

ಡಾಸನಾಹಿತ್ಯದಲ್ಲಿ

# ಜಾನಪದ ಅಂಶಗಳು

ಚಂದು ಅಧ್ಯಯನ

ಡಾ॥ ಆರ್. ಸುನಂದಮೃ

DASA SAHITHYADALLI JANAPADA AMSHAGALU;  
ONDU ADHYAYANA— by Dr. R. Sunandamma, Research  
Associate, Institute of Kannada Studies, University of Mysore,  
Manasagangotri, Mysore-6. Pages viii+312

1,000 Copies

First Edition, 1994

ಮೊದಲ ಮಾದ್ರಾಷ್ಟ್ರ, 1994

ಉತ್ತರವಾಗಿ  
ಉತ್ತರವಾಗಿ

© ಲೇಖಕರು

ಬೆಲೆ ; ತೂ. 85-00

ಮುಖ್ಯಪ್ರಾಣಿ ವಿನಾಯಕ ; ಕೆ. ಪಿ. ಮಹದೇವರಯ್ಯ

ಮಾದ್ರಾಷ್ಟ್ರ ; ಅಂತರ್ರಾಷ್ಟ್ರ, ಮಾದ್ರಾಷ್ಟ್ರ, ನಂ. 19, ಬನಶಂಕರಿ 1ನೇ ಹಂತ.  
ಬೆಂಗಳೂರು-50



ಈ ಪ್ರಸ್ತುತಿ

ತಿರುಮಲ ತಿರುಪತಿ ದೇವಸ್ಥಾನದವರ

ಧನಸಹಾಯದಿಂದ ಪ್ರಕಟಿವಾಗಿದೆ.

## ಸಂಕೇತಾಕ್ಷರ ಪದಸಂಖೀ

ಉ. ಪ್ರ.-	ಪುರಂದರದಾಸ ಕೀರ್ತನೆಗಳು 1-5 ಶ್ರೀ ಮನ್ಮಂಥ ಸಿದ್ಧಾಂತ ಗ್ರಂಥಾಲಯ, ಉಡುಪಿ.
ಕ. ಭ. ೧೯.-	ಶ್ರೀ ಕನಕದಾಸರ ಭಕ್ತಿಗಳು, ಸವಾರಜಪ್ತಾಕಾಲಯ ಧಾರವಾಡ.
ಜ. ಕ. ಸಂ.-	ಜನಪ್ರಿಯ ಕನಕ ಸಂಪುಟ, ಕನ್ನಡ ಮತ್ತು ಸಂಸ್ಕೃತ ನಿರ್ದೇಶನಾಲಯ, ಬೆಂಗಳೂರು.
ಜ. ದಾ. ಹಾ.-	ಜಗನ್ನಾಧದಾಸರ ಹಾಡುಗಳು, ಕಾವ್ಯಪ್ರೇರಿ.
ಪ್ರ. ಸಾ. ದ.-	ಪುರಂದರ ಸಾಹಿತ್ಯದಶನ ಸಂಪುಟ 1-4 ಕನ್ನಡ ಮತ್ತು ಸಂಸ್ಕೃತ ನಿರ್ದೇಶನಾಲಯ, ಬೆಂಗಳೂರು.
ವಿ. ದಾ. ಹಾ.-	ವಿಜಯ ದಾಸರ ಹಾಡುಗಳು, ಕಾವ್ಯ ಪ್ರೇರಿ.
ಶ್ರೀ ಗೋ. ಕೃ.-	ಶ್ರೀ ಗೋಪಾಲದಾಸರ ಕೃತಿಗಳು, ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾನಿಲಯ.
ಶ್ರೀ ಪ್ರ. ವ. ಕೃ.-	ಶ್ರೀ ಪ್ರಸನ್ನ ವೆಂಕಟದಾಸರು ಮತ್ತು ಅವರ ಕೃತಿಗಳು, ಮಿಂಚಿನಬಳಿ, ಕಾರ್ಯಾಲಯ, ಧಾರವಾಡ.
ಶ್ರೀ ಪಾ. ಕೃ.-	ಶ್ರೀಪಾದರಾಜರ ಕೃತಿಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ.
ಸ. ವ. ಸಂ.-	ಸರ್ವಜ್ಞನ ವಚನ ಸಂಗ್ರಹ, ಸಾಹಿತ್ಯ ಅಕಾಡೆಮಿ.
ಹ. ಭಿಂ. ಹಾ.-	ಹರಪನಹಳ್ಳಿ ಭಿಂಮವ್ಯಾನ ಹಾಡುಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ.
ಹ. ಗಿ. ಹಾ.-	ಹೆಳವನಕಟ್ಟಿ ಗಿರಿಯಮ್ಮನ ಹಾಡುಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ.

## ನಿಷ್ಟಯಾನೆಕ್ಕೆ ಮೊಹಿಕೆ

ಬೀರಿಕೆ	3
<b>ಅಥಾಯಾ ಒಂದೇ :</b> ಶಿಷ್ಟಪದ-ಜಾನಪದ	9
ಅ) ಜನಪದ ; ಶಿಷ್ಟಪದ, ಪರಸ್ಪರ ವ್ಯಾಖ್ಯಾಸ ಮತ್ತು ಸಂಬಂಧ	12
ಆ) ಶಿಷ್ಟಕವಿ-ಜನಪದಕವಿ	19
ಇ) ಶಿಷ್ಟ ಪದದಲ್ಲಿ ಜಾನಪದ ಅಂಶಗಳು ಬಳಕೆಯಾಗುವ ರೀತಿ ಮತ್ತು ಅದನ್ನು ಗುರುತಿಸುವ ಬಗೆ	23
ಈ) ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಕೀರ್ತನಾಕಾರರ ಪ್ರತಿನಿಧಿ	31
<b>ಅಥಾಯಾ ಎರಡು :</b> ದಾಸಸಾಹಿತ್ಯದ ಸ್ವರೂಪ	41
ಅ) ಹಿನ್ನಲೆ	43
ಆ) ಪ್ರೇರಣೆ	50
ಇ) ಪ್ರಭಾವ	56
ಈ) ಸ್ವರೂಪ ಮತ್ತು ವಾಯಾಪ್ತಿ	61
ಉ) ದಾಸಸಾಹಿತ್ಯದ ಪ್ರವೃತ್ತಿ ದಾಸರು	66
<b>ಅಥಾಯಾ ಮೂರು :</b> ದಾಸಸಾಹಿತ್ಯದಲ್ಲಿ ಬಳಕೆಗೊಂಡಿರುವ ಜನಪದ ಸಾಹಿತ್ಯ ಪ್ರಕಾರಗಳು	85
ಅ) ಗೀತೆ	89
ಆ) ಗಾಡೆ	105
ಇ) ಕತೆ	115
ಈ) ಒಗಟು	125
<b>ಅಥಾಯಾ ನಾಲ್ಕು :</b> ದಾಸಸಾಹಿತ್ಯದಲ್ಲಿ ಬಳಕೆಯಾಗಿರುವ ಸಂಬಿಳಿ ಮತ್ತು ಸಂಪ್ರದಾಯಗಳು	136
ಅ) ಶಕ್ತನ, ದ್ಯುಮಂತ, ದೆವ್ಷಿ ಮುಂತಾದ ವಿಚಾರಗಳ ಬಗ್ಗೆ ಇರುವ ಸಂಬಿಳಿಕೆ, ಸಂಪ್ರದಾಯಗಳು	140
ಆ) ಹಬ್ಬಗಳು	154
ಇ) ಜೀವನ ಚಕ್ರದ ಪ್ರವೃತ್ತಿ ಘಟ್ಟಗಳಲ್ಲಿ ಕಂಡುಬರುವ ಸಂಬಿಳಿಕೆ, ಸಂಪ್ರದಾಯಗಳು	165
<b>ಅಥಾಯಾ ಐದು :</b> ದಾಸರ ಕೀರ್ತನೆಗಳಲ್ಲಿ ಕಲೆಗಳು	177
ಅ) ಪ್ರದರ್ಶನ ಕಲೆಗಳು	180
ಆ) ಜನಪದ ವಾದ್ಯಗಳು	188
ಇ) ಕ್ರೀಡೆಗಳು	192
ಈ) ಪರಿಕಥೆ	198

ಅಧ್ಯಾತ್ಮ ಆರು ; ದಾಸಸಾಹಿತ್ಯದ ಭಾಷಾ ಸ್ವರೂಪ	204
ಅ) ದಾಸಸಾಹಿತ್ಯದ ರಚನೆ	207
ಆ) ದಾಸಸಾಹಿತ್ಯದ ಪ್ರಮುಖ ರೂಪಗಳು	214
ಇ) ಭಾಷಾವೈವಿಧ್ಯತೆ	221
ಈ) ನುಡಿಗಟ್ಟು	227
ಉ) ಜನಪದ ಶಬ್ದರೂಪಗಳು	229
ಅಧ್ಯಾತ್ಮ ಏಳು : ದಾಸಸಾಹಿತ್ಯದಲ್ಲಿ ಬಳಕೆಗೊಂಡಿರುವ ಇತರ ಜಾನಪದ ಪ್ರಕಾರಗಳು	235
ಅ) ಧರ್ಮ	237
ಆ) ನಡಾವಳಿಗಳು	246
ಇ) ಅಡಂಗೆ	258
ಈ) ಉಡುಗೆ—ತೊಡುಗೆ	267
ಉಪಸಂಹಾರ	279
ಅನುಬಂಧ	288
ಮುಖ್ಯ ಆಕರ ಗ್ರಂಥಗಳು	298
ಉಪಯುಕ್ತ ಗ್ರಂಥಸಂಚಿ	300
ಶಬ್ದಸಂಚಿ	309

ಕರ್ನಾಟಕದ ಜಾರಿಗೆ ಮಾರ್ತಿ 2023

## ಸೀರಿಕೆ

ಹದಿನಾಲ್ಕುನೇಯ ಶತಮಾನದಲ್ಲಿ ಪ್ರಾರಂಭವಾದ ದಾಸಸಾಹಿತ್ಯ ದಾಸರು ಸಪೂಜಕ್ಕೆ ನೀಡಿದ ಪ್ರಮುಖ ಕೊಡುಗೆಯಾಗಿದೆ. ಶ್ರೀಪಾದರಾಜರಿಂದ ಅರಂಭಗೊಂಡ ಈ ಸಾಹಿತ್ಯವು ಹದಿನೆಂಟು—ಹತ್ತೊಂಬತ್ತನೇಯ ಶತಮಾನದವರೆಗೂ ಹರುಹಿಕೊಂಡಿದೆ. ಪ್ರಕೃತ ಅಧ್ಯಯನಕ್ಕೆ ಕಾಲದ ದೃಷ್ಟಿಯಿಂದ ಮತ್ತು ಸಾಹಿತ್ಯದೃಷ್ಟಿಯಿಂದ ಹತ್ತು ವರ್ಷಾಂದಿ ದಾಸರನ್ನು ಘಣತ್ವ ಬಳಸಿಕೊಳ್ಳಲಾಗಿದೆ.

ದಾಸಸಾಹಿತ್ಯದ ದೃಷ್ಟಿಯಿಂದ ಅಧ್ಯರೆಂದು ಗುರುತಿಸಲಾಗಿರುವ ಶ್ರೀಪಾದ ರಾಜರು ಮತ್ತು ಅವರ ಸಾಹಿತ್ಯವನ್ನು ಇಲ್ಲಿ ಪ್ರಮುಖವಾಗಿ ಪರಿಗಣಿಸಿ ತೆಗೆದು ಕೊಳ್ಳಲಾಗಿದೆ. ಇವರು ಮಾತಾಪಿತಿಗಳಾಗಿದ್ದು ಕೊಂಡು ಅಂದಿನ ಸಾವಣಾನ್ಯಜನವರ್ಗಕ್ಕೆ ಸ್ವಂದಿಸಿದ ರೀತಿಯನ್ನು ಗುರುತಿಸುವುದು ಇಲ್ಲಿ ಮುಖ್ಯ ಎನಿಸಿತು. ಪ್ರರಂದರ ಮತ್ತು ಕನಕದಾಸರನ್ನು ಬೆಳ್ಳಿಸಿ ಅವರಿಗೆ ಪ್ರೇತಾಹ ನೀಡಿದ ವ್ಯಾಸ ರಾಯರ ಸಾಹಿತ್ಯವನ್ನು ಇಲ್ಲಿ ಪ್ರತ್ಯೇಕ ಪರಿಶೀಲನೆಗೆ ಗುರಿಪಡಿಸಿದೆ. ದಾಸರಲ್ಲಿ ಪ್ರಮುಖರಾದ ಪ್ರರಂದರ ಮತ್ತು ಕನಕದಾಸರನ್ನು ಬೆಳ್ಳಿಸಿದ ಗೌರವವು ವ್ಯಾಸರಾಯ ರಿಗೆ ಸೇರುತ್ತದೆ. ಇದಲ್ಲದೆ ಆ ಕಾಲದ ರಾಜಕೀಯ ರಂಗದಲ್ಲೂ ಅವರಿಗೆ ಪ್ರಮುಖ ಸ್ಥಾನವಿತ್ತು. ವಿಜಯನಗರದ ಅರಸರಿಗೆ ಕುಲಗುರುವಾಗಿದ್ದು ಕೊಂಡು ವೈಪುಲ್ಯ ವಿಶ್ವಾಸಕ್ಕೆ ಪ್ರಮುಖಸ್ಥಾನ ಹಾಗೂ ಗೌರವವನ್ನು ದೊರಕಿಸಿಕೊಟ್ಟವರು ಅವರು.

ವೈಶ್ಯ, ಶೋಧ ವರ್ಗಗಳ ಪ್ರತಿನಿಧಿಗಳಾಗಿ ಪ್ರರಂದರ ಮತ್ತು ಕನಕರು ಪ್ರಕೃತ ಅಧ್ಯಯನದಲ್ಲಿ ಪ್ರಮುಖ ಸ್ಥಾನವನ್ನೇ ಪಡೆದಿದ್ದಾರೆ. ದಾಸಸಾಹಿತ್ಯದ ಉತ್ಕೃಷ್ಟಕಾಲದಲ್ಲಿ ಇದ್ದ ಇವರು ಜನಸಾಮಾನ್ಯರ ಪ್ರತಿನಿಧಿಗಳಾಗಿ ಕಾಣುತ್ತಾರೆ. ಇಂದಿಗೂ ಇವರ ರಚನೆಗಳನ್ನು ಜನಸಾಮಾನ್ಯ ವರ್ಗಗಳಲ್ಲಿ ಘೋಷಿತ ಪರಂಪರೆಯಲ್ಲಿ ಗುರುತಿಸಬಹುದು. ಕಾಲ ಮತ್ತು ಸಾಹಿತ್ಯ ದೃಷ್ಟಿಯಿಂದ ಈ ನಾಲ್ಕರನ್ನು ಪ್ರಥಮ ಫೋಟ್ಟು ದ ದಾಸರೆಂದು ಗುರುತಿಸಲಾಗಿದೆ.

ಇನ್ನು ಉಳಿದ ಆದು ಜನರು ಎರಡನೆಯ ಫೋಟ್ಟದಲ್ಲಿ ಬರುವವರು. ಈ ಫೋಟ್ಟದಲ್ಲಿ ಬರುವ ಎಲ್ಲರೂ ಕೂಡ ಬ್ರಾಹ್ಮಣರಾಗಿದ್ದವರು. ಇವರು ಬ್ರಾಹ್ಮಣ

ರಾಗಿದ್ದು ಶೈವವರ್ಗಗಳನ್ನು ನೋಡಿದ ರೀತಿ ಯಾವುದು ಎಂಬುದನ್ನು ಮುಚ್ಚಿ  
ವಾಗಿ ಪರಿವೀಕ್ಷಿಸಲಾಗಿದೆ. ಇಷ್ಟಲ್ಲಿದೆ ಕನಕ, ಪುರಂದರರ ಸಂತರ ಒಂದು ತತ್ವವಾನದ  
ನಂತರದಲ್ಲಿ ಮತ್ತೆ ದಾಸಸಾಹಿತ್ಯ ಪುನರ್ರೋಭನೆಗಾಂಡಿದೆ. ಕಾಲದ ದೃಷ್ಟಿಯಿಂದ  
ಇವರಲ್ಲಿ ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರು ಮತ್ತು ಪ್ರಸನ್ನ  
ವೆಂಕಟದಾಸರನ್ನು ಪ್ರಮುಖವಾಗಿ ಲಕ್ಷ್ಮಿಸಲಾಗಿದೆ.

ಇನ್ನುಂದು ಇಬ್ಬರು ಮಹಿಳಾ ಕೀರ್ತನಕಾರ್ತಿಯರಾಗಿದ್ದಾರೆ. ಹೆಣ್ಣನ ಬಗ್ಗೆ  
ದಾಸರು ದೊಂದಿದ್ದ ದೃಷ್ಟಿಕೋನವು ಪರಂಪರೆಯಲ್ಲಿ ಹಾಗೂ ವೈದಿಕ ಸಂಷ್ಕರಿತ  
ಯಲ್ಲಿ ಬಂದ ದೃಷ್ಟಿಕೋನವೇ ಆಗಿತ್ತು. ಇಲ್ಲಿ ಹೆಣ್ಣನ್ನು ಶೂದ್ರರ ಸ್ಥಾನದಲ್ಲಿಯೇ  
ಇಟ್ಟಿ ನೋಡಲಾಗಿತ್ತು. ಈ ಕಾರಣದಿಂದಾಗಿ ದಾಸರ ಪಂಥದಲ್ಲಿಯೇ ಗುರುತಿಸ  
ಲಾದ ಮಹಿಳೆಯರು ಇಂತಹ ನಿಯಮಗಳಿಗೆ ಸ್ವೀಕಾರಿಸಿದ ರೀತಿಯು ಹೇಗಿದ್ದಿರ  
ಬಹುದು ಎಂದು ಆಲೋಚಿಸುವ ಸಲುವಾಗಿಯೇ ಮಹಿಳೆಯರನ್ನು ಈ ಅಧ್ಯಯನ  
ದಲ್ಲಿ ಅಳವಡಿಸಿಕೊಳ್ಳಲಾಗಿದೆ.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಾಸಸಾಹಿತ್ಯಕ್ಕೆ ವಿಶಿಷ್ಟ ಸ್ಥಾನವಿದೆ.  
ಶ್ರೀಪಾದರಾಜರಿಂದ ಆರಂಭವಾದ ಈ ಸಾಹಿತ್ಯವು ಪುರಂದರ, ಕನಕದಾಸರಿಂದ  
ಉತ್ಕಷ್ಟ ಪ್ರಕಾರವಾಗಿ ಬೆಳೆದು ಬಂದಿದೆ. ಇದು ಜನಾಭಿಮುಖವಾಗಿ ಹರಹಿ  
ಕೊಂಡು ವಾಕ್ಯಪರಂಪರೆಯ ಕಡೆಗೆ ಚಲಿಸಿರುವುದು ಈ ಸಾಹಿತ್ಯದ ವೈಶಿಷ್ಟ್ಯಗಳ  
ಲೋಕಂದು. ಈ ಸಾಹಿತ್ಯದ ಹಲವು ಮುಖಿಗಳನ್ನು ವಿಮರ್ಶಿಸಿರುತ್ತಾ  
ಬಂದಿದ್ದಾರೆ. ಇದರಲ್ಲಿ ದಾಸರ ರಚನೆಗಳಲ್ಲಿ ಕಂಡು ಬರುವ “ಜಾನಪದ” ಅಂಶಗಳ  
ಅಧ್ಯಯನವೂ ಮುಖ್ಯವಾಗಿದೆ.

ದಾಸರ ರಚನೆಗಳು ಜನಸಾಮಾನ್ಯದ ಮನಸ್ಸಿನಲ್ಲಿ ಬಹಳ ಪ್ರಭಾವವನ್ನು  
ಬೀರಿವೆ. ಇಷ್ಟೇ ಅಲ್ಲದೆ ತಮ್ಮ ಬದುಕಿನ ಹಲವು ಸಂದರ್ಭಗಳಲ್ಲಿ ಈ ರಚನೆಗಳನ್ನು  
ಇವರು ಉದ್ದರಿಸಿರುವುದೂ ಉಂಟು. ದಾಸರ ರಚನೆಗಳ ಧಾರ್ಮಿ ಮತ್ತು ಸ್ವರೂಪವೇ  
ಸಾಮಾನ್ಯರನ್ನು ಆಕರ್ಷಿಸುವಂತಿವೆ. ಈ ಹಿನ್ನೆಲೆಯಲ್ಲಿ ದಾಸಸಾಹಿತ್ಯದ “ಜಾನಪದ”  
ಅಧ್ಯಯನ ಅರ್ಥಪ್ರಾಣವೇ ಆಗಿದೆ.

ಹದಿನೆಂಟು-ಹತ್ತೊಂಬತ್ತನೇಯ ತತ್ವವಾನದಿಂದಿಂಬಿಗೆ ಪ್ರಾರಂಭವಾದ ಜಾನಪದ  
ಅಧ್ಯಯನ ಒಂದು ವಿಚಾರನವಾಗಿ ಬೆಳೆಯತೋಡಿತು. ಜಾನಪದ ತಜ್ಞರು ಕ್ಷೇತ್ರ  
ಕಾರ್ಯದಿಂದ ಹಾಹಿತಿ ಸಂಗ್ರಹಿಸಿ ಅದನ್ನು ವಿಶ್ಲೇಷಿಸುವ ಯತ್ನ ಮಾಡಿದ್ದಾರೆ.  
ಹಲವು ರೀತಿಯ ಅಂತರ್ಶಿಸ್ತೀಯ ಅಧ್ಯಯನದಲ್ಲಾಗು ವಿದ್ವಾಂಸರು ತೋಡಿದ್ದುಂಟು.  
ಜಾನಪದ-ಸಮಾಜಶಾಸ್ತ್ರ, ಇತಿಹಾಸ-ಜಾನಪದ, ಸಾಹಿತ್ಯ-ಜಾನಪದ ಮತ್ತು  
ಮಾನವಶಾಸ್ತ್ರ-ಜಾನಪದ ಹೀಗೆ ಹಲವು ವಿಚಾರಗಳು ಇದರ ಅಧ್ಯಯನದ ವಸ್ತು  
ಗಳಾದವು. ಜಾನಪದದಲ್ಲಿ ಜಾನಪದ ಸಾಹಿತ್ಯವನ್ನು ಅದರ ಒಂದು ಅಂಗವಾಗಿ

ಅಧ್ಯಯನ ವಾಡುವುದರಿಂದ ಸರ್ವಾಜ ಸಂಕೃತಿಯ ಹಲವು ವಿಚಾರಗಳನ್ನು ವಿದ್ಯಾಂಶರು ವಿವರಿಸಲು ಸಾಧ್ಯವಾಯಿತು. ಸಾಹಿತ್ಯ ಮತ್ತು ಜಾನಪದ ಎಂಬ ವಿಷಯವನ್ನು ಕುರಿತು ಅಧ್ಯಯನ ವಾಡಿದ ವಿದ್ಯಾಂಶರು ಆಯಾ ದೇಶದ ಕವಿಗಳ ಕೃತಿಗಳಲ್ಲಿ ಜಾನಪದವು ಹೇಗೆ ವ್ಯಕ್ತವಾಗಿದೆ ಎಂಬುದನ್ನು ಕುರಿತು ಜಚಿಸಿದ್ದಾರೆ. ಕರ್ತೆಗಳ ರಚನಾ ವಿಧಾನ, ಭಾಷೆಯ ರೀತಿ, ಸಾಂಸ್ಕೃತಿಕ ಸಂದರ್ಭ ಮುಂತಾದ ಹಲವು ದೃಷ್ಟಿಕೋನಗಳಿಂದ ಸಾಹಿತ್ಯವನ್ನು ಅಧ್ಯಕ್ಷಸುಖಹುದೆಂದು ಅವರು ಹೇಳಿದ್ದಾರೆ. ಹೀಗಾಗಿ ಕವಿಗಳ ಕೃತಿಗಳಲ್ಲಿ ಜಾನಪದ ಸಾಹಿತ್ಯದ ಹಲವು ಪ್ರಕಾರಗಳನ್ನು ಗುರುತಿಸುವ ಕ್ರಮವೇಂದು ಬೆಳೆಯಿತು.

ದಾಸರ ರಚನೆಗಳು ಮೌಲಿಕ ಲಕ್ಷಣಗಳನ್ನು ಹೊಂದಿದ್ದು ಅವು ವಾಕ್ಯಪರಂಪರೆಯಲ್ಲಿ ಇಂದಿಗೂ ಪ್ರಸರಣಗೊಳ್ಳುತ್ತಿವೆ. ಅಂತಿದ ದೃಷ್ಟಿಯನ್ನು ಹೊರತುಪಡಿಸಿ ನೋಡಿದರೆ ಹಲವು ಕೀರ್ತನೆಗಳು ಜಾನಪದ ಗೀತೆಗಳಂತೆಯೇ ಕಾಣುತ್ತವೆ. ಇಂತಹ ಮೌಲಿಕ ಲಕ್ಷಣವನ್ನು ಈ ರಚನೆಗಳು ಪಡೆಯಲು ಕಾರಣವೇನು ಎಂಬ ಅಧ್ಯಯನ ಇಲ್ಲಿ ಮುಖ್ಯವಾಗುತ್ತದೆ.

ದಾಸರು ಜನಸಾಮಾನ್ಯ ವರ್ಗವನ್ನೇ ಉದ್ದೇಶಿಸಿ ವಿಚಾರ ವಾಡಿರುವುದು ಕೀರ್ತನೆಗಳ ರಚನಾ ವಿಧಾನದಲ್ಲಿಯೇ ಗೊತ್ತಾಗುತ್ತದೆ. ಇಲ್ಲಿ ದಾಸರು ಸಾಹಿತ್ಯದ ಮೂಲಕ ಜನಸಾಮಾನ್ಯ ವರ್ಗವನ್ನು ತಿದ್ದುವ ಪ್ರಯತ್ನ ವಾಡಿದ್ದಾರೆ. ಮುಧ್ಯಮಂತ್ರತತ್ತ್ವಗಳನ್ನು ಒಟ್ಟು ನಡೆದವರು ದಾಸರು. ಈ ತತ್ತ್ವಗಳನ್ನೇ ಜನಸಾಮಾನ್ಯ ರಿಗೂ ಕೀರ್ತನೆಗಳ ಮೂಲಕ ರವಾನಿಸುವ ಕೆಲಸವನ್ನೇ ಅವರು ವಾಡಿದ್ದಾರೆ. ದಾಸರೇ ಹೇಳುವಂತೆ ಮತ್ತು ಸರ್ವಾಜದಲ್ಲಿ ಇಂದಿಗೂ ರೂಢಿಯಲ್ಲಿರುವಂತೆ ಇತರ ಜನವರ್ಗವು ಬ್ರಾಹ್ಮಣರನ್ನು ಶ್ರೇಷ್ಠರಂದೇ ಒಟ್ಟಿಕೊಂಡಿದ್ದಾರೆ. ಜನಸಾಮಾನ್ಯ ವರ್ಗಗಳು ಬ್ರಾಹ್ಮಣರಿಗಿಂತ ಅಧಿವಾರಂಬ ಅಭಿಪ್ರಾಯವಿದೆ. ಅಂದರೆ ಬುಡಕಟೋಟ್, ವೃತ್ತಿಯ ಮೇಲೆ ಅಧಾರಿತ ಗುಂಪೆಗಳೋ ಆಗಿದ್ದ ಆರ್ಥಿತರ ಜನರನ್ನು ವರ್ಣವ್ಯವಸ್ಥೆಯಲ್ಲಿ ಅತ್ಯಂತ ಕೆಳಸ್ತರದ “ಶೂದ್ರ” ಮತ್ತು “ಅಸ್ಪೃಶ್ಯ” ವರ್ಗದಲ್ಲಿ ಇರಿಸಲಾಯಿತೆಂದು ತೋರುತ್ತದೆ. ಇವರು ಓದುಬರಹದಿಂದ ದೂರ ಉಳಿದವರು. ಆಚರಣೆ, ರೀತಿ ನೀತಿಗಳಿಂದ ಬ್ರಾಹ್ಮಣ ವಾತ್ಮ ಅದಕ್ಕೆ ಸರ್ವನಾಮಾದ ಮೇಲು ಜಾತಿಯ ಜನವರ್ಗಕ್ಕಿಂತ ಭಿನ್ನರಾದವರೆಂದು ದಾಸರ ರಚನೆಗಳಲ್ಲಿಯೇ ಕಾಣುತ್ತೇವೆ. ಇದರಿಂದಾಗಿ ಬ್ರಾಹ್ಮಣರಿಗಿಂತ ಭಿನ್ನರಾಗಿ ಇವರು ಬದುಕುತ್ತಿದ್ದ ರೀತಿ-ನೀತಿಯೊಂದು ದಾಸರ ರಚನೆಗಳಲ್ಲಿ ಕಂಡುಬರುತ್ತದೆ. ಹಾಗಾಗಿ ಇಂತಹ ಭಿನ್ನ ರೀತಿಯ ಬಗ್ಗೆ ದಾಸರಿಗಿದ್ದ ಅಭಿಪ್ರಾಯ ಮತ್ತು ಅದನ್ನು ಅಧ್ಯಯನ ವಾಡುವುದು ಮುಖ್ಯವೇಸಿಸುತ್ತದೆ.

ದಾಸರ ಹಲವು ರಚನೆಗಳಲ್ಲಿ “ದುಷ್ಪರ ಕಂಡರೆ ದೂರವಿರಬೇಕು ಶಿಪ್ಪರ ಕಂಡರೆ ಕೈಮುಗಿಯಬೇಕು” ಎಂಬ ಧೋರಣೆಯನ್ನು ಕಾಣುತ್ತೇವೆ. ಇವರು ದುಷ್ಪ ರೆಂದು ಗ್ರಹಿಸಿರುವ ಜನವರ್ಗದ ಗುಣಗಳು ಸವಾಜದಲ್ಲಿ ನಿಷಿದ್ಧವಾದ ಗುಣಗಳೇ ಆಗಿವೆ. ಅದರಲ್ಲಿ ವೈದಿಕಪರವಾದ ಅನಿಸಿಕೆಗಳ ಮೂಲಕ ಇಂತಹ ಧೋರಣೆಗಳನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿ ವರಾಂಸಾಹಾರ ಸೇವನೆ ಮತ್ತು ಕ್ಷುದ್ರದೇವತೆಗಳ ಅಚರಣೆಯೂ ಸೇರಿದೆ. ಶೂದ್ರ ಮತ್ತು ಅದಕ್ಕಿಂತ ಕೀಳವರ್ಗವೆಂದು ಹೇಳುವ ಜನರಲ್ಲಾ ವರಾಂಸಾಹಾರ ಸೇವನೆ, ಕ್ಷುದ್ರ ದೇವತೆಗಳ ಆರಾಧನೆ ಮತ್ತು ಅದಕ್ಕೆ ಸಂಬಂಧಪಟ್ಟ ನಂಬಿಕೆಗಳನ್ನು ಇಂದಿಗೂ ಗುರುತಿಸಬಹುದಾಗಿದೆ. ಹೀಗಾಗಿ ಜನಪದ ಸವಾಜದ ಬಗ್ಗೆ ಮತ್ತು ಸಂಸ್ಕೃತಿಯ ಬಗ್ಗೆ ದಾಸರಿಗಿದ್ದ ಅಭಿಪ್ರಾಯವನ್ನು ಅಧ್ಯಯನ ವಾಡುವುದು ಮುಖ್ಯವೆನಿಸುತ್ತದೆ.

ದಾಸರು ಶಿಪ್ಪರೆಂದು ಗುರುತಿಸಲ್ಪಟ್ಟಪರು, ಸವಾಜದ ಒಟ್ಟಿತ ವರೋಲ್ಯ ಗಳನ್ನು ನಂಬಿದವರು. ಇಷ್ಟೇ ಅಲ್ಲ; ವರಾಂಸಾಹಾರ ಮತ್ತು ಕ್ಷುದ್ರದೇವತೆಗಳ ಪೂಜೆಯನ್ನು ಬಿಟ್ಟು ವಿಷ್ಣುವೇ ದೈವವೆಂದು ನಂಬಿದವರೇ ಆಗಿದ್ದಾರೆ. ಅಂತೂ ಏಕದೇವೋಪಾಸನೆಯ ನಿಲುವನ್ನು ಒಟ್ಟಿದವರನ್ನು ಇವರು ಶಿಪ್ಪರೆಂದಿದ್ದಾರೆ. ಕೀಳಜಾತಿಗಳ ಮತ್ತು ಅವರ ಅಚರಣೆ ಸಂಪ್ರದಾಯಗಳ ಬಗ್ಗೆ ದಾಸರು ಹೊಂದಿದ್ದ ತಪ್ಪಗ್ರಹಿಕೆ ಬ್ರಾಹ್ಮಣ ಮತ್ತು ಮೇಲುಜಾತಿಗಳ ಬಗ್ಗೆ ಕಂಡುಬರುವೆಲ್ಲ. ಇದರಿಂದಾಗಿ ದಾಸರ ಇಂತಹ ಅನಿಸಿಕೆಗಳನ್ನು ಕುರಿತು ವಿವರಿಸುವುದು ಬಹಳ ಮುಖ್ಯವಾಗುತ್ತದೆ.

ದಾಸರ ಕಾಲದಲ್ಲಿ ಶೂದ್ರ ಮತ್ತು ಅದಕ್ಕಿಂತ ಕೀಳವರ್ಗಗಳು ಯಾವುದೇ ಶಾಸ್ತ್ರವನ್ನು ಓದುವೆಂತಿರಲಿಲ್ಲ. ಶಾಸ್ತ್ರಗ್ರಂಥಗಳಲ್ಲಿ ತಿಳಿಸಲಾದ ವಿಧಿ ವಿಧಾನಗಳನ್ನು, ನಿಯಮ ನಡ್ವಾವಳಿಗಳನ್ನು, ತಿಧಿ ಮುಂತಾದ ಹಲವು ವಿಚಾರಗಳನ್ನು ಬ್ರಾಹ್ಮಣರೇ ಇವರಿಗೆ ತಿಳಿಸುತ್ತಿದ್ದರು. ಇದರಿಂದಾಗಿ ಕೀಳಜಾತಿಯ ಜನರು ಬ್ರಾಹ್ಮಣರ ಅನುಕರಣೆಯಲ್ಲಿ ತೊಡಗುವುದು ಅನಿವಾರ್ಯವೂ ಆಗಿತ್ತು. ಬ್ರಾಹ್ಮಣರನ್ನು ಅನುಕರಿಸುವುದರ ಮೂಲಕ ತಮ್ಮ ಸ್ಥಿತಿಯನ್ನು ಬದಲಿಸಿಕೊಳ್ಳಬಹುದೆಂಬ ಅನಿಸಿಕೆ ಕೀಳವರ್ಗಗಳಲ್ಲಿ ಮೂಡತೋಡಿತು. ಇಂತಹ ಸಂದರ್ಭದಲ್ಲಿ ಜನಪದರು ಬ್ರಾಹ್ಮಣರ ಸಂಪರ್ಕದಿಂದಾಗಿ ಹಲವು ವಿಚಾರಗಳನ್ನು ತವರ್ತಿ ಜೀವನಕ್ಕೆಮಾಡಲ್ಲಿ ತೊಡಗಿಸಿಕೊಂಡರು. ಜನಸಾವರಣ್ಯರಲ್ಲಿ ಬ್ರಾಹ್ಮಣೇಕರಣದ ಸ್ಥಿತಿಯೊಂದನ್ನು ಇಲ್ಲಿಲ್ಲಾ ಗುರುತಿಸಬಹುದಾಗಿದೆ. ಜನಪದದಲ್ಲಿ ಹಬ್ಬಗಳು ವ್ರತಗಳಾಗಿ ಮತ್ತು ವಾರದ ಕೆಲ್ವನೆಯಲ್ಲಿ ತುಢರೀತಿಯಲ್ಲಿ ದೇವರನ್ನು ಪೂಜಿಸುವ ಕ್ರಮವೂ ಇವರಲ್ಲಿ ರೂಢಿಯಲ್ಲಿ ಬರತೋಡಿತು. ಇದಕ್ಕೆ ಭಕ್ತಿ ಪಂಥಗಳೂ ಕೂಡ ಕಾರಣವಾಗಿವೆ.

ವೈದಿಕರ ಹಲವು ವಿಚಾರಗಳು ಹೀಗೆ ಜನಪದದ ನಿಯಮಗಳಾಗಿಯೂ ಕೂಡ

ಪರಿವರ್ತನೆಗೊಂಡಿವೆ ಎಂಬುದನ್ನು ಇದು ದಾಖಲಿಸುತ್ತದೆ; ಏರಡು ಸಂಸ್ಕೃತಿಗಳು ಪರಸ್ಪರ ಹತ್ತಿರವಾದಾಗ ಹಲವು ವಿಚಾರಗಳು ರವಾನೆಗೊಳ್ಳುತ್ತವೆ. ಸಂಸ್ಕೃತಿಯು ಚಲನಶೀಲವಾದದ್ದರಿಂದ ಇಂತಹ ಕೊಳ್ಳುಕೊಡುಗೆ ಅನಿವಾರ್ಯವಾದ ಕ್ರಿಯೆಯೂ ಆಗಿದೆ. ಹಲವು ನಂಬಿಗೆಲ್ಲ ಏರಡೂ ಸಂಸ್ಕೃತಿಗಳಲ್ಲಿ ಒಂದೇ ರೀತಿಯಲ್ಲಿ ರೂಢಿಯಲ್ಲಿವೆ. ಇವು ಯಾವ ಸಂಸ್ಕೃತಿಯಿಂದ ಯಾವ ಸಂಸ್ಕೃತಿಗೆ ಬಂದವು ಎಂಬುದನ್ನು ನೋಡಲು ಅಥವಾ ಗುರುತಿಸಲು ಸಾಧ್ಯವಾಗದಿದ್ದರೂ ಇಂತಹ ಸವಾನತೆಯ ರೀತಿಯನ್ನು ಗುರುತಿಸುವುದು ಮುಖ್ಯವೇ ಆಗಿದೆ.

ಕೂಡಾ ಪ್ರಬಂಧದ ರೀತಿಯನ್ನು ನಿರ್ಧರಿಸುವಾಗ “ಜಾನಪದ” ಎಂಬ ಪದವನ್ನು ಯಾವ ಅರ್ಥದಲ್ಲಿ ಬಳಸಲಾಯಿತೆಂಬುದನ್ನು ಹೇಳಬೇಕಾಗುತ್ತದೆ “ಜಾನಪದ ಎಂಬ ಪಾರಿಭೂಷಿಕ ಪದವನ್ನು ಹಳೆಯ ಅರ್ಥದಲ್ಲಿಯೇ ಗ್ರಹಿಸಲಾಗಿದೆ. ಅಧ್ಯಾತ್ಮ ನಿಲುವನಲ್ಲಿ ಈ ಪದದ ಪ್ರಯೋಗವನ್ನು ವರ್ಣಿಸಿಲ್ಲ; ಅಧ್ಯಾತ್ಮನದ ಕ್ರಮವನ್ನು ಅನುಸರಿಸಿಲ್ಲ. ಜಾನಪದ ಎಂದರೆ “ಪರಂಪರೆಯಲ್ಲಿ ವರ್ಣಿಸಿಕ ಸಂಪ್ರದಾಯದ ಮೂಲಕ ಹರಿದು ಬಂದ ವಸ್ತುಗಳ ಮೊತ್ತ” ಎಂಬ ಮಿತಿಯಲ್ಲಿಯೇ ಮುಖ್ಯವಾಗಿ ಗ್ರಹಿಸಲಾಗಿದೆ. ಇದರಿಂದಾಗಿ ದಾಸರ ರಚನೆಗಳಲ್ಲಿ ಬರುವ ಪರಂಪರೆಯ ಜಲವು ವಿಚಾರಗಳನ್ನು ಇಲ್ಲಿ ಚಿರ್ಚಿಗೆ ತೆಗೆದುಕೊಳ್ಳಲಾಗಿದೆ.

ಇದಲ್ಲದೆ ವರ್ಗ ಮತ್ತು ವರ್ಣದ್ವಿಷ್ಟಿಯಂದಲೂ ಈ ಅಧ್ಯಾತ್ಮನವನ್ನು ವರಾಡಲಾಗಿದೆ. ಕೆಳವರ್ಗ ಮತ್ತು ಜಾತಿಗಳನ್ನು ಜನಪದರೆಂದೂ ಅವರ ಆಚಾರ ವಿಚಾರ ನಂಬಿಕೆ ಸಂಪ್ರದಾಯಗಳನ್ನು ಜಾನಪದವೆಂದೂ ಗ್ರಹಿಸಲಾಗಿದೆ. ಇಲ್ಲಿ ಬಾಹ್ಯಣಿ ಮತ್ತು ಅದಕ್ಕೆ ಸವಾನವಾದ ವರ್ಗ ಮತ್ತು ವರ್ಣವನ್ನು ಶಿಷ್ಟವರ್ಗವೆಂದು ಗುರುತಿಸಿಕೊಳ್ಳಲಾಗಿದೆ.

ದಾಸರು ಕೆಲವು ನಿಯಮಗಳಿಗೆ ಬಧ್ಯರಾಗಿಯೇ ನಡೆದವರು ಮತ್ತು ನುಡಿದವರು. ಇದರಿಂದಾಗಿ ಅವರ ನಡುವೆಯೇ ಇದ್ದ ಸವಾನಧರ್ಮದಿಂದಾಗಿ ಅವರ ನಡೆನುಡಿಗಳಲ್ಲಿ ವೈಶಿಷ್ಟ್ಯ ಸ್ಥಾಪಿತವಾಗಿದೆ. ಅಧ್ಯಾತ್ಮ ದೃಷ್ಟಿಯಲ್ಲಿ ಇದನ್ನೂ ನಾವು ಜಾನಪದವೆಂದೇ ತಿಳಿಯಬೇಕಾಗುತ್ತದೆ. ಅದರೆ ಜಾನಪದದಲ್ಲಿ ಯಾವುದೇ ಸಾಹಿತ್ಯ ವಿಚಾರಗಳು ವ್ಯಾಪ್ತಿಯ ನೆಲೆಯಲ್ಲಿ ನಿಲ್ಲಿದೆ ಸಾಮೂಹಿಕವಾಗಿ ಸಮಷ್ಟಿಯ ಜೊತೆಗೆ ಸೇರಿಹೊಗುತ್ತವೆ. ಅವರ ಚಿಂತನೆಗಳಲ್ಲಿ ಸವಾನಭಾವ, ಅನಿಸಿಕೆ ರೀತಿ ನೀತಿಗಳು. ನಿಯಮಗಳು ಇದ್ದರೂ ಅವು ಯಾರ ರೀತಿಯಿಂದು ಗುರುತಿಸಲು ಅಥಾರಗಳವೇ. ವ್ಯಕ್ತಿಯ ಕಾಲ, ದೇಶ, ಪರಿಸರ ಮುಂತಾದ ಹಲವು ವರ್ಣಿತಿಗಳಿಂದಾಗಿ ಇದನ್ನು ಜಾನಪದವೆಂದು ಹೇಳಲಾಗುವುದಿಲ್ಲ. ಈ ಅರ್ಥದಲ್ಲಿ ದಾಸರಲ್ಲಿ ಬರುವ ಸವಾನಭಾವನಗಳು, ರೀತಿಗಳನ್ನು ಜಾನಪದವೆಂದು ಗ್ರಹಿಸುತ್ತಲೇ ಅವು ಶಿಷ್ಟ ಅನಿಸಿಕೆಗಳಾಗಿವೆ ಎಂಬುದನ್ನು ಇಲ್ಲಿ ಲಕ್ಷ್ಯದಲ್ಲಿರಿಸಿಕೊಂಡಿದೆ.

ಅಧ್ಯಾಯ : ೧೦ದು  
**ಶಿಷ್ಟವದ-ಜಾನವದ**

- (ಅ) ಪರಸ್ಪರ ಸಂಬಂಧ ಮತ್ತು ವ್ಯತ್ಯಾಸ
- (ಆ) ಜನವದಕವಿ-ಶಿಷ್ಟಕವಿ
- (ಇ) ಶಿಷ್ಟಸಾಂಪ್ರದಾಯದಲ್ಲಿ ಜಾನವದ ಅಂಶಗಳು  
ಬಳಕೆಯಾಗುವ ಬಗೆ; ಅದನ್ನು ಗುರುತಿಸುವ ಬಗೆ.
- (ಈ) ಮಧ್ಯಕಾಲೀನ ಕನ್ನಡ ಸಾಂಪ್ರದಾಯದಲ್ಲಿ  
ಕೀರ್ತನೆಕಾರರ ಪ್ರಾತಿನಿಧಿಗಳು

ಹದಿನೆಂಟು ಹತ್ತೊಂಬತ್ತೇನೇಯ ಶತಮಾನದಲ್ಲಿ ಪಾಶ್ಚಾತ್ಯ ವಿದ್ಯಾಂಸರ ಮೂಲಕ ಭಾರತದಲ್ಲಿ ಹೋಸ ರೀತಿಯ ಅಧ್ಯಯನ ಕ್ರಮವೊಂದು ಪ್ರಾರಂಭ ವಾಯಿತು. ಇಲ್ಲಿ ಸಾಹಿತ್ಯ ಕೃತಿಗಳ ಸಂಪಾದನೆ, ಭಾಷಾಶಾಸ್ತ್ರೀಯ ಅಧ್ಯಯನ ಮುಂತಾದ ಕಾರ್ಯಗಳ ಜೊತೆಗೆ ಜಾನಪದ ಅಧ್ಯಯನದ ಹೋಸ ಶಾಖೆಯೊಂದು ತೆರೆದುಕೊಂಡಿತು. ಜನರಲ್ಲಿ ಪರಂಪರೆಯಿಂದ ಬಂದ ವ್ಯಾಖ್ಯಾತಿಕ ಪರಂಪರೆಯ ಶಾಖೆ ರೂಪಗಳ ಸಂಗ್ರಹ ತೀವ್ರಗತಿಯಲ್ಲಿ ಸಾಗಿತು. ಈ ರೂಪಗಳ ಅಧ್ಯಯನ ದಿಂದ ಸಂಸ್ಕೃತಿಯ ಆಶಯಗಳನ್ನೂ; ರೀತಿ-ನೀತಿಗಳನ್ನೂ ಅರ್ಥಗಳನ್ನೂ ವಿವರಿಸ ಬಹುದೆಂದು ವಿದ್ಯಾಂಸರು ತಿಳಿದರು.

ವ್ಯಕ್ತಿಯು ಕಲಿಕೆಯ ಮೂಲಕ ತನ್ನ ಜ್ಞಾನವನ್ನು ವಿಸ್ತರಿಸಿಕೊಳ್ಳುತ್ತಾನೆ. ಅವನ ಜ್ಞಾನದ ಅರಿವು ಹೆಚ್ಚಾದಂತೆ ನಾಗರಿಕನಾಗುತ್ತಾ (ಶಿಷ್ಯನಾಗುತ್ತಾ) ಹೋಗುತ್ತಾನೆ. ಆದರೆ ಪ್ರತಿಯೊಬ್ಬ ನಾಗರಿಕ ವ್ಯಕ್ತಿಯೂ ಕೂಡ ಜನಪದ ಸಂಸ್ಕೃತಿಯ ಕೆಲವು ವಿಚಾರಗಳನ್ನಾದರೂ ತನ್ನ ಜೀವನ ವಿಧಾನದಲ್ಲಿ ಹೊಂದಿರುತ್ತಾನೆ. ಇದನ್ನು ಕುರಿತು ಈಸ್ವಿನ್ ಇವಾನ್ ಎಂಬುವವನು “Nothing less than the whole of the past is needed to explain the present” ಎನ್ನುತ್ತಾನೆ. ಅಂದರೆ ಹಿಂದಿನದನ್ನು ತೋರಿದು ಇಂದಿನದನ್ನು ವಿವರಿಸುವುದು ಅಸಾಧ್ಯವೆಂಬುದು ಈ ವಾಕಿನ ಅರ್ಥವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಕೆಲವು ಬಾರಿ ಹೋಸದನ್ನು ಸ್ವೀಕರಿಸುವುದರ ಜೊತೆಯಲ್ಲಿಯೇ ತನ್ನ ಪರಂಪರೆಯಲ್ಲಿ ಬಂದಿರುವ ಜ್ಞಾನದ ಅರಿವನ್ನು ಸೇರಿಸಿಕೊಳ್ಳುತ್ತಾ ಹೋಗುತ್ತಾನೆ. ಕೆಲವು ಬಾರಿ ಹಳೆಯದನ್ನು ನೇರಿಕರಿಸಬಹುದು ಅಥವಾ ಹಳೆಯ ವಿಚಾರಗಳನ್ನು ಏರುವಾಯಿಲಾನ ಮಾಡಬಹುದು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ವ್ಯಕ್ತಿ ಕೂಡ ಜಾನಪದ ಘಟ್ಟವನ್ನು ದಾಟಿಯೇ ಶಿಷ್ಯವ್ಯಕ್ತಿಯಾಗಿ ರೂಪುಗೊಂಡಿರುತ್ತಾನೆ. ಈ ಘಟ್ಟದಲ್ಲಿ ಪಡೆದ ಜ್ಞಾನ ಅಥವಾ ಅರಿವು ಶಿಷ್ಯವ್ಯಕ್ತಿಯಾಗಿ ರೂಪುಗೊಂಡಾಗಲೂ ಕೂಡ ಉಳಿದಿರುತ್ತದೆ. ವರ್ತಮಾನವನ್ನು ವಿವರಿಸಬೇಕಾದರೆ ಭೂತಕಾಲದ ಅರಿವು ಕೂಡ ಮುಖ್ಯವೆಂದು ತಿಳಿಯಬೇಕು.

ಪಾಟರ್ ಹೇಳುವ ಹಾಗೆ ಜಾನಪದ ಜೀವಂತ ಪಣಿಯುಳಿಕೆ. ಇದು ಒಬ್ಬ ವ್ಯಕ್ತಿಯ ಬದುಕು ಮತ್ತು ಅವನ ಸುತ್ತಲಿನ ಸಮಾಜವನ್ನು ಒಳಗೊಂಡಿರುತ್ತದೆ.

ಗತಕಾಲದ ಸಮೀಕ್ಷೆನ ದೃಷ್ಟಿ ಇಲ್ಲದೆ ಪರ್ವತವಾನ ಅರ್ಥಪ್ರಾಣವಾಗಲಾರದು. ಇದರಿಂದಾಗಿ ಶಿಷ್ಟಸಾಹಿತ್ಯದಲ್ಲಿ ಜಾನಪದ ಅಂಶಗಳ ಅಧ್ಯಯನ ಗತಕಾಲದ ಅಧ್ಯಯನವಾಗುವುದಲ್ಲದೆ ಸಂಸ್ಕೃತಿಯ ಅಧ್ಯಯನವೂ ಆಗುತ್ತದೆ. ಜನಪದ ಸಂಸ್ಕೃತಿಯ ವಾದರಿಗಳು ಸ್ತೋತ್ರಿಯಲ್ಲಿ ಉಳಿದು ಬಂದಿದ್ದು ಅದರ ಅಧ್ಯಯನವ ವಣಾಡುವುದರ ಮೂಲಕ ಸಂಸ್ಕೃತಿಯ ಆಶಯಗಳನ್ನೂ ಅರ್ಥಗಳನ್ನೂ ವಿವರಿಸಬಹುದಾಗಿದೆ. ಜಾನಪದಕ್ಕೆ ಕರಿತ್ಯೈಯನ್ನು ಗುರುತಿಸುವುದು ಅಸಾಧ್ಯ. ಆದರೆ ಕರಿತ್ಯೈಯನ್ನು ಪ್ರನರ್ಹಿರಚಿಸುವಾಗ ಜಾನಪದ ಸಹಾಯಕವಾಗುತ್ತದೆ. ಶಿಷ್ಟಸಾಹಿತ್ಯ ದಲ್ಲಿ ಜಾನಪದ ಅಧ್ಯಯನದಿಂದ ಆಯಾ ಕಾಲದ ಸಾಂಸ್ಕೃತಿಕ, ಚಾರಿತ್ರಿಕ ಮತ್ತು ಸಾರ್ವಜಿಕ ಸ್ಥಿರೀಕಾರಿಕ ಗುರುತಿಸಲು ಸಾಧ್ಯವಾಗುತ್ತದೆ. ಸಾಹಿತ್ಯ ಕೃತಿಗಳು ಆಯಾ ಕಾಲದ ಧಾರ್ಮಿಕ, ಸಾರ್ವಜಿಕ ಬದುಕನ್ನು ದಾಖಲಿಸುವುದಲ್ಲದೆ ಪರಂಪರೆಯಲ್ಲಿ ಉಳಿದು ಬಂದ ಸಾಂಸ್ಕೃತಿಕ ಬದುಕನ್ನು ಒಳಗೊಂಡಿರುತ್ತವೆ. ಇಂತಹ ಅಧ್ಯಯನದ ಕ್ರಮಾದಲ್ಲಿಯೇ ಜಾನಪದ ಅಧ್ಯಯನವೂ ಸಾಗುತ್ತದೆ.

ಭಾರತೀಯ ಮಹಾಕಾವ್ಯಗಳಾದ ಮಹಾಭಾರತ, ರಾಮಾಯಣ ಕಾವ್ಯಗಳು ಮತ್ತು ಪಂಚತಂತ್ರ, ಕಥಾ ಸರಿತಾಗರ ಇವೇ ಹೊದಲಾದವು ಮೂಲದಲ್ಲಿ ಜನಪದ ಕೆತೆಗಳೋ, ಪುರಾಣಗಳೋ ಆಗಿದ್ದ ವೆಂಬ ಹಾಕೆ ಕೂಡ ಶಿಷ್ಟಸಾಹಿತ್ಯದಲ್ಲಿ ಜಾನಪದ ಅಂಶಗಳ ಅಧ್ಯಯನಕ್ಕೆ ಮುಖ್ಯ ಕಾರಣವಾಯಿತು. ಪಾಶ್ಚಾತ್ಯದ ಕಾವ್ಯಗಳಾದ ಒಡಿಸ್ಸಿ, ಎಲಿಯಡೋ ಮುಂತಾದ ಕಾವ್ಯಗಳ ಜಾನಪದೀಯ ಅಧ್ಯಯನವೂ ಕೂಡ ಇದಕ್ಕೆ ಸೂಧಾರ್ಥಿ ನೀಡಿತು.

### ಅ) ಜನಪದ : ಶಿಷ್ಟಪದ, ಪರಸ್ಪರ ವ್ಯತ್ಯಾಸ ಮತ್ತು ಸಂಬಂಧ

‘Folklore’ಗೆ ಸಂವಾದಿಯಾಗಿ ಕನ್ಡಿದಲ್ಲಿ ಜಾನಪದ ಎಂದೂ ‘Folk’ಗೆ ಸಂವಾದಿಯಾಗಿ “ಜನಪದ” ಎಂಬುದಾಗಿಯೂ ಬಳಸಲಾಗಿದೆ. ಜಾನಪದವನ್ನು ಕುರಿತು ಅನೇಕ ಪಾಶ್ಚಾತ್ಯ ಮತ್ತು ಭಾರತದ ವಿದ್ವಾಂಸರು ಚರ್ಚೆ ವಹಿಸಿದ್ದಾರೆ. ಇವರ ಪ್ರಕಾರ “ಪರೌಖಿಕ ಸಂಪ್ರದಾಯದಲ್ಲಿ ಸಾಗಿ ಬಂದ ಯಾವುದೇ ಪರಂಪರಾನುಗತ ವಿಷಯವಾಗಿರಲಿ, ಸಾಂಪ್ರದಾಯಿಕ ಗದ್ಯ-ಪದ್ಯವಾಗಿರಲಿ ಅದು ಜಾನಪದ.” “ಜಾನಪದ ಪ್ರೌಢ ಮೂಲದಿಂದ ಬಂದದ್ದಲ್ಲ ಗ್ರಂಥಗಳಲ್ಲಿ ಬರೆದಿಟ್ಟದ್ದಲ್ಲ; ಶಾಲಾವಾಸ್ತರರ ಮೂಲಕ ಕಲಿತದ್ದಲ್ಲ, ಧರ್ಮಗುರುವುಂಟಿಗೆ ಸಂಬಂಧ ಪಟ್ಟದ್ದಲ್ಲ. ಪತ್ರಿಕೆ, ರೇಡಿಯೋ, ಟೆಲಿವಿಷನ್ ಈ ಯಾವುದೇ ಮೂಲದಿಂದಲೂ ಬಂದ ಜ್ಞಾನವಲ್ಲ. ಇವಲ್ಲದಕ್ಕೂ ಹೊರತಾಗಿ ತನ್ನದೇ ಆವರಣದಲ್ಲಿ ಪರೌಖಿಕ ಸಂಪ್ರದಾಯವನ್ನು ಆಶ್ರಯಿಸಿ ತಲೆವಾರಿನಿಂದ ತಲೆವಾರಿಗೆ ಸಾಗಿ ಬಂದ ವಿಷಯಗಳ ವಸ್ತುಗಳ ಹೊತ್ತು”<sup>3</sup>

ಇಗ್ಲೊರ್ನ್ ಬುಕ್‌ಲೋರ್ ಪದಕ್ಕೆ ಕನ್ನಡದಲ್ಲಿ ಶಿಷ್ಟಪದ ಅಥವಾ ಗ್ರಂಥಪದ ಎಂಬ ಶಬ್ದವನ್ನು ಸಂಖಾರಿಯಾಗಿ ಬಳಸುತ್ತಿದ್ದಾರೆ. “ಅಕ್ಷರದಿಂದ ಆದ ವೈಯಕ್ತಿಕ ರಚನೆಗಳನ್ನು ಶಿಷ್ಟಪದವಂದು ಕರೆಯಲಾಗುವುದು”<sup>4</sup>. ಇದು ಮುದ್ರಣಗಳ ಶಾಲಾ ವರ್ಣಸ್ತರ ಪತ್ರ ಎಲ್ಲಾ ಸಮಾಜ ವರ್ಣಗಳ ಮೂಲಕ ಪ್ರಸಾರವಾಗುತ್ತ ಕಲಿತವರಿಂದ ಮತ್ತೊಬ್ಬರೂ ಪಡೆಯುವ ಜ್ಞಾನ. ಆದರೆ ಇಲ್ಲಿ ಪರಂಪರಾಗತವಾಗಿ ಬಂದ ಜ್ಞಾನ ಇರುವುದಿಲ್ಲವಂದು ಹೇಳಲು ಸಾಧ್ಯವಿಲ್ಲ.

ಮನುಷ್ಯ ಮುಖಿಯಾಗಿ ಸಮಾಜದ ಶಿಶುವಾಗಿರುವುದರಿಂದ ಪರಿಸರದ ಮಧ್ಯ ಬದುಕು ಸಾಗಿಸುತ್ತಿರುವುದರಿಂದ ಸಂಸ್ಕೃತಿಯಲ್ಲಿ ವಹನಗೊಳ್ಳುತ್ತಿರುವ ಪರಂಪರಾಗತ ಜ್ಞಾನದಿಂದ ದೂರಸ್ಥಿಲು ಸಾಧ್ಯವಿಲ್ಲ. ಮೂಲತಃ ಮನುಷ್ಯನ ಬದುಕು ಮನುಷ್ಯನ ಜೀವತೆಯಲ್ಲಿಯೇ ಸಾಗುವುದರಿಂದ ಜಾನಪದದ ಪ್ರತಿಬಿಂಬವನ್ನು ಎಲ್ಲಾ ಶಿಷ್ಟ ರಚನೆಗಳಲ್ಲೂ ಕಾಣಬಹುದಾಗಿದೆ. ಇದೇ ರೀತಿಯಲ್ಲಿ ಶಿಷ್ಟರ ಪ್ರತಿಬಿಂಬವನ್ನು ಜಾನಪದದಲ್ಲೂ ಕಾಣುತ್ತೇವೆ. “ಇದಕ್ಕಿಗೂ ಶಕ್ತನ, ರಾಹುಕಾಲ, ಗುಳಿಕಾಲಗಳನ್ನು ಎಣಿಸಿ ವೈಜ್ಞಾನಿಕ ವಿಶ್ಲೇಷಣೆ ಮಾಡುವ ಮಹಾ ವಿಜ್ಞಾನಿಗಳು ನಮ್ಮ ಮುಂದೆ ಉದಾಹರಣೆಯಾಗಿ ಉಳಿದಿದ್ದಾರೆ.”<sup>5</sup>

ಭಾಷೆಯ ಲಿಖಿತರೂಪದ ಫಣ್ಟಿಂದ ಶಿಷ್ಟಪದ ಸಾಹಿತ್ಯವನ್ನು ಗುರುತಿಸಿದರೆ ಭಾಷೆಯ ಉಗಮದ ಫಣ್ಟಿಂದ ಜಾನಪದವನ್ನು ಗುರುತಿಸಬಹುದು. ಭಾಷೆಯ ಉಗಮದ ಫಣ್ಟಿಂದಲ್ಲಿ ಎಲ್ಲವೂ ಬಾಯಿಂದ ಬಾಯಿಗೆ ಹರಿದು ಬರುವುದರಿಂದ ಇಲ್ಲಿ ಎಲ್ಲವೂ ಜಾನಪದ. ಇಲ್ಲಿ ಜಾನಪದವನ್ನು ಗುರುತಿಸಲು ವರೋಶಿಕ ಪರಂಪರೆಯೇ ಮುಖ್ಯ ಮಾನವದವಾಗಿದೆ. ಕನ್ನಡದ ವೊದಲ ಗ್ರಂಥವಂದು ಹೇಳಲಾಗುವ ಕವಿರಾಜವಾಗೆದಲ್ಲಿ ಇಂಥ ಸಂಪ್ರದಾಯದ ಬಗೆಗೆ ಸಾಕಷ್ಟು ಸೂಚನೆಗಳಿವೆ.

“ಪದನ್ ಅರಿತು ನುಡಿಯಲುಂ ನುಡಿ

ದುದನ್ ಅರಿದು ಅರಿಯಲುಂ ಅರ್ವರ್ದ ಆ ನಾಡಮಗ್ಗಳ್

ಚದುರರ್ ನಿಜದಿಂ ಕುರಿತೋ

ದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್”<sup>6</sup>

ಕನ್ನಡ ಜನರು ವಿಶೇಷವಾಗಿ ಕುರಿತು ಓದದೆಯೇ ಕಾವ್ಯಗಳನ್ನು ಪ್ರಯೋಗಿಸುವುದರಲ್ಲಿ ಪರಿಣತರಾಗಿದ್ದವರು ಎಂಬ ಪಾಠು ಜನಪದ ಕಾವ್ಯವನ್ನು ಕುರಿತು ಆದಿದ ವರ್ಣತಾಗಿದೆ. ಅಂದಿನಿಂದ ಇಂದಿನವರೆಗೂ ಕುರಿತು ಓದದೆಯೇ ಜನಪದರು ತಮ್ಮ ಕಾವ್ಯಪ್ರಯೋಗಗಳಲ್ಲಿ ಪರಿಣತಿ ತೋರುವುದನ್ನು ಕಾಣುತ್ತೇವೆ.

ಬರವಣಿಗೆ ಇಲ್ಲದ ಭಾಷೆಯಲ್ಲಿ ಜಾನಪದ ವಾಕೋಂಪ್ರದಾಯದ ಮೂಲಕ ವಹನಗೊಂಡರೆ, ಶಿಷ್ಟಪದ ಬರೆವಣಿಗೆಯುಳ್ಳ ಭಾಷೆಯಲ್ಲಿ ಪ್ರಸ್ತರಕಗಳ ಹಾಗೂ ಸಮಾಜ ಮಾರ್ಗಗಳ ಮುಖ್ಯಾಂತರ ಕಲಿತವರಿಂದ ವಹನಗೊಳ್ಳುತ್ತದೆ. ಶಿಷ್ಟ ಸಾಹಿತ್ಯಕ್ಕೆ ಕತ್ತು ಇರುವಂತೆ ಅವರ ಪರಿಸರ, ಕಾಲ, ದೇಶ ಗೊತ್ತಾಗುತ್ತದೆ.

ಇದರಿಂದಾಗಿ ಆ ಕಾಲದ ಸಾಹಿತ್ಯದ ವರೋಲ್ಫಿಗಳನ್ನು ಮತ್ತು ರೀತಿಗಳನ್ನು ಬಹು ಪಟ್ಟಿಗೆ ಗುರುತಿಸಬಹುದು. ಆದರೆ ಜಾನಪದಕ್ಕೆ ಕರ್ತೃ ಯಾರು ? ಇದು ಸೃಷ್ಟಿಗೊಂಡ ಕಾಲ ಯಾವುದು ಮತ್ತು ಅದು ಸೃಷ್ಟಿಗೊಂಡ ಪರಿಸರ ಯಾವ ಬಗೆಯದು ? ಈ ಬಗ್ಗೆ ಖಚಿತವಾಗಿ ಹೇಳಲು ಬರುವುದಿಲ್ಲ. ಏಕೆಂದರೆ ಸಮಾಷ್ಟಿ ಯಲ್ಲಿ ಈ ಸಾಹಿತ್ಯ ಬೆರೆತು ಕರ್ತೃ ಅನಾವಶೇಯನಾಗಿದ್ದುನೇ. ಇಲ್ಲಿ ಸಮಾಷ್ಟಿಯು ಆಶೋತ್ತರಗಳಿಗೆ ವರ್ಣಿತ ಬೆಲೆಯೇ ವಿನಿ : ವೃಷ್ಟಿಯ ಆಶೋತ್ತರಗಳಿಗಲ್ಲ. ಇಲ್ಲಿ ಒಬ್ಬ ವ್ಯಕ್ತಿಯ ಇಷ್ಟಾನಿಷ್ಟಗಳಿಗಿಂತ ಸಮುದಾಯದ ಕಡೆಗೆ ಹೆಚ್ಚಿನ ಬೆಲೆ ಇದೆ.

ಜನಪದ ಸಾಹಿತ್ಯ ಶಿಷ್ಟಸಾಹಿತ್ಯಕ್ಕಿಂತ ಸರಳವಾಗಿರುತ್ತದೆ ಮತ್ತು ಲಕ್ಷಣ ಮುಕ್ತವಾಗಿರುತ್ತದೆ. ಶಿಷ್ಟಸಾಹಿತ್ಯವು ಲಕ್ಷಣಾಯಾಕ್ತವಾಗಿದ್ದು ಒಬ್ಬ ವ್ಯಕ್ತಿಯಿಂದ ರಚಿಸಲ್ಪಟ್ಟಿರುತ್ತದೆ. ಇದು ಯಾವ ಕಾಲದಲ್ಲೂ ಬದಲಾವಣೆಯಾಗದೆ ಉಳಿಯುವ ಸಾಹಿತ್ಯ. ಆ ಕಾಲದ ಸಾಂಪ್ರದಾಯಿಕ ಧಾರ್ಮಿಕ, ರಾಜಕೀಯ ಪರಿಸರಗಳಿಗೆ ಅನುಗುಣ ವಾಗಿ ರೂಪಗೊಳ್ಳುತ್ತಾಗೆ ಹೋಗುತ್ತದೆ. ಆದರೆ ಜನಪದ ಸಾಹಿತ್ಯ ಕಾಲದಿಂದ ಕಾಲಕ್ಕೆ ಪರಿವರ್ತನೆಗಳಿಗೆ ಗುರಿಯಾಗುತ್ತದೆ. ಇದು ಮೂಲತಃ ಒಬ್ಬ ವ್ಯಕ್ತಿಯ ಸೃಷ್ಟಿಯಾದರೂ ಸಾಮುಹಿಕವಾಗಿ ಮುಂದುವರೆಯುವುದರಿಂದ ಬದಲಾವಣೆಗೆ ಗುರಿಯಾಗುತ್ತದೆ. ಆಯಾ ಸಾಂಪ್ರದಾಯಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಿಸರಕ್ಕೆ ಅನುಗಣಣವಾಗಿ ಪರಿವರ್ತನೆಗೊಳ್ಳುತ್ತದೆ. ಹೀಗಾಗೆ ಜನಪದ ಸಾಹಿತ್ಯದಲ್ಲಿ ಒಂದೇ ವಸ್ತುವನ್ನು ತೆಗೆದುಹಿಂಡು ಒಬ್ಬನೇ ವ್ಯಕ್ತಿ ಯಾಡುವ ಕಥೆಯು ಆಯಾ ಪರಿಸರಕ್ಕೆ ಮತ್ತು ಪ್ರೇಕ್ಷಕರಿಗೆ ಅನುಗುಣವಾಗಿ ಪರಿವರ್ತನೆಗೊಂಡಿರುತ್ತದೆ. ಇಲ್ಲಿ ಓದುವ ಶ್ರೀಯೆಯೇ ಇಲ್ಲ. ಜನಪದ ಸಾಹಿತ್ಯವನ್ನು ಕೇಳುವುದು ಮತ್ತು ಅನುಕರಿಸುವುದೂ. ಇಲ್ಲಿ ಅನುಕರಣೆ ಯಥಾವಶ್ತುಗೆ ನಡೆಯಬೇಕೆಂಬ ಕಡ್ಡಾಯವಿಲ್ಲ. ಈ ಎರಡು ಕ್ರಿಯೆಗಳಿಂದಾಗಿ ಕೂಡ ಜನಪದ ಸಾಹಿತ್ಯದಲ್ಲಿ ಬದಲಾವಣೆ ಮತ್ತು ಭಿನ್ನಪಾಠಗಳು ಅನಿವಾಯಿ. ಹಾಗೆಯೇ ಪುನರಾವೃತ್ಯಾಯನ್ನು ಕೂಡ ಹೆಚ್ಚಾಗಿ ಕಾಣಬಹುದಾಗಿದೆ. ಹೀಗಾಗೆ ಇಲ್ಲಿ ಪ್ರತಿಯೊಂದು ಪಾಠವನ್ನು ನಾವು ಸ್ವತಂತ್ರ ಪಾಠವೆಂದೇ ತೆಗೆದುಕೊಳ್ಳಬೇಕು. ಶಿಷ್ಟಸಾಹಿತ್ಯದಲ್ಲಿ ಕಾಣುವ ಗ್ರಂಥ ಸಂಪಾದನೆ ಮತ್ತು ಪಾಠ ನಿರ್ಣಯವು ಇಲ್ಲಿ ಸಲ್ಲದು.

ಶಿಷ್ಟಸಾಹಿತ್ಯದಲ್ಲಿ ಆಯಾ ಕೃತಿಯ ಭೌಗೋಳಿಕ ಪರಿಸರ ತಿಳಿದಿರುವುದರಿಂದ ಪಾಠಂತರಗಳನ್ನು ಗುರುತಿಸುವ ಸಾಧ್ಯತೆಗಳವೇ. ಆದರೆ ಜನಪದ ಸಾಹಿತ್ಯಕ್ಕೆ ಅದರ ಭೌಗೋಳಿಕ ಪರಿಸರ, ಹಾಗೂ ಕೆವಿ ಅನಾವಶೇಯನಾದ್ದರಿಂದ ಪ್ರತಿಯೊಂದು ಪಾಠ ವನ್ನೂ ಭಿನ್ನಪಾಠವೆಂದೇ ಪರಿಗಣಿಸಬೇಕಾಗುತ್ತದೆ. ಜನಪದ ಕಾವ್ಯವನ್ನು ಯಾವ ಗಾಯಕನೂ ಬಾಯಿಪಾಠ ವ್ಯಾಧಿ ಹಾಡುವುದಿಲ್ಲ. ಶಿಷ್ಟಕಾವ್ಯವನ್ನು ಹಾಡುವಾಗ ವಂತ್ತು ಗಮನಿಸುವಾಗ ಆ ವ್ಯಕ್ತಿಯು ಹಾಡುವ ಕಾವ್ಯದ ಭಾಗ, ರಚಿಸಿದ ವ್ಯಕ್ತಿಯು

ಹೆಸರು, ಆಶ್ವಾಸ, ಸಂಧಿ ಹೀಗೆ ಎಲ್ಲಾ ವಿವರಗಳನ್ನೂ ಕೊಡುತ್ತಾನೆ. ಜನಪದ ಹಾಡುಗಾರ ಈ ಯಾವುದೇ ಮಾಹಿತಿಗಳನ್ನು ನೀಡುವುದಿಲ್ಲ.

ಶಿಷ್ಟಸಾಹಿತ್ಯದಲ್ಲಿ ಕೆವಿಯೇ ಬೇರೆ ಸಹ್ಯದರ್ಯನೇ ಬೇರೆ. ಅದರೆ ಜನಪದ ಸಾಹಿತ್ಯದಲ್ಲಿ ಈ ಎರಡೂ ಅವಸ್ಥೆಯಲ್ಲಿ ಒಬ್ಬನೇ ವ್ಯಕ್ತಿ ಇರುತ್ತಾನೆ. ಇದರಿಂದಾಗಿ ಜನಪದಗಾಯಕ “ಹಾಡುಗಾರ, ಪ್ರದರ್ಶನಕಾರ ಮತ್ತು ಕೆ ಮೂರು ಒಬ್ಬ ನಲ್ಲಿಯೇ ಇದ್ದ ಏಕಾಲಕ್ಷ್ಯ ಕಾರ್ಯ ಪ್ರಮೃತವಾಗುವ ಪರಾಡ”ವನ್ನು ಹೊಂದಿರುತ್ತಾನೆ. ಹೀಗಾಗಿ ಇಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆಗೆ ಅನುಗುಣವಾಗಿ ಸಾಹಿತ್ಯ ನಿರೂಪಣೆಗೊಳ್ಳುವುದು. ಪ್ರೇಕ್ಷಕರ ಆಸಕ್ತಿಯನ್ನು ಏರಿ ಜನಪದಕ್ಕೆ ಕಾವ್ಯ ಮಾಡಿದರೆ ಪ್ರೇಕ್ಷಕರೇ ಇಲ್ಲದ ಹೋಗುತ್ತಾರೆ. ಶಿಷ್ಟಸಾಹಿತ್ಯದಲ್ಲಿ ಇದು ಭಿನ್ನವಾಗಿದೆ. ಇಲ್ಲಿನ ಸೃಷ್ಟಿ ಕ್ರಿಯೆ ಕವಿಯ ಸ್ವಾತಂತ್ರ್ಯಕ್ಕೆ ಬಿಟ್ಟಿದ್ದು. ಅದನ್ನು ವಿಮರ್ಶಿಸುವ, ವಿವರಿಸುವ ಕೆಲಸವನ್ನು ಸಹ್ಯದರ್ಯ ಅಥವಾ ವಿಮರ್ಶಕ ವಹಾಡುತ್ತಾನೆ. ಶಿಷ್ಟಕಾವ್ಯ ರಚಿಸುವುದರಲ್ಲಿ ಕೆಗೆ ಬೇಕಾದ ಪ್ರತಿಭೆ ಕೃತಿಯನ್ನು ವಿಶ್ಲೇಷಿಸುವ ವಿಮರ್ಶಕನಿಗೂ ಇರಬೇಕಾಗೆತ್ತದೆ.

ಶಿಷ್ಟಸಾಹಿತ್ಯದಲ್ಲಿ ಪರಂಪರೆಯ ವಸ್ತುವನ್ನು ತೆಗೆದುಹಿಂಡು ಕಾವ್ಯ ರಚಿಸಿ ದರೂ ಅದು ಸಮಾಷ್ಟಿ ಸೃಷ್ಟಿಯಾಗದೇ ವ್ಯಾಖ್ಯಾಸೃಷ್ಟಿಯಾಗಿ ಉಳಿಯುತ್ತದೆ. ಇದಕ್ಕೆ ಮುಖ್ಯವಾಗಿ ಕವಿಯ ವ್ಯಕ್ತಿಗತವಾದ ಸ್ವತಂತ್ರ ಕಲ್ಪನೆಯ ಸಾಮರ್ಥ್ಯ ವ್ಯಯಕ್ತಿ ಕ ಅನುಭವಗಳ ವ್ಯವಧಿತೆಗಳೇ ಕಾರಣ. ಭಾವನೆಗಳ ಅಳ, ಸ್ವತಂತ್ರ ಅಭಿವ್ಯಕ್ತಿ ಮತ್ತು ಜೀವನ ದರ್ಶನಗಳನ್ನೂ ನಾವು ಅಲ್ಲಿ ಕಾಣಿತ್ತೇವೆ. ಇಲ್ಲಿ ಕಾವ್ಯ ವ್ಯಾಖ್ಯಾಸೃಷ್ಟಿಯಾಗಿಯೇ ಉಳಿಯುತ್ತದೆ. ಅದರೆ ಜನಪದ ಸಾಹಿತ್ಯದಲ್ಲಿ ಹೀಗಾಗುವುದಿಲ್ಲ, ವ್ಯಕ್ತಿಯು ತನ್ನ ವಸ್ತುವನ್ನೇ ಅಥವಾ ಸಮಾಲೀನ ವಸ್ತುವನ್ನೇ ಕುರಿತು ಹಾಡು ಅಥವಾ ಕಥೆಯನ್ನು ನಿರೂಪಿಸುವಾಗ ಅದು ವ್ಯಾಖ್ಯಾಸೃಷ್ಟಿಯಾಗದೆ ಸಮಾಷ್ಟಿಯ ಸೃಷ್ಟಿಗೆ ಒಳಗಾಗುತ್ತದೆ. ಇದಕ್ಕೆ ಮುಖ್ಯ ಕಾರಣ “ಪರಂಪರಾಗತವಾಗಿ ಬಂದ ಮೂಲ ಕಲ್ಪನೆಗಳ ಹಿನ್ನಲೆಯಲ್ಲಿ ಕಾವ್ಯವನ್ನು ರಚಿಸುವುದರಿಂದ ಮತ್ತು ಜನಪದ ಸಾಹಿತ್ಯ ಕೃತಿಗಳಲ್ಲಿ ಅನುಭವವು ಪ್ರಥಾನವಾಗಿ ರೂಪಿತದ್ವಾರಾ ವಿವರಿಸಿದ ಭಾವೆಯು ಸಿದ್ಧ ಶೈಲಿಯ ಹಿಡಿತಕ್ಕ ಸಿಕ್ಕಿರುತ್ತದೆ. ಶೈಲಿಯಾ ಆಶಯಗಳ ಅಂತರ್ಯಾಮಿ ಹಿಡಿತಕ್ಕ ಸಿಕ್ಕಿರುತ್ತದೆ”. ಜನಪದ ಪರ್ಯಾದಲ್ಲಿ ಸಾಹಿತ್ಯಕ ಅಂಶಗಳಿಗಿಂತ ಹೆಚ್ಚಾಗಿ ಸಾಮಾಜಿಕ ಗುಣಗಳನ್ನು ಕಾಣಿತ್ತೇವೆ. ಜನಪದ ಸಾಹಿತ್ಯ ಸಾಮಾನ್ಯವಾಗಿ ಜನಸಮುದಾಯದ ಕಲೆ ಮತ್ತು ನೀತಿಗಳನ್ನು ಪ್ರತಿನಿಧಿಸುತ್ತದೆ. ಇದರಿಂದಾಗಿ ಇದರ ರೂಪ ಸಾಂಪ್ರದಾಯಿಕವಾಗಿರುತ್ತದೆ. ಶಿಷ್ಟಸಾಹಿತ್ಯದಲ್ಲಿ ಒಳಕೆಯಾಗುವ ತಂತ್ರವಾಗಲಿ ಅಭಿವ್ಯಕ್ತಿಯ ಕ್ರಮವಾಗಲಿ ಇರುವುದಿಲ್ಲ.

ಉದಾಹರಣೆಗೆ : ರಾವಾಯಣ, ಮಹಾಭಾರತ, ವದ್ಯಾರಾಧನೆಯ ಕಥೆಗಳು ಮತ್ತು ಪಂಚತಂತ್ರದ ಕಥೆಗಳು ಮೂಲತ್ವ ಜನಪದರಲ್ಲಿ ಪ್ರಚಲಿತ ಇದ್ದ ಹೀಗಿವೆ. ಮಾಲ್ಯೇಕ, ವ್ಯಾಸ ಶಿವಕೋಟ್ಯಾಚಾರ್ಯ, ವಸುಭಾಗಣ್ಯಾಚಿಟ್ಟ ಇವರು ಆವಸ್ತುಗಳನ್ನು ತಮ್ಮ ಅಭಿವೃಕ್ತಿಯ ಸಾಮಧ್ಯದಿಂದಾಗಿ ತಮ್ಮದಾಗಿಸಿಕೊಂಡಿದ್ದಾರೆ. ಮಹಾಭಾರತ ರಾವಾಯಣದ ವಸ್ತುಗಳನ್ನೇ ಒಳಗಿಕೊಂಡು ಎಲ್ಲ ಪ್ರಾದೇಶಿಕ ಕಥಿಗಳೂ ಕಾವ್ಯ ರಚಿಸಿರುವರು. ಅದೇ ಹಳೆಯ ವಸ್ತು ಹೊಸ ಹೊಸ ಸಂಪೇದನೆಗೆ ಗುರಿಯಾಗಿ ಹೊಸ ಚಿಂತನೆಗಳಿಗೆ ಒಳಗಾಗಿರುವುದನ್ನು ಕಾಣುತ್ತೇವೆ. ಆಯಾ ಕಾಲದ ಸಾರ್ಥಕ, ರಾಜಕೀಯ ಪ್ರಪೂತ್ಯಿಗಳಿಗೆ ನಾಲಿಗೆಯಾಗಿದೆ. ಇದಕ್ಕೆ ಉದಾಹರಣೆಯಾಗಿ ಪಂಪ, ಕುವಾರವ್ಯಾಸ, ನಾಗಚಂದ್ರ, ಕುವೆಂಪು, ವರಾಸ್ತಿ ಮುಂತಾದವರ ಕಾವ್ಯಗಳ ಅಭಿವೃಕ್ತಿಯನ್ನು ಕಾಣಬಹುದು.

ಜಾನಪದಸಾಹಿತ್ಯ ಮುಖ್ಯವಾಗಿ ಸಾಂಸ್ಕೃತಿಕ ಚಟುವಟಿಕೆಯಾಗಿರುವುದರಿಂದ ಇಲ್ಲಿ ಸಾಹಿತ್ಯಕ ಅಂಶದ ಕಡೆ ಹೆಚ್ಚು ಗಮನವಿರುವುದಿಲ್ಲ. ಜನಪದರಿಗೆ ಸಾಹಿತ್ಯ ರಚನೆಯ ಕ್ರಿಯೆ ಒಂದು ಕಲೆಯಲ್ಲ. ಅದು ಜೀವನದ ಪ್ರಸಂಗಗಳ ಅಭಿವೃಕ್ತಿ. ಇಲ್ಲಿ ಕ್ರಿಯೆಗೆ ಅನುಗುಣವಾಗಿ ಸೃಷ್ಟಿಕ್ರಿಯೆ ನಡೆಯುವುದರಿಂದ ಒಂದೇ ರೂಪದಲ್ಲಿ ದ್ವಾರೂ ಕ್ರಿಯೆಗೆ ಅನುಗುಣವಾಗಿ ಧ್ವನಿವ್ಯತಾಸದ ಮೂಲಕ ಅನೇಕ ಪ್ರಕಾರಗಳಾಗಿ ಸೃಷ್ಟಿಯಾಗುತ್ತದೆ. ಅದೇ ಪ್ರಸಾನುಪೂರ್ವಗಳೇ ಆದರೂ ಹೊಸ ಸೃಷ್ಟಿಯೊಂದು ಪ್ರಕಟವಾಗುತ್ತದೆ.

ಉದಾಹರಣೆಗೆ : “ಶ್ರೀಪದಿಯಲ್ಲಿ ರಚಿತವಾಗುವ ಏತದ ಹಾಡು, ಬೀಸುವ ಹಾಡು, ಹಂತಿಹಾಡು, ಕುಟ್ಟುವ ಹಾಡು ಇತ್ಯಾದಿ ಧ್ವನಿ ವ್ಯತಾಸದ ಮೂಲಕ ಬೇರೆ ಬೇರೆ ಪ್ರಕಾರಗಳಾಗಿಯೇ ನಿಲ್ಲುತ್ತವೇ”.

ಜನಪದ ಸಾಹಿತ್ಯದ ಚೌಕಟ್ಟು ಸಾಂಪ್ರದಾಯಿಕವಾದದ್ದು. ಆದರೆ ಶಿಷ್ಟ ಸಾಹಿತ್ಯದಲ್ಲಿ ಸಿದ್ಧ ಚೌಕಟ್ಟು ಕೃತಿಗಳಿಗೆ ಸಿದ್ಧವಾದರೂ ಅವು ಸಾಂಪ್ರದಾಯಿಕವಾಗಿ ಇದ್ದರೂ ಕೂಡ ಕಾಲದ ಒತ್ತಡದಿಂದಾಗಿ ಈ ಚೌಕಟ್ಟನ್ನು ಏರುಪಡಿಸಿದೆ. ಅದೇ ಕೃತಿಗಳಲ್ಲಿ ಕಂಡುಬರುವ ಅಪ್ಯಾದಶವಣನೆಗಳ ಗೋಚಿಗೆ ಸಿಕ್ಕಿ ಕೃತಿಗಳು ತಮ್ಮ ಸಾಹಿತ್ಯಕ ಮಟ್ಟವನ್ನು ಕೆಲವು ಕಡೆ ಕಳೆದುಕೊಂಡಿರುವುದುಂಟು. ಇಂತಹ ಸ್ಥಿತಿಯನ್ನು ಸಾಹಿತ್ಯಕ ರಚನೆಗಳಲ್ಲಿ ಏರಿ ಹಿಂದಿನಿಂದ ಬಂದ ಸಾಂಪ್ರದಾಯಿಕ ಚೌಕಟ್ಟಿಗೆ ಏದಾಯ ಹೇಳಿ ಹೊಸ ಸಾಹಿತ್ಯ ಪ್ರಕಾರಗಳನ್ನು ರೂಪಿಸಿಕೊಂಡು ಬಂದಿರುವುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಾಣಬಹುದು.

ಉದಾಹರಣೆ : ಚಂಪ್ರಾ ಕೃತಿಗಳಲ್ಲಿ ಕಂಡುಬರುವ ಅಪ್ಯಾದಶವಣನೆಗಳ ಗೋಚಿಗೆ ಸಿಕ್ಕಿ ಕೃತಿಗಳು ತಮ್ಮ ಸಾಹಿತ್ಯಕ ಮಟ್ಟವನ್ನು ಕೆಲವು ಕಡೆ ಕಳೆದುಕೊಂಡಿರುವುದುಂಟು. ಇಂತಹ ಸ್ಥಿತಿಯನ್ನು ಸಾಹಿತ್ಯಕ ರಚನೆಗಳಲ್ಲಿ ಏರಿ ಹಿಂದಿನಿಂದ ಬಂದ ಸಾಂಪ್ರದಾಯಿಕ ಚೌಕಟ್ಟಿಗೆ ಏದಾಯ ಹೇಳಿ ಹೊಸ ಸಾಹಿತ್ಯ ಪ್ರಕಾರಗಳನ್ನು ರೂಪಿಸಿಕೊಂಡು ಬಂದಿರುವುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಾಣಬಹುದು.

ದಾಸನಾಹಿತ್ಯದಲ್ಲಿ ಜನಪದ ಅಂಶಗಳು : ಒಂದು ಅಧ್ಯಯನ

ಜನಪದ ಸಾಹಿತ್ಯದಲ್ಲಿ ಆಯ್ದುಯ ಕ್ರಮಾಬಿಂಬ ಅನುಭವಕ್ಕೆ ಒಂದು ಯಾವುದೇ ವಸ್ತುವನ್ನು ಕುರಿತು ಹಾಡಿದ್ದನ್ನು ಕೆತಕಟ್ಟಿದ್ದನ್ನು ಕಾಣುತ್ತೇವೆ. ಆದರೆ ಶಿಷ್ಟ ಸಾಹಿತ್ಯದಲ್ಲಿ ವಸ್ತುವಿನ ಆಯ್ದುಯಲ್ಲಿ ತರತವು ಭಾವ ಎದ್ದು ಕಾಣುತ್ತದೆ. ಸಂಸ್ಕೃತ ಲಾಕ್ಷ್ಮಿಕರು ಕಾವ್ಯಕ್ಕೆ ಯಾವುದು ಬೇಕಾದರೂ ವಸ್ತುವಾಗಿಬಹುದು ಉದಾರವಾದದ್ದು, ಉಗ್ರವಾದದ್ದು, ನೀಚವಾದದ್ದು ಎಂದಿದ್ದಾರೆ. ಆದರೆ ಕವಿಗಳು ವಾತ್ರ ವಸ್ತುವನ್ನು ಅರಿಸಿಕೊಳ್ಳುವಾಗ ತಮ್ಮದೇ ಆದ ಪಕ್ಷಪಾತವನ್ನು ಪ್ರಕಟಿಸಿದ್ದಾರೇ<sup>10</sup>".

"ಪಂಡಿತರುಂ ವಿವಿಧ ಕಳಾಮುಂಡಿತರುಂ ಕೇಳತಕ್ಕ

ಕೃತಿಯಂ ಕೃತಿಯೋ"

ಕಂಡರ ಕೇಳ್ಳುಡೆ ಗೂರವರ ಡುಂಡುಚಿಯೇ

ಬೀದಿವರೆಯೇ ಬೀರನ ಕತೆಯೇ (ಧರ್ಮಪುರಾಣ 1-57)"

ಎಂಬುದರ ಮೂಲಾಂತರ ಜನಪದ ಮತ್ತು ಶಿಷ್ಟಪದ ಕಾವ್ಯಗಳ ವಸ್ತುವಿನ ಬಗ್ಗೆ ಪ್ರಸ್ತಾಪಿಸಿದ್ದಾರೆ. ಜನಪದರ ಕಾವ್ಯಗಳಿಂತ ಶಿಷ್ಟಕಾವ್ಯ ಶೈಷ್ಟ ಎಂಬ ಧೋರಣೆ ಇವುಗಳಲ್ಲಿ ಎದ್ದು ಕಾಣುತ್ತದೆ. ಹಾಗೆಯೇ ಕಾವ್ಯಕ್ಕೆ ವಸ್ತುವನ್ನು ಅರಿಸುವಾಗಲೂ ತಮ್ಮ ಕತೆ ಗೂರವರು ಹೇಳುವ ಬೀರನ ಕತೆಯಲ್ಲ ಎಂಬ ಹಾತಿನ ಮೂಲಕ ಜನಪದರ ವಸ್ತುವಿನ ಬಗ್ಗೆ ಅವಜ್ಞೆಗೈದಿದ್ದಾರೆ. ವರ್ಣನೆಗೆ ಯೋಗ್ಯವಾದ ಪುರ, ಗಿಡ, ಪಕ್ಷಿಗಳ ಬಗ್ಗೆ ಕೂಡ ತಮ್ಮ ಪಕ್ಷಪಾತ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಶಿಷ್ಟರಚನೆಗಳಿಂದೇ ಗುರುತಿಸಲಾದ, ಭಕ್ತಿಪಂಥದವರಿಂದ ರಚಿತವಾದ ವಚನ, ಕೇರಣನೆ ಮತ್ತು ಹದಿನೇಳು, ಜದಿನೇಟಸೆಯು ಶತವಾನದಲ್ಲಿ ರಚಿತವಾದ ಸರ್ವಜ್ಞನ ವಚನಗಳು, ಶಿಶುನಾಳ ಶರೀಫರ ಹಾಡಂಗಳು ಜನಪದರಂತೆ ತಮ್ಮ ಅನುಭವಕ್ಕೆ ಒಂದೆ ವಸ್ತುವನ್ನು ಹಾಡಿನ ಮೂಲಕ ಹಾಡಿರುವುದನ್ನು ನಾವು ಸ್ವೀಕೀರ್ತಿಸಿಕ್ಕುವುದು. ಶಿಷ್ಟರು ಅವಜ್ಞೆಗೈದ ಎಲ್ಲ ವಿಚಾರಗಳ ಬಗ್ಗೆ ಯೂ ಕೂಡ ಇವರು ಹೇಳಿದ್ದಾರೆ. ಶಿಷ್ಟಕವಿಗಳಿಂದು ರಾಜಾಶ್ರಯಗಳಲ್ಲಿ ಕುರಿತು ಕಾವ್ಯ ರಚಿಸಿದ ಕವಿಗಳಿಗೂ ಮತ್ತು ರಾಜಾಶ್ರಯಗನನ್ನು ನಿರಾಕರಿಸಿ ಕೃತಿಗಳನ್ನು ರಚಿಸಿದ ಕವಿಗಳಿಗೂ ಇರುವ ವ್ಯತ್ಯಾಸ ಕೂಡ ಇದೇ ಆಗಿದೆ.

ಶಿಷ್ಟ ಸಾಹಿತ್ಯಕ್ಕೆ ಇತಿಹಾಸ ಹೇಳುವಂತೆ ಜನಪದ ಸಾಹಿತ್ಯಕ್ಕೆ ಇತಿಹಾಸ ಹೇಳಲಾಗುವುದಿಲ್ಲ. ಕುಮಾರರಾಮನ ಕಥೆ ಮೂಲತಃ ಜನಪದ ಮೂಲದ್ದು. ಆದರೆ ನಂಜುಂಡ ಕವಿ ಈ ವಸ್ತುವನ್ನು ಕುರಿತು ಕಾವ್ಯ ರಚನೆ ವಾಡಿರುವುದರಿಂದ ಈ ವಸ್ತುವನ್ನು ನಂಜುಂಡ ಕವಿಯ ಕಾಲದಷ್ಟು ಹಳೆಯದು ಎಂದು ವರಾತ್ರ ಹೇಳಬಹುದು. ಹಾಗೆಯೇ ಇತಿಹಾಸದಲ್ಲಿ ಆಗಿ ಹೋದ ವ್ಯಕ್ತಿಗಳ ಬಗ್ಗೆ ಕಾವ್ಯಗಳಿದ್ದರೆ ಆ ಕಾವ್ಯಗಳು ಆ ವ್ಯಕ್ತಿಯ ಕಾಲದಷ್ಟು ಹಳೆಯವು ಎಂದು ಹೇಳಬಹುದು. ಹಾಗೆಯೇ ಜನಪದ ಭಂದಸ್ಸಾದ ಶ್ರವಣಿಯ ಚರಿತ್ರೆಯನ್ನು ನಾವು ಏಳನೆಯೇ ಶತವಾನದಿಂದಲೇ

ಗುರುತಿಸಬಹುದಾಗಿದೆ. ಹೀಗೆಯೇ ಶಿಷ್ಟ ಸಾಹಿತ್ಯದಲ್ಲಿ ದಾವಿಲಾದ ಹಲವು ಕಲೆಗಳ ಚರಿತ್ರೆಯನ್ನು ಆ ಕೃತಿಯ ಕಾಲದಷ್ಟು ಹಳೆಯವೇದು ನಾವು ತಿಳಿಯಬಹುದಾಗಿದೆ. ಈ ಬಗೆಯದಲ್ಲಿ ಕಲೆಗಳಲ್ಲಿ, ಸಾಹಿತ್ಯಕ್ಕಾಗಲಿ ಇತಿಹಾಸವನ್ನು ಹೇಳಲು ಸಾಧ್ಯವಾಗುವುದಿಲ್ಲ.

ಜನಪದ ಮತ್ತು ಶಿಷ್ಟ ಸಾಹಿತ್ಯಗಳಿಗೆ ವ್ಯತ್ಯಾಸವಿರುವಂತೆ ನಿಕಟವಾದ ಸಂಬಂಧವೂ ಉಂಟು. ಇವುಗಳ ಸಂಬಂಧವನ್ನು ಕುರಿತು ಅಲೋಚಿಸುವಾಗ ಬಿ.ಎಂ. ಶ್ರೀಯವರು ಹೇಳಿರುವ ಮಾತ್ರ ತಂಬಾ ಅರ್ಥಪ್ರಾಣ. “ಜನವಾಜೆ ಬೇರೂ ಕೆವಿವಾಣಿ ಹೂ” – ಇದು ಶಿಷ್ಟ ಮತ್ತು ಜನಪದ ಸಾಹಿತ್ಯಕ್ಕೆ ಇರುವ ನಿಕಟ ಸಂಬಂಧವನ್ನು ಸೂಚಿಸುತ್ತದೆ. ಶಿಷ್ಟಸಾಹಿತ್ಯದ ಸ್ವಂತಿಗೆ ಮೂಲ ಪ್ರೇರಕ ಪ್ರಚೋದಕ ಶಕ್ತಿ ಜನಪದ ಸಾಹಿತ್ಯ ಎಂಬುದನ್ನು ಮರೆಯುವಂತಿಲ್ಲ.

“ಜನಪದವು ಜನಪದರದ್ವಾಗಿದ್ದು ಜನಪದರಿಂದಲೇ ಜನಪದರಿಗಾಗಿ ಸ್ವಂತಿಗೆ ಅನುಭವದಿಂದಹಾದು”<sup>11</sup>. ಇದೆ ರೀತಿ ಶಿಷ್ಟಸಾಹಿತ್ಯವೂ ಕೂಡ ಜನರಿಂದಲೇ ಸ್ವಂತಿಗೆ ಗೊಂಡು ಜನರಿಗಾಗಿಯೇ ಜನರಿಂದ ಉಳಿದು ಬೆಳೆದು ಬಂದಿರುವುದರಿಂದ ಇವರಿಗಾಗಿ ಇವುಗಳಲ್ಲಿ ಕೊಳ್ಳುಕೊಡುಗೆ ಇದ್ದೇ ಇರುತ್ತದೆ. ಸಾಹಿತ್ಯ ಮಾನವ ಜೀವನಾನುಭವದ ಪಕ್ಕ ಮನಸ್ಸಿನ ಪ್ರತಿಫಲನವಾಗಿದೆ. ಹಾಗೆಯೇ ಜನಪದವೂ ಕೂಡ ಜೀವನಾ ಅನುಭವದಿಂದ ಹೊರ ಹೊಮ್ಮಿರುವಂಥದ್ದೇ ಆಗಿದೆ. ಈ ಎರಡೂ ಸಾಹಿತ್ಯದಲ್ಲಿ ಕೊಳ್ಳುಕೊಡುಗೆ ಅನಿವಾಯ. ಎರಡೂ ಸಂಷ್ಕೃತಿಗಳು ಭಿನ್ನವಾಗಿದ್ದು ಪರಸ್ಪರ ಹತ್ತಿರವಾದಾಗ ಒಂದರ ಪ್ರಭಾವ ಮತ್ತೊಂದರ ಮೇಲಾಗುವುದು ಸಹಜ. ಎಂತಹ ಶಿಷ್ಟವ್ಯಕ್ತಿ ಕೂಡ ಜೀವನಾನುಭವದ ಸಾರವಾಗಿ ರೂಪುಗೊಂಡಿರುವ ಗಾದೆಗಳನ್ನು ಉಸುರುವುದನ್ನು ಕಾಣುತ್ತೇವೆ. “ಗಾದೆ ವೇದಕ್ಕಿ ಸಮು” ಎಂಬ ಮಾತೇ ಶಿಷ್ಟ ಮತ್ತು ಜನಪದವನ್ನು ಒಗ್ಗೂಡಿಸುವ ವಾತಾಗಿದೆ. ವೇದಗಳು ಶಿಷ್ಟರ ಬದುಕು ರೀತಿ-ನೀತಿಗಳನ್ನು ದಾಖಿಲಿಸಿದರೆ, ಗಾದೆಗಳು ಜನಪದರ ಜೀವನದ ರೀತಿ-ನೀತಿಗಳನ್ನು ದಾಖಿಲಿಸಿರುವುದನ್ನು ಕಾಣುತ್ತೇವೆ. “ಜನಪದ ಮತ್ತು ಶಿಷ್ಟಪದ ಸಾಹಿತ್ಯಗಳಿರಡೂ ಅಕ್ಕಪಕ್ಕದಲ್ಲಿ ಗಂಗೆ ಯಮುನೆಯುರಂತೆ ಹರಿದಿವೆ. ಪ್ರವಾಹ ಬಂದಾಗ ಬಂದರ ನೀರು ಇನ್ನೊಂದಕ್ಕೆ ತುಳುಕುಂಡತೆ ಜನಪದ ಮತ್ತು ಶಿಷ್ಟಸಾಹಿತ್ಯಗಳಿರಡೂ ಪರಸ್ಪರ ತುಳುಕಿವೆ ಬೆರೆತಿವೆ”<sup>12</sup>.

ಶಿಷ್ಟರು ಜನಪದರಿಂದ ಪ್ರೇರಣೆ ಪಡೆದಿರುವಂತೆ ಶಿಷ್ಟರಿಂದಲೂ ಜನಪದೀಯರು ಅನೇಕ ವಿವರಗಳನ್ನು ಸ್ವೀಕರಿಸಿರುವರು. ತಮ್ಮ ಬದುಕಿನ ರೀತಿಯಲ್ಲಿ ಶಿಷ್ಟ ಮರೊಲ್ಕುಗಳನ್ನೂ ಅವರ ಬದುಕಿನ ರೀತಿಯನ್ನೂ ರೂಪಿಸಿಕೊಂಡಿದ್ದಾರೆ. ಉದಾಹರಣೆಗೆ ಜನಪದರು ಆದುವ ಯಕ್ಕಿಗಾನ ರೂಪಗಳು ಶಿಷ್ಟರ ಸಂಗೀತ, ನೃತ್ಯಗಳಿಂದ ಪ್ರಭಾವಿತವಾಗಿವೆ. ಇದಲ್ಲದೆ ಇದು ಜನಪದರಲ್ಲಿ ಕಂಡು ಬರುವ

ಪ್ರತಿಗಳು, ವಾರದಕಲ್ಪನೆ ಮತ್ತು ಶಿಷ್ಟ ದೇವತೆಗಳ ಪೂಜೆಯ ರೀತಿಗಳನ್ನು ನಾವು ಸೋಡಬಹುದು. ಶಿಷ್ಟವ್ಯಕ್ತಿಗಳನ್ನು ತಮ್ಮ ಕರ್ತವೀ ನಾಯಕರನ್ನಾಗಿ ಕೊಂಡಿದ್ದಾರೆ. ಇದಲ್ಲದೆ ವೈದಿಕರಿಂದ ರೂಪಿಕಲ್ಪಟ್ಟಿ ಕರ್ಮಸಿದ್ಧಾಂತ ಇವರ ಜೀವನ ರೀತಿಯಲ್ಲಿ ಬಹಳ ಮಾನವ್ಯಾಪಾತ್ರ ವಾಹಿನಿದೆ. ಶೈವ ಮತ್ತು ವೈದಿಕರಿಂದ ಪ್ರಸಾರಕ್ಕೆ ಗುರಿಯಾದ ಅಂತಿಂಧನೆ ಇವರ ವಾರದ ಕಲ್ಪನೆಯಲ್ಲಿ ಮಾಡಬಗಟ್ಟಿ ನಿಂತಿದೆ.

ಹಲವು ಶಿಷ್ಟ ರಚನೆಗಳು ವಾರ್ಕ್‌ಪಂಡಪರೆಯ ನಿಯಮಗಳಿಗೆ ಅನುಗುಣವಾಗಿ ರಚಿತವಾಗಿರುವುದನ್ನು ನಾವು ಗುರುತಿಸಬಹುದು. ಕೀರ್ತನೆಗಳು, ಸರ್ವಜ್ಞ ಸರಜನಗಳು. ಶರೀರವರ ರಚನೆಗಳು, ನಾಗಲಿಂಗಯತಿಯ ಹಾಡುಗಳು, ಸರ್ವಭೂಷಣ ಶಿಯೋಗಿ, ಬಂಡೆಗಳಿಷಿದ್ದು, ಗೋವಿಂದಭಟ್ಟ ಮಂತಾಪರ ರಚನೆಗಳು ನಮ್ಮ ಪ್ರಾದೇಶಿಕ ಸಂಸ್ಕೃತಿಯ ಅಂತರ್ಯಾದಲ್ಲಿ ಇಂದಿಗೂ ಜೀವಂತವಾಗಿ ಸೇರಿಕೊಂಡಿವೆ. ಅನೇಕ ಜನಪದಗಾಯಕರು ಇವರ ರಚನೆಗಳನ್ನು ಹಾಡಿಕೊಂಡೇ ಒಂದಿದ್ದಾರೆ. ಜೊತೆಗೆ ಇಂದಿನ ಜನಪದ ಗಾಯಕ, ಸಿನಿಮಾ, ಕಂಪನಿನಾಟಕ, ಸರ್ಕಾರ್, ಖಾಸಗಿ, ಬಾಂಬಿಷೋ ಮಾಂತಾದ ಅಥವಾ ಪ್ರಭಾವಗಳಿಗೆ ಗುರಿಯಾಗಿದ್ದಾನೆ. ಇದರಿಂದಾಗಿ ಅವನು ತನ್ನ ಹಾಡುಗಳಲ್ಲಿ ಜನಪ್ರಿಯ ಅಂಶಗಳನ್ನು ಸೇರಿಸಿಕೊಳ್ಳುತ್ತಾ ತನ್ನ ಹಾಡುಗಳನ್ನು ಸಂಪನಕಕ್ಕೆ ಗುರಿಪಡಿಸುತ್ತಾನೆ.

“ಜನಪ್ರಿಯ ಸಾಹಿತ್ಯ ಪ್ರೌಢ ಸಾಹಿತ್ಯವನ್ನು ಜನಪದ ಸಾಹಿತ್ಯದೊಂದಿಗೆ ಸೇರಿಸುತ್ತದೆ ಎಂಬ ವರ್ಣನೆಯಾಗಿದೆ. ಈ ಶ್ರೀಯೆ ಜನಪದ ಮತ್ತು ಶಿಷ್ಟ ಸಾಹಿತ್ಯದ ಮಾಧ್ಯ ಕ್ಷಯಿತ್ವಾಗಿ ಸಂಚರಿಸುವಂಥದು. ಜನಪದ ಸಾಹಿತ್ಯದ ಸೌಖಗ್ಯನ್ನು ಶಿಷ್ಟಸಾಹಿತ್ಯದ ಸೂಕ್ತತೆಯನ್ನು ಬೆರೆಸಿಕೊಂಡ ಒಂದು ಬಗೆಯ ರಂಜನೀಯ ಶ್ರೀಯೆ ಅಥವಾ ಅಪಬ್ರಂಶದ ಶ್ರೀಯೆಯೇ ಆಗಿದೆ. ಇದನ್ನು ಅರ್ಥವಾಡಿಕೊಳ್ಳುವುದರಿಂದ ಜನಪದ ಮತ್ತು ಶಿಷ್ಟ ಸರ್ವಾಜದ ಧೋರಣೆಗಳನ್ನು ಸುಗಣಾತ್ಮಾವಾಗಿ ಅರ್ಥವಾಡಿಕೊಳ್ಳಬಹುದು”<sup>13</sup>. ಜನಸಾರಾತ್ರಿಗೂ ಜನಪ್ರಿಯ ಸಾಹಿತ್ಯವನ್ನು ಗೃಹಿಸಲು ಸಾಧ್ಯವಾಗುತ್ತದೆ. ಮಧ್ಯಕಾಲೀನ ಕನ್ನಡ ಸಾಹಿತ್ಯ ಜನಪದರನ್ನು ತನ್ನ ತೆಕ್ಕಿಗೆ ತೆಗೆದುಕೊಂಡಿಕೆಲ್ಲದೆ ಸಾಧನ್ಯರ ಅಶಯಗಳನ್ನು ಗಮನಿಸಿತು. ಇದರಿಂದಾಗಿ ಈ ಕಾಲದ ಬಹುಪಾಲು ಕವಿಗಳು ಜನಪದ ಸಾಹಿತ್ಯದ ಸೌಖಗ್ಯನ್ನು ಶಿಷ್ಟಸಾಹಿತ್ಯದ ಸೂಕ್ತವಾದ ಸಂವೇದನೆಯನ್ನು ಕಾವ್ಯದಲ್ಲಿ ನಿರೂಪಿಸಿದರು. ಇವು ಜನಪ್ರಿಯ ಸಾಹಿತ್ಯವೆಂದು ಹೇಳಲಾಗುವವ್ಯಾಪಕ ಸದಿಲಪಾದ ರಚನೆಗಳಲ್ಲ. ಈ ರಚನೆಗಳಿಗೆ ತನ್ನದೇ ಆದ ತಾತ್ಪರ್ಯಕ ಚೌಕಟ್ಟಿದೆ. ಜನಪದ ಮತ್ತು ಜನಪ್ರಿಯ ಸಾಹಿತ್ಯವನ್ನು ಗೃಹಿಸುವುದರ ಮೂಲಕ ಈ ಸಾಹಿತ್ಯದ ಜನಪ್ರಿಯ ಅಂಶಗಳನ್ನು ಅರಿಯಬಹುದು.

### ಅ) ಶಿಷ್ಟಕವಿ-ಜನಪದ ಕವಿ

“ಹೊಸ ಹೊಸ ಭಾವಗಳನ್ನು ಸಂತಕವಾಗಿ ಕಾಣಿಸಿ, ಕಟ್ಟಿದೆ. ಪ್ರಜ್ಞಯೇ

ಪ್ರತಿಭೆ. ಈ ಪ್ರತಿಭೆಯ ಉಸಿರಿನಿಂದ ಜೀವತುಂಬಿ ಪರ್ವತಸಬ್ಲು ನಿಷ್ಠಣನೇ ಕೆವಿ. ಕೆವಿ ಕಮರ್ವೇ ಕಾವ್ಯ" 14. ಕಾವ್ಯ ಕಟ್ಟಲು ಪ್ರತಿಭೆ ಮುಖ್ಯವಾಗುತ್ತದೆ ಪ್ರತಿಭಾವಂತನ ಕೃತಿ ವಾಸ್ತವಿ ನೆಲೆಯಲ್ಲಿ ಮೈಯೂರಿಕೊಂಡು ಜಗತ್ತಿನ ಸಹ್ಯದರ್ಯನನ್ನ ತೆಲುಪ್ರತ್ತದೆ.

ಪ್ರತಿಭೆಗೆ ಯಾವ ಕವಿಯಾದರೇನು? ಪ್ರತಿಭೆಗೆ ಸಂಬಂಧಿಸಿದಂತೆ ಇದು ಶಿಷ್ಟ ಕವಿಯ ಪ್ರತಿಭೆ, ಇದು ಜನಪದ ಕವಿಯ ಪ್ರತಿಭೆ ಎಂದು ಬಿಭಾಗಿಸಲು ಸಾಧ್ಯವಿಲ್ಲ. ಮೂಲತಃ ಕಾವ್ಯ ರಚನೆಯ ಕ್ರಯೆಯಲ್ಲಿ ಪ್ರತಿಭೆ ಭಾಗಿಯಾಗುವದರಿಂದ ಪ್ರತಿಭೆಯುಳ್ಳ ವ್ಯಕ್ತಿಯ ರಚನೆ ಉಳಿದ ರಚನೆಗಳಿಗಿಂತ ಶ್ರೀಷ್ಟವಾಗುತ್ತದೆ.

ಶಿಷ್ಟಕವಿಯು ಕಾವ್ಯ ರಚಿಸಲು ಪಡೆದುಕೊಂಡ ಸೌಲಭ್ಯಗಳು ಜನಪದ ಕವಿಗಂತ ಭಿನ್ನ ನೆಲೆಯವುಗಳೇ ಆಗಿವೆ. ಇವನು ಪರಂಪರೆಯಲ್ಲಿ ಬಂದ ಕೃತಿಗಳನ್ನು ಅಭ್ಯಾಸ ವಾಡಿರುತ್ತಾನೆ. ಕಾವ್ಯಕ್ಕೆ ಬೇಕಾದ ಭಂದಸ್ಸು, ವಾಕರಣ ಮುಂತಾದ ಪರಿಕರಗಳನ್ನು ಅಭ್ಯಾಸ ವಾಡಿರುತ್ತಾನೆ. ಕಾವ್ಯ ರಚನೆಯು ನಿರ್ದಿಷ್ಟ ಪ್ರವಾಣಗಳನ್ನು ಒಷ್ಟಿಕೊಂಡು ತನ್ನ ಸಂಸ್ಕೃತಿಯ ಒಳಗೇ ನಿಂತು ಬರೆಯುವ ವ್ಯಕ್ತಿಯಾಗಿರುತ್ತಾನೆ;

"ತಾಳಬೇಕು ತಕ್ಕುಮೇಳಬೇಕು ಗಾನವನ್ನು ಕೇಳಬೇಕೆಂಬುವರಿಗೆ  
ಶಾಂತವೇಳಬೇಕು ಯತ್ತಿವ್ಯಾಸವಿರಬೇಕು ಗತಿಗೆ ನಿಲ್ಲಿಸಬೇಕು ಗಳಿಂದಿನ್ನಿ  
ಯಿರಬೇಕು ತಿಳಿದು ಕೇಳಲಿಬೇಕು ಕಳವಳ ಬಿಡಬೇಕು ಕಳಿಮುವಿ  
ವಿರಬೇಕು ಅರಿತವರಿರಬೇಕು ಹರುಷ ಹೆಚ್ಚಿಲುಬೇಕು"

(ಮಹಾದ-4 ಪು 168)

ಎಂಬುವಲ್ಲಿ ಶಿಷ್ಟ ರಚನೆಗಳು ಕಾವ್ಯರಚನೆಯ ಸಂಪ್ರದಾಯಕ್ಕೆ ಬದ್ಧವಾಗಿರುತ್ತವೆಂದು ತಿಳಿಯುತ್ತದೆ. ಇದಲ್ಲದೆ ಹೇಳಿದ ಕಾವ್ಯವನ್ನು ಅರಿತುಕೊಳ್ಳುವ ಸಹ್ಯದರ್ಯರು ಅರಿತವರಾಗಿರಬೇಕೆಂಬ ಧೋರಣೆಯೂ ಇದೆ. ಕಾವ್ಯ ಮಾಡಲು ಪ್ರೀತಾಹವೂ ಬೇಕೆಂಬ ಅಂಶ ಇಲ್ಲಿ ಗಮನಾರ್ಹವಾದದ್ದು. ಹೀಗೆ ಶಿಷ್ಟ ಕವಿಗಳು ತಮ್ಮ ಕಾವ್ಯದ ಧೋರಣೆಗಳನ್ನು ಹೇಳಿಕೊಳ್ಳುವಾಗ ತಮ್ಮ ಕಾವ್ಯದ ಲಕ್ಷಣಗಳನ್ನೂ ಅದರ ನಿಯಮ ಗಳನ್ನು ಹೇಳಿಕೊಂಡಿದ್ದಾರೆ. ಪರಪರೆಯ ನಿಯಮಗಳನ್ನು ಏರುವಾಗಲೂ ತಮ್ಮ ಧೋರಣೆಯನ್ನು ವ್ಯಕ್ತಪಡಿಸಿದ್ದಾರೆ. ಇದು ಭಾಷೆ, ಭಂದಸ್ಸು ಮುಂತಾದವುಗಳನ್ನು ಕುರಿತದ್ದಾಗಿದೆ.

ಜನಪದ ಕವಿ ಕಲಿಕವನಲ್ಲ. ಅದರೂ ಅವನಿಗೆ ಪರಂಪರೆಯ ಜಾಳನ ವಿರುತ್ತದೆ. ಪರಂಪರೆಯಲ್ಲಿ ಬಂದ ಹಾಡನ್ನು ಅನುಕರಿಸುವಲ್ಲಿ ಅವನ ಪ್ರತಿಭೆ ಸಹಾಯ ಮಾಡುತ್ತದೆ. ಕೇಳಿದ ಹಾಡನ್ನು ಅನುಕರಿಸುವುದು, ಅದರಲ್ಲಿ ಬೇಕಾದ

ಅಂಶಗಳನ್ನು ಸ್ವೀಕರಿಸಿ ಬೇಡದ ಅಂಶಗಳನ್ನು ಬಿಡುವುದು, ತನ್ನ ಕಾಲಕ್ಕೆ ಅನುಗುಣವಾಗಿ ಹೊಸ ಹೊಸ ಅಂಶಗಳನ್ನು ಸೇರಿಸುತ್ತಾ ಹೋಗುವುದು ಅವನ ವಿಶೇಷ.

ಶಿಷ್ಟಕವಿ ತನಗೆ ಮಾಧ್ಯಮವಾಗಿ ಭಾಷೆಯನ್ನು ಬಳಸುತ್ತಾನೆ. ಅದನ್ನು ಸಹೃದಯರಿಗೆ ಲಿಪಿಯ ಮೂಲಕ ರವಾನಿಸುತ್ತಾನೆ. ಜನಪದ ಕವಿಯ ಮಾಧ್ಯಮವೂ ಭಾಷೆಯೇ ಆಗಿದೆ. ಆದರೆ ಅದರದು ಲಿಖಿತ ರೂಪವಲ್ಲ, ಬಾಯಿವರಾತಿನ ಮೂಲಕ ಪ್ರಸರಣಗೊಳ್ಳುತ್ತದೆ. ಜನಪದ ಕವಿ ಬರವಣಿಗೆ ಬಲ್ಲವನಲ್ಲ;

“ಪದ ಬಂದರ್ದೇಳು ಬಾರ್ದಿದ್ದೈ ಶರಣಾಗು  
ಪದವ್ಯಂಟು ನನ್ನ ಎದಿಯಲ್ಲಿ ತಾಮ್ರುದ  
ತಾಯುಂಟು ನನ್ನ ತೋಳಲ್ಲಿ” (ಗರಿಂಯ ಹಾಡುಗಳು: 39)

“ಹಲಗಿಯ ಹಿಡಿದಿಲ್ಲ ಬಳಪದಿ ಬರೆದಿಲ್ಲ  
ಶ್ರೀಗುರು ನಮಗೆ ಬರೆಸಿಲ್ಲ ಕೇಳುವ್ಯಾ  
ಲೆಕ್ಕಣಿಕಿ ನಮಗೆ ಗೊತ್ತಿಲ್ಲ”

ಪ್ರತಿಯೊಬ್ಬ ವ್ಯಕ್ತಿಯೂ ಕವಿ ನಿಜ. ಆದರೆ ಪ್ರತಿಯೊಬ್ಬ ವ್ಯಕ್ತಿಗೂ ಅಭಿವೃತ್ತಿ ಪಲು ಬೇಕಾದ ಪ್ರತಿಭೆ ಇರುವುದಿಲ್ಲ. ಇದರಿಂದಾಗಿ ಇತರರಿಗಿಂತ ವಿಶ್ವ ಶಕ್ತಿ ಕವಿಗಿರುತ್ತದೆ ಎಂಬುದು ನಿಜ. ಅಂತಹ ವ್ಯಕ್ತಿಗೆ ರಕ್ಷಣೆಯಾಗಿ “ತಾಮ್ರುದ ತಾಯುಂಟು ನನ್ನ ತೋಳಲ್ಲಿ”. ಇದು ಜನಪದ ಕವಿಗೆ ರಕ್ಷಣೆಯಾಗಿ ಬರುವ ಯಂತ್ರ. ಇದು ಕವಿಗೆ ಶಕ್ತಿ ಮತ್ತು ಸಾಮಾಧ್ಯಗಳನ್ನು ಕೊಡುತ್ತದೆ ಎಂಬ ನಂಬಿಕೆ. ವ್ಯಕ್ತಿಯ ಕಾವ್ಯ ರಚನೆಯ ಕ್ರಿಯೆ ದೃವದತ್ತ ವರ ಎಂದು ಅನೇಕ ಭಾರತೀಯ ಕವಿಗಳಲ್ಲಿ ನಾವು ಕಾಣುತ್ತೇವೆ. ‘ವೀರನಾರಾಯಣನೆ ಕವಿ ಲಿಪಿಕಾರ ಕುವರಾರವಾಸ’ ಎಂಬ ವಾಕ್ಯ ಇಂತಹ ನಂಬಿಕೆಯೊಂದನ್ನು ತಿಳಿಸುತ್ತದೆ. ಎಲ್ಲಿಯೇ ಆಗಲಿ ಬುದ್ಧಿಗೆ ಅತೀತ ಪೆಂದು ಕಂಡು ಬಂದ ಸಂಗತಿಗಳಿಗೆ ಅಲೌಕಿಕಶಯ ಬಣ್ಣ ಕಟ್ಟುವುದು ಸಹಜವಾದ ವಿಷಯ. ನಿಂಜಿಯಲ್ಲದವನು ಕವಿಯಾಗಲಾರ ಎಂಬ ವಿವರಗಳು ಇದೇ ಸಂದರ್ಭ ವನ್ನು ಕುರಿತು ಹೇಳಿದ ವರಾತುಗಳಾಗಿವೆ.

ಜನಪದ ಕವಿ ಪ್ರೇಕ್ಷಕರನ್ನು ಮುಖಾಮುಖಿಯಾಗಿ ಸ್ಪಂದಿಸುತ್ತಾನೆ. ವರಾತಿನ ಜವಾತಾರದ ಮೂಲಕ ಸಹೃದಯರನ್ನು ಗೆಲ್ಲಬೇಕಾಗಿರುತ್ತದೆ. ಆದರೆ ಶಿಷ್ಟಕವಿಯ ವಿಷಯದಲ್ಲಿ ಈ ವರಾತು ಸಾಧ್ಯವಿಲ್ಲ. ಶಿಷ್ಟಕವಿಯ ಕೃತಿ ಮತ್ತು ಸಹೃದಯ ಮುಖಾಮುಖಿಯಾಗುವುದರಿಂದ ಇಲ್ಲಿ ಕವಿ ಮುಖ್ಯನಾಗಾಗುವುದಿಲ್ಲ. ಕವಿಯ ಕೃತಿ ಮುಖ್ಯವಾಗಿತ್ತದೆ. ಇದಲ್ಲದೆ ಶಿಷ್ಟಕವಿಗೆ ಕಾವ್ಯ ವರಾಡಲು ಸಮಯವಿರುತ್ತದೆ. ಭಾವನೆಗಳನ್ನು ಸಂಯೋಜಿಸಲು ಕಾಲವಿರುವುದರ ಜೊತೆಗೆ ಶಾಂತವಾತಾವರಣ,

ಪೂರ್ವದಿಕ್ತ್ಯ ಇತರೆ ವಿದ್ವಾಂಸರ ಜೀವಿತ ಜಚ್ಚೆ ಮುಂತಾದ ಸೌಲಭ್ಯಗಳಿರುತ್ತವೆ. ಈ ಅಥವಾದಲ್ಲಿ ಶಿಷ್ಟ ಮತ್ತು ಜನಪದ ಕವಿಯ ಅವಸ್ಥೆ ಬೇರೆ ಬೇರೆಯೇ ಆಗಿವೆ.

ದೃಶ್ಯಕಲೆಗಳಲ್ಲಿ ನಟನಿರುವ ಜವಾಬ್ದಾರಿ, ಜನಪದ ಕವಿಯ ಜವಾಬ್ದಾರಿ ಒಂದೇ ತೇರನಾದದ್ದು ಎಂದು ಹೇಳಬಹುದು. ನಟನೂ ಪ್ರೇಕ್ಷಕರ ಎದುರಲ್ಲಿ ಮೂಲ ಪರ್ತ್ಯದ ಭಾವಗಳನ್ನು ಅನುಕರಿಸಿ ತಾನೇ ಆ ಪಾತ್ರದಾರಿಯೆಂದು ಭಾವನೆ ಗಳನ್ನು ಸಹ್ಯದರ್ಯಾರಿಗೆ ಮುಟ್ಟಿಸಬೇಕಾಗುತ್ತದೆ. ಇದೇ ರೀತಿಯಲ್ಲಿ ಜನಪದ ಕವಿ ಪರಂಪರೆಯಲ್ಲಿ ಬಂದ ಪರ್ತ್ಯವನ್ನು ಅನುಕರಿಸಿ ಒಲ್ಲದ ಅಂಶಗಳನ್ನು ಬಿಟ್ಟು ಎದುರಲ್ಲಿ ಕುಳಿತ ಪ್ರೇಕ್ಷಕಿಗೆ ಸರಿಸೊಂದುವ ಹಾಗೆ ಹೊಸ ಅಂಶಗಳನ್ನು ಸೇರಿಸಿ ಹೊಸೆದು ಸಹ್ಯದರ್ಯಾರಿಗೆ ಮುಟ್ಟಿಸಬೇಕಾಗುತ್ತದೆ. ಇಲ್ಲಿ ಜನಪದ ಕವಿ ಪ್ರದರ್ಶನಕಾರನೂ ಆಗಿರುತ್ತಾನೆ. ಭಾವನೆಗಳಿಗೆ ಅನುಗುಣವಾಗಿ ಅವನ ಜಲನಪಲನಗಳೂ ಅಭಿನಯವೂ ಮುಖ್ಯವಾಗಿರುತ್ತದೆ.

ಕೀರ್ತನೆ ಸಾಹಿತ್ಯವನ್ನು ಗಮನದಲ್ಲಿಟ್ಟುಕೊಂಡು ಕೀರ್ತನೆಗಳು ಶಿಷ್ಟ ರಚನೆಗಳೇ ಅಥವಾ ಜನಪದ ರಚನೆಗಳೇ ಎಂಬ ಜಚ್ಚೆಯ ವಿಯಯ ಕುಟೂಹಲಕಾರಿಯಾಗಿದೆ. ಕೀರ್ತನೆಕಾರರ ಅನೇಕ ಕೀರ್ತನೆಗಳು ಇಂದಿಗೂ ವಾಕ್ ಪರಂಪರೆಯಲ್ಲಿ ದೊರೆಯುತ್ತಿರುವುದರಿಂದ ಇಂತಹ ಜಚ್ಚೆ ಮುಖ್ಯವಾಗುತ್ತದೆ.

“ನಮ್ಮ ಪ್ರಾಚೀನ ಸಾಹಿತ್ಯದ ಇತರ ಕೃತಿಗಳೊಂದಿಗೆ ದಾಸಸಾಹಿತ್ಯವನ್ನು ಹೋಲಿಸಿದಾಗ ಎದ್ದು ಕಾಣಿವ ಒಂದು ಮುಖ್ಯ ಅಂಶವೆಂದರೆ ಈ ಸಾಹಿತ್ಯದ ವಾಕ್ ಪರಂಪರೆ ಗ್ರಂಥಸ್ಥವಾಗಿ ಉಳಿದು ಬಂದಿರುವುದಕ್ಕಿಂತಲೂ ಜನರ ಬಾಯಲ್ಲಿ ನಿಂತಿರುವುದೇ ಹೆಚ್ಚು. ಭಕ್ತರ ಹೃದಯದ ಪೂರ್ವಾರ್ಥಿ ಈ ಕೀರ್ತನೆಗಳು ತಲೆಪಣಿನಿಂದ ತಲೆಪಣಾರಿಗೆ ಹಬ್ಬಿ ಬಂದಿವೆ”<sup>15</sup>.

ಇಂದು ಕೂಡ ಅನೇಕ ಕೀರ್ತನೆಗಳು ಸಂಪ್ರದಾಯದ ಹಾಡುಗಳಾಗಿ ಬಳಕೆಯಾಗುತ್ತವೆ. ಇದರಿಂದ ಕೀರ್ತನೆಗಳನ್ನು ಜನಪ್ರಿಯ ಸಾಹಿತ್ಯವೆಂದು ಕರೆಯುವುದುಂಟು. ಇವು ಕಲಿತವರು ಬರೆದ ಹಾಡುಗಳಾಗಿವೆ. ಹಾಡುವವರು ಇವನ್ನು ಕಲಿತು ಹಾಡುತ್ತಾರೆ. ಹಾಡುವಾಗ ಪರ್ತ್ಯ ಯಾವ ಬದಲಾವಣೆಗೂ ಒಳಗಾಗುವುದಿಲ್ಲ. ಕೀರ್ತನೆಗಳು ವಾಕ್ ಪರಂಪರೆಯಲ್ಲೇ ಇದ್ದರೂ ಅವು ಸಾಂದರ್ಭಿಕವಾಗಿ ಜನಪದ ಸಾಹಿತ್ಯ ಬದಲಾದಂತೆ ಬದಲಾಗುವುದಿಲ್ಲ. ನಮ್ಮ ಅನೇಕ ಜನ ಅನುಭಾವ ಕವಿಗಳ ಹಾಡುಗಳು ಜನರನ್ನು ಸ್ವಂದಿಸುವಲ್ಲಿ ಮುಖ್ಯವಾಗಿವೆ. ಇದ್ದಲ್ಲದೆ ಈ ಗೀತೆಗಳು ಜನಪದರ ಬದುಕಿನ ಅನೇಕ ಫೋಟ್‌ಗಳಲ್ಲಿ ತಮ್ಮ ಪ್ರಭಾವವನ್ನು ಬಿಂದಿವೆ. ಅವು ಇಂದಿಗೂ ಅನೇಕ ಕಡೆಗೇಲ್ಲಿ ಕ್ಷೇತ್ರದಲ್ಲಿ ದೊರೆಯುತ್ತಿವೆ. ಜನಪದರ ವ್ಯವಹಾರದಲ್ಲಿ ಅವು ಗೂಡೆಗಳಂತೆ ಅಥವಾ ಹಿತನುಡಿಗಳಂತೆ ಅಥವಾ ನೀತಿಬೋಧನೆಯ ವಾತಾಗಳಂತೆ ಬಳಕೆಗೊಳ್ಳುತ್ತಿವೆ.

ಅನುಭಾವಿ ಕವಿಗಳ ಗೀತೆಗಳು ನಮಗೆ ಜನಪದರ ನಡುವೆ ದೊರೆತರೂ ಅವು ಶಿಷ್ಟ ಗೀತೆಗಳೇ. ಈ ಗೀತೆಗಳಿಗೆ ವಾಕ್ಯಪರಂಪರೆಯ ಲಕ್ಷಣವೇ ಮಾನದಂಡವಲ್ಲ. ಅನುಭಾವಿ ಕವಿಗಳು, ಕೀರ್ತನಕಾರರು ಶಿಷ್ಟಕವಿಗಳಾದರೂ ಜನಪದರ ಪ್ರತಿನಿಧಿಗಳು. ಇದರಿಂದಾಗಿ ಇವರ ರಚನೆಗಳು ಜನಪದರಲ್ಲಿ ಹೆಚ್ಚು ಜನಪ್ರಿಯವಾಗಲು ಸಾಧ್ಯವಾಗಿದೆ.

ದಾಸರು ಕೀರ್ತನೆಗಳನ್ನು ಹಾಡಿರುವರೇ ಅಥವಾ ಬರೆದಿರುವರೇ ಎಂಬ ಪ್ರಶ್ನೆ ನಮ್ಮಲ್ಲಿ ಮುಖ್ಯವಾಗಿದೆ. ಇದರ ಬಗ್ಗೆ ಕೆಲವು ಕುತ್ತಳಹಲದ ವರ್ಣಾತ್ಮಕಗಳುಂಟು. ದಾಸರು ಹಾಡುತ್ತಿದ್ದಾಗ ಅವರ ಶಿಷ್ಟರು ಬರೆದಾಕೊಳ್ಳುತ್ತಿದ್ದರೆಂಬ ಹೇಳಿಕೆಗಳುಂಟು. ಇವೆಲ್ಲ ಬರೀ ಹೇಳಿಕೆಗಳೇ ಆಗಿವೆ. ಇದರ ಬಗ್ಗೆ ವಿಚಿತ್ರವಾಗಿ ವರ್ಣಿಸಿಕೊಂಡಿಲ್ಲ. ಅಲ್ಲದೆ ಪ್ರರಂದರೆ, ಕನಕದಾಸರ ಕಾಲದ ಯಾವ ಹಸ್ತಪ್ರತಿಗಳೂ ನಮಗೆ ದೊರೆತಿಲ್ಲ. ಆದರೆ ಎರಡನೆಯ ಘಟ್ಟದಲ್ಲಿ ಬರುವ ದಾಸರ ಕಾಲದ ಹಸ್ತಪ್ರತಿಗಳು ದೊರೆಯುತ್ತವೆ. ಅವು ದಾಸರ ಸ್ವಹಷ್ಟಪ್ರತಿಗಳಿಂದು ಹೇಳಲಾಗುವುದಿಲ್ಲ. ಇದರಿಂದಾಗಿ ದಾಸರು ಸಾಂದರ್ಭಿಕವಾಗಿ ಹಾಡಿದ ಗೀತೆಗಳು ವಾಕ್ಯಪರಂಪರೆಯಲ್ಲಿ ಪ್ರಚಲಿತವಾಗಿರುವಾಗ ಅಂತಿದ ಸೌಲಭ್ಯದಿಂದಾಗಿ ಅಯಾ ದಾಸರ ಗೀತೆಗಳಿಂದು ಮುಂದಿನ ಜನ ಸಂಗ್ರಹಿಸಿರಬಹುದು ಉಂಟಿಸಬಹುದು.

ಇ) ಶಿಷ್ಟಪದದಲ್ಲಿ ಜಾನಪದ ಬಳಿಕೆಯಾಗುವ ರೀತಿ ಮತ್ತು ಅದನ್ನು ಗೇರುತ್ತಿಸುವ ಬಗೆ :

ಜಾನಪದವನ್ನು ಅಧ್ಯಯನ ಮಾಡುವ ಏದಾ೽ಧಿಗಳು ತಮ್ಮ ಅಧ್ಯಯನಕ್ಕೆ ಬೇಕಾದ ಮಾಹಿತಿಗಳನ್ನು ಮಾಡಿರು ಮಾಡಲಿಗಳಿಂದ ಪಡೆದುಕೊಳ್ಳುತ್ತಾರೆ.

- 1) ಶ್ಲೋತ್ರಕಾಯಂ
- 2) ಪತ್ರಾಗಾರದಿಂದ
- 3) ಮಂದ್ರಿತ ಮಾಲಾಳಿಂದ

ಶಿಷ್ಟಪದದಲ್ಲಿ ಜಾನಪದದ ಅಧ್ಯಯನ ಮುಖ್ಯವಾಗಿ ಮುದ್ರಿತ ಮಾಲಿಗಳನ್ನು ಅವಲಂಬಿಸಿದ ಅಧ್ಯಯನ ಕ್ರಮವಾಗಿದೆ. ಇಲ್ಲಿ ಬಹಳ ಮುಖ್ಯವಾಗಿ ವರ್ಣಿಸಿ ಒದಗಿಸುವ ಮಾಲಾಲವೆಂದರೆ ಸಾಹಿತ್ಯ ಕೃತಿಗಳು. ಶಿಷ್ಟಕವಿಗಳು ತಮ್ಮ ರಚನೆಗಳಲ್ಲಿ ಬಳಸಿಕೊಂಡ ಜಾನಪದ ಅಂಶಗಳನ್ನು ಸಂಗ್ರಹಿಸುವುದರ ಮಾಲಕ ಈ ಅಧ್ಯಯನ ಪ್ರಾರಂಭವಾಗುತ್ತದೆ. ಆದರೆ ಮಾಲಭೂತವಾಗಿ ಶಿಷ್ಟಕವಿಗಳು ಜಾನಪದವನ್ನು ಏಕ ಬಳಸುತ್ತಾರೆ ಮತ್ತು ಹೇಗೆ ಬಳಸಿಕೊಳ್ಳುತ್ತಾರೆಂಬ ಪ್ರಶ್ನೆಗಳು ಇಲ್ಲಿ ಬಹಳ ಮುಖ್ಯವಾಗಿ ಎದುರಾಗುತ್ತವೆ. ಏಕೆಂದರೆ ಶಿಷ್ಟ ಮತ್ತು ಜಾನಪದ ಸಂಸ್ಕೃತಿಗಳು ಭಿನ್ನ ಅಶೋತ್ತರಗಳನ್ನು ಹೊಂದಿದ್ದ ಅವುಗಳ ಅಲೋಚನೆಗಳು ಪರಸ್ಪರ

ವಿರುದ್ಧ ಸೆಲೆಯುವುಗಳು. ಆದರೆ ಈ ಎರಡೂ ಸಂಸ್ಕೃತಿಗಳು ಪರಸ್ಪರ ಮುಖೊಪಾಯಿಯಾದಾಗ ಉಂಟಾಗುವ ಬದಲಾವಣೆ ಇಲ್ಲಿ ಅಲೋಚಿಸುವಂತಹುದೇ ಆಗಿದೆ. ಇಲ್ಲಿನ ಬದಲಾವಣೆ ಒಂದೇ ಸಂಸ್ಕೃತಿಯಲ್ಲಿ ನಡೆಯುವುದಲ್ಲ. ಪರಸ್ಪರ ಎರಡರಲ್ಲಿ ಈ ಕೊಳ್ಳುಕೊಡೆ ಇದ್ದೇ ಇರುತ್ತದೆ.

ಶಿಷ್ಟ ಸಾಹಿತ್ಯದಲ್ಲಿ ಜಾನಪದ ಬಳಕೆ ಕೆಲವು ವೇಳೆ ಪ್ರಜ್ಞಾಪೂರ್ವಕವಾಗಿ ನಡೆದರೆ ಕೆಲವು ಬಾರಿ ಅಪ್ರಜ್ಞಾಪೂರ್ವಕವಾಗಿ ಸೇರಿರುತ್ತದೆ. ಲೇಖಕರು ತಮಗೆ ಅರಿವಿಲ್ಲದೂತೆ ತಮ್ಮ ನೆನೆನಿನ ಆಳವಲ್ಲಿ ಸುಷ್ಟುಪ್ರಜ್ಞಾಯಲ್ಲಿ ಅಡಗಿರುವ ಅನೇಕ ವಿಷಯಗಳನ್ನು ಮತ್ತು ಪರಂಪರೆಯಲ್ಲಿ ಉಳಿದು ಬಂದಿರುವ ಹಲವು ಜಾನಪದ ಅಂಶಗಳನ್ನು ಸಂದರ್ಭೋಚಿತವಾಗಿ ತಮ್ಮ ಕೃತಿಗಳಲ್ಲಿ ಬಳಸಿರುತ್ತಾರೆ. ಆದರೆ ಜಾನಪದ ಒಮ್ಮೆ ಪ್ರಸ್ತುತದಲ್ಲಿ ಪ್ರಕಟವಾದರೆ ಅಲ್ಲಿಗೆ ಆದರ ಕೊನೆಯಾಗುವುದಿಲ್ಲವೇ? ಎಂಬ ಪ್ರಶ್ನೆ ನಷ್ಟಾಗಿ ಎದುರುಗುತ್ತದೆ. ಯಾಕೆಂದರೆ ಬರವಣಿಗೆಯ ಮೂಲಕ ಕಲಿತವರಿಂದ ಬರುವ ಶಿಷ್ಟಸಾಹಿತ್ಯದಲ್ಲಿ ಜಾನಪದದ ಅಭಿವೃತ್ತಿ ಗುರುತಿಸುವುದನು ಜಾನಪದ ವ್ಯಾಖ್ಯೆಯನ್ನು ನಿರಾಕರಿಸುವಂತೆ ಆಗುತ್ತದೆ. ಆದರೆ ಮೂಲಭೂತವಾಗಿ ಜಾನಪದವು ಸಂಸ್ಕೃತಿಯ ಒಂದು ಭಾಗವಾಗಿರುವುದರಿಂದ ಇಲ್ಲಿನ ಜನಪದ ಸಂಸ್ಕೃತಿಯು ಶಿಷ್ಟ ಸಂಸ್ಕೃತಿಯ ಪ್ರಭಾವದಿಂದ ದೂರ ಉಳಿಯುವುದು ಸಾಧ್ಯವಿಲ್ಲ. ಹಾಗೆಯೇ ಶಿಷ್ಟ ಸಂಸ್ಕೃತಿಯೂ ಜನಪದ ಸಂಸ್ಕೃತಿಯ ಪ್ರಭಾವಕ್ಕೆ ಗುರಿಯಾಗಿರುವುದನ್ನು ನಿರಾಕರಿಸಲು ಸಾಧ್ಯವಿಲ್ಲ.

ಜಾನಪದ ವಾಕ್ಯಪರಂಪರೆಯಲ್ಲಿ ತಲೆವಾರಿನಿಂದ ತಲೆವಾರಿಗೆ ಸಾಗಿ ಬಂದ ಅನೇಕ ವಿಷಯಗಳನ್ನು ಒಳಗೊಂಡಿದೆ. ವಾಕ್ಯಪರಂಪರೆಯ ಲಕ್ಷಣಗಳನ್ನು ಹೊಂದಿರುವ ಪರಂಪರೆಯ ವಿಚಾರಗಳನ್ನೂ ಇಗೊಂಡ ಶಿಷ್ಟ ಸಾಹಿತ್ಯವನ್ನು ನಾವು ಜಾನಪದವೆಂದು ಹೇಳಲಾಗಿದು. ಏಕೆಂದರೆ ಇಲ್ಲಿ ಕತ್ತು, ಕಾಲ, ದೇಶ, ಪರಿಸರಗಳು ತಿಳಿದಿರುವುದಲ್ಲದೆ ಶಿಷ್ಟ ಮನಸ್ಸಿತಿಯನ್ನು ಇವು ಅಭಿವೃತ್ತಿಸುತ್ತಿರುತ್ತವೆ. ಹಾಗೆಯೇ ಶಿಷ್ಟ ಮನಸ್ಸಿತಿಯನ್ನು ಪ್ರತಿಬಿಂಬಿಸುವ ಜನಪದರ ‘ವಾರದ’ ಕಲ್ಪನೆಯನ್ನು ನಾವು ಶಿಷ್ಟ ನಂಬಿಕೆ ಎಂದು ಹೇಳಲಾಗಿದು ಮತ್ತು ಇಂತಹ ಕಲ್ಪನೆಯನ್ನು ನಾವು ಶಿಷ್ಟರಲ್ಲಿ ಕಾಣಲಾಗಿದು. ಜನಪದ ಮನಸ್ಸಿತಿಯನ್ನು ಪ್ರತಿನಿಧಿಸುವ ಕಾಲೀ ಮತ್ತು ಘಲವನ್ನು ದೇವರಿಗೆ ಅರ್ಪಿಸುವ ಪದ್ಧತಿ ಶಿಷ್ಟ ಪರಂಪರೆಯಲ್ಲಿ ರೂಢಿಗತವಾಗಿ ಬಂದಿದೆ. ಇದು ಜನಪದರ ಬುಲಿ ಸಂಪ್ರದಾಯವನ್ನು ಪ್ರತಿನಿಧಿಸುತ್ತದೆ. ವೈದಿಕ ಧರ್ಮದಲ್ಲಿ ಹಿಂಸೆ ನಿರಾಕರಣೆಗೆ ಗುರಿಯಾಗಿರುವುದರಿಂದ ಅದಕ್ಕೆ ಪರ್ಯಾಯಯಾಗಿ ಕಾಲಿಫಲ ಅರ್ವಣೆ ಶಿಷ್ಟರಲ್ಲಿ ರೂಪುಗೊಂಡಿದೆ. ಹೀಗೆ ಕಾಲದಿಂದ ಕಾಲಕ್ಕೆ ಬದಲಾಗುವ ವರ್ಣಲ್ಕೃತಿಗಳ ಮೂಲಕ ಹೃತಿ ಅಂದಂದಿನ ಬದುಕನ್ನು ರೂಪಿಸಿಕೊಳ್ಳುತ್ತಾ ಬಂದಿರುವುದನ್ನು ನಾವು ಗುರುತಿಸಬಹುದು. ಇಂತಹ ಸಂಸ್ಕೃತಿಯಲ್ಲಿ ರಚಿತವಾದ ಯಾವುದೇ

ಕೃತಿ ತನ್ನ ಸಂಸ್ಕೃತಿಯ ಹೊರಗೆ ನಿಂತು ವಾರಕನಾಡಲು ಸಾಧ್ಯವಿಲ್ಲ. ಇದರಿಂದಾಗಿ ಶಿಪ್ಪ ಕೃತಿಗಳಲ್ಲಿ ಜಾನಪದ ಅಧ್ಯಯನ ಒಂದರ್ಥದಲ್ಲಿ ಸಂಸ್ಕೃತಿಯ ಅಧ್ಯಯನವೂ ಅಗಿರುತ್ತದೆ. ಈ ಅರ್ಥದಲ್ಲಿ ಪ್ರಕೃತ ಅಧ್ಯಯನ ಸಾಬಾಚಿಕ ಮತ್ತು ಸಾಂಸ್ಕೃತಿಕ ರೀತಿಯನ್ನು ಅರಿಯುವ ಪ್ರಯತ್ನವೇ ಆಗಿದೆ.

ಶಿಪ್ಪಪದ ಎಂತು ಜಾನಪದ ಒಂದರ ಜೊತೆಯಲ್ಲಿ ಮತ್ತೊಂದು ಸ್ವಧಿಸುವ ವಿಷಯಗಳಲ್ಲ. ಅದರೆ ಇವು ಒಂದರ ಜೊತೆಯಲ್ಲಿ ಮತ್ತೊಂದು ಸೇರಿ ಪರಸ್ಪರ ಉತ್ತೇಜಗೊಂಡು ಮೃತ್ಯಿಭಾವದಿಂದ ಇರುವಂತಹವು. ಶಿಪ್ಪಸಾಹಿತ್ಯ ಸಂಪ್ರದಾಯಿಕವಾಗಿ ಬೆಳೆದು ಹಳ್ಳಿತಾದಾಗ ಅದಕ್ಕೆ ಹೊಕ ರೀತಿಯ ಸ್ವರ್ತ ಅನಿವಾರ್ಯವಾಗುತ್ತದೆ. ಹಾಗೆಯೇ ಸಾಬಾಚಿಕ ಬದಲಾವಣೆಗಳ ಒತ್ತುಸೇರು ಮೇರೆಗೂ ಸಾಹಿತ್ಯ ರಚನೆಯು ರೀತಿ ಬದಲಾಗುವುದನ್ನು ಕಾಣುತ್ತೇವೆ. ಅಯಾ ಕಾಲದ ಸಾಬಾಚಿಕ ಸಂವೇದನಗೆ ಅನಂಗುಣವಾಗಿ ಕಾವ್ಯ ರಚನೆಗೊಳ್ಳುತ್ತದೆ. ಇಲ್ಲಿ ಹಿಂದಿನ ರೂಪವನ್ನು ತಂತ್ರವನ್ನು ಏರಿ ಹೊಸ ರೀತಿಯ ಅಭಿವೃದ್ಧಿಗೇಗೆ ಗುರಿಯಾಗುತ್ತದೆ. ಇದು ನಮ್ಮ ಪರಂಪರೆಯನ್ನು ಏರಿ ಬೇರೆ ಯಾವುದೋ ಹೊಸ ರೂಪವನ್ನು ರೂಪಿಸಿಕೊಳ್ಳುವುದಿಲ್ಲ. ಇಲ್ಲಿ ಅದು ಮತ್ತೆ ಜನಪರವಾದ ಅಭಿವೃದ್ಧಿಯನ್ನೇ ತನ್ನ ತೆಕ್ಕಿಯಲ್ಲಿ ಸೇರಿಸಿಕೊಂಡು ನಬೀನವಾಗುತ್ತದೆ. ಹೀಗೆ ಪರಂಪರೆಯ ನಿಜವಾದ ಕಾಳಜಿಗಳು ಅಭಿವೃದ್ಧಿವಾಗುತ್ತವೆ; ಜನಪರ ಧೋರಣೆಗಳು ಕಾಣುತ್ತವೆ. ನಮ್ಮ ಕನ್ನಡ ಸಾಹಿತ್ಯ ರೂಪಗಳನ್ನು ವಿಶೇಷಿಸುವಾಗ ಇದರ ಪರಿಚಯ ನಮಗಾಗುತ್ತದೆ. ಕಾವ್ಯ ಭಾಷೆಯು ರೂಪದಲ್ಲಿ ದೇಸಿಯತೆಯನ್ನು ಪ್ರತಿಬಿಂಬಿಸಿರುವುದನ್ನು ಕಾಣುತ್ತೇವೆ.

“ಶಿಪ್ಪಪದದಲ್ಲಿ ಜಾನಪದ ಅಂಶಗಳು ಬಳಕೆಯಾಗುವ ರೀತಿಯನ್ನು Archer Tylor ಮತ್ತು Richard M Dorson”<sup>16</sup>. ಅವು ಬಳಕೆಯಾಗುವ ರೀತಿಗಳನ್ನು ಅವರು ಗುರುತಿಸುತ್ತಾರೆಯೇ ಏನಹ ಅವು ಏಕ ಬಳಕೆಯಾಗುತ್ತವೆ ಎಂಬಾದರ ಬಗ್ಗೆ ಅವರು ಹೇಳಿವುದಿಲ್ಲ.

Archer Tylor ಹಲವು ಸಂಸ್ಕೃತಿಗಳಲ್ಲಿ ಜಾನಪದವೇ ಅಲ್ಲಿನ ಸಾಹಿತ್ಯವೆಂದಿದ್ದಾರೆ. (1)Folklore is, in many Cultures, indistinguishable from literature ಇಂತಹ ಸಂಸ್ಕೃತಿಯನ್ನು ಶುದ್ಧ ಜನಪದ ಸಂಸ್ಕೃತಿ ಎನ್ನಬಹುದು. ಇದನ್ನು ನಾವು ಅದಿವಾಸಿಗಳ ಬದುಕಿನಲ್ಲಿ ಕಾಣಬಹುದು. ಇಲ್ಲಿ ಬದುಕಿನ ಸವಂಗ್ರಹ ವ್ಯವಹಾರಗಳೂ ಮಾರ್ಪಿಕ ಪರಂಪರೆಯಲ್ಲಿಯೇ ನಾಗಿ ಬರುವುದರಿಂದ ಇಂತಹ ಸಂಸ್ಕೃತಿಯಲ್ಲಿ ಜಾನಪದ ಸರ್ವಾವಕಾಶಾಗಿರುತ್ತದೆ. ಇಂತಹ ಸಂಸ್ಕೃತಿಯು ನಾಗರಿಕ ಸಂಸ್ಕೃತಿಯ ಸಂಪರ್ಕವೆದೆರುವುದಿಲ್ಲ. ಇದರಿಂದಾಗಿ ಇಲ್ಲಿನ ಎಲ್ಲ ಜಾಳನವೂ ವಹನಗೊಳ್ಳುವುದು ವಾಕ್ಯ ಪರಂಪರೆಯಲ್ಲಿಯೇ ಅಗಿರುತ್ತದೆ. ಇಂತಹ ಸಂಸ್ಕೃತಿಯಲ್ಲಿ ಇಲ್ಲಿನ ಸಾಹಿತ್ಯಕೂ

ಮತ್ತು ಜನಪದ ಸಾಹಿತ್ಯಕ್ಕೂ ಯಾವುದೇ ವ್ಯತ್ಯಾಸವಿರುವದಿಲ್ಲ. ಇಲ್ಲಿನ ಎಲ್ಲ ಸಾಹಿತ್ಯವೂ ಜನಪದ ಸಾಹಿತ್ಯವೇ ಆಗಿರುತ್ತದೆ.

ಒಂದು ನಾವು ಬದುಕುತ್ತಿರುವ ಸಮಾಜದಲ್ಲಿ ಜನಪದ ಸಂಸ್ಕೃತಿ ಮತ್ತು ಶಿಷ್ಟ ಸಂಸ್ಕೃತಿಗಳಿರದೂ ಪರಸ್ಪರ ಸಂಪರ್ಕ ಉಳಿವು. ಇದನ್ನು ನಾವು ಮಧ್ಯಸ್ಥ ಸಂಸ್ಕೃತಿ ಎಂದು ಕರೆಯಬಹುದು. ಇಲ್ಲಿ ಕಾಪ್ತ ರಚಿಸುವ ಎಲ್ಲಾ ಕವಿಗಳೂ ಜನಪದ ಪ್ರಭಾವ ದಿಂದ ದೂರ ಉಳಿಯಲು ಸಾಧ್ಯವಿಲ್ಲ. ಕವಿಗಳು ರಚಿಸಿದ ಸಾಹಿತ್ಯಕ್ಕಿಗಳಲ್ಲಿ ಜನಪದ ಸಂಸ್ಕೃತಿಯಿಂದ ಪಡೆದ ಅನೇಕ ವಿಷಯಗಳಿರುತ್ತವೆ. ಇಲ್ಲಿ ಜನಪದರ ನಡಾವಳಿಗಳು, ಆಶಯಗಳು, ನಂಬಿಕೆ, ಅಚರಣೆ, ಸಂಪ್ರದಾಯಗಳು ಮುಂತಾದ ಹಲವು ವಿಚಾರಗಳು ಬಳಕೆಯಾಗಿರುತ್ತವೆ. ಇದನ್ನು Tylor ಹೀಗೆನ್ನುತ್ತಾನೆ—  
(2) Literature contains elements borrowed from Folklore. ಅಂದರೆ ಸಾಹಿತ್ಯದಲ್ಲಿ ಜಾನಪದದಿಂದ ಸ್ವೀಕರಿಸಿದ ಅನೇಕ ವಿಷಯಗಳು ಪ್ರಸ್ತಾವ ಗೊಂಡಿರುತ್ತವೆ. ಇವು ಕೆಲವು ಬಾರಿ ನೇರವಾಗಿ ಪ್ರಸ್ತಾವಗೊಂಡರೆ ಕೆಲವು ಬಾರಿ ಶಿಷ್ಟ ಲೇಖನದಿಂದ ಮುಚ್ಚಿರುತ್ತವೆ. ಇದನ್ನು Richard M Dorson ಹೀಗೆಂದಿದ್ದಾರೆ. (Close replicas of oral texts) ಕಂಠಸ್ಥಪಾತಗಳ ನಿಕಟತ್ವ ಪ್ರತಿರೂಪ. ಜನಪದ ಸಂಸ್ಕೃತಿಯಲ್ಲಿ ಬಳಕೆಯಾಗುವ ರೀತಿಯಲ್ಲಿಯೇ ಯಾವ ವ್ಯತ್ಯಾಸವೂ ಇಲ್ಲದೆ ನೇರವಾಗಿ ಬಳಕೆಯಾಗುವಂಥವು. ಇಲ್ಲಿ ಕೆಲವು ಜನಪದರ ನಂಬಿಕೆ, ಅಚರಣೆಗಳು ಮತ್ತು ಗಾದೆಗಳನ್ನು ಉದಾಹರಿಸಬಹುದು.

ಕೃತಿಗಳು ಅಯ್ಯಾ ಕಾಲದ ಬದುಕಿನ ರೀತಿಯನ್ನು ಅಭಿವೃದ್ಧಿಪಡಿಸುತ್ತವೆ. ಇದರಿಂದಾಗಿ ಪಾತ್ರಗಳ ಮನೋರ್ಥಮರ್ಚನೆ, ಸನ್ನಿಹಿತದ ತೀವ್ರತೆ, ವಸ್ತುಸ್ಥಿತಿಯ ಚಿತ್ರಣ ಮುಂತಾದವಕ್ಕೆ ಪೂರಕವಾಗುವಂತೆ ಅಲ್ಲಲ್ಲಿ ಕವಿಗಳು ಗಾದೆಗಳನ್ನು ಬಳಸಿಕೊಳ್ಳುತ್ತಾರೆ. ಅವು ಕೆಲವು ಏಳಿ ನೈಜರೂಪದಲ್ಲಿ ನೇರವಾಗಿ ಬಳಕೆಯಾಗುತ್ತವೆ. ಸರ್ವಜ್ಞನ ವಚನಗಳಲ್ಲಿ, ವಚನಕಾರರಲ್ಲಿ, ನಯನೇನ, ಕುವಾರವ್ಯಾಸ ಮುಂತಾದವರಲ್ಲಿ ಅವನ್ನು ನಾವು ಗುರುತಿಸಬಹುದು. ಕುವಾರವ್ಯಾಸ ಬಳಸಿರುವ “ಹೋದ ಪಣಿಯ ಕರೆದು ಮನೆಯೊಳಗಾದರಿಸಿದವರುಂಟೇ”, “ನಾದಕೆಂಡವನುರುಡಿ ಮುಡಿದವರುಂಟೇ” ಮುಂತಾದವು, ನಯನೇನ ಬಳಗೀರುವ “ಕೊರಲ ಸತ್ಯಮಿಲ್ಲದೊರಲಂ ಸುಂಗಿದರ್ಬಾ”, “ಮುನ್ಸುಂ ಬಂದ ಕಿವಿಯಿಂದಂ ಬಟಕಂ ಬಂದ ಕೊಡು ಕೂರಿತ್ತು”, “ಹೋಹದಾಕೆ ವ್ಯೋತಿಯಾದಳ್ಳಾ”, “ಡೋಂಕೆಂಬ ನಾಯ ಬಾಲದ ತೆಜದಿಂ” ಮುಂತಾದವನ್ನು ಕತೆಗೆ ಅನುಸಾರವಾಗಿ ಕವಿಗಳು ಬಳಸಿಕೊಂಡಿದ್ದಾರೆ. ಇವು ಕ್ಷೇತ್ರದಲ್ಲಿ ದೂರೆಯುವ ರೂಪಗಳಿಂತಯೇ ಇವೆ.

ಪ್ರವರ್ಚನ್ಯ, ಹಣಿಯಬರಹ ಮುಂತಾದ ವಿಷಯಗಳಿಗೆ ಸಂಬಂಧಪಟ್ಟ ನಂಬಿಕೆಗಳನ್ನು ನಾವು ದಾಶರಲ್ಲಿ ಹೆಚ್ಚಾಗಿ ಕಾಣುತ್ತೇವೆ :

‘ಕಿಷ್ಟಪಟ್ಟರೂ ಇಲ್ಲ ಕಳವಳಿಡರಿಲ್ಲ  
ಭುಷ್ಟವಾನವ ಹಣೆಯಬರಹವಲ್ಲದೆ ಇಲ್ಲ’ (ಪ್ರ. 136 ಕ.ಭ.ಗೀ.)

ಇದು ಪರಂಪರೆಯಲ್ಲಿ ಬಂದ ಸಂಬಿಕೆ. ಇಂತಹ ನಂಬಿಕೆಗಳು ಯಾವ ವ್ಯತಾಸ್ ವನ್ನಾಗೂ ಪಡೆದುಕೊಳ್ಳಲ್ಲದೆ ಕವಿಗಳ ಕೃತಿಗಳಲ್ಲಿ ದಾಖಿಲಾಗಿವೆ. ಇದೇ ರೀತಿಯಲ್ಲಿ ಜರ್ವರದರ ಅಚರಣೆಗಳ ಬಗ್ಗೆ ನಮಗೆ ವಣಾಹಿತಿ ದೂರೆಯುತ್ತದೆ. ಜನ್ಮ ತನ್ನ ಯಾರೋಧರ ಚರಿತೆಯಲ್ಲಿ ಅಹಿಂಸಾ ಧರ್ಮವನ್ನು ಕೇಳಿಹೊರಟಿವನು. ಅಲ್ಲಿ ಹಿಂಸಾ ದೃಶ್ಯ ನಿರ್ವರ್ಣಣ ವಾಡುವುದರ ಮೂಲಕ ಅದರ ಕರೋರತೆಯನ್ನು ಪರಿಚಯಿಸುವಲ್ಲಿ ಕೆವಿ ಪ್ರಯತ್ನವಿದೆ.

“ಆ ಪ್ರೇರದ ತೆಂಕವಂಕ ದೂ  
ಈ ಪೂರ್ತುಮನೇಕ ಜೀವಹತಿ ತನಗೆ ಸುಖೋ  
ದ್ವೀಪಸಮೆನಿಸುವ” (ಯಶೋಧರ ಚರಿತ 1-34)

ಮಾರಿದೇವತೆಗೆ ಅನೇಕ ಜೀವಹತಿ ಸುಖೋದ್ವೀಪಸಮ್ಮನ್ನು ನೀಡುವುದೆಂಬ ಸಂಬಿಕೆಯನ್ನು ಜನ್ಮ ಬಳಸಿಕೊಂಡಿದ್ದಾನೆ.

“ಚಿಗುರಲಿ ಬೇವಿನ ಸೂಪ್ರಸಾರಿ  
ಬಗೆಬಗೆಯಿಂದ ಶೃಂಗಾರ ಮಾಡಿ  
ನೆಗೆನೆಗೆದು ಅಡಲು ಕುರೆಯಲು” (ಪ್ರ. 47 ಕ. ಜ. ಸಂ.)

ಬೇವಿನುಡಿಗೆಯ ಸೇವೆ ಜನಪದರ ಒಂದು ಅಚರಣೆ. ಇವು ಇಲ್ಲಿ ಪ್ರಸ್ತಾವ ಗೊಳ್ಳಲು ಮುಖ್ಯ ಕಾರಣವಿದೆ. ಅಂದರೆ ಕವಿಗಳು ಜಾನಪದ ಅಂಶಗಳನ್ನು ಎರಡು ವೀತಿಯಲ್ಲಿ ಬಳಸಿಕೊಂಡಿದ್ದಾರೆ. ಒಂದನ್ನು ಇತ್ಯಾತ್ಮಕವಾಗಿ ಬಳಸಿಕೊಂಡಿದ್ದಾರೆ. ಅಂದರೆ ಶಿಷ್ಟವರ್ಗಗಳು ತನ್ತ್ರ ಅನಿಸಿಕೆಗಳನ್ನು ಪ್ರಧಾನವಾಗಿ ಹೇಳುತ್ತಿರುವುದು ಜನಪದ ವರ್ಗವನ್ನು ಉದ್ದೇಶಿಸಿಯೇ. ಜೈನ, ಏರಶೈವ, ವೈದಿಕ ಎಲ್ಲ ಧರ್ಮಗಳಿಗೂ ತನ್ತ್ರ ಧರ್ಮದ ಅನುಯಾಯಿಗಳಾಗಿ ಜನಪದರನ್ನು ಆಕ್ಷಿಂಧುವ ಅಗತ್ಯವಿದ್ದಿತು. ಬಹುಪಾಲು ಜನಪದ, ಕೆಳವರ್ಗಗಳೇ ಇವರ ಪೂಲ ಬಂಡವಾಳವಾಗಿದ್ದವು. ಹೀಗಿರುವಾಗ ತನ್ತ್ರ ಧರ್ಮದ ತತ್ವಗಳನ್ನು ಅವರಿಗೆ ತಲುಪಿಸಲು ಅವರಲ್ಲಿರುವ ನಂಬಿಕೆ ಅಚರಣೆಗಳನ್ನು ತನ್ತ್ರ ಅವರಿಗೆ ಬಳಸಿಕೊಂಡಿದ್ದಾರೆ. ಇಂತಹ ಕಡೆಯಲ್ಲಿ ಅವರ ಅಚರಣೆಗಳನ್ನು ತೆಗಳಿಲೀಂದೇ ಶಿಷ್ಟವರ್ಗಗಳು ಬಳಸಿಕೊಂಡಿವೆ. ಕೆಲವು ಕಡೆ ಅವರ ಗಾದೆಗಳನ್ನು ಇವರ ಅಚರಣೆಗಳ ನಿರಾಕರಣಿಗೆ ಬಳಸಿಕೊಂಡರೆ ಕೆಲವು ಬಾರಿ ಅವರಲ್ಲಿದ್ದ ನಂಬಿಕೆಗಳನ್ನೇ ಬಳಸಿಕೊಂಡಿರುವರು. ಇಲ್ಲಿಲ್ಲಾ ಜನಪದರ ಸ್ವರ್ಗ-ವರಕದ ಕಲ್ಪನೆಗಳನ್ನು ಇವರ ಅಚರಣೆಗಳ ನಿರಾಕರಣಿಗೆ ಬಳಸಿಕೊಂಡಿದ್ದಾರೆ. ಜನಪದರ ಭಾವೆಯನ್ನು ಅನುಕರಿಸುವಲ್ಲಿಯೂ ಕೂಡ ಇಂತಹ ಉದ್ದೇಶಪೂರ್ವಾದು ಇದ್ದಿರಬಹುದೆಂದು ಶಾಂತಿಸಬಹುದು.

ಶಿಷ್ಟರು ತಮ್ಮ ಕೃತಿಗಳಲ್ಲಿ ಜಾನಪದ ಅಂಶಗಳನ್ನು ಬಳಸಿಕೊಳ್ಳಲು ಮಾರ್ಗ ಉದ್ದೇಶಗಳಿರಬಹುದೆಂದು ಉಹಿಸಬಹುದು.

1. ಶಿಷ್ಟವಿಂತಿಯನ್ನು ಸಮಾಧಿಸಿಕೊಳ್ಳಲು ಹಾಗೂ ಜನಪದ ರೀತಿಯನ್ನು ನೀರಾಕರಿಸಲು.
2. ಜನತೆಯನ್ನು ತಮ್ಮ ಧರ್ಮದ ಕಡೆ ಸೆಚೇದುಕೊಳ್ಳಲು ಅವರ ಅಭಿವೃದ್ಧಿ ರೀತಿಯನ್ನು ಇವರು ಬಳಸಿಕೊಂಡಿರಬೇಕು.
3. ಜನಪದರ ಕೆಲವು ವಿಚಾರಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ದರ ಮೂಲಕ ಅವರನ್ನು ಶಿಷ್ಟ ಆಲೋಚನೆಗಳು, ಧರ್ಮದ ಶಾಶ್ವತ ಬಂಧಿಗಳನ್ನಾಗಿ ಪರಾಡಿಕೊಳ್ಳಲು ಪ್ರಯತ್ನವನ್ನು ಇಲ್ಲಿ ಕಾಣುತ್ತೇವೆ.

ಇಂಥಹ ಕಡೆಗಳಲ್ಲಿಲ್ಲಾಗು ಜಾನಪದ ಅಂಶಗಳನ್ನು ಶಿಷ್ಟರ ಕೃತಿಗಳಲ್ಲಿ ಗುರುತಿಸಬಹುದು. ಆದರೆ ಸಹೀದರು ಸಾಹಿತ್ಯದಲ್ಲಿ ಬಳಸಿಕೊಂಡಿರುವ ಜಾನಪದ ಅಂಶಗಳು ಜನಪದರನ್ನು ಶಿಷ್ಟರಿಗೆ ಸಮಾನವಾಗಿ ಕಾಣುವಂತೆ ಪ್ರೋತ್ಸಾಹಿಸಿದ್ದು. ಇದು ವಚನಕಾರರಲ್ಲೂ ಕಾಣುವ ಅಂಶವಾಗಿದೆ. ಇವರಲ್ಲದೆ ಪ್ರರೂಪದ ಮತ್ತು ಕನಕದಾಸರಲ್ಲೂ ಇಂಥಹ ನೆಲೆಯಾಂದನ್ನು ಗುರುತಿಸಬಹುದಾಗಿದೆ. ರಾಷ್ಟ್ರೀಯ ಚೆಳುವಳಿಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ನ್ಯೂಯಾರ್ಕರು ಸಾಹಿತ್ಯ ಕೆಲವು ಸಾಂಪ್ರದಾಯಿಕ ಧೋರಣೆಗಳನ್ನು ಉಳಿಸಿಕೊಂಡಿದ್ದರೂ ಕೂಡ ಬಡತನ, ಜಾತೀಯತೆ ಮುಂತಾದ ಸಮಸ್ಯೆಗಳ ಕಡೆಗೆ ಗಮನಿಸಿಸಿತು. ಇವು ಜನಪದರ ಸಮಸ್ಯೆಗಳೇ ಆಗಿದ್ದವು;

“ಬಡತನದ ಬಲಿಯಾಗ ಕರುಳನ ಕೊಲಿಯಾಗ  
ಬಾಳ್ಳಿಯ ಬಲಿಯಾಗ  
ಸುಷ್ಪಿ ಹಪ್ಪಿ ದಾಂಗ ಸೊರಿದ ಸೊಪ್ಪಾಂಗ  
ಬಂತಂತ ಮುಪ್ಪ ಬಾಗ್”<sup>17</sup>

ಮುಖ್ಯಗೆ ಕಾರಣವಾದ ವಿಚಾರಗಳನ್ನು ರೂಪಿಸಲು ಬಳಸಿದ ರೂಪಕಾರ್ತಿಗಳು ಜನಪದ ಜೀವನವನ್ನು ಪ್ರತಿಬಿಂಬಿಸುತ್ತವೆ. ಇಲ್ಲಿ ಬಡತನಕ್ಕೆ ಕಾರಣವಾದ ವಿಚಾರಗಳನ್ನು ಹೇಳುವುದರ ಮೂಲಕವೇ ಇವರಲ್ಲಿ ದೃಢವನ್ನು ತಾಂಬಿ ಬಡತನಕ್ಕೆ ಕಾರಣವಾದ ಶಕ್ತಿಗಳ ವಿರುದ್ಧ ಹೊರಾಡುವಂತೆ ಎಚ್ಚರಿಸಿದ್ದಾರೆ. ಇದರಿಂದಾಗಿ ಜನಪದವರ್ಗವನ್ನು ತಲುಪುವ ರೂಪಕ ಮತ್ತು ಭಾವೇಯನ್ನು ಬಳಸುವ ಕೆಲಸವನ್ನು ಕೆವಿಗಳು ಪರಾಡಿದ್ದಾರೆ. ಇಲ್ಲಿ ಬಳಕೆಯಾದ ಬಲಿ, ಒಲಿ, ಹಪ್ಪಿ, ಸೊಬ್ಬಿನ ರೂಪಕಗಳು ಬಡತನದ ಸ್ಥಿತಿಯನ್ನು ಚೆನ್ನಾಗಿ ವಿವರಿಸುತ್ತವೆ. ಇಲ್ಲಿ ಕೆಳವರ್ಗದ ಮನವೊಲಿಸುವ ಕೆಲಸವನ್ನು ಕೆವಿಚೆನ್ನಾಗಿ ಸಿರಣಿಸಿದ್ದಾರೆ. ಇದು ಧಾರ್ಮಿಕ ಶಕ್ತಿಗಳು ಪರಾಡುವ ಆರ್ಥಿಕಗಳಿಗಿಂತ ಭಿನ್ನ ನೆಲೆಯಾದು. ನಯಸೇನ ಜೈನ ಧರ್ಮವನ್ನು ಜನಪ್ರಿಯಗೊಳಿಸಲಂದೇ ಆಡುಭಾವೆ ಮತ್ತು ಜನಪದರ ನಂಬಿಕೆ ಕಥೆಗಳನ್ನು ಕಾವ್ಯದಲ್ಲಿ

ಬಳಕೆಗೊಂಡನು. ಆದರೆ ಬಸವಣ್ಣ, ಕನಕದಾಸ ಮತ್ತು ಇತರರಿಗೆ ಧಾರ್ಮಿಕ ಒತ್ತು ಸೇಇದ್ದರೂ ಸಮಾನತೆಯ ಅಶಯವೂ ಅವರಲ್ಲಿ ಪ್ರಬಲವಾಗಿತ್ತು. ಹರಿಹರನ ಬಸವರಾಜದೇವರ ರಗಳೆಯಲ್ಲಿ ಬರುವ ಸನ್ಮಾನಿತಾಂದು ಹೀಗಿದೆ.

“ಹೊಲೆಯ ಮನೆಯ ಹೊಕ್ಕು ನೀನು ಬಂದು ಎಲ್ಲರನ್ನೂ ಗೋಜಾಗತಂ ಮಾಳ್ಳಿದು ಮಾರ್ಗವಲ್ಲ ಎಂದು ಬಿಜ್ಞಳನು ಬಸವಣ್ಣನ್ನು ಆಕ್ರೋಷಿಸಲು ಬಸವಣ್ಣನ್ನೇ ರೇಗಿ ಬುದ್ಧಿ ಇಲ್ಲದ ಭೂಪ ನಾನು ಹರಣಾಯದ ಹೊಲೆಯನ ಮನೆಯಿಂ ಹೊಕ್ಕುಂಡುದಿಲ್ಲ ಎನ್ನುತ್ತಾನೆ. ವೇದಶಾಸ್ತ್ರ ಪೂರಾಣಗಳು ವಿಧಿಯಂ ನಡೆವ ವಿಪ್ರರಂ ಹೊಲೆಯರೆಂದು ಶಿವಭಕ್ತನಾದ ಹೊಲೆಯನಂ ಉತ್ತಮನಂಬಿದಕ್ಕೆ ಪ್ರಮಾಣವೇನು? ವಿಪ್ರರ ಮೈಯ್ಯು ಸೆತ್ತರ್ಹ ಭಕ್ತರ ಮೈಯೊಳ್ಳೋ ಪಾಲ್ ಸುರಿದಪ್ತದೆ? ಎಂದು ಬಿಜ್ಞಳನು ಬಸವಣ್ಣನ್ನು ಕೇಳಲೂ ಇದಕ್ಕೆ ಉತ್ತರವಾಗಿ ಬಸವಣ್ಣ ಕೆಂಬಳಿಯ ನಾಗಿಸೇವನನ್ನು ಕರೆಸಿ ಆ ಶಿವಚರಣನ ಪಾದದ ಉಂಗುಟಿದ ಮೊನೆಯನ್ನು ಚುಚ್ಚಲು ಹಾಲಿನ ಒರತೆಯು ಓಲಗದ ನಡುವೆ ಹೊಳೆಯಾಗಿ ಜರಿಯಿತು. 18”

ಇಲ್ಲಿ ಬಳಕೆಗೊಂಡ ವಸ್ತು ಮತ್ತು ಅಶಯವನ್ನು ನಾವು ಗಮನಿಸುವುದು ಬಹಳ ಮುಖ್ಯವಾಗುತ್ತದೆ. ಇಲ್ಲಿ ನಿರಾಕರಣಗೊಳ್ಳುತ್ತಿರುವ ಜಾತಿಪದ್ಧತಿ ವೈದಿಕ ರಿಂದ ಹಿಡಿದು ಎಲ್ಲಾ ವರ್ಗಗಳಲ್ಲಾ ಒಟ್ಟಿಗೆ ಕವಾದ ವಿಷಯವಾಗಿತ್ತು. ಅಂದರೆ ಇಲ್ಲಿ ಎರಡೂ ವರ್ಗಗಳು (ಶಿಷ್ಟ ಮತ್ತು ಜನಪದ) ಸಂಬಿದ್ಧ ಪರಂಪರೆಯಲ್ಲಿ ಒಟ್ಟಿಗೆ ಕವಾದ ‘ಜಾತಿ’ಯ ನಿರಾಕರಣ ಇಲ್ಲಿ ಮುಖ್ಯವಾಗಿದೆ. ಇದರೊಂದಿಗೆ ಶಿಷ್ಟರ ವೇದ, ಪೂರಾಣ, ಆಗಮಗಳು ನಿರಾಕರಣಗೆ ಗುರಿಯಾಗಿವೆ. ಇಲ್ಲಿ ಶಿವಭಕ್ತ ಎಂಬುದೇ ಮಾನದಂಡ. ಈ ಹೊಸ ಮಾನದಂಡವನ್ನು ಎಲ್ಲ ವರ್ಗಗಳೂ ಒಪ್ಪುವ ಅವಶ್ಯಕತೆ ಇತ್ತು. ಇದರಲ್ಲಿ ಬಹಳ ಮುಖ್ಯವಾಗಿ ಜನಪದ ವರ್ಗಗಳಿಗೆ ಸಂಬಿಕೆ ಮಾಡಿಸುವ ಅಗತ್ಯವಿದ್ದಂತೆ ಕಾಣುತ್ತದೆ. ಇದರಿಂದಾಗಿ ಜನರ ನಡುವೆ ರೂಢಿಯಲ್ಲಿದ್ದ ಪವಾದ ಗಳನ್ನು ಇವರು ಬಳಕೆಗೊಂಡರು. ಇವು ಸಾಮಾನ್ಯ ವೃತ್ತಿಯನ್ನು ಅಸಾಮಾನ್ಯ ಸೆಲೆಯಲ್ಲಿ ಇರಿಸುತ್ತವೆ. ಹೀಗೆ ಜನಪದ ಸಂಬಿಕೆಗಳು ಶಿಷ್ಟ ಅಲೋಚನೆಗಳಿಗೆ ಅನು ಗುಣವಾಗಿ ಪರಿಷ್ಣಾರ್ಗೊಂಡು ಶಿಷ್ಟ ಕೃತಿಗಳಲ್ಲಿ ವಿಜ್ಞಂಭಿಸಿವೆ. ಇಂತಹ ಸಂಬಿಕೆಗಳನ್ನು ಮಾಡುಕಾಲೀನ ಸಾಹಿತ್ಯದ ಎಲ್ಲ ಕೃತಿಗಳಲ್ಲಾ ಗುರುತಿಸಬಹುದಾಗಿದೆ. ಹೀಗೆ ಬಳಕೆಯಾದ ರೂಪವನ್ನು Rechard M Dorson (Elaboration and revisions of oral texts) ಅಂದರೆ ವಿಷದೀಕರಣಗೊಂಡ ಪರಿಪೂರ್ತ ಪರೋಕ್ಷಿಕ ಪಾಠಗಳು ಎಂದಿದ್ದಾರೆ. ಜಾನಪದ ಅಂಶಗಳನ್ನು ಕವಿಗಳು ಸ್ವೀಕರಿಸುವಾಗ ಕೆಲವು ಜನಪದಅಶಯಗಳನ್ನು ಮಾತ್ರ ತೆಗೆದುಕೊಂಡು ಅವುಗಳನ್ನು ವಿಸ್ತಾರಗೊಳಿಸುತ್ತಾರೆ. ಹೊಸ ಅಲೋಚನೆಗಳ ಹಿನ್ನೆಲೆಯಲ್ಲಿ ಜನಪದರ ಅಶಯಗಳನ್ನು ಬಳಕೆಗೊಳ್ಳುವುದು ಅವರನ್ನೂ ಶಿಷ್ಟ ವರ್ಗಗಳಿಗೆ ಸಮಾ ವೆಂದು ಹೇಳುವ ಸಲುವಾಗಿಯೇ ಆಗಿರುತ್ತದೆ. ಇನ್ನೊಂದು ರೀತಿಯಲ್ಲಿ ಹೇಳು

ಪ್ರದಾದರೆ ಜನಪದರನ್ನು ತನ್ನ ಅಲೋಚನೆಗಳ ಕಡೆಗೆ ಅಕ್ಷಣಿಕೊಳ್ಳುವುದಕ್ಕಾಗಿ ಎನ್ನುಬಿಹಾದು.

ಶಿಷ್ಟಕವಿಗಳು ಕೆಲವು ಜಾನಪದೀಯ ಅಂಶಗಳನ್ನು ಸ್ವೀಕರಿಸಿ ತಮಗೇ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವುದರ ಜೊತೆಗೆ ಅವರ ವಸ್ತು ಮತ್ತು ಭಾಷೆಯನ್ನೇ ಅನುಕರಿಸುವ ಪ್ರಯತ್ನವನ್ನು ವಾಡಿದ್ದಾರೆ. ಇದನ್ನು Tylor ಕವಿಗಳು ತಮ್ಮ ಬರವಣಿಗೆಯಲ್ಲಿ ಜಾನಪದವನ್ನು ಅನುಕರಣೆ ವಾಡುತ್ತಾರೆ (writers have imitated folklore). ಇಲ್ಲಿ ಕಂಠಕ್ಷಪಾಠಗಳನ್ನು ಅನುಕರಿಸುವುದರಿಂದ ಹೊಸ ರೀತಿಯ ಅಲೋಚನೆಗಳನ್ನು ಕವಿಗಳು ನಿರೂಪಿಸಿರುತ್ತಾರೆ. ಇಲ್ಲಿನ ವಸ್ತು ಮೂಲ ಜನಪದದಾಗಿದ್ದ ಹೊಸ ಸಂಪೇದನೆಯಲ್ಲಿ ವಾಂಡಿತವಾಗಿರುತ್ತದೆ. ಇಲ್ಲಿ ಪರಂಪರೆಯ ವರೋಲ್ಗಳನ್ನು ಪರೀಕ್ಷಿಸುವ ಕೆಲಸವನ್ನು ಕವಿಗಳು ವಾಡಿದ್ದಾರೆ.

ಮಾಸ್ತಿಯವರ ‘ಮುಸಿಲಮ್ಮೆ’ ಎಂಬ ಕಥನಕವನದ ವಸ್ತು ಜನಪದ ಮೂಲದ್ದು. ‘ಕೆರೆಗೊರ’ ಎಂಬ ವಸ್ತುವನ್ನೇ ಅನುಕರಿಸುವುದರ ಮೂಲಕ ವರಾಸ್ತಿ ಅವರು ಆ ಕಾಲದ ವರೋಲ್ಗಳಾಗನುಗಣವಾಗಿ ಕಥನಕವನವನ್ನು ಪರಿವರ್ತನೆ ವಾಡಿದ್ದಾರೆ. ಇಲ್ಲಿ ಉದಾತ್ತ, ಡೆಟ್ಟನ ಚಿತ್ರ ಮತ್ತು ಭಾರತೀಯ ಮನೋರ್ಥವನ್ನು ಪ್ರತಿನಿಧಿಸುವ ಹೆಣ್ಣನಪಾತ್ರವನ್ನಾಗಿ ಮುಸಿಲಮ್ಮನ ಪಾತ್ರ ಬರುತ್ತದೆ. ಜನಪದರ ಕೆರೆಗೊರವಲ್ಲಿ ಬರುವ “ಕೊಟ್ಟ ಮನೆಯಲ್ಲಿ ಇಟ್ಟಂಗೆ ಇರಬೇಕು” ಎಂಬ ಸಾಲಾಗಳು ಅವಳ ಸಾವಿಗೆ ಕಾರಣವಾದರೆ ಮುಸಿಲಮ್ಮನಲ್ಲಿ ಬದುಕಿ ಕಷ್ಟಗಳನ್ನು ಅನುಭವಿಸುವುದಕ್ಕಿಂತ ಹತ್ತಾರು ಮಂದಿಗೊಂಸ್ತುರ ಮಾಡುವ ತಾಗವೇ ಅಥವಾ ಪೂಜ್ಣ. ಇವು ನವೋದಯದ ರಾಷ್ಟ್ರೀಯ ಜಳವಳಿಯ ಹಿನ್ನಲೆಯಲ್ಲಿ ಸೃಷ್ಟಿಗೊಂಡ ವರೋಲ್ವನ್ನು ಪ್ರತಿನಿಧಿಸಂತ್ತವೆ.

ಇಲ್ಲಿ ಮುಸಿಲಮ್ಮೆ ಮಾಲತಾಯಿ ಧೀರ ಸತಿದೇವ ಮುಸಿಲಮ್ಮಾಗುವುದು ಅವಳ ತಾಗತೀಲ ಗುಣದಿಂದಾಗಿಯೇ ಎಂಬುದನ್ನು ವಿವರಿಸಲಾಗಿದೆ;

“ಗಂಗಮ್ಮ ಕೇಳಿದಳು ಕರೆ ಉಳಿಯಬೇಕು

ಸನ್ನ ಸಾಕಿದ ಉರು ಬಾ ನನ್ನ ಸಾಕು

ಎಂದು ಬೇಡುವ ಹೊತ್ತು ನಾ ಒಲ್ಲೆ ಎನಲೆ ?

ಸತ್ತರೂ ಬಾಳಿದರು ಅದೆ ದೈವ ನನಗೆ

ಅದೆ ದಿಕ್ಕು ತೌರಿಗೆ ಈ ಹೊಕ್ಕು ಮನಗೆ”

ಶಿಷ್ಟಕವಿಗಳು ವಸ್ತುವನ್ನು ಅನುಕರಿಸುವುದಕ್ಕಿಂತ ಹೆಚ್ಚಾಗಿ ಭಾಷೆ, ಲಯಗಾರಿಕೆ ಧಾಟಿಗಳನ್ನು ಅನುಕರಿಸಿದ್ದಾರೆ. ಶಿಷ್ಟಕವಿಗಳು ಗಾದೆಮಾತಾಗಳಂತೆ ವಾಕ್ಯಗಳನ್ನು ರಚಿಸುವುದು ಜನಪದರ ಆಡುಭಾಷೆಯನ್ನು ಅನುಕರಿಸುವುದು ಸಾಮಾನ್ಯ. ಗಾದೆ ಮಾತಿನಂತೆ ವಾಕ್ಯವನ್ನು ಸೃಷ್ಟಿಸುವುದರಲ್ಲಿ ದಾಸರು ಎತ್ತಿದ ಕ್ಷೇ. ಅವರ ಹಲವು ಕೇರೆಗಳು ಗಾದೆಗಳ ಸಂಗ್ರಹದಂತೆ ಕಾಣುತ್ತವೆ:

‘ಖಂಬುಡುವುದಕ್ಕಿಲ್ಲದರೇ ನೋಲಗಕ್ಕಿಂತ  
ತುಂಬಿದೂರೊಳಗೆ ತಿರುದುಂಬುವುದೆ ಲೇಸು  
ಹಂಬಲಿಸಿ ಹಾಳ್ಳಿರಚೆ ಹೊಡೆಯುವುದಕ್ಕಿಂತ ಹರಿ  
ಯೆಂಬ ದಾಸರ ಕೂಡ ಸಂಭಾಷಕೆಯೇ ಲೇಸು’

(ಪ್ರ. ಸಾ. ದ. 3 ಪ್ರ. 1 8)

ಇಂತಹ ಅನೇಕ ಕೀರ್ತನೆಗಳನ್ನು ಗುರುತಿಸಬಹುದು. ಶಿಷ್ಟಕವಿಳಾಳಿ ಜನಪದರ ಕಥೆ ಹೇಳುವ ತಂತ್ರವನ್ನು ಅನುಕರಿಸುವುದನ್ನು ಕಾಣುತ್ತೇವೆ. ಶಿವಕೋಟ್ಯಾಚಾರ್ಯರ ವಡ್ಡಾರಾಧನೆಯಲ್ಲಿ ಕಥೆಗಳ ಪ್ರಾರಂಭ ಜನಪದ ಕಥೆಗಳ ಹಾಗೆಯೇ ಇದೆ. “ಪಾಟಳೀ ಪ್ರತ್ಯೇಕಿಂಬಿ ಪುರಮಲ್ಲಿ ಶ್ರೀಷ್ಟಸುಂದರತ್ಸೆಂಬಾನಾತನ ಮಾರ್ಗಾ ಸುಧಾಮೆಯೆಂಬಿ ಕನ್ನೆಯೊಂದು ದಿವಸಂ ಗಂಗೆಯಂ ಮೀಯಲ್ಲಾಗಿ ಮೀವಲ್ಲಿ” ಹೀಗೆ ಜನಪದ ಕರ್ತೆಗಳ ತಂತ್ರವನ್ನು ಅನುಕರಿಸಲಾಗಿದೆ. ಈ ಕಥನತಂತ್ರ ಹಾಗೂ ಭಾಷೆಯು ಅನುಕರಣೆ ಜನಪದರನ್ನು ಆಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.

ಶಿಷ್ಟಕವಿಳಾಳಿ ಜನಪದ ವಸ್ತುವನ್ನು ಅಧರಿಸಿ ಹೊಸ ಅಶಯಗಳನ್ನು ಅಭಿವೃದ್ಧಿಸುವಂತೆ ಸಮಾಕಾಲೀನ ವಸ್ತುವನ್ನು ಅಧರಿಸಿ ಕಥೆ, ಕವನ ರಚಿಸುವ ಸಂದರ್ಭದಲ್ಲಿ ಪರಂಪರೆಯ ಸಂಬಿಳಿತನ್ನು ಶೋಧನೆ ಪೂರಿಸುವುದನ್ನು ಕಾಣುತ್ತೇವೆ. ಇಲ್ಲಿ ನಂಬಿಕೆಗಳ ಅನುಕರಣೆ ಶೋಧನೆಗೆ ಗುರಿಯಾಗಿರುತ್ತದೆ. ಕುವೆಂಪು ಅವರ ಕಥನಕವನ ‘ನಾಗಿ’ ಇದಕ್ಕೆ ಒಂದು ಒಳ್ಳೆಯ ಉದಾಹರಣೆಯಾಗಿದೆ. ಸವತ್ತಿ ತಾಯಿಯ ಕರುಕುಳದಲ್ಲಿ ಬಳಲುವ ನಾಗಿ ಪಾತ್ರ ಪರಂಪರೆಯಲ್ಲಿ ಉಳಿದು ಬಂದ ‘ಸವತ್ತಿ ತಾಯಿಯ’ ಅಶಯವೇ ಆಗಿದೆ. ಅರೆಪ್ರಯಾದಲ್ಲಿ ಸತ್ತವರು ದೇವ್ಯವಾಗುವ ಕಲ್ಪನೆ ಹಾಗೂ ಯಂತ್ರದ ಕಲ್ಪನೆ ಮುಂತಾದವನ್ನು ಇಲ್ಲಿ ನೋಡಬಹುದು. ಹೀಗೆ ಒಳಕೆಗೊಂಡ ಜಾನಪದ ಅಂಶಾಳ್ಳಿ ನವ್ಯ ಸಂಸ್ಕೃತಿಯ ಅನೇಕ ಮೌಲ್ಯಗಳನ್ನು ವಿವರಿಸುವಲ್ಲಿ ಸಹಾಯಕವಾಗುತ್ತದೆ. ದಾಸರಲ್ಲಿ ಬಳಕೆಗೊಂಡ ಜಾನಪದ ಅಂಶಗಳನ್ನು ಅಯಾ ಅಧ್ಯಾಯಗಳಲ್ಲಿ ವಿವರವಾಗಿ ವಿಶೇಷಿಸುವ ಪ್ರಯತ್ನ ಮಾಡಲಾಗಿದೆ. ಇಲ್ಲಿ ಗುರುತಿಸಲಾದ ಶಿಷ್ಟಕತ್ತಿಗಳಲ್ಲಿನ ಜಾನಪದ ಅಂಶಗಳು ಮುಂದಿನ ನನ್ನ ಅಧ್ಯಯನದ ರೀತಿಯನ್ನು ತೀರಿಸುತ್ತವೆ. ಒಟ್ಟನಲ್ಲಿ ಇಲ್ಲಿನ ಈ ಪ್ರಯತ್ನ ಮುಂದಿನ ಅಧ್ಯಯನದ ಪ್ರಾರ್ಥನೆ ಹಿಂತಿಕೆಯಷ್ಟು.

ತೇ) ಮಂಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಕೀರ್ತನೆಕಾರರ ಪ್ರತಿನಿಧಿ :

ಮಂಧ್ಯಕಾಲೀನ ಕನ್ನಡ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ರಚಿತವಾಗಿದೆ. ಇದು ಭಂದಿಸಿನ ದೃಷ್ಟಿಯಲ್ಲಿ ಹಾತ್ರ ನವೀನಗೊಳ್ಳಿದೆ ವಸ್ತು ದೊರಣೆಗಳಲ್ಲಾಗ ಹೊಸ ರೀತಿಯ ಅಶಯಗಳನ್ನು ಹೊಂದಿದೆ. ಮಂಧ್ಯಕಾಲೀನ ಸಾಹಿತ್ಯ ತನ್ನ ಹಿಂದಿನ ಚಂಪ್ರಾ ಸಾಹಿತ್ಯಕ್ಕಿಂತ ಭಿನ್ನ ಅಶೋತ್ತರಗಳನ್ನು ಪ್ರಕಟಿಸುವಲ್ಲಿ ವಿಶಿಷ್ಟವಾಗಿದೆ.

ಇಲ್ಲಿ ಕನ್ನಡದ ಎರಡು ಭೇಕ್ತಿಪಂಥಗಳು ಪ್ರಮಾಣವಾಗಿ ಕೆಲವೂಡಿದೆ. ಅಲ್ಲಿವೆ ಇಲ್ಲಿ ಶಿವದಾಕಾರ ಜೊತೆಯಲ್ಲಿಯೇ ಹರಿದಾಸರನ್ನು ನೋಡುವುದರಿಂದ ಆ ಕಾಲದ ವರ್ಣಿತ ಗಳನ್ನು ವಿವರಿಸಲು ಸಹಾಯಕವಾಗುತ್ತದೆ.

ಮಧ್ಯಕಾಲೀನ ಸಾಹಿತ್ಯವನ್ನು ವಚನಗಳಿಂದ ಗುರುತಿಸುತ್ತೇವೆ. ಈ ಕಾಲದ ರಚನಕಾರರು ರಾಜಾಶ್ರಯವನ್ನು ತೊರೆದು ತಮ್ಮ ಆನುಭವಕ್ಕೆ ಬಂದ ವಸ್ತುವಿನಲ್ಲಿ ಕಾವ್ಯ ರಚಿಸಿದ ಸಂಪನ್ಮೂರ್ಚಿ. ಶಿಷ್ಟವರ್ಗಗಳಿಗೆ ಏಂಸಲಾಗಿದ್ದ ಸಾಹಿತ್ಯವನ್ನು ಜನಸಮುದಾಯದ ಕಡೆಗೆ ತಂದವರು ವಚನಕಾರರು. ಇದರ ಫಲವಾಗಿ ರೂಪಗೊಂಡ ಹೊಸ ಅಶಯಗಳು ಮತ್ತು ರೀತಿಗಳನ್ನು ಇಲ್ಲಿವೆ ಕೃತಗಳಲ್ಲಿ ಕಾಣುತ್ತೇವೆ. ವಚನಕಾರರು ಜನಪದರ ಸಂಪ್ರದಾಯ ಮತ್ತು ಆಚರಣೆಗಳನ್ನು ನಿರಾಕರಿಸುವುದರ ಜೊತೆಗೆ ಆ ಕಾಲದ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಸುವ ಕೆಲಸವನ್ನು ವಾಡಿದರು. ಸಂಪ್ರದಾಯಸ್ತ್ರಿ ಶಿಷ್ಟವರ್ಗಗಳ ಆಚರಣೆಗಳನ್ನು ಇವರು ನಿರಾಕರಿಸುವುದನ್ನು ಕಾಣಬಹುದು. ಹಳಿಯ ಆಚರಣೆ, ಸಂಪ್ರದಾಯ ಇತ್ಯಾನಂದಲ್ಲಿ ಇವರಾ ಹೊಸ ರೀತಿಯ ಅಲೋಚನೆಗಳನ್ನು ವಾಸನಿಕ ಪಕ್ಷತ್ವದಲ್ಲಿ ಕಡೆಗೆ ಕೊಂಡೊಯ್ಯಾವ ಉದ್ದೇಶವನ್ನೂ ಪ್ರಕಟಿಸಿದರು. ಇದನ್ನು ವಚನಕಾರರ ಜಲಪು ವಚನಗಳಲ್ಲಿ ಕಾಣಬಹುದು.

“ದೇವಲೋಕ ಮರ್ತಣ ಲೋಕವೆಂಬಾದು ಬೇಳ ಮತ್ತುಂಟಿ ?

ಈ ಲೋಕದೊಳಗೆ ಮತ್ತೆ ಅನಂತಲೋಕ

ಶಿವಲೋಕ ಶಿವಾಚಾರವಯಾತ್ ;

ಭಕ್ತಿನಿರ್ದ ಧೂಮೇ ದೇವಲೋಕ :

ಭಕ್ತಿಸಂಗೊಳಿಸೇ ಪಾರಣಾತ್” (ಬಂಧುನಂವರ ಪಟ್ಟಸ್ಥಳದ ವಚನ ಪು. 142)

ಇದಲ್ಲದೆ ‘ಅಭಾರವೇ ಸ್ವರ್ಗ ಅನಾಚಾರವೇ ನರಕ’ ‘ಅಯ್ಯಾ ಎಂದರೆ ಸ್ವರ್ಗ ಎಲ್ಲವೂ ಎಂದರೆ ನರಕ’ ಈ ಮೂಲತಾದವು ಈ ಲೋಕವೇ ದೇವಲೋಕಕ್ಕೆ ಸಮರ್ಪಣೆಯನ್ನು ಮಾತುಗಳಾಗಿದೆ. ಮನುಷ್ಯನ ಬದುಕನ್ನು ನೆಲದ ಮೇಲೆ ಇರಿಸಿ ನೋಡುವುದಾಗಿದೆ. ಶಿಷ್ಟ ವರ್ಗಗಳಲ್ಲಿ ಸ್ವಷ್ಟಿಯಾಗಿದ್ದ ಅನಂತಲೋಕದ ಕಲ್ಪನೆಯನ್ನು ಮನುಷ್ಯ ಬದುಕುವ ಲೋಕದಲ್ಲಿ ನಿಲ್ಲಿಸುವ ಪ್ರಯತ್ನ ಇವರ ಧೋರಣೆಯಾಗಿದೆ. ಇದಲ್ಲದೆ ಇವರಲ್ಲಿ ಬಹಳ ಮುಖ್ಯವಾಗಿ ಪ್ರಸ್ತಾಪಗೊಂಡ ವಿಚಾರವೆಂದರೆ ‘ಜಾತಿಯತೆ’ ಮತ್ತು ‘ಸಮಾನತೆ’, ಜಾತಿಯಂದ ಒಬ್ಬ ವ್ಯಕ್ತಿ ಸ್ವರ್ಗವನ್ನು ಪಡೆಯಲಾರ. ಸ್ವರ್ಗವಿರುವುದು ವ್ಯಕ್ತಿ ಬಾಳುತ್ತಿರುವ ಸಮಾಜದೊಂದಿಗೆ ಅವನು ಪಡೆಯುವ ಸಂಬಂಧದಿಂದ ಮತ್ತು ಆ ಸಂಬಂಧದಲ್ಲಿ ಅವನು ನಡೆದುಕೊಳ್ಳುವ ರೀತಿಯಲ್ಲಿಯೇ ಆಗಿದೆ. ಅಂದರೆ ಇಂತಹ ವಿಚಾರಗಳನ್ನು ಬದುಕಿನ ಹಲ್ಲಿರಕ್ಕೆ ತಂದು ವಾಸ್ತವಿಕ ನೆಲೆಯಲ್ಲಿ ವಿಚಾರ ಮಾಡಿರುವುದೇ ವಚನಕಾರರ ಮತ್ತು ಕೀರ್ತನಕಾರರ

ವ್ಯಾಪುಮುಖ್ಯವಾಗಿದೆ. ಇಂತಹ ನಂಬಿಕೆಗಳು ಒಂದು ವರ್ಗದವರೆ ನಂಬಿಕೆಗಳಾಗಿರದೆ ಆಟಪ್ಪು ಸಮಾಜದ ಎಲ್ಲಾ ವರ್ಗದ ನಂಬಿಕೆಗಳಾಗಿದ್ದವು. ಜನಪದರೂ ಕೂಡ ತಮ್ಮ ಕಷ್ಟಗಳಿಗೆ ಮತ್ತು ತಮ್ಮ ಕೀಳರಿಮೆಗೆ ಪೂರ್ವಜನ್ಮದ ಕರ್ಮಗೇ ಕಾರಣವೆಂದು ನಂಬಿದ್ದರು.

ಮಧ್ಯಕಾಲೀನ ಕನ್ನಡ ಸಾಹಿತ್ಯ ಧಾರ್ಮಿಕ ಪ್ರಜ್ಞೀಯ ಮೂಲಕ ಪ್ರಾರಂಭವಾದ ಸಾಹಿತ್ಯವಾದರೂ ಕೂಡ ಅದರ ಆಶಯಗಳು ಸಂಪ್ರದಾಯಸ್ಥ ಧಾರ್ಮಿಕ ಅಲೋಚನೆಗಳನ್ನು ಏರುವಂಥಾಗಿವೆ. ಧಾರ್ಮಿಕ ಪ್ರಜ್ಞೀಯೊಂದು ಮನುಷ್ಯನಲ್ಲೇ ಅಂತಸ್ಥ ವಾದ ಬಯಕೆ ಎನ್ನುವುದನ್ನು ಒಟ್ಟಿಕೊಳ್ಳಬಹುದು. ಆದರೆ ಮನುಷ್ಯನಲ್ಲೇ ಇರುವ ಈ ಪ್ರಜ್ಞೀಯ ಅರಿವಿನ ಗುಣಗಳು ಒಂದು ಸಾಂಸ್ಕೃತಿಕ ಸಂದರ್ಭದಲ್ಲಿ ತಮ್ಮ ಹೊಲ್ಲಿಗಳನ್ನು, ಸಾಂದರ್ಭಿಕತೆಯನ್ನು ಹಾಗೂ ಹೆಚ್ಚೆಳವನ್ನು ಗಳಿಸಿಕೊಳ್ಳಲು ಕಾರಣವಾಗುತ್ತವೆ ಎನ್ನುವುದನ್ನು ಮರಿಯುವ ಹಾಗಿಲ್ಲ. ಇದರಿಂದಾಗಿ ಈ ಕಾಲದ ಧಾರ್ಮಿಕ ಪ್ರಜ್ಞೀಯು ಧಾರ್ಮಿಕ ಸೆಲೆಯಲ್ಲಿಯೇ ಉಳಿಯದೆ ಸಾರ್ವರಾಚಿಕ ಸೆಲೆಯಲ್ಲಿ ಹೊಸ ಆಶಯಗಳನ್ನು ಪ್ರಕಟಿಸುವಲ್ಲಿ ಪ್ರಮುಖವಾಯಿತು. ಮನುಷ್ಯ-ಮನುಷ್ಯನ ಸಂಡರ್ಧೆಯೇ ಕಾಡುತ್ತಿದ್ದ ಅಸಮಾನತೆ, ಜಾತೀಯತೆ ಮತ್ತು ಆಶದ್ವರ್ತಿಯ ಸೆಲೆಗಳನ್ನು ಹೋಗಾಲಿದ್ದ ದಿಸುವ ಕಡೆಗೆ ಈಚ್ಛೆನ ಗಮನದರಿಸಿತು. ಆದರೆ ಈ ಎಲ್ಲವೂ ನಮ್ಮ ಶ್ರೀಜೀಕೃತ ವ್ಯಾಖ್ಯಾನಗಳಲ್ಲಿ ಮೂಲ ಸ್ವರೂಪದಲ್ಲೇ ಉಳಿದಿರುವುದನ್ನು ಕಾಣುತ್ತೇವೆ.

ಈ ಕಾಲದಲ್ಲಿ ಪಂಡಿತವರ್ಗವಲ್ಲದೆ ಸಾರ್ವಜ್ಞರೂ (ಬ್ರಹ್ಮಜ್ಞಃತರರು) ಕಾವ್ಯ ಬುರಿಯುವ ಶ್ರೀಯೆಯಲ್ಲಿ ತೋಡಿದರು. ಇಲ್ಲಿ ಬರವಣಿಗೆಂತ ಕಾವ್ಯ ಹಾಡುವುದೂ ಹೇಳುವುದು ಒಹಳ ಮುಖ್ಯವಾಗಿತ್ತು. ಇದರ ಘಲವಾಗಿ ಜನಪದರ ರೀತಿಯೊಂದು ಈ ಕೃತಿಗಳಲ್ಲಿ ಸೇರಿಹೋಯಿತು. ಅವರ ಭಾಷೆಯ ಜೊತೆಗೆ ಅವರ ಅನುಭವಗಳನ್ನು ಮೃತ್ಯು ವರಾಹಿತಿಗಳನ್ನು ಹಲವು ವಚನಕಾರರಲ್ಲಿ ನಾವು ಕಾಣಬಹುದು. ವೈದಿಕ ಧರ್ಮದಿಂದ ಪ್ರೇರಣೆ ಹೊಂದಿ ರೂಪುಗೊಂಡಿದ್ದ ಸಮಾಜದ ರೆಕ್ಸಾ ವಿಧಾನವನ್ನು ಇವರು ನಿರಾಕರಿಸುವಲ್ಲಿ ಹೋದಲಿಗೆರು. ಇವರ ನಂತರ ಒಂದ ಕೀರ್ತನಕಾರರು ಇಂತಹ ವೈದಿಕ ಪರಂಪರೆಯನ್ನು ನಿರಾಕರಿಸಿದಂತೆ ಕಾಣುವುದಿಲ್ಲ. ಇದನ್ನು ಡಾ. ಜಿ. ಎಸ್. ಎಸ್. ಹೀಗೆನ್ನತ್ತಾರೇ “ವಚನಕಾರರ ಕಾಲದಲ್ಲಿ ಸಾಹಿತ್ಯಾಭಿವೃಕ್ಷೀಯ ಹಿನ್ನೆಲೆಗೆ ಇದ್ದಂಥ ಸಾರ್ವಜಿತ ಧಾರ್ಮಿಕ ಕೃಂತಿ ಹರಿದಾಸರಿಗೆ ಇರಲಿಲ್ಲ. ಬಹು ಮಾಟ್ಟಿಗೆ ವಚನಕಾರರಿಂದಲೇ ಪ್ರೇರಣೆ ಪಡೆದ ಈ ಪಂಥ ಸನಾತನ ವೈದಿಕ ಪರಂಪರೆಯ ಮುಂದುವರಿಕೆ ಆಗಿದೆಯೇ ಹೊರತು ವಚನ ಸಾಹಿತ್ಯದಂತೆ ವೈದಿಕ ಪರಂಪರೆಯ ಪ್ರತಿಭಟನೆಯ ರೂಪದಲ್ಲ”<sup>20</sup>. ವಚನಕಾರರ ಆಂದೋಲನ ಹೊಸ ಆಶಯ-ಇ ಹಿನ್ನೆಲೆಯಲ್ಲಿಯೇ ಪ್ರಾರಂಭವಾದ ಚಳಿಪಳಿಯಾಗಿದೆ. ಆದರೆ ದಾಸಪಂಥ ಹಿಂದೆ ಇದ್ದ ವೈದಿಕ ಧರ್ಮದಲ್ಲಿಯೇ ಪ್ರಾರಂಭವಾದ ಅಂದೋಲನವಾಗಿದೆ. ಇಲ್ಲಿ ಕನಕ, ಪುರಂದರರ ಕೀರ್ತನೆಗಳಲ್ಲಿ ಕೆಲವು ಹೊಸ ಅಲೋಚನೆಗಳನ್ನು ನಾವು ಗುರುತಿಸ

ಬಹುದು. ಇದರಲ್ಲಿ ಬಹಳ ಮುಖ್ಯವಾವವು ಅಸದೊನೆಯನ್ನು ನಿರಾಕರಿಸಿದ್ದು. ಇದರ ಜೋತಿಗೆ ವೃತ್ತಿಯಿಂದ ಗುರುತಿಸಲಬ್ಬಟ್ಟ ಅಶುದ್ಧ ಸೆಲೆಯನ್ನೂ ಇವರು ನಿರಾಕರಿಸಿದರು.

ಕೀಳವರ್ಗಗಳನ್ನು ಅಶುದ್ಧ ಸೆಲೆಯಲ್ಲಿ ಗುರುತಿಸುವುದನ್ನು ವಚನಕಾರರು ತೇಣಿದರು. ಅಶುದ್ಧತೆಗೆ ಕಾರಣವಾದ ವೃತ್ತಿ ಮತ್ತು ಜಾತಿಯನ್ನು ವಚನಕಾರರು ನಿರಾಕರಿಸಿದರು. ಬಿಂಬಣ್ಣ “ಕೊಲುವವನೇ ಹಾದಿಗ ಹೊಲಸು ತಿಂಬವನೇ ಹೊಲೆಯಾ” ಎಂಬುದನ್ನು ಅಹಿಂಸಾಧರ್ಮದ ಹಿನ್ನಲೆಯಲ್ಲಿ ಪ್ರತಿಪಾದಿಸಿದ್ದಾರೆ. ಭಕ್ತಿಪಂಥಗಳಲ್ಲಿ ಜನಪದದ ಕ್ಷೇದ್ರದೇವತೆಗಳು ನಿರಾಕರಣಗೊಳ್ಳಲು ಇದೇ ಮುಖ್ಯ ಕಾರಣವಾಗಿದೆ. ಕ್ಷೇದ್ರದೇವತೆಗಳು ಬಲಿಯನ್ನು ಅಪೇಕ್ಷಿಸುವ ದೇವತೆಗಳಾಗಿವೆ. ಇಲ್ಲಿ ಅದಕ್ಕೆ ಸಾಂಸ್ಕಾರಿಕ ಮಾತ್ರಾದಲ್ಲಿ ಜಾರಿಯನ್ನು ಕೂಡ ಎಲ್ಲ ಭಕ್ತಿಪಂಥಗಳು ಅಶುದ್ಧವೆಂದೇ ಬಗೆದಿವೆ. ಅದರೆ ಅವರು ಅವರ ವೃತ್ತಿಗಳನ್ನು ಮತ್ತು ಹುಟ್ಟಿನಿಂದ ಬಂದ ಜಾತಿಯನ್ನು ಅಶುದ್ಧವೆಂದು ಪರಿಗಣಿಸಲಿಲ್ಲ. ವೈದಿಕ ಧರ್ಮದಲ್ಲಿ ಶಾದ್ಧ ಸೆಲೆಯಲ್ಲಿ ಗುರುತಿಸಲಾದ ವೇದಗಳ ಪರಿಸರ, ಸಾಂಸ್ಕಾರಿಕ ಜಪ ಪೂರಾಣ ಪ್ರಚರಣ ಗಳನ್ನು ಇವರು ತೆಗಳಿರುವುಲು ಗಮನಾರ್ಹ:

“ವೇದ ವೇಧಿಸಲರಿಯದೆ ಕೆಟ್ಟಿವು

ಪೂರಾಣ ಪೂರ್ವೇಸಿಯದೆ ಕೆಟ್ಟಿವು” (ವಚನ ಸಂಪುಟ 324, ಅಲ್ಲಮನ ವಚನ ಚಂದ್ರಿಕೆ)

ಮುಂತಾದ ವಣತುಗಳು ಇದಕ್ಕೆ ಸಾಕ್ಷಿಯಾಗಿವೆ. ದಾಸರು ಸಾಂಸ್ಕಾರಿಕ, ಜಪ, ಪೂರಾಣಕ್ಕೆ ಸಮನಾಗಿ ಹರಿನಾಮವನ್ನು ಪ್ರತಿಪಾದಿಸಿದರು. “ಸಾಂಸ್ಕಾರಿಕ ಜಪಂಗಳ ಸಾಧಿಸದವನಿಗೆ ಹರಿಯನಾವು” ಎನ್ನುವಲ್ಲಿ ಕೀರ್ತನಕಾರರಿಗೂ ಮತ್ತು ವಚನಕಾರರಿಗೂ ಇರುವ ವೃತ್ತಾಸವನ್ನು ಗುರುತಿಸಬಹುದು. ದಾಸರು ಯಾರಿಗೆ ಸಾಂಸ್ಕಾರಿಕ, ಜಪ, ತಪಗಳು ಸಾಧಿಸಲಾಗದೋ ಅವರಿಗೆ ಹರಿಯನಾಮ ಮುಕ್ತಿಯನ್ನು ನೀಡುವುದೆಂದು ಸಾರಿದರು. ಇಲ್ಲಿ ಪ್ರಧಾನವಾಗಿ ಜನಪದ ವರ್ಗಗಳು ಇವರ ದೃಷ್ಟಿಯಲ್ಲಿದ್ದ ವೆಂಬುದು ಬಹಳ ಮುಖ್ಯ ಸಂಗತಿ.

ವಚನಕಾರರಿಂದ ಸೃಷ್ಟಿಯಾದ ಹೊಸ ಕಲ್ಪನೆಯೊಂದು ಎಲ್ಲ ವರ್ಗಗಳ ವೃತ್ತಿಯನ್ನು ಸಮವೆಂದು ಸಾರಿತು. “ಕಾಯುಕವೇ ಕೈಲಾಸ” ಎಂಬ ಕಲ್ಪನೆ ಎಲ್ಲ ವರ್ಗದ ಜನರಲ್ಲೂ ಆತ್ಮಸ್ವರೂಪನ್ನು ಮೂಡಿಸಿತು. ಅಂದರೆ ವೃತ್ತಿಯು ಜಾತಿ ಮತ್ತು ವೃತ್ತಿಯ ಮೂಲದಿಂದಲೇ ಕೈಲಾಸವೆಂದು ಬಗೆದಿದ್ದ ಜನರಲ್ಲಿ ಈ ಕಲ್ಪನೆ ಮುಕ್ತಿಯನ್ನು ವೃತ್ತಿಯಲ್ಲಿಯೇ ಕಾಣಬಹುದೆಂಬ ಆ ಲೋಕದ ಕಲ್ಪನೆಯನ್ನು ಅವರು ಬಂದಂತ್ತಿರುವ ನೆಲದಲ್ಲಿ, ಸವಾಜದಲ್ಲಿ ಮೂಡಬುದೆಂಬ ಆಶಯವನ್ನು ಇದು ನೀಡಿತು. ವೈದಿಕ ಧರ್ಮದಲ್ಲಿ ಅಶುದ್ಧತೆಗೆ ಮುಖ್ಯಕಾರಣ ಅವರ ಹುಟ್ಟೇ ಎಂದು ತಿಳಿಯಲಾಗಿತ್ತು. “ಗೈಕೆಯಲ್ಲಿ ಸ್ವತಃ ಕೈಪ್ಪನೇ ಹೀಗೆ ಹೇಳುತ್ತಿನೆ-

For those who take refuge in me be they even of the singular breeds such as women, vaisya and sudra. ಇವರೆಲ್ಲರೂ ತಮ್ಮ ಹಣಟಿನೇ ಕಾರಣದಿಂದಲೇ ಅಶುದ್ಧರಾಗಿದ್ದರೆ ತನ್ನ ಮೇಲೆ ನಂಬಿಕೆಯಿಟ್ಟಿರೆ ಈ ಜನ್ಮ ಮಾನಿಸನಂತರ ಈ ಅಶುದ್ಧತೆಯಿಂದ ಬಿಡು-ಡೆ ಹೋಂದುತ್ತಾರೆ”<sup>21</sup> ವೈದಿಕ ಧರ್ಮದಲ್ಲಿ ಸಿದ್ಧವಾಗಿದ್ದ ಇಂತಹ ಅನೇಕ ನಂಬಿಕೆಗಳನ್ನು ದಾಸರು ನಿರಾಕರಿಸಿದರು.

ಇದರ ಫಲವಾಗಿಯೇ ವಚನ ಚಳುವಳಿಯಲ್ಲಿ ಶೊದ್ರ, ಹೆಂಗಸರು ಮಂತ್ರಾದ ಎಲ್ಲ ಜಾತಿಯ ಮತ್ತು ಕೆಳವರ್ಗದ ಜನ ಕ್ರಿಯಾಶೀಲರಾಗಿರುವುದನ್ನು ಕಾಣುತ್ತೇವೆ. ಇಂತಹ ವ್ಯವಸ್ಥೆಯಲ್ಲಿಯೇ ಹಣಟಿಬಿಂದ ಪುರಂದರ ಮತ್ತು ಕನಕದಾಸರಲ್ಲಾ ಕೂಡ ಹಣಟಿನಿಂದ ಬಂದ ಅಶುದ್ಧತೆಯನ್ನು ಮತ್ತು ವೃತ್ತಿಯ ಕೇಳಿರಿಮೆಯನ್ನು ತೆಗೆಳಲಾಯಿತು. ವಚನಕಾರರಲ್ಲಿ ಇರುವಾಗಲಿ, ಜಂಗವನಾಗಲಿ ಯಾರಾದರು ಕೂಡ ಜೀವನ್ನುಕ್ಕೆ ದೊರೆಯುವುದು ಕಾರ್ಯಕದಿಂದಲೇ ಎಂದು ಸಾರಿದರು. ಇಂತಹ ತಹತಹಿಕೆಯನ್ನು ಕನಕ, ಪುರಂದರದಾಸರಲ್ಲಿ ವಹಾತ್ರ ಕಾಣುತ್ತೇವೆ. ಇದಕ್ಕೆ ಅವರ ಸಾಮಾಜಿಕ ಪರಿಸರ ಮತ್ತು ಜಾತಿಯಿಂದ ಶೊದ್ರ ಮತ್ತು ವೈಶ್ವರಾಗಿರುವುದೇ ಕಾರಣ. ಇನ್ನು ಉಳಿದ ಎಲ್ಲ ದಾಸರೂ ಕೂಡ ಜಾತಿಯಿಂದ ಬ್ರಾಹ್ಮಣರಾಗಿದ್ದವರು. ಇವರಿಗೆ ಸಹಜದಲ್ಲಿ ಮತ್ತು ಈ ಪಂಥದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಇದ್ದಿರಬಹುದಂದು ಉಂಟಿಸಬಹುದು. ಪುರಂದರ ಮತ್ತು ಕನಕದಾಸರ “ಎಲ್ಲರೂ ವಹಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ” ಎಂಬ ಕೇರನೆ ರಾಜ, ಬ್ರಾಹ್ಮಣ, ಶೊದ್ರ, ಸೈಸಿಕ ಮಂತ್ರಾದ ಎಲ್ಲ ಕೆಲಸಗಳ ಮೂಲ ಉದ್ದೇಶ ಬಂದೇ ಆಗಿದ್ದ ಇವರಲ್ಲಿ ತರತಮ್ಯಾನ ಅನಾತ್ಮವೊಂದು ಸಾರುತ್ತದೆ.

ಧಾರ್ಮಿಕ ನೆಲೆಯಲ್ಲಿ ಪ್ರತಿಷ್ಠಿತರಾದ ಬ್ರಾಹ್ಮಣರನ್ನು ಶಕ್ತಿ ಮತ್ತು ಷಟ್ಪರ್ಯದ ಇಡೆಯರಾದ ರಾಜರನ್ನು ಇವರು ಶೊದ್ರ ಮಂತ್ರಾದ ಕೆಳವರ್ಗಗಳಿಗೆ ಸಮನೆಂದು ಸಾರಿರುವುದು ಹೆಚ್ಚುವ ವಿಚಾರವಾಗಿದೆ. ಆದರೆ ಈ ನೆಲೆಯ ಬಗ್ಗೆ ವಹಾತ್ರ ಇವರು ಸನಾತನ ವೈದಿಕ ಧ್ಯಾದ ವಿಚಾರಗಳನ್ನೇ ಪ್ರತಿಪಾದಿಸಿದ್ದಾರೆ. ವಚನಕಾರರು ಹೇಣ್ಣು ಮತ್ತು ಗಂಡು ಭೋತಿಕ ನೆಲೆಯಲ್ಲಿ ಭಿನ್ನರೇ ಏನಹ ಸಾಮಾಜಿಕ ನೆಲೆಯಲ್ಲಿ ಅಲ್ಲ ವೆಂದರು. ದೇವರದಾಸಿಮಾರ್ಯನ ವಚನವೊಂದು ಹೀಗೆ ಹೇಳಿದೆ.

“ಮೊಲೆಮುಡಿ ಬಂದರೆ ಹೆಣ್ಣುಂಬಿರು  
ಗಡ್ಡುಮೀನೆ ಬಂದರೆ ಗಂಡೆಂಬರು  
ನಡುವೆ ಸುಳಿವಾತ್ತು ಗಂಡೂ ಅಲ್ಲ ಹೆಣ್ಣು ಅಲ್ಲ  
ಕಾಣ ರಾಮನಾಥ” (ದೇವರ ದಾಸಿಮಾರ್ಯನ ವಚನಗಳು : ಸಂಖೆ : 111 ಪ್ರ 35)

ಪ್ರಕೃತಿದತ್ತವಾದ ಭೇದವನ್ನು ಬಿಟ್ಟಿರೆ ಹೆಣ್ಣು ಮತ್ತು ಗಂಡು ಬಂದೇ ಎಂಬು ದನ್ನು ಇವರು ಹೇಳುತ್ತಾರೆ. ಕನಕದಾಸರಂಥ ದಾಸರೂ ಕೂಡ ಹೆಣ್ಣು ನ ಬಗ್ಗೆ

ತಳೆದ ಅನಾದರದ ಧೋರಣೆಯನ್ನು ಗುರುತಿಸಬಹುದು. ‘ಪತಿವೃತ್ಯೆರೆಂಬರು ಶತ ಸಹಸ್ರದಲೊಂದು’ ಎಂದು ಪತಿವೃತ್ಯಾರ್ಥಕ್ಕೆ ಹೆಚ್ಚಿನ ಒತ್ತನ್ನು ಕೊಟ್ಟಿರು. ಇವರಲ್ಲಿ ಹೇಳ್ಣಿ, ಸೌನ್ಯ, ಮಣಿ ಮೂರಂ ಕಾಡೆ ಡಾಯೆ ಎಂದು ಗುರುತಿಸಲಾಯಿತು. ಈ ಎಲ್ಲ ಧೋರಣೆಗಳಲ್ಲಿ ದಾಸಪಂಥ ವಚನಕಾರಿಗಿಂತ ವೈದಿಕ ಧೋರಣೆಗಳನ್ನೇ ಸ್ವೀಕರಿಸಿರುವುದನ್ನು ನಾವು ಗುರುತಿಸಬಹುದು.

ಪ್ರಮುಖಿವಾಗಿ ಎಲ್ಲಾ ಧಾರ್ಮಿಕ ಆಚರಣೆಯು ನಿಷ್ಪೇಯನ್ನೇ ಪ್ರಬುಲವಾಗಿ ಕಾಣುತ್ತೇವೆ. ಅವರ ಕೆರ್ತನೆಗಳು ಯಾಂತ್ರಿಕ ವಿವರಗಳಿಂದ ಕೂಡಿರುತ್ತವೆ. ಇವುಗಳಲ್ಲಿ ಮನಸ್ಸಿನ ಆತಂಕವಾಗಲಿ, ದ್ವಾಂದ್ವವಾಗಲಿ ಇರದ ವಿಚಾರ ಸರಣೆಯೊಂದು ಪ್ರಧಾನವಾಗಿ ಕಂಡುಬರುತ್ತದೆ. ಯಾಂತ್ರಿಕಗೊಂಡ ಆಚರಣೆಯೊಂದರ ಪ್ರಾರೂಪಕ್ಕನೆಯನ್ನು ಇಲ್ಲಿ ಕಾಣಬಹುದು.

“ಮಾಡುವ ಕರ್ಮವುಂಟು ನೋಡುವ ಕರ್ಮವುಂಟು  
ಬೇಡುವ ಕರ್ಮವುಂಟು ಮಾಡಿಸುವುದುಂಟು ಮಾಡಿ  
ಮಾಡಿಸುವರು ಪಾಂಶಕುರಾದಿ ದಿವಿಜರು  
ಮಾಡುವರು ಮಾತ್ರನಿರಾಂಶರು  
ನೋಡುವರು ಉತ್ತಮರು ಕರ್ಮಾಧಿಕರು  
ಬೇಡಿ ಮಾಡುವ ಕರ್ಮ ಸರ್ವ ಜೀವರಿಗುಂಟು  
ಕೊಡುವ ಮಲಗುವ ಓಡುವ ನಿಲಾವ  
ಮಾಡುವ ನಾಲ್ಕು ಕರ್ಮ ದೇಹಗಳು  
ಮಾಡಿಸುವ ಹರಿಯೆಂದು ತಿಳಿಯಬೇಕು” (ಶ್ರೀಗೂ, ಕೃ. ಪ್ರ. 115)

ಇಲ್ಲಿಲ್ಲ ಧಾರ್ಮಿಕ ಶ್ರದ್ಧೆ ಪ್ರಮುಖಿವಾಗಿರುತ್ತದೆಯೇ ವಿನಹ ಬದುಕಿನ ಜೀವನದ ಶ್ರದ್ಧೆಯಲ್ಲ. ಹೀಗಾಗಿ ಇಲ್ಲಿ ಸಾಮಾಜಿಕ ಪ್ರಜ್ಞೆಯ ಕಾಳಜಿಗಳು ಇರುವೆದಿಲ್ಲ. ಇವು ಪರಂಪರೆಯ ಎಲ್ಲ ಆಚರಣೆಗಳನ್ನು ಪ್ರೋತ್ಸಾಹಿಸುತ್ತಿರುತ್ತವೆ. ಇಲ್ಲಿ ಜನಷ್ಟಿಯ ವಿಚಾರಗಳೇ ಪ್ರಮುಖಿವಾಗಿರುವುದು ವಿಶೇಷ. ಅಲ್ಲದೆ ಇಲ್ಲಿಯ ಪ್ರಜ್ಞೆ ವೇಯಕ್ಕಿರುತ್ತದೆ ನೆಲೆಯದಲ್ಲ. ಇವು ಸಮಷ್ಟಿಯ ಆಶೋತ್ತರಗಳನ್ನೇ ದೃಷ್ಟಿಯಲ್ಲಿಟ್ಟು ಕೊಂಡಿರುತ್ತವೆ.

ವಚನಕಾರರ ಮತ್ತು ದಾಸರ ನಂತರ ಬಂದ ಸರ್ವಜ್ಞ ಈ ಎರಡೂ ಪಂಥ ದವರ ಕೆಲವು ಧೋರಣೆಗಳನ್ನು ಒಬ್ಬದಂತೆ ಕಾಣುವುದಿಲ್ಲ. ಇವನು ಸರ್ವಾಜವನ್ನು ತಾನು ಹೇಗೆ ನೋಡುತ್ತೇನೆ ಎಂದು ಹೇಳಿವುದಕ್ಕಿಂತ ಅದು ಹೇಗಿದೆ ಎಂಬಾದನ್ನು ಹೇಳುತ್ತಾನೆ. ಸರ್ವಜ್ಞ ಸರ್ವಾಜದ ಎಲ್ಲ ವರ್ಗಗಳನ್ನೂ ಕುರಿತು ಹೇಳುವುದರ ಜೊತೆಗೆ ಜಾತಿಯನ್ನು ಕುರಿತು ವರ್ಣನಾಡಿದ್ದಾನೆ :

“ಸತ್ಯದನು ತಿಂಬಾತ ಎತ್ತುಣಿದ ಹೊಲೆಯೆನು  
ಒತ್ತಿ ಜೀವವನು ಕೊರೆಕೊರೆದು ತಿಂಬಾತ  
ನುತ್ತಮುದ ಹೊಲೆಯು ಸರ್ವಜ್ಞ  
ಕೊಂಡು ತಿನ್ನುವ ಹೊಲೆಯೆನೆಂದು ನೀ ನೆನಬೇದ  
ನೊಂದ ಜೀವವನು ಅರಿವ ಹಾರುವ ನಾಡ  
ಕೊಂದಾದ ಹೊಲೆಯೆ ಸರ್ವಜ್ಞ” (ಪ್ರ. 186 ಸ. ವ, ಸಂ)

ಅಂದರೆ ಹೊಲೆಯೆತನ ಕುರಿತ ವಿಶ್ಲೇಷಣೆಯನ್ನು ಈ ಕಾಲದಲ್ಲಿ ಬಂದ ಹಲವು ರಚನೆಗಳಲ್ಲಿ ಕಾಣುತ್ತೇವೆ. ಸರ್ವಜ್ಞನ ಧೋರಣೆ ಎಲ್ಲ ಕವಿಗಳಿಗಿಂತ ಭಿನ್ನವಾದದ್ದು. ಅಲ್ಲದೆ ಸಮಾಜದ ವಾಸ್ತವ ಸಂಗತಿಯಾ ಕೂಡ ಆಗಿತ್ತು. ಒತ್ತಿ ಜೀವವನು ಕೊರೆ ಕೊರೆದು ತಿಂಬಾತ ಉತ್ತಮುದ ಹೊಲೆಯೆ ಎಂದು ಹೇಳುವುದು ಜನಪದ ವರ್ಗಕ್ಕೆ ಚೈತನ್ಯದ ಮಾತಾಗಿದೆ. ಜನಪದರ ಅಶುದ್ಧತೆಯನ್ನು ಅವರು ತಿನ್ನುವ ಖಾಟದಲ್ಲಿ ಗುರುತಿಸಿರುವುದನ್ನು ಸರ್ವಜ್ಞ ಒಪ್ಪಾಪುದಿಲ್ಲ. ಪ್ರಾಣೀಯನ್ನು ಕೊಂಡು ತಿನ್ನುವುದರಿಂದ ಅವನು ಅಶುದ್ಧನೆನ್ನುವುದಾದರೆ ನೊಂದ ಜೀವವನ್ನು ಕೊರೆ ಕೊರೆದು ತಿನ್ನುವಾತ (ಬ್ರಹ್ಮಣ)ನನ್ನ ಶ್ರೇಷ್ಠ ಹೊಲೆಯೆನ್ನಬೇಕು ಎಂಬುದನ್ನು ಹೇಳುತ್ತಾನೆ. ಇದು ವಚನಕಾರರ ಮತ್ತು ದಾಸರ ಧೋರಣೆಗಿಂತ ಭಿನ್ನವುತ್ತು ವಾಸ್ತವವಾದದ್ದು ಆಗಿದೆ.

ಮಧ್ಯಕಾಲೀನ ಕನ್ನಡ ಸಾಹಿತ್ಯದ ದೃಷ್ಟಿ ಸಾರ್ಥಕ ರ ಕಡೆ ಇದ್ದುದರ ಫಲವಾಗಿ ಕಾವ್ಯ ಭಾಷೆ ಗ್ರಾಮ್ಯವಾಯಿತು. ರಾಜಾಶ್ರಯದ ಹಂಗನ್ನು ತೊರೆದು ಈ ಕಾವ್ಯ ಸಾರ್ಥಕ ರಿಗೆ ತಲುಪ್ಪಾರಂತರಾಯಿತು. ಕಾವ್ಯವನ್ನು ಓದಿಸಿ ಅದರ ಸಂತೋಷವನ್ನು ರಾಜ ಮಾತ್ರ ಅನುಭವಿಸುತ್ತಿದ್ದ ಕಾಲ ಇದಾಗಿರಲಿಲ್ಲ. ಇಲ್ಲಿ ಕಾವ್ಯವನ್ನು ಪ್ರಾಚಿಸುವ ವ್ಯಕ್ತಿಯ ಎದುರಲ್ಲಿ ಶ್ಲೋತ್ತರಗಳು ಕುಳಿತು ಹೇಳುತ್ತಿದ್ದರು. ಈ ಕಾಲದ ರಚನೆಯೊಳಗಡೆಯೇ ಪ್ರೇಕ್ಷಕನ ಇರುವಿಕೆಯನ್ನು ಗುರುತಿಸಬಹುದಾಗಿದೆ (ಅದನ್ನು ದಾಸಸಾಹಿತ್ಯದ ಭಾಷೆ ಎಂಬಲ್ಲಿ ಪ್ರತ್ಯೇಕವಾಗಿ ಪ್ರಸ್ತಾಪಿಸಲಾಗಿದೆ). ಅಂದರೆ ಇಲ್ಲಿ ಓದುಬಲ್ಲಿ ಒಬ್ಬ ವ್ಯಕ್ತಿ ಕಾವ್ಯವನ್ನು ಓದುವುದೋ ಅಥವಾ ಹೇಳುವುದೋ ಮಾಡಿದರೆ ಉಳಿದವರು ಕುಳಿತು ಹೇಳುತ್ತಿದ್ದರು. ಇದು ಕೂಡ ಧಾರ್ಮಿಕ ಚೌಕಟ್ಟಿನಲ್ಲಿ ಸದೆಯುವ ಕ್ರಿಯೆಯಾಗಿತ್ತು. ಓದುವ ವ್ಯಕ್ತಿಗೆ ಸೆಲಸುವಿ, ಸಂಪತ್ತು ದೊರೆಯಾ ತ್ತದೆ ಎಂಬ ನಂಬಿಕೆಯು ಕೆಲಸಮಾಡಿದೆ. ಇದು ಓದುವ ವ್ಯಕ್ತಿಗೆ ಮಾತ್ರ ನಿಲ್ಲಿದೆ ಹೇಳುವ ವ್ಯಕ್ತಿಯ ಕಡೆಗೂ ವಿಸ್ತರಿಸಿರುವುದನ್ನು ಈ ರಚನೆಗಳಲ್ಲಿಯೇ ಕಾಣಬಹುದಾಗಿದೆ. “ಹೀಗೆ ಓದುವುದು ಉಳಿದವರು ಕುಳಿತು ಹೇಳುವುದು ವರಾಡುವ ಕ್ರಿಯೆಯಲ್ಲಿ ಕಾವ್ಯ ಅನುಕರಣೆಗೆ ಗುರಿಯಾಯಿತು. ಕೇಳಿದವರು ಇದನ್ನು ತಮ್ಮ ನೆನಪಿನ ಪೂಲಕ ಮತ್ತೆ ಪ್ರನರುಜ್ಞರಿಸುವ ಕೆಲಸವನ್ನು ಮಾಡಿರಬಹುದು. ಹೀಗೆ ಕಾವ್ಯ

ವನ್ನು ಅನುಕರಿಸಿ ಹೇಳುವ ಕ್ರಿಯೆ ವಾಕ್ಯಪರಂಪರೆಯ ಮುಖ್ಯ ಲಕ್ಷ್ಯಗಳಲ್ಲಿಂದು. ಇಂದಿನ ಓದು ಬರಿ ಕಿವಿಯ ಮೂಲಕ ನೆಡೆಯುತ್ತಿದೆ. ಅದರೆ ಆಗಿನ ಪರಿಸರದಲ್ಲಿ ಓದುಗರ ಸಂಪ್ರಯೋ ಕಡಿಮೆಯಿದ್ದು ಓದು ಗಟ್ಟಿಯಾಗಿದ್ದಿತ್ತು. ಇದನ್ನು ಹಲವರು ಕೇಳುತ್ತಿದ್ದರು. ಇಲ್ಲಿನ ಓದಿಗೆ ಕಿವಿಯೇ ಹೆಚ್ಚು ಮುಖ್ಯವಾಗಿತ್ತು. ಕೇಳುವುದರಿಂದ ಅನುಕರಣೆಯೂ ಹೆಚ್ಚು. ಇಲ್ಲಿ ಕಾವ್ಯ ಪರೌಲಿಕ ಸಂಪ್ರದಾಯದ ಜೊತೆಯಲ್ಲಿಯೇ ನಾಟಕೀಯವಾಗಿಯೂ ಬಂದಿತು. ಪ್ರೇಕ್ಷಕರ ಮೂದೆ ನಿಂತು ಓದುವುದರಿಂದ ಓದುವ ವ್ಯಕ್ತಿ ಅಭಿನಯಿಸಿದಂತೆ ಓದುವುದು ರೂಡಿಗೆ ಬಂದಿರಬಹುದು<sup>22</sup>. ಈ ಎಲ್ಲ ಗುಣಗಳು ಕಾವ್ಯವನ್ನು ಹೆಚ್ಚು ಜನಪದೀಯವಾಗಿ ವರಾಡಿದವು. ಈ ಕಾರಣ ದಿಂದಲೇ ಈ ಕಾಲದ ಸಾಹಿತ್ಯಕ್ಕೆ ಪಾಠಂತರಗಳೂ ಕೂಡ ಹೆಚ್ಚಿಂದು ತಿಳಿಯ ಬಹುದು. ಸಂಸ್ಕೃತವನ್ನು ನಿರಾಕರಿಸಿ ಪ್ರಾದೇಶಿಕ ಭಾಷೆಯಲ್ಲಿ ಕಾವ್ಯ ವರಾಡಿದಾಗ ಅವು ಹೆಚ್ಚು ಜನರನ್ನು ತಲುಪಲು ಸಾಧ್ಯವೂ ಆಯಿತು. ಇದರೊಂದಿಗೆ ಜನಪದ ಧಾರ್ಟಿಗಳು ಸಣ್ಣ ಸಣ್ಣ ಕವಿತೆಗಳಿಂತೆ ಬದಲಾದ ರಚನಾವಿಧಾನ ಜನರ ನೇನಪಿನಲ್ಲಿ ಉಳಿಯಲು ಸಾಧ್ಯವಾಯಿತು. ತತ್ತ್ವಾದ ಅನುಭವ ಒಂದನ್ನು ಕಾವ್ಯಕ್ಕೆ ವಸ್ತುವಾಗಿಸಿಕೊಂಡ ವಚನಕಾರರು, ಕೇರಣಕಾರರು, ಸರ್ವಜ್ಞ, ಮುಂತಾದವರು ಶಿಷ್ಟರ ರಚನೆಗಳಲ್ಲಿ ಜನಪದರನ್ನು ಅಸ್ತುರನ್ನಾಗಿ ವರಾಡುವಲ್ಲಿ ಪ್ರಮುಖ ರಾದರೂ.

## ಕೊನೆ ಟಿಪ್ಪು ಕೀಗಳು

1. ರಾಗೌ, ಜಾನಪದ ಸಂಶೋಧನೆ ಪ್ರ. 14-1981
  2. ಡಾ. ಜಿ.ಶಂ. ಪರಮಿತಯ್ಯ, ಜಾನಪದ ಪ್ರ. 10-1978
  3. ಅಡೇ ಪ್ರ. 10
  4. ಕ.ರಂ. ನಾಗರಾಜ, ಜಾನಪದ ಮತ್ತು ಅಧ್ಯಾತ್ಮ ಸಾಹಿತ್ಯ, ಕನಾಟಕ ಜಾನಪದ ಸಂ. ಜಿ.ಎಸ್. ಶಿವರುದ್ರಪ್ಪ. ಪ್ರ. 36-1981
  5. ಡಾ. ಹಿ.ಶಿ. ರಾಮಚಂದ್ರಗೌಡ, ಜಾನಪದ ವ್ಯಕ್ತಿ ಮತ್ತು ವಿಚಾರ ಪ್ರ. 10-1982
  6. ಡಾ. ಜಿ.ಎಸ್. ಶಿವರುದ್ರಪ್ಪ, ಕನ್ನಡ ಸಾಹಿತ್ಯ ಸಮೀಕ್ಷೆ ಪ್ರ. 5-1975
  7. ಡಾ. ಚಂದ್ರಶೇಖರ ಕಂಬಾರ, ನಮ್ಮ ಜಾನಪದ ಪ್ರ. 1-1980
  8. ದುರ್ಗಭಾಗವತ, ಅನು. ಕೆ. ಮರುಳಸಿದ್ಧಪ್ಪ, ಭಾರತೀಯ ಜಾನಪದ ಸಮೀಕ್ಷೆ. ಪ್ರ. 69-1974
  9. ಎಂ.ಎಂ. ಕಲಬುಗ್ರ್, ಜಾನಪದ ಮತ್ತು ಮಾರ್ಗಸಾಹಿತ್ಯ, ಕನಾಟಕ ಜಾನಪದ, ಸಂ. ಜಿ.ಎಸ್. ಶಿವರುದ್ರಪ್ಪ ಪ್ರ. 3-1981
  10. ಡಾ. ಜಿ.ಎಸ್. ಶಿವರುದ್ರಪ್ಪ, ಕನ್ನಡ ಸಾಹಿತ್ಯ ಸಮೀಕ್ಷೆ ಪ್ರ. 72-1975
  11. ಡಾ. ಅಂಬಳಕೆ ಹಿರಿಯಣ್ಣ, ಜಾನಪದ ಕೆಲವು ವಿಚಾರಗಳು ಪ್ರ. 19-1984
  12. ರಾಗೌ, ಜಾನಪದ ಸಂಶೋಧನೆ ಪ್ರ. 98-1981
  13. ಡಾ. ಹಿ.ಶಿ. ರಾಮಚಂದ್ರಗೌಡ, ಜಾನಪದ ವ್ಯಕ್ತಿ ಮತ್ತು ವಿಚಾರ ಪ್ರ. 37-1982
  14. ತೀ.ನಂ. ಶ್ರೀಕಂಠಯ್ಯ, ಭಾರತೀಯ ಕಾವ್ಯಮಾನಸೆ ಪ್ರ. 118-1973
  15. ಶ್ರೀ ವಾದಿರಾಜರ ಕೃತಿಗಳು, ಸಂ. ಡಾ. ಟಿ.ಎನ್. ನಾಗರತ್ನ, ಮುನ್ನಡಿ
  16. ಟೈಲರ್ ಮತ್ತು ಡಾಸನ್ಸುರ ಕೆಲವು ಅಲೋಚನೆಗಳನ್ನು ಸಾಹಿತ್ಯದಲ್ಲಿ ಜಾನಪದ ಅಂತರಾಳನ್ನು ಗುರುತಿಸುವಾಗ ಬಳಸಿಕೊಂಡಿದ್ದೇನೆ.
- a) Archer Tylore-Folklore and student of literature  
Study of Folklore-Ed. Alan Dundes p. 37
- b) Richard M. Dorson-Use of Printed Sources Folklore and Folklore-Ed. Richard M. Dorson p. 473-474  
1972
17. ಒಲವೆ ನಮ್ಮ ಬದುಕು. ಸಂ. ವಾಮನಬೇಂದ್ರೆ ಪ್ರ. 81-1986
  18. ಬಸವರಾಜದೇವರ ರಗಳಿ, ಸಂ. ಟಿ.ಎನ್. ವೆಂಕಣ್ಣಯ್ಯ ಪ್ರ. 66-1959
  19. ಶ್ರೀನಿವಾಸ, ನವರಾತ್ರಿ, ಸಂಕಲನ-ಭಾಗ 4, ಪ್ರ. 34-1979
  20. ಡಾ. ಜಿ.ಎಸ್. ಶಿವರುದ್ರಪ್ಪ, ಕನ್ನಡ ಸಾಹಿತ್ಯ ಸಮೀಕ್ಷೆ ಪ್ರ. 39-1975
  21. ಡಾ. ಬಸವರಾಜ ಕಲ್ಪಿ. ಮಧ್ಯಕಾಲೀನ ಭಕ್ತಿ ಮತ್ತು ಅನುಭಾವ ಸಾಹಿತ್ಯ ವಾಗ್ಣಾ ಬಾರಿತ್ರಿಕ ಪ್ರಜ್ಞೆ, ಪ್ರ. 225-1988

22. Marshall McLuhan-The Gutenberg galaxy p. 105-106-1969
- In the absence of visual aids the reader will find himself doing exactly what ancient and medieval readers did, namely reading aloud. Readers continued to read aloud after the beginning of word separation in the later Middle ages, and even after the coming of print in Renaissance.
  - The concept of literature as something to be listened to in public rather than scanned silently in private in itself makes the notion of literary property more difficult to Grasp. We ourselves are more conscious of an author's contribution when we read his book than we are of a composer's when we hear his work performed. Among the Greeks the regular method of publication was by public recitation, at first, significantly, by the author himself, and then by Professional readers or actors, and public recitation continued to be the regular method of publication even after books and the art of reading had become common. How the affected the poet's livehood we shall see in another connection; here we may pause to notice the effect of oral presentation on the Character of the literature.

ಅಧ್ಯಾರ್ಥಿ : ಎರಡು

ದಾಸಸಾಹಿತ್ಯದ ಸ್ವರೂಪ

ಅ] ಹಿನ್ನೆಲೆ

ಆ] ಪ್ರೇರಣೆ

ಇ] ಪ್ರಭಾವ

ಕ್ರಿ] ಸ್ವರೂಪ ಮತ್ತು ವ್ಯಾಸ್ತಿ

ಉ] ದಾಸಸಾಹಿತ್ಯದ ಪ್ರಮುಖ ದಾಸರು

ದಾಸಸಾಹಿತ್ಯದ ಹಿನ್ನೆಲೆಯನ್ನು ನೋಡುವಾಗ ಮುಖ್ಯವಾಗಿ ಹದಿಮೂರು, ಹದಿನಾಲ್ಕುನೆಯ ಶತಮಾನದಲ್ಲಿ ಇದ್ದ ರಾಜಕೀಯ, ಸಾವಣಿಕ, ಧಾರ್ಮಿಕ ಮತ್ತು ಸಾಹಿತ್ಯಕ ಸಂದರ್ಭಗಳು ಮುಖ್ಯವಾಗುತ್ತವೆ. ಒಂದು ಸಾಹಿತ್ಯದ ಉಗಮ ಈ ಎಲ್ಲ ರೀತಿಯ ಸಂದರ್ಭಗಳನ್ನೂ ತನ್ನ ತಕ್ಕಿಗೆಗೆದುಕೊಂಡಿರುವುದು ಸಹజ.

ಭಾರತದ ಸಾಂಕ್ಷಾತಿಕ ಇತಿಹಾಸದಲ್ಲಿ ಕ್ರಿ.ಶ. 1150-1350ರವರೆಗಿನ ಕಾಲವೆ ಸಂಕೀರ್ಣ ಸ್ವರೂಪದ್ದು. ಈವರಾರು ಎಲ್ಲಾ ಪ್ರದೇಶಗಳಲ್ಲಿಯೂ ಒಂದೇ ರೀತಿಯ ಸಾಂಸ್ಕೃತಿಕ ಸ್ವಂದನ, ಅಸ್ತಿರತೆ, ಅಸ್ತ್ರಪ್ರತಿ ಕಾಣಿಕೊಂಡವು. ಉತ್ತರ ಭಾರತ ಮಹಿಮ್ಮದೀಯರ ಅಳ್ಳಿಕೆಗೆ ಒಳಪಟ್ಟಿದ್ದೇ ಇದಕ್ಕೆ ಕಾರಣ. ಇವರ ಬಿಸಿ ದಕ್ಷಿಣದ ಕಡೆಗೂ ವ್ಯಾಪಿಸತ್ತೊಡಗಿತ್ತು. ಹೊಯ್ಯಳ ಸಾಮ್ರಾಜ್ಯದ ಅವಸತಿ ಆಗಲೇ ನಿರ್ಧಾರ ವಾಗಿತ್ತು. ದಕ್ಷಿಣದ ಕಡೆ ಮಲ್ಲಕಾಫರ್ ದಂಡತ್ತಿ ಒಂದು ವಿಜಯವನ್ನು ಗಳಿಸಿ ತೊಡಿದ್ದನು. ದೆಹಲಿಯ ಸುಲ್ತಾನ ಮಹಮ್ಮದ್ ಬಿನ್ ತೊಗಲಬಿನ ಕಾಲದಲ್ಲಿ ಈ ಭೀತಿ ಇನ್ನೂ ಹೆಚ್ಚಿತು. ದಕ್ಷಿಣ ಭಾರತದಲ್ಲಿ ಮಹಮ್ಮದೀಯರ ಅಳ್ಳಿಕೆಯಿಂದ ಬಿಡುಗಡೆ ಹೊಂದಲು ಜನರು ಪ್ರಯತ್ನಿಸುತ್ತಿದ್ದರು. ಇದರ ಪರಿಣಾಮವಾಗಿ ಜನರು ಎಲ್ಲ ಕಡೆ ಶಳಿಯೂ ದಂಗೆ ಎದ್ದರು. ಈ ದಂಗೆಗಳನ್ನು ಅಡಿಸಲು ಸುಲ್ತಾನರು ಪ್ರಯತ್ನಪಟ್ಟಿರೂ ಸಾಧ್ಯವಾಗಲಿಲ್ಲ. ಇಂತಹ ಸಂದಿಗ್ಗ ಸಮಯದಲ್ಲಿ ಉದಯವಾದ ವಿಜಯನಗರ ಸಾಮ್ರಾಜ್ಯ ಭಾರತದ ಇತಿಹಾಸದಲ್ಲೇ ಉಚ್ಛಾರ್ಯ ಸ್ಥಿರ್ಯಲ್ಲಿದ್ದ ಕಟ್ಟಕಡೆಯ ಹಿಂದೂ ಸಾಮ್ರಾಜ್ಯ. ಇದು ಅಸ್ತಿತ್ವಕ್ಕೆ ಬುದ್ಧದ್ದು ಕ್ರಿ.ಶ. 1336ರಲ್ಲಿ. ಇದಾದ ಹತ್ತು ವರ್ಷಗಳಲ್ಲಿಯೇ ಬಹವನಿ ರಾಜ್ಯವೂ ಅಸ್ತಿತ್ವಕ್ಕೆ ಬಂದಿತು. ಮುಂದೆ ಈ ವರಡೂ ರಾಜ್ಯಗಳು ರಾಜಕೀಯ ರಣಂಗದಲ್ಲಿ ದೀರ್ಘಕಾಲ ಹೋರಾಟ ನಡೆಸಿದವು.

ಮಹಮ್ಮದೀಯರ ಅಳ್ಳಿಕೆಯಲ್ಲಿ ಹಿಂದೂಗಳಿಗೆ ಸ್ಥಾನವಿರಲಿಲ್ಲ. ತಮ್ಮ ಧರ್ಮದಲ್ಲಿಯೇ ಉಳಿಯಬಯಸುವವರು ಜೆಜಿಯಾ ಎಂಬ ಕಂದಾಯವನ್ನು ಕೊಡು ಬೇಕಾಗಿತ್ತು. ಈ ಕಾಲದಲ್ಲಿ ಅನೇಕ ಜನ ಹಿಂದೂಗಳು ಇನ್ನಾಂ ಧರ್ಮವನ್ನು ಸ್ವೀಕರಿಸುವಂತಾಯಿತು. ಹಿಂದೂಗಳನ್ನು ಚರ್ಚಾಜದಲ್ಲಿ ಮುಸ್ಲಿಂ ಆಡಳಿತಗಾರರು ಜಿವ್ಯಾಗಳೆಂದು ಕರೆಯುತ್ತಿದ್ದರು. ಅದು ಹಿಂದೂಗಳಿಗೆ ಕೊಟ್ಟ ಹೀನ ಬಿರುದಾಗಿತ್ತು.

ರಾಜಕೀಯವಾಗಿ ಹಿಂದುಗಳನ್ನು ಕೀಳಿಂದೂ ತಮ್ಮ ಪ್ರೋಫೆಸನ್‌ಗೆ ನೀರಪಟ್ಟಿ ಪರೆಂದೂ ಭಾವಿಸಲಾಗಿತ್ತು. ಇದರಿಂದಾಗಿ ಈ ಕಾಲದಲ್ಲಿ ಹಿಂದು ಧರ್ಮದಲ್ಲಿ ಭಕ್ತಿಪಂಥದ ಪ್ರಭಾವ ಬಹಳ ಹೆಚ್ಚಿತ್ತೆಂದು ಹೇಳಬಹುದು. ಇಸ್ಲಾಂ ಧರ್ಮವನ್ನು ಹಿಮ್ಮುಟಿಸಿ ತಮ್ಮ ಧರ್ಮದ ಉಳಿವಾಗಿ ಅನೇಕ ಜನ ಆಸ್ತಾರ್ಯರು ಶ್ರಮಿಸಿದರು. ಹಿಂದೂ ಧರ್ಮವನ್ನು ಜೀವಂತ ಶಕ್ತಿಯವಾಗಿ ವಾಡಿ ಪ್ರಜೆಗಳಲ್ಲಿ ಧರ್ಮದ ಸಿದ್ಧಾಂತಗಳ ಪ್ರಸಾರ ವಣಿಕುವ ಸಲುವಾಗಿ ಭಕ್ತಿಪಂಥಗಳು ಉಗಮಗೊಂಡವು. ಅಪ್ರಾಗಳಲ್ಲಿ ಏರ್ಪತ್ತೆ, ವೈಷ್ಣವ ಭಕ್ತಿಪಂಥಗಳು ಪ್ರಮಾವಿವಾದವ್ಯಾಗಳು. ಧಾರ್ಮಿಕ ಪ್ರನರ್ತಾನಕ್ಕೆ ಮುಸ್ಲಿಂ ಅಕ್ರಮಾವೇ ತರ್ಕಾರ್ಕಿಜಿದ ಕಾರಣವಾದರೂ ಅದಕ್ಕೂ ಹಿಂದಿಸಂದಲೇ ರೂಪ್ಯಗೊಂಡಿದ್ದವು. ಮುಸ್ಲಿಂ ಅಕ್ರಮಾಳಿಕಿಂದ ಇನ್ನೂ ಹೆಚ್ಚಿನ ತೀವ್ರತೆ ಭಕ್ತಿಪಂಥಗಳಿಗೆ ಉಂಟಾಯಿತೆಂದು ಹೇಳಬಹುದು. ಹನ್ನೆರಡನೆಯ ಶತಮಾನಕ್ಕಿಂತ ವೊದಲೇ ತಮಿಳನಾಡಿನಲ್ಲಿ ಹುಟ್ಟಿದ ನಾಯನಾರ್ಯಗಳೂ ಮತ್ತು ಅಳ್ವಾರ್ಯಗಳೂ ಈ ಕೃಂತಿಯ ವೊದಲಿಗರು.

“ವಿಜಯನಗರ ಸಾಮ್ರಾಜ್ಯದ ಉಗಮಕ್ಕೆ ಕಾರಣರಾದ ಅಕ್ಷಯಕ್ಕರು ಮಹಿಮೆಯ ರಾಜರಲ್ಲಿ ಜ್ಯೇಲುವಾಸಿಗಳಾದಾಗ ಅವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಿಸಿ ನಂತರದ ದಿನಗಳಲ್ಲಿ ಸುಲಾತ್ನರ ವಿರುದ್ಧ ದಕ್ಷಿಣದಲ್ಲಿ ಉಂಟಾಗಿದ್ದ ದಂಗೆಗಳನ್ನು ನಿಲ್ಲಿಸಲು ಇವರನ್ನು ಕಳುಹಿಸಿದರು. ಈ ಸಮಯದಲ್ಲಿ ಈ ಇಬ್ಬರೂ ವೈಶ್ರಾಗಳು ತಮ್ಮ ಕಾರ್ಯತೀಲತೆಯಲ್ಲಿ ಜಯಗಳಿಸಿದರು. ತಾವೇ ಒಂದು ರಾಜ್ಯವನ್ನು ಕಟ್ಟಿವಲ್ಲಿ ಸಫಲತೆಯನ್ನು ಪಡೆದರು. ಮತ್ತೆ ಅಕ್ಷಯತ್ವ ಬುಕ್ಕರು ಹಿಂದುಗಳಾಗಿ ಪರಿವರ್ತನಗೊಂಡರು. ಅಗಿನಿ ಧಾರ್ಮಿಕ ಕ್ಷೇತ್ರದಲ್ಲಿ ಹೆಸರಾಗಿದ್ದ ವಿದ್ಯಾರಣ್ಯರು ಇವರಿಗೆ ಮತ್ತೆ ಹಿಂದೂಧರ್ಮದಲ್ಲಿ ಬೆಲೆಗಳಿಸಿಗೊಟ್ಟಿರು.”<sup>1</sup> ಹೀಗೆ ವಿಜಯನಗರದ ಅರಸರು ವೈದಿಕ ಧರ್ಮದಲ್ಲಿ ತಮ್ಮನ್ನೂ ಗುರುತಿಸಿಕೊಂಡರು. ಈ ಕಾಲವು ಪ್ರಮ್ಮವ ಧರ್ಮದ ಉನ್ನತ ಕಾಲವೂ ಆಯಿತು. ವಿಜಯನಗರ ಸಾಮ್ರಾಜ್ಯ ಹಿಂದು ಧರ್ಮದ ರಕ್ಷಣೆಗೆ ಉಗಮಗೊಂಡ ಸಾಮಾಜಿಕ ವೆಂದು ಹೆಸರು ಪಡೆಯಿತು.

ಇದನ್ನು ಕುರಿತು ರೂಮಿಲಾಧಾಪರ್ ಹೀಗೆನ್ನುತ್ತಾರೆ : “Vijayanagar represents a Hindu revival in the south, but there is little evidence for this. Royal patronage was responsible largely for embellishing older temples and building new ones and was not concerned with stirring up antimuslim sentiments as might have been expected of Hindu revivalism at that period. The Hindu kingdoms did not form an alliance against the Muslims, and the kings of Vijayanagara did not hesitate to attack Hindu kings wherever they felt them to be an obstacle, as often happened with the smaller southern kingdoms as for instance in the war against Hoysala in 1346. When success made Vijayanagar pre-eminent in the south”.<sup>2</sup> ವಿಜಯನಗರ ಸಾಮ್ರಾಜ್ಯ ಹಿಂದುಗಳ ರಕ್ಷಣೆಗೆಂದು ಕಟ್ಟಿ

ಅಾಯಿತೆಂದರೂ ಇದು ಮುಸ್ಲಿಂರ ವಿರುದ್ಧ ರಚಿತವಾದ ರಾಜ್ಯವಲ್ಲವೆಂಬುದನ್ನು ಇವರು ಗುರುತಿಸಿದ್ದಾರೆ. ವಿಜಯನಗರದ ಚರಿತ್ರೆಯನ್ನು ನೋಡುವಾಗಲೂ ನಮಗೆ ಇದು ತಿಳಿಯುತ್ತದೆ. ಹಾಗೆಯೇ ವಿಜಯನಗರದ ಅರಸರೂ ಹಿಂದೂ ರಾಜರ ಜೊತೆಯಲ್ಲಿ ಒಳೆಯ ಸಂಬಂಧವನ್ನು ಪಡೆದುಕೊಂಡಿದ್ದರೆಂದು ಹೇಳಲು ಆಧಾರಗಳಿಲ್ಲ.

ವಿಜಯನಗರ ಸಾಮ್ರಾಜ್ಯವು ಅಷ್ಟತ್ವದಲ್ಲಿ ಉಳಿದಿದ್ದವರೆಗೂ ಅದು ಪದೇ ಪದೇ ಯುದ್ಧದಲ್ಲಿ ತೊಡಗುತ್ತಿತ್ತು. ಇದಕ್ಕೆ ಬಹಳ ಮುಖ್ಯವಾದ ಕಾರಣ ವಿಜಯನಗರ ಸಾಮ್ರಾಜ್ಯ ಉಗಮಗೊಂಡ ಹತ್ತು ವರ್ಷಗಳ ನಂತರವೇ ಬಹುಮನಿ ರಾಜ್ಯವೂ ಉದಯವಾಯಿತು. ಬಹುಷಾವಿರಾಜರಿಗೂ ಮತ್ತು ವಿಜಯನಗರದ ಅರಸರೂ ಮುಗಿಯದ ವೈರತ್ಯ ಪ್ರಾಪ್ತಿಯಾಗಿತ್ತು. ಇದರಿಂದಾಗಿ ಕಾಲ ದೂರೆ ತಾಗಲೆಲ್ಲಾ ಪರಷ್ಪರ ಯುದ್ಧದಲ್ಲಿ ಈರ್ವರೂ ತೊಡಗುತ್ತಿದ್ದರು. ಇದೇ ಕಾಲದಲ್ಲಿ ಇಡೀ ಭಾರತದಲ್ಲಿ ಒಂದಲ್ಲಾ ಒಂದು ಕಾರಣದಿಂದ ಮುಸ್ಲಿಂ—ಹಿಂದು ರಾಜರ ನಡೆವೆ, ಮುಸ್ಲಿಂ—ಮುಸ್ಲಿಂ ರಾಜರ ನಡುವೆ, ಹಿಂದು—ಹಿಂದೂ ರಾಜರ ನಡುವೆ ಯುದ್ಧಗಳು ನಡೆಯುತ್ತಿದ್ದವು. ಇಲ್ಲಿ ಮತ್ತಿರುವ ಗಳಿಗೆ ಶಿಶ್ವರೂಪಿತ್ವಂತ ರಾಜರಿಗೆ ತಮ್ಮ ರಾಜ್ಯ ವಿಸ್ತಾರದ ಗುರಿಯೇ ಮುಖ್ಯವಾಗಿತ್ತು. ಮುಸ್ಲಿಂ ರಾಜರಿಗೆ ಸಾಮ್ರಾಜ್ಯ ವಿಸ್ತಾರ ವರ್ಣಾವ ಆಸೇ ಇದ್ದಂತೆ ವಿಜಯನಗರದ ಅರಸರಿಗೂ ತಮ್ಮ ಸಾಮ್ರಾಜ್ಯವನ್ನು ವಿಸ್ತೃತಿಸುವ ಆಸಕ್ತಿ ಇತ್ತು. ಈ ಕಾರಣದಿಂದಾಗಿ ಇವರಲ್ಲಿ ಪದೇ ಪದೇ ಯುದ್ಧಗಳು ಸಂಭಬವಿಸಿದವು.

ಪದೇ ಪದೇ ಯುದ್ಧಗಳಿಂದಾಗಿ ಜನರ ಮನಸ್ಸಿನಲ್ಲಿ ಅಶಾಂತಿ ನೆಲೆಗೊಂಡಿತು. ಯುದ್ಧಗಳನ್ನು ನಡೆಸಲು ಸೈನ್ಯದ ಅಗತ್ಯವೂ ಇತ್ತು. ಇದಲ್ಲದೆ ಸೈನ್ಯಕ್ಕೆ ಅಗತ್ಯವಾದ ವಸ್ತುಗಳನ್ನು ಒದಗಿಸುವ ಅಗತ್ಯಕ್ಕೆ ಹಣದ ಅವಶ್ಯಕತೆ ಹೆಚ್ಚಾಯಿತು. ರಾಜರು ಜನರ ವೇಲೆ ಹೆಚ್ಚು ಕಂದಾಯವನ್ನು ವಿಧಿಸುವುದರೆ ಮಾಲಕವೇ ಅಥಿಕವಾಗಿ ಮಾನ್ಯದೇಯನ್ನು ಸಾಧಿಸುತ್ತಿದ್ದರು. ಇದನ್ನು ರೋಮಿಲಾ ಧಾರ್ಮಾಪರ್ ಹಿಂಗೆ ಗುರುತಿಸಿದ್ದಾರೆ: “Harihara's kingdom was surrounded by enemies, the kings of Andra the coastal kingdoms, and later the Bahamani's, who were to become recurrently a nothern enemy of Vijayanagar. A permanent enemy necessitates elaborate defence preparations and these in turn require a large reserve of wealth. Revenue had to be increased”<sup>3</sup>. ಜನರ ವೇಲೆ ಹೆಚ್ಚಿನ ಕಂದಾಯವನ್ನು ವಿಧಿಸಿದರು. ಇದರಿಂದಾಗಿ ಸಾಮಾನ್ಯರು ಕಷ್ಟಕ್ಕೆ ಸಿಕ್ಕಿದರು. ನೌರಾದ ವಾಸಿಗಳು, ವ್ಯಾಪಾರಿಗಳು, ಪ್ರೇರೋಹಿತವರ್ಗ, ದೇಶಪಾಂಡಿಗಳು, ಶಾಸುಭೋಗರು ಮಾಂತಾದವರು

ಎಲ್ಲಾ ಸೌಕರ್ಯಗಳನ್ನು ಹೊಂದಿದ್ದ ವರಾಗಿ ಸುಖಿವಾಗಿಯೇ ಇದ್ದರು. ವಿಜಯ ನಗರದ ವೈಭವವನ್ನು ನಾವು ಎಲ್ಲ ವಿದೇಶಿ ಬರಹಗಾರರಲ್ಲಿ ಕಾಣಿತ್ತೇವೆ. ಆದರೆ ಪ್ರರಂದರ ಮತ್ತು ಕನಕದಾಸರಲ್ಲಿ ರಾಜರನ್ನು ಕುರಿತು ನಿರಾಕರಣ ಮತ್ತು ಅವರ ಬಗ್ಗೆ ತಿಳಿಸಲಾದ ವಿಚಾರಗಳನ್ನು ಪರಿಶೀಲಿಸಿದರೆ ಅಂದಿನ ಸಾರಣಾನ್ತರ ಸ್ಥಿತಿ ಪರಿಚಯವಾಗುತ್ತದೆ. “ಲೋಳಲೋಟೆ ಎಲ್ಲಾ ಲೋಳಲೋಟೆ” ಎಂದೂ ರಾಜರ ವೈಭವವನ್ನು ಅವರು ವ್ಯಂಗ್ಯ ವಾಡಿದ್ದಾರೆ. ಕನಕ ಮತ್ತು ಪ್ರರಂದರರು ಸಾಮಾನ್ಯರ ಜೊತೆಯಲ್ಲಿ ತಾವೂ ಸಾಮಾನ್ಯರಾಗಿ ಬೆರೆಯುತ್ತಾ ಬದ್ದಾಕನ್ನು ಸವಿಸಿದರೂ. ಇವರ ಕೀರ್ತನೆಗಳಲ್ಲಿ ಕಾಣಬ ವ್ಯಧೆಯು ಅನಿವಾರ್ಯಸ್ಥಿತಿಯ ಪರಿಚಯ ವನ್ನು ತಿಳಿಸುತ್ತದೆ. ಇವರ ಪ್ರತಿಭಟನೆ ಸೌಮ್ಯ ವಾಗಿದ್ದಾಗಿತ್ತು.

ವಿಜಯನಗರದ ಅರಸರು ಸರ್ವಧರ್ಮಗಳನ್ನು ವಾಸ್ತವಾಡಿತ್ತದ್ದರಂದು ತಿಳಿಯುತ್ತದೆ. ಈ ಕಾಲದಲ್ಲಿ ಶೈವ, ಜ್ಯಂತಿ ಮತ್ತು ಮುಸ್ಲಿಮರ ಮಸೀದಿಗಳನ್ನೂ, ದೇವಸ್ಥಾನಗಳನ್ನೂ ಕಟ್ಟಿಸಿರುವುದನ್ನು ನೋಡಬಹುದು. ಹಾಗೆಯೇ ಇದು ಹಿಂದು ಮತ್ತು ಮುಸಲ್ಮಾನರ ನಡುವಿನ ಬಾಂಧವ್ಯವನ್ನು ಬೆಳೆಸುವ ಪ್ರಯತ್ನವೂ ಇದ್ದಿರಬಹುದು. ಪ್ರರಂದರದಾಸರ ಕೀರ್ತನೆಯೊಂದು ಹಿಂದುಗಳು ಮುಸಲ್ಮಾನರನ್ನು ‘ತುರುಕರು’ ಎಂದು ತವಾಷಿ ವಾಡುವಾಗ ಅವರನ್ನು ಸಮರ್ಪಿಸುವುದರ ಜೊತೆಗೆ ಹಿಂದುಗಳ ಭಾವನೆಯಲ್ಲಿ ಪ್ರಾಜ್ಯಸ್ಥಾನದಲ್ಲಿರುವ ‘ಹನುಕರು’ ಸಂಬಂಧದೊಂದಿಗೆ ಬೆಸೆದಿದ್ದಾರೆ.

“ತುರುಕರು ಕರೆದರೆ ಉಣಿ ಬಹುದಂತಾ  
ತುರುಕರು ಕರೆದರೆ ಆತ ಪ್ರಣಾವಯ್ಯ”

ಎಂದು ತುರುಕರು ಎಂಬಿದನ್ನು ಶೈವಧರ್ಮದಲ್ಲಿ ಬಳಸಿದ್ದಾರೆ. ಇಂತಹ ಕೀರ್ತನೆಗಳು ಹಿಂದೂ ಮತ್ತು ಮುಸಲ್ಮಾನರ ನಡುವಿನ ಬಾಂಧವ್ಯವನ್ನು ಉತ್ತಮ ಪದಿಸುವ ಪ್ರಯತ್ನವನ್ನೆ ವಾಡಿವೆ ಎನ್ನಬಹುದು. ‘ಘರೀರನ ವಾಡಿದ ಎನ್ನ ಸದ್ಗುರು’ ಎಂಬ ಕೀರ್ತನೆಯೂ ಕೂಡ ಇಂತಹದೇ ನೆಲೆಯನ್ನು ಸ್ವಷ್ಟಪಡಿಸುತ್ತದೆ.

ವಿಜಯನಗರದ ಕಾಲದಲ್ಲಿ ಚಕ್ರವರ್ಣಗಳಾದ ಬ್ರಹ್ಮಕೃಷ್ಣ, ಕ್ಷಮಿತಿಯ, ವೈಶ್ವ, ಮತ್ತು ಶೂದ್ರ ವಾಗಿಗಳಿಂದಿವು. ಇವುಗಳ ಜೊತೆಯಲ್ಲಿಯೇ ಜ್ಯಂತಿ, ಏರ ಶೈವ, ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದ ಜನರೂ ಇದ್ದರು. ಜನರಲ್ಲಿ ಬಹುಪತ್ತಿತ್ವ ಹಾಗೂ ವಾಂಸಾಹಾರ ಪದ್ಧತಿ ರೂಢಿಯಲ್ಲಿತ್ತು. ಶೂದ್ರ ವರ್ಗಗಳಲ್ಲಿ ಕ್ಷೇತ್ರದೇವತೆಗಳ ಪ್ರಾಚೆ ಬಹಳ ಮುಖಿವಾಗಿತ್ತು. ಹಲವು ದಾಸರಲ್ಲಿ ಬಹುಪತ್ತಿತ್ವ ಮತ್ತು ವಾಂಸಾಹಾರದ ಬಗ್ಗೆ ಟೀಕೆಗಳಿವೆ. ಜಾತಿಪದ್ಧತಿ ಆ ಕಾಲದ

ಮುಖ್ಯ ಪಿಡುಗಾಗಿತ್ತು. ಕುಲದ ಬಗ್ಗೆ, ಹೊಲೆಕನದ ಬಗ್ಗೆ ದಾಸರು ಪ್ರತ್ಯೇಕವು ದನ್ನ ಕಾಣುತ್ತೇವೆ.

ವಿಜಯನಗರದ ರಾಜರು ವಹಿದ ದಿಗ್ನಿಜಯ ಪ್ರಪಣಗಳು, ಹಾನಿಕರ ಯಂದ್ದಿಗಳು, ನೆರಹೊರೆಯವರ ರಾಜ್ಯ ಭಂಡಾರಗಳನ್ನು ಸ್ವಾಧೀನಪಡಿಸಿಕೊಂಡ ಫುಟನೆಗಳು ತಮ್ಮ ಅನ್ಯತೆಕ ವರ್ತನೆಯಿಂದ ಸಾವಾತ್ತಜ್ಞದ ಮೇಲೆ ಪರರ ಆಕ್ರಮಣ ವನ್ನು ಅಹ್ವಾನಿಸಿದವು. ಇಂತಹ ಫುಟನೆಗಳು ಅದೇ ಕಾಲದಲ್ಲಿ ಬದುಕಿ ಭಾಳಿದ ದಾಸರ ಮೇಲೆ ಪ್ರಭಾವ ಬೀರಿರಬಹುದು. ಯಂದ್ದಿಗಳಿಗೆ ಕಾರಣವಾದ ಹೊನ್ನು, ಮಣ್ಣಿಗಳನ್ನು ನಿರಾಕರಿಸುವುದು ಇದೇ ಕಾರಣದಿಂದಾಗಿಯೇ ಆಗಿದೆ. ಇದಲ್ಲಿಡೆ ಹೆಚ್ಚಿನ ಕೂಡ ಆಕರ್ಷಕ ವಸ್ತುವೆಂದು ಜನರಲ್ಲಿ ಭಾವನೆಯಿಂದ್ದ ಕಾರಣದಿಂದಾಗಿ ಇವರು ಹೆಚ್ಚಿನ ಸಂಗಡವನ್ನು ನಿರಾಕರಿಸುವಂತೆ ಒತ್ತಾಯಿಸಿದ್ದಾರೆ. “ಗಳಿಸದಿರು ಸೀಮೆಯನ್ನು ಗಳಿಸದಿರು ದ್ರವ್ಯವನು ಗಳಿಸದಿರು ನೀದುರಿತೆರಾಸಿಗಳನ್ನು” ಎಂಬು ದನ್ನು ಇವರ ರಚನೆಗಳಲ್ಲಿ ಕಾಣುತ್ತೇವೆ.

ವಿಜಯನಗರದ ಅರಸರು ವರ್ಣಾಶ್ರಯದ್ವಾರಾ ವನ್ನು ಪೋಂಟಿಸಿದವರು. ಇದು ಕೂಡ ದಾಸರಲ್ಲಿ ಕಾಣುವ ವೈದಿಕಪರ ನಿಷ್ಠೆಗೆ ಕಾರಣವಾಗಿದ್ದಿರಬಹುದು. ಈ ಕಾಲದ ಶಾಸನಗಳಲ್ಲಿ “ಹಿಂದೂರಾಯಸುರತ್ವಾಜಿ”ರಂದೂ ಸಕಲವರ್ಣಾಧವರ್ಣ ಶ್ರಮಂಗಳನ್ನೂ ಪ್ರತಿಪಾದಿಸುತ್ತಿಹೆಂದೂ, ಅವರ ಅಧಿಕಾರಿಗಳಲ್ಲಿ ಕೆಲವರನ್ನು ‘ಮೇದವಾಗ್ರ ಪ್ರತಿಪಾಢಾಯಾ ಉಪಿಸಣಾತ್ಮಾಗ್ರ ಪ್ರತಿಪಾಢಾಗುರು’ ‘ಉಪಿಸಣಾತ್ಮಾಗ್ರ ಪ್ರವರ್ತನಾಚಾರ್ಯಾಗ್ರ’ ಎಂದೂ ಬಣ್ಣಿಸಲಾಗಿದೆ<sup>4</sup>. ಇವು ವೈದಿಕಿಗೆ ಪ್ರೇತಾಘದ ವಾತುಗಳಿಂದೇ ತಿಳಿಯಬಹುದು. ಕನಕದಾಸರಲ್ಲಿ ಕಾಣಿಸಂತಹ ಜಾತಿ ಮತ್ತು ವರ್ಣಗಳ ಬಗೆಗಿನ ಪ್ರತಿಭಟನಾ ನೆಲಿಗಳು ಉಳಿದ ದಾಸರಲ್ಲಿ ಕಾಳಿಲು ಸಾಧ್ಯವಿಲ್ಲ. ದಾಸ ಚಳುವಳಿಯಲ್ಲಿ ಬಂದ ಅನೇಕ ದಾಸರು ಮತ್ತಾಧಿಪತಿಗಳಾಗಿಯ್ದ ಕೊಂಡು ವರ್ಣಾಶ್ರಯ ಪದ್ಧತಿಯನ್ನು ಪೋಂಟಿಸಿದವರು.

ಈ ಕಾಲದಲ್ಲಿ ದೇಸೇ ಭಾಷೆಯಾದ ಕನ್ನಡ ಹಂಲುಸಾಗಿ ಬೆಳೆದಿರುವುದನ್ನು ಗುರುತಿಸಬಹುದು. ಕಾವ್ಯಭಾಷೆ ಸಾವಾನ್ಯರಿಗೂ ಅಥವಾಗುವಂತೆ ರೂಪ ಗೊಂಡಿತು. ಇಲ್ಲಿ ನಡೆದದ್ದು ಭಕ್ತಿಯ ಮುಖ್ಯಾಂತರ ಅಂದಿನ ಸಾವಾಚಿಕ, ಧಾರ್ಮಿಕ ಕ್ರಾಂತಿ. ಭಾರತದಲ್ಲಿ ಧರ್ಮ ಮತ್ತು ಸಂಜಾಗಳಿರಡೂ ಬೇರೆ ಅಲ್ಲವೇ ಅಲ್ಲ. ಸಾವಾಚಿಕ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಧರ್ಮ ಇಟ್ಟುಕೊಂಡು ಕಾಳುತ್ತದೆ. ಭಾರತದಲ್ಲಿ ಹೊಲ, ಬೀದಿ, ಕಾಡುಗಳಿಂತಹ ಎಲ್ಲ ಬಗೆಯ ಜಾಗಗಳಲ್ಲಿ ಉಣಿ, ವಿವಾಹ, ಹಬ್ಬಿ, ಮದುವೆ ಮುಂತಾದ ಎಲ್ಲ ಬಗೆಯ ಕಾರ್ಯಗಳಲ್ಲಿ ಧರ್ಮದ ಪ್ರಭಾವದ ಮುದ್ರೆಯನ್ನು ಗುರುತಿಸಬಹುದು. ಈ ಧಾರ್ಮಿಕ ಶ್ರದ್ಧೆ ಭಾರತೀಯರ ಆರಾಧನೆಗಳಲ್ಲಿ, ಸಂಕೇತಗಳಲ್ಲಿ, ಪ್ರರಾಣ ಕಟ್ಟುಕತ್ತಗಳಲ್ಲಿ, ನಡೆ

ನುಡಿಗಳಲ್ಲಿ ವ್ಯಕ್ತವಾಗುತ್ತದೆ. ಇದರ ಪರಿಣಾಮ ಸಮಾಜದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಂದಾದ ಸಾಹಿತ್ಯದಲ್ಲಿ ಕಾಣುತ್ತೇವೆ. ಭಾರತದ ಹಿಂದಿನ ಯಾವುದೇ ಭಾಷೆಯ ಸಾಹಿತ್ಯವನ್ನು ನೋಡಿದರೂ ಇದನ್ನು ಕಾಣಬಹುದು.

ವಚನಕಾರರಿಂದ ಪ್ರಾರಂಭವಾದ ಇಂತಹ ಭಾಷೆಯ ಬಳಕೆ ಮುಂದೆ ಬಂದ ಎಲ್ಲ ಕೆವಗಳಿಂದಲೂ ಪ್ರೋಫೆಸ್‌ಗೆ ಒಳಗಾಯಿತು. ಬಸವಣ್ಣ ಹೇಳುವ ಹಾಗೆ “ತಾಳ ವರಾನಿ ಸರಿಸುವ ನರಿಯೆ ಓಜ್ಜೆ ಬಜಾವಣೆ ಲೈಕ್ ವನರಿಯೆ” ಎಂಬುದೂ ವಚನದ ಸ್ವರೂಪವನ್ನು ತಿಳಿಸುತ್ತದೆ. ಮುಕ್ತ ಘಂಡಸ್ಸಿನಿಂದ ಜನಪದ ಸಾಹಿತ್ಯದಂತೆ ಏನು ಹೇಳಬೇಕೆಂಬುದರ ಜೊತೆಗೆ ಹೇಗೆ ಹೇಳಬೇಕೆಂಬುದು ಕೂಡ ಮುಖ್ಯವಾಗಿದೆ.

ಭಕ್ತಿಯ ಜಾಗ್ರತ್ತಿಯನ್ನು ಜನಮನದಲ್ಲಿ ಮೂಡಿಸುವುದೇ ಮುಖ್ಯ ಗುರಿಯಾದ ಈ ಕಾಲದಲ್ಲಿ ಜನಗಳಿಗೆ ಶ್ರಿಯವಾಗುವ ಹಾಗೆ ಹೇಳಬೇದು ಮುಖ್ಯವಾಗಿತ್ತು. ಆದಕಾರಣ ದೇಸೀಯ ಪ್ರಕಾರಗಳು ಈ ಕಾಲದಲ್ಲಿ ಮೈದಳಿಯಲ್ಲಿ ಸಾಧ್ಯವಾಯಿತು. ಹಾಡುಗಳ್ಬಿಂದಾದ ಸಾಂಗತ್ಯ, ಪಟ್ಟದಿ, ರಗಳೆ, ಕೀರ್ತನೆಗಳು ಮತ್ತು ಜನಪದ ಸಾಹಿತ್ಯದ ಬಹಳ ಶ್ರಿಯವಾದ ಪ್ರಕಾರ ಶ್ರವಣಿಯಾ ಕೂಡ ಈ ಕಾಲದಲ್ಲಿ ಪ್ರಕಾಶಗೊಂಡಿತು.

ವಿಜಯನಗರದ ಪತನಕಾಲದಲ್ಲಿಯೇ ದಾಸರ ಕಾಲವೂ ಮುಗಿದಂತೆ ಕಾಣುತ್ತದೆ. ದಾಸಪಂಥದಲ್ಲಿ ಹದಿನಾರನೆಯ ಶತಮಾನದ ಕೊನೆಯ ಭಾಗದಿಂದ ಹದಿನೇಳನೆಯ ಶತಮಾನದವರೆಗೆ ಯಾವ ದಾಸರೂ ಕಂಡುಬರುವುದಿಲ್ಲ. ಇದೇ ಕಾಲದಲ್ಲಿಯೇ ಬಹುಮಾನಿ ರಾಜ್ಯವು ಐದು ಹೊಸ ರಾಜ್ಯಗಳಾಗಿ ಪರಿವರ್ತನೆಗೊಂಡಿತು. ಇವುಗಳಲ್ಲಿ ಬಿಜಾಪುರ, ಗೋವಳಕೊಂಡ, ಅಹಮ್ಮದಾನಗರ, ಬಿದರ್ ಮತ್ತು ಬೇರಾರುಗಳಾಗಿ ವಿಭಾಗವಾದವು. ಈ ಐದು ಅರಸರು ವಿಜಯನಗರವನ್ನು ಕಬಳಿಸಲು ಸಮಯಕ್ಕಾಗಿ ಕಾದಿದ್ದರು. ಶ್ರೀ. ಶ. 1564 ರಲ್ಲಿ ಇವರಲ್ಲಿ ನಾಲ್ಕುರು ಒಟ್ಟಾಗಿ ದಕ್ಷಿಣದ ವಿಜಯನಗರದ ಅರಸರ ಆಳ್ಳಕೆಯನ್ನು ಕೊನೆಗೊಳಿಸಿದರು. ಇದರ ಅವನತಿಯಿಂದ ಎಲ್ಲ ದಾಸರು ಹಂಚಿ ಹೋಗಿರಬಹುದೆನಿಸುತ್ತದೆ. ಇದರ ನಂತರ ದಾಸ ಪಂಥದವರ ವಿವರ್ಯ ನಮಗೆ ತಿಳಿಯುವುದೇ ಇಲ್ಲ. ಪ್ರರಂದರ, ಕನಕದಾಸ ಮುಂತಾದವರ ಶಿಷ್ಯರು ಇದ್ದರೆ ಅಥವಾ ಇಲ್ಲವೇ ಎಂಬೆಲ್ಲಾ ವಿಚಾರಗಳು ಚರಿತ್ರೆಯಲ್ಲಿ ಕಾಣುವುದೇ ಇಲ್ಲ. ಈ ಕಾಲದಲ್ಲಿ ಕನ್ನಡದಲ್ಲಿ ಯಾವುದೇ ಉತ್ಸಂಪ್ರ ಕಾವ್ಯ ದೂರೆಯದೇ ಇರುವುದಕ್ಕೆ ಇದೂ ಕಾರಣವಿರಬಹುದು.

ವಿಜಯನಗರ ಸಾಮ್ರಾಜ್ಯದ ಪತನಾನಂತರ ಕನಾರಾಟಕದಲ್ಲಿ ಹಲವಾರು ಸಣ್ಣ ಪುಟ್ಟ ರಾಜ್ಯಗಳು ತಲೆ ಎತ್ತಿದವು. ಅವುಗಳಲ್ಲಿ ಮೈಸೂರಿನ ಒಡೆಯರು, ಕಿತ್ಕಾರಿನ ರಾಜರು ಮತ್ತು ಕಳೆದಿಯ ಅರಸರು ಮುಖ್ಯರಾಗಿರುತ್ತಾರೆ. ಇವರ ಕಾಲದಲ್ಲಿ ಮತ್ತೆ ದಾಸಸಾಹಿತ್ಯ, ವಿಜಯದಾಸರಿಂದ ಪ್ರಾರಂಭವಾಯಿತೆಂದು ತಿಳಿದು ಬರುತ್ತದೆ.

ಪ್ರರಂದರಿಂದ ದಾಸರು ವಿಜಯದಾಸರ ಕಸೆಸಿನಲ್ಲಿ ಬಂದು ದೀಪ್ಯಂಗನ್ನು ನೀಡಿದರೆಯ ಪ್ರತೀತಿ ಇದೆ. ಇದು ಮಾಂದೆ ಹಲವು ದಾಸರ ಹಾಟ್‌ಗೆ ಕಾರಣವಾಯಿತು. ಈ ಕಾಲದ ದಾಸರು ಸಾವಣಾಚಿಕ ಕಳಕಳಿಗಂತ ಮಧ್ಯಮತ ತತ್ತ್ವಗಳ ಸಾರದ ಕಡೆಗೆ ಹೆಚ್ಚಿನ ಒತ್ತನ್ನು ಕೊಟ್ಟಿದ್ದಾರೆ. ಇಲ್ಲಿ ಹೆಂಗಸರೂ ಕೀರ್ತನೆಗಳನ್ನು ರಚಿಸಿರುವುದನ್ನು ಕಾಣುತ್ತೇವೆ. ಇದು ಈ ಕಾಲದ ಮಾನ್ಯ ಬೆಳವಣಿಗೆಯಾಗಿದೆ. ಈ ಕಾಲದಲ್ಲಿ ಪ್ರಮುಖರಾದ ಹರಿದಾಸರಂದರೆ ಗೋಪಾಲದಾಸರು, ವಿಜಯದಾಸರು, ಪ್ರಸನ್ನವೇಂಕಟದಾಸರು, ಜಗನ್ನಾಥರಾ ಶರು, ಹೆಳವನಕಟ್ಟಿ ಗಿರಿಯಮ್ಮೆ, ಹರವನಹಳ್ಳಿ ಭೀಮವ್ಯಾ ಮತ್ತು ಮುಂತಾದವರು. ಇವರ ಕೀರ್ತನೆಗಳಲ್ಲಿ ಜನಪದ ಸಾಹಿತ್ಯದ ತಂತ್ರ ಮತ್ತು ಧಾರ್ಯಿಯನ್ನು ಗುರುತಿಸಬಹುದು.

ವೈಷ್ಣವ ದಾಸರ ಮತ್ತು ಶಿವದಾಸರ ಪ್ರಭಾವವನ್ನು ನಾವು ಜನಪದೀಯ ರಲ್ಲಿ ಕಾಣಬಹುದು. ಜನಪದ ಕಥೆಗಳಲ್ಲಿ ವೈದಿಕ ಧರ್ಮದ ಪ್ರಜಾರ್ಥನ್ನಿಂದ ಕಲ್ಪನೆ, ಕರ್ಮ ಸಿದ್ಧಾಂತದ ಕಲ್ಪನೆಗಳು ಬೇರೆತ್ತಹೋಗಿವೆ. ಶೂದ್ರರಲ್ಲಿ ಉಟ್ಟಾದ ಪರಿವರ್ತನೆಯನ್ನು ಅವರ ಹಬ್ಬಿ, ಅಚರಣೆ, ಮಾದುವೆ ಮತ್ತು ವಾರದ ಕಲ್ಪನೆಯಲ್ಲಿ ಗುರುತಿಸಬಹುದಾಗಿದೆ. ಇದನ್ನು ಕುರಿತು ಎವ್ಯಾ. ಜಿ, ರಾನಡೆಯವರು ಹೀಗೆಂದಿದ್ದಾರೆ. “ಜಾತಿಯ ಉಪ ವಿಭಾಗಗಳು ಬೇರೆತ್ತಿರದಿದ್ದರೂ ದೇಶದ ಉಳಿದೆಡೆಯ ವೃತ್ತಿಕ್ಕೆ ವಿಚಿಕ್ಕೆವಾದ ಸಹಿಷ್ನುತ್ತೆಯನ್ನು ತೋರಿಸುತ್ತಿದ್ದವು. ಉಳಿದೆಡೆಗಳಿಗಂತ ಬ್ರಾಹ್ಮಣ...ಬ್ರಾಹ್ಮಣೇಂದ ಹಾಗೂ ಶೂದ್ರರು ಸಾವಣಾನ್ನಾಗಿ ಬೇರೆಯಾತ್ಮಿದ್ದರು. ಇದಕ್ಕೆ ಕಾರಣವೆಂದರೆ ಶೂದ್ರರೆಂದು ಕರೆಯಲ್ಪಡುವವರು ವೈಷ್ಣವ ಸಂತರ ಪ್ರಭಾವದಲ್ಲಿ ಬೆಳೆದವರಾಗಿದ್ದರು. ಹಳೆಯ ಬರೆಹಗಳಲ್ಲಿ ವರ್ಣಿಕೃತರಾದ ಕಳವರ್ಗದ ಸಾವಣಾಚಿಕ ಸ್ಥಾನದಿಂದ ತಾವೇ ಬಿಡುಗಡೆ ಹೊಂದಿದವರಾಗಿದ್ದರು. ಯಾಧ್ಯಾತ್ಮಾ ಅಥವಾ ಶಾಂತಿ ಕಾಲದಲ್ಲಿಯ ತನ್ನು ಉದ್ಯೋಗಗಳಿಂದ ಕ್ಷಮಿಯ ಅಥವಾ ವೈಶ್ಯ ವರ್ಗಗಳಿಗೆ ಏರಿಸಲ್ಪಟ್ಟಿದ್ದರೂ. ತನ್ನು ಸಾವಣಾಚಿಕ ಸ್ಥಾನದಿಂದ ಬಿಡುಗಡೆ ಹೊಂದಿದ ಜನಪದರು ವೈದಿಕರ ಅನುಕರಣೆಯನ್ನು ವಣಿಕಿದರೂ ತನ್ನು ಬದುಕಿನ ರೀತಿಯನ್ನು ಬಿಟ್ಟುಬಿಡಲಿಲ್ಲವೆಂಬುದು ಸತ್ಯ ಸಂಗತಿ. ಇದರಿಂದಾಗಿಯೇ ಜನಪದರಲ್ಲಿ ಶಿಷ್ಟದೇವತೆಗಳ ಪೂಜೆಯ ವಾರ ಮತ್ತು ಕ್ಷೇತ್ರದೇವತೆಗಳ ಪೂಜೆಯ ವಾರವೆಂಬ ವಿಭಾಗ ಕ್ರಮವ್ಯೋಂದು ಪ್ರಾರಂಭವಾಗಿರುವುದನ್ನು ಕಾಣುತ್ತೇವೆ. ಶಿಷ್ಟದೇವತೆಗಳ ವಾರದಲ್ಲಿ (ಶನಿವಾರ, ಸೋಮವಾರ) ವರಾಂಸಾಹಾರ ತ್ಯಜಿಸಿದರು. ಸ್ವಾನ್ಯ, ಉಪವಾಸ, ಪೂಜೆ ಮುಂತಾದ ಶ್ರೀಯೆಗಳಲ್ಲಿ ತನ್ನುನ್ನು ತೊಡಗಿಸಿಕೊಂಡರು. ಇಂತಹ ಆಚರಣೆಗಳು ವೈದಿಕ ಶುದ್ಧ ಕಲ್ಪನೆಯನ್ನು ವ್ಯಕ್ತಪಡಿಸುತ್ತವೆ. ಕ್ಷೇತ್ರದೇವತೆಗಳ ಪೂಜೆಯ ವಾರವಾದ ಶುಕ್ರವಾರ, ಮಂಗಳವಾರಗಳಂದು ಹೆಣ್ಣು ದೇವತೆಗಳು ಪ್ರಮುಖ ಸ್ಥಾನವಹಿಸಿದವು. ಪಾರ್ವತಿ, ಲಕ್ಷ್ಮಿಯ ರೂಪಗಳು, ಕಾಳಿ,

ಚಾಮುಂಡಿ, ವೂರಿ, ಮಹಿಳೆಯರು ಈ ವಾರದಲ್ಲಿ ಪ್ರಾಚೀಗೆ ಅರ್ಹರಾದ ದೇವತೆಯರು. ಪೂರ್ವತಿ, ಲಕ್ಷ್ಮಿಯರು ಶಿಷ್ಟದೇವತೆಯು ಹೆಂಡತಿಯರಾದರೂ ಇವರ ಪ್ರಾಚೀಯನ್ನು ಕ್ಷೇದ್ರದೇವತೆಯರ ಪ್ರಾಚೀಯ ವಾರದಲ್ಲಿ ಸೇರಿಸಲು ಅಶ್ವಾ ಕೆಲ್ಲನೆಯೇ ಮುಖ್ಯ ಕಾರಣ. ವೈದಿಕ ಧರ್ಮದಲ್ಲಿ ಹೆಣ್ಣನ್ನು ಶೊದ್ರಾಗಿಯೇ ಕಂಡೆನ್ನ ಇವಕ್ಕೆ ಕಾರಣವಿರಬಹುದು. ಹೀಗಾಗಿ ಶೊದ್ರಾಗಿಯೇ ಅಥವಾ ಜನಪದದಲ್ಲಿ ಹೆಣ್ಣನ್ನು ದೇವತೆಗಳು ಹೆಚ್ಚಿನ ಪ್ರಾಶ್ನೆಗಳನ್ನು ಬಾದಿವೆ. ಹೀಗೆ ದಾಸಪಂಥ ಮತ್ತು ಶೈವಪಂಥಗಳಿಂದಾಗಿ ಜನಪದ ಧರ್ಮದಲ್ಲಿ ಕೆಲವು ವ್ಯಕ್ತಾಸಗಳನ್ನು ಕಾಣುತ್ತೇವೆ.

ಹೀಗೆ ಧಾರ್ಮಕವಾಗಿ ರೂಪೇಗೊಂಡ ಸಾಹಿತ್ಯವೂ ಕೊಡ ಸಾಮಾಜಿಕ, ಸಾಂಸ್ಕೃತಿಕ ವಿಕಾರಗಳನ್ನು ವಿಚಾರಣೆಗೆ ಗುರಿಂಬಾಡಿತು. ದಾಸರ ಅಥವ ಭಕ್ತಿಪಂಥದಲ್ಲಿ ಪ್ರಮುಖರಾದ ಎಲ್ಲ ಕವಿಗಳ ಹಿನ್ನಲೆಯಲ್ಲಿರುವ ಪವಾಡಗಳೂ ಬದುಕಿನ ಅಧ್ಯಗಳನ್ನು ಸೂಚಿಸುತ್ತಿರುತ್ತವೆ. ಇವು ಜೀವನದ ಅಂಗವೆಂದೇ ಪರಿಗಣಿಸುತ್ತಾರೆ. ಬಹುಶಃ ಇದರಿಂದಾಗಿಯೇ ನಮ್ಮೆಲ್ಲಾ ಭಕ್ತಿಕವಿಗಳೂ ಮತ್ತು ಅವರ ಸಾಹಿತ್ಯವು ಎಲ್ಲ ಜನಸಾಮಾನ್ಯರಿಗೂ ಹತ್ತಿರವಾಗುತ್ತದೆ ಮತ್ತು ಸಾಮಾನ್ಯರಲ್ಲಿ ಅವರು ಪ್ರಾಜ್ನಿಯರೂ ಆಗಿದ್ದಾರೆ. ಇದು ಅವರು ಜೀವನಾದ್ಯಂತ ಸಚ್ಚಿದ ಹೋರಾಟದ ಘಲವೇ ಆಗಿದೆ ಎಂಬುದನ್ನು ನಾವು ಮರೆಯುವಂತೆಯೂ ಇಲ್ಲ.

### ಅ) ಪ್ರೇರಣೆ

ಕನ್ನಡ ಸಾಹಿತ್ಯದ ಚರಿತ್ಯೆಯನ್ನು ಅವಲೋಕಿಸಿದಾಗ ಕಾಲದಿಂದ ಕಾಲಕ್ಕೆ ಸಾಹಿತ್ಯದಲ್ಲಿ ಹೆಚ್ಚಿಯ ರೂಪಗಳನ್ನು ತೊಡೆದು ಹಾಕುತ್ತಾ ಹೊಸ ಹೊಸ ರೂಪಗಳ ಕಡೆಗೆ ಕವಿಗಳ ಗಮನ ಹರಿದಿರುವುದನ್ನು ನೋಡುತ್ತೇವೆ. ಈ ಹೊಸ ರೂಪಗಳ ಉಗಮಕ್ಕೆ ಕನ್ನಡ ಕವಿಗಳಿಗೆ ದೂರೆತ ಪ್ರೇರಣೆ ಯಾವುದು ಎಂಬ ಪ್ರಶ್ನೆ ಮೂಡಿದಾಗ ಅದಕ್ಕೆ ಮುಖ್ಯವಾಗಿ ಮೂರು ರೀತಿಗಳನ್ನು ಡಾ. ಜಿ. ಎಸ್. ಶಿವರುದ್ರಪ್ರಸಾದರು ಗುರುತಿಸಿದ್ದಾರೆ :

1) “ಕನಾಟಕದಲ್ಲಿ ಕಾಲಾನುಕಾಲದಿಂದ ಕವಿಗಳು ಶ್ರದ್ಧೆಯಿಂದ ಒಟ್ಟಿಗೆ ಬಂದ ಮತ್ತಧರ್ಮಗಳು.

2) ಕವಿಗಳಿಗೆ ಅಸ್ತಾನದಲ್ಲಿ ವಿಶಿಷ್ಟಸ್ಥಾನವನ್ನು ಕೊಟ್ಟು ಪೌರುತ್ವಾಂಶಿದ ರಾಜಾಸ್ಥಾನಗಳು.

3) ನಮ್ಮ ಕವಿಗಳಿಗೆ ಸಾಹಿತ್ಯದ ಅರಂಭಕಾಲದಿಂದಲೂ ಹಿನ್ನಲೆಯಾಗಿ ಅವರ ಕೃತಿಗಳಿಗೆ ವಸ್ತು ಮತ್ತು ಭಾಷೆಯ ಮೇಲೆ ಪ್ರಭಾವ ಬೀರುತ್ತಾ ಬಂದ ಸಂಸ್ಕೃತ ಸಾಹಿತ್ಯ.”

ಈ ಮಾರು ರೀತಿಯ ಪ್ರೇರಣೆಯ ಜೊತೆಗೆ ದಾಸನಾಹಿತ್ಯ ಇನ್ನೂ ಇತರ ಪ್ರೇರಣೆಗಳನ್ನು ಪಡೆದೆಂಕೊಂಡು ಕನ್ನಡ ಸಾಹಿತ್ಯದಲ್ಲಿ ಬೆಳೆದು ಕಂಗೋಳಿಸುತ್ತಿದ್ದ ಶ್ರೀ. ಶ. ಅರರಿಂದ ಶ್ರೀ. ಶ. ಒಂಭತ್ತನೆಯ ಶತಮಾನದವರೆಗೆ ತಮಿಳನಾಡಿನಲ್ಲಿ ಕಂಡುಬರುವ ವೈಷ್ಣವ ಭಕ್ತಿರಾದ ಆಳ್ವಿಕೆ ಪ್ರೇರಣೆ ಕನ್ನಡದ ಹರಿದಾಸ ಸಾಹಿತ್ಯದ ಮೇಲೆ ಆಗಿದೆ. ಆಳ್ವಿಕೆ ಪ್ರೇಷ್ಣವ ಭಕ್ತಿಯನ್ನು ಕುರಿತು ಜಚೀಸಿದವರಲ್ಲಿ ವೊದಲಿಗರು. ತಮ್ಮ ಕೃತಿಗಳಲ್ಲಿ ಕೃಷ್ಣನ ಬಾಲಲೀಲಗಳನ್ನು ಅವರು ಪಟ್ಟಿಸಿದ್ದಾರೆ. ಕೃಷ್ಣ ಪರವಾದ ಭಕ್ತಿಯ ರೀತಿಗಳು ಆಳ್ವಿಕೆ ಮತ್ತು ದಾಸರ ಕೃತಿಗಳಲ್ಲಿ ಒಂದೇ ಬಗೆಯ ದಾಗಿರುವದನ್ನು ಕಾಣುತ್ತೇವೆ ನಮ್ಮ ಹರಿದಾಸರು ಕೂಡ ಕೃಷ್ಣನ ಬಾಲಲೀಲಗಳನ್ನು ಪಟ್ಟಿಸುವುದರಲ್ಲಿ ಪ್ರಮುಖ ಸ್ಥಾನವನ್ನೇ ಪಡೆದುಕೊಳ್ಳುತ್ತಾರೆ. ಇದಲ್ಲದೆ ಭಕ್ತ ಮತ್ತು ದೇವರು ಮಧ್ಯ ಪ್ರೇಮಾದ ಭಾವನೆಗಳನ್ನು ಆಳ್ವಿಕೆ ಕೃತಿಗಳಲ್ಲಿ ಕಾಣುತ್ತೇವೆ. ಆಳ್ವಿಕೆ ಪದಗಳು ತಮಿಳನಾಡಿನಲ್ಲಿ ದಿವ್ಯ ಪ್ರಬಿಂಧಗಳೆಂದು ಹೆಸರಾದವು. ಈ ದಿವ್ಯ ಪ್ರಬಿಂಧಗಳು ವೈದಿಕ ಸಂಪ್ರದಾಯದ ನಿಷ್ಠಾವಂತರಿಗೆ ಸಂಸ್ಕೃತ ಗ್ರಂಥಗಳಷ್ಟೇ ವಣಾಸ್ತವಾಗಿದ್ದವು. ಇವರ ಕೇಂದ್ರ ತಮಿಳನಾಡಿನ ಶ್ರೀರಂಗವಾಗಿದ್ದಿಂಬುದು ತಿಳಿದುಬರುತ್ತದೆ. ಶೀರ್ಜನೆಗಳನ್ನು ಹೆಚ್ಚು ಬರೆದ ಶ್ರೀಪಾದರಾಜರೂ ಕೂಡ ಶ್ರೀರಂಗದಲ್ಲಿದ್ದವರು. ಪೂಜೆ ಸಮಯದಲ್ಲಿ ಸಂಸ್ಕೃತದ ಸ್ತೋತ್ರಗಳ ಬಿಂದಾಗಿ ಆಳ್ವಿಕೆ ದಿವ್ಯ ಪ್ರಬಿಂಧಗಳನ್ನೇ ಹಾಡುವ ಪರಿಪಾಠವಿತ್ತೆಂದು ತಿಳಿದುಬರುತ್ತದೆ. ಶ್ರೀರಂಗಪ್ರ ರಾಮಾನುಜ ಸಂಪ್ರದಾಯದ ವೈಷ್ಣವರಿಗೆ ಮಾರ್ಪಿಸ್ತಾರು. ಇಲ್ಲಿಯೇ ಆಳ್ವಿಕೆ ದಿವ್ಯ ಪ್ರಬಿಂಧಗಳ ಸಂಕಲನ ನಡೆದದ್ದು ಶ್ರೀ. ಶ. 1117 ರಷ್ಟು ಹಿಂದೆಯೇ ತಮಿಳನ್ನು ಪ್ರಬಿಂಧಗಳನ್ನು ವೇದ ಮತ್ತು ಮಂತ್ರಗಳಿಗೆ ಸರಿಸಮಾಗಿ ಹಾಡುವ ವಾಡಿಕೆ ರೂಢಿಯಲ್ಲಿತ್ತು.

ಈ ರೀತಿಯ ಸಂದರ್ಭ ಶ್ರೀಪಾದರಾಜರಿಗೆ ಶೀರ್ಜನೆಗಳನ್ನು ಹಾಡುವಲ್ಲಿ ಸೂಕ್ತ ಉದಗಿಸಿರಬಹುದು. ಇದಲ್ಲದೆ ಶ್ರೀರಂಗದಲ್ಲಿ ದೇವರನ್ನು ಪೂಜಿಸುವಾಗ ವೈದಿಕ ವಾಜಯಾದವರೂ ‘ಇಯಲ್’ ಸೇವ್ಯೆ ಮಾಡುತ್ತಿದ್ದರು. ಪೂಜೆಯ ವೇಳೆಯಲ್ಲಿ ತಮಿಳನ್ನು ಪದಗಳನ್ನು ಪರಿಸುವುದಲ್ಲದೆ ಸಂಗೀತ ಪ್ರಧಾನವಾದ “ಇಶ್ವರ್” ತಮಿಳ ಪ್ರಬಿಂಧಗಳನ್ನು ರಾಗತಾಳಗಳಲ್ಲಿ ಹಾಡುವುದು ರೂಢಿಯಲ್ಲಿತ್ತು. ಇಂತಹ ಎರಡೂ ರೀತಿಗಳೂ ಶ್ರೀಪಾದರಾಜರಿಗೆ ಪ್ರೇರಣೆಯನ್ನು ಒದಗಿಸಿವೆ ಎನ್ನಬಹುದು.

ಹರಿದಾಸರಿಗೆ ಮೊದಲೇ ಶ್ರೀ. ಶ. ಹನ್ನರಡನೆಯ ಶತಮಾನದಲ್ಲಿ ಕಂಡುಬರುವ ವಚನಕಾರರ ಪ್ರೇರಣೆಯೂ ಶೀರ್ಜನ ಸಾಹಿತ್ಯದ ಉಗಮಕ್ಕೆ ಮುಖ್ಯವಾಗುತ್ತದೆ. ಧಾರ್ಮಿಕ ಹಿನ್ನಲೆಯಲ್ಲಿ ನಮ್ಮ ಕನ್ನಡ ಸಾಹಿತ್ಯ ಬೆಳೆದು ಬಂದರೂ ಧಾರ್ಮಿಕ ನೆಲೆಯಲ್ಲಿಯೇ ನಿಲ್ಲದೆ ಅದನ್ನು ಏಂರಿದ ಒಂದು ದರ್ಶನವನ್ನು ನೀಡಿದೆ. ಚಂಪೂ ಯಂಗದ ನಂತರ ಪ್ರವಿರ್ಗೊಂಡ ಪ್ರಕಾರ ವಚನಸಾಹಿತ್ಯ, ಹನ್ನರಡನೆಯ ಶತಮಾನದಲ್ಲಿ ಕನ್ನಡನಾಡಿನ ಇತಿಹಾಸದಲ್ಲಿ ವಚನಸಾಹಿತ್ಯ ಉಗಮಗೊಂಡು ಸಾಂಸ್ಕೃತಿಕವಾಗಿ,

ಸಾಮಾಜಿಕವಾಗಿ ಹಾಗೂ ಸಾಹಿತ್ಯಕವಾಗಿ ಹೊಸ ಅಂದೋಲನವನ್ನು ಮುಂದಿಸಿತ್ತು ವರ್ಚನಕಾರರು ಭಕ್ತಿವಾಗ್ರಂಥ ಮುಖಾಂತರ ಸಾಹಿತ್ಯದ ವರ್ಗ, ವರ್ಣಭೇದಗಳನ್ನು ಕುರಿತು ಮೊದಲನೆಯು ಬಾರಿಗೆ ವಿವರಿಸಿದರು. ಇವರಲ್ಲಿ ಮುಹಾರಾಷ್ಟ್ರದ ಸಾಮಾಜಿಕವಾಗಿ ತುಕಾರಾಮ, ಬಂಗಾಲದ ಚೈತನ್ಯ, ರಾಜಾಸ್ಥಾನದ ವಿಂಗಾರಾಬಾಯಿ, ತಮಿಳುನಾಡಿನ ಆಳ್ವಿಕಾರರು, ಆಂಧ್ರದ ಅನ್ನವಾಚಾರ್ಯ, ತ್ಯಾಗರಾಜ ಮೊದಲಾದ ವರು ಮುಖ್ಯರು. ಹೀಗೆ ಭಕ್ತಿ ಪಂಥಗಳು ನಾಲ್ಕು ಕಡೆಗಳಲ್ಲಿಯೂ ಪ್ರವಹಿಸುತ್ತಿತ್ತು. ಇದರ ಪರಿಣಾಮವಾಗಿ ವಾಧ್ಯವರ್ತಿಯಾದ ಕನಾಟಿಕದಲ್ಲೂ ಕೂಡ ಭಕ್ತಿಪಂಥ ಪ್ರಾಣ ರೂಪದಲ್ಲಿಯೇ ಬೆಳೆದಿತ್ತು. ಇದನ್ನು ಕುರಿತು ಬೇಂದ್ರೀಯವರು ಈ ರೀತಿಯಾಗಿ ಹೇಳಿದ್ದಾರೆ : “ಹಿಂದೂಸ್ತಾನದೊಳಗಿನ ವಿವಿಧ ಪ್ರಾಂತಗಳ ಭಕ್ತಿವಾಗ್ರಂಥಕ್ಕ ಕನಾಟಿಕದ ಹೀರಿಕೆಯು ಒಂದಿಲ್ಲಾಂದು ರೀತಿಯಿಂದ ಇದೆ. ಬಂಗಾಲದ ಚೈತನ್ಯ ಭಕ್ತಿಪಂಥವು ಕನಾಟಿಕದ ಮಧ್ಯಾಚಾರ್ಯರ ಹೀಳಿಗೆಯ ವರಾದರಿಯಾಗಿದೆ. ರಾವಾನುಜರ ಭಕ್ತಿಗೆ ಹೊಯ್ದಿರ ವಿಷ್ಣುವರ್ಧನನು ಅಶ್ರಯವಾದುದು ಇತಿಹಾಸದಲ್ಲಿ ಬಂದ ಸಂಗತಿಯಾಗಿದೆ. ಈ ರಾವಾನುಜರ ಶಿಷ್ಯರಲ್ಲಿಬ್ರಾಹ್ಮಾದ ರೆಷಣವಂದನೀಯಲೇ ಕಬೀರ, ತುಲಸೀದಾಸರ ಭಕ್ತಿಯ ಶಾಖೆಗಳು ಹರಿಹಿಕೂಡೆವೇ”.

ಇದಲ್ಲದೆ ಕನಾಟಿಕದಲ್ಲಿ ಕಾಲಾನುಕಾಲದಿಂದ ಒಪ್ಪಿಕೊಂಡು ಬಂದ ಮತಧರ್ಮಗಳು ಸಾಹಿತ್ಯದ ಉಗಮಕ್ಕೆ ಮುಖ್ಯ ಪ್ರೇರಣೆ ಬದಗಿಸಿವೆ. ಧರ್ಮಶ್ರದ್ಧಗಾಗಿ ಕೀರ್ತನೆ ಸಾಹಿತ್ಯ ರಚಿತವಾಗಿಲ್ಲ ಎಂದು ಹೇಳುವಂತಿಲ್ಲ. ಹರಿದಾಸರು ತಮ್ಮ ಸಾಹಿತ್ಯದಲ್ಲಿ ದ್ವೈತ ಪಂಥದ ಅನೇಕ ತತ್ತ್ವಗಳನ್ನು ಹೇಳಿದ್ದಾರೆ. ಮಧ್ಯಮತ ತತ್ತ್ವಗಳನ್ನು ಕುರಿತ ಕೀರ್ತನೆಗಳನ್ನು ಎಲ್ಲ ದಾಸರಲ್ಲಿ ಗುರುತಿಸಬಹುದು. ಇವರು ಪ್ರೇಷ್ಟ ವ ಮತದ ತತ್ತ್ವಗಳನ್ನು ವ್ಯುತ್ಪಿಡಿಸಿಕೊಂಡು, ತಾವು ನಂಬಿದ ವರೋಹಗಳನ್ನು ಹಾಡಿನ ಮೂಲಕ ವ್ಯಕ್ತಪಡಿಸಿದ್ದಾರೆ. ಇವರು ತಮ್ಮ ಅನುಸಿಕಿಗಳನ್ನು ಜನತೆಗೆ ತಲುಪಿಸಲು ಹಲವು ಜನಪದ ತಂತ್ರಗಳನ್ನೇ ಬಳಸಿಕೊಂಡರು. ಜನಸಾಮಾನ್ಯರಲ್ಲಿ ಇವರೂ ಸಾಮಾನ್ಯರಾಗಿ ಅವರೊಂದಿಗೆ ಬೆರೆತರು. ತಾವು ಕೆಂಡು ಉಂಡೆದ್ದನ್ನು ಜನಗಳಿಗೆ ಮುಟ್ಟಿರುವಂತೆ ಹೇಳಿದರು.

ಧಾರ್ಮಿಕ ಸಾಹಿತ್ಯದಲ್ಲಿಯೇ ಭಕ್ತಿಸಾಹಿತ್ಯ ಮತ್ತು ಅನುಭಾವ ಸಾಹಿತ್ಯವು ಸೇರಿಕೊಳ್ಳುತ್ತದೆ. ಇವರಡನ್ನೂ ಸ್ಥಾಲವಾಗಿ ವಿಭಾಗ ಮಾಡಿ ತೋರಿಸುವುದು ಕಷ್ಟದಾಸಸಾಹಿತ್ಯ ಮತ್ತು ಬಚನ ಸಾಹಿತ್ಯ—ವರಡೂ ಭಕ್ತಿ ಸಾಹಿತ್ಯವೂ ಹೌದು, ಅನುಭಾವ ಸಾಹಿತ್ಯವೂ ಹೌದು. ಭಕ್ತಿ ಮತ್ತು ಅನುಭಾವಿಯಾದವನಿಗೆ ಒಂದು ಬಗೆಯು ಅಥಾತ್ ಕೆಲುವೂ ಮತ್ತು ಅದರೊಂದಿಗೆ ವೈಯಕ್ತಿಕವಾದ ಸಾಧನೆಯೂ ಮುಖ್ಯವಾಗುತ್ತದೆ. “ಅನುಭಾವ ಎಂದರೆ ದೇಹದ ಸುಪ್ತಿಶಕ್ತಿಗಳನ್ನು ಎಚ್ಚರಿಗೊಳಿಸಿ ಆ ಎಚ್ಚರದಿಂದ ತೆರೆದ ಒಳಗಳನ್ನಿಂದ ಸತ್ಯದ ಸ್ವರೂಪವನ್ನು ಪ್ರತಿಕ್ಷೇಪಿಸಿದೆ”.

ಸಾಹಿತ್ಯರಿಸಿಕೊಳ್ಳುವುದು. ಇದು ಕೇವಲ ಬುದ್ಧಿ ಮನಗಳಿಗೆ ನಿಲುಕೆದೆ ಅಂಥವುಗಳನ್ನು ದಾಟಿದ ಒಳ ಅರಿವು ಅಥವಾ ಅಂತರ್ ದೃಷ್ಟಿ<sup>8</sup> ಎಂದು ತಿಳಿಯಬಹುದು.

ಸಾಹಿತ್ಯ ಮತ್ತು ಅನುಭಾವ ಬೇರೆ ಬೇರೆಯಾದರೂ ಸಾಹಿತ್ಯ ತನ್ನ ಸಾಧ್ಯಕತೆಯನ್ನು ಪಡೆಯುವುದು ಅನುಭಾವದ ಕಡೆ ವಿಕಾಸಗೊಂಡಾಗ ಮಾತ್ರ. ಇಂತಹ ಒಂದು ವಿಕಾಸವನ್ನು ವಚನಗಳಲ್ಲಿ ಮತ್ತು ದಾಸರ ಕೆಲವು ಕೃತಿಗಳಲ್ಲಿ ಕಾಣುತ್ತೇವೆ.

ಅನುಭಾವ ತನ್ನ ಅನುಭವವನ್ನು ಲೋಕಕಲ್ಯಾಣಕ್ಕಾಗಿ ಅಭಿವೃತ್ತಿಗೊಳಿಸಲು ಅನುವಾಗುತ್ತಾನೆ. ತಾನು ಪಟ್ಟಪಾಡು ನಡೆದ ಜಾಡು ಕೊನೆಗೆ ತಾನು ಕಂಡ ಆನಂದ ಇವುಗಳನ್ನು ಭಾಷೆಯಲ್ಲಿ ಹೊರಹೊಮ್ಮುಸುತ್ತಾನೆ. ಹಡ್ಡನ್ನು ಹೇಳುವಂತೆ “ಸಾಹಿತ್ಯ ಎನ್ನುವುದು ಭಾಷೆಯ ಮೂಲಕ ಹೊರಹೊಮ್ಮುದ ಜೀವನದ ಅಭಿವೃತ್ತಿ”<sup>9</sup>. ಇಂತಹ ಒಂದು ಅಭಿವೃತ್ತಿಯನ್ನು ದಾಸ ಸಾಹಿತ್ಯದಲ್ಲಿ ಪ್ರರಂದರ ಮಾತ್ರ ಕನಕದಾಸರಲ್ಲಿ ಮತ್ತು ಇನ್ನೊಂದರ ಕೆಲವು ಕೇರಣನಿಗಳಲ್ಲಿ ಕಾಣುತ್ತೇವೆ.

ವರದನೆಯದಾಗಿ ದಾಸಸಾಹಿತ್ಯಕ್ಕೆ ಪ್ರೇರಣೆಯಾದದ್ದು ರಾಜಾಸ್ಥಾನಗಳು. ಕ್ರಿ. ಶ. ಹದಿನಾಲ್ಕುರಿಂದ ಕ್ರಿ. ಶ. ಹದಿನಾರನೆಯ ಶತಮಾನ ವಿಜಯನಗರ ಸಂಸ್ಥಾನದ ಉನ್ನತಿಯ ಕಾಲ. ವಿಜಯನಗರದ ಅರಸರು ಎಲ್ಲಾ ಧರ್ಮಗಳಿಗೂ ಒಂದೇ ರೀತಿಯ ವರಾನ್ಯತೆಯನ್ನು ಕೊಟ್ಟು ಜನತೆಯಲ್ಲಿ ಶಾಂತಿ ಮತ್ತು ಸಂರಕ್ಷಣೆಯ ಭರವಸೆಯನ್ನು ನೀಡಿದರು. ಈ ಕಾಲದಲ್ಲಿ ಶೈವ ಮತ್ತು ವೈಷ್ಣವ ಪಂಥಗಳು ಹೆಚ್ಚು ಪ್ರಚಿಲಿತವಾಗಿದ್ದವು. ವಿಜಯನಗರದ ಪ್ರಮುಖ ದೊರೆಯಾದ ಕೃಷ್ಣದೇವರಾಯನ ಕಾಲದಲ್ಲಿ ವೈಷ್ಣವ ಧರ್ಮ ಬಹಳ ಪ್ರಚಾರ ಪಡೆಯಿತು. ಸ್ವತಃ ಕೃಷ್ಣದೇವರಾಯನೇ ವೈಷ್ಣವನಾಗಿದ್ದನು. ವಾತಾಸರಾಯರು ಕೃಷ್ಣದೇವರಾಯನ ರಾಜಗುರುಗಳಾಗಿದ್ದು ಕೊಂಡು ವೈಷ್ಣವ ಪಂಥಕ್ಕೆ ಜೆಚ್ಚು ಪ್ರೇತನಾಹವನ್ನು ನೀಡಿ ಬೆಳೆಸಿದರು. ಇವರ ನೇತ್ಯಕ್ಷದಲ್ಲೇ ದಾಸಕೂಟಿ ಮತ್ತು ವಾಸಕೂಟಿಗಳಿಂಬ ಎರಡು ಕೂಟಗಳು ಪ್ರಾರಂಭವಾಗಿ ಭಾಗವತ ಧರ್ಮವನ್ನು ಪ್ರಚಾರ ವರಾಡತೊಡಗಿದವು. ಇಲ್ಲಿ ಬಂದ ಹಲವು ದಾಸರು ಮತ್ತಾಧಿಪತಿಗಳಾಗಿದ್ದುಕೊಂಡು ರಾಜರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಅದರೆ ದೀಕ್ಷೆ ಪಡೆದ ಎಲ್ಲ ದಾಸರೂ ರಾಜರೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡವರಲ್ಲ. ಇವರು ರಾಜರ ಯಾವುದೇ ಸಂಪತ್ತನ್ನು ತೆಗೆದುಕೊಂಡವರಲ್ಲ. ಇವರ ರಚನೆಗಳಲ್ಲಿ ರಾಜರನ್ನು ನಿರಾಕರಿಸುವ ಧೋರಣೆಯನ್ನೇ ಕಾಣುತ್ತೇವೆ. ರಾಜರ ವೈಭವ ಅದರಿಂದ ಪಡೆಯುವ ಸುಖವನ್ನು ಇವರು ಕ್ಷೇತ್ರಕವಾಗಿಯೇ ಗ್ರಹಿಸಿರುವುದನ್ನು ಅವರ ರಚನೆಗಳಲ್ಲಿ ಕಾಣುತ್ತೇವೆ.

ಮೂರನೆಯದಾಗಿ ಸಂಸ್ಕೃತ ಸಾಹಿತ್ಯ ಮತ್ತು ನಮ್ಮ ಹಿಂದಿನ ಸಾಹಿತ್ಯದ ಪರಂಪರೆಯೂ ದಾಸ ಸಾಹಿತ್ಯಕ್ಕೆ ಹೋಸ ಬೀಳಕನ್ನು ತರುವಲ್ಲಿ ಪ್ರೇರಕವಾಗಿವೆ. ಪೂರ್ವಸಾಹಿತ್ಯಕ್ಕೆ ಹೇಗೆ ಸಂಸ್ಕೃತ ಸಾಹಿತ್ಯ ವಸ್ತುವಿನ ದೃಷ್ಟಿಯಿಂದ ಮುಖ್ಯ ವಾಯುತೋ ಹಾಗೆಯೇ ದಾಸಸಾಹಿತ್ಯಕ್ಕೂ ಸಂಸ್ಕೃತ ಸಾಹಿತ್ಯದ ವಸ್ತುವೇ ಪ್ರಮಾಣಿಕವಾಯಿತು. ವೈದಿಕ ಧರ್ಮದ ಪ್ರತಿಪಾದನೆಯನ್ನು ವಾಡುವಾಗಲ್ಲಾಗಿ ಇವರು ಪರಂಪರೆಯ ಕಾವ್ಯಗಳಿಗೇ ಶರಣಾಗಿದ್ದಾರೆ. ವೈಯಕ್ತಿಕ ಅಂದೋಲನದಲ್ಲಿ ಇವರು ವಚನಕಾರಾರ್ಥಿ ಪ್ರೇರಣೆ ಪಡೆದಿದ್ದಾರೆ. ಭಾಷೆಯ ದೃಷ್ಟಿಯಿಂದಲೂ ದಾಸರಿಗೆ ವಚನಕಾರರೇ ಪ್ರೇರಣೆಯಾಗಿದ್ದಾರೆ. ವಚನ ಸಾಹಿತ್ಯದಲ್ಲಿ ಕೆಲವು ಪ್ರಮಾಣಿಕವಾಗಿ ವಚನಕಾರರಾದ ಬಸವಣಿ, ಚಿನ್ನಬಸವಣಿ, ಅಕ್ಕಮಹಾದೇವಿಯರನ್ನು ಹೊರತು ಪಡಿಸಿ ನೋಡಿದರೆ ಇನ್ನು ಉಳಿವರು ವರ್ಗ ಮತ್ತು ಜಾತಿಯಿಂದಲೂ ಕೆಳಜಾತಿಯವರಾಗಿದ್ದಾರೆ. ಅವರಿಗೆ ಸಂಸ್ಕೃತದ ಪಾಂಡಿತ್ಯ ಇತ್ತು ಎಂದು ಹೇಳುವುದು ಕಷ್ಟ. ಕೀರ್ತನಕಾರರನ್ನು ಕುರಿತು ಯೋಚಿಸಿದಾಗ ಈ ಮಾತನ್ನು ಹೇಳಲಾಗುವುದಿಲ್ಲ. ಕೀರ್ತನೆಗಳನ್ನು ರಚಿಸಿದವರಲ್ಲಿ ಕನಕದಾಸನರನ್ನು ಬಿಟ್ಟು ಉಳಿದ ಎಲ್ಲರೂ ಕೂಡ ಜಾತಿಯಿಂದ ಬ್ರಾಹ್ಮಣರೇ ಆಗಿದ್ದಾರೆ. ಪುರಾದರದಾಸರು ವೈಶ್ರಾಗಿದ್ದವರು. ಇವರನ್ನು ಶೂದ್ರರಿಗಿಂತ ಉತ್ತಮರೆಂದು ತಿಳಿಯಲಾಗಿತ್ತು. ಅನೇಕ ದಾಸರೂ ಮಾತಾಧಿಪತಿಗಳಾಗಿದ್ದವರು, ಜೊತೆಗೆ ಸಂಸ್ಕೃತದ ಪಾಂಡಿತ್ಯ ಉಳ್ಳವರು. ಕನಕದಾಸರು ಜಾತಿಯಿಂದ ಕುರುಬರಾದರೂ ಪಾಣ್ಪೇಗಾರ ಮನೆತನದಿಂದ ಬಂದವರು. ಇದರಿಂದಾಗಿಯೇ ಕನಕದಾಸರಿಗೆ ವಿದ್ಯಾಭ್ಯಾಸದ ಸೌಕರ್ಯಗಳು ದೊರೆತಿರಬಹುದು. ಇವರು ಕೀರ್ತನೆಗಳನ್ನು ರಚಿಸಿರುವಂತೆ, ಕಾವ್ಯಗಳನ್ನು ಬರೆದಿರುವರು. ಇವೆಲ್ಲವೂ ಕೃಷ್ಣಭಕ್ತಿಯನ್ನು ಹೇಳುತ್ತವೆ. ಇವುಗಳ ಮೂಲ ವಸ್ತು ಸಂಸ್ಕೃತದ್ದೇ ಆಗಿದೆ.

ಹರಿದಾಸರ ಕೀರ್ತನೆಗಳ ವಸ್ತು ಮಾತ್ರವಾಗಿ ಭಾಗವತ, ರಾಮಾಯಣ, ಮಹಾಭಾರತ, ವಿಷ್ಣುಪುರಾಣದ ವಸ್ತುವೇ ಆಗಿದೆ. ಪುರಂದರದಾಸರ ಮತ್ತು ಕನಕದಾಸರ ಕೆಲವು ಕೀರ್ತನೆಗಳು ಮಾತ್ರ ಸಾಮಾಜಿಕ ವಿಡಂಬನೆಯನ್ನು, ವೈಯಕ್ತಿಕ ತಳಮಳವನ್ನು ತಿಳಿಸುತ್ತವೆ. ಅವರು ವಣ ಮತ್ತು ವರ್ಗ ಪ್ರಜ್ಞಾಯನನ್ನು ಪ್ರತಿಬಿಂಬಿಸಿದ್ದಾರೆ. ಈ ರೀತಿಯ ಪ್ರತಿಬಿಂಬ ಎಲ್ಲ ಭಕ್ತಿಪಂಥಗಳಲ್ಲಿಯೂ ಕಂಡು ಬರುವ ಸಾಮಾಜಿಕ ಪ್ರಜ್ಞಾಯೇ ಆಗಿದೆ. ಉಳಿದ ಬ್ರಾಹ್ಮಣ ದಾಸರಲ್ಲಿ ಸಂಸ್ಕೃತ ಭೂಲಿಪ್ಪವಾದ ರಚನೆಗಳನ್ನು ಕಾಣುವುದಲ್ಲದೆ, ಮಧ್ಯಾಜಾಯರು ಸಂಸ್ಕೃತದಲ್ಲಿ ರಚಿಸಿದ ದ್ವಾದಶ ಸೋತ್ರವು ಹರಿದಾಸರ ಹಲವು ಕೀರ್ತನೆಗಳಲ್ಲಿ ಪ್ರತಿಬಿಂಬಿತವಾಗಿದೆ.

ಈ ಮೂರು ಪ್ರೇರಣೆಗಳ ಜೊತೆಗೆ ದಾಸ ಸಾಹಿತ್ಯದ ಹೇಳಿ ಜನಪದ ಸಾಹಿತ್ಯದ ಪ್ರೇರಣೆಯೂ ಆಗಿದೆ. ಜನಪದರು ಅಭಿವೃತ್ತಪಡಿಸಿದ ಭಕ್ತಿಯ ಕ್ರಮ ವನ್ನು ದಾಸ ಸಾಹಿತ್ಯದಲ್ಲಿಯೂ ನೋಡಬಹುದು. ಜನಪದರು ಬಳಸಿದ ಗಾದೆ ಮಾತುಗಳು ಅವರು ಹಾಡುತ್ತಿದ್ದ ಲಾವಣೆ, ತ್ರಿಪದಿಗಳು ದಾಸ ಸಾಹಿತ್ಯಕ್ಕೆ

ಆಕರ್ಷವಾಗಿವೆ. ಜನಪದರು ತಮ್ಮ ಕಾರ್ಯಕ್ರಮಕ್ಕೆ ತಕ್ಕಂತೆ ಹಾಡಿನ ಧಾರ್ಡಿಗಳನ್ನು ಬದಲಿಸಿದಂತೆ ದಾಸರೂ ತಮಗೆ ಒದಗಿದ ಸಂದರ್ಭಗಳಿಗೆ ಅಸಾಗುಣವಾಗಿ ಹಾಡಿರುವುದು ಕಂಡುಬರುತ್ತದೆ. ನಮ್ಮಲ್ಲಿ ಇರುವ ದೇಸೀ ಮಟ್ಟಿಗಳನ್ನು ಗಮನಿಸಿದಾಗ ಜನಪದರ ಶ್ರವಣಿ ತುಂಬಾ ಪ್ರೇರಣೆ ಒದಗಿಸಿರುವುದನ್ನು ಕಾಣಿತ್ತೇವೆ. ಇದಲ್ಲದೆ ಕವಿರಾಜ ವರಾಗ್ರದಲ್ಲಿ ಉಕ್ತವಾದ ಸಿನಕೆವಾಡು, ಪಾಡು, ಮೆಲ್ಲಾಡು ಮೊದಲಾದವುಗಳು ನಮ್ಮಲ್ಲಿ ಕ್ಷ. ಶ. ಒಂಭತ್ತನೆಯ ಶತವರಾವದಲ್ಲೀ ಕಂಡುಬಂದಿವೆ. ಜೊತೆಗೆ ಏಳನೆಯ ಶತವರಾವದ ಬಾದಾಮಿಶಾಸನ ಶ್ರವಣಿಗಳು ಬಳಕೆಯಲ್ಲಿ ದ್ವಿರೂಪುದನ್ನು ತಿಳಿಸುತ್ತದೆ. ಈ ಎಲ್ಲ ಮಟ್ಟಿಗಳೂ ದೇಸೀ ಸಾಹಿತ್ಯದ ಉದ್ಘಾರಕೆ ಕಾರಣವಾಗಿವೆ.

ಜೈನ ಧರ್ಮವನ್ನು ಪ್ರತಿಪಾದಿಸಲು ಹೋರಟಿ ನಯಸೇನಸಂತಹ ಜೈನಕವಿಯೂ ತನ್ನ ಕಾವ್ಯವಾದ ಧರ್ಮಾವೃತದಲ್ಲಿ ಬಳಸಿರುವ ಗಾದೆ, ನಾಣ್ಯದಿ, ಆದುವಹಾತಿನ ಲಯಗಳು ಜನಪದರ ಪ್ರೇರಣೆಯೇ ಆಗಿದೆ. ಡಾ. ಎಂ. ಚಿದಾನಂದಮಾರ್ತಿ ಅವರು ನಯಸೇನನನ್ನು “ಜಾನಪದ ಚಂಪ್ರಾಕವಿ” ಎಂದಿರುವುದು ಯುಕ್ತವೇ ಆಗಿದೆ. ನಯಸೇನ ಕವಿ ಭಾಷೆಯಲ್ಲಿ ತಳೆದಿರುವ ಧೋರಣೆ ಮುಂದಿನ ದೇಸೀ ಮಟ್ಟಿಗಳಿಗೆ ಮೂಲ ಸ್ಥಾತ್ಮಿಕ್ಯಯಾ ಹೇದು.

“ಸಕ್ಕುದಮಂ ಪೇಜೊಳ್ಳಬೇ ಸಲಿ  
ಸಕ್ಕುದಮಂ ಪೇಟ್ಟಿ ಸುದ್ದುಗನ್ನಡದೊಳ್ಳಿ ತಂ  
ದಿಕ್ಕುವುದೇ ಸಕ್ಕುದಮಂ  
ತಕ್ಕದೆ ಬೆರಸಲ್ಪೆ ಘ್ರಂತಮುಸಂ ತೈಲಮುಮಂ10”

ಇಂತಹ ಸ್ಥಾತ್ಮಿಕ್ಯಯನ್ನು ಹಿಂದಿನ ಕವಿಗಳಿಂದ ಪಡೆದು ಅಂದು ಪ್ರಚಾರದಲ್ಲಿದ್ದ ಜನಪದರ ರೀತಿಯನ್ನು ತಮ್ಮಲ್ಲಿ ಅರಗಿಸಿಕೊಂಡು ವಚನಸಾಹಿತ್ಯವು ಉಗಮವಾಗಿದೆ. ಮುಂದೆ ಬಂದ ಹಲವು ಕವಿಗಳು ಹೊಸ ಹೊಸ ಭಂದಸ್ಸಿನ ಧಾರ್ಡಿಗಳನ್ನು ಬಳಸಿ ಕೊಂಡರು. ಸರ್ವಜ್ಞ ಕವಿ ಜನಪದರು ಬಳಸುತ್ತಿದ್ದ ಶ್ರವಣಿಯನ್ನೇ ಬಳಸಿ ಸಾಹಿತ್ಯದಲ್ಲಿ ತನ್ನ ಆಭಿವೃತ್ಯಾಯನ್ನು ಸಾರ್ಥಕವಾಡಿಕೊಂಡನು. ಇದೇ ವರಾಗ್ರದಲ್ಲಿ ಬಂದ ಕೀರ್ತನಕಾರರೂ ಕಾಡ ತಮ್ಮ ಅನಿಸಿಕೆಗಳನ್ನು, ತಲ್ಲಣ-ತಳಮಳಗಳನ್ನು ರಾಗ, ತಾಳ, ಬಧ್ವಾದ ಕೀರ್ತನಾರೂಪದಲ್ಲಿ ಹಾಡಿದರು. ಜನರ ನಂಬಿಕೆ, ಅಚಾರ, ವಿಚಾರಗಳನ್ನು, ಸಂಪ್ರದಾಯಗಳನ್ನು, ಗಾದೆ, ಒಗಟು, ನುಡಿಗಟ್ಟು-ಹೀಗೆ ಜನಪದರ ಸೋಗಡನ್ನು ತಮ್ಮ ಕೀರ್ತನೆಗಳಲ್ಲಿ ಬಳಸಿದರು. ಜನರ ಮನರಲ್ಲಿ ಕೀರ್ತನೆಗಳು ಹೇಳು ಪ್ರಚಾರಕ್ಕೆ ಬರುವಂತೆ ವಹಾಡಿದರು. ಇಂದಿಗೂ ಜನರಲ್ಲಿ ಕೀರ್ತನೆಗಳು ವರೋಖಿಕ ಪರಂಪರೆಯಲ್ಲಿ ಸೇರಿಹೋಗಿರುವುದನ್ನು ನೋಡಿದರೆ ಈ

ಮಾತ್ರ ಸ್ವಷ್ಟಿವಾಗುತ್ತದೆ. ಕೀರ್ತನೆಗಳಿಗೆ ಸಿಗುವ ಪಾಠಾಂತರಗಳು ಜನರಲ್ಲಿ ಕೀರ್ತನೆಗಳು ಸೇರಿಹೋದ ರೀತಿಗೆ ಉದಾಹರಣೆಯಾಗಿದೆ.

### ಇ) ಪ್ರಭಾವ

ಯಾವುದೇ ಸಾಹಿತ್ಯ ಸ್ವಷ್ಟಿಯಲ್ಲಿ ತನ್ನ ಹಿಂದಿನ ಮತ್ತು ಸಮಕಾಲೀನ ಸಾಹಿತ್ಯದ ಪ್ರಭಾವ ಅನಿವಾರ್ಯ. ಶಾಲದ ತೆಕ್ಕೆಯಲ್ಲಿ ಆ ಕಾಲದ ಮತ್ತು ಪರಂಪರೆಯ ಎಲ್ಲಾ ರೀತಿಯ ವರೊಲ್ಗಳು ಕರಗಿರುತ್ತವೆ. ದಾಸ್ಯಸಾಹಿತ್ಯದ ಉಗಮದ ಕಾಲ ಮುಖ್ಯವಾಗಿ ಭಕ್ತಿಯಾಗಾದ್ದರಿಂದ, ಭಕ್ತಿಯಾಗದ ಅನೇಕ ವರೊಲ್ಗಳ ಪ್ರತಿಬಿಂಬವನ್ನು ಈ ಸಾಹಿತ್ಯದಲ್ಲಿ ಕಾಣುತ್ತೇವೆ. ಭಕ್ತಿಯಾಗದ ಆರಂಭವನ್ನು ಕನ್ವಡ ಸಾಹಿತ್ಯ ಚರಿತ್ಯೆಯಲ್ಲಿ ವಚನಕಾರರಿಂದ ಗುರುತಿಸಬಹುದು. ವಚನಕಾರರ ಆರಾಧ್ಯದ್ವೇವ ಶಿವನಾದರೆ. ಅವರ ನಂತರ ಬಂದ ಕೀರ್ತನಕಾರರು ವಿಷ್ಣುವಿನ ಭಕ್ತರು. ಈ ಇಬ್ಬರ ನಡುವಿನ ಕಾಲದಲ್ಲಿ ಏರ್ಪತ್ತೆ ಮತ್ತು ವೃಷ್ಣಿ ವಧಮಾವನ್ನು ಪ್ರತಿಪಾದಿಸಿದ ಕೆಲವು ಕವಿಗಳು ಕಂಡುಬರುತ್ತಾರೆ. ಇವರಲ್ಲಿ ಮುಖ್ಯ ರಾದವರು ಹರಿಹರ, ರಾಘವಾಂಕ, ಲಕ್ಷ್ಮೀಶ, ಕುಮಾರವ್ಯಾಸ ಮುಂತಾದವರು.

ಕವಿಗಳಿಗೆ ಪ್ರಭಾವ ಎರಡು ರೀತಿಯಾಗಿ ಆಗಬಹುದು :

- 1) ಪ್ರತ್ಯೇಕ ಪ್ರಭಾವವಾದರೆ ಇನ್ನೊಂದು
- 2) ಪರೋಕ್ಷವಾದದ್ದು.

ನಾವು ಇಬ್ಬರು ಕವಿಗಳ ಕೃತಿಗಳನ್ನು ಕುರಿತು ಆಧ್ಯಾತ್ಮಿಕ ವರ್ಣನೆಯನ್ನು ಮಾಡುತ್ತಿರುವ ಕಾರಣದಿಂದ ಸಾಮ್ಯವನ್ನು ಗುರುತಿಸಬಹುದು. ಒಬ್ಬ ಕವಿ ಇನ್ನೊಳಬ್ಬ ಕವಿಯ ನೇರವಾದ ಪ್ರಭಾವಕ್ಕೆ ಒಳಗಾದಾಗ ಅಂತಹ ಪ್ರಭಾವ ಪ್ರತ್ಯೇಕ ಪ್ರಭಾವವೆಂದು ಕರೆಯಬಹುದು. ಕವಿ ಯಾಗಧ್ಯಮಾದ ದೃಷ್ಟಿಯಿಂದ ಕೆಲವು ವರೊಲ್ಗಳ ಪ್ರಭಾವಕ್ಕೆ ಒಳಗಾದಾಗ ಅಂತಹ ಪ್ರಭಾವ ಪರೋಕ್ಷ ಪ್ರಭಾವವೆಂದು ಹೇಳಬಹುದು.

ಕೀರ್ತನಕಾರರಲ್ಲಿ ವಚನಕಾರರ ದಟ್ಟವಾದ ಪ್ರಭಾವವನ್ನು ಗುರುತಿಸಬಹುದಾಗಿದೆ. ಎರಡೂ ಪಂಥದವರು ಭಕ್ತರಾದ್ದರಿಂದ ಹೀಗಾಗುವ ಸಾಧ್ಯತೆಗಳು ಕೂಡ ಹೆಚ್ಚು. ಎರಡೂ ಪಂಥದವರು ಆರಾಧಿಸುವ ದೈವ ಬೇರೆಯಾದರೂ ಅಭಿವೃತ್ತಿ ಕ್ರಮದಲ್ಲಿ ಸಾಮ್ಯ ಹೆಚ್ಚು. ಹಲವು ವರೊಲ್ಗಳು ಒಂದೇ ಆಗಿವೆ. ಆದರ ಹೇಣ್ಣು, ಹೊನ್ನು, ಮಣ್ಣು ಮುಂತಾದವುಗಳ ಬಗ್ಗೆ ತಳೆದ ಧೋರಣೆಗಳು ಎರಡೂ ಸಾಹಿತ್ಯದಲ್ಲಿ ಭಿನ್ನವಾಗಿವೆ ಪ್ರಮುಖ ವ್ಯತ್ಯಾಸವಾಗಿದೆ. ಇದು ವೈದಿಕಧರ್ಮದ ಚಿಂತನೆಗಳಿಗಿಂತ ಏರ್ಪತ್ತೆ ಧರ್ಮಭಿನ್ನವಾಗುವುದನ್ನು ಶಿಳಿಸುತ್ತದೆ.

ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ವಚನ ಮತ್ತು ದಾಸಸಾಹಿತ್ಯ ಗಳಿರದರಲ್ಲಾ ಕೃತಿಕಾರರು ತಮ್ಮ ಇಷ್ಟದ್ವೈವದ ಅಂಶಿತಗಳನ್ನು ಸ್ವೀಕರಿಸಿದ್ದಾರೆ. ವಚನಕಾರರಲ್ಲಿ ಶಿವನ ಪರಾಯಾದ ಹಸರುಗಳು ಅಂಶಿತವಾದರೆ ದಾಸರಲ್ಲಿ ಏಷ್ಟು ಏನ ಪರಾಯಾದ ಹಸರುಗಳು ಅಂಶಿತವಾಗಿವೆ. ಇಬ್ಬರಲ್ಲಾ ಅಂಶಿತಕ್ಕೆರುವ ಮಾನ್ಯತೆ ಒಂದೇ ಆಗಿದೆ. ಗುರುವಿನ ಬಗ್ಗೆ ಎರಡೂ ಪಂಥಗಳಲ್ಲಿ ಗೌರವವಿದೆ. ಗುರುವಿನ ಉಪದೇಶ ಬಹಳ ಮುಖ್ಯವೆಂಬುದು ಇಲ್ಲಿನ ಸವಾನ ಗುಣವಾಗಿದೆ. ಗುರುವಿನ ಬಗೆಗಿನ ಅಕ್ಷಮಾಹಾದೇವಿಯ ವಚನವೊಂದು ಹೀಗಿದೆ :

“ಗುರುವಿನ ಕರುಣಾದಿಂದ ಲಿಂಗ ಜಂಗಮನ ಕಂಡೆ  
ಗುರುವಿನ ಕರುಣಾದಿಂದ ಪಾದೋದಕ ಪ್ರಸಾದವ ಕಂಡೆ  
ಗುರುವಿನ ಕರುಣಾದಿಂದ ಸಜ್ಜನ ಸದ್ಗುರು ಫೋಷಿಯ ಕಂಡೆ  
ಚೆನ್ನಮಲ್ಲಿಕಾಜುಂಯ್ಯ ನಾ ಹುಟ್ಟಲೊಡನೆ ವಿಭೂತಿಯ ಪಟ್ಟವಕ್ಕಿಂ  
ಸದ್ಗುರುವಾವು ಲಿಂಗಸ್ವಾಯತ ಮಾಡಿದವನಾಗಿ ಧನ್ಯಾರ್ಥಿನು”

(ಪ್ರ. 118, ವಚನ ಸಾಹಿತ್ಯ, ಸಂಗ್ರಹ)

ಪುರಂದರದಾಸರ ಕೀರ್ತನೆಯೊಂದು ಗುರುವಿನ ಉಪದೇಶದ ಪ್ರಮುಖ್ಯವನ್ನು ಹೀಗೆ ವಿವರಿಸಿದೆ :

“ಗುರುವಿನ ಗುಲಾಮನಾಗುವ ತನಕ  
ದೊರೆಯುದಣ್ಣ ಮುಕುತಿ  
ಪರಿ ಪರಿಶಾಸ್ತವನೇಕವನೋದಿ  
ವ್ಯಧಾವಾಯಿತು ಭಕುತಿ”

(ಪ್ರ. 68, ಪ್ರ.ಸಾ.ದ.-2)

ಗುರುವಿನಿಂದ ದೀಕ್ಷೆ ಪಡೆದ ಮೇಲೆಯೇ ಈ ಎರಡೂ ಪಂಥಗಳಲ್ಲಿ ವ್ಯಕ್ತಿಯನ್ನು ಗುರುತಿಸುವರು. ದೀಕ್ಷೆಯಿಂದಲೇ ಇವರಿಗೆ ಅಂಶಿತವೂ ದೊರೆಯುತ್ತದೆ. ದೀಕ್ಷೆ ಪಡೆದ ನಂತರದಲ್ಲಿ ಆ ವ್ಯಕ್ತಿಯು ಕೆಲವು ನಿಯಮಗಳಿಗೆ ಬದ್ದನಾಗಿರಬೇಕಾಗುತ್ತದೆ. ಇಂತಹ ನಿಯಮಗಳ ಚೋಕಟ್ಟು ಎರಡೂ ಪಂಥಗಳಲ್ಲಿ ಕಂಡುಬರುತ್ತದೆ. ಇದನ್ನು ಅವರ ರಚನೆಗಳಲ್ಲಾ ಗುರುತಿಸಬಹುದು.

ರಚನೆಯ ದೃಷ್ಟಿಯಿಂದ ದಾಸರ ಉಗಾಭೋಗಗಳು ವಚನಗಳನ್ನು ಹೆಚ್ಚಿ ಹೋಲುತ್ತವೆ.

“ಆರು ಮುನಿದು ನಮ್ಮನೇನು ಮಾಡುವರು ?  
ಉರು ಮುನಿದು ನಮ್ಮನೇಂತು ಮಾಡುವರು ?  
ನಮ್ಮ ಕುನ್ನಿಗೆ ಕೂಸು ಕೊಡಬೇಡ

ನಮ್ಮ ಸೋಜಂಗಿ ತಳಗೆಯನಿಕ್ಕ ಬೇಡ  
ಆನೆಯ ಮೇಲೆ ಹೊಷನೆ ಶ್ವಾಸ ಕಚ್ಚಿಬಲ್ಲಾದೆ ?  
ನಮಗೆ ನಮ್ಮ ಕೂಡಲಸಂಗಯ್ಯನೆಣ್ಣನ್ನು ಕ್ಕು”

(ಪ್ರ. 752, ಬ.ಪ.ವ.)

“ಯಾರು ಮುನಿದು ನಮಗೇನು ಮಾಡುವರಯ್ಯ ?  
ಯಾರು ಒಲಿದು ನಮಗೇನು ಕೂಡುವರಯ್ಯ ?  
ಕೂಡ ಬೇಡ ನಮ್ಮ ಕುನ್ನಿಗೆ ಕಾಷನು  
ಕೆಯಲು ಬೇಡ ನಮ್ಮ ಶುನಕಗೆ ತಳಗೆಯ  
ಅನೆಯ ಮೇಲೆ ಪ್ರೋಪೋ ಶ್ವಾಸ ಮುಟ್ಟಿಬಲ್ಲಾದೆ ?  
ನಮಗೆ ಶ್ರೀಷ್ಠರಂದರವಿತಲನೆ ಸಾಕು”

(ಪ್ರ.ಸ.ಾ.ದ. 5, ಪ್ರ. 109)

ಈ ಇಬ್ಬರು ನಂತರ ಕೃತಿಗಳನ್ನು ಕಂಡಾಗ ಅಜ್ಞರ್ಥವಾಗುತ್ತದೆ. ಅಡಿತದ ದೃಷ್ಟಿಯಿಂದ ವಣತ್ರ ಇವು ಯಾರ ಕೃತಿಯೆಂದು ಗುರುತಿಸಲು ಸಾಧ್ಯವಷ್ಟು. ಭಾಷೆಯ ಕೆಲವು ಪದಗಳ ವ್ಯತ್ಯಾಸವನ್ನು ಬಿಟ್ಟು ಉಳಿದ ರೀತಿಯಲ್ಲಿ ಇವು ಒಂದನ್ನೂಂದು ಬಹಳವಾಗಿ ಹೋಲುತ್ತವೆ. ಎರಡೂ ಆರು ಸಾಲಿನ ಪದ್ಯಗಳೇ ಆಗಿರುವವು. ಇದಲ್ಲದೆ ಭಕ್ತನ ತಲ್ಲಿ-ತಳವಳಿಗಳನ್ನು ಹೇಳುವಾಗ ಬಳಸುವ ರೂಪಕಗಳು ಒಂದೇ ರೀತಿಯ ಸ್ಥಿತಿಯನ್ನು ನಿರೂಪಿಸುವವು. ಇದು ಎರಡೂ ಪಂಥಗಳಿಗಿರುವ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ.

ಹನ್ನೇರಡನೆಯ ಶತವಾನಿದಿಂದಿಂದಿಚಿಗೆ ಭಕ್ತಿಪಂಥಗಳ ಉಗಮದೊಂದಿಗೆ ಭಕ್ತಿ ಸಾಹಿತ್ಯದ ರಚನೆಯೂ ಪ್ರಾರಂಭವಾಗಿರುವುದನ್ನು ನೋಡುತ್ತೇವೆ. ಭಕ್ತಕವಿಗಳ, ಸಂತರ ಪರೋಲ್ಪ, ಪ್ರತಿಪಾದನೆಯೂ ಒಂದೇ ರೀತಿಯನ್ನು ಹೇಳುವವು. ಮುಖ್ಯವಾಗಿ ಈ ಕಾಲದ ಪರೋಲ್ಪಗಳಾದ ಭಕ್ತಿ, ಸತ್ಯ. ಧರ್ಮ, ದಾನ ಮುಂತಾದವೈಗಳ ಬಗ್ಗೆ ಕೃತಿಗಳಲ್ಲಿ ಹೆಚ್ಚು ಒತ್ತು ಕೂಡಲಾಗಿದೆ. ಇದನ್ನು ಪ್ರಮಾಣಿಕವಾಗಿ ಕವಿಗಳ ಎಲ್ಲಾ ಕೃತಿಗಳಲ್ಲಿಯೂ ಗುರುತಿಸಬಹುದು. ಹತ್ತನೆಯ ಶತವಾನದಲ್ಲಿ ರಚಿತವಾದ ಪಂಪ ಭಾರತ ವೀರಯುಗದ ಪರೋಲ್ಪಗಳನ್ನು ಪ್ರಮಾಣಿವಾಗಿ ವ್ಯಕ್ತಪಡಿಸಿದರೆ, ಅದೇ ವಸ್ತುವನ್ನು ಆಧರಿಸಿ ರಚಿತವಾದ ಕುರ್ಬಾರವ್ಯಾಸ ಭಾರತ ಭಕ್ತಿಯನ್ನು ಪ್ರತಿಪಾದಿಸಿದೆ. ಇದು ಆಯಾ ಯುಗಧರ್ಮಕ್ಕೆ ಕವಿಗಳು ಸ್ವಂದಿಸಿದ ರೀತಿಯೇ ಆಗಿದೆ. ಯಾದ್ವಾರೇ ಪ್ರಥಾನವಾದ ಜ್ಯೋತಿಷನಿಭಾರತದಲ್ಲಿ ಭಕ್ತಿಗಾಗಿಯೇ ಯಾದ್ವಾರ ಘಟನೆಗಳು ಬರುತ್ತವೆ. ಕೃಷ್ಣನ ದಶನದ ಭಾಗ್ಯವನ್ನು ಅಪೇಕ್ಷಿಸುವ ಎಲ್ಲಾ ಕೃತಿಯರೂ ಯಾದ್ವಾರದಲ್ಲಿ ತೊಡಗುತ್ತಾರೆ. ಅಂದರೆ ಭಕ್ತಿಗಾಗಿ ಯಾದ್ವಾರ ಮಂಬಾದು ಈ ಕಾವ್ಯದ ತಂತ್ರವಾದರೂ ಆ ಯಾಗದ ಪರೋಲ್ಪವೇ ಭಕ್ತಿಯಾಗಿರುವುದನ್ನು ಇಲ್ಲಿ ಸ್ತುಪಿಸಬಹುದು.

ಭಕ್ತಿಯುಗದ ಮತ್ತೊಂದು ಅಶಯ ವ್ಯಕ್ತಿಗಳನ್ನು ಪ್ರರಾಜೇಕರಿಸುವುದು.

ಹನ್ನೆರಡನೆಯ ತತ್ವಾನದಲ್ಲಿ ಬದುಕಿ ಬಾಳಿರುವ ಬಸವಣ್ಣನವರನ್ನು ಕುರಿತು ರಚಿತ ವಾಗಿರುವ ಬಸವರಾಜದೇವರ ರಗಳಿ ಮತ್ತು ಬಸವಪ್ಪರಾಜಾಗಳು ಬಸವಣ್ಣನ ಪಾತ್ರವನ್ನು ಪ್ರರಾಜೇಕರಿಸುವ ಕೆಲಸವನ್ನೇ ಮಾಡಿದೆ. ಕಾವ್ಯದ ನಾಯಕರು ಕೈಲಾಸದಿಂದ ಶಾಪಗ್ರಸ್ತರಾಗಿ ಭೂಲೋಕದಲ್ಲಿ ಜನಿಸಿ ಇತರರಿಗೆ ಮುಕ್ತಿ ಮಾರ್ಗವನ್ನು ತೋರಿಸುವುದು ಮತ್ತು ತಾವೂ ಶಾಪದಿಂದ ಏವುಕ್ಕೆರಾಗಿ ಕೈಲಾಸವನ್ನು ಸೇರಿಕೊಳ್ಳುವ ಎಲ್ಲಾ ಕೆಲ್ಲನೆಗಳು ಕೂಡ ವ್ಯಕ್ತಿಗೆ ಅಲ್ಲಿಕಿಕದ ಬಗ್ಗೆ ಇರುವ ನಂಬಿಕೆಯನ್ನು ವ್ಯಕ್ತಪಡಿಸುತ್ತದೆ. ಇಲ್ಲಿ ಕಾವ್ಯದ ನಾಯಕರು ಎಷಂತು ಪವಾಡಗಳು, ಅತಿಮಾನುಷಫಟನೆಗಳು ಜನಪದ ಸಾಹಿತ್ಯದ ನಾಯಕರಂತೆ ಕಂಗೋಳಿಸಲು ಸಹಾಯಕವಾಗಿವೆ. ಇದರಿಂದಾಗಿಯೇ ಈ ಕಾವ್ಯಗಳು ಹೆಚ್ಚು ಜನರನ್ನು ಮುಟ್ಟಲು ಸಾಧ್ಯವಾಗಿದೆ.

ಇಂತಹ ಫಾಟನೆಗಳಿಂದ ಕೀರ್ತನೆಗಳೂ ಮುಕ್ತವಾಗಿಲ್ಲ. ಮುಧ್ಯಾಚಾರ್ಯ, ಪುರಂದರ ಮುಂತಾದವರನ್ನು ಅವಶಾರಪ್ತರುಪರೆಂದೇ ಗುರುತಿಸಲಾಗಿದೆ.

ಉದಾ : “ಮಾರುತವಾರೆ ನಿತ ನಮ್ಮ ಗುರು ಕಾಣಿರೋ  
ಭಾದ್ರತಿಯ ರಮಣನೇ ಮೂಲ ಗುರುಕ್ಕಣಿರೋ  
ಸಂತತಿ ಸಂಭಿತ ರಾಷಣ ಬಲವ ತರಿದ  
ಹೊಂತಕೂ ಜನಮಂತ ನಮ್ಮ ಗುರುಕಾಣಿರೋ  
ಅಂತಕನ ಪುರಿಗೆ ಕೌರವರಸು ಕಳುಹಿದ  
ಪಂಥದೊಳು ಭೀಮಸೇನ ಮೂಲ ಗುರು ಕಾಣಿರೋ  
ಯೆತಿರೂಪಿನಲಿ ಬಂದು ಕ್ಷಿತಿಯ ಮೇಲೆ ನಿಂದುದು  
ಮರ್ಗತನ ಖಂಡಿಸಿದಾತ ನಮ್ಮ ಗುರು ಕಾಣಿರೋ  
ಶೃಂತಿಗೆ ಸಮೃತವಾದ ಮತವ ಸಾಫ್ತಿಸಿ ಮುಕ್ತಿ  
ಪತವ ತೋರಿಸಿದಾತ ಮೂಲ ಗುರು ಕಾಣಿರೋ  
ಹೇಮ ಭೂಮಿಯ ಕಾಮಿನಿಯ ವ್ರತವನ್ನಿಂದು  
ನ್ನೀಮನೆನಿಸಿದಾತ ನಮ್ಮ ಗುರು ಕಾಣಿರೋ  
ರಾಮಚಂದ್ರ ಪುರಂದರ ವಿಶಲನ ದಾಸರಾದ  
ಶ್ರೀ ಮದ್ಭಾಷಾಯ್ರರೆ ನಮ್ಮ ಗುರು ಕಾಣಿರೋ”

(ಪ್ರ. 75 ಪ್ರ.ಸಾ.ದ.—2)

ಇಂತಹ ಹಲವು ಕೀರ್ತನೆಗಳನ್ನು ಎಲ್ಲಾ ದಾಸರ ಕೀರ್ತನೆಗಳಲ್ಲಾ ಕಾಣಿತ್ತೇವೆ. ಶ್ರೀತಾಯುಗದಲ್ಲಿ ಹನುಮಂತನಾಗಿಯಾ, ದ್ವಾಪರಯುಗದಲ್ಲಿ ಭೀಮನಾಗಿಯಾ, ಕಲಿಯುಗದಲ್ಲಿ ಮಧ್ಯಾಚಾರ್ಯರಾಗಿಯಾ ಜನಿಸಿರುವರು ಎಂಬುದು ಇಲ್ಲಿಯ ಸಂಬಿಕೆಯಾಗಿದೆ. ಇಂತಹ ಕಲ್ಪನೆಯು ಆ ಕಾಲದ ಬಹುಪಾಲು ಕೃತಿಗಳಲ್ಲಿ ಕಂಡುಬಂದಿದೆ. ಇದಲ್ಲದೆ ದಾಸರ ಬಗ್ಗೆ ಪ್ರಚಲಿತವಿರುವ ಎಲ್ಲಾ ಐಹ್ಯಗಳೂ ಇದನ್ನು ಸ್ವಷ್ಟಪಡಿಸುತ್ತವೆ.

ಭಕ್ತ ಕವಿಗಳು ಸಾರ್ಥಕ ವಿಷಯವನ್ನು ಕುರಿತು ಹೇಳುವಾಗ ತಮ್ಮ ಆಲೋಚನೆಗಳ ಕ್ರಮದಲ್ಲಿ ಸಾಮ್ಯವನ್ನು ಸಾಧಿಸುತ್ತಾರೆ. ಜಾತಿ, ಹೊಲೆತನ, ಸತ್ಯ, ಸರ್ವಾನತ್ಮಕವಾದ ವಿಷಯಗಳ ಬಗ್ಗೆ ಹೇಳುವಾಗ, ‘ದೇವನೊಲಿದಾತನ ಜಾತ ಸರ್ವಜ್ಞ’ ಹಾಗೆಯೇ ‘ಕೂಡಲಸಂಗಮನ ಶರಣರೆ ಕುಲಜರು’ ಎಂಬ ಬಸವಣ್ಣನ ಮಾತ್ರ, ಪ್ರರೂಪದರವಿಲ್ಲವನ್ನು ನೇನೆಯಾದವ ಹೊಲೆಯ’ ‘ಕುಲವಿಲ್ಲದ ಜ್ಞಾನಿಗಳಿಗೆ’, ‘ಆದಿಕೇಶವನೊಲಿದಾತನಿಗೆ ಯಾತರ ಕುಲವರ್ಯು.’ ಇಂತಹ ಹಲವಾರು ಮಾತುಗಳು ಭಕ್ತನ ಸ್ವಿತಿ ಸರ್ವಾಜದಲ್ಲಿ ಏನೆಂಬುದನ್ನು ತಿಳಿಸುತ್ತುದೆ. ಈ ವಿಚಾರಗಳ ಪ್ರಸ್ತಾಪವನ್ನು ಆ ಕಾಲದಲ್ಲಿ ಬರುವ ಕವಿಗಳ ಕೃತಿಗಳಲ್ಲೂ ಕಾಣುತ್ತೇವೆ. ಇಲ್ಲಿ ಕುಲದ ಬಗ್ಗೆ ಪ್ರಸ್ತಾಪಿಸುವಾಗ ಎಲ್ಲಾ ಭಕ್ತ ಕವಿಗಳು, ‘ದೇವರಭಕ್ತ ಯಾರೋ ಅವನೇ ಕುಲಜ’ ಎಂದು ಹೇಳಿದ್ದಾರೆ. ಇದು ಇವರ ಧೋರಣೆಯೂ ಆಗಿದೆ. ಹೊದಲಿಗೆ ಶರಣರಲ್ಲಿ ಕಂಡು ಬರುವ ಈ ಧೋರಣೆ ಮುಂದೆ ಬಂದ ಅನೇಕ ಅನುಭಾವಿಗಳಲ್ಲಿ ಪ್ರನರ್ಹ ಪ್ರಸ್ತಾಪಗೊಂಡಿದೆ.

ಹೊಲೆಯ ಯಾರೆಂದು ಹೇಳುವಾಗ, ಆ ಕಾಲದ ಪ್ರಾಲ್ಯಗಳಾದ ದಾನ, ಸತ್ಯಗಳನ್ನು, ಪ್ರತಿಪಾದಿಸುವಾಗ ಹೀಗೆಂದಿದ್ದಾರೆ; “ಹುಸಿಯ ನುಡಿಯುವನೆ ಹೊಲೆಯ” ಎಂದು ಮಾತ್ರ ಕೇಳಿ ಬರುತ್ತದೆ. “ಹೊಲಿ ಹುಸಿಯ ಹೊರುವವವನೆ ಹೊಲೆಯನಲ್ಲದೆ ಬಳಿಕ್ಕಾರೆಂದನು” ಇದು ರಾಘವಾಂಕನ ಧೋರಣೆ. ಸತ್ಯವೇ ಅತಿಶ್ರೇಷ್ಠವೆಂದು ಪ್ರತಿಪಾದಿಸುವ ಕೃತಿ ಹರಿಶ್ಚಂದ್ರ ಕಾವ್ಯ. ವೈಷ್ಣವ ಕವಿಯಾದ ಕುವರಾವಾಸ ಬ್ರಹ್ಮಣಿವನ್ನು ಕುರಿತು ಹೇಳುವಾಗ ಹೀಗೆಂದಿದ್ದಾನೆ;

“ಎಲ್ಲಿಹುದು ಖುಣಬಯವು ವುನುಜರೋ

ಇಲ್ಲಿಹುದು ದೇವಾಂಶ ನಿಜ ವಾ

ಗೆಲ್ಲಿಹುದು ಸನ್ಯಾಗ್ರ ಬಳಿಕಲ್ಲಿಹುದು ಬಾರಹ್ಮಣ್ಯ”

(3ನೇ ಸಂಧಿ ಉ.ಪ.ಪ್ರ.30 ಕುಮಾರವಾಸ ಭಾರತ)

ಸತ್ಯವನ್ನು ನುಡಿಯುವನೇ ಬ್ರಹ್ಮಣ ಎಂದು ಹೇಳಿದ್ದಾನೆ. ಪ್ರರೂಪದರದಾಸರ ಹೊಲೆತನದ ವಾಪಿಯಾನೆ ರಾಘವಾಂಕನಂತೆಯೇ ಇದೆ. ಕೋಪ, ಚ್ಯಾಪ, ವೈರಮೇಹೊಲೆತನವನ್ನುವುದು ಇವರ ಅಭಿಪ್ರಾಯ.

“ಮನಸ್ಸಿನ ಕೋಪ ಹೊಲೆಯಲ್ಲವೇನಯಾ,

ಮನಸ್ಸಿನ ವಂಚನ ಹೊಲೆಯಲ್ಲವೇನಯಾ”

ಎಂಬ ಮಾತುಗಳು ಕೂಡ ಈ ಕಾಲದ ಯುಗಧರ್ಮವನ್ನೇ ಸಾರುತ್ತವೇ.

ಶಿವಶರಣರಿಂದ ಪ್ರಾರಂಭವಾದ ಏಕದೇವೋಪಾಸನೆಯ ರೀತಿಯು ವರುಂದೆ ಬಂದ ದಾಸರಲ್ಲಿಯೂ ಪ್ರಮುಖ ಪಡೆದುಕೊಂಡಿದೆ. ಈ ಎರಡೂ ಪಂಥಗಳಲ್ಲಿ

ಕ್ಷೇತ್ರದೇವತೆಗಳ ನಿರಾಕರಣಯುನ್ನ ಕಾಣುತ್ತೇವೆ. ಇದು ಜೈನ ಧರ್ಮದ ಪ್ರಭಾವವೇ ಸರಿ. ಜೈನಧರ್ಮದಿಂದ ಪ್ರಸಾರಕ್ಕೆ ಬಂದ ಕ್ಷೇತ್ರದೇವತೆಗಳ ಟೀಕೆ, ಅಹಿಂಸಾ ಧರ್ಮ, ಏರಶೈವ, ವೈಷ್ಣವ ಪಂಥಗಳಲ್ಲಿ ಹೆಚ್ಚಿಗೆ ಅನುಷ್ಠಾನಕ್ಕೆ ಬಂದಿರುವುದನ್ನ ಕಾಣುತ್ತೇವೆ.

ಹೀಗೆ ಭಕ್ತಿಯುಗದಲ್ಲಿ ಯುಗಧರ್ಮದ ಪ್ರಭಾವದಿಂದಾಗಿ ಅನೇಕ ವಿಚಾರಗಳಲ್ಲಿ ಎಲ್ಲಾ ಕೆವಿಗಳಲ್ಲಿಯೂ ಕೊಳ್ಳಬೇಕಾದುಗೆಗಳನ್ನು ಕಾಣುತ್ತೇವೆ. ಇವುಗಳ ಪ್ರಭಾವ ಕೆಲವು ಬಾರಿ ಪ್ರತಿಕ್ಷೇಪಾಗಿಯೂ ಕೆಲವು ಸಾರಿ ಪರೋಕ್ಷವಾಗಿಯೂ ನಡೆದಿದೆ.

### ಈ) ದಾಸಸಾರಿಂಕ್ಯದ ಸ್ವರೂಪ ಮತ್ತು ವ್ಯಾಪ್ತಿ

ಮುಧಕಾಲೀನ ಕನ್ನಡ ಸಾಹಿತ್ಯವನ್ನು ದೇಸಿ ಸಾಹಿತ್ಯವೆಂದು ಕರೆಯುವುದುಂಟು. ಶಿವಶರಣಾರ್ಥಿಂದ ಈ ಕಾಲವನ್ನು ಗುರುತಿಸಲಾಗಿದೆ. ಈ ಕಾಲದಲ್ಲಿ ಕನ್ನಡ ಸಾಹಿತ್ಯ ಭಾಷೆ, ವಸ್ತು ಮತ್ತು ರಚನೆ ದೃಷ್ಟಿಯಿಂದಲೂ ವಿಶ್ವವಾಗಿದೆ.

ತತ್ತ್ವ ಮತ್ತು ಹನ್ನೊಂದನೆಯ ಶತಮಾನದಲ್ಲಿ ರಚಿತವಾದ ಕೃತಿಗಳಿಗೆ ಈ ಕಾಲದ ರಚನೆಗಳನ್ನು ಹೋಲಿಸಿ ನೋಡಿದಾಗ ಇವುಗಳಲ್ಲಿರುವ ಭಿನ್ನತೆ ಸ್ವಷ್ಟವಾಗುತ್ತದೆ. ಒಂಪೂರ್ವ ಯುಗದಲ್ಲಿ ಸಾಹಿತ್ಯದ ಚೌಕಟ್ಟು ಮತ್ತು ಸಂಪ್ರದಾಯದ ರೀತಿಯ ರಚನೆಯ ವಿಧಾನ ಸಾಹಿತ್ಯವನ್ನು ಒಂದು ದೃಷ್ಟಿಯಿಂದ ಏಂತಿಯಲ್ಲಿ ಅಡಗಿಸಿದವು ಎಂದರೆ ತಪ್ಪಾಗಲು. ಅದರೆ ಆಗಲೂ ಪ್ರತಿಭಾವಂತ ಕೆವಿಗಳು ತಮ್ಮ ಪ್ರತಿಭೀಯನ್ನು ಎರಕಹೊಯ್ದ ಶೈಷ್ಟಿಕೃತಿಗಳನ್ನು ಕೊಟ್ಟಿರುವರು. ಅಂತಹವರಲ್ಲಿ ಪ್ರಮುಖರು ಪಂಪ, ರನ್ನ, ಜನ್ನ, ನಯಸೇನ ಮುಂತಾದವರು. ಪಂಪ ತನ್ನ ಕಾವ್ಯದ ಭಾಷೆಯನ್ನು ಕುರಿತು ಹೋಳುವಾಗ “ದೇಸಿಯೋಳ” ಪ್ರಗುವುದು ಪ್ರೋಕ್ಷ ವರಾಗದೋಳ ತಳ್ಳದರ್” ಎಂಬ ಮಾತ್ರ ಬಹಳ ವಾಣಿಜಾಗತ್ತದೆ. ವರಾಗ ಸಾಹಿತ್ಯದಲ್ಲಿ ಸಂಸ್ಕೃತ ಪದಗಳೊಂದಿಗೆ ದೇಸಿ ಪದಗಳು ಬಳಕೆಗೊಂಡಿರುವಂತೆ, ಹನ್ನೆರಡನೆಯ ಶತಮಾನದಿಂದೀಳಿಕೆಗೆ ದೇಸಿಯೋಳಗೆ ಸಂಸ್ಕೃತ ಬೆರೆತಿರುವುದನ್ನು ನೋಡುತ್ತೇವೆ. ಶ್ರವಣ, ಷಟ್ಪದಿ, ರಗಳಿ ಪ್ರಕಾರಗಳು ಮಾಗ್ರ ಸಾಹಿತ್ಯದಲ್ಲಿ ಆಲೋಹಿತ್ಯ ಇಲೋಹಿತ್ಯ ಬಳಕೆಯಾಗಿದ್ದವು. ವಚನಕಾರರಿಂದ ಪ್ರಾರುಭವಾದ ಮುಧಕಾಲೀನ ಕನ್ನಡ ಸಾಹಿತ್ಯದ ಕಾಲಕ್ಕೆ ಈ ಪ್ರಕಾರಗಳಲ್ಲಿಯೇ ಇಡೀ ಕೃತಿಗಳು ರಚನೆಗೊಂಡಿರುವುದನ್ನು ಕಾಣುತ್ತೇವೆ.

ಪ್ರಮುಖವಾಗಿ ಮುಧಕಾಲೀನ ಸಾಹಿತ್ಯದ ಸ್ವಷ್ಟಿಗೆ ಕಾರಣವಾದದ್ದು ಭಕ್ತಿ. ಈ ಕಾಲವನ್ನು ವಿದ್ವಾಂಸರು ಭಕ್ತಿಯುಗವೆಂದೇ ಕರೆದಿದ್ದಾರೆ. ಏರಶೈವ ಧರ್ಮದ ಪೆಚ್ಚಿಳವನ್ನು ವಚನಗಳಲ್ಲಿ ಕಂಡರೆ, ವೈಷ್ಣವ ಧರ್ಮದ ಹೆಚ್ಚಿಳವನ್ನು ಕೀರ್ತನ ಕಾರರಲ್ಲಿ, ಕುಪಾರವಾನ್, ಲಕ್ಷ್ಮೀಶ ಮುಂತಾದ ಕೆವಿಗಳ ಕಾವ್ಯದಲ್ಲಿ ಗುರುತಿಸ

ಬಹುದು. ಲಕ್ಷ್ಮೀಶೆ ತನ್ನ ಕಾವ್ಯವನ್ನು “ಕೃಷ್ಣ ಚರಿತಾವೃತ್ತಂ” ಎನ್ನುತ್ತಾನೆ. ವಾಸ್ತವವಾಗಿ ಭಕ್ತಿಯ ಪ್ರಸ್ತಾಪಕ್ಕಿಂತ ಹೆಚ್ಚಾಗಿ ಯುದ್ಧದ ವರ್ಣನೆ ಅವನ ಕಾವ್ಯದಲ್ಲಿ ತುಂಬಿದೆ. ಅಂದರೆ ಸಾಮಾಜಿಕವಾಗಿ ಹೆಚ್ಚು ಯುದ್ಧಗಳು ದಂಗೆಗಳು ನಡೆಯುತ್ತಿದ್ದ ಕಾಲವಾದ್ದರಿಂದಲೂ, ಭಕ್ತಿಯ ಅಂದೋಲನದ ಕಾಲವಾದ್ದರಿಂದಲೂ ಆಗಿನ ಕಾಲದ ಸ್ಥಿತಿಗಳನ್ನು ಜ್ಯೇಷ್ಠಾನಿ ಭಾರತ ಪ್ರತಿಬಿಂಬಿಸುತ್ತದೆ. ಯುದ್ಧದ ಮುಖಾಂತರವೇ ಭಕ್ತಿಯ ಪ್ರಸ್ತಾಪ ಇಲ್ಲಿಯ ಮುಖ್ಯ ವಸ್ತು. ಈ ಎರಡರ ನಡುವಿನ ಸಾಮಾನ್ಯ. ಧರ್ಮದ ಕಾಳಜಿ, ಶಾಂತಿಸಾಧನೆ ಮುಂತಾದ ಅಂಶಗಳ ಕಡೆ ಈ ಕಾವ್ಯಗಾಗಿನ ಸೆಳೆಯುತ್ತದೆ.

ಇದೇ ರೀತಿಯಲ್ಲಿ ಕುವಹಾರವ್ಯಾಸನ ಕಾವ್ಯದಲ್ಲಿಯೂ ಭಕ್ತಿಯ ಕಲ್ಪನೆ ಉತ್ಕಷ್ಟಪ್ರಾಣಿಯಾಗಿ ಬಂದಿದೆ. ಭಕ್ತಿಯ ಮುಖಾಂತರ ಆ ಕಾಲದ ಜನಸಾಮಾನ್ಯದ ಜೀವನದ ಅನುಭವಗಳನ್ನು ರೀತಿ-ರೀವಾಜುಗಳನ್ನು ವಿಂಡನೆ ಮಂಡನೆಗಳನ್ನು ಮಾಡಿದ್ದಾರೆ. ದೇಸೀ ಸಾಹಿತ್ಯದ ರಚನೆಗಳಲ್ಲಿ ಹದಿನ್ಯೇದು—ಹದಿನಾರನೆಯ ಶತಮಾನದಲ್ಲಿ ರಚಿತವಾದ ದಾಸರ ಕೃತಿಗಳ ಸ್ವರೂಪ ವಿಶಿಷ್ಟವಾಗಿದೆ. ಇವು ಹಾಡಿನ ಧಾಟಿಯಾಂದಾಗಿ ಜನರ ಮನಸ್ಸನ್ನು ಆಕರ್ಷಿಸಿವೆ. ಜನಸಾಮಾನ್ಯರಿಗೆ ಸುಲಭವಾಗಿ ಅಧ್ಯಾಪ್ತಾ ಆಗುತ್ತದೆ. ದೇಸೀ ನುಡಿಗಟ್ಟಿಗಳು, ಜನಪದ ಶಬ್ದರೂಪಗಳು, ಗಾದೆ ವಾದರಿಯ ವರಾತುಗಳ ಸ್ವರ್ಪಿತ ಇವೆಲ್ಲವೂ ಈ ಸಾಹಿತ್ಯದ ವೈಶಿಷ್ಟ್ಯವನ್ನು ಹೇಳುತ್ತೇವೆ.

ಭಕ್ತಿಸಾಹಿತ್ಯದ ಆಶಯ ಒಂದೇ ಆಗಿರುವದರಿಂದ ಅನೇಕ ವೇಳೆ ವಚನಗಳ ದಿನುಗಳು, ಸಾಲುಗಳು ಕೀರ್ತನೆಗಳಲ್ಲಿ ಪ್ರಸ್ತಾಪಗೊಂಡಿರುವುದು. ದಾಸರ ಅನೇಕ ಉಗಾಭೋಗಗಳು ಇದಕ್ಕೆ ಸಾಕ್ಷಿಯಾಗಿವೆ. ಇದಲ್ಲದೆ ಭಕ್ತನ ತಳಮಾಳವನ್ನು ಹೇಳುವಾಗ ಬಳಸಲಾದ ಪ್ರಾಣಿ ಉಪಮೆಗಳು ಇಂತಹ ಸಾಮ್ಯವನ್ನು ಹೇಳಿತ್ತುವೆ.

ಕೀರ್ತನೆ ಎನ್ನ ಪ್ರದು ಒಂದು ಸಾಹಿತ್ಯ ಪ್ರಕಾರ. ಇದನ್ನು ನಮ್ಮ ಕನ್ನಡದ ಸಾಹಿತ್ಯದಲ್ಲಿ ದುಡಿಸಿಕೊಂಡವರು ಹರಿದಾಸರು. ‘ಕೀರ್ತನೆ’ ಎನ್ನನ ಪದಕ್ಕೆ ದೇವರ ನಾಮ ಎಂಬ ಅಧ್ಯಾವಿದೆ. ಕೀರ್ತನೆ ಎಂದರೆ ‘ಹೋಗಳು’ ಎಂದು ಅಧ್ಯಾವಿದೆ. ಹರಿದಾಸರು ತಮ್ಮ ಕೀರ್ತನೆಗಳಲ್ಲಿ ಹರಿಯನ್ನು ಕುರಿತು ಹಾಡಿದ್ದಾರೆ. ಇಲ್ಲಿ ಹರಿಯನ್ನು ಹೋಗಳುವ ಕೆಲಸವನ್ನೇ ಮಾಡಿದ್ದಾರೆ. ಅವು ನಿರ್ದಿಷ್ಟ ಕಾವ್ಯದ ಅಂಗಗಳಲ್ಲ, ಒಂದೊಂದು ಕೀರ್ತನೆಯನ್ನೂ ಪೂರ್ಣತೆಯುಳ್ಳವುಗಳು. ಒಂದು ಹಾಡಿಗೂ ಮತ್ತೊಂದು ಹಾಡಿಗೂ ಏಕತೆಯ ದೃಷ್ಟಿಯಿಂದ ಪೂರ್ವಾಪರ ಸಂಬಂಧವಿಲ್ಲ. ಪ್ರತಿಯೊಂದು ರಚನೆಯೂ ಪೂರ್ವಕೃತಿಯಾಗಿದ್ದು ಅಮು ಯಾವುದರ ಬಿಡಿ ಭಾಗವಾಗಿಲ್ಲ. ಪ್ರತಿಯೊಂದು ಹಾಡಿ ಈ ತನ್ನದೇ ಆದ ಉದ್ದೇಶ ಮತ್ತು ಪಾತ್ರಿ ಇದೆ.

ಕೀರ್ತನಾಕಾರರು ತಮ್ಮನ್ನು ‘ದಾಸರ ದಾಸ’ ಎಂಬಾದಾಗಿ ಗುರುತಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಇವರನ್ನು ಹರಿದಾಸರೆಂದು ಕರೆಯುತ್ತಾರೆ. ‘ದಾಸ’

ಎಂದರೆ ಸೇವಕ ಅಥವಾ ಶರತ್ತಾಗತಿ ಭಾವ ಉಳ್ಳವನು ಎಂಬ ಅರ್ಥವಿದೆ. ಹರಿದಾಸ ಎಂದರೆ ವಿಷ್ಣುವಿನ ಸೇವಕ ಎಂದು ಅರ್ಥ. ಹರಿದಾಸರೆಲ್ಲರೂ ಹರಿಯಲ್ಲಿ ಶರತ್ತಾಗತಿ ಭಾವ ಉಳ್ಳವರು. ಇದರ ಮೂಲಕ ತಮ್ಮ ಭಕ್ತಿಯ ಸೇವಯನ್ನು ಹರಿಗ ಸಲ್ಲಿಸಿ ದವರು. ಇಡೀ ಬದುಕನ್ನು ಹರಿಯ ಸೇವಯಲ್ಲಿ ಕಳೆದವರು. ಗುರುವಿನಿಂದ ದೀಕ್ಷೆ ಪಡೆದ ನಂತರ ಒಡೆತನದ ಹಕ್ಕನ್ನು ತೊರೆದು ಭಿಕ್ಷುಷಿವೆಯಲ್ಲಿ ಬದುಕು ಸಾಗಿಸಿ ದವರು. ಇವರು ಇತರರಿಗಿಂತ ಭಿನ್ನವಾದ ಉದ್ದಪ್ರ ಧರಿಸಿ, ತಾಳ, ದಂಡಿಗೆ, ಶೃಂತಿ ಮೇಳದಿಂದ ಶ್ರೀಲೋಳನ ಕೊಂಡಾಡಿ ಪಾಡುತ್ತಾ, ಹರಿಯ ಮಹಿಮೆಗಳನ್ನು ಸೂರ್ಯತ್ವ, ಒಂದು ನಿಯಮಕ್ಕೆ ಬದ್ಧರಾಗಿ ನಡೆದವರು.

ದಾಸನಾಹಿತ್ಯದ ವ್ಯಾಪ್ತಿಯನ್ನು ಹದಿಮೂರನೆಯ ಶತಮಾನದಿಂದ ಹತ್ತೊಂಬತ್ತು ಸೆಯೂ ಶತಮಾನದವರೆಗೆ ಗುರುತಿಸಬಹುದು. ಸರಹಂ ಶೀಥಿರಿಂದ ವೊದಲುಗೊಂಡ ಈ ಸಾಹಿತ್ಯ ಶ್ರೀಮಾದರಾಜರಿಂದ ಸಮೃದ್ಧವಾಗಿ ಬೇಳೆದು ಬಂದಿದೆ.

ಕನ್ನಡ ಸಾಹಿತ್ಯದಲ್ಲಿ ನಮಗೆ ದೊರೆತಿರುವ ವೊದಲ ಉಪಲಬ್ಧ ಕೃತಿ ಕವಿರಾಜ ಮಾರ್ಗ. ಇದು ಅಲಂಕಾರ ಗ್ರಂಥ. ಇದರಲ್ಲಿ ಕಾವ್ಯದ ಲಕ್ಷಣವನ್ನು ಮತ್ತು ಅಂದಿನ ಕಾಲದಲ್ಲಿ ಪ್ರಚಾರದಲ್ಲಿದ್ದ ಹಾಡುಗಬ್ಬಗಳನ್ನು ಕವಿ ಹೆಸರಿಸಿದ್ದಾನೆ. ಅದರಲ್ಲಿ ಪ್ರಸ್ತಾವಗೊಂಡಿರುವ ಚತ್ತಾಣ ಮತ್ತು ಬೆಂದಂಡಗಳು ಹಾಡುಗಬ್ಬಗಳೇ ಅಥವಾ ಹಾಡುವ ಕಾವ್ಯ ಪ್ರಕಾರಗಳೇ ಆಗಿದ್ದವು. ಇದಕ್ಕೆ ಪ್ರಸ್ತೀಕೊಡುವಂತಹ ಶಾಸನಗಳಲ್ಲಿ ಅಥಾರಗಳೂ ಇವೆ. ಕನ್ನಡ ಸಾಹಿತ್ಯದ ಆರಂಭ ಕಾಲದಿಂದಲೂ ಹಾಡುವ ಕೃತಿಗಳು ರಚನೆಗೊಂಡಿವೆ ಎನ್ನಬಹುದು. ಈ ಪ್ರಕಾರವು ಹೆಚ್ಚು ಪ್ರವಿರಾಗಿದ್ದರು ಹರಿದಾಸರಲ್ಲಿ. ಇದಕ್ಕೆ ಸ್ಕೂಲ್ತಿರ್ಯ ಸೆಲೆಯಾಗಿ ನಿತ ಪ್ರಕಾರ ಶಿವದಾಸರ ವಚನಗಳು. ಶಿವದಾಸರೂ ಕೂಡ ಹಲ್ಲವಿಗಳನ್ನು ಇಲ್ಲಿ ಹಾಡುಗಳನ್ನು ರಚಿಸಿದ್ದರೆಂದು ಡಾ. ಎಲ್.ಎ ಬಸವರಾಜು ಅವರು ತಮ್ಮ ಶಿವದಾಸ ಗೀತಾಂಜಲಿಯಲ್ಲಿ ಹೇಳಿದ್ದಾರೆ. ಹಾಗೆಯೇ ಶಿವದಾಸರ ಹಲವು ಹಾಡುಗಳನ್ನು ಸಂಪಾದಿಸಿದ್ದಾರೆ. ಶಿವದಾಸರ ವಚನಗಳನ್ನು ಹಾಡುಗಳಿಂದು ಕರೆಯುತ್ತಿದ್ದರೆಂದು ಹೇಳುತ್ತಾ ಹೀಗೆಂದಿದ್ದಾರೆ: “ವಚನಗಳನ್ನು ಗೀತವೆಂದು ಗುರುತಿಸಿರುವುದಕ್ಕೆ ಇರುವಷ್ಟು ನಿದರ್ಶನಗಳು, ಗೀತ (ಹಾಡು)ಗಳನ್ನು ವಚನ ಎಂದು ಕರೆದಿರುವುದಕ್ಕೂ ಇವೆ. ವಚನ-ವಾಚನ-ಕಾವ್ಯ ವಾಚನ-ಭಾಜನೆ-ಭಾಜನೆಗಬ್ಬ-ಬಾಜಾಬಜಂತರಿ- ಇವೆಲ್ಲ ಹಾಡು ಮತ್ತು ವಾದ್ಯಕ್ಕೆ ಸಂಬಂಧಿಸಿದ ಶಬ್ದ ಪ್ರಪಂಚ. ವಾಚನೀಯವಾದುದು ವಚನ-ಅಂದರೆ ಗೀತ. ಹೀಗೆ ವಚನಗಳನ್ನೂ ಹಾಡುತ್ತಿದ್ದರೆಂಬ ಸಂದರ್ಭದಲ್ಲಿ ಹರಿದಾಸರ ಉಗಾಭೋಗಗಳನ್ನು ನೇನೆಯಬೇಕು. ಶರಣರ ವಚನಗಳನ್ನೇ ಅನುಕರಿಸಿ ಪುರಂದರದಾಸಾದಿಗಳು ಬರೆದ ವಚನಗಳೇ ಉಗಾಭೋಗಗಳಿಂದರೆ ತಪ್ಪಾಗುವುದಿಲ್ಲ<sup>11</sup>”. ಹೀಗೆ ಹರಿದಾಸರಿಗೆ ಸ್ಕೂಲ್ತಿರ್ಯ ಸೆಲೆ ಯಣಾಗಿ ಹಲವು ವಿಧದಲ್ಲಿ ಪ್ರೇರಣೆ ನೀಡಿದವರೆಂದರೆ ವಚನಕಾರರೇ ಆಗಿದ್ದಾರೆ.

ಹರಿದಾಸರಲ್ಲಿ ವೈಷ್ಣವ ಭಕ್ತಿ ಪಂಥಕ್ಕೆ ನೀರೆರೆದು ಪ್ರೋಫೆಸಿದಂಥೆ ವೃಕ್ಷಗಳ ಪ್ರಸ್ತಾಪ ಹರಿದಾಸರ ಹಂಡನಾ ಶೈಲ್ಕೇಕದಲ್ಲಿ ಬರುತ್ತದೆ.

“ನಮಃ ಶ್ರೀ ಪಾದರಾಜಾಯ ನಮಸ್ತೋ ವಾತ್ಸಲಯೋಗಿನೇ

ನಮಃ ಪುರಂದರಾಯಾ ವಿಜಯಯಾಯತೇ ನಮಃ”

ಈ ಶೈಲ್ಕೇಕದಲ್ಲಿ ಮೂದಲು ಪ್ರಸ್ತಾಪಗೊಂಡವರು ಶ್ರೀಪಾದರಾಜರು. ಇವರು ಮಾತಾಧಿಪತಿಗಳಾಗಿ ಪ್ರಾಜಾ ಸಮಯದಲ್ಲಿ ಕನ್ನಡದಲ್ಲಿ ಹರಿಕೇಶನಗಳನ್ನು ಹಾಡಿದವರು. ಹಾಗೇಯೇ ಹರಿದಾಸ ಪರಂಪರೆಯನ್ನು ಬೆಳೆಸಿದವರು. ಇವರ ಜೊತೆ ಜೊತೆಯಲ್ಲಿಯೇ ವ್ಯಾಸರಾಯರು ಜಾತಿ ಮತಗಳೆಂಬ ಕಂದರವನ್ನು ಅಳಸಲು ಪ್ರಯತ್ನಪಟ್ಟವರು. ಇವರು ಹಲವು ಶಿಷ್ಯರಿಗೆ ದೀಕ್ಷೆ ನೀಡಿ ವ್ಯಾಸಕೂಟಕ್ಕೂ ಮತ್ತು ದಾಸಕೂಟಕ್ಕೂ ಬೇಕಾದ ವೃಕ್ಷಯಾದವರು. ಇವರು ಹಂಡಿತ ವರ್ಗದಲ್ಲೂ, ಜನಸಾಮಾನ್ಯರಲ್ಲೂ ಪೈಷ್ಟಾವ ಪಂಥದ ಮೂಲ ತತ್ತ್ವಗಳನ್ನು ಜ್ಞಾನ, ಭಕ್ತಿ ಗಳಿರಡನ್ನೂ ಜನಮಾನದಲ್ಲಿ ಮೂಡಿಸುವಲ್ಲಿ ಪ್ರಯತ್ನಿಸಿದರು. ಪುರಂದರರ ಒಂದು ಶೇತನೆಯಲ್ಲಿ “ಏನು ಮುನಿಗಳಿದ್ದು ಏನು ವಣಾಡಿದರಯ್ಯ ವ್ಯಾಸಮುನಿ ಮಧ್ಯ ಮತವನ್ನು ಧ್ವರಿಸಿದರು” ಎಂಬ ವಾತು ಅವರು ಪಟ್ಟಶ್ರಮದ ಪ್ರಸ್ತಾಪಮಾಗಿದೆ. ಪುರಂದರ ದಾಸರು ಇಡೀ ದಾಸ ಪಂಥದಲ್ಲಿ ಶೈವರೆಂಬ ವಣಾತಿದೆ. ಇವರು ನಾರದರ ಅಪರಾಚತಾರರೆಂದೂ ಪ್ರತೀತಿ ಇದೆ. ಇವರ ಕೃತಿಗಳು ಸಂಖ್ಯೆಯಲ್ಲೂ, ವರೋಲ್ಯದಲ್ಲೂ ಶೈವ ವಾಗಿವೆ. ಇವರು ವೈಷ್ಣವ ಪಂಥದತ್ತ ಜನಸಾಮಾನ್ಯರನ್ನು ಅಕ್ಷರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿಜಯನಗರದ ಸಾವಾಜ್ಞಾ ಉಚ್ಚಾರಕ್ಕೇರಿ ಮತ್ತೆ ಪತನದತ್ತ ಸಾಗಿದ್ದು ಇದೇ ಕಾಲಮಾಗಿದೆ. ಈ ಕಾಲದಲ್ಲಿ ಹರಿದಾಸರಿಂದ ದೀಕ್ಷೆ ಪಡೆದ ಶಿಷ್ಯವ್ಯಂದ ಮತ್ತು ದಾಸರ ಗತಿ ಏನಾಯಿತೆಂಬುದು ತಿಳಿದು ಬರುವುದಿಲ್ಲ. ಕೂಟದ ಸ್ವರೂಪದಲ್ಲಿ ಬೆಳೆದಿದ್ದ ದಾಸಕೂಟ ರಾಜ್ಯದ ಅವನಂತಿಯಂದಾಗಿ ಹಂಚಿ ಅರೆ ದಾರಿಯಾಗಿರುವುದೆಂದು ಉಂಟಿಸಬಹುದು. ಕನಕ, ಪುರಂದರರ ನಂತರ ದಾಸರ ಕಾಲ ಮತ್ತೆ ಆರಂಭವಾಗುವುದು ಹದಿನೇಳನೆಯ ಶತಮಾನದಲ್ಲಿ.

ಶ್ರೀ ರಾಘವೇಂದ್ರ ಯತಿಗಳಿಂದ ಮತ್ತೆ ಈ ತೀಳಿಗೆ ಪ್ರಾರಂಭವಾದಂತೆ ಕಾಣುತ್ತದೆ. ರಾಘವೇಂದ್ರರ ಒಂದೇ ಒಂದು ಶೇತನ ನಮಗೆ ದೊರೆಯುತ್ತದೆ. ವಿಜಯದಾಸರಿಂದ ದಾಸಸಾಹಿತ್ಯ ಮತ್ತೆ ಬೆಳೆದು ಬಂದಿದೆ. ಇವರ ಕಾಲದಲ್ಲಿ ರಚನೆಗೊಂಡ ಹೆಚ್ಚು ಕೃತಿಗಳು ಮತ ತತ್ತ್ವಗಳ ಪ್ರಚಾರದ ಕಡೆ ಹೆಚ್ಚು ಲಕ್ಷ್ಯವನ್ನು ಕೊಟ್ಟಿವೆ. ಇದಕ್ಕೆ ಮುನಿಕಾರಣ ಜನರಲ್ಲಿ ಸ್ನೇಹಿತ್ಯಕ್ಕೆ ತುಂಬಲು ಮತ್ತು ಹಿಂದಂ ಧರ್ಮದಲ್ಲಿ ಕಚ್ಚಿನ ವಿಶ್ವಾಸವನ್ನು, ನಿಷ್ಠೆಯನ್ನು ಮೂಡಿಸುವ ಸಲಂವಾಗಿಯೇ ಎಂದು ತಿಳಿಯಬಹುದು. ಇದರ ಜೊತೆಗೆ ಹದಿನೇಳನೆಯ ಶತಮಾನದ ಹೊತ್ತಿಗಾಗಲೇ ಕನ್ನಡ ಸಾಹಿತ್ಯದಲ್ಲಿ ದೇಸೀ ಸಾಹಿತ್ಯದ ಬಿಸಿ ಕಡಿಮೆ

ಒಂದು ಲೆ

ಯಾಗಿ ಚಂಪ್ರೋ ಕೃತಿಗಳು ರಚನೆಗೊಳ್ಳುವ ಕಾಲ ಪ್ರಾರಂಭವಾಗಿತ್ತು. ಸಾಹಿತ್ಯ ಮತ್ತೆ ರಾಜಾಶ್ರಯದಲ್ಲಿ ಸ್ಥಾನ ಪಡೆಯಲೊಡಗಿತು. ದೇಸಿ ರಾಜರ ಅಳ್ಳಕೆ ಇದಕ್ಕೆ ಬಹುಮಾನವ್ಯಾ ಕಾರಣವಾಗಿದ್ದಿತು. ಪ್ರರಂದರ, ಕನಕದಾಸರಿಗೆ ಸಿಕ್ಕ ಪ್ರೀರಣೆ, ಒತ್ತಡ, ಸಂದರ್ಭಗಳು ಈ ಕಾಲದ ದಾಸರಿಗಂತ ಬೇರೆಯೇ ಆಗಿದ್ದವು. ಕಾಲದ ಒತ್ತಡವೂ ಸಾಹಿತ್ಯದ ಮೇಲೆ ಬೀರಾವ ಪ್ರಭಾವವನ್ನು ಈ ಕಾಲದ ಸಾಹಿತ್ಯದಲ್ಲಿ ಚೆನ್ನಾಗಿಯೇ ಗುರುತಿಸಬಹುದು. ಎರಡನೆಯ ಫೆಟ್ಟದ ದಾಸರಲ್ಲಿ ಕಂಡುಬರುವ ಭಾಷೆಯ ಬಳಕೆ ಭಿನ್ನವಾಗಿದೆ. ಇಲ್ಲಿನ ಭಾಷೆ ಹೆಚ್ಚು ಸಂಸ್ಕೃತ ಭೂಯಿಸುವಾಗಿ ಪ್ರೌಢವಾಗಿದೆ. ಸಾಮಾನ್ಯರನ್ನು ಮುಂಟ್ಪಾವಲ್ಲಿ ಈ ರಚನೆಗಳು ಸೋಲನ್ನು ಅಷ್ಟಿವೆ. ಜನಪದರಲ್ಲಿ ಇಂದು ಹೆಚ್ಚು ಪ್ರಚಾರದಲ್ಲಿರುವ ದಾಸರ ಪದಗಳು, ಪ್ರರಂದರ ಮತ್ತು ಕನಕದಾಸರವೇ ಆಗಿವೆ. ಇರನ್ನು ಬಿಟ್ಟರೆ ಸರ್ವಜ್ಞ, ಶರೀಫ ಮುಂತಾದವರ ವಚನಗಳು ಕೂಡ ಹೆಚ್ಚು ಜನಪ್ರಿಯಗೊಂಡಿವೆ.

ಹದಿನೇಳು, ಹದಿನೆಂಟನೆಯ ಶತಮಾನದ ಹೊತ್ತಿಗೆಲ್ಲಾ ವೈಷ್ಣವ ಧರ್ಮ ಹೆಚ್ಚು ಪ್ರಚಾರದಲ್ಲಿತ್ತು. ಧರ್ಮದ ತತ್ತ್ವಗಳನ್ನು ತಿಳಿಸುವ ಅಗತ್ಯದಿಂದಾಗಿ ಈ ಕಾಲದ ಸಾಹಿತ್ಯ ಮಧ್ಯಾಚಾರ್ಯರ ಮತ್ತು ಇನ್ನಿತರ ವೈಷ್ಣವ ಸಂತರ ತತ್ತ್ವಗಳನ್ನು ಕ್ಷಣಿಸಿದಲ್ಲಿ ನೀಡಿತು. ಜನಸಾಮಾನ್ಯರಿಗೆ ವೈಷ್ಣವ ಧರ್ಮದ ಸಿದ್ಧಾಂತಗಳನ್ನು ಸಾಹಿತ್ಯದ ಮೂಲಕ ತಲುಪಿಸಿದರು. ಹೀಗಾಗೆ ಇಲ್ಲಿನ ರಚನೆಗಳು ಸಾಹಿತ್ಯಾಂಶಕ್ಕಿಂತ ತತ್ತ್ವವರ್ತನವನ್ನೇ ಬಿಂಬಿಸುತ್ತವೆ.

ದಾಸಸಾಹಿತ್ಯದಲ್ಲಿ ಆರುನೂರು ಮುಂದಿ ದಾಸರು ಕಾಣಬರುತ್ತಾರೆ. ಆದರೆ ಅವರಲ್ಲಿ ಕೆಲವರೇ ಪ್ರಮಾಣಿರು. ಏಜರುದಾಸರ ಕಾಲದಲ್ಲಿ ಕಾಣಬರುವ ಗೋಪಾಲ ದಾಸರು, ಜಗನ್ನಾಥದಾಸರು, ವೋಹನದಾಸರು, ಪ್ರಸನ್ನವೆಂಟಕಿದಾಸರು ಮುಂತ್ಯಾ ರಾಗುತ್ತಾರೆ. ದಾಸಸಾಹಿತ್ಯ ರಚಿಸಿದವರಲ್ಲಿ ಕೆಲವು ಮುಂದಿ ಮಹಿಳೆಯರೂ ಇದ್ದಾರೆ. ಅವರಲ್ಲಿ ಮುಖ್ಯರಾದವರು ಹೆಳವನಕಟ್ಟಿ ಗಿರಿಯನ್ನು, ಭಾಗ್ಯವನ್ನು, ಗಲಗಲಿಯ ಅವ್ಯವಸರು ಮತ್ತು ಹರಪನಹಳ್ಳಿ ಭೀಮವ್ಯವಸರು. ವೋಹನದಾಸರ ಮತ್ತು ವೇಣುಗೋಪಾಲದಾಸರ ಪರಂಪರೆಯಲ್ಲಿ ಅನೇಕರೂ ಕೃತಿಗಳನ್ನು ರಚಿಸಿರುವರು. ಆದರೆ ಸಾಹಿತ್ಯದ ದೃಷ್ಟಿಯಿಂದ ಜಗನ್ನಾಥದಾಸರ ನಂತರ ಬಂದ ಯಾರೂ ಮಹತ್ತ್ವದ ಕೃತಿಗಳನ್ನು ರಚಿಸಿರುವುದು ಅವಾಗಿ ಕಂಡುಬರುವುದಲ್ಲಿ.

ನವೋದಯಾಂಶಲ್ಲಿ ಬರುವ ಹಲವು ಕವಿಗಳ ಕೃತಿಗಳು ಕೀರ್ತನೆಗಳಂತೆ ರಚಿತ ವಾಗಿರುವುದನ್ನು ಕಾಣುತ್ತೇವೆ. ಆ ಕೃತಿಗಳು ಪ್ಲಾವಿಯೊಂದಿಗೆ ಪ್ರಾರಂಭವಾಗಾತ್ಮವೆ. ಅವು ನಾಲ್ಕು, ಆರು ಸಾಲಿನ ಪದ್ಯಗಳಾಗಿವೆ. ಇಲ್ಲಿ ಅನೇಕ ವ್ಯಾಖ್ಯಾನಗಳು ರಾಷ್ಟ್ರೀಯತೆಯ ಹಿನ್ನೆಲೆಯನ್ನು ಸಡೆದಿವೆ. ಆದರೆ ಈ ರಚನೆಗಳಲ್ಲೂ ಕೂಡ ಹಿಂದೂ ಧರ್ಮದ ಪ್ರಮಾಣವ್ಯತೀತೆಯನ್ನು ಹೇಳಲಾಗಿದೆ. ಇವರಲ್ಲಿ ಗೋವಿಂದ ಪ್ರೇ, ಪಂಚೀ ಮಂಗೇಶರಾಯರು, ಬೇಂದ್ರೆ ಮುಂತಾದವರು ಪ್ರಮಾಣವಾಗಿದ್ದಾರೆ. ಗುರುಗಳಿಂದ

ದೀಕ್ಷಿಯನ್ನು ಪಡೆದು ಅಂತಹೊಂದಿರುವವರನ್ನು ದಾಸರೆಂದು ಕರೆಯಲಾಗುತ್ತದೆ. ಇಂತಹವರ ರಚನೆಗಳನ್ನು ಹಾತ್ರ ದಾಸಸಾಹಿತ್ಯದ ತೆಕ್ಷಿಯಲ್ಲಿ ಗುರುತಿಸಲಾಗುವುದು. ಈ ಅರ್ಥದಲ್ಲಿ ನೋಡಿರುವ ಕವಿಗಳ ಕೃತಿಗಳ ಕೀರ್ತನೆಗಳನ್ನು ಜೋಲಿಸಿದರೂ ಕೂಡ ಅವು ದಾಸಸಾಹಿತ್ಯವಲ್ಲಮೆಂಬುದು ಇಲ್ಲಿನ ಮುಖ್ಯ ವಿಚಾರವಾಗಿದೆ. ಆದರೆ ಸಾಹಿತ್ಯದ ಸ್ವರೂಪದ ದೃಷ್ಟಿಯಿಂದ ಕೀರ್ತನೆಗಳ ಸ್ವರೂಪವನ್ನು ಇಪ್ಪತ್ತನೆಯ ಶತವಾನಿದ ಆದಿಭಾಗದ ಕವಿಗಳಲ್ಲಿಯೂ ಗುರುತಿಸಬಹುದಾಗಿದೆ.

### ಉ): ದಾಸಸಾಹಿತ್ಯದ ಪ್ರಮೇಖ ದಾಸರು

ದಾಸಸಾಹಿತ್ಯವು ಸಮೃದ್ಧವಾಗಿ ಬೆಳೆಯಲು ಕಾರಣರಾದ ಶ್ರೀಪಾದರಾಜರು ವಾಸರಾಯರ ಗುರುಗಳಾಗಿ, ಮತಾಧಿಪತಿಗಳಾಗಿ ಏಕದೇವೋಪಾಸನೆಯ ವಾಗ್ವ ವನ್ನು ಸಾರಿದವರಲ್ಲಿ ಮೊದಲಿಗರು. ಮತಾಧಿಪತಿಯಾಗಿ ಕನ್ನಡವನ್ನು ಮಾತನಾಡುವುದೇ ತಪ್ಪೆಂದು ಗ್ರಹಿಸಿದ ಕಾಲದಲ್ಲಿ ಪ್ರಾಜೀಯ ಸಮಯದಲ್ಲಿ ಕನ್ನಡದಲ್ಲಿ ಕೀರ್ತನೆಗಳನ್ನು ಹಾಡಿ ಪ್ರಾದೇಶಿಕ ಭಾಷೆಗೆ ಸ್ಥಾನವನ್ನು ದೊರಕಿಸಿಕೊಟ್ಟಿರುವುದು ಶ್ರೀಪಾದರಾಜರ ಪ್ರಮುಖ ಕೆಲವಾಗಿದೆ. ಶ್ರೀಪಾದರಾಜರ ಶಿಷ್ಟರಾದ ವಾಸರಾಯರು, ಪುರಂದರ, ಕನಕದಾಸರನ್ನು ಪ್ರೌತ್ತಾಂಹಿಸಿ ಕೀರ್ತನ ಸಾಹಿತ್ಯಕ್ಕೆ ಹೆಚ್ಚಿನ ಗೌರವವನ್ನು ದೊರಕಿಸಿಕೊಟ್ಟಿದ್ದಾರೆ. ಕನಕದಾಸರ ಮತ್ತು ಪುರಂದರದಾಸರ ಕೃತಿಗಳೇ ದಾಸಸಾಹಿತ್ಯದ ಉನ್ನತ ಕೃತಿಗಳಿಂದು ಹೇಳಬಹುದು. ಇವರ ರಚನೆಗಳೇ ಇಂದಿಗೂ ಜನರ ಮನದಲ್ಲಿ ಉಳಿದು ಜನಪ್ರಿಯತೆನ್ನು ಗಳಿಸಿವೆ. ಜನಸಾಮಾನ್ಯರನ್ನು ವೈಷ್ಣವ ಪಂಥದ ಕಡೆಗೆ ಆಕರ್ಷಿಸುವಲ್ಲಿ ಹೆಚ್ಚಿ ಘಲಕಾರಿಯಾದ ರಚನೆಗಳು ಇವರವು. ಇವರ ಕಾಲದವರೆಗೆ ಸಾಹಿತ್ಯವನ್ನು ಪ್ರಧಮಘಟ್ಟದ ಸಾಹಿತ್ಯವೆಂದು ಕೆಲವು ವಿದ್ವಾಂಸರು ಗುರುತಿಸಿದ್ದಾರೆ. ಇದು ಸಾಕ್ತವೆಂದು ಅನಿಸುತ್ತದೆ.

ಪುರಂದರ ಮತ್ತು ಕನಕದಾಸರ ನಂತರ ದಾಸಸಾಹಿತ್ಯ ಅದೃಶ್ಯವಾದಂತೆ ಕಂಡರೂ ಒಂದು ಶತಮಾನದ ನಂತರ ವಿಜಯದಾಸರಿಂದ ಮತ್ತೆ ಅಭಿವೃದ್ಧಿಗೆ ಬಂದಿರುವುದು ಕಂಡುಬರುತ್ತದೆ. ಈ ಕಾಲದ ದಾಸಸಾಹಿತ್ಯವನ್ನು ಅಧ್ಯಯನ ದೃಷ್ಟಿಯಿಂದ ವರದನೆಯ ಘಟ್ಟದ ಸಾಹಿತ್ಯವೆಂದು ಗುರುತಿಸುವುದು ಸೂಕ್ತವೆನಿಸುತ್ತದೆ. ಆ ಕಾಲದ ಬದಲಾವಣೆ ಮತ್ತು ಕಾವ್ಯಸತ್ತದ ದೃಷ್ಟಿಯಿಂದಲೂ ಈ ಘಟ್ಟದ ಸಾಹಿತ್ಯ ಭಿನ್ನವಾಗುತ್ತದೆ. ಇದನ್ನು ಕುರಿತು ಡಾ. ಕೆ. ಜಿ. ಶಾಸ್ತ್ರಿಯವರು ಹೀಗೆ ವಿವರಿಸಿದ್ದಾರೆ. “ದಾಸಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ, ಹನ್ನರದನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದವರೆಗೆ ಬೆಳೆದು ಬಂದ ಸಾಹಿತ್ಯವನ್ನು ನರಪರಿತೀರ್ಥರಿಂದ ಪುರಂದರ, ಕನಕದಾಸರ ಜೀವಿತ

ಕಾಲದವರೆಗಿನ ಅಪಧಿಯನ್ನು ಒಂದು ಫೆಟ್ಟೆವೆಂದೂ, ಮುಂದೆ ವಿಜಯದಾಸರ ಹಾಗೂ ತರುವಾಯದ ಅಪಧಿಯನ್ನು ಇನ್ನೊಂದು ಫೆಟ್ಟೆವೆಂದೂ, ಹೀಗೆ ಎರಡೇ ಪ್ರಥಾನ ಫೆಟ್ಟೆಗಳಾಗಿ ಎಣಿಸುವುದರಲ್ಲಿ ಸೌಲಭ್ಯವೂ ಬೆಚಿತ್ವವೂ ಇದೆ”<sup>12</sup>. ಹೌಲ್ಯದ ದೃಷ್ಟಿಯಿಂದಲೂ, ಭಾಷೆಯ ದೃಷ್ಟಿಯಿಂದಲೂ ಮೊದಲನೆಯ ಫೆಟ್ಟೆದ ದಾಸರು, ಎರಡನೆಯ ಫೆಟ್ಟೆದ ದಾಸರಿಗಂತ ಭಿನ್ನರಾಗುತ್ತಾರೆ. ಜಾನಪದ ಅಂಶಗಳನ್ನು ಕನಕ, ಪುರಂದರರಲ್ಲಿ ಬಳಸಿಕೊಂಡಷ್ಟು ಎರಡನೆಯ ಫೆಟ್ಟೆದ ದಾಸರು ಬಳಸಿಕೊಂಡಿಲ್ಲ. ಎರಡನೆಯ ಫೆಟ್ಟೆದ ವೈಶಿಷ್ಟ್ಯವೆಂದರೆ ಮಹಿಳೆಯರೂ ಕೀರ್ತನೆಗಳನ್ನು ರಚಿಸಿರುವುದು. ಪಚನಕಾರರಲ್ಲಿ ಮಹಿಳೆಯರು ಪಡೆಯುವ ಮಹತ್ವದ ಸಾಫಿನವನ್ನು ಕೀರ್ತನಕಾರಿಯರು ಪಡೆದಿಲ್ಲವೆನ್ನು ವುದು ಅವರ ರಚನೆಗಳ ಅಧ್ಯಯನದಲ್ಲಿ ಸ್ವಷ್ಟಗೊಳ್ಳುತ್ತದೆ. ಪ್ರಕೃತ ಅಧ್ಯಯನಕ್ಕೆ ಬಳಸಿಕೊಂಡಿರುವ ಕೀರ್ತನಕಾರರ ಪರಿಚಯವನ್ನು ಇಲ್ಲಿ ಒದಗಿಸಿದೆ:

**ಶ್ರೀಪಾದರಾಜರು :** ನರಹರಿತೀಧರು ಕೀರ್ತನೆಗಳನ್ನು ರಚಿಸಿದವರಲ್ಲಿ ಮೊದಲಿಗರೆಂದು ಹೇಳಲಾಗಿದ್ದ ರೂ ಶ್ರೀಪಾದರಾಜರೇ ಕೀರ್ತನ ಸಾಹಿತ್ಯದ ದೃಷ್ಟಿಯಿಂದ ಮೊದಲನೆಯ ಹರಿದಾಸರೆಂದು ಹೇಳಬೇಕಾಗುತ್ತದೆ. ಶ್ರೀಪಾದರಾಜರ ಕಾಲ ಸುವಾರು ಶ್ರೀ. ತ. 1450. ಇವರು ಶ್ರೀ ಪದ್ಮಾಭತೀಧರ ಟೀಳಿಗೆಯ ಮತಕ್ಕೆ ಒಂಭತ್ತನೆಯ ತಲೆಯ ಸ್ವಾಮಿಗಳು. ತಮ್ಮ ಗುರುಗಳಾದ ಶ್ರೀ ಸ್ವಾರ್ಥಾವಣಾತೀಧರು ವೃಂದಾವನಸ್ಥರಾದ ಬಳಿಕ ಶ್ರೀರಂಗದಿಂದ ಮುಳಬಾಗಿಲಿಗೆ ಮತ ವನ್ನು ಸ್ಥಳಾಂತರಿಸಿ ಅದನ್ನೊಂದು ಉನ್ನತ ವಿದ್ಯಾಕೇಂದ್ರವನ್ನಾಗಿ ವರಾಡಿದರು. ದೇವರ ಪೂಜೆಯ ಕಾಲದಲ್ಲಿ ಕೀರ್ತನೆಗಳನ್ನು ಹಾಡಿ ಕನ್ನಡ ಸಾಹಿತ್ಯದ ಉಗಮಕ್ಕೆ ಕಾರಣರಾದರು. ಇವರು ಅನೇಕ ಕೀರ್ತನೆ, ಸುಳಾದಿ, ಉಗಾಭೋಗ, ವೃತ್ತಿನಾಮು, ದಂಡಕಗಳನ್ನು ರಚಿಸಿದ್ದಾರೆ. ಇವರ ಗೋಪಿತಾ, ವೇಣಿಗಿತಾ, ಭೃಮಾರಿಗಿತಾ, ಶ್ರೀಲಕ್ಷ್ಮಿಪೂರ್ಮಭಾಷಾವದಂಡಕ, ರುಕ್ಷಿಣಿ ಸತ್ಯಭಾವಾ ವಿಲಾಸ ಮತ್ತು ವಾಢ್ಣನಾಮಾಗಳು ಗಮನಾರ್ಹವಾದವು.

ಶ್ರೀಪಾದರಾಜರು ಜನ್ಮಪಟ್ಟಣದ ಅಬ್ಬಾರಿನಲ್ಲಿ ಜನಿಸಿದರು. ಇವರ ತಂಡ ಶೇಷಗಿರಿಯಾವೈ ತಾಯಿ ಗಿರಿಯಮ್ಮ. ಇವರ ಮೊದಲಕೆಸರು ಲಕ್ಷ್ಮಿನಾರಾಯಣ ಎಂಬುದಾಗಿತ್ತು. ಮತಾಧಿಪತಿಯಾದ ನಂತರ ಶ್ರೀಪಾದರಾಜರೆಂಬ ಹೆಸರು ರೂಧಿಗೆ ಬಂತು. ಇವರು ‘ರಂಗವಿತಲ’ ಎಂಬ ಅಂಕಿತದಲ್ಲಿ ಕೀರ್ತನೆಗಳನ್ನು ಹಾಡಿದ್ದಾರೆ. ಮತಾಧಿಪತಿಗಳು ಕನ್ನಡದನ್ನು ವರಾತನಾಡುವುದೇ ತಪ್ಪಾದ ಕಾಲದಲ್ಲಿ ಪೂಜೆಯ ಸಮಯದಲ್ಲಿ ಕನ್ನಡದಲ್ಲಿ ಕೀರ್ತನೆಗಳನ್ನು ಹಾಡಲು ಪ್ರಾರಂಭಿಸಿದರು. ಇದು ಇವರ ದೊಡ್ಡ ಸಾಧನೆಯೇ ಸರಿ. ಧರ್ಮದ ತತ್ವಗಳಲ್ಲಾ ಸಂಸ್ಕೃತದಲ್ಲಿ ಇದ್ದ

ಕಾಲದಲ್ಲಿ ಅಪ್ಯಾಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಕೆನ್ನಡಕ್ಕೆ ತಂದು ಕೀರ್ತನೆಗಳ ಮೂಲಕ ರವಾನಿಸಿದ್ದಾರೆ.

ಇವರು ಸಂಸ್ಕೃತದಲ್ಲಿ ಕೆಲವು ಕೃತಿಗಳನ್ನು ರಚಿಸಿರುವರು. ಇವರ “ಪಾಗ್ನಿಜ್ಞ” ಎಂಬಿದು ಸಂಸ್ಕೃತದಲ್ಲಿ ರಚಿತವಾದ ಕೃತಿ. ಇವರ ಕೀರ್ತನೆಗಳು ಬಹಳ ಸರಳವಾಗಿದ್ದ ಸಾಮಾನ್ಯರೊಂದು ಅರ್ಥವಾಗುವಂತಿವೆ. ಇವು ಭಕ್ತನ ಸಂಬಂಧ ದೇವರಲ್ಲಿ ಹೇಗಿತ್ತು ಎಂಬಿದನ್ನು ಪರಿಚಯಿಸುತ್ತವೆ,

“ನೀನೇ ಬಲ್ಲಿದನೋ ರಂಗಾ ನಿನ್ನ ದಾಸರು ಬಲ್ಲಿದರೋ  
ನಾನಾ ತರದಿ ನಿಧಾನಿಸಿ ನೋಡಲು ನೀನೇ  
ಭಕ್ತರಾಧಿನ ನಾದ ಮೇಲೆ”

ಎಂಬ ವಣಿತುಗಳು ಭಕ್ತ ದೇವರಲ್ಲಿಟ್ಟ ವಿಶ್ವಾಸವನ್ನು ವ್ಯಕ್ತಪಡಿಸುತ್ತವೆ.

ದಾಸಸಾಹಿತ್ಯ ಪೂರಂಭವಾಗುವುದೇ ಬ್ರಹ್ಮಣ ಮತಾಧಿಪತಿಗಳಿಂದ ಎಂದ ಮೇಲೆ ಇದರ ಚೌಕಟ್ಟನ್ನು ನಾವು ನಿರ್ಧರಿಸಬಹುದು. ಶ್ರೀಪಾದರಾಜರಿಂದ ರಚಿತವಾದ ಕೀರ್ತನೆಗಳು ವ್ಯಾದಿಕ ಧರ್ಮದ ವರ್ಣಲ್ಯಾಗಳನ್ನೇ ಹೆಚ್ಚು ಅಭಿವೃತ್ತಿಸುತ್ತವೆ.

“ಭೇದವಿಲ್ಲೋಂದು ತಿಳಿದು ನೀ  
ಮಾಡಿಗರ ಮನಯಲ್ಲಿ ಉಂಟಿಲ್ಲಾಡ್ಯಾಕೋ”

ಇಂತಹ ಮನೋಭಾವವನ್ನೇ ವ್ಯಕ್ತಪಡಿಸುತ್ತವೆ. ಇದಲ್ಲದೆ ಇವರ ಕೀರ್ತನೆಗಳಲ್ಲಿ ಕೃಷ್ಣಗೋಣಿಕೆಯಿರ ಮಧುರ ಭಾವಗಳ ಅಭಿವೃತ್ತಿ ಭಾವಗೀತಾತ್ಮಕವಾಗಿವೆ.

**ವ್ಯಾಸರಾಯರು :** ಇವರು ಶ್ರೀಪಾದರಾಜರ ಶಿಷ್ಟರಾಗಿ ವ್ಯಾಸಂಗ ವಣಿಡಿದವರು. ಕೆನ್ನಡದಲ್ಲಿ ಅನೇಕ ಕೀರ್ತನೆಗಳನ್ನು ರಚಿಸಿರುವ ಇವರು ಸಂಸ್ಕೃತದಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. ನ್ಯಾಯಾಮೃತ, ತರ್ಕತಾಂಡವ ಮತ್ತು ಚಂದ್ರಿಕಾಗಳು ಇವು ವ್ಯಾಸತ್ರಯಗಳಿಂದು ಪ್ರಸಿದ್ಧವಾಗಿವೆ. ವ್ಯಾಸರಾಯರು ಕನ್ನಡದ ದಾಸಕೂಟಕ್ಕಾಗಿ ಮತ್ತು ಪಾಂಡಿತ್ಯಪೂರ್ಣ ವ್ಯಾಸಕೂಟಗಳ ಬೆಳವಣಿಗೂ ಕಾರಣರಾದವರು. ಇವರನ್ನು ಅನೇಕ ಕೀರ್ತನೆಕಾರರು ತನ್ನ ಕೀರ್ತನೆಗಳಲ್ಲಿ ಸ್ತುರಿಸಿದ್ದಾರೆ. ಇವರ ಕಾಲವನ್ನು ಇತಿಹಾಸ ಸಂಶೋಧಕರಾದ ವರ್ಣ. ಸ್ವಾಮಿಕಬ್ಲೂಪಿಕ್ಕೆಯವರು ಶ್ರೀ. ಶ. 1447 ಏಪ್ರಿಲ್ ಇಷ್ಟತ್ತರೆಂದನೇ ತಾರೀಖಿನ ಹಂಟ್ಯಿದರೆಂದು ತಿಳಿಸಿದ್ದಾರೆ. ಇವರ ತಂದೆ ಬಲ್ಲಣ್ಣ ಸುಮತಿ. ತಾಯಿ ಅಕ್ಕಮ್ಮ.

ವ್ಯಾಸರಾಯರು ಹಲವು ಶಿಷ್ಟರಿಗೆ ದೀಕ್ಷೆಯನ್ನು ನೀಡಿ ದಾಸಕೂಟವನ್ನು ಬೆಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. “ಶ್ರೀಪಾದರಾಯರ ಕಾಲದಿಂದಲೇ ದಾಸ ವರ್ಗದ ಸಂಘಟನೆ ಪೂರಂಭವಾಗಿದ್ದರೂ ಶ್ರೀವ್ಯಾಸರಾಯರ ಕಾಲದಲ್ಲಿಯೇ

ಅದಕ್ಕೆ “ಕೊಟ” ದ ಸ್ವರೂಪ ಬಂದಿರಬೇಕು. ದೀಕ್ಷೆಯಕ್ಕೆ ಮು, ಅಂತಿಮ ಪ್ರಥಾನಗಳ ಪದ್ಧತಿ ಅಂದಿನಿಂದಲೇ ಜಾರಿಯಲ್ಲಿ ಬಂದುದರಿಂದ ಪುರಂದರದಾಸರೇ “ದಾಸಕೊಟ” ಪರಂಪರೆಗೆ ವೂದಲಿಗರೆನ್ನ ಬಹುದು. ಹಾಗೆಯೇ “ವ್ಯಾಸಕೊಟ” ಎಂಬ ಈಸರೇ ಸೂಚಿಸುವಂತೆ ಶ್ರೀವ್ಯಾಸರಾಯರೇ ಅದರ ಸಂಸ್ಥಾಪಕರು”<sup>13</sup>. ವ್ಯಾಸಕೊಟ ಮತ್ತು ದಾಸಕೊಟಗಳಿಂಬ ಭೇದ ಶ್ರೀವ್ಯಾಸರಾಯ ಹಾಗೂ ಅವರ ಶಿಷ್ಯರಾದ ಕನಕ, ಪುರಂದರರ ಕಾಲದಿಂದಲೇ ಪ್ರಚಲಿತವಿರಬಹುದು. ವ್ಯಾಸಕೊಟದಲ್ಲಿ ಬಾದ ಶ್ರೀಪಾದ ರಾಜರು, ಶ್ರೀವಾದಿರಾಜರು, ಶ್ರೀವ್ಯಾಸರಾಯರು ಕೊಡ ಕೀರ್ತನನೇಗಳನ್ನು ಹಾಡಿದ್ದಾರೆ. ಇವರಲ್ಲಾ ಮತ್ತಾಧಿಪತಿಗಳಾಗಿದ್ದು ಕೊಂಡು ಅಧಿಕಾರ ವರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ರಾಜಕೀಯವಾಗಿಯೂ ಸಂಬಂಧ ಉಳ್ಳವರಾಗಿದ್ದರು. ಆದರೆ ಪುರಂದರ, ಕನಕದಾಸರು ಈ ಎಲ್ಲಾ ಅಧಿಕಾರಗಳಿಂದ ದೂರ ಉಳಿದು ದಾಸದೀಕ್ಷೆಗೆ ಒದ್ದ ವಾಗಿ ಜನಸಾವಣನ್ಯರಲ್ಲಿ ಭಿಕ್ಷಾಟನೆ ವಣಡತ್ತಾ ಸಾವಣನ್ಯವಾಗಿ ಬದುಕಿದರು. ಇದು ಈ ಎರಡೂ ಕೊಟಗಳ ನಡುವೆ ಇರುವ ಒಳಳ ಮುಖ್ಯವಾದ ವ್ಯತ್ಯಾಸವೂ ಆಗಿದೆ. ಇದೇ ವ್ಯತ್ಯಾಸವನ್ನು ಇವರ ಅಭಿವೃತ್ತಿ ಮಾಡುವುದಲ್ಲಿಯೂ ಗುರುತಿಸಬಹುದು.

ವ್ಯಾಸರಾಯರು ರಾಜಗೂರುಗಳಾಗಿದ್ದು ಕೊಂಡು ರಾಜಕೀಯವಾಗಿಯೂ ಕಾರ್ಯನಿರ್ವಹಿಸಿದರು. ಇವರು ಕನಕದಾಸರಿಗೆ ದೀಕ್ಷೆನೀಡಿ ವರಾನ್ಯವೂಡಿರುವುದು ಅಂದಿನ ಸಂಪ್ರದಾಯಸ್ಥ ಬ್ರಹ್ಮಣರಿಗೆ ಕಷ್ಟವಾದಂತೆ ಕಾಣಿತ್ತದೆ. ಬ್ರಹ್ಮಣರು ವ್ಯಾಸರಾಯರನ್ನು ನಿಂದಿಸಿದಂತೆಯೂ ಬತಿಹ್ಯಗಳಿವೆ. ಆಗ ಸಾಮಾಜಿಕವಾಗಿ ಬ್ರಹ್ಮಣರದೇ ಮೇಲುಗೈ ಆಗಿದ್ದು ಎಲ್ಲಾ ವಿದ್ಯಾಭ್ಯಾಸದ ಗುತ್ತಿಗೆದಾರರು ಅವರೇ ಆಗಿದ್ದರು. ಒಬ್ಬ ಶೂದ್ರನಿಗೆ ಅಂತಹ ಅವಕಾಶ ದೊರೆತರೆ ಅದನ್ನು ಸಹಿಸಿಕೊಳ್ಳುವ ಮನಸ್ಸು ಬ್ರಹ್ಮಣರಿಗೆ ಇಲ್ಲವಾಗಿತ್ತು. ಇದು ಶಾಸ್ತ್ರದ ವಣಾಶ್ರಮಧರ್ಮದ ವಿರುದ್ಧವೆಂಬುದೇ ಅವರ ಮತವಾಗಿತ್ತು. ಆದರೆ ವ್ಯಾಸರಾಯರು ಈ ಯಾವುದನ್ನೂ ಲೇಕ್ಕಿಸದೆ ಕುಹಕ ನುಡಿದವರಿಗೆ ಕನಕದಾಸರ ಬುದ್ಧಿವಂತಿಕೆಯನ್ನೂ, ಭಕ್ತಿ ಶ್ರದ್ಧೆಗಳನ್ನೂ ತೋರಿಸಿಕೊಟ್ಟಂತೆ ಪುರಂದರದಾಸರ ಕೀರ್ತನನೇಯೊಂದು ತಿಳಿಸುತ್ತದೆ. ಈ ರೀತಿಯ ಬತಿಹ್ಯಗಳು ಪ್ರಚಾರದಲ್ಲೂ ಇವೆ.

ವ್ಯಾಸರಾಯರು ಕೀರ್ತನೆ, ವೈತ್ತಿನಾಮು, ಉಗಾಭೋಗ, ಸುಳಾದಿಗಳನ್ನು ರಚಿಸಿದ್ದಾರೆ. ಇವರ ಉಗಾಭೋಗವೊಂದು ಬದುಕಿನ ದ್ವಂದ್ವವನ್ನು ಹೇಳುವಲ್ಲಿ ವಿಶಿಷ್ಟವಾಗಿದೆ. ಪುರಾಣಗಳಲ್ಲಿಯೇ ಇರುವ ವಿರೋಧಾಭಾಸಗಳನ್ನು ಇವರು ಗುರುತಿಸುವುದು ಹೀಗೆ :

“ಜಾರೆತ್ವವನು ಮಾಡಿದ ಪಾಪಗಳಿಗೆಲ್ಲ ಗೋಟೀ ಜನ ಜಾರನೆಂದರೆ ನಾಲದೆ ?

ಚೋರತ್ವವನ್ನು ಮಾಡಿದ ಪಾಪಗಳಿಗಲ್ಲ  
ನವನಿತ ಚೋರನೆಂದರೆ ಸಾಲದೆ ?  
ವೈರತ್ವವನ್ನು ಮಾಡಿದ ಪಾಪಗಳಿಗಲ್ಲ  
ಮಾವನ ಕೊಂದವನೆಂದರೆ ಸಾಲದೆ ?  
ಪ್ರತಿದಿನ ಮಾಡಿದ ಪಾಪಗಳಿಗೆ  
ಪತಿತ ಪಾವನನೆಂದರೆ ಸಾಲದೆ ?  
ಇಂತಪ್ಯ ಮಹಿಮೆಗಳೊಳ್ಳಾದನ್ನಾದರೊಮ್ಮೆ  
ಸಂತಸದಿ ನೆನೆಯೆ ಸಲಹಾವ ನಮ್ಮ ಸಿರಿಕ್ಕಷ್ಟು

(ಪು. 115 ಶ್ರೀಪಾ. ಭ. ಏ.)

ಎಲ್ಲಾ ರೀತಿಯ ಪಾಪಗಳಿಗೂ ಸಿರಿಕ್ಕಷ್ಟು ನ ಸ್ತುರಣೆ ಪರಿಹಾರವೆಂಬುದು ಮುಖ್ಯ ವಿಚಾರವಾದರೂ ಕೃಷ್ಣನ ವ್ಯಕ್ತಿತ್ವದಲ್ಲಿಯೇ ಇರುವ ದ್ವಂದ್ವಗಳನ್ನು ಪ್ರಶ್ನಾರ್ಥಕ ಹಾಗಿ ಅಭಿವೃತ್ತಿಸಲಾಗಿದೆ.

**ಪುರಂದರದಾಸರು :** ಕನ್ನಡದ ಕೇರರ್ನ ಸಾಹಿತ್ಯದಲ್ಲಿ ಹೆಚ್ಚು ಪ್ರಸಿದ್ಧರಾದ ವರೆಂದರೆ ಪುರಂದರದಾಸರು. ಇವರು ಶ್ರೀವಾಸರಾಯರ ಶಿಷ್ಟರು. ವಾಸರಾಯ ರಿಂದ ದೀಕ್ಷೆ ಪಡೆದ ಮೇಲೆ ವಿಶೇಷ ಸ್ತುರಣೆಯಲ್ಲಿ “ಪುರಂದರವಿಶೇಷ” ಎಂಬ ಅಂಶಕ ದಲ್ಲಿ ಕೇರರ್ನಗಳನ್ನು ಹಾಡಿದ್ದಾರೆ. ವಾಸರಾಯರು “ದಾಸರಂದರ ಪುರಂದರ ದಾಸರಯ್ಯ” ಎಂದು ಕೊಗಳಿದ್ದಾರೆ, ಅಂದರೆ ಗುರುವಿಗೆ ಶ್ರೀಯ ಶಿಷ್ಟನಾಗಿ ದಾಸಪಂಥದ ನಿಯಮಗಳಿಗೆ ಬಧ್ಯನಾಗಿ ಖಿಶ್ವರ್ಥವನ್ನು ತೊರೆದು ಭಿಕ್ಷಾಟನೆಯಲ್ಲಿ ಬದುಕನ್ನು ಸಾಗಿಸಿದವರು.

ಪುರಂದರದಾಸರ ಕಾಲ ಶ್ರೀ. ತ. 1455 ರಿಂದ 1565 ರ ನಡುವೆ ಎಂದು ವಿದ್ವಾಂಸರು ಗುರುತಿಸಿದ್ದಾರೆ. ಇವರ ಮೌದಲ ಹೆಸರು ಶ್ರೀನಿವಾಸನಾಯಕನೆಂದು ತಿಳಿದುಬರುತ್ತದೆ. ಇವರ ಹುಟ್ಟಿರಿನ ಬಗ್ಗೆ ವಿವಾದವಿದೆ. ಮಹಾರಾಷ್ಟ್ರದ ಪುರಂದರ ಇವರ ಜನ್ಮಸ್ಥಳವೆಂಬ ವಿಚಾರವೂ ಇದೆ (ಹಾಗೆಯೇ ಶಿವವೇಗ್ಗೆ ಜಿಲ್ಲೆಯ ಅಗರದ ಹತ್ತಿರದ ಪುರಂದರ ಎಂಬ ಹೆಸರಿದ್ದ ಹಳ್ಳಿ ಎಂದೂ ಹೇಳುತ್ತಾರೆ). ಆದರೆ ಖಚಿತವಾಗಿ ಇವರ ಸ್ಥಳದ ಬಗ್ಗೆ ವರ್ಣಿತಿಗಳಿಲ್ಲ. ಕೆಲವು ಖಿತ್ಕಾಗಳನ್ನು ಬಳಸಿಕೊಂಡು ಎರಡನೆಯ ಘಟ್ಟದ ದಾಸರು ಕೆಲವು ವಿಚಾರಗಳನ್ನು ಕೇರರ್ನಗಳಲ್ಲಿ ಹಾಡಿದ್ದಾರೆ.

ಪುರಂದರದಾಸರು ಹೇಳದ ವಿಚಾರವಿಲ್ಲ. ಇವರ ಕೇರರ್ನಗಳು ಸಂಖ್ಯೆಯಲ್ಲೂ ಗುಣದಲ್ಲೂ ಉನ್ನತವಾಗಿವೆ. ಹೇಳುವ ವಿಚಾರವನ್ನು ಸ್ವಷ್ಟವಾಗಿ, ಸರಳವಾಗಿ ಹೇಳಿದ್ದಾರೆ. ಇವರ ಕೇರರ್ನಗಳಲ್ಲಿ ಕೃಷ್ಣಲೀಲೆಗಳಿಂತಹ ಪುರಾಣದ ವಿಚಾರಗಳಿಂದ ಹಿಡಿದು ಸಮಾಜದ ವಿಚಾರಗಳಾದ ವಾಪಾರ, ಸಂತ, ರಾಜ, ಹಣ, ಜಾತಿ ಮುಂತಾದ

ಹಲವು ವಿಚಾರಗಳು ಬರುತ್ತವೆ. ಇಷ್ಟುಲ್ಲದೆ ಪಾಪಾಸು ಕೊಡೆ ಇವರ ಕೀರ್ತನೆಗೆ ವಸ್ತುವಾಗಿದೆ. ಅಡುಗೆ, ಉಡುಗೆಯಂತಹ ಹಲವು ವಿಚಾರಗಳನ್ನು ಕುರಿತು ಇವರು ಹಾಡಿದ್ದಾರೆ. ಭಕ್ತಿಯ ರೀತಿಯನ್ನು, ಭಕ್ತಿನ ತಳಮಳಗಳನ್ನು ಹೇಳುವುದರಿಂದ ಒಳಗೊಂಡು ಡಂಭಾಚಾರದ ಭಕ್ತಿಯನ್ನು ಟೀಕೆಷುವುದರ ವರೆಗೆ ಇವರ ಕೀರ್ತನೆಗಳು ಹರಹು ಕಂಡಿವೆ. ಅಂದಿನ ಸಾರ್ಥಕ ಪರಿಸ್ಥಿತಿಗೆ ಸ್ಪಂದಿಸಿದ ದಾಸರೆಂದರೆ ಕೆನಕದಾಸರು, ಪ್ರರಂದರದಾಸರು. ಅಂದು ಅವರನ್ನು ಕಾಡಿದ ಬದುಕಿನ ಆಸ್ಥಿರತೆ ಇಂದಿಗೂ ಕಾಡುತ್ತಿದೆ. ಹರಿಕಥಾಮೃತ ಸೇವೆಯನ್ನು ಹರಿದಾಸನೊಬ್ಬ ಸವಿಯುವ ರೀತಿಯನ್ನು ಹಲವು ಉಪಮೆಗಳ ಮೂಲಕ ಪ್ರರಂದರದಾಸರು ಹೇಳಿದ್ದಾರೆ :

“ಹರಿಕಥಾಮೃತ ಸೇವೆ ಹರಿದಾಸರಲ್ಲದೆಲ್ಲ<sup>1</sup>  
ದುರುಳ ಮೂಡರು ಬಲ್ಲರೆ  
ಸ್ತುನ್ನಪಾನದ ಸವಿಯ ಕೊನೆ ಚಿಣ್ಣು ರರಿಯುವಂತೆ  
ಮಾಣ್ಣ ಗೊಂಬೆಯು ಬಲ್ಲುದೆ  
ಅನ್ನಪಾನದ ಸವಿಯ ಕೊನೆನಾಲಿಗೆ ಅರಿವಂತೆ  
ಅಣ ಮಾಡಿಕೊಡುವಂಥ್ರ ಕರೆ ಬಲ್ಲುದೆ  
ನವನೀರಾಧಾಭೇಟಕ ನವಿಲುಗಳು ನಲಿವಂತೆ  
ಕಾವ್ಯ ಕಾವೇಬ ಕಾಕವ್ಯ ನಲಿವುದೆ”

(ಪ್ರ. ಸಾ. ದ. 2 ಪ್ರ. 370)

ಡಂಭಾಚಾರದ ಭಕ್ತಿ ಪೂರುಷವರನ್ನು ಪ್ರರಂದರದಾಸರು ದುರಳ, ಮೂಡರೆಂದೇ ಹೇಳಿದ್ದಾರೆ. ಇಂತಹವರ ಬಗ್ಗೆ ಇವರಿಗೆ ಆಕ್ಷೋಶವಿದೆ. ನಿಂದನೆ ಇದೆ. ನಿಂದಿಸುವಾಗ ಇವರ ಭಾಷೆ ಮೊನಚಾಗುತ್ತದೆ. ಇಂತಹದೇ ಮೊನಚನ್ನು ಜನಪದ ದೇವತೆಗಳ ನಿಂದನೆಯಲ್ಲೂ, ಪ್ರಡಾರಿ ನಾಯಕರ ಟೀಕೆಯಲ್ಲೂ ಕಾಣುತ್ತೇವೆ. ಇವರ ರಚನೆಗಳು ಹೆಚ್ಚು ಜಾನಪದೀಯವಾಗಿವೆ. ಇವರು ಬಳಸಿರುವ ಗಾದೆ, ನಾಣ್ಣಿ, ಜನಪದ ಶಬ್ದರೂಪಗಳು, ಜನಪದ ಧಾಟಿ ಇವರ ಕೀರ್ತನೆಗಳ ಜನಪ್ರಿಯತೆಗೆ ಕಾರಣವಾಗಿವೆ.

ಉಗಾಭೋಗಗಳನ್ನು ದೊಡ್ಡ ಸಂಖ್ಯೆಯಲ್ಲಿ ರಚಿಸಿದ ದಾಸರೆಂದರೆ ಪ್ರರಂದರ ದಾಸರು. ಇವರ ಉಗಾಭೋಗಗಳು ಬಸವಣ್ಣನವರ ವಚನಗಳನ್ನು ಹೋಲುತ್ತವೆ. ಅಲ್ಲದೆ ಅವು ಏಕದೇಪೋಪಾಸನೆ, ಮಂಧ್ರಾತ್ಮಕಗಳ ಪ್ರಚಾರ, ಸರಬಾಜ ವಿಡಂಬನೆ, ಜನಪದ ದೇವರ ನಿರಾಕರಣ ಮಂತ್ರಾದ ವಸ್ತುಗಳನ್ನು ಕುರಿತವುಗಳಾಗಿವೆ.

ಹರಿದಾಸಿಗೆ ತಂಬೂರಿ, ತಾಳ, ಗೆಜ್ಜೆ, ಗಾಯನ ಎಷ್ಟು ಮುಖ್ಯವೆಂಬುದನ್ನು ಇವರ ಉಗಾಭೋಗ ಹೀಗೆ ವಿವರಿಸುತ್ತಿದೆ :

“ತೆಂಬೂರಿ ಮಿಂಟಿದವ ಭವಾಬ್ರಿ ದಾಟಿದವ  
ತಾಳವ ತಟ್ಟಿದವ ಸುರಕೊಳು ಸೇರಿದವ  
ಗೆಜ್ಜೆಯ ಕಟ್ಟಿದವ ಬಳರೆಡಿ ಮೆಟ್ಟಿದವ  
ಗಾಯನ ಪಾಡಿದವ ಹರಿಮಂತಿ ನೋಡಿದವ  
ಪುರಂದರ ವಿರಲನ ನೋಡಿದವ ವೈಕುಂಠಕೊಳ್ಳಿದವ”

(ಉಗಾಭೋಗ ಸಂಖ್ಯೆ 83 ಪ್ರ.ನಾ.ದ-4)

ಪುರಂದರದಾಸರ ಸುಳಾದಿಗಳು ಹೆಚ್ಚು ಸಂಸ್ಕೃತ ಭಾಷಾಯಿಷ್ಟ ವಾದವು. ಉಗಾಭೋಗ, ಕೀರ್ತನೆಗಳಂತೆ ಸರಳವಾಗಿಲ್ಲ. ಪಂಡಿತರನ್ನು ಮೆಚ್ಚಿಸಲೆಂದೇ ಇವನ್ನು ಹಾಡಿರ ಬೇಕು. ಇವರಲ್ಲಿ ಸುಳಾದಿಗಳು ಹೆಚ್ಚು ದೊರೆತಿಲ್ಲ. ಕೀರ್ತನೆಗಳ ಲಕ್ಷ್ಯಾವನನ್ನು ಗುರುತಿಸುವಾಗ ಪುರಂದರದಾಸರ ಕೀರ್ತನೆಗಳು ಹೆಚ್ಚು ಸಹಾಯಕವಾಗುತ್ತವೆ. ಇವರ ಹಾಡುಗಳಿಗೆ ಹಾಡಿಸಿಕೊಳ್ಳುವ ಗುಣವಿದ್ದಂತೆ ಉಳಿದ ದಾಸರ ರಚನೆಗಳಿಗೆ ಸೂಧಾವಿಲ್ಲವೆಂದೇ ಹೇಳಬೇಕು. ಇವರ ಕೀರ್ತನೆಗಳನ್ನು ಪಂಡಿತರು ಹಾಡುವಂತೆ, ಸಾವಳಾನ್ಯರೂ ಹಾಡಲು ಸುಲಭವಾಗಿವೆ. ಇವರ ರಚನೆಗಳ ಪದಸಂಯೋಜನೆ, ಶಬ್ದರಚನೆ. ಪ್ರಾಸ, ಅನುಪ್ರಾಸಗಳ ಬಳಕ ಶ್ರೀಷ್ಟವಾಗಿದೆ.

**ಕನಕದಾಸರು :** ಕನಕದಾಸರು ಹಂಟ್ಟಿದ್ದು ಧಾರವಾಡ ಜಿಲ್ಲೆಯ ಹಿರೇಕರೂರು ತಾಲ್ಲೂಕಿನ ಬಾಡ ಎಂಬ ಗ್ರಾಮದಲ್ಲಿ. ತಂದೆ ಬೀರಪ್ಪ ತಾಯಿ ಬಿಟ್ಟುವ್ಯಾಪ್ತಿ. ಇವರ ಕಾಲ ಕ್ರ.ಶ. 1508-1606 ಎಂದು ವಿದ್ವಾಂಸರ ಅಭಿಪ್ರಾಯ ವಾಗಿದೆ. ಇವರು ಜಾತಿಯಿಂದ ಕುರುಬರೆಂಬುದು ಬಹುಜನ ವಿದ್ವಾಂಸರ ಅಭಿಪ್ರಾಯ ವಾಗಿದೆ. ಕನಕದಾಸರಲ್ಲಿ ಕುಲದ ಬಗ್ಗೆ ಬರುವ ವಿಚಾರಗಳನ್ನು ಮತ್ತೆ ಯಾವ ದಾಸರಲ್ಲೂ ಕಾಣಲಾಗದು. ಇದು ಅವರು ಸವಾಜದಲ್ಲಿ ಕುಹಕ ನುಡಿದವರಿಗೆ ಹಾಕಿದ ಸಹಾಯ ಇರಬಹುದು. “ಅತ್ಯಾನಾವಕುಲ ಜೀವನಾವಕುಲ ಉತ್ತೀರ್ಣಿಯಗಳ ಕುಲ ಪೇಣಿರಷ್ಟು”—ಇದು ಅಂದಿನ ಜಾತಿಪದ್ಧತಿ ವಿಚಾರವನ್ನು ತಿಳಿಸುತ್ತದೆ.

ಇವರು ವ್ಯಾಸರಾಯರ ಶಿಷ್ಟರಾಗಿ ದೀಕ್ಷೆ ಪಡೆದು ಕೀರ್ತನೆಗಳನ್ನು ರಚಿಸಿದ್ದಾರೆ. ‘ಅದಿಕೀಶವ’ ಎಂಬ ಅಂಕಿತದಿಂದ ಪ್ರಸಿದ್ಧರಾಗಿದ್ದಾರೆ. ಕನಕದಾಸರು ಕೀರ್ತನೆಗಳನ್ನುಲ್ಲದೆ ಕಾವ್ಯಗಳನ್ನೂ ಬರೆದಿದ್ದಾರೆ. ಅವುಗಳಲ್ಲಿ ನಳಿಕರಿತ್ತೆ, ಮೋಹನ ತರಂಗಿಣಿ, ರಾಮಧಾನ್ಯಚರಿತ ಚಂಬಿವ್ಯಾದವು. ಭಕ್ತಿಯ ಪ್ರತಿಪಾದನೆಯ ದೃಷ್ಟಿಯಿಂದ ರಚಿತವಾದ ಹರಿಭಕ್ತಿಸಾರ ಇವರ ಮತ್ತೊಂದು ಕೃತಿ. ನಳಿಕರಿತ್ತೆ ಮತ್ತು ಮೋಹನತರಂಗಿಣಿ ಕಾವ್ಯಗಳು ಪುರಾಣದ ವಸ್ತುವನ್ನೇ ಉಳ್ಳವಾಗಿವೆ. ರಾಮಧಾನ್ಯಚರಿತೆಯ ಪ್ರತಿಪಾದನೆಯ ಕಾವ್ಯವಾಗಿದೆ. ಇದಕ್ಕೆ

ಪುರಾಣದ ಲೇಖನವಿದ್ದ ರೂ ಕತೆಯ ಪ್ರಮುಖ ಉದ್ದೇಶವನ್ನು ಕನಕದಾಶರಂ ಚೆನ್ನಾಗಿ ನಿರೂಪಿಸಿದ್ದಾರೆ.

ಹರಿಭಕ್ತಿಸಾರ ಭಕ್ತಿಯೇ ಪ್ರಥಾನವಸ್ತುವಾಗುಳ್ಳ ಕಾವ್ಯ, ಇದೊಂದು ವಿಂಡ ಕಾವ್ಯ. ಭಾಬಿನಿ ಷಟ್ಪ್ಯಾಯಲ್ಲಿ ಈ ಕೃತಿ ರಚಿತವಾಗಿದೆ. ಭಕ್ತಿ, ನೀತಿ, ವೈರಾಗ್ಯ ಗಳ ಉನ್ನತ ಶಿವರವನ್ನು ಕನಕದಾಶರ ಹರಿಭಕ್ತಿಸಾರದಲ್ಲಿ ಗುರುತಿಸಬಹುದು. ಇಲ್ಲಿ ಪ್ರತಿಯೊಂದು ಷಟ್ಪ್ಯಾಯ ಕೊನೆಯಲ್ಲೂ “ರಕ್ಷಿಷುನಮ್ಮನನಫರತ್” ಎಂಬ ಬೇಡಿಕೆಯಿಂದ ಕೊನೆಗೊಳ್ಳುತ್ತದೆ. ಪ್ರಾರಂಭದ 16 ಷಟ್ಪ್ಯಾಯಗಳು ಸಂಖ್ಯಾತವಯ ವಾಗಿದ್ದು ಸ್ನೋತ್ತರಾಳಂತೆ ಕಾಣುತ್ತವೆ. ಆದರೆ ಆ ನಂತರದ ಷಟ್ಪ್ಯಾಯಗಳು ಕೀರ್ತನೆ ಗಳಂತೆ ಸಂವಾದದ ಧಾಟಿಯನ್ನು ಭ್ರಮಿಸುತ್ತವೆ. ಇಲ್ಲೆಲ್ಲಾ ಭಕ್ತಿ-ಕಾರ್ಯವಾತನನ್ನು ಕುರಿತು ಮಾತುಕತೆ ನಡೆಸುತ್ತಾನೆ. ತನ್ನ ಮತ್ತು ದೇವರ ಸಂಬಂಧವನ್ನು ಕುರಿತು ವಿಚಾರ ಮಾಡುತ್ತಾನೆ.

“ಹೀಗಿರಿತು ತಾಯ್ತನ್ನ ಶಿಶುವಿಗೆ  
ಒಸೆದು ಮೋಲೆ ಕೊಡುವಂತೆ ನೀಪ್ಪೋ  
ಹಿಸೆದ ಚೀರಿನಾನ್ನರು ಪ್ರೋಫೆಕರಾಗಿ ಸಲಹಾವರು  
ಬಿಸಿರೊಳಗೆ ಬ್ರಹ್ಮಾಂಡ ಕೋಟಿಯ  
ಪಸರಿಸಿದ ಪರಮಾತ್ಮ ನೀನೆನೆ  
ದುಸಿರುತ್ತಿವೆ ವೇದಗಳು ರಕ್ಷಿಷು ನಮ್ಮನನವರತ್”

(ಜ.ಕ.ನಂ. ಪು. 104)

ಇಲ್ಲಿ ಭಕ್ತಿ ಶ್ರಿಯಾರ್ಥಿಲವಾಗಿ ದೇವಸೋಂದಿಗೆ ಬೇಡುವ ಅವನ ಜವಾಬ್ದಾರಿಯನ್ನು ಒತ್ತಿ ಹೇಳುವ ಕೆಲಸವನ್ನೇ ಮಾಡಿದ್ದಾನೆ.

ಕೀರ್ತನೆಗಳಲ್ಲಿ ಕನಕದಾಶರು ಎಲ್ಲಾ ದಾಸರಿಗಿಂತ ಅಧಿಕವಾದ ಕಾವ್ಯಗುಣವನ್ನು ಅ ಭಿವ್ಯಕ್ತಿಸಿದ್ದಾರೆ. ಇವರ ಕೆಲವು ರಚನೆಗಳು ಒಳೆಯ ಭಾವಗೀತೆಗಳಂತೆ ಕಾಣುತ್ತವೆ. ಕೆಷ್ಟ ಮತ್ತು ಗೋಪಿಯರ ಸಂಬಂಧವನ್ನು ಕುರಿತು ಹಾಡುವ ಒಂದು ಗೀತೆ :

“ಮುಂಟ್ಪ್ಯಾದಿರೋ ಎನ್ನನು ರಂಗಯ್ಯ  
ಮುಂಟ್ಪ್ಯಾದಿರೋ ಎನ್ನ ಮುಂಗ್ಯೇಯ ಮುಂರಾರಿ  
ಮುತ್ತೆಲ್ಲ ಸದಲ್ಲಾಪ್ರೋ ಹೇ ಮುಂದ್ದು ರಂಗ  
ಮೋಹನಾಂಗ ಮೋಹನಾಂಗ ಹೇ ನಿಸ್ಸಂಗ  
ಅತ್ತಿಗೆಯಾಬ್ಜ ಕೂಡ್ವಾಡಿ ಬಹೋದು ಕಂಡೆ  
ಸತ್ಯವ ಮಾಡುವೆ ಸಾರಸೆಂಟ  
ಬಣ್ಣ ಬಂಟ ಬಣ್ಣ ಬಂಟ ನೂರೆಂಟ ಬಿಡು ಎನ್ನಗಂಟ”

(ಕ.ಭ.ಗೀ. ಪು. 46)

ಇಲ್ಲಿ ಬರುವ ಸಂದರ್ಭ ಹೌಸ್ ವಂಗಳೊಬ್ಬಳ ಮನಸ್ಸಿನ ಚಿತ್ರಣವನ್ನು ನೀಡುತ್ತದೆ. ಹಿಗೆ ಕೃಷ್ಣನ ಶೃಂಗಾರದ ರಸನಿಮಿಮ್‌ಭನ್ನು ಕುವ್ತದಲ್ಲಿ ಕಟ್ಟಿಕೊಡುವ ಕನಕದಾಸರ ಅಖಿಚ್ಯಾಕ್ತಿ, ವಿಶಿಷ್ಟವಾಗಿದೆ. “ಅಂಗೈಯ ನೋರೆ ಹಾಲು ಮುಂಗೈಯ ಮುರಾರಿ ಶೃಂಗಾರವಾದದ್ದು ಕಂಡೆ” ಎಂಬ ಪದಗಳು ಶೃಂಗಾರ ಭಾವವನ್ನು ಸೇರೆಹಿಡಿದಿವೆ.

ಜನಪದ ಧಾರೆ, ಭಾಷೆಯನ್ನು ಬಳಸಿದವರಲ್ಲಿ ಕನಕದಾಸರು ಮೊದಲಿಗರು. ಭಕ್ತಿಯ ವಿವಿಧ ಮಜಲುಗಳನ್ನು ಇವರ ಕೀರ್ತನೆಗಳಲ್ಲಿ ಕಾಣಬಹುದು. ಇವರಲ್ಲಿ ಬರುವ ಬೇಸಾಯದ ರೂಪಕ್-ಭಾಗ ವಿಶಿಷ್ಟವಾಗಿವೆ.

“ನಾಲಿಗೆಯ ಉರಿಗೆ ಮಾಡಿ ಬಿತ್ತಿರಯ್ಯ  
ಹೃದಯ ಮೂಲವನು ಮಾಡಿ ತನುವ ನೇಗಿಲು ಮಾಡಿ  
ಪನ್ನಿರಾ ಎಂಬ ಏರಡೆತ್ತು ಹೂಡಿ  
ಜಾಳ್ಳನವೆಂಬೊ ಮಿಂಯ ಕಣ್ಣಹಗ್ಗಿವ ಮಾಡಿ  
ಮನವೆಂಬ ಧಾನ್ಯವ ನೋಡಿ ಬಿತ್ತಿರಯ್ಯ

(ಕ.ಭ.ಗೀ. ಪ್ರ. 51)

ಭೇಜಿ ಪಕ್ಷವಾಗಿ ಒಳ್ಳೆಯ ಫಲವನ್ನು ಕೊಡುವಂತೆ ದೇಹದಂಡನೆ ಮತ್ತು ಮನಸ್ಸಿನ ಕ್ರಿಯೆಯಿಂದಾಗಿ ಹರಿಯ ಸ್ವರಣ ಬದುಕಿಗೆ ಸುಖಿವಾಗುವುದೆಂಬ ವಿಚಾರ ಮನ್ನ ಹೇಳಿದ್ದಾರೆ. ಪಾನಸ್ಸನ್ನು ಧಾನ್ಯಕ್ಕೆ ಹೋಲಿಸಿರುವುದು ಇದರ ಮಹತ್ವ ಮನ್ನ ತಿಳಿಸುತ್ತದೆ. ಒಳ್ಳೆಯ ಧಾನ್ಯ ಒಳ್ಳೆಯ ಫಲವನ್ನು ಕೊಡುವಂತೆ ಒಳ್ಳೆಯ ಮನಸ್ಸು ಕೂಡ ಒಳ್ಳೆಯ ಬದುಕನ್ನು ರೂಪಿಸುವುದು ಎಂಬುದು ದಾಸರ ನಂಬಿಕೆಯಾಗಿದೆ.

ಭಕ್ತಿಪಂಥದ ಕೆಲವು ನಿಯಮಗಳ ಸಾರವನ್ನು ಈನಕದಾಸರೂ ಸಾರಿದ್ದಾರೆ. ದಾಸಧರ್ಮ, ಹರಿಸ್ವರಣ ಮುಂತಾದವು ಮೋಕ್ಷಕ್ಕೆ ದಾರಿ ಎಂಬುದು ಇವರ ನಂಬಿಕೆ. ಸಮಾಜದ ಹಲವು ವಿಚಾರಗಳ ಅಂಶಡೊಕಾಕಾಗಳನ್ನು ಕುರಿತು ಇವರ ರಚನೆಗಳು ತಿಳಿಸುತ್ತವೆ. ಸಹಕಾರ, ಸಹಬಾಳ್ಳಿ, ಒಳ್ಳೆಯ ನಡತೆ, ಸತ್ಯ, ನ್ಯಾಯ ಮುಂತಾದ ವರ್ಣಲ್ಯಾಗಳನ್ನು ಎತ್ತಿ ಹಿಡಿದಿದ್ದಾರೆ. ಡಂಭಾಕಾರ, ವಂಜನೆ, ಸುಳ್ಳಿ, ಮೋಸ ಮುಂತಾದವುಗಳನ್ನು ಖಂಡಿಸಿದ್ದಾರೆ. ಜನಪದ ದೇವತೆಗಳ ಪೂಜೆಯನ್ನು ತೆಗಳಿದ್ದಾರೆ. ಹರಿಯ ಸ್ವರಣೆಯನ್ನು ಸಾರಿದ್ದಾರೆ.

**ವಿಜಯದಾಸರು:** ರಾಯಚೂರು ಜಿಲ್ಲೆಯ ವರ್ಣನಿಷ್ಠಾಕಾರಿನ ಜೀಕಲಪರಿ ಎಂಬ ಗ್ರಂಥ ಇವರ ಜನ್ಮಸ್ಥಳವೆಂದು ತಿಳಿದುಬರುತ್ತದೆ. ವಿಜಯದಾಸರು ಕ್ರಿ.ಶ. 1687ರಲ್ಲಿ ಜನಿಸಿದರೆಂದು ತಿಳಿದುಬರುತ್ತದೆ. ತಂಡೆ ಶ್ರೀನಿವಾಸಪ್ಪ ತಾಲ್ಯಾಯ ಹೆಸರು ಕೂಡನ್ನು. ಇವರ ಮೊದಲನಯ ಹೆಸರು ದಾಸಪ್ಪ ಎಂದಿತ್ತು. ಇವರು ಬಹಳ ಬಡಬ್ರಾಹ್ಮಣರ ಮನೆಯಲ್ಲಿ ಜನಿಸಿದರು. ಇವರಿಗೆ ಅರಳಮ್ಮೆ ಎಂಬ

ಹಿನ್ನೆಲೆ

ವರ್ದಾನಿನ ಜೊತೆಯಲ್ಲಿ ವಿವಾಹವಾಗಿತ್ತು. ಇವರಿಗೆ ಪುರಂದರೆದಾಸರು ಕನಸಿನಲ್ಲಿ ಬಂದು ದೀಕ್ಷೆ ಇತ್ತರೆಂಬ ಪ್ರತಿಇತಿ ಇದೆ. ಈ ನಂತರದಲ್ಲಿ ‘ವಿಜಯವಿಶಲ’ ಎಂಬ ಅಂಕಿತದಲ್ಲಿ ಕೀರ್ತನೆಗಳನ್ನು ಹಾಡಿದಂತೆ ತಿಳಿದುಬಿರುತ್ತದೆ. ಇವರ ಕೀರ್ತನೆ ಎಂಬ ಅಂಕಿತದಲ್ಲಿ ಕೀರ್ತನೆಗಳನ್ನು ಗುರುತಿಸಬಹುದು. ಹರಿ, ಹರ, ವಿನಾಯಿಕ, ಗಳಲ್ಲಿ ಪುರಂದರೆ ಪ್ರಭಾವವನ್ನು ಗುರುತಿಸಬಹುದು. ಹರಿ, ಹರ, ವಿನಾಯಿಕ, ಗಳಂತೆ ಕಂಡು ಬರುತ್ತವೆ.

“ಕೂಶಾಕ್ಯಲಾಸವಾಸ ಕಾಶೀನಗರಾಧಿಂಶಾ  
ಶೇಪಭಾಷಣ ಗಿರಿಂಶಾ ವಿಶ್ವೇಶ ಚಿತ್ತವಾಸ”

ಇದು ಸಂಸ್ಕೃತ ಭಾಷಾಪ್ರಾಣಿಗಳು ಕಾಶೀ ವಿಶ್ವೇಶವರನ್ನು ಕುರಿತು ಸ್ತುತಿಸಿದೆ ಹಾಡಾಗಿದೆ. ಸಾಹಿತ್ಯ ವಿಂದಬಿನೆ, ದಂಭಾಚಾರದ ಭಕ್ತಿಯ ಟೀಕೆ, ಜನಪದ ದೇವತೆಗಳ ತೆಗಳುವಿಕೆ, ಹಣ್ಣಿನ ಪಾತಿವ್ರತ್ಯದ ಬಗ್ಗೆ ಒತ್ತಾಯ ಹೀಗೆ ಹಲವು ವಿಚಾರಗಳು ಕೀರ್ತನೆಗಳ ವಸ್ತುವಾಗಿವೆ.

ಹಿಂದೂ ಧರ್ಮದಲ್ಲಿ ಅನ್ನದಾನ ಎಲ್ಲಾ ದಾನಕ್ಕಾಗಿ ಮಿಗಿಲಾದದ್ದು ಎಂಬ ಅಂಶ ಇವರ ಕೀರ್ತನೆಯಲ್ಲಿ ವಿಶೇಷವಾಗಿ ಸ್ಥಾನ ಪಡೆದಿದೆ. ‘ಅನ್ನದಾನ ಮಂಬಿಮೆ’ ಎಂಬ ಸುಳಾದಿಯನ್ನು ವಿಜಯದಾಸರು ಬರೆದಿದ್ದಾರೆ. ಇಲ್ಲಿ ಅನ್ನದಾನದಿಂದ ಉಂಟಾಗುವ ಪುಣ್ಯದ ಫಲವನ್ನು ಹೀಗೆ ಹೇಳಿದ್ದಾರೆ :

“ತುತ್ತನ್ನ ಜಾಣಿಗೆ ಕರೆದು ಚಂನಿಸಿತಾನು  
ಚಿತ್ತಕುದ್ದವಾಗಿ ವೈಷ್ಣವ ಭಕ್ತಿಲಿ ಇತ್ತ  
ತ್ಯಾಗಿ ಬಹಿಸಿದರಾದದೆ ಅವನಲ್ಲಿ  
ತತ್ತ್ವ ತತ್ತ್ವಾಶರು ನಾಲ್ಕುತ್ತರು ಸಂಖೀ  
ನಿತ್ಯದಲ್ಲಿ ಬಲಿದು ಶೋಭಿಸುವರು”

(ವ. ಹಾ. ಸಂ. ಕಾವ್ಯಪ್ರೇಮಿ ಪು. 135)

ಅನ್ನದಾನಕ್ಕೆ ಮಿಗಿಲಾದ ದಾನ ವುತ್ತೊಂದಿಲ್ಲವೆಂಬುದನ್ನು ವಿಚಾರ ವರ್ಣಾಡುವಾಗಿದೆ. ಅನ್ನದಾನವನ್ನು ಮಹಾದಾನವಂದಿದ್ದಾರೆ. ಲೋಕದ ಬಡತನಕ್ಕೆ ಇವರು ನೊಂದಿದ್ದಾರೆ. “ಇರಬಾರದೋ ಬಡವ ಜಗತೀನೂಳಿಗೆ” ಎಂಬುದು ಇವರ ನೊಂದವನ್ನು ವ್ಯಕ್ತಪಡಿಸುತ್ತದೆ.

ಕೃಷ್ಣಲೀಲೆಗಳಲ್ಲಿ ಕೃಷ್ಣ ಮತ್ತು ಗೋಪಿಯರ ಸಂದರ್ಭವನ್ನು ಕುರಿತು ಹಾಡಿದ್ದಾರೆ. “ಚಂಡನಾಡುತ್ತಲ್ಲಿ ಚಿಕ್ಕಮಿಂದಿಯರು ಕಂಡು ತಾನು ಚಂಡು ಅಂತ ಕುಚಗಳ ಪಿಡಿದಾನೆ” ಎಂದು ನಿಸ್ಪಂಚೋಚವಾಗಿ ಹಾಡಿದ್ದಾರೆ. ಕೃಷ್ಣನ ಇಂತಹ ಅನೇಕ ಲೀಲೆಗಳ ವಿವರ ಎಲ್ಲಾ ದಾಸರಳೂ ಕಾಣಿತ್ತೇವೆ. ದೇವರ ಇಂತಹ ಚೀಷ್ಟೆ

ಗಳು ಇಲ್ಲಿ ಹೊಗಳಿಕೆಯ ಅರ್ಥದಲ್ಲಿಯೇ ಪ್ರಯೋಗವಾಗಿವೆ. ಆದರೆ ಇದು ವ್ಯಕ್ತಿಯ ವಿಚಾರದಲ್ಲಿ ಅಥವಾವೆಂದು ಜೀಳಲಾಗಿದೆ. ಅಂದರೆ ದೇವರ-ಮನುಷ್ಯರ ನಡುವಿನ ಅಂಶರವನ್ನು ಇವು ಹೇಳುವುದಾದರೂ ಮನುಷ್ಯನ ಸುಪ್ತಪ್ರಜ್ಞಿಯಲ್ಲಿ ಈವಿಚಾರಗಳ ತಾತ್ಕಾಣ ಹಿಂದೂ ಧರ್ಮದ ತತ್ತ್ವಗಳಲ್ಲಿರುವ ದ್ವಾಂದ್ವವನ್ನೇ ಪರಿಚಯಿಸುತ್ತವೆ.

ಹೀಗೆ ದಾಸರಲ್ಲಿ ಲೋಕನೀತಿ, ಕೃಷ್ಣಲೀಲೆ, ಭಕ್ತಿನ ಭಾವನೆಗಳ ಕುರಿತ ಕೀರ್ತನೆ ಗಳನ್ನು ಕಾಣುತ್ತೇವೆ. ಮಧ್ಯಮತ ತತ್ತ್ವಗಳ ಸಾರವನ್ನೂ ಕುರಿತು ದಾಸರು ಹಾಡಿದ್ದಾರೆ. ತಮ್ಮ ಹಿಂದಿನ ಹೀಳಿಗಿಯ ದಾಸರನ್ನು ಸ್ತುರಿಸುವಾಗ ಕನಕದಾಸರನ್ನು ಬಿಟ್ಟು— ಪುರಂದರ, ಶ್ರೀವಾಸರಾಯ, ಶ್ರೀಪಾದರಾಜ ಮತ್ತು ಶ್ರೀವಾದಿರಾಜರನ್ನು ಸ್ತುರಿಸಿ ಹೊಗಳಿದ್ದಾರೆ.

ಗೋಪಾಲದಾಸರು : ಇವರು ವಿಜಯದಾಸರ ಪ್ರಮುಖ ಶಿಷ್ಯರು. ಭಕ್ತಿಯಲ್ಲಿ ‘ಭಾಗ್ಯಾ’ ಎಂದು ಹೆಸರಾದವರು. ಇವರನ್ನು ಕುರಿತ ಒಂದು ಕೃತಿಯನ್ನು ರಂಗದಾಸರು ರಚಿಸಿರುವರು. ಇದು “ಗೋಪಾಲವಿಲಲರ ಜರಿತ್ತೆಪದ” ಇದರಲ್ಲಿ ಗೋಪಾಲದಾಸರ ಜೀವಿತದ ಬಗೆಗಿನ ವಿವರಗಳಿವೆ. ಶ್ರೀಗೋಪಾಲದಾಸರು ಕ್ರಿ.ಶ. 1721ರಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮನುಷರಕಲ್ಲಿನಲ್ಲಿ ಜನಿಸಿದರು. ತಂದೆ ಮುರಾರಿ, ತಾಯಿ ವೆಂಕಮ್ಮೆ. ವಿಜಯದಾಸರು ಇವರಿಗೆ ದೀಕ್ಷೆ ನೀಡಿ ಗೋಪಾಲವಿಲಲ ಎಂಬ ಅಂಶಿತವನ್ನು ಕೊಟ್ಟಿರು. ಇಲ್ಲಿಂದ ಭಾಗಣ್ಣ ಗೋಪಾಲದಾಸರಾಗಿ ಕೀರ್ತನೆಗಳನ್ನು ರಚಿಸಿರುವುದು ಕಂಡುಬರುತ್ತದೆ. ಇದಕೂ ಮೊದಲು ಇವರು “ವೆಂಕಟಕೃಷ್ಣ” ಎಂಬ ಅಂಶಿತದಲ್ಲಿ ಕೀರ್ತನೆಗಳನ್ನು ರಚಿಸಿರುವರೆಂಬ ಪ್ರತೀತಿಯುಂಟು.

ಗೋಪಾಲದಾಸರ ಕೀರ್ತನೆಗಳು ಭಕ್ತಿ ಪ್ರಧಾನವಾದವು. ಇವರಲ್ಲಿ ಧಾರ್ಮಿಕ ವಿಚಾರಗಳೊಂದಿಗೆ ಸಾಹಾರಿಕ ವಿಚಾರಗಳ ಪ್ರಸ್ತಾಪವೂ ಕಂಡುಬರುತ್ತದೆ. ಇವರ ರಚನೆಗಳನ್ನು ಜನಸಾಮಾನ್ಯರೂ ಗ್ರಹಿಸುವುದು ಕಷ್ಟ. ಈ ಶಾಲದ ಕಳ್ಳತನ, ವಂಚನೆಗಳ ಬಗೆಗೆ ಇವರ ಕೀರ್ತನೆಗಳು ದಾಖಲಿಸುತ್ತವೆ. “ದಾರಿಯಲ್ಲಿ ಹೋಗಿ ಬರುವದಕ್ಕ ಉಪಟಳ ಘನ್ಯಾಚೋರರಟಿಪ್ಪಗಳಿಂತು ನೆಲೆಯಿಲ್ಲಪ್ಪೆ” (ಶ್ರೀಗೋ. ಕೃ. ಪ್ತ. 32) ಇದರಿಂದಾಗಿ ದಾಸರು “ಅನುವಾದ ದಿವಸ ಒಂದಾದರಿಲ್ಲ” ಎಂದು ಕೊರಗಿದ್ದಾರೆ. ಇದಲ್ಲದೆ ಅಂದಿನ ಗ್ರಂಥಗಳ ಸ್ತುತಿಯ ಬಗ್ಗೆ ದುಃಖ ವ್ಯಕ್ತ ಪಡಿಸಿದ್ದಾರೆ.

“ಮೇನೆಗಾರ ಬಲವಿಲ್ಲ ಇಂದ್ರವರು ವಶವಿಲ್ಲ  
ಕೊನೆಗೊಂಡು ಗ್ರಂಥ ಕಾಪಾಡುವ ಬಗೆ ಎಂತೋ”

(ಶ್ರೀಗೋ. ಕೃ. ಪ್ತ. 32)

ಹನ್ನೆಲೆ

ಎಂಬ ವರಾತುಗಳು ಸವಾಜದ ಸ್ಥಿತಿಯನ್ನು ತಿಳಿಸುತ್ತವೆ. ಇಲ್ಲಿಲೂ ದಾಸರು ದೇವರಲ್ಲಿ ಮೊರೆ ಇಡುತ್ತಾರೆ. “ಕರೆದು ವಿಚಾರಿಸಿ ನಾಯ ಮೂಡಿಸು ದೊರೆಯೆ” ಎಂದಿದ್ದಾರೆ. ಇಲ್ಲಿ ದೊರೆಯೆ ಎಂಬ ಶಬ್ದ ರಾಜನನ್ನು ಕುರಿತದ್ದಲ್ಲ. ವಿಷ್ಣುವನ್ನು ಕುರಿತದ್ದಾಗಿದೆ. ಸವಾಜದ ಸ್ಥಿತಿಯನ್ನು ಸವಾನತೆಯು ನೆಲೆಯಲ್ಲಿ ಗೃಹಿಸುವ ನೆಲೆಯೊಂದನ್ನು ಇವರ ರಚನೆಗಳ ಅಂತರ್ದಾದಲ್ಲಿ ಕಾಣುತ್ತೇವೆ.

ಭಕ್ತಕವಿಗಳಲ್ಲಿ ತಮ್ಮನ್ನು ತಾವು ದೊಡ್ಡವರೆಂದು ತಿಳಿಯುವುದೇ ‘ಅಹಂ’ ಎಂದು ಗುರುತಿಸಲಾಗಿದೆ. ಇದು ಅಧಿಕಾರಶಾಹಿ ಧೋರಣೆಯನ್ನು ಉಳ್ಳಗುಣ ವೆಂಬುದು ಇವರ ವಿಚಾರವಾಗಿದೆ. ತಮಗಿಂತ ದೊಡ್ಡವ ದೇವರು, ಅವನ ಒಡೆತನದಲ್ಲಿ ತಾವು ದಾಸರೆಂಬ ಮನೋಭಾವ ಇವರದಾಗಿದೆ. ಅಂದರೆ ದಾಸತ್ವಾದ ಕಲ್ಪನೆಯಾಗ ದೇವನಿಗಿಂತ ಹಿರಿಯರಿಲ್ಲ ಎಂಬುದನ್ನು ಒಟ್ಟುಕೊಳ್ಳುತ್ತಲೇ ಎಲ್ಲರೂ ಸವಾನರೆಂಬ ಭಾವನೆಯನ್ನು ಸಾರುತ್ತಿರುತ್ತದೆ. ಅಂದರೆ ಮನುಷ್ಯ ಮನುಷ್ಯರ ನಡುವೆಯೇ ದಾಸತ್ವವನ್ನು ಇವರೆಲ್ಲರೂ ನಿರಾಕರಿಸಿದ್ದಾರೆ.

ವೃಕ್ಷರ್ಥ ನಡತೆಯಲ್ಲಿ ಪರಿಶುದ್ಧತೆಯನ್ನು ಇವರು ಬಯಸುತ್ತಾರೆ. ಭಕ್ತ ನಾದವನಿಗೆ ಆರೋಗ್ಯ, ಆರ್ಥಿಕ ಮೂರೂ ದೊರೆಯಾವುದು ಎಂಬ ಆಶಯವನ್ನು ಇವರಲ್ಲಿ ಕಾಣುತ್ತೇವೆ. ಆದರೆ ಘೋರ ವೃಭಿಜಾರ, ಪರನಿಂದ, ಪರವಿತ್ತಾಪಹಾರ ವಣಾಡಿದರೆ ದರಿದ್ರರಾಗಂತಾರೆಂಬ ನಂಬಿಕೆಯನ್ನು ಕಾಣುತ್ತೇವೆ. ಗೋಪಾಲದಾಸರಿಗೆ ಜಾತಿಪದ್ಧತಿಯ ವಿರುದ್ಧ ಸಿಡಿಯುವ ಗುಣವಿಲ್ಲದಿದ್ದರೂ ಕೆಳವರ್ಗಗಳ ಬಗ್ಗೆ ಪ್ರೀತಿ ಆದರಗಳಿವೆ. ಗೋಪಾಲವಿಶಲ-ಮಂಡಿಪಾಳ, ಬಡಗಿ, ಕುಲಾಲ, ಅಕ್ಷಸಾಲಿಗ ಮುಂತಾದವರ ಹೈಲಿಗೆಯನ್ನು ಕಳಿಯಬಲ್ಲವ. ಇದರಿಂದಾಗಿ “ಕುಡಂಬಯಾಸಾಗರ ಗೋಪಾಲವಿಶಲ ನುಡಿದೆನೋ ನಾ ನಿನ್ನಲ್ಲಿದ್ದ ಗುಣಗಳಿಗೆ” (ಶ್ರೀಗೋ. ಕೃ. ಪ್ರ.84) ಎಂದು ದೇವರಲ್ಲಿ ಅಭಿಮಾನ ತೋರಿದ್ದಾರೆ.

ಗೋಪಾಲದಾಸರು “ಪ್ರಾಣ ಹಿಂಸೆಯೇ ಪಾಪಮೆಂದು ಎನ್ನಲು ಬೇಡ” “ಗೋಪಾಲ ಒಡಲಿಗಾಗಿ ಜೀವನವಿಡೀ ಗೆದ್ದ ಹೋಗುವ ಮಾತು ಏನಾದರೇನು ಎಂದೆಂದಿಗೂ ಬೇಡ ಗಾಣಿಗ ತಿಲವ ಪಿಡಿದು ಗಟ್ಟಿಸಿ ತೈಲ ತೆಗೆದು ದಾನವ ಮಾಡಿದಂತೆ ಧರ್ಮಬಲ್ಲು” ಎಂದು ನೊಂದಿದ್ದಾರೆ. ಕೆಳವರ್ಗದ ಜನ ದುಡಿದು ಅರ್ಹೋಟ್ಟಿ ಉಂಡು ಬಟ್ಟೆಯಿಲ್ಲದೆ ಮಲಗುವ ಸ್ಥಿತಿ ಅವರನ್ನು ಕಾಡಿರಬೇಕು. ಇಂತಹ ಧರ್ಮವನ್ನು ನಾನು ಒಲ್ಲೆ ಎಂದಿದ್ದಾರೆ. ಇಂತಹ ಹೀನಕರ್ಮಗಳನ್ನು ಸಾಕು ವರಾಡೋ ಎಂದು ಮೊರೆಹೋಗಿದ್ದಾರೆ.

ಕೃಷ್ಣಗೋಪಿಯರ ಸಂಬಂಧವನ್ನು ಗೋಪಾಲದಾಸರು ಇತರೆ ದಾಸರಿಗಿಂತ ವಿಶಿಷ್ಟವಾಗಿ ಹೇಳಿದ್ದಾರೆ. ಇಲ್ಲಿ ಹಳ್ಳಿಯ ಮುಗ್ಡಯರಾದ ಗೋಪಿಕೆಯರನ್ನು ಚಿತ್ರಿಸಿದ್ದಾರೆ. “ಪಳ್ಳಿವಾಸಿಗಳು ನಾವು ಪರಿ ಪರಿ ಅಲಂಕರಿಸಿ ಒಲಿಸಿಕೊಂಬುದ ನರಿವೇ” ಎಂಬ ವರಾತು ಪಟ್ಟಣವ ಮತ್ತು ಹಳ್ಳಿಗರಿಗುವ ಭಿನ್ನತೆಯನ್ನು

ತಿಳಿಸುತ್ತದೆ. ಹಳ್ಳಿಯಲ್ಲಿ “ಸದಾಮೈಯಿ ಹೊಲೆ ತೊಳೆಯಲರಿಷುವೋ” ಎಂದು ಹಳ್ಳಿಗರ ಜೀವನ ಕ್ರಮವನ್ನು ದಾಖಿಲಿಸಿದ್ದಾರೆ. ನಾರಿಯರು ಸವಣಾಜದಲ್ಲಿ ಕೆಳವರ್ಗದವರಂತೆ ಕಾಣಿತ್ತಾರೆ. ಇವರೂ ಶೂದ್ರ ಅಸ್ತ್ರೀಶ್ಯರಂತೆ ದರಿದ್ರರೇ ಆಗಿದ್ದಾರೆ. “ನಾರಿಯರು ನಾವಲ್ಪಡ ದಾರಿದ್ರ್ಯದಷ್ಟಿಗೆ ಶ್ರೀರಮಣನೆಂತೊದಗುವನೋ” ಎಂಬ ಪಾಠ ಅಂದು ಧಾರ್ಮಿಕವಾಗಿ ಹೆಣ್ಣು ಮತ್ತು ಗಂಡಿಗೆ ಇದ್ದ ಭೇದವನ್ನು ತಿಳಿಸುತ್ತದೆ.

ಗೋಪಾಲದಾಸರ ಸಾಳಾದಿಗಳಲ್ಲಿ ಮಂಧ್ರತತ್ಪ್ರಗಳ ಪ್ರಸಾರ ಗಮನಾಹಾರವಾಗಿವೆ. ಇವರ ಕೀರ್ತನೆಗಳು ಸಂಗೀತದ ತಳಹದಿಯ ಮೇಲೆ ರಚಿತವಾಗಿರುವವವು. ಇದರಿಂದಾಗಿಯೇ ಇವು ಸಾವಣಾನ್ಯರಿಗೆ ಹಾಡಲು ಮತ್ತು ಗ್ರಹಿಸಲು ಕಷ್ಟವಾಗಿವೆ.

**ಜಗನ್ನಾಧದಾಸರು :** ರಾಯಚೂರು ಜಿಲ್ಲೆಯ ವಣಿಕ ತಾಲ್ಲೂಕಿನ ಬ್ಯಾಗವಟ್ಟ ಎಂಬ ಗ್ರಾಮದಲ್ಲಿ ಇವರು ಜನಿಸಿದರು. ಇವರ ತಂಡೆ ಶ್ರೀ ನರಸಿಂಹಾಚಾರ್ಯ. ತಾಯಿ ಲಕ್ಷ್ಮಿಬಾಯಿ. ಇವರು ಶ್ರೀ. ಶ. 1728 ರಲ್ಲಿ ಜನಿಸಿದರು. ಇವರದು ಶ್ರೀಮಂತ ಬ್ರಾಹ್ಮಣ ಮನೆತನ. ಇವರ ತಂಡೆಯೂ ಹರಿದಾಸರಾಗಿ ಕೀರ್ತನೆಗಳನ್ನು ರಚಿಸಿರುವರೆಂಬ ವಿಷಯ ಪ್ರಚಾರದಲ್ಲಿದೆ. ಇವರ ಅಂಕಿತ ‘ನರಸಿಂಹವಿತಲ’ ಎಂಬುದಾಗಿ ತಿಳಿದು ಬರುತ್ತದೆ. ಜಗನ್ನಾಧದಾಸರ ಮೂರಲ ಹೆಸರು ಶ್ರೀನಿವಾಸ. ಇವರಿಗೆ ಚಿಕ್ಕ ವರುಷಿನಲ್ಲಿಯೇ ತಮ್ಮ ಪೀಠಕ್ಕ ಗುರುಗಳಾದ ವರದೇಂದ್ರರಲ್ಲಿ ವಿದ್ಯಾಭ್ಯಾಸವಾಯಿತು. ಪುರಾಣ, ಸಕಲ ವೇದೋ ಪನಿಪತ್ತು. ಶರ್ಕ, ವಿಧಾಮಾಂಸಾದಿ ಶಾಸ್ತ್ರಗಳನ್ನು ಇವರು ಕಲಿತ್ತಿದ್ದರು.

ಇವರು ಕ್ಷಯರೋಗದಿಂದ ನರಳುತ್ತಿದ್ದಾಗ ತಿರುಪ್ಪಿಯಲ್ಲಿ ವಿಜಯದಾಸರ ದರ್ಶನವಾಯಿತು. ವಿಜಯದಾಸರು ಹೇಳಿದಂತೆ ಗೋಪಾಲದಾಸರ ದರ್ಶನ ಪಾಡಿದರು. ಗೋಪಾಲದಾಸರ ಅನುಗ್ರಹದಿಂದ ಕ್ಷಯರೋಗ ವಾಸಿಯಾಯಿತು. ಎ.ಬಿ ಬತಿಹ್ಯ ಪ್ರಚಾರದಲ್ಲಿದೆ. ಇವರು ಅಂದಿನಿಂದ ‘ಜಗನ್ನಾಧವಿತಲ’ ಎಂಬ ಅಂಕಿತದಿಂದ ಕೀರ್ತನೆಗಳನ್ನು ಹಾಡಿದ್ದಾರೆ.

ಇವರ ಅನೇಕ ಕೀರ್ತನೆಗಳು ಮಂಧ್ರತತ್ಪ್ರಗಳನ್ನು ಸಾರಿವೆ. ಇವರ ಕೀರ್ತನೆಗಳು ಪಾಂಡಿತ್ಯಪುರಾಣವಾಗಿ ಸಂಸ್ಕೃತಭಾಷ್ಯವಾಗಿವೆ. ಇವು ಜನಸಾವಣಾನ್ಯರಿಗೆ ತಲುಪುವಂತಹವಲ್ಲ, ಇವು ಸೌತ್ರಗಳಂತೆ ಕಂಡುಬರುತ್ತವೆ. ಇವರು ಕೀರ್ತನೆಗಳನ್ನುಲ್ಲದೆ ತತ್ಪ್ರಸೂತವಾಗಿ ಗಳನ್ನೂ ರಚಿಸಿದ್ದಾರೆ. ಹರಿಕಥಾಮೃತಸಾರ ಎಂಬ ಭಕ್ತಿ ಪ್ರಥಾನವಾದ ಕೃತಿಯನ್ನು ರಚಿಸಿದ್ದಾರೆ.

**ಪ್ರಸನ್ನ ನೆಂಕಟದಾಸರು :** ಬಿಜಾಪುರ ಜಿಲ್ಲೆಗೆ ಸೇರಿದ ಬಾಗಲಕೋಟಿ ತಾಲ್ಲೂಕಿನ ಕಾವಿಂಡಕಿ ಎಂಬ ಗ್ರಾಮದಲ್ಲಿ ಶ್ರೀ. ಶ. 1680ರಲ್ಲಿ ಜನಿಸಿದರು. ಇವರ ತಂಡೆ ನರಸಪಯ್ಯ, ತಾಯಿ ಲಕ್ಷ್ಮಿಬಾಯಿ. ಇವರಿಗೆ ಒಬ್ಬ ಅಣ್ಣ ಇದ್ದಂತೆ ತಿಳಿದು

ಬರುತ್ತದೆ. ಇವರ ಮೂದಲ ಹೆಸರು ವೆಂಕಟೇಶ. ಇವರು ಯಾರು? ಯಾರಿಂದ ದೀಕ್ಷೆ ಪಡೆದರು? ಎಂಬ ವಿಚಾರಗಳು ತಿಳಿಯಬರುವುದಿಲ್ಲ. ತಿರುಪತಿಗೆ ಹೋಗಿದ್ದಾಗ ಹರಿದಾಸರೆ ಭಜನಯಂದ ಸ್ವಾತ್ಮಪಡೆದು ಹಾಡುತ್ತಿದ್ದಾಗ ಸ್ವತಃ ಶ್ರೀನಿವಾಸ ಆತನ ನಾಲಿಗೆಯಲ್ಲಿ ವೆಂಕಟೇಶ ಎಂದು ಬರೆದಂತೆ ಭಾಸಪಾಯಿತೆಂದು ಎಚ್ಚರಾದಾರ ಹರಿದಾಸನಾಗಿ ಪರಿವರ್ತಿತನಾಗಿದ್ದನೆಂದು ಖತ್ತಿಹ್ಯಗಳಿವೆ. ಅಂದಿನಿಂದ 'ಪ್ರಸನ್ನ ವೆಂಕಟಪ್ಪಿಯ' ಎಬಿ ಆಂಕಿತವಲ್ಲಿ ಶ್ರೀತನೆಗಳನ್ನು ರಚಿಸಿರುವರು.

ಪ್ರಸನ್ನ ವೆಂಕಟದಾಸರು ಹಲವು ಶ್ರೀತನೆಗಳನ್ನು, ಮೂರು ಸುಳಾದಿ, ಆರು ಉಗಾಭೋಗಗಳನ್ನು ರಚಿಸಿದ್ದಾರೆ. ಇದರ ಜೊತೆಗೆ ಕೆಲವು ದೊಡ್ಡ ಹಾಡುಗಳನ್ನು ಹಾಡಿದ್ದಾರೆ.

- 1) ಸಹಸ್ರನಾಮು ಮಣಿಗಳ ಕಟ್ಟರಣ ಪದ್ಯಮಾತಾ
- 2) ನಾರದರು ಕೊರವೆಂಜಿಯ ವೇಷ ತಾಳ್ಳು ಚರಿತ್ರೆ
- 3) ಶ್ರೀ ಕೃಷ್ಣ ಪಾರಿಜಾತ
- 4) ಪ್ರಸನ್ನ ವೆಂಕಟದಾಸರ ಭಾಗವತ
- 5) ನಾರಾಯಣ ಪಂಜರ

ಇವು ಕಥೆಗಳನ್ನು ತ್ವರಿತ ಹಾಡುಗಳಾಗಿವೆ. ಇವುಗಳ ವಸ್ತು ಪ್ರರಾಣ ಪ್ರಸಿದ್ಧವಾದವು. ನಾರದ ಕೊರವೆಂಜಿ ವೇಷ ತೊಡುವ ಪ್ರಸ್ತಾಪ ಯಾವ ಪ್ರರಾಣದಲ್ಲಿ ಕಂಡುಬರುವುದಿಲ್ಲ. ಈ ಕಾಲದ ಕೆಲವು ಜನಪದ ಅಶಯಗಳನ್ನು ದಾಸರು ತಮ್ಮ ಸಾಹಿತ್ಯದಲ್ಲಿ ಅಭಿವೃದ್ಧಿಸಿರುವುದು ವಿಶೇಷ. ಇದರಲ್ಲಿ ನಾರದ, ಕೃಷ್ಣ ಕೊರವೆಂಜಿಯ ರಾಗಿ ಶಾಸ್ತ್ರವನ್ನು ಹೇಳುವುದು ಜನಪದ ರೀತಿಯದಾಗಿದೆ. ಇದರ ಮೂಲಕ ಸಾಮಾನ್ಯರನ್ನು ಇವರು ವೈದಿಕಧರ್ಮದ ಕಡೆ ಆಕಷಿಂಧುವ ಕೆಲಸ ಮಾಡಿದ್ದಾರೆ:

ಕ ನಾಡಬರಿಸಿ ನಿನ್ನರಮು ಬಂದೇನೆ  
ಜಾಂತೆ ಬಂಗಾರಪ್ಪೆ ಕೈ ತೋರೆ ನಿನ  
ಕಾಳಿತ ಹಸಿವೆ ನೀರದಿಕೆ ಹೋಯಿತು  
ಜಾಂತೆ ಬಂಗಾರಪ್ಪೆ ಕೈ ತೋರೆ

ಎಂದು ನಾರದರು ರುಕ್ಷಿಣೀಯನ್ನು ಕೈಯುತೋರೆ ಎಂದು ಕೇಳಬಾವ ಸಂದರ್ಭ ಸಹಜವಾಗಿ ಮಾಡಿ ಬಂದಿದೆ. ನಾರಾಯಣ ಪಂಜರದಲ್ಲಿ ನಾರಾಯಣನ ಮಹಿಮೆಯನ್ನು ಹೇಳಿದ್ದಾರೆ. ಶ್ರೀಕೃಷ್ಣ ಪಾರಿಜಾತದಲ್ಲಿ, ರುಕ್ಷಿಣಿಗೆ ಕೃಷ್ಣ ಪಾರಿಜಾತವನ್ನು ತಂದುಕೊಡುವುದೂ ಅದರಿಂದ ಸತ್ಯಭಾವೆಗಾಗುವ ಸಿಟ್ಟು ಅದನ್ನು ಹೋಗಲಾಡಿಸಲು ಕೃಷ್ಣ ಪಡುವ ಪ್ರಯತ್ನ ಮಾಂತಾದ ಚಿತ್ರಣವಿದೆ. ಇನ್ನು ಇದ ಏರಡು ದೊಡ್ಡ

ಹಾಡುಗಳು ಪಂಡಿತರಿಗಾಗಿ ರಚಿತವಾದವು. ಇವು ಹೆಚ್ಚಿ ಸಂಸ್ಕೃತ ಭಾಷಾಯಿತ್ತು ಹಾಗಿದ್ದು, ಶಾಮಾಸ್ತರಿಗೆ ಎಟುಕೆದಾಗಿವೆ. ದಾಸರು ಕೃಷ್ಣ-ಯಶೋಧರೆಯ ದ ವ್ಯೋಮವಾದ ಚಿತ್ರಣವನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ವಾತನಾಡಲು ಪೂರಂಭಿಕವಾಗಿ ಹಾಡುವಾದು ನಾಡಲು ಪ್ರಾರಂಭಿಕವಾಗಿ ಹಾಡುವಾದುವುದು ಇವರ ಕೀರ್ತನೆಯಲ್ಲಿ ಕಾಣಬಹುದು. ಜನಪದ ಶೈಲಿಯಲ್ಲಿ ಕೋಲು ಪದಾರ್ಥನ್ನಾ ಇವರು ಹಾಡಿದ್ದಾರೆ :

‘ಕೋಲು ಕಾಮನ ಗೆದ್ದ ಕೋಲು ಮಾರ್ಯಾಳನೊಡ್ಡ  
ಕೋಲು ಆಸಂದಮುಸಿ ಪಿದಿದಿಹ ಕೋಲೆ’

ಪರಿಯ ದಶಾವಶಾರದ ವರ್ತನೆಯನ್ನು ಜನಪದ ಧಾರ್ತೆಯಲ್ಲಿ ಸೋಗಸಾಗಿಹೇಳಿದ್ದಾರೆ. ಎರಡನೆ ಘಟ್ಟದ ದಾಸರಲ್ಲಿ ಭಾಷೆ ಹೆಚ್ಚಿ ಜಾನಪದೀಯವಾಗಿರುವುದು ಇವರಲ್ಲೇ. ಪರಿದಾಸರ ನಿಯಮದಂತೆ ಇವರೂ ಮಧ್ಯತತ್ಪರಾಳನ್ನು ಹಾಡಿದ್ದಾರೆ ಮತ್ತು ಸಾರಿದ್ದಾರೆ.

ಹೇಳವನಕಟ್ಟೆ ಗಿರಿಯಮ್ಮು : ಹರಿದಾಸ ಪರಂಪರೆಯಲ್ಲಿ ಗೋಪಾಲನಾಸರ ಸಮಾಕಾಲೀನಾಗಿ ಗಿರಿಯಮ್ಮು ‘ಹೇಳವನಕಟ್ಟರಂಗ’ ಎಂಬ ಅಂಶಿತದಿಂದ ಹಲವು ಹಾಡುಗಳನ್ನು ರಚಿಸಿದ್ದಾರೆ. ಈಕೆಯ ಜನ್ಮಸ್ಥಳ ಧಾರವಾಡ ಜಿಲ್ಲೆಯ ರಾಣಿ ಜೆನ್ನೂರು. ತಂದೆ ಭಿಷ್ಪತ್ರ ಜೋಯಿಸರು. ತಾಯಿಯ ಹನಸರು ತಿಳಿದುಬರುವುದಿಲ್ಲ. ಗಿರಿಯಮ್ಮನ ಮಾಡುವೆ ಮಲೆಬೆನ್ನೂ ರಿನ ಶಾನುಭೋಗ ಕೃಷ್ಣಪ್ರವರ ಮಗ ತಿಪ್ಪರಸ ಸೂಂದಿಗೆ ನಡೆಯಿತೆಂದು ತಿಳಿದುಬರುತ್ತದೆ. ಈಕೆಯ ಬಗ್ಗೆ ಇರುವ ಏತಿಹ್ಯಗಳು ಆಗೇ ಮಾಡುವೆಂಬಾದರೂ ವೈರಾಗಿಣಿಯಾಗಿಯೇ ಕಾಲ ಕಳೆದಳಿಂದು ತಿಳಿಸುತ್ತದೆ. ತನ್ನ ಗಂಡನಿಗೆ ಮರುಮಾಡುವೆ ವರಾಡಿಸಿ ಜೀವನವಿಡೀ ಹಾಗೇ ದೃವಭಕ್ತಿಯಲ್ಲಿ ಕಾಲಕೆಳೆದಳಿಂದು ತಿಳಿದುಬರುತ್ತದೆ. ಈಕೆಯ ಕೀರ್ತನೆಗಳಲ್ಲಿ ಇವಳ ಜೀವನದ ಬಗ್ಗೆ ಯಾವುದೇ ವಿರಾಗಳು ತಿಳಿದುಬರುವುದಿಲ್ಲ. ಈಕೆಯು ವಿದ್ಯಾಭ್ಯಾಸ ವರಾಡಿದ್ದಳಿಂದ ಅಧವಾ ಇಲ್ಲವೇ ಯಾವ ವಾಹಿತಿಯಾಗೂ ದೊರಕುವುದಿಲ್ಲ. ಆದಗೆ ಈಕೆಯ ದೊಡ್ಡ ಹಾಡುಗಳ ಕೊನೆಯಲ್ಲಿ ತಾನು ತಿಳಿದಂತೆ ಬರೆದಿರುತ್ತೇನೆ, ಕಲಿತವಳಿಲ್ಲ ಎಂಬ ವಿನಂತಿಯ ವಾತಾಗಳು ಬರುತ್ತವೆ.

ಅರಿಯಾದೆ ಮಾಡಿದ ಆಜ್ಞಾನತನದಿಂದ ಬರೆದೋದಿದವಳಿಲ್ಲ ಮರುಳಿ  
ಕರುಣಾಕರದೇವ ಹೇಳವನಕಟ್ಟೆ ರಂಗಯ್ಯ ಅರುಹಿದಂದಷ್ಟು ಹೇಳಿದನು  
ಅರಿಯಿನು ಕವಿತಾಹಾತ್ಯಾದ ಮಹಿಮೆಯ ಗುರುಮಾಖಿದಲ ಹೇಳಿಲಿಲ್ಲ  
ವರಮಾದಯಾಳು ಹೇಳವನಕಟ್ಟೆ ರಂಗಯ್ಯ ವರವಿತ್ತು ಸಲಹೂ ಅನುದಿನವು

ಹೆಣ್ಣು ಮಹಕ್ಕಳಿಗೆ ಹೆಚ್ಚಿನ ಶ್ರೀಕೃಣ, ಶಾಸ್ತ್ರಗಳ ಅಧ್ಯಾತ್ಮನ ಆಗಿನ ಕಾಲದಲ್ಲಿ ಅಸಾಧ್ಯ ವಾಗಿತ್ತು. ಇದರಿಂದಾಗಿ ಗಿರಿಯಮ್ಮು ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆದಿರಲಿಲ್ಲ ವೆಂಬುಬು ಕಂಡುಬರುತ್ತದೆ. ಆದರೆ ಷ್ವರಾಣಿಗಳನ್ನು ಕೇಳುವ ಅವಕಾಶ ಹೆಣ್ಣು

ಹಿನ್ನೆಲೆ

ಗಂಡು ಎಲ್ಲರಿಗೂ ಲಭಿಸುತ್ತಿತ್ತು. ಇಂತಹ ಅವಕಾಶಗಳನ್ನು ಗಿರಿಯವ್ಯಾಖ್ಯಾನಿಸಿಕೊಳ್ಳುತ್ತಿದ್ದಳೆಂದು ತಿಳಿಯಬಹುದು. ಈಕೆ ಮನೆಯಲ್ಲಿಯೇ ಅಷ್ಟೇರಾಭಾಸ ವರೂಡಿದ್ದಿರಬಹುದು. ಇದರಿಂದಾಗಿ ಕೆಲವು ಕಾವ್ಯಗಳನ್ನು ಓದಲು ಸಾಧ್ಯವಾಗಿದ್ದೀರೆ ತೆಂದು ಉಂಟಿಸಬಹುದು. ಹೀಗೆ ಕೇಳಿದ ಮತ್ತು ಒದಿ ತಿಳಿದುಕೊಂಡೆ ಕಥೆಗಳನ್ನೇ ಆಕೆ ತನ್ನ ಹಾಡುಗಳಲ್ಲಿ ಹಾಡಿದ್ದಾಗಿ. ಇಲ್ಲಿ ಕೆಲವು ಕಥೆಗಳು ಪ್ರರಾಣದ ಲೇಖನವನ್ನು ಹೊಂದಿದ್ದರೂ ಅವುಗಳ ಆಶಯ ಮತ್ತು ನಿರೂಪಣೆಯು ಜನಪದ ಕತೆಗಳಂತೆ ಕಾಣುತ್ತವೆ. ಮೂಲತಃ ಇವು ಜನಪದ ಕತೆಗಳೇ ಆಗಿದ್ದಿರಬಹುದು.

ಈಕೆಯು ಕೇರಣನೆಗಳಲ್ಲಿ ಭಕ್ತಿಯ ತಳಮಳವನ್ನು, ದೇವನಲ್ಲಿ ಒಬ್ಬ ಭಕ್ತ ತೋಡಿಕೊಳ್ಳುವ ವ್ಯಾಘೈಯನ್ನಾಗಿ ಗುರುತಿಸಬಹುದು,

“ಕಡೆಗಳ್ಳಲಿ ನೀ ನೋಡದಿರೆನ್ನಯ್ಯ ಬಿಡಬೇಡವೋ ಕೈಯ್ಯ  
ಒಡಪರ ಬಂಧು ಒಹು ಕೃಪಾಸಿಂಧು  
ಒಡೆಯ ನೀನಲ್ಲದೆ ಎನಗೆ ಬ್ಯಾರಿಲ್ಲವೋ

.....  
ಸಾರಿ ಹೇಳುವೆನ್ನ ಒಳಗದ ಅರಭಾರವು ನಿನ್ನದು  
ಹೇರೊಷ್ಟಿಸಿದ ಮೇಲ್ಮಾತರ ಸುಂಕವು  
ಕಾರುಣ್ಯನಿಧಿ ಹೆಚ್ಚನಕಟ್ಟಿ ರಂಗಯ್ಯ” (ಹ.ಗ.ಹಾ. ಪ್ರ. 8)

ಈಕೆಯು ಭಾಷೆ ಹೆಚ್ಚು ಸರಳವಾಗಿದ್ದ ಇವು ಹೇಳಣಿ ಮಕ್ಕಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.

ಗಿರಿಯವ್ಯಾಖ್ಯಾನಲ್ಲಿ ಒಂದು ವೃತ್ತಿನಾವುದ ರಚನೆಯನ್ನು ಕಾಣಬಹುದು. ಇಲ್ಲಿ ಕೃಷ್ಣ ರುಕ್ಷಿಣಿಗೆ ಪಾರಿಜಾತ ಹೂ ತಂದು ಕೊಡುವ ಕತೆ ಮಂಬಿ ವಸ್ತುವಾಗಿದೆ. ಇದನ್ನು ತಿಳಿದ ಸತ್ಯಭಾವು ದೂರಿ ಪಡುವುದು ಹೆಚ್ಚಿನ ಬಾಳು ಸಾಕಂದ್ರ ಮೂರೆಯಿಡುವುದನ್ನು ಇಲ್ಲಿ ಕಾಣುತ್ತೇವೆ. ಇಬ್ಬರ ಹಂಡಿರ ನಡುವೆ ಬದುಕು ಸಾಗಿಸಾವ ಕೃಷ್ಣನ ಗೋಳನ್ನು ಗಿರಿಯವ್ಯಾಖ್ಯಾನವಂತೆ ಚಿತ್ರಿಸಿದ್ದಾರೆ :

“ದೇವಲೋಕದ ಹೂ ತನಗಿಲ್ಲವಲ್ಲ  
ಭಾಮೆ ಎನ್ನೋಳು ಮನಿಯದೆ ಬಿಡುವಳಿಲ್ಲ<sup>1</sup>  
ಆವ ಪರಿಯಲಿ ತಿಳಿದು ಹೇಳುವನು ಸೋಲ್ಲ  
ಜಿವದೊಲ್ಲಭೆಯಾಡನೆ ಪಂಥವು ಸಲ್ಲ” (ಹ.ಗ.ಹಾ. ಪ್ರ. 14)

ಕೃಷ್ಣ ಸತ್ಯಭಾವೆಯನ್ನು ನೋಡಲು ಹೋಗುವಾಗ ಅವನ ಮನಸ್ಸಿನ ತಳಮಳ ಎಂತಹದೆಂದು ಗಿರಿಯವ್ಯಾಖ್ಯಾನಗಿ ಚಿತ್ರಿಸಿದ್ದಾಗಿ.

“ಹಾಸಿ ಮಲಗಿದ್ದ ಸತಿಯ ಕಂಡು ಬೀಸಣಿಗೆಯಲ್ಲಿ ಬೀಸಿದ ಕೃಷ್ಣ ತಾನು” ಹೀಗೆ ಕೃಷ್ಣ ಸತ್ಯಭಾವೆಯನ್ನು ಸವಾಧಾನಪಡಿಸಿದರೂ “ಸೋಕ್ಕು ಬ್ಯಾಡವೋ ಸಾಕು ಹೋಗಲೋ ಗೋವ” ಎಂದು ರುಕ್ಷಿಣಿ ಸಿಟ್ಟಾಗಿ ಮೂದಲಿಸುವುದನ್ನು ಕಾಣುತ್ತೇವೆ.

ಇಂತಲ್ಲಿ ಗಿರಿಯಮ್ಮೆ ಹೆಣ್ಣನ ಸಿಟ್ಟು, ತಳಮಳ, ವ್ಯಧಿ ಮುಂತಾದ ಭಾವಗಳನ್ನು ಡೆಸ್ಟ್ರಾಗಿ ಉತ್ತರಿಸಿದ್ದಾಗೆ.

ಗಿರಿಯಮ್ಮೆಗೆ ಸಂಪ್ರದಾಯಿಕ ಆಚರಣೆಗಳಲ್ಲಿ ಬಹಳ ನಂಬಿಕೆ. ಇಂತಹ ಸಂಪ್ರದಾಯಗಳನ್ನು ಕುರಿತು ಹಲವು ಹಾಡುಗಳನ್ನು ರಚಿಸಿದ್ದಾಗೆ.

“ಅರಿಷಿಣ ಆಕ್ಕತೆ ಗಂಧ ಕುಂಕುಮ ತಾಂಬೂಲಗಳ

ದರುಷದಿಂದರ್ಫಸುತ್ತಲಿ

ಘರ ಘರದಿನೆರದ ಮುತ್ತೆದೆಯರೆಲ್ಲರು

ಮರದ ಚಾಗಿನವ ಕೊಡುತ್ತಲಿ”

ಇಂತಹ ಸಂಪ್ರದಾಯಗಳು ಹರಾಪವನ್ನು ನೀಡುವುದೆಂಬ ಆಶಯ ವ್ಯಕ್ತವಾಗುತ್ತದೆ. ಗಿರಿಯಮ್ಮೆ ತನ್ನ ಜೀವನದಲ್ಲಿ ಇಂತಹ ಸಂಪ್ರದಾಯಗಳನ್ನು ಆಚರಿಸಿಕೊಂಡು ಬುದ್ಧಿ ಆಗಿದ್ದಾಗೆ. ಹೆಣ್ಣನ ಮುತ್ತೆದೆತನದ ಬಗ್ಗೆ ಈಕೆಗೆ ಬಹಳ ಶ್ರದ್ಧೆ. ವಿಧವೆಯು ಬದುಕನ್ನು ಕೆಂಡು ದುಃಖಿದ್ದರೂ ಇಂತಹ ವ್ಯವಸ್ಥೆಯ ಬಗ್ಗೆ ಕೋಪವಿಲ್ಲ.

ಗಿರಿಯಮ್ಮೆನ ದೇಹದ್ವಾರಾ ಹಾಡುಗಳು ಕಥೆಯನ್ನು ಒಳಗೊಂಡ ಹಾಡುಗಳಾಗಿವೆ. ಇವುಗಳ ಮೂಲ ಯಾವ ಪುರಾಣಗಳಲ್ಲಿ ನಮಗೆ ದೇಹರೆಯುವುದಿಲ್ಲ. ಇವು ಮೂಲದಲ್ಲಿ ಜನಪದ ಕಥೆಗಳೇ ಆಗಿದ್ದಿರಬಹುದು. ಗಿರಿಯಮ್ಮೆ ಇವುಗಳಿಗೆ ವ್ಯಾದಿಕ ಧರ್ಮಾದ ಲೇಪನವನ್ನು ಹಚ್ಚಿ ಹಾಡಿದ್ದಾಗೆ. ಮುಂದಿನ ಅಧ್ಯಾಯದಲ್ಲಿ ಇದರ ವಿವರವಾದ ಅಧ್ಯಯನವನ್ನು ಕಾಣಬಹುದು.

ಹರಪನಹಳ್ಳಿ ಭೀಮವ್ಯಾ : ಬಳ್ಳಾರಿ ಜಿಲ್ಲೆಗೆ ಸೇರಿದ ಶೋಸಪೇಟೆ ತಾಲ್ಲೂಕಿನ ನಾರಾಯಣ ದೇವರಕೆರೆ ಎನ್ನುವ ಹಳ್ಳಿಯಲ್ಲಿ ಕ್ರ. 1823ರಲ್ಲಿ ಜನಿಸಿದಳು. ತಂದೆ ರಘುನಾಥಾಚಾರ್ಯ, ತಾಯಿ ರಾಧಮ್ಮ. ಭೀಮವ್ಯಾನಿಗೆ ಚಿಕ್ಕಂದಿನಿಂದಲೂ ಹರಿದಾಸರ ಪದಗಳನ್ನು ಕೇಳುವ ಪರಿಸರವಿದ್ದಿತ್ತು. ಈಕೆಯ ಹಂಟ್ಪು ಹೆಸರು ಕವಲಾಕ್ಕಿ.

ಭೀಮವ್ಯಾ ಹಮ್ಮೊಂದು ವರ್ಣದವಳಾದಾಗ ರಾಮದುರ್ಗ ತಾಲ್ಲೂಕಿನ ಹರೇಸಮುದ್ರ ಗ್ರಾಮದ ಮುನಿಯಪ್ಪನವರಿಗೆ ಕೊಟ್ಟು ಮಂದುವೆವೊಡಿದರು. ಆಗ ಮುನಿಯಪ್ಪನಿಗೆ 45 ವರ್ಷ. ಭೀಮವ್ಯಾ 36 ವರ್ಷಗಳಿದ್ದಾಗ ಮುನಿಯಪ್ಪ ತೀರಿಕೊಂಡ. ಈಕೆಗೆ ಒಬ್ಬ ಮಂಗ ಮಂತ್ರ ಒಬ್ಬ ಮಂಗಳು ಇರುವಂತೆ ತಿಳಿದು ಬಿರುತ್ತದೆ. ಈಕೆ ಓದುಬರಹ ಬಲ್ಲವಳಲ್ಲ. ಮನೆಯಲ್ಲಿದ್ದ ಭಕ್ತಿ ಪರಿಸರ, ಪುರಾಣ ಕಥೆಗಳ ಶ್ರವಣ, ಆವರಿವರಿಂದ ಕೇಳಿದ ಕತೆಗಳು ಈಕೆಯಲ್ಲಿ ದೃಷ್ಟಭಕ್ತಿ ಅಂತರಿಸುವಂತೆ ವೊಡಿದವು. ವಿಧವೆಯಾಗಿ ಸಾವಾಚಿಕ ಸ್ತಾನವನಾಗಳನ್ನು ಕಳೆದುಕೊಂಡ ಮೇಲೆ ಇದೇ ಅವಕ ಜೀವನ ಪೂರ್ವಾ ಆಯಿತು. ಇದರಿಂದಾಗಿ ತನ್ನ ದುಃಖವನ್ನು ಮರೆಯಲು ಹಾಡತ್ತೊಡಗಿದಳು. ಪುರಾಣದ ಕತೆಗಳೇ ಅವಕ ಹಾಡುಗಳ

ಹಿನ್ನೆಲೆ

ವಸ್ತುಗಳಾಗಿವೆ. ಕೆಲವು ಹಾಡುಗಳು ಪಲ್ಲವಿಯಂದ ಪ್ರಾರಂಭವಾದರೆ ಮತ್ತೊಮ್ಮೆ ಕೆಲವು ಕೀರ್ತನೆಗಳಿಗೆ ಪಲ್ಲವಿಯೂ ಕಂಡುಬರುವುದಿಲ್ಲ. ದಾಸರಲ್ಲಿ ಕಂಡುಬರುವ ‘ಅನುಪಲ್ಲವಿ’ ಈಕೆಯ ರಚನೆಗಳಲ್ಲಿ ಕಂಡುಬರುವುದಿಲ್ಲ.

ಭೀಮವ್ವ ಎಲ್ಲ ವೈದಿಕ ಅಚರಣೆಗಳಲ್ಲಿ ನಂಬಿಕೆ ಉಳ್ಳವು. ಮೊದಲಫೆಟ್ಟಿದ ದಾಸರಲ್ಲಿ ಕಾಣುವ ಯಾವ ಆಲೋಚನೆಗಳೂ-ಸರ್ವಾಜವಿಡಂಬನೆ, ಅನ್ಯದೈವಗಳ ಟೀಕೆ-ಯಾವುವೂ ಈಕೆಯಲ್ಲಿ ಕಾಣಲಾಗದು. ಇದಕ್ಕೆ ಬದಲಾಗಿ ಲಕ್ಷ್ಮಿದೇವಿಯ ಹಾಡು, ಜಲಕ್ರಿಡೆ ಹಾಡು, ಶನಿವಾರದ ಹಾಡು, ಶಂಕ್ರಾರದ ಹಾಡು ಹಿಗೆ ವಾರದ ಮತ್ತು ಹಬ್ಬ, ವೃತಗಳನ್ನು ಕುರಿತ ಹಾಡುಗಳನ್ನು ಇವತ್ತಲ್ಲಿ ಕಾಣುತ್ತೇವೆ. ಸಾರ್ವಾನ್ಯವಾಗಿ ಭೀಮವ್ವನ ಹಾಡುಗಳ ವಸ್ತು ಮಹಾಭಾರತ, ರಾವಣಾಯಣ, ಭಾಗವತಗಳ ಘಟನೆಗಳೇ ಆಗಿವೆ.

ಈಕೆಯ ಕೀರ್ತನೆಗಳು ಡೆಚ್ಚು ಸರಳವಾಗಿದ್ದು ಹೆಣ್ಣು ಮಕ್ಕಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರದಲ್ಲಿವೆ. ಭೀಮವ್ವನ ಹಾಡುಗಳಲ್ಲಿ ವೈದಿಕ ಧರ್ಮದ ಪಾಲನೆ, ಅಚರಣೆಗಳ ವರಗಳನ್ನು ಕಾಣುತ್ತೇವೆ. ಹಿಗೆ ಸಾರ್ವಾಚೆಕವಾಗಿ ಸರ್ವಾನಂತೆಯಾ ಅಶಯದಲ್ಲಿ ಪ್ರಾರಂಭವಾದ ಪಂಥವ್ಯಾಂದು ಮತ್ತು ಅದೇ ಧರ್ಮದ ಎಲ್ಲಾ ಅಚರಣೆ. ನಂಬಿಕೆಗಳ ಪುನರ್ ಪ್ರಸ್ತಾಪದೊಂದಿಗೆ ಕಂಡುಬರುತ್ತದೆ.

### ಕೊನೆ ಟಿಪ್ಪು ಶಿಗೆಳು

1. Romila thapar : A History of India Part-I p. 324, 1977
2. ಅದೇ ಪ್ರ. 324
3. ಅದೇ ಪ್ರ. 325
4. ಕೋ, ವಾ. ರಮೇಶ : ಕನಕದಾಸರ ಕಾಲದ ರಾಜಕೀಯ-ಸಾಮಾಜಿಕ-ಧಾರ್ಮಿಕ ಹಿನ್ನೆಲೆ ಕನಕಸಾಹಿತ್ಯ ದರ್ಶನ ಸಂಪುಟ 1, ಸಂ: ಡಾ. ದೇ. ಜವರೇಗೌಡ ಪ್ರ. 867, ಪ್ರ. 1990.
5. ಭಾಲಚಂದ್ರನೇಮಾಡ (ಅನು) ಕೃಷ್ಣ ಕೊಲಾರ ಕುಲಕರ್ಮ: ತುಕಾರಾಮ ಪ್ರ. 12-1986
6. ಡಾ. ಜ.ಎಸ್. ಶಿವರುದ್ರಪ್ಪ: ಕನ್ನಡ ಸಾಹಿತ್ಯ ಸಮೀಕ್ಷೆ ಪ್ರ. 41-1975
7. ಸಾಹಿತ್ಯದ ವಿರಾಟ ಸ್ವರೂಪ: ಡಾ. ದ. ರಾ. ಚೇಂಡ್ರೆ, ಪ್ರ. 829-1974
8. ಡಾ. ಎಂ. ಶಿರ್ವೇರುದ್ರಸ್ವಾಮಿ: ಕನ್ನಡದಲ್ಲಿ ಅನುಭಾವ ಸಾಹಿತ್ಯ, ಪ್ರ. 6-1970
9. ಅದೇ ಪ್ರ. 14
10. ಡಾ. ಜ.ಎಸ್. ಶಿವರುದ್ರಪ್ಪ: ಕನ್ನಡ ಸಾಹಿತ್ಯ ಸಮೀಕ್ಷೆ ಪ್ರ. 120-1975
11. ಡಾ. ಎಲ್. ಬಸವರಾಜು: ಶಿವದಾಸ ಗೀತಾಂಜಲಿ. ಪ್ರ. 105-1963
12. ದಾಸಸಾಹಿತ್ಯದ ದ್ವಿತೀಯ ಘಣ್ಟೆ; ವಿಶೇಷ ವಾಜ್ಯಯ ಪ್ರಸಾರ ಪ್ರಸ್ತುತಮಾಲೆ ಪ್ರ. 2-1970
13. ಟಿ. ಕೆ. ಇಂದುಬಾಯಿ: ದಾಸಕೂಟ ಮತ್ತು ವಾಸಕೂಟ: ದಾಸಸಾಹಿತ್ಯ ದರ್ಶನ: ಸಂ. ಎಚ್‌ಎಸ್‌ ಪ್ರ. 69-1984

ಅಧ್ಯಾಯ : ಮೂರು

ದಾಸ ಸಾಹಿತ್ಯದಲ್ಲಿ ಬಳಕೆಗೊಂಡಿರುವ  
ಜನಪದ ಸಾಹಿತ್ಯ ಪ್ರಕಾರಗಳು

ಅ] ಗೀತೆ

ಆ] ಗಾದೆ

ಇ] ಕತೆ

ಈ] ಒಗಟ್ಟಿ

ಸಂಪ್ರದಾಯದ ಹಾಡುಗಳಿಗೆ ನಿರ್ದಿಷ್ಟಪತ್ರವಿದೆ. ಈ ಹಾಡುಗಳಿಗೆ ಒಬ್ಬ ಕ್ರಮವಿರುತ್ತಾನೆ(ಇ). ಇವನ್ನು ಕಲಿತು (ಬಾಯಿಪಾರವರಾಡಿ) ಮನೆಯ ಶುಭ ಕಾರ್ಯಗಳಲ್ಲಿ ಹಾಡಲಾಗುವುದು. ಜನಪದ ಗೀತೆಗಳಂತೆ ಇವು ಕ್ರಿಯಾತ್ಮಕವಾದುವಲ್ಲ ಎಂದು ಡಾ. ಚಂದ್ರಶೇಖರ ಕಂಬಾರರು ಹೇಳಿದ್ದಾರೆ<sup>2</sup>. ಅದರೆ ಸಂಪ್ರದಾಯದ ಹಾಡುಗಳೂ ಒಂದು ಉದ್ದೇಶವಿರುತ್ತದೆ ಎಂಬುದನ್ನು ಮರೆಯಾಬಾರದು.

ಸಂಪ್ರದಾಯದ ಹಾಡುಗಳನ್ನು ಗರೆತಿ ಕೆಲಿತು ಹಾಡುತ್ತಾಳೆ. ಆ ಪತ್ರಕೆ ಕ್ರಮ ಇರುತ್ತಾಳೆ(ನೆ). ಇದೇ ರೀತಿಯಲ್ಲಿ ಜನಪದ ಗೀತೆಗಳನ್ನು ಹಾಡುವ ಜನಪದ ಸ್ತ್ರೀಗೂ ಒಂದು ಮೂಲ ಪಾರವಿರುತ್ತದೆ. ಮೂಲ ಪಾತದ ಆಧಾರದ ಮೇಲೆಯೇ ಅವಳು ತನ್ನ ಹಾಡನ್ನು ಬೆಳೆಸುವುದು. ಅವಳ ಹಾಡು ವಾಕ್ಯಪರಂಪರೆಯಲ್ಲಿ ಸಾಗಿ ಬರುವುದರಿಂದ ಹಾಡು ಪ್ರತಿ ಸಾರಿ ಹಾಡಿದಾಗಲೂ ಪುನರ್ ಸೃಷ್ಟಿಗೆ ಒಳಗಾಗುತ್ತದೆ. ಅಂತೆಯೇ ವಾಕ್ಯ ಸಂಪ್ರದಾಯದ ಹಾಡುಗಳು ಕೂಡ. ಇದನ್ನು ನಾವು ಸಂಪ್ರದಾಯದ ಹಾಡಿನಲ್ಲಿ ಕಾಣಿಸಬಹುದು. ಪಾಠಾಂತರಗಳಿಂದ ಗುರುತಿಸಬಹುದು. ಜನಪದ ಗೀತೆ ವಾಕ್ಯಪರಂಪರೆಯಲ್ಲಿ ಮುಂದುವರೆಯುವುದರಿಂದಲೇ ಅದರ ಕ್ರಿಯಾತ್ಮಕತೆಯನ್ನು ನಾವು ಗುರುತಿಸುವುದು ಸಾಧ್ಯ. ಇಂಥಹ ಲಕ್ಷಣಗಳನ್ನು ಪಡೆದುಕೊಂಡ ಸಂಪ್ರದಾಯದ ಹಾಡನ್ನು ನಾವು ಏನೆಂದು ಗುರುತಿಸಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಜನಪದ ಗೀತೆಯಂತೆ ಪುನರಾವೃತ್ತಿ, ಬಣ್ಣಗಾರಿಕೆ, ಜನಪದ ಗೀತೆಗಳ ಧ್ರುವಗಳಂತೆ ಇರುವ ಪಲ್ಲವಿ, ಅನುಪಲ್ಲವಿಗಳು ಅನೇಕ ಕೀರ್ತನೆಗಳನ್ನು ಜನಪ್ರಿಯವಾಗಿಸಿವೆ. ಕಂಬಾರರು ಸಂಪ್ರದಾಯದ ಹಾಡನ್ನು ಜನಪ್ರಿಯ ಸಾಹಿತ್ಯವೇಂದು ಕರೆದಿದ್ದಾರೆ. ಡಾ.ಹಿ.ಶಿ. ರಾಮಚಂದ್ರಗೌಡರು “ಇದು ಸಹ ಜಾನಪದ ಪ್ರಕ್ರಿಯೆಯ ಒಂದು ಭಾಗ. ಅಂದರೆ ಜನಪದ ಸಾಹಿತ್ಯದ ಮುಂದಿನ ಬೆಳವಣಿಗೆ ದಾರಿ ಮಾಡಿಕೊಡುವ ಕ್ರಿಯೆ. ಈ ಕ್ರಿಯೆ ಜನಪದ ಮತ್ತು ಶಿಷ್ಟ ಸಾಹಿತ್ಯದ ಮಧ್ಯ ಕ್ಷಾಚಿತ್ತಾಗಿ ಸಂಚರಿಸುವಂಥದು. ಜನಪದ ಸಾಹಿತ್ಯದ ಸೌಖಗನ್ನು ಶಿಷ್ಟಸಾಹಿತ್ಯದ ಸೂಕ್ಷ್ಮತೆಯನ್ನು ಬೇರೆಸಿಕೊಂಡ ಒಂದು ಬಗೆಯ ರಂಜನೀಯ ಕ್ರಿಯೆ”<sup>3</sup> ಎಂದಿದ್ದಾರೆ.

ಸಂಪ್ರದಾಯದ ಹಾಡುಗಳು ಒಂದು ನಿರ್ದಿಷ್ಟ ಸಂದರ್ಭ ಅಚರಣೆಯಲ್ಲಿ ಹಾಡುವ ಹಾಡುಗಳು. ಇದರಿಂದಾಗಿ ಈ ಹಾಡುಗಳಿಗೆ ಒಂದು ನಿರ್ದಿಷ್ಟ ಉದ್ದೇಶವಿದೆ ಎನ್ನುವುದು.

ಶಿಷ್ಟ ಕವಿಗಳು ತಮ್ಮ ಕಾವ್ಯ ರಚನೆಗೆ ಜನಪದ ಕಾವ್ಯದ ಭಂದೋರಾಪಗಳಾದ ತ್ರಿಪದಿ, ರಗಳೆ ಮತ್ತು ಪಟ್ಟದಿಗಳನ್ನು ಬಳಸಿಕೊಂಡಿರುವುದು ಸುಸ್ಥಿರ್ವಿದೆ. ಇದರಿಂದಾಗಿ ಕವಿಗಳು ಕಾವ್ಯಗಳಲ್ಲಿ ಈ ಭಂದೋರಾಪಗಳನ್ನು ಬಳಸಿಕೊಳ್ಳುವ

ಮುಂನ್ನ ಈ ರೂಪಗಳು ಜನರ ನಷ್ಟವೇ ಚೂಲ್ತಿಯಲ್ಲಿದ್ದಿರಬಹುದು: ಕವಿಗಳು ಅವನನ್ನು ಶಿಷ್ಯಗೊಳಿಸಿ ತಮ್ಮ ಪ್ರತಿಭೆಯಿಂದ ಆ ರೂಪಗಳ ಶ್ರೀಪ್ರತೆಯನ್ನು ಬೆಳಕಿಗೆ ತಂದಿದ್ದೂ ರೆಸ್ತ ಬಹುದು.

ಕೇರ್ಕನಕಾರರ ಕಾಲಕ್ಕೆ ಮೊದಲೇ ರೋಳಿ, ಪಟ್ಟದಿಯ ಕಾವ್ಯಗಳು ರಚನೆಗೊಂಡಿದ್ದವು. ಇವು ದೇಸಿರೂಪಗಳಾದರೂ ಗೀತಪ್ರಕಾರಗಳಲ್ಲ. ಈ ದೇಸಿರೂಪದ ಭೂದಸ್ಸನ್ನು ಕಾವ್ಯ ರಚಿಸಲು ಬಳಸಿಕೊಂಡರೇ ವಿನಹ ಹಾಡುಕಟ್ಟಲು ಅಲ್ಲ. ಆದರೆ ಕೇರ್ಕನಗಳು ರಚನೆಗೊಂಡಿದ್ದು ಹಾಡಿನರೂಪದಲ್ಲಿ. ಇವುಗಳನ್ನು ದೇವರನಾಮಗಳು ಪದಗಳು, ಹಾಡಗಳು, ಭಜನ ಪದಗಳು ಮುಂತಾದ ಹೆಸರಿನಿಂದ ಕರೆಯುತ್ತಾರೆ. ದಾಸರು ದೇಸಿ ಭೂದಸ್ಸನ್ನೇ ತಮ್ಮ ಕೃತಿಗಳಿಗೆ ಬಳಸಿಕೊಂಡಿದ್ದಲ್ಲದೆ ದೇಸಿ ಧಾಟಿಗಳನ್ನು, ಮಂಟ್ಪ ಶಿಲ್ಪನ್ನು ತಮ್ಮ ರಚನೆಗಳಲ್ಲಿ ಬಳಸಿಕೊಂಡರು. ಇದರಿಂದಾಗಿ ಕೆಲವು ಜನಪದ ಧಾಟಿಗಳು ಇವರ ರಚನೆಗಳಲ್ಲಿ ನೇರವಾಗಿ ಬಳಕೆಗೊಂಡವು. ಕೆಲವು ಕೃತಿಗಳಲ್ಲಿ ಜನಪದ ವಸ್ತುವನ್ನು, ಸಂಪೇದನೆಯನ್ನು, ಸಂಪ್ರದಾಯಗಳನ್ನು ಇವರು ದಾಖಿಲಿಸಿದರು.

ಜನಪದ ಸಂಸ್ಕೃತಿಯಲ್ಲಿ ಮಂದಿರ, ಹಬ್ಬ ಮುಂತಾದ ಶುಭ ದಿನಗಳಲ್ಲಿ ವೇದಗಳಷ್ಟೇ ಪ್ರಮಾಣಿಕಾನ ಪಡೆದುಕೊಂಡವ ಗೀತಗಳು(ಸಂಪ್ರದಾಯದ ಹಾಡಗಳು). ಯಾವುದೇ ಸವಾರಂಭ ಹಾಡಿಲ್ಲದೆ ಜರುಗುವದಿಲ್ಲ. ನಾಗರಿಕತೆಯ ಮುಡಿಲಲ್ಲಿ ಮನುಷ್ಯ ಇಂದ್ರ ಅಡಿರುವುದರಿಂದ ಆಧುನಿಕವಾದ ಅನೇಕ ಉಪಕರಣಗಳ ಸೌಲಷ್ಟಿಂದಾಗಿ ಗರತಿಯೇ ನಿಂತು ಹಾಡುವ ಅನಿವಾರ್ಯತೆ ಇಲ್ಲವಾಗಿದೆ. ಆದರೆ ಹದಿನ್ಯೇಮು, ಹದಿನಾರು, ಹದಿನೇಳನೆಯ ಶತಮಾನದಲ್ಲಿ ಅಂದರೆ ಕೇರ್ಕನಗಳು ರಚಿತವಾದ ಕಾಲದಲ್ಲಿ ಮನೆಯ ಎಲ್ಲ ಶುಭಕಾರ್ಯದಲ್ಲಿ ಹಾಡಿನ ಪ್ರಾಮಾಣ್ಯತೆ ಎಲ್ಲ ಸಂಸ್ಕೃತಿಗಳಲ್ಲಿ ಬಳಕೆಯಲ್ಲಿತ್ತು. ಓದುಬರಹಬಲ್ಲ, ವೇದಗಳ ಅಧ್ಯಯನ ವಾಡಿರುವ ಬ್ರಹ್ಮಣ ಸಂಸ್ಕೃತಿಗಳಲ್ಲಿ ಸಂಪ್ರದಾಯದ ಹಾಡಗಳಿಗೆ ಸ್ಥಾನವಿದೆ.

ಮನುಷ್ಯ ತನ್ನ ಕೆಲಸದಲ್ಲಿ ಬೇಸರಗೊಂಡಾಗ ಅವನಿಗೆ ವಿಶ್ವಾಂತಿ, ನೆನ್ನದಿಂತ್ತು ಉಲ್ಲಾಸ ಮುಖ್ಯವಾಗುತ್ತದೆ. ಹೀಗಾಗಿ ಅವನು ನೆನ್ನುದಿಗಾಗಿ, ಸಂತೋಷಕಾಂಗಿ ಅನಾದಿಕಾಲದಿಂದಲೂ ಸಾಹಿತ್ಯ, ಕಲೆಗಳನ್ನು ಬ್ರೀತಿಸುತ್ತಾ ಮತ್ತು ಪ್ರೌತ್ಸಾಹಿಸುತ್ತಾ ಬಂದಿದ್ದಾನೆ. ಶಾಬ್ದಿಕ ಮತ್ತು ಅಶಾಬ್ದಿಕ ರೂಪದಲ್ಲಿ ತನ್ನ ಭಾವನೆಗಳನ್ನು ಬದುಕಿನ ರೀತಿ-ನೀತಿಗಳನ್ನು ಅಭಿವೃತ್ತಿಸಿದ್ದಾನೆ.

ಗೀತೆ, ಕಥೆ, ಗಾದೆ ಮತ್ತು ಒಗಟಿಗಳು ಶಾಬ್ದಿಕ ಅಭಿವೃತ್ತಿಗಳು. ಇವು ವಾಕ್ಯಪರಂಪರೆಯಲ್ಲಿ ಬಾಯಿಂದ ಬಾಯಿಗೆ ಉಳಿದು ಸಾಗಿ ಬಂದಿವೆ. ಇವುಗಳನ್ನು ಶಿಷ್ಯಕವಿಗಳು ತಮ್ಮ ಕಾವ್ಯಗಳಲ್ಲಿ ಬಳಸಿಕೊಳ್ಳಲು ಮೂರು ರೀತಿಯ ಕಾರಣಗಳಿಂದ ರಬುದು: ಓದು, ಕಾವ್ಯವನ್ನು ವಾಸ್ತವಕ್ಕೆ ಹತ್ತಿರವಾಗಿಸಲು, ಏರಡು, ಆದು

ಭಾಷೆಯನ್ನು ಯಥಾವತ್ತುಗೆ ರಚನೆಗಳಲ್ಲಿ ತರಲು. ಮೂರು, ಜನಸಾಮಾನ್ಯ ರಿಂದುಕನ್ನೇ ಪ್ರತಿವಿಷಯ ಸಲು.

ದಾಸರು ಪ್ರಮುಖವಾಗಿ ಜನಪದ ಸಾಹಿತ್ಯ ರಚನೆಗಳಿಂದಲೇ ಪ್ರೇರಣೆಗೊಂಡ ವರೆಂದರೆ ತಪ್ಪಾಗಲಾರದು, ಇದನ್ನು ಕುರಿತು ಅಭಾವ ಹಾಡಬೇಕೆಂದೇ ಈ ಅಧ್ಯಯನದಲ್ಲಿದೇಶ. ದಾಸರ ರಚನೆಗಳಲ್ಲಿ ಜನಪದ ಸಾಹಿತ್ಯ ಪ್ರಕಾರಗಳು ಹೀಗೆ ಬಳಕೆಗೊಂಡಿವೆ ಎಂಬುದನ್ನು ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ.

### ಅ) ಗೀತೆ

ಜನಪದ ಸಾಹಿತ್ಯದಲ್ಲಿ ಜನಪದ ಗೀತೆಗಳು ಒಹು ಮುಖ್ಯ ಪ್ರಕಾರ. ಗೀತೆಗಳ ಅಧ್ಯಯನದಿಂದ ನಮ್ಮ ಸಂಸ್ಕೃತಿಯ ಬದುಕಿನ ವಿವಿಧ ಆಯಾಮಗಳನ್ನು ತಿಳಿದು ಕೊಳ್ಳಬಹುದಾಗಿದೆ. ಇವು ವಾರ್ಕ ಪರಂಪರೆಯಲ್ಲಿ ಸಾಂದಭಿರ್ಕವಾಗಿ ಬಳಕೆಯಲ್ಲಿವೆ. ಗೀತೆಗಳು ಯೋವಾಗ ಯಾರಿಂದ ಹುಟ್ಟಿದವು ಎಂಬ ಪ್ರಶ್ನೆಗೆ ವಿಚಿತ್ರವಾದ ಉತ್ತರ ಹೇಳುವುದು ಕಷ್ಟ ಸಾಧ್ಯವಾದ ಕೆಲಸ. ಇವು ಅನಂತಕಾಲದಿಂದಲೂ ವರಾನವ ಸಂಸ್ಕೃತಿಯ ಅಂಗವಾಗಿ ಬೆಳೆದು ಉಳಿದು ಬಂದಿವೆ ಎಂದು ಹೇಳಲು ಸಾಕಷ್ಟು ಅಧಾರಗಳಿವೆ. ಸ್ವಷ್ಟವಾದೋಂದು ಉದ್ದೇಶವಿದ್ದಲ್ಲಿ ಒಂದು ಕ್ರಿಯೆ ನಡೆಯುತ್ತದೆ. ಸಂಪ್ರದಾಯದ ಹಾಡುಗಳು ಒಂದು ಕ್ರಿಯೆ ನಡೆಸಲು ಸ್ವಷ್ಟಗೊಂಡ ಹಾಡುಗಳಾಗಿದ್ದವು ಎಂದು ನಾವು ತಿಳಿಯಬಹುದು. ಕೀರ್ತನೆಗಳ ಲಕ್ಷ್ಯಣಗಳನ್ನು ಸಂಪ್ರದಾಯದ ಹಾಡುಗಳಲ್ಲಿ ಕಾಣಬುದರಿಂದ ಮತ್ತು ಅನೇಕ ಕೀರ್ತನೆಗಳೇ ಸಂಪ್ರದಾಯದ ಹಾಡುಗಳಾಗಿ ವಾರ್ಕಪರಂಪರೆಯಲ್ಲಿ ಮುಂದುವರಿಯುತ್ತಿರುವುದರಿಂದ ಸಂಪ್ರದಾಯದ ಹಾಡು, ಕೀರ್ತನೆಗಳು ರಚಿತವಾದ ಕಾಲದ ನಂತರವೇ ಜನಪ್ರಿಯತೆಯನ್ನು ಪಡೆದುಕೊಂಡಿರಬೇಕು. ಸಂಪ್ರದಾಯದ ಹಾಡಿನ ಒಹು ಮುಖ್ಯವಾದ ವಸ್ತು ದಶಾವತಾರದ ವರ್ಣನೆ. ವಿಷ್ಣುವಿನ ದಶಾವತಾರದ ವರ್ಣನೆ ಹೆಚ್ಚು ವರಾನ್ಯಗೊಂಡಿದ್ದು ದಾಸರ ಕಾಲದ ನಂತರವೇ ಆಗಿದೆ. ಇದು ಕನ್ನಡ ಸಾಹಿತ್ಯವನ್ನು ಅವಲೋಕಿಸಿದಾಗುಲೂ ತಿಳಿದು ಬರುವ ಸಂಗತಿ. ವಿಷ್ಣುವಿನ ಅವತಾರಗಳಲ್ಲಿ ಕೃಷ್ಣಾವತಾರಕ್ಕೆ ಹೆಚ್ಚಿನ ಮಹತ್ವ ಬಂದಿರುವುದು ದ್ವೇಪ ಸಿದ್ಧಾಂತವು ಪ್ರಸಾರಕ್ಕೆ ಬಂದನಂತರವೇ ಆಗಿದೆ. ಸುಮಾರು 1150ಕ್ಕುಂತಿರುವ ಮಾನ್ಯಕೃಷ್ಣನು ಕನ್ನಡಿಗರ ಮನಸ್ಸನ್ನು ವಿಶೇಷವಾಗಿ ಆಕರ್ಷಿಸಿದಂತೆ ತೋರುವುದಿಲ್ಲ<sup>4</sup>. ಇದನ್ನು ಶಾಸನಗಳೂ ಸಾಬಿತುಪಡಿಸುತ್ತದೆ.

ಜನಪದ ಗೀತಪ್ರಕಾರಗಳು ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಹೆಚ್ಚಿನ ಮಾನ್ಯಕ್ಕೆಯನ್ನು ಪಡೆದುಕೊಂಡಿರುವುದನ್ನು ಆ ಕಾಲದ ಎಲ್ಲಾ ಕೃತಿಗಳಲ್ಲಿ ಕಾಣಬಹುದು. ಇದು ದೇಸಿ ಸಾಹಿತ್ಯದಿಂದಲೇ ಪ್ರೇರಣೆಗೊಂಡು ಉಗಮವಾಗಿ ನಂತರ ದೇಸಿ ಪರಂಪರೆಯಲ್ಲಿಯೇ ಮುಂದುವರಿಯುತ್ತದೆ. ಇದು ಈ ಸಾಹಿತ್ಯದ ವಿಶೇಷ.

ನನ್ನ ಆಧ್ಯಾತ್ಮಾನದ ಉದ್ದಕ್ಕಾಗಿ ಉದಾಹರಣೆಗಳ ಮೂಲಕ ಕೀರ್ತನನೇಗಳು ಜನಪದ ಪರಂಪರೆಯಲ್ಲಿ ಮುಂದುವರಿಯುತ್ತಿರುವುದನ್ನು ಸ್ವಷ್ಟಿಪಡಿಸಲು ಪ್ರಯತ್ನಿಸಲಾಗಿದೆ.

ಕೀರ್ತನಕಾರರು ಭಾರತೀಯ ಸಂಸ್ಕೃತಿಯ ಮೂಲತತ್ವಗಳನ್ನು ತಮ್ಮ ರಚನೆಗಳಲ್ಲಿ ಆಂತರಿಕ ವಾಡಿಕೊಂಡವರು. ಇದರ ಮೂಲಕವೇ ತಮ್ಮ ಸಂಸ್ಕೃತಿಯನ್ನು ಪ್ರಾರ್ಥಿಬಿಸಿವರು. ಜನರ ಬದುಕಿನ ರೀತಿ-ನೀತಿಗಳಲ್ಲಿ ಆಚಾರ-ವಿಚಾರಗಳಲ್ಲಿ ಪರಿಶೀಲಿಸುವ ಆಶಕ್ತಿ ವಹಿಸಿದರು.

ಕೀರ್ತನಗಳು ಹಾಡಿನ ರೂಪದಲ್ಲಿ ರಚನೆಗೊಂಡಿದ್ದ ರೀತ, ಜನಪದರಲ್ಲಿ ರೂಢಿಯಲ್ಲಿದ್ದ ಜೋಗಾಳದ ಹಾಡು, ಮದುವೆ, ಸಂಪ್ರದಾಯದ ಹಾಡು, ಜನಪದ ಕುಣಿತದ ಹಾಡುಗಳ ಧಾಟಿ, ಥಂಡಸ್ತು ಕೀರ್ತನಗಳಲ್ಲಿ ಬಳಕೆಗೊಂಡವು. ಕೀರ್ತನಗಳ ವಸ್ತು ರಾಘವಾಯಣ, ಮಹಾಭಾರತ ಕಾವ್ಯಗಳದ್ದು. ಮೂಲತಃ ಈ ವಸ್ತು ಜನಪದ ರಲ್ಲಿ ಬಳಕೆಯಲ್ಲಿತ್ತು. ಪ್ರತಿಯೊಬ್ಬ ಜನಪದೀಯನೂ ತಮ್ಮ ಬದುಕಿನ ಸುಖ, ದುಃখ, ಸಂತೋಷ ಸಂದರ್ಭಗಳಲ್ಲಿ ಉದಾಹರಿಸುವುದು ಈ ಮಹಾಕಾವ್ಯಗಳ ಫೋಟನ ಗಳನ್ನು. ಕೀರ್ತನಕಾರರು ಇದೇ ವಸ್ತುವನ್ನು ಉಪಯೋಗಿಸಿಕೊಂಡು ತಮ್ಮ ಮಾಧ್ಯ ಸಿದ್ಧಾಂತವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದರು. ಇವೆಲ್ಲಾ ಕಾರಣಗಳಿಂದಾಗಿ ಜನರು ಕೀರ್ತನಗಳಿಂದ ಆಕರ್ಷಿತರಾದರು.

ಜೀವನದ ಪ್ರಮುಖ ಫಾಟ್ಟಿಗಳಲ್ಲಿ ಆಚಕರಿಕಲಾಗುವ ಮಂಗಲಕಾರ್ಯಗಳಲ್ಲಿ ಶುಭ ಹಾರ್ಯಸಲು ಕೀರ್ತನಗಳನ್ನು ಬಳಸಿಕೊಂಡರು. ಇವರು ಮೂದಮೊದಲು ಪಠ್ಯವನ್ನು ಬಾಯಿಪಾಠವಾಡಿ ಕಲಿತು ಹಾಡಿದರು. ಕಾಲಕ್ರಮೇಣ ಇವು ವಾಕ್ ಪರಂಪರೆಯಲ್ಲಿ ಮುಂದುವರೆದಿರುವುದನ್ನು ಕಾಣುತ್ತೇವೆ. ಇದನ್ನು ಕೀರ್ತನಗಳಿಗೆ ದೊರೆಯುವ ಪಾಠಾಂತರಗಳಿಂದ ನಿಷಣಿಸುವಬಹುದು. ವಾಸೆಯಲ್ಲಿ ಮಗುವೊಂದು ಹಂಟಿದರೆ ಅದು ಮನೆಯವರಿಗೆಲ್ಲ ಸಂತೋಷದ ಸುದ್ದಿ. ಈ ಸಂತೋಷವನ್ನು ಹಂಚಿಕೊಳ್ಳಲು ಒಂದು ಸಂಪ್ರದಾಯವನ್ನು ರೂಢಿಸಿಕೊಂಡರು. ಸಂಪ್ರದಾಯವನ್ನು ಆಚರಣೆರೂಪಕ್ಕ ತರಲು ಅಡಕ್ಕೆ ಕೆಲವು ನಂಬಿಕೆಗಳನ್ನು ಸೃಷ್ಟಿಸಿಕೊಂಡರು. ಆ ಆಚರಣೆಯ ದಿನದಲ್ಲಿ ತಮ್ಮ ಹಿರಿಯರೊಂದಿಗೆ, ಅಪ್ತರೊಂದಿಗೆ ಹಷಣವನ್ನು ಹಂಚಿಕೊಳ್ಳುವರು. ಎಲ್ಲರೂ ಸೇರಿ ಮಗುವಿಗೆ ಹೆಸರಿಡುವರು. ಅಂದೇ ಮಗುವನ್ನು ತೊಟ್ಟಿಲಿನಲ್ಲಿ ಪಳಿಗುವರು. ಈ ಸವಾರ್ಯದಲ್ಲಿ ಗರತಿಯರು ಜೋಗಾಳವನ್ನು ಹಾಡುವುದರ ಮೂಲಕ ತಮ್ಮ ಶುಭವನ್ನು ಕೋರುತ್ತಾರೆ. ಇವು ಅಂದೇ ಕೊನೆಯಾಗುವುದಿಲ್ಲ. ಮಗು ಅಳುವಾಗ ತಾಯಿ ನಿದ್ದೆ ಮಾಡಿಸಲು ಜೋಗಾಳ ಹಾಡುವುದಾಗಿ. ದಾಷರು ಕೃಷ್ಣನ ಬಾಲಲೀಲೆಗಳನ್ನು ಹಾಡಿ ಹೊಗಳುವಾಗ ಈ ಧಾಟಿಯನ್ನು ತಮ್ಮ ರಚನೆಗಳಲ್ಲಿ ಬಳಸಿಕೊಂಡಿದ್ದಾರೆ. ಇಲ್ಲಿ ಬಳಳಲಾದ ಧ್ಯಾವಗಳು ಜನಪದ

ಗೀತೆಯ ಧ್ವನಿಗಳಂತೆ ಇವೆ. “ಧ್ವನಿಗಳು ಹಾಡಿನ ಲಯಗಾರಿಕೆಯ ಪ್ರಾತಿಂಗಾಗಿ ಹೇಳುವ ನಾದ ಫೋಟಿಕೆಗಳು”5.

“ಜೋ ಜೋ ಜೋ ಜೋ ರಂಗಧಾಮ  
ಜೋ ಜೋ ಜೋ ಜೋ ರಣಭೀಮ  
ಜೋ ಜೋ ಭಕ್ತರ ಕಷ್ಟ ನಿಧಾರಮ  
ಜೋ ಜೋ ದಶರಥ ರಾಮ ನಿಖ್ಯಾಮ”6 (ಪ)

ಜೋಗುಳದ ಹಾಡಿನಲ್ಲಿ ಮಗುವಿನ ಅಂದ, ಚೆಂದ, ನಗು, ಆಟ ಮುಂತಾದವು ಹಾಡಿಗೆ ಪ್ರೇರಣೆಯಾಗುತ್ತವೆ. ಎಲ್ಲ ತಾಯಂದಿರು ತಮ್ಮ ಕಂದನ್ನು ಗಳನ್ನು ನಿಡ್ದೆ ಪ್ರಾಡಿಸಲು ಜೋಗುಳವಾಡುತ್ತಾರೆ. ಆದರೆ ದಾಸರು ವಿಷ್ಣುವಿನ ದಶಾವತಾರದ ವಿಷಯನ್ನು ಜೋಗುಳದ ಹಾಡಿನ ಧಾಟಿಯಲ್ಲಿ ಹಾಡಿದ್ದಾರೆ. ದಾಸರು ಕೃಷ್ಣನನ್ನು ತೂಗುವ ತೊಟ್ಟಿಲಿನ ವರ್ಣನೆಯನ್ನು ಹಿಗೆ ನೀಡಿದ್ದಾರೆ;

“ಭೂಮಿಯ ಚಿನ್ನದ ತೊಟ್ಟಿಲ ಹಾಡಿ  
ಸೋಮಸೂರ್ಯರೆಂಬ ಕಲತೆವ ಹೂಡಿ  
ಸೇಮಂದಿ ವೇದಗಳ ಸರಪರೀವಾಡಿ  
ಅ ಮಹಾಕಾಶಕ್ಕ ಕೊಂಡಿಗಳ ಹಾಕ”7

ಈ ಚಿತ್ರಣ ನಮ್ಮ ಜನಪದ ಸಾಹಿತ್ಯದ ಬಣ್ಣಗಾರಿಕೆಯನ್ನು ನೆನಪಿಸುತ್ತದೆ. ಜನಪದ ರಲ್ಲಿ ತಮ್ಮ ಮಂಕುಳನ್ನು ತೂಗುವ ತೊಟ್ಟಿಲು ಮರದಲ್ಲಿ ಹಾಡಿದರೂ ಅದನ್ನು ಹಾಡಿ ಹೊಗಳುವಾಗಿ ಚಿನ್ನ, ರನ್ನದ ತೊಟ್ಟಿಲೇ ಆಗಿರುತ್ತದೆ. ಇಲ್ಲಿನ ಕಲ್ಪನೆ ದೃವತ್ವ ವನ್ನು ಸ್ವಷ್ಟಪಡಿಸುತ್ತದೆ. ಇಲ್ಲಿ ಭೂಮಿಯೇ ತೊಟ್ಟಿಲು, ಸೋಮಸೂರ್ಯರೇ ಕಲತ, ವೇದಗಳು ಸರಪಣೆ. ಇಂಥ ತೊಟ್ಟಿಲಿಗೆ ಕೊಂಡಿಗಳು ಆಕಾಶ. ಇದು ವಿಷ್ಣುವಿನ ತೊಟ್ಟಿಲು, ಇಂತಹ ತೊಟ್ಟಿಲಿನಲ್ಲಿ ತೂಗಿಸಿಕೊಳ್ಳಬಲ್ಲವನು ದೇವರೇ ಆಗಿರಬೇಕು ಎಂದು ನಿಶ್ಚಯಿಸಿದರೂ ಮತ್ತೊಂದು ಸಂಶಯವೂ ಅವರ ಕೀರ್ತನೆಯಲ್ಲಿ ಮಾಡಿದೆ.

“ನಿಗಮಗೋಚರ ನಿತ್ಯನಂದನೆ ತ್ವರ್ವಿ  
ಮಗುವೆಂದು ನಾವು ತೂಗಬ್ಲೆವೆ ತ್ವರ್ವಿ”8

ಇಂತಹ ವಿಷ್ಣುವನ್ನು ಮಗುವೆಂದು ನಾವು ಹೇಗೆ ತೂಗಲು ಸಾಧ್ಯ ಎಬ ಉದ್ದಾರ ವನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿನ ಹಾಡಿನ ಧಾಟಿ ಜನಪದೀಯವಾದದ್ದಾರರೂ

---

ಕಂಬಾರರು ಧ್ವನಿಗಳಿಂದು ಕರೆದಿರುವದನ್ನು ಏರಣ್ಣ ದಂಡೆಯವರು ‘ಸ್ವರಗತ’ಗಳಿಂದು ಕರೆದಿದ್ದಾರೆ. ನುಡಿಯು ಪ್ರಾರಂಭಕ್ಕೆ ಹಾಗೂ ಕೊನೆಗೆ, ಪಲ್ಲವಿಯ ರೂಪದಲ್ಲಿ ಅಥವಾ ಪಲ್ಲವಿಯ ಕೊನೆಗೆ ಕ್ಷಣಿತಾಗಿ ಪಲ್ಲವಿಯ ಹಾಗೂ ನುಡಿಯು ನಡುವೆ ಬಳಕೆಯಾಗುವ ನಾದ ಫೋಟಿಕೆಗಳು.

ಇಲ್ಲಿನ ಸಂಪೇದನೆ ಶಿಷ್ಟವಾದದ್ದು. ಇಲ್ಲಿ ವಿಷ್ಣುವನ್ನು ಮಗುವೆಂದು ತಿಳಿಯುವ ಬಯಕೆ. ಆದರೆ ಹಾಗೆ ಕಲ್ಪಿಸಿಕೊಳ್ಳಲು ಭಯ. ಅದು ಅವರಲ್ಲಿ ಎದ್ದು ಕಾಣುತ್ತದೆ. ಯಾಕೆಂದರೆ ವಿಷ್ಣುವನ್ನು ಅವರು ಶಿಷ್ಟವಾಗಿ ಆರಾಧಿಸುತ್ತಾ ಬಂದವರು. ಅದ್ದರಿಂದ ಇಲ್ಲಿನ ದ್ವಂಡ್ವ ಜನಪದದಿಂದ ಶಿಷ್ಟಪದಕ್ಕೆ ಪಾದಾರ್ಪಣ ವಾಡಿದೆ. ಇಂತಹ ಜೋಗು ಇದ ಹಾಡುಗಳನ್ನು ಹರಪನಹಳ್ಳಿ ಭೀಮವ್ಯ, ಪ್ರಸನ್ನವೆಂಟಿದಾಸರು, ಪ್ರರಂದರ ದಾಸರು, ಗೋಪಾಲದಾಸರು ಕೀರ್ತನೆಗಳಲ್ಲಿ ಬಳಸಿಕೊಂಡಿದ್ದಾರೆ. ಈ ಎಲ್ಲಾಗೀತೆಗಳಲ್ಲಿ ವಿಷ್ಣುವಿನ ದಶಾವತಾರದ ವರ್ಣನೆಗಳೇ ಬಂದಿವೆ. ಜೋಗುಳದ ಹಾಡಿನಲ್ಲಿ ಜೋಗು ಇವಬಿ ಧ್ಯಾನಗಳ ಬದಲು ಲಾಲಿ, ಲಾಲಿ ಎಂದು ಬಳಸಿರುವುದುಂಟು. ಇವನ್ನು ಲಾಲಿ ಪದಗಳೆಂದೂ ಕರೆಯುತ್ತಾರೆ. “ಲಾಲಿ ಪದಗಳನ್ನು ಹಾಡುವುದರಿಂದ ಮಗು ಭಾಷೆಯನ್ನು ಬಹುಬೇಗೆ ಗೃಹಿಸುವುದು. ತಾಯಿಯ ಲಾಲಿ ಕೇಳಿ ಮಾಗು ತನನ ಹಾಡಲಿಕ್ಕಾ ಲಲ್ಲಿ ಕೇಳಿ ತೊದಲು ನುಡಿಯಲಿಕ್ಕಾ ಕಲಿಯುತ್ತದೆ”<sup>9</sup>. ಸಂಗೀತದ ಲಯಗಳಿಂದಾಗಿ ಮಗುವಿನ ಮನಸ್ಸು ಅವಂದಕರವಾಗುತ್ತದೆ. ಹಾಡಿನ ಇಂಪ್ಯು ಮಗುವನ್ನು ನಿದ್ರೆ ವಾಡಿಸುತ್ತದೆ. ಈ ದೃಷ್ಟಿಯಿಂದ ಲಾಲಿ ಪದಗಳು ಉಪಯುಕ್ತ ಕೂಡ ಆಗಿವೆ.

ಮಗು ದೊಡ್ಡದಾಗಿ ಬೆಳೆದಂತೆ ಯಾವನಕ್ಕೆ ಕಾಲಿಡುತ್ತದೆ. ಜೀವನ ಚಕ್ರದಲ್ಲಿ ಮದುವೆ ಪ್ರಮಾಣಿ ಫೆಟ್ಟು. ಮದುವೆಯೆಂದರೆ ಒಂದು ಹೆಣ್ಣು ಮತ್ತು ಒಂದು ಗಂಡಿನ ಮಧ್ಯ ಲೈಂಗಿಕ ಸಂಬಂಧವನ್ನು ಕ್ರಮಾಪಡಿಸುವ ವಿಧಾನವರ್ತನೆಯಲ್ಲಿ ಮಕ್ಕಳಿಗೆ ಸಾಮಾಜಿಕ ಸ್ಥಾನವರ್ಣನ ಮತ್ತು ಎರಡು ಗುಂಪುಗಳ ನಡುವೆ ಸಂಬಂಧವನ್ನು ತರುವ ಆಚರಣೆ. ಮದುವೆಯಲ್ಲಿ ನಡೆಸುವ ಪ್ರತಿಯೊಂದು ಶಾಸ್ತ್ರ, ವಿಧಿಗಳಲ್ಲೂ ಹಾಡನ್ನು ಹಾಡಲಾಗುವುದು. ಹೆಣ್ಣು-ಗಂಡಿಗೆ ಶುಭ ಹಾರ್ಯಾಸಲು ಶೋಭಾನೆ ಪದಗಳನ್ನು ಹಾಡಲಾಗುವುದು. ಸಾಂಸ್ಕೃತಿಕ ಪರಿವರ್ತನೆಯಿಂದಾಗಿ ಕಾಲದಿಂದ ಕಾಲಕ್ಕೆ ಆಚರಣೆಯ ವಿಧಾನ ಮತ್ತು ಹಾಡುವ ಹಾಡುಗಳು ಬದಲಾಗುತ್ತಾ ಬಂದಿವೆ. ಹಿಂದೆ ಮದುವೆ ಮನಯಲ್ಲಿ ಗರತಿಯ ಹಾಡಿನಿಂದಲೇ ಸಂತೋಷ ಪಡುತ್ತಿದ್ದರು. ಆದರೆ ಇಂದು ಈ ಅನಿವಾರ್ಯತೆ ಕಡಿಮೆಯಾಗುತ್ತಾ ಬಂದಿದೆ. ಸಿನಿಮಾ ಹಾಡುಗಳು, ಭಾವಗೀತೆಗಳು, ಶಿಷ್ಟ ಸಂಗೀತ ಈ ಸ್ಥಾನವನ್ನು ತುಂಬಿವೆ. ಇಂತಹ ಸೌಲಭ್ಯಗಳು ಇಲ್ಲದ ಕಾಲದಲ್ಲಿ ಗರತಿಯೇ ಮದುವೆ ಮಾಂತಾದ ಸವರಂಭಗಳಲ್ಲಿ ಜನರಿಗೆ ಸಂತೋಷ, ಅನಂದವನ್ನು ನೀಡಬೇಕಾಗಿತ್ತು. ಇಲ್ಲಿ ಶೋಭಾನೆ ಹಾಡಿನ ಜೋತಿಗೆ ಹಸೆಯ ಹಾಡು, ಬಾಗಿಲು ತಡೆಯುವ ಹಾಡು, ಬೀಗರ ಜರೆಯುವ ಹಾಡು, ಮಗಳಿಗೆ ಬುದ್ಧಿ ಹೇಳುವ ಹಾಡು ಮುಂತಾದ ಹಾಡುಗಳನ್ನು ಹಾಡುತ್ತಿದ್ದರು. ಹೆಣ್ಣು ಮತ್ತು ಗಂಡಿನ ಮಧ್ಯ ಸಲುಗೆ ಮೂಡಿಸುವೆಡರ ಜೋತಿಗೆ ಎರಡೂ ತಡೆಯ ಸಂಬಂಧಗಳ ಮಧ್ಯ ಸ್ನೇಹ ಮತ್ತು ಬಾಂಧವ್ಯ ಮೂಡಿಸುವುದು ಈ ಹಾಡುಗಳ ಉದ್ದೇಶವಾಗಿತ್ತು.

ವಿಜಯದಾಸರು ತಮ್ಮ ರಚನೆಯೊಂದರಲ್ಲಿ ಶೋಭಾನೆ ಹಾಡಿನ ಧಾಟಿಯನ್ನು ಬಳಸಿದ್ದಾರೆ.

“ಶೋಭಾನೆ ಶೋಭಾನೆವೆನ್ನಿರೆ ಸುರರಂಗನಿಯರೆಲ್ಲ<sup>10</sup>  
ಶೋಭಾನವನ್ನಿ ತುಭವೆನ್ನಿ”<sup>10</sup> (ಪ)

ಇಲ್ಲಿನ ಧ್ವನಿ ಜನಪದ ಗೀತೆಯ ಧ್ವನಿದಂತಿದೆ. ಶೋಭಾನೆ ಹೇಳುವುದು ಶೆಂಭದ ಸಂಕಿರ್ತನ. ಶಿಷ್ಟರಲ್ಲಿ ವೇದಗಳ ವಾಕ್ಯಗಳನ್ನು ಫೋಟಿಸಿ ಕಾರ್ಡ್‌ಕ್ಷೆಶ್ ಶೆಂಭ ಶೋರುವಂತೆ ಜನಪದರು ತಮಗೆ ಎಟುಕದ ವೇದಗಳನ್ನು ಕೈಬಿಟ್ಟು, ತಮ್ಮ ಬಿದುಕಿನಲ್ಲಿ ಹಾಸುಹೊಕ್ಕಾದ ಫಟನೆಗಳನ್ನು ಕುರಿತು ಹಾಡಿದ್ದಾರೆ. ಶಿವ ಮುಂತಾದ ದೇವತಗಳಿಗೆ ತಮ್ಮ ಮಕ್ಕಳನ್ನು ಹೋಲಿಸಿ ಅವರ ಸಾಹಸ, ಧೈರ್ಯ, ನಡತೆ ಮುಂತಾದ ಗುಣಗಳನ್ನು ಹೊಗಳಿ ಹಾಡಿದ್ದಾರೆ. ಇಂತಹ ರಚನೆಗಳ ಉಗಮಕ್ಕೂ ಸ್ವಷ್ಟವಾಗಿ ಕಾರಣ ಹೇಳಲು ಸಾಧ್ಯವಿಲ್ಲ. ಅದರೆ ದೇವರುಗಳ ಸೃಷ್ಟಿಯಲ್ಲಿಯೂ ಕೂಡ ವರಾನವನ ಸ್ವಭಾವದ ಪ್ರತಿಬಿಂಬ ಇದೆ. ಇದರಿಂದಾಗಿ ಜನಪದರಂತೆ ದಾಸರು ಕೂಡ ದೇವರುಗಳನ್ನು ವರಾನವೀಕರಿಸಿರಾವುದನ್ನು ಅವರ ಕೀರ್ತನೆಗಳಿಂದಲೇ ತಿಳಿಯಬಹುದು. ಇದು ಭಕ್ತ ಮತ್ತು ದೇವರ ನಡುವಿನ ಸಂಬಂಧ ಪರಿಚಯ ವನ್ನೂ ನೀಡುತ್ತದೆ.

“ಭವಭಯ ಭಂಗಾ ಬಾ ದೇವೋತ್ತಮಂಗಾ ಬಾ  
ಜಗದಂತ ರಂಗಾ ಬಾ ಹಸೆಯಾ ಜಗಲಿಗೆ”

(ಎ.ಧ.ಹಾ. ಪು. 164)

ಇಲ್ಲಿ ಕೃಷ್ಣನ ಮಹಿಮೆಯನ್ನು ಹಾಡಿದ್ದಾರೆ. ರಚನೆ ಸಂಸ್ಕೃತಭಾಯಿಪ್ಪು ವಾಗಿದೆ. ಇದು ಹಸೆಮಹಿಮೆಗೆ ಗಂಡನ್ನು ಕರೆಯುವ ಸಮಯದಲ್ಲಿ ಹಾಡುವಂಥದು. ಇಂತಹ ಹಾಡುಗಳನ್ನು ಬ್ಯಾಹ್ಯಣೆಯರಲ್ಲದೆ ಗ್ರಾಮೀಣ ಸ್ತುತೀಯರೂ ಹಾಡುವುದು ಕಂಡುಬರುತ್ತದೆ.

ಮಹಿಮೆಯಲ್ಲಿ ಧಾರೆಯು ಮುಗಿದ ಕ್ಲಾಡೆಲೆ ಎಲ್ಲ ಅಚರಣೆಗಳು ಮುಗಿದಂತೆ ಆಗುವುದಿಲ್ಲ. ಹೆಣ್ಣಿನ ಮನೆಯವರು ತಮ್ಮ ಮಗಳನ್ನು ಗಂಡಿನವರಿಗೆ ಒಪ್ಪಿಸಿ ಕೂಡಬೇಕು. ಅವರು ಒಪ್ಪಿಸಿ ಕೊಟ್ಟಿ ಹೆಣ್ಣು ಮಗಳನ್ನು ಗಂಡಿನ ಕಡೆಯವರು ಮನೆತಂಬಿಸಿಕೊಳ್ಳಬೇಕು. ಈ ಸಮಯದಲ್ಲಿ ಗಂಡಿನ ಅಕ್ಷತಂಗಿಯರು ಬಾಗಿಲು ತಡೆಯುತ್ತಾರೆ. ಇಲ್ಲಿ ಮಹಿಮೆಯನು ತನ್ನ ಅಕ್ಷತಂಗಿಯರು ಕೇಳಿದ ವಸ್ತುಗಳನ್ನು

ಕೊಟ್ಟಿನ ಅಧವಾ ಕೊಡುತ್ತೇನೆ ಎಂದು ಆಶ್ವಸನೆಯನ್ನು ಕೊಟ್ಟಿ ಮನೆ ಪ್ರವೇಶಿಸಬೇಕು. ಇಲ್ಲಿ ಕೆಳಗೆ ಕೊಟ್ಟಿರುವ ಹಾಡು ಅಧವ ಸಂದರ್ಭವನ್ನು ಸ್ಪಷ್ಟಪಡಿಸುತ್ತದೆ;

“ಕೃಷ್ಣ ರುಕ್ಷಿಣಿ ವಿವಾಹಾದ್ಯಾದು ದಿನದಲ್ಲಿ  
ಅರ್ಥಾಯಿಂದೋಕುಳಿಯ ನಾಡಿ  
ಕುಂಕುಮ ಗಂಧ ಬುಕ್ಕಿಟ್ಟಿಲೂ (ಲುರು ?) ಟಿಣೆಯ ಮಾಡಿ  
ಆರತಿನತ್ತಿ ಮುತ್ತೈ ದೇರು ಪಾಡಿ  
ವಿಳ್ಳಿಗಳ ನೀಡಿ ಸಹಶರಿಯನನ್ನು ತನ್ನ ಸೆತಿಯ  
ಎತ್ತಿ ಬಿರುಪ್ಪೋ ಕಾಲದಲ್ಲಿ  
ಚಿಕ್ಕ ಸುಭದ್ರೆ ತಾ ಬಾಗಿಲು ಕಟ್ಟಿ ತಾ ನಗುತ ನುಡಿದಳು  
ಪಟ್ಟಿದರಸಿ ಕೂಡ ಮತ್ತೆಲ್ಲಿ ಪರ್ಯಣ ಈ  
ವಾರ್ತೆ ಹೇಳುವುದನಗೆ  
ಹೇಳದೆ ದಾರಿ ಬಿಟ್ಟಿ ಹೋಗುವಳಲ್ಲಿಗೆ  
ರುಕ್ಷಿಣಿಯನೆತ್ತಿ ಎಪ್ಪು  
ಭಾರಗಳಾದರೇನೊಂದಿಟ್ಟು ಭಿಡಿಯಗಳಲ್ಲ  
ಕೇಳುವೆ ಕೊಟ್ಟಿ ಎನಮನ  
ಕಾವಿತಾರ್ಥವ ದಯವಾಡಣ್ಣಯ್ಯ ಶ್ರೀಕೃಷ್ಣಯ್ಯ”<sup>11</sup>

ಧಾರೆಯ ನಂತರ ಓಕುಳಿಯನ್ನಾಡುವುದು ಒಂದು ಆಚರಣೆ. ಹೆಣ್ಣು ಮತ್ತು ಗಂಡು ಮನುವೆಯ ದಿನ ಪರಸ್ಪರ ಮುಖಿ ಕಂಡಿರುತ್ತಾರೆ. ಇವರ ನಡುವೆ ಸಲಾಗ ಪಾತ್ರ ಮಾತನಾಡಿಕೊಳ್ಳುವ ಧೈರ್ಯವನ್ನು ಮೂಡಿಸಲು ಈ ಆಚರಣೆ ಸಹಾಯ ಮಾಡುತ್ತದೆ. ಓಕುಳಿಯಾಡಿದ ನಂತರ ಹೆಂಡಕಿಯನ್ನು ಎತ್ತಿಕೊಂಡು ಮನೆಯೊಳಗ ಹೋಗಬೇಕಾಗುತ್ತಿತ್ತು. ಅಕ್ಕತಂಗಿಯರಿಗೆ ತಮ್ಮ ಇವ್ವಾಧ್ಯಗಳನ್ನು ಈದೇರಿಸಿ ಕೊಳ್ಳಲು ಇದು ಒಳ್ಳೆಯ ಸಮಯವೂ ಹೌದು. ಆ ಸಂದರ್ಭದಲ್ಲಿ ಅಕ್ಕತಂಗಿಯರು ಒಂದು ಬಾಗಿಲು ತಡೆಯುವುದು ವಾಡಿಕೆ. ಅವರು ಕೇಳಿದ ವಸ್ತುವನ್ನು ಕೊಡುತ್ತೇ ನಂದು ಎಲ್ಲರ ಎದುರಿನಲ್ಲಿ ಅವನು ವರ್ಹಾಕುಕೊಡಬೇಕು. ಈ ಸಮಯವನ್ನು ಸದಾಪಯೋಗ ಪಡಿಸಿಕೊಂಡು ಒಡಹುಟ್ಟಿದವರ ಸಂಬಂಧವನ್ನು ಸ್ಥಿರವಾಗಿ ಉಳಿಸಿ ಕೊಳ್ಳುವ ಪ್ರಯತ್ನ ಮಾಡುತ್ತಿದ್ದರು.

ಇಲ್ಲಿ ಅಣ್ಣ ತಮ್ಮಂದಿರು ಎಪ್ಪು ಒಡವೆ ಪಸ್ತ್ರಿ ಕೊಡುತ್ತೇನೆಂದರೂ ಅಕ್ಕತಂಗಿಯರು ಬೇಡವನ್ನುತ್ತಾರೆ. ಒಡವೆ ಪಸ್ತ್ರಿಗಳನ್ನು ಕೊಡುವ ತಾಯಿ ತಂದೆಯರು ನಮಗಿದ್ದಾರೆ. ಇದು ನನ್ನ ಇಚ್ಛೆಯಲ್ಲ ಎಂದು ಹೇಳಿ ತಮ್ಮ ಇವ್ವಾಧ್ಯವನ್ನು ಸ್ಪಷ್ಟಪಡಿಸುತ್ತಾರೆ ;

ದಾಸ ಸಾಹಿತ್ಯದಲ್ಲಿ ಬಳಕೆಗೊಂಡಿರುವ ಜನಪದ ಸಾಹಿತ್ಯ ಪ್ರಕಾರಗಳು

“ಪ್ರಕ್ಕೆವಾಹನ ನಿನ್ನ ಚೋಳ್ಜ್ಯಲಮಗಳ ಎನ್ನಜ್ಯದ  
ಅಭಿಪುನ್ಯಗೆ ವಾಡುವುದು ಅ  
ಪೇಕ್ಕೆವಾಗೆ”<sup>12</sup>

ಎಂದು ತಂಗಿ ತನ್ನ ಮನೋರಥವನ್ನು ಮಂಂದಿಡುತ್ತಾಳೆ. ನಿನ್ನ ಪಟ್ಟಿದರಸಿಯ ಸಹಿತ ಒಟ್ಟು ಎಲ್ಲರ ಎದುರಲ್ಲಾ ನಿಶ್ಚಯ ವಹಾಡಿ ನನಗೆ ವಚನವನ್ನು ಕೊಡು ಎಂದು ಕೇಳುತ್ತಾಳೆ.

ನಮ್ಮ ಸಂಸ್ಕೃತಿಯು ಅವಿಭಕ್ತ ಕುಟುಂಬವನ್ನು ಪ್ರೌಢಾಹಿಸುತ್ತಿತ್ತು ಎಂಬುದನ್ನು ಈ ಕೀರ್ತನೆಯು ಸ್ವಷ್ಟಪಡಿಸುತ್ತದೆ. ಮಂಗಳ ಹಂಟಿದಾಗಲೇ ಹಿರಿಯರು ಮಂದುವೆ ನಿಶ್ಚಯಿಸಿರುತ್ತಿದ್ದರು. ಜನಪದರಲ್ಲಿ ಮಂದುವೆ ಸಂಬಂಧಗಳು ಏರ್ಪಡುವುದು ನೆಂಟಿರ್ಪುರಲ್ಲಿಯೇ. ಕಾರಣ ಮನೆಗೆ ಬಂದ ಹೆಣ್ಣು ಎಲ್ಲರಿಗೂ ಪರಿಚಿತಳೇ ಆಗಿರುತ್ತಾಳೆ. ಅದರಿಂದ ಅವಳು ಮನೆಯ ಎಲ್ಲ ಸದಸ್ಯರ ಜೊತೆ ಯಾಲ್ಲಿ ಕೂಡಿಬಾಳಲು ಸುಲಭವಾಗುತ್ತದೆ. ಈ ರೀತಿಯ ಸಂಬಂಧಗಳಲ್ಲಿ ಮಂದುವೆ ಎಂಬುದು ಹೆಣ್ಣು ಗಂಡಿನ ಮಂಧ್ಯ ಲೈಗಿಕ ಸಂಬಂಧ ಕುದುರಿಸುವ ಕೆಲಸ ವಹಾತ್ಮವಾಗದೆ ಎರಡೂ ಮನೆಗಳನ್ನು ಬಂದುಗೂಡಿಸುವ ಆಸ್ಥೆಯಂಥ ಆಗಿರುವುದನ್ನು ಗಮನಿಸಬಹುದು.

ಹೀಗೆ ನೆಂಟರಲ್ಲಿಯೇ ಮಂದುವೆ ಸಂಬಂಧಗಳು ನಡೆದರೆ ಅವು ಬಲು ವೋಜಿ ನಿಂದ ಕೂಡಿರುತ್ತವೆ. ಇಂತಹ ಮಂದುವೆಗಳಲ್ಲಿ ಜರೆಯುವ ಪದಗಳನ್ನು ಸಂತೋಷ ಕ್ಷುಂದು ಹಾಡುವುದು ರೂಢಿ. ಈ ಹಾಡುಗಳನ್ನು ಅಂಕದ ಹಾಡು ಎಂದೂ ಕರೆಯುವರು. ಒಬ್ಬರನೊಬ್ಬರು ಅಣಿಕಿಸುಳ್ಳಿವುದರ ಮೂಲಕ ಖಿಂಡಿ ಪಡುವರು:

“ಎಂಥಾ ಹೆಲುವೇ ಮಗಳನು ಕೊಟ್ಟನು  
ಗಿರಿರಾಜನು ನೋಡಮ್ಮೆಮ್ಮೆ”<sup>13</sup>

ಎಂಬ ಸಾಲುಗಳು ಜರೆಯುವ ಹಾಡಿನ ರೀತಿಯಲ್ಲಿಯೇ ಇದೆ. ಇಲ್ಲಿ ಮಂದುವೆ ಗಂಡು ಶಿವ. ಶಿವನನ್ನು ಕುರಿತು ಗೇಲಿ ವಹಾಡಿದ್ದಾರೆ. ಈ ಹಾಡಿನಲ್ಲಿ ಶಿವ ವರ್ಣನೆ ಇದೆ. ಎಲ್ಲಾ ದೇವತೆಗಳಿಗಿಂತ ಭಿನ್ನ ರೂಪವನ್ನು ಪಡೆದುಕೊಂಡ ಶಿವ ನನ್ನು, ಆ ಭಿನ್ನ ರೂಪವನ್ನು ಹೇಳುವುದರ ಮೂಲಕೇ ಗೇಲಿ ವಹಾಡಿದ್ದಾರೆ:

“ಮೊರೆ ಬಡು ಮೂರು ಹೆಣ್ಣು  
ವಿಪರೀತವ ನೋಡಮ್ಮೆಮ್ಮೆ  
ಕೊರಳೊಳು ರುಂಡ ವಾಲೆಯು

ಧರ್ಮಿಕ ಶಾರಗ ಭೂಷಣನ ನೋಡಮ್ಮೆಮಾತ್ರ

ಭಾಷ್ಯಕ ಸ್ತೋತ್ರ ಪಿಶಾಚಿಗಳೆಲ್ಲ<sup>14</sup>  
ಪರಿಪಾರವು ನೋಡಮ್ಮೆಮಾತ್ರ  
ಕಾರ್ತಣ ನಾಮಾವು ಬುದೇ ಮಂಗಳ  
ಮಂಬ್ರಾರ್ಥ ದರನ ನೋಡಮ್ಮೆಮಾತ್ರ "

ಕೃಷ್ಣ, ರಾಮ, ಇಂದ್ರ, ಜಂದ್ರ ಮುಂತಾದ ದೇವತೆಗಳ ಬಗೆಗೆ ಇರುವ ಕಲ್ಪನೀಯತ ಶಿವನ ಕಲ್ಪನೆ ಬೇರೆಯಾದದ್ದು. ಇಲ್ಲಿ ಉಳಿದ ದೇವತೆಗಳಿಗೆ ಇರುವ ಎಂತೆ ಕಿರಿಂಟಿ, ವಜ್ರಪ್ಯಾಂಡಾರ್ಥಗಳೆಲ್ಲ. ಪೀತಾಂಬರ ಉಟ್ಪವನಲ್ಲ, ರಥದಲ್ಲಿ ಜರಿಸುವವನಲ್ಲ, ಇಂತಹ ಗಂಡಿಗೆ ಗಿರಿರಾಜ ಗಿರಿಜೆಯನ್ನು ಕೊಡಬಹುದೇ ಎಂದು ತಮಾಪೆ ಮಾಡಿದ್ದಾರೆ. ಶಿವನ ಒಡನಾಡಿಗಳು ಭೂತಪ್ರೇತಗಳು, ಇವನ ವಾಸ ಸ್ಥಳಾನ, ಕೊರಳಲ್ಲಿ ರುಡವಾಲೆ, ಹಾವಿನ ಅಭರಣಗಳು. ಇಂಥ ಪರನಿಗೆ ಹೆಣ್ಣು ಕೊಡಲು ಗಿರಿರಾಜನಿಗೆ ಬುದ್ಧಿಯಿಲ್ಲ ಎಂದಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ಅನ್ಯಾಯಾತ್ಮ, ಅಯ್ಯಾಯ್ಯೋ ಎಂಬ ಪದಗಳನ್ನು ಬಳಸುವುದೇ ಲೋಕದ ವಸ್ತುಗಳು ಅಥವಾ ಮನುಷ್ಯರು ಎಲ್ಲರಂತೆ ಇಲ್ಲಿದಿದ್ದಾಗ ಮಾತ್ರ. ಇಂತಹ ಹಾಡುಗಳಿಂದ ಏರಡೂ ಕಡೆಯ ಜನರಿಗೆ ರಂಜನೆ ಲಭ್ಯವಾಗುತ್ತದೆ.

ಹೆಣ್ಣು ಮಗಳನ್ನು ಅತ್ಯೈಯ ವಂಗನೆ ಕಳುಹಿಸುವ ಮನ್ನ ಅವಳು ಅತ್ಯೈ, ವಿಶಾವ, ಮೃದುನ, ನಾದಿನಿಯರಿಗೆ ಹೊಂದಿ ನಡೆಯುವಂತೆ ಬುದ್ಧಿವಾದವನ್ನು ಹೇಳುತ್ತಾರೆ. ಇಂಥ ಬುದ್ಧಿವಾದವನ್ನು ಕೆಲವು ಬಾರಿ ಹಾಡಿನ ರೂಪದಲ್ಲೇ, ಮಂದುವೆಯ ಸಂದರ್ಭದಲ್ಲಿ, ಹಾಡುವುದುಂಟು :

"ಬುದ್ಧಿ ಮಾತು ಹೇಳಿದರೆ ಕೇಳಬೇಕೆಮ್ಮು ಮಗಳೆ ಮನ  
ಶುದ್ಧಿಂತಾಗಿ ಗಂಡನೊಡನೆ ಬಾಳಬೇಕೆಮ್ಮು (ಪ)  
ಅತ್ಯೈ ಮಾವಗಂಜಕೊಂಡು ನಡೆಯಬೇಕೆಮ್ಮು ಮಗಳೆ  
ಚಿತ್ತಪ್ರೋಳಿಭನ ಅಕ್ಷರೆಯನ್ನು ಪಡೆಯಬೇಕೆಮ್ಮು  
ಹೊತ್ತು ಹೊತ್ತಿಗೆ ಮನೆಯ ಕೆಲಸ ಮಾಡಬೇಕೆಮ್ಮು ಮಗಳೆ  
ಹೊತ್ತು ಮಂದಿ ಒಪ್ಪುವ ಹಾಗೆ ನುಡಿಯಬೇಕೆಮ್ಮು"15

ಈ ಹಾಡು ಸಮ್ಮ ಸಂಸ್ಕೃತಿಯಲ್ಲಿ ಹೆಣ್ಣು ನ ಬದುಕು ಹೇಗಿತ್ತು ಮತ್ತು ಹೇಗಿರಬೇಕೆಂಬುದನ್ನು ವಿವರಿಸುತ್ತದೆ. ಇವು ಹೆಣ್ಣುಗೆ ಇದ್ದ ನಿಯಮ, ನಿವೇಧಗಳು ಯಾವುವು ಎಂಬುದನ್ನು ಪರಿಚಯಿಸುತ್ತವೆ. ಆಧ್ಯಾತ್ಮಿಕವಾಗಿ ಸ್ವಾವಲಂಬಿಯಾದ ಹೆಣ್ಣು ಗಂಡನ ಸಂಪಾದನೆಯಲ್ಲಿ ಬದುಕಬೇಕು. ಅವಳು ಕೆಲಸ ಕಾರ್ತ್ಯ

ಗಳಿಂದ ಹಣ ಗಳಿಸಿದರೂ ಅದು ಕುಟುಂಬದ ಮುಖ್ಯ ಸ್ಥಾನ ಕೈ ಸೇರುತ್ತದೆ. ಇಂತಹ ಸಮಾಜದಲ್ಲಿ ಆಳುವವ ಗಂಡನಾದರೆ ಆಳಿಸಿಕೊಳ್ಳುವವರು ಹೇಣ್ಣು;

“ಕಟ್ಟಿ ಆಳುವ ಗಂಡನೊಡನೆ ಸಿಟ್ಟು ಬೇಡನ್ನು ಮಗಳು” ಎಂಬ ವರ್ಣನೆ ಗಳನ್ನು ಬೋಧಿಸುವರು. ಪ್ರರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗೆ ವಿಧಿಸಿದ ವರೋಲ್ಯಗಳ ನಡುವೆಯೇ ಬದುಕು ಸಾಗಿಸಬೇಕು. ಇಂತಹ ನಿಯಮಗಳು ಸಮಾಜದ ಎಲ್ಲಾ ಪ್ರಜೆಗಳಿಂದ ಒಟ್ಟಿತ್ವಾಗಿರುತ್ತದೆ. ಅವಿಭಕ್ತ ಕುಟುಂಬಗಳಲ್ಲಿ ಮನೆಯ ಸೋಸೆಯಾದವರು ಮನೆಯಲ್ಲಿ ಎಲ್ಲರಿಗೂ ಹೊಂದಿ ನಡೆದುಕೊಳ್ಳಬೇಕು, ಹಿರಿಯಾಗಿ ಅಂಚಿ ನಡೆಯಬೇಕು. ಅವರು ಬೈದರೂ ಅವರ ವಿರುದ್ಧ ವಾರಣಾಡ ಬಾರದು. ಯಾಕೆಂದರೆ ಹತ್ತು ಮಂದಿಗೆ ಒಪ್ಪುವ ಹಾಗೆ ನಡೆದುಕೊಳ್ಳುವ ಹೊಣೆಗಾರಿಕೆ ಈಕೆಯ ಮೇಲೆ ಇರುತ್ತದೆ. ಅವಳ ನಡತೆಲುಂದಲೇ ಅವಳ ಗುಣವನ್ನು ನಿರ್ಣಯಿಸುವರು. ಮನೆಯಲ್ಲಿ ಗಂಡನನ್ನು ಮೆಚ್ಚಿಸುವುದರ ಜೊತೆಗೆ ಬಂದು ಹೋಗುವ ನೆಂಟರಿಷ್ಟರನ್ನು ಮೆಚ್ಚಿಸುವ ಕಾರ್ಯ ಇವಲಿಗಿರುತ್ತದೆ. ನೆರೆಹೊರೆಯವರ ಜೊತೆ ಇವಳು ಸೇರಬಾರದು. ಸೇರಿದರೂ ಮನೆಯ ಸುದ್ದಿಯನ್ನು ಹೊರಗಿನವರ ಬಾಯಿಗೆ ಹಾಕಬಾರದು. ಹಟ್ಟಿ ಬಾಗಿಲಿಗೆ ಬಂದು ನಿಲ್ಲಬಾರದು. ಗರ್ವ, ಕೋಪ, ಮತ್ತು ರಗಳು ಹೆಣ್ಣಿಗೆ ಇರಲೇಬಾರದು. ಇವು ಹೆಣ್ಣಿನ ಬದುಕಿಗೆ ಪೂರಕ ವಾದವು ಎಂದು ನಂಬಲಾಗಿತ್ತು. ಹೀಗೆ ಬುದ್ದಿ ಹೇಳುವುದರ ಮೂಲಕ ಹೆಣ್ಣಿನ್ನು ಒದ್ದು ಚೋಕಟ್ಟಿನಲ್ಲಿಯೇ ಬದುಕುವಂತೆ ಸಮಾಜ ನಿಯಮಗಳನ್ನು ವಿಧಿಸಿತ್ತು. ಈ ನಿಯಮಗಳನ್ನು ಏಂದಿದ್ದು ಹೆಣ್ಣಿ ಸಮಾಜದಲ್ಲಿ ಗಂಡಬೀರಿ ಎಂಬ ಪಟ್ಟಿವನ್ನು ಪಡೆಯಬೇಕಿತ್ತು. ಅಲ್ಲದೆ ಏರಡೂ ಮನೆಗಳ ಮರ್ಗಾದೆ ತೆಗೆದವರು ಎಂಬ ಅಪವಾದಕ್ಕೆ ಗುರಿಯಾಗಬೇಕಿತ್ತು. ಇವುಗಳ ಜೊತೆಯಲ್ಲೇ ಹೊಂದಾಳಿಕೆ ವಾಡಿಕೊಂಡು ಬಾಳಿದರೆ ಅವಳು ಶುದ್ಧವಂತಳು, ಸಾಧ್ಯ ಎಂಬ ಬಿರುದು ಪಡೆದು ಸಮಾಜದಲ್ಲಿ ಬೆಲೆಯಾಳ್ಳ ಗರತಿಯಾಗಿ ಬಾಳಿಬಹುದಾಗಿತ್ತು. ಇಂತಹ ವರೋಲ್ಯಗಳಿಗೆ ಇಂದಿಗೂ ನಮ್ಮ ಸಂಸ್ಕೃತಿಯಲ್ಲಿ ಸ್ವಾನವಿದೆ.

ಕೆಲವು ಕೀರ್ತನೆಗಳು ಜನಪದ ಭಂದಸ್ಸಿನಲ್ಲಿ ರಚಿತವಾಗಿವೆ. ಕಲ್ಲಿ—ತುರಾ ಹಾಡುಗಳಂತೆ ಕೆಲವು ಕೀರ್ತನೆಗಳು ಸವಾಲ್ಗಿ ಜವಾಬ್ದ ಆಗಿ ರೂಪುಗೊಂಡಿವೆ. ಇವು ಪ್ರಶ್ನೆಗೆ ಉತ್ತರವಾಗಿ ಉತ್ತರಕ್ಕೆ ಸವಾಲಾಗಿ ವಾತ್ತೊಂದು ಪ್ರಶ್ನೆ ಹಾಕುವ ರೀತಿಯಲ್ಲಿ ಮುಂದುವರೆಯಾಗಿವೆ. ಇವನ್ನು ಸಂವಾದದ ಹಾಡುಗಳಿಂದೂ ಕರೆಯಬಹುದು. ಇದೇ ಧಾಟಿಯಲ್ಲಿ ಕೆಲವು ಕೀರ್ತನೆಗಳು ರಚನೆಗೊಂಡಿವೆ.

“ನಾಗಶಯನನು ನಿನಗಾಗಿಯೇ ಬಂದಿಹೆ  
ಬಾಗಿಲ ತೆಗೆಯೆ ಭಾಮೆ ನೀ  
ಬಾಗಿಲು ತೆಗೆಯೆ ಭಾಮೆ

ಕೊಗುವ ನೀನ್ಯಾದ್ಯೈ ಈ ಹೊತ್ತಲ್ಲಿ  
ಕೊಗಬೇಡ ಮೋಗೋ ನೀ  
ಕೊಗಬೇಡ ಪೋಗೋ”<sup>16</sup>

ಇದು ಮೂರು ಸಾಲಿನ ಪದ್ಯ. ಎರಡನೆಯ ಸಾಲಿನ ಪುನರಾವರ್ತನೆಯೇ ಮುಂದನೆಯ ಸಾಲಾಗಿದೆ. ವಾಕ್ಯವರಂಪರೆಯ ಲಕ್ಷಣವಿದು. ಇಂತಹ ಪುನರಾವರ್ತನೆ ಹಾಡಿನ ಮುಂದಿನ ಭಾಗವನ್ನು ಸೃಷ್ಟಿಸಿಕೊಳ್ಳಲು ಸಹಾಯಕ. ಇಂತಹ ಹಾಡು ಗಳನ್ನು ಗರತಿಯರು ಪ್ರಸ್ತುದ ದಿನ ರಾತ್ರಿ ಹಾಡುವರು. ಇದೂ ಒಂದು ಸಂಪ್ರದಾಯ. ಈ ಹಾಡಿನಲ್ಲಿ ಏಷ್ಟುವಿನ ದಶಾವಶಾರದ ವರ್ಣನೆಗೆ ಮಹತ್ವದ ಕೊಡಲಾಗಿದೆ. ಹತ್ತು ಅವಶಾರಗಳ ವರ್ಣನೆಯು ಮಾಗಿದ ನಂತರ

“ಹಯಿವದನನ ಚರಣಕ್ಕೆರಗುತ್ತ  
ತೆರೆದಳು ಬಾಗಿಲ ಭಾಮು ಆಗ  
ತೆಗೆದಳು ಬಾಗಿಲ ಭಾಮು”<sup>17</sup>

ಹತ್ತು ಅವಶಾರಗಳ ವರ್ಣನೆ ಮಾಗಿಸಿದ ಕೂಡಲೇ ಹಾಡನ್ನು ಕೊನೆಗೊಳಿಸಲು ರುಕ್ಕಿಣಿಯನ್ನು ಕೃಷ್ಣನ ಚರಣಕ್ಕೆರಗಿಸಿದ್ದಾರೆ. ರಾತ್ರಿಯ ವೇಳೆ ತನ್ನ ಗಂಡನೇ ಬಂದಿರುವುದು ಎಂದು ವಿಚಿತಪಡಿಸಿಕೊಳ್ಳಲು ಆಕೆ ಒಡ್ಡುವ ಪರೀಕ್ಷೆ ಇದಾಗಿರ ಬಂದಿರುವುದು. ಆಕೆಯ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿ ವಿಚಿತಪಡಿಸಿದಾಗ ಅಷ್ಟು ಸಮಯ ಗಂಡನನ್ನು ಕಾಯಿಸಿ ಬಾಗಿಲು ತೆಗೆದದ್ದಕ್ಕೆ ಕ್ಷಮೆಯಹಾಗಿ ಗಂಡನ ಕಾಲಿಗೆ ಬೀಳುತ್ತಾಳೆ ಎಂಬುದನ್ನು ಧ್ವನಿಸುತ್ತದೆ. ಆದರೆ ನಮ್ಮ ಸಂಸ್ಕೃತಿಯಲ್ಲಿ ಹಣ್ಣಿಗೇ ಸೋಲನ್ನು ಅನ್ವಯಿಸುವುದು ಬಹುಮುಖ್ಯವಾದ ಅಂಶ.

ಇಂತಹ ಧಾರ್ಮಿಕಲ್ಲೋ ಹರಪಸಹಳ್ಳಿ ಭೀಮವ್ಯಾ, ಪ್ರಸನ್ನ ವೇಂಕಟದಾಸರು, ವಿಜಯದಾಸರು ಕೀರ್ತನೆಗಳನ್ನು ರಚಿಸಿರುವರು. ಹರಪಸಹಳ್ಳಿ ಭೀಮವ್ಯಾ ಕೃಷ್ಣ-ರುಕ್ಕಿಣಿ ಪಾತ್ರಗಳ ಬದಲು ಶಿವ-ಪಾರ್ವತಿಯರ ಪಾತ್ರಗಳನ್ನು ತಂದಿದ್ದಾರೆ. ಇನ್ನು ಉಳಿದದ್ದೂ ಎಲ್ಲಾ ರೀತಿಯಂದಲೂ ಒಂದೇ ಆಗಿದೆ.

“ಒಂದುವದನೆ ಪಾರ್ವತಿಯೆ ನಾ ಇಲ್ಲಿಗೆ  
ಬಂದೆನು ಬಾಗಿಲು ತೆಗೆಯೆ ಜಾಣಿ  
ಬಂದೆನು ಬಾಗಿಲು ತೆಗೆಯೆ”<sup>18</sup>

ಹೀಗೆ ಪುನರಾವರ್ತನೆಯ ಮೂಲಕ ರಚಿತವಾದ ಹಾಡು ಜನರ ನಡುವೆ ಉಳಿಯಲು ಸುಲಭವಾಗಿದೆ. ಇದರಿಂದಾಗಿ ಇದು ಒಂದು ವಾಕ್ಯ ಪರಂಪರೆಯ ಗೀತೆಯಾಗಿ ಜನರ ನಡುವೆ ಮಂದುವರೆಯುತ್ತದೆ.

ಕೇರಕ ನಕಾರರು ಎಷ್ಟು ಸಂಸ್ಕೃತ ಪದಗಳನ್ನು ಸೇರಿಸಿ ಹಾಡು ಹಾಡಬಿಲ್ಲರೋ ಅಷ್ಟೇ ಸರಳವಾದ ಆಡುನುಡಿಗಳನ್ನು ಬಳಸಿ ಕೃತಿ ರಚಿಸಬಿಲ್ಲರು. ಇದಕ್ಕೆ ಉದಾಹರಣೆಯನ್ನು ಪ್ರರಂದರ, ಕನಕದಾಸರ ರಚನೆಗಳಲ್ಲಿ ಕಾಣಬಹುದು:

“ನನೆಣ್ಣ ನಿನಗೇನಣ್ಣ  
ಕಣ್ಣೇ ಕಣ್ಣ ಮುಜ್ಜೆಪ್ಪಾಲ್ಲಿಣ್ಣ  
ವಿನಣ್ಣ ವಿನ್ನ ಗೋಳಿಣ್ಣ  
ಕಣ್ಣಂದ ನೋಡ್ವೈಲ್ಲಿಣ್ಣ (ತೆ)  
ಗೂನಣ್ಣ ಬಲು ಗೂನಣ್ಣ  
ಗಿರಿಯ ಹ್ಯಾಂಗೆ ನೀ ಹೊತ್ತಿಣ್ಣ  
ಹೀನ ಅಸುರರ ಹ್ಯಾಂಗ್ಣ  
ವೋಸವ ನೀ ಹಂಡಿಢ್ಣಣ  
.....  
ಮೊದಲಣ್ಣ ನೀ ಮೊದಲಣ್ಣ  
ಕೊನೆಯಲಿರುವೆ ಇಲ್ಲಣ್ಣ  
ಮೊದಲು ಕೊನೆಗಳು ಇಲ್ಲಣ್ಣ  
ತಂದೆ ಪ್ರರಂದರ ವಿಶಲಣ್ಣ ”<sup>19</sup>

ಇಲ್ಲಿ ಭಾಷೆ ಪ್ರಾಸಿದ್ಧವಾಗಿದೆ. ಇದಲ್ಲದೆ ಇಲ್ಲಿನೆ ಭಾಷೆ ವ್ಯಕ್ತಿಯ ಹೆಚ್ಚಿಗಾರಿಕೆಯನ್ನು ಹೊಗಳಿ ಮಾತನಾಡುವುದನ್ನು ಸ್ವಷ್ಟಿಪಡಿಸುತ್ತದೆ. ಒಬ್ಬ ವ್ಯಕ್ತಿ ತುಂಬಾ ದೊಡ್ಡ ವನಾಗಿ ಎಲ್ಲಾ ರೀತಿಯಿಂದ ಬೆಲೆ ಪಡೆದುಕೊಂಡಾಗ ಅವನ ಆಪ್ತರು “ನಿನೆಯೆಣ್ಣ ನಿನೆನು” ಎಂಬ ಉದ್ದಾರವನ್ನು ತೆಗೆಯುತ್ತಾರೆ. ಇದೇ ರೀತಿಯಲ್ಲಿ ಪ್ರರಂದರದಾಸರು ಹರಿಯನ್ನು ಕುರಿತು “ಮೊದಲಣ್ಣ ನೀ ಮೊದಲಣ್ಣ” ಎಂದೂ ಹೊಗಳಿದ್ದಾರೆ. “ನಿನ್ನ ಕೊನೆ ಮೊದಲನ್ನು ತನ್ನಿಂದ ಅರಿಯಲು ಸಾಧ್ಯ ವಾಗಿಲ್ಲ” ಎಂದಿದ್ದಾರೆ. ಎಳ್ಳಿಕ್ಕಿಂತ ಮಾಲಿವ್ಯವಾಗಿ ಈ ಹಾಡಿನಲ್ಲಿ ಎದ್ದು ಕಾಣಿಸುದು ತಾಂಬು ಹೃದಯಾದ ಅತ್ಯೇಯತೆ. ದೇವರೆಂದೇ ಬಗೆದು ಕೂಡ ಆ ದೃವತ್ವದ ಕಲ್ಪನೆಯನ್ನೇ ಸೋದರಿಕೆಯಾ ಒಡನಾಟದಿಂದ ಭಾವಿಸುವ, ಪ್ರೀತಿಸುವ ಭಾವನೆಗಳು ಇಲ್ಲಿ ಸ್ವಷ್ಟವಾಗಿವೆ. ಇಲ್ಲಿ ಶಿವ್ಯರ ದೃವತ್ವದ ಕಲ್ಪನೆಯ ಜೊತೆಗೆ ಜನಪದರ ದೇವರ ಒಡನಾಟದ ಭಾವ ಕೂಡ ಏಲನವಾಗಿದೆ.

“ಗೂನಣ್ಣ ಬಲು ಗೂನಣ್ಣ  
ಗಿರಿಯ ಹ್ಯಾಂಗೆ ನೀ ಹೊತ್ತಿಣ್ಣ ”

ಇಂತಹ ಗೂನು ಬೆನ್ನೀನವ ಹ್ಯಾಂಗೆ ಗಿರಿಯನ್ನು ಹೊತ್ತ ಎಂಬುದು ಇಲ್ಲಿನ ಸೋಜಿಗದ ಸಂಗತಿ, ದೇವರಲ್ಲಿ ಮಾನವ ಗುಣವನ್ನು ಅನ್ವಯಿಸುವುದರ ಮೂಲಕ

ವರಾನವನನ್ನು ಮೀರಿದ ಸಾಧ್ಯತೆಗಳನ್ನು ತೋರಿಸಿ ದೃವತ್ವದ ದರ್ಶನ ಮಾಡಿಸತ್ತ ವುದು ಕೀರ್ತನಕಾರರ ವೈಶಿಷ್ಟ್ಯವಾಗಿದೆ. ಇದು ಬಹುಮುಖ್ಯವಾದ ಅಂಶ. ಇದು, ಮನುಷ್ಯನಿಗಂತ ದೇವರ ಕಲ್ಪನೆ ಹೇಗೆ ಭಿನ್ನ ಎಂಬುದನ್ನು ಹೇಳುವುದರ ಮಾಲಕ ಅಲ್ಲಾಕಿಂದ ಭಾವನೆಗಳನ್ನು ವರಾನವರಲ್ಲಿ ಮಾಡಿಸುವುದಾಗಿದೆ.

ಯಾವುದೇ ಸುಖ ದುಃಖಗಳನ್ನು ವಿನಿವಾಯ ವರಾಡಿಕೊಳ್ಳುವುದು ಅತ್ಯೇಯವಾದವರಲ್ಲಿ ವರಾತ್ಮ. ಅಶೋವನದಲ್ಲಿ ಒಬ್ಬಂಟಿಯಾಗಿ ಕುಳಿತ ಸೀತೆಗೆ ಹನುಮಂತ ಸಿಕ್ಕಿದ್ದ ಬಾಯಣಿರಿದಂತೆ ಪರಿಗೆ ನೀರು ಸಿಕ್ಕಿದಂತೆ ಆಯಿತು. ತನ್ನವರ ಸುಳಿವೇ ಕಾಣದೆ ಕೊರಗುತ್ತಿದ್ದ ಸೀತೆ, ಹನುಮಂತ ತನ್ನನ್ನು ಹುಡುಕಿಕೊಂಡು ಬಂದವನೆಂದು ತಿಳಿದಾಗ ಪ್ರೀತಿ, ಮಾಮತೆ ಏಕಕಾಲದಲ್ಲಿ ವ್ಯಕ್ತಪಡಿಸಲಾಗದ ಸ್ಥಿತಿ ಇರಬೇಕು. ಇಂತಹ ಸ್ಥಿತಿಯನ್ನು ಕನಕದಾಸರು

“ಎನ್ನ ಕಂದ ಹಳ್ಳಿಯ ಹನುಮಾ  
ಚಿನ್ನಾಗಿ ಇದರೆ ಲಕ್ಷ್ಮಿ ದೇವರು”<sup>20</sup>

ಎಂದು ತಮ್ಮ ಬಂಧುಗಳ ಕ್ಷೇಮ ಸಮಾಚಾರವನ್ನು ವಿಚಾರಿಸುತ್ತಲೇ ಹನುಮಂತನಿಗೆ ಪ್ರೀತಿ. ಅತ್ಯೇಯತೆಯನ್ನು ತೋರಿಸಿದ್ದಾಗೆ. ಹನುಮಾ ಎಂದು ಕರೆಯುವ ರೀತಿಯೇ ಇದನ್ನು ಸ್ವಪ್ಷ್ವಪಡಿಸುತ್ತದೆ. ಸೀತೆ ಮೊದಲು ರಾಮನ ಯೋಗಕ್ಷೇಮ ವಿಚಾರಿಸದೆ ‘ಲಕ್ಷ್ಮಿ ದೇವರು ಚಿನ್ನಾಗಿಹರೆ’ ಎಂದು ಕೇಳುತ್ತಾಗೆ. ತನ್ನಂದಾಗಿ ಒದಗಿದ ದುರ್ಘಾಟನೆಯನ್ನು ನೆನೆದು ದುಃಖಿಸುತ್ತಾಗೆ, ಲಕ್ಷ್ಮಿ ಹೋಗುವುದಿಲ್ಲ ವೆಂದರೂ ರಾಮನ ರಕ್ಷಣೆಗೆ ಸೀತೆ ತಾನೇ ಕಳುಹಿಸುತ್ತಾಗೆ. ಅಣ್ಣನ ವರಾತು ಮೀರಿ ನಡೆದ ಲಕ್ಷ್ಮಿನನನ್ನು ರಾಮ ಯಾವ ರೀತಿ ನಡೆಸಿಕೊಂಡಿರಬಹುದು ಎಂದು ತಿಳಿಯುವ ಕಾತರವೂ ಇಲ್ಲಿ ವ್ಯಕ್ತವಾಗುತ್ತದೆ. ಮುಂದೆ ಬರುವ ಸಾಲುಗಳು ರಾಮನ ಕ್ಷೇಮ ವನ್ನು ಕೇಳುವಂಧವಾಗಿವೆ. ಆದರೆ ರಾಮನಿಗೆ ಕ್ಷೇಮವೆಲ್ಲಿ? ಹಿಂದೆ ಇದ್ದ ಅರಮಾನೆಯ ವ್ಯಭವಗಳಿಲ್ಲ; ಇಂದು ಕಾಡಿನ ಜೀವನ. ಹಣ್ಣುಹಂಪಲುಗಳನ್ನು ತಿಂದು ಕಾಲಕೆಲೆಯಬೇಕಾಗಿದೆ. ಜೊತೆಗೆ ರಾಮನಿಂದ ತಾನು ದೂರವಾದ ಸಂಗತಿ ಬೇರೆ ಕಾಡುತ್ತಿರುತ್ತದೆ ಎಂದು ದುಃಖಿಸುವ ಸ್ತ್ರೀಯ ಮನೋವೇದನೆ ವ್ಯಕ್ತವಾಗಿದೆ.

“ತುಷ್ಯ ಪಂಚಾಮ್ಯತವಂದು ಆಡವಿಗಡ್ಡಿಗೆಂದು  
ಕವ್ಯಾರವೀಳ್ಯವಂದು ಕುರುಕು ಇಂದು  
ಸುಪ್ಯತ್ತಿಗೆ ಮಂಚವಂದು ಹುಲ್ಲಹಾಸಿಗೆಯಿಂದು  
ಶ್ರೀ ಪತಿ ರಾಘವ ಕ್ಷೇಮದಶ್ವಿದಾರೆ”<sup>21</sup>

ಇಂತಹ ಸ್ತುತಿಯಲ್ಲಿ ರಾಮ ಹೇಗೆ ಕ್ಷೇಮವಾಗಿರಲು ಸಾಧ್ಯ? ಆದರೂ ಸಾಂಪ್ರದಾಯಿಕವಾಗಿ ಕ್ಷೇಮ ಸರ್ವಾಚಾರಗಳನ್ನು ವಿಚಾರಿಸುವುದು ನಮ್ಮ ಸಂಸ್ಕೃತಿಯಲ್ಲಿ ಕಾಣುವ ಸದವಳಿಕೆ. ಹೀಗೆ ಸೀತೆಯ ಮನಸ್ಸಿನ ದ್ವಾಂದ್ವವನ್ನು ಇಲ್ಲಿ ಕವಿ ಚೆನ್ನಾಗಿ ಚಿತ್ರಿಸಿದ್ದಾರೆ.

ದಾಸರು ಏಕದೇವೋಪಾಸಕರು. ಇವರು ವಿಷ್ಣುವಿನ ಮಹಿಮೆಯನ್ನು ಹೊಗಳಿಹಾಡುವುದರಲ್ಲೇ ಸಂತೋಷ ಪಡುವವರು. ವಿಷ್ಣುವನ್ನು ಬಿಟ್ಟು ಉಳಿದ ದೈವಗಳಿಂದ ಇವರಿಗೆ ಅಲಕ್ಷ್ಯ. ಅದರಲ್ಲೂ ಜನಪದರ ದೈವಗಳಿಂದರೆ ದಾಸರು ಕಾಕು ದೈವಗಳೆಂದೇ ಕರೆಯುವರು. ಕಾಲದ ಒತ್ತಡಕ್ಕಿಂತ ಅನುಗುಣವಾಗಿ ವರಾಸವ ತನ್ನ ನಂಬಿಕೆ, ಅಚಾರ, ಸಂಪ್ರದಾಯಗಳನ್ನು ರೂಢಿಸಿಕೊಂಡು ಬಂದಿರುವನು. ಮಧ್ಯಕಾಲೀನ ಕನ್ನಡ ಸಾಹಿತ್ಯದ ರಚನೆಯ ಕಾಲದಲ್ಲಿ ಏಿರಕ್ಕೆ ವರು ಶಿವನ ಮಹಿಮೆಯನ್ನೇ ಹಾಡಿ ಹೊಗಳಿದರು. ಅದೇ ಪರಂಪರೆಗೆ ಸೇರಿದವರು ಹರಿದಾಸರು. ಇವರು ಶಿವನ ಬದಲಿಗೆ ವಿಷ್ಣುವನ್ನು ಅರುಧಿಸಿದರು. ಆದರೆ ಜನಪದರು ತಮ್ಮ ದೈವಗಳನ್ನು ತಿರಸ್ಯಾರದಿಂದ ಕಂಡ ಅಚಾರ್ಯರಿಗೆ ಸರಾಲಾಗಿಯೇ ಗ್ರಾಮದೇವತೆಗಳನ್ನು ಆರಾಧಿಸುತ್ತಾ ಬಂದಿದ್ದಾರೆ. ತಮ್ಮ ದೇವತೆಗಳ ಗುಂಪಿಗೆ ಶಿವ್ಯದೇವತೆಗಳನ್ನು ಸೇರಿಸಿಕೊಂಡು ಬಂದಿರುವುದು ಗಾವಣಾಹಾ ವಿಷಯವಾಗಿದೆ.

ದೇವರ ಪ್ರಜೆಯ ವಿಷಯದಲ್ಲಿ ದಾಸರು ಶಿಪ್ಪಾರಾದರು. ಡೊಸ ನಂಬಿಕೆ, ಅಚಕ್ಕೆ, ಸಂಪ್ರದಾಯಗಳನ್ನು ರೂಢಿಸಿಕೊಂಡರು. ಅವು ಪರಂಪರೆಯಲ್ಲಿ ಮಾಂದುವರದು ಒಂದು ಕಾಲದ ನಂತರ ಜನಪದವಾಗಿರುವುದನ್ನು ಕಾಣಬಹುದು. ಯಾವುದೇ ವಿಷಯದಲ್ಲಿ ಎಲ್ಲ ಚಿಂತನೆಗಳನ್ನು ಹೊಸದಾಗಿ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಇದರಿಂದಾಗಿ ಪರಂಪರೆಯ ಕೆಲವು ವಿಚಾರಗಳನ್ನು ಉಳಿಸಿಕೊಂಡು ಜೊತೆಗೆ ಹೊಸದನ್ನು ರೂಢಿಸಿಕೊಂಡು ಬಳಸುತ್ತೇವೆ. ಈ ವರ್ಣತ್ವ ದಾಶರಿಗೂ ಅನ್ನಯಿಸುತ್ತದೆ.

“ಮೂರಿರಾದರು ಜನರು ಲೋಕದೋಳಗೆ  
ಏಕ ದೈವವ ಬಿಟ್ಟು ಕಾಕು ದೈವವ ಭಜಿಸಿ”

(ಪ್ರಸಾದ-ಷಷ್ಟಿ. 319)

ಎಂದು ಪಲ್ಲವಿಯಲ್ಲಿ ಏಕದೇವೋಪಾಸನೆಯ ವಿಚಾರವಿದೆ. ಆದರೆ ಈ ಅಂಶಕ್ಕೆ ವಿರುದ್ಧವಾಗಿಯೇ ಕೆಲವು ಕೀರ್ತನೆಗಳು ರಚಿತವಾಗಿವೆ. ಇವರು ತಮ್ಮ ಕೀರ್ತನೆಗಳಲ್ಲಿ ಗಣಪ, ಶಿವ, ಶಾರದೆ, ಹನುಮಂತ ಮಂತಾದ ದೇವತೆಗಳನ್ನು ಕೂರಿತು ಹಾಡಿದ್ದಾರೆ.

ವೃತ್ತಿ, ಕರ್ಮಾಗಳು ಸಾವರಾಚಿಕ ಅಂಶಸ್ಸಿನ ವಿಷಯಗಳಾಗಿ ಧರ್ಮದಿಂದ ಸಂಕುಚಿತಗೊಂಡವು. ಇಂತಹ ಸಂಕುಚಿತತೆಯನ್ನು ಹೊಂದಿದ ಧಾರ್ಮಿಕ ಸೆಲೆಗಟ್ಟಿನಿಂದಲೇ ವೃತ್ತಿಪರಬಾದ ಕರ್ಮಾಗಳಿಗೆ ಗೌರವ ದೊರಕಿಸಿದವರು ಬಸವಣ್ಣನವರು. ಬಸವಣ್ಣನವರ ದಾರಿಯನ್ನೇ ತುಳಿದು ವೈದಿಕ ಧರ್ಮದ ಮೂಲಕ ಈ ತತ್ತ್ವವನ್ನು

ಎತ್ತಿಹಿಡಿದವರು ದಾಸರು. ಇವರೆ ಕೆಲವು ಕೀರ್ತನೆಗಳು ಇಂತಹ ಕಾರ್ಯಗೊರವವನ್ನು ಸಾರುತ್ತವೆ. ಶರಣರ ಕಾರ್ಯಕರ್ತೃವನ್ನೂ ಏತ್ತು ದಾಸರ ಆರಾಧನೆ ತತ್ತ್ವವನ್ನೂ ಮೈಗಳಾಡಿಕೊಂಡವರು ಜನಪದರು. ಇವರು ತಮ್ಮ ಕೆಲಸಕಾರ್ಯಗಳೇ ನಡುವೆಯೇ ಮಹಕ್ಕಿಗಾಗಿ ಕೃಷ್ಣ, ರಾಮ, ಶಿವ ಮುಂತಾದ ದೇವತೆಗಳ ಜೊತೆಗೆ ತಮ್ಮ ಉರು ದೇವತೆಗಳಾದ ವಾರಿ, ಮನಣಿ, ಭ್ರೂರ ಮುಂತಾದ ದೃವಗಳನ್ನೂ ಪೂಜಿಸಿದರು. ಎಲ್ಲಾ ವೃತ್ತಿಗಳ ಮೂಲ ಉದ್ದೇಶ ಮನುಷ್ಯನ ಮೂಲಭೂತ ಅವಶ್ಯಕತೆಗಳನ್ನು ಪೂರ್ವೇಕೊಳ್ಳುವುದಾಗಿದೆ. ಇದನ್ನು ಕುರಿತು

“ಎಲ್ಲರೂ ಮಾಡುವುದೂ ಹೊಟ್ಟಿಗಾಗಿ  
ಗೇಣು ಬಟ್ಟಿಗಾಗಿ” ಎಂದು ಕನಕದಾಸರೂ

(ಕ.ಭ.ಗೀ.ಪ್ರ. 160)

“ಎಲ್ಲರೂ ಮಾಡುವುದು ಹೊಟ್ಟಿಗಾಗಿ ಗೇಣು ಬಟ್ಟಿಗಾಗಿ  
ಸಿರಿವೆಲ್ಲಭನ ಭಜಿಸುವುದು ಮುಕ್ತಿಗಾಗಿ”22

ಎಂದು ಪ್ರರಂದರದಾಸರೂ ಹಾಡಿದ್ದಾರೆ. ಕನಕದಾಸರು ಜನಪದ ವೃತ್ತಿಗಳ ಪ್ರಸ್ತಾಪ ದೊಡನೆ ವೃತ್ತಿಪರವಾದ ಕರ್ಮವನ್ನು ಸಾರಿದ್ದಾರೆ. ಜೊತೆಗೆ ಮನುಷ್ಯ ತಾನು ಯಾವ ರೀತಿಯಲ್ಲಿ ಪರಿಣತಿಯನ್ನು ಪಡೆದುಕೊಂಡರ ಅವುಗಳ ಮೂಲ ಉದ್ದೇಶ ಒಂದೇ ಎಂಬುದು ಇವರ ಭಾವನೆ. ಇದರಿಂದಾಗಿ ವ್ಯಕ್ತಿತ್ವದಲ್ಲಿನ ಘಾನತೆ ಮತ್ತು ಸಾಮಾಜಿಕ ಜವಾಬ್ದಾರಿಗಳು ವ್ಯಕ್ತಿಯ ಸಾಮಾಜಿಕ ಅಂತಸ್ತನ್ನು ತೀವರಾಗಿಸುತ್ತವೆ. ರಾಜ, ಬ್ರಾಹ್ಮಣ ಮುಂತಾದ ವ್ಯಕ್ತಿಗಳು ಸಮಾಜದಲ್ಲಿ ಪ್ರತಿಷ್ಠಿತರೆನಿಸಿಕೊಂಡವರು. ಇವರನ್ನು ರೀತನಿಕಾರರು

“ನಾಲಕು ವೇದ-ಪ್ರರಾಣ ಶಾಸ್ತ್ರ ಪಂಚಾಂಗ ಹೇಳಿಕೊಂಡು  
ಕಾಲಕೆಳಿಯುವುದೆಲ್ಲ ಹೊಟ್ಟಿಗಾಗಿ ಗೇಣು ಬಟ್ಟಿಗಾಗಿ  
ನೇಲ್ಲಾಗಳ ಕುಟ್ಟಿ ಬಿದುರುಗಳ ಹೊತ್ತು  
ಕೊಲಿಗಳ ಮಾಡುವುದು ಹೊಟ್ಟಿಗಾಗಿ ಗೇಣುಬಟ್ಟಿಗಾಗಿ”23

ಬ್ರಾಹ್ಮಣ ಕರ್ಮವೇ ದೊಡ್ಡದೆಂದು ಬಗೆದು ತಮ್ಮ ಪ್ರತಿಷ್ಠಿಯನ್ನು ತೋರುತ್ತಿದ್ದ ಜನರ ಮೂಲಭೂತ ಉದ್ದೇಶವೇ; ಸಾಮಾನ್ಯರ ಉದ್ದೇಶವೂ ಆಗಿತ್ತು ಎಂದೂ ಹೇಳುವುದರ ಮೂಲಕ ಎಲ್ಲ ವೃತ್ತಿಗಳ ಮಹತ್ತ್ವವನ್ನು ತಿಳಿಸಿದ್ದಾರೆ.

“ನೈತಿಕಗಳೊಂದಿಗೆ ಬೇರೆತು ಬರುವ ಹಾಡುಗಳನ್ನು ಕುಣಿತದ ಹಾಡುಗಳಿಂದು ಕರೆಯಲಾಗಿದೆ”24. ಜನರು ತಮ್ಮ ಬಿಡುವಿನ ದಿನಗಳಲ್ಲಿ ಮತ್ತು ಹಬ್ಬಿ ಹರಿದಿನ ಗಳಲ್ಲಿ ಹಾಡು ಕುಣಿತದ ಮೂಲಕ ಮನರಂಜನೆ ಹೊಂದುತ್ತಾರೆ. ಇಂತಹ ಕುಣಿತದ ಹಾಡಿನ ಧಾರ್ಡಿಯನ್ನು ದಾಸರು ತಮ್ಮ ಕೃತಿಗಳಲ್ಲಿ ಬಳಸಿದ್ದಾರೆ. ಕೋಲಾಟದ

ಪದಗಳು ಮತ್ತು ಡೋಳ್ಳು ಕುಣಿತದ ಹಾಡುಗಳ ಧಾಟಿಯನ್ನು ಕೀರ್ತನೆಗಳಲ್ಲಿ ಗುರುತಿಸಬಹುದು. ಕೋಲಾಟಿದ ಹಾಡು ಮಾನ್ಯವಾಗಿ “ಅಟಿ, ಸಂಗೀತ ಮತ್ತು ಕುಣಿತಗಳ ಏಕ್ಯತ್ವ ಕಲೆಯಗಿರುವುದು”<sup>25</sup>. ಕೋಲನೊಯ್ಯಾ ಕುಣಿಯುತ್ತಾ ಅದರ ತಾಳಗತಿಗೆ ಹೊಂದಿಕೊಳ್ಳುವಂತೆ ಹಾಡು ಹಾಡುವರು. ಇಂತಹ ಧಾಟಿಯಲ್ಲಿ ಹರಪನ ಹಳ್ಳಿ ಭೀಮವ್ಯಾಪ್ತ ಮತ್ತು ಪ್ರಸನ್ನ ವೆಂಕಟಿದಾಸರ ಕೀರ್ತನೆಗಳು ಮಾನ್ಯವಾಗುತ್ತವೆ. ಪ್ರಸನ್ನ ವೆಂಕಟಿದಾಸರ ಕೀರ್ತನೆ

“ಕೋಲು ಕಾಮನ ಗೆದ್ದ ಕೋಲು ಚೂಯ್ಯಾ ಇಸ್ಮೆಾದ್ದ  
ಕೋಲು ಆನಂದ ವಾಂಷಿಕಿದೇಹ ಕೋಲೆ (ಪ)

.....  
ಹತ್ತೆವತಾರದಿ ಭಕ್ತಿ ಜನರ ಪೂರ್ವವ  
ಮತ್ತಾವ ಕಾಲದಿ ರಕ್ಷಿತ ಕೋಲಿ  
ಮತ್ತಾವ ಕಾಲದಿ ರಕ್ಷಿತ ಪ್ರಸನ್ನೆಂಟ  
ಕರ್ತನ ನಂಬಿ ಸುಖಿಯಾದ ಕೋಲೆ<sup>26</sup>”

ಈ ಹಾಡು ಒಂಪಡಿಯಳ್ಳದೆ. ಅದರೆ ಇದರಲ್ಲಿನ ಎರಡನೆಯು ಸಾಲೇ ಮೂರ ನೆಯ ಸಾಲೂ ಆಗಿದೆ. ಇದು ಶ್ರವಣಿಯ ಲಕ್ಷ್ಮಣ. ಶ್ರಿಪದಿ ಹಾಡುವಾಗ ನಾಲ್ಕು ಸಾಲುಗಳಂತೆ ಕಂಡುಬಂತ್ತದೆ. ಅದರೆ ಬರವಣಿಗೆಯಲ್ಲಿ ಮೂರು ಸಾಲಿನ ಪದ್ಯ ವಾಗಿರುತ್ತದೆ. ಎಲ್ಲಾ ಹಾಡುಗಳಂತೆ ಕೋಲಾಟಿದ ಹಾಡುಗಳಲ್ಲೂ ವಿಷ್ಣುವಿನ ದಶಾವತಾರದ ವರ್ಣನೆಯೇ ಮಾನ್ಯವಾಗಿದೆ. ಹರಪನಹಳ್ಳಿ ಭೀಮವ್ಯಾಪ್ತನ ಕೋಲಾಟಿದ ಹಾಡು ಕೂಡ ವಿಷ್ಣುವಿನ ವರ್ಣನೆಯೇ ಆಗಿದೆ.

ಕೋಲಾಟಿದಂತೆ ಡೋಳ್ಳು ಕುಣಿತದಲ್ಲಿ ಕೂಡ ಕುಣಿತದ ಜೊತೆ ಜೊತೆ ಯಾಗಿಯೇ ಹಾಡು ಬರುತ್ತದೆ. ಡೋಳ್ಳು ಕುಣಿತದ ಹಾಡುಗಳನ್ನು ಬೀರಪ್ಪನ ಭಕ್ತರು ವಿಶೇಷ ಸಂದರ್ಭಗಳಲ್ಲಿ ಹಾಡುವರು. ಇಂತಹ ಧಾಟಿಯನ್ನು ಕನಕದಾಸರ ಒಂದು ಕೀರ್ತನೆಯಲ್ಲಿ ಕಾಣಬಹುದು. ಕನಕದಾಸರು ಕುರುಬ ಜಾತಿಯಲ್ಲಿ ಹಂಟ್ಯಿದವ ರಾಗಿದ್ದರಿಂದ ಅವರಿಗೆ ಈ ಹಾಡಿನ ತಾಳಗತಿಗಳು ಜೆನ್ನಾಗಿ ಪರಿಚಯವಿದ್ದಿತು. ಕುರುಬರ ಡೋಳ್ಳನ ಪದದ ಜೊತೆಗೆ ಕನಕದಾಸರ ಈ ಕೀರ್ತನೆಯನ್ನು ಹೋಲಿಸಿ ನೋಡಬಹುದು.

“ನಮ್ಮಯ್ಯ ದೇವರು ಬಂದಾನೆ ಬನ್ನೀರೇ  
ನಮ್ಮಯ್ಯ ಸಾಮಾ ಬಂದಾನೆ ಬನ್ನೀರೇ (ಪ)

ಅಂಗ್ಯ ಜೊಳಿಗೆ ಮಂಗ್ಯ ಬೆತ್ತೆ  
ತಂದಿ ಬೆರಳೇ ಬತ್ತಿ ಹಚ್ಚಾನೆ

ತುದಿ ಬೆರಳೇ ಬತ್ತಿ ಹಚ್ಚಾನೆ ಅವ  
ಕೊಲ್ಲ ಕಣವಿ ಹಿಡಿದಾನೆ”<sup>27</sup>

### ಕನಕದಾಸರ ಶಿಶ್ರಮನೆ

“ದೇವಿ ನಮ್ಮ ದೇವರು ಬಂದರು ಬಿನ್ನರೆ (ಪ)

ಕೆಂಗಣ್ಣ ಮಿಂನಾಗಿ ನಮ್ಮ ರಂಗ

ಗುಂಗಾಡಿ ಸೋಮನ ಕೊಂದಾನಾತ್ತ

ಗುಂಗಾಡಿ ಸೋಮನ ಕೊಂದು ವೇದವನು

ಬಂಗಾರದೊಡಲನಿಗಿತ್ತಾನಾತ್ತ”<sup>28</sup>

ಭಾಷೆ, ಧಾಟಿ ಎರಡೂ ರೀತಿಯಿಂದ ಈ ಹಾಡು ಡೊಳ್ಳಿನ ಹಾಡಿನ ಪ್ರಭಾವ ವನ್ನು ಪಡೆದುಕೊಂಡಿದೆ. ಎರಡೂ ಹಾಡುಗಳು ಚೌಪದಿಯಿಂದ ಕೂಡಿದ್ದು, ಪುನರಾವರ್ತನೆಯೂ ಇದೆ. ಭಾಷೆ ಆಡುಮಾತಿನ ಶೈಲಿಯಲ್ಲಿದೆ. ಆದರೆ ಕನಕದಾಸರು ವಿಷ್ಣುವಿನ ದಶಾವತಾರದ ವರ್ಣನೆಯನ್ನೇ ಮಾಡಿದ್ದಾರೆ. ಕೊನೆಯ ಪದ್ಯದಲ್ಲಿ ಡೊಳ್ಳಿನ ಮೇಳದ ಪರಿಚಯವನ್ನು ಮಾಡಿಕೊಡುತ್ತಾರೆ.

“ಡೊಳ್ಳಿನ ಮೇಲೆ ಕೈಯ ಭರಮಪ್ಪ ಹಾಕ್ಕಾನು

ತಾಳವ ಶಿವನಪ್ಪ ತಟ್ಟಿನಾತ್ತ

ಬಳ್ಳಾಳ್ಳಿ ಪದಗಳು ಹನುಮಪ್ಪ ಹಾಡ್ಯಾನು

ಬೆಲುವ ಕನಕಪ್ಪ ಕಣದಾನಾತ್ತ”<sup>29</sup>

ಇಲ್ಲಿ ಪದ ಹೇಳುವವನು ಹನುಮಪ್ಪನಾದತ್ತ, ಡೊಳ್ಳಿ ಮತ್ತು ತಾಳಗಳ ಹಾಕುವವರು ಶಿವ ಮತ್ತು ಬೃಹತ್. ಇವರ ಹಾಡು ಮತ್ತು ತಾಳಗಳಿಗೆ ಹೆಚ್ಚಿನ ಹಾಕುವವನು ಕನಕದಾಸ. ಸ್ವಷ್ಟಿಕರ್ತ ಮತ್ತು ಲಯದ ಅಧಿಪತಿಗಳ ಕೈಯಲ್ಲಿ ಕುಣಿಯಾವವರು ನಾವು ಎಂಬ ಧ್ವನಿ ಇಲ್ಲಿದೆ. ಆದು ಏನೇ ಆದರೂ ಇಲ್ಲಿ ಡೊಳ್ಳಿ ಮೇಳದ ಪರಿಚಯವಂತೂ ನಮಗೆ ಅಗುತ್ತದೆ. ಡೊಳ್ಳಿನ ಹಾಡುಗಳಲ್ಲಿ ದೈವಸ್ತುತಿ, ಶಿವಶರಣರ ಚರಿತ್ರ, ರಾವಣಾಯಣ, ಮಹಾಭಾರತದ ಪ್ರಸಂಗಗಳನ್ನು ಹಾಡುವರು. ಕುರುಬಿರು ಮೂದಲಿನಿಂದಲೂ ಶೈವ ಮತ್ತು ವೈದಿಕ ಪರಂಪರೆಗಳನ್ನು ಒಟ್ಟಿನ ಸಡೆದ ವರು. ಇದರಿಂದಾಗಿ ಇವರ ಹಾಡುಗಳಲ್ಲಿ ಎಲ್ಲಾ ದೇವತೆಗ ಗೂ ಸವರಾನ ಸ್ಥಾನವುಂಟಿ.

ದಾಸರ ಶಿಶ್ರಮನೆಗಳಲ್ಲಿ ಬಳಕೆಗೊಂಡಿರುವ ಜನಪದ ಗೀತೆಗಳ ಧಾಟಿಯನ್ನು ಇದುವರೆಗೆ ಪರಿಶೀಲಿಸಲಾಯಿತು. ದಾಸರು ಜನಪದ ಗೀತೆಗಳ ಹಾಡಿನ ಧ್ವನಿಗಳನ್ನು (ಪ್ಲಾವಿ) ತನ್ನ ಶಿಶ್ರಮನೆಗಳ ಪ್ಲಾವಿಗಳಾಗಿಸಿಕೊಂಡಿದ್ದು, ಜೊತೆಗೆ ದ್ವಿಪದಿ, ಚೌಪದಿ, ರಗಳಿ ಮಂಬಾದ ಭಂಡಸ್ಸಿನ ರೂಪಗಳಲ್ಲಿ ಹಾಡನ್ನು ರಚಿಸಿದ್ದು ಕಂಡುಬರುತ್ತದೆ.

ವಸ್ತು ವರ್ತತ್ರ ಬಹುಮುಖ್ಯವಾಗಿ ವಿಷ್ಣುವಿನ ದಶಾವತಾರದ ವರ್ಣನೆಗಳೇ ಆಗಿವೆ. ಜನಪದ ಗೀತೆಗಳ ಧ್ಯಾವಗಳು ಎಲ್ಲ ಬಳಕೆಯಾಗಿವೆಯೋ ಅಲ್ಲೆಲ್ಲಾ ದಶಾವತಾರದ ವರ್ಣನೆಯೇ ಕಂಡುಬರುತ್ತದೆ. ಉಳಿದ ಕಡೆ ಸಮಾಜದ ರೀತಿನೀತಿಗಳನ್ನು ಸಂಪ್ರದಾಯ ನಂಬಿಕೆಗಳನ್ನು ನಿಯಮ ನಿರ್ಣೇಧಾಳನ್ನು ಕುರಿತು ಹೇಳಿದ್ದಾರೆ.

ದಾಸರು ದಶಾವತಾರದ ವರ್ಣನೆಗಳನ್ನೇ ಏಕೆ ಜನಪದರ ಧಾರೀಗಳಲ್ಲಿ ರಚಿಸಿದರು ಎಂಬ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ಜನಪದರ ಧ್ಯಾವಗಳಲ್ಲಿ ಹಾಡು ರಚಿಸಿನ ಪ್ರದರ್ಶಿಸಿದ ಮೊದಲಬಾರಿಗೆ ಜನಸಾಧನ್ಯರು ಹಾಡಿನ ಆಕರ್ಷಣೆಗೊಳಗಾಗುತ್ತಾರೆಂಬ ನಂಬಿಕೆ ಇವರಲ್ಲಿ ಕೆಲಸ ಮಾಡಿರಬೇಕು. ವಿಷ್ಣುವಿನ ಮಹಿಮೆಯನ್ನು ಜನಸಾಧನ್ಯರ ಬಳಿ ಕೊಂಡೆಲ್ಲಾಯುವ ಬಹುಮುಖ್ಯ ತಂತ್ರ ಇದಾಗಿದೆ. ಇದರಿಂದಾಗಿ ಜನಪದೀಯರು ತಮ್ಮ ಹಾಡುಗಳ ಜೊತೆಗೆ ಕೇರಣೆಗಳನ್ನು ಸೇರಿಸಿಕೊಂಡರು. ಇದರಿಂದ ಧರ್ಮಾಪ್ರಚಾರ ತೀವ್ರವಾಗಿ ಸಡೆಯಿತು ಎಂದು ಹೇಳಲು ಸಾಧ್ಯವಾಗುವುದಿಲ್ಲ. ಇವರು ಹಾಡುಗಳನ್ನು ಸ್ವೀಕರಿಸಿದಂತೆ ಧರ್ಮಾಪನ್ಯ ಸ್ವೀಕರಿಸಿದರೇ ಎಂಬುದನ್ನು ಹೇಳುವುದು ಕಷ್ಟ. ಅಂತೂ ಮಾಧ್ವ ಸಿದ್ಧಾಂತಗಳನ್ನು ಜನಸಾಧನ್ಯರ ಬಳಿ ಕೊಂಡೆಂಬುಯ್ಯಾವ ಮಾರ್ಗ ಇದಾಗಿತ್ತು ಎಂದು ಹೇಳಬಹುದು.

### ಅ) ಗಾದೆ :

ಮನಸ್ಯನ ಅಲೋಚನೆ ತರಂಗದಲ್ಲಿ ಅಭಿವೃದ್ಧಿ ಪಡೆದ ಅನುಭವದ ಹಾತುಗಳೇ ಗಾದೆಗಳು. ಸಾಮಾನ್ಯವಾಗಿ ಗಾದೆಯಲ್ಲದ ಭಾಷೆಯಲ್ಲಿ : ಗಾದೆ ಬರದ ವ್ಯಕ್ತಿಯಲ್ಲ ಎಂಬ ವಾಕಿದೆ. ಚೆಕ್ಕುವರೆನ್ನದೆ ದೊಡ್ಡವರೆನ್ನದೆ ಗಾದೆಗಳು ಎಲ್ಲಾ ವಯಸ್ಸಿನ ನವರಲ್ಲಿ ಬಳಕೆಯಲ್ಲಿವೆ. ಇದನ್ನು ಕಂಡಾಗ ಗಾದೆಯ ಬಗ್ಗೆ ಕುತ್ತಾಹಲ ಹೆಚ್ಚುವುದಾ ಸಹಜ. ಇಷ್ಟೇ ಅಲ್ಲದೆ ಎಲ್ಲ ವರ್ಗದವರಲ್ಲಿ ಎಲ್ಲ ಜುತಿಗಳಲ್ಲಿ ಗಾದೆಗಳು ಬಳಕೆಯಲ್ಲಿವೆ. ಗಾದೆಗಳ ಜನಸ್ತಿಯತೆಗೆ ಅದರ ಸ್ವರೂಪವೇ ಕಾರಣ.

ಗಾದೆಗಳು ಮನಸ್ಯನ ಬದುಕಿನ ರೀತಿ-ನೀತಿಗಳನ್ನು ವ್ಯವಹಾರದ ಜ್ಞಾನವನ್ನು ಅಭಿವೃದ್ಧಿಪಡಿಸುತ್ತವೆ. “ಗಾದೆಗಳು ಒಂದು ರಾಷ್ಟ್ರದ ಸಾಮಾಜಿಕ, ಸಾಂಸ್ಕೃತಿಕ ಜೀವನದ ಜಿತ್ತುವನ್ನೂ ಲೋಗಿಸಂಡ ಅಲ್ಲಿವಿತ ಇತಿಹಾಸ”<sup>30</sup> ಎಂದು ಸುಧಾರಣಾ ಅವರು ಹೇಳಿರುವ ಹಾತು ಗಾದೆಗಳ ಸ್ವಭಾವವನ್ನು ಸ್ವಷ್ಟಿಪಡಿಸುತ್ತದೆ. ಇದಲ್ಲಿಯೇ ಗಾದೆಗಳ ಅಧ್ಯಯನದ ಪ್ರಮುಖ್ಯತೆಯನ್ನೂ ತಿಳಿಸುತ್ತದೆ. ಇವು ತಲೆಮಾರಿಸಿದ ತಲೆವಾರಿಗೆ ಹಾಕ್ಕಾ ಪರಂಪರೆಯಲ್ಲಿ ಹರಿದು ಉಳಿದು ಬಂದಿವೆ. ಇದರ ಜೊತೆಗೆ ಶಿಷ್ಟಕೆವಿಗಳ ಕಾಷ್ಟಗಳಲ್ಲಿ ಸಂದರ್ಭೀಕರಿಸಿತ್ತವಾಗಿ ಬಳಕೆಗೊಂಡಿವೆ. ಇವು ಜನರ ಜೀವನ ಕ್ರಮವನ್ನು ರವಾನಿಸುವ, ವಿಶೇಷಿಸುವ, ಅಧ್ಯೈಸುವ ಅರ್ಥಪೂರ್ಣ ಹಾತುಗಳು. ಇವು ವೇದದಪ್ಯೇ ಘಳವತ್ತಾದವೂ ಹೌದು. “ಗಾದೆ ವೇದಕ್ಕೆ ಸಮ” ಎಂಬ ಹಾತು

ಜನಪದರಲ್ಲಿ ಗಾದೆಗಳು ಪಡೆದುಕೊಂಡ ಸ್ಥಾನವನ್ನು ನೇನಪಿಸುತ್ತವೆ. ಶಿಷ್ಟ ಜನ ಸಮಾಜದಲ್ಲಿ ವೇದಗಳು ಪಡೆದುಕೊಂಡ ಸ್ಥಾನವನ್ನು, ಜನಪದರಲ್ಲಿ ಗಾದೆಗಳು ಪಡೆದುಕೊಂಡಿವೆ. ಈ ಗಾದೆ ಶಿಷ್ಟಜನಸಮಾಜವನ್ನು ಮತ್ತು ಜನಪದರನ್ನು ಪರಸ್ಪರ ಒಟ್ಟಾಗಿಸುವ ಅಧಿವಾ ಸಮೀಕರಿಸುವುದನ್ನು ಕಾಣಬಹುದು. “ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ” ಎಂಬ ಗಾದೆ ವರ್ಣಿತ ಶಿಷ್ಟ ಜನ ಸಮಾಜಕ್ಕೆ ಎನ್ನೆದ ಸವಾಲಾಗಿದೆ. ವೇದವನ್ನು ಕಲಿತವರೇ ಸರ್ವಶ್ರೀವೃತ್ತಿಂದು ಹೇಳಿಕೊಂಡು ಜನ ಸಾಮಾನ್ಯರನ್ನು ಕಡೆಗಳಿಸಿದಾಗ, ತಮ್ಮ ಜೀವನದ ಅನುಭವದಿಂದಲೇ ಸರ್ವವ್ಯಾಪಕತೆಯನ್ನು ಪಡೆದುಕೊಂಡ ಗಾದೆಗಳು ಜನನಿತವಾಗಿ ಸಮಾಜವನ್ನು ತಿದ್ದುವಲ್ಲಿ, ರೂಪಿಸುವಲ್ಲಿ ಯಶಸ್ವಿಯಾಗಿವೆ. ಇದರಿಂದಾಗಿ ಗಾದೆಗಳ ಸ್ವರೂಪ, ವಸ್ತು, ಭಾಷೆ ಜನಸಾಮಾನ್ಯರ ದಿನನಿತ್ಯದ ಬದುಕಿನಲ್ಲಿ ಕಾಣುವಂತಹವಾಗಿವೆ. ಇವು ಉಪವೇ, ರೂಪಕಗಳ ಮೂಲಕ ಪ್ರಾಸ, ಆದಿಪ್ರಾಸ, ಅಂತ್ಯಪ್ರಾಸಗಳ ಜೊತೆಯಲ್ಲಿಯೇ ಶಿಧವಾಗಿ ಜನರ ಮನಸ್ಸಿನಲ್ಲಿ ಜ್ಞಾಪಕವಿಟ್ಟುಕೊಳ್ಳಲು ಅನುಕೂಲವಾಗುವಂತೆ ರಚನೆಗೊಂಡಿವೆ. ಇಂತಹ ರಚನೆಗಳು ಬಹುಜನಪ್ರಿಯತೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ.

ದಾಸ ಸಾಹಿತ್ಯದಲ್ಲಿ ಬಳಕೆಗೊಂಡಿರುವ ಗಾದೆಗಳು ಅಂದಿನ ಸಾಂಸ್ಕೃತಿಕ, ಅಧ್ಯುತ್ತರಾಜಕೀಯ ಮತ್ತು ಸಾವಾಜಿಕ ಬದುಕನ್ನು ಪ್ರತಿಬಿಂಬಿಸುತ್ತವೆ. ಕೀರ್ತನಕಾರರು ಗಾದೆಗಳನ್ನು ತಮ್ಮ ಕೃತಿಗಳಲ್ಲಿ ಬಳಸಿಕೊಳ್ಳುವಾಗ ಕೆಲವು ಭಾರಿ ನೇರವಾಗಿ ಜನರಲ್ಲಿ ಪ್ರಚಲಿತವಿರುವ ರೂಪದಲ್ಲೇ ಬಳಸಿಕೊಂಡಿರುವುದುಂಟು. ಆದರೆ ಎಲ್ಲ ಗಾದೆಗಳು ಆ ರೂಪದಲ್ಲೇ ಬಳಕೆಗೊಂಡಿಲ್ಲ. ಕೆಲವು ರಚನೆಗಳು ಜನಪದ ಗಾದೆಗಳ ಪ್ರತಿಬಿಂಬವಾಗಿದ್ದ ಇನ್ನೂ ಕೆಲವು ಸಂವೇದನೆ ಒಂದೇಯಾದರೂ ಸ್ವರೂಪ ವ್ಯತ್ಯಾಸಕ್ಕೆ ಒಳಗಾಗಿವೆ. ಮತ್ತೆ ಕೆಲವು ಸ್ವರೂಪದ ದೃಷ್ಟಿಯಿಂದ ಗಾದೆಗಳ ರೀತಿಯಲ್ಲಿ ಕಂಡು ಬಂದರೂ ಸಂವೇದನೆ ಶಿಷ್ಟವಾಗಿವೆ. ಈ ಎಲ್ಲಾ ರೀತಿ ರೂಪಗಳನ್ನು ಇಲ್ಲಿ ವಿಶೇಷ ಕೆಗೆ ಬಳಸಿಕೊಳ್ಳುವ ಪ್ರಯತ್ನ ವರಾಡಲಾಗಿದೆ.

ಕೀರ್ತನಕಾರರಲ್ಲಿ ಬಳಕೆಗೊಂಡಿರುವ ಬದುಕು ಶಿಭಿತವಾಗಿ ಇದೇ ಸಂಸ್ಕೃತಿಗೆ ಸೇರಿದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಇಲ್ಲಿನ ಯಾವುದೇ ವಿಷಯ ಏರಡೂ ಸಂಸ್ಕೃತಿಗೆ ಸೇರಿದಾಗಿದೆ. ಇಲ್ಲಿನ ಸಮಸ್ಯೆಗಳು ಗಾದೆ ರೂಪದಲ್ಲಿ ಬಂದಿರುವ ವರಾತಂಗಗಳೂ ಶಿಷ್ಟವರ್ಗಕ್ಕೆ ಏಂಸಲಾದುವುಗಳಲ್ಲ. ಇಲ್ಲಿನ ಸಮಸ್ಯೆಗಳು ಸಾಮಾಜಿಕವಾದವರ್ಗಗಳು. ಹಂಡಿನ್ನದನಯ ಶತಮಾನದ ಸಾವಾಜಿಕ ಬದುಕನ್ನು ನಾವು ಏವೇಚಿಸಿದಾಗ ಅಲ್ಲಿ ಶಿಷ್ಟರೆಂದು ಕರೆಯಲಾಗುತ್ತಿದ್ದವರು ಬೃಹತ್ಯಾಣರು ಮತ್ತು ಮೇಲು ವರ್ಗದ ಜನ ವಾತ್ತವಾಗಿದ್ದರು. ಅಲ್ಲಿ ಕೂಡ ಸ್ತ್ರೀಯರನ್ನು ಶೂದ್ರರಂತೆ ಕಾಣುತ್ತಿದ್ದರು; ಇಲ್ಲಿನ ಗಾದೆಗಳು ಈ ಎರಡೂ ಸಂಸ್ಕೃತಿಯ ಜನರನ್ನು ಪ್ರತಿನಿಧಿಸುತ್ತವೆ.

ದಾಸರು ಹೆಚ್ಚೆನ ಬಗ್ಗೆ ಅಗ ಪ್ರಚಲಿತವಿದ್ದ ಗಾದೆಗಳನ್ನು ತೆವ್ಮು ಕಾವ್ಯಗಳಲ್ಲಿ ಬಳಸಿಕೊಂಡಿದ್ದಾರೆ. ಆದರೆ ಅವು ವುಲ ರೂಪದಲ್ಲಿ ದೊರೆಯುವುದಿಲ್ಲ. ಆದರೂ ಅವುಗಳ ಸ್ವರೂಪ ಗಾದೆಗಳಂತೆ ಇವೆ. ಸಂವೇದನೆ ಜನಪದರ ರೀತಿಯಲ್ಲಿದೆ. ಪರಂಪರೆಯಲ್ಲಿ ಬಂದ ತ್ಯಾಗ, ಕರುಣೆ, ಪ್ರೇಮ, ದಯೆ ವುಂತಾದ ಮೌಲ್ಯಗಳನ್ನು ಸಾವಾಚಿಕ ಬದುಕಿನ ಸಮಾಸ್ಯಗಳನ್ನೂ ಕುರಿತು ಅವು ಹೇಳುತ್ತವೆ. ಹೆಚ್ಚೆನ ಬದುಕು ಅಥ ವೈಯಕ್ತಿಕ ಸುಖಿ ದುಃಖಗಳಾಗ್ನೇ ಏಂಸಲಾಗಿರಲಿಲ್ಲ. ಅವಳ ಪ್ರತಿಯೊಂದು ವ್ಯಾಯಕ್ತಿಕ ಆಸೆ, ಆಕಾಂಕ್ಷೆಗಳು ಕೂಡ ಸಾವಾಚಿಕ ರೀತಿ-ನೀತಿಗಳಲ್ಲಿ ಬಂದಾಗಿಬಿಡುತ್ತಿದ್ದವು. ಅವಳು ಮಾರ್ಗವಿನ ತಾಯಿಯಾಗಿ, ಹಂಡಿತಿಯಾಗಿ ಮಾತ್ರ ಮಾನ್ಯಾಗುವ ಹಿನ್ನೆಲೆ ಅಲ್ಲಿ ಸೃಷ್ಟಿಗೊಂಡಿದೆ. ಅಂತಹ ಸಮಾಜದಲ್ಲಿ ಮಕ್ಕಳಿಲ್ಲದ ಹೆಚ್ಚೆನ ಪಾಡು “ಬಾಳೆಲಿಯ ಹಾಸ್ಯಂಡು ಬಿಸಿ ಒಗದಂ” ಅವಳು ಹೊಟ್ಟೆ ಬಟ್ಟೆಗೆ ಗಾಣದ ಎತ್ತಿನಂತೆ ದುಡಿದು ಕೊನೆಯುಸಿರಳಿಯಬೇಕಾಗುತ್ತತ್ತು. ಇಲ್ಲಿ ಬರುವ “ಮಕ್ಕಳಿಲ್ಲದ ತಾಯಿ ಕೊಳಿತ ತೆಂಗಿನಕಾಯಿ” – ಕಲ್ಪನೆ ಮಕ್ಕಳಿಲ್ಲದ ಹೆಚ್ಚೆನ ಸಾಫನವನ್ನು ನಿರ್ಧರಿಸುತ್ತದೆ. ಕೊಳಿಯಾದ ವಾಸ್ತು ತೆಂಗಿನಕಾಯಿಯಾದು ಪೂಜ್ಯಸ್ವಾನ, ಕೊಳಿತ ಮೇಲೆ ಅದು ತಿಪ್ಪೆ ಕಾಣಬೇಕಾದ ಸ್ಥಿತಿ ಬರುತ್ತದೆ. ಮಕ್ಕಳಿಲ್ಲದ ಕೆಣಿ ಸ್ವಾನು ಮೂಲೋಂಪು ಪಾಡಿ ಸವತ್ತಿಯನ್ನು ತಂದು ಮಾನೆ ತಂಬಿಸಿಕೊಳ್ಳುವುದು ಬಂದು ಪದ್ಧತಿಯಾಗಿತ್ತು. ಮಕ್ಕಳನ್ನು ಹಡೆದ ಆಥ ಶೌಂದರ್ಯ, ಕುಂದಾವುದು ಕಂಡು, ಹೆಚ್ಚೆನ್ನು ಕಾಮದ ಪಸ್ತುವಂತೆ ಕಾಣುವ ಜನ “ಮಾಲೆ ಬಿದ್ದ ಹೆಚ್ಚೆನೊಳು ಮೋಹಕೆಕ್ಕ ಸೋಗಸಹಾದೆ” ಎಂಬ ಉದ್ದಾರಾಳನ್ನು ವ್ಯಕ್ತಪಡಿಸಿರುವುದುಂಟು. ಆಗ ಪ್ರಾಯಾದ ಹುಡುಗಿಯನ್ನು ಹುಡುಕಿ ತನ್ನ ತಕ್ಕೆಗೆ ತಂದು ಸುಖಿಸುವುದು ಸಹಜವಾಗಿತ್ತು. ಇದನ್ನು ಕಂಡ ವಾಸ್ತವ ಸವತ್ತಿಯರೊಳಗಳ ಕೂಡ ಎಳನಾಗದ ಕಾಟೆ ಎಂದಿತು. ಈ ಗಾದೆ ಬಹುಪತ್ತಿತ್ವ ಸಮಾಜವನ್ನು ಪ್ರತಿನಿಧಿಸುತ್ತದೆ. ಇಲ್ಲಿ ಬಹುಪತ್ತಿತ್ವವನ್ನು ಹೊಂದಿದೆ ಕೂಟುಂಬದ ಸ್ಥಿತಿಯನ್ನು ಹೇಳಲಾಗಿದೆ. ಕಬಿ ಮನಸ್ಸು ಸವತ್ತಿಯರೊಳಗಳ ಕೂಟವನ್ನು ಇಳಣಾಗರ ರೋಗಕ್ಕೆ ಹೋಲಿಸಿದ್ದಾರೆ. ತಾನು ಹಿಂಸೆಯನ್ನು ಅನುಭವಿಸುವುದರ ಜೊತೆಗೆ ಇತರರನ್ನು ಹಿಂಸೆಗೆ ಗುರಿ ಮಾಡುವ ಸ್ಥಿತಿಯನ್ನು ತಿಳಿಸಲಾಗಿದೆ. ಜೆಣ್ಣು ಪುರುಷ ಸಮಾಜ ವಿಧಿಸಿದ ಚೌಕಟ್ಟಿನಲ್ಲೇ ನಡೆದುಕೊಳ್ಳುವಂತೆ ಮಾಡಿದಾಗ, ಬಂದು ಹೆಚ್ಚು ಆ ಚೌಕಟ್ಟಿನ್ನು ಮುರಿದು ನಡೆದುಕೊಂಡರೆ “ಗಂಡಗಂಡ ನಾರಿಯ ವಳಿ ಹೆವ್ವಾರಿ” ಎಂಬ ಬೆಗ್ಗಾಳಕ್ಕೆ ತುತ್ತಾಗುತ್ತಿದ್ದಳು. ಅವಳು ಆ ಸವತ್ತಿಕ್ಕೆ ಹೊಣಾಗಿ ಕಾಣುವುದಿಲ್ಲ ಮಾರಿಯಾಗಿ ಕಾಣುತ್ತಾಲೇ. ಆಗ ಅವಳಿಗೆ ಸಮಾಜ ಭೀಮಾರಿಹಾಕಿ ಹಿಂಸೆಗೆ ಗುರಿಪಡಿಸುತ್ತದೆ. ಇದರಿಂದಾಗಿ ಕವಿಯಾ ಹೇಳುವ ಹಾಗೆ “ತಾಲಿದವರ ವಿರಾದ ಲೋಕ ಉಂಟೆ” ಎಂಬ ಪ್ರಶ್ನೆ ಎಡತಾಕುತ್ತದೆ. ಹೆಚ್ಚೆಗೆ ತಾಳ್ಳು, ಸೈರಜೆಯೇ ಮುಖ ಎಂಬುದನ್ನು ಸಾಫಿಸುವುದೇ ಇಲ್ಲಿನ ಉದ್ದೇಶ. ಇದರಿಂದ ಅವಳ ತಾಳ್ಳು

ರುನ್ನ ಭೂಮಿಗೆ, ಗಂಗೆಗೆ ಹೋಲಿಸಿ ಹೇಳುವ ವಾತಾಗಳು ಹುಟ್ಟಿಕೊಳ್ಳುವುದು ಸ್ವಾಭಾವಿಕ.

ಸರ್ವಾಜದಲ್ಲಿ ಜಾತಿ ಮತ್ತು ವ್ಯಕ್ತಿಗಳ ಗುಣ ವಿಶೇಷಗಳನ್ನು ಕುರಿತು ಗೇಲಿ ವಾಡುವುದು ಕಂಡುಬರುತ್ತದೆ. “ಕಾಬಿನಿಯರಿಗೆ ಒಡವೆ ವಸ್ತುದ ಚಿಂತೆ” ಎಂದು ಹೆಚ್ಚಿನ ಮತ್ತು ನೀಲಿ ವಾಡುವುದುಂಟು. ಇದನ್ನು ಗಂಭೀರವಾಗಿ ಪರಿಗಣಿಸಿ ದಾಗ ಹೆಚ್ಚಿನ ಈ ಪ್ರವೃತ್ತಿಗೆ ಪ್ರರೂಪ ಪ್ರಥಾನ ಸರ್ವಾಜವೇ ಕಾರಣವನಿಸುತ್ತದೆ. ಹೆಚ್ಚಿನ ಸೌಂದರ್ಯ ವರ್ಧಿಸುವಲ್ಲಿ ಒಡವೆ ವಸ್ತುಗಳ ಪಾತ್ರವೂ ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಗಳಲ್ಲೇ ಸೃಷ್ಟಿಗೊಂಡಿರುವ ಸ್ವಧಾರಾಮನೋಭಾವ ಇಂತಹ ಗಾದೆಯ ಉಗಮಕ್ಕೆ ಪ್ರೇರಣೆಯಾಗಿದೆ.

ಹೀಗೆಯೇ ಬ್ರಹ್ಮಾರನ್ನು ಕುರಿತು “ಬಮುಣಿನಿಗೆ ಸತತ ಮೃಷ್ಣಾನ್ನು ದಿಂತೆ” ಎಂದೂ ಕಳ್ಳಿರನ್ನು ಕುರಿತು “ಕದ್ಮ ತರಲೋದವಗೆ ಕೋಳಿ ಕೊಗುವ ಚಿಂತೆ” ಮಾತಾದ ಗಾದೆಗಳು ರೂಢಿಯಲ್ಲಿವೆ. ಆದರೆ ಈ ಗಾದೆಗಳು ಸಮಕಾಲೀನ ದಲ್ಲಿ ಅಪ್ರಸ್ತುತವಾಗಿ ಕಾಣುತ್ತವೆ. ಹೀಗೆ ಗೇಲಿ ವಾಡುವಾಗ ಹೆಚ್ಚಿನ ಬಂಜೆ ತನವನ್ನು ಕುರಿತು “ಹುಟ್ಟಿ ಬಂಜಿಗೆ ಹಡೆಯುವ ವ್ಯಧಿ ಹೇಳಲು ಹೊಟ್ಟೆಯಲ್ಲಿ ಕೆಳಪಳ ಹುಟ್ಟಿತೆ” ಎಂದು ಗೇಲಿ ವಾಡಿದ್ದಾರೆ. ಬಂಜೆ ಎಂಬ ಎಪಯ್ಯ ಹೆಚ್ಚಿನ ವ್ಯಯಕ್ಕೆ ಏಷಯವಾದರೂ ಅದು ಸಾಮಾಜಿಕವಾಗಿ ಒಂದು ಸರ್ವಸ್ಯರೂಪಿ ಪರಿಗಣಿಸಲಾಗಿದ್ದರಿಂದ ಹೀಗೆ ಗೇಲಿ ವಾಡಲು ಸಾಧ್ಯವಾಗಿದೆ. ಹೆಚ್ಚಿನ ತನ್ನ ನೋವು ಹೇಳಿಕೊಳ್ಳುವುದು ನಲಿದು ಬೇಕಿದ ತವರು ಮನೆಯಲ್ಲಿ. ಈ ತವರೂರು ತಾಯಿ ಇರುವವರಿಗೆ ಆಕರ್ಷಕವಾಗಿರುತ್ತದೆ. ನಂತರ ತವರೂರ ಸಂಬಂಧ ಸ್ಥಿತಿ ವಾಗಲೂಬಹುದು. ತಾಯಿಯ ಮಹತ್ವವನ್ನು ಇದು ತಿಳಿಸುತ್ತದೆ. ಇದಲ್ಲಿದೆ “ಶೈಪ್ತಿಯಹುದೆ ಹೆತ್ತ ತಾಯಿ ಇಕ್ಕದನಕ” ಎಂಬ ವಾತಂತ್ರಂ ತಾಯಿತನದ ಹಿರಿ ಮೆಯನ್ನು ಸಾರುತ್ತದೆ. ಮತ್ತು ಜೀವನದಲ್ಲಿ ತಾಯಿಯಾಗಿ ಸಲ್ಲಿಸಿದ ಸೇವೆ ಅವರ ಮೆಂದು ಹಾಡಿ ಹೊಗಳಿರೂ ಹಂಡಟಿಯ ಸಾಫಾನಕ್ಕೆ ಬಂದರೆ, ಅದೇ ಹಿರಿಯದಾಗುತ್ತದೆ. ಇದನ್ನು ಕುರಿತು “ತಾಯಿ ವಾರಿ ತೊತ್ತನು ತರುವಿರೂ” ಎಂಬ ವಾತು ಬಿರುತ್ತದೆ. ಇಲ್ಲಿ ಮತ್ತೆ ಮತ್ತೆ ಹೆಚ್ಚಿನ ನಡುವೆಯೇ ಸ್ವರ್ಥ ಏರ್ಪಡುತ್ತದೆ. ಇದರಿಂದವಾಗಿ ಹೆಚ್ಚಿನ ಮೇಲೆ ಪ್ರರೂಪ ಸರ್ವಾಜ ಸುಲಭವಾಗಿ ಹೇರಬಹುದಾದ ವರೋಲ್ತುಗಳು ಮುಖ್ಯವಾಗಿ ಪರಿಗಣಿಸಿ ಒಳಪಡುತ್ತವೆ. ಹೀಗೆ ಬದುಕಿನ ನಡುವೆ ಹಾಸುಹೊಕ್ಕಾದ ಅನುಭವಜನ್ಮವಾದ ವಾತಾಗಳು ಗಾದೆಗಳ ರೂಪದಲ್ಲಿ ಸಿದ್ಧವಾಗಿವೆ.

ಹೆಚ್ಚಿನ ವಿವಿಧ ರೀತಿ ಬದುಕಿನ ಅರ್ಥಮಾಗಳನ್ನು ಗುರುತಿಸಿರುವ ಕೀರ್ತನೆ ಕಾರಣ ಪ್ರರೂಪರಿಗೆ ಸಂಬಂಧಿಸಿದ ಕೆಲವು ಸರ್ವಸ್ಯಗಳ ಬಗ್ಗೆಯೂ ಹೇಳಿದ್ದಾರೆ. ಇಲ್ಲಿ

ದಾಸಸಾಹಿತ್ಯದಲ್ಲಿ ಬಳಕೆಗೊಂಡಿರುವ ಜನಪದ ಸಾಹಿತ್ಯ ಪ್ರಕಾರಗಳು

ಬರುವ ಅನೇಕ ವಾಕ್ಯಗಳು ಗಾಂಗಳ ರೂಪದಲ್ಲೀ ಇವೆ. ಆದರೆ ಇಲ್ಲಿನ ರೂಪಗಳು ಅಡು ಭಾಷೆಯಲ್ಲಿ ದೂರೆಯುವುದು ಕಡಿಮೆ.

“ನಿತ್ಯ ನಷ್ಟಂಸಕನ್ಯೆದಲು ತರುಣಿಗೆ  
ಚಿತ್ತ ಸುಖಿವು ಸೂರಾದಿಃತೆ”

ಇಲ್ಲಿನ ಸಮನ್ಯೆಗಂಡಿನದು. ಇಲ್ಲಿ ದುಃಖಿಕ್ಕ ಒಳಗಾಗಿರುವುದು ಹೇಣ್ಣಿ. ಅದರೂ ಪರಾಡುವುದೇನು “ಷಂಡ ಸಾವಿರ ಹೇಣ್ಣಿ ಮಂದುವಾಯಾದರೇನು” ಎಂಬ ಮಾತು ಕೂಡ ಪುರುಷತ್ವವನ್ನು ಕುರಿತು ಹೇಳುತ್ತದೆ. ಗಂಡು ತಾನು ಷಂಡನಾದರೂ ಕೂಡ ಹಲವಾರು ಹೇಣ್ಣಿಗಳನ್ನು ಮಂದುವೆಯಾಗುತ್ತಿದ್ದು. ಹೇಣ್ಣಿಗೆ ಮಂಗುವಾಗ ದಿದ್ದು ದು ಅಥಳ ಬಂಜಿತನದಿಂದಲೇ ಎಂದು ತೀವ್ರಾನಿಸುವುದು ಮತ್ತೆ ಮಂದುವೆಯಾಗುವುದು ಸವಾಜದ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ. ಇಂತಹ ಪುರುಷನನ್ನು ಕುರಿತು “ಶಮುಖಿಲ್ಲದ ಗಂಡು ಕರಿಯ ಒನಕೆಯ ತುಂಡು” ಎಂದು ಒಳ್ಳೆಯ ಉಪ ಮರ್ಯಾದೆ ಮಂಡಿದ್ದಾರೆ. “ಕಾರುಖಿಲ್ಲದಂವಗೆ ಕೊಂತೆಯಾರ ಗೊಡವೇಕೆ” ಮರ್ಯಾದು ಮೂಲಕ ವ್ಯಕ್ತಪಡಿಸಿದ್ದಾರೆ. “ಕಾರುಖಿಲ್ಲದಂವಗೆ ಕೊಂತೆಯಾರ ಗೊಡವೇಕೆ” ಎಂದು ಗೇಲಿ ವಾಡಿದ್ದಾರೆ. ವ್ಯವಸ್ಥೆಯಲ್ಲಿ ಇದ್ದ ಗಂಡಿನ ದಬ್ಬಾಳಿಕೆ ಮತ್ತು ಸ್ವಪ್ರತಿಷ್ಠೆಯನ್ನು ಅಲ್ಲಾಗಳಿದ್ದಾರೆ. ಇಂತಹ ಅಭಿವೃಕ್ತಿಗಳು ನಮಗೆ ಹೆಚ್ಚಿ ದೂರಕುವುದು ಕೀರ್ತನಕಾರರಲ್ಲೇ ಎಂದರೆ ತಪ್ಪಾಗಲಾರದು. ಅಲ್ಲೊಳ್ಳಿಮೈ ಇಲ್ಲೊಳ್ಳಿಮೈ ಜನಪದ ಸಾಹಿತ್ಯದಲ್ಲಿ ದೂರಿತರೂ ಹೇಣ್ಣಿನ ಸಮನ್ಯೆಗಳ ಬಗ್ಗೆಯೇ ಹೆಚ್ಚಿನ ಒತ್ತು ಕೊಡಲಾಗಿದೆ. ಗಂಡ ಷಂಡನಾದರೂ ಹೇಣ್ಣಿಗೆ ಮರುಮಂದುವೆಯ ಅವಕಾಶಗಳು ಇದಲ್ಲಿ. ಆದರೆ ಹೇಣ್ಣಿ ಬಂಜಿಯಾದರೆ ಅವನ ಮರುಮಂದುವೆಗೆ ಅವಕಾಶಗಳು ಇದ್ದವು. ಇಂಥ ಅಸಮಾನತೆಯನ್ನು ಪ್ರತ್ಯೇಕಿಸುವ ಪ್ರಯತ್ನಗಳು ನಮ್ಮಲ್ಲಿ ತೀರು ವಿರಳವೇ ಸರಿ ಅಥವಾ ಇಲ್ಲವೆಂದರೆ ತಪ್ಪಾಗಲಾರದು.

ನಮ್ಮ ಜರಿತ್ಯೆಯನ್ನು ಗಮನಿಸಿದಾಗ ರಾಜನೇ ಸ್ವತಃ ದೇವರೆಂದು ಪೂಜಿಸುವ ಹಾಡಿ ಹೊಗಳುವ ಸಂದರ್ಭಗಳು ಸಿಗುತ್ತವೆ. “ರಾಜು ಪ್ರತ್ಯೇಕ ದೇವತಾ” ಎಂಬ ಮಾತು ಇದನ್ನು ಸ್ವಷ್ಟಪಡಿಸುತ್ತದೆ.

“ರಾಜ ಮುಟ್ಟಿದ ನಾರಿ ಮಾನ್ಯಿಳಿ  
ಪರಸು ಮುಟ್ಟಿದ ಲೋಡ ಚೆನ್ನಿ”

ಎಂಬ ಗಾದೆ ಇದೆ. ಇದು ಪ್ರಭುತ್ವದ ದಬ್ಬಾಳಿಕೆಯನ್ನು ವ್ಯಕ್ತಪಡಿಸುತ್ತದೆ. ಭಕ್ತಿಯುಗದಲ್ಲಿ ಭಕ್ತಿನಾದವನಿಗೆ ಹೇಗೆ ಹಣ, ಜಾತಿ ಮುಖಿವಾಗಿರಲಿಲ್ಲವೋ ಹಾಗೆಯೇ ರಾಜನೇ ಮುಟ್ಟಿದ ನಾರಿಗೂ ಕೂಡ ಯಾವುದೇ ನಿಯಮಾಗಳು ಇಲ್ಲದೆ ಮಾನ್ಯಾಗುತ್ತಿದ್ದಳು. ಭಕ್ತಿಕೆವಿಗಳು ರಾಜಾಸಾಫನವನ್ನು ತ್ಯಜಿಸಿ ನಿಂತವರು. ಇದರಿಂದಾದಿ

ಇವರು ಪ್ರಭುತ್ವದ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಯಿತು. ಹೀಗಾಗಿ “ರಾಜ ಮಾಟಿದ ನಾರಿ ಮಾನ್ಯಾಳು ಗೋವಿಂದಾ” ಎಂಬ ಉದ್ದಾರವನ್ನು ತೆಗೆಯಲು ಸಾಧ್ಯವಾಯಿತು. “ಧರ್ಮವಿಲ್ಲದ ಅರಸು ಮಾರಿದ ಕಾಲಿನ ಗೊರಸು” ಎಂದು ಅರಸನ ಮಾಯಿತು. ಪ್ರಕೃತಪನ್ನು ದೂರಿದ್ದಾರೆ. ಭಕ್ತರಾದ ದಾಸರು ತಮ್ಮನ್ನು ತಾವು ಕೀಳಾಗಿ ಇಡೀ ಪ್ರಕೃತಪನ್ನು ದೂರಿದ್ದಾರೆ. ಪ್ರಕೃತಲ್ಲಿ ದಾಸತ್ವವನ್ನು ಅರೋಪಿಸಿಕೊಂಡು ಧರ್ಮ, ನ್ಯಾಯ ಗೌರುತ್ವತ್ವಿಕೊಂಡು ತಪ್ಪುಲ್ಲಿ ದಾಸತ್ವವನ್ನು ರಲ್ಲಿ ತಂಬಿವ ಪ್ರಯತ್ನ ವಣಾದಿವರು. ಮಾತ್ರಂತಾದ ಪೂರ್ಣಗಳನ್ನು ಜನಸಾಮಾನ್ಯರಲ್ಲಿ ತಂಬಿವ ಪ್ರಯತ್ನ ವಣಾದಿವರು. ಇವರು ಹರಿಯೇ ಸಹ್ಯಾತ್ಮಕನೆಂದು ನೆಚ್ಚಿ ಒಟ್ಟಿ ನಡೆದವರು. ಜನಸಾಮಾನ್ಯದಲ್ಲಿ ಬಹುಕಿರುತ್ತಿರುವ ಅವರಲ್ಲೇ ಇದ್ದ ಪರಿಂಪರೆಯ ಪೂರ್ಣಗಳಿಗೆ ಬೆಲೆ ಕೊಟ್ಟಿ ಪ್ರತಿಯೇ ಕೂಗಾಗಿ ಬೆಳಿದರು. ಅನೇಕ ಮಹಿಳೆಯರು ಸಿಹಿತಿಂದಿಗಳನ್ನು ತಯಾರಿಸಿ ವರು. ಇದರಿಂದಾಗಿ ಜನರ ಮನಸ್ಸಿನಲ್ಲಿ ಉಳಿದ್ದ ಮಹಾಭಾರತ, ರಾಮಾಯಣಗಳ ಮೂಲಕ ಮತ್ತು ಜನರ ನಡುವೆ ಹುದುಗಿದ್ದ ಗಾದೆಗಳ ಮೂಲಕ ತಮ್ಮ ಧೋರಣೆಗಳನ್ನು ವ್ಯಕ್ತಪಡಿಸಿದರು.

ಬಡತನ-ಸಿರಿತನ, ಮೇಲು-ಕೀಳು, ಬುದ್ಧಿವಂತ-ದದ್ದು ಮುಂತಾದ ವಿಷಯ ಗಳನ್ನು ಕುರಿತಾ ದಾಸರು ಪ್ರಸ್ತಾಪಿಸಿದ್ದಾರೆ. ಇಂಥ ವಿಷಯಗಳನ್ನು ಜನರ ನಡುವೆ ಪ್ರಚರಿತವಿದ್ದ ಗಾದೆಗಳ ಮೂಲಕ ಪ್ರಸ್ತಾಪಿಸಿದ್ದಾರೆ. ನವ್ಯಲ್ಲಿ ಎಷ್ಟೋ ಮಂದಿ ದಿನದಿನದ ಹೇಳೆಟ್ಟಿ ಬಟ್ಟಿಗಾಗಿ ಪರದಾಡುವುದನ್ನು ನಾವು ಕಾಣಬಹುದು. ಇದನ್ನು ಕುರಿತು “ವಲ್ಲಾರೂ ಮಾಡುವುದು ಹೇಳಣಿಗಾಗಿ ಗೇಣು ಬಟ್ಟಿಗಾಗಿ ತುತ್ತು ಹಿಟ್ಟಿ ಗಾಗಿ” ಎಂಬ ವಾತಾ ಮನುಷ್ಯನ ಮೂಲಭೂತ ಅವಶ್ಯಕತೆಗಳನ್ನು ಹೇಳುತ್ತವೆ. ಇಷ್ಟು ಪಡೆದುಕೊಳ್ಳುವುದರಲ್ಲಿಯೇ ಮನುಷ್ಯನಿಗೆ ಬಂದೊದಗಾವ ಕೆವ್ವಗಳ ಬಗ್ಗೆ ತಿಳಿಸಿದ್ದಾರೆ. ಹೊಟ್ಟಿಗಿಲ್ಲದವನೇಬ್ಬ ಬಿಕ್ಕಿಗೆ ಹೊದಾಗ ಇಕ್ಕಲಾರದವ “ಕೈ ಎಂಜಲು ಹೇಗೆ ಬಾ ದಾ ಶಯ್ಯ,” ಎಂದೂ ಹಸಿದ ಹೊಟ್ಟಿಯ ವ್ಯಕ್ತಿ ಮತ್ತೊಂದು ಮನೆಗೆ ಕಾಲೇಳಿದುಕೊಂಡು ಹೋಗೆ ಚೆಕಾಗುತ್ತದೆ. ಕೊಡುವ ಸಿರಿತನವಿದ್ದರೂ ಕೊಡುವ ಮನಸ್ಸಿಲ್ಲದವರು ಬಿಕ್ಕಿಗೆ ಬಂದವರಿಗೆ ನೆಪ್ಪೊಡ್ಡಿ ಮುಂದಕ್ಕೆ ಸಾಗಿಸುವ ರೀತಿಯನ್ನು ಗಾದೆ ಜೆನ್ನಾಗಿ ಅಭಿವೃತ್ತಿಸುತ್ತದೆ. ಇಲ್ಲಿ ದಾಸರ ಅನುಭವವೂ ದಾವಿಲಾಗಿದೆ. ದೀಕ್ಷೆಯನ್ನು ಪಡೆದುಕೊಂಡ ಮೇಲೆ ದಾಸರು ಬಿಕ್ಕಿಯಲ್ಲೇ ತಮ್ಮ ಜೀವನವನ್ನು ಸಾಗಿಸುತ್ತಿದ್ದರೆಂಬ ವಿಷಯ ತಿಳಿದು ಬಂದಿದೆ. ಇದರಿಂದಾಗಿ ಬಿಕ್ಕಿಗೆ ಹೋಗುವುದು ದಾಸರು ರೂಢಿಹೊಂಡ ಸಂಪ್ರದಾಯವೂ ಹೊಂಡು. ಇಂದಿಗೂ ಅನೇಕ ಜನಪದ ವ್ಯಕ್ತಿ ಕಲಾವಿದರನ್ನು ನಾವು ನೋಡಬಹುದು. ಇವರು ತಮ್ಮ ಹಾಡುಗಾರಿಕೆಯನ್ನು ಬಿಕ್ಕಿಗೆ ಹೋಗುವ ಮನೆಯವರ ಏದುರಲ್ಲಿ ಹಾಡುತ್ತಾರೆ. ಇಂತಹ ಸಂಪ್ರದಾಯ ದಾಸರ ಕಾಲಿಂದಲೇ ನಮ್ಮ ಸಂಸ್ಕೃತಿಯಲ್ಲಿ ಬಿಳಿಕೆಗೆ ಬಂದಿರಬಹುದು.

ಸಿರಿವಂತರ-ಬಡವರ ಸಂಬಂಧವನ್ನು ಕುರಿತು “ಅನೇ ಸಿಂಹನ ಕೂಡ ಅಣಾಕ ವಾಡುವುದಾಯಿ” ಎಂಬ ಗಾದೆ ವ್ಯಾಪ್ಸೆಯನ್ನು ಜೆನ್ನಾಗಿ ಪ್ರತಿಬಿಂಬಿಸುತ್ತದೆ. ಅಧಿಕಾರ ಉಳ್ಳವರ ವಿರಾಧ ವ್ಯಕ್ತಿಯ ಧೈರ್ಯ, ಸಾಮಾಜಿಕ ಶಕ್ತಿ ಎಲ್ಲವೂ ಉಪ

ದಾಸನಾಹಿತ್ಯದಲ್ಲಿ ಬಳಕೆಗೊಂಡಿರುವ ಜನಪದ ಸಾಹಿತ್ಯ ಪ್ರಕಾರಗಳು

ಯೋಗಕ್ಕೆ ಬಾರದೇ ಹೋಗುತ್ತದೆ. ಹೀಗಾಗೆ ಬಡವ ತನ್ನ ರೇಣುವನನ್ನು ವ್ಯವಸ್ಥೆಯ ವಿರುದ್ಧ ತೋರಿಸಿದರೆ 'ಬಡಲ ಕಿಚ್ಚಿಗೆ ಮೇಲೆ ಬಡಿಗಲ್ಲು ಕೆಡಹಿಕೊಂಡು ಬಿದ್ದ ಮೂಷಕನಂತಾದೆನಲ್ಲೋ' ಹೀಗೆ ಇಲ್ಲಿ ಬಡವನ ಅಷಹಾಯಕತೆ ವ್ಯಕ್ತವಾಗುತ್ತದೆ. "ಬಡವನ ಕೋಪ ದವಡಿಗೆ ಮೃತ್ಯುವಲ್ಲವೇ?" ಎಂದು ಪ್ರಶ್ನಿಸುವ ಗಾದೆ ದಾಸರ ಕಾಲದ ಬಡವನ ಸ್ಥಿತಿಗಳನ್ನು ತಿಳಿಸುತ್ತದೆ. ಇದರಿಂದಾಗಿ "ಬಡವ ನಿನಗೊಬ್ಬರ ಗೊಡಪೆರಣತಕ್ಕ" ಎಂದು ಸಮಾಧಾನದ ನಿಟ್ಟಿಸಿರನ್ನು ಬಿಟ್ಟಿದ್ದಾರೆ. ಹೀಗೆ ಇಡೀ ಕ್ಲಾರ ವ್ಯವಸ್ಥೆಯನ್ನು ಕುರಿತು ಪ್ರಶ್ನಿಸಲಾರದೆ ಮಾನವನನ್ನು ಧಾರ್ಮಿಕವಾದ ಅಧ್ಯಾತ್ಮಿಕ ಅಸಕ್ತಿಗಳ ಕಡೆಗೆ ಮನಸ್ಸು ಕೊಡುವಂತೆ ವಾಡಲು ಪ್ರಯತ್ನಿಸಿದ್ದಾರೆ. ಇದರಿಂದಾಗಿ ವ್ಯವಸ್ಥೆಯನ್ನು ಒಟ್ಟ ನಡೆಯುವಂತೆ ಇವು ಬೋಧಿಸುತ್ತವೆ. "ಪ್ರಣಾಲೀಲ್ಲದವನ ಪೌರಿಮೆ ಮರೆದರೇನು?" ಎಲ್ಲದಕ್ಕಾಗಿ ಪ್ರಣಾಲ್ಯವಿರಬೇಕು. ಸುಖ ಬಂದರೆ ಪ್ರಣಾಲ್ಯ ಮಾಡಿದ್ದ ಕೂಗಿ ಕಷ್ಟ ಬಂದರೆ ಪ್ರಾರ್ಥಿ ಜನ್ಮದ ಕರ್ಮದಿಂದ ಎಂಬ ಸಮಾಧಾನವನನ್ನು ವ್ಯಕ್ತಪಡಿಸುತ್ತಾರೆ. "ಅಲಿಗೆ ಅರಿಲ್ಲ ವಯ್ಸ ಅಪತ್ತು ಕಾಲಕೆ" ಎಂದು ವ್ಯಕ್ತಿಯ ಜೀತನವನ್ನು ಅಲೋಕಿಕದ ಕಡೆ ತಿರುಗಿಸು ಪ್ರದನ್ನು ಕಾಣಿಸ್ತೇವೆ. ಇಂಥಲ್ಲಿ "ಬಂದಿದ್ದೆಲ್ಲಾ ಬರಲಿ ಗೋವಿಂದನ ದಯೆ ಒಂದಿರಲಿ" ಎಂದು ಪ್ರಸರಣಿಸುತ್ತಾ ವ್ಯವಸ್ಥೆಗೆ ಶರಣಾಗುವ ಅಷಹಾಯಕತೆ ವ್ಯಕ್ತವಾಗುತ್ತದೆ.

ಹೊಟ್ಟಿಬಟ್ಟಿಗೆ ಕಾಣಿದ ಮಂದಿ ಉಳ್ಳವರಲ್ಲಿ ಜೀತ ಮಾಡಿ ಇಡೀ ಜೀವನವನ್ನು ಅವರಿಗೆ ಒಟ್ಟಿಸುವುದರ ಜೊತೆಗೆ ಮಕ್ಕಳನ್ನು ಬಲಿ ಕೊಡುವ ಪ್ರಸಂಗಗಳೂ ಬರುತ್ತಿದ್ದವು. ಇಂದಿಗೂ ಇಂತಹ ಆರ್ಥಿಕ ಸ್ಥಿತಿಗಳಿಂದ ಅಂತಹ ಜನ ಸಂಪೂರ್ಣ ಮಂತ್ರರಾಗಿಲ್ಲ. ಜೀತಪದ್ಧತಿ ನಮ್ಮ ಸಂಸ್ಕಾರಿಯ ಮೇಲುವರ್ಗದವರಿಂದ ಪ್ರೇರಣೆ ಹಿನ್ನಲ್ಪಟ್ಟಿ ದಾಖಿಲಿಗಳಿವೆ. "ಉಂಡ ಮನಗೆರಡನ್ನು ಎಂಬುವಾತನ ಸಂಗ ಬಹುಭಂಗ ರಂಗ" ಮತ್ತು "ಉಂಡ ಮನಗೆರಡನ್ನು ಒಗೆವಾತನೇ ಹೊಲೆಯ" ಇಂತಹ ವಾತಾಗಳು ವ್ಯವಸ್ಥೆಯಲ್ಲೇ ಒಟ್ಟಿತ್ತವಾದವು. ಇದು ಜನಸಾಧನಗಳಲ್ಲಿಯೂ ಒಟ್ಟಿತ್ತವಾಗಿತ್ತು. ಇಂಥ ಹಿನ್ನಲೆಯಲ್ಲಿಯೇ ಮಹಾಕಾವ್ಯಗಳಲ್ಲಿಯೂ ಕಾಂಡ ಈ ಪರೌಲ್ಯವನ್ನು ಅರೋಚಿಸಿದ ಪಾತ್ರಗಳು ಸ್ವಪ್ನಗೊಂಡವು. ಇಂಥ ವ್ಯವಸ್ಥೆಯನ್ನು ಕಂಡು ಹೇಗೆಯಾದಾಗ ಅಲ್ಲಿಮೈ ಇಲ್ಲಿಮೈ "ಅಲ್ಲಿ ದೊರೆಗಳ ಜೀತ ಎಮ್ಮು ವರಾಡಿದರೇನು" ಎಂಬ ಉದ್ದಾರಗಳು ಕಂಡುಬರುತ್ತದೆ. ಹೀಗೆ ಸಾಧನ್ಯರು ಸಮಾಜದ ಅಳತೆಗೊಳಿಗೆ ತಮ್ಮನ್ನು ಅರ್ಥಸಿಕೊಂಡು ಬದುಕನ್ನು ರೂಪಿಸಿಕೊಂಡರು. "ಉರು ಮಾಡಿದ ಕೊಳಗ ತಾಯಿ ಮಾಡಿದ ಹೊಟ್ಟಿ" ಹಿರಿಯರು ಮಾಡಿಟ್ಟಿ ನಿಯಮಗಳಲ್ಲಿಯೇ ಬದುಕಲು ಕಲಿತರು. ಇಂಥ ಸಮಾಜದಲ್ಲಿ, ಸಮಾಜದ ಕಟ್ಟಪಾಡುಗಳನ್ನು ಏಂಬೆಂದಲ್ಲಿ ಶಿಕ್ಷಿಗೆ ಗುರಿಯಾ ಬೇಕಾಗುತ್ತತ್ತು.

ಸಾಮಾಜಿಕ ಕಾರ್ಯಗಳಲ್ಲಿ ಪಾಲುಗೊಳ್ಳುದಂತೆ ಬಹಿಪ್ರವಿಶಲಾಗುತ್ತಿತ್ತು. “ಅಡಿಕೆ ಹೋಳಿಗೆ ಹೋದ ಮಾನ ಅನೇ ಕೊಟ್ಟಿರೂ ಬಾರದು” ಎಂಬ ಗಾದೆ ತೀಳಿಸುತ್ತದೆ. ಸವಾಜದ ಒಳಗೆ ನಿಂತು ಬದುಕು ನಡೆಸುವುದರಿಂದ ಮಾನ, ಮರ್ಮಾದೆ, ಗೌರವ, ಘನತೆಗಳು ತುಂಬಾ ಮಾತ್ರವಾಗಿದ್ದವು. ಇವುಗಳನ್ನು ಗಳಿಸಬೇಕಾದರೆ ವ್ಯಕ್ತಿ ಸವಾಜದ ಕಟ್ಟುಪಾಡುಗಳಿಗೆ ಬದ್ದನಾಗಿರಬೇಕಾಗುತ್ತದೆ. ಮನುಷ್ಯ ಸವಾಜದ ಫೋಟ್‌ಕವಾಗಿ ರುವುದರಿಂದ ಎಲ್ಲಾ ಕಾಲಕ್ಕೂ ಒಂದಲ್ಲಿ ಒಂದು ರೀತಿಯ ಕಟ್ಟುಪಾಡಿಗೆ ಬದ್ದನಾಗಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಮನುಷ್ಯ ಯಂಗಧರ್ಮಕ್ಕನುಗುಣವಾಗಿ ರೂಪೇಗೊಂಡ ಸವಾಜದ ಕಟ್ಟುಪಾಡುಗಳನ್ನು ಒಟ್ಟಿಕೊಂಡು ನಡೆಯಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಮನುಷ್ಯ “ಹುಟ್ಟಿಸಿದ ದೇವ ದುಲ್ಲಿ ಮೇಲಿಂಬುವುದಿಲ್ಲ ಬೆಟ್ಟಿದ ಮೇಲಿದ್ದ ದೇನು ವನದೊಳಿದ್ದ ರೇನು” ಎಂದು ಬದುಕಿನಲ್ಲಿ ಸವಾಧಾನ ತಾಳುತ್ತಾನೆ.

ಕೀರ್ತನೆಗಳಲ್ಲಿ ಬಳಕೆಗೊಂಡಿರುವ—ಸಹಬಾಳ್ಳಿ, ಸಹಕಾರ ನೆಂಟಿರಿಷ್ಟು ಸಂಬಂಧ ಕುರಿತ ಗಾದೆಗಳು ವಾಸ್ತವಿಕ ಬದುಕನ್ನು ಪರಿಚಯ ವರಾಡಿಕೊಡುತ್ತವೆ. “ಒಡಲ ಹಂಗಿಸುವರ ಮನೆಯ ಓಗರಕ್ಕಿಂತ ಕುಡಿ ನೀರ ಕುಡಿದು ಕೊಂಡಿಹುದೆ ಲೇಸು” ಸವಾಜದಲ್ಲಿ ಒಟ್ಟಿತ ಹರೊಲ್ಲಿಗಳನ್ನು ರೂಢಿಸಿಕೊಂಡ ಜನರು ತಮ್ಮ ಸಂಬಂಧಗಳಲ್ಲಿ ಬಿರುಕು ಬಿಟ್ಟಾಗ ಧಿಕ್ಕರಿಸಿ ಹೊಸ ಜೀವನವನ್ನು ರೂಢಿಸಿಕೊಳ್ಳುವುದನ್ನು ಕಾಣುತ್ತೇವೆ. ಸಂಬಂಧಗಳಲ್ಲಿ ಇವರಿಗಿರುವ ಸ್ವಾಭಿವಾನ ಇಲ್ಲಿ ವ್ಯಕ್ತವಾಗುತ್ತದೆ. ಇಂಥಲ್ಲಿ “ಡಂಬಕರ ಅಪವಾನದೂಟಿಕ್ಕಿಂತ ತುಂಬಿದ ಪಟ್ಟಣದಿ ತಿರುದುಂಬುದೇ ಲೇಸು” ಎಂಬ ಮಾತು ಇದನ್ನು ಸ್ವಷ್ಟಪಡಿಸುತ್ತದೆ. ಇಂಥ ಸಂದರ್ಭಗಳಲ್ಲಿ ವರ್ಗಭೇದದ ಕುರುಹು ಕಾಣುತ್ತದೆ. ಇಲ್ಲಿ ಉಳ್ಳವರನ್ನು ಕಂಡು ಇಲ್ಲದವರಿಗೆ ಅಸವಾಧಾನ ಇರುತ್ತದೆ. ಇಂತಹ ಸ್ಥಿತಿಯಲ್ಲಿ ಉಳ್ಳವರ ಆಚರಣೆಗಳು, ಬಿಂಕಭಿನಾಣಗಳು ಡಂಭಾಚಾರವಾಗಿ ಕಾಣುತ್ತವೆ. ಇಲ್ಲಿ ಇಲ್ಲದವರಲ್ಲೇ “ಬಪ್ಪತ್ತು ಭಿಕ್ಕೆವ ಬೇಡು ಬಟ್ಟಿರಿಗೆ ಒಂದಿಷ್ಟು ನೀಡು” ಎಂಬ ನೀತಿ ಹುಟ್ಟಿಕೊಳ್ಳುತ್ತದೆ.

ಸಂಬಂಧಗಳಲ್ಲಿ ಕಷ್ಟದ ಕಾಲಕ್ಕೆ ಇರುವ ನೆಂಟಿರನ್ನು ಸಹಾಯ ಕೇಳಿದರೆ ಅಲ್ಲಿ ಅಸವಾಧಾನವೇ ಎದುರಾಗುತ್ತದೆ. ಇಂಥ ವಿಷಯ ಕುರಿತು ಹುಟ್ಟಿಕೊಂಡ ಗಾದೆಗಳು “ಕೆಟ್ಟಿನೆಂಟಿರ ಸೇರುವುದು ಬಹಳ ಕರಿಣ ಮತ್ತು ಕೆಟ್ಟಿ ಬಡವರು ಬರುವುದುಂಟೆ ಜಗದೊಳಗೆ ಅಟ್ಟುಂಬ ಮನೆಯ ಬಾಗಿಲಿಗೆ” ಎಂದು ಹೇಳಿದ್ದಾರೆ. ಇದಲ್ಲದೆ “ಶಕ್ತನಾದರೆ ನೆಂಟಿರಲ್ಲಿ ಹಿತರು ಆಶಕ್ತನಾದರೆ ಆಪ್ತರಲ್ಲಿ ವೈರಿಗಳು” ಎಂಬ ಲೋಕ ಸತ್ಯವನ್ನು ಇದು ವ್ಯಕ್ತಪಡಿಸುತ್ತದೆ. ಶ್ರೀಮಂತರ ಜಿಪ್ಪಣತನವನ್ನು ಕುರಿತು “ಶಾಷ್ವನನ ಮೊಲೆಯೊಳಗೆ ಹಾಲಿದ್ದ ರೇನು ಹೋತಿನ ಕೊರಳೊಳಗೆ ಮೊಲೆ

“ಇದ್ದರೇನು” ಎಂದು ಅಣಿಕೆಸಿದ್ದಾರ್ಥಿ. ಬದುಕಿನಲ್ಲಿ ಡಂಭಾಚಾರ ವೂಡದೆ ಎಲ್ಲಾ ಕಾಲದಲ್ಲಿ ಹಾಸಿಗೆಯರಿತು ಕಾಲ ನೀಡಲರಿಯ” ಬೇಕೆಂದು ಜನಪದರ ನಾಣ್ಯ ಡಿಯಾಮೂಲಕ ಬದುಕಿನ ಮುಖವನ್ನು ಸಾರಿದ್ದಾರೆ.

ವರ್ಗಭೇದದ ವ್ಯವಸ್ಥೆ ಇರುವಂತೆಯೇ ವರ್ಣಭೇದ ವ್ಯವಸ್ಥೆಯೂ ನಮ್ಮ ಸಮಾಜದಲ್ಲಿ ಕಂಡುಬರುತ್ತದೆ. ಇದನ್ನು ಕುರಿತು ಮೊದಲು ಧ್ವನಿ ಏತಿದವರು ವಚನಕಾರರು. ಅನಂತರ ಕೀರ್ತನಕಾರರು. ವರ್ಣವ್ಯವಸ್ಥೆಯಲ್ಲಿ ಇದ್ದ ಕೆಲವು ಸಂಪ್ರದಾಯಗಳನ್ನು ಅವರು ದಾಖಲಿಸಿದ್ದಾರೆ. “ಉಣಬರದವರಲ್ಲಿ ಉಂರಾಟ ವಾದರೇನು” ಇಲ್ಲಿ ಉಣಬರದವರು ಎಂದರೆ ಕೆಳಜಾತಿಯ ಜನರ ಮನೆಯಲ್ಲಿ ಮೇಲು ಜಾತಿಯ ಜನರು ಉಣಿತ್ತಿರಲಿಲ್ಲ, ಕೊಂಡು ತರುತ್ತಿರಲಿಲ್ಲ (ಬೃಹತ್ತಣರು ಶೂದ್ರರ ಮನೆಯಲ್ಲಿ ತಿನ್ನತ್ತಿರಲಿಲ್ಲ, ಶೂದ್ರರು ‘ಅಸ್ವಾತ್ಮಿಕ’ ಮನೆಯಲ್ಲಿ ತಿನ್ನತ್ತಿರಲಿಲ್ಲ) ಈ ರೀತಿಯ ವ್ಯವಸ್ಥೆಯನ್ನು ಗಾದೆಗಳು ದಾಖಲಿಸಿವೆ. “ಭೇದವಿಲ್ಲಂದು ತಿಳಿದು ನೀ ವಾದಿಗರ ಮನೆಯಲ್ಲಿ ಉಣಿಲೊಲ್ಲಿಯಾಕೊ” ಎಂಬ ಶ್ರೀಪಾದರಾಜರ ವಾತು ಇದನ್ನು ಸ್ವಷ್ಟಪಡಿಸುತ್ತದೆ.

ಅನೇಕ ಕೀರ್ತನಕಾರರಲ್ಲಿ ಬಳಕೆಗೊಂಡಿರುವ “ಮಹಾರಾಜನ ಕೈಯಲ್ಲಿ ವರ್ಣಕ್ಕೆ ವಿದ್ದರೇನು” “ಮಂಗನ ಕೈಗೆ ವರಣಿಕ್ಕೆ ಕೊಟ್ಟಿಂತೆ” ಮತ್ತು “ಕಣ್ಣಲ್ಲದವನಿಗೆ ಕನ್ನಡಿಯಿದ್ದು ಘರವೇನು” ಕುರುಡಣಗೆಕನ್ನಡಿಯಿದ್ದಂತೆ” ಮುಂತಾದ ಗಾದೆಗಳು ಮನುಷ್ಯನ ಅಲ್ಪತನ, ದಷ್ಟತನ, ಸಣ್ಣತನ ಮುಂತಾದ ಗಂಗಳಿಗೆ ಪ್ರತೀಕವಾಗಿವೆ.

ಮನುಷ್ಯನ ಗಂಗಳು ವರ್ಗ ವರ್ಣಭೇದವನ್ನು ಏರಿ ನಿಲ್ಲಾವಂತಹವು. ಒಬ್ಬ ಬಡವ ಗುಣವಂತನಾಗಿ ಕೇಳಿಜಾತಿಯಾವನಾಗಿದ್ದರೆ ಅವನನ್ನು ಕುರಿತು “ಕಬ್ಬಿ ಡೋಂಕಾದರೇನು ಸಿಹಿ ಡೋಂಕೆ” ಎಂದು ಪ್ರಕೃತಿಯ ಕೂಡುಗಳಿಗೆ ಹೋಲಿಸಿ ಹೇಳಿರುವರು. ಇದೇ ರೀತಿಯ ಗಾದೆಗಳು ಹಲವಾರು. ಇಲ್ಲಿ ನದಿ, ಆಕಳು, ಬಿಲ್ಲು ಮುಂತಾದವಕ್ಕೆ ಹೋಲಿಸಲಾಗಿದೆ. “ಬಿಲ್ಲು ಡೋಂಕಾದರೇನು ಬಾಣ ಡೋಂಕೇ” ಬಾಣದ ಗುರಿಯ ಸಾಮಧ್ಯವನ್ನು ಕೀಳಿರುವೆ ಇರುವ ವ್ಯಕ್ತಿಯಲ್ಲಿ ಗುರುತಿಸಲಾಗಿದೆ. “ಆಕಳು ಡೋಂಕಾದರೇನು ಹಾಲಾ ಡೋಂಕೇ” ಎಂದು ಹಾಲಿನ ಪರಿಶ್ರಮೆಗೆ ಹೋಲಿಸಲಾಗಿದೆ. ಉದಾರತ್ವಕ್ಕೆ ಪ್ರತೀಕವಾದ ಗಂಗೆಗೆ (ಉದಕ) ಒಳ್ಳೆಯತನವನ್ನು ಹೋಲಿಸಿದ್ದಾರೆ. ಇಂತಹ ಅನೇಕ ಗಾದೆಗಳು ಹಲವಾರು ದಾಖರ ಕೀರ್ತನೆಗಳಲ್ಲಿ ಪ್ರಸ್ತಾಪಿತವಾಗಿವೆ. ಇವು ಜನರ ಮಧ್ಯ ಅಡಗಿರುವ ಅಸಮಾನತೆಯನ್ನು ಹೋಗಲಾಡಿಸಲು ಹಂಟ್ಯುಕೊಂಡಿವೆ. ಸಾಚಾಜಿಕವಾಗಿ ಉನ್ನತ ವೆಂದು ಪರಿಗಣಿಸಲಾದ ವಸ್ತುಗಳಿಗೆ ಹೋಲಿಸುವುದರ ಮೂಲಕ ವ್ಯಕ್ತಿ ಗಂಗಕ್ಕೆ ಅಧವಾ ವ್ಯಕ್ತತ್ವಕ್ಕೆ ಬೆಲೆಕೂಡಿವ ಪ್ರಯತ್ನ ವಾಡಲಾಗಿದೆ.

ಕೀರ್ತನೆಗಳಲ್ಲಿ ಬಳಸಿಕೊಂಡ ಗಾದೆಗಳನ್ನು ವಿಶೇಷಿಸುವಾಗ ಕೀರ್ತನಕಾರ

ರಲ್ಲಿ ಇದ್ದ ದ್ವಾಂಪ್ಯ ವ್ಯಕ್ತವಾಗುತ್ತದೆ. “ಕಬ್ಬಿ ಡೊಂಕಾದರೇನು ಸಿಹಿ ಡೊಂಕೇ” ಎಂದು ಹಾತನಾಡುವ ದಾಸರು “ಹಂದಿಗೆ ಅರಳಿಲೆ ಇಟ್ಟರೆ ಕೊಡುಗ ಕಂದನಾಗಬಲ್ಲುದೆ” ಎಂದು ಹೇಳಿದ್ದಾರೆ. ಮನುಷ್ಯನ ನಡುವೆಯೇ ನಿಂತು ದಿನದಿನದ ಅನುಭವಗಳನ್ನು ಗ್ರಹಿಸಿ ಹಾಡಿಕೊಂಡು ಉರಾರು ಸುತ್ತಿದ ದಾಸರು ಒಂದು ನಿಲುವಿನಲ್ಲಿ ಹಾತನಾಡಲು ಕಷ್ಟವಂದೇ ನಾವು ಗ್ರಹಿಸಬೇಕು, “ಪರಿ ಪರಿ ಬಂಗಾರವಿಟ್ಟಿರೆ ದಾಸಿ ತಾ ಅರಸಿಯಾಗಬಲ್ಲಳೇ” ಎಂದು ಇಲ್ಲಿ ವ್ಯವಸ್ಥೆಗೆ ಒಟ್ಟಿದ ವಿಷಯವನ್ನು ಚರ್ಚಿಸಿದ್ದಾರೆ. ಮತ್ತೊಂದು ಕಡೆ “ನಿದಿ ಡೊಂಕಾದರೇನು ಉದಕ ಡೊಂಕೇ” ಎಂದು ಹೇಳುವಾಗ ವ್ಯವಸ್ಥೆಗೆ ಏರೋಡವಾಗಿ ಕಾಣುತ್ತದೆ. ಇಂಥ ವ್ಯವಸ್ಥೆ ಎದುರಲ್ಲೀ ನಿಂತು ತಿದ್ದಲು ಸಾಧ್ಯವಾಗದೆ ಬೇಸರವಾದಾಗ ಒಮ್ಮೆ “ಕೋಣನೆದುರಿಗೆ ಕಿನ್ನರಿಯ ಮಿಂಚಿದಂತೆ” ಎಂದು ಇಡೀ ವ್ಯವಸ್ಥೆಯ ಸ್ಥಿತಿಯನ್ನು ಕಂಡು ಮರುಗಿದ್ದಾರೆ.

ಹಗ್ಗ ವರ್ಣಭೇದಗಳು ಇರುವಂತೆಯೇ ಒಳ್ಳೆಯವ ಕೆಟ್ಟಿವ ಎಂಬ ಭೇದಗಳು ಸಮಾಜದಲ್ಲಿ ಏರ್ಪಡುತ್ತವೆ. ಇಲ್ಲಿ “ದುರ್ಜನರ ಮನೆಯೊಳಿಹ ಹಾಲ ಸವಿಗಿತ ಸಜ್ಜನರ ಮನೆಯೊಳಿಹ ನೀರು ಲೇಸು” ಎಂಬ ಅಭಿಪ್ರಾಯ ವ್ಯಕ್ತವಾಗುತ್ತದೆ. ವ್ಯವಸ್ಥೆಯ ಚೌಕಟ್ಟನ್ನು ಮೀರಿದವನು ಕೆಟ್ಟಿವನಾಗುತ್ತಾನೆ. ವ್ಯವಸ್ಥೆ ಒಟ್ಟಿ ನಡೆದವನು ಒಳ್ಳೆಯವನಾಗಿ ಕಾಣುತ್ತಾನೆ. ಇದರಿಂದಾಗಿ ಸ್ನೇಹವನ್ನು ಬರುವುದ ವ್ಯಕ್ತಿ “ಅಜ್ಞಾನಿಗಳ ಕೂಡ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳ ಕೂಡ ಜಗತ್ವೇ ಲೇಸು” ಎಂಬ ಧೋರಣೆಯನ್ನು ವ್ಯಕ್ತಪಡಿಸುತ್ತಾನೆ.

ಕೀರ್ತನಕಾರರಲ್ಲಿ ಬಳಕೆಗೊಂಡಿರುವ ಗಾದೆಗಳು ಕೆಲವು ಸುಭಾಷಿತಗಳನ್ನು ಹೋಲುವುದುಂಟು. “ಕನ್ನಡದಲ್ಲಿ ಗಾದೆಗಳಿರುವಂತೆ ಸಂಸ್ಕೃತದಲ್ಲಿ ಸುಭಾಷಿತಗಳಿವೆ”<sup>31</sup> ಎಂಬ ಎನ್. ಅನಂತರಂಗಾಚಾರ್ಯರವರ ಹಾತು ಇಲ್ಲಿ ಉಲ್ಲೇಖಿಸಿ. ನಮ್ಮಲ್ಲಿ ಕೀರ್ತನಗಳನ್ನು ರಚಿಸಿದ ಎಲ್ಲಾ ಕೀರ್ತನಕಾರರೂ ಸಂಸ್ಕೃತದಲ್ಲಿ ಪಾಂಡಿತ್ಯವಿದ್ದವರೇ ಆಗಿದ್ದರು, ಅವರು ಸಂಸ್ಕೃತ ಸುಭಾಷಿತಗಳ ಅರ್ಥವನ್ನು ಕನ್ನಡದ ಜಾಯವಣಿಕೆ ಹೊಂದಿಕೊಳ್ಳುವಂತೆ ರಚಿಸಿದ್ದಾರೆ. ಇವು ಜನರ ನಡುವೆಯಾ ಹಾಸುಹೊಕ್ಕಾಗಿವೆ. “ಕಾಮವಿಲ್ಲದವನಿಗೆ ಹೆಂಗಸರಿಂದೇನು ಪ್ರಯೋಜನ” ಎಂಬ ಸುಭಾಷಿತ ದಾಸರಲ್ಲಿ “ಕಾಮವಿಲ್ಲದವನಿಗೆ ಕಾಂತೇಯಾರ ಗೊಡವೇಕೆ” ಎಂದು ಪ್ರಯೋಗಗೊಂಡಿದೆ. ಅದರಂತೆ “ಕಾರುಡನಿಗೆ ಕನ್ನಡಿಯೇಕೆ” ಎಂಬ ಸುಭಾಷಿತ ಹೆಲವಾರು ದಾಸರಲ್ಲಿ ಬಳಕೆಗೊಂಡಿದೆ. ಇಷ್ಟೇ ಅಲ್ಲದೆ ಧರ್ಮಕ್ಕೆ, ಸ್ನೇಹಕ್ಕೆ ಸಂಬಂಧಿಸಿದ ಹಲವು ಗಾದೆಗಳು ಸುಭಾಷಿತಗಳನ್ನೇ ಹೋಲುತ್ತವೆ. ಇವು ಕನ್ನಡದಿಂದ ಸಂಸ್ಕೃತಕ್ಕ ಹೋದವ್ಯೋ ಅಥವಾ ಸಂಸ್ಕೃತದಿಂದ ಕನ್ನಡದಲ್ಲಿ ಬಳಕೆ ಗೊಂಡವ್ಯೋ— ವಿಚಿತ್ರವಾಗಿ ಹೇಳಲಾಗುವುದಿಲ್ಲ. ಮಹಾಭಾರತ, ರಾಮಾಯಣ, ಪಂಚತಂತ್ರ ಮುಂತಾದ ಕೃತಿಗಳು ಮೂಲ ಜನಪದ ಕಾವ್ಯಗಳೇ ಆಗಿವೆ ಎನ್ನುವ ವಿದ್ವಾಂಸರಿದ್ದಾರೆ. ಅವರ ಅಭಿಪ್ರಾಯಗಳನ್ನು ಒಪ್ಪಿಪುದಾದರೆ ಈ ಕಾವ್ಯಗಳಲ್ಲಿ ಬಳಕೆ

ಗೊಂಡಿರುವ ಸುಭಾಷಿತಗಳು ಮೂಲ ಜನಪದರಲ್ಲಿ ಇದ್ದ ವೆಂದು ಹೇಳಬೇಕಾಗುತ್ತದೆ. ಜನಪದ ಸಾಹಿತ್ಯ ರೂಪರ್ಥ ಇತಿಹಾಸವನ್ನು ನಾವು ಖಚಿತವಾಗಿ ಹೇಳಲು ಸಾಧ್ಯ ವಿಲ್ಲವಾದ್ದರಿಂದ ಇವು ಮೂಲ ಸಂಸ್ಕೃತದವ್ಯೋ, ಕನ್ನಡದವ್ಯೋ ಎಂದು ಹೇಳಲು ಸಾಧ್ಯವಿಲ್ಲ.

ಹೀಗೆ ದಾಸರು ಬಳಸಿಕೊಂಡ ಗಾದೆಗಳು ಸಂಸ್ಕೃತಿಯ ಚಿಕ್ಕಣವನ್ನು ಕೊಡುವಲ್ಲಿ ಯಶಸ್ವಿಯಾಗಿವೆ. ಇಲ್ಲಿ ಸಂಪಾದಕರಲ್ಲಿ ಇದ್ದ ವಿಧಿ ನಿರೈಧ ಮುಂತಾದ ಕಟ್ಟುಪಾಡುಗಳನ್ನು ತೀಳಿಸುವುದರ ಜ್ಯೋತಿಗೆ ಸಂಪಾದಕ ಇನ್ನೂ ಹಲವು ಮುಖಿಗಳ ಚಿತ್ರಣವೂ ಇದೆ.

### ಇ) : ಕಥೆ

ಜನಪದ ಸಾಹಿತ್ಯ ರೂಪಗಳಲ್ಲಿ ಜನಪದಕತೆ ಒಂದು ಮಹತ್ವದ ಪ್ರಕಾರ. ಜನಪದ ಕರೆಗಳನ್ನು ಅಧ್ಯಯನ ಹಾಡುವುದರಿಂದ ಪ್ರಾಚೀನ ಕಾಲದಿಂದಲೂ ನಡೆದು ಒಂದ ವರ್ಷಾನವ ಜನಾಂಗದ ಮೂಲ ಪ್ರವೃತ್ತಿ ಮತ್ತು ಸಾಂಪಾದಿಕ ಗಣಗಳನ್ನು ಅರಿಯಬಹುದು. ಸ್ವಿತ್ರಾಧಾವುನ್ನು ಅವರು ಜನಪದ ಕರೆಗಳು “ಜನಾಂಗದ ಸಾಂಸ್ಕೃತಿಕ ಚರಿತ್ರೆಯ ಒಂದು ಮಹತ್ವದ ಭಾಗ”<sup>32</sup> ಎಂದು ಕರೆದಿರುವರು. ಇಂಡಿಯನ್ ಪ್ರರಾಣ ಕಥೆಗಳನ್ನು ಅಭಾಸ ಹಾಡಿದ ಬೋಲಿಸ್ ಅವುಗಳನ್ನು ಬುಡಕಟ್ಟಿನ ಆತ್ಮಚರಿತ್ರಗಳಿಂದು<sup>33</sup> ಕರೆದಿದ್ದಾರೆ. ಇದರಿಂದಾಗಿ ಎಲ್ಲ ವಿವರಗಳ ಮತ್ತು ಸಿದ್ಧಾಂತಗಳ ಹಿನ್ನೆಲೆಯನ್ನು ಗಮನಿಸಿದಾಗ ಕರೆಗಳ ಅಧ್ಯಯನ ಸಾಂಸ್ಕೃತಿಕ ಅಂಶಗಳನ್ನು ಗುರುತಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತೇವೆ.

ದಾಸಸಾಹಿತ್ಯ ಪ್ರಮುಖವಾಗಿ ಕೀರ್ತನಸಾಹಿತ್ಯ. ಎಲ್ಲ ದಾಸರು (ಕನಕದಾಸರನ್ನು ಹೊರತುಪಡಿಸಿ) ಗೀತರೂಪದಲ್ಲಿ ಸಾಹಿತ್ಯ ರಚಿಸಿದವರು. ಆದರೆ ಹೆಳವನಕಟ್ಟೆಗಿರಿಯಮ್ಮೆ ಹಾಡಿನ ರೂಪದಲ್ಲಿಯೇ ಕೆಲವು ಕರೆಗಳನ್ನು ರಚಿಸಿದ್ದಾರೆ. ಇವುಗಳನ್ನು ಹಾಡುಗಳಿಂದು ಕರೆಯಾವುದಕ್ಕಿಂತ ಕರೆಗಳಿಂದೇ ಕರೆಯಬಹುದು. ಹೆಳವನಕಟ್ಟೆಗಿರಿಯಮ್ಮೆನ ಸಾಹಿತ್ಯವನ್ನು ಸಂಪಾದಿಸಿರುವ ಟಿ. ಕಿ. ಇಂದುಬಾಯಿಯವರು ಸಣ್ಣ ಹಾಡುಗಳು ಮತ್ತು ದೊಡ್ಡ ಹಾಡುಗಳಿಂದು ವಿಭಾಗ ಹಾಡಿಕೊಂಡಿದ್ದಾರೆ; ದೊಡ್ಡ ಹಾಡುಗಳ ವಸ್ತು ಮುಖ್ಯವಾಗಿ ಭಕ್ತರ ಕರೆಗಳಾಗಿವೆ.

ಹೆಳವನಕಟ್ಟೆಗಿರಿಯಮ್ಮೆ ತಮ್ಮ ಕೃತಿಗಳನ್ನು ಬರೆಯುವಾಗಲೇ ಉದ್ದಾಳಿಕನ ಕತೆ, ಚಂದ್ರಹಾಸನಕತೆ, ಲವಕಾಶರ ಕಾಳಗ ಮತ್ತು ಶಂಕರಗಂಡನ ಹಾಡು ಎಂದು ಹೇಳಿರುವರು. ಇದರಿಂದಾಗಿ ಈ ಕೃತಿಗಳನ್ನು ನಾವು ಕಥನ ಕೃತಿಗಳಿಂದೇ ಕರೆಯ

ಬಹುದು. ಈ ಕತೆಯೇ ರಚಿತವಾಗಿರುವುದು ಮುಖ್ಯವಾಗಿ ಭಕ್ತಿಯ ಹಿನ್ನೆಲೆಯಲ್ಲಿ. ಕತೆಯು ಕೊನೆಯಲ್ಲಿ ಈ ಕತೆಗಳ ಉದ್ದೇಶವನ್ನು ಕುರಿತು ಹೀಗೆಂದಿದ್ದಾರೆ

ನಾಶವಹುದು ರುಣರೋಗ ದಾರಿದ್ರ್ಯವು ಕೇಶಕಂಟಕ ಪರಿಹರವು  
ಚೇಸರಿಲ್ಲದೆ ನಿನ್ನ ದಾಸನ ಕಥೆಯನ್ನು ಚರಿತರು ಮಾಡಿ ವರ್ಣಿಸಿದ

(ಉದ್ದೃಕಾಸನ ಕತೆ ಪ್ರ. 127)

ಬರಡಾಕಳೀಯಲಿ ಬಂಜೆಗೆ ಮಕ್ಕಳಾಗಲಿ ಕುರುಡಗೆ ಕಂಗಳು ಬರಲಿ  
ಷುಣ ಹರಿಯಲಿ ದಾರಿದ್ರ್ಯವು ಹಿಂಗಲಿ ಹರಿ ಎಮ್ಮೆ ಘ್ರದಷ್ಟುದ್ದೀಕರಲಿ

(ಶಂಕರಗಂಡನ ಹಾಡು ಪ್ರ. 79)

ಪ್ರಾತಃಕಾಲಮೊಳೆದ್ದು ಉದ್ದಾಳಿಕನ ಕಥೆಯನು ಭಕ್ತಿಯಿಂದ ಹೇಳಿ ಕೇಳಿದವರಿಗೆ  
ಇಷ್ವಾಧರವು ಸಿದ್ಧಿ ಆಗೋದು ಎಂದು ಕೊಟ್ಟರೆ ಹರಿಹರ ವರವ

(ಉದ್ದಾಳಿಕನ ಕಥೆ ಪ್ರ. 73)

ವಿಭಾಗ ಕ್ರಮಾದ ದೃಷ್ಟಿಯಿಂದ ಈ ಕಥೆಗಳು ಆರಾಧನ ಕತೆಗಳಿಂದು ಕೆವಿಯತ್ತಿಯ  
ಹೇಳಿಕೆಗಳಿಂದಲೇ ತಿಳಿದು ಬರುತ್ತದೆ. “ಕತೆಗಳ ರೂಪದ ದೃಷ್ಟಿಯಿಂದ ಕನ್ನಡ  
ಜನಪದ ಕತೆಗಳಲ್ಲಿ ಆರಾಧನೆಯ ಕತೆ ಎಂದು ಒಂದು ವಿಭಾಗ ಕಲ್ಲಿಸುವುದು  
ಅಗತ್ಯ”<sup>34</sup> ಎಂದಿದ್ದಾರೆ ಡಾ॥ ಚಂದ್ರಶೇಖರ ಕಂಬಾರರೆ. ಶಿವ್ಯಧಾರಿತ್ಯದಲ್ಲಿ  
ಜನಪದ ಕಥಾಂಶಗಳನ್ನು ಗುರಂತಿಸುವಾಗ ಈ ವಿಭಾಗಕ್ರಮ ಉಪರ್ಯುಕ್ತವು  
ಕೂಡ. ಕನ್ನಡ ಸಾಹಿತ್ಯವನ್ನು ಮೂದಲಿನಿಂದಲೂ ಗವಣಿಸುತ್ತು ಬಂದರೆ ಈ  
ವಿಭಾಗಕ್ರಮಾದ ಅವಶ್ಯಕತೆ ತಿಳಿಯುತ್ತದೆ. ಧಾರ್ಮಿಕ ಹಿನ್ನೆಲೆಯಲ್ಲಿ ಹಂಟಿಕೊಂಡ  
ಕಥೆಗಳು ಬಹುಮುಖ್ಯವಾಗಿ ಆರಾಧನಾ ಮನೋಭಾವವನ್ನು ಹೊಂದಿರುವುದು  
ಇಂತಹ ಆರಾಧನಾ ಕತೆಗಳು ಸಾಹಿತ್ಯಕ್ಕಿಂತ ಹೆಚ್ಚಾಗಿ ಸಾವಾಜಿಕ ಗುಣಗಳನ್ನು  
ಹೊಂದಿರುತ್ತವೆ.

ಕತೆಯ ನಿರೂಪಣೆ ವರ್ಣಿಸುವುದು ಒಂದು ಕಡೆ ಮನರಂಜನೆಗಾದರೆ ಇನ್ನೊಂದು  
ಉದ್ದೇಶ ಪ್ರಣಾಗಳಿಕೆ. ರೋಗರುಚಿನಗಳ ಪರಿಹಾರ ; ಭೂತಪ್ರೇತಗಳ ನಾಶ ;  
ದಾರಿದ್ರ್ಯ, ನಾಶ ; ಮಕ್ಕಳನ್ನು ಪಡೆಯಲು ಮತ್ತು ಕೇಶಕಂಟಕವನ್ನು ಪರಿಹರಿಸಿ  
ಕೊಳ್ಳಲು ಕತೆಯ ನಿರೂಪಣೆ ಅವಶ್ಯಕ. ಇದನ್ನು ಸಾವಾನ್ಯ ಜನವರ್ಗ ನಂಬಿದ್ದರ  
ಫಲವಾಗಿ ಕತೆಗಳು ಸಮಾಜದಲ್ಲಿ ಮಹತ್ವ ಪಡೆದುಕೊಂಡಿವೆ. ಇಂತಹ ನಂಬಿಕೆ  
ಗಳನ್ನು ಅಧರಿಸಿ ರಚಿತವಾದ ಕತೆಗಳು ಜನರನ್ನು ಬದ್ಧ ಚೌಕಟ್ಟಿನಲ್ಲಿಯೇ ಇಡುವ  
ಪ್ರಯತ್ನ ವಾಡಿವೆ.

ಲೆವಿಸ್‌ಸ್ಟ್ರೋ ಪ್ರರಾಣವನ್ನು ಕುರಿತು ಹೇಳುವಂತೆ “with myth any thing becomes possible”<sup>35</sup>. ವೇಳೆಲೊಂಟಕ್ಕೆ ಪ್ರರಾಣಗಳು ಶಕ್ತಿನಿರ್ವಾಗಿ, ಸಂದಿಗ್ಧವಾಗಿ, ಅಷ್ಟವಸ್ಥಿತವಾಗಿ ಕಾಣುತ್ತವೆ. “ಬದುಕಿನಲ್ಲಿಯ ವೇರುಧ್ಯಗಳನ್ನು ಸಮರಗೊಳಿಸುವುದಕ್ಕಾಗಿ ಆದಿಪಾಸಿ ಮನಸ್ಸು ಪ್ರರಾಣವನ್ನು ಸಾಧನವಾಗಿ ಬಳಸಿತು. ಇದು ಪ್ರಾಚೀನ ವಾನವ ತನ್ನ ಬದುಕಿನಲ್ಲಿ ಎದುರಾದ ಮೂಲಭೂತ ಸಂಘರ್ಷಗಳನ್ನು ಬಗೆಹರಿಸಿಕೊಳ್ಳಲು ಅಧ್ಯವಾ ಕಡೇ ಪಕ್ಷ ಅವನ್ನು ಸ್ಥಾನಪ್ರೇಲುಟಗೊಳಿಸಿಕೊಳ್ಳಲು ಉಪಯೋಗಿಸಿಕೊಂಡ ಒಂದು ತಾಕೀಕ ಸಾಧನ.....ಪ್ರರಾಣದ ಮಹತ್ವ ಇರುವುದು ಅವರ ಶೈಲಿಯಲ್ಲಿ; ಅದರ ಸಂಗೀತ ಗುಣದಲ್ಲಿ; ವಾಕ್ಯರಚನೆಯಲ್ಲಿ; ಅದರೆ ಅದು ಹೇಳುವ ಕತೆಯಲ್ಲಿದೆ”<sup>36</sup>.

ಗಿರಿಯವುನ ಕತೆಗಳು ಪ್ರರಾಣ ಕತೆಗಳಂತೆ ಕಂಡುಬರುತ್ತವೆ. ಅವುಗಳ ಶಿರುಳು ಜನಪದ ಮೂಲದಾಗಿದೆ. ಪಾತ್ರಗಳ ಹೆಸರುಗಳನ್ನು ಶಿಷ್ಟಪ್ರರಾಣಗಳಲ್ಲಿ ಕಾಣುತ್ತೇವೆ. ಅದರೆ ಕತೆಯ ವಸ್ತು ವಾತ್ತ ಶಿಷ್ಟಪ್ರರಾಣಗಳಿಂತ ಭಿನ್ನವಾಗಿದೆ. ಗಿರಿಯವುನು ಬಳಸಿಕೊಂಡಿರುವ ವಸ್ತು ಆಕೆ ಹೇಳಿರುವಂತೆ “ಒಹೋಳು ಬೆಲ್ಲಿದ್ದ ಅಣಂಬುತ್ತಾರಿಸಿ ವಾಲಿಗೆ ಪೋಣಿಸಿದೆಂತೆ” ಅಂದರೆ ಈ ಕಥೆಗಳು ಜನಪದರ ನಡುವೆ ಪ್ರಚಲಿತವಿದ್ದ ವೆಂದು ತಿಳಿಯಬಹುದು. ಈ ವಸ್ತುವನ್ನು ತನ್ನ ಕಾವ್ಯಕ್ಕೆ ತೆಗೆದು ಕೊಂಡು ನರ್ಯಗೊಳಿಸಿ ಹಾಡಿನ ರೂಪದಲ್ಲಿ ರಚಿಸಿದ್ದಾಗೆ. ಇಲ್ಲಿ ಪಾತ್ರಗಳಲ್ಲಿ ಕಾಣುವ ಜೀವನ ತ್ವರಿತ ಜನಪದ ರೀತಿಯದ್ವಾಗಿದೆ. ನಂಬಿಕೆಗಳು ವ್ಯೇದಿಕರ ಅನಿಸಿಕೆಗಳನ್ನು ಹೇಳುತ್ತವೆ. ಕನಕದಾಖರ ಮೋಹನತರಂಗಿಂಳಿ ಮತ್ತು ನಳಿಕರಿತ್ತ ಕಾವ್ಯಗಳು ಶಿಷ್ಟಪ್ರರಾಣಗಳಲ್ಲಿ ಬಂದ ಕತೆಗಳೇ ಆಗಿವೆ. ಹಾಗೆಯೇ ಗಿರಿಯವುನು ಚಂದ್ರಹಾಸನ ಕಥೆ ಮೂಲದಲ್ಲಿ ಜನಪದ ಕತೆಯಾಗಿದ್ದರೂ ಕೂಡ ಲಕ್ಷ್ಮೀಶನ ಜ್ಯೇಷ್ಠಾರ್ಥಾರ್ತದಲ್ಲಿ ಇದರ ಪ್ರಸ್ತಾಪವಿದೆ. ಈ ಕಾರಣವಿಂದಾಗಿ ಈ ಕತೆಗಳು ಅಧ್ಯಯನವನ್ನು ಇಲ್ಲಿ ವಾಡುವುದಿಲ್ಲ. ಇಲ್ಲಿ ಅಧ್ಯಯನ ವಾಡಲಾದ ಕತೆಗಳು ಯಾವುದೇ ಕಾವ್ಯಗಳಲ್ಲಿ ಬಳಕೆಯಾಗಿಲ್ಲ. ಇವುಗಳ ವಸ್ತು ಸ್ವತಂತ್ರವಾಗಿದ್ದು ಏಶಿಪ್ಪ ಗುಣಗಳನ್ನು ಬಳಗೊಂಡಿವೆ.

ಉದಾ ಇಕನ ಕಥೆ : ಕತೆ ಮಂಗಳದಿಂದ ಪಾರಂಭವಾಗಿ ಸುಖಾಂತರದಲ್ಲಿ ಹೊನ್ಗೊಳ್ಳುತ್ತದೆ. ಎಲ್ಲ ರೂಪಿಬದ್ದ ಸಿಯಮಗಳನ್ನು ತನ್ನ ಜೀವಾಳವಾಗಿಸಿ ಕೊಂಡಿದೆ. ಜನಪದರಲ್ಲಿ ಮತ್ತು ಶಿಷ್ಟರಲ್ಲಿ ಬೇರು ಬಿಟ್ಟರುವ “ಬಿಧಿಲಿಖಿತ” ಮತ್ತು “ಖರೆಲ್ಲದೆ ಸದ್ಗುತ್ತಿಯಿಲ್ಲ” ಎಂಬ ನಂಬಿಕೆಗಳ ಹಿನ್ನೆಲೆಯಲ್ಲಿ ಈ ಕತೆಯನ್ನು ಹಣೆಯಲಾಗಿದೆ. ಈ ನಂಬಿಕೆಗಳ ಮೂಲಕವೇ ಕತೆ ಕೆಲವು ಚಿಂತನೆಗಳಿಗೆ ಅವಕಾಶವನು ನೀಡುತ್ತದೆ. ಉದ್ದೂಳಕ ಬಿಬ್ಬ ತಪಸ್ಸಿ. ಇವನು ಅರವತ್ತು ಸಾವಿರ ವರ್ಷ ತಪಸ್ಸನ್ನು ವಾಡಿದರೂ ಇವನ ತಪಸ್ಸಿನ ಫಲದಿಂದ ತಂದೆ ತಾಯಿಗಳಿಗೆ ಮೋಕ್ಷದೊರೆಯುವುದಿಲ್ಲ. ಇದರಿಂದಾಗಿ ಇಲ್ಲಿ ಚಿಂತನೆಗೆ ಫಲ ದೂರೆಯುವುದಿಲ್ಲ. ಲೋಕದ

ನಿಯಮಗಳಲ್ಲಿ ಬಂಧಿತವಾದ ಕರ್ಮದಿಂದಲೇ ಮೋಕ್ಷ ಎಂಬುದನ್ನು ಕಾಣುತ್ತೇವೆ. ಜನಪದರಲ್ಲಿ ಚಿಂತನೆಗಿಂತ ಕಾರ್ಯಕರ್ಕ್ಷೇ ಹೆಚ್ಚು ಬೇಲೆ. ಮನುಷ್ಯನ ಯಾವ ಆಸೆಗಳನ್ನೂ ದಹನಗೊಳಿಸಲು ಇಷ್ಟಪಡುವುದಿಲ್ಲ. ಜೀವನ ಪಕ್ಷತೆ ಪಡೆಯಬೇಕಾದರೆ ಬದುಕಿನ ಎಲ್ಲಾ ಫುಟ್ಟಿಗಳ ಅನುಭವವನ್ನು ಅರಗಿಸಿಕೊಳ್ಳಬೇಕು.

ಯಾವ ಅನುಭವದಿದೆ ವಂಚಿತವಾದರೂ ಅವನ ಬದುಕು ಸಂಪೂರ್ಣವಾಗುವುದಿಲ್ಲ. ಬದುಕಿನ ಸಂಪೂರ್ಣತೆಯಿಲ್ಲದೆ ಮಹತ್ವಿಯು ದೂರೆಯುವುದಿಲ್ಲ. ಇದರಿಂದಾಗಿ ಉದ್ದಾಳಕನ ಅರವತ್ತು ಸಾವಿರ ವರ್ಷಗಳ ತಪಸ್ಸಿನಿಂದಲೂ ಅವನ ತಂದೆ ತಾಯಿಗಳು ಮೋಕ್ಷದಿಂದ ವಂಚಿತರಾಗಿರುತ್ತಾರೆ. ಲೋಕರೂಢಿಯಂತೆ ಅವನು ತಂದೆಯಾದ. ತಕ್ಷಣ ಉದ್ದಾಳಕನ ತಂದೆತಾಯಿಗಳು ಮುಕ್ತರಾಗುತ್ತಾರೆ. ಇದು ಕರೆಯು ಒಂದು ಭಾಗ.

ಮತ್ತೊಂದು ಭಾಗ ಉದ್ದಾಳಕನ ಹೆಂಡತಿಯಾದ ಚಂದ್ರವತಿಯಂ ಬದುಕಿನ ಚಿಕ್ಕಣವಾಗಿದೆ. ಚಂದ್ರವತಿ ಮದುವೆಗೆ ಮುನ್ನ ಉದ್ದಾಳಕ ತನ್ನ ತಪಸ್ಸಿನ ಶಕ್ತಿಯಂದ ನೀರಿನಲ್ಲಿ ತೇಲಿಬಿಟ್ಟ ಹೂವನ್ನು ಆಘಾತಣಿಸಿ ಗಭ್ರಧರಿಸುತ್ತಾಳೆ. ಮದುವೆಗೆ ಮುನ್ನ ಸ್ತ್ರೀ ಗಭ್ರಧರಿಸುವುದು ಲೋಕನಿಯಂವಕ್ಕೆ ವಿರುದ್ಧವಾದದ್ದು ಮತ್ತು ಅಕ್ಷಪೃಷ್ಠ ಅಪರಾಥ, ಸವಾಜದ ನಿಯಮವನ್ನು ಏರಿದವರಿಗೆ ಸವಾಜದ ಮುಖಿಸ್ತರೇ ಶಿಕ್ಷೆ ನೀಡುತ್ತಿದ್ದರು. ಹೀಗಾಗಿ ಚಂದ್ರವತಿ ರಾಜನ ಮಗಳಾದರೂ ಶಿಕ್ಷೆಗೆ ಗುರಿಯಾಗುತ್ತಾಳೆ. ಚಂದ್ರವತಿಯನ್ನು ರಾಜ ಕಾಡಿಗೆ ಅಟ್ಟಿತ್ತಾನೆ. ಇಲ್ಲಿ ಚಂದ್ರವತಿಯನ್ನು ಕಾಡಿಗೆ ಕಳುಹಿಸುವುದರ ಮೂಲಕ ಅಂದಿನ ನಿಯಮವನ್ನು ರಸ್ತೀಸಿ ಕೊಂಡಿರುವುದನ್ನು ಕಾಣುತ್ತೇವೆ.

ಕರೆಯ ಕೊನೆಯಲ್ಲಿ ಉದ್ದಾಳಕ, ಚಂದ್ರವತಿ ಒಂದಾಗುತ್ತಾರೆ. ತಂದೆ, ತಾಯಿ ಮಗುವಿನೊಂದಿಗೆ ತವರಿಗೆ ಬರುತ್ತಾರೆ. ‘ವಿಧಿಲಿಖಿತ’ದಿಂದ ಬಂದ ಕಷ್ಟ ಪರಿಹಾರ ವಾಗುತ್ತದೆ. ಇಂತಹ ನಂಬಿಕೆಗಳನ್ನು ದಾಸರು ಒಬ್ಬಕೊಂಡಂತೆ ಕಾಣುತ್ತದೆ. ಇದರಿಂದಾಗಿಯೇ ಗಿರಿಯಮ್ಮೆನಿಗೆ ಕಥಾ ನಾಯಕ ಮತ್ತು ನಾಯಕಿಯಾ ಬಗ್ಗೆ ಹೆಚ್ಚಿನ ಅನುಕಂಪವಿರುವುದನ್ನು ಕಾಣುತ್ತೇವೆ. ಇಂತಹ ನಂಬಿಕೆಗಳ ಬಗ್ಗೆ ಅವರಿಗೆ ಇದ್ದ ನಂಬಿಕೆಯಿಂದಾಗಿ ಇವುಗಳ ಬಗ್ಗೆ ಯಾವುದೇ ಪ್ರಶ್ನೆ, ತಾಕಲಾಟಗಳು ಕರೆಯಲ್ಲಿ ಕಂಡು ಬರುವುದಿಲ್ಲ.

ಕಂಕರಗಂಡನ ಹಾಡು : ಇಲ್ಲಿನ ವಸ್ತು ಶಿವನಿಂದ ಕಾಮನ ಗರ್ವಭಂಗ. ಈ ಕಥಾವಸ್ತು ಯಾವ ಶಿವ್ಯಪ್ರರಾಣದಲ್ಲಿ ಕಂಡುಬರುವುದಿಲ್ಲ. ಪಾತ್ರಗಳ ಹೆಸರು ಪುರಾಣದಲ್ಲಿ ಕಂಡುಬರುತ್ತದೆ. ಇಲ್ಲಿನ ಪ್ರಮುಖ ಪಾತ್ರಗಳು ಶಿವ, ಕಾಮ (ಮನುಷ್ಯ) ಮತ್ತು ರತ್ನ. ಶಿವನು ತನ್ನ ತಂಗಿ ರತ್ನಯನ್ನು ಮನ್ಮಥನಿಗೆ ಕೊಟ್ಟಿದ್ದ ಮದುವೆ ವಾಡುವ ಪ್ರಸಂಗ ಮತ್ತು ನಂತರದಲ್ಲಿ ಶಿವನಿಂದ ಮನ್ಮಥನ ಗರ್ವಭಂಗ ಇಲ್ಲಿನ ಚಸ್ತು. ಪ್ರಕೃತ ಕರೆಯಲ್ಲಿ ಶಿವನು ನಾಯಕನಿಗೆ ಪ್ರತಿಷ್ಠಿಧಿಯಾಗು

ವಂತೆಯೇ ದಾನಿಯಾ. ಪರೀಕ್ಷೆಕನೂ ಅಗಿದ್ದಾನೆ, ಇದು ಶಿವ ಮತ್ತು ಮನುಧನ ಸಂಬಂಧವನ್ನು ವರಾತ್ಮವೇ ಹೇಳಿದೆ ಎರಡು ವರ್ಗಗಳ ಸಂಘರ್ಷವನ್ನು ದಾಖಲಿಸಿದೆ.

ಇಲ್ಲಿನ ಕಥಾನಾಯಕ ವಂನ್ನಧನು ಒಟ್ಟಿದೆ ಪರಶ್ಚಾರ್ಗಳನ್ನು ಏಂರುವುದರಿಂದ ಹಲವಾರು ಪರೀಕ್ಷೆಗಳಿಗೆ ಗುರಿಯಾಗುತ್ತಾನೆ. ಇದಲ್ಲದೆ ನಾಯಕನ ದುರ್ಗಂಜ ಮತ್ತು ಅಹಂಕಾರಗಳೂ ಕೂಡ ಇದಕ್ಕೆ ಕಾರಣವಾಗಿವೆ. ತನ್ನ ಅಹಂಕಾರದಿಂದಾಗಿ ಎಲ್ಲ ಸಂಪತ್ತನ್ನು ಕಳೆದುಕೊಂಡ ವಂನ್ನಧನ ಗುಲಾಮವಾಗಿ ಶಿವನ ಬಳಿ ದುಡಿಯುವ ಪ್ರಸಂಗ ಬರುತ್ತದೆ.

ಪ್ರಸ್ತುತ ಕತೆಯಲ್ಲಿ ಶಿವನು ಕೃಷ್ಣಪ್ರಧಾನ ಸಂಸ್ಕೃತಿಯ ಪ್ರತಿನಿಧಿಯಾಗಿ ಕಾಣುತ್ತಾನೆ. ಶಿವ ಮಧ್ಯಮ ವರ್ಗದ ಪ್ರತಿನಿಧಿಯಾದರೆ, ಕಾಮ ಮೇಲುವರ್ಗದ ಸಂಕೀರ್ತ ವಾಗುತ್ತಾನೆ. ಹೀಗೆ ಕತೆ ವೇಲುವರ್ಗದ ಮತ್ತು ಮಧ್ಯಮವರ್ಗದ ನಡುವಿನ ಸಂಬಂಧಗಳನ್ನು ವಿವರಿಸಲು ಪ್ರಯತ್ನಿಸುತ್ತದೆ. ಇದು ಕತೆಯ ಒಂದು ಘಟ್ಟ. ಕಥೆಯ ಎರಡನೆಯ ಘಟ್ಟದಲ್ಲಿ ಕಾಮನ ಬಿಶ್ವರ್ಷ, ನಾಶವಾಗಿ ಅವನು ಶಿವನ ಬಳಿ ಜೀತದವನಾಗಿ ಕೆಲವೆಡಲ್ಲಿ ತೋಡಗುತ್ತಾನೆ. ಇಲ್ಲಿ ಶಿವ ಅದೇ ವರ್ಗವನ್ನು ಪ್ರತಿನಿಧಿಸಿದರೆ ಕಾಮ ಸರಬರಾಜದ ಶೀರ ಕೇವರ್ಗದ ಪ್ರತಿನಿಧಿಯಾಗುವನು.

ಕತೆಯ ನಿರೂಪಕೆಯಲ್ಲಿ ಕೆಲವು ಘಟನೆಗಳು ಅಸಹಜತೆಯಿಂದ ಕೂಡಿವೆ. ಈ ಅಸಹಜತೆ ಜಾನಪದದ ಜಾಯವಾನ. ಒಟ್ಟುರೇ ಕತೆಯು ವರ್ಗಭೇದದಿಂದ ಪ್ರಾರಂಭಗೊಂಡು ಅದರ ನಿವಾರಣೆಯಲ್ಲಿ ಮಾತ್ರಾಯಾವಾಗುತ್ತದೆ. ಶಿವನು ತನ್ನ ತಂಗಿಯನ್ನು ವಂನ್ನಧನಿಗೆ ಕೂಡಂತಾಲೇ ತಮ್ಮ ಸ್ಥಿತಿಯನ್ನು ಪರಿಚಯಿಸುತ್ತಾನೆ. ಇದನ್ನು ತಿಳಿದುಕೊಂಡಿದ್ದ ಮನ್ನಧನು ಮಾದುವೆಯ ನಂತರದಲ್ಲಿ ಲೋರುವ ನಡವಳಿಕೆ ಕತೆಯ ವಾಂದುವರಿಕೆಗೆ ಕಾರಣವಾಗಿದೆ.

ಮನ್ನಧನ ತನಗೆ ಒದಗಿದ ಯಾವುದೇ ಕಷ್ಟಗಳ ಪರಿಹಾರಕ್ಕೆ ಶಿವನನ್ನು ಬೇಡುವುದಿಲ್ಲ. ತಾನು ಜೀತದಾಳು ಅಗಿದ್ದಾಗಲೂ ಒಡೆಯನು ಒಟ್ಟಿಸಿದ ಕೆಲಸವನ್ನು ಶ್ರದ್ಧೆಯಿಂದ ವರಾಡುತ್ತಾನೆ. ತನಗೆ ತಿನ್ನ ವ ಗಂಡಿಯನ್ನು ಕಡಿಮೆ ವಾಡಿದಾಗಲೂ ಹಿಂತಿರುಗಿ ಕೇಳುವುದಿಲ್ಲ. ಹಚ್ಚು ಗಂಜಿ ಪಡೆಯಲು ಮತ್ತು ಶ್ರಮಪಟ್ಟಿ ದುಡಿಯುತ್ತಾನೆ. ಈ ಘಟನೆಗಳು ವ್ಯಕ್ತಿಯ ಅಸಹಾಯಕ ಸಲೆಯನ್ನು ವ್ಯಕ್ತಪಡಿಸುತ್ತವೆ. ಗಂಡನ ಕಷ್ಟವನ್ನು ನೋಡಲಾರದೆ ರತ್ನಿಯ ಅಣ್ಣ(ಶಿವ)ನಲ್ಲಿ ಮಾರೆಹೊಗುತ್ತಾಳೆ. ಶಿವನಿಗೆ ಮನ್ನಧನಲ್ಲಿ ಪ್ರೀತಿ ಮೂಡುತ್ತದೆ. ಕಷ್ಟಪರಿಹಾರ ವಾಗುತ್ತದೆ. ಮನ್ನಧನ ತನ್ನ ಸಂಪತ್ತು ಮತ್ತು ರಾಜ್ಯವನ್ನು ಹಿಂತಿರುಗಿ ಪಡೆಯುತ್ತಾನೆ. ಕಿಟ್ಟಿ ವರ್ತನೆಗೆ ಶಿಕ್ಕೆ ಅನಿವಾಯವೆಂಬುದು ಈ ಕತೆಯ ಒಟ್ಟಿದೆ ಸಂಕೀರ್ತ ವಾಗಿದೆ. ಹೀಗೆ ಪ್ರಾಣಗಳು ಲೋಕದ ಅಂಕತೊಂಕಗಳನ್ನು ಪರಿಚಯಿಸುತ್ತದೆ. ಇವರ್ಗಳ ಮೂಲಕ ಲೋಕಕ್ಕೆ ನೀತಿಯನ್ನು ಸಾರಿತ್ತವೆ,

**ಲವಕುಶರ ಕಾಳಿಗ :** ಗಿರಿಷುಮೃಷ್ಣ ಬರೆದಿರುವ ದೊಡ್ಡ ಹಾಡುಗಳಲ್ಲಿ ಲವಕುಶರ ಕಾಳಿಗ ಒಂದು. ಈ ಹಾಡು ಪ್ರಾಣರೂಪದಲ್ಲಿ ದೊರೆತಿಲ್ಲ. ಇಲ್ಲಿನ ಅರೆ ಬರೆ ವಿವರಗಳಿಂದಲೇ ಕಾವ್ಯದ ವಸ್ತುವನ್ನು ತಿಳಿಯಬಹುದು. ಇದು ಹೆಸರೇ ಸೂಚಿಸುವಂತೆ ತಂದೆಯ ಜೊತೆ ಮಕ್ಕಳು ಮಾಡುವ ಕಾಳಿಗ. ಆದರೆ ಈ ಕತೆಯಲ್ಲಿ ಕಾಳಿಗದ ವಿವರಗಳೇ ಪ್ರಮುಖವಾಗಿ ಬಂದಿಲ್ಲ. ಇದರ ವಸ್ತು ಉತ್ತರ ರಾವಾಯಣದ ಕಥಾಭಾಗವನ್ನು ಹೊಂದಿದೆ. ಆದರೆ ಇಲ್ಲಿ ಬರುವ ಕತೆಯು ಶಿಷ್ಟರಾವಣಯಣಕ್ಕಿಂತ ಭಿನ್ನ ರೂಪವನ್ನು ಹೊಂದಿದೆ.

**ಕತೆ ಪ್ರಾರಂಭವಾಗುವುದು ಸೀತೆಗೆ ಮಕ್ಕಳಿಲ್ಲದ ಕೊರಗಿನಿಂದ :**

“ಕಂದರಿಲ್ಲದ ಬಾಳು ದುಡುಕೆನುತಲಿ  
ಕಂಗಳ ಜಲವ ತುಂಬಿದಳು” (ಹ.ಗ.ಹಾ. ಪು. 144)

ತಡ್ಡಣವೇ ಕತೆಯಲ್ಲಿ ರಾಮು ಲಕ್ಷ್ಮಿಣರು ಬೇಟೆಗೆ ಹೋಗುವ ವಿವರಗಳು ಬರುತ್ತವೆ. ಬೇಟೆಯ ವಿವರದ ನಂತರ ಸೀತೆ ಆರವನೆಯಲ್ಲಿದ್ದ ಶೇ, ಕಾಡಿಗೆ ರಾಮು ಲಕ್ಷ್ಮಿಣರ ಜೊತೆಯಲ್ಲಿ ಹೋಗಿದ್ದ ಶೇ ಎಂಬ ಯಾವುದೇ ವಿವರ ಕತೆಯಲ್ಲಿ ಬಂದಿಲ್ಲ. ಕೊರವಂಚಿಯಾಬ್ದಿ ಮಾನ್ಯ ಸೀತೆಯ ಬಳಿ ಬಂದು ಶಕುನ ಹೇಳುತ್ತಾಳೆ. ಅವಳಿಗೆ ಪ್ರತಿಯಾಗಿ ಸೀತೆ ಅನ್ನ, ವಸ್ತು, ಹೊನ್ನು ಕೊಡುತ್ತಾಳೆ. ಅವಕ್ಕೆ ಕೊರವಂಚಿ

“ಅನ್ನವಸ್ತುವನೊಲ್ಲೆ ಹೊನ್ನು ಹಣವನೊಲ್ಲೆ  
ನಿನ್ನ ಭಾಗ್ಯವನು ನಾನೊಲ್ಲೆ  
ಮಾನ್ಯನಸುರನ ರೂಪ ಇನ್ನು ನೀ ಬರೆದರೆ  
ಚೆನ್ನಾಗಿ ಹರನ ಗೀಲ್ಲುವೆನು” (ಹ.ಗ.ಹಾ. ಪು. 144)

ಕೊರವಂಚಿಯ ವೇಷದಲ್ಲಿ ಬಂದು ಸೀತೆಗೆ ಶಕುನ ನುಡಿದವರು ಶೂಪರ್ವನವಿ. ಸತ್ಯಾಗಳಿನ ಮನಸ್ಸಿನ್ನು ಸಂತೃಪ್ತಿಗೊಳಿಸಲು ಪ್ರಯತ್ನಿಸುತ್ತಾಳೆ. ಸೀತೆ ಸುಖವಾಗಿ ಇರುವುದನ್ನು ಅವಳು ಸಹಿಷುಂತಾರಳು. ರಾಮು, ಸೀತೆಯರ ನಡುವೆ ಅನ್ಯೋನ್ಯತೆಯನ್ನು ಶಂದಿಸಬೇಕಾದರೆ ಅವಳಿಗೆ ಇರುವ ದಾರಿ ಅದೊಂದೇ. ಆದೂ ಸೀತೆಯ ಬಗ್ಗೆ ರಾಮನಲ್ಲಿ ಸಂಶಯ ಮಂಡಿಸುವುದು.

**ಸೀತೆ ರಾವಣನ ಚಿತ್ರವನ್ನು ಬರೆಯಲು ಆರಂಭಿಸುತ್ತಾಳೆ.** ಮೊದಲು ಆಗಂಟ್ವವನ್ನು ಬರೆಯುತ್ತಾಳೆ. ಆದರ ಮುಂದೆ ಪಾದವ ಬರಿ ಎನ್ನುವರು ಶೂಪರ್ವನವಿ. ಹೀಗೆ ಶೂಪರ್ವನವಿ ಹೇಳಿದ ಅಂಗಾಂಗಗಳನ್ನೆಲ್ಲಾ ಬರೆದರು ಸೀತೆ. ರಾವಣನ ರೂಪದ ಪಟ ಸಿದ್ಧವಾಗುತ್ತದೆ. ಇಷ್ಟಕ್ಕೆ ಅವಳು ಬಿಡುವುದಿಲ್ಲ

“ಚೆಂದಪಾಯಿತು ಇತೆ ವರವ ಕೊಡಂದಳು  
ಎಂದೆಂದಿಗೂ ಅಳಿಯದಂತೆ” (ಹೆ.ಗಿ.ಹಾ. ಪು. 144)

ಇದಕ್ಕೆ ಒಟ್ಟಿದ ಸೀತೆ ಒಂದು ನಿರ್ಬಾಂಧದೊಂದಿಗೆ ವರವ ಕೊಡುವಳು.

“ಉರಿಯೋಳಂಡಗದು ಶರಥಿಯೋಳಗ ಮುಣಿಗದು ಆ  
ಮರವಾಗಿರು ಅಳಿಯದಂತೆ  
ಕರಿಯ ಲಕ್ಷ್ಮಿಣಿದೇವ ಹೊಡೆದರೆ ಸಾಯಂದು  
ವರವ ಹೊಟ್ಟಿಳು ಶ್ರೀ ಪಟಕ” (ಹೆ.ಗಿ.ಹಾ. ಪು. 144)

ವರವ ಕೊಟ್ಟಿ ಮೇಲೆ ಸೀತೆಗೆ ಭಯವಾಗುತ್ತದೆ. ಏಧಿಯ ಲೀಲೆಯಂದಲೇ ತಾನು  
ರಾವಣನ ಪಟವನ್ನು ಬರೆದಿರುವೆ ಎಂದು ವರುಗುತ್ತಾಳೆ.

ಸೀತೆ ಯೋಚಿಸುತ್ತ ಮಂಜದ ಮೇಲೆ ಮಲಿನ್ಯದ್ದಳು. ಮಲಿನ್ಯ ಸೀತೆಯ  
ಮೇಲೆ ಪಟ ಒಂದು ಮುಸುಕುತ್ತದೆ. ಇದಕ್ಕೆ ಇನ್ನೊಮ್ಮೆ ಹೆದರಿದ ಸೀತೆ ಪಟವನ್ನು  
ಹರೆಯಾಗಿಸಲು ಮಂಜದಡಿಯಲ್ಲಿ ಬಚ್ಚಿಡುತ್ತಾಳೆ.

ಬೇಟೆಯಂದ ಹೀಡಿರುಗಿದ ಅನಂತರ ರಾಮ ಆ ಮಂಜದಲ್ಲಿ ಕುಳಿತುಕೊಳ್ಳು  
ವನು. ಮಂಜ ತಕ್ಷಣವೇ ತುಂಡಾಗುತ್ತದೆ. ಏನು ಕಾರಣವಿರಬಹುದೆಂದು ನೋಡಲು  
ರಾವಣನ ಪಟ ಕಾಣುತ್ತದೆ. ಸಿಟ್ಟುಗೊಂಡ ರಾಮ

“ಏಸುದಿವಸ ಘಾಸಿಯಾಗಿ ಬರೆದಿ ಇವನ  
ಏಸುದಿವಸ ಭೋಗಿಸಿದ  
ಮೋಸ ಮಾಡಿದಿ ದೇವಿ ಎನ ಕೊಡವೇಳದೆ  
ಘಾಸಿ ಮಾಡಿದಿ ಎನ್ನನೆಂದ  
ಹೆಂಗೆಸು ಹೆಡತೆಲೆ ಮೃತ್ಯುವೆಂಬರು ಜನರು  
ಇಂದು ಕಂಡೆನು ಸಾದ್ಯತ್ಯ” (ಹೆ.ಗಿ.ಹಾ ಪು. 145)

ಎಂದು ಸೀತೆಯನ್ನು ಬೈಯುತ್ತಾನೆ. ಸೀತೆ ತಾನು ಈ ಚಿತ್ರವನ್ನು ಬರೆದಿಲ್ಲ ಇಲ್ಲಿ ಒಂದಿದ್ದೆ  
ತಾಟಕಿಯೊಬ್ಬಿಳು ಪಟ ಬರೆದು ತನ್ನ ಮೇಲೆ ತಂದುಬಿಟ್ಟಿಂದು ಹೇಳುತ್ತಾಳೆ.  
ಇದನ್ನು ನಂಬಿದ ರಾಮ ನೀ ಭೂಮಿದೇವಿ ಮಾರ್ಗಿಂದು, ನಾಡಲಿ ಪಕಿವ್ರತಯಿಂದು  
ನಿನಗೆ ವರುಳಾದೆ ಆದರೆ ನಿನ್ನ ಈ ನಡತೆ ನಿನಗೆ ದುಃಖಿವಾಗುತ್ತದೆಂದು ಹೇಳಿ ಲಕ್ಷ್ಮಿಣಿ  
ನನ್ನ ಕರೆದು ಸೀತೆಯನ್ನು ಕಾಡಿಗೆ ಕಳುಹಿಸುತ್ತಾನೆ. ಇಲ್ಲಿ ಕಾಡಿಗೆ ಕಳುಹಿಸುವ ಭಾಗ  
ತೃಪ್ತಿತ್ವಾಗಿದೆ. ವಾಲ್ತ್ರಾಕಿ ರಾಮಾಯಣದಲ್ಲಿ ಒಬ್ಬ ಅಗಸನ ವರಾತು ರಾಮನಿಗೆ  
ನೋವೆಂಟುವರಾಡುತ್ತದೆ. ಆದುದರಿಂದ ಸೀತೆಯನ್ನು ಕಾಡಿಗೆ ಅಟ್ಟಿದನೆಂಬುದಾಗಿದೆ.

ಅದರೆ ಜನಪದರು ಅಪ್ಪಕ್ಕೆ ರಾಮ ಸೀತೆಯನ್ನು ಕಾಡಿಗೆ ಅಟ್ಟಿದನೆಂದು ನಂಬರು. ಬೇರೆಯೇ ಆದ ಬಲವಾದ ತಪ್ಪು ಇರಬಹುದೆಂದು ಕಲ್ಪಿಸಿದರು. ಹೀಗಾಗಿ ಕಡೆಯ ತಿರುವನ್ನು ಇನ್ನೊಂದು ಮೂಲಿದಿಂದ ಉಹಿಸಿದ್ದಾರೆ. ಸೀತೆ ರಾಮನ ಪಟವನ್ನು ಬರೆದಿರುವುದನ್ನೂ ಇವರು ಒಪ್ಪಿಸುತ್ತಿದ್ದಿಲ್ಲ. ವಿಧಿಯ ಕರಾಳ ಭಾಯೆಯಿಂದಲೇ ಸೀತೆಯ ಶೀಲವನ್ನು ರಾಮು ಶಂಕಸವಂತಾಗಿದೆ ಎಂದು ಸಮಾಧಿಸುವರು. ಇವರಿಗೆ ರಾಮನ ಮೇಲೆ ತಪ್ಪು ಹಾಕಲು ಇಷ್ಟವಿಲ್ಲ. ಸೀತೆಯನ್ನು ಪತಿವ್ರತ ಅಲ್ಲವೆಂದು ಅಲ್ಲಾಗಳೇ ಯಲೂ ಸಾಧ್ಯವಿಲ್ಲ. ಇಂತಹ ಸಂದಿಗ್ಧದಲ್ಲಿ ಜನಪದರಿಗೆ ಸಂಬಿಕೆಗಳೇ ನೆರವಿಗೆ ಬರುತ್ತತ್ವವೇ. ಇದನ್ನು ಕಡೆಗಾರ ಕಡೆ ಓಟಕ್ಕೆ ಚಿನ್ನಾಗಿ ಬಳಸಿಕೊಳ್ಳುವ ನಿಪುಣನಾಗಿರುತ್ತಾನೆ. ಸೀತೆಯನ್ನು ಸಮಾಧಿಸುವುದು ಹೀಗೆ

“ಕೆಂಡಕ್ಕೆ ಗೊರಲಿ ಮುಟ್ಟುಪದೇನೆ ಎಲೆ ತಾಯಿ  
ಚಂಡ್ಯಮಗೆ ರವಿಬಿಸಲ್ಪಂಟೆ  
ಮುಂದೇಳು ಲೋಕವ ಸಲಹುವ ಜಗನ್ನಾತಿಗೆ  
ನಿಂದ ಪಕೀತಿಬೊದುಂಟೆ” (ಹ.ಗ.ಹಾ. ಪ್ರ. 145)

ಲೌಕಿಕದ ವೃಕ್ಷಗಳನ್ನೂ ಅಲೌಕಿಕವಾಗಿಸುವ ಪ್ರಯತ್ನ ನಮ್ಮ ಜನಪದ ಕಡೆಗಳ ತಂತ್ರ.

ಲವಕುಶರ ವೂಲಕ ರಾಮಸೀತೆ ಒಂದಾಗುತ್ತಾರೆ ಕಡೆ ಮುಗಿಯುತ್ತದೆ. ಸೀತೆಯನ್ನು ವುತ್ತು ಲವಕುಶರನ್ನು ರಾಮ ಸ್ವೀಕರಿಸುವುದು ಆವನ ದೊಡ್ಡ ತನದಿಂದ. ಇಲ್ಲಿ ಸ್ವೀಕರಿಸುವ ವೃಕ್ಷಯ ದೊಡ್ಡ ತನವನ್ನು ಸಾದರಪಡಿಸಲಾಗಿದೆ. ವಣವೀಯ ವೌಲ್ಯ ದೊಡ್ಡದೆಂದು ಗುರುತಿಸಲಾಗಿದೆ.

“ಉತ್ತಮರು ರಾಮಲಕ್ಷ್ಮಣರಾದ ಕಾರಣ  
ಮತ್ತೆ ಕೈಹಿಡಿದರು ನಿಮ್ಮ” (ಹ.ಗ.ಹಾ. ಪ್ರ. 146)

ಎಂಬ ಮಾತ್ರ ನಮ್ಮ ಜನರಲ್ಲಿ ರಾಮನ ಪಾತ್ರ ಪಡೆದುಕೊಂಡ ಸ್ಥಾನವನ್ನು ಪರಿಚಯಿಸುತ್ತದೆ. ಎಲ್ಲಾ ರೀತಿಯಿಂದಲೂ ರಾಮ ಧರ್ಮಪು ಮತ್ತು ಸದ್ಗುಣ ಸಂಪನ್ಮೂಲ. ಆವನ ಒಳ್ಳೆಯ ನಡತ ಯಾರನ್ನೂ ನೋವಿಗೆ ಗುರಿಪಡುತ್ತವುದಿಲ್ಲ. ಹೀಗಾಗಿ ಕಡೆ ಜನಪದ ಸವಾಜದ ವೌಲ್ಯಗಳನ್ನು ಪರಿಚಯಿಸುವಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತದೆ.

ದಾಸರಲ್ಲಿ ಜನಪದ ಕಡೆಗಳನ್ನು ಆಧರಿಸಿ ಕೃತಿ ರಚಿಸಿದವರು ಗಿರಿಯಮ್ಮನನ್ನು ಬಿಟ್ಟರೆ ಕನಕದಾಸರೋಬ್ಬರೇ ಎನ್ನಬಹುದು. ಇವರು ದಾಸಕೂಟಕ್ಕೆ ಸೇರಿ ಕೀರ್ತನೆ

ಗಳನ್ನು ರಚಿಸಿಕೊಂಡಂಥ ಪ್ರಶ್ನಾತ್ಮೆ, ಪರೆಪರೆಗೆ ಒಳಗಾಗಿದೆ ಹೋಗಿದ್ದ ರೂಪವರಲ್ಲಿನ ಕಾವ್ಯಪ್ರಭಿಕ್ಕಿ ಕಾವ್ಯರೂಪದಲ್ಲಿ ತನ್ನ ಅಭಿವೃತ್ತಿಯನ್ನು ಕಂಡುಕೊಳ್ಳದೆ ಇರುತ್ತಿರಲಿಲ್ಲ. ಇವರ ಕೀರ್ತನೆಗಳು ಮತ್ತು ಹಿಂಭಕ್ತಿಸಾರವನ್ನು ಬಾದು ಮುಖಿ ವಾಗಿ ಇರಿಸಿಕೊಂಡರೆ ಇವರ ನಳಕಿರುತ್ತೆ, ಮೋಹನತರಂಗಿನ, ರಾಮಧಾನ್ಯ ಚರಿತೆ ಇವುಗಳನ್ನು ಬೇರೊಂದು ಮುಖಿವಾಗಿ ಇರಿಸಬಹುದು. ಮೋಹನ ತರಂಗಿನ ಮತ್ತು ನಳಜರಿತ್ಯೆಗಳ ಪಕ್ಷ ಪ್ರರಾಜೀತಿಹಾಕಂಡ ಎತ್ತಿಕೊಂಡವಾದರೆ ಇವರ ರಾಮಧಾನ್ಯ ಚರಿತೆಯ ವಸ್ತು ಜನಪದ ಮೂಲದ್ದು. ಇಲ್ಲಿ ಕೆವಿ ಜನಪದರ ಆಶಯ ಗಳನ್ನೇ ಪ್ರಮುಖವಾಗಿ ಅಭಿವೃತ್ತಿಸಿದ್ದಾನೆ. ದೇವರು ಬಡವರ ಪರ ಮತ್ತು ಸತ್ಯ ವಂತರ ಪರ, ಜಯ ಎಂದಿಗೂ ಸತ್ಯದ ಪರವೇ ಏನದ ಪ್ರತಿಷ್ಠಿತರ ಪರವಾಗಿ ನಿಲ್ಲುವುದಿಲ್ಲವಂಬುದು ಇದರ ಪ್ರಮುಖ ಆಶಯ.

“ರಾಮಧಾನ್ಯ ಚರಿತೆ” ಕೃತಿಯ ವಕ್ತು ಬಹು ಅರ್ಥಪೂರ್ಣವಾಗಿದೆ. ಬಹುಶಃ ಕೆವಿಯ ಕಾಲದಲ್ಲಿ ಜನ ಅರ್ಥ ಹಾಸ್ಯಕಾಗಿ ಅರ್ಥ ತಾವು ಬಳಸುತ್ತಿದ್ದ ಧಾನ್ಯವೊಂದರ ಸಮರ್ಥನೆಗಾಗಿ ಹೇಳಿಕೊಳ್ಳುತ್ತಿದ್ದ ಜಾನಪದ ಸ್ವರೂಪವಸ್ತು. ಬತ್ತ ಮತ್ತು ರಾಗಿಗೆ ಸ್ವಧೆ ಬಂದು ಅವುಗಳಲ್ಲಿ ಬತ್ತಿಕ್ಕಿಂತ ರಾಗಿಯೇ ಶೈಷ್ಟಿಯಂದು ಶ್ರೀರಾಮು ಎಲ್ಲಾ ಜನರ ಶೀಮಾನವನ್ನು ಒಟ್ಟಿಕೊಂಡು ತನ್ನ ‘ರಾಘವ’ ಎಂಬ ಹೆಸರನ್ನು ಆ ಧಾಸ್ಯಕ್ಕೆ ಹೊಟ್ಟಿದ್ದಿರಿದ ಅದು ರಾಗಿಯಂದು ಪ್ರತಿಧಿದ್ವಾಯಿತು. ರಾಗಿ ಎಂಬ ಹೆಸರನ್ನು ಭಾಷಿಕವಾಗಿ ವಿವರಿಸಲು ಮತ್ತು ಅದು ಬಡಜನರ ಆಹಾರ ವಂಬುದನ್ನು ಸಾಫಿಸಲು ಹಾಟ್ಟಿಕೊಂಡ ಪ್ರರಾಣ<sup>37</sup>.

ರಾಮಧಾನ್ಯ ಚರಿತ್ಯೆಯಲ್ಲಿ ಭತ್ತ ಮತ್ತು ರಾಗಿಯ ನಡುವೆ ನಡೆಯುವ ಘಾಷಣೆ, ಸಮಾಜದಲ್ಲಿ ವರದು ವಾಗ ಮತ್ತು ಚಾತಿಗಳ ನಡುವಿನ ಭೇದವನ್ನು ಪರಿಚಯಿಸುತ್ತದೆ. ಭತ್ತ ಮೇಲ್ಮೈಯ ಸಂಕೀರ್ತನೆಯಲ್ಲಿ ಸಂಕೀರ್ತನೆಯ ಸಂಕೀರ್ತನೆಯಾಗಿದೆ. ಭತ್ತ ತನ್ನ ನ್ಯಾತಾನು ಸಾಗಳಿಕೊಳ್ಳುವಾಗ ಮೇಲು ವರ್ಗದ, ಜಾತಿಯ ಜನರು ಯಾವ ಯಾವ ಕಾರ್ಯಗಳಿಗೆ ಭತ್ತವನ್ನು ಬಳಸುತ್ತಾರೆಂಬ ಪಟ್ಟಿಯನ್ನೇ ನೀಡುತ್ತದೆ.

“ಜನಪರಿಗೆ ಶಿಶುಗಳಿಗೆ ಬಾಂಧವ  
ಜನರಿಂದಿಗೆ ಬ್ರಹ್ಮರ ಸಮಾರಾ  
ಧನೀಗೆ ವಿದ್ಯಾರ್ಥಿಗಳ ಕಾಲಕೆ ಸಕಲ ಭಂಗಿಸಿರೆ  
ಮನೆಗಳಲ್ಲಿ ಹರಿದಿವಸೆದಾವಾ  
ಸನೆಗಳಲ್ಲಿ ತಾಯೋಗ್ಯನಹುದು” (ರಾಮಧಾನ್ಯ ಚರಿತೆ ವ. 39-ಪ್ರ. 25)

ಹೋಸ ಮನೆಯ ಪ್ರಣಾಭನೆಗೆ ಏಗಿ  
ಯೆಸೆವ ಮುದುವಕ್ಕಾಗಿ ಸೇಸೆಗೆ  
ವಸುವತೀಶರ ಗರುಡಿಯಲ್ಲಿ ಶಸ್ತ್ರಸ್ವರ್ದಚರ್ಚನೆಗೆ (40-25 ರಾಮಧಾನ್ಯ ಚರಿತೆ)

“ಇಂತಹ ತಃಭಕಾರ್ಯಗಳಿಗೆ ನಾನು ಯೋಗ್ಯನಾಗಿರುವೆ. ಇಲ್ಲಿಲ್ಲಾ ನಿನ್ನನ್ನ ಸೇರಿಸದೆಯೇ ಜನರು ನಿನ್ನ ದೂರ ನೂಕಲು, ನೀನು ಶೂದ್ರರ ಆಹಾರವಾದೆ ಎಂದು ಭತ್ತ ಜರೆಯುತ್ತದೆ. ಭತ್ತದ ವರಾತ್ಮಗಳನ್ನು ಕೇಳಿ ರಾಗಿ ಸುಷ್ಮಣಿ ಕೂರುವುದಿಲ್ಲ. ತನ್ನ ಪ್ರತಿಷ್ಠೆಯನ್ನು ಹೇಳಿಕೊಳ್ಳುವುದರ ಜೊತೆಗೆ ಭತ್ತವನ್ನು ತುಭಕಾರ್ಯಕ್ಕೆ ಉಪಯೋಗಿಸುವಂತೆಯೇ ಸೂತಕದ ದಿನಗಳಲ್ಲೂ ಬಳಸುವುದನ್ನು ಹೇಳಿ ಟೆಕೆಸುತ್ತದೆ. ರಾಗಿ ಈನ್ನ ಗುಣವನ್ನು ಪ್ರಕಟಿಸಿಸುವುದು ಹೀಗೆ :

“ಮಳಿದೆಗೆದು ಬೆಳಿಯಿಡಗಿ ಕ್ಷಾಮುದ  
ವಿಲಯಕಾಲದೊಳ್ಳನ್ನು ವಿಲ್ಲದೆ  
ಅಳಿವ ಪ್ರಾಣಿಗಳಾದಾಗಿ ಸಲಹುವೆನು ಜಗವರಿದು  
ಎಲ್ಲವೂ ನಿನ್ನಲ್ಲಿಹೆಯೋ ನಿನ್ನಯ  
ಬಳಗವೆದು ತಾನ್ನಲ್ಲಿಹುದುಯಿ  
ಹಲವು ಹುಲು ಧಾನ್ಯಗಳಿನಗೆ ಸರಿದೊರೆಯೆ ಕೇಳಿಂದ” (ರಾ. ಚ. 47-27)

ಹೀಗೆ ರಾಗಿ ಬಡವರ ಪರವೆಂದು ಹೇಳಿಕೊಂಡು ಕಷ್ಟದ ಕಾಲಕ್ಕೆ ತಾನೇ ಪ್ರಾಣವನ್ನು ಉಳಿಸಿ ರಕ್ಷಿಸುವವನೆಂದು ಹೇಳಿಕೊಳ್ಳುತ್ತದೆ. ಹೀಗೆ ಎರಡೂ ಧಾನ್ಯಗಳ ನಡುವೆ ನಡೆಯುವ ವಾಗ್ಯದ್ವಾರಾ ವನ್ನು ಕೇಳಿದ ರಾಮ ಅವುಗಳನ್ನು ಸೇರಿಯಲ್ಲಿಟ್ಟು ಪರೀಕ್ಷೆಸುತ್ತಾನೆ. ಆರು ತಿಂಗಳ ನಂತರ ಸೇರಿಮನೆಯಂದ ತೆಗೆದು ನೋಡಲು ರಾಗಿ ಚೆನ್ನಾಗಿಯೂ ಭತ್ತ ಕೆಟ್ಟಿರುತ್ತದೆ. ರಾಮು ಮೆಚ್ಚಿ ರಾಗಿಯನ್ನು ರಾಘುವ ಎಂದು ಕರೆಯುತ್ತಾನೆ. ಸೋತ ಭತ್ತವನ್ನು ಸವಾರಾನಪಡಿಸಲು ಪ್ರಯತ್ನಿಸುತ್ತಾನೆ.

“ದೇವರಿಗೆ ಪರಮಾನ್ನ ನೀ ಮನು  
ಜಾವಳಿಗೆ ಪಕ್ಷಾನ್ನ ಏಂತನು  
ನೀವು ಧರೆಯೋಳಿಗಿಬ್ಬಿರತಿ ಹಿತದಲ್ಲಿ ನೀವಿಹುದು” (ರಾ. ಚ: 149-53)

ಅಂದರೆ ಕಾವ್ಯ ರಚನೆಯನ್ನು ವರಾಡಿದ ಕನಕದಾಸರ ವಾನಸ್ಪತಿ ಕೂಡ ರಾಗಿಯನ್ನು ದೇವರಿಗೆ “ಪರವರಾನ್ನ” (ದೇವರ ನೈವೇದ್ಯಕ್ಕೆ ಇಡುವ ಅನ್ನ) ವಹಾಡಲು ಇಷ್ಟಪಟ್ಟಿಲ್ಲ. ಅಂದರೆ ಜಾತಿ ಮತ್ತು ವರ್ಗ ಕಲ್ಪನೆಯನ್ನು ಜನರೇ ನಂಬಿದ್ದರು. ವ್ಯಕ್ತಿಯೂ ಪೂರ್ವಜನ್ಮದ ಪುಣಿದಿಂದ ವರಾತ್ರಿ ಉತ್ಸವ ಜಾತಿಯಲ್ಲಿ ಹುಟ್ಟಲು ಸಾಧ್ಯವೆಂಬುದನ್ನು ನಂಬಿದ್ದರು. ಬಿಶ್ವರ್ಹ ಪಡೆಯುವುದು ಕೂಡ ಪುಣಿಪೂರ್ತಿಯಾಂದ ವರಾತ್ರಿವೆಂದು ಗ್ರಹಿಸಿದ್ದರು. ಹೀಗಾಗಿ ವ್ಯವಸ್ಥೆಯನ್ನು ಕಂಡು ಸಿಟಪ್ಪದರೂ ಎಲೆಣ್ಣಿ ಒಂದು ಕಡೆ ವ್ಯವಸ್ಥೆಯನ್ನು ಒಟ್ಟಿ ನಡೆಯುತ್ತಿದ್ದ ರೀತಿ ವ್ಯಕ್ತ ವಾಗುತ್ತದೆ. ರಾಗಿಯನ್ನು ಜೆಚ್ಚಿದು ರಾಮು ಹೇಳಿವುದಕ್ಕೆ ಕಾರಣ,

“ಧರ್ಮಗೆ ಹೊದ್ದಿದ ಕ್ಷಾಮಾಗಾಲದಿ  
ಕರುಣಾದಿಂ ನಡೆತಂದು ಲೋಕವ  
ಹೊರೆವನದು ಕಾರಣವೆ ಪತಿಕರಿಸಿದೆವೈ ಕೇಳಿಂದ” (ರಾ. ಚ. 47-52)

ಅಂದರೆ ಕ್ಷಾಮ ಕಾಲಕ್ಕೆ ತಮಗೆ ನೆರವಾಗಿ ನಿಂತು ಜನರನ್ನು ರಾಗಿ ರಕ್ಷಿಸುವುದು. ಹೀಗಾಗಿ ನಾವು ರಾಗಿಯನ್ನು ಗೌರವಿಸಬೇಕಾಗಿದೆ ಎಂಬ ವಾತು ರಾಮನಿಗೆ ಭಕ್ತಿದ ಮೇಲಿರುವ ಶ್ರೀತಿ ಮತ್ತು ಆದರೆ ಇನ್ನು ತಿಳಿಸುತ್ತದೆ. ಹೀಗೆ ಪುರಾಣ ಕಾವ್ಯಗಳು, ಕೆತೆಗಳು ವ್ಯವಸ್ಥೆಯನ್ನು ಇರುವಂತೆಯೇ ರಕ್ಷಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದವು. ಸವಾಜದ ಕೀಳವರ್ಗದ ಜನರಿಗೆ ದೇವರು ಮೆಚ್ಚಿದ ರೆಂಬುದೇ ಒಂದು ದೊಡ್ಡ ವಿಷಯವಾಗುತ್ತದೆ. ಇದರಲ್ಲೇ ಸಂತೋಷಗೊಂಡವರು ರಾಚಿಭಾವನೆಗಳನ್ನು ಬಹುಬೀಗೆ ಒಟ್ಟಿಕೊಳ್ಳುತ್ತಾರೆ. ರಾಗಿಯು ಪರೀಕ್ಷೆಯಲ್ಲಿ ಗೆದ್ದ ಭಕ್ತಕ್ಕೆ ಸವಾಜವಾದ ಸ್ಥಾನವನ್ನು ಪಡೆಯುತ್ತದೆ. ಆದರೆ ಸೋತ ಭಕ್ತ ರಾಮನಿಂದ ತಿರಸ್ಕೃತಪಾಗುವುದಿಲ್ಲ. ಶಿಕ್ಷಿಗೆ ಬಳಗಾಗುವುದಿಲ್ಲ, ಭಕ್ತ ಮತ್ತು ರಾಗಿಯು ನಡುವೆ ಏದುರೂದ ವಾಳಾಲಭೂತ ಸಂಘರ್ಷ ಬಗೆಹರಿಯುತ್ತದೆ. ಇದು ಬಗೆಹರಿಯಿತೆಂದು ಹೇಳಲಾಗದಿದ್ದರೂ ರಾಗಿಯ ಸ್ಥಾನಪಲ್ಲಿಟವಾದ ರೀತಿಯನ್ನು ಗುರುತಿಸಬಹುದಾಗಿದೆ. ಶೂದಾಸ್ಯನ್ವಯಂದು ಭಕ್ತಕ್ಕೆ ಎಂದೂ ಸಮನ್ವಲಿಸಂದು ಜರಿದ ಭಕ್ತಿದ ಎದುರಲ್ಲಿಯೇ ರಾಮನಿಂದ ಅಭಿನಂದನೆಗೆ ಗುರಿಯಾಗುತ್ತದೆ. ಹೀಗೆ ಪುರಾಣದ ರಚನಾ ವಿಧಾನದಲ್ಲಿಯೇ ದ್ವಿಮುಖಿ ವಿರೋಧಗಳಿಗೆ ಸಾಮರಣ್ಯವನ್ನು ಮಾಡಿ ಸುವ ತಂತ್ರವಿದೆಯಂಬುದನ್ನು ಕಾಣುತ್ತೇವೆ.

ಹೀಗೆ, ಹೆಳವನಕಟ್ಟಿ ಗಿರಿಯಮ್ಮೆ ಮತ್ತು ಕನಕದಾಸರ ಕೃತಿಗಳು ವ್ಯವಸ್ಥೆಯಲ್ಲಿ ಇರುವ ಸ್ಥಿತಿಯನ್ನು ತಿಳಿಸುತ್ತವೆ, ಇದರ ಜೊತೆಗೆ ವ್ಯವಸ್ಥೆಗೆ ವೊಂದಿ ಸವಾಜ ಅಗ್ನಿಕರಿಸಿದ ವರೋಲ್ಯಗಳನ್ನು ಒಟ್ಟಿ ನಡೆಯುವ ಚಿಶ್ರಾವನ್ನು ನೀಡುತ್ತವೆ. ಸವಾಜ ಒಟ್ಟಿದ ಮರೋಲ್ಯಗಳಿಂದ ಬಿಡಿಸಿಕೊಳ್ಳುವ ಪ್ರಯತ್ನ ವಣವವ ಸಹಜ ಗುಣ. ಇದನ್ನು ಈ ಕಥಿಗಳು ಹೇಳುತ್ತವೆ. ಇವು ಸತ್ಯ ಮತ್ತು ನಾಯಿಕ್ಕು ಜಯವನ್ನು ಹೇಳುತ್ತವೆ. ದ್ವಿಮುಖಿ ವಿರೋಧಗಳನ್ನು ಇವು ಸವಾರಸಗೊಳಿಸಲು ಪ್ರಯತ್ನಿಸಿವೆ.

ಕ್ಷಾಮಾಗಿ

ದಾಸರ ಕೆಲವು ರಚನೆಗಳು ಜನಪದರಲ್ಲಿ ಕಂಡುಬರುವ ಒಗಟಿನ ರೂಪದಂತೆ ಇವೆ. ಇಂಥಹ ರಚನೆಗಳನ್ನು ರಚನೆಕಾರರೇ ಮಂಡಣಿಗೆ, ಬೆಡಗು, ದ್ವಾಂದ್ವಾಧ್ಯ ಮಂಡಾದ ಹೆಸರುಗಳಿಂದ ಕರೆದುಕೊಂಡಿದ್ದಾರೆ. ಇದಲ್ಲಿದೆ “ಇದರ ಹೆಸರು ಬಲ್ಲ ಬರುಂಟ ಪೇಳಿಸರರೆ” ‘ಭಾಗವತರ ಬೆಡಗಿದು ಬೆಳದಿಂಗಳಾಯಿತಮ್ಮು’ ‘ಹರಿದಾಸ

ಕನಕನು ಹಾಕಿದ ಮುಂಡಿಗೆ ಸಿರಿ ಅದಿಕೆಂಬನಾಣ ಬಲ್ಲಿಪರು ಹೇಳಿ', 'ದ್ವಾಂದ್ವಾಧ್ಯ ಗಳು ಬಿಷಪ್ತಲಿ ಪುರಂದರವಿಲೆನು ಮೆಚ್ಚಲಿ ಹರಿಯಿ' ಮುಂತಾದವು ಅವುಗಳ ಗಳು ರೂಪವನ್ನು ಸ್ಪಷ್ಟ ಪಡಿಸುತ್ತವೆ. ಇಲ್ಲಿ ಪರಿದಾಸರು ತಾವು ಹಾಕುತ್ತಿರುವ ಸವಾರು ಮನ್ಮಂಜು ಶ್ವಾಸ ಪಡಿಸುತ್ತವೆ. ಈಲ್ಲಿ ಪರಿದಾಸರು ತಾವು ಹಾಕುತ್ತಿರುವ ಸವಾರು ಲಂಘಿ ತಿಳಿದವರು ಬಿಡಿಸುವುದು ಎಂಬ ಧ್ವನಿ ವ್ಯಕ್ತವಾಗಾತ್ಮದೆ. ಈ ದೃಷ್ಟಿಯಿಂದ ದಾಸರ ಮುಂಡಿಗೆಗಳು ಜನಪದರ ಬಗಟುಗಳನ್ನು ಹೋಲುತ್ತವೆ. ಇಂದಿಗೂ ಡಾಕ್ಟರಿಗೆ ಬೆಡಗು ಎಂಬ ಶಬ್ದವೇ ಉತ್ತರ ಕನಾಂಟಕದ ಹಲವು ಭಾಗಗಳಲ್ಲಿ ಚಾಲ್ತಿ ಯಲ್ಲಿದೆ. ಶ್ರೀ ಸುಧಾರಕ ಅವರು "ಬಗಟುಗಳನ್ನು ಜನಪದ ಬೆಡಗಿನ ವಚನ ಗಳಿಂದು ಉಂಟಾಯಿರುತ್ತಾರೆ ಹಿಂದಿನ ವಚನ ಎಂದರೆ ಗಳಿಂದು ಉಂಟಾಯಿರುತ್ತಾರೆ ಹಿಂದಿನ ವಚನ ಎಂದರೆ ಬೇರೆಂದು ಪರ್ಯಾಯ ಪದ ಅಷ್ಟೇ" <sup>38</sup> ಎಂದಿದ್ದಾರೆ. ಅಂದರೆ ಒಗಟಿನ ಪರ್ಯಾಯ ಪದವಾಗಿ ಬೆಡಗು, ಮುಂಡಿಗೆ ಎಂದು ಇಲ್ಲಿ ತಿಳಿಯಬಹುದಾಗಿದೆ.

ಒಗಟಿನ ರೂಪದ ರಚನೆಗಳನ್ನು ಕನಕದಾಸರು, ಪುರಂದರದಾಸರು ಮತ್ತು ಪ್ರಸನ್ನವೆಂಟದಾಸರಲ್ಲಿ ಕಾಣುತ್ತೇವೆ. ಇದರಲ್ಲಿ ಕನಕ ಎಂತು, ಪುರಂದರರ ಈ ರೀತಿಯ ರೂಪಗಳು ವಿಶಿಷ್ಟ ಸಾಫನವನ್ನು ಪಡೆದುಕೊಂಡಿದೆ. ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕಂತಿ ಹಂಪರ ಸಮಸ್ಯೆ ಈ ದಿಸೆಯಲ್ಲಿ ಪ್ರಾಚೀನವಾದವಾಗಿವೆ. ನಂತರದಲ್ಲಿ ಅಲ್ಲವುನ್ನ ಬೆಡಗಿನ ವಚನಗಳು ಕನ್ನಡ ಸಾಹಿತ್ಯದಲ್ಲಿ ಪ್ರಮುಖಸಾಫನ ವಸ್ತೇ ಪಡೆದಿವೆ. ಇವು ದಾಸರಿಗೆ ಸಾಫ್ತಿಕ್ ನೀಡಿರಬೇಕು.

ದಾಸರು ವೈಯಕ್ತಿಕ ನಲೆಯಲ್ಲಿ ತಮ್ಮನ್ನು ತಾವು ಬಣ್ಣಿಸಿಕೊಳ್ಳುವಾಗ ರೂಪಕ, ಉಪಮೆಗಳ ಮೂಲಕ ಭಾವೇಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದನ್ನು ಕಾಣುತ್ತೇವೆ. ಇಷ್ಟೇ ಅಲ್ಲ ಒಗಟು-ಇ ರೂಪದಲ್ಲೂ ವೈಯಕ್ತಿಕ ನಲೆಯ ತಡತಡಿಕೆಗಳನ್ನು ಹೇಳಿಕೊಂಡಿದ್ದಾರೆ. ಅಲ್ಲವುನ್ನ ವಚನ ಉಂದ್ರಿಕೆಯ ಹಿಂತಿಕಾ ಭಾಗದಲ್ಲಿ ಬೆಡಗಿನ ವಚನಗಳನ್ನು ಕುರಿತು ಎಲ್ಲೋ ಬಸವರಾಜು ಅವರು ಹೀಗಂದಿದ್ದಾರೆ ಬೆಡಗಿನ ವಚನಗಳಲ್ಲಿ ಹಲವಾರು ಪ್ರಭೇದಗಳಾಗಿವೆ. ಏರೋಧಾಭಾಸವೇ ಅವೆಲ್ಲಕ್ಕೂ ಜೀವಾಳ. ಪ್ರಕೃತಿಗೆ ಸವಾರಿಕ್ಕೆ ಸಂಪ್ರದಾಯಕ್ಕೆ ಏರುಧ್ವರೆ ವೇಂಬಂತಹ ಬೇರೆಂದು ಮುಖ್ಯವಾದ ಅಂತರಾಧ್ಯವು ಬರುವಂತಾಗಿಸುವುದೇ ಇಷ್ಟಿಗಳ ಮಾತ್ರಿತಂತ್ರ. ಇಂತಹ ಪದಗಳಿರುವ ಅಂತರಾಧ್ಯವು ಅಥವಾ ಆ ಸಾಂಕೇತಿಕ ಪದಗಳಿರುವ ಪ್ರತ್ಯೇಕವಾದ ನಿಯತಾಧ್ಯವು ಆಕಸ್ಮಿಕವಾದುದಲ್ಲ; ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಯಿಸುವ ಸ್ವಷಟ್ಟಂದ ರೀತಿಯದಲ್ಲ. ಈ ಬೆಡಗಿನ ಸಂಪ್ರದಾಯವು ಅನೂಚಾನವಾದುದು ಮತ್ತು ಯುಕ್ತಿ ಯುಕ್ತವೂ ರೂಪಕ ಮೂಲವೂ ಅದುದು" <sup>39</sup> ಇದೇ ಸ್ವರೂಪವನ್ನು ದಾಸರ ರಚನೆಗಳೂ ಹೇಳಬಹುದಾಗಿದೆ.

ಒಗಟು ಕೊಡ ಪ್ರಮುಖವಾಗಿ ರೂಪಕ ಮೂಲದ್ದು. ಇದರ ಅರ್ಥವು ರಹಸ್ಯವಾಗಿರುತ್ತದೆ. ಇವು ವ್ಯಕ್ತಿಯ ಬುದ್ಧಿಕೌಶಲವನ್ನು ಒರೆಹಚ್ಚಿ ನೋಡುವ

ಕೆಲಸವನ್ನು ಮಾಡುತ್ತೇವೆ. ದಾಸರ ಕೆಲವು ರಚನೆಗಳು ಒಗಟುಗಳನ್ನು ಹೋಲುವುದನ್ನು ನೋಡಬಹುದು:

“ಅಂಬರದೊಳಗಾಡುವುದು ಪಕ್ಷಿ ತಾನಲ್ಲ  
ಕೊಂಬು ಬಾಲಗಳುಂಟು ಮೃಗ ಜಾತಿಯೆಲ್ಲ  
ಸಂಭ್ರಮದ ಬಿಲ್ಲಿಂಟು ಎನೆಮಾತನಲ್ಲ  
ಇದ ಹೇಳಬಲ್ಲ ಜಾಣರಿಗೆ ಅರಿದಲ್ಲ”<sup>40</sup>

“ಗರಿಯುಂಟು ನೋಡಿದರೆ ಪಕ್ಷಿ ಕುಲ ತಾನಲ್ಲ  
ಧರೆಯ ಬೆನ್ನಲಿ ಶಿರವ ಮಾಡಿಕೊಂಡಿಹುದು  
ಬರಿಗಾಲ ಭಾರದಲಿ ನಡೆಯಲೊಲ್ಲಿದು ಮುಂದೆ  
ಎರಡು ಮೈ ಒಂದಾಗಿ ಕೂಡಿಕೊಂಡಿಹುದು

(ಪ. ಭ. ೧೯. ಪ್ರ. 189)

ಇಂತಹ ಸಾಮ್ಯವನ್ನು ಹಲವು ರಚನೆಗಳಲ್ಲಿ ಗುರುತಿಸಬಹುದಾಗಿದೆ. ಜನಪದರಲ್ಲಿ ಲಭಿಸುವ ಒಗಟಿನ ಯಥಾರ್ಥವನ್ನು ಕೀರ್ತನೆಗಳಲ್ಲಿ ಕಾಣಲಾಗುತ್ತದು. ಸರಳ ರಚನೆಗಳನ್ನು ರಚಿಸಿದ ದಾಸರು ಈ ರೀತಿಯ ಮುಂದಿಗೆ ಅಥವಾ ಬೆಡಗಿನ ವಚನ ಗಳನ್ನು ರಚಿಸಲು ಯಾವ ಕಾರಣವಿರಬಹುದು ಎಂಬುದನ್ನು ಉಹಿಸುವುದು ಕಷ್ಟ. ಆದರೆ ಅವರು ಅಲ್ಲಿ ಹೇಳುವ ವಿಚಾರವಂತೂ ಲೌಕಿಕವನ್ನು ನಿರಾಕರಿಸುವ ಧೋರಣೆಯನ್ನು ಉಳ್ಳವುಗಳಿಂದೇ ಹೇಳಬಹುದು. ಅವರು ಬಳಸುವ ರೂಪಕ ಗಳು, ನಿಯಮಗಳ ಚೌಕಟ್ಟನ್ನು ಏರುವಿಕೆ ಇದನ್ನು ಸ್ವಷ್ಟಪಡಿಸುತ್ತಿದೆ,

ದಾಸರು ಸಂಸಾರದ ಬಗ್ಗೆ ಹೊಂದಿದ್ದ ಧೋರಣೆಯನ್ನು ಗ್ರಹಿಸುವುದರ ಮೂಲಕ ಇವರ ಬೆಡಗಿನ ರಚನೆಗಳ ಆಶಯವನ್ನು ಅಥವಾಡಿಕೊಳ್ಳಬಹುದಾಗಿದೆ. ಒಟ್ಟಾರೆ ದಾಸರು ಸಮಾಜವನ್ನು ಹಾಗೂ ಸಂಸಾರವನ್ನು ಕುರಿತು ಹೇಳುವಾಗ ಇವು ವೈಯಕ್ತಿಕ ಬೆಳವಣಿಗೆಗೆ ಬಾಧಕವೆಂದು ಗ್ರಹಿಸಿದಂತೆ ಕಾಣುತ್ತಿದೆ. “ಮಾರ್ಯದ ಸಂಸಾರ ಮಹಕಾರ ಹಿಂಗತು ಇನ್ನೇನಿನ್ನೇನು” ಎನ್ನವುದಾಗಲಿ ಮತ್ತು ಸಂಸಾರದಲ್ಲಿ ಇರಬೇಕಾದ ಸೆಲೆಯನ್ನು ಹೇಳುವಾಗ

“ಗೇರು ಹಣ್ಣಿನಲ್ಲಿ ಬೀಜ  
ಸೇರಿದಂತೆ ಸಂಸಾರದಿ  
ಮೀರಿ ಆಸೆ ಮಾಡಂತೆ”

ಅಂದರೆ ಇವರು ಸಂಸಾರದ ಬಗ್ಗೆ ಹೊಂದಿದ್ದ ಧೋರಣೆ ಏಶಿಷ್ಟವಾದದ್ದು. ಸಂಸಾರದ ಸಂಪೂರ್ಣ ನಿರಾಕರಣೆಯೂ ಅಲ್ಲದೆ, ಸಂಸಾರದಲ್ಲಿ ತಲ್ಲಿನವೂ ಆಗದೆ ಬದುಕು ಸಾಗಿಸಬೇಕೆನ್ನುತ್ತಾರೆ. ಈ ರೀತಿಯ ಸಂಸಾರದ ಗ್ರಹಿಕೆಯಲ್ಲಿ ಭೌತಿಕ ವಸ್ತು ವಾಸ್ತವೋಹದ (Materialistic) ಬದುಕನ್ನು ವಿರೋಧಿಸುತ್ತಾರೆ. ಇದ

ರಿಂದಾಗಿಯೇ ಆಗ್ನಿ, ಹಣ, ರಾಜ್ಯ ಮುಂತಾದ ಒಡೆತನದ ಹಂಬಿಲವನ್ನು ಇವರು ನಿರಾಕರಿಸುತ್ತಾರೆ. ಹೀಗಾಗಿ ಇವರಲ್ಲಿ ಹೊಸ ರೀತಿಯ ಸಮಾಜವನ್ನು ಗೃಹಿಸುವ ಅಲೋಚನಾ ಕ್ರಮವೈಂದನ್ನು ಕಾಣುತ್ತೇವೆ.

ಧಾಸರ ಇಂತಹ ವಿಚಾರಗಳಲ್ಲಿ ದ್ವಾರಂದ್ವಾಪ್ತಿ ಇದೆ. ಆದರೆ ಸಾಮಿಸಿದ ಮನುಷ್ಯ ಮಹಿಳೆಯನ್ನು ಪಡೆಯಬೇಕು ಎಂಬ ಆಶಯ ಇವರಲ್ಲಿ ವ್ಯಕ್ತವಾಗುತ್ತದೆ. ಮಹಿಳೆಯನ್ನು ಪಡೆಯಬೇಕಾದರೆ ಆಸೆ, ಆಮಿಪ್ತ, ವಂಚನೆ, ಮೋಷ, ಕಾಮ, ಕೋಪ ಹೀಗೆ ಹಲವು ಸಂಗತಿಗಳಿಂದ ಬಿಡಿಸಿಕೊಳ್ಳಬೇಕು. “ಇರಬಂದುದಿಲ್ಲ ಸಂಸಾರ ಇದ ನರಿತು ಹರಿಯ ಸ್ವರಕ್ಷಯನು ವಾಡೊ ಮನುಜ”. “ಏನೂ ಇಲ್ಲದ ಎರಡೂ ದಿನದ ಸಂಸಾರ ಜ್ಞಾನದಲ್ಲಿ ದಾನ ಧರ್ಮವ ವರಾಡಿರಿಯ್ತು ಎಂದು ಹೇಳಿ ಪ್ರಾದರ ಜೊತೆಗೆ

“ಕಳ್ಳತನಗಳ ಮಾಡಿ ಒಡಲು ಹೊರೆಯಲು ಬೇಡ  
ಕಳ್ಳಾರನು ಅಗಿ ತಿರುಗಬೇಡ  
ಕುಳಿದ್ದ ಸಫೀಯೋಳಗೆ ತಿಳಿ ನಡೆಸಲುಬೇಡ  
ಉಳ್ಳವನು ನಾನೆಂದು ಉಬ್ಬಬೇಡ” (ಕ. ಭ. ೧೧. ಪ್. 139)

ಹೀಗೆ ಲೋಕಕ್ಕೆ ನೀತಿಯನ್ನು ಸಾರಿದ್ದಾರೆ. ಇಂತಹ ಕೀರ್ತನೆಗಳು ಧಾಸರ ಆಶಯ ಗಳನ್ನು ತಿಳಿಸುತ್ತವೆ. ಇದೇ ಆಶಯಗಳನ್ನು ವ್ಯಯಕ್ತಿಕ ನೆಲೆಯಲ್ಲಿ ಹೇಳುವಾಗ ಅಪ್ಯಗಳ ರೂಪವಿಧಾನ ಸಾಂಕೋಷಿಕವಾಗಿ ಧ್ವನಿಪೂರ್ವಕವಾಗಿ ಮುಂಡಿಗಳಲ್ಲಿ ವ್ಯಕ್ತವಾಗುತ್ತದೆ. ಇವು ಲೋಕದ ವಿರೋಧಗಳ ಮೂಲಕ ವ್ಯಕ್ತವಾಗಿವೆ. ಸಮಾಜದೆಗೊಂದಲ ಎಂದರೆ ಮುಖ್ಯವಾಗಿ ಕುಟುಂಬ (ಸಂಸಾರ)ದ ಗೊಂದಲವನ್ನು ವ್ಯಕ್ತಿಯೂ ಮೀರಬೇಕಾಗಿದೆ ಎಂಬುದು ಇಲ್ಲಿ ದ್ವಾರಿತವಾಗಿದೆ.

“ಲೌಟಪಾಟಿ ಸಂಸಾರ ಏನಣ್ಣ  
ಲೌಟಪಾಟಿ ಸಂಸಾರದೋಳಗೆ ಸಿಲುಕಿ ನಾ  
ವಿಶಲ ನಿನ್ನ ಧಾರ್ಮವ ಮರೆತನಯ್ತು, (ಪ)

ಹುಟ್ಟಿದ್ದ ಮುಂಬೆ ಹಾಸಿಯೆಯನರಿಯೆ  
ಕೊಟ್ಟಿಯೋಳಗೆ ಎಂಟು ಅನೆಯು ಕಂಡೆ  
ಮನೆಯ ಬಳಗೆ ಏಳು ಕುದುರೆಯು ಕಂಡೆ  
ಕಿಳ್ಳಿಯೋಳಗೆ ಏಳು ಚರಣವ ಕಂಡೆ

ಯುತದ ಮೇಲೆ ಹೋತ ಮೇಘದ ಕಂಡೆ  
ಮಾತನಾಡುವ ಗುಬ್ಬಿಯ ಕಂಡೆ  
ರಾಜ್ಯವನಾಳುವ ಬಿಣ್ಣನೆ ಕಂಡೆ  
ಕೆಕ್ಕೆಯುಲ್ಲದ ಹಾರುವ ಪಕ್ಕಿಯು ಕಂಡೆ

ಕೀಳುಕೊಟೆಯೊಳ್ಳಬ್ಬ ಅಗಸಾಲ ಸತ್ತರೇ  
ಮೇಲು ಕೋಟೆಯೊಳ್ಳಬ್ಬ ಅಗಸತಿ ಅಳುವಳು  
ಅವನಿಗೂ ಅವಳಿಗೂ ಸಂಬಂಧವೇನೆಂದು  
ಅದು ನೋಡಿ ನಗುತಿಪ್ಪ ಪುರಂದರವಿಶಲ್"

(ಪ್ರ. ಸಾ. ದ.-೩ ಪ್ರ. 356 )

ಈ ಹಾಡು ಬೆಡಗಿನ ರಚನೆಯ ಗುಂಪಿಗೆ ಸೇರುತ್ತದೆ. ಇದರ ಶೈಲಿಯೇ ವಿಶ್ವವಾಗಿದೆ. ಇಲ್ಲಿ ಬಳಸಲಾದ ‘ರೆಕ್ಕೆಯಿಲ್ಲದ ಹಾರುವ ಪಕ್ಕಿ’, ‘ವರೂತನಾಡುವ ಗುಬ್ಬಿ’, ‘ರಾಜ್ಯವನಾಳುವ ಚಿಕ್ಕಾನ್ನ’, ‘ಕೀಲಿಯೊಳಗೆ ಏಳು ಚರ್ಚಣ’, ‘ಪುನೆಯ ಒಳಗೆ ವಳು ಕುದುರೆ’ ಹೀಗೆ ಈ ವಾತುಗಳಲ್ಲಿ ದಾಸರಂ ಒಂದು ರೀತಿಯ ಹೊಸ ಲೋಕದ ಕಲ್ಪನೆಯನ್ನು ಕಣ್ಣಿಗೆ ಕಟ್ಟಿಕೊಟ್ಟಿದ್ದಾರೆ. ಅನೇ, ಕುದುರೆ, ಪಕ್ಕಿ, ಗುಬ್ಬಿ ತು ಎಲ್ಲ ಕೂಡ ಒಂದು ರೀತಿಯಲ್ಲಿ ಸವಾರಜದ ನಿಯುವುಬದ್ದು ಸ್ಥಿತಿಯಿಂದ ವಿರುತ್ತಿರುವ ಅಂಶವನ್ನು ಸ್ವಷ್ಟಪಡಿಸುತ್ತವೆ. ದಾಸರು ತಮ್ಮ ಕೀರ್ತನೆಗಳಲ್ಲಿ ವೇಯು ಕ್ರಿಕ ನೆಲೆಯ ತಳಮಾಳವನ್ನು ಹೇಳುವಾಗ ಬಳಸುವ ಪ್ರಾಣಿ ರೂಪಕೆಗಳು, ಲೌಕಿಕದ ಅನೆಯನ್ನು ಕುರಿತು ವಿವರಿಸಲು ಬಳಸುವ ಸಂಕೇತಗಳೇ ಆಗಿವೆ. ಇವು ವ್ಯಕ್ತಿಯೆ ವಿಶ್ವ ಸ್ವಭಾವವನ್ನು ಹೇಳುತ್ತಿರುತ್ತವೆ ಎಂಬ ಕಾರಣಕ್ಕಾಗಿಯೇ ಇವನ್ನು ಬಳಸಲಾಗಿದೆ. ಈ ಪ್ರಾಣಿ ಗುಣಗಳಿಂದ ಮನುಷ್ಯ ಬಿಡಿಸಿಕೊಂಡು ಜ್ಞಾನದ ಅಧಿವಾ ಅರಿವಿನ ಕಡೆಗೆ ಸಾಗಬೇಕೆಂಬುದು ಇವರ ಹಂಬಲವಾಗಿದೆ. ಇವು ದಾಸರು ಬಳಸುವ ಪ್ರತಿಪರ್ಹ ಸ್ವರೂಪಗಳೇ ಆಗಿವೆ. ಇಂತಹ ಬೆಡಗಿನ ಕೀರ್ತನೆಗಳಿಗೆ ವಿದ್ವಾಂಸರು ಅಧ್ಯೈಸುವುದು ಹೀಗೆ :

ಕೊಟ್ಟಿಗೆಯೊಳಗೆ ಎಂಟು ಆನೆ  
ಮನೆಯ ಒಳಗೆ ಏಳು ಕುದುರೆ  
ಕೆಲ್ಲಿಯೊಳಗೆ ಏಳು ಚರ್ಚಣ

....ದೇಹದಲ್ಲಿ ಅಪ್ಪುಮಂದಗಳು  
....ಸಂಸಾರ ಜೀವನದ ಸತ್ಯವೃಷಣಗಳು  
....ಅವಿದ್ಯೆಯ ಏಳು ಪ್ರಕಾರಗಳು  
(ರಜಸ್, ಅಸ್ಕಿತಾ, ತಮಸ್, ಮೋಹ,  
ಮಹಾಮೋಹ, ತಾಮಿಸ್, ಅಂಥತಾಮಿಸ್)

ಯಾತದ ವೇಲೆ ಹೋತ  
ವರೂತನಾಡುವ ಗುಬ್ಬಿ  
ರಾಜ್ಯವನಾಳುವ ಚಿಕ್ಕಾನ್ನ  
ರೆಕ್ಕೆಯಿಲ್ಲದೆ ಹಾರುವ ಪಕ್ಕಿ  
ಕೀಳುಕೊಟೆಯೊಳ್ಳಬ್ಬ ಅಗಸಾಲ  
ಮೇಲುಕೊಟೆಯೊಳ್ಳಬ್ಬ ಅಗಸತಿ  
ಅವನಿಗೂ ಅವಳಿಗೂ ಸಂಬಂಧ

....ಸಂಸಾರ ಚಕ್ರದಲ್ಲಿ ಜೀವ  
....ಬುದ್ಧಿ  
....ಅಹಂಕಾರ, ಮುದ್ರ  
....ಮನಸ್ಸು  
....ಪ್ರಾಕೃತ ಜೀವನ ಸಂಸಾರದ ಕರ್ಮ  
....ಕಾವು  
....ಕಾವು ಕರ್ಮಗಳ ನಡುವೆ ಇರುವ ನಂಟು

ಇಂತಹ ಸಂಸಾರದಲ್ಲಿ ಉಟ್ಟಾದ ಬದುಕನ್ನು ಕಂಡು ‘ನಗುತಿಪ್ಪ ಪ್ರರೂಪದ ವಿಶೇಷ’ ಎಂದಿದ್ದಾರೆ. ಒಟ್ಟಾರೆ ಸಂಸಾರದಿಂದ ಬಿಡುಗಡೆಯನ್ನು ಹೊಂದುವ ಆಶಯ ಇಲ್ಲಿ ವ್ಯಕ್ತವಾಗುತ್ತದೆ. ಹೀಗಾಗಿಯೇ ಇವರು ಪಲ್ಲವಿಯಲ್ಲಿ ‘ಲೋಟಪಾಟಿ ಸಂಸಾರ ವಿನಿಣ್ಣ’ ಎಂದು ವ್ಯಾಗ್ನವಾಡಿದ್ದಾರೆ. ‘ಲೋಟಪಾಟಿ’ ಎಂಬುದು ನುಡಿಗೆಚ್ಚಾಗಿಯೇ ನಮ್ಮಲ್ಲಿ ಬಳಕೆಯಲ್ಲಿದೆ. ಏನೂ ಇಲ್ಲ, ಮುರಿದುಬೀಳುವ ಎಂಬ ಅರ್ಥಗಳಲ್ಲಿ ಅವನ್ನು ಬಳಸಲಾಗುವುದು. ಕೀರ್ತನೆಗಳಂತೆಯೇ ಬೆಡಗಿನ ರಚನೆಗಳಲ್ಲಿಯೂ ಕೂಡ ಹೇಳಬೇಕಾದ ವಿಚಾರವನ್ನು ಪಲ್ಲವಿಯಲ್ಲಿಯೇ ಸ್ವಷ್ಟಪಡಿಸಿದ್ದಾರೆ. ಸಂಸಾರದಲ್ಲಿ ಸಿಲುಕಿ ಬದುಕನ್ನು ನಾಶವಾಡಿಕೊಳ್ಳಲಾಗುತ್ತದೆ ಎಂದು ಹೇಳುವಾಗ, ಸಂಸಾರವನ್ನು ಪೂರ್ಣ ಎಂದು ಹೇಳುವ ರೀತಿ ಇಲ್ಲಿ ವ್ಯಕ್ತವಾಗುತ್ತದೆ. “ವಾಯಿಯ ಮುಖ್ಯ ಲಕ್ಷಣವು ಮನುಷ್ಯನನ್ನು ಕಾಲಕ್ಕೆ ಬದ್ದನಾಗಿ ವಾಡಿ ಸಾವಿನೆಡೆಗೆ ತಳ್ಳುವುದೇ ಅಗಿದೆ”<sup>41</sup>. ಇದರಿಂದಾಗಿ ಲೌಕಿಕದ ವಿಶಿಗಳಲ್ಲಿ ಮನುಷ್ಯ ತನ್ನ ಅಸ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ಹೇಳುವುದು ಇವರ ಬೆಡಗಿನ ರಚನೆಗಳ ಪ್ರಮುಖ ಧೋರಣೆಯಾಗಿದೆ (ಮಾಯೆ ಎಂದರೆ ಒಟ್ಟು ಅಷ್ಟವಂದಗಳು, ಸಮ್ಮಾನಗಳು, ಅವಿಷ್ಯಯ ಏಳು ಪ್ರಕಾರಗಳು ಸೇರಿವೆ). ಇವರಗಳಲ್ಲಿ ಸಿಲುಕಿದ ಮನಸ್ಸು ಸ್ಥಿತಿತೆಯನ್ನು ಕೆಳೆದು ಕೊಳ್ಳುತ್ತದೆ. ಅದನ್ನು ‘ರೆಕ್ಕೆಯಿಬ್ಬದ ಹಾರುವ ಪಕ್ಕಿಯ ಪ್ರತಿಮೆ ಜೆನ್ನಾಗಿ ವಿವರಿಸುತ್ತದೆ. ಪ್ರರೂಪರ ಇನ್ನೊಂದು ಬೆಡಗಿನ ವಚನವೂ ಕೂಡ ಸಾಂಪ್ರದಾಯಿಕವಾಗಿ ಬಂದ ಕುಟುಂಬ ರಚನೆಯನ್ನು ಅಧವಾ ಸಂಸಾರದಲ್ಲಿ ವಿರುದ್ಧ ಸಂಬಂಧಗಳನ್ನು ನಿರಾಕರಿಸುವುದು ಹೀಗೆ :

“ವಿನಾದರು ಒಂದಾಗಲಿ ಸೂರೆಯು ದೇವರು ಮೂರೆತುಂಬಕಲ್ಲೀ (ಪ)  
ಅತ್ಯೇ ಕೆಳ್ಳ ಹೋಗಲಿ, ಮಾವನ ಕಾಲು ಮುರಿಯಲಿ  
ಹಿತ್ತಲು ಗೇಂಡೆ ಬೀಳಲಿ ಕಾಳಕತ್ತೆಲೆ ಬಂದು ಕವಿಯಲ ಹರಿಯೇ  
ಮನೆಗಂಡ ಮಾಯಾವಾಗಲಿ ಉಣಬಂದ ಮೈದಾನ ವರಗಲಿ  
ಮನ ನೇರಮನ ಹಾಳಾಗಲಿ ಮತ್ತೆ ಅತ್ಯಿಗೆ ನಾದಿನ ಮಾಡಿಯಲಿ ಹರಿಯೇ  
ಕಂದನ ಕೆಳ್ಳ ಮುಷ್ಟಿಲಿ ಚಂದ್ರಗೆ ಹಾಪು ಕಚ್ಚಲಿ ಈ  
ದ್ವಾರ್ದ್ವಾರ್ಥಗಳು ಬಿಳ್ಳಲಿ ಪ್ರರೂಪರ ವಿಶಲನು ಮುಷ್ಟಿಲಿ ಹರಿಯೆ.”

(ಪ್ರ.ಸಾ.ದ-3, ಪು. 344)

ಹೀಗೆ ಹಲವು ಮನುಷ್ಯಗಳು ಸಂಸಾರದ ವಿಮುಖತೆಯನ್ನು ಸಾರಿವೆ.

ಮನಸ್ಸಿನ ಚಂಚಲತೆಯನ್ನು ಕುರಿತು ಹಲವು ಮನುಷ್ಯಗಳು ವಿಚಾರ ಮಾಡಿವೆ. ಪಕ್ಕಿಯನ್ನು ಮನಸ್ಸಿಗೆ ಸಂಕೀರ್ತವಾಗಿ ಬಳಸಿಂಕೊಳ್ಳಲಾಗಿದೆ. ಎಲ್ಲಾ ಅರ್ಥಗಳಿಗೂ ಕಾರಣವಾದದ್ದು ಮನಸ್ಸು ಎಂಬುದು ದಾಸರ ವಿಚಾರವಾಗಿದೆ.

“ಪಷ್ಟೀಯ ಕುರುಹ ಬಲ್ಲರು ಹೇಳಿರಿ ತನ್ನ  
ಮಾತ್ರಾಗಿ ಯೈರಿ ಮುಜಗದೊಳಗೆಲ್ಲ । ಪ್ರ.  
ಬಣ್ಣ ಬಣ್ಣ ದ ಪಷ್ಟಿ ಅದಕೆ ವೆಚ್ಚಿಗೆಳಂಟು  
ಕಣ್ಣ ಮುಜಗಲ್ಲಲ್ಲ ತೆರೆಯಲ್ಲಲ್ಲ  
ಹುಣ್ಣ ವೆ ಮುಂದಿನ ಬೆಳಗಲಿ ಬಾಹೋದು  
ತಣ್ಣನ ಹೊತ್ತುಲಿತವಕಗೊಂಬಿದು” (ಕ.ಭ.ಗೀ. ಪ್ರ. 190.)

ವ್ಯಕ್ತಿಯ ಕನಸುಗಾರಿಕ ಮತ್ತು ಅವನ ಆತಂಕಗಳನ್ನು ಇದು ವ್ಯಕ್ತಪಡಿಸುತ್ತದೆ.

ಎಂದೆಂದು ಇಂಥ ಚೋಧ್ಯ ಕಂಡಿದ್ದಲ್ಲಪೋ  
ಅಂಗಡಿ ಬೀದಿಯೊಳ್ಳಿಂದು ಆಕೆಳ ಕರುನುಂಗಿತು  
ಲಂಘಿಸುವ ಹುಲಿಯ ಕಂಡ ನರಿಯುನುಂಗಿತು  
ಹುತ್ತುದೊಳಾಡುವ ಸರ್ವ ಮತ್ತುಗಜವ ನುಂಗಿತು  
ಉತ್ತರದಿಶೆಯೊಳ್ಳು ಬೆಳುದಿಂಗಳಾಯಿತಮ್ಮು  
ಯೋಗಮಾರ್ಗ ಕಾಗನೆಯಾದಿಕೇಶವರಾಯ  
ಭಾಗವತರ ಬೆಡಗಿದು ಬೆಳೆದಿಂಗಳಾಯಿತಮ್ಮು      (ಕ.ಭ.ಗೀ. ಪ್ರ. 191.)

ವ್ಯಕ್ತಿಯಲ್ಲಿ ಅಡಗಿದ್ದ ವ್ಯಾವಹಾರಿಕವಾದ ಅಮಿಷಗಳು ನಾಶವಾದಲ್ಲಿ, ಅಹಂಕಾರ, ಮೋಹಗಳು ನಾಶವಾದಲ್ಲಿ ಜ್ಞಾನದ ಅರಿವು ಮಾಡುವುದೆಂಬುದನ್ನು ಇಲ್ಲಿ ಹೇಳಲಾಗಿದೆ ಬೇಕೆಂದಿಂಗಳು ಜ್ಞಾನಕ್ಕೆ ಸಂಕೇತವಾಗಿ ಬಂದಿದೆ. ಇಂತಹ ಜ್ಞಾನವನ್ನು ಪಡೆದವನು ಅದಿಕೇಶವನಲ್ಲಿ ಸೇರಿಹೋಗುವನೆಂದು ಹೇಳಿದೆ.

ಹದಿನ್ಯೇದು-ಹದಿನಾರನೆಯ ಶತಮಾನದಲ್ಲಿ ಜನ ತಾಕಿಕದಲ್ಲಿ ಮುಖುಗಿ ಧನ, ಭೂಮಿಗಾಗಿ ಆಸೆ ಪಟ್ಟಂತಹ ನೆಲೆಗಳನ್ನು ಇಲ್ಲಿ ಕಾಣುತ್ತೇವೆ. ದರ್ವ ಪ್ರಭುತ್ವವನೇ ಪ್ರತಿಬಿಂಬಿಸುವಂತಹ ನೆಲೆಯೊಂದನ್ನೂ ಪುರಂದರರ ಬೆಡಗಿನ ರಚನೆ ದಾಖಲಿಸುತ್ತದೆ. ರಾಜಪುಜಿಗಳ ರಕ್ಷಣೆಗೆ ನೇಮಕವಾದ ವ್ಯಕ್ತಿ, ದೇವರ ಸಾಫನವನ್ನು ಆಕ್ರಮಿಸಿಕೊಂಡ ರಾಜ ತನ್ನ ದರ್ವ, ಪ್ರಭುತ್ವದ ಅಧಿಕಾರದಿಂದ ಮೇರೆಯುವುದು, ಅವನ ಸುತ್ತುವರಿದ ಬಂಧು ಬಿಳಗ್ವು ಕೂಡ ಆಧಿಕೆ ದರ್ವದಲ್ಲಿ ಮೇರೆಯುವುದನ್ನು ಹೇಳಲಾಗಿದೆ. ಅಧಿಕಾರದಲ್ಲಿದ್ದ ಪ್ರಥಾನಿಯಿಂದ ಹಿಡಿದು ಶಾಫನಭೋಗ, ತಳವಾರರ ವರೆಗೆ ಮನುಷ್ಯ ಶರ್ವವ್ಯಾದಿಂದ ವಿಮುಖರಾಗಿರುವುದನ್ನು ಕೀರ್ತನೆ ಹೇಳುತ್ತದೆ. ಸಾವಾನ್ಯರಿಗೆ ಪ್ರಯೋಜನವಾಗದ ಇಂತಹ ಪ್ರಭುತ್ವವನ್ನು ದಾಸರು ಟೀಕಿಸಿದ್ದಾರೆ.

“ಆರಿಗೆ ಮೋರೆಯಡಲೊ ಹೆರಿಯೆ ವಿ  
ಚಾರಿಸುವರ ಬಿಂಬಿರ ಕಾಣ  
ಹಲವಂಗ ಗುಣದವನೊಬ್ಬರನೆ

ತತ್ತೇಮಿಲ್ಲದವನೊಬ್ಬು ವ್ಯಾಧಾನಿ  
ತತ್ತ್ವಪಾರ ಕಿರಿಗೋಳ್ಳುನವನೊಬ್ಬು  
ಉಲು ಬೋಟ್ಟು ಗುಣದೊಬ್ಬು ಶಾಸ್ತ್ರನುಭೋಗ

ಅರಸನ ಹೆಂಡಕಿ ರತ್ನಿಗಾರಿ  
ಅರಸನ ಮಗಳು ಅಹಂಕಾರಿ  
ಅರಸನ ಸೋಸೆಯೊಬ್ಬು ಇನ್ನಾಯಿಕಾರಿ  
ಅರಸನ ದಾಸಿಯು ಅಡಿಕೂರಿ  
ನಮನಡುವೆ ಯುವನ ಪಟ್ಟಣವು  
ನಿನೊಳ್ಳಬೆಯ ಪಂಚೀಂದ್ರಿಯದ್ವೈವಕರು  
ತಡೆಯಾದಂತೆ ನೀ ದಯಮಾಡೋ  
ಎನೊಳ್ಳಬೆಯ ಪುರಂದರ ವಿಶ್ವಲನೆ (ಪ.ಸಾ.ದ.3 ಪೃ.355)

ಇದನ್ನು ದಾಸರ ಬಿಡಗಿನ ರಚನೆಯಲ್ಲಿಯೇ ಗುರುತಿಸಲಾಗಿದೆ. ಅಧಿಕಾರ ಹಂತ್ತು ಬುದ್ಧಿ ತರ್ಕಾಗಳಿಂದ ಉಂಟಾದ ವ್ಯಕ್ತಿಯ ಟೋಲ್ಡಿನ ನೆಲೆಯನ್ನು ಇವರು ನಿರಾಕರಿಸಿ ದಾಖಲೆ. ಅಧಿಕಾರಶಾಹಿ ಧೋರಣೆಯಿಂದ ಉಂಟಾದ ಅಹಂಕಾರವನ್ನು ಇವರು ವಿರೋಧಿಸುವರು. ಈ ಎಲ್ಲಕೂ ಪರಿಹಾರವೆನ್ನುವಂತೆ ವ್ಯಕ್ತಿಯ ಉದ್ದಾರವಾಗುವುದು ಪುರಂದರ ವಿಶಲನ ಸ್ತುರಕೆಯಲ್ಲಿ ಮತ್ತು ಅವನ ಒಡತನದಲ್ಲಿ ಎಂದು ಹೇಳುತ್ತಾರೆ.

ಕನಕದಾಸರ ಒಂದು ಮುಂದಿಗೆ ಬೀಸುವ ಕಲ್ಲಿನ ಚಿಕ್ಕತ್ವಣವನ್ನು ನೀಡುತ್ತದೆ. ಈ ಮುಂದಿಗೆ ಉತ್ತರವನ್ನು ಬೆಟ್ಟಿಗೇರಿ ಕೃಷ್ಣ ಶರ್ಮಾರ ವಾತ್ತು ಬೆಂಗೇರಿ ಹಂಚು ರಾಯರು ಸಂಪಾದಿಸಿರುವ ‘ಕನಕದಾಸರ ಭಕ್ತಿಗೀತೆಗಳು’ ಎಂಬ ಪುಸ್ತಕದಲ್ಲಿ ನೀಡಿ ದಾಖಲೆ. “ಮಂಡಗಿಗಳ ಅರ್ಥವೂ ಸ್ವಷ್ಟವಾಗಿವುದಿಲ್ಲ. ಆದರೆ ಲೌಕಿಕಾರ್ಥವನ್ನು ಹೇಳುವ ಈ ಒಗಟು ಬೀಸುವ ಕಲ್ಲಿನ್ನು ಕುರಿಕೆದ್ದಾಗಿದೆ”<sup>42</sup> ಎಂದಿದ್ದಾರೆ :

ಮರನಂಗಾವ ಪಕ್ಕಿ ಮನೆಯೋಳಗೆ ಬಂದಿದೆ ಇದರ  
ಕುರುಹ ಹೇಳಿ ಕುಳಿತ್ತಿದ್ದ ಜನರು । ಪಾ

ಒಂಟೆಕೊಂಬಿನ ಪಕ್ಕಿ ಒಡಲೊಳಗೆ ಕರುಳಿಲ್ಲ<sup>43</sup>  
ಗಂಟೆಲು ಮುಂದು ಮುಂಗಿಲ್ಲವು  
ಕುಂಟಪುನುಜನಂತೆ ಕುಳಿತಿಹುದು ಮನೆಯೋಳಗೆ  
ಬಂಟು ಹತ್ತೆರ ಅನ್ನಪನು ಭಕ್ತಿಸುವದು

ನಂತಿಯುತೆ ಉಂಬುದು ನಡನೆತ್ತಿಯಲಿ ಬಾಯಿ  
ಕಡುವಾದವ ಗಾಯನ ಮಾಡುತ್ತಿಹುದು  
ಅದವಿಯೋಳು ಹೆಚ್ಚುವುದು ಆಗಲಿ ಏರಿದಾಗಿವುದು  
ಬಿಡತನವು ಬಂದರೆ ಬಹಳ ರಕ್ಷಿತುದು

ಕಂಜವದನೆಯರ ಕರದಿ ನಲಿದಾಡುವುದು  
ಎಂಜಲ ತಿನಿಸುಪ್ಪುದು ಮೂಳಗಕೆ  
ರಂಜಿಪ ಮಣಿಯ ಸಿಂಹಾಸನದ ಮೇಲಿಪ್ಪು  
ಕುಂಜರ ವರದಾದಿಕೇಶವ ತಾಬಲ್ಲ (ಕ. ಭ. ಗೀ. ಪ್ರ. 187)

ಕನಕದಾಸರ ಕವಿ ಪ್ರತಿಭೆ ರಾಗಿಕಲ್ಲಿನ ವರ್ಣನೆಯನ್ನು ರೂಪಕೆಗಳ ಮೂಲಕ ಚೆನ್ನಾಗಿ ಶರೀರಹಿಡಿದಿದೆ. ‘ಕುಂಟಪಂಚಾಜನಂತೆ ಕುಳಿತಿಹಂದು’ ‘ಕಡುನಾರದ ಗಾಯನ ವಹಾಡು ತಿಹಂದು’ ‘ರಂಜಿಪ ಮಣಿಯ ಸಿಂಹಾಸನದ ಮೇಲಿಪ್ಪುದು’ ಇವೆಲ್ಲವೂ ಜನಪದ ಕಲ್ಲನ ಲೋಕವನ್ನು ಪರಿಚಯಿಸುತ್ತವೆ. ಸಾವಾನ್ಯದ್ವಾರ್ಥ ನ್ಯಾ ಅದಮ್ಮಾವಾದದ್ವಿಂದು ಹೇಳುವುದು ಜನಪದ ಸಾಹಿತ್ಯದ ಪ್ರಮುಖ ಲಕ್ಷಣ. ಇಂತಹ ಕಲ್ಲನೆಯೇ ಅವರ ಬದುಕಿನ ಶ್ರದ್ಧೆಯನ್ನು ತಿಳಿಸುತ್ತದೆ. ಒಟ್ಟಾರೆ ದಾಸರ ರಚನೆಗಳು ಸರಳ ಬದುಕನ್ನು ಹೇಳುತ್ತವೆ.

ದಾಸರು ಬಳಸಿರುವ ಜಾನಪದ ಧಾಟಿಗಳು ಒಟ್ಟು ಸವಾಜದ ರೀತಿಯನಿರ್ಯಮಗಳನ್ನು ಹೇಳುತ್ತವೆ. ಇದಲ್ಲದೆ ಹರಿಸ್ಕರಣೆಯನ್ನು ವಾಡಲು ದಾಸರು ಈ ಧಾಟಿಗಳನ್ನು ಬಳಸಿಕೊಂಡಿದ್ದಾರೆ. ಜಾನಪದ ಧಾಟಿಗಳಲ್ಲಿ ರಚಿತವಾದ ಕೀರ್ತನೆಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಕ್ಯಾಬರಂಪರೆಯಲ್ಲಿ ರೂಢಿಯಲ್ಲಿವೆ. ಪ್ರರಂದರ ವುತ್ತು ಕನಕದಾಸರ ರಚನೆಗಳು ಹೆಚ್ಚು ವಾಕ್ಯಾಬರಂಪರೆಯಲ್ಲಿ ಮುಂದುವರೆದಿವೆ. ಇದಕ್ಕೆ ದಾಸರು ಬಳಸಿರುವ ಭಾಷೆ, ಧಾಟಿ ಮತ್ತು ವಚ್ಚುವೇ ಮುಖ್ಯ ಕಾರಣ ಎಂದಿದೆ.

## : ಕೊನೆ ಟಿಪ್ಪಣಿಗಳು :

1. ಅಂಬಳಿಕೆ ಹಿರಿಯಣ್ಣ - ಜಾನಪದ ವೀಕ್ಷಣೆ, ಪೃ.58, 1987
2. ಜೊಪ್ಪಳೆವಿರ ಕಂಬಾರೆ - ನಮ್ಮ ಜಾನಪದ, ಪೃ.9, 1980
3. ಹಿ.ಶಿ.ರಾಮಚಂದ್ರೇಗೌಡ - ಜಾನಪದ ವ್ಯಕ್ತಿ ಮತ್ತು ವಿಚಾರ, ಪೃ.36, 1982
4. ಎಂ.ಚಿದಾನಂದಮೂರ್ತಿ - ಕನ್ನಡ ಶಾಸನಗಳ ಅಧ್ಯಯನ, ಪೃ. 171, 1979
5. ಜಂದ್ರುಳೆವಿರ ಕಂಬಾರೆ - ನಮ್ಮ ಜಾನಪದ, ಪೃ.14, 1980
6. ಶ್ರೀಪಾದರಾಜರ ಕೃತಿಗಳು - ಸಂ॥ ಜಿ.ವರದರಾಜರಾವ್, ಪೃ.67
7. ಅದೇ ಪೃ.67
8. ಅದೇ ಪೃ.68
9. ಶಿಂಟಿಲಿಂಗಣ್ಣ - ಮಹ್ಕುಳ ಹಾಡುಗಳು - ಜಾನಪದ ಸಮಾವೇಶ, ಪೃ.7, 1979
10. ಸಂ॥ ಕಾವ್ಯಪ್ರೇಮಿ - ವಿಜಯದಾಸರ ಹಾಡುಗಳು, ಪೃ. 164, 1977
11. ಸಂ॥ ಟಿ.ಎನ್. ನಾಗರತ್ನ - ಹರಪನಹಳ್ಳಿ ಭೀಮಪ್ಪನ ಹಾಡುಗಳು, ಪೃ.95, 1987
12. ಅದೇ ಪೃ.99
13. ಸಂ॥ ಸಾ. ಕೃ. ರಾಮಚಂದ್ರರಾವ್ - ಪ್ರಂದರ ಸಾಹಿತ್ಯದಶನ ಭಾಗ-2, ಪೃ.121  
1985
14. ಅದೇ ಪೃ.122
15. ಅದೇ ಭಾಗ-3 ಪೃ.202
16. ಸಂ॥ ಡಾ. ಟಿ. ಎನ್. ನಾಗರತ್ನ - ವಾದಿರಾಜರ ಕೃತಿಗಳು, ಪೃ.78
17. ಅದೇ ಪೃ.79
18. ಸಂ॥ ಟಿ. ಎನ್. ನಾಗರತ್ನ - ಹರಪನಹಳ್ಳಿ ಭೀಮಪ್ಪನ ಹಾಡುಗಳು, ಪೃ.29, 1987
19. ಸಂ॥ ಸಾ. ಕೃ. ರಾಮಚಂದ್ರರಾವ್ - ಪ್ರ.ಸಾ.ದ. ಭಾಗ-2, ಪೃ.258, 1985
20. ಸಂ॥ ಬೆಟಗೇರಿ ಕೃಷ್ಣಶರ್ಮಾ ಮತ್ತು ಬೆಂಗೇರಿ ಹುಚ್ಚರಾಯ - ಕನಕದಾಸರ ಭಕ್ತಿಗೀತೆಗಳು, ಪೃ.5, 1965
21. ಅದೇ
22. ಸಂ॥ ಸಾ. ಕೃ. ರಾಮಚಂದ್ರರಾವ್ - ಪ್ರ.ಸಾ.ದ. ಭಾಗ-3, ಪೃ.319, 1985
23. ಅದೇ ಪೃ.303
24. ಡಾ॥ ಅಂಬಳಿಕೆ ಹಿರಿಯಣ್ಣ - ಜಾನಪದ ವೀಕ್ಷಣೆ, ಪೃ.82, 1987
25. ಅದೇ
26. ಸಂ॥ ಕಾವ್ಯಪ್ರೇಮಿ - ಪ್ರಸನ್ನ ವೆಂಕಟದಾಸರ ಹಾಡುಗಳು, ಪೃ.82, 1977
27. ಡಾ॥ ಅಂಬಳಿಕೆ ಹಿರಿಯಣ್ಣ - ಜಾನಪದ ವೀಕ್ಷಣೆ, ಪೃ.90, 1987
28. ಸಂ॥ ಬೆಟಗೇರಿ ಕೃಷ್ಣಶರ್ಮಾ ಮತ್ತು ಬೆಂಗೇರಿ ಹುಚ್ಚರಾಯ - ಕನಕದಾಸರ ಭಕ್ತಿಗೀತೆಗಳು॥ ಪೃ.87, 1965
29. ಅದೇ

30. ಸಂ॥ ಸುಧಾಕರೆ- ನೆಮ್ಮೆ ಸುಶ್ರಿತನ ಗಾದೆಗಳು, ಪ್ರ. 6, 1973
31. ಸುಭಾಸಿತ ಮಂಜರಿ- ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟನೆ, ಪ್ರ.7, 1977
32. ದೇವೇಂದ್ರಕುಮಾರ ಹಕ್ಕಾರಿ- ಹಾಸನವಿಂದ ಶಾಸ್ತ್ರದ ದೃಷ್ಟಿಯಿಂದ ಜನಪದ ಪುರಾಣಕ್ಕೆ ಸಂ॥ ಜಿ. ಎಸ್. ಎಸ್.- ಕನ್ನಾಟಕ ಜಾನಪದ, ಪ್ರ.215, 1987
33. ಅದೇ ಪ್ರ.220
34. ಚೆಂದ್ರಶೇಖರ ಕಂಬಾರೆ- ನಮ್ಮ ಜಾನಪದ ಪ್ರ.35, 1980
35. ಅಂಬಳಿಕೆ ಹಿರಿಯಣ್ಣ - ಜಾನಪದ, ಕೆಲವು ವಿಚಾರಗಳು, ಪ್ರ.89, 1984
36. ಅದೇ ಪ್ರ.89
37. ಚಿದಾನಂದಮೂರ್ತಿ ಎಂ.- ರಾಮಧಾನ್ಯ ಚರಿತ್ಯೆಯಲ್ಲಿ ಸಾಮಾಜಿಕ ಧ್ವನಿ ಸಂ॥ಕಾ. ತ. ಚಿಕ್ಕಣ್ಣ- ಕನಕ ಕಿರಣ, ಪ್ರ.98, 1982
38. ಸಂ॥ ಸುಧಾಕರೆ-ಜನಪದ ಬೆಡಗಿನ ವಚನಗಳು, ಪ್ರ.4, 1970
39. ಸಂ॥ ಎಲ್. ಬಸವರಾಜು- ಅಲ್ಲಿವಣಿನ ವಚನ ಚಂದ್ರಿಕೆ, ಪ್ರ.16, 1960
40. ಸಂ॥ ಸುಧಾಕರೆ- ಜನಪದ ಬೆಡಗಿನ ವಚನಗಳು, ಪ್ರ.9, 1970
41. ಬಸವರಾಜ ಕಲ್ಲುಡಿ- ಮಧ್ಯಕಾಲೀನ ಭಕ್ತಿ ಮತ್ತು ಅನುಭಾವ ಸಾಹಿತ್ಯ ಹಾಗೂ ಜಾರಿತಿಕೆ ಪ್ರಜ್ಞ, ಪ್ರ.309, 1988
42. ಸಂ॥ ಬೆಟಗೇರಿ ಕೃಷ್ಣಶರ್ಮ ಮತ್ತು ಬೆಂಗೇರಿ ಹಂಚ್ಚುರಾಯ- ಕನಕದಾಸರೆ ಭಕ್ತಿಗೀತೆಗಳು, ಪ್ರ.337, 1965

ಅಧ್ಯಾತ್ಮ ನಾಲ್ಕು

ದಾಸಸಾಹಿತ್ಯದಲ್ಲಿ ಬಳಕೆಯಾಗಿರುವ ನಂಬಿಕೆ  
ಮತ್ತು ಸಂಪ್ರದಾಯಗಳು

- ಅ) ತಕುನ, ದೈವ, ದೇವ್ಯ ಮುಂತಾದ ವಿಚಾರಗಳ ಬಗ್ಗೆ ಇರುವ ಸಂಬಿಳಿಕೆ, ಸಂಪ್ರದಾಯಗಳು
- ಆ) ಹಬ್ಬಗಳು
- ಇ) ಜೀವನ ಚಕ್ರದ ಮುಖ್ಯ ಫಟ್ಟಗಳಿಗೆ ಸಂಬಂಧಿಸಿದಂತೆ ಇರುವ ಸಂಬಿಳಿಕೆ, ಸಂಪ್ರದಾಯಗಳು

“ಜನಪದ ನಂಬಿಕೆಯು ಸಾಂಪ್ರದಾಯಿಕವಾಗಿ ಅಂಗೀಕೃತವಾದ ಒಂದು ಪರಿಕಲ್ಪನೆ. ಸಾಮಾನ್ಯವಾಗಿ ಅದು ಕಾರಣ ಮತ್ತು ಪರಿಣಾಮವಾದ ಸಂಬಂಧವನ್ನು ಹಾಗೂ ಭೂತಕ, ವರ್ತಮಾನ ಮತ್ತು ಭವಿಷ್ಯತ್ತಿನ ಸಂಗತಿಗಳನ್ನು ಒಳಗೊಂಡಿರುತ್ತದೆ”<sup>1</sup>. ಇದು ಸಾಮಾಜಿಕವಾಗಿ ಅಂಗೀಕೃತವಾಗಿರುತ್ತದೆ. ಮನುಷ್ಯನ ವಿಶ್ವಾಸವನ್ನು ಅವಲಂಬಿಸಿರುತ್ತದೆ.

ಬಹುಕಿರ್ತಲ್ಲಿ ಎಲ್ಲಾ ಸಮಸ್ಯೆಗಳನ್ನು ನಿರಾರಿಸಿಕೊಳ್ಳಲು ಹಾನವ ನಂಬಿಕೆಗಳಲ್ಲಿ ವಿಶ್ವಾಸ ಇಡುತ್ತಾನೆ. ಹೀಗಾಗಿ ಅನೇಕ ಜನಪದ ಆಚರಣೆಗಳ ಹಿಂದೆ ನಂಬಿಕೆಗಳು ಕೆಲಸ ಹಾಡುತ್ತಿರುತ್ತದೆ. ಇದು ಹಾನವ ಬಹುಕಿನ ಎಲ್ಲಾ ಸ್ತರಗಳಲ್ಲಿ ಸಾಫನ ಪಡೆದು ಕೊಂಡಿರುತ್ತದೆ. ನಂಬಿಕೆ ಮತ್ತು ಆಚರಣೆಗಳ ವೋತ್ತುವೇ ಸಂಪ್ರದಾಯ. ಸಂಪ್ರದಾಯಗಳು ನಂಬಿಕೆಗಳನ್ನು ತೊರೆದು ತಪ್ಪಿತ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ.

**ನಂಬಿಕೆ+ಆಚರಣೆ = ಸಂಪ್ರದಾಯ**

ಸಂಪ್ರದಾಯವನ್ನು ಕುರಿತ ಕಳಗಿನ ಎರಡು ವಿವರಣೆಗಳು ಗಮನಾರ್ಹ : ಕಿಷ್ಟಲ್ಲಿ ಅರ್ಥಕೊಳ್ಳಲ್ಲಿ ಈ ರೀತಿಯಾದ ಅರ್ಥವಿದೆ. “ Giving bestowing traditional established doctrine transmitted from one teacher to another traditional belief or usage, a system of religious doctrine customs, usage”. Encyclopaedia of social sciences ನಲ್ಲಿ ಬರುವ ವಿವರಣೆ—“ಗೀತ್ಯಾ ಗುರಿಯಿಲ್ಲದ, ವ್ಯಕ್ತಿಯ ವೈಯಕ್ತಿಕ ಚಟುವಟಿಕೆಗಳಾಗಿಂತ ಭಿನ್ನವಾಗಿ ಹಿಂದಿಂದ ನಡೆದುಕೊಂಡು ಬಂದ ಹಾಗೂ ಜನಸಮಾಜದಲ್ಲಿ ನೆಲೆಯಾಗಿರಿದ ನಡೆವಳಿಗಳ ನಮೂನೆಯ ಮೊತ್ತವೇ ಸಂಪ್ರದಾಯ”<sup>2</sup>. ಅಂದರೆ ಸಂಪ್ರದಾಯಗಳು, ಸಮಾಜಕ್ಕೆ ಸಂಬಂಧಿಸಿದ್ದ ಇವು ವೈಯಕ್ತಿಕವಾದವಲ್ಲ ಎಂಬುದನ್ನು ಈ ವಿವರಣೆಗಳು ಖಚಿತಪಡಿಸುತ್ತವೆ. ಇವು ಪರಂಪರಾಗತವಾಗಿ ತಲೆವಾರಿ ನಿಂದ ತಲೆವಾರಿಗೆ ಸಾಗಿ ಬಂದ ವಿಚಾರಗಳು. ಇವಕ್ಕೆ ಒಂದು ನಮೂನೆ ಇದೆ ಮತ್ತು ಧಾರ್ಮಿಕವಾಗಿ ಮುದ್ದೆ ಪಡೆದುಕೊಂಡಿದೆ ಎಂಬುದನ್ನು ತಿಳಿಯಬಹುದು.

ಸಾಹಿತ್ಯದಲ್ಲಿ ನಂಬಿಕೆ, ಸಂಪ್ರದಾಯಗಳ ಅಧ್ಯಯನವನ್ನು ಹಾಡುವಾಗ ಇವು ಸಾಹಿತ್ಯದಲ್ಲಿ ಹೇಗೆ ಸೇರಿರುತ್ತವೆ ಮತ್ತು ಏಕೆ ಸೇರುತ್ತವೆ ಎಂಬುದನ್ನು ವಿಚಾರ ಹಾಡಬೇಕಾಗುತ್ತದೆ. ಸಾಹಿತ್ಯ, ಸವಾಜ ಹಾಗೂ ಸಾಂಸ್ಕೃತಿಕ ವಿವರಗಳಿಂದ ಕೂಡಿರುತ್ತದೆ. ಸಂಸ್ಕೃತಿಯ ಸವಾಜದ ಎಲ್ಲ ವಿಚಾರಗಳನ್ನೂ ಒಳಗೊಂಡಿರುತ್ತದೆ. ಹೀಗಾಗಿ ಸವಾಜದಲ್ಲಿ ಚಲಾವಣೆಯಲ್ಲಿರುವ ಧರ್ಮ ಆದಕ್ಕೆ ಸಂಬಂಧಪಟ್ಟ ಆಚಾರ, ವಿಚಾರಗಳು, ನಂಬಿಕೆ, ಸಂಪ್ರದಾಯಗಳೂ ಇದರೊಂದಿಗೆ ಬೆಸೆದುಕೊಂಡು ಸಂಬಂಧ ಪಡೆದುಕೊಂಡಿರುತ್ತವೆ. ಇದರಿಂದಾಗಿ ಕವಿಯಾದವನು ಸವಾಜದ ಯಾವುದೇ

ವಿಷಯವನ್ನು ತೆಗೆದುಕೊಂಡು ಕಾವ್ಯ, ಕೃತಿ ರಚನೆಗಳ ಆ ಕಾಲದ ವಿಚಾರಗಳು ಕೃತಿಯಲ್ಲಿ ಬೇಸೆದುಕೊಂಡಿರುತ್ತವೆ.

ದಾಸರು ವೈದಿಕ ಧರ್ಮದ ಚೌಕಟ್ಟಿನಲ್ಲಿಯೇ ನಿಂತು ಹೊಸ ಸರ್ವಾಜದ ರಚನೆಯನ್ನು ಅವೇಕ್ಷಿಸುತ್ತವರು. ಹೀಗಾಗೆ ಅಂದಿಗೆ ಪ್ರೀತಾರದಲ್ಲಿದ್ದ ಹಿಂದೂಧರ್ಮ (ಅಂದರೆ ಹಿಂದೂಧರ್ಮದ ತೆಕ್ಕಾಯಾಲ್ಲಿಯೇ ನೇರಿಹೋಗಿದ್ದ ವೈದಿಕ ಮತ್ತು ಜನಪದ ಧರ್ಮ)ವನ್ನು ತಮ್ಮ ಹೊಸ ಅಲೋಚನೆಗಳೊಂದಿಗೆ ವಿಮರ್ಶಿಸಿದರು. ಮಧ್ಯ ಕಾಲೀನ ಭಕ್ತಿ ಪಂಥಗಳು, ಭಕ್ತಿಸ್ವರೂಪ ಮತ್ತು ಅಂದಿಗೆ ಉಲಾವಣೆಯಲ್ಲಿದ್ದ ಹಿಂದೂಧರ್ಮದ ವಿರುದ್ಧದ ಟೀಕೆಯನ್ನು ವಿವರಿಸುತ್ತಾ ಡಾ॥ ಬಸವರಾಜ ಕಲ್ಲಾಡಿ ಯವರು ಹೀಗೆಂದಿದ್ದಾರೆ. “ಭಾರತದಲ್ಲಿ ಕಂಡುಬರುವ ಭಕ್ತಿ ಪಂಥಗಳು ವೈದಿಕ ವರ್ಗದ ಕೆಲವು ಸಿದ್ಧಾಂತಗಳ ಅಚರಣೆ ಇಂಥಿರುವುದ್ದೀರ್ಘ ಅಲ್ಲವೆ ಹೀಂದೂ ಧರ್ಮದ ಕಣ್ಣೀಯೋಳಗಿ ತರಲಾಗಿದ್ದ ಕೆಳವರ್ಗಗಳ ಜನಪದರ” ಅಚರಣೆ, ನಂಬಿಕೆಯ ಅಂತ ಗಳನ್ನೂ ವಿರೋಧಿಸಬೇಕಾಗಿತ್ತು. ಏಕೆಂದರೆ ಇವರಡೂ ತಮ್ಮ ಶ್ರೇಣೀಕೃತ ವ್ಯವಸ್ಥೆಯಲ್ಲೇ ಸುಸಂಬದ್ಧವಾದ ಸಂಪನ್ಮೂಲನ್ನು ಸ್ಥಾಪಿಸಿಕೊಂಡಿದ್ದಿರುವು”<sup>3</sup>.

ಧರ್ಮವು ವ್ಯಕ್ತಿಯ ಬದುಕಿಗೆ ಸೇರಿದ ವಿಶಿಷ್ಟ ಅಂಗವಾಗಿರುವುದು. ಇದು ಸರ್ವಾಜದ ನೈತಿಕತೆಯನ್ನು ಕಾಪಾಡುವಲ್ಲಿ ಶ್ರೇಷ್ಠತೆಯನ್ನು ಪಡೆದುಕೊಳ್ಳುತ್ತದೆ. ಅಚರಣೆ ಮತ್ತು ಸಂಪ್ರದಾಯಗಳು ಧರ್ಮದ ಲೇಖನವನ್ನು ಹಣ್ಣಿಕೊಂಡೇ ಸರ್ವಾಜದಲ್ಲಿ ಸ್ಥಾನ ಪಡೆದುಕೊಳ್ಳುತ್ತವೆ. ಸರ್ವಾಜದಲ್ಲಿ ವೈಯಕ್ತಿಕ ವಿಚಾರಗಳಿಗಿಂತ ಸಾಮಾಜಿಕವಾದ ವಿಚಾರಗಳನ್ನು ಪ್ರೌಢತ್ವಾಹಿಸಿ ಬೆಳೆಸುವುದೇ ಹೆಚ್ಚು. ಧರ್ಮ ಒಹುವಾಲು ಈ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತದೆ. ಸರ್ವಾಜದ ಬದಲಾವಣೆಯನ್ನು ಅವೇಕ್ಷಿಸುವವರು ಕೂಡ ಧರ್ಮದ ಮುಖಾಂತರವೇ ಈ ಕೆಲಸವನ್ನು ಜ್ಞಾಡುವುದರಿಂದ ಇದು ಹೆಚ್ಚಿನ ಸಂಖ್ಯೆಯಲ್ಲಿ ಘಲನೀಡುತ್ತದೆ. ಹೀಗಾಗೆ ನವಾಜದ ಸ್ವರೂಪದ ದೃಷ್ಟಿಯಿಂದ ರಚನೆ, ಬದಲಾವಣೆಗಳಲ್ಲಾ ಧರ್ಮ ಪ್ರಮುಖ ಪಾತ್ರವಹಿಸುತ್ತದೆ. ಕವಿಗಳು ಆ ಕಾಲದ ಧಾರ್ಮಿಕ ಸ್ವರೂಪದೊಂದಿಗೆ ಸಂಬಂಧ ವನ್ನು ಪಡೆದುಕೊಂಡು ಹೊಸ ಅಶಯಗಳನ್ನು ಪ್ರತಿಕಿಸುತ್ತಾರೆ. ಸರ್ವಾಜದಲ್ಲಿ ಧರ್ಮದ ತತ್ತ್ವಗಳು ಜಡತ್ವ ಪಡೆದುಕೊಂಡಾಗ ಅಪ್ರಗಳಿಗೆ ಹೊಸ ಸ್ವರ್ಥವನ್ನು ಕೊಡುವುದರ ಮೂಲಕ, ಸಾಂತ್ವನೆ ಆಶಯಗಳನ್ನು ಅಭಿವೃತ್ತಿಸುತ್ತದೆ.

ದಾಸರ ಕಾಲಕ್ಕಾಲೇ ವೈದಿಕ ಧರ್ಮದೊಂದಿಗೆ ಜನಪದರ ಅಚರಣೆ, ಸಂಪ್ರದಾಯಗಳು ಸೇರಿಹೋಗಿದ್ದವು. ಬಿತ್ತನೆಯೇ ಪ್ರಾರಂಭದಿಂದ ಹಿಡಿದು ಮಳೆದೇವರ ಹರಕೆ, ಅಶ್ವನ್ ಚಿಕ್ಕನೆಗಳ ವ್ಯಾಸಾಪ, ವಸಂತಕಾಲದ ಚೈತನ್ಯದ ಹಬ್ಬ ಅಚರಣೆಗಳನ್ನು ವೈದಿಕ ಧರ್ಮವನ್ನು ಪಾಲಿಸುವವರು ಅಚರಣೆತ್ತಿದ್ದರೂ. ಅಹಿಂಸಾ ತತ್ತ್ವವನ್ನು ಜ್ಯೇನ ಮತ್ತು ಬೌದ್ಧ ಧರ್ಮದಿಂದ ಸ್ವೀಕರಿಸಿ ತಮ್ಮ ಧರ್ಮದೊಂದಿಗೆ ಬೇಸೆದುಕೊಂಡರು. ಇದರಿಂದಾಗಿಯೇ ಪ್ರಾಣಿಯಲ್ಲಿಯ ಮೂಲಕ ಹಬ್ಬಗಳನ್ನು

ಅಸರಿಸುತ್ತಿದ್ದ ಜನರನ್ನು ಟೀಕೆಸಿದರು. ಪ್ರತಿ ಬಲಿಯನ್ನು ಅಪೇಕ್ಷಿಸುವ ದೇವತೆಗಳನ್ನು ಕೀರ್ತಿ, ಬಿನುಗುದೇವತೆಗಳಿಂದು ತೆಗೆದರು. ಇದರೊಂದಿಗೆ ವೈದಿಕವಾವಲಂಬಿಗಳಾದ ಬ್ರಹ್ಮಣಿರಲ್ಲಿ ಪ್ರಕಟವಾಗುತ್ತಿದ್ದ ಡಂಭಾಚಾರದ ಭಕ್ತಿಯನ್ನು ಇವರು ಖಿಂಡಿಸಿದರು. ಹಬ್ಬಿ, ಜಾತ್ರೆ ಮುಂತಾದ ಸಂಪ್ರದಾಯಗಳನ್ನು ಮರು ವ್ಯಾಪ್ತಾನ ವಾಡಿದರು. ಜನಂದರಲ್ಲಿ ಇದ್ದ ಅತೀಂದ್ರಿಯ ಕಲ್ಪನೆ, ಪ್ರಸರಣನ್ನು ದಕಲ್ಪನೆಯನ್ನು ಮತ್ತೊಮ್ಮೆ ವೈದಿಕ ಧರ್ಮದಲ್ಲಿ ಸೇರಿಸಿಕೊಂಡರು. ಈ ಪ್ರಸರಣನ್ನು ದಕಲ್ಪನೆಯ ಮೂಲಕ ದೇವರು ಅವತಾರ ಪ್ರರೂಪನೆಂದೂ ಸಾರಿದರು. ಹೀಗಾಗೆ ಖಿಂಡಿನ ದಶಾವತಾರದ ವರ್ಣನೆಗಳಿಗೆ ದಾಸರು ಹೆಚ್ಚಿನ ವಾಹತ್ಮಾ ನೀಡಿದರು. ಭಾಗವತ, ರಾಮಾಯಣ, ಮಹಾಭಾರತದಲ್ಲಿ ಕಂಡುಬರದ ಕೃಷ್ಣ ಕೋರವಂಜಿ ವೇಷತ್ವಾದವ ಕಲ್ಪನೆ ಎಲ್ಲಾ ಪ್ರಮುಖ ದಾಸರಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇದು ಜನಪದರನ್ನು ವೈದಿಕ ಧರ್ಮದ ಕಡೆಗೆ ಗಮನ ಹರಿಸುವಂತೆ ವಾಡಿತು. ಅಪ್ಯೇ ಅಲ್ಲ ; ಇದು ಜನಪದ ಗುಂಪುಗಳೊಂದಿಗೆ ಕೃಷ್ಣನ ಸಂಬಂಧವನ್ನು ರೂಪಿಸಿತು.

### ಅ) ಶಕ್ತಿನ, ದ್ಯುವ, ದೇವ್ಯ, ಮುಂತಾದ ವಿಚಾರಗಳು ಬಗ್ಗೆ ಇರುವ ಸಂಬಿಳ, ಸಂಪ್ರದಾಯಗಳು

“ವಾನವ ತನ್ನ ಪಂಚೀಂದ್ರಿಯಗಳ ಮೂಲಕ ತಿಳಿಯಲು ಸಾಧ್ಯವಾಗದ ಅದರ ಅತೀಂದ್ರಿಯ ಶಕ್ತಿಯಿಂದ ತಿಳಿಯಲು ಸಾಧ್ಯವಾಗುವ ಕ್ರಮವನ್ನೇ ಕಣಿ ಎಂದು ಕರೆಯಲಾಗಿದೆ”<sup>4</sup>. ಅತೀಂದ್ರಿಯ ಶಕ್ತಿಯಿಂದ ಬೇರೊಬ್ಬ ವ್ಯಕ್ತಿಯ ವಿವರವನ್ನು ಗೃಹಿಸಲು, ಕಳಿದುಹೊಡ ವಸ್ತುವನ್ನು ಪತ್ತೆ ವರ್ಷಣೆ ಲು, ಮುಂದೆ ನಡೆಯುವುದನ್ನು ಮುಂದಾಗಿ ತಿಳಿಸುವ ಕೆಲಸವನ್ನು ಕೊರವಂಜಿಗಳು ಮಾಡುವ ಸಾಮರ್ಥ್ಯವುಳ್ಳ ವರೆಂಬ ಸಂಬಿಳ ಇದೆ. ಇದಲ್ಲದೆ ಬುಡುಬುಡಿಯಿವರು ಶಕ್ತಿನ ಶಕ್ತಿಯಿಂದ ಭವಿಷ್ಯ ತಿಳಿದು ಬುಡುಬುಡಿಕೆ ನುಡಿಸುತ್ತಾ ಶಕ್ತಿನ ಹೇಳುವರು ಎಂಬ ಸಂಬಿಳಿಯಾ ಇದೆ. ಇಂತಹ ಪ್ರಸಂಗಗಳ ದಾಖಲೆ ದಾಸರಲ್ಲಿ ಕಂಡುಬರುತ್ತವೆ.

ಕೃಷ್ಣನ ಲೀಲೆಗಳನ್ನು ವರ್ಣಿಸುವಾಗೆ, ಕೃಷ್ಣ ಕೊರವಂಜಿ ವೇಷ ಧರಿಸಿ ಕಣಿ ಹೇಳುವ ಪ್ರಸಂಗವನ್ನು ದಾಸರು ಕೀರ್ತನೆಗಳಲ್ಲಿ ಹಾಡಿದ್ದಾರೆ. ಹೇಳವನೆಕಟ್ಟಿ ಗಿರಿಯಮ್ಮನ ಕೃಷ್ಣಕೊರವಂಜಿ ಮತ್ತು ಬ್ರಹ್ಮಕೊರವಂಜಿ ಹಾಡುಗಳಲ್ಲಿ ಕೃಷ್ಣ ಮತ್ತು ಬ್ರಹ್ಮ ಕೊರವಂಜಿಯ ವೇಷ ಧರಿಸುತ್ತಾರೆ. ‘ಬ್ರಹ್ಮಕೊರವಂಜಿ’ಯ ಹಾಡಿನಲ್ಲಿ ಬ್ರಹ್ಮಕೊರವಂಜಿಯ ವೇಷದಲ್ಲಿ ಕೃಷ್ಣಾವತಾರದ ವಿವರವನ್ನು ಸೆರಿಯಲ್ಪಿಡ್ಡ

ದೇವಕಿಗೆ ತಿಳಿಸುತ್ತಾನೆ. ಇಂತಹ ಕೊರವಂಚಿಯ ಪಾತ್ರ ಕೃಷ್ಣನೇ ಭಾಗವತದಲ್ಲಿ ಕಂಡು ಬರುವದಿಲ್ಲ. ಈ ರೀತಿಯಲ್ಲಿ ದೇವರನ್ನು ವಾನವೀಕರಣಗೊಳಿಸುವುದು ಜನಪದರ ಕಾವ್ಯಗಳಲ್ಲಿ ಹೆಚ್ಚು. ಸಾಮಾನ್ಯರೂಪದಿಗೆ ಕೃಷ್ಣನ ಸಂಬಂಧಗಳು ರೂಪಗೊಳ್ಳುವುದು ಕಾಲದ ಅ ಸಾಂಸ್ಕೃತಿಕ ಪರಿಣಾಮದಿಂದ ಉಂಟಾದ ಪ್ರತೀಕ್ರಿಯೆಗಳಿಂದೇ ನಾವು ತಿಳಿಯು ಬೇಕು. ಸಫರಾಜದಲ್ಲಿ ಎಲ್ಲಾ ಅಸ್ತಿರತೆ ಮತ್ತು ಅವಶಾಣತೆ ತುಂಬಿದೆ. ಇದರೊಂದಿಗೆ ಪರಿಧವರ್ಗಗಳ ಧಾರ್ಮಿಕ ಹಿಂದಣ ಧರ್ಮದ ನಿರ್ಯಾಗಳನ್ನು ಸದ್ರೇಷ್ಮಸುವಂತಾಯಿತು. ಹಿಂದೂಧರ್ಮದ ರಕ್ಷಕರೆನಿಸಿಕೊಂಡ ಶಿಷ್ಟವರ್ಗಗಳು ತಮ್ಮ ಅತಂಕವನ್ನು ಕಡಿಮೆ ವಣಿಕೀಳಳುವುದಕ್ಕೆ ಪ್ರಯತ್ನಿಸಿದರು. ಈ ಪ್ರಯತ್ನದ ಫಲವಾಗಿ ರೂಪಗೊಂಡ ಸಾಹಿತ್ಯ ಜನಪದ ವರ್ಗಗಳ ಕಲೆ ಮತ್ತು ಅಭಿರೂಚಿಯನ್ನು ತಮ್ಮ ಧರ್ಮದ ಕಡೆಯೋಳಿಗೆ ಸೇರಿಸಿಕೊಂಡಿತು. ಕೃಷ್ಣ ರೂಕ್ಷಿಣಿಯ ವಿವಾಹ ಸಂದರ್ಭದಲ್ಲಿ ಒದಗಿದ ವಿವಾದವನ್ನು ತಪ್ಪಿಸಲು ಜನಪದ ತಂತ್ರವನ್ನೇ ಬಳಸಿಕೊಂಡರು. ರೂಕ್ಷಿಣಿಯು ಅಣ್ಣಿ. ಶಿಶುಪಾಲನಿಗೆ ರೂಕ್ಷಿಣಿಯನ್ನು ಕೊಟ್ಟು ಮಾಡುವೆ ವಾಡುವುದಾಗಿ ಸುಧಿ ಬಂದಾಗ ತಾನು ಟ್ರೀತಿಸಿದ ಹುಡುಗಿ ರೂಕ್ಷಿಣಿಗೆ ಧೈರ್ಯ ತುಂಬಲು ಕೃಷ್ಣ ಕೊರವಂಚಿಯು ವೇಷ ಧರಿಸುತ್ತಾನೆ. ಇದೇ ಪ್ರಸಂಗವನ್ನು ಕುರಿತು ಪ್ರಸನ್ನವೆಂಕಟದಾಸ ಮತ್ತು ವಾದಿರಾಜರ ರಚನೆಗಳಲ್ಲಿ ನಾರವರು ಕೊರವಣಿಸಿ ವೇಷ ಧರಿಸುತ್ತಾರೆ. ಈ ತಂತ್ರ ಆ ಕಾಲದಲ್ಲಿ ಬಹು ಜನಪ್ರಿಯವಾಗಿದ್ದಿತು ಎಂಬುದು ಇದರಿಂದ ತಿಳಿಯುತ್ತದೆ.

“ಬರಿಯ ಡಂಬಕದ ಕೊರವಿನಾನಲ್ಲ  
ಅರಹಂ ಮುಂದೂ ಕಥಾಂತ್ರವೆಲ್ಲವ  
ಮೊರದ ತುಂಬ ಮುತ್ತು ತಾರೆ ಮಾನಿನಿರನ್ನಳೆ  
ಕುರುಹ ಹೇಳೇನು ಇಲ್ಲಿ ಕುಳ್ಳಿರು ಬಾರೆಯವ್ವ”<sup>5</sup>

ಇದು ಕಣಿಯ ರೀತಿಯನ್ನು ತಿಳಿಸುತ್ತದೆ. ಕೊರವಿ ಮಾಂದೆ ನಡೆಯುವ ವಿಷಯ ವನ್ನು ವೇಳದಲೇ ಹೇಳುವ ಸಾಮಧ್ಯವುಳ್ಳವರ್ಳು ಎಂಬುದನ್ನು ಸ್ವಷ್ಟಪಡಿಸುತ್ತದೆ.

ಕಣಿಯಲ್ಲಿ ನಂಬಿಕೆ ಇರುವಂತೆ ಶಕ್ತನದಲ್ಲೂ ಜನಪದರಿಗೆ ನಂಬಿಕೆ ಇತ್ತು. ಇಂತಹ ನಂಬಿಕೆಯನ್ನು ದಾಸರು ತೆಗಳಿದಂತೆ ನವಗಿ ಕಂಡುಬರುವುದಿಲ್ಲ. ಪುರಂದರ ದಾಸರು ಶಕ್ತನವನ್ನು ಹೇಳುವ ಧಾಟಿಯಲ್ಲಿ ಒಂದು ಕೇರಣನಿಯನ್ನು ಹಾಡಿದ್ದಾರೆ. ಇದು ಜೀವಾತ್ಮೆ ಮತ್ತು ಪರವಾತ್ಮೆಗಳ ವಿಚಾರವನ್ನು ತಿಳಿಸುತ್ತದೆ. ನಿಗೂಢ ವಾದ ವಿಚಾರವನ್ನು ಹೇಳಲು ಈ ಧಾಟಿಯನ್ನು ಬಳಸಿಕೊಂಡಿರುವುದರ ಹಿನ್ನೆಲೆಯಲ್ಲಿ ಶಕ್ತನದ ಬಗ್ಗೆ ದಾಸರಲ್ಲಿ ನಂಬಿಕೆ ಇದ್ದಿರಬಹುದೆಂದು ಹೇಳುವ ಸಾಧ್ಯತೆಗಳಿವೆ.

“ಜಯ  
ಜಯವದೆ ಈ ಮನಿತನಕೆ  
ಬಿಡುಬಿಡುಬಿಡು ಬಿಡು ಮನ ಸಂಕೆಯವ  
ಶಕ್ತನಂಬ್ಬಕ್ಕೆ ಹೇಳುತ್ತದೆವ್ವ”<sup>6</sup>

ಗಂಡ ಸತ್ತ ಹೊನ್ನ ಪರರ ಕಣ್ಣಿಗೆ ಅಪರ್ತಕುನವಾಗುತ್ತಾಲೇ ಎಂಬ ಜನಪದರೆ ನಂಬಿಕೆ ಹೀಗಿದೆ. “ರಮಾಣನಿಲ್ಲದ ನಾರಿ ಪರರ ಕಣ್ಣಿಗೆ ವೂರಿ ಎದೆ ಕೊಯೂಂದಂತ ಜಳಿ”<sup>7</sup> ವೂರಿ ಎಂಬುದಕ್ಕೆ ‘ನಾಶ’, ‘ಭಯಂಕರ’, ‘ಕಟ್ಟ’ ಎಂಬ ಅರ್ಥಗಳಿವೆ. ಜಾರಿ ಒಂದು ಜನಪದರ ಮೃತ್ಯುದೇವತೆ, ವಹಾರಿ ಮಾನಿದರೆ ಉರೇ ನಾಶವಾಗು ಷ್ವದು ಎಂಬ ಭಯಾದ ಕಲ್ಪನೆ ಜನರಲ್ಲಿದೆ. ಅಂದರೆ ಈ ದೇವತೆ ತನ್ನ ಇಪ್ಪಾಂತ ವಸ್ತು ಈಡೇರಿಸದ ಭಕ್ತಿಗೆ ಕಷ್ಟವನ್ನು ಕೊಡುವಳು ಎಂಬ ನಂಬಿಕೆ ಇದೆ. ಹೀಗೆ ಏಧವೆಯನ್ನು “ವಾರಿ” ಎಂಬು ಕರೆಯುವುದರ ಹಿನ್ನಲೆಯಲ್ಲಿ ಅಪರ್ತಕುನವೆಂದು ಗುರುತಿಸಲಾಗಿದೆ. ಶುಭಕಾರ್ಯಗಳ ಸಂದರ್ಭದಲ್ಲಿ ಇವಳು ಇತರರಿಗೆ ಅನಿಪ್ಪಾಗಿ ದ್ವಾರೆ. ಇಂತಹ ನಂಬಿಕೆಗಳನ್ನು ದಾಸರು ದಾಖಲಿಸಿದ್ದಾರೆ. ಇಂತಹವುಗಳ ಬಗ್ಗೆ ದಾಸರಲ್ಲಿ ಯಾವ ರೀತಿಯ ಅಭಿಪ್ರಾಯಗಳು ಇದ ವೆಂದು ಸ್ವಷ್ಟವಾಗಿ ಹೇಳುವುದು ಕಷ್ಟ. ಇವರ ಪೌನ ಇಂತಹ ಕಷ್ಟದಲ್ಲಿ ಸಿಲುಕಿದ ಹೊನ್ನಿಗಳ ಬಗ್ಗೆ ಅನುಕಂಪ ವನ್ನು ಸೂಚಿಸುತ್ತದೆ. ಅದರೆ ವಿರೋಧವನ್ನಲ್ಲ.

ಹೇಳವನಕಟ್ಟಿ ಗಿರಿಯಮ್ಮನ ಚಂದ್ರಹಾಸನ ಕಥೆಯಲ್ಲಿ ಶುಭಕಾರ್ಯಗಳಪ್ರಸ್ತಾಪ ವಿದೆ. ದುಷ್ಪಿಂದ್ರಿ ಕಾಗದವೊಂದನ್ನು ಕೊಟ್ಟಿ ಚಂದ್ರಹಾಸನನ್ನು ಕುಂತಳಪುರಕ್ಕೆ ಕೊಟ್ಟಿಬಾರೆಯೆ ಹೇಳುತ್ತಾನೆ. ಆ ಕಾಗದ ಹೊತ್ತು ಹೋಗುವಾಗ ಶುಭದ ಸಂಕೀರ್ತವಾಗಿ ಬರುವ ವಕ್ಷಗಳನ್ನು ಗಿರಿಯಮ್ಮ ಹೇಳಿದ್ದಾರೆ :

“ಬೀದಿವರದು ಬಾಲ ಬರುತ್ತಿರೆ ಕಂಡನು ವೇದಪಾಠಕರಿಬ್ಬಿರನು  
ಕಾದಿ ಮುತ್ತೆದೆಯಿರ ಕಂಡನು ಇದು ಶುಭಕಾರ್ಯವಂದು ನಡೆದನು  
ಮಧುರ ಮಾನಿನ ಹೊನ್ನ ಗಂಥಪತ್ಯಗಳನ್ನು ಇದುರಲಿ ತಂದುಕೊಡುವರು  
ಮಾದುವಣಿಗರ ಹೊನ್ನ ಕಳಸವ ಕಂಡನು ಇದು ಲೇಸು ಎಂದು ನಡೆದನು  
ಭೇರಿ ಬಿಡವು ತಂಪಿನಾದವೆಸೆದವು ಬೀರಿದವು ಚಿನ್ನ ಕಹೆ

.....  
ಇಂತು ಈ ಪರಿಯ ಶಕುನವ ಮನ್ನಿ ಸಿಕೊಂಡು ಸಂಕೋಷದಿಂದ ಬರುತ್ತಿರಲು  
ಕುಂತಳಪುರದ ಬಾಗಿಲ ಹೊನ್ನ ಕಳಸವ ನಂತರವನೆ ಕಂಡ ಇದಿ”<sup>8</sup>

ಚಂದ್ರಹಾಸನ ದುಷ್ಪಿಂದ್ರಿಯ ನೀಡಿದ ಪಶ್ಚಿಮನ್ನು ತಲುಪಿಸಲು ಹೊರಟಾಗ ಕುಂತಳಪುರದ ದಾರಿಯುದ್ದಕ್ಕೂ ಶುಭ ಶಕುನಗಳೇ ಕಂಡುಬರುತ್ತವೆ. ಘರ ಪುಷ್ಟಿಗಳು, ಮುದುವಣಿಗರ ಹೊನ್ನ ಕಳಸ, ಇಬ್ಬರು ವೇದ ಪಾಠಕರು (ಬ್ರಹ್ಮಣಿರು) ಎದುರುಗೊಂಡರೆ ಶುಭ ಶಕುನವೆಂಬ ನಂಬಿಕೆ. ಅದರೆ ಒಂಟಿ ಬ್ರಹ್ಮಣಿ, ಏಧವೆ ಎದುರುಗೊಂಡರೆ ಅಪರ್ತಕುನವೆಂದು ತಿಳಿಯಲಾಗುವುದು. ಇಂತಹ ನಂಬಿಕೆಗಳು ಹೊದ ಹೊದಲು ವೈಯಕ್ತಿಕ ಮನಸ್ಸಿ ತಿಯಂದ ರೂಪಗೊಂಡು ಬಂದುಬರುತ್ತಾ ಸಾಮುಹಿಕ ಮನ್ನಕೆಯನ್ನು ಪಡೆಮಕೊಳ್ಳುತ್ತವೆ.

ಪಿತೃಗಳ ತಿಧಿಯಲ್ಲಿ, ಪಿತೃಗಳಿಗೆ ಇಡುವ ಹಿಂಡವನ್ನು ಕಾಗೆ ತಿಂದರೆ ಅದು ಪಿತೃಗಳಿಗೆ ಸೇರುತ್ತದೆ ಎಂಬ ಸಂಬಿಳಿತುಂಟು. ಪಿತೃಗಳೇ ಕಾಗೆಯ ರೂಪದಲ್ಲಿ ಬಂದು ಹಿಂಡವನ್ನು ಸೇವಿಸುವರೆಬು ನೇಬಿಕೆಯೂ ಇದೆ. ಇದಲ್ಲದೆ ಯಾವುದೇ ಶುಭಕಾರ್ಯದ ವಿಚಾರ ಮಾತನಾಡುವಾಗ ಕಾಗೆ ಕೂಗಿದರೆ ಶುಭ ಶಕ್ತಿನವೆಂದು ಸಂಬಂಧಿಸುತ್ತದೆ.

“ಕಷ್ಟವ ಇಷ್ಟವನಿಷ್ಟವ ಸಾರುತ್ತ  
ಸೃಷ್ಟಿ ಸಂಪದವ ಕೈಗೂಡಿಕುತ್ತ”

ಎಂದು ಪುರಂದರದಾಸರು ಲೋಕದ ಸಂಬಿಳಿತನ್ನು ದಾಖಲಿಸಿದ್ದಾರೆ. ಅಂದರೆ ಕಾಗೆ ಒಳ್ಳೆಯ ಶಕ್ತಿನವನ್ನು ತಿಳಿಸುವಂತೆ ಮುಂದೆ ಒದಗಾವ ಅನಿಷ್ಟದ ಸೂಚನೆಯನ್ನು ನೀಡುತ್ತದೆ ಎಂದೂ ಸಂಬಂಧಿಸುತ್ತದೆ. ಇದು ಬಹುವಾಲು ಜನರಲ್ಲಿ ಬಳಕೆಯಲ್ಲಿದೆ. ದಾಸರ ಕಾಲದಲ್ಲಿ ಇಂತಹ ಸಂಬಿಳಿತನು ತುಂಬಾ ಪ್ರಮುಖ ಸ್ಥಾನವನ್ನೇ ಪಡೆದುಕೊಂಡಿರಬಹುದು. ಇಂತಹ ಸಂಬಿಳಿತನು ಕುರಿತು ದಾಸರು ತೋಳಿದಂತೆ ಕಾಣುವುದಿಲ್ಲ. ಒಟ್ಟಾರೆ ದಾಸರು ಕೂಡ ಇಂತಹಕೆಲವು ಅಲೋಕವಾದ ಅಗೋಚರ ಪಾದ ಸಂಬಿಳಿತನು ಬೆಲೆ ಕೊಡುತ್ತಿದ್ದರು.

ದಾಸರು ತಮ್ಮ ಅಲೋಚನೆಗಳನ್ನು ದ್ವೈತ ಸಿದ್ಧಾಂತದ ಹಿನ್ನಲೆಯಲ್ಲಿಯೇ ಮಂಡಿಸಿದವರು. ಇದು ಪೈದಿಕ ಧರ್ಮದ ಸಾರವನ್ನೇ ಹೀರಿ ಬೆಳೆದ ಧರ್ಮ. ಹರಿಯೇ ಸರ್ವೋತ್ತಮ. ಮಾನವ ಅವನ ದಾಸ. ದಾಸತ್ಪದಿಂದ ‘ಪರ’ದ ಸುಖವನ್ನು ಪಡೆಯಬಹುದು. ಮೋಕ್ಷವನ್ನು ಪಡೆಯಲು ಇದು ಸಹಾಯಕ ಎಂಬುದಾಗಿದೆ. ಇಲ್ಲಿ ಹಿಂದೂ ಧರ್ಮದ ಕ್ಷೇತ್ರಲ್ಲಿಯೇ ಬರುವ ಸ್ತುಗ್ರ, ನರಕ ಮುಂತಾದ ಕಲ್ಪನೆಗಳು ಕೆಲಸ ಮಾಡಿವೆ. ಜನರಲ್ಲಿ ಈ ಸಂಬಿಳಿತನು ‘ಇಹ’ ದನಿಷ್ಟೆಗಿಂತ ‘ಪರ’ದ ನಿಷ್ಪೇಯನ್ನು ಬೆಳೆಸುವ ಪ್ರಯತ್ನ ಮಾಡಿದವು. ಮನಸ್ಯನಿಗೆ ಒದಗುವ ಕಷ್ಟಸುಖಿಗಳು ಅವನ ಪೂರ್ವಜನ್ಮದ ವಿಧಿಯಿಂದ ಬಂದವುಗಳು. ಹೀಗಾಗಿ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಈ ಕರ್ಮಸಿದ್ಧಾಂತ ಆಡಳಿತ ವರ್ಗಕೆಂದು ನರವಾಯಿತು. ಕೀರ್ತನಕಾರರ ರಚನೆಗಳಲ್ಲಿ ಇಂತಹ ಅನೇಕ ಉದಾಹರಣೆಗಳನ್ನು ನಾವು ಕಾಣಬಹುದು. “ಅರಿಗಾದರೂ ಪೂರ್ವಕರ್ಮಬಿಡದು” ಎಂದು ಹಾಡಿದ್ದಾರೆ. ಕಷ್ಟಗಳನ್ನು ಜಯಿಸುವುದರ ಮೂಲಕವೇ ಅವನು ದೃವತ್ವವನ್ನು ಪಡೆಯಬಹುದೆಂಬ ಕಲ್ಪನೆ ಅಸಹಾಯಕ ಮನಸ್ಯನನ್ನು ಧಾರ್ಮಿಕ ನೆಲೆಯಲ್ಲಿ ಮುಳುಗಿಸುತ್ತದೆ. ಇದು ಅವರಿಗೆ ಸಂಪ್ರದಾಯಗಳಲ್ಲಿ ಸಂಬಿಳಿತನ್ನು ಮಾಡಿಸುತ್ತದೆ.

ಪುನರ್ಜನ್ಮ ಮತ್ತು ಕರ್ಮಸಿದ್ಧಾಂತಗಳ ಕುರಿತು ಹೇಳುವಾಗ ದಾಸರು ಕೊಡುವ ಉದಾಹರಣೆಗಳು ಪೂರಾಣ ಕಾವ್ಯಗಳಿಂದ ತೆಗೆದುಕೊಂಡವುಗಳಾಗಿವೆ.

ಇವು ಸಿದ್ಧಾ ವರ್ಣಗಳು. ಇವು ಜನಸಾಮಾನ್ಯದಲ್ಲಿ ಹಾಸುಹೊಕ್ಕಾಗಿರುವುದರಿಂದ ಈ ಉದಾಹರಣೆಗಳ ಮೂಲಕ ಹೆಚ್ಚಿನವರು ಬಹುಬೀಗ ಜನರನ್ನು ಆಕರ್ಷಿಸುವಂತಾಯಿತು. “ಶಿಷ್ಟ ಹರಿಶ್ಚಂದ್ರಗೆ ಮಾನಣದಿಗೆಯಂತೆ”, ಹನುಮಂದಿಷ್ಠೋಹಿಣಿ ಬಲವ್ಯಂತ ಕೌರವನು ರಣದೋಳಿಗೆ ತೊಡೆಮಾರಿದು ಬಿದ್ದಿರ್ಪನಂತೆ” ಹೀಗೆ ಪುರಾಣ ಪಾತ್ರಗಳ ಮೂಲಕ ತಮ್ಮ ವಾದವನ್ನು ಸಮುದ್ರಿಸಿಕೊಂಡಿದ್ದಾರೆ. ಹೀಗೆ ವ್ಯಕ್ತಿಯೆಬ್ಬಿನಿಗೆ ಒದಗಿಸ ಮರಣ, ಕಷ್ಟಗಳು ವಿಧಿಯ ಮೂಲಕ ಬರುವಂತಹವೇ ಏನಿಸಿ: ಅದರಲ್ಲಿ ವ್ಯಕ್ತಿಯ ಪಾತ್ರವೇನೂ ಇಲ್ಲ. ಇದೆಲ್ಲಾ ಸೃಷ್ಟಿಕರ್ತನ ಇಬ್ಬೆ ಎಂಬುದಾಗಿ ವಿವರಿಸುತ್ತಾರೆ. ಇದು ವ್ಯಕ್ತಿಯ ಅಸಹಾಯಕತೆ ಮತ್ತು ಅನಿವಾರ್ಯತೆಯನ್ನು ವಿವರಿಸುವ ಪ್ರಯೋತ್ತವಾಗಿದೆ. ಹೀಗಾಗೆ ವ್ಯಕ್ತಿಸ್ಥಿ ಮತ್ತು ನಿಯಮಗಳನ್ನು ಒಷ್ಟಿ ನಡೆಯುವ ಮಾನಸಿಕ ಶಿರ್ಯನ್ನು ಇವು ಹೇಳಿತ್ತಾಗಿಸುತ್ತವೆ.

ದಾಸರು ವೈದಿಕ ಧರ್ಮದ ಮೂಲಕ ಸವಾಜವನ್ನು ನೋಡುತ್ತಿರುವುದರಿಂದ ಇವರಲ್ಲಿ ವ್ಯಕ್ತಿಸ್ಥಿ ವಿರುದ್ಧದ ವಾಹಕಗಳಾಗಲಿ ಅಭಿವಾ ಅಂತಹ ಅಲೋಚನೆ ಕ್ರಮ ವಾಗಲಿ ಕಾಣುವದಿಲ್ಲ (ಜಾತಿ ವಿವರಿಸುವನ್ನು ಹೊರತುಪಡಿಸಿ). ಸಂಸಾರದ ಎಲ್ಲಾ ಕಟ್ಟು ಪಾಡುಗಳನ್ನೂ, ನಿಯಮಗಳನ್ನೂ ಇವರು ಒಷ್ಟಿದ್ದಾರೆ. ವ್ಯಕ್ತಿ ವ್ಯಕ್ತಿಗಳ ನಡುವೆ ಸೃಷ್ಟಿಯಾಗಿರುವ ಸಂಬಂಧವನ್ನು ಸಂಪೂರ್ಣಾಯಿಕ ನೆಲೆಯಲ್ಲಿಯೇ ನೋಡಿದ್ದಾರೆ. “ಗಂಡನಿಗೆ ಅಂಜದ ನಾರಿ ಅವರೇ ಸದ್ಗುರು”, “ಪತಿಸೇವೆಗಂತ ಸತಿಗೆ ಸೇವೆಯುಂಟಿ”, “ಗೋಪ್ಯ ಗುಣ ಗುಣ ಇಲ್ಲದ ಹೆಣ್ಣಿಗೆ ರೂಪ ಯಾವ್ಯಾನವಿದ್ದು ಘಲವೇನು”, “ತಂದೆ ವಾಹಕ ಕೇಳಿದ ತೊಂಡು ಮಗನು ಇದ್ದು ಘಲವೇನು”, “ಅತ್ತು ಚಾವನ ಬೈವ ಪ್ರಂಡು ಸೂಸೆಯಿದ್ದು ಘಲವೇನು” ಈ ಎಲ್ಲಾ ಉದಾಹರಣೆಗಳು ಕೂಡ ವ್ಯಕ್ತಿಸ್ಥಿಯಂದ ಅಂಗಿಕೃತವಾದ ನಿಯಮಗಳಾಗಿವೆ. ಇನ್ನೆಲ್ಲಾ ಮೀರುವ ವ್ಯಕ್ತಿಗೆ ಸವಾಜದಲ್ಲಿ ಬೆಲೆಯಲ್ಲ. ಇದಕ್ಕಿಂತ ಹೆಚ್ಚಾಗಿ ಮೋಕ್ಷವಿಲ್ಲ ಎಂಬುದು ಇಲ್ಲಿ ಮಂಬಿವಾಗಿದೆ. ಇರುವ ವ್ಯಕ್ತಿಸ್ಥಿಯೋಂದಿಗೆ ವ್ಯಕ್ತಿಯನ್ನು ಅನಿವಾರ್ಯ ಸ್ತುತಿಯಲ್ಲಿ ಬದುಕು ಸಾಗಿಸುವಂತೆ ವಾಡುತ್ತುವೆ. ಇಲ್ಲಿ ವ್ಯಕ್ತಿಯ ವ್ಯೇಯಕ್ತಿಕ ಮನಸ್ಸಿಗೆ ಬೆಲೆಯಲ್ಲ. ಸಾಮೂಹಿಕವಾಗಿ ಅಂಗಿಕಾರವಾದ ಪಿಹಣುಗಳನ್ನು ಒಪ್ಪುವುದರ ಮೂಲಕ ವ್ಯಕ್ತಿಗೆ ಸಮಾಜದಲ್ಲಿ ಸ್ಥಾನ ದೊರೆಯುತ್ತದೆ.

ದಾಸರು ಸಂಸ್ಕೃತಿಯ ಬದಲಾವಣೆಯನ್ನು ಬರುವಾವಾಗ ಜನಪದರ ಹಿಂಸಾ ವಹಣ ಮತ್ತು ಅದಕ್ಕೆ ಸಂಬಂಧಪಟ್ಟಿ ಆಚರಣೆ ಸಂಪೂರ್ಣಾಯಿಗಳನ್ನು ಹೆಚ್ಚಿನ ಸಂಪೂರ್ಣಲ್ಲಿ ವಿರೋಧಿಸಿದರು. ಅದರೆ ಇದು ಯಾವ ವ್ಯತ್ಯಾಸವನ್ನೂ ಪಡೆದು ಕೊಳ್ಳಬೇಕಿಂದಿಗೂ ಚೆಲುವಣಿಯಲ್ಲಿದೆ. ದಾಸರ ಕೊಸ ತತ್ತ್ವಗಳನ್ನು ಜನಪದರು ಸ್ವೀಕರಿಸಲಿಲ್ಲ. ಈ ವಿಚಾರದಲ್ಲಿ ಸ್ಥಿರತೆಯೇ ಅದರ ಅಶಯವಾಯಿತು.ಹಿಂದಿನಿಂದ ನಂಬಿ ಬಂದ ದೇವತೆಗಳನ್ನು ಅವರು ಅಷ್ಟು ಬೇಗ ಬಿಡಲು ಸಾಧ್ಯವಾಗಿಲ್ಲವೆನ್ನು

ಬಹುದು. ಅದರೆ ಪ್ರತಿ, ನೇಮಾದ ವಿಚಾರದಲ್ಲಿ ಅವರು ಬಹುಬೀಗನೇ ಒಟ್ಟು ಕೊಡಂತೆ ಕಾಣುತ್ತದೆ. ಹೆಚ್‌ಗಳು ವ್ರತಗಳಾಗಿ ಇಂದು ಬಹುಪಾಲು ಹಳ್ಳಿಗಳಲ್ಲಿ ಪ್ರಚಿತಿತವಿದೆ. ಹೀಗಾಗಿ ಸರ್ವಾಜದಲ್ಲಿ ವರ್ಣನವ ಶಾಸ್ತ್ರಜ್ಞ Herskovits ಜೇಎಂವಂತೆ “ಸಂಕ್ಷೇಪಿತಿಯಲ್ಲಿ ಸ್ಥಿರತೆ ಮತ್ತು ಚಲನಶೀಲತೆಗಳು ಏಕಕಾಲದಲ್ಲಿ ಕಾರ್ಯಪ್ರವೃತ್ತವಾಗುತ್ತವೆ.” ಹೀಗಾಗಿ ಹೋಸ ವಿಚಾರಗಳನ್ನು ವಿರೋಧಿಸುವಾಗ ಅಥವಾ ಒಪ್ಪವಾಗ ದ್ವೀಂದ್ರ್ಯವೂ ಹೆಚ್ಚು. ಸಂಧಾರಿತವಂದನೆ, ವೇದ, ಪುರಾಣಗಳನ್ನು ವಿರೋಧಿಸುವಾಗ ದಾಸರ ಚಿಂತನೆಗಳಲ್ಲಿ ದ್ವೀಂದ್ರ್ಯ ಕಾಣುತ್ತೇವೆ. ಇವು ವೈದಿಕ ಧರ್ಮದ ಪ್ರಮುಖ ಅಚರಣೆಗಳಾಗಿ ರೂಢಿಯಲ್ಲಿದ್ದವು. ಇದರೂಂದಿಗೆ ಉಪವಾಸ, ತೀಘ್ರಯಾತ್ರೆ ಮುಂತಾದ ನಂಬಿಕೆಗಳನ್ನು ದಾಸರು ಪ್ರತ್ಯೇಸಿದ್ದಾರೆ.

“ನೀರ ಮುಂಳುಗಲು ಏಕೆ ನಾರಿಯನು ಬಿಡೆಲೇಕೆ  
ವಾರಕೊಂಡುಪವಾಸೀರಲೇತಕ ?” (ಕ. ಭ. ಗಿ. ಪ್ರ. 19)  
“ಮಿಂಸಲಾಗಿ ಮಿಂದು ಜಪ-ತಪ ಹೋಮ-ನೇಮಾಗಳ  
ವಿಸುಭಾರಿ ಮಾಡಿದರೂ ಫಲವೇನೂ-ಅದು ಭಲವೇನು”

(ಕ. ಭ. ಗಿ. ಪ್ರ. 22)

“ಮಾರಣಾಸಿಗೆ ಪ್ರಾಗಿ ದೂರ ಬಳಲಲೇಕೆ  
ನೀರ ಕಾವಿ ಪ್ರಾತ್ತು ತಿರುಗಲೇಕೆ

.....

ಸತಿ ಸುತರನು ಬಿಟ್ಟು ಯಾತಿಗಳಾಶ್ರಮವೇಕೆ  
ಪ್ರತಕ್ಯಾಷ್ಟಿನೇಮ ಸಿಷ್ಟಿಗಳೇತಕೆ” (ಮ. ಸಾ. ದ. -3 ಪ್ರ. 101)

ಹೀಗೆ ವೈದಿಕ ಧರ್ಮದಲ್ಲಿ ಇದ್ದ ನಿಯಮಗಳನ್ನು ಮತ್ತು ಅಚರಣೆಗಳನ್ನು ದಾಸರು ನಿರಾಕರಿಸುತ್ತಾರೆ. ಅದರೆ ಅವರ ಸಂಪೂರ್ಣ ನಿರಾಕರಣೆಯನ್ನು ದಾಸರು ಮಾಡಿದರಿಂದು ಹೇಳುವುದು ಕಷ್ಟ: ಯಾಕೆಂದರೆ ಹಲವು ಕೀರ್ತನೆಗಳಲ್ಲಿ ಮೇಲಿನ ಎಲ್ಲಾ ನಿಯಮಗಳನ್ನು ಪಾಲಿಸಲು ಸಾಧ್ಯವಾಗಲಿಲ್ಲವೆಂಬ ವ್ಯಾಖ್ಯಾಯನ್ನು ಅವರು ವ್ಯಕ್ತಪಡಿಸಿದ್ದಾರೆ. ಇಂತಹ ದ್ವೀಂದ್ರ್ಯವನ್ನು ಪ್ರರಿಂದರ ಮತ್ತು ಕಸಕದಾಸರಲ್ಲಿ ಜಚ್ಚಾಗಿ ಕಾಣುತ್ತೇವೆ. ಇವರು ಮೂಲತಃ ವೈಶ್ಯ ಮತ್ತು ತೂದ್ರಾದ್ವಾರಿಂದ ಇವರಿಗೆ ವೈದಿಕ ಧರ್ಮದ ಅಚರಣೆಗಳಲ್ಲಿ ಇಂತಹ ದ್ವೀಂದ್ರ್ಯ ಮನಸ್ಸಿತಿ ಉಂಟಾಗಲು ಕಾರಣವಾಗಿದೆ.

ಸಂಪ್ರದಾಯಗಳು ಸರ್ವಾಜವನ್ನು ಭಾವನಾತ್ಮಕವಾಗಿ ಸಂಘಟಿಸುವ ಕೆಲಸ ವಹಾಡುತ್ತವೆ. ಇದು ಅನುಕರಣೆಯ ಪ್ರವೃತ್ತಿಯನ್ನು ಬೆಳೆಸುವುದರಲ್ಲಿ ಮಹತ್ತ್ವದ ಪಾತ್ರ ವಹಿಸಿದೆ. ಹೀಗಾಗಿ ದಾಸರು ‘ಪುರಾಣ ಹೇಳುವ ಪ್ರಾದೇ ಅವ ಮಾಡುದೆ

ಜರವಿಲುಕೊಂಡೆ' ಎಂದು ಹೇಳಿದರು ಕೂಡ ಕೊನೆಗೊಮ್ಮೆ ವೈದಿಕ ಧರ್ಮದ ನೇಮಕಾಳನ್ನು ಒಪ್ಪಿ ಸದೆಯುವ ಸ್ಥಿತಿಗೆ ಬಂದದ್ದನ್ನು ಅವರ ಕೀರ್ತನೆಗಳಲ್ಲಿ ಕುಟುಂಬಕ್ಕೇವೆ.

“ಪ್ರತೇಮು ಉಪವಾಸ ಒಂದು ದಿನ ಮಾಡಲಿಲ್ಲ

ಅತಿಥಿಗಳಾಗನ್ನುವನು ನಿಡಲಿಲ್ಲ

ತ್ವರಿತ ರಾಸ್ತೆ ಪೌರಾಣಿಕಾಳಕು ಕೇಳಲಿಲ್ಲ

ವೃಧ್ಷಾವಾಗಿ ಬಹುಕಾಲ ಗತವಾಲುತ್ತಲ್ಲ”

(ಪ್ರ. ಸಾ. ದ-3 ಪೃ.25)

ಇಂಥ ಅಲೋಚನೆಗಳು ದಾಸರ ದ್ವಾದ್ಸ ಮನಸ್ಸಿ ತಿಯನ್ನು ಪರಿಚಯಿಸುತ್ತವೆ. ಇವರು ವೈದಿಕ ಧರ್ಮದ ಕೆಲವು ಆಚರಣೆಗಳನ್ನು ವುರುವಾತ್ಮಾನ ಮಾಡಿರುವುದೂ ಉಂಟು.

ಭಕ್ತಿ ಹಂಥದಲ್ಲಿ, ವೈದಿಕರು ಕೇಳಿಂದು, ಅಶುದ್ಧವೆಂದು ಗುರುತಿಸಲಾದ ಶೂದ್ರ ಮತ್ತು ಅಸ್ತ್ರ ಶಕ್ತಿ ವರ್ಗಗಳನ್ನು ಸಮಾನತೆಯ ನೆಲೆಯಲ್ಲಿ ಗುರುತಿಸುವ ಪ್ರಯತ್ನದಲ್ಲಿ ತೊಡಗಿದರು. ಇವರು ಹಾಡುವ ಕೆಲಸಗಳನ್ನು ಬ್ರಹ್ಮಣ ಮತ್ತು ಕೃತಿಯ ವರ್ಗಗಳಿಗೆ ಸಮಾನವೆಂದು ಹೇಳಿದರು. ಹಾಗೆಯೇ ವೈದಿಕ ಧರ್ಮದಲ್ಲಿ ತುಷ್ಣೆನೆಲೆಯಲ್ಲಿ ಗುರುತಿಸಲಾದ ನಂಬಿಕೆಗಳನ್ನು ಇವರು ನಿರೂಪಿಸಿದರು. ವೈದಿಕರಲ್ಲಿ ಸ್ವಾನ ತುಚ್ಛದ ಹಿನ್ನೆಲೆಯಲ್ಲಿ ರೂಪ್ರಗೊಂಡ ಆಚರಣೆ ಅದು. ಅದನ್ನು ಮಾನ ಏರುತ್ತೆಯ ನೆಲೆಯಲ್ಲಿ ಮರುವಾತ್ಮಾನ ಮಾಡಿದ್ದಾರೆ.

“ದಾನ ಧರ್ಮಗಳನ್ನು ಮಾಡುವುದೇ ಸ್ವಾನ

ಜಾಳನ ತತ್ತ್ವಾಂಗಳ ತಿಳಿವುದೆ ಸ್ವಾನ

ಡೀನ ಪಾಶಂಗಳ ಹರಿವುದೆ ಸ್ವಾನ

ಧ್ಯಾನದಿ ಮಾಧವನ ನೋಡುವುದೆ ಸ್ವಾನ”

(ಪ್ರ. ಸಾ. ದ-3 ಪೃ.265)

ಇರುವವರು ಇಲ್ಲದವರಿಗೆ ಕೂಡುವ ಕ್ರಿಯೆಯನ್ನು ಸ್ವಾನಕ್ಕೆ ಸಮಾಪೆಂದರು. ಅಂದರೆ ಇಲ್ಲವ ಬಹು ಮುಖ್ಯವಾದ ಅಶಯ ಸಮಾನತೆಯನ್ನು ತರುವುದೇ ಆಗಿದೆ. ಇದರಿಂದಾಗಿ ಇಲ್ಲಿ ದಾಸ ಒಂದು ಸಮಾನತೆಯ ಅಶಯವನ್ನು ರೂಪಿಸುವ ಕ್ರಿಯೆ ಎಂದು ನಾವು ತಿಳಿಯಬೇಕಾಗಿದೆ. ಹಾಗೆಯೇ ಸಾಮಾಜಿಕ ಫಿಡಗಾಗಿ ಕಾಡುತ್ತಿದ್ದ ಜಾತಿಯತೆಯ ಬಗ್ಗೆ ಇವರು ವಿಚಾರ ಮಾಡಿದ್ದಾರೆ. ಅಂದರೆ ಇಲ್ಲಿಜಾತಿಯಿಂದ ಬಂದ ಪ್ರತ್ಯೆಯನ್ನು ಮತ್ತು ಅವರ ಮೂಲಕ ಗುರುತಿಸಲಾದ ಅಶುದ್ಧತೆಯನ್ನು ಇವರು ನಿರೂಪಿಸಿದ್ದಾರೆ. ವೈದಿಕ ಮಾಲಾತ ಅವಶ್ಯಕತೆಗಳನ್ನು ಪೂರ್ಣವ ಮಾರ್ಗವೇ ವಿನಂತ ಜಾತಿಯನ್ನು ನಿರ್ದಾರಿಸುವ ಅಥಾರವಲ್ಲವೆಂದು ಹೇಳಿದ್ದಾರೆ. ಆದರೆ ಕೀರ್ತನ ಕಾರಕ ಕಾಲದಲ್ಲಿ ಜಾತಿಯತ್ವಪ್ರಯುಲ ನಿಯಮವಾಗಿತ್ತು. ಇದನ್ನು ಎಲ್ಲಾ ವರ್ಗದ

ಜನರು ಕೂಡ ನಂಬಿದ್ದರು. ಇಂತಹ ನಂಬಿಕೆಗಳನ್ನು ಹೋಗಲಾಡಿಸಲು ಪ್ರಯತ್ನ ಪಟ್ಟವರಲ್ಲಿ ವಚನಕಾರರೇ ಮೊದಲಿಗರು. ಇವರ ನಂತರ ಬಂದ ದಾಸರಲ್ಲಿ ಜಾತಿಯನ್ನು ವಿರೋಧಿಸಿ ವರ್ಣನಾಡಿದವರೆಂದರೆ ಪ್ರರಂದರ ಮತ್ತು ಕನಕದಾಸ ರಿಬ್ಬರೇ ಆಗಿದ್ದಾರೆ. ಇದು ಭಕ್ತನೊಬ್ಬನ ವಿಷಯದಲ್ಲಿ ವಾತ್ರ ಅರ್ಥಪ್ರಣಾ ಎಂಬುದು ಆ ಕಾಲದ ಧೋರಣೆಯನ್ನೇ ತಿಳಿಕುತ್ತದೆ. “ಪ್ರರಂದರವಿಶಲನ ನೇನೆಯ ದವ ಹೊಲೆಯ”, “ಕುಲವಿಲ್ಲ ಜ್ಞಾನಿಗಳಿಗೆ”, “ಅದಿಕೀಶವನೊಲಿದ ಭಕ್ತರಿಗೆ ಕುಲವಾಪುದು ಹೇಳಿರಲ್ಯು” ಮುಂತಾದವು ಇವರ ಧೋರಣೆಯನ್ನು ಸ್ವಷ್ಟಿಪಡಿಸುತ್ತವೆ.

ಕನಕದಾಸರು ಮತ್ತು ಪ್ರರಂದರದಾಸರು ಜಾತಿ ಮತ್ತು ಕಾಯಕದ ಬಗ್ಗೆ ಏಟಾರ ಮಾಡಲು ಬಹು ಮುಖ್ಯ ಕಾರಣ-ಉಳಿದ ಎಲ್ಲ ದಾಸರು ಕೂಡ ಬೃಹತ್ತಣ ರಾಗಿ ದಾಸತ್ವವನ್ನು ಸ್ವೀಕರಿಸಿದವರು. ಆದರೆ ಕನಕ ಮತ್ತು ಪ್ರರಂದರಂ ಜಾತಿಯಂದ ಕೆಲವರ್ಗಕ್ಕೆ ಸೇರಿದವರಾಗಿದ್ದರು. ವೈಶ್ಯ ಮತ್ತು ಶಾದ್ರು ಎರಡೂ ವರ್ಗಗಳು ಬೃಹತ್ತಣ ಮತ್ತು ಕ್ಷೇತ್ರಿಯರ ಅಧೀನತೆಯಲ್ಲಿ ಇರಬೇಕಾದ ವರ್ಗಗಳಾಗಿದ್ದವು. ಇದನ್ನು ಕುರಿತು ಕೋಸಂಬಿಯವರು ಯಾಜುವೇದ ಮತ್ತು ಬೃಹತ್ತಣಗಳಲ್ಲಿ ಯಜ್ಞಗಳ ಸಂದರ್ಭದಲ್ಲಿ ಬರುವ ಶೈಲ್ಯಕವನ್ನು ಉದಾಹರಿಸಿ ವಿವರಿಸಿದ್ದಾರೆ. ಆ ಶೈಲ್ಯಕದ ಇಂಗ್ಲೀಷ್‌ ಅನುವಾದ ಹೀಗಿದೆ: “Like a Vaisya tributary to another to be eaten up by another to be oppressed at will Like Sudra....the servant of another to be removed at will to be slain at will”. ಡಾ. ಬಸವರಾಜ ಕಲ್ಲುಡಿಯವರು ಇದನ್ನು ಬಳಸಿಕೊಳ್ಳುತ್ತಾ ಹೀಗಿಂದಿದ್ದಾರೆ. “ಇಲ್ಲಿ ವರ್ಧಯ ಆಚರಣಾ ಸ್ವರೂಪವನ್ನು ವೈಶ್ಯ ಕಾಗೂ ಶಾದ್ರು ವರ್ಗವನ್ನು ನಡೆಸಿಕೊಳ್ಳುತ್ತಿದ್ದ ಅಷಾನವಿಂಯ ಕ್ರಿಯೆ ಯೋಂದರ ಉಪಮೇಯ ವಾಲಾಕ ವಿವರಿಕಲಾಗಿದ್ದ”<sup>9</sup>. ಇಂತಹ ವ್ಯಾಪಕ್ಯೇಯಲ್ಲಿ ಪ್ರರಂದರ ಮತ್ತು ಕನಕದಾಸರ ಹಂಟ್ಯೇ ಅವರನ್ನು ಜಾತಿಯ ವಿರುದ್ಧ ಬಂಡೇಳು ವಂತೆ ಪರಾಡಿವೆ. ಇತರೆ ದಾಸರಲ್ಲಿ ಕಾಣದ ಸಾವಾಜಿಕ ಕಾಳಜಿ, ಕಳಕಳಿ ಇವರಲ್ಲಿ ಕಂಡುಬರುತ್ತವೆ. ಹೀಗಾಗಿಯೇ ಈ ಇಬ್ಬರು ದಾಸರು ದಾಸಸಾಹಿತ್ಯದಲ್ಲಿ ಪಡೆಯುವ ಸಾಫಾನ ಭಿನ್ನವಾಗಿದೆ. ಇವರು ಕಾರ್ಯಕರ ಬಗ್ಗೆ ಹೇಳುವಾಗ ಕೂಡ ಎಲ್ಲಾ ವರ್ಗಗಳನ್ನು ಸಮೀಕರಣಗೊಳಿಸುವುದನ್ನು ಕಾಣುತ್ತೇವೆ.

“ಎಲ್ಲಾರು ಪರಾಡುವುದು ಹೂಟ್ಯೇಗಿ ಗೇಣು ಬಟ್ಟೇಗಾಗಿ” ಎಂಬ ಕೀರ್ತನೆಯಲ್ಲಿ ವಿವರವಾಗಿ ಹೇಳುತ್ತಾರೆ. ಇಲ್ಲಿ ರಾಜನಿಂದ ಹಿಡಿದು ಬೃಹತ್ತಣ, ಜಂಗಪು, ಸನ್ಯಾಸಿ, ಜಟ್ಟಿ, ರ್ಯಾತ್, ಕೂಲಿ ಪರಾಡುವ ಜನ-ಎಲ್ಲರ ಮೂಲಭೂತ ಉದ್ದೇಶ ಒಂದೇಯಾಗಿದೆ. ಇಲ್ಲೆಲ್ಲಾ ಈ ಇಬ್ಬರು ದಾಸರಲ್ಲಿ ವೈದಿಕ ನೆಲೆಯ ವಿರೂಪ

ವನ್ನು ಕಾಣುತ್ತೇವೆ. ಇವರ ಅನೇಕ ಕೀರ್ತನೆಗಳು ವೈಯಕ್ತಿಕ ನೆಲೆಯನ್ನು ಹೇಳುವುದಕ್ಕಿಂತ ಸಾಮಾಜಿಕವಾದ ವಿಚಾರಗಳ ಉದ್ದೇಶ ಹೆಚ್ಚು ಗಮನ ಹರಿಸಿದವಾಗಿವೆ. ಇವರ ಚಿಂತನೆಗಳು ಹಿಂದೂ ಧರ್ಮದ ಕ್ಷಮೆಯೋಳಗೇ ಹೊಸದನ್ನು ಅಪೇಕ್ಷಿಸುವುದಾಗಿವೆ. ಸರ್ವಾಜದ ಜಡತ್ವವನ್ನು ವಿರೋಧಿಸುವುದರ ಮೂಲಕ ಯೋಗ್ಯವಾದ ಸರ್ವಾಜದ ಬೆಳವಣಿಗೆ ಹಾತೊರೆದರು.

ದಾಸರು ಕುಟುಂಬಗಳ ನಡವಿನ ಸಂಬಂಧವು ಸಡಿಲಗೊಳ್ಳುವುದನ್ನು ಗುರುತಿಸಿದ್ದಾರೆ. ಅವಿಭಕ್ತು ಕುಟುಂಬಗಳು ವಿಭಕ್ತು ಕುಟುಂಬಗಳಾಗಿ ವರೂಪಾಡುಹೊಂದುತ್ತಿದ್ದುದನ್ನು ಇವರು ಟೆಕೆಸುತ್ತಾರೆ. ತಂದೆ-ಮಾನ, ಅತ್ಯ-ಸೂಚ, ಗಂಡ-ಹೆಂಡತಿ, ಸಂಟ-ನೆಂಟರ ನಡವಿನ ಸಂಬಂಧವನ್ನು ಸಾಂಪ್ರದಾಯಿಕ ಹಿನ್ನಲೆಯಲ್ಲಿಯೇ ವಿವರಿಸುವ ಪ್ರಯತ್ನವನ್ನು ಇವರಲ್ಲಿ ಕಾಣುತ್ತೇವೆ. “ತಂದೆ ಮಾತನುಕೇಳದ ತೊಂಡು ಮಾನಿದ್ದು ಘಲವೇನು”, ಇದು ವ್ಯವಸ್ಥೆಯ ಯಥಾಸ್ಥಿತಿಯನ್ನು ಅಪೇಕ್ಷಿಸುವ ಮನೋಭಾವವನ್ನೇ ವ್ಯಕ್ತಪಡಿಸುತ್ತದೆ.

ದಾಸರ ಕೀರ್ತನೆಗಳಲ್ಲಿ ಏಕದೇವೋಪಾಸನೆಯನ್ನು ಕುರಿತಂಥ ಒತ್ತಾಯಗಳು ಪ್ರಮುಖ ಅಶಯಗಳಾಗಿವೆ. ವಿಷ್ಣು ಇಲ್ಲಿ ಒಟ್ಟಿತವಾದ ಒಬ್ಬನೇ ದೇವರಂ. ಇಲ್ಲಿ ಬ್ರಹ್ಮ ಮತ್ತು ಶಿವ, ವಿಷ್ಣುವಿನಿಂದ ಸೃಷ್ಟಿಸಲ್ಪಟ್ಟಿವರು. ಹೀಗಾಗು ಪ್ರತಿಯೋದು ಜೀವರಾಶಿಯಿಂದ ಹಿಡಿದು ವಸ್ತುಗಳವರೆಗೆ ಸೃಷ್ಟಿಕರ್ತ ವಿಷ್ಣುವೆಂದು ಹೇಳಲಾಗಿದೆ.

“ಹರಿಯೇ ಸರ್ವೋತ್ತಮ ಹರಿಯೇ ಪರದೇವತೆ  
ಹರಿ ಸರ್ವ ವಿಶ್ವಮಾಯಂ ಜಗತು ॥ಪ॥

ಹರಿಯಲ್ಲಿದನ್ನತ್ತ ದೃವಂಗಳಲ್ಲವಂದು  
ಉರಗನ ಹೆಡೆಯನ್ನು ಹಿಡಿದು ಹೇಳುವೆನ್ನಯ್ತು ॥ಅ॥

ಜಗವ ಪ್ರಟೀಸುವ ಬ್ರಹ್ಮ ನಿನ್ನ ಮಾನ  
ಜಗವ ಸಂಹರಿಸುವ ರುದ್ರ ಮೊಮ್ಮೆಗನು  
ಜಗದ ಪಾವನ ಭಾಗೀರಥಿ ನಿನ್ನ ಮಾನಯ್ತು  
ಜಗವ ಜೀವರ ಮಾತ ನಿನ್ನ ರಸಿಯೋ ದೇವ

ವಿಶ್ವತೋ ಮುಖ ನೀನೇ ವಿಶ್ವತಶ್ಚಕ್ಕು ನೀನೆ  
ವಿಶ್ವತೋಭಾಮ ವಿಶ್ವಪಾದನು ನೀನೆ

ವಿಶ್ವ ಉದರ ನೀನೇ ವಿಶ್ವವ್ಯಾಪಕ ನೀನೆ  
ವಿಶ್ವನಾಟಕ ಸೂತ್ರವಾರಿಯೆ ವಿಷ್ಣುವೇ

ಆಗಮ ನಿಗಮ ಪ್ರರಾಣ ಶಾಸ್ತ್ರಂಭಲ್ಲಿ  
ಯೋಗಿಭರಸಿ ನಿಮ್ಮ ಕಾಣದಿಪ್ಪರೂ  
ಸಾಗರೆಯನ ಭೋಗಿ ಭೂಷಣವಂದಿತ  
ಭಾಗವತ ಪ್ರಿಯ ಶ್ರೀ ಪುರಂದರ ವಿಶಲ” (ಪ್ರ.ಸಾ.ದ-2 ಪ್ರ. 55)

ವಿಷ್ಣುವಿನ ಮಾಲಕ್ಕೇ ಉಳಿದ ದೇವತೆಗಳ ಸಂಬಂಧ ಪರ್ವತಕ್ಕಿರುವುದು ಇಲ್ಲಿ ಸ್ವಷ್ಟಿ  
ವಾಗಿದೆ. ವಿಷ್ಣುವೇ ವಿಶ್ವದ ಒಡೆಯ. ಜಗದ ಜೀವರ ವರಾತೆಯಾದ ಲಕ್ಷ್ಮಿ ಎಷ್ಟು  
ವಿನ ಹೆಂಡಕಿ (ರಾಣಿ)ಯಾಗಿರುವಳು. ವಿಷ್ಣುವು ಎಲ್ಲೆಲ್ಲಿನ ಇರುವನು. ಎಲ್ಲಿರೆ  
ಎಲ್ಲಾ ಅವಯವಗಳಲ್ಲಿ ಅವನೇ ಅಡಗಿದ್ದಾನೆ. ಲೋಕದ ಎಲ್ಲ ವ್ಯಾಪಾರಗಳೂ  
ಅವನ ಅಧಿನವಾಗಿಯೇ ಸಡೆದಿವೆ. ಇದು ವಿಷ್ಣುವಿನ ಶೀಷ್ಟತೆಯನ್ನು ವಿವರಿಸುವ  
ಕೀರ್ತನೆಯಾಗಿದೆ. ಇದರಿಂದಾಗಿಯೇ ಡಂಬಾಚಾರದ ಭಕ್ತಿಯನ್ನು. ಇವರು ತೆಗಳಿ  
ದರು. ಎಲ್ಲವೂ ವಿಷ್ಣುಮಯವಾದ್ದರಿಂದ ವಿಷ್ಣುವಿನ ನಾಮಸ್ವರಣೆಯಂದೇ  
ಮೇಕ್ಕುಕ್ಕೆ ವರಾಗ್ರವೆಂದರು. ಎಲ್ಲ ದಾಸರ ಕೀರ್ತನೆಗಳ ಅಂಕಿತ ಕೂಡ ವಿಷ್ಣುವಿನ  
ಪರಾಯವಾದ ಹಸರುಗಳಿಂದ ಕೂಡಿವೆ. ಇಲ್ಲಿ ಭಕ್ತ ಮತ್ತು ದೇವರ ನಡೆವಿನ  
ಸಂಬಂಧ ಹೆಚ್ಚಿಗೆ ಗಾಢವಾದದ್ದು. ಇಲ್ಲಿ ದಾಸರು ಎಲ್ಲ ಪರಾನ್ವಿಯ ಗುಣಗಳನ್ನು  
ದೇವರಲ್ಲಿ ಕಾಣುತ್ತಾರೆ. ಇಂತಹ ಭಕ್ತಿಯ ಲಕ್ಷ್ಮಣಗಳು ಜನಪದ ವರ್ಗದಲ್ಲಿ ಕಂಡು  
ಬರುತ್ತವೆ. ವಿಷ್ಣುವೇ ಸರ್ವವ್ಯಾಪಕನಾದುರಿಂದ ಉಳಿದ ದೃವಗಳನ್ನು ಇವರು  
ತ್ವರಿತಸಿದರು. ಬ್ರಹ್ಮ, ಶಿವ, ಅದಿಶಕ್ತಿ ಸಂಬಂಧಗಳು ವಿಷ್ಣುವಿನೊಂದಿಗೆ ಸೇರಿ  
ಹೋಗಿರುವುದರಿಂದ, ಪ್ರತ್ಯೇಕವಾದ ಪೂಜೆಗೆ ಅವು ಯೋಗ್ಯವಲ್ಲ. ವಿಷ್ಣುವಿನ  
ಪೂಜೆಯೇ ಎಲ್ಲವಕೂ ಗೌರವ ತರುವಂತಹದೂ. ಉಳಿದ ದೃವಗಳಾದ;

“ಮಾರಿ ಮನಣ ಜೆಟ್ಟಿ ಜೆಟ್ಟಿಂಗ ಬೇತಾಳಿ  
ವರಪ್ರೋತರಾಜಾ ಚೂಮ್ಮಾಯನು  
ಬೀರೆದ್ದಾಯವರು ಹಾದಿ ಬೀದಿಯ ಬಸವಣ್ಣ  
ಚಾರು ದೈವ ಏಕಾರವಲ್ಲದೆ ಹೊಲ್ಲಾ”

(ಎ.ದಾ.ಹಾ. ಸಂ; ಕಾವ್ಯಪ್ರೇಮಿ ಪ್ರ. 108)

ಪರುಂತಾದ ಹಲವು ಹನ್ನೊಂದು ದೃವಗಳನ್ನು ಇವರು ವಿರೋಧಿಸಿದ್ದಾರೆ. ಮೇಲೆ  
ಹೇಳಿದ ಎಲ್ಲಾ ದೃವಗಳು ಕೂಡ ಬಲಿಯನ್ನು ಅಪೇಕ್ಷಿಸುವ ದೃವಗಳು. ಇದೆ  
ರೀದಾಗಿಯೇ ದಾಸರು ಈ ದೇವತೆಗಳ ಪೂಜೆಯನ್ನು ಟೀಕಿಸುತ್ತಾರೆ.

ದಾಕರು ಜನಪದರು ನಂಬಿದ್ದ ಸ್ವರ್ಗ-ನರಕದ ಕಲ್ಪನೆಯು ಮೂಲಕವೇ ಬಲಿಯನ್ನು ತಪ್ಪಣಿಸು ಜೀಳಿದವರು. ಜನಪದರ ಸ್ವರ್ಗ-ನರಕದ ಕಲ್ಪನೆ ದಾಸರಲ್ಲಿ ಉಂಟಾದ ರಿಂದ ಸ್ವರ್ಗದ ಅಸೆಯನ್ನು ಜನರ ಪುಂಡ ತೋರಿಸಿ, ಅವರಿಂದ ಬಲಿಕೊಂಡಂತಹ ಪದ್ಧತಿಯನ್ನು ನಿಲ್ಲಿಸುವ ಪ್ರಯತ್ನ ಮಾಡಿದರು. ಬಲಿಯ ಬದಲು ಅವರು ಕೇಳಿದ್ದು

“ದಾಸ ಧರ್ಮವ ಮಾಡಿ ಸುತ್ತಿಯಾಗು ಮನವೆ  
ಹೀಗ ವೃತ್ತಿಯಲ್ಲಿ ನಿಂದಿದೆ ಮನವೆ  
ಎಕ್ಕಾಡಿ ಎಲ್ಲಮ್ಮೆ ಮಾರಿ ದಾಗಿ ಚೌಡಿಯಂತೆ  
ಅಕ್ಕರೆಯಿಂದಲ್ಲಿ ಪೂಜೆಮಾಡಿಕೇ ?  
ಗಕ್ಕನೆ ಯಾವುದೂತರು ಎಳಿದೊಯ್ದಾಗ  
ಕ್ಕಾಯಾರು ಬಿಡಿಕೆಂಬರೇನೋ ಮರುಳಿ”

(ಕ.ಭ.ಗೀ. ಪು. 165)

ಆದರೆ ಯಾವುದೂತರು ಬಂದು ಎಳಿಯುವಾಗ ಶಕ್ತಿದೇವತೆಗಳು ನಿಮ್ಮನ್ನು ಉಳಿಸಿಕೊಳ್ಳುವ ಸಾಧ್ಯತೆ ಇಲ್ಲ. ಇದು ಆ ದೃವಗಳ ದೌಖಲ್ಯವನ್ನು ಎತ್ತಿ ತೋರಿಸುವುದಾಗಿದೆ. ಹೀಗಾಗಿ ಹರಿಯನ್ನು ನೆನೆದು ಉದ್ದಾರವಾದ ಭಕ್ತರ ಗುಂಪನ್ನೇ ಇವೊಂದು ಉದಾಹರಿಸುತ್ತಾರೆ. ಕಷ್ಟದಲ್ಲಿ ಆಜಮಿಳ, ದೃಪ, ಪ್ರಹಾದ, ದ್ರುಪದಿ, ಭೀಮ, ಹಸ್ತಾಪುಂತ ಹರಿಯನ್ನು ನೆನೆದು ಕಷ್ಟದಿಂದ ಮುಕ್ತಿ ಹೊಂದಿದರು. ಅದರೆ ಕೀಳುದೃವಗಳನ್ನು ನೆನೆದವರು ಯಾರೂ ಉದ್ದಾರವಾದವರನ್ನು ಕಾಣಿಸ್ತು. ಅದ್ದರಿಂದ ಭೂತೀಕರ ಜನರು;

“ಸರಲೋಕದಿ ಯಮನ ಬಾಧೆಯ ಕಳಿಯಲು  
ವರ ಪ್ರಜ್ಞಕಂಢಗಳ ಕೀಳುತ್ತಲಿ  
ಸಿರಿಯಾದಿಕೆಂತರಾಯನ ನರೆನಂಬಿ  
ಸ್ತುರವಾದ ಪದವಿಯ ಪಡೆ ಹುಟ್ಟುಮನವೆ” (ಕ.ಭ.ಗೀ. ಪು. 166)

ಸ್ವರ್ಗದ ಸುವಿ ಬಯಸುವವರು ಭೂಲೋಕದಲ್ಲಿ ವರಪುಣ್ಯ ಕರ್ತವೀಕು; ದಾಸ ಧರ್ಮಗಳನ್ನು ಮಾಡಬೇಕು; ಪರೋಪಕಾರಿಗಳಾಗಿರಬೇಕು. ಈ ಎಲ್ಲ ಬಿಟ್ಟು ಹೀನದೃವಗಳನ್ನು ಘಜಿಸಿದರೆ ನರಕ ತಪ್ಪಿದು ಎಂಬಂದು ಇವರ ಆದೇಶವಾಗಿದೆ. ಇಂತಹ ಮಾತುಗಳನ್ನು ಜೀವನದ ಅಭದ್ರತೆಯಲ್ಲಿ ಇರುವ ಜನ ಬಹುಬೇಗ ಸ್ವೀಕರಿಸುತ್ತಾರೆ. ಸಾಮಿನ ನಂತರದ ಸುವಿಕ್ಷಾಗಿ ಆಶಿಸುತ್ತಾರೆ. ಹೀಗಾಗಿ ಕರ್ಮ- ಧರ್ಮ

ಪಾಪ-ಪ್ರಣ್ಯ, ಸತ್ಯ-ಅಸತ್ಯ ಮುಂತಾದ ಭಾವನೆಗಳ ಮೂಲಾಂಶ ಇರುವ ಬದು ಕನ್ನು ಇರುವಂತೆಯೇ ಸ್ವೀಕರಿಸುವರು. ಇದರಲ್ಲೇ ತಮ್ಮ ಬದುಕನ್ನು ಸಮೇಕಿಸುವರು. ಇಂತಹ ಸ್ಥಿತಿಯಲ್ಲಿ ಸಂಪ್ರದಾಯಗಳು ಇನ್ನೊಮ್ಮೆ ಬೆಳೆಯುತ್ತವೆ. ಸಮಾಜದ ಪರಿವರ್ತನೆಗೆ ಇವರು ಯಥಾವತ್ತಾದ ಮತ್ತು ಡಂಭಾಚಾರದ ಭಕ್ತಿಯನ್ನು ನಿರಾಕರಿಸುವ ಮೂಲಕ ಪ್ರಯತ್ನಿಸಿದರು. ಸ್ವತಃ ತಾವೇ ಹಣದ ವ್ಯಾಪೋಹವನ್ನು ತೊರೆದು ಸಾಮಾನ್ಯರಲ್ಲಿ ತಾವು ಸಾಮಾನ್ಯರಾಗಿ ಬದುಕು ಸಾಗಿಸಿದರು. ಇದು ಜನ ಸಾಮಾನ್ಯರ ವೇಗೆ ಬಹಳ ಪರಿಣಾಮವನ್ನುಂಟುಹಾಡಿತು. ಇದು ಜನರಲ್ಲಿ ಅಸಮಾನ್ಯತೆಯನ್ನು ಹೊಗಲಾಡಿಕಂಡಿದ್ದರು ಕೂಡ ಇವರಲ್ಲಿ ಶಾಂತಿ ಮೂಡಿಸುವಲ್ಲಿ ಪರಿಣಾಮಾಕಾರಿಯಾಯಿತು. ಇಂದು ಕೂಡ ದಾಸರ ಅನೇಕ ಕೀರ್ತನೆಗಳು ಜನ ಸಾಮಾನ್ಯರ ಬದುಕಿನಲ್ಲಿ ಉಳಿದಿರುವುದು ಇದೇ ಕಾರಣದಿಂದಾಗಿದೆ.

ತಪ್ಪು ವರಾಡುವುದು ವರಾನವನ ಸಹಜ ಗುಣ. ತಪ್ಪು ವಾಡಿದ ವ್ಯಕ್ತಿ ದೇವರನ್ನು ಸ್ವಾರಿಸುವುದರ ಮೂಲಕ ತಪ್ಪುಗಳನ್ನು ಗ್ಲೈಬಹುದಂಬ ನಂಬಿಕೆ ಇದ್ದಂತೆ ಕಾಣುತ್ತದೆ. ವಿಷ್ಣುವಿನ ಭಕ್ತಿ ಕಳ್ಳತನ ವಾಡಿದರೂ ಅವನು ಸಮಾಜದಲ್ಲಿ ತಪ್ಪಿತಸ್ಥಿತನ್ನಲ್ಲಿದಿರುಹಂತದು. ಇವನನ್ನು ಯವನಾಶಕರು ಕೂಡ ಶಿಕ್ಷಿಸಲು ಸಾಧ್ಯವಿಲ್ಲ ಎಂಬ ನಂಬಿಕೆಯನ್ನು ಕನಕದಾಸರ ಕೀರ್ತನೆ ತಿಳಿಸುತ್ತದೆ.

ಯವನದೂತರಿನ್ನೇನು ಮಾಡುವರು ಪೇಳೋ  
ರಮಯರಸನೆ ನಿನ್ನ ಅರಿಕೆಯಂಜ್ಞವರಿಗೆ ॥ಪ್ರ॥

ಮಂಡಲದೊಳಗೊಬ್ಬ ಜಾರ್ತಿಯಾಂತರು ತನ್ನ  
ಗಂಡನಿಕೆಯಂದ ವ್ಯಭಿಚಾರಗೈಯೆ  
ಮಂಡಲಪತಿಯು ಶೋಧಿಸಿ ಹಿಡಿದೆಳ ತಂದು  
ಭಂಡು ಮಾಡಲು ಬಿದರುವಳ ಕೇಳಲೋ ಹರಿ

ಕಳವಿನ ಒಡವೆಯಲಿ ಒಡೆಯಿಗೆ ಪಾಲೀವ  
ಕಳಬಂಟ ಕನ್ನವ ಕೊರಿಯುತ್ತಿರೆ  
ಕಳಪ್ಪ ಮಾಡಿದನೆಂದು ಹಿಡಿದೆಳತಂದರೆ  
ತಳವಾರನೇನು ಮಾಡುವನೊ ಕೇಳಲೋ ಹರಿ

(ಕ. ಭ. ಗೀ. ಪ್ರ. 50)

ಸಮಾಜದಲ್ಲಿ ಹೆಣ್ಣು ಪರಿಗಂಡಿನ ಜೊತೆ ಕೂಡುವುದು ವ್ಯಭಿಚಾರದ ಕೆಲಸ. ಹೀಗೆ ವಾಡಿದ ಸ್ತ್ರೀ ಸಮಾಜದಲ್ಲಿ ವಾನ್ಯತೆಗಳಲ್ಲಿದೆ ಬದುಕಬೇಕಾಗುತ್ತದೆ. ಜೊತೆಗೆ ಜನರ ಪ್ರಕಾರ ಅವಳು ನರಕದಲ್ಲಿ ಬಿದ್ದು ಶಿಕ್ಷಿಗೆ ಗುರಿಯಾಗುವಳು ಎಂಬ ನಂಬಿಕೆ ಅದರೆ ವಿಷ್ಣುವಿನ ದಯೆ, ಅಧವಾ ಅರಿಕೆ ಉಳಿವರಿಗೆ ಇಂತಹ ಶಿಕ್ಷೆ ಸಾಧ್ಯವಿಲ್ಲ. ಯವನ ದೂತರು ಶಿಕ್ಷಿಗೆ ಕರೆದೊಯ್ದರೂ ಯವು ಶಿಕ್ಷಿಸುವುದಿಲ್ಲ. ಇದು ವ್ಯಕ್ತಿಯಾ

ಕೆಲಸಕ್ಕನುಗೊಣವಾಗಿ ಸಿಗುವ ಫಲವನ್ನು ನಿರೂಪಿಸಬಹುದ್ದಿದೆ. ಪರಾದಿದ ಪ್ರಣಿ—ಪಾಪ ಗಳನ್ನು ಕಾಲಕಾಲಕ್ಕೆ ವಿಷ್ಣುವಿಗೆ ಅರ್ಚಸುಪ್ರದರ್ಶಿದ ಕೆಲಸಕ್ಕೆ ಸಿಗುವ ಫಲ ಬೇರೆ ಯಾದದ್ದು. ಇದು ಕರ್ತೃ ಸಿದ್ಧಾಂತದಲ್ಲಿ ಇರುವ ವಿರೋಧಾಭಾಸವಾಗಿದೆ. ವ್ಯಕ್ತಿತನ್ನ ಕರ್ತೃಕ್ಕೆ ಅರ್ಹಗೊಣವಾಗಿ ಫಲವನ್ನು ಪಡೆಯುವನು ಎಂಬುದು ಒಂದು ವಿಚಾರವಾದರೆ ಇನ್ನೊಂದು ಅವನು ವಿಷ್ಣುವನ್ನು ಭಜಿಸುವುದರ ಮೂಲಕ ಕರ್ತೃಕ್ಕೆ ದೂರೆಯುವ ಫಲವನ್ನು ಬದಲಿಸಿಕೊಳ್ಳಬಹುದು ಎಂಬುದಾಗಿದೆ. ಇಲ್ಲಿ ಕಷ್ಟತನ ಮಾಡುವ ವ್ಯಕ್ತಿ ಕರ್ತೃ ; ಹೀಗಾಗೆ ಅವನು ಸಮಾಜದಿದೆ ಬಹಿಪ್ರಾರ್ಥಿಕ್ಕುವನು ; ಆದರೆ ಇದು ವಿಷ್ಣುವಿನ ಅರಿಕೆ ಉಳ್ಳ ವ್ಯಕ್ತಿಗೆ ಅನ್ವಯಿಸುವುದಿಲ್ಲ ಎಂಬ ವಾದವಿದೆ. ಇಂತಹ ವಿರೋಧಾಭಾಸಗಳನ್ನು ದಾಸರ ಹಲವು ವಿಚಾರಗಳಲ್ಲಿ ಕಾಣಬಹುದು.

ಪುರಂದರದಾಸರ ಕೀರ್ತನೆಯೊಂದು ವೈಷ್ಣವರಾಗಿ ಪರಿಪರ್ವನೆಗೊಂಡ ಕುಟುಂಬದ ಪ್ರಾಜಾವಿಧಾನ, ಆಚರಣಗಳನ್ನು ತಿಳಿಸುತ್ತದೆ. ವೈಷ್ಣವರಾಗುವುದಕ್ಕೆ ಹೊದಲು ಪ್ರಾಜೆಸುತ್ತಿದ್ದ ದೇವರುಗಳ ಪರಿಚಯವನ್ನೂ ಅದು ನೀಡುತ್ತದೆ. ಆದೇವತೆಗಳು ಜನಪದ ದೇವತೆಗಳೇ ಆಗಿದ್ದ ವಂಬುದು ಇಲ್ಲಿ ಮುಖ್ಯ.

ಅರ್ಥ ಅಕರ್ತರಣೆನ್ನ ಗಂಡ ವೈಷ್ಣವನಾದ ಕಾರಣ  
ರಕ್ಷಣಾಂತರಕನ ಭಜಿಸಿ ಬರಿದಾಯ್ದೆನ್ನ ಬದುಕು      || ೪ ||

ಅಂಡ್ರ ಗಂಥವನ್ನಿಟ್ಟುಕೊಂಡು ರುಪ್ಯದೇವರ ಭಜಿಸುವಾಗ  
ಬಡ್ಡಿಗೆ ಹಣವ ಕೊಟ್ಟು ಸುಖದೊಳ್ಳಿದ್ದೆ ಪ್ರ  
ಅಂಡ್ರ ಗಂಥ ಬಿಟ್ಟು ಮೊಡ್ಡೆನಾಮ ಮುದ್ದೆ ಧರಿಸಲಾಗಿ  
ಬಡ್ಡ ಬಾಚ ಹೋಗಿ ಚಾಯ್ಗೆ ಗಡ್ಡೆ ಬಿಡ್ಡ ತು

.....

ಎಲ್ಲವು ಯಾಕಳಾತ ಉಡ್ಡಿ ಮೈಲಾರ ದೇವರು  
ಕಲ್ಪಿಂದು ಭಜಿಪಾಗ ಕ್ಷೇಮವಿತ್ತ  
ಬಲ್ಲಿದ ಪುರಂದರ ವಿಶಲನ ಭಜಿಸಲು  
ಸಲ್ಲಿದ ವೈಕುಂಠ ಸಲ್ಲಿವಂಶಾಯಿತು      (ಪ್ರಾಧ-1 ಪ್ರ.121)

ಅಂದರೆ ವಿಷ್ಣುವಿನ ಪ್ರಾಜೆಯಿಂದಾಗಿ “ಸಲ್ಲಿದ ವೈಕುಂಠ ಸಲ್ಲಿವಂಶಾಯಿತು” ಎಂಬ ನಂಬಿಕೆ ದಾಸರಲ್ಲಿ ಇರುವುದು ತಿಳಿಯುತ್ತದೆ. ಇದು ವಿಷ್ಣುವಿನ ಶೈವಪ್ರತೆಯನ್ನು ಹೇಳುತ್ತದೆ. ವಿಷ್ಣುವಿನ ಭಜನೆಯಿಂದ ಲೋಕದ ಸುಖಿಗಳಲ್ಲಿ ಕೊರತೆಯಂತಾದರೂ ‘ಪರ’ದಲ್ಲಿ ಸುಖಿ ಲಭ್ಯವಾಗುತ್ತದೆ. ಇತರೆ ದೃವಗಳ ಪ್ರಾಜೆಯಲ್ಲಿ ಲೋಕದ ಸುಖಿ ದೊರೆತರೂ ಮುಕ್ತಿಗೆ ಭಾದಕವಾದ ವಿಚಾರ. ಅಂದರೆ ಇಲ್ಲಿ ವಿಷ್ಣುವೇ ಶೈವಪ್ರಾಧ ದೇವರೆಂಬುದನ್ನು ಅನೇಕ ಉದಾಹರಣೆಗಳ ಮೂಲಕ ಸಾಖೀತುಪಡಿಸುವ ಯಂತ್ರವಿದೆ.

ತುಲಸಿಯ ಪೂಜೆ ಹಿಂದುಗಳಲ್ಲಿ ವಿಶೇಷ ಸ್ಥಾನ ಪಡೆಯಲಿಂದಿದೆ. ಅದರಲ್ಲೂ ವೈಷ್ಣವರಲ್ಲಿ ಇದು ವಿಶೇಷ ಪೂಜೆಗೆ ಅರ್ಹವಾಗಿದೆ. ತುಲಸಿಯ ಗಿಡದಲ್ಲಿ ಕೃಷ್ಣ ವಾಸಿಸುವನೆಂಬ ನಂಬಿಕೆ ಇರುವುದರಿಂದ ವೈಷ್ಣವರಲ್ಲಿ ಇದು ವಿಶೇಷ ಸ್ಥಾನ ಪಡೆದು ಕೊಂಡಿದೆ. ಹೀಗಾಗೆ ಹರಿದಾಸರು ತುಲಸಿಯ ಮಾಲೆಯನ್ನು ಧರಿಸುವುದು ಸಂಪ್ರದಾಯ. ಹರಿದಾಸರು ಮನಕ್ಕು ಬಂದಾಗ ತುಲಸಿ ಮಾಲೆಯನ್ನು ಧರಿಸುವಂತಿಲ್ಲ. ಹಾಗೆಯೇ ಇಷ್ಟ ಬಂದಾಗಲೆಲ್ಲಾ ಅದನ್ನು ಲೇಗಿದು ಎಸೆಯುವುದು ಕೂಡ ತಪ್ಪಿ ಎಂಬ ನಿರ್ಯಾಮವಿದೆ. ಈ ನಿರ್ಯಾಮವನ್ನು ಏಂಬೀದರವರಲ್ಲಿ ಹರಿಯು ಮನಸಿಗೆ ಕೊಳ್ಳುವನೆಂಬ ನಂಬಿಕೆ ಹೀಗಿದೆ :

“ಅದಿವಾರದಲಿ ಸಂಜೀಯಲಿ ರಾತ್ರಿಯಲಿ ಅಂಗಾರಕ ಶುಕ್ರವಾರದಲಿ  
ಅದಿತ್ಯ ಸೇವೆ ಗ್ರಹಣ ಅಮಾವಾಸ್ಯೆ ಹುಣ್ಣಿ ಮು ದ್ವಾದಶಿಯಲಿ  
ಸಾದರಾಚಿತ ಜಯಂತಿಗಳಲ್ಲಿ ಧೃತಿ ಘೃತಿ ಪಾತ ಸಂಕುಂತಿಗಳಲಿ  
ಶ್ರೀ ಪುರಂದರವಿತೇ ಮುನಿವ ಶ್ರೀ ತುಲಸಿಯ ಲೇಗಿದರೆ”<sup>10</sup>

ಇದರಿಂದಾಗಿ ಅನೇಕ ಬ್ರಾಹ್ಮಣರು ತುಲಸಿಯನ್ನು ಪರಿಯೆಂದೇ ಪೂಜಿಸುವರು.

ಹರಪನಹಳ್ಳಿ ಭೀಷಣವ್ಯಾನ “ಪತಿ ದಾನಕೊಟ್ಟಿ ಹಾಡಿ”ನಲ್ಲಿ ಸತ್ಯಭಾವೆ ಕೃಷ್ಣನನ್ನು ನಾರದರಿಗೆ ದಾನ ಕೊಡುತ್ತಾಳೆ. ಮತ್ತೆ ಕೃಷ್ಣನನ್ನು ಪಡೆಯೆಕೊಡಾಗ, ಬಲರಾಮ ಕೃಷ್ಣನ ತೂಕೆದಷ್ಟು ಬಂಗಾರ ಕೊಡುತ್ತೇನೆ ಕೃಷ್ಣನನ್ನು ತಿರುಗಿಕೊಟ್ಟು ಬಿಡು ಎಂದು ನಾರದನನ್ನು ಕೇಳುತ್ತಾನೆ. ಅದಕ್ಕೆ ನಾರದರೂ ಒಷ್ಟಿಕೊಳ್ಳುತ್ತಾರೆ. ಆದರೇನು ಎಲ್ಲ ಖಿಡಾಸೆಯ ಬಂಗಾರ ಬರಿದು ವಾಡಿದರೂ ಕೃಷ್ಣನು ಕುಳಿತ ತಕ್ಕಡಿ ಹೇಳೆ ಏಳಳೆ ಇಲ್ಲ. ಸತ್ಯಭಾವೆ ರುಕ್ಷಿಣಿಯನ್ನು ಕರೆದು ತರುತ್ತಾಳೆ. ರುಕ್ಷಿಣಿ ಎಲ್ಲರಿಗೂ ವಂದಿಸಿ ಬಂದು ತುಳಸಿ ದಳವನ್ನು ಕಿತ್ತು ತಕ್ಕಡಿಯಲ್ಲಿ ಇಟ್ಟಳು. ತಕ್ಕಡಿಯಲ್ಲಿ ಇದ್ದ ಚಿನ್ನವನ್ನೆಲ್ಲಾ ತೆಗೆದಳು. ತಕ್ಕಡಿ ಸಮವಾಯಿತು. ಇದು ತುಳಸಿಯಿಂದ ಹೇಳುತ್ತದೆ. ಹಾಗೆಯೇ ಕೃಷ್ಣ—ತೂಸೀ ಸಮವೆಂದೇ ಇದು ತಿಳಿಸುತ್ತದೆ. ತುಳಸಿಯ ಪೂಜೆ ಕೃಷ್ಣ ಪೂಜೆಯೇ ಎಂಬ ನಂಬಿಕೆಯನ್ನು ಈ ಕತೆ ಪ್ರಮ್ಮೀಕರಿಸುತ್ತದೆ.

ದಾಸರ ಕೀರ್ತನೆಗಳಲ್ಲಿ ಕಂಡುಬರುವ ನಂಬಿಕೆಗಳು ವೈದಿಕ ಧರ್ಮದಲ್ಲಿ ಹಿಂದಿನಿಂದ ಇದ್ದ ನಂಬಿಕೆಗಳನ್ನೇ ಪ್ರೋತ್ಸಾಹಿಸುತ್ತವೆ. ಇದರ ಜೊತೆಗೆ ಜನಪದರ ದೇವರ ಮತ್ತು ಅದಕ್ಕೆ ಸಂಬಂಧಪಟ್ಟ ನಂಬಿಕೆ ಸಂಪ್ರದಾಯಗಳ ಬಗ್ಗೆಯೂ ಇವರ ಕೀರ್ತನೆಗಳಲ್ಲಿ ಪ್ರಸ್ತಾಪವಿದೆ. ಉತ್ಪಾದೆ ದಾಸಸಾಹಿತ್ಯ, ಕಳವಳಿಯಲ್ಲಿ ವೈದಿಕ ಧರ್ಮದ ಸ್ಥಾನತೆಯನ್ನು ಚಲನಶೀಲವಾಗಿವಂತೆ ಮಾಡಲಾಗಿದೆ. ಇದಕ್ಕೆ ಬೇಕಾದ ನಂಬಿಕೆ, ಸಂಪ್ರದಾಯಗಳನ್ನು ಇವರು ಪ್ರೋತ್ಸಾಹಿಸುತ್ತಾರೆ. ಏಷ್ಟು ಪಾರಮಾತ್ಮವನ್ನು

ಶ್ರೀಷ್ಟವೆಂದು ಸಾರಿದ್ದಾರೆ. ಜನಪದರ ಆಚರಣೆಗಳನ್ನು ತೆಗಳುವುದರ ಮೂಲಕವೇ ಅವರ ಸಂಪ್ರದಾಯಗಳನ್ನು ನಮಗೆ ಪರಿಚಯ ವಹಾಡಿಕೊಡುತ್ತಾರೆ. ಜನಪದರ ಆಚರಣೆಗಳ ಪ್ರಸ್ತಾಪ ನೇತ್ರಾತ್ಮಕವಾಗಿ ಬಳಕೆಗೊಂಡಿವೆ.

### ಅ) ಹಬ್ಬಗಳು

ಹಬ್ಬ ಎನ್ನುವ ಪದ ಮೂಲತಃ ಪರ್ವ ಎಂಬ ಶಬ್ದದ ತದ್ದ್ವಾವಾಗಿದ್ದು ನಮ್ಮ ಜನಾಂಗಿಕ ಜೀವನದ ನಿರ್ದಿಷ್ಟ ಕಾಲದ ಉತ್ಸವಕ್ಕೆ ಸಂಕೇತವಾಗಿದೆ. ನಿರ್ದಿಷ್ಟ ಕಾಲಾವಧಿಯಲ್ಲಿ ಕೈಗೊಳ್ಳುವ ಆಚರಣೆಗಳ ರೂಪದ ಉತ್ಸವಗಳೇ ಹಬ್ಬಗಳು. ಹಬ್ಬಗಳಿಗೆ ನಂಬಿಕೆಗಳೇ ಪ್ರೀರಕಾಂಶ. ಹಬ್ಬಗಳನ್ನು ನಾವು ಏವೇಚಿಸಿದರೆ ಅವುಗಳಿಗೆ ಇರುವ ಸಾಂಘಜಿಕ, ಮತ್ತೀರು ಮತ್ತು ಶೈಕ್ಷಣಿಕ ಆಯಾಮಗಳು ತಿಳಿದುಬರುತ್ತವೆ. ಹಬ್ಬಗಳು ಒಂದು ಗುಂಟಿನ ಅಥವಾ ಒಂದು ಜಾತಿಯ, ಮತ್ತು ಭಾವನೆಗಳನ್ನು ಗಟ್ಟಿಗೊಳಿಸುತ್ತವೆ. ಆ ಗುಂಟಿನ ಅಥವಾ ಜಾತಿಯ ಜನರನ್ನು ಒಂದು ಬಿದ್ದ ಜೌಕಣ್ಣಿನಲ್ಲಿ ಬಿಸೆಯಾವ ಕೆಲಸ ವಾಡುತ್ತವೆ. ಸಾಮಾಜಿಕವಾಗಿ ಜನರಲ್ಲಿ ಖಚಿತಮತ್ತು ವನ್ನು ಚಾಲಿಸುವಲ್ಲಿ ಹಬ್ಬಗಳ ಪಾತ್ರ ಮಹತ್ತರವಾದುದು.

ಹಬ್ಬ ಎನ್ನುವ ಪದಕ್ಕೆ 'ಸಂತೋಷ' ಎಂಬ ಅರ್ಥವಿದೆ. ಹಬ್ಬಗಳು ವಹಾನ ವನ ಮನಸ್ಸಿಗೆ ಸಂತೋಷವನ್ನು ನೀಡುತ್ತವೆ. ಇದರಿಂದಾಗಿಯೇ ಹಬ್ಬದ ಉದ್ದೇಶ ಮನರಂಜನೆಯಾಗಿದೆ. ಹೀಗಾಗಿ ಹಬ್ಬಕ್ಕೆ ಪರ್ಯಾಯವಾಗಿ ಸಂತೋಷ ಎಂಬ ಅರ್ಥ ವಿರಬಹುದು. ಹಬ್ಬಗಳಂದು ಜನರು ಯಾವುದೇ ದುಡಿಮೆ ಮಾಡದೆ ಸ್ವಾನ ವಹಾಡಿಕೊಸ ಬಟ್ಟೆ ತೊಟ್ಟಿ ಸಂತೋಷದಿಂದ ಇರುವ ಪ್ರಯತ್ನ ವಾಡುತ್ತಾರೆ. ಸಿಹಿ ತಿಂದು ಸಂತೋಷಿಸುತ್ತಾರೆ.

ದಾಸರು ಸಾಂಪ್ರದಾಯಿಕ ಅರ್ಥದಿಂದ ಹಬ್ಬದ ಅರ್ಥವನ್ನು ಹೊರತುಪಡಿಸಿ, ಮರುವಾಯಾಗ್ನಾನ ವಹಾಡಿದ್ದಾರೆ. ಮನುಷ್ಯ ನಿಜವಾಗಿಯಾಗ ಆಚರಣೆಗಳಲ್ಲಿ ಸಂತೋಷ ಪಡುತ್ತಾನೇ? ಅಥವಾ ಅವನ ಸಂತೋಷವಿರುವುದು ವಹಾನವೀಯ ಏಂಡಿತ ಗಳಲ್ಲಿ, ಎಂಬ ಪ್ರಶ್ನೆ ದಾಸರನ್ನು ಕಾಡಿದೆ. ಹೀಗಾಗಿ ಇಂತಹ ಸಾಂಪ್ರದಾಯಿಕವಾದ 'ಹಬ್ಬ'ದ ಅರ್ಥವನ್ನು ಪುರಿದರದಾಸರು ವಹಾನವೀಯ ದೃಷ್ಟಿಯಲ್ಲಿ ವಿಶೇಷಿಸಿದ್ದಾರೆ. ಹಬ್ಬದ ಅರ್ಥವನ್ನು ನಿಯಮಗಳಿಂದ ಬದಲಿಸಿ, ವಹಾನವೀಯ ಭಾವನೆಗಳನ್ನು ಅದರೊಂದಿಗೆ ಸೇರಿಸಿ ಹೊಸ ಅರ್ಥ ಸೃಷ್ಟಿಸಿದ್ದಾರೆ :

ಸಾಧು ಸಜ್ಜನರೊಳಗಿರುವೋದೆ ಹಬ್ಬ  
ಪೇದಾಂತಾರ್ಥವ ತಿಳಿಪೋದೆ ಹಬ್ಬ  
ಭೇದ ಬುದ್ಧಿಗಳಲ್ಲಿ ಬಿಡುವೋದೆ ಹಬ್ಬ  
ಭಾಗೀರಥಿಲ್ ಲೋಲಾಡುವುದೆ ಹಬ್ಬ

“ಸಂಕೆಲ್ಪ ಸಿದ್ಧಿ ಮನಕೆ ದೇಶದ್ದ ಹೆಚ್ಚು  
ನಿತ್ಯಂತ ಯೋಗಿಗೆ ಅನುದಿನ ಹೆಚ್ಚು  
ಸಾವಿಲ್ಲದವನ ಸಂಸಾರದಿ ಹೆಚ್ಚು  
ಕರೀರಕೆ ಹಾತ್ತಿ ಬಾರದೊಮೆಚ್ಚು” 11

ಇಲ್ಲಿ ಚಿಂತೆಯಿಲ್ಲದ ವ್ಯಕ್ತಿಗೆ, ಉದ್ದೇಶವನ್ನು ಸಿದ್ಧಿಸಿಕೊಂಡ ವ್ಯಕ್ತಿಗೆ, ಸಾವಿಲ್ಲದ ಮನೆಯವರಿಗೆ, ಅರೋಗ್ಯವಿರುವ ವ್ಯಕ್ತಿಗೆ, ಪ್ರತಿದಿನವೂ ಹೆಚ್ಚುವೆಂಬ ಮಾತು ಬರುತ್ತದೆ. ಅಂದರೆ ಮನುಷ್ಯ ದುಃಖಿನಾಗುವುದು ಬದುಕಿನ ಅನಿಶ್ಚಯತೆ ಮತ್ತು ಅನಾರೋಗ್ಯದಿಂದ. ಎಲ್ಲಿ ವ್ಯಕ್ತಿ ಇವುಗಳನ್ನು ಏರುತ್ತಿಸೂ ಅಲ್ಲಿ ಅವನು ಸುಖಿ ದಿಂದ ಮತ್ತು ಸಂತೋಷದಿಂದ ಇರಬಳ್ಳನು ಎಂಬುದನ್ನು ಹೇಳುತ್ತಾರೆ. ಇವು ವ್ಯಕ್ತಿಯ ವಾಸ್ತವ ಮತ್ತು ಸಾಮಾಜಿಕ ಬದುಕಿನ, ಇರುವ ಸ್ಥಿತಿಯನ್ನು ಏರಿ ದಪ್ಪಗಳಾಗಿವೆ. ಸಾಮನ್ನು ಜಯಿಸುವುದು, ಚಿಂತೆಯಿಂದ ಮನಸ್ಸಿಗೆ ಮುಕ್ತಿ ದೊರಕಿ ಸಿಕೊಳ್ಳುವುದು ಬಹುಕಷ್ಟದ ಕೆಲಸಗಳು ಮತ್ತು ಇವು ಅಸಾಧ್ಯವಾದವರ್ಗಳು. ವ್ಯಕ್ತಿಗಳ ನಡುವಳಿ ಭೇದಗಳನ್ನು ಏರಿಬೇಕು. ಸನ್ನಡತೆಯನ್ನು ಪಡೆದುಕೊಳ್ಳಬೇಕು ಎಂಬ ಮಾತುಗಳು ಲೋಕದ ನಿಯಮಗಳಿಂದ ಉಂಟಾದ ಸಂಬಂಧಗಳ ನಡುವೆ ಸಾಮರಣ್ಯವನ್ನು ಮೂಡಿಸುವುದಾಗಿದೆ. ಒಟ್ಟಾರೆ ದಾಸರು ಮನುಷ್ಯನ ಮನಸ್ಸಿನ ಶಾಖಾಗಳನ್ನು ಗುರುತಿಸುತ್ತಾರೆ. ಆ ತಲ್ಲಿಂಗಳನ್ನು ಏರಬೇಕೆಂಬ ಆಶಯಾಳನ್ನು ವೃಕ್ಷಪಡಿಸುತ್ತಾರೆ.

ಉಂಟಾದ ಆಚರಣೆ ವಿಧಾನವನ್ನು ಪ್ರರಂದರ ದಾಸರ ಒಂದು ಹೀಗನೆ ನೀಡುತ್ತದೆ. ಇಲ್ಲಿ ದಾಸರು ಲೋಕದಲ್ಲಿ ಬಹಿರಂಗಾಗಿ ಆಚರಿಸಲಾಗುವ ಬಲಿ ವಿಧಾನವನ್ನು ಹೇಳಬೇಕು ಮಾಲಿಕ ವ್ಯಕ್ತಿ ತನ್ನಲ್ಲಿರುವ ಅಪ್ಯಂತದಗಳನ್ನು ಬಲಿಕೊಟ್ಟಿ ಪಕ್ಷಗೊಳಿಬೇಕೆಂಬುದನ್ನು ತಿಳಿಸುತ್ತಾರೆ. ವ್ಯಕ್ತಿ ತನ್ನನ್ನು ತಾನು ಪಕ್ಷವಾಡಿಕೊಳ್ಳುವುದರ ಮಾಲಿಕ ಲೋಕದ ತಹತಹಿಕೆಗಳಿಂದ ಮುಕ್ತನಾಗಬಹುದೆಂದು ತಿಳಿಸುತ್ತಾರೆ.

“ಉಂಟಾದೆವರ ಮಾಡಬೇಕಣ್ಣ ತನ್ನಾಳಗೆ ತಾನೇ | ಪ|  
ಉಂಟಾದೆವರ ಮಾಡಿರೆಂದು ಸಾರುತಿದೆ ಶ್ರುತಿ ಇರುಳು ಹಗಲು  
ಧ್ವನಿಗಳಿಂಬತ್ತು ಮುಚ್ಚಿ ನಿಲ್ಲಿಸಿ ಭೂ ಮಧ್ಯದಲ್ಲಿ | ಅಪ|

.....  
ಕಷ್ಟ ಕರ್ತವೆಯಿಂಬ ಕುರಿಯಣ್ಣ ಅದನ್ನು ತಂದು  
ಕಟ್ಟಿ ತಲೆಯನ್ನು ಹೊಡೆಯಬೇಕಣ್ಣ  
ಅಪ್ಯಂತದ ಕುರಿಗಳನ್ನು ಕಟ್ಟಿ ತಲೆಯನು ಚಂಡನಾಡಿ  
ಅಟ್ಟಿ ತಿರುಗುವ ಕೋಳಿಯನ್ನು ಕುಟ್ಟಿ ಸೂರೆ ಹಾಕುತ್ತಲಿ” 12

ಇಲ್ಲಿ ಪ್ರಸ್ತಾಪಗೊಂಡಿರುವ ಪ್ರತಿಯೋಂದು ಪ್ರಾಣಿ ಕೂಡ ವ್ಯಕ್ತಿಯಲ್ಲಿ ಅಡಗಿರುವ ಅಮಿಷ (ಲೋಭ) ಗುಣಗಳನ್ನು ವ್ಯಕ್ತಪಡಿಸುತ್ತವೆ. ಮನಸ್ಯನ ಮದ, ಜಂಜಲತೆ, ಅಹಂಕಾರಗಳು, ಕುರಿ, ಕೋಳಿ ಮತ್ತು ಮೇಕಿಗೆ ಸಂಕೀರ್ತವಾಗಿದೆ. ಇವುಗಳನ್ನು ತೊರೆದು ವ್ಯಕ್ತಿ ಜ್ಞಾನವನ್ನು ಬೆಳಸಿಕೊಳ್ಳಬೇಕಿಂಬ ಅಶಯ ಇಲ್ಲಿದೆ. ಇಲ್ಲಿ ದಾಸರು ಸ್ವವಿಮಾರ್ತಿವಾಡಿಕೊಳ್ಳುವುದರ ಜೊತೆಗೆ ತಮ್ಮ ಸುತ್ತಲಿನ ಜನರನ್ನು ಕುರಿತೂ ಹೇಳಿದ್ದಾರೆ. ಈ ಕೀರ್ತನೆಯ ಮೌದಲಲ್ಲಿ ಪುರಂದರದಾಸರು ವ್ಯಕ್ತಿ ತ್ಯಜಿಸಬೇಕಾದ ಅಮಿಷಗಳನ್ನು ಕುರಿತು ಹೇಳಿದ್ದಾರೆ. ನಂತರದ ಘಟ್ಟದಲ್ಲಿ ದಾಸರು ಸಾಮಾಜಿಕವಾಗಿ ಸಿದ್ಧವಾದ ಸಂಬಂಧಗಳನ್ನು ತ್ಯಜಿಸುವುದನ್ನು ತಿಳಿಸಿ ವ್ಯಕ್ತಿಯ ನಡತೆಯನ್ನು ಶುದ್ಧಗೊಳಿಸುವ ಕ್ರಿಯೆಯನ್ನು ರೂಪಕರ್ಗಳ ಮೂಲಕ ಹೇಳಿದ್ದಾರೆ. ಸಾಮಾಜಿಕ ಸಂಬಂಧಗಳನ್ನು ಹೇಳುವಾಗ ಯಾವುದೇ ರೂಪಕ, ಉಪಮೆಗಳನ್ನು ಬಳಸದೆಯೇ ವ್ಯಕ್ತಿಗಳ ನಡುವಿನ ಸಂಬಂಧವನ್ನು ನೇರವಾಗಿ ನಿರಾಕರಿಸುತ್ತಾರೆ. ಇಲ್ಲಿ ದಾಸರು ಹೊಸ ರೀತಿಯ ಬದುಕನ್ನು ಅಶಿಸಿದ್ದಾರೆ. ಬದುಕನ್ನು ವ್ಯಾಘರವಾಗಿ ಹಾಳು ಪಾಡುವುದನ್ನು ದೂಷಿಸಿದ್ದಾರೆ.

“ಮೃತ್ಯುವಿನ ಬಾಯಿಯೋಳಿಗ ತುತ್ತು ಆಗಿ ಹೋಗಬೇಡ  
ತೊತ್ತು ಆಗಿ ಗುರುವಿಗೆ ನೀ ಹತ್ತಿ ನೋಡೋ ಗುಡ್ಡವನು”

(ಪ್ರಸಾದ-3 ಪ್ರ. 342)

ಮೃತ್ಯುವನ್ನು ಜಯಿಸಬೇಕಿಂಬ ಹಂಬಲ ಇಲ್ಲಿ ವ್ಯಕ್ತವಾಗುತ್ತದೆ. ಅಂದರೆ ಇಲ್ಲಿ ಮೃತ್ಯುವನ್ನು ಗೆಲ್ಲಬೇಕಾದರೆ ಗುರುವಿನ ದಯೆ ಬಹಳ ಮುಖ್ಯ. ಗುರುವಿಗೆ ದಾಸನಾಗುವುದರ ಮೂಲಕ ಮುಕ್ತಿಯನ್ನು ಪಡೆಯಬಹುದೆಂಬ ಅಶಯವಿದೆ. ಇದು ವೈದಿಕರಿಂದ ರೂಢಿಗೆ ಒಂದ ನಂಬಿಕೆಯೇ ಆಗಿದೆ.

ಸಾನ ಒಂದು ಕ್ರಿಯೆಯಾದರೂ ಇದು ಒಂದು ಸಂಪ್ರದಾಯವೂ ಆಗಿದೆ. ವ್ಯಕ್ತಿ ತನ್ನ ದೇಹವನ್ನು ಶುಚಿವಾಡಿಕೊಳ್ಳಲು ಸಾನ ಪಾಡುತ್ತಾನೆ. ಆದರೆ ಅದು ಧಾರ್ಮಿಕ ಹಿನ್ನಲೆಯನ್ನು ಪಡೆದುಕೊಂಡರೆ ಆಚರಣೆಯಾಗುತ್ತದೆ. ಪವಿತ್ರ ಕ್ಷೇತ್ರಗಳಲ್ಲಿ ಕಲ್ಯಾಣ ಅಥವಾ ನದಿಯಲ್ಲಿ ಏಂದರೆ ಪುಣಿಬರುವುದೆಂಬ ನಂಬಿಕೆ ಇದೆ. ಹಬ್ಬದಲ್ಲಿ ಸಾನಕ್ಕೆ ಹೆಚ್ಚಿನ ಆದ್ಯತೆ ಇರುವುದು ಈ ಕಾರಣಕ್ಕಾಗಿಯೇ ಇರಬಹುದು. ಹೀಗೆ ಸಾನಕ್ಕೆ ಬಂದಿರುವ ಪಾವಿತ್ರತೆಯನ್ನು ಇವರು ನಿರಾಕರಿಸುತ್ತಾರೆ.

“ತನುವ ನೀರೋಳಗದ್ದಿ ಫಲವೇನು ತನ್ನ<sup>1</sup>  
ಮನದಲ್ಲಿ ದೃಢ ಭಕ್ತಿಯಲ್ಲಿದ ಮನಜನು”

(ಪ್ರಸಾದ-3 ಪ್ರ. 265)

ಇಲ್ಲಿ ಮುಖ್ಯವಾದದ್ದು ಸ್ವಾನದ ಕ್ರಿಯೆಯಲ್ಲ. ಮಾನಸಿಕ ಕ್ರಿಯೆ ಎಂಬುದನ್ನು ದಾಸರು ಹೇಳುತ್ತಾರೆ. ಭಕ್ತಿಯ ಡಂಬಾಚಾರದಲ್ಲಿ ನಡೆಯುವ ಸ್ವಾನದ ಕ್ರಿಯೆಯನ್ನು ನಿರಾಕರಿಸಿ ಸ್ವಾನದ ಪಾವಿಶ್ರುತೆಯನ್ನು ಮರು ವಿವೇಚಿಸಿದ್ದಾರೆ. ಇಲ್ಲಿ ವಿವರಿಸಿದ ಕೆಲವು ವಿಚಾರಗಳು ದಾಸರಿಗೇ ವಿಶಿಷ್ಟವಾದವು. ದಾಸನಾದವನಿಗೇ ಕೆಲವು ನಿಯಮಗಳನ್ನು ಇಲ್ಲಿ ವಿವರಿಸಿದ್ದಾರೆ. ದಾಸಧರ್ಮಗಳನ್ನು ಮಾಡುವುದು, ಜ್ಞಾನ ತತ್ತ್ವಾಂಗಗಳನ್ನು ತಿಳಿದು, ಹಿರಿಯರ ದರ್ಶನ, ಅತಿಥಿಗಳಿಗೆ ಅನ್ನ ನೀಡುವುದು. ದುಷ್ಪರ ಸಂಗ ಬಿಡುವುದು, ಶಿಷ್ಟರ ಸಹವಾಸ ವರಾಡುವುದು, ಪುಣ್ಯವೆಂದು ದಾಸ ದರ್ಶನವು ಸಾರುತ್ತದೆ. ಇವುಗಳ ಮೂಲಕ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ರೂಪಿಸಿ ಕೊಳ್ಳಬಹುದು ಎಂಬ ನಂಬಿಕೆ ಇಲ್ಲಿ ಕಂಡುಬರುತ್ತದೆ. ಹೀಗೆ ಪವಿಶ್ರುತೆಯನ್ನು ಕರಿತು ವಾತನಾಡುವಾಗ ಪರಂಪರೆಯಾಂದ ಬಂದ ವಿಚಾರಗಳನ್ನೇ ಇವರು ಒಟ್ಟಿರ್ಹಿತವಾದನ್ನು ಕಾಣುತ್ತೇವೆ. ಇಲ್ಲಿಲ್ಲಾ ವೈದಿಕ ಧರ್ಮದ ಶ್ರೀಷ್ಟಿತೆಯನ್ನೇ ಒತ್ತಿಹೇಳಿದ್ದಾರೆ,

ಸ್ವಾನದಂತೆ ಮಾಡಿಯಾ ಕೂಡ ಒಂದು ನಂಬಿಕೆ. ಇದು ಮೇಲ್ಮೈ ತಿಗಳಲ್ಲಿ ಅಚರಣೆಯಲ್ಲಿರುವ ಒಂದು ಕ್ರಿಯೆ. ಮಾಡಿವಂತರು ತಮಗಿಂತ ಕೆಳಜಾತಿಯವರನ್ನು ಮಾಟ್ಟಬಾರದು ಮತ್ತು ಅವರೊಂದಿಗೆ ಬೆರೆಯಬಾರದೆಂಬ ನಿಯಮಗಳಿವೆ. ಅದರ ಜೊತೆಗೆ ತಮ್ಮಲ್ಲಿ ಕೂಡಿ ಒಟ್ಟಿಗೆ ಬದುಕುತ್ತಿರುವವರೂ ಮಾಡಿಯಲ್ಲಿರುವಾಗ ಮಾಟ್ಟಬಾರದೆಂಬ ಅವಾನವೀಯ ರೀತಿಯ ನಂಬಿಕೆಗಳನ್ನು ದಾಸರು ತೆಗಳಿದ್ದಾರೆ. ಇವರು ಇಂತಹ ಅರ್ಥಕ್ಕಿಂತ ಅಚರಣೆಗಳಿಗೆ ಹೂಸ ವಾತ್ಯಾನಗಳನ್ನು ಮಾಡಿದ್ದಾರೆ.

“ಒಟ್ಟೆಯ ನೀರೊಳಗಿಂದಿಂದಿಂದ ಒಣಿಸಿ  
ಉಟ್ಟೆಕೊಂಡರೆ ಅದು ಮಾಡಿಯಲ್ಲ  
ಹೊಟ್ಟೆಯೋಳಗನ ಕಾಮದೌರ್ಘಾವ  
ಬಿಟ್ಟು ನಡೆದರೆ ಅದು ಮಾಡಿಯು”

(ಪ್ರಸಾದ-3 ಪು. 146)

ಹೀಗೆ ಅರ್ಥವಿಲ್ಲದ ಅಚರಣೆಗಳನ್ನು ನಿರಾಕರಿಸಿ ಅವುಗಳನ್ನು ಮಾನವೀಯತೆಯೊಂದಿಗೆ ಬೆಳೆಯುವ ಪ್ರಯತ್ನ ವರಾಡಿದ್ದಾರೆ, ಹೀಗೆ ವ್ಯವಸ್ಥೆಯೊಳಗೆ ವ್ಯವಸ್ಥಿತವಾಗಿ ಬಳಕೆಗೊಂಡಿರುವ ಅಚರಣೆಗಳನ್ನು ನಿರಾಕರಿಸಿದ್ದಾರೆ.

ದಾಸರಲ್ಲಿ ಕೆಲವು ಹಬ್ಬಗಳ ಪ್ರಸ್ತಾಪವನ್ನು ನಾವು ಕಾಣುತ್ತೇವೆ. ನಮ್ಮ ಸಂಸ್ಕೃತಿಯಲ್ಲಿ ಹಬ್ಬಗಳನ್ನು ಮತ್ತು ವರಾನಿಕ್ಕನುಗುಣವಾಗಿ ವಿಭಾಗ ವರಾಡಬಹುದಾಗಿದೆ ಹಬ್ಬಗಳು ಏರಡು ರೀತಿಯಲ್ಲಿ ರೂಢಿಯಲ್ಲಿವೆ.

1) ಕೆಲವು ಹಬ್ಬಗಳನ್ನು ದೇಶದ ಎಲ್ಲಾ ಜನರು ಒಂದೇ ದಿನ ಅಚರಿಸುವರು.

2) ಕೆಲವೇ ಹೆಚ್ಚಿಗಳನ್ನು ಉಲ್ಲಿನವರೇ ನೇರಿ ಆಚರಿಸುವರು. ಇವು ಉಲ್ಲಿ ಹಬ್ಬಿಗಳು.

ಹಬ್ಬಿಗಳಿಗೆ ಮನರಂಜನೆ ಒಂದು ಉದ್ದೇಶವಾದರೆ ಮತ್ತೊಂದು ತಮ್ಮ ಬದುಕಿನ ಜೊತೆಗೆ ಸೇರಿ ಹೋದ ಕೆಲಸಗಳೊಂದಿಗೆ ಅಪ್ಪಾಳ ಮಹತ್ವದ ಹೇಳುವುದಾಗಿದೆ. ಬದುಕಿನಲ್ಲಿ ಬರುವ ರೋಗರುಜಿನಾಗಳ ಪರಿಹಾರಕ್ಕೆ ಬೇಳಿಗಳನ್ನು ಕಾಯ್ದು ತಮಗೆ ತಿನ್ನಲು ಉಡಲು ಕೊಡುವ ಭೂಮಿತಾಯಿಗೆ ತಮ್ಮ ಕೃತಜ್ಞತೋಳನ್ನು ಸಲ್ಲಿಸುವುದಾಗಿದೆ. ಜನಪದರು ಒಂದು ದೇವರ ಪೂಜೆಯಲ್ಲಿ ತೃಟ್ಯಿಪಟ್ಟವರಲ್ಲ. ಮರ, ಗಿಡ, ಭೂಮಿ, ಸೂರ್ಯ, ಕಲ್ಲು ಮಾರ್ಪಾದವುಗಳಿಗೆ ಪೂಜೆ ಸಲ್ಲಿಸುತ್ತಾರೆ. ಗುಡಿಕಟ್ಟಿ ಕಲ್ಲು ಇಟ್ಟು ದೇವರಿಗೆ ಹೆಸರಿಡುವರು. ಹೀಗೆ ಪೂಜಿಸಲ್ಪಟ್ಟ ದೇವತೆಗಳನ್ನು ದಾಸರು ಕೀಳು ದೈವಗಳು, ರಕ್ತ ದೈವಗಳು, ಬಿನಾಗು ದೈವಗಳು ಎಂದು ಟೀಕಿಸಿದ್ದಾರೆ. ಅಂದರೆ ಇಲ್ಲಿ ಕಂಡುಬರುವ ದೇವರುಗಳ ವಿಭಾಗ ಕ್ರಮ ವರ್ಣನವನ್ನು ಮನಸ್ಸಿನ ಕ್ರಿಯೆಯನ್ನು ಸೂಚಿಸುತ್ತದೆ. ಮನಸ್ಸು ರಲ್ಲಿ ಕಂಡುಬರುವ ಮೇಲು ಮತ್ತು ಕೀಳು ಕಲ್ಲನೇಗಳು ದೇವರುಗಳ ವಿಭಾಗ ಕ್ರಮದಲ್ಲಿ ಕಂಡು ಬರುತ್ತದೆ. ಮನಸ್ಸು ಮೇಲು ಮತ್ತು ಕೀಳು ಭಾವನೆಗಳನ್ನು ದೇವರಲ್ಲಿ ಕಾಣಿಸಬೇಕು ನ ಮನಸ್ಸಿತೀಯು ಇಲ್ಲಿ ಸಮಾಜದ ರಚನೆಯನ್ನೂ, ನಿಯಮಗಳನ್ನೂ ತಿಳಿಸುತ್ತದೆ. ಅಂದರೆ ಆಳುವ ವರ್ಗ ಮತ್ತು ಮೇಲು ವರ್ಗದಲ್ಲಿ ಒಟ್ಟಿತವಾದ ವರೋಲ್ಯುಗಳು ಮತ್ತು ವಿಚಾರಗಳು ಮಾತ್ರ ಇಲ್ಲಿ ಒಟ್ಟಿತವಾದವು. ಇಲ್ಲೆಲ್ಲಾಗೂ ವೈದಿಕ ಧರ್ಮವು ಜನಪದರ ಮೇಲೆ ಹೇರುತ್ತಿದ್ದ ವಿಚಾರಗಳನ್ನು ನಾವು ತಿಳಿಯಬಹುದು.

ಜನಪದರ ಬಹುಪಾಲು ಹಬ್ಬಿಗಳು ನೇರವಾಗಿ ವ್ಯವಸಾಯಕ್ಕೆ ಸಂಬಂಧಿಸಿದು ವಾಗಿವೆ. ಹೊಸ್ತಿಲ್ಲಿಷ್ಟಿನ್ನು ಮೇ, ಬನದರಹಣ್ಟಿನ್ನು ಮೇ, ಭಾರತದ್ದುಣ್ಟಿನ್ನು ಮೇ ಮಾರ್ಪಾದವು ಈ ರೀತಿಯ ಹಬ್ಬಿಗಳಾಗಿವೆ. ಹೊಸ್ತಿಲ್ಲಿಷ್ಟಿನ್ನು ಮೇಯು ಸಗಿಗು ಯಾ ಕಾಲದ ಆರಣೆಯಾಗಿದೆ. ಹೊಸದಾಗಿ ಮನಸೆಗೆ ಬಂದ ನವಣಿಯಲ್ಲಿ ಹುಗ್ಗಿ ವರಾಡಿ ಹೊಸ್ತಿಲನ್ನು ಪೂಜಿಸುವರು. ಜನಪದರಲ್ಲಿ ಹೊಸ್ತಿಲನ್ನು ಲಕ್ಷ್ಯ ಎಂದು ಪೂಜಿಸುವರು (ಹೊಸ ನವಣಿಯ ಹುಗ್ಗಿ ಹೊಸ್ತಿಲ್ಲಿಷ್ಟಿನ್ನು ಮೇ ದಿನ ಹಸನಾಗಿ ವರಾಡಿ ಹೊಸ್ತಿಲ ಪೂಜಿಯ ನಿಶಿಯಲ್ಲಿ ಗೆಯ್ಯಾಡು). ಬನದ ಹಣ್ಟಿನ್ನು ಮೇಯ ದಿನ ಹೊಸದಾಗಿ ಬೇಳಿದ ದವಸ ಧಾನ್ಯಗಳನ್ನು ತೆಗೆದುಕೊಂಡು ಬನಕ್ಕೆ ಹೋಗಿ ಅಲ್ಲೇ ಅಡಂಗೆ ವರಾಡಿ, ಎಡೆ ಹಾಕಿ ಉಂಡುಬರುವರು. ಇದು ಬನದೊಂದಿಗೆ ಜನಪದರು ಸಾಫ್ತಿಸಿಕೊಳ್ಳುವ ಸಂಬಂಧವಾಗಿದೆ. ಅಲ್ಲೇ ಅಡಂಗೆ ವರಾಡಿ ಉಂಡು ಬರುವುದು ವನದ ಮತ್ತು ಮನಸ್ಸು ನಡುವಿನ ಸಂಬಂಧವನ್ನು ತಿಳಿಸುತ್ತದೆ. ಇಲ್ಲಿ ಪೂಜೆಗಿಂತ ಮುಖ್ಯವಾಗಿ ಬನದೊಂದಿಗೆ ತಮಗಿರುವ ಆತ್ಮೀಯತೆಯನ್ನು ಹಂಚಿಕೊಳ್ಳುವುದಾಗಿದೆ. ಬನದಲ್ಲಿ ಅಡಂಗೆ ವರಾಡಂವುದು, ಎಡೆ ಹಾಕುವುದು ಇವೆಲ್ಲಾಗೂ ವ್ಯಕ್ತಿ ಬನದೊಂದಿಗೆ ಸಮಾಂ

ಕರಿಸಿಕೊಳ್ಳುವ ರೀತಿಯಾಗಿದೆ (ಬನದ ಹುಟ್ಟಿ ಮೇ ದಿನ ನೂರೆಂಟು ಪಲ್ಯಗಳನ್ನು ಹಾಡಿ ಭಕ್ತೀಯಿಂ ಪೂಜಿಸುವೆ). ಭಾರತದ್ವಾಣಿ ಮೇಯ ದಿನ ದೇವರನ್ನು ಹಾಡುವ ಸಂಪೂರ್ಣದಾಯಿವಿದೆ. ತಾವೇ ಹಾಡಿದ ದೇವತೆಗೆ ಹಾರಣಾರತಿಯನ್ನು ಹಾಡಲಾಗುವುದು, ದೇವತೆಯನ್ನು ಪೂಜಿಸುವಾಗ ಸೀರೆ ಕಳಚಿ ತೊಪ್ಪುಲುಡುಗೆಯನ್ನು (ಸೇಳಿಪ್ಪಿನ ಉಡುಗೆ) ತೊಡುವರು. ಇದು ಇಂದಿಗೂ ಉಳಿದು ಬಂದಿರುವ ಅದಿಚಾನವ ಸಂಸ್ಕೃತಿಯ ಪ್ರಭಾವವನ್ನು ಹೇಳುತ್ತದೆ. ದಾಸರಲ್ಲಿ ಪ್ರಸ್ತಾಪಗೊಂಡಿರುವ ಅನೇಕ ಹಬ್ಬಿಗಳ ಆಚರಣೆಗಳು ಉತ್ತರ ಕನಾರಟಕದಲ್ಲಿ ಬಳಕೆಯಲ್ಲಿರುವವಾಗಿವೆ. ಈ ಹಬ್ಬಿಗಳ ಪ್ರಸ್ತಾಪ ದಾಸರಲ್ಲಿ ನೇತ್ಯಾತ್ಮಕವಾಗಿ ಬಳಕೆಗೊಂಡಿವೆ. ಅಂದರೆ ಈ ಹಬ್ಬಿಗಳು ಜನಪದರು ಆಚರಿಸುವಂತಹವು; ಇವುಗಳಿಂದ ಯಾವ ಪ್ರಯೋಜನವೂ ಇಲ್ಲದ ಕಾರಣ ಇವುಗಳ ಆಚರಣೆ ಅಥವಾ ಗಳಿನ್ನು ಈ ಹಬ್ಬಿಗಳ ಆಚರಣೆ ಅಧಿಕೃತವಾಗಿ ಹಾರಣೆಯನ್ನು ಕೃಷಿಸಿದರೆ ಮುಕ್ತಿಯು ದೊರೆಯುವ ದೇಂಬುದು ಇವರ ನಿಲುವು.

ಜನಪದರು ವರ್ಷಕ್ಕೂ ಮೇಲ್ಕು ಉಂರ ಜಾತ್ಯೇಯನ್ನು ಹಾಡುವರು. ಇವುಗಳು ಉಂರ ಹಬ್ಬಿಗಳು. ಇವರ ಪ್ರಸ್ತಾಪವನ್ನು ದಾಸರ ಹಲವು ರಚನೆಗಳಲ್ಲಿ ಕಾಣಬಹುದು. ಉಂರ ದೇವತೆಯು ಹಬ್ಬಿದಲ್ಲಿ ದೇವತೆಯು ಹೆಸರಲ್ಲಿ ಬಿಡುಲಾದ ಹರಕೆಯು ಕುರಿ, ಕೋಣ, ಮೇರೆ, ಕೋಳಿ ಮುಂತಾದ ಪ್ರಾಣಿಗಳನ್ನು ಬಲಿಕೊಟ್ಟಿದ್ದು ತಮ್ಮ ಹರಕೆಯನ್ನು ತೀರಿಸಿಕೊಳ್ಳುವರು. ಉತ್ತರ ಕನಾರಟಕದಲ್ಲಿ ಗುತ್ತಿಯ ಎಲ್ಲಮ್ಮೆನ ಜಾತ್ಯೇಯಲ್ಲಿ ನೇಮಾಡಿದ ಉಪವಾಸ ಮಾಡಿ ತಂಬಿಟ್ಟಿನ ದೀಪವನ್ನು ಬೆಳಗುವರು. ದೇವಿಯ ಪೂಜೆ ಹಾಡುವಾಗ ಬಟ್ಟೆ ಕಳಚಿ ಚಿಗುರಲೆ, ಬೇವಿನಸೊಪ್ಪು ಉಡುವರು. ತಂಬಿಟ್ಟಿನ ದೀಪ ಹೊರುವಾಗ ದೇವತೆ ಭಕ್ತರ ಮೃಮೇಲೆ ಬರುವಳಿಂಬ ನಂಬಿಕೆಯಿದೆ. ಆಗ ಭಕ್ತರು ಆವೇಶಗೊಂಡು ನೆಗೆನೆಗೆಯುತ್ತಾ ಕುಣಿಯುತ್ತಾ ತಾಯಿಗೆ ತಮ್ಮ ಸೇವೆಯನ್ನು ಅರ್ಪಿಸುವರು.

“ಸುತ್ತೆಲವರ ಮಾತು ಕೇಳಿ ಗುತ್ತಿಯ ಎಲ್ಲಮ್ಮೆಗೊಲಿದು  
ಬತ್ತಲಿಂದ ಬಂದವಳ ನೋಡಿ ಎಲ್ಲರು  
ಮತ್ತೆ ಬೇವಿನುಡುಗೆಯಂಟ್ಟು ಮುಕ್ತಿ ತಾವು ಪಡೆವೆಂಬ” (ಕ. ಭ. ಗಿ. ಪ್ರ. 155)

ನಂಬಿಕೆ ಇವರಲ್ಲಿದೆ. ಭಕ್ತರು ಕೊಂಡಹಾಯುವುದು, ಸಿಡಿಯಾಡುವುದು ಮುಂತಾದ ಅಚರಣೆಗಳನ್ನು ಹಾಡುವರು. ದೇವರ ಮತ್ತು ಮನಸ್ಸನ ಸಂಬಂಧವನ್ನು ಬಿಗಿಯಾಗಿಸುವುದು ಈ ಆಚರಣೆಯ ಉದ್ದೇಶವಿರಬಹುದು. ಇಂತಹ ಆಚರಣೆಗಳಲ್ಲಿ ವ್ಯಕ್ತಿಯ ಪಾವಿತ್ರ್ಯತೆಯನ್ನು ಗುರುತಿಸುವ ಪರಿಪಾಠಿದೆ. ಅಸತ್ಯವಂತರಿಗೆ, ವ್ಯಭಿಚಾರಿಗಳಿಗೆ ಕೊಂಡ ಹಾಯುವಾಗ ಕಾಲು ಸಂದುವುದು. ಸಿಡಿಯಾಡುವಾಗ ಪ್ರಾರ್ಥ

ಹಾನಿಯಾಗೇವುದು. ಇವೆ ಆ ವೃಕ್ಷಿಯ ಅಸತ್ಯದಿಂದಲೇ ಉಂಟಾದ ಶೈಕ್ಷಿ ಎಂದು ಇವರು ತಿಳಿಯುತ್ತಾರೆ.

ಭವಾನಿಗೆ ಕವಡೆಯು ಪ್ರಿಯವೆಂದು ಮತ್ತು ಆಕೆ ಕವಡೆಯು ಬಿರುದುಳ್ಳವ ಇಂಬ ನಂಬಿಕೆ ಜನಪದದಲ್ಲಿದೆ. ಇದರಿಂದಾಗಿ ಭವಾನಿಯ ಭಕ್ತರು ಕವಡೆಯನ್ನು ಕೊರಳಿಗೆ ಕಟ್ಟಿಕೊಳ್ಳುವರು. ಇದರೇಂದಿಗೆ ಭವಾನಿಯೊಂದಿಗೆ ತಮ್ಮ ಸಂಬಂಧ ಬೆಳ್ಳಿಸಿಕೊಳ್ಳುವ ಪ್ರಯತ್ನವಾಗಿರಬಹುದು. ಕವತೆ (ಆಮೆ)ಯ ಕವಚದ ಉಡಂಗೆಯನ್ನು ಭವಾನಿಯ ಭಕ್ತರು ಧರಿಸುವುದನ್ನು ಕಾಣಬಹುದು:

“ದುರುಳಿ ಭವಾನಿಯ ಬಿರುದೆಂದು ಕವಡೆಯು  
ಸರ ಕಂಡೆದಲ್ಲಿ ಕಟ್ಟಿ ಕುಪಬನ್ನುಟ್ಟು  
ಭರದಲ್ಲಿ ಹಡಗಿಲಿ ಕಡೆಯೂಗದಲೇ ವೈ  
ಕರಣ ನರಕ ನಿನಗಹುದು ಮೂಳೆ” (ಪ್ರ. ಸಾ. ದ.-1 ಪು. 127)

ಇಲ್ಲಿ ಬಳಕೆಯಾಗಿರುವ ದುರುಳಿ ಪದ ದಾಸರು ಭವಾನಿಯ ಬಗ್ಗೆ ಹೊಂದಿದ್ದ ಅನ್ವಯ ದರವನ್ನು ತಿಳಿಸುತ್ತದೆ. ಈ ದೇವತೆಗಳನ್ನು ಅವರು ದುರುಳಿ, ಲಕ್ಷ್ಮಿ ಮಂತಾದ ವಿಶೇಷಣಗಳಿಂದ ಕರೆದಿದ್ದಾರೆ. ಇದರಿಂದಾಗಿ ಈ ದೇವತೆಗಳ ಪೂಜಾ ವಿಧಾನ, ಆಚರಣೆಗಳ ಒಳ್ಳಯಾಗಿರುವುದು ಅವುಗಳ ನಿರಾಕರಣೆಯೊಂದಿಗೆ ಆಗಿದೆ.

ಪ್ರಾಚೀನ ಕಾಲದಿಂದಲೂ ನಾಗಪೂಜೆಗೆ ನಮ್ಮಲ್ಲಿ ವಿಶೇಷ ಮಹತ್ತ್ವವಿದೆ. ನಾಗರ ಪಂಚಮಿಯ ದಿನ ಉಪವಾಸವನ್ನು ವಣಾಡಿ ಹಂತ್ರಕ್ಕೆ ಹಾಲು ಎರೆಯುವರು. ಇದರಿಂದ ನೆವಂಗೆ ನಾನಿಂದ ಒದಗಬಹುದಾದ ಕಷ್ಟಗಳು ಬರುವುದಿಲ್ಲವೆಂಬ ನಂಬಿಕೆ.

“ ಜೀನ್ನಾಗಿ ನಾಗರ ಉಪವಾಸವನು ಮಾಡಿ  
ಮಣ್ಣ ಹುತ್ತಿಗೆ ಹಾಲು ಎರೆದು ಬರುವೆ  
ವನಜಾಪ್ತನ ಪ್ರತ್ಯನ್ನಲ್ಲಿ ದಂಡಿಸುವಾಗ  
ನಿನ್ನ ನಾಗರ ಮಾತಾಡುವನೇನೇ ಮೂಳೆ” (ಪ್ರ. ಸಾ. ದ.-1 ಪು. 126)

ನಾಗ ವಿಷವೆಳ್ಳ ಪ್ರಾಣ. ಕೃಷ್ಣ ಪ್ರಧಾನವಾದ ಕುಟುಂಬಗಳಲ್ಲಿ ಹೊಲಗದ್ದೆಗಳಲ್ಲಿ ಕೆಲಸ ವಣಾಡುವಾಗ ನಾಗಪ್ರಯ ತಮಗೆ ಯಾವುದೇ ರೀತಿಯ ತೋಡರೆ ಕೊಡದೆ ಇರಲೆಂದು ವರ್ಣಿಸುತ್ತಾರೆ ನಾಗನ ಹಂತ್ರಕ್ಕೆ ಹಾಲು, ತುಪ್ಪ ಎರೆಯುವರು. ಈ ಪೂಜೆಯು ಹಿಂದೆ ತಮಗೆ ಒದಗಿಸುವ ಅನಿಷ್ಟಗಳನ್ನು ನಿವಾರಿಸಿಕೊಳ್ಳುವ ಪ್ರಯತ್ನವೂ ಇದೆ.

ನೆಮ್ಮೆ ಸವಣಾಜದಲ್ಲಿ ಗಂಡನಿಲ್ಲದ ನಾರಿಯನ್ನು ವಣಾರಿಯಂತೆ ಕಾಣಬುದ್ದರಿಂದ ಎಲ್ಲಾ ಹೊಣ್ಣು ಮಕ್ಕಳಿಗೂ ತಾವು ಬದುಕುಳಿಯುವವರೇಗೂ “ಮಂತ್ರದೇ”ಯಾಗಿಯೇ ಇರಬೇಕೆಂಬ ಬರುಕೆ. ಇಂತಹ ಬರುಕೆಗಳನ್ನು ತಮ್ಮದಾಗಿಸಿಕೊಳ್ಳಲು ಇವರು

ಅನೇಕ ದೇವತೆಗಳ ಪೂಜೆ, ವೃತ್ತಗಳನ್ನು ಅಚರಿಸುವರು. ಇದರಲ್ಲಿ ಸ್ವಾಂಗೋರಿವ್ರತ, ಮಂಗಳಗೋರಿವ್ರತ, ವರಮಹಾಲಕ್ಷ್ಮಿವ್ರತ ಮುಂತಾದವು ಮುಖ್ಯವಾದವು.

“ಕಂಚಿನ ಗಡಿಗೆ ಸೌಭಾಗ್ಯ ಕೊಡುವುದೆಂದು ಅರ್ಚಿಸುವೆ”

(ಪ್ರ.ಸಾ.ದ-1 ಪು. 126)

ಅಂದರೆ ಕಂಚಿನ ಗಡಿಗೆಗೆ ಮೂರು ಬಾಯಿ ಬರೆದು ಅದರ ಕಂಠಕ್ಕೆ ಕರಿಮಣಕಟ್ಟಿ ದೇವಿಯಾಂದು ಪೂಜಿಸುವರು. ಇದರಿಂದ ಹೊಣ್ಣಿಗಳಿಗೆ ಸೌಭಾಗ್ಯ ಮತ್ತು ಮುಂತ್ಯುದೆಯ ಸಾವು ಸಿಗುವುದೆಂಬ ನಂಬಿಕೆ ಇದೆ. ನಮ್ಮ ಸಮಾಜದಲ್ಲಿ ಹೆಂಡತಿ ಸ್ತುರೆ ಗಂಡಿಗೆ ಮರುಮಂದುವರೆಯ ಅವಕಾಶಗಳಿವೆ. ಜೊತೆಗೆ ಸಮಾಜದ ಪ್ರಮುಖ ಅಚರಣೆಗಳಲ್ಲಿ ಅವನ ಸ್ಥಾನ ಕುಂಠಿತವಾಗುವುದಿಲ್ಲ. ಹೀಗಾಗೆ ಗಂಡು ಅಚರಿಸುವ ಅಚರಣೆಗಳು ಬಹಳ ಕಡಿಮೆ. ಹೊಣ್ಣಿ ತನ್ನ ಬದುಕಿನಲ್ಲಿ ಬರುವ ಅತಂಕಗಳನ್ನು ಪರಿಹರಿಸಿಕೊಳ್ಳಲೋಸ್ತರ ದೇವಿಯನ್ನು ಪೂಜಿಸುತ್ತಿದ್ದಳು. ಕರಿಮಣ ಮತ್ತು ಕೀಶವನ್ನು ಉಳಿಸಿಕೊಳ್ಳಲು ಹೊಣ್ಣಿ ಮಕ್ಕಳು ಮಂಗಳಗೋರಿವ್ರತ ಅಚರಿಸುವರು. ಇದನ್ನು ವರಾಂತಿಪುರಿಂದ ಜೀವನದಲ್ಲಿನ ಆತಂಕಗಳು ಕಡಿಮೆಯಾಗಿ ಬದುಕು ಸುಖಿದಿಂದ ಇರಾತ್ಮದೆ ಎಂಬ ನಂಬಿಕೆ. ಇದರ ಪ್ರಸ್ತಾಪ ಹರಚನಹಳ್ಳಿ ಭೀಂಬಾಷ್ಟ ನಲ್ಲಿ ಹೀಗಿದೆ :

“ಭಕ್ತಿಯಾಂದಲ ಮಾಡೆ ಮಂಕ್ರಿರಾಗುವರು ಥ  
ಮಾರ್ಫಾ ಕಾಮ್ಯವು ಘರಿಸುವುದು  
ಮುತ್ತೆ ದೇತನ ಧನಧಾನ್ಯ ಸಂಶಾನ ಸ  
ಮಸ್ತ ಕಾರ್ಯವು ಸಿದ್ಧಿ ಉಂಟು  
ಕಂತುಂಭಿತನ ರಾಷ್ಟ್ರ ಕಥಯನು ಹೇಳಲು  
ಸಂಪತ್ತ ಶನಿವಾರದಲ್ಲಿ  
ದಂಪತಿಗಳ ಸುಖಿದಿಟ್ಟು ಅವರನ  
ಭೂತರಲ್ಲಿದೆ ಹಲವುವಳ್ಳು” 13

ವರಮಹಾಲಕ್ಷ್ಮಿ ಹಬ್ಬಷ ಶ್ರಾವಣ ಮಾಸದ ಮೂರಲನೆಯ ಶುಕ್ರವಾರ ಬರ್ತಾತ್ಮದೆ. ಅಂದು ಮಹಾಲಕ್ಷ್ಮಿಯನ್ನು ಪೂಜಿಸುವುದರಿಂದ ಸಕಲಭಾಗ್ಯಗಳು ಲಭಿಸುವುದೆಂಬ ನಂಬಿಕೆ. ಅಂದು ಲಕ್ಷ್ಮಿಯ ಕಥೆ ಓದಿದವರಿಗೆ, ಕೀಳಿದವರಿಗೆ ದರಿದ್ರವಾದು ಉದ್ದಾರ ಪಾಗುವರೆಂಬ ನಂಬಿಕೆ ಇದೆ:

“ದನಕರು ತಳಯಾಗಿ ಧನಧಾನ್ಯ ಬೇಕೆಯಾಗಿ  
ಸದಾಕಾಲ ಶುಭಕಾರ್ಯವಾಗಿ

ಬೆಕ್ಕೆಂಕುಮರಿಸಿಣ ಮೂಂಗಲ್ಯ ಮುತ್ತೆಗೆ  
ತನವ ಕೊಟ್ಟಿವರವ ನೀಡುವಳ್ಳು” 14

ಇಂತಹ ವ್ಯತಗಳು ಭೀಮವ್ಯಾನ ಹಾಡುಗಳಲ್ಲಿ ಪ್ರಸ್ತಾಪಗೊಂಡಿವೆ.

ದಾಸರಲ್ಲಿ ಅಚರಣೆಗಳ ಬಗೆಗೆ ಬಹುಮಟ್ಟಿಗೆ ದ್ವಾಂದ್ವ ಮನೋಭಾವ ಕಂಡು ಬರುತ್ತದೆ. ಜನಪದ ಅಚರಣೆಗಳ ಬಗ್ಗೆ ಅನಾದರ ತೋರಿದರೆ ವೈದಿಕ ಧರ್ಮದಲ್ಲೇ ಇದ್ದ ಅಚರಣೆಗಳ ಬಗ್ಗೆ ಚಕಾರವೆತ್ತುವುದಿಲ್ಲ. ವೈದಿಕ ಧರ್ಮದ ಅಚರಣೆಗಳನ್ನು ಕೆಲವು ಬಾರಿ ನಿರಾಕರಣ ವಾಡಿದರೂ ಅದು ಖಿಡಾಖಿಂಡಿತವಾದ ನಿರಾಕರಣ ಅಲ್ಲ ಏನಿಸುತ್ತದೆ. ಆದರೆ ಎರಡೂ ವರ್ಗಗಳ ಧಾರ್ಮಿಕ ನಂಬಿಕೆ ಹಾಗೂ ಅಚರಣೆಗಳನ್ನು ವಿರೋಧಿಸುವ ಸಂದರ್ಭದಲ್ಲೇ ಹೊಸ ಬಗೆಯ ಧಾರ್ಮಿಕ ಆಶಯಗಳನ್ನು ವ್ಯಕ್ತ ಪಡಿಸುವುದು ದಾಸರ ವೈಶಿಷ್ಟ್ಯವಾಗಿದೆ. ಹೊಸ ಧಾರ್ಮಿಕ ಆಶಯಗಳನ್ನು ವ್ಯಕ್ತ ಪಡಿಸುವಾಗಲೆಲ್ಲಾ ದಾಸರು ವೈದಿಕ ಧರ್ಮದ ಡಂಬಾಚಾರದ ಭಕ್ತಿಯನ್ನು ಕಟು ವಾಗಿ ಟೀಕಿಸುತ್ತಾರೆ. ಜೊತೆಗೆ ಜನಪದ ದೇವತೆಗಳನ್ನೂ ನಿರಾಕರಿಸುತ್ತಾರೆ.’

“ಎಕ್ಕನಾತಿಯರು ಕಾಟ ಜಕ್ಕಣಿಯರು ಜಲಜೆಯರು  
ಸೊಕ್ಕಿನಿಂದ ಸೊಂಟದ ಮುರಕ ಹೈಲಾರದೇವರು  
ಮಿಕ್ಕ ಮಾರಿ ಮಂಣಿ ಚೊಡಿ ಭೈರವದೇವ  
ತಕ್ಕದೇವರ ಗೊಡವೆ ಬೇಡ ನರಕ ತಪ್ಪದು” (ಕ.ಭ.ಗೀ. ಪು. 80)

ಭಕ್ತಿನಿಂದಲೇ ತಮ್ಮ ಕೋರಿಕೆಗಳನ್ನು ಪೂರ್ವೇಸಿಕೊಳ್ಳುವ ದೇವತೆಗಳಿವು. ಇದಲ್ಲದೆ ಇವು ಹಿಂಸೆಯನ್ನು ಅಪೇಕ್ಷಿಸುವ ದೇವತೆಗಳು “ಬಾಳುತ್ತಿಪ್ಪ ಕುರಿಯ ಕೊಣಿವ ಬೀಳು ಬೀಳು ಕೊರಳ ಕೊಯಿನ್ನು” ವೃಧಾ ಹಣವನ್ನು ವಿಚ್ಛವಾಡಿಸುತ್ತವೆ. ದಾಸರು ಲೌಕಿಕದ ಪ್ರಯೋಜನಗಳನ್ನೇ ಹೇಳುವುದರ ಮೂಲಕ ಜನಪದ ದೇವತೆಗಳನ್ನು ನಿರಾಕರಿಸಿದ್ದಾರೆ.

ವೈದಿಕ ಅಚರಣೆಗಳಾದ ಉಪವಾಸ (ಏಕಾದಶಿ) ಮಾಡಿ; ಸಂಧಾರಂದನೆ, ಜಪ, ಹೋಮ, ವೇದ, ಶಾಸ್ತ್ರ, ಪುರಾಣಗಳ ಪಠನ ಮುಂತಾದವನ್ನು ಇವರು ನಿರಾಕರಿಸುತ್ತಾರೆ (ಅದರೆ ಕೆಲವು ಕಡೆ ಇದರ ಸ್ವಷ್ಟನಿರಾಕರಣ ಇಲ್ಲವಂದೇ ಹೇಳಬಹುದು). ದಾಸರು ಏಕದೇವೋಪಾಸನೆಯ ಜೊತೆಗೆ ಹೊಸ ಅಚರಣಾ ವಿಧಾನವನ್ನೇ ರೂಢಿಸಿ ಕೊಂಡರು. ಇವರು ದೇವರನ್ನು ಕುರಿತಂತೆ ನಿಷ್ಟುರವಾದ ನಿಯಮ ಹಾಗೂ ಅಚರಣೆಗಳಿಗೆ ಬದಲಿಗೆ ಮಾನವೀಯ ಸಂಬಂಧಗಳ ನಡುವೆ ವರಾನವೀಯ ಗುಣಗಳನ್ನು ರೂಢಿಗೆ ತರುವಲ್ಲಿ ಹೊಸ ವರಾಗವನ್ನೇ ರೂಪಿಸಿಕೊಂಡರು. ದಾಸರು ತಮ್ಮನ್ನು ತಾವೇ ದಾಸನಾಗಿಸಿಕೊಳ್ಳುವುದರ ಮೂಲಕ ಒಂದು ಶಿಸ್ತಿಗೆ ಒಳಪಡಿಸಿ ಕೊಂಡಿರುವರು,

“ದಾಸ ದಾಸರ ಮನೆಯ ದಾಖಾನುದಾಸ ನಾನು  
ಶ್ರೀ ತ ಶ್ರೀದಂಗ ನಿಮ್ಮ ಮನೆಯ ದಾಸ” (ಕ.ಭ ಗೀ. ಪ್ರ. 27)

ತಮ್ಮನ್ನು ತಾವು ದಾಸತ್ವದಿಕ್ಕೆ ರೂಡಿಸಿಕೊಂಡು ಎಲ್ಲ ರೀತಿಯ ಅಧಿಕಾರ ಮತ್ತು ಅದರಿಂದ ಉಂಟಾದ ದಬ್ಬಾಳಿಕೆಯನ್ನು ತ್ಯಜಿಸಿದವರು. ಈ ದಾಸತ್ವ ಅಧಿನತೆಯನ್ನು ಅಪೇಕ್ಷಿಸುವುದಲ್ಲ. ವರ್ಣವೀರುವಾದ ಬದುಕಿನ್ನು ಅಪೇಕ್ಷಿಸುವುದಾಗಿದೆ. ಸರ್ವಾನತೆಯನ್ನು ಇಷ್ಟವುದುವುದಾಗಿದೆ.

ಇದಲ್ಲದೆ ದಾಸರು ಕೀರ್ತನೆ, ನರ್ತನಗಳಿಂದ ತಮ್ಮ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಹರಿಗೆ ಒಟ್ಟಿಸಿದರು. ಲಜ್ಜೆಯನ್ನು ಬಿಟ್ಟು ಗೆಜ್ಜೆಯನ್ನು ಕಟ್ಟಿ ಕುಣಿಯುವ ಭಕ್ತನ ಉನ್ನಾದ ಭಕ್ತಿಯ ಸ್ಥಿತಿಯನ್ನು ಕೀರ್ತನಗಳು ತಿಳಿಸುತ್ತವೆ;

“ಗೆಜ್ಜೆ ಕಾಲ್ಪಿಕ್ಕಿರಂಬಿ  
ಕಾಗದ ಬಂದಿದೆ ಹೆಚ್ಚಿ  
ಹೆಚ್ಚಿಗೆ ಹರಿಯಿನ್ನಿರಂಬಿ  
ಕಾಗದ ಬಂದಿದೆ  
ಲಜ್ಜೆ ಬಿಟ್ಟು ಕುಣಿಯಿರಂಬಿ  
ಕಾಗದ ಬಂದಿದೆ” (ಪ್ರ. 308 ಪ್ರ.ಸಾ.ದ-3)

“ಹಾಡು ಮತ್ತು ಕುಣಿತ್ತೆಳು ವ್ಯಕ್ತಿರು ವ್ಯಕ್ತಿತ್ವದ ಸಂಪೂರ್ಣ ಒಳಗೊಳ್ಳುವಿಕೆಯನ್ನು ಅಪೇಕ್ಷಿಸುತ್ತವೆ. ಇಂಥ ಕಡೆಗಳಲ್ಲಿ ಭಕ್ತಿಯ ಉನ್ನಾದದ ಅಂಶಗಳು ಹಚ್ಚಿ ಹಚ್ಚಿ ಪುಣಿವಾಂತ್ರವೇ. ಇಂತಹ ಉನ್ನಾದವು ವ್ಯಕ್ತಿಯ ಮನಸ್ಸು ಮತ್ತು ಕೃಂಗಳ ಪ್ರಾಪ್ತಾಂಶಕತೆ ಮತ್ತು ಶಿಸ್ತನ್ನು ಕಬಳಿಸಬಾರದನ್ನುವ ಆಶಯವನ್ನು ವ್ಯಕ್ತಪಡಿಸುತ್ತವೆ”<sup>15</sup>. ಹೀಗೆ ಸಂಗೀತ, ನೃತ್ಯಗಳಿಂದಿಗೆ ತಮ್ಮ ಭಕ್ತಿಯನ್ನು ತೋರುವುದು ಧಾರ್ಮಿಕ ವ್ಯಕ್ತಿಯ ವಿಶ್ವಾಸ ರೀತಿಯ ಸರ್ವಾರ್ಥಕೆಯಾಗಿದೆ.

ಜನಪದ ಅಚರಣೆಗಳ ಬಗ್ಗಿನ ದಾಸರ ಅಭಿಪೂರ್ಯ ವಿರೋಧಾಭಾಸಗಳಿಂದ ಕೂಡಿರುವುದನ್ನು ಕಾಣುತ್ತೇವೆ. ದಾಸರು ಜನಪದ ಅಚರಣೆಗಳ ಟೀಕಿಯನ್ನು ಅವರ ನಂಬಿಕೆಗಳ ಏಳಾಲಕವೇ ವಾಡುವುದು ಇಲ್ಲಿಯ ಬಹಳ ವಾಂಶಿಕ ವಿಚಾರ.

ಉದಾ : “ಎಕ್ಕನಾಡಿ ಎಲ್ಲಮ್ಮ ಮಾರಿ ದುಗ್ರಿ ಚೌಡಿಯರ  
ಅಕ್ಕರೆಯಿಂದಲಿ ಪೂರ್ವೇವಾಡಲೇಕಿ ?  
ಗಕ್ಕನೆ ಯಾಮನ ದೂತರು ಎಳೆದೊಯಾಗಿ  
ಶಕ್ಕಿಯರು ಬಿಡಿಸಿಕೊಂಬಲೇನೋ ಮಾರುಳ” (ಕ. ಭ. ಗೀ. ಪ್ರ. 165)

ಎಕ್ಕನಾಡಿ, ಎಳ್ಳಮುತ್ತ, ವರಾರಿ ದುಗ್ಗಿಯರನ್ನು ಕ್ಷೇದ್ರದೇವತೆಗಳಿಂದು ಪರಿಗಣಿಸಲಾಗಿದೆ. ಈ ದೇವತೆಗಳು ಮನುಷ್ಯನಿಂದ ಬಲಿಯನ್ನು ಅಪೇಕ್ಷಿಸುವವು. ಇವು ಮನುಷ್ಯನಿಂದ ಘಲವನ್ನು ಅಪೇಕ್ಷಿಸುವ ದೇವತೆಗಳಾದ ಕಾರಣ ಇವುಗಳು ಏಪ್ಪುವಿನಷ್ಟು ಸಮಧಾ ದೇವತೆಗಳಲ್ಲ. ಜೊತೆಗೆ ಹಿಂಸೆಯನ್ನು ಅಪೇಕ್ಷಿಸುವ ದೇವತೆಗಳಾಗಿವೆ. ಹೀಗಾಗಿ ದೇವತೆಗಳನ್ನು ಪ್ರಾಜಿಸುವ ಜನ ಪ್ರಾಣಿಬಲಿಯನ್ನು ಕೊಡುವುದರಿಂದ ಅವರಿಗೆ ನರಕ ಪ್ರಾತ್ಯಿಧಾಗುತ್ತದೆ ಎಂಬುದು ವ್ಯಾದಿಕ ಧರ್ಮದ ನಂಬಿಕೆ. ಆದರೆ ನರಕ ಮತ್ತು ಸ್ವರ್ಗದ ಕಲ್ಪನಗಳು ಮಾಲತಿಗಳಿಂದ ಜನಪದ ವರ್ಗದಲ್ಲಿ ಪ್ರಚಲಿತ ವಿರುದ್ಧ ನಂಬಿಕೆಗಳಾಗಿವೆ. ಜನಪದರ ಈ ನರಕದ ಕಲ್ಪನೆಯನ್ನು ದಾಸರು ಕೀರ್ತನೆಗಳಲ್ಲಿ ಇತ್ಯಾತ್ಮಕವಾಗಿ ಬಳಸಿಕೊಂಡಿದ್ದಾರೆ. ಆದರೆ ಇಲ್ಲಿ ಜನಪದ ಆಚರಣೆಗಳು ನೇತ್ಯಾತ್ಮಕವಾಗಿ ಪ್ರಸ್ತಾಪಗೊಂಡಿರುವವು. ಅಂದರೆ ಆಚರಣೆಗಳು ಕೀರ್ತನೆಗಳಲ್ಲಿ ಟೀಕೆಯ ಮಾಲಕ ಬಳಕೆಯಾಗಿವೆ. ಹಿಂಗೆ ಜನಪದರ ಆಚರಣೆಯನ್ನು ಟೀಕಿಕಲು ಇವರು ಬಳಸಿದ ತಂತ್ರವೆಂದರೆ ಜನಪದರ ನಂಬಿಕೆಯ ಮಾಲಕವೇ ಆಗಿದೆ. ಅಂದರೆ ಇಲ್ಲಿ ಬಳಕೆಗೊಂಡಿರುವ ಎರಡೂ ಜಾನಪದ ಅಂಶಗಳು ಪರಸ್ಪರ ವಿರುದ್ಧವಾದ ಗುಣಗಳನ್ನು ಹೇಳುವುದಕ್ಕಾಗಿದೆ. ಪ್ರಾಣಿಹಿಂಸೆಯಿಂದ ನರಕ ಪ್ರಾತ್ಯಿಧಾಗುತ್ತದೆ ಎಂಬ ನಂಬಿಕೆ ಬೌದ್ಧ ಮತ್ತು ಜ್ಯೇಂಧ್ರವರ್ಗಾಂದ ವ್ಯಾದಿಕ ಧರ್ಮಕ್ಕೆ ಬಂದಿರುವುದಾಗಿದೆ. ಹಿಂದೂಧರ್ಮದ ಕ್ಷತ್ರಿಯೋಜ್ಞರೇ ಸೇರಿಹೋಗಿರುವ ಕೆಳವರ್ಗದ ಜನ (ಜನಪದರು) ಅಹಿಂಸಾ ತತ್ತ್ವವನ್ನು ಒಪ್ಪಿ ನಡೆದವರಲ್ಲ. ಇವರು ಹಿಂದಿನಿಂದ ಬಂದ ಬಲಿಯನ್ನು ತ್ಯಜಿಸದೆ ಉಳಿಸಿಕೊಂಡು ಬಂದವರು. ಹಿಂದೂಧರ್ಮದ ಕ್ಷತ್ರಿಯಲ್ಲಿಯೇ ಹಿಂದಿನಿಂದ ನಂಬಿ ಬಂದ ನರಕ, ಸ್ವರ್ಗದ ಕಲ್ಪನೆಯನ್ನು ದಾಸರು ಬಳಸಿಕೊಂಡು ಹಿಂಸೆಯನ್ನು ನಿರಾಕರಿಸಿದರು. ಹೀಗಾಗಿ ಜನಸಾರಾಣ್ಯರಲ್ಲಿ ಪ್ರಬುಲಾಖಾಗಿರುವ ಯಾವು ಮತ್ತು ದೂತರ ಕಲ್ಪನೆಯನ್ನು ಪ್ರಾಣಿ ಬಲಿಯನ್ನು ಅಪೇಕ್ಷಿಸುವ ದೇವತೆಗಳ ಸೀರಾಕರಣೆಗೆ ಬಳಸಲಾಯಿತು. ಹೀಗಾಗಿ ಎರಡು ಜಾನಪದ ಅಂಶಗಳು ಪರಸ್ಪರ ವಿರುದ್ಧ ನೆಲೆಯಲ್ಲಿ ಬಳಕೆಗೊಂಡಿರುವುದು, ಒಂದು ವಿರೋಧಾ ಭಾಸವೇ ಆಗಿದೆ. ಕೆಲವು ನಂಬಿಕೆಗಳು ಮಾಲಭೂತವಾದ ರೂಪದಲ್ಲೇ ಸ್ಥಿರವಾಗಿದ್ದು ಅದಕ್ಕೆ ಸಂಬಂಧಪಟ್ಟ ಆಚರಣೆಗಳು ಬದಲಾವಣೆಗೆ ಗುರಿಯಾಗುತ್ತವೆ. ಇದು ಆ ಕಾಲದ ಸಾಮಾಜಿಕ ಮತ್ತು ಧಾರ್ಮಿಕ ಸ್ಥಿತಿಗಳನ್ನು ಅವಲಂಬಿಸಿ ಬದಲಾಗುವ ಕ್ಷಯೆಯಾಗಿರುತ್ತದೆ.

ಇದರಿಂದಾಗಿಯೇ ಭಕ್ತಿ ಪಂಥಗಳ ಅನೇಕ ವಿಚಾರಗಳು ಜನಪದ ಸಂಸ್ಕೃತಿಯಲ್ಲಿ ಸೇರಿಹೋಗಿರುವವಲ್ಲಿ ಶಿರ್ದಿಟ್ಟಿರುವ ವಿಚಾರಗಳು ವಿರೋಧಾಭಾಸಗಳ ನೆಲೆಯಲ್ಲಿಯೇ ಪ್ರಕಟವಾಗುತ್ತವೆ. ಕರ್ಮಸಿದ್ಧಾಂತದ ವಿಚಾರವನ್ನು ಜನಪದ ಕರ್ತವ್ಯಗಳಲ್ಲಿ ಕರ್ಮದ ಘಲವನ್ನು ಬದಲಾಯಿಸಿಕೊಳ್ಳುವ ಅಪೇಕ್ಷೆ

ಮತ್ತು ಕರ್ಮ ಯಾವುದಾದರೂ ಕ್ಷೇತ್ರ ಅಲ್ಲಿ ವೋಕ್ಕೆವನ್ನು ಕಾಣಬಹುದೆಂಬ ಆರ್ಥಿಕ ಹಂಟಿಕೊಂಡಿದೆ. ಇದನ್ನು ಹಲವು ಜನಪದ ಕರ್ತೆಗಳಲ್ಲಿ ಕಾಣಬಹುದು. ಇದು ಭಕ್ತಿಪಂಥಗಳಿಂದ ಜನಪದರಲ್ಲಿ ಉಂಟಾದ ಪ್ರಭಾವವೆಂದು ಹೇಳಬಹುದು. ಕೆಳವರ್ಗದ ಜನ ವೋಕ್ಕೆಕ್ಕೆ ಅರ್ಹರೆಂದು ಪರಿಗಣಿಸುವ ಸಂದರ್ಭದಲ್ಲಿ ಇಂತಹ ವಿರೋಧಾಭಾಸಗಳು ಸೃಷ್ಟಿಗೊಂಡವು. ಇದು ಸಂಸ್ಕೃತಿಯಲ್ಲಿಯೇ ಏಷಟ್ಟಿ ವಿರೋಧಾಭಾಸವೆನ್ನುವುದು ಸ್ವಷ್ಟಿವಿದೆ. ಸಂಸ್ಕೃತಿ ಚಲನಶೀಲವಾದ್ದರಿಂದ ಇಲ್ಲಿ ಹಳೆಯ ವಿಚಾರಗಳೂಂದಿಗೆ ಹೊಸ ವಿಚಾರಗಳು ಸೇರಿಕೊಳ್ಳುವುದರಿಂದ ಈ ರೀತಿಯ ದ್ವಾರಂ ಉಂಟಾಗುತ್ತದೆ. ಹಳೆಯದರ ಮತ್ತು ಹೊಸ ರೀತಿಯ ವಿಚಾರಗಳ ಪರಷ್ಪರ ಹೊಂದಾಣಿಕೆಯಲ್ಲಿ ವಿರೋಧಾಭಾಸಗಳು ಕಂಡುಬರುತ್ತವೆ,

ಇ) : ಜೀವನ ಚಕ್ರದ ಪ್ರಮುಖ ಘಟ್ಟಿಗಳಲ್ಲಿ ಕಂಡುಬರುವ ನಂಬಿಕೆ ಸಂಪ್ರದಾಯಗಳು

ಜನನದಿಂದ ಹುರಿದವರೆಗೆ ಮನುಷ್ಯ ಮುಖ್ಯವಾಗಿ ಚೂರು ಹಂತಗಳನ್ನು ಹಾದುಹೋಗುತ್ತಾನೆ. ಬಾಲ್ಯ, ಯೌವನ ಮತ್ತು ವೃದ್ಧಿಪ್ರಾಯ. ಈ ಹಂತಗಳಲ್ಲಿ ವಾಸವ ಅನೇಕ ರೀತಿಯ ಬದಲಾವಣೆಗಳಿಗೆ ಒಳಗಾಗುತ್ತಾನೆ. ಇಲ್ಲಿ ಸಂಸ್ಕೃತಿ ಅಂಗಿಕರಿಸಿದ ಅನೇಕ ನಂಬಿಕೆ, ಸಂಪ್ರದಾಯಗಳಿಗೆ ಅನುಗುಣವಾಗಿ ಬದಲಾವಣೆಗಳನ್ನು ಗುರುತಿಸಬಹುದು.

ವ್ಯಕ್ತಿ ಭೂಮಿಗೆ ಬಂದೊಡನೆಯೇ ಅಚರಣೆಗಳು ಶುರುವಾಗುತ್ತವೆ. ಈ ಅಚರಣೆಗಳು ಕೆಲವು ನಂಬಿಕೆಗಳನ್ನು ಅವಲಂಬಿಸಿರುತ್ತವೆ.

“ಮುಣ್ಣ ಹಂಟಿಮೋಳು ನೆಟ್ಟನೇ ನಾ ಬಂದೆ  
ತೊಟ್ಟಿದ್ದನಾಗ ತೊಗಲ ಚೊಕ್ಕಣ್ಣ” (ಕ. ಭ. ೧೧. ಪ್ರ. 147)

ಇದು ಜೀವಿಯ ಜನನದ ಪ್ರಥಮ ಘಟ್ಟದ ಚಿತ್ರಣ, ಮಗು ಹಂಟಿನಿಂದ ಏನನ್ನೂ ತರುವುದಿಲ್ಲ ಮತ್ತು ಏನನ್ನೂ ತೊಟ್ಟಿರುವುದಿಲ್ಲ ಎಂಬ ಸತ್ಯವನ್ನು ತಿಳಿಸುತ್ತದೆ. ಮಗು ಹಂಟ್ಯದ ಮನೆಯನ್ನು ಸೂತಕದ ವಾಸ ಅಥವಾ “ಮುಣ್ಣ” ಮನೆ ಎಂದು ಪರಿಗಣಿಸಲಾಗುತ್ತದೆ. ಜನನದಿಂದ ಬಂದ ಸೂತಕ ಹತ್ತು ದಿನಗಳನೆರೆಗೆ ಇರುತ್ತದೆ. (ಹತ್ತು ಸೂತಕ ಹತ್ತುದಿನಕ್ಕೆ ಪರಿಹಾರವು) ಮಗು ಹಂಟ್ಯದ ದಿನವೇ ಆ ಮಗುವಿನ ಜಾತಕವನ್ನು ಬರೆಸುವುದು ರೂಢಿ. ಮಗುವು ಹಂಟ್ಯದ ಗಳಿಗೆ ಒಲ್ಲೆಯೊಳೆಟ್ಟಿದೋ ಎಂದು ತಿಳಿಯುವ ಕೂತೂಹಲವಿರುತ್ತದೆ :

“ಹ್ಯಾಚ್‌ಡಾಗಲೆ ಜಾತಕೆಮ್‌ಜೋಡರವೆಂಬ  
ಕಟ್ಟಿಯ ದಿವಸಕ್ಕೆ ನೆಂಟಿಷ್ಟ್‌ರು ಬಂದು  
ಕಟ್ಟಿ ಮುಂಜಿಯ ಮದುವೆಯನ ಹಾಡಿಸಿ ಹರಸಿ  
ಉಂಡುಬ್ಬ ಅತಿ ಹರುಷದಿಂದ” (ಕ.ಭ. ೧೧. ಪ್ರ. 4)

ಹುಟ್ಟಿನಿಂದಲೇ ಪ್ರಾರಂಭವಾದ ಆಚರಣೆಗಳಲ್ಲಿ ನೆಂಟಿಷ್ಟ್‌ರು ಕೂಡಿ ಹರಸಿ ಉಂಡು ಸಂತೋಷಪಡುವರು. ಮೇಲು ಜಾತಿಗಳಲ್ಲಿ ಮುಂಜಿಯನ್ನು ವಾಡುವ ಸಂಪ್ರದಾಯ ವಿದ. ಬ್ರಾಹ್ಮಣ ಮತ್ತು ಅದಕ್ಕೆ ಸಂಬಂಧಪಟ್ಟ ಕೆಲವು ಉಪಜಾತಿಗಳಲ್ಲಿ ಮಗನು ವಯಸ್ಸನಾಗುತ್ತಿದ್ದಾಗಲೇ ಮುಂಜಿಯನ್ನು ವಾಡುವರು. ಕೀರ್ತನೆಗಳಲ್ಲಿ ಮುಂಜಿ ವಾಡುವ ಆಚರಣೆಯ ವಿವರಗಳೇನೂ ಪ್ರಸ್ತಾಪಗೊಂಡಿಲ್ಲ. “ಮುಂಜಿಯ” ಸಂಪ್ರದಾಯವಿತ್ತೊಂದು ವಾತ್ರ ತಿಳಿಯುತ್ತದೆ. ಇಂದಿಗೂ ಈ ಆಚರಣೆ ರೂढಿಯಲ್ಲಿದೆ. ಮುಂಜಿ ಮಗಿದ ನಂತರ ಆ ವ್ಯಕ್ತಿ ದಿನವೂ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸಂಧಾರ್ಥವಂದನೆಯನ್ನು ವಾಡಬೇಕು. ಇದು ಒಂದು ನುಬಿಕೆ. ಮುಂಜಿಯನ್ನು ಮದುವೆಗೆ ಮನ್ಯನ್ನೇ ವಾಡಬೇಕೆಂಬ ನಿಯಮವಿದೆ.

ಹೆಣ್ಣು ಮತ್ತು ಗಂಡು ಮಕ್ಕಳು ಯಾವನಕ್ಕೆ ಬಂದಾಗ ಮದುವೆಯನ್ನು ವಾಡುವರು. ಇದು ಸಮಾಜದಲ್ಲಿ, ಒಂದು ಹೆಣ್ಣು ಮತ್ತು ಒಂದು ಗಂಡು ಅವರದೇ ಕುಟುಂಬವನ್ನು ಪಡೆದುಕೊಳ್ಳಲು ನಡೆಸುವ ಶ್ರೀಯೆ. ಇದು ಸಮಾಜ ವಿಧಿಸಿವ ನಿಯಮವೂ ಹೌದು. ಕೀರ್ತನಾಕಾರರ ಬಹುಪಾಲು ಕೃತಿಗಳಲ್ಲಿ ಮದುವೆಯ ಉಲ್ಲೇಖಿಗಳವೇ ಕಂಡುಬರುತ್ತವೆ. ಮದುವೆಯ ವಿವರಗಳು ಅಲ್ಲಿ ಬಂದಿಲ್ಲ. ಆದರೆ ಹೆಳವನಕಟ್ಟಿ ಗಿರಿಯಮೈನ ಮತ್ತು ಹರಪನಹಳ್ಳಿ ಭೀಮವ್ಯಾನ ಕೀರ್ತನೆಗಳಲ್ಲಿ ಮದುವೆ ಆಚರಣೆಗಳ ವಿವರಗಳು ಪ್ರಸ್ತಾಪಗೊಂಡಿವೆ. ಮದುವೆಯ ಸಮಯದಲ್ಲಿ ಮದುವಣಿಗನನ್ನೂ ಮತ್ತು ಮದುಮಗಳನ್ನೂ ಹಸೆಗೆ ಕರೆಯುವ ಹಾಡು, ಆರತಿ ಎತ್ತುವ ಹಾಡು ಮಂತಾದ ಸಂದರ್ಭಗಳನ್ನು ಕುರಿತು ಹಾಡುವ ಹಾಡಿನ ವಾದರಿಗಳನ್ನು ಕಾಣುತ್ತೇವೆ:

“ಅಂಗಜಪಿತನಧಾರಣಿ ನೀ ಏ ಏಳು  
ಶೃಂಗಾರದಂಧ ಶುಭಾಂಗಿ ನೀ ಏಳು  
ಕಂಗಳ ನೋಡಿದ ಕಡು ಚಿಲ್ಲೆ ನಿನ್ನ ಪಾ  
ದುಗಳಿಗೆರುವೆ ಎನುತ ಹಾಲಕುಮಿಯ  
ಅಂಗನೆಯಲ್ಲಿನೆಗೆ ಕರೆವರು.

ಆಜನ ಜನಕನರಗಿಳಿಯ ನೀ ಏಳು  
ಪದುಮನಾಭನ ಪಟ್ಟಿದರಸಿ ನೀ ಏಳು  
ಶ್ರೀಜಗಭೂತಿ ನೆದೆಯ್ಯಾಲೆ ಹೊಂದಿರುವಂಥ  
ಮಂದಾಜಗಮನೆ ಮಾಲಿನ್ಯೀ ಬಾರೆನುತಲಿ  
ಮಂದದಿಂದಲೇ ಹಸೆಗೆ ಕರೆದರು.”<sup>16</sup>

ಲಕ್ಷ್ಮೀಯನ್ನು ಹಸನ್ಗೆ ಕರೆದ ಹಾಡು ಇದಾಗಿದೆ. ಯಾವುದೇ ಶಬ್ದಕಾರ್ಯಗಳಲ್ಲಿ ಮುತ್ತೈದೆಯನ್ನು ಲಕ್ಷ್ಮೀಸ್ವರೂಪಳಿಂದೇ ಭಾವಿಸುವರು. ಹೀಗಾಗಿ ಮುತ್ತೈದೆ ಹಣ್ಣನ್ನು ಲಕ್ಷ್ಮೀ ಮಂತ್ರಾದ ಅನೇಕ ದೇವತೆಗಳಿಗೆ ಸಮೀಕರಿಸುವುದು ಸಂಪುರ್ಣವಾಯಿ. ಇಂತಹ ಸಮೀಕರಣವನ್ನು ಅನೇಕ ಜನಪದ ಗೀತೆಗಳಲ್ಲಿ ಕಾಣಬಹುದು. ಹೆಚ್ಚು ಮಕ್ಕಳು ಮೈನರ್‌ದಾಗ, ಮಂದುವೇ ಸಮರ್ಪಣೆಲ್ಲಿ ಉಡಿತಂಬಿ ಹರಸುತ್ತಾರೆ. ಆಗ ಕಡಲೆ, ಬೆಳ್ಳಿ, ಕೊಟ್ಟಿ, ಬಾಳಿಹಣ್ಣಿ ಕೊಟ್ಟಿ ಕುಂಕುಮ ಹೆಚ್ಚೆ ಏಳ್ಳುವನ್ನು ಕೊಟ್ಟಿ ಹಾರ್ಪಿಸುವರು. ಮಂದುವೇಯ ಸಂತರ ಗಂಡನ ಮನಸ್ಸಿಗೆ ವೊದಲ ಬಾರಿ ಹೊರಡುವಾಗ ತಾಯಿಮನೆಯವರು ಪಾಗಳಿಗೆ ಉಡಿತುಂಬುವರು. ಇಂತಹ ಸಂದರ್ಭವನ್ನು ಕುರಿತು

“ಉತ್ತಿಯ ತುಂಬಿರೆ ನಮ್ಮ ಉಡುರಾಜಮನ್ನಿಗೆ  
ಉತ್ತಿಯ ತುಂಬಿರೆ ನಮ್ಮ  
ಕಡಲೆ ಕೊಟ್ಟಿರಿ ಬಟ್ಟೆಂಡು ಬಾಳಿಫಲಗ  
ಖ್ಯಾತಿಯ ತುಂಬಿರೆ ನಮ್ಮ”

.....  
.....

ಶ್ರೀಷ್ಟ ಭೀಮೇಶ ಕೃಷ್ಣನ ಪಟ್ಟದರ್ಶ  
ಗೆಚ್ಚಿ ಕುಂಕುಮ ಏಳ್ಳು ಕೊಟ್ಟಿಗೆ.”<sup>17</sup>

ಹೀಗೆ ಉಡಿಯ ತಾಂಬುವ ಸಂದರ್ಭದಲ್ಲಿ ಮುತ್ತೈದೆಯರು ಹಾಡಿ ಹರಸುವರು. ಹನೆಯಲ್ಲಿ ಕೂರಿಸಿ ಉಡಿತಂಬಿಸುವರು. ಹನೆಯನ್ನು ಅಲಂಕಾರಭೂಷಿತವಾಗಿ ಕುಳಿತ ಹೆಚ್ಚಿಗೆ ದೃಷ್ಟಿಯಾಗುವುದು ಎಂಬ ನಂಬಿಕೆಯಾಗಿದೆ. ಇದನ್ನು ನಿವಾರಿಸಲು ಮತ್ತೈದೆಯರು ಆರತಿಯನ್ನತ್ತೆ ದೃಷ್ಟಿಯನ್ನು ನಿವಾರಿಸುವರು. ಆರತಿಯನ್ನು ವಾಡುವುದರಿಂದ ದೃಷ್ಟಿಪರಿಹಾರವಾಗುವುದೆಂಬ ನಂಬಿಕೆ ಇದೆ. ಇದನ್ನು ಹಿಂದೂ ಧರ್ಮದ ಕ್ಷೇತ್ರದಲ್ಲಿ ಬರುವ ಎಲ್ಲಾ ಜನತೆಯಲ್ಲಿ ಕಾಣಬಹುದು.

“ಚೆಲ್ಲೋರಾರತಿಂದು ತಂಡೆತ್ತಿರೆ  
ಹುಟ್ಟಿದಾಳ್ಕಿರ ಸಾಗರದಲಿ ಸ  
ಮಕ್ಕು ಜನರಿಗೆ ಸುವಿವ ನೀಡುತ್ತ  
ಶ್ರೀಷ್ಟರೋಳಿಗೆ ಜೀವಾದೇವಿ ಶ್ರೀನಾಥನ  
ಪಟ್ಟದರ್ಹಿ ಮುದ್ದು ಮಾಲಕ್ಕಿಗೆ”<sup>18</sup>

ಹಣ್ಣು ಬಸುರಿಯಾದಾಗ ಅವಳನ್ನು ಸಂತೋಷಗೊಳಿಸಲು ಸೀಮೆಂತವನ್ನು ವಾಡುತ್ತಾರೆ. ಅಂದು ಆಕೆಗೆ ಹೊಮುಡಿಸಿ, ಬಳಿ ತೂಡಿಸಿ ಅವಳ ಬುರುಕೆಯನ್ನು ತೀರಿಸುವರು.

“ಹೊವ ಮುಡಿಸಿರೆ ಮುಡಿಗ್ಗು ರಸುತ್ತಲಿ  
ಮುತ್ತುದೇಯಾಗೆನುತೆ  
ಹೊವ ಮುಡಿಸಿರೆ ಮುಡಿಗ್ಗು ರಸುತ್ತಲಿ”<sup>19</sup>

ಎಲ್ಲಾ ಹೆಣ್ಣು ಮಕ್ಕಳಿಗೆ ಬ್ರಹ್ಮಾಣಿವಾಗಿ ಹಾರ್ಡೆಸುವುದು ಮುತ್ತುದೇಯಾಗಿ ಬಾಳು ಎಂಬುದಾಗಿದೆ. ಇದು ಹೆಣ್ಣಿನ ಆಶಂಕದ ಸ್ಥಿತಿಯನ್ನು ವ್ಯಕ್ತಪಡಿಸುತ್ತದೆ. ಗಂಡನಿಲ್ಲದ ಹೆಣ್ಣಿಗೆ ಸಮಾಜದಲ್ಲಿ ಸ್ಥಾನವಿಲ್ಲದ ಕಾರಣ, ಇಂತಹ ಒಂದು ಹಾರ್ಡೆ ಯನ್ನು ಎಲ್ಲಾ ಹೆಣ್ಣು ಮಕ್ಕಳು ಬಿರುಗಾಗಿ ಮತ್ತು ಬೀರೆಯವರ ಬದುಕಿಗೆ ಶುಭಹಾರ್ಡೆಸುವಾಗ ಮುತ್ತುದೇಯನಿರಲೆಂದು ಕೋರುತ್ತಾರೆ. ಇದು ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿನ ಸ್ಥಾನವನ್ನು ತೋರುವಲ್ಲಿ ಬಹು ಮಂಬಿ ಪಾತ್ರ ವಹಿಸುತ್ತದೆ.

ಮುದುವೆಯ ಸಂಪ್ರದಾಯವನ್ನೇ ಕುರಿತು ಕೆಲವು ಕೇರಣನೆಗಳು ವಿಚಾರ ವಾಡಿವೆ. ಹೆಳವನಕಟ್ಟಿ ಗಿರಿಯವುನ ಮತ್ತು ಹರಪನಹಳ್ಳಿ ಭೀಮಪ್ಪನ ರಚನೆಗಳಲ್ಲಿ ಅವು ಕಂಡುಬರುತ್ತವೆ. ಇವರ ರಚನೆಗಳಲ್ಲಿ ಸಾಂಪ್ರದಾಯಿಕ ಆಚರಣೆಗಳು ಮತ್ತು ಸಾಂಪ್ರದಾಯಿಕ ಮನಸ್ಸು ಕೂಡ ಕಂಡುಬರುತ್ತದೆ. ಇವರ ರಚನೆಗಳಲ್ಲಿ “ಸೀತಾ ಕಲ್ಯಾಣ”, “ರತಿ ಕಲ್ಯಾಣ”, “ಸಂಭಾದಾ ಕಲ್ಯಾಣ”, “ಮಾರ್ಯಾದ ಹಾಡು” ಮುಂತಾದ ದೊಡ್ಡ ಹಾಡುಗಳು ಮುದುವೆಯ ಸಂಪ್ರದಾಯಗಳನ್ನು ಪರಿಚಯಿಸುತ್ತವೆ. ಇಲ್ಲಿ ದಿಷ್ಟಿವಾಗಿ ಮುದುವೆಯ ವಣಿನೆಯನ್ನು ಕೊಟ್ಟಿದ್ದಾರೆ. ಇವು ಪ್ರರಾಣದ ಕಢೆಯನ್ನು ಅಧರಿಸಿವೆ.

“ದೂರೆಕಹೆರಣ ಶ್ರೀರಾಮ ಬಂದ ಏ  
ಭೀಮಣವರದ ರಾಘವ ಬಂದ  
ಭಾಷೆ ಪಾಲಿವ ರಾಮಚಂದ್ರ ಬಂದನು ಜಗ  
ದೀಕ್ತ ತಾ ಬಂದನೆಂದವೆ ಕಹಣಿ ಜಯ ಜಯ

.....  
ಬೆನ್ನಿಗೆರಾಮ ಸಂತೋಷದಿಂದ  
ತನ್ನವಲ್ಲಬೇ ಕೊಪ್ಪರಿಕೆಯನ್ನು  
ಬಿನ್ನಾಣದಿ ಸಡಲಸಿ ಓಕುಳಿಯನ್ನು  
ಬೆನ್ನಿಗೆ ಲೇಂಟಿಸಿದನೆ ಸತಿಯ ಜಯ ಜಯ

.....  
ಬಗೆ ಬಗೆ ರತ್ನದಾರತಿಗಳನು  
ಜಗದೋಧ್ಯಾರ್ಥಿಗೆ ಎತ್ತುತ್ತಲಿ  
ಉಫೇ ಉಫೇಯೆನುಕಲಿ ಸುಮಂಸಪಲ್ಲಿರು  
ಮಿಗೆ ಪ್ರಾಮಾಂಗಿಕ ಕರೆದರಾಗ ಜಯ ಜಯ”<sup>20</sup>

ಈ ಹಾಡು ಸಂಪ್ರದಾಯದ ಹಾಡಾಗಿ ಬೃಹತ್ತಣರಲ್ಲಿ ಬಳಕೆಯಲ್ಲಿದೆ. ಇಲ್ಲಿ ಹೆಣ್ಣು ಮತ್ತು ಗಂಡು ಕೂಡ ಒಕ್ಕಳಿಯಾಡುವ ವರ್ಣನೆ ಉಂಟು. ಆರತಿ ಎತ್ತಿ ಹಾರ್ಮಸುವ ಪ್ರಸ್ತಾಪಗಳೊಂದಿಗೆ ಈ ಹಾಡು ಮುಗಿಯುತ್ತದೆ.

ಮಂದುವೆಯ ಸಂದರ್ಭದಲ್ಲಿ ಗಂಡನ ಮನೆಯವರು ತಮ್ಮ ಗೌರವದ ಸಂಕೀರ್ತನಾಗಿ ಅನೇಕ ವಸ್ತುದಿಗಳನ್ನು ಹೆಚ್ಚಿನವರಿಗೆ ಕಾಣಿಕೆಯಾಗಿ ನೀಡುವರು. ಇದನ್ನು ಹೆಚ್ಚಿನ ಮನೆಯವರು ತೆಗೆದುಕೊಂಡು ಅದಕ್ಕೆ ಮುಖ್ಯಾಗಿ ತಾವು ತಮ್ಮ ಮನೆಯ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ತಮ್ಮ ಸಾಮಾಜಿಕ ಏರಿ ಶ್ರಮಾಸುತ್ವಾರೆ. ಇಂತಹ ಚಿಕ್ಕಣಷ್ಟೋಂದನ್ನು ಭೀಮವ್ಯಾಸ ಮುಯ್ಯದ ಹಾಡಿನಲ್ಲಿ ಕಾಣಿತ್ತೇವೆ.

ಇದರ ಚನ್ನೆ ಪ್ರರಾಣದ ಪ್ರಸಂಗವನ್ನೇ ಕುರಿತದ್ದಾಗಿದೆ. ಕೃಷ್ಣನ ಮನೆಯವರು ಪಾಂಡವರಿಗೆ ಮುಯ್ಯ, ಶೀರಿಸುವ ಪ್ರಸಂಗದ ವಿವರಗಳು ಈ ಕಥೆಯಲ್ಲಿ ಬಂದಿವೆ. ಕೃಷ್ಣನ ಮನೆಯವರು ಅವರ ಬಂಧು ಬಳಗವಾದ ದೇವಾಧಿದೇವತೆಗಳು, ಯುಷಿಪ್ರಂಗವರು, ಅಷ್ಟಿದಿಕ್ಕಿನ ಸಮಸ್ತ ಜನರೆಲ್ಲರೂ ಕೂಡಿಕೊಂಡು ಹಸ್ತನಾವತಿಗೆ ಬರುವರು. ಇಲ್ಲಿ ಹಾಡಿನ ಉದ್ದ್ರಕ್ಷಾನ್ನಾ ನಾರಿಯರ ಉಡುಗೆ-ತೊಡುಗೆಗಳ ದೀರ್ಘವರ್ಣನೆ, ರಂಭಿ, ಉಮರ್ಶಿಯರ ವೃಯತ್ವಾರೆ, ಗಂಧರ್ವರ ಗಾಯನ ಮುಂತಾದ ವರ್ಣನೆ ಬರುತ್ತದೆ.

ಕೃಷ್ಣನ ಬಂಧು ಬಳಗ ಜಸ್ತಿನಾವತಿಗೆ ಸೇರಿದೊಡನೆ ಬೀಗರ ಅತಿಧ್ಯ ಪರಸ್ಪರ ಭೇಟಿ ಅಲಿಂಗನ ನಡೆಯುತ್ತದೆ. ಮುಂದೆ ಪರಸ್ಪರ ಮಾತಿನ ಚಕ್ರಮಂಚ ತುರುವಾಗುತ್ತದೆ. ಇಲ್ಲಿ ಪರಸ್ಪರ ಒಬ್ಬರನ್ನೊಳ್ಳಬ್ಬಿದ್ದು ಆಡಿಕೊಳ್ಳುತ್ತಾರೆ. ಇದು ಸವಾಜದ ನಡಾವಳಿಗಳ ಕನ್ನಡಿಯಾಗಿದೆ. ಏರಡೂ ಮನೆಗಳ ನಡುವೆ ನಡೆಯುವ ಮೂದಲಿಕೆ, ತೆಗಳಿಕೆ ಮುಂತಾದ ಅನೇಕ ರೀತಿಯ ತರತಮುಗಳು ಹಾಡಿನಲ್ಲಿ ವ್ಯಕ್ತವಾಗುತ್ತದೆ.

“ಕರೆಯ ಬಾರದೆ ಬಾಗಿ ಏನೇ ಸುಭದ್ರೆ ನಮ್ಮ  
ಕರೆಯ ಬಾರದೆ ಬಾಗಿ ಸವಜಿನರು  
ಕರ ಹೊಡೆಯು ನಗುವರಲ್ಲಿ  
ಗಂಡರೆ ವರು ಎಂಬ ಗರುವಿಲೆ ದ್ರುಪದಿ  
ದಂಡೆಯ ಮಾಡಿ ಮುಡಿದಾಳೆ ಸುಭದ್ರೆ ನಮ್ಮ  
ದಂಡೆಯ ಮಾಡಿ ಮುಡಿದ ಕಾರಣ ನಮ್ಮ  
ಕಂಡು ಕರೇ(ರೆಯು ?) ಪಂಥ ಬಗೆಯಿಲ್ಲೇ ಸುಭದ್ರೆ ನಮ್ಮ”<sup>21</sup>

ಇಂತಹ ಅನೇಕ ಪ್ರಸಂಗಗಳು ಜಾಡಿನುದ್ದಕ್ಕಾಂತಿ ಜರಡಿಕೊಂಡಿವೆ. ಪಾಂಡವರು ಕೃಷ್ಣನನ್ನು ಉಪಚರಿಸುವುದು ಅಜ್ಞನ ಮತ್ತು ಕೃಷ್ಣನ ನಡುವಿನ ವಾರ್ಯಾಯದ್ದು ಪರಸ್ಪರ ತೆಗಳಿಕೆ ವ್ಯಕ್ತವಾಗಿದೆ. ಇದು ಜನಪದರ ನಡುವಿನ ಸಂಬಂಧಗಳ ಚಿತ್ರಣ ವನ್ನು ಕೊಡುತ್ತದೆ. ಹೀಗಾಗೆ ಸಂಪ್ರದಾಯಗಳು ಒಟ್ಟು ದೃಷ್ಟಿಯಲ್ಲಿ ಸಂಬಂಧಗಳ

ನಡೆವೆ ಸಲುಗೆ ಮತ್ತು ಸಾಮಾರ್ಥ್ಯವನ್ನು ಮೂಡಿಕಿ ಸಂಬಂಧಗಳನ್ನು ಗಟ್ಟಿ  
ಗೊಳಿಸುತ್ತದೆ.

ಹಾಟ್ಟಿ ಮತ್ತು ಮುದುವೆಯ ಸಂಪ್ರದಾಯಗಳು ಸಂತೋಷವನ್ನು ನೀಡಿದರೆ  
ಸಾಮಿನ ಸಂದರ್ಭ ಮತ್ತು ಅದಕ್ಕಿರುವ ನಂಬಿಕೆ ಸಂಪ್ರದಾಯಗಳು ದುಡಿ ಮತ್ತು  
ಬದುಕಿನ ಬಗ್ಗೆ ಇರುವ ಭರ್ಯಾದ ಸೂಚನೆಯನ್ನು ಕೊಡುತ್ತದೆ. ವ್ಯಕ್ತಿಯ ಸಾಮಿನ  
ಬಗ್ಗೆ ಇರುವ ಅನೇಕ ನಂಬಿಕೆಗಳು ವ್ಯಕ್ತಿಯ ಬದುಕಿನ ಅಶಾಶ್ವತತೆಯನ್ನು  
ಸಾರುತ್ತದೆ.

“ಪೇಣ್ಣ ನಂಟಿಂಗೆ ಕರೆದು  
ಬೇಳೆ ಬ್ಲಾವನ್ನು ತಂದು  
ನಾಳೆ ಮಗನ ಮುದುವೆಯೆಂದು  
ತಾಳು ಎಂದರೆ ಯಾಮನು ಬಿಡನು” (ಪ್ರ.ಸಾ.ದ.-3 ಪ್ರ. 275)

ಸಾಮಿನ ಬಗ್ಗೆ ಇರುವ ಈ ಕಲ್ಪನೆ ಮನುಷ್ಯನಿಗೆ ಸಾಮಿನ ಬಗ್ಗೆ ಹೆದರಿಕೆ ಮತ್ತು  
ಭಯವನ್ನು ಉಂಟಿಸುವುದಿದೆ. ಇದು ಬದುಕಿನ ಅನಿಶ್ಚಯತೆಯನ್ನು ವ್ಯಕ್ತಪಡಿಸು  
ತ್ತದೆ. ಸವಾಜದ ನಿಯಮಗಳಿಂದ ಉಂಟಾದ ಏಲ್ಲ ಸಂಬಂಧಗಳಿಂದ ಬಿಡುಗಡೆ  
ಯಾಗುವುದರ ಜೊತೆಗೆ ತಮ್ಮ ಕರಂಧಿನಿಂದ ಹಂಟ್ಯಾ ಬಂದ ವಾಕ್ಯಾಳ ಸಂಬಂಧವನ್ನು  
ತೋರೆದು ಸಾಮಿಗ ವ್ಯಕ್ತಿ ತುಕ್ತಾಗಾವ ಚಿತ್ರಣ ದುಃಖಿಕ್ಕ ಕಾರಣವಾಗುತ್ತದೆ.

ಸಾಮಿಗ ಕಾರಣನಾದ ಯಾವಾದುರ್ವರಾಯನ ಕಲ್ಪನೆ ಮತ್ತು ಅದರ ಬಗೆಗೆ  
ನಂಬಿಕೆ ದಾಸರ ಹಲವು ಕೀರ್ತನೆಗಳಲ್ಲಿ ವ್ಯಕ್ತವಾಗಿದೆ. ಈ ಕಲ್ಪನೆಯನ್ನು ದಾಸರು  
ನಂಬಿಷ್ಟರೆಂಬುದು ಅವರ ರಚನೆಗಳಲ್ಲಿಯೇ ತಿಳಿದುಬರುತ್ತದೆ. ವ್ಯಕ್ತಿ ತನ್ನ ಬದುಕಿನಲ್ಲಿ  
ವೊಡಿದ ಪಾಪ ಮತ್ತು ಪ್ರಣಾಗಳಿಗೆ ಅನುಸಾರವಾಗಿ ಅವರಿಗೆ ಶಿಕ್ಷೆ ಕೊಡುವವನು  
ಅವನೇ. ಅವನ ಸೇವಕರಿಗೂ ಯಾವುದೇ ಕರುಣೆ ಎಂಬುದಿಲ್ಲ. ಅವರು ಒಡೆಯನ  
ಆಳ್ಳಿಯನ್ನು ಪಾಲಿಸುವಲ್ಲಿ ನಿಷ್ಠರೆಂಬುದು ಇವರ ನಂಬಿಕೆ. ಇಂತಹ ಅಧಿಕಾರದ  
ವಿಭಾಗೀಕರಣ ಕೂಡ ವಣಾವ ಸಂಬಂಧಗಳಲ್ಲಿ ಕಂಡುಬರುವ ರೀತಿಯದೇ ಆಗಿದೆ.  
ಇಂತಹ ಕ್ರಿಯೆಗಳು ವ್ಯಕ್ತಿಯನ್ನು ಬೋದ್ದಿಕ ಕ್ರಿಯೆಗಳಲ್ಲಿ ತೊಡಗಿಸುವುದರ ಬದಲು  
ಅಲ್ಲಿಕಿವಾದ ಅಗೋಚರವಾದ ಕಕ್ಷಿಗೆ ಹೆದರುವಂತೆ ಹಾಡಿವೆ. ಇವು ವ್ಯಕ್ತಿಯ  
ವಣಾಸಿಕವಾದ ಬೆಳವಣಿಗೆಗೆ ಅಡ್ಡಿಯೂ ಆಗಿವೆ. ಇಂತಹ ನಂಬಿಕೆಗಳ ಬಗ್ಗೆ  
ದಾಸರಲ್ಲಿ ಏರೋಧವಿಲ್ಲ. ಯಾವಲೋಕದ ಕಲ್ಪನೆಯನ್ನು ಒಂದು ಕೀರ್ತನೆ ಹೀಗೆ  
ವ್ಯಕ್ತಪಡಿಸುತ್ತದೆ.

“ಬಂದಾನು ಯಾಮನು ದುಷ್ಪರೆ  
ಕೊಂಡಾನು ಯಾಮನು ॥ಪಾ॥

కేబావి కెట్టువరిల్లి దోడై  
దొరెతనమాలువరల్లి  
కరెదన్న ఇక్కువరిల్లి  
సిరి సంపన్న రాగివరల్లి  
గండెన బ్యోయువరిల్లి యము  
దండ హోరిసువరల్లి  
లుండ మునేకొంబరల్లి యము

కొండక్కె నూచువరల్లి” (ప్ర.సా.డ.-3 పు. 276)

అల్లి, ఇల్లి ఎంబ పదగళు ‘ఇదు’ మత్తు ‘పర’ద కల్పనేయున్న కురిత సంబోధనే గళాగివే. వానఏయితయి పాత ఇల్లి కండుబరుత్తదే. సవరాజదల్లి ఒట్టిత వాద కేలసగళన్న వాడువుదరింద మత్తు సవరాజ యింపుదన్ను ఒల్పేయు కేలసగళిందు పరిగణిసలాగిత్తూ ఆ కేలసగళన్న వాడువుదరింద స్వగ్రా లభ్య వాగుత్తదే ఎంబ ధ్వని వ్యక్తవాగుత్తదే. సవరాజ నిషేధిసిద కేలస వాడు వుదరింద సవరాజద నియమగళన్న ఏిరువుదరింద ఆగబకుదాద అనేక శ్రీక్షేర్ణాలు ఇల్లి ప్రస్తుతిగొండివే. దండ హోరిసువుదు, కొండక్కె నూచు పుండ ముంతాదవు వ్యక్తియు పావిత్రువనశ్శ సాఖితుపడిసలు నీడుత్తిద్ద పరిశ్రేగాళే ఆగివే. ఓగాగి గృమచేవతిగళ జాత్రెయల్లి అథవా జబ్బుదల్లి కండుబరువ కొండ కాయువ అజరణే. “సిది” అజరణే ముంతాద అజరణే గళు జనరు తమ్మ తప్పగళన్న కళెదుకొళ్లులు వాడుత్తిద్ద అజరణేగళిందు తిఱయిపుండు. వహికొన్నపే తమ్మ పరిశ్రేయున్న తాపు వొడికొండు తన్న పరిశుద్ధతయి కడె లక్ష్మివన్న వహిసుత్తిద్దరెందు నావు ఉపిసబుండు దాగిదే; ఓగాగి కొండ కాయువాగ అపరాధిగే కాలు సుడువుదు, సిదియుదువాగ అపరాధి ప్రుణ కళెదుకొళ్లువను ముంతాద నంబిగాళు రూథియల్లువే. ఇంతప శ్రీక్షేగాళన్న నమ్మ జన్మ సిద్ధాంతద కల్పనేయల్లి సేరిసువుదర మూలక వ్యక్తిగళ పరిశుద్ధతయున్న కాపాడికొళ్లువ ప్రయుత్త వాడలాగిదే. ఇంతప అనేక నంబికే, అజరణేగాళు వ్యేదిక ధమాద క్షేయోలగే సేరికొండివే.

బదుకసల్లి ఏపంచ్చ తాయి, తండె, గండ, హండతి, బంధు బిళగ, మంక్కళు ముంతాద సంబంధగళు సావినిందాగి కళచికొళ్లుత్తవే. ఇంతడ కళచికొళ్లువ సంబంధగాలింత శాశ్వతవాగి ఏపంచ్చదు సంబంధగళ హుడుకాట ఇల్లి కండుబరుత్తదే. ఆ హోస హుడుకాటపే “ఏముంపివాగి

ತಾನು ವ್ಯಾಘರಿಯಂದ ಪ್ರೋಪಾಗ್ ಕಮಲಾಕ್ಷ್ಯ ಪ್ರರಂದರವಿಶಲ ನೀನೆಲ್ಲವೇ' (ಪು.ಸಾ.ದ.-3 ಪ್ರ. 158) ಎಂದು ಹೊರೆಹೋಗುವುದಾಗಿದೆ.

ಭೂಮಿಯಲ್ಲಿ ಹುಟ್ಟುವುದೇ ಯುಣಿದ ಭಾರದಿಂದ ಎಂಬ ನಂಬಿಕೆ ಜನರಲ್ಲಿದೆ. ಇಂಥಹ ನಂಬಿಕೆಯೇ ದಾಸರ ಮನಸ್ಸನ್ನು ಆಕ್ರಮಿಸಿರಬಹುದೆಂಬ ಸಂಶಯ ಬರುತ್ತದೆ. ದಾಸರಾ ಯುಣಿದ ಬಗ್ಗೆ ವರಾತನಾಡುವ ಅನೇಕ ಸಾಲುಗಳು ಇಂಥಹ ಅಭಿಪ್ರಾಯವನ್ನೇ ವ್ಯಕ್ತಪಡಿಸುತ್ತವೆ.

“ಕಟ್ಟಲೇ ತುಂಬಿದ ಮೇಲೆ ಕ್ಷೇಣಿ ಮಾತ್ರ ಇರಲಿಲ್ಲ  
ಅಷ್ಟರೋಳು ಪ್ರರಂದರವಿಶಲನೆ ಮನವ” (ಪು.ಸಾ.ದ.-3 ಪ್ರ. 273)

ತಮ್ಮ ಯುಣಿವು ಮುಗಿದ ಮೇಲೆ ವ್ಯಕ್ತಿಯ ಕರ್ತವ್ಯಗಳು ಉಳಿದ್ದರೂ ಪ್ರಾಣ ದೇಹದಿಂದ ಉಳಿಯುವುದಿಲ್ಲವೆಂಬ ನಂಬಿಕೆ ಇಲ್ಲಿ ವ್ಯಕ್ತವಾಗಿದೆ.

“ಪುತ್ರಕುಟ್ಟಿದ ದಿವಸ ಹಾಲು ಉಟಡಹಬ್ಬ  
ಮತ್ತೊಬ್ಬ ಮಗನ ಉಪನಯನ ನಾಳಿ  
ಆರ್ಥಿಯಾಗಿದೆ ಬದುಕು ಸಾಯಾಲಾರೆನು ಏನಲು  
ಮೃತ್ಯು ಹೆಡತಲೆಯಲ್ಲಿ ನಗುತಪ್ಪದರಿಯ” (ಪು.ಸಾ.ದ.-3 ಪ್ರ. 273)

ಸಾಧಿನ ಬಗ್ಗೆ ಇರುವ ಇಂಥಹ ನಂಬಿಕೆಗಳು ವ್ಯಕ್ತಿಯ ಬದುಕನ್ನು ಭಯದಲ್ಲಿ ದೂಡುತ್ತವೆ.

“ಮೃತ್ಯು ಸೂತಕವು ಹೆನ್ನೊಂದು ದಿನವು  
ಮತ್ತು ಯುಣಿಸೂತಕವು ಜನ್ಮಜನ್ಮಾಂತರದಿ” (ಪು.ಸಾ.ದ 3 ಪ್ರ.133)

ಇಲ್ಲಿ ಪುನರ್ಜನ್ಮದ ಕೆಲ್ಲನೇ ಯುಣಿದ ಕೆಲ್ಲನೆಯೊಂದಿಗೆ ತಳಕು ಹಾಕಿಕೊಂಡಿದೆ. ಇದರಿಂದಾಗಿ ಸವಾಜದಲ್ಲಿ ಒಟ್ಟಿತಪಾದ ಅನೇಕ ನಿಯಮಗಳನ್ನು ಕಾಪಾಡಿಕೊಳ್ಳುವಲ್ಲಿ ಯುಣಿದ ಕೆಲ್ಲನೇ ಕೆಲಸ ವೂಡಿದೆ. ಆಳು ಒಡೆಯೆನನ್ನು ಕಾಪಾಡಲು ತನ್ನ ಜೀವನವನ್ನು ಮುಡುಪಾಗಿಡುವುದು ಪ್ರಮಾಣಿಪಾದ ಪದ್ಧತಿ. ಇದನ್ನು ಪ್ರೌತ್ತಾಂಹಿಸುವ ಸವಾಜ ಮೇಲುವರ್ಗದವರ ಕ್ಷೇತ್ರಗೆ ಕೆಳವರ್ಗದವರು ಬದುಕು ಸಾಗಿಸಬೇಕಾದ ತೊಂದರೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಮೇಲುವರ್ಗದ ಜನದಾನಂಧವರ್ಗಗಳ ಸರ್ವದಲ್ಲಿ ಪ್ರಣಾವನ್ನು ಗಳಿಸಿಕೊಳ್ಳುತ್ತಿದ್ದರೆ, ದಾನ ಪಡೆದವರು ಮೇಲುವರ್ಗದವರ ಮಣಿವನ್ನು ತಮ್ಮ ಬದುಕನ್ನು ಮುಡಪಾಗಿಸಿ

ದ್ವಾರೆ. ಸರ್ವಾಜ ನಿಯಮಿಸಿದ ಕಟೀವುಷ್ಟಿಯಲ್ಲಿ ಸೋರಗಿ ಜೀವನ ತೇಯಬೇಕಾದಂತಹ ಪರಿಸ್ಥಿತಿಯನ್ನು ಉಂಟುಮಾಡಿದೆ.

ಹೀಗಾಗಿ ದಾಸರ ಅನೇಕ ಕೀರ್ತನೆಗಳು ಸರ್ವಾಜದ ನಿಯಮವನ್ನು ರಚಿಸಿ ಅಲ್ಲಿ ಇರುವುದರಲ್ಲೇ ವ್ಯಕ್ತಿ ಸುಖಿವನ್ನು ಬಿಯಾಸುವುದನ್ನು ಪ್ರೇರಿಸಿಸುತ್ತದೆ, ಅಂದರೆ ಉಳ್ಳವರು ಕೆಳವರ್ಗದವರು ದುಡಿಯುವ ದುಡಿಯಲ್ಲಿಯೇ ಗಳಿಸಿದ ಹಣವನ್ನು ದಾನ ಧರ್ಮಾಗಳ ನೆವಡಿನ್ನೀಡುತ್ತಿರುವುದು ಅದರಿಂದ ಪ್ರಣಗಳಿಸುವುದು. ದಾನಧರ್ಮಾಗಳನ್ನು ಮೇಲು ವರ್ಗದಿಂದ ಪಡೆದ ಜನ ಅವರ ಬುಣವನ್ನು ತೀರಿಸಲು ಇಡೀ ಬಧಕಿನುದ್ದಕ್ಕಾಗಿ ದುಡಿಯುವುದು ಧರ್ಮದ ಸೋಗಿನಲ್ಲಿ ರಚಿತವಾದ ಸಾಂಪ್ರದಾಯಿಕ ನಿಯಮವಾಗಿದೆ.

ಮನುಷ್ಯ ಹುಟ್ಟಿನಿಂದ ಯಾವುದನ್ನೂ ತರದ ಕಾರಣ ವ್ಯಕ್ತಿ ಸತ್ಯಗ ಅವನ ಶರ್ವಸಂಸ್ಕಾರದ ಸದಾಯಂದಲ್ಲಿ ಯಾವುದೇ ವಸ್ತುವನ್ನು ಜೊತೆಯಲ್ಲಿ ಇಡುವಂತಿಲ್ಲ ಎಂಬ ನಂಬಿಕೆ ಇದೆ, “ಬಿಟ್ಟು ಹೋಗುವಾಗ ಚೋಣು ಬಣ್ಣಿ ನಿನಗೆ ಹೋಂದಲಿಲ್ಲ” ಎಂಬ ವಾತಂ ಸ್ವಷ್ಟಿಪಡಿಸುತ್ತದೆ. ಪ್ರಾಣಿವು ದೇಹವನ್ನು ಬಿಟ್ಟು ಹೋದ ಕೂಡಲೇ ಅವನ್ನು ಹೊವೆಂಟು ಕರೆಯುವರು. ಹಣವನ್ನು ಮನೆಯಲ್ಲಿ ಇಡಬಾರದೆಂಬ ನಂಬಿಕೆ ಪ್ರಚಲಿತವಿದೆ. ಇದರಿಂದಾಗಿ ವ್ಯಕ್ತಿ ಸತ್ಯ ತಕ್ಷಣವೇ ದೇಹವನ್ನು ಮನೆಯಿಂದ ಹೊರಿಡುವರು. ಇಲ್ಲಿಲ್ಲ ವ್ಯಕ್ತಿಯಲ್ಲಿ ಅಡಿಗಿರುವ ವಾಟ, ಹುಂತ್ರ ಅಗೋಚರ ಶಕ್ತಿಗಳ ಕುರಿತ ಭಯವೇ ಕಾರಣವಿರಬಹುದು.

“ಮತ್ತೆ ಪ್ರಾಣಿವು ತನುವ ಬಿಟ್ಟು ಹೋಗುವಾಗೆ

ಎತ್ತಿವನ ಹೊರಿಗೊಯ್ದು ಹಾಕಿಂಬರು” 22

ಶರ್ವಸಂಸ್ಕಾರದ ನಂತರ ಕಂಡುಬರುವ ಶ್ರಯಿಗಳು ಕೂಡ ಜೂತಿಲಿಂದ ಜಾತಿಗೆ ಭಿನ್ನವಾಗಿವೆ. ಅದರೆ ಸತ್ಯಮನೆಯನ್ನು ಸೂತಕದ ಮನೆಯಿಂದು ಪರಿಗಣಿಸುವುದು ಸಾವಾನ್ಯ, ಈ ಸೂತಕ ಹಸ್ನೆ ರದು ದಿನದವರಿಗೆ ಇರುತ್ತದೆ ಎಂದು ನಂಬಿಕೆ. “ಮುತ್ತು ಸೂತಕವು ಹನ್ನೆ ರೆಡು ದಿನವು” ಎಂಬ ವಾತಂ ಸ್ವಷ್ಟಿಪಡಿಸುತ್ತದೆ. ಸೂತಕವನ್ನು ಪರಿಹರಿಸಿಕೊಳ್ಳಲು ತಿಥಿಯನ್ನು ವಾಡುವರು. ತಿಥಿಯ ದಿನ ಸತ್ಯ ವ್ಯಕ್ತಿಯ ಕೊನೆಯ ಬುಣಿವನ್ನು ಮಂಗಿಸಲು ಹಿಂಡುವನ್ನು ಕೊಡುವರು. ಸತ್ಯ ವ್ಯಕ್ತಿ ಕಾಗಿಯ ರೂಪದಲ್ಲಿ ಬಂದು ಹಿಂಡುವನ್ನು ತಿಂದು ಹೋಗುವುದೆಂಬ ನಂಬಿಕೆ ಕೀರ್ತನೆಗಳಲ್ಲಿ ಹೀಗೆ ವ್ಯಕ್ತವಾಗಿದೆ, ಈ ನಂಬಿಕೆಯನು ದಾಸರು ವ್ಯಂಗ್ಯ ವಾಡಿದ್ದಾರೆ;

“ಸತ್ಯವನು ಎತ್ತುಹೋದ, ಸತ್ಯ ತನ್ನ ಜನ್ಮಕ್ಕೊದ, ಸತ್ಯವನು ಉಂಟಾವನೆಂದು, ನಿತ್ಯಾಗಿಂಡ  
ಇಕ್ಕಿದರೆ....  
ಎಳ್ಳು ಧರ್ಮ ಕೈಯಿಲ್ಲ ಬಿಡಿದು, ಬೈಕ್ಕತ್ಯಪ್ಪಿಯೆಂದು ಬಿಡಲು  
ಎಳ್ಳು ಮೀನು ಸುಂಗಿಹೋಯಿತು  
ಧರ್ಮ ನೀರೋಳು ಹರಿದು ಹೋಯಿತು,  
ಎಡಕ್ಕೆ ಬಿಳಕ್ಕೆ ಎಂದು ಕೇಳಿ  
ಎಡಕ್ಕೆ ತೋರಿಸಿ ಬಿಳಕ್ಕೆ ತೋರಿಸಿ  
ಕಡುಡೇವತೆಯನೆ ಬರಸಿ  
ಕರಿನ ಪಕ್ಷಿ ಕೇಲರುತ್ತಾರಾ,  
ಮಂತ್ರಾಙ್ಕತೆಯ ಕ್ಷೇತ್ರಕೊಟ್ಟು  
ಸ್ವರ್ಗವನ್ನು ಹೋಗೆಂದರೆ  
ಮಂತ್ರವೆಲ್ಲೂ ಅಕ್ಷತೆಯೆಲ್ಲೂ  
ಅಪರೆಲ್ಲೂ ಇಪರೆಲ್ಲೂ,  
ಹೇಳುವನು ಅಭಿಖಾನಿ, ಕೇಳುವನು ಅವಿವೇಕ” 23

ಹಂಟ್ಯಾಸಾಧಿನ ಬಗ್ಗೆ ಇರುವ ನಂಬಿಕೆ ಸಂಪ್ರದಾಯಗಳನ್ನು ಕನಕ, ಪ್ರರಂದರದಾಜರ್ತಿ ನಿರಾಕರಿಸುತ್ತಾರೆ. ‘ಹೇಳುವನು ಅಭಿಖಾನಿ ಕೇಳುವನು ಅವಿವೇಕ’ ಎಂದು ತಪಣಾವೆಯನ್ನೂ ಮಾಡಿದ್ದಾರೆ. ಅದರೆ ಇನ್ನು ಉಳಿದ ಕೀರ್ತನಕಾರರು ಇವುಗಳನ್ನು ನಿರಾಕರಿಸುವುದನ್ನು ಕಾಣಲಾರೆವು. ಅದರಲ್ಲಿ ಮಹಿಳಾ ಕೀರ್ತನಕಾರ್ತಿಯರಿಗೆ ಇಂತಹ ಸಂಪ್ರದಾಯಗಳಲ್ಲಿ ಬಹಳ ವಿಶ್ವಾಸ ಇದ್ದಂತೆ ಕಾಣಿತ್ತದೆ. ಏನೇ ಇರಲಿ, ಹಿಂದಿನಿಂದ ಬಂದಂತಹ ಅನೇಕ ಸಂಪ್ರದಾಯಗಳೊಂದಿಗೆ ಹೊಸ ವಿಚಾರಗಳನ್ನು ಸೇರಿಸಿಕೊಳ್ಳುತ್ತಾ, ಕಲವನ್ನು ಬಿಡುತ್ತಾ, ಕಲವು ಸಂಪ್ರದಾಯಗಳು ಉಳಿದು ಕೊಂಡಿರುವುದನ್ನು ಕಾಣಿತ್ತೇವೆ. ಇದಲ್ಲದೆ ಆ ಕಾಲದ ಧಾರ್ಮಿಕ, ಸಾಖಾಜಿಕ ಚಂತ್ರ ಅರ್ಥಿಕ ಸ್ಥಿತಿಗಳ ಹಿನ್ನೆಲೆ ಕೂಡ ನಂಬಿಕೆ ಸಂಪ್ರದಾಯಗಳನ್ನು ಪ್ರತಿ ಬಿಂಬಿಸುವಲ್ಲಿ ಪ್ರಮುಖ ಪಾತ್ರವಹಿಸಿರುತ್ತದೆ.

## ಕೊನೆಟಿಪ್ಪ ಖಿಗೆ ಲೇಂ

- 1) ಬಿ. ಎ. ವಿವೇಕರ್ಯೈ, ಕೆನಾಟಕದ ಜನಪದ ನಂಬಿಕೆಗಳು ಕೆನಾಟಕ ಜಾನಪದ, ಸಂ: ಜೆ ಎಸ್. ಎಸ್. ಪು. 170, 1981
- 2) ಬರಗೂರು ರಾಮಚಂದ್ರಪ್ಪ. ಸಂಪ್ರದಾಯಗಳು ಶೂದ್ರ ಪತ್ರಿಕೆ, ಏಪ್ರಿಲ್ 1986 ಸಂಚಕೆ, ಪು.1
- 3) ಡಾ. ಬಸವರಾಜ ಕಲ್ಪಿತ. ಮಧ್ಯಕಾಲೀನ ಭಕ್ತಿ ಮತ್ತು ಅನುಭಾವ ಸಾಹಿತ್ಯ ಹಾಗೂ ಚಾರಿತ್ರಿಕ ಪ್ರಜ್ಞೆ, ಪು. 227, 1988
- 4) ಡಾ. ತೀ. ನಂ. ಶಂಕರನಾರಾಯಣ, ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು, ಪು. 174, 1982
- 5) ಹೆಳವನಕಟ್ಟೆ ಗಿರಿಯಮೈನ ಹಾಡುಗಳು, ಸಂ: ಟಿ. ಕಿ. ಇಂದುಭಾಯಿ, ಪು. 131, 1987.
- 6) ಪ್ರರಂದರ ಸಾಹಿತ್ಯ ದರ್ಶನ ಭಾಗ-3, ಸಂ: ಸಾ. ಕೃ. ರಾಮಚಂದ್ರರಾವ್, ಪು. 337, 1985
- 7) ಅದೇ ಪು. 194, 1985
- 8) ಹೆಳವನಕಟ್ಟೆ ಗಿರಿಯಮೈನ ಹಾಡುಗಳು, ಸಂ: ಟಿ. ಕಿ. ಇಂದುಭಾಯಿ, ಪು. 199, 1987
- 9) ಡಾ. ಬಸವರಾಜ ಕಲ್ಪಿತ, ಮಧ್ಯಕಾಲೀನ ಭಕ್ತಿ ಮತ್ತು ಅನುಭಾವ ಹಾಗೂ ಚಾರಿತ್ರಿಕ ಪ್ರಜ್ಞೆ, ಪು. 215, 1988
- 10) ಸಂಕೀರ್ಣ ಸಂಗ್ರಹ ಭಾಗ-6, ಸಂ: ಬೆಟಗೇರಿ ಕೃಷ್ಣಶರ್ಮ ಮತ್ತು ಬೆಂಗೇರಿ ಹುಟ್ಟುರಾವ್, ಪು. 56, 1966
- 11) ಪ್ರರಂದರ ಸಾಹಿತ್ಯ ದರ್ಶನ ಭಾಗ-3, ಸಂ: ಸಾ. ಕೃ. ರಾಮಚಂದ್ರರಾವ್, ಪು. 233, 1985
- 12) ಅದೇ ಪು. 341
- 13) ಹರಪನಹಳ್ಳಿ ಭೀಮಪ್ಪನ ಹಾಡುಗಳು, ಸಂ: ಟಿ.ಎ.ನಾಗರತ್ನ, ಪು.130, 1984
- 14) ಅದೇ ಪು. 132, 1984
- 15) ಡಾ. ಬಸವರಾಜ ಕಲ್ಪಿತ, ಮಧ್ಯಕಾಲೀನ ಭಕ್ತಿ ಮತ್ತು ಅನುಭಾವ ಸಾಹಿತ್ಯ ಹಾಗೂ ಚಾರಿತ್ರಿಕ ಪ್ರಜ್ಞೆ. ಪು. 268, 1988
- 16) ಹರಪನಹಳ್ಳಿ ಭೀಮಪ್ಪನ ಹಾಡುಗಳು, ಸಂ: ಟಿ. ಎನ್. ನಾಗರತ್ನ. ಪು. 52, 1984
- 17) ಅದೇ ಪು. 41
- 18) ಅದೇ ಪು. 134
- 19) ಅದೇ ಪು. 288

- 20) ಹೆಚ್‌ವನಕಟ್ಟಿ ಗಿರಿಯಮೈನ್ ಹಾಡುಗೆಳು, ಸಂ: ಟಿ. ಕೆ. ಇಂದುಬಾಯಿ, ಪೃ. 84, 92, 94, 1987
  - 21) ಡರಪನಹಳ್ಳಿ ಭೀಎಪುವ್ವನ್ ಹಾಡುಗೆಳು, ಸಂ: ಟಿ. ಎನ್. ನಾಗರತ್ನ, ಪೃ. 371, 1984
  - 22) ಅರ್ಥಭಾವ, ಸಂ: ಬೆಟಗೇರಿ ಕೃಷ್ಣಶರ್ಮ ಮತ್ತು ಬೆಗೇರಿ ಹುಟ್ಟರಾಯ, ಪೃ. 27, 1964.
  - 23) ಪುರಂದರ ದಾಸ್ಸಾಹಿತ್ಯ ದರ್ಶನ ಭಾಗ-3, ಸಂ: ಸೂ. ಕೃ. ರಾಮಚಂದ್ರಚಾರ್,
- ಪೃ. 154, 1985

ಅಧ್ಯಾತ್ಮ : ಬಿದು  
ದಾಸರ ಕೀರ್ತನೆಗಳಲ್ಲಿ ಕಲೆಗಳು

- (ಅ) ಪ್ರದರ್ಶನ ಕಲೆಗಳು
- (ಆ) ಜನಪದ ವಾದ್ಯಗಳು
- (ಇ) ಕ್ರೀಡೆಗಳು
- (ಕ್ಷ) ಹರಿಕಥೆ

ಜನಪದ ಕಲೆಗಳು ಇಂದು ನಿನ್ನರೊವಲ್ಲ. ತಲತಲಾಂಶರಗಳಿಂದ ಜನರಲ್ಲಿ ಹುಟ್ಟಿ ಬೆಳಿದು ಉಳಿದು ಬಂದಿವೆ. ಇವುಗಳಲ್ಲಿ ಪ್ರದೇಶಿಕ ಭಿನ್ನತೆಗಳು ಕಾಲಕಳಿದಂತೆ, ಕಲೆ ಬೆಳೆದಂತೆ ಹಂಟ್ಟಿಕೊಂಡಿವೆ. ಕಲೆಗಳ ಬಹಳ ಮಾತ್ರ ಉದ್ದೇಶ ಮನಸ್ಸಿಗೆ ಉಲ್ಲಾಸವನ್ನು ನೀಡುವುದೇ ಆಗಿದೆ. ಮನಸ್ಯ ತನಗೆ ಹೊಸ ರೀತಿಯ ಮನರಂಜನೆ ಬೇಕೆಂದಾಗ ತನ್ನ ಬಿಡುವಿನ ಕಾಲದಲ್ಲಿ ಕಲೆಗಳ ಅನ್ವೇಷಣೆಯಲ್ಲಿ ತೊಡಗಿದನೆನ್ನಬಹುದು. ಇಲ್ಲಿ ಕೆಲವು ಬಾರಿ ಶಾಬ್ದಿಕ ರೂಪಗಳಾದ ಹಾಡು, ಒಗಟು, ಗಾದೆ ಮಾತ್ರಾದವು ಮನರಂಜನೆಯ ಸಾಧನಗಳಾಗಿ ಉಗಮಗೊಂಡರೆ, ವೃಕ್ತಿಯನ್ನು ಅನುಕರಿಸುವ ಅಭ್ಯಾಸದ ಮಾಲಕ ದೃಶ್ಯವಾದ್ಯಮಾವು ಹುಟ್ಟಿಕೊಂಡಿರಬಹುದು. ದೇಹಕ್ಕೆ ಕಸರತ್ತು ಬೇಕಾದ್ದರಿಂದ ವ್ಯಾರೂಪಾನ್ನ, ಕೂಸಿ ಮಾತ್ರಾದ ಕ್ರಿಡೆಗಳು ಶುರುವಾಗಿರಬೇಕು. ದೊಡ್ಡವರನ್ನು ಅನುಕರಿಸುವುದರ ಮಾಲಕವೇ ಸವಾಜದ ವಿಶಿಷ್ಟ ರೀತಿಗಳನ್ನು ಒಳಗೊಂಡಂತೆ ಮಕ್ಕಳಲ್ಲಿ ಕಲೆಗಳು ಹುಟ್ಟಿಕೊಂಡಿವೆ. ಪರಂಪರೆಯಲ್ಲಿದ್ದ ಅನೇಕ ನಂಬಿಕೆ, ಸಂಪ್ರದಾಯಗಳು ಕಲೆಗಳಿಗೊಂಡಿಗೆ ಬೆಸೆದುಕೊಂಡು ಮನರಂಜನಾ ಸಾಧನಗಳಾದಂತಿಯೇ ಜನರಿಗೆ ಶಿಕ್ಷಣ ವನ್ನು ನೀಡಬಹುದು ಬಂದಿವೆ.

ವಿದ್ಯಾಂಸರು ಕಲೆಯನ್ನು ಬೇರೆ ಬೇರೆ ರೀತಿಯಲ್ಲಿ ಕಲ್ಪಿಸಿಕೊಂಡಿದ್ದಾರೆ; “ಮಾನವನ ಕಲ್ಯಾಣಕ್ಕೆ ಹೇತುವಾದುದೇ ಕಲೆ” ಎಂದು ಟಾಲ್ಸ್‌ಸ್ವಾಯ್ ಎಂದರೆ “ಮಾನವನ ಚಿತ್ತರಂಗ ದರ್ಶನವೇ ಕಲೆ” ಎಂದು ಹೆಚ್ಚಿಲ್ಲಿ ಹೇಳಿದ್ದಾರೆ. “ನಿಸರ್ಗದ ರಸಗಟ್ಟಿಯೇ ಕಲೆ” ಎಂದು ಬಾಲಜಾರ್ ಹೇಳಿದ್ದರೆ “ಜೀವನ ದರ್ಶನ ಮಾಡಿಸುವುದೇ ಕಲೆ” ಎಂದು ಸಿ. ಇ. ಎಂ. ಜೋಡ್ ಅಭಿಪ್ರಾಯಪಟ್ಟಿದ್ದಾರೆ. “ಅತ್ಯದರ್ಶನ ಮಾಡಿಸುವುದೇ ಕಲೆ” ಎಂದು ಅರವಿಂದರು, “ಕಲೆ ಸೌಂದರ್ಯದರ್ಶನ” ಎಂದವರು ಹಲವರು

ತಿಳಿದಿರುತ್ತಿದ್ದಾರೆ ಜ್ಞಾನದ ಗ್ರಹಿಕೆಯ ಪ್ರಕಾರ ಕಲೆ ಎಂದರೆ ಜ್ಞಾನದ ಅರಿವನ್ನು ಮಾಡಿಸುವುದೇ ಆಗಿದೆ. ಅಂದರೆ ಕಲೆಗಳ ಮಾಲಕ ಮನಸ್ಯ ಶಿಕ್ಷಣವನ್ನು ಪಡೆಯುತ್ತಿದ್ದಾನೆ ಎಂದು ಹೇಳಬಹುದು. ಯಾವುದೇ ಕಲೆಗೆ ಅದರ ಉದ್ದೇಶ ಮನರಂಜನೆಯಾಗಿದ್ದರೂ ತನ್ನ ರಚನೆಯ ಒಳಗಡೆಯೇ ಶಿಕ್ಷಣದ ಮತ್ತೊಂದು ಆಯಾಮವನ್ನು ಅಡು ಪರಿಚಯಿಸುತ್ತಿರುತ್ತದೆ. ಈ ಜ್ಞಾನದ ಅರಿವನ್ನು ಮಾಡಿಸಿದ್ದರೂ ಕಲೆಯೇ ಆಗಿರುವುದಿಲ್ಲ. ಅಂತಹ ಕಲೆ ಜನರ ಮನಸ್ಸಿನಲ್ಲಿ ಉಳಿದು ಬೆಳೆಯುವುದೂ ಇಲ್ಲ. ಆದರೂ ಕೆಲವು ಪದಗಳ ಮಾಲಕ ಕಲೆಗೆ ಅರ್ಥವನ್ನು

ವಿವರಿಸುವುದು ಆಸಾಧ್ಯ. ಏಕೆಂದರೆ ಇಮು ಜೀವನದ ಸಮಾನ ದರ್ಶನವನ್ನು ಹೇಳುತ್ತಿರುತ್ತದೆ.

### ಅ) ಪ್ರದರ್ಶನ ಕಲೆಗಳು

ದಾಸಸಾಹಿತ್ಯದಲ್ಲಿ ಕಲೆಗಳ ಪ್ರಸ್ತಾಪವನ್ನು ಕುರಿತು ಅಧ್ಯಯನ ವಾಡುವಾಗ ಸಾಹಿತ್ಯವೇ ಕಲೆ ಎಂಬುದನ್ನು ಮರೆಯಬಾರದು. ಇಲ್ಲಿ ಕಲೆಗಳ ಪ್ರಸ್ತಾಪ ಜೀವನದರ್ಶನದ ಹಿನ್ನಲೆಯಾಗಿಯೇ ಬರುತ್ತದೆ. ಕಲೆಗಳು ಇಲ್ಲಿ ಪ್ರತಿಮೆಯಾಗಿ ಬಳಕೆಯಾಗಿರಬಹುದು ಆಥವಾ ಉಪಮೆ, ರೂಪಕೆಳಾಗಿರಬಹುದು. ಆಗಿನ ಸರ್ವಾಜದಲ್ಲಿ ಪ್ರಚಲಿತವಿದ್ದ ಕಲೆಗಳು ದಾಸರು ಗ್ರಹಿಸುವ ರೀತಿಯ ಜೀವನ ವಿಮರ್ಶೆಯ ಹಂತದಲ್ಲಿಯೇ ಆಕಾರ ಪಡೆದಿವೆ. ಇಲ್ಲಿ ಬಳಕೆಗೊಂಡ ಹೆಚ್ಚು ಕಲೆಗಳು ಪ್ರತಿಮೆ, ಉಪಮೆಗಳಾದ್ದರಿಂದ ಸಾಹಿತ್ಯಕ ದೃಷ್ಟಿಯಿಂದಲೇ ಇವನ್ನು ಗ್ರಹಿಸಬೇಕಾಗುತ್ತದೆ. ಹೀಗಾಗಿ ದಾಸರಲ್ಲಿ ಕಲೆಗಳ ವಿವರಗಳನ್ನು ನಾವು ಕಾಣಲಾಗುವುದಿಲ್ಲ. ಇಲ್ಲಿ ಕಲೆಗಳ ಜಾರಿತ್ತಿರುತ್ತಿರುವ ಆಧ್ಯಯನ ವಾತ್ಮವೇ ಸಾಧ್ಯ, ವಿನಹ ಕಲೆಗಳ ರೂಪದ ಅಧ್ಯಯನವನ್ನು ಗಳಿ ಅವುಗಳ ತತ್ತ್ವಗಳನ್ನಾಗಲೇ ಗ್ರಹಿಸಲು ಸಾಧ್ಯವಿಲ್ಲ.

ನಮ್ಮ ಹಿಂದಿನವರು ಕಲೆಗಳಲ್ಲಿ ಅರವತ್ತು ಕಲೆಗಳಿಂದು ವಿಭಾಗಿಸಿದ್ದಾರೆ. ಅಧ್ಯಾತ್ಮಿಕ ಕಾಲದಲ್ಲಿ ಇದರೊಂದಿಗೆ ಇನ್ನೂ ಕೆಲವು ಕಲೆಗಳು ಕೂಡಿಕೊಂಡಿವೆ. ಕಾವ್ಯ, ಸಂಗೀತ, ಚಿತ್ರಕಲೆ, ಶಿಲ್ಪ ಮತ್ತು ನಾಟ್ಯ ಎಂಬುದನ್ನು ಲಲಿತಕಲೆಗಳಿಂದು ಹೇಳಲಾಗಿದೆ. ಚಿತ್ರಕಲೆ, ಶಿಲ್ಪಕಲೆಗಳ ಬಗ್ಗೆ ದಾಸರಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಸಂಗೀತ, ನೃತ್ಯ, ನಾಟಕ, ಗೊಂಬೆಯಾಟ, ಹರಿಕಥೆ, ಕ್ರೀಡೆಗಳ ಬಗ್ಗೆ ನಮಗೆ ಕೆಲವು ವಣಿಕಿಗಳು ದೋರುಹುತ್ತವೆ. ಇವು ವಾನವನ ಬದುಕಿನಲ್ಲಿ ಹಾಸುಹೊಕ್ಕಾಗಿದ್ದ ಜೀವನದೊಂದಿಗೆ ನೇರ ಸಂಬಂಧವನ್ನು ಪಡೆದುಕೊಂಡಿವೆ.

ಕ್ರಿತರ್ವನೆಗಳು ಇಂದು ಸಂಗೀತರೂಕ್ತ ಸಾಹಿತ್ಯವಾಗಿ ಬಳಕೆಯಾಗುತ್ತಿವೆ. ಇದ್ದಲ್ಲದೆ ಅವನ್ನು ಸುಪ್ರದಾಯಿದ ಹಾಡುಗಳಾಗಿ (ಅಧಾರ್ಯ : 3 ಜನಪದ ಸಾಹಿತ್ಯ ಪ್ರಕಾರಗಳು—ಈ ಬಗೆಗೆ ವಿವರವಾಗಿ ಚರ್ಚಿಸಲಾಗಿದೆ) ನಾಟಕದಲ್ಲಿ ವಿಡಂಬನೆಗಾಗಿ ಬಳಸಿಕೊಳ್ಳಲ್ಪಡುವುದನ್ನು ಕಾಣುತ್ತೇವೆ. ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಇವು ಭಜನೆಯ ಹಾಡುಗಳಾಗಿ ಜನಪದ ಮತ್ತು ಶಿಷ್ಟವರ್ಗ—ಇಬ್ಬರಲ್ಲೂ ರೂಧಿಯಲ್ಲಿವೆ. ಇವುಗಳನ್ನು ಶಿಷ್ಟವಾದ ರಾಗ, ತಾಳ, ಮಂಟ್ಯಗಳಲ್ಲಿಯೇ ಹಾಡಬೇಕೆಂಬ ಒಿತ್ತಾರ್ಯ ವೇನೂ ಇಲ್ಲ. ಅವರವರದೇ ಧಾಟಿಯಲ್ಲಿ ಹಾಡುವುದು ಸಾಮಾನ್ಯ.

ದಾಸರು ಗಾಯನಕ್ಕೆ ಬಹಳ ಪ್ರಮುಖ ತೆಯನ್ನು ನೀಡಿದ್ದಾರೆ. ಹರಿಯನ್ನು

ಮೆಚ್ಚಿ ಸಲು ಗಾಯನ ಒಕ್ಕೆಯ ಮಾಡ್ಯವು ಎಂಬುದು ದೂಸರೆ ಅಭಿಪ್ರಾಯ ವಾಗಿದೆ.  
ಶ್ರೀಪಾದರಾಜರ ಕೀರ್ತನೆಯೊಂದು ಹೀಗಿದೆ :

“ಕಲಿಯಾಗದಿ ಗಾನದಲ್ಲಿ ಕೀರ್ತವಯೆನಲು  
ಕೃಗೂಡುವನು ರಂಗವಿಶಲ”<sup>2</sup>

ಇಂತಹ ಅಭಿಪ್ರಾಯವನ್ನು ನೀಡುವ ಹಲವು ರಚನೆಗಳು ಹಾಸರಲ್ಲಿ ದೋರೆಯು  
ತ್ತವೇ.<sup>3</sup> ಭಕ್ತನೂಬ್ಯ ಹಾಡನ್ನು ಹಾಡುವಾಗ ಹರಿಯು ಹೇಗೆ ಆ ಹಾಡುಗಾರಿಕೆಗೆ  
ಸ್ವಂದಿಸುತ್ತಾನೆ ಎಂಬುದನ್ನು ಪುರಂದರದಾಸರು ಹೀಗೆ ಹೇಳಿದ್ದಾರೆ :

“ಮಲಿಗಿ ಪಾಡಿದರೆ ಕುಳಿತು ಕೇಳುವನು  
ಕುಳಿತು ಪಾಡಿದರೆ ನಿಂತು ಕೇಳುವನು  
ನಿಂತು ಪಾಡಿದರೆ ನಲಿದು ಕೇಳುವನು  
ನಲಿದು ಪಾಡಿದರೆ ಸ್ವರ್ಗರ್ ಸೂರೆಯಿಟ್ಟಿನೆಂಬೆ ಪುರಂದರವಿಶಲ”

(ಪ್ರ. ಸಾ. ದ-4 ಪ್ರ. 320)

ಇದರಿಂದಾಗಿಯೇ ದಾಸರು ಕೀರ್ತನೆಗಳ ರಚನೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ  
ಎನ್ನುಬಹುದು. ಏಕೆಂದರೆ ದಾಸರ ಅಭಿಪ್ರಾಯದಂತೆ ಹರಿಯನ್ನು ಕೀರ್ತಿಸುವುದರ  
ಮೂಲಕ ಸ್ವರ್ಗ ಸಿಗುವುದೆಂಬ ನಂಬಿಕೆ ಇದೆ. ಗಾಯನವನ್ನು ಹಾಡುವಾಗಲೇ ಆ  
ಗಾಯನಕ್ಕೆ ಇರಬೇಕಾದ ಲಕ್ಷ್ಯಗಳನ್ನು ದಾಸರು ನೀಡಿದ್ದಾರೆ.

“ತಾಳಿಬೇಕು ತಕ್ಕ ಮೇಳ ಬೇಕೆ  
ಗಾನವನ್ನು ಕೇಳಬಯಸುವವರಿಗೆ”

ಅಂದರೆ ತಾಳಿ ಮೇಳಗಳಿಂದ ಕೂಡಿದ ಗಾಯನ ಇಂಪನ್ನು ನೀಡುತ್ತದೆ. ಆದರೆ  
ಇದೇ ಶ್ರೀಪ್ರಾಯಾನವೆಂದು ಇವರು ಒಪ್ಪುವೆದಿಲ್ಲ. ಏಕೆಂದರೆ ತಾಳಿ, ಮೇಳ  
ಗಳಿದ್ದು ಪ್ರೇರಣವಿಲ್ಲದ ಗಾನವನ್ನು ಹರಿ ಮೆಚ್ಚಿಪ್ಪದಿಲ್ಲ ಎಂಬ ಧೋರಣೆ ಇವರ  
ದಾಗಿದೆ. ಇದರಿಂದಾಗಿ ಗಾಯನದ ಸಂಪೂರ್ಣ ರೂಪವೆಂದರೆ ತಾಳಿ, ಮೇಳಗಳಿದ್ದು  
ಅದರೊಂದಿಗೆ ಪ್ರೇರಣವೂ ಕೂಡಿರಬೇಕು. ಅಂದರೆ ವ್ಯಕ್ತಿಯ ಸಂಪೂರ್ಣ ಒಳ  
ಗೆಳಳ್ಳುವಿಕೆಯಂದಾಗಿಯೇ ಯಾವುದೇ ಕಲೆ ಒಂದು ರೀತಿಯ ಆನಂದ ಧಾರ್ತು  
ದರ್ಶನವನ್ನು ನೀಡುತ್ತದೆ ಎನ್ನುವುದು ಈ ಮಾತಿನಿಂದ ವ್ಯಕ್ತಿಗೊಳ್ಳುತ್ತದೆ.

ದಾಸರು ಹಾಡಿನ ಸಂಭಾವನ್ನು ಹೇಳುವಾಗ ಅದರೊಂದಿಗೆ ಬರಂತ  
ಹಿಮ್ಮೇಳಿದ ಪ್ರಸ್ತಾಪವನ್ನು ಹಾಡುತ್ತಾರೆ. ಅಂದರೆ ಹಾಡುಗಾರಿಕೆಯ ಜೊತೆಯಲ್ಲಿ

ಬಳಸುವ ತಾಳ, ಮೇಳ-ಭು ಇವನ್ನು ಸ್ವಷ್ಟಪಡಿಸುತ್ತದೆ. “ತಾಳದಂಡಿಗೆ ಭೃಗಿ ಮೇಳಗಳ ಕೂಡಿ ಶ್ರೀಲೋಲನ ಕೊಂಡಾಡಿ ಪಾಡುವೆನು” (ಕ.ಭ.ಗೀ ಪ್ರ. 50) ಇಲ್ಲಿ ಬಳಕೆಗೊಂಡಿರುವ ‘ಮೇಳ’ ಎಂಬ ಪದವು ಗಾಯನ ಸಮುದಾಯವನ್ನು ಸೂಚಿಸುತ್ತದೆ. ಅಂದರೆ ಹಾಡುವ ವ್ಯಕ್ತಿ ಒಬ್ಬನಾದರೆ (ಮುಪ್ಪೇಳ) ಅದಕ್ಕೆ ಹಿನ್ನೆಲೆಯನ್ನು ಒದಗಿಸುವ ಇನ್ನೊಂದು ಗುಂಪೆ (ಹಿಮ್ಮೇಳ) ಇರುತ್ತದೆ ಎನ್ನಬಹುದು.

ಒಟ್ಟು ಹಾಡಿನ ಸಮುದಾಯದವರಿಗೆ ದೊರೆಯುವ ಪ್ರಣಿವು ಎಂತಹದು ಎಂಬಾದನ್ನು ಕುರಿತ ಪ್ರರಂದರದಾಸರ ನೆಂಬಿಕೆ ಹೀಗಿದೆ ;

“ತಂಬಾರಿ ಮಿಂಟಿದವ ಭವಾಭಿದಾಡಿದವ  
ತಾಳವ ತಟ್ಟಿದವ ಸುರದೊಳು ಸೇರಿದವ  
ಗಜ್ಜಿಯ ಕಟ್ಟಿದವ ಬಳರೆದೆಟ್ಟಿದವ  
ಗಾಯನ ಪಾಡಿದವ ಹರಿಮಂತೀ ನೋಡಿದವ  
ಪ್ರರಂದರವಿತಲನ ನೋಡಿದವ ವ್ಯಕ್ತಿಕೊಳ್ಳಿದವ  
(ಮ.ಸಾ.ದ-4 ಪ್ರ.321)

ತಂಬಾರಿ, ತಾಳ, ಗೆಜ್ಜೆ ಇವು ಗಾಯನಕ್ಕೆ ಹಿಮ್ಮೇಳವಾಗಿ ಬರುತ್ತವೆ. ದಾಸರ ಸಂದರ್ಭದಲ್ಲಿ ಬಹಳ ಮುಖ್ಯವಾಗಿ ಬರುವ ಹಿಮ್ಮೇಳದ ವಾದ್ಯಗಳು ಇವೇ ಆಗಿವೆ.

ನರ್ತನದ ಉಲ್ಲೇಖಿ-ಭು ಇವನ್ನು ದಾಸರ ರಚನೆಗಳಲ್ಲಿ ಕಾಣುತ್ತೇವೆ. ಕೃಷ್ಣ ಲೀಲೆಗಳ ವರ್ಣನೆಯಲ್ಲಿ ಕಾಳಿಗನರ್ತನದ ವರ್ಣನೆಯನ್ನು ಮಾಡಿದ್ದಾರೆ. ಇದಲ್ಲದೆ ಉವರ್ತತಿ, ಮೇನಕೆಯರ ನರ್ತನದ ಉಲ್ಲೇಖಿಗಳೂ ದಾಸರಲ್ಲಿವೆ :

“ನಾರದ ತಂಬಾರೆಗಾಸವ ಮಾಡಲು  
ನಂದಿಯು ಮದ್ದತ್ತಿ ಚಂದದಿ ಹಾಕಲು  
ಫಣವ ಹೆಟ್ಟಿ ಬಾಲವ ಕೈಯಲ್ಲಿ ಬಿಡಿದು  
ಫಲಿಫಲಿಸುತ್ತ ನಾಟ್ಯವನಾಡೆ” (ಮ.ಸಾ.ದ-4 ಪ್ರ. 157)

ಉವರ್ತತಿಯ ನಾಟ್ಯದ ಪ್ರಸ್ತಾಪ ಹೀಗಿದೆ :

“ರಂಭಿ ಉವರ್ತತಿ ರಮಣೀಯರೆಲ್ಲರು  
ಚಂದದಿಂ ಭರತನಾಟ್ಯವ ನಟಿಸೆ  
ರಧುರಿ ತಟಿತಕ ಧ್ವಿತಥಿಗಿಂ ತೋ ಎಂದು  
ರಧುಂಪ ತಾಳದಿ ತಂಬಾರನೊಷ್ಟಿಸು” 4

ಈ ಉಲ್ಲೇಖವಿಂದ ದಾಸರ ಕಾಲಕ್ಕಾಗೆಲೇ ಭರತನಾಟ್ಯವು ಕಲೆಯಾಗಿ ಬೆಂಬ್ಲುಗೆ  
ಬೆಳ್ಳಿದ್ದೆಂದು ತಿಳಿಯಬಹುದು. ದೇವಲೋಕದಲ್ಲಿ ಮನರಂಜನೆಗಿಂದು ರಂಭೆ,  
ಉಷಾವರ್ಶಿಯಾರ ನರ್ತನವನ್ನು ದೇವೇಂದ್ರ, ಏರಾಡಿಸುತ್ತಿದ್ದ ಎಂಬ ಕಲ್ಪನೆ ನವಶ್ಚ  
ಪ್ರಾಚೀನ ಕಾವ್ಯಗಳಲ್ಲಿ ಬಂದಿದೆ. ನವ್ಯಾ ರಾಜರ ಚರಿತ್ರೆಗಳಲ್ಲಿ ನರ್ತಕಿಯರು  
ತಮ್ಮ ನರ್ತನಗಳಿಂದ ರಾಜರನ್ನು ಪ್ರಸನ್ನಗೊಳಿಸುತ್ತಿದ್ದರು ಎಂಬ ಉಲ್ಲೇಖಗಳಿವೆ.  
ಇದು ಮೇಲುವರ್ಗದವರ ಕಲೆಯಾಗಿತ್ತು.

ದಾಸರಲ್ಲಿ ಜನಪದ ಕಲೆಗಳಾದ ಸೂತ್ರಗೊಂಬೆಯಾಟ, ತೊಗಲುಗೊಂಬೆಯಾಟ  
ಗಳ ಪ್ರಸ್ತಾಪವನ್ನು ಕಾಣುತ್ತೇವೆ. ಇವು ಜೊತೆಯಲ್ಲಿಯೇ ಹುಟ್ಟಿ ಬೆಳ್ಳಿದ ಸೂದರ  
ಕಲೆಗಳು. ಗೊಂಬೆಯಾಟದ ವಸ್ತು ಮುಖ್ಯವಾಗಿ ರಾಮಾಯಣ ಮತ್ತು ಮಹಾ  
ಭಾರತವೇ ಆಗಿದೆ. ಇದಲ್ಲದೆ ವಿಷ್ಣುಪೂರಾಣ ಮತ್ತು ಭಾಗವತದ ವಸ್ತುವನ್ನೂ  
ಕೆಲವು ಆಟಗಳಲ್ಲಿ ಬಳಸಿಕೊಂಡಿರುವದುಂಟು, ವಿಷ್ಣುವಿನ ಪಾಹಿಯೇ ಈ ಕಥೆಗಳೇ  
ಮುಖ್ಯವಸ್ತು. ಈ ಕಲೆಗಳಲ್ಲಿ ಅದರ್ಥ, ಪರ್ವತಿಗಳ ಪ್ರತಿಪಾದನೆಯನ್ನು ಕಾಣು  
ತ್ತೇವೆ. ಮನುಷ್ಯನು ದೇವರು ನುಡಿಸಿದಂತೆ ಮತ್ತು ನಡೆಸಿದಂತೆ ಆಡುವ  
ನರಗಳಾಂಬೆ ಎಂಬುದು ದಾಸರ ಅಭಿಪ್ರಾಯವಾಗಿದೆ. ಇಂತಹ ನಂಬಿಕೆಗಳ ಹಿನ್ನೆಲೆ  
ಯಲ್ಲಿಯೇ ದಾಸರು ಗೊಂಬೆಯಾಟದ ಪ್ರಸ್ತಾಪವನ್ನು ತಮ್ಮ ರಚನೆಗಳಲ್ಲಿ ಪೊಡಿ  
ದ್ದಾರೆ.

ದಾಸರ ಕೀರ್ತನೆಗಳಲ್ಲಿ ಕಲೆಗಳ ವಿವರವಾದ ಪ್ರಸ್ತಾಪವೇನೂ ಇಲ್ಲ. ಕಲೆಗಳು  
ಯಾವಾಗಲೂ ಬೆಳೆಯುತ್ತಿರುತ್ತವೆ. ಮತ್ತು ಕಾಲದ ಒತ್ತಡಕ್ಕನುಗುಣವಾಗಿ ಅವು  
ಬದಲಾವಣೆಗೊಳ್ಳುತ್ತಿರುತ್ತವೆ. ಆದರೆ ಮೂಲದ ರೂಪವನ್ನೇನೂ ಸಂಪೂರ್ಣವಾಗಿ  
ಬದಲಾಯಿಸಿಕೊಳ್ಳುವುದಿಲ್ಲ. ದಾಸರಲ್ಲಿ ಬರುವ ಗೊಂಬೆಯಾಟದ ಉಲ್ಲೇಖ  
ಹೀಗಿದೆ :

“ಎಂಬತ್ತು ನಾಲ್ಕು ಲಕ್ಷ ಜೀವರಾಶಿಗಳು  
ಫೊಂಬಿಗಳು ಮೂಡಿಬಂದಿಂದಲಿ  
ತುಂಬಿ ಕಲೆಗಳನೊತ್ತಿ ನೊಸಲು ಬರೆಹಪ್ಪ ಬರೆದು  
ಅಂಬುಜೊಂಧ್ವವ ನಿನ್ನ ಹೆಮ್ಮೆಗನ್ನೇ ದೇವ” ೨

ನವ್ಯಾ ಭಾರತೀಯರಲ್ಲಿ ಗೊಂಬೆಯಾಟದ ಭಾವ ಜಗತ್ತೊಂಪಾಲಕನಾದ ಪರವಾತ್ತ  
ನೊಂದಿಗೆ ಸಮಿತಿತವಾಗಿದೆ. ಈ ಜಗತ್ತಿನ ಸೂತ್ರಧಾರನೇ ವಿಷ್ಣು ಎಂಬ ನಂಬಿಕೆ  
ವಾಸೆ ವಾಡಿದೆ. ಇವನು ತನ್ನ ಇವ್ಯಾಸನುಸಾರವಾಗಿ ಲೋಕವನ್ನು ಆಡಿಸುತ್ತಿನೆ.

ಅದರಿಂದಾಗಿ ವಿಷ್ಣುವನ್ನು ಕೆಟ್ಟಿನಾಟಿಕ ಸೂತ್ರಧಾರ ಎಂಬ ಹೆಸರಿನಿಂದಲೇ ಕೆರೆಯುತ್ತಾರೆ. (ತಾ ಕೆಟ್ಟಿನಾಟಿಕ ಸೂತ್ರಧರನೆನಿಸಿ : ಪ್ರ. 90 ಕ.ಭ.ಗೀ.) ಇದು ನುಡಿಗಟ್ಟಾಗಿಯೂ ಭಾರತೀಯರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ದಾಸರು ಗೊಂಬೆಗಳಿಗೆ ತಮ್ಮನ್ನು ಸಮೀಕರಿಸಿಕೊಂಡಿರುವುದನ್ನು ಕಾಣುತ್ತೇವೆ. “ತನು ನಿತ್ಯವಲ್ಲದಾ ಬೋಂಬೆ ನಾನು” ಎಂಬ ವಾಕ್ಯವು ಇದನ್ನು ಸ್ವಷ್ಟಪಡಿಸುತ್ತದೆ. ಮಹಾಭಾರತದ ಕತೆಯು ವಿಷ್ಣುವು ಆದಿಸಿದ ಬೋಂಬೆಯಾಟವೇ ಆಗಿದೆ ಎಂದು ದಾಸರು ಅಭಿಪ್ರಾಯ ಪಡುತ್ತಾರೆ. “ಬೋಂಬೆಯಾಟವನಾಡಿಸಿದ ಅಂಭುಜ ಭವಾದಿವಾದವರು ಈಸ್ಥಿಸಲು” (ಪ್ರ. 89 ಕ.ಭ.ಗೀ).

ದಾಸರಲ್ಲಿ ಸೂತ್ರದಗೊಂಬೆಯಾಟದ ರಂಗಸಚ್ಚಿದಿಕೆಯ ಕೆಲವು ವಿವರಗಳನ್ನು ಪೂರ್ತಿ ಕಾಣಬಹುದು. ಗೊಂಬೆಯಾಟದ ಸೂತ್ರಧಾರನ ಪಾತ್ರದ ಮಹತ್ವವನ್ನು ದಾಸರು ಗುರುತಿಸುವುದು ಹೀಗೆ:

“ಮರೆಯ ಮಾಯಾಮಯಿದ ತೆರೆಯ ಹಿಡಿದು  
ಧರಣೇಕರೆಂಬ ಸರಪ್ರತಿಮೆಗಳನಳವಡಿಸಿ  
ಸರಸವಯರಭದ ವಾಳೆಯ ಸೂತ್ರವಿಡಿದು” (ಕ. ಭ. ಗೀ. ಪ್ರ. 89)

ಇವು ಸ್ವಷ್ಟಿಕರ್ತನಾದ ವಿಷ್ಣುವನ್ನೇ ಕುರಿತು ಹೇಳುವ ಸಾಲುಗಳಾಗಿವೆ. ಆದರೆ ಇಲ್ಲಿ ವಿಷ್ಣುವಿನ ಪಾತ್ರವನ್ನು ಸೂತ್ರಧಾರನ ಪಾತ್ರಕ್ಕೆ ಹೋಲಿಸಲಾಗಿದೆ. ಈ ಸಾಲುಗಳು ಸೂತ್ರದ ಗೊಂಬೆಯಾಟದ ರಂಗಸಚ್ಚಿದಿಯನ್ನು ಪರಿಚಯಿಸುತ್ತವೆ. ಸೂತ್ರದ ಗೊಂಬೆಯಾಟದ ಸಂದರ್ಭದಲ್ಲಿ ಸೂತ್ರಧಾರನು ರಂಗದಲ್ಲಿ ಕಂಡುಕೊಳ್ಳುವುದಿಲ್ಲ. ಅವನು ತೆರೆಯ ಮರೆಯಲ್ಲಿ ನಿಂತು ಗೊಂಬೆಗಳಿಗೆ ಜೀವತುಂಬಿತ್ತಾನೆ. ಆಯಾ ಪಾತ್ರಗಳಿಗೆ ಬೇಕಾದ ಕುಣಿತವನ್ನು ಗೊಂಬೆಗಳಲ್ಲಿ ಮಾಡಿಸುತ್ತಾನೆ. ಸೂತ್ರಧಾರನ ಪಾತ್ರವನ್ನು ಪ್ರರಂದರದಾಸರ ಕೀರ್ತನೆಯೊಂದು ಹೀಗೆ ವಿವರಿಸುತ್ತದೆ :

“ನಿನೆ ಆಡಿಸದಿರಲು ಜಡ ಒನಕೆಯ ಬೋಂಬೆ  
ಏನು ಮಾಡಲು ಬಲ್ಲಿದು ತಾನೆ ಬೇರೆ  
ನಿನಿಟ್ಟ ಸೂತ್ರದಿಂ ಚಲಿಪವು ಕೃಕಾಲಾಗಳು  
ನಿನೆ ಮುಗ್ಗಿಸಲು ಮುಗ್ಗಿ ದೇಹವನು” 6

ಸೂತ್ರದಗೊಂಬೆಯಾಟದಲ್ಲಿ ಸೂತ್ರಧಾರನದೇ ಬಂಜ ಮುಖ್ಯ ಪಾತ್ರ. ಸೂತ್ರಧಾರ ಪ್ರತಿಭಾವಂತನಲ್ಲಿದ್ದರೆ ಇಡೀ ಅಟವೇ ಸೂರಗಿ ಸಪ್ತಯಾಗುತ್ತದೆ. ಗೊಂಬೆಗಳ ಪಾತ್ರಗಳಿಗೆ ಬೇಕಾದ ಏರ, ಪರಾಕ್ರಮ, ರೌದ್ರ, ಗಂಭೀರ ಮುಂತಾದ ಭಾವ

ಗ್ರಹನ್ನೂ ಹೆಚ್ಚಿನ ಪಾತ್ರಗಳಲ್ಲಿ ಮೂಡಬೇಕಾದ ನಾಜಿಕೆ. ಪ್ರೇಯಾರ, ಬೆಡ್‌ಗ್ರಾ, ಬಿನ್‌ಬಾಣಿಗಳನ್ನೂ ಮೂಡಿಸಬೇಕಾದವನು ಸೂತ್ರಧಾರನೇ ಅಗಿರುತ್ತಾನೆ. ಪ್ರೇಕ್ಷ ಕರ ಮನಸ್ಸನ್ನು ಸೆರೆಹಿಡಿಯುವ ಚಾತುಯು ಸೂತ್ರಧಾರನಿಗೆ ಬೇಕಾಗುತ್ತದೆ. ಸೂತ್ರ ಧಾರನ ಪ್ರತಿಭಿಗೆ ಅನುಗುಣವಾಗಿ ಗೊಂಬೆಯಾಟ ಜೀವತುಂಬಿಂಬಿದು ಸತ್ಯ. ಅದನ್ನು “ನೀನೆ ಮಂಗಿ ಸಲು ಮಂಗ್ನವ ದೇಹವನು” ಎಂಬ ಮಾತು ಬಹಳ ಜೆನ್ನಾಗಿ ತಿಳಿಸುತ್ತದೆ.

ಸೂತ್ರದ ಗೊಂಬೆಯಾಟದಲ್ಲಿ ಬಳಸುವ ಹಿನ್ನಲೆ ಸಂಗೀತದ ವಿವರಗಳ ಪ್ರಸ್ತಾಪವನ್ನು ದಾಸರಲ್ಲಿ ಸ್ವಲ್ಘಮಟ್ಟಿಗೆ ಕಾಣುತ್ತೇವೆ. ಸೂತ್ರದಗೊಂಬೆಯಾಟವು ಸಂಗೀತ, ಸಾಹಿತ್ಯ ಮತ್ತು ನೃತ್ಯ ಪ್ರಥಾನವಾದ ಕಲೆ. ಕನಕದಾಸರ ಕೀರ್ತನೆಯಲ್ಲಿ ಭಾಗವತರ ಮತ್ತು ವಾದ್ಯಗಳ ಉಲ್ಲೇಖವಿದೆ:

“ಒದುವನು ನಾರದನು ವಾದ್ಯಕಾರನು ಶಂಭು ಬಾದುರಾಯಣನೇ ಕಥಾಪ್ರಸಂಗಿ” (ಕ. ಭ. ಗೀ. ಪ್ರ. 89)

ಇಲ್ಲಿ ಬಳಸುತ್ತಿದ್ದ ವಾದ್ಯಗಳ ವಿವರವಿಲ್ಲ. ಆದರೆ ವಾದ್ಯಗಳನ್ನು ಬಳಸುತ್ತಿದ್ದ ರೆಂಬ ಉಲ್ಲೇಖ ಮಾತ್ರವೇ ದೋರೆಯುತ್ತದೆ. ಹಾಗೆಯೇ ಭಾಗವತನ ಪ್ರಸ್ತಾಪವನ್ನೂ ಕಾಣುತ್ತೇವೆ.

ಸೂತ್ರದ ಗೊಂಬೆಯಾಟದಲ್ಲಿ ಬರುವ ಅಳ್ಳಾಚಾರಿ ಗೊಂಬೆಯ ಪಾತ್ರದ ಉಲ್ಲೇಖವನ್ನು ಕನಕದಾಸರಲ್ಲಿ ಕಾಣುತ್ತೇವೆ. ಬದುಕಿನ ವಿಡಂಬನೆಯನ್ನು ಕುರಿತು ಹೇಳುವ ಪಾತ್ರ ಇದಾಗಿದೆ. ಅಳ್ಳಾಚಾರಿ ಮತ್ತು ಅವನ ಹೆಂಡತಿ ಇಬ್ಬರೂ ವಿವಿಧಾಲಂಕಾರಗಳಿಂದ ಭೂಷಿತರಾಗಿರುತ್ತಾರೆ. ತಮ್ಮ ವೃದ್ಧಾಪ್ಯಕ್ಕೆ ಸರಿಹೊಂದದ ಶೈಂಗಾರ ಜೀಷ್ಪ್ರೇಗಳನ್ನು ತೋರಿಸುತ್ತಾ ಭಾವಾಭಾಸವನ್ನುಂಟು ಮಾಡಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸುವರು.

“ಬೆಳ್ಳಿ ಬಂಗಾರಿಟ್ಟುಕೊಂಡು ಒಳ್ಳಿ ವಸ್ತ್ರ ಹೊದ್ದು ಕೊಂಡು  
ಅಳ್ಳಾಚಾರಿ ಗೊಂಬೆಯಂತೆ ಅದಿಹೋಯಿತು” (ಕ. ಭ. ಗೀ. ಪ್ರ. 42)

ತಿಂಗಳಿಗಳ ಸಿರಿವಂತಿಕೆಯ ಪ್ರದರ್ಶನವನ್ನು ಬೆಳ್ಳಿ, ಬಂಗಾರ ಮತ್ತು ಒಳ್ಳಿಯ ವಸ್ತ್ರಗಳ ಉಲ್ಲೇಖಗಳು ತಿಳಿಸುತ್ತವೆ.

ದಾಸರಲ್ಲಿ ಸೂತ್ರದಗೊಂಬೆಯಾಟದ ಉಲ್ಲೇಖವಿರುವಷ್ಟು ತೋಗಲುಗೊಂಬೆಯಾಟದ ಉಲ್ಲೇಖಗಳು ಕಂಡುಬರುವುದಿಲ್ಲ. ದಾಸರು ಮನಸ್ಸನ್ನೇ ತೋಗಲುಗೊಂಬೆಗೆ ಹೋಲಿಸಿರುವುದುಂಟು :

“ತೊಗಲು ಬೊಂಬೆಯ ಮಾಡಿ ಜಗದೀಶು ನಿಲ್ಲಿಸಿ  
ಸೇರಿದಾಡಿಸಿ ಹೊತ್ತು ಹೋಗುವಂತೆ”?

ಗೊಂಬೆಯಾಟಗಳ ಉದ್ದೇಶದಲ್ಲಿ, ಮನರಂಜನೆ ಇರುವುದರ ಜೊತೆಗೆ ಜನರು ಬಿಡುವಿನ ಕಾಲವನ್ನು ಕಳೆಯುವ ಉದ್ದೇಶವಿರುವುದನ್ನು ಕಾಣುತ್ತೇವೆ. “ನೇಗಿ ದಾಡಿಸಿ” ಎಂಬ ಪದ ಗೊಂಬೆಗಳ ಕುಣಿತವನ್ನು ಮತ್ತು ಕುಣಿತವ ವ್ಯಕ್ತಿಯ ಪರಿಜಯವನ್ನು ತಿಳಿಸುತ್ತದೆ. ಮಾನವನ ಶರೀರ ರಚನೆಯನ್ನು ಕುರಿತು ವರ್ಣಿತವಾದು ಒಂದು ಕೀರ್ತನೆ ತೊಗಲು ಗೊಂಬೆಯ ರಚನಾ ವಿಧಾನವನ್ನು ಸೂಚಿಸುತ್ತದೆ.

“ಅತ್ಯಾಪಂಜರದ ನರಗಳ ತೊಗಲ ಹೊಡಿಕೆಯ  
ವಿಸ್ತರಿಸಿ ಬಿಗಿದ ಮಾಂಸದ ಬೊಂಬೆಯು” (ಕ. ಭ್ರ. ೧೧. ಪ್ರ. 15)

ಗೊಂಬೆಯ ಜೊತೆಗೆ ಮನಃಪೂರ್ವನ್ನು ಸಂಮಿಳಿತವಾಗಿಸುವ ಕ್ರಿಯೆಯನ್ನು ದಾಖಲ ಹಲವು ರಚನೆಗಳಲ್ಲಿ ಕಂಡಿದ್ದೇವೆ. ದಾಸರು ಗೊಂಬೆಯಾಟವನ್ನು ಮನಃಪೂರ್ವಿಗೆ ಹೋಲಿಸುವುದರ ಮೂಲಕ ವ್ಯಕ್ತಿಯ ಸಶ್ವರತೆಯನ್ನು ವ್ಯಕ್ತಪಡಿಸಿದ್ದಾರೆ.

ಕನಕದಾಸರ ಕೀರ್ತನಯೋಂದರಲ್ಲಿ ‘ಕೇಳಿಕೆ ಎಂಬ ಕಲೆಯ ಪ್ರಸ್ತಾಪವಿದೆ. ಕೇಳಿಕೆ ನಾಟ್ಯದೊಂದಿಗೆ ಸೇರಿದ ಪದವೆಂಬುದು ದಾಸರ ಉಕ್ತಿಯಿಂದಲೇ ತಿಳಿದು ಬರುತ್ತದೆ. ಕೇಳಿಕೆಯು ಯಕ್ಕಿಗಾನದಂತೆ ಒಂದು ಕಲೆ. ಇದು ಯಕ್ಕಿಗಾನದ ಪೂರ್ವರೂಪವೇ ಇರಬಹುದಂದು ಟಾಕೆ. ಗೊಂಬೆಯಾಟದಲ್ಲಿ ಗೊಂಬೆಗಳ ಮೂಲಕ ಅಭಿನಯಿಸಿ ತೋರಿಸುವುದಾದರೆ ಕೇಳಿಕೆಯಲ್ಲಿ ವ್ಯಕ್ತಿಗಳೇ ಸ್ವತಃ ರಂಗ ಮಂಟಪದಲ್ಲಿ ಅಭಿನಯಿಸುತ್ತಾರೆ. ಇದನ್ನು ಕಾರಿತು ಆರ್. ಏ. ಎಸ್. ಸುಂದರಂ ಅವರು ಹೀಗೆಂದಿದ್ದಾರೆ :

“ಕೇಳಿಕೆ ಒಂದು ಸಮೀಕ್ಷೆ ಕಲೆಯೇ ಹೊರತು ಕೇವಲ ಗಾನ ಶೈಲಿ ಅಥವಾ ಲಾಘಣಿಯಲ್ಲ. ಸಂಗಿತ, ಸಾಹಿತ್ಯ, ಕುಣಿತ ಮಾತ್ರ ಅಭಿನಯ ಈ ಕಲೆಯಲ್ಲಿ ಸೇರಿಕೊಂಡಿದೆ. ಕನ್ನಡದ ಬೇರೆ ಯಕ್ಕಿಗಾನ ಸಂಪ್ರದಾಯಗಳಿಗಿಂತ ಕೇಳಿಕೆಯಲ್ಲಿ ಕುಣಿತ ಹೆಚ್ಚಿಗೆಯೆಂದು ಕೆಲವರು ತಿಳಿದಿದ್ದಾರೆ. ಆದರೆ ಈ ಕುಣಿತ ಭರತನಾಟ್ಯ ಸಂಪ್ರದಾಯದ ಶಿಷ್ಟ ಸ್ವತ್ತವಲ್ಲ. ಕೇಳಿಕೆ ಇಡೀ ರಾತ್ರಿ ನಡೆಯುವ ಸಾಂಪ್ರದಾಯಿಕ ಜನಪದಕಲೆ. ಇದು ಪಡುವಲಪಾಯಕ್ಕಿಂತ ಮಾಡಲಪಾಯಕ್ಕೇ ಹೆಚ್ಚು ಸಮೀಕ್ಷೆಯಾದ್ದು. ಸೂತ್ರದಗೊಂಬೆಯ ವಿವರಗಳನ್ನು ಹೇಳುತ್ತಾರು ಬಂದ ಕನಕದಾಸರು ಯಾದ್ವಾದ ಸಂದರ್ಭವನ್ನು ಹೇಳುವಾಗ ಕೇಳಿಕೆ ಪದವನ್ನು ಪ್ರಯೋಗಿಸಿದ್ದಾರೆ. ಗೊಂಬೆಯಾಟದಲ್ಲಿ ಸೂತ್ರದಾರ ಎಪ್ಪೋ ಪ್ರತಿಭಾವಂತನಾದರೂ ಯಾದ್ವಾದ ಸಂದರ್ಭದ ಕುಣಿತವನ್ನು ಸಮರ್ಪಕವಾಗಿ ನಿರೂಪಿಸುವುದು ಕಷ್ಟವೇ ಅಗಿದ್ದಿರಬಹುದು.

ಇಂತಹ ಕಡೆ ಸೂತ್ರದ ಗೊಂಬೆಯಾಟ ಸಪ್ತ ಅನ್ನಿಸಿರಬಹುದು. ಇಂತಹ ಅವೇಶ ಭರಿತವಾದ ಸಂದರ್ಭವನ್ನು ಕೇಳಿಕೆಯಲ್ಲಿ ಪಾತ್ರಧಾರಿಗಳು ಸಮರ್ಥವಾಗಿ ನಿರೂಪಿಸಲು ಸಾಧ್ಯವಾಗಿ ರಿಬಹುದು. ಇದ್ದುದೇ ಕೇಳಿಕೆ ನಾಟ್ಯಪ್ರದಾನವಾದ ಕಲೆ ಎಂಬುದನ್ನು ಕಾಣುತ್ತೇವೆ. ಹೀಗಾಗಿಯೇ ಕನಕದಾಸರು ಯುದ್ಧದ ಸಂದರ್ಭವನ್ನು ಹೇಳುವಾಗ ಕೇಳಿಕೆ ಕಲೆಯನ್ನು ಪ್ರಸ್ತಾಪಿಸಿದ್ದಿರಬಹುದು. ಇಂದು ಈ ಕಲೆ ಕೋಲಾರ ಜಿಲ್ಲೆಯಲ್ಲಿ ರೂಢಿಯಲ್ಲಿದೆ.

“ಹದಿನೆಂಟು ಕ್ಷೋಣಿ ವಾಬಲನ ಹದಿನೆಂಟು ದಿನ  
ಕೆದನ ನಾಟ್ಯದ ಕೇಳಿಕೆಯಾಡಿಸಿ” (ಕ. ಭ. ೧೧. ಪೃ. ೯೦)

“ವಿಜಯನಗರದ ಏರನರಸಿಂಹರಾಯನ ಕಾಲದಲ್ಲಿ ಕೂಟಿಪ್ಪಡಿ ಭಾಗವತರು ರಾಜನ ಅನ್ನಾನಕ್ಕೆ ಬಂದು ಕೇಳಿಕೆಯನ್ನು ಪ್ರದರ್ಶಿಸಿದರೆಂದು ವರಾಚುಪಲ್ಲಿ ಕೃಫೀಯತು ಹೇಳುತ್ತದೆ”<sup>೨೮</sup>. ದಾಸರ ಕಾಲಕೂಡ ವಿಜಯನಗರದ ಸಾಮ್ರಾಜ್ಯದ ಕಾಲವೇ ಆದ್ದರಿಂದ ಈ ಕಲೆಯ ಸಂಪೂರ್ಣ ರೂಪವನ್ನು ದಾಸರು ಕಂಡಿರಬಹುದು.

ಗಾರುಡಿಯು ಒಂದು ಜನಪದ ಕಲೆ. ಇದನ್ನು ‘ಮೋಡಿ’ ಎಂದು ಕರೆಯುತ್ತಾರೆ. ಕೃಷ್ಣ ಗಾರುಡಿ ಮುಂತಾದಯಕ್ಕೆಗಾನ ಆಟಗಳವೆ. ಕೃಷ್ಣನ ಪಾತ್ರ ಚಿಕ್ಕಣಿದಲ್ಲಿ ಕಂಡುಬರುವ ಮೋಡಿಯಾಟ ಮತ್ತು ಅದಕ್ಕೆ ಸುತ್ತುವರಿದ ಭಕ್ತರ ಪರೀಕ್ಷೀಯೇ ಇದರ ವಸ್ತು. ಕನಕದಾಸರ ಕೀರ್ತನೆಯಲ್ಲಿ ಗಾರುಡಿಯ ಪ್ರಸ್ತಾಪ ಬರುತ್ತದೆ:

“ಗಾರುಡಿಯ ಮತ್ತಬಿಟ್ಟ ನಾದಬ್ರಹ್ಮನ ಷಿಡಿದು  
ಸಾರಿ ಸಾರಿ ಮುಕ್ತಿಯನ್ನು ತಮನದಿಂದ ಮತ್ತು ಸುಮನದಿಂದ” (ಕ.ಭ. ೧೧. ಪೃ-೨೩)

ಗಾರುಡಿ ಎಂದರೆ ಪವಾಡಗಳಿಂದ ಕೂಡಿದ ಕಲೆ ಎಂದು ಹೇಳಬಹುದೂ. ಇದು ಒಂದು ವಿದ್ಯೆ. ಇಂದು ಗಾರುಡಿ ವಿದ್ಯೆಯನ್ನು ಗೊಲ್ಲರಲ್ಲಿ ವಾತ್ರ ಕಾಣುತ್ತೇವೆ. ಇದು ವಂತಪಾರಂಪರ್ಯವಾಗಿ ಬರುವ ಕಲೆ. ಗೊಲ್ಲರ ಮತ್ತು ಕೃಷ್ಣನ ಸಂಬಂಧವು ನಮ್ಮಲ್ಲಿ ತಲತಲಾಂತರದಿಂದ ಉಳಿಡು ಬಂದಿದೆ. ಇದಕ್ಕೆ ಪುರಾಣಗಳೂ ಸಾಕ್ಷಿಗಳಿವೆ. ಕೃಷ್ಣನ ಹುಟ್ಟಣಿನ್ನು ಗೊಲ್ಲರ ಜಾತಿಯೋಂದಿಗೆ ಸಮೀಕರಿಸಲಾಗಿದೆ. ಹೀಗಾಗಿಯೇ ಗಾರುಡಿಕಲೆ ಕೂಡ ಗೊಲ್ಲರ ವಂತಪಾರಂಪರ್ಯ ಕಲೆಯಾಗಿ ಉಳಿದು ಬಂದಿರಬೇಕು. ಇಂತಹ ಉದಾಹರಣೆಗಳು ಕೃಷ್ಣನನ್ನು ಜನಪದೀಯರೊಂದಿಗೆ ಬಿಸೆಯಾವ ಪ್ರಕ್ರಿಯೆಗೆ ಗುರಿ ವಾಡಿವೆ. ಆದರೆ ಇಲ್ಲಿ ಗಾರುಡಿ ವಿದ್ಯೆಯು ಒಳಿವರ ಗಳು ದೂರಕದಿರುವುದು ಅಚ್ಚರಿಯ ಸಂಗತಿಯಾಗಿದೆ.

### ಆ) : ಜನಪದ ವಾದ್ಯಗಳು

ಎಲ್ಲ ಕರ್ತೆಗಳ ಜೊತೆಯಲ್ಲಿ ವಾದ್ಯಗಳ ಬೇಸಿಗೆ ಇದ್ದೇ ಇದೆ. ಎಲ್ಲ ಪ್ರದರ್ಶಕ ಕರ್ತೆಗಳನ್ನೂ ಖಗೊಂಡು ಪ್ರಾಚೀ, ಮಂದುವೆ ಮುಂತಾದ ಕಾರ್ಯಗಳಲ್ಲಿ ವಾದ್ಯಗಳ ಪ್ರಾಧಾನ್ಯತೆಯುಂಟು. ಇದಲ್ಲದೆ ಉರಿಗೆ ಮುಖ್ಯವಾದ ವಿಚಾರವನ್ನು ಹೇಳಬೇಕಾದ ಸಮಯದಲ್ಲಿ ಜನಪದರು ಡಂಗಾರ ಸಾರುವುದು ಸಾವಾನ್ಯ. ಡಂಗಾರ ಸಾರುವುದು—ಜನರ ಗಮನ ಸೇಳಿಯಲು ; ಹೇಳಬೇಕಾದ ವಿಷಯವನ್ನು ಕೇಳಲು ಜನ ಬರುವಂತೆ ವಹಡಲು. ಡಂಗಾರ ಇಂತಹ ವಹಾದ್ಯವುದ ಸಾಧನವಾಗಿ ಪರಿಣಿತಿ ಸಿದೆ. ಹೀಗೆ ಜೀವನದ ಸಮಸ್ತ ಘಟನೆಗಳಲ್ಲಿ ಕರ್ತೆಗಳ ಹಾಗೂ ವಾದ್ಯಗಳ ಬಳಕೆ ಯುಂಟು.

ದಾಸರ ಕೀರ್ತನೆಗಳಲ್ಲಿ ಅನೇಕ ರೀತಿಯ ವಾದ್ಯಗಳ ಪ್ರಸ್ತಾಪವಿದೆ. ನೌಬತ್ತು, ಸಗಾರಿ, ಭೇರಿ, ತಾಳ, ಮಂಡ್ಯಳಿ, ಮೃದಂಗ, ಗೆಜ್ಜೆ, ಕೊಳಲು, ತಂಬೂರಿ, ದುಂದುಭಿ, ತತ್ತೀರಿ, ಪರೋಳಿ, ದ್ರಾಡಿಗೆ, ಶಂಖಿ, ತಮ್ಮಟೆ, ಡಮರುಗ, ಗಿಡಿಬಿಡಿ, ಡೌಡೆ ಡಿಂಡಿಮಾ, ಧಕ್ಕೆ, ಫನನಿಸನ್ನಾಳ ಹೀಗೆ ಅದರ ಪಟ್ಟಿ ದೂಡ್ದುದಿದೆ. ಅಂದಿಗಾಗಲೇ ರೂಢಿಯಲ್ಲಿದ್ದ ಮತ್ತು ತಾವು ಕೇಳಿದ್ದ ವಾದ್ಯಗಳ ಪ್ರಸ್ತಾಪವನ್ನು ದಾಸರು ತಮ್ಮ ರಚನೆಗಳಲ್ಲಿ ಮಾಡಿದ್ದಾರೆ. ಇಂದಿಗೂ ಕೆಲವು ವಾದ್ಯಗಳು ರೂಢಿಯಲ್ಲಿವೆ.

ವಾದ್ಯಗಳನ್ನು ತಯಾರಿಸುವ ರೀತಿಯಲ್ಲಿ ಮತ್ತು ಅವುಗಳನ್ನು ನುಡಿಸುವ ರೀತಿಯಲ್ಲಿ ಇವುಗಳ ವಿಭಾಗ ಕ್ರಮ ಮುಖ್ಯವಾಗುತ್ತದೆ. ಚರ್ಮದಿಂದ ವಹಡಿದ ವಾದ್ಯಗಳನ್ನು ಚರ್ಮವಾದ್ಯಗಳಿಂದ ಕರೆಯಲಾಗಿದೆ. ಇವನ್ನು ಕೋಲೀನಿಂದ ಅಥವಾ ಕೈಯಿಂದ ಬಡಿದರೆ ಅದರ ನಾದವು ಹೊರಹೊಮ್ಮುತ್ತದೆ.

“ಡಂಗುರವ ಸಾರಿರಯ್ಯ ಡಿಂಗರಿಗೆಲ್ಲರು ಭೂ  
ಮಂಡಲಕ್ಕೆ ಪಾಂಡುರಂಗ ವಿಶಲ ಪರದ್ದೆವಂದು”

(ಪ್ರ.ಸಾ.ದ-3 ಪ್ರ. 221)

“ನೌಬತ್ತು ಸಗಾರಿ ಭೇರಿ ವಾದ್ಯ<sup>1</sup>  
ತಾಳ ಮಂಡ್ಯಳಿ ನಾನಾ ಪರಿವಾದ್ಯ  
ದುಂದುಭಿ ನೌಬತ್ತು ನಾ ಮುಂದೆ ಹೊಯ್ದಿದ್ದೆ”<sup>10</sup>

ಸಗಾರಿ, ನೌಬತ್ತು, ಭೇರಿ, ಮಂಡ್ಯಳಿ, ದುಂದುಭಿ ಮುಂತಾದವು ಚರ್ಮವಾದ್ಯಗಳು. ಇವು ಒಡಿಯಾವ ವಾದ್ಯಗಳಿಂಬುದು ಈ ಉಲ್ಲೇಖಿದಿಂದಲೇ ಸ್ವಷ್ಟವಿದೆ. ನೌಬತ್ತು ಸಂಧಿಕಾಲದಲ್ಲಿ ಬಾರಿಸುವ ವಾದ್ಯ, “ಈ ವಾದ್ಯ ಮೇಳವು ಉತ್ತರ ಭಾರತದಲ್ಲಿ

ನಾಕ್ಷ್ಯಾದಾ, ನಗಾರಾ ಎಂದು ಹೆಸರಾಗಿದೆ. ನೌಬತ್ತು ಅಂದರೆ ಒಂಬತ್ತು ಜನ ಸೇರಿ ಬಾರಿಸುವುದು ಎಂದು ಅಧ್ಯ. ನಗಾರಿ-ನವಪತ್ತು— The Nagar and eight other instruments ಎಂದು ಕಿಟಲ್ ಕೋಶದಲ್ಲಿ ಜೀಳಲಾಗಿದೆ. ನೌಬತ್ತು ಮತ್ತು ನಗಾರಿಗಳು ಜೋಡಿ ವಾದ್ಯಗಳಾಗಿವೆ. ನೌಬತ್ತು ಮೇಳದಲ್ಲಿ ನಗಾರಿಯನ್ನು ಖಂಪಯೋಗಿಸುವುದರಿಂದ ಅವೆಡೂ ಸೇರಿ ‘ನಗಾರಿ ನೌಬತ್ತು’ ಆಗಿದೆ.<sup>11</sup> ನಗಾರಿ ಯನ್ನು ಭೇರಿ ದುಂದುಭಿಗಳಿಂದು ಕರೆಯುವುದುಂಟು. ನಗಾರಿಯನ್ನು ಸಂತೋಷದ ವೇಳೆಯಲ್ಲಿ ಸುಡಿಸುತ್ತಿದ್ದುದು ರೂಢಿ. ವೇದ ಘೋಷದ ಕಾಲದಲ್ಲಿ ಯಜ್ಞ ಯಾಗಾದಿಗಳಲ್ಲಿ, ರಾಜರ ಆಗಮನ ಸಂದರ್ಭದಲ್ಲಿ ನಗಾರಿಯನ್ನು ಬಾರಿಸುವುದು ಸಾಮಾನ್ಯವಾಗಿತ್ತು.

“ಸಾಧು ಏಪ್ರಿ ಜನರೆಲ್ಲ  
ವೇದಘೋಷಣೆಯ ವಾಡೆ  
ನಾದವ್ಯಾಖ್ಯ ನಗಾರಿಯು  
ಭೇದಿಸಿತು ನಾಲ್ಕು ದಿಕ್ಕೆ”<sup>12</sup>

ನಗಾರಿಯಿಂದ ಉಂಟಾಗುವ ಶಬ್ದ ಬಹಳ ದೂರದವರೆಗೂ ಕೀರ್ತಿಸುತ್ತಿತ್ತು. ಇದ ರಿಂದಾಗಿ ರಾಜನು ಪ್ರಾಂತ್ಯಕ್ಕೆ ಆಗಮಿಸಿದಾಗ ಜನರಿಗೆ ಸುದ್ದಿಪುಟ್ಟಿಸಲು ಈ ವಾದ್ಯ ವನ್ನು ಬಾರಿಸುವುದು ರೂಢಿಯಲ್ಲಿತ್ತು ಎಂದು ಹೇಳಬಹುದು.

“ಹೊಜೆವ ತಮ್ಮಟೆ ಭೇರಿ (ಡಮರುಗ  
ಗಿಡಿಬಿಡಿ ಡಾಡೆ ಥಕ್ಕೆ) ನುಡಿವ  
ಕಂಳಿ ಮೃದಂಗ ಘನನಿಸ್ಯಾಳ ಮೊದಲಾದ  
ಬಡಿವ ನಾನಾ ವಾದ್ಯರವ”<sup>13</sup>

ತಮ್ಮಟೆ, ಗಿಡಿಬಿಡಿ, ಡಾಡೆ, ಥಕ್ಕೆ, ಡಮರುಗ ಮುಂತಾದವ್ಯ ಚೆಮ್ಮದಿಂದಲೇ ಮಾಡಿದ ಸಣ್ಣ ವಾದ್ಯಗಳು. ಥಕ್ಕೆ ಮತ್ತು ಡಮರುಗ ರಚನೆಯಲ್ಲಿ ಒಂದೇ ರೀತಿ ಯಾವು. ಇವನ್ನು ನುಡಿಸುವಾಗ ಡಮರುಗ ಎಂಬ ಧ್ವನಿಯನ್ನು ಉಂಟುಮಾಡುತ್ತೇವೆ. ತಮ್ಮಟೆ ವೃತ್ತಾಕಾರದ ಚೆಮ್ಮವಾದ್ಯ. ಈ ವಾದ್ಯವನ್ನು ಜನಪದ ಕುಟೀಗಳಲ್ಲಿ ಬಳಸುತ್ತಾರೆ. ಎಡಗೈಯಲ್ಲಿ ತಮ್ಮಟೆ ಮತ್ತು ಸಣ್ಣ ಜೋಲು ಹಿಡಿದು ಬಲಗೈಲಿರುವ ದೊಡ್ಡ ಕೋಲಿನಿಂದ ಬಾರಿಸುವರು. ಗ್ರಾಮದೇವತೆಗಳ ಉತ್ಸವ ಕಾಲದಲ್ಲಿ, ಏತೇವ ಸಾಮಾಜಿಕಾರವನ್ನು ಸಾರಬೇಕಾದ ಸಂದರ್ಭದಲ್ಲಿ ಈ ವಾದ್ಯವನ್ನು ಬಾರಿಸುವರು. ಗಿಡಿಬಿಡಿ ಒಂದೊ ಜನಪದ ಚೆಮ್ಮವಾದ್ಯ. ಇದು ನಗಾರಿಯಂತೆ

ಇರುವ ಬಹಳ ಸಣ್ಣ ರೂಪದ ವಾದ್ಯ. ಇದನ್ನು ಹೊಟ್ಟೆಗೆ ಕಟ್ಟಿಕೊಂಡು ಎರಡೂ ಕ್ರಿಗಳಿಂದ, ಕೋಲಿಗಳಿಂದ ಬಾರಿಸುವರು. ಇದನ್ನು ಕೆಲವು ಕಡೆ ‘ದುಡಿ’ ಎಂದೂ ಕರಿಯುವರು. ದೇವರ ಉತ್ಸವಗಳಲ್ಲಿ ಜನಪದ ಕುಣಿತ-ಭಾಷ್ಯ. ಇದನ್ನು ಬಳಸುವುದನ್ನು ಕಾಣುತ್ತೇವೆ. ಮುದ್ದು ಲೀ ಕೂಡ ಚರ್ಚವಾದ್ಯ. ಇದು ಈಗಿನ ಮೃದಂಗ ಪಷ್ಟೇ. ಇದನ್ನು ದೇವಸ್ಥಾನಗಳಲ್ಲಿ, ಸೃತ್ಯಗಳಲ್ಲಿ, ಯಾಕ್ಷಗಾನ ಮುಂತಾದ ಕಲೆಗಳಲ್ಲಿ ಒಳಗೊಂಡಿರುತ್ತದೆ.

“ಮುದ್ದು ಲೀ ರುಧಾಗಟೆ ತಾಳ ದಂಡಿಗೆ ಭೇದಿ  
ತದ್ವಿ ಏ ಧಿಮಿಕಿಂದು ರಭಸಗಳು  
ಅದ್ವೃತ ಕಂಬಿ ನಾಗಳಿಂದಲಿ” (ಪ್ರ.ಸಾ.ದ-3 ಷ್ಟ. 398)

ರುಧಾಗಟೆ, ತಾಳಗಳು ಲೋಹದಲ್ಲಿ ಮಾಡುವ ವಾದ್ಯಗಳಾಗಿವೆ. ಇವನ್ನು ಲೋಹವಾದ್ಯಗಳಿಂದು ಕರೆಯಲಾಗಿದೆ. ತಾಳಗಳನ್ನು ಭಜನೆ ಮುಂತಾದ ಸಮಯ ದಲ್ಲಿ ಬಳಸುವರು. ಇದಲ್ಲದೆ ಯಾಕ್ಷಗಾನ ಮುಂತಾದ ಜನಪದ ಕಲೆಗಳಲ್ಲಿ ಬಳಸುವುದು ರೂಫಿಯಲ್ಲಿದೆ. ರುಧಾಗಟೆಯನ್ನು ದೇವಸ್ಥಾನಗಳಲ್ಲಿ ಪೂಜಾ ಸಮಯದಲ್ಲಿ ಬಾರಿಸುವರು. ಇದು ಕಂಡಿನ ವೃತ್ತಾರ್ಥಕಾರದ ಸಾದಾವಾದ್ಯ. ಮರದ ತುಂಡಿನಿಂದ ಇದರ ಮೇಲೆ ಬಡಿದಾಗ ನಾದ ಉಂಟಾಗುತ್ತದೆ. ಜನಪದ ವೃತ್ತಿಗಾಯಕರಾದ ದಾಸರ್ಯಗಳು ಭಿಕ್ಷೆಕ್ಕೆ ಬಂದಾಗ ಈ ವಾದ್ಯವನ್ನು ಬಾರಿಸುವರು. ಇದನ್ನು ಬಾರಿಸಿದಾಗ ಥಂ ಥಂ ಥಣ್ಣಾ ಥಣ್ಣಾ ಎಂಬ ನಾಡವನ್ನು ನೀಡುತ್ತದೆ.

ಗೆಜ್ಜೆ ಕೂಡ ಲೋಹದಿಂದ ತಯಾರಾಗುವಂಥದು. ಗೆಜ್ಜೆಯನ್ನೂ ತಟ್ಟಿ ನುಡಿ ಸುವುದು ರೂಢಿ. ಗೆಜ್ಜೆಯ ಬಳಕೆ ಬಹಳತೇಕ ಎಲ್ಲ ಜನಪದ ಕಲೆಗಳಲ್ಲಿ ಸಾಮಾನ್ಯ.

“ಕಾಲಿಗೆ ಗೆಜ್ಜೆ ಕಟ್ಟಿ ನೀಲವರ್ಣನಗುಣ  
ಅಲಾಪಿಸುತ್ತ ಬಲು ಓಲಗ ಮಾಡುವಂಥ” (ಪ್ರ.ಸಾ.ದ-1 ಪು. 106)

ನಾಟ್ಕ ಪ್ರದರ್ಶನಗೈಯಾವ ವ್ಯಕ್ತಿ ಗೆಜ್ಜೆಯನ್ನು ಕಾಲಿಗೆ ಕಟ್ಟಿಕೊಳ್ಳುವುದು ರೂಢಿ. ಕೋಲಾಟ, ಯಾಕ್ಷಗಾನ ಮತ್ತು ಪಂಡರಿಭಜನೆ ಕಲಾವಿದರು ಕಾಲುಗಳಿಗೆ ಗೆಜ್ಜೆಯನ್ನು ಕಟ್ಟಿರುತ್ತಾರೆ. ಕೆಲವು ಕಲಾವಿದರು ಹಾಡಿಗೆ ಹಿನ್ನೆಲೆ ಸಂಗೀತವನ್ನು ನೀಡುವ ಸಮಯದಲ್ಲಿ ಗೆಜ್ಜೆಯನ್ನು ನುಡಿಸುವುದು ರೂಢಿಯಲ್ಲಿದೆ.

ಶಾದಿನುಡಿಶುವ ವಾದ್ಯಗಳನ್ನು ಗಾಳಿವಾದ್ಯಗಳಿಂದು ಕರೆಯುವರು. ಇದರಲ್ಲಿ ಕೋಳಲು, ಕೋಳಬು, ಕಹಳಿ ಮತ್ತು ಶಂಖಿ ಮುಖ್ಯವಾದವು. ನಗಾರಿಯ ಮೇಳದಲ್ಲಿ ಕೋಳಬು ಮತ್ತು ಶಂಖಿವನ್ನು ಬಳಸುವುದು ರೂಢಿಯಲ್ಲಿದೆ. ಜನಪದ ವೃತ್ತಿ

ಗಾಯಕರಾದ ದಾಸರ್ಯಗಳು ಭಿಕ್ಷಾಟನೆಗೆ ಬಂದಾಗ ರ್ಥಾರ್ಥಿಯನ್ನು ಬಾರಿಸುವುದರ ಜೊತೆಗೆ ಶಂಖವನ್ನು ಉದುವರು.

ಕೊಳಳಲಿಗೂ ವಾತ್ಮ ಕೃಷ್ಣನಿಗೂ ನಿಕಟವಾದ ಸಂಬಂಧವಿದೆ. ದಾಸರು ಕೃಷ್ಣಲೀಲೆಗಳನ್ನು ಪರೋಸುವಾಗ “ಪಿಳ್ಳಂಗೋಽಿಯ ಜೆಲ್ಲ್ಯಾ ಕೃಷ್ಣನ ಎಲ್ಲಿ ನೋಡಿದಿರಿ.” (ಪ್ರ. 48 ಪ್ರ.ಸಾ.ದ-4) ಎಂದು ಹಾಡಿದ್ದಾರೆ. ಕೊಳಳಲಿಗೆ, ಪಿಳ್ಳಂಗೋಽಿ ಎಂದು ಹೇಳುವುದು. ರೂಧಿಯಲ್ಲಿದೆ.

“ಕೊಳಳಲನಾಡುತ ಬಂದ  
ನಮ್ಮ ಗೋಽಿಯ ಕಂದ  
ಕೊಳಳಲನಾಡುವದು ಬಲು ಜೆಂದ” (ಪ್ರ.ಸಾ.ದ-4 ಪ್ರ. 52)

ಅಂದಿಗೆ ಕೊಳಳಲುವಾದನ ಬಹೇ ಜನಕ್ಕಿಯತೆಯನ್ನು ಗಳಿಸಿದ್ದಿರಬಹುದು. ಇದು ಕೃಷ್ಣನ ಜೊತೆಯಲ್ಲಿಯೇ ಕಂಡು ಬರುವ ವಾದ್ಯವಾದ್ಯರಿಂದ ಇದರ ಜನಕ್ಕಿಯತೆ ಇನ್ನಷ್ಟು ಹೆಚ್ಚಿದೆ.

ತಂತಿ ವಾದ್ಯವಾದ ತಂಬೂರವನ್ನು ಇಂದಿಗೂ ಹಾಡುಗಾರಿಕೆಯಲ್ಲಿ ನುಡಿಸುವುದು ರೂಧಿಯಲ್ಲಿದೆ. ದಾಸರು ತಮ್ಮ ಹಾಡುಗಾರಿಕೆಯ ಸಂದರ್ಭದಲ್ಲಿ ದಂಡಿಗೆ, ತಂಬೂರವನ್ನು ಬಳಸುತ್ತಿದ್ದ ರೆಂಬ ಉಲ್ಲೇಖಿಗಳಿವೆ.

“ದಂಡಿಗೆ ಚೆತ್ತು ಹಿಡಿಯುವುದಕ್ಕೆ  
ಮುಂಡೆ ಭಾಗಿ ನಾಚುತಲಿದ್ದೆ  
ಹೆಂಡತಿ ಸಂಕತಿ ಸಾವಿರವಾಗಲಿ  
ದಂಡಿಗೆ ಚೆತ್ತು ಹಿಡಿಸಿದಳಿಯ್ಯು” (ಪ್ರ.ಸಾ.ದ-1 ಪ್ರ. 89)

“ನಾದದ ತಂಬೂರ ಮೋದ ಮುಂದಾರಪು ನಿಳ್ಳಂಗಿದ ತೊಪ್ಪಿಗೆನಿಟ್ಟು”  
(ಪ್ರ.ಸಾ.ದ-2 ಪ್ರ. 97)

ದಂಡಿಗೆ ಎಂಬುದು ಒಂದು ತಂತಿವಾದ್ಯ. ಇದು ಕೂಡ ತಂಬೂರದ ರೂಪವನ್ನೇ ಹೋಲುವ ವಾದ್ಯ. ಇಂದಿಗೂ ಹಾಡುಗಾರಿಕೆಯ ಸಂದರ್ಭದಲ್ಲಿ ತಂಬೂರಿಯನ್ನು ಬಳಸುವುದು ಕಾಣಾತ್ಮೇವೆ. ಹಲವು ವೃತ್ತಿಕಲಾವಿದರು ತಮ್ಮ ಹಾಡುಗಾರಿಕೆಯಲ್ಲಿ ಈ ವಾದ್ಯವನ್ನು ಉಪಯೋಗಿಸುತ್ತಾರೆ.

ಕೋಲಾಟ ಭಾರತದ ಬಹು ಜನಕ್ಕಿಯಕಲೆ. ಇಂದಿಗೂ ಈ ಆಟವನ್ನು ಮಾತ್ರಂ ಇಂದ ಹಿಡಿದು ದೊಡ್ಡವರ ಶನಕ ಆಡುವರು. ಇದರ ಪ್ರಸ್ತಾಪವನ್ನು ನಮ್ಮ

ವಲ್ಲ ದಾಸರಲ್ಲಿ ಕಾಣುತ್ತೇವೆ. ಪ್ರರಂದರರ ಕೀರ್ತನೆಯೊಂದು ಕೋಲಾಟದ ಜನಪ್ರಿಯತಯನ್ನು ಹೀಗೆ ಪರಿಚಯಿಸುತ್ತದೆ:

“ಅಲ್ಲಿಲ್ಲಿ ಪರಿಷಯ ಗುಂಪು ಮ  
ತ್ರಿಲ್ಲಿ ತೂರಿನ ತಂಪು

.....

ಅಲ್ಲಿಲ್ಲಿ ಜನಗಳ ಕೂಟ ಮ  
ತ್ರಿಲ್ಲಿ ಬ್ರಾಹ್ಮರೂಪ  
ಅಲ್ಲಿಲ್ಲಿ ಪಿಡಿದ ಕೋಲಾಟ”<sup>14</sup>

ಉತ್ಸವ, ಪರಿಷ, ಜಾತ್ರೆ, ಹಬ್ಬ ಮುಂತಾದ ದಿನಗಳಲ್ಲಿ ಮನರಂಜನೆಗಾಗಿ ಕೋಲಾಟ  
ವನ್ನು ಆಡುವುದು ರೂಢಿ. ಕೋಲಾಟದಲ್ಲಿ ಕೋಲಾಗಳೇ ಪ್ರಥಾನವಾದ ವಾದ್ಯ.  
ಕೋಲಾಟದ ಸಂದರ್ಭದಲ್ಲಿ ಕೋಲಾಗಳಿಂದ ಉಂಟು ಮಾಡುವ ನಾದದ ಜೊತೆಗೆ  
ಕಾಲಿನಲ್ಲಿ ಕೃಷ್ಣದ ಗೋಪ್ಯಯ ನಾದವು ಮತ್ತಪ್ಪು ಇಂಪನ್ನು ನೀಡುತ್ತದೆ. ದಾಸರು  
ಕೋಲಾಟದ ಧಾಟಿಯಲ್ಲಿ ವಿಷ್ಣುವಿನ ಮಹಿಮಾಗಳನ್ನು ಹಾಡಿದ್ದಾರೆ. ದಾಸಸಾಹಿತ್ಯ  
ದಲ್ಲಿ ದಾವಿಲಾದ ಹಲವು ವಾದ್ಯಗಳು ಇಂದಿಗೂ ಜನರಲ್ಲಿ ಪ್ರಚಲಿತದಲ್ಲಿವೆ.

### ಇ) : ಕ್ರಿಡೆಗಳು

ವಣಿಕರ ತನ್ನ ಬಿಡುವಿನ ವೇಳೆಯಲ್ಲಿ ಶ್ರೀಯಾತ್ಮಕವಾಗಿರಲು ಶ್ರೀಜೆಗಳಲ್ಲಿ  
ತನ್ನನ್ನು ತೊಡಗಿಸಿಕೊಂಡಿರುತ್ತಿದ್ದು. ಅವು ಮನರಂಜನೆಯನ್ನು ಕೊಡುವುದ  
ರೊಂದಿಗೆ ವ್ಯಕ್ತಿಯಲ್ಲಿ ಬೈಪ್ರೋಚಿ ಮನೋಭಾವವನ್ನು ಉದ್ದಿಷ್ಟನೆಂಬುಳಿಸಿ ಆತನ  
ಬದುಕು ಜೀತೋಹಾರಿಯಾಗಿರುವಂತೆ ನೋಡಿಕೊಳ್ಳುತ್ತವೆ.

ದಾಸರ ಕಾಲದಲ್ಲಿ ಬಳಕೆಯಲ್ಲಿದ್ದ ಕೆಲವು ಆಟಗಳ ಪ್ರಸ್ತಾಪವನ್ನು ಕೀರ್ತನೆ  
ಗಳಲ್ಲಿ ಕಾಣಬಹುದು. ಇಲ್ಲಿ ಆಟಗಳ ನಿಯಮ, ರೀತಿ ಯಾವುದೂ ಉಲ್ಲೇಖ  
ಗೊಂಡಿಲ್ಲ. ಕೃಷ್ಣನ ಬಾಲ್ಯಲೀಲೆಗಳನ್ನು ಹೇಳುವಾಗ ದಾಸರು ಮಾತ್ರಕ್ಕಾಲು ಆಡು  
ತ್ತಿದ್ದ ಬುಗೆರಿ, ಚೆಣ್ಣಿಕೋಲು, ಚೆಂಡು, ಕಕ್ಕಾಮುಚ್ಚಾಲೆ ಮುಂತಾದ ಕೆಲವು ಆಟ  
ಗಳ ಪ್ರಸ್ತಾಪವನ್ನು ಏರುಡುತ್ತಾರೆ. ಇಲ್ಲಿ ಪ್ರಸ್ತಾಪಗೊಂಡಿರುವ ಬಹುಪಾಲು  
ಆಟಗಳು ಮಾತ್ರಕ್ಕಾಲು ಆಡುತ್ತಿದ್ದ ಪ್ರಗಳು. ಅದರಲ್ಲಿ ಗಂಡುಮಾತ್ರಕ್ಕಾಲು ಆಡುತ್ತಿದ್ದ  
ಆಟಗಳೇ ಹೇಚ್ಚಾಗಿವೆ.

ಪ್ರಮಾಣವಾಗಿ ಎಲ್ಲ ಕವಿಗಳ ಕೃತಿಗಳಲ್ಲಿ ಕಂಡುಬರುವ ಆಟವೆಂದರೆ ಜದು

ರಂಗ ಮತ್ತು ಪಗಡೆಯಾಟ. ಪಗಡೆ ಮತ್ತು ಚೆದುರಂಗದ ಅಟಗಳು ರಾಜರಿಗೆ ತುಂಬ ಶ್ರೀಯವಾದ ಅಟಗಳಾಗಿದ್ದವು. ಮಹಾಭಾರತದ ಕಾರವ ಮತ್ತು ಪಾಂಡ ವರ ನಡುವಿನ ಯಂಥಕ್ಕಿಂತ ಪಗಡೆಯಾಟವೇ ಸಾಂದಿಯಾಲುತು ಎಂಬುದು ನಮ್ಮ ಜನರ ಸಂಖೆಯಾಗಿದೆ. ಹೀಗಾಗೆ ಚೆದುರಂಗ ಮತ್ತು ಪಗಡೆಯಾಟದ ಬಗ್ಗೆ ಜನರಲ್ಲಿ ಬಹಳ ಒಳ್ಳೆಯ ಅಭಿಪ್ರಾಯವಿದ್ದಂತಹ. ಈ ಅಟವನ್ನು ಕುರಿತು ಪ್ರರಂದರ ದಾಸರು;

“ಲೈತ್ತು ಪಗಡೆ ಚೆದುರಂಗ ಜೂಜಾಟವ  
ಮತ್ತು ಕೆಡಬ್ಬಾಡ ಆತ್ಮಾ” (ಪ್ರ. ಸಾ. ದ.-3 ಪ್ರ. 226)

“ಪಗಡೆ ಚೆದುರಂಗಗಳಾದುತ್ತ  
ಹೊತ್ತು ಕೆಳವ್ಯಾದೇತಕೆ” (ಪ್ರ.ಸಾ.ದ-3 ಪ್ರ. 362)

ಹೆಗಡೆ, ಚೆದುರಂಗವನ್ನು ಜನರು ಹೊತ್ತು ಕಳೆಯಲು ಆಡುತ್ತಿದ್ದರು ಎಂದಿದ್ದಾರೆ. ಅನೇಕ ಕನ್ನಡ ಕವಿಗಳಲ್ಲಿ ಈ ಅಟಗಳ ಪ್ರಸ್ತಾಪವಿದೆ.

ಕಣ್ಣಾಷ್ಟಾ ಮುಚ್ಚಿಲೆಯಾಟ ನಮ್ಮ ಪ್ರತಿಇನ ಅಟಗಳಲ್ಲಿ ಒಂದು. ಅಜ್ಞಿಯ ಮಕ್ಕಳನ್ನು ಆಡಿಸುವಾಗ ಸುತ್ತುಪುಂತ್ತಲಿನ ಮಕ್ಕಳನ್ನು ಸೇರಿಸಿ ತಾನು ಕಣ್ಣಾಷ್ಟಾ ಮುಚ್ಚಿ ಅಟವಾಡಿಸುವುದು ರೂಡಿ.

“ಕಣ್ಣಾಷ್ಟಾ ಮುಚ್ಚಿ ಟಕೆ ನಾನು ಅವರೆ  
ಬಣ್ಣಾದ ಸೀರಿಯಲ್ಲಡಿಸನು” (ಪ್ರ.ಸಾ.ದ-4 ಪ್ರ. 149)

ಇಲ್ಲಿ ಕಣ್ಣಾಷ್ಟಾ ಮುಚ್ಚಿ ಸಿಕೊಳ್ಳುವವರು ಒಬ್ಬಳಾದರೆ ಉಳಿದವರು ಬಿಜ್ಜಿ ಟ್ರಿಪ್ಪುಕೊಳ್ಳುತ್ತಿರುತ್ತಾರೆ. ಈ ಅಟದಲ್ಲಿ ಅಡಗಿಕೊಳ್ಳುವ ಪ್ರಸ್ತಾಪವನ್ನು ದಾಸರಲ್ಲಿ ಕಾಣುತ್ತೇವೆ. ಇದು ಈ ಅಟದ ರೂಪದ ಬಗೆಗೆ ವರಾಹಿತಿಯನ್ನು ಒದಗಿಸುತ್ತದೆ.

“ಬೆಂಡು ಬುಗುರಿ ಚಿಣ್ಣಿಗೋಲಾಗಳಾದುತ್ತೆ  
ಪುಂಡರೀಕನು ಭಕ್ತಿಗೊಲಿದು ಬಂದುನಿಂದ” (ಗೋ.ದಾ.ಕೃ ಪ್ರ. 156)

ಕೃಷ್ಣನನ್ನು ಮಂಗಳವಿನಂತೆ ವರ್ಣಿಸುವ ದಾಸರು, ಅವನು ದೃವ ಎಂಬುದನ್ನು ಮರೆತಿಲ್ಲದಿರುವುದನ್ನು ಕಾಣುತ್ತೇವೆ. ದಾಸರ ಈ ಪೂರ್ವ ನಿಧಾರಿತ ಭಾವನ ಲೋಂದು ಕೀರ್ತನೆಗಳಲ್ಲಿ ಉದ್ದಕ್ಕಾ ಹರಿದುಬಂದಿದೆ. ಕೃಷ್ಣನನ್ನು ದೃವದ ಸ್ಥಾನ

ದಲ್ಲಿಯೇ ನೋಡುವ ದಾಸರು, ದೇವರನ್ನು ವಣವೀಕರಣಗೊಳಿಸುವಾಗ ಉಂಟಾಗುವ ದ್ವಾರಾ ಇದಾಗಿದೆ. ಇಲ್ಲಿ ಬಳಕೆಗೊಂಡಿರುವ ಚೆಂಡು, ಬುಗುರಿ, ಚಿನ್ನೆ ಕೋಲು ಮತ್ತು ಲಿಗಲ್ಲು ಪ್ರಿಯವಾದ ಅಟಗಳು, ಇಂದಿಗೂ ಈ ಅಟಗಳನ್ನು ಬಳಕೆಯಲ್ಲಿವೆ. ಅಂದಿಗೆ ಮತ್ತು ಭಾಗಲ್ಲಿ ಗಜುಗದಾಟವು ಬಹಳ ಜನಪ್ರಿಯವಿದ್ದಿರುತ್ತದೆ. ಪ್ರತಂದರದಾಸರು ಗಜುಗದಾಟದ ವರ್ಣನೆಯನ್ನು ಹೀಗೆ ವರಾಡಿ ದ್ವಾರೆ.

ಒಂದನ್ನು ಹಾಸಿದ ವೇಗದಿ ಮು  
ತ್ಯಾಂದರಿಂದಲಿ ತಾ ಒಡೆದ  
ಒಂದು ಬಾರಿಗೆ ಎಲ್ಲಾ ಗಜುಗವ ಗದ್ದನು

.....

.....

ಪರಿ ಪರಿ ಗಜುಗವಾಟ ಮತ್ತು ಈ ಸಂಗಡ  
ಗೆರೆಯ ದಾಟುವ ಅಟವು  
ನರೆಹೊರೆ ಮತ್ತು ಈ ಕೂಡ ಸಂಭ್ರಮ ಮಾತು

(ಪ್ರ. ಸಾ. ದ. 4. ಪ್ರ. 9)

“ಗಜುಗದಾಟದಲ್ಲಿ ಹಲವು ಬಗೆ ಎಂದು ದಾಸರು ಹೇಳಿದ್ದಾರೆ. ಆದರೆ ಆದರೆ ಬಗೆಗಳ ವಿರಗಳು ಕೊಡುಬರುವುದಿಲ್ಲ. ಗೆರೆದಾಟಿವ ಅಟವೂ ಅಂದಿಗೆ ರೂಢಿಯಲ್ಲಿ ಇದ್ದದನ್ನು ಕಾಣಿತ್ತೇವೆ. ಇಂದಿಗೂ ಈ ಅಟಗಳನ್ನು ಮತ್ತು ಈ ಆಡುವುದನ್ನು ನೋಡಬಹುದು.

ಪ್ರಸನ್ನವೆಂಕಟದಾಸರಲ್ಲಿ ಚೆಂಡಾಟ, ಅಣ್ಣಿಕಲ್ಲು, ಹಳ್ಳು, ಮರನೇರಾಟ, ನೀರಾಟ ವ. ಎಂತಾದವುಗಳ ಉಲ್ಲೇಖಗಳಿವೆ.

“ಚಿನ್ನೆಪ್ಪಾಂಬಗಬೆಂಡಂಡು ಗುಸುಗುಸು ಕುದುಹಬೆಚ್ಚೆ  
ಅಣ್ಣಿಕಲ್ಲು ಹೆಣ್ಣು ಗಜಗ ಘಲ್ಲು  
ಕಣ್ಣು ಮುಚ್ಚಾಲೆ ಮರನೇರಾಟ ನೀರಾಟ  
ಸೆಣ್ಣುರೊಳಾಡಿ ಸೋಲಿಪೆಸೆಂಬ ತವಕದಿ” (ಪ್ರ. ವ. ಕೃ. ಪು. 14)

ಇಂದಿಗೂ ಈ ಅಟಗಳು ರೂಢಿಯಲ್ಲಿವೆ. ಹುಡುಗರು ಮರದಿಂದ ಮರಕ್ಕಿ ಹತ್ತಿ, ಇಳಿದು ಮರಕ್ಕೋಟಿರಾಟವನ್ನು ಆಡುವುದನ್ನು ಹಳ್ಳಿಗಳಲ್ಲಿ ಕಾಣಿತ್ತೇವೆ. ಅಣ್ಣಿಕಲ್ಲು, ಕಣ್ಣು ಮುಚ್ಚಾಲೆ, ಹಳ್ಳು (ಹಳ್ಳಗಳಿವನೆ) — ಇವು ಹಣ್ಣು ಮತ್ತು ಆಡುವ ಅಟಗಳು. ಹುಡುಗರು ಕೋಲುಗಳನ್ನು ಕುದುರೆಯನ್ನಾಗಿ ವರಾಡಿಕೊಂಡು

ಅದನ್ನು ಕಾಲುಗಳ ಪುಧ್ರದಲ್ಲಿಟ್ಟುಕೊಂಡು ಕುದುರೆಯನ್ನು ಸವಾರಿ ವಾಡುವುದು ಅಡುವ ಅಟಿ ಕೋಲುಕುದುರೆ. ಇದನ್ನು ಜಗನ್ನಾಥದಾಸರು ಉಲ್ಲೇಖಿಸಿದ್ದಾರೆ.

“ಕೋಲುಕುದುರೆಯ ಮಾಡಿ ಅಡುವ ಬಾಲಕ ತೆರನಂತೆ”

(ಪರಿಕಥಾಮೃತ ಸಾರ ಭಾಗ-3 ಪು. 926)

“ಗೋವಾ, ಪುಹೂರಾಷ್ಟ್ರಗಳಲ್ಲಿ ಪ್ರಸಿದ್ಧವಾಗಿರುವ ಪ್ರಗಡಿ ಅಟದ ಪ್ರಸ್ತಾಪವೂ ಕೀರ್ತನೆಗಳಲ್ಲಿದೆ. ಕೊಂಕಣ ಸೀಮೆಯ ಅಂಚಿನಲ್ಲಿರುವ ಕನ್ನಡಿಗರಲ್ಲಿ ಅದು ಇಂದಿಗೂ ಉಳಿದು ಬಂದಿರುವುದು”<sup>15</sup>

“ಪ್ರಗಡಿ ಕುಚಕ ಬಾಲೆಯರ ಪ್ರಗಡಿ ಹಾಕಿರೆನ್ನ ಪುಂಬೆ  
ತೆಗೆದುಕೊಡುವೆ ನಿಮ್ಮ ವಸ್ತು ಬಗೆ ಬಗೆಯಿಂದ  
ನಗೆಗೇಡು ಆದೆವು ನಾವು ಜಗದಿ ನೋಡಿ ಘಲವಿದೆಂದು  
ಪ್ರಗಡಿ ಹಾಕಿದೆವ ಪ್ರಗಡಿ ಥೀ ಥೀ ಥೀಯೆಂದು ನೋಡು

(ಕ. ಭ, ಗೀ. ಪು. 130)

ಮಹಕ್ಕಳು ಮಹಾಳ್ಟಿ ಅಡುವುದರಲ್ಲಿ ಬಹಕ ಅಸಕ್ತಿಯನ್ನು ವಹಿಸುವರು. ಇದನ್ನು ತಾಯಿ ವಿರೋಧಿಸಿದರೂ ಮಹಕ್ಕಳು ಇದರಲ್ಲಿ ಹೆಚ್ಚು ಖಿಂಬಿಪಡುವರು. ತಾಯಿಯ ಕಣ್ಣಿ ತಪ್ಪಿಸಿ ಮಾಣಿಕ್ಯನ ಅಟಿವಾಡುವರು. ಇಂತಹ ಸನ್ನಿಹಿತವು ದಾಸರಲ್ಲಿ ಪ್ರಸ್ತಾಪ ಗೊಂಡಿದೆ. ಕೃಷ್ಣನು ಮಾಣಿಕ್ಯವನನ್ನು ಅಡುವಾಗ ಅವನ ತಾಯಿ ಹೆದರಿಸುವುದನ್ನು ಇಲ್ಲಿ ಚಿತ್ರಿಸಿದ್ದಾರೆ :

“ಬೇಗನೆ ಪಿತಾಯ್ಯ ಮಹಾಳ್ಟಿ ಬಿಡ್ಡೊ ನೀನು  
ಜೋಗಿ ಬರುತಾನಲ್ಲಿ ಅಂಜಸುವುದಕೇಗೆ”

(ಮ. ಸಾ. ದ-4 ಪು. 138)

ಚೋಗಿಯ ವೇಷವು ಮಹಕ್ಕಳಿಗೆ ಹೆದರಿಕೆಯನ್ನು ಉಂಟುವಾಡುತ್ತದೆ. ಅವರು ಇತರರಿಗಿಂತ ಭಿನ್ನವಾಗಿ ಇರುವುದೇ ಅಡಕ್ಕು ಕಾರಣವಿರಬಹುದು. ಮಹಕ್ಕಳು ವಾಡುವ ಹಟ, ಚೈಪ್ಪೆ, ಅಟಗಳನ್ನು ಬಿಡಿಸಲು ತಾಯಿಂದಿರು ಹೀಗೆ ಹೆದರಿಸುವುದನ್ನು ಇಂದಿಗೂ ಕಾಣಿತ್ತೇವೆ.

“ಮಾಣಿನ್ನೆತ್ತಿ ತನ್ನ ತಲೆಗೆ ತಿಕ್ಕದನು  
ಮಹಾಳ್ಟಿಯತು ಮೈಯ ಪೀಠಾಂಬರವೆ

ಮಂಜು ಗಂಟು ಕಟ್ಟಿ ಉಪ್ಪು ಕೊಗಿದನು  
ಮಂಜು ಪಡೆದತ್ತಂದೆ ವುರಂದರೆ ವಿಶಲ್

(ಪ್ರ. ಸಾ. ದಃ ಪ್ರ. 132)

ಮಂಕ್ಕಳು ಮಂಜ್ಞಿನಲ್ಲಿ ಆಡುವಾಗ ತಲೆ, ಬಿಟ್ಟೆ ಮೇಲೆಲ್ಲಾ ಮಂಜ್ಞಿ ಸುರಿದುಕೊಳ್ಳುತ್ತಾರೆ. ಇಂತಹ ಚಿತ್ರಣವನ್ನು ದಾಸರು ಚೆನ್ನಾಗಿ ಅಭಿವೃತ್ತಿಸಿದ್ದಾರೆ ಇದಲ್ಲಿದೆ ಮಂಜ್ಞಿನ್ನು ಗಂಟುಕಟ್ಟಿ ಉಪ್ಪು, ಉಪ್ಪು ಎಂದು ಕೊಗಿ ಆಟಮಾಡುವರು. ಈ ಆಟದಲ್ಲಿ ಮಂಕ್ಕಳು ಬಹು ಸಂತೋಷಪಡುತ್ತಾರೆ. ಇಂದಿಗೂ ಈ ಆಟ ಮಂಕ್ಕಳಲ್ಲಿ ರೂಢಿಯಲ್ಲಿದೆ.

ಮಂಕ್ಕಳು ಗೊಂಬೆಗಳಿಂದ ಆಟಮಾಡುವುದು ಸಾಮಾನ್ಯ, ಗೊಂಬೆಗಳಿಗೆ ಮಂದುವೆ ಮಾಡಿ ಅವು ಸಂತೋಷಪಡುತ್ತವೆ. ಈ ಆಟವನ್ನು ನಿಜವಾದ ಮಂದುವೆ ಎಂದೇ ಗ್ರಹಿಸಿ ಅದರಲ್ಲೇ ತಲ್ಲಿನರಾಗುವುದು ಆಟದಲ್ಲಿ ಮಂಕ್ಕಳಿಗಿರುವ ಆಸಕ್ತಿಯನ್ನು ತೋರಿಸುತ್ತದೆ. ಈ ಆಟ ಸಮಾಜದ ರಚನೆ ವಿಧಾನವನ್ನು ಪ್ರತಿನಿಧಿಸುತ್ತದೆ. ಸಮಾಜದ ಚೌಕಟ್ಟಿನ ವಿಂತಿಯಲ್ಲಿಯೇ ಮಂಕ್ಕಳೂ ಹೇಗೆ ತಮ್ಮ ನಡುವಳಿಗಳನ್ನು ರೂಢಿಸಿಕೊಳ್ಳುತ್ತವೆ ಎಂಬುದನ್ನು ಗೊಂಬೆಯಾಟದ ರೀತಿ ಶಿಳಸುತ್ತವೆ.

“ಗೊಂಬೆಯ ಮಂದುವೆಗೆ ಎಂದ ಸಂಭ್ರಮದಲ್ಲಿ ಭಾರೆಂದ”

(ಪ್ರ. ಸಾ. ದ-4ಪ್ರ. 110)

ನಮ್ಮ ಸಮಾಜದಲ್ಲಿ ಮಂದುವೆ ಎಂಬುದು ಸಂಭ್ರಮದ ಸಂತೋಷಪಡ ಆಚರಣೆ. ಇಲ್ಲಿ ಎಲ್ಲಾ ನೆಂಟರಿಪ್ಪರು ಸೇರಿ ಕೂಡಿ ನಲಿಯುವ ದಿನ. ಇಂತಹ ಆಟ ಸಮಾಜದ ಒಂದು ಸಂಪ್ರದಾಯದ ರೀತಿಯನ್ನು ಹೇಳುತ್ತದೆ. ಹಿರಿಯರಿಂದ ಕಿರಿಯರು ಹೇಗೆ ಸಂಪ್ರದಾಯ, ಆಚರಣೆಗಳನ್ನು ಅನುಕ್ರಿಸುತ್ತಾರೆಂಬ ವಿಚಾರವನ್ನು ಮಂಕ್ಕಳ ಮಂದುವೆಯಾಟದಲ್ಲಿ ಗುರುತಿಸುಹಾದು.

ಕೇರಣಗಳಲ್ಲಿ ಕೋತಿಯಾಟ, ದೊಂಬರಾಟ ಮಲ್ಲಿರ ಕಾಳಗದ ಉಲ್ಲೇಖಿಗಳನ್ನು ಕಾಣಬಹುದು. ಕೋತಿ ಅಡಿಸುವುದು ಒಂದು ಪರ್ಗಿದ ಜನರ ವೃತ್ತಿಯೇ ಆಗಿತ್ತು.

“ಕೋತಿಗನ ಕೊರವ ಅಡಿಸಿದಂತೆ ನೀ

ನಾಡ ವಿಜಯಿಗಳಿಗೆ ಓಡಿ ಆಡಿಸಿ” (ಗೋ. ದಾ. ಕೃ. ಪ್ರ. 104)

ಕೊರವನು ಕೋತಿಗೆ ಅನೇಕ ರೀತಿಯ ಆಟಗಳನ್ನು ಕಲಿಸಿ ಜನರೆಡುರಲ್ಲಿ ಆಡಿಸಿ ಅದರಿಂದ ಹಣ, ಧಾನ್ಯ, ಮುಂತಾದವುಗಳನ್ನು ಪಡೆದುಕೊಳ್ಳುತ್ತಾನೆ. ಇದನ್ನು

ದಾಸರು ತಮ್ಮ ಮತ್ತು ದೇವರ ಸದುವಿನ ಸಂಬಂಧವನ್ನು ಸ್ವಷ್ಟಿಪಡಿಸಲು ಬಳಸಿಕೊಂಡಿದ್ದಾರೆ.

ದಾಸರಲ್ಲಿ ದೊಂಬರಾಟದ ಪ್ರಸ್ತಾಪವೂ ಇದೆ. ದೊಂಬರಾಟ ಕೂಡ ಹೊಟ್ಟೆ ಹೊರೆದುಕೊಳ್ಳಲು ಅಡುವ ಅಪಿವೇ ಆಗಿದೆ. ದೊಂಬರು ಆನೇಕ ರೀತಿಯಲ್ಲಿ ದೇಹ ಪ್ರದರ್ಶನವನ್ನು ಮಾಡುವುದರ ಮೂಲಕ ನೋಡುವವರಿಗೆ ಅಶ್ಚರ್ಯವನ್ನೂ ಆನಂದವನ್ನೂ ಉಂಟಿಮಾಡುತ್ತಿದ್ದರು.

“ಇಂಥ ದಂಬರಾಟವನ್ನೀ ಕಲಿತ್ಯೋ ರಂಗ”

(ಪ್ರ. ಸಾ. ದ-4 ಪು. 60)

“ಡಂಭ ಭಕ್ತಿಗೆ ಮೆಚ್ಚಿಕೊಂಡನು ಕೃಷ್ಣ

ದೊಂಬಲಾಗವ ಹಾಕಿ ಡೊಂಡ ಹೊರಳಿದರಿಲ್ಲ”

(ಪ್ರ.ಸಾ.ದ.-2 ಪು. 398)

ಇಲ್ಲಿ ಕೃಷ್ಣ ಮತ್ತು ಭಕ್ತ, ಇಬ್ಬರ ವ್ಯಕ್ತಿತ್ವದ ನೆಲೆಯನ್ನು ದೊಂಬರ ಲಾಗಕ್ಕೆ ಹೇಳೆಲಿಸಲಾಗಿದೆ. ಕೃಷ್ಣನ ಏತಿಷ್ಟಗಳಿಗಳ ಹಿನ್ನೆಲೆಯಲ್ಲಿ ಇದನ್ನು ಜೇಳಲಾಗಿದೆ. ಭಕ್ತನ ಡಂಭಾಚಾರದ ಭಕ್ತಿಯನ್ನು ದೊಂಬಲಾಗಕ್ಕೆ ಹೇಳೆಲಿಸಿದ್ದಾರೆ. ದೊಂಬರು ಉರಾರಾರಿಗೆ ಬಂದು ತಮ್ಮ ಅಟವನ್ನು ಪ್ರದರ್ಶಿಸಿ ಅದಕ್ಕೆ ಪ್ರತಿಫಲವಾಗಿ ಧಾನ್ಯವನ್ನು ಪಡೆದುಕೊಳ್ಳತ್ತಿದ್ದರು. ದೊಂಬರು ವಣಕ್ತ ಈ ಅಟವನ್ನು ಪ್ರದರ್ಶಿಸುತ್ತಿದ್ದರು.

ಹಬ್ಬಹರಿದಿನಗಳಲ್ಲಿ ಮನರಂಜನೆಗೆಂದು ಮಲ್ಲಿರ ಕಾಳಗವನ್ನು ರಾಜರು ನಡೆಸುತ್ತಿದ್ದರು. ಇದರಲ್ಲಿ ಸ್ವಧೇರ್ಯಾಯನ್ನು ಏರ್ಪಡಿಸುವುದು ರೂಢಿಯಾಗಿತ್ತು. ಇದನ್ನು ಮನರಂಜನೆಗೆಂದೇ ನಡೆಸುತ್ತಿದ್ದರು.

“ಬೆಲ್ಲ ಹಬ್ಬಗಳಂತೆ ಅಲ್ಲಿ ಬೀದಿ ಶೃಂಗಾರವಂತೆ

ಮಲ್ಲಿರ ಕಾಳಗ ಮದ್ದಾನೆಯಂತೆ” (ಪ್ರ. ಸಾ. ದ-1 ಪು. 297)

ಹಬ್ಬಹರಿದಿನಗಳಲ್ಲಿ ಇಂತಹ ಅಟಗಳನ್ನು ಏರ್ಪಡಿಸುತ್ತಿದ್ದರು.

ದಾಸರ ಕಾಲದಲ್ಲಿ ನೀರಾಟಪೂ ಜನಪ್ರಿಯವಾಗಿತ್ತು. ದಾಸರು ಕೃಷ್ಣಲೀಲೆಗಳನ್ನು ಹೇಳುವಾಗ ಗೋಪಿಕಾಸ್ತ್ರೀಯಾರ ನೀರಾಟದ ವರ್ಣನೆಯನ್ನು ಮಾಡಿದ್ದಾರೆ.

“ಕಂಗಳ ತರೆದು ಕಟ್ಟಾಡ್ಕರಿ ನೋಡುತ್ತ

ಇಂದೀ ಜಲಕ್ಕೀಡನೊ” (ಕ. ಭೀ. ಹಾ. ಪು. 23)

ನೀರಾಟವಾಡಲೆಕೆಂದು ಸರವ ಧುಮುಕಿದೆವೆ

(ಕ. ಭೀ. ಹಾ. ಪು. 129)

ದಾಸರು ನೀರಾಟ, ಜಲಕ್ರಿಯೆ ಎಂಬ ಎರಡೂ ಪದಗಳನ್ನು ಬಳಸಿದ್ದಾರೆ. ಮಂದುವೇ ಸವಾರಂಭದಲ್ಲಿ ಹೆಚ್ಚು ಮತ್ತು ಗಂಡಿನ ನಶವೇ ಜಲಕ್ರಿಯೆಯನ್ನು ಆಡಿಸುವುದು ಸಂಪ್ರದಾಯ. ಹೊಸ ಮದುಮಚ್ಚುಳ್ಳಲ್ಲಿ ಸಲುಗೆಯೆನ್ನು ಮಾಡಿಸುವ ಉದ್ದೇಶ ಈ ಆಟದ್ದು. ದಾಸರು “ಜಲಕ್ರಿಯೆ ಎಂಬ ಪ್ರಯೋಗವನ್ನು ಸಂಪ್ರದಾಯವನ್ನು ಹೇಳುವ ಸಂದರ್ಭದಲ್ಲಿ ಬಳಸಿದ್ದಾರೆ. ಆದರೆ ನೀರನಲ್ಲಿ ಇಳಿದು ಮನರಂಜನೆಗಾಗಿ ಆಡುವಾಗ “ನೀರಾಟ” ಎಂಬ ಪದ ಪ್ರಯೋಗಿಸಿದ್ದಾರೆ.

ದಾಸರಲ್ಲಿ ಅಟಗಳ ವಿಶ್ವಾಸರಬಾದ ವಣಿನೆ ಇಲ್ಲವಾದರೂ ಪ್ರಮುಖ ಅಟಗಳ ಉಲ್ಲೇಖ ಇರುವುದೂ ಸವಾರಾನದ ಅಂಶ. ಕೆಲವು ಕಡೆಗಳಲ್ಲಿ ಅಟದ ಸ್ವರೂಪದ ಬಗ್ಗೆಯಷ್ಟೇ ಮಾಡಿತೆ ದೊರೆಯುತ್ತದೆ. ಅದರೂ ದಾಸರಲ್ಲಿ ಉಲ್ಲೇಖಿಸಿಂಡಿರುವ ಅಟಗಳು ಆ ಕಾಲದ ಜನರಲ್ಲಿ ರೂಢಿಯಲ್ಲಿದ್ದ ಅಟಗಳೆಂದು ಹೇಳಬಹುದು. ಏನೇ ಇರಲಿ, ಇವರಲ್ಲಿ ಉಲ್ಲೇಖಿಸಿಂಡಿರುವ ಬಹುಪಾಲು ಅಟಗಳು ಇಂದಿಗೂ ಅಸ್ತಿತ್ವದಲ್ಲಿ ಇವೆ.

### ಈ) ಹರಿಕಥೆ :

ಹರಿಕಥೆ ಎಂಬುದಕ್ಕೆ ದೇವರ ಕಥೆ. ಪುರಾಣ ಪ್ರಸಂಗ, ವಿಷ್ಣುಕಥೆ ಚುಂತಾದ ಆರ್ಥಗಳಿವೆ. ಇಂದು ರೂಢಿಯಲ್ಲಿರುವ ಹರಿಕಥೆಯ ರೂಪ ವನ್ನು ವಿಚೇಚಿಸಿದಾಗ ಅದರ ಉಗಮ ಸ್ವಷ್ಟವಾಗಿ ಮಧ್ಯಕಾಲೀನ ಕೊಡುಗಿ ಎಂದು ಹೇಳಬಹುದು. ಪ್ರಥಮ ಬಾರಿಗೆ ಹರಿಕಥೆಯ ಉಲ್ಲೇಖ ದೊರೆಯುವುದೇ ಹರಿದಾಸರ ಕೀರ್ತನೆಗಳಲ್ಲಿ. ಶ್ರೀಪಾದರಾಜರಲ್ಲಿ “ಕರ್ಣಕ್ಕೆ ಭೂಪಣ ವಿಷ್ಣುಕಥೆಯು (ಪ್ರ. 101 ಶ್ರೀಪಾ. ರಾ. ಕೃ) ಎಂಬ ಪಾಠ ಬಂದಿದೆ. ಅಂದರೆ ಶ್ರೀಪಾದರಾಜರ ಕಾಲದಲ್ಲಿ ವಿಷ್ಣುಕಥೆಯೆಂದು ಡೇಳುತ್ತಿದ್ದ ಕಾಲಕ್ರಮೇಣ ಪ್ರದಂದರ, ಕನಕದಾಸರ ಕಾಲಕ್ಕೆ “ಹರಿಕಥೆ” ಎಂಬ ಪದರೂಪಗೊಂಡಿದೆ ಎಂದು ಹೇಳಬಹುದು. ಇಂದೂ ಹರಿಕಥೆಯನ್ನು ವಾಡುವ ವ್ಯಕ್ತಿಯನ್ನು ಹರಿಕಥೆದಾಸರೆಂದು ಕರೆಯುವುದು ರೂಢಿ.

ಪಾಸರ ರೆಜನೆಗಳಲ್ಲಿ ಪ್ರಸ್ತಾಪಗೊಂಡಿರುವ ಹರಿಕಥೆಯ ಉಲ್ಲೇಖಿಗಳ ಮಾಲಕ ಹರಿಕಥೆಯ ರೂಪವೊಂದನ್ನು ಹೇಳಲು ಸಾಧ್ಯವಾಗಬಹುದು.

“ಹರಿಕಥೆಯ ಶ್ರವಣವಾಡೋ ಪಾಡೋ.

ಹರಿಕಥೆಯ ಶ್ರವಣವಾಡೋ” ಮ.ಸಾದ-1 ಮ. 91

ಹರಿಕಥೆಯ ಕೇಳಿರೋ, ಹಾಡಿರೋ ಎಂಬ ಉಲ್ಲೇಖವು ಹಾಡುವ ವ್ಯಕ್ತಿಯನ್ನು ಪರಿಚಯಿಸುವುದರ ಜೊಗೆಗೆ ಕೇಳುವ ಶ್ಲೋತ್ತವರ್ಗವನ್ನೂ ಪರಿಚಯಿಸುತ್ತದೆ. ಕಥೆಯನ್ನು ಹಾಡಿನ ರೂಪದಲ್ಲಿ ಹಾಡುತ್ತಿದ್ದ ರೆಂಬುದನ್ನು ಇದು ಹೇಳುತ್ತದೆ. ಅಂದರೆ ಹರಿಕಥೆಯ ಪ್ರದರ್ಶನದಲ್ಲಿ ಗದ್ಯದಲ್ಲಿ ಕಥೆಯನ್ನು ಹೇಳುವುದರ ಜೊತೆಯಲ್ಲಿ

ಮಂದ್ಯ ಮಂದ್ಯ ಹಾಡುವುದೂ ರೂಧಿಯಲ್ಲಿದ್ದಿ ರಬುಹುದು. ಇಂದಿನ ಹರಿಕಥೆಯಲ್ಲಿ, ಹರಿಕಥೆದಾಸರು ಕಥೆಯನ್ನು ನಿರೂಪಿಸುವಾಗ ಕಥೆಯನ್ನು ಹೇಳುವುದರ ಜೊತೆಗೆ ಕೆಲವು ಭಾಗಗಳನ್ನು ಹಾಡುವುದನ್ನೂ ಕಾಣುತ್ತೇವೆ. ಇಂತಹ ಸಂದರ್ಭಗಳಲ್ಲಿ ಕೆಲವು ಬಾರಿ ದಾಸರೆ ಕೀರ್ತನೆಗಳನ್ನೇ ಹಾಡುವುದನ್ನು ಕಾಣಬಹುದು. ಇದೇ ವಿಧಾನ ದಲ್ಲಿ ಹರಿಕಥೆಯು ಬೆಳೆದು ಬಂದಿರಬಹುದು, ದಾಸರು ಕೀರ್ತನೆಗಳನ್ನು ಹಾಡುತ್ತಿದ್ದಂತೆ ಶಮಯಾಸಿಕಾಗು ಹರಿಯ ಕಥೆಗಳನ್ನು ಜನರ ಎದುರಲ್ಲಿ ನಿಂತು ಹೇಳಬೇಕಿದ್ದ ರೆಂಬುದು ಮುಖ್ಯ ವಿಚಾರವಾಗಿದೆ.

ದಾಸರಕಾಲಕ್ಕೆ ಹರಿಗೆ ಸಂಬಂಧಪಟ್ಟ ಕಥೆಗಳನ್ನು ವಾತ್ತ ನಿರೂಪಿಸುತ್ತಿದ್ದಿರುತ್ತದೆ. ಹೀಗಾಗೆ ಇದಕ್ಕೆ ಹರಿಕಥೆ ಎಂಬ ಹೆಸರು ಬಂದಿತ್ತೊಂದು ತಿಳಿಯುತ್ತದೆ. ಕಾಲಕ್ರಮೇಣ ಇದು ವಿಷ್ಣು ಕಥೆಗಳಿಗೆ ವಾತ್ತ ಸೇವಿತಗೆಂಬುದೆ ತಿವ ವಾತ್ತ ಇನ್ನು ಇತರೆ ದೇವರುಗಳನ್ನು ಒಳಗೊಂಡ ವಸ್ತುವನ್ನಾಗು ಕುರಿತು ಕತೆ ವಾಡುವ ಪರಿಪಾಠ ಬೆಳೆದುಬಂದಂತೆ ಕಾಣುತ್ತದೆ. ಇದು ಹರಿಕಥೆಯು ಬೆಳೆವಣಿಗೆಯ ರೂಪವನ್ನು ತಿಳಿಸುತ್ತದೆ.

ಹರಿದಾಸರು ತಮ್ಮಪ್ರಕ್ಕ ತಾವು ಹಾಡಿಕೊಳ್ಳುವುದರ ಜೊತೆಗೆ ಪ್ರೇಕ್ಷಕರ ಎದುರಿನಲ್ಲಿ ಹಾಡುತ್ತಿದ್ದ ರೆಂಬುದು ಅವರ ರಚನೆಗಳ ರಚನಾ ವಿಧಾನದಲ್ಲಿಯೇ ತಿಳಿಯುತ್ತದೆ. ಇವರು ಕಾಲಿಗೆ ಗಿಜ್ಜೆಕಟ್ಟಿ ತಾಳ, ತಂಬೂರಿ ಹಿಡಿದು ಉರೂರು ತಿರುಗುತ್ತ ಹರಿಯ ಮಹಿಮೆಗಳನ್ನು ಹಾಡುತ್ತಾ ಸಾಗುತ್ತಿದ್ದರು. ಇಲ್ಲಿ ಭಕ್ತಿ ಪ್ರಚಾರ ವಾಡಬೇಕೆಂಬ ಉದ್ದೇಶವೂ ಇರಬಹುದು. ಹರಿದಾಸರು ತೀರ್ಥಯಾತ್ರ ಗಳನ್ನು ವಾಡುವಾಗ ಅಂದು ಸಾರಿಗೆ ಸೌಕರ್ಯ ಇರದಿದ್ದು ದರಿಂದ ಕಾಲುನಡಿಗೆ ಯಲ್ಲಿಯೇ ಹೋಗುವ ಪ್ರಸಂಗಗಳೇ ಹೆಚ್ಚು ಇದ್ದವೆಂದು ಹೇಳಬೇಕಾಗುತ್ತದೆ. ರಾತ್ರಿಯಾದಾಗ ಯಾವ ಉರು ಸಿಕ್ಕುತ್ತಿದೆಯೋ ಅಲ್ಲೇ ಕಾಲ ಕಳೆಯುತ್ತಿದ್ದರು. ಅಂದು ಆ ಉರ ಜನರಿಗೆ ಹರಿಯ ಕಥೆಗಳನ್ನು ಹೇಳುತ್ತ ಹಾಡುತ್ತಾ ಕಾಲ ಕಳೆಯು ತ್ತಿದ್ದರೆನ್ನಬಹುದು. ಹೀಗೆ ಜನರ ಸಮುದ್ರದಲ್ಲಿ ನಡೆಯುತ್ತಿದ್ದ ಹರಿಕಥೆಗಳು ಕಲೆಯಾಗಿ ರೂಪಗೊಂಡಿದ್ದರಲ್ಲಿ ಆಶ್ಚರ್ಯವೇ ಇಲ್ಲ.

ಹರಿದಾಸನಾಗಬೇಕಾದರೆ ಅವನು ಕಾಲಿಗೆ ಗಿಜ್ಜೆಕಟ್ಟಿ, ಕರತಾಳತಟ್ಟಿ ಶ್ರೀಲೋಲನ ಗುಣವನ್ನು ಹೊಗಳಬೇಕೆಂಬ ಒತ್ತಾಯವನ್ನು ದಾಸರ ರಚನೆಗಳಲ್ಲಿ ಕಾಣುತ್ತೇವೆ.

“ಕಾಲಗಿಜ್ಜೆಯಕಟ್ಟಿ ಮೇಲೆ ಕರತಾಳತಟ್ಟಿ  
ಶ್ರೀಲೋಲನ ಗುಣ ವೃಗಳದಲೇ ನೀ  
ಕುಣಿಕುಣಿದು ಮನದಣಿದು ಮಣಿದು ಸಜ್ಜನ ಪದಕೆ  
ಅಂಮಾಡಿ ಅಷ್ಟಿದ್ದಿಯ ಕೈಕೊಳ್ಳುದಲೇ ನೀ  
(ಕ. ಭ, ಗಿ. ಮ, 25)

ಇದರಲ್ಲಿ ಭಕ್ತನೊಬ್ಬು ‘ತಾಳ, ದಂಡಿಗೆ, ಶೃಂತಿಮೇಳ, ತಂಬಾರಿ’ಗಳನ್ನೂ (ಕ.ಭ.ಗೀ. ಪ್ರ. 50) ಹಿನ್ನೆಲೆಯಾಗಿ ತನ್ನ ಕುಳಿತಕ್ಕೆ ಏಪಾಡು ವಾಡಿಕೊಂಡಿರುವುದನ್ನು ಗಮನಿಸಬೇಕು. “ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುವುದು ಬರಿಯ ಭಕ್ತನ ವೈಯಕ್ತಿಕ ಭಕ್ತಿಭಾವಾವೇಶ ಜನ್ಮವಾದ ನರ್ತನವನ್ನು ಹೇಳಿದೆ ಆ ನರ್ತನವು ಪ್ರದರ್ಶನಾಭಿಲಾಷೆಯ ಕಲೆಯೂ ಆಗಿರುವುದನ್ನು ಸೂಚಿಸುತ್ತದೆ. ಕಲೆ ಒಂದು ಅಭಿವೃದ್ಧಿ. ಆ ಅಭಿವೃದ್ಧಿಯ ಒಂದು ತಂದಿಯಲ್ಲಿ ಸ್ವಜನಶೀಲ ವ್ಯಕ್ತಿಯಿದ್ದರೆ ಇನ್ನೂಂದು ತಂದಿಯಲ್ಲಿ ಶೋತ್ರ ಅಥವಾ ಪ್ರೇಕ್ಷಕ ಅಥವಾ ಸಹ್ಯದರ್ಯನಿರುತ್ತಾನೆ”<sup>17</sup>. ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಸ್ವಷ್ಟಿಯಾಡ ಬಹುಪಾಲು ಸಾಹಿತ್ಯ ಇಂತಹ ಪ್ರೇಕ್ಷಕ ವರ್ಗವೊಂದನ್ನು ಒಳಗೊಂಡಿದೆ. ಇಲ್ಲಿ ಕವಿ ಮತ್ತು ಪ್ರೇಕ್ಷಕರ ಎದುರೆದುರಲ್ಲಿಯೇ ಕಲೆಯೊಂದು ಸ್ವಷ್ಟಿಯಾಗುತ್ತಿರುತ್ತದೆ. ಇದು ಜನಪದ ಸಾಹಿತ್ಯದ ಬಹುಶಿವಾದ ಲಕ್ಷಣವಾಗಿದೆ.

ಹರಿಕಥೆಯ ಇಂದನ ರೂಪವನ್ನು ಕಂಡಾಗ ಇಂತಹ ತಂತ್ರವೊಂದನ್ನು ಈ ರೂಪದಲ್ಲಿ ಕಾಣುತ್ತೇವೆ. ಹರಿಕಥೆಯ ಕಲೆಗೆ ಮೂಲ ಮಾದರಿ ಜಾನಪದದಿಂದಲೇ ಬಂದಿರಬೇಕೆಂಬ ಉಹಳೆಯಂಟು. ಯಾವುದಾದರೂ ಪ್ರರಾಣ ಪ್ರಸಂಗವನ್ನು ಅಯ್ಯುಕೊಂಡು ಆ ಸಂದರ್ಭದ ಪ್ರಚೋದನೆಗನುಗಳಾಗಿ ಭಾವೆಯನ್ನು ಬಳಸಿ ಪ್ರೇಕ್ಷಿಕರಿಗೆ ಮನಮುಟ್ಟುವಂತೆ ಕತೆ ವಾಡುತ್ತಾರೆ. ಹರಿದಾಸರು ಹರಿಸ್ತರಣಗೆ ಇಂತಹ ಮಾಧ್ಯಮಪ್ರೋಂದನ್ನು ರೂಪಿಸಿಕೊಂಡಿದ್ದರು. ಹರಿಯ ಸ್ತುರಕಣೆಯ ಮೂಲಕ ಮುಕ್ತಿಯನ್ನು ಪಡೆಯಬಹುದೆಂಬುದು ಅವರ ಆಶಯವಾಗಿತ್ತು. ಹೀಳುವವರಿಗೆ ವ್ಯಕ್ತಿಗಳ ದೂರಕುವಂತೆ ಹೀಳುವ ವರ್ಗಕ್ಕಾಗೂ ಏಕೆ ದೂರಿಯಾವು ದೆಂಬ ನಂಬಿಕೆ ಇತ್ತು. ಹರಿಕಥೆಯ ಜನಪದ ನಿರೂಪಣಾ ತಂತ್ರ ಮತ್ತು ಶಿಷ್ಟಕಥೆಯ ಮೂಲಕ ಶಿಷ್ಟವರೊಲ್ಲಾಗಳ ಪ್ರತಿಪಾದನೆ ಎರಡೂ ಈ ಉದ್ದೇಶದಲ್ಲಿ ಆಡಗಿದೆ. ಇದರಿಂದಾಗಿ ಇಲ್ಲಿ ಶಿಷ್ಟ ಶ್ಲೋಕಗಳ ಇರುವಂತೆ ಜನಪದ ಶ್ಲೋಕಗಳ ವರ್ಗವೂ ಈ ಕಲೆಗೆ ಇರುವಾದು ವಿಶೇಷ.

“ಹಾಳುಹರೆಟ ಮಾಡಿ ಮನವ  
ಬೀಳು ಮಾಡಿಕೊಳ್ಳಬೇದ  
ವಿಳುದಿನದ ಕಥೆಯು ಕೇಳಿ  
ಎರೋ ವೆ ಕುಂಡಕ್ಕೆ” (ಪ್ರ.ಸಾ.ದ.-3 ಪ್ರ. 44)

“ಮಾಡಿಗೆಯ ಪನೆಯೆಂದು ನೆಚ್ಚಿ ಕೆಡಲುಬೇಡ  
ಕೇಳಿಯು, ಹರಿಕಥೆ ಶಾಖಾಗಳ” (ಪ್ರ.ಸಾ.ದ.-1 ಪ್ರ. 143)

ఇల్లి దాశరు హరికథయన్న కీళువ లుద్దేతవన్న, ప్రేస్క వగ్గక్కె స్పష్ట పెడిసిద్దారె,

ವೈದಿಕ ಧರ್ಮದ ಹಿನ್ನೆಲೆಯಲ್ಲಿ ಸೃಷ್ಟಿಯಾದ ಸ್ವಾನ, ವೇದಶಾಸ್ತ್ರಗಳಿಗಿಂತ ಹರಿಕಥೆಯನ್ನು ಕೇಳಬೇಕೆಂಬ ಚಾತುಗಳನ್ನು ಕೀರ್ತನೆಯಲ್ಲಿ ಕಾಣುತ್ತೇವೆ. ಇಂತಹ ಪಾಠಗಳು ವೈದಿಕ ಧರ್ಮದ ನಿರಾಕರಣ ಎಂದೇನೂ ತಿಳಿಯಲು ಸಾಧ್ಯವಿಲ್ಲ. ಆದರೆ ಇಷ್ಟ ಮಾತ್ರ ನಿಜ, ಇಲ್ಲಿ ವೈದಿಕ ಧರ್ಮದ ಡಂಬಾಚಾರವನ್ನು ನಿರಾಕರಿಸುತ್ತಿದ್ದಾರೆ. ಇದರೊಂದಿಗೆ ಜನಪದರ ಸಂಬಂಧವನ್ನು ವೈದಿಕ ಧರ್ಮದೊಂದಿಗೆ ಬೆಸೆಯಾವ ಕೆಲವನ್ನು ಪಾಡುತ್ತಿದ್ದಾರೆ.

“ಸ್ವಾನವನ್ನು ಬಿಟ್ಟು ಹರಿಕಥೆಯ ಕೇಳಲು ಬೇಕು” (ವಿ.ದಾ.ಹಾ. ಪ್ರ. 109)

ಹರಿಕಥೆಯ ಪಾಠೋದು ಉದ್ದೇಶ ಜ್ಞಾನವನ್ನು ಪಡೆಯುವುದು “ಅತಿಜ್ಞಾನಿಯಾಗಬೇಕು ಹರಿಕಥೆಯ ಕೇಳಬೇಕು” (ಪ್ರ.ಸಾ.ದ.-3 ಪ್ರ. 109) ಎಂಬುದು ತಿಳಿಯುತ್ತದೆ.

ಡಾ. ಎಂ. ಚಿದಾನಂದವೂತ್ತಿ ಅವರು ಹರಿಕಥೆಯನ್ನು ಅರೆ ಜಾನಪದ ಕಲೆ ಎಂದು ಕರೆದಿದ್ದಾರೆ. ಇದರ ಅರೆ ಜಾನಪದ ಗುಣಕ್ಕೆ ಮುಖ್ಯ ಕಾರಣಗಳನ್ನು ಕೊಡುತ್ತಾ ಅವರು ಹೀಗೆಂದಿದ್ದಾರೆ : “ಹರಿಕಥೆಯು ಒಂದಫ್ರೆದಲ್ಲಿ ಶಿಷ್ಟಕಲೆಯೂ ಹೊದು. ಒಂದಫ್ರೆದಲ್ಲಿ ಜಾನಪದ ಕಲೆಯೂ ಹೊದು. ಅದು ಏಕಕಾಲಕ್ಕೆ ಮಾರ್ಗವೂ ಹೊದು, ದೇಶಿಯೂ ಹೊದು. ಇದು ಶಿಷ್ಟಕಲೆ ಯಾಕೆಂದರೆ ಹರಿಕಥೆಯನ್ನು ಮಾಡುವವರು ಬ್ರಹ್ಮಾರು ಮತ್ತು ಕಲಿತವರು. ಅದರಲ್ಲಿ ಬರುವ ಕಥೆ ಸುಪ್ರಸಿದ್ಧ ಪ್ರರಾಣ, ಅದರಲ್ಲಿ ನಿರೂಪಣೆಯ ಭಾಷೆ ಶಿಷ್ಟ. ಶೈಲಿಯಲ್ಲಿ ಅದು ಗ್ರಂಥಿಕ ರೂಪಕ್ಕೆ ಹತ್ತಿರ. ಹರಿಕಥೆ ದೇಶ್ಯ, ಯಾಕೆಂದರೆ ಇದರ ವಸ್ತು ಸುಪ್ರಸಿದ್ಧವಾದರೂ ಅದರ ಒಟ್ಟು ಭಾಷಿಕ ಭಾಗ್ಯಪೂರ್ವಾರ್ಥನಿಷ್ಠೇತವಾದುದಲ್ಲ.”<sup>18</sup> ಹರಿಕಥೆಯ ನಿರೂಪಣಾ ರೀತಿಯನ್ನು ಜನಪದ ಕಲೆಗಳ ನಿರೂಪಣೆಗೆ ಹೋಲಿಸಬಹುದು. ಇಲ್ಲಿ ಪ್ರೇಕ್ಷಕರ ಅಭಿರುಚಿಗೆ ಅನುಗುಣವಾಗಿ ಕತೆಯನ್ನು ಹಿಗ್ಗಿಸುತ್ತಾರೆ ಮತ್ತು ಕುಗ್ಗಿಸುತ್ತಾರೆ. ಪ್ರೇಕ್ಷಕರು ಅಸಕ್ತರಾಗಿದ್ದರೆ ಹರಿಕಥೆಯನ್ನು ಇಡೀ ರಾತ್ರಿ ನಡೆಸುತ್ತಾರೆ. ಇವರು ಅಸಕ್ತ ತೋರಿಸದಿದ್ದರೆ ಕತೆಯನ್ನು ವರದು ಮೂರು ಗಂಟೆಗಳಲ್ಲಿಯೇ ಮುಗಿಸಬಹುದು. ಹೀಗೆ ಹರಿಕಥೆ ಜಾನಪದ ಲಕ್ಷ್ಮಣಗಳನ್ನು ಹೀರಿಕೊಂಡು ಶಿವ್ಯ ಆವರಣದೊಳಗೆ ರೂಪಗೊಂಡ ಕಲೆಯಾಗಿದೆ.

ಹೀಗೆ ದಾಸರ ಕೃತಿಗಳಲ್ಲಿ ಪ್ರಸ್ತಾಪಗೊಂಡಿರುವ ಕಲೆಗಳಲ್ಲಿ ಹಲವು ಇಂದಿಗೂ ರೂಢಿಯಲ್ಲಿವೆ. ಈ ಕಲೆಗಳ ಏಕಾಸದ ರೂಪವನ್ನು ಗುರುತಿಸಲು ಇಲ್ಲಿ ಸಾಧ್ಯವಾಗವುದಿಲ್ಲ. ಯಾಕೆಂದರೆ ದಾಸರಲ್ಲಿ ಕೆಲೆಗಳ ಪ್ರಸ್ತಾಪವಷ್ಟೇ ಇದೆ. ಈ ಕಲೆಗಳ ಸ್ವರೂಪದ ವಿವರಗಳು ದೊರೆಯದ ಕಾರಣ ಇಂದೂ ರೂಢಿಯಲ್ಲಿರುವ ಕಲೆಗಳಿಗೆ ಇವನ್ನು ಹೋಲಿಸಿ ಹೇಳಬೇಕುವುದು ಕವ್ಯವಾಗುತ್ತದೆ. ಇಂದಿಗೂ ರೂಢಿಯಲ್ಲಿರುವ

ಕಲೆಗಳ ಸ್ವರೂಪದ ಮೂಲಕವೇ ಅಂದಿಗೆ ಈ ಕಲೆಗಳ ಸ್ವರೂಪ ಹೇಗಿದ್ದಿಲ್ಲಿತೆಂದು ಉಂಟೆ ಮಾಡಬೇಕಾಗುತ್ತದೆ. ಆದರೆ ದಾಸರ ಕೃಂಗಳಲ್ಲಿ ಕಲಪು ಕಲೆಗಳ ಬಗ್ಗೆ ಅಲ್ಲಿ ಸ್ವಲ್ಪ ವಿವರಗಳಷ್ಟೇ ದೂರೆಯುತ್ತವೆ. ಆ ವಿವರಗಳನ್ನು ಅಯಣ ಕಲಾರೂಪಗಳನ್ನು ಹೇಳಬಾಗ ಬಳಸಿಕೊಳ್ಳಲಾಗಿದೆ.

## ಕೊನೆಟಿಪ್ಪ ಜೀಗಳು

1. ಕನಾಟಕ ಜಾನಪದ : ಸಂ. ಡಾ॥ ಜಿ. ಎಸ್. ಎಸ್. ಪ್ರ. 70, 1981
2. ಶ್ರೀ ಪಾದರಾಜರ ಕೃತಿಗಳು ; ಸಂ. ಡಾ॥ ಜಿ. ಪರದರಾಜರಾವ್, ಪ್ರ. 74, 1985
3. **ಅ)** ಮಾನವರು ಕೃತಿಯುಗದಿ ತಪ್ಪ ಮಾಡಲಿದೇಕು  
ಜ್ಞಾನ ಸಾಧನವಿರಲಿಯೇಕು ತ್ರೈತಾಯುಗದಲಿ  
ಖನಿಯೇ ದ್ವಾಪರದಲಿ ಯಜ್ಞಮೇ ಸಾಧನವು  
ಗಾನ ದಾನಗಳು ಕಲಿಯುಗದಿ ಪುರಂದರ ವಿಶಲ (ಪ್ರ. 321 ಪ್ರಜಾದ-4)  
**ಆ)** ಕೀರ್ತನೆ ಮಾನ್ಯವಿ ಕಲಿಯುಗದಲಿ (ಪ್ರ. 322, ಪ್ರಜಾದ-4)  
**ಇ)** ಅತನ ಪಾದುವೇ ಅನವರತ  
ಪ್ರೀತಿಯಿಂದ ಭಾಗವತರ ಸಲಹುವ ದೇವಸೇಂದ್ರು (ಪ್ರ. 77, ಕ.ಭ.ಗೀ.)  
**ಈ)** ಹರಿಸ್ಯಾರಣವಿಲ್ಲದ ಹಾಡಿಕೆಯು  
ಅರಣ್ಯದೊದನವೋ ಪುರಂದರ ವಿಶಲ (ಪ್ರ. 311 ಪ್ರಜಾದ-4)
4. ಪುರಂದರ ಸಾಹಿತ್ಯ ದರ್ಶನ ಸಂ. ಪ್ಲೈ. ಸಾ. ಕೃ. ರಾಮಚಂದ್ರರಾವ್ ಪ್ರ. 157, 1985
5. ಕನಕದಾಸರ ಭಕ್ತಿಗೀತಗಳು : ಸಂ॥ ಬೆಂಗಳೂರಿ ಕೃಷ್ಣಶರ್ಮ ಮತ್ತು ಬೆಂಗಳೂರು ಮಂಡಿ ರಾಯು  
ಪ್ರ. 63, 1965
6. ಪುರಂದರ ಸಾಹಿತ್ಯ ದರ್ಶನ, ಭಾಗ-2 : ಪ್ರ. 455
7. ಅದೇ. ಪ್ರ. 375
8. ಜಾನಪದ ಗಂಗೋತ್ತಿ : ಸಂ॥ ಕಾಳಿಗೌಡ ನಾಗವಾರೆ ವಂತ್ತು ಡಾ॥ ದೇವೇಂದ್ರಕುಮಾರ ಹಕಾರಿ  
ಮಾರ್ಚ್ ವಿಶೇಷ ಸಂಚಿಕೆ. ಪ್ರ. 45-1988
9. ಅದೇ
10. ಪುರಂದರ ಸಾಹಿತ್ಯ ದರ್ಶನ, ಭಾಗ-3 : ಪ್ರ. 224
11. ಡಾ॥ ಬಸವರಾಜ ಮಲತೆಟ್ಟಿ; ಉತ್ತರ ಕನಾಟಕದ ಜಾನಪದ ಪಾದ್ಯಗಳು, ಪ್ರ. 81  
1987
12. ಪುರಂದರ ಸಾಹಿತ್ಯ ದರ್ಶನ, ಭಾಗ-1 : ಪ್ರ. 389
13. ಅದೇ ಭಾಗ-1, ಪ್ರ 398
14. ಅದೇ ಭಾಗ-1. ಪ್ರ 272
15. ಅಂಬಳಕೆ ಹಿರಿಯಣ್ಣ : ಜಾನಪದ ಅಟಗಳು ; ಜಾರಿತ್ತು ಅಥ್ಯಯನ, ಜಾನಪದ ಅಟಗಳು,  
ಸಂ॥ ಡಾ॥ ಬಿ. ಎ. ವಿವೇಕರ್ಯ. ಪ್ರ. 12, 1990
16. ಹರಿಕಥಯ ಉಗಮ ; ಡಾ॥ ಎಂ. ಬಿದಾಸಂದಮೂರ್ತಿ, ಕಲಾಬೀಳನ ಅಭಿನಂದನಾಗ್ರಂಥ,  
ಸಂ॥ ಅರಳು ಮಲ್ಲಿಗೆ ಪಾಧ್ಯಸಾರದಿ, ಪ್ರ. 76, 1986
17. ಅದೇ ಪ್ರ. 76

## ಅಧ್ಯಾತ್ಮ ಆರು

ದಾಸಸಾಹಿತ್ಯದ ಭಾಷಾಸ್ವರೂಪ

- ಅ) ದಾಸಸಾಹಿತ್ಯದ ರಚನೆ
- ಆ) ದಾಸಸಾಹಿತ್ಯದ ಪ್ರಮುಖ ರೂಪಗಳು
- ಇ) ಭಾಷಾನೈವಿಧಿತೆ
- ಈ) ನುಡಿಗಟ್ಟಿನ್ನು
- ಉ) ಜನಪದ ಶಬ್ದರೂಪಗಳು

ಭಾಷೆಯೇ ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಪರ್ಕ ವೊಧ್ಯವೇ. ವಂಸುಪ್ಪನ್ನು ಅಲೋಚನೆ ಅವಶ್ಯಕತೆಗಳು ಬೆಳೆದಂತೆಲ್ಲ ಭಾಷೆ ಕೂಡ ತನ್ನ ರೂಪವನ್ನು ವಿಸ್ತರಿಸಿಕೊಳ್ಳುತ್ತದೆ. ಭಾಷೆಯ ಹಲವು ಪ್ರಯೋಜನಗಳಲ್ಲಿ ಸಾಹಿತ್ಯ ರಚನೆ ಕೂಡ ಒಂದಾಗಿದೆ. ಹರಿವ ನದಿಗೆ ಅಣೆಕಟ್ಟು ಕಟ್ಟಿ ನೀರನ್ನು ತಮಗೆ ಬೇಕಾದ ದಿಕ್ಕಿನಲ್ಲಿ ಬಳಸಿಕೊಳ್ಳುವಂತೆ ಕಬಿ ಕೂಡ ಭಾಷೆಯನ್ನು ತನಗೆ ಬೇಕಾದ ರೀತಿಯಲ್ಲಿ ಬಳಸಿ ಕೊಳ್ಳುತ್ತಾನೆ. ಹೀಗಾಗಿ ದೃಂಢಿನ ಭಾಷೆಯನ್ನು ಕಾವ್ಯದಲ್ಲಿ ಕಲಾತ್ಮಕವಾಗಿ ರೂಪಿಸುವನು. ಇದರಿಂದಾಗಿ ದೃಂಢಿನ ಭಾಷೆಗಿಂತ ಕಾವ್ಯದ ಭಾಷೆ ಭಿನ್ನತೆಯನ್ನು ಪಡೆದುಕೊಳ್ಳುತ್ತದೆ. ಈ ದಿಕ್ಕಿನಲ್ಲಿ ದಾಸರ ಭಾಷಾಪ್ರಯೋಗ ಹೇಗಿದೆ ಎಂಬ ಅಧ್ಯಯನ ಕುಶಲತಾಹಲಕಾರಿ ಆಗಿದೆ.

ಶಿಪ್ಪ ಮತ್ತು ಜನಪದರ ನಡುವೆ ಏಕಕಾಲದಲ್ಲಿ ದಾಸರ ರಚನೆಗಳು ಹೆಚ್ಚಿನ ಸಂಖಣಕ್ಕೆ ಗುರಿಯಾಗಿವೆ. ಕೀರ್ತನೆಗಳು ಇಂದು ಜನಪದ ಗಾಯಕರಿಂದ ಹಿಡಿದು ವಿದ್ವಾನುಸರವರೆಗೆ—ಲಲ್ಲಿರಿಗೂ ಶ್ರಿಯವಾಗಿವೆ. ಸಂಗೀತಗಾರರು, ಜನಪದಗಾಯಕರು, ಹವಾಸ್ಥಿ ರಂಗಭೂಮಿಯ ಕಲಾವಿದರು, ಕಂಪನಿ ನಾಟಕಗಳು, ಯಂತ್ರಗಾನ, ಸಿನಿಮಾ ಮುಂತಾದ ಹತ್ತು ಹಲವು ವೊಧ್ಯಮಂಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇಷ್ಟೇ ಅಲ್ಲದೆ ಸಂಪ್ರದಾಯಸ್ಥರ ಮನೆಗಳಲ್ಲಿ ಸಾಂಪ್ರದಾಯಕ ಹಾಡುಗಳಾಗಿಯೂ ಬಳಕೆಯಾಗುತ್ತಿವೆ. ಇಂತಹ ಜನಸ್ತ್ರಿಯತೆಗೆ ಮುಖ್ಯಕಾಣಿವಾಗುವುದು ಕಾವ್ಯದ ಭಾಷೆ, ರಚನೆ ಮತ್ತು ಅಪ್ಯಂತ ಮೂಲಕ ವ್ಯಕ್ತವಾಗುವ ಧೋರಣೆ.

ಕೀರ್ತನೆಗಳು, ಸಂಖಾರದ ಧಾಟಿ-ಧೋರಣೆಯ ಮೂಲಕ ಧ್ಯಾನಶೀಲ ಅಶಯಗಳನ್ನು ಪ್ರಕಟಿಸಾವ ಕ್ರಿಯೆಯನ್ನು ನಿಷ್ಟಳವಾಗಿ ಹೊಂದಿರುವುದನ್ನು ಗುರುತಿಸಬಹುದು. ಈ ಅಭಿವೃತ್ತಿಯು ಸ್ಥಂಭಿತ ವಿಧಾನ, ರೂಪಕ ಸೃಷ್ಟಿ, ಸಾಂಪ್ರದಾಯಿಕ ಕಾವ್ಯ ಪ್ರತಿಪಂಗಳಿಂದ ಹೊರಟಿಂಥವರು. ಇಂತಹ ಸಮಯ ದಲ್ಲಿ ಭಾಷೆ ಸಾಂಪ್ರದಾಯಿಕ ನೆಲೆಯನ್ನು ತೊರೆದು ಸಾವಣ್ಯಗೊಳ್ಳುತ್ತದೆ. “Art and religion use more primitive languages than do science and philosophy”<sup>1</sup> ಎಂಬ ಪಠಾತು ದಾಸರ ಕೀರ್ತನೆಗಳ ಭಾಷೆಯನ್ನು ಸ್ಪಷ್ಟ ಪಡಿಸುತ್ತದೆ. ಕೀರ್ತನೆಗಳನ್ನು ಸಾಹಿತ್ಯವೆಂದು ಪರಿಗಣಿಸುವಂತೆ ಧರ್ಮದ ಹಿನ್ನಲೆಯಲ್ಲೂ ಇಪ್ಯಂತ ಅಧ್ಯ್ಯಾಸುವುದನ್ನು ಕಾಣಿತ್ತೇವೆ. ಹೀಗಾಗಿ ಇಲ್ಲಿ ಧರ್ಮ ಮತ್ತು ಕಲೆ ಜೊತೆ ಜೊತೆಯಲ್ಲಿಯೇ ಸೇರಿಕೊಂಡು ಒಂದರಲ್ಲಿ ಮತ್ತೊಂದು ಬೆರೆತುಹೊಗಿವೆ.

### ಅ) ದಾಸಸಾಹಿತ್ಯದ ರಚನೆ

ದಾಸರ ರಚನೆಗಳು ಜನಪದ ಸಾಹಿತ್ಯ, ರಚನೆಗಳಂತೆ ಶೈಲೀತ್ವಗಳನ್ನು ಒಳಗೊಂಡ ರಚನೆಗಳು. ಇವುಗಳಲ್ಲಿ ಶೈಲೀತ್ವಗಳನ್ನು ಕುರಿತು ಸಂಬಂಧಿಸುವ, ವಿಚಾರಕೇಳಿದ ಧಾಟಿಯ ರಚನಾಕ್ರಮವು ಅಥವಾಪ್ರಾಣವಾಗಿದೆ. ಇಂತಹ ಏಶಿಪ್ರಸಾರಣಾದಿಧಾರಿಯೇಕೇರ್ಕನೆಗಳು ಜನಸಮುದಾಯವನ್ನು ಪ್ರತಿಬಿಂಬಿಸಲು ಸಾಧ್ಯವಾಗಿದೆ ‘ವರಾನಿ ಜನ್ಮ ದೊಡ್ಡದು ಹಾನಿ ವಹಿದಲಿ ಬೇಡ ಹುಣಿಪ್ಪಗಳಿರಾ’, ‘ಬೇಡ ಬೇಡ ಎಲೆಲೆ ದುರಿತಗಳಿರಾ’, ‘ಮರಿಯದಿರು ಮರಿಯದಿರು ಎಲೆ ವರಾನಿ’, ‘ಹೇಗೆ ನೀ ದಾಸನಾದಿ ಹೇ ಪೂರ್ಣಿ’ ಇವೆಲ್ಲವೂ ಸಂಭೋಧ ವಾಚಕಗಳು. ದಾಸರು ಪ್ರೇಕ್ಷಕರ ಎದುರಿನಲ್ಲಿ ನಿಂತಿರುವುದನ್ನು ಮೇಲಿನ ಈ ರಚನೆಗಳು ತಿಳಿಸುತ್ತಿವೆ.

ದಾಸರು ಓದುಬರಹ ಬಿಲ್ಲವರಾದರೂ ಶಿಷ್ಟಕವಿಗಳಂತೆ ಇವರು ಸಾಕಷ್ಟು ಸಮಯವನ್ನು ತೆಗೆದುಕೊಂಡು ಕಾವ್ಯರಚನಿಸಿದವರಲ್ಲ. ಇವರ ಕೀರ್ತನೆಗಳು, ಅಶುರಚನೆಗಳು. ಇವು ವಾಕೋಪರಂಪರೆಯ ಕಾವ್ಯ ಲಕ್ಷ್ಮಣಗಳನ್ನು ಹೊಂದಿವೆ. ತಮ್ಮ ಕೀರ್ತನೆಗಳಿಗೆ ಅಂದಿಗಾಗಲೇ ಪ್ರಸಿದ್ಧಿಯಲ್ಲಿದ್ದ ಪ್ರರಾಣಕಾವ್ಯಗಳನ್ನೇ ವಸ್ತು ವಾಗಿಸಿ ಕೊಳ್ಳುವುದರ ಜೊತೆಗೆ ತಮ್ಮ ಅನುಭಂಗಕ್ಕೆ ತತ್ತ್ವಜ್ಞಣದಲ್ಲಿ ಬಂದ ವಸ್ತುವನ್ನು ಕೂಡ ದಾಸರು ಕಾವ್ಯದಲ್ಲಿ ಬಳಸಿದ್ದಾರೆ. ಒಂದೇ ರೀತಿಯ ಅಥವಾನ್ನು ಕೊಡುವ ಅನೇಕ ಸಾಲುಗಳನ್ನು ಅವರ ಹಲವಾರು ರಚನೆಗಳಲ್ಲಿ ಕಾಣುತ್ತಿವೆ. ಇದಲ್ಲದೆ ಒಂದೇ ವಸ್ತು ಕೂಡ ಬೇರೆ, ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಪದಗಂಜ್ಞಗಳಿಂದ ಕಟ್ಟಲಿಟ್ಟಿದೆ.

ಸಿದ್ಧಪ್ರರಾಣಗಳನ್ನು ತಮ್ಮ ರಚನೆಗಳಲ್ಲಿ ಬಳಸುವಾಗ ಮೂಲಕಾವ್ಯದಿಂದ ಕಾವ್ಯಭಾಗಗಳನ್ನು ಬಿಡಿಸಿ ಸಂದರ್ಭೋಖಾಚಿತವಾಗಿ ಬಳಸಿಕೊಂಡಿದ್ದಾರೆ. ಇಲ್ಲಿ ಮೂಲ ಕತೆಯ ಕ್ರಮಾಂಕದ ಸಂಧಿಧಾನವನ್ನು ಕಾಣಲು ಸಾಧ್ಯವಿಲ್ಲ. ಕತೆಯನ್ನು ಬಳಸುವಾಗ ಎಲ್ಲರಿಗೂ ಮೂಲಕತೆಯ ಸಂದರ್ಭ ತಿಳಿದಿರುವುದೆಂಬ ಭಾವನೆ ಇಲ್ಲಿ ವ್ಯಕ್ತವಾಗುತ್ತದೆ. ಮೂಲ ಕಾವ್ಯಗಳ ಸಾಲುಗಳನ್ನು ಇವರು ನೇರವಾಗಿ ಬಳಸುವುದಿಲ್ಲ. ತಮಗೆ ಬೇಕಾದಲ್ಲಿ ಕತೆಯನ್ನು ತಮ್ಮ ಮಾತೃಗಳಲ್ಲಿ ಹೇಳುವುದರ ಜೊತೆಗೆ ಪಾತ್ರಗಳನ್ನು ವಿವರಿಸುವುದು ಕಂಡುಬರುತ್ತದೆ. ಹೀಗಾಗಿ ಇಲ್ಲಿನ ಸಿದ್ಧ ಕತೆ ಮೂರು ಅವಸ್ಥಾಂತರವನ್ನು ಪಡೆದುಕೊಳ್ಳುತ್ತದೆ. ಕತೆ, ಕಥನ, ವಾಚ್ಯಾನ ಈ ಮೂರು ಹಂತದಲ್ಲಿ ಪ್ರರಾಣಕಾವ್ಯದ ಪ್ರತಿಬಿಂಬಿದೆ. ಇದರಿಂದಾಗಿ ಕೀರ್ತನ ಕಾರರಲ್ಲಾ ಜನಪದ ಕವಿಯಲ್ಲಿ ಕಂಡುಬರುವ ಮೂರು ಮಹತ್ವದ ಗುಣಗಳನ್ನು ಗುರುತಿಸಬಹುದು. ಜನಪದ ಕವಿಯಂತೆ ಕೀರ್ತನಕಾರ ಏಕೆಂದರಲ್ಲಿ ಹಾಡುಗಾರ, ಪ್ರದರ್ಶ-

ಕಾರ ಮತ್ತು ಕವಿಯಾಗಿ ಕಾರ್ಯಪ್ರವೃತ್ತನಾಗಿರುವುದನ್ನು ಕಾಣಿತ್ತೇವೆ. ಕೀರ್ತನೆಗಳ ಸೃಷ್ಟಿಯ ಸಂದರ್ಭದಲ್ಲಿ ಈ ಘಟ್ಟಗಳು ಕಂಡುಬರುತ್ತವೆ.

ದಾಸರ ಕೀರ್ತನೆಗಳು ಮುಖ್ಯವಾಗಿ ಸಂವಾದದ ಧಾರೆವುಳ್ಳವುಗಳಾಗಿವೆ, ಕಾರ್ಯವಾತ್, ವೋರೆಹೋಗುವಾತನ ನಡುವೆ ಪೂರ್ತವಲ್ಲದೆ ಸಾಮಾನ್ಯ ಮನಸ್ಸ ಮತ್ತು ಭಕ್ತ ಹಾಗೂ ಭಕ್ತ ಮತ್ತು ಭಕ್ತನ ನಡುವೆಯೇ ಸಂವಾದವು ಏರ್ಪಡುತ್ತದೆ. ಈ ಮೂರು ಘಟ್ಟಗಳಲ್ಲಿ ಭಾಷೆ ಭಿನ್ನವಾಗುವುದನ್ನು ಕಾಣಬಹುದು.

1) ಕೀರ್ತನಕಾರ-ದೇವರು : ಇಲ್ಲಿ ಭಕ್ತ ಮತ್ತು ದೇವರ ನಡುವಿನ ಸಂಬಂಧವನ್ನು ಉದ್ದೇಶಿಸಿ ಇಲ್ಲಾಗಿದೆ. ಇಲ್ಲಿನ ರಚನೆಗಳು, ಭಕ್ತ, ದೇವವನ್ನು ಪ್ರತ್ಯುಷಿಸುವ, ವಿದಂಬನೆ ಮಾಡುವ, ವಿವರಿಸುವ ಮತ್ತು ವೋರೆಹೋಗುವ ಕಿಲಸ ವನ್ನು ಪೂಡಿವೆ. ಇಂತಹ ರಚನೆಗಳ ಅಧ್ಯಯನದಿಂದ ದೇವರ-ಭಕ್ತನ ನಡುವಿನ ಸಂಬಂಧವನ್ನು ಗುರುತಿಸಬಹುದು. ಇಲ್ಲಿನ ಭಾಷೆ ವಿಶ್ವಾಗಿದ್ದು ಚಮತ್ವಾರಗಳಿಂದ ಕೂಡಿದೆ. ಇಲ್ಲಿ ಭಾಷೆ ಹೆಚ್ಚಿ ಶಿಷ್ಟವಾಗುವುದರ ಜೊತೆಗೆ ಸಂಸ್ಕೃತ ಪದಗಳ ಬಳಕೆಯೂ ಹೆಚ್ಚು. ಸಂಸ್ಕೃತ ಪದಗಳ ಜೊತೆಗೆ ಹದವರಿತು ಕ್ಷಣಿಕ ಪದಗಳ ವಿಲಾಸವಿದೆ.

“ದನುಜೆಯಾಳ್ಳನಣ್ಣನೆಣ್ಣನ  
ಬಿತನ ಮುತ್ತಿ ಕೌರವೇಶನ  
ಅನುಜೆಯಾಳಿದನ ಶಿರವನ್ನು ಫೇದಿಸಿ—ತನ್ನ  
ಅನುಜೆಯಾಳಿದವನು ಬೆಂಕಿ ತಿನ್ನದಂತೆ ಕಾಯ್ದ ರುಕ್ಕ  
ನನುಜೆಯಾಳಿದವನ ಮೂರಿಯನ್ನು ನೋಡಿರೋ”<sup>೨</sup>

ಇದು ಕೃಷ್ಣನನ್ನು ಕುರಿತಿರುವ ರಚನೆ. ಇಲ್ಲಿ ಪ್ರಯೋಗವಾಗಿರುವ ಭಾಷೆಯ ಚಮತ್ವಾರವನ್ನು ಹಲವಾರು ದಾಸರಲ್ಲಿ ಕಾಣಬಹುದು. ಇದು ಮಧ್ಯಕಾಲೀನ ಸಾಹಿತ್ಯದಲ್ಲಿ ಪ್ರಯೋಗವಾಗಿರುವ ಭಾಷಾ ಚಮತ್ವಾರ. ಇಲ್ಲಿ ದನುಜಾ ಎಂದರೆ ಹಿಡಿಂಬಿ ಎಂದು ಅರ್ಥ. ದನುಜೆಯಾಳ್ಳನ ಎಂದರೆ ಭೀಮ. ಭೀಮನ ಅಣ್ಣ ಧರ್ಮರಾಯ, ಧರ್ಮರಾಯನ ಅಣ್ಣ ಕರ್ಣ. ಕರ್ಣನ ತಂಡ ಸೂರ್ಯ, ಸೂರ್ಯನನ್ನು ಚಕ್ರದಿಂದ ಮರೆವಾಡಿದವನು ಕೃಷ್ಣ. ಇಲ್ಲಿ ಮಹಾಭಾರತದ ಕರ್ತೆಯ ಘಟನೆಯನ್ನು ನೆನಟಿಗೆ ತಂಡಕೊಳ್ಳಬೇಕಾಗುತ್ತದೆ. ಕೃಷ್ಣನು ಚಕ್ರದಿಂದ ಸೂರ್ಯನನ್ನು ಮರೆಯಾಗಿಸಿ ಅರ್ಜನನ ಪ್ರತಿಜ್ಞೆಯನ್ನು ನೇರವೇರಿಸಿದನು. ಸೂರ್ಯಾಸ್ತವಾಯಿತಿಂದು ರಕ್ಷಣೆಯಿಂದ ಹೊರಬಂದ ಜರುದ್ರಘನನ್ನು ಅರ್ಜನನು ಕೊಲ್ಲಿತ್ತಾನೆ. ಹೀಗೆಯೇ ಕೃಷ್ಣನು ಮದುವೆಯಾದ ಘಟನೆಯನ್ನೂ ಮೇಲಿನ ಪದ್ಯವು ತಿಳಿಸುತ್ತದೆ. ಇಂತಹ ಭಾಷಾ ಚಮತ್ವಾರವನ್ನು ಜನಪದ ರಚನೆಗಳಲ್ಲಿ ಕಾಣಿತ್ತೇವೆ.

“ಹತ್ತು ತಲೆ ಕೆಂಪು  
ಆರು ತಲೆ ಕಪ್ಪು  
ಅತನ ಸೀಮಿನ ಸುತನ  
ಒಡೆಯುನ ವೈರಿಯು  
ಮಾಡದಿಯ ಹುಟ್ಟಿಸರೇನು ?”<sup>3</sup>

ಇದರ ಉತ್ತರ ವೂಡೊಂದರಿ ಎಂಬುದಾಗಿದೆ. ಹೀಗೆ ದಾಸರು ಅನೇಕ ರೀತಿಯ ಜನಪದ ತಂತ್ರಗಳನ್ನು ತಮ್ಮ ಕಾವ್ಯಗಳಲ್ಲಿ ಅಳವಡಿಸಿಕೊಂಡಿದ್ದಾರೆ.

“ನೀನಾವ ಬಾಂಧವನೋ ನಿಶಿಳಯಾದವರೇ ನಳಗಿ  
ಮಾನಭವಾನ ಇನಿತಿಲ್ಲ ನಿನ್ನಾಳಗಿ ॥ಪ॥

ಸೋಽದರತ್ತೀರು ಸೋಸೆಯವಾಗಿ ನಿನಗೆ ಭಾವಿಸಲು  
ಸೋಽದರಿಯನು ಮೂರು ಲೋಕವರಿದು  
ಸಾಧಿಸುವ ಸಮು ಚಕ್ರವ್ರೂಹವನೇ ಬಲಿದುರಿಪ್ಪ  
ಸಾಧಕರ ಪಡುರಭರ ಕೈಲಿಸಿದೆ”<sup>4</sup>

ಇಲ್ಲಿ ಕೃಷ್ಣನ ವೃಕ್ಷತ್ವವನ್ನು ದೂಷಿಸಲಾಗಿದೆ. ವೃಕ್ಷಗೇ ಇರಬೇಕಾದ ವಣನ-ಅಭಿವಾನಗಳನ್ನು ಅಂದಿನ ಮೌಲ್ಯಗಳ ಹಿನ್ನೆಲೆಯಲ್ಲಿ ಒಬ್ಬ ಸಾಮಾನ್ಯ ವೃಕ್ಷಿರುವನ್ನು ಪ್ರತ್ಯೇಕಿಸುವಂತೆ ಈ ಸಾಲುಗಳು ಬಂದಿದೆ. ಹೀಗೆ ಮಾನವೀಯ ನೆಲೆಯಲ್ಲಿ ದೇವರನ್ನು ವರ್ಣಿಸುವ ಪ್ರಯತ್ನ ಕಂಡುಬಂತ್ತುದೆ. ಆದರೆ ಕೀರ್ತನೆಯು ಕೊನೆಯಲ್ಲಿ ದೇವರು ಮನುಷ್ಯನಿಗಿಂತ ಭಿನ್ನ ಎಂಬುದನ್ನು ದಾಸರು ಸ್ವಷ್ಟಪಡಿಸುತ್ತಾರೆ. ಸಾಮಾನ್ಯ ಮನುಷ್ಯನನ್ನು ನಿಂದನೆಗೆ ಗುರಿಮಾಡುವಂತೆ ಕೃಷ್ಣನ ಪಾತ್ರವನ್ನು ನಿಂದಿಸುವುದನ್ನು ಕಾಣಿಸ್ತೇವೆ. ಬಳಕೆಯಾಗುವ ಪದಗಳು ಕಟುವಾಗಿರುವುದಿಲ್ಲ. ಇಲ್ಲಿನ ಸಂಬಂಧ ಗಳು ಭಾವನೆಯಿಂದ ಬಂದಂತಹವು ಎಂಬ ಚಾತುಗಳು, ಸಾವಣಾನ್ಯ ಮನುಷ್ಯನಲ್ಲಿ ಭಿನ್ನತೆಯನ್ನು ಪಡೆಯುತ್ತವೆ. ಸಾಮಾನ್ಯರನ್ನು ನಿಂದಿಸುವಾಗ ಭಾವೆ ಕಟುವಾಗುತ್ತದೆ.

“ಅತ್ಯೇ ಸೋಸೆರ್ಯಾಗಿ ಸೋಸೆಯು ಅತ್ಯೇಯು ಆಗಿ  
ಪ್ರತ್ಯ ಓತನಾಗಿ ಓತ ಪ್ರತ್ಯನಾಗಿ  
ಮತ್ತು ಗಂಡನಿಗೆ ಹಂಡತಿಯೆ ಗಂಡನು ಆಗಿ  
ವರ್ತಿಸುವರಿಯ್ತು ತಮಗೆದುರ್ಲಿವೆಂದು”<sup>5</sup>

3. ಇಂತಹ ಹಾಡುಗಳನ್ನು ವಾವೆ ಪದಗಳು ಎಂದು ಕರೆಯುತ್ತಾರೆ. “ವಾವೆ” ಎಂದರೆ ರಕ್ತಸಂಬಂಧದಿಂದ ಉಂಟಾದ ಬಾಂಧವನ್ನು ಸೂಚಿಸುವ ಪದ.

ಇದರಿಂದ ನಮಗೆ ದೇವರ ಮತ್ತು ಮನುಷ್ಯರ ನಡುವೆ ಬರುವ ಸಂಬಂಧದ ನೇಲೆ ಸ್ವಷ್ಟಿಗೊಳ್ಳುತ್ತದೆ. ದೇವರು ತನ್ನ ಸಂಬಂಧಗಳಲ್ಲಿ ತಪ್ಪಾಗಿ ನಡೆದರೂ ಅದರಲ್ಲಿ ಶಿಕ್ಷೀಯ ಮಾತಿಲ್ಲ. ಅದರ ಬದಲು “ಭೂವಲಯದೊಳು ಕೇರ್ಕಿ ಪಡೆದೆ” ಎಂಬ ವಣಿತು ಬರುತ್ತದೆ. ಅಂದರೆ ಮನುಷ್ಯರ ಮತ್ತು ದೈವದ ನಡುವೆ ಏಷಣಾವ ಸಂಬಂಧಗಳು ಭಿನ್ನ ನೆಲೆಯವು. ದೇವರನ್ನು ಭೇಕ್ತ ವಿಡಂಬಿಸೆ ವಣಿದರೂ ಅದರಿಂದ ಪ್ರಕಟವಾಗಿವ ಧ್ವನಿ ಅಭಿವಣಿದಿಂದ ಕೂಡಿರುತ್ತದೆ.

“ಎನಗೂ ಆಜೆ ರಂಗ ನಿನಗೂ ಆಜೆ  
ವನಗೂ ನಿನಗೂ ಇಬ್ಬರಿಗೂ ಭಕ್ತರಾಜೆ  
ನಿನ್ನ ಬಿಟ್ಟು ಅನ್ನರ ಭಜಿಸಿದರೆನೇ ಆಜೆ ರಂಗ  
ಎನ್ನ ನೀ ಕೈಬಿಟ್ಟು ಪೋದರೆ ನಿನಗೆ ಆಜೆ  
ತನುಮನದನದಲ್ಲಿ ವಂಚಕನಾದರೆ ಎನಗೆ ಆಜೆ ರಂಗ  
ಲೌಕಿಕವ ಬಿಡಿಸಿದ್ದರೆ ನಿನಗೆ ಆಜೆ”<sup>6</sup>

ಇಲ್ಲಿ ಭಕ್ತನ ಒತ್ತಾಯಾವಿದೆ. ಒತ್ತಾಯಾದ ಹಿನ್ನಲೆಯಲ್ಲಿಯೇ ಭಕ್ತನ ಗಾಢವಾದ ಶ್ರೀತಿಯೂ ಇದೆ. ಭಕ್ತ ದೇವರನ್ನು ಸಂಬಿರುವಂತೆಯೇ ದೇವರು ಭಕ್ತನನ್ನೂ ಸಂಬಿರುವನು. ಭಕ್ತನೇ ಇಲ್ಲದೆ ದೇವನ ಇರವಿಕೆ ಅಥರ್ವಿನ. ಇಲ್ಲಿ ಸರಪಳಿ ರೀತಿಯಿ ಸಂಬಂಧ ವ್ಯಕ್ತವಾಗುತ್ತದೆ. ದೇವ-ಭಕ್ತ. ಭಕ್ತ-ಭಕ್ತ. ಭಕ್ತ-ದೇವ ಈ ರೀತಿಯ ಸಂಬಂಧಗಳು ವ್ಯಕ್ತವಾಗುತ್ತವೆ, ಇದು ತಿಪ್ಪ ಸಂಪೇದನೆಯನ್ನೇ ವ್ಯಕ್ತಪಡಿಸುತ್ತದೆ ಇಲ್ಲಿ ಪದೇ ಪದೇ ಪ್ರಯೋಗಗೊಂಡ ಎನಗೂ, ನಿನಗೂ, ಆಜೆ, ರಂಗ ಪದಗಳು ದೇವ ಮತ್ತು ಭಕ್ತನ ಸಂಬಂಧದ ಸಲಂಗೆಯನ್ನು ವಿವರಿಸುತ್ತವೆ. “ಇಂತಹ ರಚನೆಗಳಲ್ಲಿ ಕಾಯುವವನ ಕ್ರಿಯಾಶೀಲತೆಯಾಗಲೇ, ಸ್ವಾತಂತ್ರ್ಯವಾಗಲೇ ಇಲ್ಲದ ಅಧಿನ ಮಾನವ ಭಕ್ತನ ವಾಸ್ತವವನ್ನು ಕಾಣುತ್ತವೆ.”<sup>7</sup>

ಈ ಲೋಕ ವಿಷ್ಣುವಿನ ಒಡೆತನದಲ್ಲಿ ನಡೆಯೆಂದ ನಾಟಕ ಎಂದು ದಾಸರು ವಿವರಿಸುತ್ತಾರೆ. ಇಲ್ಲಿ ಭಕ್ತನ ಅಧಿನತೆಯನ್ನು ಗುರುತಿಸಬಹುದು.

“ಜಗವ ಪ್ರಾಟಿಸುವ ಬ್ರಹ್ಮ ನಿನ್ನ ಮಾಗ  
ಜಗವ ಸಂಹರಿಸುವ ರುದ್ರ ಮೊಮ್ಮೆಗನು  
ಜಗದ ಜೀವರ ಮಾತೆ ನಿನ್ನ ರಸಿಯೋ ದೇವ  
ಜಗದ ಕಾವನ ಭಾಗಿರಧಿ ನಿನ್ನ ಮಾಗಿಯ್ಯ”<sup>8</sup>

ಇಲ್ಲಿ ವಿವರಿಸಲಾದ ಸಂಬಂಧಗಳು ಸಮಾಜದ ಚೌಕಟ್ಟನಲ್ಲಿಯೇ ಪ್ರತಿನಿಧಿತ ವಾದಂಥವೂ ಅಗಿದೆ. ವಿಷ್ಣುವಿನ ಸಂಬಂಧದ ಮೂಲಕವೇ ಬ್ರಹ್ಮ-ರುದ್ರರ ಸಂಬಂಧವನ್ನು ವಿವರಿಸಲಾಗಿದೆ. ಇದರೊಂದಿಗೆ ಗಂಗೆ. ಲಕ್ಷ್ಮಿ ಮುಂತಾದವರ ಸಂಬಂಧವೂ ಕೂಡಿದೆ.

2) ಕೀರ್ತನಕಾರರು : ಕೀರ್ತನಕಾರರ ನಡುವೆಯೇ ಬಳಕೆಯಾಗುವ ಭಾಷೆ ಇತರ ಕೀರ್ತನಗಳ ಭಿನ್ನನೆಲೆಯನ್ನು ತಿಳಿಸುತ್ತದೆ. ಕೀರ್ತನಕಾರರು ದೇವರನ್ನು ಕುರಿತು ಹಾಡಿದ ರಚನೆಗಳಿಗಂತ ಇವು ಭಿನ್ನ. ಇಲ್ಲಿ ದಾಸರು ತಮ್ಮನ್ನು ತಾವು ಸ್ವೀಪುರ್ವಿಸಿಕೊಂಡಿದ್ದಾರೆ. ತಮ್ಮನ್ನು ತಾವು ವಿಮುಕ್ತಿಗೆ ಒಡ್ಡಿಕೊಳ್ಳಬಾಗ ಇವರು ಪ್ರಾಣಿ ರೂಪಕಗಳನ್ನು ಹೇಳುತ್ತಾಗಿ ಬಳಸಿಕೊಂಡಿರುವುದು ಗಮನಾರ್ಹ. ಈ ಪ್ರಾಣಿ ರೂಪಕಗಳ ಬಳಕೆಯನ್ನು ಕುರಿತು ಶ್ರೀ ಸು. ಜ. ನಾ. ಅವರು ಸೋಗಸಾದ ವಿಶ್ವೇವಕ್ಯಯನ್ನು ನೀಡಿದ್ದಾರೆ.

“ಇಂದ್ರಿಯ ಪರಿಮಿತವಾದ ಹಾಗೂ ಪರಿವೃತ್ತನಾದ ಚೀತನಕ್ಕೆ ಬದುಕನ್ನೀ ಅಂತಹ ಯಾವ ಘನವಾದ ಬಳತೋಟಿಯಾಗಲಿ ಇರುವುದಿಲ್ಲ. ಇಂದ್ರಿಯ ವಿಮುವಿ ವಾದ ಸೂಕ್ಷ್ಮ ಚೀತನಕ್ಕೆ ಈ ಬಳತೋಟಿ ಇವುತ್ತರವೂ, ತಿಳಿತರವೂ ಆಗುತ್ತದೆ. ಅಂದಿನ ತನಕ ಮಧುರವಾಗಿರುವ ಮೃದುರಾಗ ಭಾವನೆಗಳಲ್ಲಿ ಆಗ ಕೆರಳಿದ ತ್ಯಾಗಿತ ಮೃಗಾಲಯದಂತಾಗುತ್ತದೆ. ಅಂತರಂಗದ ತುಮುಲದ ಆ ಘಟ್ಟದಲ್ಲಿ ತಿರ್ಯಾಜ್ಞ ವರಾನವ ಸತ್ಯಗಳ ಸಂಘರ್ಷಣೆಯೇ ಪ್ರಧಾನವಾಗಿರುವುದರಿಂದ ಅಂದಿನ ಚಿತ್ತ ಸ್ಥಿತಿಯನ್ನು ಪ್ರಾಣಿರೂಪಕಗಳಲ್ಲಿ ಮತ್ತಾವ ವಿಧಾನದಿಂದಲೂ ಅಭಿವೃತ್ತಿಗೊಳಿಸುವುದು ದುಸ್ಯಾಧ್ಯವಾಗುತ್ತದೆ.”

ಇಂದ್ರಿಯವಲಯದಲ್ಲಿ ಬದುಕುವ ಪ್ರಾಣಿಗಳು ತಮ್ಮ ಸ್ವಭಾವಕ್ಕೆನುಸಾರವಾಗಿ ಒಂದೊಂದು ಗುಣಗಳಿಗೆ ಸಂಕೇತವಾಗುತ್ತವೆ. ಆ ಗುಣಗಳ ಪರಿಣಾಮವಾಗಿಯೇ ಇವು ಕಾವ್ಯ, ಸಾಹಿತ್ಯ, ರಚನೆಗಳಲ್ಲಿ ಕಾಣಿಸಿಕೊಂಡಿವೆ. ವಚನಗಳಲ್ಲಿ ಮತ್ತು ಪಂಚತಂತ್ರದಲ್ಲಿ ಇಂತಹ ಅಭಿವೃತ್ತಿ ವಿನಾಯಕವನ್ನು ನಾವು ಕಾಣಬಹುದು.

“ಮತ್ತಿಗೆಂಟ್ಟು ಕಾಲವ ಕಳಿಯ ಬೇಡ ಸ  
ದ್ವಿತೀಯದು ಕೊಡುವ ಹರಿಯ ನಂಬೆಲೊ ಮಂಧ ॥ಪ್ರ.  
ಕೋತಿಯಂತೆ ಕುಣಿದಾಡಬೇಡ ಸು  
ನೀತಿ ಮಾಗ್ರವ ಷಿಡಿಯಲೊ ಗಾಢ  
ಹಾಳುಕೇರಿಯೊಳು ತಿರುಗುವ ಹಂಡಿಯಂತೆ  
ಬಳಲುತ್ತ ನಾನಾ ಜನ್ಮವೆತ್ತಿ ಬಂದಿ  
ಬಾಳುವ ಕಾಲಕ್ಕೆ ಮುದವೇರಿನಿಂದ ಮೂಂದೆ  
ಮೂಳ ಮುಂಟ್ಟನಲ್ಲಿ ಅವಿಕಾರಗೊಂಡಿ  
ಮುಡಿ ಮತ್ತು ಪ್ರಪಂಚಕಾಂಗಿ ದುಡಿ  
ದುಡಿದು ಹಾಕಿದೆಯೋ ಮುದಿಕೊಣಾಗಿ10”

ಕೀರ್ತನಗಳಲ್ಲಿ ಬಳಕೆಯಾಗಿರುವ ಕೊಳತಿ, ಕೊಳೆ, ಹಂದಿ, ನಾಯಿ, ಆಡು, ಟಿಗರು, ಇಲಿ ಮಾಂತಾದ ಪ್ರಾಣಿ ರೂಪಕಗಳು ವೃತ್ತಿಯ ಕೆಟ್ಟತನ, ಚೆಂಚಲತೆ, ಅಶುದ್ಧತೆ, ಅಹಂಕಾರ, ನಿಷ್ಪತ್ಯೋಜನ ಮಾಂತಾದ ಗುಣಗಳಿಗೆ ಸಂಕೇತವಾಗಿವೆ.

ಅನೇಕ ರೀತಿಯ ಗೊಂದಲ ಮರು ವರಾನವ ಬದುಕಿಗೆ ಸಮಾಧಾನವನ್ನು ಪಡೆದುಕೊಳ್ಳಲು ಇವರು ಪ್ರಕೃತಿಯೊಂದಿಗೆ ತಮ್ಮನ್ನು ಹೋಲಿಸಿಕೊಂಡಿದ್ದಾರೆ. ಮನಃಷ್ಯ ಮತ್ತು ನಿಸರ್ಗ ಇವುಗಳ ನಡುವಿನ ಸಂಬಂಧ ಎಷ್ಟು ಭಯಾನಕವೋ ಅಷ್ಟೇ ಗಾಢ ಆತ್ಮೀಯತೆಯಂದಲೂ ಕೂಡಿದೆ. ಇಲ್ಲಿ ಒಂದು ರೀತಿಯ ಪಲಾಯನವಾದವಿದ್ದರೂ ಮನಸ್ಸಿನ ಉತ್ತಮಿಟವಾದ ಸ್ಥಿತಿಗೆ ಸಾಂತ್ವನ ವಹಾಡಿಕೊಳ್ಳಲು ಪ್ರಕೃತಿಯು ಒಹಳ ಪರಿಣಾಮಕಾರಿಯಾಗಿದೆ.

“ತಲ್ಲಿನಂದಿರು ಕಂಡೆಯಾ ತಾಳು ಮನವೆ ಸಾಮಾನ್ಯ  
ನಿಲ್ಲಿದಲೆ ರಕ್ಷಿಸುವ ಸಂದೇಹ ಬೇದ ॥ಪಾ

ಚೆಟ್ಟಿದಾ ತುದಿಯಲ್ಲಿ ಬೆಳೆದ ವೃಕ್ಷಗಳಿಗೆ  
ಕಟ್ಟಿ ಕಟ್ಟುತ್ತೆ ನೀರೆ ಹೊಯ್ದಿರಾರು ?  
ಹುಟ್ಟಿಕಿದ ಸಾಮಾನ್ಯ ತಾ ಹೊಕೆಗಾರನಾದ ಮೇಲೆ  
ಕೊಟ್ಟಿ ರಕ್ಷಿಸುವನು ಇದಕೆ ಸಂದೇಹಬೇದ”11

ಇಲ್ಲಿ ದಾಸರು ಒಡೆಯಂದು ಒಟ್ಟಿರುವ ದೈವವನ್ನು ಪ್ರತ್ಯೀಸುತ್ತಾರೆ, ಟೀಕಿಸುತ್ತಾರೆ; ತಪ್ಪ ವಹಾಡಿದಾಗ ವಿಡಂಬನೆ ವಹಾಡುತ್ತಾರೆ ಹಾಗೆಯೇ ತಮ್ಮ ಬದುಕಿನ ಹೊಣೆಗಾರಿಕೆಯನ್ನು ಒಟ್ಟಿಸುತ್ತಾರೆ. ಹೀಗಾಗಿ ಇಲ್ಲಿನ ಅಧೀನತೆ ಸ್ವೇಹ ಮತ್ತು ಶ್ರೀತಿಯ ಸಲೆಗಳಿಂದ ಬಂದಿರುವಂಧದು. ಸ್ವತಂತ್ರ ಮನೋಧರ್ಮದಿಂದ ಅಭಿವೃತ್ತವಾಗಿರುವುದು ಮತ್ತು ಅಭಿವಾನ ಪ್ರಾಣವಾದುದ್ದಾಗಿದೆ.

3. ಕೀರ್ತನಕಾರ ಮತ್ತು ಸಾಮಾನ್ಯ ಮನಃಷ್ಯ : ಇವರೆ ನಡುವೆ ಬಳಕೆಗೊಂಡೆ ಭಾಷಾಪ್ರಯೋಗ ಇನ್ನುಳಿದ ಎರಡೂ ನೆಲೆಗಳಿಗಿಂತ ಭಿನ್ನರೀತಿಯಾಗಿದೆ. ಸಾಮಾನ್ಯ ಮನಃಷ್ಯನನ್ನು ಉದ್ದೇಶಿಸಿ ಹೇಳುವಾಗ ಬಳಕೆಗೊಳ್ಳುವ ಭಾಷೆ ವೃಕ್ಷತ್ಯಾಗಿ ಕಟುವಾಗಿ ಟೀಕಿಸುವ, ಬೈಯುವ ಪದಗಳಿಂದ ಕೂಡಿವೆ. ಸ್ವವಿಮಲ್ಲಿ ಯಲ್ಲಿ ಪ್ರಾಣ ರೂಪಕ, ಉಪವೇಗಳನ್ನು ಬಳಸಿದಂತೆ ಇಲ್ಲಿನ ಸಂದರ್ಭದಲ್ಲಿ ಬಳಸಿಲ್ಲ. ಇಲ್ಲಿ ನೇರವಾಗಿ ವೃಕ್ಷತ್ಯಾಗಿ ಉದ್ದೇಶಿಸಿ ವಹಾಡನಾಡುವ ಧಾರಿತ್ಯಲ್ಲಿ ರಚನೆಗಳು ಸ್ವತ್ವಿಯಾಗಿವೆ. ಇಲ್ಲಿ ಸಾಮಾನ್ಯ ಮನಃಷ್ಯನನ್ನು ಕುರಿತು ಮೂಳಿ, ಕೋಡಿ, ತೊತ್ತು, ಮೂರ್ಖ ಮಂತಾದ ಅನೇಕ ಬೈಗಳಗಳು ಬಳಕೆಯಾಗಿವೆ. ವೃಕ್ಷತ್ಯಾಗಿ ಸಂಬೋಧಿಸುವಾಗ ಬಳಕೆಯಾಗುವ ಭಾಷೆಯಂತೆ ಜನಪದ ದೈವಗಳನ್ನು ಕುರಿತು ಹೇಳುವಾಗ ಬಿಸುಗುದೈವ, ಲಕ್ಷ್ಮಿದೈವ, ಸುಳ್ಳಿದೈವ, ಕಟ್ಟಿದೈವ ಮಂತಾದ ಪದಗಳ ಬಳಕೆಯನ್ನು ಕಾಣುತ್ತೇವೆ. ಇವು ಅ ದೈವಗಳ ಅನಾದರದ ಸ್ಥಿತಿಯನ್ನು ಸೂಚಿಸುತ್ತವೆ. ಇಂತಹವೇ ಅನಾದರದ ಸ್ಥಿತಿಯ ಸಾಮಾನ್ಯ ವೃಕ್ಷತ್ಯಾಗಿ ಬಗ್ಗೆಯಾ ಇದೆ. ಇಲ್ಲಿ ಕಂಡುಬರುವ “ಕೊಬ್ಬಿಲಿರಬೇದ ಮನಃಷ್ಯ ನೀನು ಕೊಬ್ಬಿಲಿರಬೇದ”, “ಇನ್ನಾನ್ನಿಲಿರಬೇದ”

ದರೂ ಹರಿಯಾ ನನೆ ಕಂಡ್ಯ ಮನುಜ” ಎಂಬ ಬುದ್ಧಿಮಾತುಗಳು ಎಲ್ಲ ದಾಸರಲ್ಲಿಂ ಬಳಕೆಯಲ್ಲಿವೆ. ಇವರ ಬೋಧನೆಯು ಕೊಡ ಕೆಲವು ಬಾರಿ ಕಟು ಮಾತುಗಳಲ್ಲೇ ಇವೆ. “ನಾರಾಯಣ ಎನಬಾರದೆ ನಿಮ್ಮ ನಾಲಿಗೆಯೋಳು ವಂಚ್ಯಮನುರಿದಿಹುದೆ”, “ಯಾಕೆ ಮಾನವಿನಾದ್ಯೈ ಮನುಜ ಯಾಕೆ ಮಾನವಿನಾದ್ಯೈ” ಮಂತ್ರಾದ ಸಾಲುಗಳು ಹಿಂದಿನ ಸಂದರ್ಭಕ್ಕಿಂತ ಭಿನ್ನವಾದ ಭಾಷೆಯನ್ನು ತಿಳಿಸುತ್ತದೆ. ಇಲ್ಲಿನ ಬ್ಯಾಗುಳು ಮತ್ತು ನೇರವಾದ ಸಂಬೋಧನೆಯ ಧಾಟಿ ಜನಪದ ಭಾಷೆಯಂತೆ ಪ್ರಯೋಗಿಸಲ್ಪಟ್ಟಿವೆ.

”ಸಾಧು ಸಜ್ಜನ ಸಂಗ ಮಾಡು  
ಭೇದಾಖ್ಯೇದ ತಿಳಿದು ನೋಡು  
ಹೀನ ಬುದ್ಧಿ ಮಾಡುವೇನೋ ಮನುಜ”<sup>12</sup>

ಇಲ್ಲಿನ ಬೋಧನೆಯಲ್ಲಿ ವ್ಯಕ್ತವಾಗಿವ ಅಶ್ಚರ್ಚಸೂಜಕವಾದ ಶಬ್ದಗಳು ಬೇರಗುಗೊಳಿಸುತ್ತವೆ.

”ಹೆಚ್ಚೆದ ಹಿಗ್ಗಿದೆ ಇದ್ದರೆ  
ಲೋಕಕ್ಕೆ ಮೆಚ್ಚು ಕೇಳಬ್ಬಿರುಕ್ಕೆ”

ಇಲ್ಲಿ ಎಲ್ಲಾ ಒತ್ತುಕ್ಕೆರಗಳ ಪ್ರಯೋಗ ಒಂದು ರೀತಿಯಲ್ಲಿ ದಾಸರ ಒತ್ತುಡವನ್ನು ತಿಳಿಸುತ್ತವೆ. ವ್ಯಕ್ತಿಯ ದಿವ್ಯ ನಡಾವಳಿಯನ್ನು ಇವರು ಅಪೇಕ್ಷಿಸುತ್ತಾರೆ. ಇದಲ್ಲದೆ ಇಲ್ಲಿನ ಅನೇಕ ಕೀರ್ತನೆಗಳು ಹೆಣ್ಣು, ಹೊನ್ನು, ಮಣ್ಣು ಮಾರರ ಒಡತನವನ್ನು ಕುರಿತು ಪ್ರತ್ಯುಸುವ ಕಾರ್ಯ ಮಾಡುತ್ತವೆ. ವ್ಯಕ್ತಿಯ ಅದರ್ಥ ಜೀವನವನ್ನು ಗುರುತಿಸುವಾಗಲ್ಲಾ ಆ ಚ್ಯಾಕ್ಟಿಯ ಸಂಬಂಧ ಹೆಣ್ಣನ, ಹೊನ್ನಿನ ಮತ್ತು ಮಣ್ಣನೊಡನೆ ಹೇಗಿತ್ತೇಂಬಿದನ್ನು ಪರಿಗಳಿಸುತ್ತಿದ್ದರು. ನಾರು, ನೀತಿ ಮಂತ್ರಾದ ಪರೌಲ್ಯಗಳನ್ನು ಕುರಿತು ಹೇಳುವಾಗ ಆವರ ಮಾತು ಬಹಳ ತೀವ್ರ ಮಾಗಿತ್ತದೆ.

”ಭೀ ಭೀ ಏತರೆ ಜನ್ಮ  
ತಿಳಿಯೋ ನೀತಿ ಧರ್ಮ  
ನೀತಿ ತಪ್ಪಿ ನಡೆವ ಮನುಜನ  
ಬಾಯಲಿ ಬಿಕ್ಕೆ ಬೂದಿ”<sup>13</sup>

ಭೀ ಭೀ, ಬಿತ್ತೆಲ್ಲ ಬೂದಿ ಮಂತ್ರಾದ ಪದಗಳು ಸನ್ನಡತೆಯಿಲ್ಲದ ವ್ಯಕ್ತಿಯನ್ನು ಕಾಣಿವ ರೀತಿಯನ್ನು ಮತ್ತು ಅದಕ್ಕೆ ಬದಗುವ ಪರಿಣಾಮವನ್ನು ಚೆತ್ತಿಸುತ್ತವೆ.

ಹೀಗೆ ಕೀರ್ತನೆಗಳ ಭಾಷೆ ಮೂರು ಹಂತಗಳಲ್ಲಿ ಸೃಷ್ಟಿಗೊಂಡಿರುವುದು. ಇದು ಕೀರ್ತನೆಗಳನ್ನು ಹೊಸ ದೃಷ್ಟಿಯಿಂದ ಅಧ್ಯಯನ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ.

### ಅ) ದಾಸಸಾಹಿತ್ಯದ ಪ್ರಮುಖ ರೂಪಗಳು

ದಾಸರೆ ರಚನೆಗಳಲ್ಲಿ ಕೀರ್ತನೆ, ಸುಭಾದ್ರಿ, ಉಗಾಭೋಗಗಳು ಬಹಳ ಪ್ರಮುಖ ವಾದ ರೂಪಗಳಾಗಿವೆ. ಇದಲ್ಲದೆ ಕೆಲವು ವೃತ್ತಿನಾಮಗಳು ಮತ್ತು ದಂಡಕೆಗಳನ್ನೂ ದಾಸರು ರಚಿಸಿದ್ದಾರೆ. ದಾಸರಲ್ಲಿಯೇ ಕನಕದಾಸರು ಏಶಿಪ್ಪರಾದವರು. ಇವರು ಕೀರ್ತನೆಗಳನ್ನಲ್ಲಿದೆ ಸಾಂಗತ್ಯ, ಪಟ್ಟದಿ ಥಂಡಸ್ಸಿನಲ್ಲಿ ಕೃತಿಗಳನ್ನೂ ರಚಿಸಿದ್ದಾರೆ. ಜಗನ್ನಾಥದಾಸರೆ ‘ಹರಿಕಥಾಮೃತಸಾರ’ ಮತ್ತು ಕನಕದಾಸರೆ ‘ಹರಿಭಕ್ತಿಸಾರ’ ಭಕ್ತಿಯ ಹಿನ್ನೆಲೆಯನ್ನೂ ಭಗೋಂಡ, ಪಟ್ಟದಿಯಲ್ಲಿ ರಚಿತವಾದ ಕೃತಿಗಳು.

ಕೀರ್ತನೆಗಳು: ದಾಸರೆ ಎಲ್ಲಾ ರಚನೆಗಳಿಂತ ಮಹತ್ವವಾದ ರೂಪ ವೆಂದರೆ ಕೀರ್ತನೆಗಳು. ಇವು ಪಲ್ಲವಿ, ಅನುಪಲ್ಲವೀಜನ್ನೂ ಭಗೋಂಡು ಪ್ರಸಾನು ಪೂರ್ವದಿಂದ ಕೂಡಿವೆ. ಇವು ಹೆಚ್ಚಾಗಿ ದ್ವಿಪದಿ, ಚೌಪದಿ ಮತ್ತು ಅಪ್ಯಾಪದಿಗಳಲ್ಲಿ ರಚಿತವಾಗಿವೆ. ಇವುಗಳು ಹೇಲ್ಲೋಽಬರ್ಕ್ ದೇಸಿ ಥಂಡಸ್ಸಿನ ಮಟ್ಟುಗಳಲ್ಲಿ ರಚಿತವಾದುತ್ತಿರುತ್ತವೆ. ಆದರೆ ಪ್ರಸಾರ ಹಾಕಿ ಗಣವಿಂಗಡನೆ ಮಾಡಿದಾಗ ಅಯಂ ಥಂಡಸ್ಸಿನ ಲಕ್ಷ್ಯಗಳನ್ನು ಏರುವುದು ಕಂಡುಬರುತ್ತದೆ. ಡಾ. ಜಿ. ವರದರಾಜ ರಾವ್ ಅವರು ಕೀರ್ತನೆಗಳ ಥಂಡಷ್ಟನ್ನು ಕುರಿತು ಹೇಳಿರುವ ಕೆಳಗಿನ ವಾಕುಗಳು ಇಲ್ಲಿ ಗಮನಾರ್ಹ. “ಇತ್ತೀಚಿನ ಕೆಲವು ವಿದ್ವಾಂಸರು ಹರಿದಾಸರ ಗೇಯ ಪ್ರಕಾರ ಗಳನ್ನೂ ಕೆಲವು ಥಂಡೋ ಪ್ರಕಾರಗಳ ಗಾಂಪಿಗೆ ಅಳವಡಿಸಲು ಪ್ರಯತ್ನಿಸಿರುವುದನ್ನು ಕಾಣಬಹುದು. ಆದರೆ ಇಲ್ಲಿ ಹಜ್ಜೆಹಜ್ಜೆಗೂ ನಿರ್ದಿಷ್ಟವಾದ ನಿಯಮ ಪಾಲನೆ ಕಂಡು ಬರದಿರುವುದನ್ನು ನೋಡಿದರೆ ಈ ಪ್ರಯಂತ್ಯ ಅಪ್ಯಾಪಲಕಾರಿಯಲ್ಲ ವೆಂದು ವ್ಯಕ್ತವಾಗುತ್ತದೆ.”<sup>14</sup> ಹಾಗಾದರೆ ಕೀರ್ತನೆಗಳ ರಚನೆಯ ವೈಶಿಷ್ಟ್ಯ ಅಡಗಿರುವುದೆಲ್ಲಿ ? ಎಂಬ ಕುಶಾಹಲದ ವಿಚಾರ ಮುಖ್ಯವಾಗುತ್ತದೆ. ಕೀರ್ತನೆಗಳು ಎಲ್ಲ ದೇಸಿ ಥಂಡಸ್ಸಿನ ಮುಖ್ಯ ಗುಣವನ್ನು ಹೀರಿಕೊಂಡು ಸ್ವತಂತ್ರವಾಗಿ ರೂಪಗೊಂಡ ರಚನೆಗಳಿಂದೇ ಹೇಳಬೇಕು. ಏಕೆಂದರೆ ಕೀರ್ತನೆಗಳಿಗೆ ಕವ್ಯಪಟ್ಟಿನ್ನು ಪ್ರಸಾರ ಹಾಕಿ ಗಣವಿಂಗಡಣೆ ಮಾಡಿದಾಗ ಅದರಲ್ಲಿ ಶ್ರವಣಿ, ಪಟ್ಟದಿ, ಸಾಂಗತ್ಯ, ರಗಳೆ ಮುಂತಾದ ದೇಸಿ ಥಂಡಸ್ಸಿನ ಮಟ್ಟುಗಳು ಪ್ರಯೋಗಗೊಂಡಿರುವುದನ್ನು ಕಾಣಬಹುದು. ದೇಸಿ ಥಂಡಸ್ಸಿನ ಲಕ್ಷ್ಯಗಳ ಉಲ್ಲಂಘನೆ ಅಧಿಕವಾಗಿ ಕಂಡುಬರುತ್ತದೆ. ಹಾಗೆಯೇ ಜನಪದ ಸಾಹಿತ್ಯದ ಕೆಲವು ಲಕ್ಷ್ಯಗಳನ್ನೂ ಕೀರ್ತನೆಗಳು ಸ್ವೀಕರಿಸಿರುವುದು ಏಚಾರಾಹ್ ವಾಗಿದೆ. ಜನಪದ ಹಾಡಿನ ಧಾಟಿ, ಧೂವಗಳು, ಪ್ರೇಕ್ಷಕರನ್ನು ಒಳಗೊಂಡ ರಚನೆ

ವಿನಾಸ, ನುಡಿಗಟ್ಟುಗಳ ಬಳಕೆ, ವಿಡಂಬನೆ, ಗಾದೆ, ಒಗಟಿನ ಧಾಟಿ ಮುಂತಾದವು ಗಳೂ ಇಲ್ಲಿ ಸ್ವೀಕೃತವಾಗಿವೆ.

ಜನಪದ ಹಾಡುಗಳು (ಬಿಡಿರಚನೆಗಳು), ಲಾವಣಿ ಮುಂತಾದವು ಗಡ್ಡಿರೀತಿಯಲ್ಲಿ ಸಾಗುವ ಪದ್ಯದ ಲಯಗಾರಿಕೆಯನ್ನು ಹೊಂದಿರುವ ರಚನೆಗಳು. ಜನಪದರ ಹಾಡುಗಾರಿಕೆಗೆ ಮುಖ್ಯವಾಗಿ ಸಹಾಯಕವಾಗುವ ಅಂಶಗಳಿಂದರೆ ‘ನಾದಸಮೀಕರಣ’ ಇದರೊಂದಿಗೆ ಶಬ್ದಗಳ ಪ್ರಸಾನುಪಾಸ, ನಾದದ ಗುಂಗು ಇವುಗಳ ಕಡೆಗೇ ಕವಿ ಹೆಚ್ಚು ಗಮನಹರಿಸುತ್ತಾನೆ. ಇವುಗಳೊಂದಿಗೆ ನಾಲ್ಕುರು ಭಂದಸ್ಸಿನ ಧಾಟಿಗಳು ಅವನ ಹಾಡುಗಾರಿಕೆಯಲ್ಲಿ ಸಹಾಯಕ್ಕೆ ಬರುತ್ತವೆ.

ಇದೇ ಲಕ್ಷ್ಮಣಗಳು ಕೀರ್ತನೆಗಳಿಗೂ ಆರೋಪಿತವಾಗಿರುವುದು ನಮ್ಮ ಗಮನಕ್ಕೆ ಬರುತ್ತದೆ. ಅವುಗಳ ‘ನಾದಸಮೀಕರಣ’ ಪ್ರಸಾನುಪಾಸ, ನಾದದ ಗುಂಗು ರಚನೆಗಳಲ್ಲಿ ಆಡಗಿವೆ. ಇದಲ್ಲದೆ ಇವರ ರಚನೆಗಳಲ್ಲಿ ನಾಲ್ಕುರು ದೇಸೀ ಭಂದಸ್ಸಿನ ಧಾಟಿಗಳನ್ನೂ ನಾವು ಕಾಣಬಹುದು. ಎಲ್ಲಾ ಕೀರ್ತನೆಗಳೂ ವಿಚಿತ್ರವಾದ ರಾಗ, ತಾಳಗಳಿಂದ ಕೂಡಿರುವುದನ್ನು ಕಾಣುತ್ತೇವೆ. ವಿಚಿತ್ರವಾದ ಭಂದಸ್ಸಿನ ಧಾಟಿಗಳನ್ನು ಹೇಳಲಾಗದ ರಚನೆಗಳಿಗೆ ವಿಚಿತ್ರವಾದ ರಾಗ, ತಾಳ ಬದ್ಧತೆ ಇರುವುದು ಅವುಗಳ ‘ನಾದಸಮೀಕರಣ’ ಮತ್ತು ಶಬ್ದದ ನಾದದ ಗುಂಗಿನ ವೈಶಿಷ್ಟ್ಯವನ್ನು ವ್ಯಕ್ತಪಡಿಸುತ್ತದೆ.

ದಾಸರ ರಚನೆಗಳಿಗಿರುವ ಇನ್ನೊಂದು ಮುಖ್ಯ ಗುಣವೆಂದರೆ ಅವುಗಳ ಪಲ್ಲವಿಹಾಡಿನ ಸಂದರ್ಭವನ್ನೂ ಮತ್ತು ಹಾಡಿಗೆ ಒಂದು ಚೌಕಟ್ಟನ್ನೂ ಇದು ಸ್ವೀಕೃತವಾಗಿರುತ್ತದೆ. ಪಲ್ಲವಿಯಲ್ಲಿ ಹೇಳುವ ವಸ್ತುವಿನ ವಿಚಾರವನ್ನು ಕವಿ ಪದ್ಯಗಳಲ್ಲಿ ವಿವರಿಸುತ್ತಾನೆ. ಇದು ಹಾಡಿಗೆ ಏಂತಿ ಹಾಕಿದ ಹಾಗೆ ಎಂದು ಹೇಳಿದರೂ ಆಶುರಚನೆಗಳ ದೃಷ್ಟಿಯಲ್ಲಿ ಇದು ಮಹತ್ತ್ವದಾಗುತ್ತದೆ. ಹಾಡನ್ನು ಯಾವುದೇ ದಿಕ್ಕಿಗೆ ಕೊಂಡೊಯ್ದೆ ಒಂದೇ ದಿಕ್ಕಿನಲ್ಲಿ ಯೋಚಿಸುವಂತೆ ವರಾಡಲು ಇದು ಅನುಕೂಲವಾಗುತ್ತದೆ. ಆಶುರಚನೆಯ ಸಂದರ್ಭದಲ್ಲಿ ಕವಿಗೆ ದೂರಕುವ ಸವಾರು ಬಹಳ ಕಡಿಮೆ ಯಾಗಿರುತ್ತದೆ. ಹಾಡಿಗಾಗಿ ಕಾಯುವ ಶೋತ್ರಗಳ ವಲಯವೇಂದು ಕೀರ್ತನೆಗಳ ಸಂದರ್ಭದಲ್ಲಿಯೂ ಇತ್ತು ಎಂಬುದು ಅವುಗಳ ರಚನಾ ವಿನ್ಯಾಸದಲ್ಲಿಯೇ ತಿಳಿದು ಬರುತ್ತದೆ. ಹೀಗಾಗಿ ಹಾಡಿಗೆ ಒಂದು ಚೌಕಟ್ಟಿನ ಅಗತ್ಯ ಬಹಳ ವುಖ್ಯವಾಗುತ್ತದೆ.

ಶಿಷ್ಟಕವಿ, ಕಾವ್ಯರಚನೆಗೆ ತನಗೆ ಬೇಕಾದಮ್ಮ ಸಮಯವನ್ನು ಪಡೆದೂಕೊಳ್ಳುತ್ತಾನೆ. ಅವನು ಕಾವ್ಯರಚನೆ ನಂತರವೇ ಅದನ್ನು ಓದುಗರಿಗೆ ಅಥವಾ ಸಹೃದಯಿರಿಗೆ ಕೊಡುತ್ತಾನೆ. ಹೀಗಾಗಿ ಈ ಕಾವ್ಯ ರಚನೆಯ ವಿಧಾನ ಜನಪದ ಮತ್ತು ಕೀರ್ತನೆಗಳ ಸಂದರ್ಭಕ್ಕಿಂತ ಬೇರೆಯದಾಗಿಯೇ ಇದೆ. ಕೀರ್ತನಾರ್ಥರಿಸುತ್ತು ಶಿಷ್ಟಕವಿಗಳಿಂದು ನಾವು ಪರಿಗಣಿಸಿದರೂ ಇವರ ರಚನೆಗಳು ಆಶುರಚನೆಗಳಾದ್ದ ತಿಂದ,

ಇವರ ಕಾವ್ಯ ಸಂದರ್ಭದಲ್ಲಿ ಜನಪದ ಕಾವ್ಯದ ತಂತ್ರವನ್ನೇ ಅಳವಡಿಸಿಕೊಳ್ಳಲಾಗಿದೆ. ಹೀಗಾಗಿಯೇ ಜನಪದ ಸಾಹಿತ್ಯದಲ್ಲಿ ಧುರವಗಳು ವಹಿಸಿದ ಸ್ಥಾನವನ್ನು ಕೀರ್ತನೆಗಳಲ್ಲಿ ಪ್ರಲ್ಪಿ ವಹಿಸಿಕೊಂಡಿದೆ. ಕತೆಯನ್ನು ಲ್ಯಾಪಾವ್ಯ ರಚನೆಯ ಸಂದರ್ಭದಲ್ಲಿ ಪ್ರಲ್ಪಿಯ ಅಗತ್ಯ ಕಂಡುಬಾರದಿದ್ದ ರೂ ಬಿಡಿರಚನೆಗಳ ದೃಷ್ಟಿಯಲ್ಲಿ ಇದು ಬಹಳ ಮುಖ್ಯವಾಗಿದೆ.

ಉದಾ : ಪ್ರಲ್ಪಿಯಿಂದ ಹಾಡಿಗೆ ಬದಗುವ ಚೌಕಟ್ಟಿನ್ನು ಇಲ್ಲಿ ನೋಡಬಹುದು. “ರೊಕ್ಕೆ ಎರಡಕ್ಕೂ ದುಃಣ ಕಾಣಕ್ಕೆ” ಪ್ರಲ್ಪಿ.

ಇಲ್ಲಿ ಪ್ರಾಸ ಮತ್ತು ‘ಕ್ಕೆ’ ಅಕ್ಷರವನ್ನು ಹೆಚ್ಚು ಬಳಸುವುದರ ಮೂಲಕ ಉಂಟು ವರಾಡುವ ಪರಿಣಾಮ ಮಂಹತ್ತ್ವದಾಗಿದೆ. ಇದಲ್ಲದೆ ಮುಂದಿನ ಸಾಲುಗಳನ್ನು ಕಟ್ಟಲು ತಯಾರಿಯಾಗುವ ಕ್ರಮ ಇಲ್ಲಿ ಕಂಡುಬರುತ್ತದೆ. ರೊಕ್ಕೆ ಎರಡಕ್ಕೂ ದುಃಣ ಎಂಬುದು ಇಲ್ಲಿ ವಸ್ತುವಿನ ನಿರ್ಣಯದ ರೀತಿಯನ್ನು ತಿಳಿಸುತ್ತದೆ. ಮುಂದಕ್ಕೆ ಎರಡಕ್ಕೂ ಎಂಬುದು ಆ ಎರಡು ಯಾವುವು? ಎಂಬ ಪ್ರಶ್ನೆಯನ್ನು ಮೂಡಿಸುತ್ತದೆ. ಅದಕ್ಕೆ ಉತ್ತರವಾಗಿ ಮುಂದೆ ಪದ್ಯಗಳ ರಚನೆಯಾಗುತ್ತದೆ. ಹಣ ಇದ್ದರೂ ಕಷ್ಟ ಇಲ್ಲದಿದ್ದರೂ ವ್ಯಕ್ತಿಗೆ ಕಷ್ಟ ಎಂಬುದನ್ನು ಇದು ಹೇಳುತ್ತದೆ. ಇದ್ದವನು ಭ್ರಮಿಸಾದರೆ, ಹಣ ವ್ಯಕ್ತಿಯ ಮೂಲಭೂತ ಅಗತ್ಯಗಳಿಗೆ ಬೆಕಾದದ್ದು ಎಂಬುದನ್ನು ಇದು ತಿಳಿಸುತ್ತದೆ. ಬದುಕಿನ ವೈರುಧ್ಯಗಳಲ್ಲಿ ವಸ್ತುವು ಪಡೆದುಕೊಳ್ಳುವ ಸ್ಥಾನ ಭಿನ್ನ ನೆಲೆಗಳಲ್ಲಿ ಇರುವುದನ್ನು ಈ ಕೀರ್ತನೆ ದಾಖಲಿಸುತ್ತದೆ.

“ಸಕ್ಕರೆ ತುಷ್ಟವ ತಿನಿಸೋದು ರೊಕ್ಕೆ  
ಕ್ಕುಲಾತಿಯನ್ನು ಬಿಡಿಸೋದು ರೊಕ್ಕೆ ಹಾಗೆಯೇ  
ತುಂಡಿತನಗಳನು ಬಲಿಸೋದು ರೊಕ್ಕೆ  
ಇಲ್ಲದ ಗುಣಗಳ ತರಿಸೋದು ರೊಕ್ಕೆ”<sup>15</sup>

ಹೀಗೆ ಕೀರ್ತನೆಗಳಲ್ಲಿ ಪ್ರಲ್ಪಿಯ ಸ್ಥಾನ ಬಹಳ ಮುಖ್ಯವಾಗಿದೆ.

ಕೀರ್ತನೆಗಳಲ್ಲದೆ ದಾಸರಲ್ಲಿ ದೊಡ್ಡ ಹಾಡುಗಳ ಒಂದು ಪ್ರಭೇದವೂ ಕಂಡು ಬರುತ್ತದೆ. ಗಿರಿಯಮ್ಮು, ಭೀಮವ್ಯಾ, ಜಗನ್ನಾಥ ದಾಸರು, ಪ್ರಸನ್ನ ವೆಂಕಟದಾಸರು ಮುಂತಾದವರು ಇಂತಹ ದೊಡ್ಡ ಹಾಡುಗಳನ್ನು ಬರೆದಿದ್ದಾರೆ. ಇವು ಕತೆಯನ್ನೂ ತೀವ್ರಂತಿಯಿಂದ ಹಾಡುಗಳು. ಇವು ಲಾವಣೀಯ ಕೆಲವು ಲ್ಯಾಪಾವ್ಯಗಳನ್ನೇ ಹೋಲುತ್ತವೆ. ಲಾವಣೀಯಲ್ಲಿ ಜನಪದ ಕೆಲವು ಕತೆ ಕೀರ್ತನೆಗಳಲ್ಲಿ ದೊಡ್ಡ ಹಾಡುಗಳ ಕೊನೆಯಲ್ಲಿ ಕತೆ ಕೀರ್ತನೆಗಳಲ್ಲಿ ದೊಡ್ಡ ಹಾಡುಗಳ ಕೊನೆಯಲ್ಲಿ ಪಟ್ಟಿ ವಹಿಸಿದ್ದಾರೆ.

“కథేయన్న కేళదంత జనగళగే  
మాడిదంత కమ్మవే  
హరియలో జగదీత”<sup>16</sup>

ఎంచి వహాతుగళన్నే హోలువ గిరియచ్చన వహాతుగళు.

“ఇందుహాసన కథేయను బలెదు కేళ్లగే ఒంద కెటక పెరిహరచు  
ఎందెందిగి హరిభక్తి దొరచువుదు ముందక్కె ముక్కి సాధనపు”<sup>17</sup>

ఆందరే జనసాపణాన్నరిగే హరిభక్తి ప్రసార వహాడువాగే, హరియ మహిమే  
ముంతాదవుగళన్న అవరిగే తిథయుంతే మత్తు మనస్సినల్లి ఖలయుంతే  
కేళువ అగత్యవిత్తు. ఇదరిందాగి అవర కావ్యద కెలవు తంత్రగళన్నే ఇవరు  
తమ్మ కావ్యగళల్లి అలవడికిసోండిద్దారే.

దాసర మహాందు జమత్తారవెందరే గాదే, నాణ్యాది మత్తు ఒగటు  
ముంతాద ధాటిగళన్న అనుసరిశువుదరల్లి అడగిదే. ఇదరింద కవి మనస్సు  
ఖల్సు యహాపుదే వ్యక్తి స్వల్ప శ్రమపట్టరే కావ్య కట్టిబింబు. కెలవోమ్మ  
ఒందే కీతన హలవారు గాదే వాతుగళింద రచితపాగిరువంతే భాసవాగువు  
దుంటు,

“దేవరిల్లద గుడియు డాళుబిడ్డంగడియు  
భావవిల్లద భక్తియుదు కుహకయుకుతి  
హేవవిల్లద హెళ్లు గజుగు బేళీదా కణ్ణు  
సేపయిరియుద ధణీయు కల్పినా బింబు

ధమ్మవిల్లద అరసు మురిద కాలిన హోరసు  
నిమాళ్లిల్లద పంసు అదు కజ్ఞ తినిసు  
శమ్మవిల్లద గండు కరియు ఒనకేయు తుండు  
మమ్మవిల్లద మాతు ఒడచోగియు తూతు

మక్కళల్లద తాయి కొళీత తెగినకాయి  
సౌఖ్యవిల్లద కొట అదు కాళకొట  
ఒక్కల్లద ఉఱు అడికేనారువ నీరు  
సోక్కనడయువ భృత్క అవకలురక్కతే

ಸೃಷ್ಟಿಯೊಳು ಕಾಗಿನೆಲೆಯಾದಿಕೇಶವನಂಥಿ<sup>18</sup>  
ಬಿಟ್ಟು ನನೆದಾ ನರನು ಅವ ಕಾಡು ಮರನು”<sup>18</sup>

ಹೀಗೆ ಈ ಕೀರ್ತನೆಯಲ್ಲಿ ಅನೇಕ ಗಾದೆ ವರ್ಣಿತಗಳು, ನಾಣ್ಯದಿಗಳು ಕೂಡಿ ಕೊಂಡಿ ತುವಂತೆ ಭಾಸವಾಗುತ್ತದೆ. ಇಂತಹ ಅನೇಕ ರಚನೆಗಳು ದಾಸರಲ್ಲಿ ಕಂಡುಬರುತ್ತವೆ. ಈ ಕಾರಣಗಳಿಂದಲೇ ಕೀರ್ತನೆಗಳು ವಾಕ್ಯಪರಂಪರೆಯಲ್ಲಿ ಉಳಿದು ಬೆಳೆದು ಬರಲು ಸಾಧ್ಯವಾಗಿದೆ. ಇದರಿಂದಾಗಿ ಇವುಗಳಿಗೆ ಅನೇಕ ಪಾಠಾಂತರಗಳೂ ಕಂಡುಬರುತ್ತವೆ.

ಸುಳಾದಿ : ಇವು ಹರಿದಾಸರ ಶಿಷ್ಯವಾದ ರಚನೆಗಳೂ. ಸಾಹಿತ್ಯದ ಹಿನ್ನಲೆಯಲ್ಲಿ ಇವುಗಳ ಉರ್ವಾಚವನ್ನು ಪರಿಗಣಿಸುವುದು ಕಷ್ಟ. ಸುಳಾದಿಗಳಲ್ಲಿ ಕಂಡುಬರುವ ಸಪ್ತತಾಳಗಳು. ಕೊನೆಯಲ್ಲಿ ಕಂಡುಬರುವ ಒಂದು ‘ಜೊತೆ’ ಅಥವಾ ‘ಜತೆ’ ಇವುಗಳ ವಿಶಿಷ್ಟ ರೀತಿಯನ್ನು ಸ್ವಾಷಾಪದಿಸುತ್ತವೆ. ಕೀರ್ತನೆಗಳಲ್ಲಿ ಪಲ್ಲವಿ ಇರುವಂತೆ ಸುಳಾದಿಗಳಲ್ಲಿ ‘ಜತೆ’ ಕಂಡುಬರುತ್ತದೆ. ಆದರೆ ಕೀರ್ತನೆಗಳಲ್ಲಿ ಪಲ್ಲವಿ ಪದ್ಯದ ಮೊದಲೇ ಬರುತ್ತದೆ. ಇನ್ನೂಂದು ರೀತಿಯಲ್ಲಿ ಹೇಳಬೇಕಾದರೆ ಪಲ್ಲವಿಯ ಮೂಲಕವೇ ಕೀರ್ತನೆ ತುರುವಾಗುತ್ತದೆ. ಸುಳಾದಿಯಲ್ಲಿ ಎಲ್ಲಾ ಪದ್ಯಗಳೂ ಮುಗಿದನಂತರ ‘ಜತೆ’ಯೊಂದಿಗೆ ಸುಳಾದಿ ಕೊನೆಗೊಳ್ಳುತ್ತದೆ. ‘ಜತೆ’ಯಲ್ಲಿ ಸುಳಾದಿಯ ಸಾರವೆಲ್ಲ ಅಡಗಿರುತ್ತದೆ. ಇವು ಸಂಸ್ಕೃತ ಭಾಷಾಂಗದಲ್ಲಿ ರಚನೆಗಳು. ಸಾಹಿತ್ಯವೊಲ್ತಕ್ಕಿಂತ ಇಲ್ಲಿ ತತ್ತ್ವಪ್ರಸಾರಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ವಿಜಯದಾಸ, ಪುರಂದರದಾಸ, ಗೋವಾಲದಾಸ, ಶ್ರೀಪಾದರಾಜ ಮತ್ತು ಜಗನ್ನಾಥದಾಸರಲ್ಲಿ ಸುಳಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಕನಕದಾಸ ಮತ್ತು ವಾಹಿಲಾ ಕೀರ್ತನಕಾರ್ತಿಯಲ್ಲಿ ಈ ರೂಪ ಕಾಣುವುದಿಲ್ಲ. ವಾರ್ತಾನ್ಯಗಳಲ್ಲಿದ್ದ ದಾಸರಲ್ಲಿಯೇ ಈ ರಚನೆಗಳು ಕಾಣುವುದು ಇವುಗಳ ಪಾಂಡಿತ್ಯವನ್ನು ಸ್ವಷ್ಟಪಡಿಸುತ್ತದೆ. ಇವುಗಳಲ್ಲಿ ಮಧ್ಯಮತ ವಿಚಾರಗಳಲ್ಲಿದೆ ಅದಕ್ಕೆ ಸಂಬಂಧಪಟ್ಟ ಪ್ರಮುಖ ವ್ಯಕ್ತಿಗಳನ್ನು ಕುರಿತ ವಸ್ತುವನ್ನು ಒಳಗೊಂಡಿರುತ್ತವೆ. ಹೀಗಾಗಿ ಸುಳಾದಿಗಳಲ್ಲಿ ಯಾವುದೇ ಜಾನಪದೀಯ ಅಂಶಗಳನ್ನು ಕಾಣಲಾಗುವುದಿಲ್ಲ. ದಾಸರು ರಚನೆಯ ಕಾರಣದಿಂದ ಇವುಗಳ ಪರಿಚಯ ಮಾತ್ರವಾಗಿದೆಯಷ್ಟೇ.

ಲುಗಾಭೋಗ : ಕನಕದಾಸರು ಮತ್ತು ಮಹಿಳೆಯರನ್ನು ಬಿಟ್ಟು ಉಳಿದು ದಾಸರಲ್ಲಿ ಈ ಪ್ರಕಾರ ಕಂಡುಬರುತ್ತದೆ. ಲುಗಾಭೋಗಗಳು ಯಾವುದೇ ತಾಳಬಿದ್ಧವಾದ ರಚನೆಗಳಲ್ಲ. ಇವುಗಳಲ್ಲಿ ಪಲ್ಲವಿ, ಅನುಪಲ್ಲವಿ ಕಂಡುಬರುವುದಿಲ್ಲ. ಇವು ಬಹುವಿಚಿಗೆ ವಚನಗಳನ್ನೇ ಹೋಲುತ್ತವೆ. ಅನೇಕ ಲುಗಾಭೋಗಗಳನ್ನು ವಚನಗಳಿಂದೇ ಹೇಳಬಹುದು. ಆದರೆ ಅಂತಿತ ದೃಷ್ಟಿಯಿಂದ ವಾತ್ರಿ ಇವು ಬೇರೆಯಾಗುತ್ತವೆ. ಬಹುತೇಕ ಲುಗಾಭೋಗಗಳು ದ್ವಿತೀಯ ಪ್ರಾಸಾದಿಂದ ಕೂಡಿವೆ. ಪ್ರತಿ

ಯೋಂದು ಉಗಾಭೋಗಗಳು ಒಂದು ಪ್ರತ್ಯೇಕ ವರುಕ್ತಕೆದಂತಿದೆ. ಇಲ್ಲಿ ಪಾದಗಳ ನಿಯಮವಿಲ್ಲ. ತಾಳ, ಹೊಳಗಳ ಕಟ್ಟುಪಾಡಿಲ್ಲ. ಈ ದೃಷ್ಟಿಯಿಂದ ಉಗಾಭೋಗಗಳು ಒಳ್ಳಿಯ ಸಾಹಿತ್ಯಕ ಪೂಲ್ಯವನ್ನೂ ಉಗಾಭೋಗದ ರಚನೆಗಳಿನ್ನು ಬಹುದು.

**ವೃತ್ತಿ ನಾಮಗಳು :** ವೃತ್ತಿನಾಮಗಳು ಪಲ್ಲವಿ, ಅನುಪಲ್ಲವಿಯಿಂದ ಕೊಡಿರುತ್ತವೆ. ಹಾಡಿನ ಉದ್ದಕ್ಕೂ ಶ್ಲೋಕ, ಪದ ಎಂಬ ಎರಡು ಭಾಗಗಳಲ್ಲಿ ಹಾಡು ಮಂದುವರಿಯಾತ್ಮದೆ. ಇಲ್ಲಿ ಕೂಡ ಭಾಷೆ ಸಂಸ್ಕೃತ ಭಾಣಿಯಷ್ಟುವಾಗಿರುತ್ತದೆ. ವೃತ್ತಿನಾಮವನ್ನು ಒಳಿಸಿದವರಲ್ಲಿ ಶ್ರೀಪಾದರಾಜರೇ ಹೊದಲಿಗರು. ಅವರ ವೃತ್ತಿ ನಾಮ ಸರಳವಾದ ಭಾಷೆಯಲ್ಲಿ ರಚಿತವಾಗಿದೆ. ಜಗನ್ನಾಥದಾಸರ ಮತ್ತು ಪಾದಿರಾಜರ ರಚನೆಗಳೂ ಸಂಸ್ಕೃತ ಭಾಣಿಯಷ್ಟುವಾಗಿದ್ದು, ಅಲ್ಲಿನೂಮ್ಮೆ ಕನ್ನಡ ಪದಗಳ ಒಳಕೆ ಕಂಡುಬರುತ್ತದೆ. ಪಾದಿರಾಜರ ವೈಕುಂಠ ಪಣಿನ ಎಂಬುದು ಕಭೇಯನ್ನೂ ಉಗಾಭೋಗದ ವೃತ್ತಿನಾಮ. ಇಲ್ಲಿ ಕೃಿತಿಯಲ್ಲಿನ ಶ್ಲೋಕಗಳನ್ನು ವೇದ, ಉಪನಿಷತ್ತು, ಭಾಗವತ, ಬ್ರಹ್ಮಸೂತ್ರ, ಪಾಂಚರಾತ್ರ, ಭಗವದ್ಗೀತೆ ಮಂತ್ರಾದ ಸಂಸ್ಕೃತ ಶಾಸ್ತ್ರಗಳಿಂದ ತೆಗೆದುಕೊಳ್ಳಲಾಗಿದೆ. ಪದದಲ್ಲಿ ಶ್ಲೋಕಗಳ ಅರ್ಥವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

**ಶ್ಲೋಕ :** “ನಾರಾಯಣಂ ನಮಸ್ಕೃತ್ಯನರೀಂ ಜ್ಯಾವನರೋತ್ತಮಂ  
ದೇವಿಂ ಸರಸ್ವತೀಂ ಪಾಂ ತತೋಜಯ ಮುದೀರಯೇತ್”

**ಪದ :** “ನರಸೆಂದು ಶೈವಪರೇಸರು ನಾರಾಯಣ  
ಮೇರೆವ ಮೂಲರೂಪವನಿವ  
ಗುರುವ್ಯಾಸ ನರೋತ್ತಮ ವಾಯುದೇವ ಲಕುಮಿ  
ಸರಸ್ವತಿ ಗ್ರಂಥದ್ವಾದಕಿ ಗಿಡೆ”<sup>19</sup>

ಇದೇ ರಿಇತಿಯಲ್ಲಿ ಉಳಿದವರ ವೃತ್ತಿನಾಮಗಳಿಲ್ಲ. ಅದರೆ ಶ್ಲೋಕ ಮತ್ತು ಪದ ಎಂಬ ವಿಭಾಗ ಕ್ರಮವಿದೆ. ಇಲ್ಲಿನ ಶ್ಲೋಕ ಸ್ವತಂತ್ರವಾದದ್ದು. ಯಾವುದೇ ಶಾಸ್ತ್ರ ಗ್ರಂಥಗಳಿಂದ ಪದೆದರ್ದಲ್ಲಿ.

**ದಂಡಕ :** ದಂಡಕದ ಧಾಟಿ ಪದ್ಯಕ್ಕೂ, ಗದ್ಯಕ್ಕೂ ನಡುವಿನ ಧಾಟಿ; ಇದು ಹಳೆಗನ್ನಡದ ಗದ್ಯವನ್ನು ಹೆಚ್ಚು ಹೋಲುತ್ತದೆ. ಇವನ್ನು ದೇವರ ಪೂಜೆಯ ಸಮಯದಲ್ಲಿ ಪತನೆ ಪಾಡುವ ಪರಿಪಾಠವಿದೆ. ಶ್ರೀಪಾದರಾಜರ ‘ಶ್ರೀ ಲಾಜ್ಞಿ ಸ್ವಸಿಂಹ ಪ್ರಾದುಭಾರವದಂಡಕ’ ಒಂದೇ ಸಿಕ್ಕಿರುವುದು. ದಂಡಕ ಎಂಬುದು ದೇವರ ಮಹಿಮೆ, ಪವಾಡಗಳನ್ನು ಕುರಿತು ಹಾಡುವ ಹಾಡು. ಜನಪದರು ಗ್ರಂಥದೇವತೆಗಳ ಹೆಚ್ಚಿದ ಸಂದರ್ಭದಲ್ಲಿ ದೇವಿಯ ಉಗ್ರರೂಪದ ಮಹಿಮೆಯನ್ನು ಹಾಡುವರು. ಇವುಗಳನ್ನು ದಂಡಕಗಳಿಂದ ಕರೆಯುತ್ತಾರೆ. ಶ್ರೀಪಾದರಾಜರ ದಂಡಕವೂ ಅದೇ ಧಾಟಿಯನ್ನು ಒಳಗೊಂಡ ರಚನೆ. ಇಲ್ಲಿ ನರಸಿಂಹನ ಮಹಿಮೆ ಆಕ್ರೋಶ ಮಂತ್ರಾದ

ಚಿತ್ರಣವಿದೆ. ನರಸಿಂಹ ಪ್ರಕಾಶದನಿಗೆ ಒಲಿದು ಅವನ ತಂದೆಯನ್ನು ಕೊಲ್ಲಿಲ್ಲವೆ ಸಂದರ್ಭದ ಚಿತ್ರಣ ಹೀಗಿದೆ.

“ಅಮೇಲಿ ಧಾರ್ ಕತ್ತಿ ಕೈ  
ಗೊಂಡು ಅಯಾಸದಿಂದಲ್ಲಿ ಆ ದೃತ್ಯನಾ  
ಸಾರಕ್ಕಿಂಡಾತ್ಯನ್ಲೋ ಸಂಗರ ಶ್ವಾಂತಿ ಮು  
ತ್ತೇನು ತಾ ಕಾಣಿದೇ ದೂಕಿದಂ ತಾಕಿದಂ  
ಸೋಕಿದಂ ಅಂಭ್ರವಿನಾಯಸಗಳ್ ಕೂಡಿ ತಾ  
ಮೇಲೆಯುಂ ಕೆಳಗೆಯುಂ ಶ್ಯೇನವೆಕ್ಕಿಂತ ಸು  
ತ್ವಾಡುತಾವಿದ್ವವಂ ಕಾಣಿದೇ ತನ್ನನೇ  
ಹಿಡಿವುದಕ್ಕಾತನಂತೋಡುತಾ ಬಹೂ ಬ  
ಲ್ಲಿಷ್ಟು ನಾ ಅಟ್ಟಹಾಸ್ಯೇಸಿಯುಕ್ಕೇನೆರಂ  
ಗಳ್ ಪ್ರಸಾದ್ಯೈಸಿ ಕೂರಾಹಿತಾನಂಧಂಡ  
ಗ್ರಹಿಯಂತೇ ಸ್ಥಭಾ ಸಾನಿರಂ ಸೂಸಿ ಜಂ  
ಫಾಲ ಲೀಲಾ ಸಮಲ್ಲಂಫಿನಾ ಗೋಪದಿಂ  
ಹಾರಿಯಾ ನಾರಹಯುಕ್ಕನಾ ದೃತ್ಯದ  
ಕ್ಕನ್ನಾಡಿರ್ಬಂ ಘಟಾಫುಟ್ ತಲಾಫಾತವರ್”<sup>20</sup>

ಇಲ್ಲಿ ಪ್ರಯೋಗಿಗೊಂಡಿರುವ ಭಾಷೆ ಮತ್ತು ಲಯಗುರಿಕೆಯನ್ನು ನಾವು ಮುಖ್ಯವಾಗಿ ಗಮನಿಸಬೇಕು. ಉಸಿರುಕಟ್ಟಿವಂತೆ ಒಂದೇ ಸಮನೆ ಹಾಡು ಸಾಗುತ್ತದೆ. ಹಿರಣ್ಯಕಶ್ಯಪನ ಸೀಳುವಿಕೆಗೆ ಬೇಕಾದ ಕ್ಷೇತ್ರದ ಭಾಷೆ ಇಲ್ಲಿ ಬಳಕೆಯಾಗಿದೆ. ನರಸಿಂಹನ ಆಕ್ಷೋತ್ಸವನ್ನು ವರ್ಣಿಸಲು ಬಳಸಿದ ಭಾಷೆ ದೃತ್ಯವನ್ನು ನಿರ್ಮಿಸುವ ಸಾಮಧ್ಯವನ್ನು ಪಡೆದುಕೊಂಡು ನಾಟಕೀಯ ಸನ್ನಿಹಿತವನ್ನು ಸೃಷ್ಟಿಸಿದೆ. ದೂಕಿದಂ ತಾಕಿದಂ, ಸೋಕಿದಂ ಮುಂತಾದ ಪದಗಳು ಸನ್ನಿಹಿತವನ್ನು ಥಟ್ಟನೆ ಕಣ್ಣಿಗೆ ಕಟ್ಟುತ್ತವೆ.

ಒಟ್ಟಾರೆ ದಾಸರ ರಚನೆಗಳಲ್ಲಿ ವಿಶಿಷ್ಟಸ್ಥಾನ ಮತ್ತು ಜನಪ್ರಿಯವಾದ ರಚನೆಗಳಿಂದರೆ ಕೀರ್ತನಗಳೇ ಆಗಿವೆ. ಅವ್ಯಾಳೊಂದಿಗೆ ಅವರಿಗೆ ಸಂಸ್ಕೃತದ ಪಾಂಡಿತ್ಯ ವಿಶ್ವೇಂಬಿದು ಅವರ ಇನ್ನುಳಿದ ರಚನೆಗಳಾದ ಸುಳಾದಿ, ವೃತ್ತಿನಾಮಗಳಿಂದ ತಿಳಿಯುತ್ತದೆ. ದಾಸರು ತಮ್ಮ ರಚನಾ ವಿನಾಯಸದಲ್ಲಿ ತೋರಿದ ವೈಶಿಷ್ಟ್ಯ ವಿಶಿಷ್ಟರೀತಿಯಾಗಿದೆ. ಒಂದು ಕಡೆಯಿಂದ ಶಿಷ್ಟವಾದ ವಾಡಿವಂತಿಕೆಯುಳ್ಳ ಸಂಸ್ಕೃತ ಭಾಷೆಯನ್ನು ಬಳಸಿದರೆ ಇನ್ನೊಂದು ಕಡೆಯಲ್ಲಿ ಜನಪದೀಯರ ಧಾಟಿಗಳ ಅನುಕರಣೆಯನ್ನು ಇವರು ಮೈಗೂಡಿಸಿಕೊಂಡಿರುವುದು ವಿಶಿಷ್ಟ ಸಂಗತಿ. ಎಪ್ಪು ಸಂಸ್ಕೃತ ಸಾಮಧ್ಯ ಉಳ್ಳವರೋ ಅಪ್ಪೋ ದೇಸೀ ಭಾಷೆಯ ಸೋಗಡನ್ನೂ ಬಲ್ಲವರಾಗಿದ್ದರು. ಹೀಗಾಗಿ ಇವು ಜನರನ್ನು ಆಕಷಿಸುವಲ್ಲಿ ಬಹಳ ಪರಿಣಾಮವನ್ನೇ ಬೀರಿವೆ.

### ಇ) ಭಾಷಾ ನೈವಿಧ್ಯತೆ

ಕಾವ್ಯ, ಭಾಷೆಯಲ್ಲಿಯೇ ಅಭಿವೃದ್ಧವಾಗುವ ಪ್ರಕಾರ, ಕಾವ್ಯದ ಭಾಷೆ ನಿತ್ಯ ಬಳಿಸುವ ಮತ್ತು ಶಾಸ್ತ್ರದ ಭಾಷೆಗಿಂತ ಭಿನ್ನವಾಗಿರುತ್ತದೆ. ಕಾವ್ಯದ ಭಾಷೆಯಲ್ಲಿ ಕಿಗೆ ಇಂದನ್ನು ಕೊಡುವುದರ ಜೊತೆಗೆ ಪದವಿನಾಗುಸಗಳ ಮೂಲಕ ಪ್ರತಿತವಾಗುವ ಅರ್ಥಸ್ವಾರಸ್ಯವೂ ಮಾತ್ರವಾಗಿರುತ್ತದೆ. “ಕವಿಯಾದವನು ತನ್ನ ಭಾವತೀವ್ರತೆಗೆ ಅಫ್ವಾ ಅಪೂರ್ವವಾದ ಭಾವನೆಗಳಿಗೆ ಅಭಿವೃತ್ತಿಯನ್ನು ಕೊಡುವಾಗ ಆತ ಮೂರ್ತಿ ಪ್ರಪಂಚದ ಚಿತ್ರಗಳನ್ನೇ ಆಶ್ರಯಿಸುತ್ತಾನೆ. ಈ ಚಿತ್ರಗಳು ಕವಿಯ ಮನಸ್ಸಿನಲ್ಲಿ ಸಂಗ್ರಹಿತವಾದ ಲೋಕಾನುಭವದ ಪರಿಣಾಮಗಳೇ ಆಗಿರುತ್ತವೆ. ಕವಿಯು ವಾದುವ ಸಾದೃಶ್ಯ ವೈದ್ಯತ್ಯ ಹಾಗೂ ಸಂಬಂಧಗಳನ್ನು ಗುರುತಿಸುವ ಮತ್ತು ಸಂಖ್ಯಾಸುವ ಸಾಮಧ್ಯದ ಪರಿಣಾಮಗಳೇ ಅಲಂಕಾರಗಳು”<sup>21</sup>. ಇಲ್ಲಿ ಕವಿ ಉಪಮೆ, ರೂಪಕ, ಪ್ರತಿಮೆ, ಪ್ರತೀಕ, ವಿಡಲಬನ, ವೃಂಗ್ಯ, ಶ್ಲೇಷೆ ಮುಂತಾದ ಅನೇಕ ರೀತಿಯ ಒಮ್ಮತ್ವಾರಗಳ ಮೂಲಕ ತಾನು ಹೇಳುವ ವಿವರಣನ್ನು ಸ್ಪಷ್ಟ ಪಡಿಸುತ್ತಾನೆ.

ದಾಸ ಸಾಹಿತ್ಯದ ಭಾಷೆ ಸಾಂಪ್ರದಾಯಿಕ ನೇರೆಯಲ್ಲಿ ಇರುವಂತೆ ಕಂಡು ಬಂದರೂ ದಾಸರಿಗೇ ವಿಷಯವಾದ ರಚನೆಯ ಶೈಲಿ ಇರುವುದನ್ನು ಗುರುತಿಸಬಹುದು. ಭಕ್ತಿ ಪಂಥದಲ್ಲಿ ಕಾಣುವ ಪ್ರಾಣಿ ರೂಪಕಗಳನ್ನು ಇವರ ರಚನೆಗಳಲ್ಲಿ ಕಾಣಬಹುದು. (ಇದರ ವಿವರವನ್ನು ಈ ಅಧ್ಯಾಯದ ಮೊದಲ ಭಾಗದಲ್ಲಿ ಕಾಣಬಹುದು.)

“ಒಡಲ ಆಸಗಾಗಿ ನೊಣವು ಕೊಡುವ ಜೀವಿನಲ್ಲಿ ಬಿದ್ದು  
ತೊಡಕೆದಂತ ಪಾಠದಲ್ಲಿ ಬಿದ್ದು ಬಾಯಿ ಬಿಡುತ್ತಳೆನು” (ಕ.ಭ.ಗೀ. ಪ್ರ. 48)

“ಕಾಕು ಇಂದ್ರಿಯಗಳಿಂಬ ಕಟ್ಟಿಕರಿಗೆ ನಾ ಸಿಲುಕಿ  
ಮೇಕೆಯಂದದಿ ಬಾಯಿ ಬಿಡುತ್ತಳೆನು”<sup>22</sup>

“ಬಿಲಿಗೆ ಸಿಲುಕಿದ ಮೃಗದಂತ ಬಾಯಿನ್ನಡುತ್ತಲಿ  
ತೆಲೆ ಹುಳಿತ ನಾಯಂತ ಬಯಲಾಸಗೆ ಸಿಲುಕಿದ”<sup>23</sup>

ಮುಂತಾದ ಉಪಮೆಗಳು ವ್ಯಕ್ತಿಯ ಮನಸ್ಸಿನ ಚಂಚಲತೆ ಹಾಗೂ ಲ್ಯಂಗಿಕ ಪಾಠಳಿಯಲ್ಲೇ ಸುತ್ತುವ ಅಂದಂದಿಗೆ, ಬದುಕುವ ಪರಿಸ್ಥಿತಿಯನ್ನು ಸೂಚಿಸುತ್ತವೆ. ಇದಲ್ಲದೆ ವ್ಯಕ್ತಿಯ ಅಸಹಾಯಕ ಸ್ಥಿತಿಯಂದನ್ನು ಸೂಚಿಸುತ್ತವೆ. ಮನಸ್ಸನ ಕಿಂಪ್ಯಾ-ಒಳಿಯ ವ್ಯಕ್ತಿತ್ವದ ವಿಭಜನೆಯೂ ಪ್ರಾಣಿ ಉಪಮೆ, ರೂಪಕಗಳ ಮೂಲಕ ತೀಳಿಯುತ್ತದೆ. ಇಲ್ಲಿ ವ್ಯಕ್ತಿಯ ಆಸೆ, ಅಮಿಷಗಳಿಗೆ ನಾಯಿ, ಕೋತಿ, ಹಂಡಿ,

ನೊಣ ಮುಂತಾದವು ಉಪಮೆಗಳಾದರೆ ಮೇಕೆ, ಮೂಷಕ ಮುಂತಾದ ಪ್ರಾಣಿಗಳ ಉಪಮೆಗಳು ವ್ಯಕ್ತಿಯ ಅಸಹಾಯಕತೆಯನ್ನು ಮತ್ತು ಅಧೀನತೆಯನ್ನು ಹೇಳುತ್ತವೆ.

ಭಕ್ತಿಸಾಹಿತ್ಯದಲ್ಲಿ ಬಹಳ ಮುಖ್ಯವಾಗಿ ‘ಸಂಸಾರ’ದ ವಿಚಾರ ಪ್ರಸ್ತಾಪ ಗೊಂಡಿದೆ. ಇಲ್ಲಿ ಸಂಸಾರಕ್ಕೆ ಮೂಲವಾದೆ ಕುಟುಂಬ ಮತ್ತು ಅದರ ಸುತ್ತಲೂ ಹೆಚ್ಚಿದುಕೊಂಡಿರುವ ರೀತಿ-ನಿಃತಿಗಳನ್ನೂ ಇವರು ಪರಿಶೀಲನೆಗೆ ತೆಗೆದುಕೊಂಡಿದ್ದಾರೆ. ಸಾಂಪ್ರದಾಯಿಕವಾಗಿ, ಎಲ್ಲ ಕವಿಗಳೂ ಸಂಸಾರವನ್ನು ಸಾಗರಕ್ಕೆ ಹೋಲಿಸಿದ್ದಾರೆ. ಇದು ರೂಢಿಬದ್ಧವಾದ ಶೈಲಿಯಾಗಿದೆ. ದಾಸರಲ್ಲಿ ಇಂತಹ ಉಪಮೆ, ರೂಪಕೆ ಗಳಿಗೇನೂ ಕೊರತೆಯಿಲ್ಲ.

ಸಂಸಾರವೆಂಬ ಸಾಗರವನ್ನತ್ತರಿಸುವರೆ (ಕ.ಭ.ಗೀ. ಪು. 19)

ಮಂಡಿ ಮಹ್ಯಂಬ ಕಡಲೊಳು ವಾಳುಗಿದೆ (ಕ.ಭ.ಗೀ. ಪು. 65)

ಹೇಸಿಕಿಯ ಸಂಸಾರ ಸಾಗರದೊಳಗೆ ಬಿದ್ದು (ಕ.ಭ.ಗೀ. ಪು. 55)

ಗುಳ್ಳಿ ಒಡೆದ ತರನು ಕರ್ಮೋ ಸಂಸಾರದಾಟ (ಕ.ಭ.ಗೀ. ಪು. 142)

ಕಾಳಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು (ಶ್ರೀ ಪಾ.ರಾ.ಕೃ. ಪು. 38)

ಸಂಸಾರದ ಸುಳಿಗೆ ಸಿಕ್ಕಲು ಬೇಡ (ಪು.ಸಾ.ದ.-3 ಪು.75)

ಗಾಳಿಕ್ಕಿದ ದೀಪ ಬಾಳು ಬದುಕೆಲ್ಲಾ (ಪು.ಸಾ.ದ.-3 ಪು. 227)

ಉಪಮೆ, ರೂಪಕಗಳು ಸಂಸಾರದ ಚಿತ್ರಣವನ್ನು ನೀಡುತ್ತವೆ. ಸಂಸಾರವನ್ನು ಸಾಗರಕ್ಕೆ ಹೋಲಿಸುವ ಪರಿಪಾಠ ಜನಪದರಲ್ಲಿ ಕಂಡುಬರುತ್ತದೆ. ಸಾಗರದ ಉಪಮೆ ಸಂಸಾರದ ಸಮಸ್ಯೆ ಚಿತ್ರಣವನ್ನು ನೀಡುವಲ್ಲಿ ಯಂತಸ್ಸಿಯರಾಗಿದೆ. ಸಾಗರದ ಅಳ ಮತ್ತು ಅಗಲಗಳು ಅರಿವಿಗೆ ಬರುವುದು ಕಷ್ಟ. ಸಂಸಾರವೆಂಬುದು ಕಷ್ಟ ಮತ್ತು ಸುಖಿದ ಸಂಮಿಶ್ರಣ. ಸಂಸಾರವನ್ನು ಕತ್ತಲೆ ಮತ್ತು ಬೆಳದಿಂಗಳಿಗೆ ಹೋಲಿಸುವುದು ಇದೇ ಅರ್ಥವನ್ನು ಸೂಚಿಸುತ್ತದೆ. ಸಂಸಾರದೊಂದಿಗೆ ವ್ಯಕ್ತಿಯ ಬದುಕಿನ ಆಗುಹೋಗಳೂ ಕೂಡಿಕೊಂಡಿರುತ್ತವೆ. ಹೀಗಾಗಿ ಬದುಕು-ಸಂಸಾರ ಎರಡೂ ಜೊತೆ ಜೊತೆಯಲ್ಲಿಯೇ ವಿಚಾರವಾಡುವ ವಿಷಯಗಳಾಗಿವೆ. ಬದುಕನ್ನು ಕುರಿತು ಕನಕದಾಸರ ಉಪಮೆಯೊಂದು ಹೀಗಿದೆ :

“ಬೆಳ್ಳಿ ಬಂಗಾರಿಟ್ಟುಕೊಂಡು ಒಳ್ಳೆ ವಸ್ತ್ರ ಹೊದ್ದು ಕೊಂಡು  
ಅಳ್ಳಬಾರಿಗೊಂಬಿಯಂತೆ ಆಡಿಹೋಯಿತು”<sup>24</sup>

ಗೊಂಬೆಯಾಟದಲ್ಲಿ ಹಾಸ್ಯಪಾತ್ರವಾಗಿ ಬರುವ ಅಳ್ಳಜಾರಿಗೆ ವ್ಯಕ್ತಿಯನ್ನು ಹೋಲಿಸುವುದರ ಮೂಲಕ ನಶ್ಯರವಾದ ಬದುಕನ್ನು ವಿಡಂಬಿಸಲಾಗಿದೆ. ಬದುಕಿರುವಾಗಲೇ ವ್ಯಕ್ತಿಯು ಒಳ್ಳೆಯಾದನ್ನು ಪಾಡಿ ಮುಕ್ತಿಯನ್ನು ಪಡೆಯಬೇಕೆಂಬ ಆಶಯು ಇವರ ದಾಗಿದೆ. ದಾಸರು ತಾವು ಹೇಳುವ ವಿಷಯದ ಪ್ರಸ್ತಾವನೆಗೆ ಬಳಸುವ ಭಾಷೆ ಹೇಗಿದೆ ಎಂಬುದನ್ನು ನಾವು ಇಲ್ಲಿ ಗಮನಿಸುವುದು ಮುಖ್ಯವಾಗಿದೆ. ಅವರು ಹೇಳುವ ವಿಷಯ ಯಾವುದೇ ಆದರೂ ಅವರು ಆದನ್ನು ಹೇಗೆ ಅಭಿವೃಕ್ಷಿಸುತ್ತಾರೆ ಎಂಬುದು ಇಲ್ಲಿ ಮುಖ್ಯವಾಗಿದೆ. ಹೀಗಾಗಿ ದಾಸರು ಬಳಸಿರುವ ಉಪಮೆ ರೂಪಕೆ ಗಳು ಹೇಳಬೇಕಾದ ವಿಷಯದ ಸ್ವಷ್ಟ ಚಿತ್ರಣವನ್ನು ನೀಡುತ್ತವೆ. ಸಂಪರ್ಹನದ ದೃಷ್ಟಿಯಾಂದ ಕೀರ್ತನೆಗಳ ಭಾಷೆ ಹೇಳುವುದು ಸರಳ ಮಾತ್ರು ಜನಪ್ರಿಯ ತಂತ್ರವನ್ನು ಒಳಗೊಂಡಿವೆ.

ದಾಸರು ಡಂಬಾಚಾರದ ಭಕ್ತಿಯನ್ನು ಕುರಿತು ಹೇಳುವಾಗ ಬಳಸಿರುವ ಉಪಮೆ, ರೂಪಕಗಳು ಉತ್ತರಣ್ಯವಾಗಿವೆ. ಇವು ಡಂಬಾಚಾರದ ಭಕ್ತಿಯ ಸ್ವಷ್ಟ ಚಿತ್ರಣವನ್ನು ನೀಡುವಲ್ಲಿ ಯಂತ್ರಿಸಿದ್ದಾರೆ.

“ಗುಂಡು ಮುಳುಗಿನ ಹಕ್ಕಿಯಂತೆ ಕಂಡ ಕಂಡ ನೀರ ಮುಳುಗಿ  
ಮಂಡಳೊಲೆ ಬಾಹುದೈಸೆ ಗತಿಯ ಕಾಣಿಸೋ” (ಕ.ಭ.ಗೀ. ಪು. 12)

ತೀರ್ಥಯಾತ್ರೆಯನ್ನು ಮಾಡುವುದರಿಂದ ಮುಕ್ತಿ ಹೋರಿಯುತ್ತದೆ ಎಂಬ ವ್ಯಾದಿಕ ಧರ್ಮದ ನಂಬಿಕೆಯನ್ನು ದಾಸರು ಟೀಕಿಸಿದ್ದಾರೆ. ಸಿಕ್ಕಿ ಸಿಕ್ಕಲ್ಲಿ ಸ್ವಾನ ಮಾಡುವ ವ್ಯಕ್ತಿಯನ್ನು ಗುಂಡು ಮುಳುಗಿನ ಹಕ್ಕಿಗೆ ಹೋಲಿಸಿದ್ದಾರೆ. ಅಂದರೆ ಭಕ್ತಿನ ಭಕ್ತಿ ಡಂಬಾಚಾರವಾದ ರೀತಿಯನ್ನು ಇದು ವಿವರಿಷುತ್ತದೆ. ತೀರ್ಥಯಾತ್ರೆ ಪಾಡಿ ಅಲ್ಲಿ ಸ್ವಾನ ಮಾಡುವುದು ಪವಿತ್ರವಂಬ ನಂಬಿಕೆ ಇದೆ. ಅದರೆ ಸ್ವಾನ ಪವಿತ್ರ ಮಾಡುವುದಿಲ್ಲ. ವ್ಯಕ್ತಿಯ ಪರಿಶುದ್ಧತೆಯೇ ಪವಿತ್ರವಾದದ್ದು ಎಂದು ದಾಸರು ಹೇಳಿದ್ದಾರೆ. ಬಹಿರಂಗವಾದ ಪೂಜೆಯನ್ನು ಕುರಿತು ಪ್ರಾರಂಭರ ಕೀರ್ತನೆಯೊಂದು ಹೀಗಿದೆ. ಇದರಲ್ಲಿ ಬಳಕೆಗೊಂಡಿರುವ ಉಪಮಾಗಳು ಭಕ್ತಿಯ ಡಂಬಾಚಾರವನ್ನು ಜೀನ್ನಾಗಿ ವಿವರಿಸುತ್ತವೆ :

“ಕಂಱುಗಾರನ ಬಿಡಾರದಂದದಿ  
ಕಂಚು ಹಿತ್ಯಾಲೀ ಪ್ರತಿಮೆಗಳ ನೇರಹಿ  
ಮಿಂಚೆಬೆಂದು ಬಲು ಜೈವ್ಯಾಗಳನು ಹಚ್ಚಿ  
ವಂಚೆನಿಯಂದಲ ಪೂಜೆ ಮಾಡುವುದು  
ಕರದಲಿ ಜಪಮಣಿ ಬಾಯಲಿ ಪಂತ್ರಪ್ರ  
ಅರಿವಯ ಮುಸುಕನು ಮೋರೆಗೆ ಹಾಕಿ

ಪರಸ್ತಿಯರು ಗುಣಮನದಲ್ಲಿ ಸ್ತುರಿಸುತ್ತ ಪರಮ ವೀರಾಗ ಶಾಲಿ ಎಂದೆನಿಸುವುದು

ನಾಟಕ ಸ್ವೀಯಂತೆ ಬಯಲ ಡಂಭವತೋರ್ 25

ప్రాజెయు సమస్త చిత్రణవన్ను ఇల్లి నీడువుదర మాలక టోషిసిద్దారే. ఒహళ ముఖ్యావాగి భక్తియ డంబాచారవన్ను ఏవరిసువుడే ఇల్లియ ఉడ్డే శహాదే. డంబాచారద భక్తియన్న స్తోగే తోలిసుపుదు ఇల్లి ఏవేచనాఫ్ వాదద్దు. నాటికదల్లి పాత్రధారి భావనెగళన్న తన్నల్లి ఆరోపిసికొండు నటనే వాడు త్వానే(ళే). ఈ భావనెగళు మాలతః పాత్రధారియదాగిరద మాలక్కతి పాత్రద్వాగిరుత్తవే. హీగాగి నాటికదల్లి పాత్రధారియ భావనెగళు ఏనిద్దరం అప్ప తోలిరికెయదాగిరుత్తవే. ఇదే రీతియల్లి భక్తినల్లిదవనోబ్బి తన్న భక్తియన్న ప్రదర్శిసువ రీతియల ఆగిరుత్తదే. ఈ భక్తి వ్యావహారిక వాగిరుత్తదే.

ತೋರಿಕೆಯ ಭಕ್ತಿಕೊಡುವ ಹಿಂಸೆಯನ್ನು ಕುರಿತು ಕನಕದಾಶರು ಹೀಗೆಂದೀ  
ದಾರೆ:

“ಇಕ್ಕುಳಿವ ಕೈಯಲ್ಲಿ ಪಿಡಿದು ಕಾದ ಕಬ್ಬಿಣವನ್ನು ತೆಗೆಸಿ  
ಹೊಕ್ಕು ಮುಂದಕೆ ಎಳ್ಳಸಿ ಹೊಮ್ಮುವ ಗಿತ್ತಾಟ”<sup>26</sup>

ಡಂಬಾಚಾರದ ಭಕ್ತಿಯಿಂದ ಉಂಟಾಗುವ ಚಡವಡಿಕೆಯನ್ನು ಇದು ತಿಳಿಸುತ್ತದೆ. ಹೀಗೆ ಅನೇಕ ಉಪವೇಗಳು ಕೀರ್ತನೆಗಳಲ್ಲಿ ಶಕ್ತಿಯುತವಾಗಿವೆ.

ವಕ್ತೆಯನಿಷ್ಟು ಯೋಜಕವಾದ ಸ್ಥಿತಿಯನ್ನು ಕುರಿತು

“କଟ୍ଟି କୈ ପରରଲି ହୋଇପେଗୋସଙ୍ଗ  
କଂଗିତ୍ତୁ କଟ୍ଟି ଗାଇଦ ଗଟ୍ଟି ଗବିଳଦଂତେ”<sup>27</sup>

ಎಂಬುದು ಸ್ವಾಭಿವಾನವನ್ನು ತೊರೆದು ಪರರಲ್ಲಿ ಬೇಡುವ ವ್ಯಕ್ತಿಯ ಚಿತ್ರಣವನ್ನು “ತುಕ್ಕು” ಹಿಡಿದ ಕಟ್ಟಣ ಜೆನ್‌ನ್‌ಗಿ ಪ್ರತಿಬಿಂಬಿಸುತ್ತದೆ. ಹಂಪ್ಯುದ ವ್ಯಕ್ತಿ ಬದುಕನ್ನು ವ್ಯಧರ ವಹಿಡಿಕೊಳ್ಳದ ಜೀವನ ಸಾಗಿಸಬೇಕು. ಪ್ರಯಾರ್ಥಿಯೇ ಅವನ ಏಳಿಯನ್ನು ರೂಪಿಸಿಕೊಳ್ಳಬೇಕು. ಇಲ್ಲದಿದ್ದರೆ ಬದುಕು ವ್ಯಧರ. ಅದನ್ನು ಹೇಳುವ ದೂಪಕ ಹೀಗಿದೆ.

“ಬಹುತ್ತಮೆಯಿಲ್ಲ ನದಿ ಬಿತ್ತದೆ ಬೆಳೆಯದೆ  
ಅತ್ಯರೆ ಬಾಹುದೇನೋ ರಾಣಿ ಬೆಳೆಯೂ ಸೂಸಿ ? ”<sup>28</sup>

ವೃಕ್ಷ ತನ್ನ ಪ್ರಾಯದಲ್ಲಿ ಸಾಧಿಸಲಾಗದ್ದನ್ನು ಮುದಿತನದಲ್ಲಿ ಸಾಧಿಸಲಾಗದು.

ಪ್ರಕೃತಿಯ ವಿವಿಧ ವಸ್ತುಗಳೊಡನೆ ವೃಕ್ಷಯ ಸ್ವಭಾವವನ್ನು ಹೋಲಿಸುವುದನ್ನು ನಾವು ಕಾಣುತ್ತೇವೆ. ಇದು ವಿಷಯವನ್ನು ನೇರವಾಗಿ ಮತ್ತು ಸರಳವಾಗಿ ಮನದಿಷ್ಟು ಪರಾಡಿಕೊಡುತ್ತದೆ. ಜನಪದ ಸಾಹಿತ್ಯವೂ ಇಂತಹ ಪರಾಗದಲ್ಲಿ ಸಾಗಿದೆ. ಜನಪದರೂ ತಾವು ರೇಳುವ ವಿಷಯವನ್ನು ರೂಪಕ, ಉಪವೇಗಳ ಮೂಲಕವೇ ರೇಳುತ್ತಾರೆ. ದಾಸರು ಉಪಮೆ, ರೂಪಕ ಮಾತ್ರವಲ್ಲದೆ ವ್ಯಾಗ್ನಿ, ವಿಡಂಬನ, ಶ್ಲೋಷಯನ್ನೂ ಒಳಗೊಂಡಿರುತ್ತಿರು. ಇಂತಹ ರಚನೆಗಳು ಕನಕ, ಪುರಂದರರಲ್ಲಿಯೇ ಹೆಚ್ಚಾಗಿ ಕಾಣುವುದು ಎಂಬುದು ಗಮನಿಸಬೇಕಾದ ವಿಚಾರ. ಪುರಂದರ ದಾಸರು ಪ್ರಭುತ್ವವನ್ನು ಕುರಿತು ವ್ಯಾಗ್ನಿ ಪರಾಡಿದ್ದಾರೆ. ಇದು ಭಕ್ತಿ ಪಂಥಗಳ ವಿಷಯ ಧೈರ್ಯದಲ್ಲಿಯೇ ಅಗಿದೆ.

“ಲೋಳಲೋಟ್ಟೆ ಎಲ್ಲಾ ಲೋಳಲೋಟ್ಟೆ  
ಆನೆ ಕುದುರೆ ಒಂಟಿ ಲೋಳಲೋಟ್ಟೆ ಬಹು  
ಸೇನೆ ಭಂಡಾರವು ಲೋಳಲೋಟ್ಟೆ  
ಮಾನಿನಿಯರ ಸಂಗ ಲೋಳಲೋಟ್ಟೆ ದೂಡ್ದು  
ಕ್ಷೋಣಿತನೆಂಬುದು ಲೋಳಲೋಟ್ಟೆ”<sup>29</sup>

ಲೋಳಲೋಟ್ಟೆ ಎಂಬ ಪದವೇ ಇಡೀ ಪದ್ಯದ ವ್ಯಾಂಗ್ಯವನ್ನು ನಿರೂಪಿಸುತ್ತದೆ. ರಾಜನ ಸಂಪತ್ತಿಗೆ ಸಂಬಂಧಪಟ್ಟ ಎಲ್ಲ ವಸ್ತುಗಳನ್ನೂ ಇಲ್ಲಿ ನಿರಾಕರಿಸಲಾಗಿದೆ. ಆನೆ, ಕುದುರೆ, ಸೇನೆ, ಭಂಡಾರ, ಮಾನಿನಿಯರು ಮುಂತಾದ ವಸ್ತುಗಳು ಪ್ರಭುತ್ವದ ಘನತೆಯನ್ನು ಪ್ರದರ್ಶಿಸುವುದು. ಇವು ಎಲ್ಲವೂ ‘ಲೋಳಲೋಟ್ಟೆ’ ಎಂದರೆ ಇವು ಯಾವುದೂ ಬೆಲೆ ಇಲ್ಲದವು, ಪ್ರಯೋಜನವಿಲ್ಲದವು ಮತ್ತು ಮುಕ್ತಿಗೆ ಪರಾಗ ವನ್ನು ಕೂಡದವಾಗಿವೆ ಎಂಬುದು ಇಲ್ಲಿನ ಅರ್ಥವಾಗಿದೆ. ರಾಜಕೀಯ ಮುಂದಾಳುಗಳನ್ನು ಕುರಿತು ಪುರಂದರದಾಸರು ವಿಡಂಬನೆ ಪರಾಡಿದ್ದಾರೆ.

“ಡೊಂಕೆ ಬಾಲದ ನಾಯಕರೆ  
ನೀವೇನೂಟವ ಪರಾಡಿದಿರಿ ? ॥೫ ॥

ಕಣಕ ಕುಟ್ಟೊವಲ್ಲಿಗೆ ಹೋಗಿ  
ಹಣಕ ಇಣಕ ನೋಡುವರಿ  
ಕಣಕ ಕುಟ್ಟೊ ಒನಕಿಲಿ ಬಡಿದರೆ  
ಕುಂಯಿ ಕುಂಯಿ ರಾಗವ ಮಾಡುವರಿ”<sup>30</sup>

ಚಮತ್ವಾರಪೂರ್ವಕರೀತಿಯಲ್ಲಿ ಇಲ್ಲಿ ವಿಡಂಬನೆ ವ್ಯಕ್ತಿಗೊಂಡಿದೆ. ಹಣಕಿ, ತೆಗ್ಗಿ, ಬಗ್ಗಿ, ಕರೇ, ಹಿರೇ ಕುಂಯಿ, ಕುಂಯಿ ಮುಂತಾದವು ವ್ಯಕ್ತಿಯ ತತ್ವವನ್ನು ಹೇಳುತ್ತವೆ. ವ್ಯಕ್ತಿಯನ್ನು ನಾಯಿಗೆ ಹೋಲಿಸುವುದೇ ಮುಕ್ತಿ ದೊಂಕುತ್ತಷಕ್ತಿ. ಇಂತಹ ಡೊಂಕುತನವನ್ನು ಇವರು ಚೆನ್ನಾಗಿ ತಮ್ಮ ಕೆಳಗಳಲ್ಲಿ ಪ್ರತಿಬಿಂಬಿಸಿದ್ದಾರೆ.

ಪುರಂದರದಾಸರು ಶೈಲೇಷೆಯನ್ನೂ ಸಮಾಧಿವಾಗಿಯೇ ಬಳಸಿದ್ದಾರೆ. ಇಯನ್ನು ಒಂದು ಆಜಾರ ಪದಾರ್ಥವೆಂದು ಹೇಳುತ್ತಾರೆ. ಇದನ್ನು ಸಂಭೇದಿಸಿ ಪದವನ್ನಾಗಿಯಾ ಬಳಸಿರುವುದನ್ನು ನೋಡಬಹುದು.

“ರಾಗಿ ತಂದಿರಾ ಭಿಕ್ಷೇಕ್ಕಿ ರಾಗಿ ತಂದಿರಾ ॥ಪ॥

ಯೋಗ್ಯರಾಗಿ, ಭೋಗ್ಯರಾಗಿ, ಭಾಗ್ಯವಂತರಾಗಿ ನಿಃವೈ ॥ಆ॥

ಅನ್ನದಾನವ ಮಾಡುವವರಾಗಿ  
ಅನ್ನ ಭಕ್ತಿವನಿಟ್ಟವರಾಗಿ  
ಅನ್ನ ವಾರ್ತೆಯ ಭಿಟ್ಟವರಾಗಿ  
ಅನುದಿನ ಭಜನಯ ಮಾಡುವರಾಗಿ”<sup>31</sup>

ಯೋಗ್ಯರಾಗಿ ಎಂಬುದು ಎರಡು ಅರ್ಥವನ್ನು ಕೊಡುತ್ತದೆ. ಒಂದು ರಾಗಿಯೋಗ್ಯವಾದದ್ದು ಎಂದು ಹೇಳಿದರೆ ಇನ್ನೊಂದು ವ್ಯಕ್ತಿಗಳನ್ನು ಕುರಿತು ಏಂ ವಂತರಾಗಿ, ಒಳ್ಳೆಯವರು ಎಂಬುದನ್ನು ಹೇಳುವ ವಾಚಕವಾಗಿದೆ. ಹೀಗೆ ತುರುತರು ತಮ್ಮ ರಚನೆಗಳಲ್ಲಿ ಶೈಲೇಷೆಯನ್ನು ಬಳಸುವುದನ್ನು ನಾವು ಕಾಣುತ್ತೀರೀಗೆಯೇ,

“ತುರುಕರು ಕರೆದರೆ ಉಣಿ ಬಹುದಣಿ  
ತುರುಕರು ಕರೆದರೆ ಅತಿ ಪುಣ್ಯವಯ್ಯ”<sup>32</sup>

ಇದರಲ್ಲಿ ಬಳಕೆಯಾಗಿರುವ ‘ತುರುಕರು’ ಎಂಬ ಪದವೂ ಅರ್ಥದ ದೃಷ್ಟಿಯ ಸ್ವಾರಸ್ಥವಾಗಿದೆ. ‘ತುರುಕರು’ ಎಂದರೆ ಹಸುಕರು ಎಂಬ ಅರ್ಥವನ್ನು ಇದಕೊಡುತ್ತದೆ. ಇದಲ್ಲದೆ ತುರುಕರು ಎಂದರೆ ಮುಸಲ್ಲಾನರೆಂಬ ಅರ್ಥವಾಗಿ ಇದು ಕೊಡುತ್ತದೆ. ಕಾಲದ ದೃಷ್ಟಿಯಿಂದಲೂ ಈ ಶೀತರ್ನೆ ಗಮನಾರ್ಥವಾಗಿ 15-16ನೇಯ ಶತಮಾನದಲ್ಲಿ ಹಿಂದು-ಮುಸಲ್ಲಾನರ ನಡುವೆ ಇದ್ದಂತಹ ಬಾಂದಾ ಅನ್ನೋನ್ನವಾದುದಲ್ಲ. ಇದನ್ನು ಆರಿತ ದಾಸರು ಇದೇ ವಿಷಯವನ್ನು ಕುರಿಸಿ ಒಂದು ಶೀತರ್ನೆಯನ್ನೇ ಹಾಡಿದ್ದಾರೆ. ತುರುಕರು ಹಿಂದೂಗಳಲ್ಲಿ ಪೂಜೆಗೆ ಆಧಾರದ ಪ್ರಾಣ. ಹಿಂದೂಗಳ ಒಂದು ನಂಬಿಕೆಯನ್ನು ಹೇಳುವುದರೊಂದಿಗೆ ಹೀಗೆ

ಮತ್ತು ಮುಸಲ್ಲಾನ್ನರ ಬಾಂಧವ್ಯವನ್ನು ಅನ್ನೋನ್ನೆಗೊಳಿಸುವ ಪ್ರಯತ್ನವಾಡಿ ದ್ವಾರೆ.

ದಾಸರು ಮತ್ತು ಭಾಪೆಯಲ್ಲಿಯೇ ಕೀರ್ತನೆಗಳನ್ನು ರಚಿಸಿರುವರು. ಕೃಷ್ಣನ ಬಾಲಲೀಲೆಗಳನ್ನು ಹೇಳುವಾಗ ಇವರು ಬಾಲಭಾಪೆಯನ್ನೇ ಬಳಸಿದ್ದಾರೆ. ಪ್ರರಂದರ, ಪ್ರಸನ್ನವೆಂಕಟದಾಸರ ಕೀರ್ತನೆಗಳಲ್ಲಿ ಇಂಥ ರಚನೆಗಳನ್ನು ಕಾಣಬಹುದು.

“ಎತ್ತೋದೆಯಮ್ಮಾ ನೆಂಂಸೆತ್ತಿಕೋ ಅಮ್ಮಾ  
ಬಾಲು ವತ್ತು ಅತ್ತು ಬಂದಿನೆ ಇತ್ತೇ ಅಮ್ಮಾ ತಿಂದೇನೆ ॥ಪ್ರಾ  
ತುತ್ತಿ ಬಾಯಿ ಮಂಗಾವೆ ಬಿತ್ತ ಅವು ವಾತತ್ತು ಬತ್ತಾವೆ  
ಅತ್ತಿ ಅವು ಉಪ್ಪುಕಾಯಿ ಅಮ್ಮಾ ಮಮ್ಮಾಲ್ಲೇ.  
ಉತ್ತೇಶ್ತಿ ಬೆನ್ನಿ ತಿಂದೇನೆ”<sup>33</sup>

‘ಹ’ ಕಾರ ‘ಪ’ ಕಾರ ‘ರ’ ಕಾರ ಮುಂತಾದ ಕೆಲವು ಅಕ್ಷರಗಳು ಮತ್ತು ಅಗ್ಗಿಗೆ ತೊಡು ಕಾಗುತ್ತವೆ ಎಂಬುದನ್ನು ನಾವು ಈ ರಚನೆಯಿಂದ ತಿಳಿಯಬಹುದು. ಪ್ರರಂದರರ “ಗುಮ್ಮನ ಕರೆಯಿದಿರೆ ಅಮ್ಮಾ ಗುಮ್ಮ ಕರೆಯಿದಿರೆ” “ಬೂಜಿ ಬಂದರೆ ಪಾಚಿ ಕೊಳ್ಳಿರೋ ರಂಗ್” ಮುಂತಾದ ರಚನೆಗಳಲ್ಲಿ ನಾವು ಬಾಲಭಾಪೆಯನ್ನು ಕಾಣಬಹುದು.

### ಕ್ರ. ಸುಡಿಗಟ್ಟಿ

ಸುಡಿಗಟ್ಟಿಗೆನ್ನು ಗಾದೆ ಮತ್ತು ನಾಣ್ಣಿಗಳಿಂದೇ ಕೆಲವರು ಆಘ್ಯೇ ಸುವೃದನ್ನು ನಾವುನೋಡಬಹುದು. ವಾಸ್ತವವಾಗಿ ಗಾದೆ ಮತ್ತು ನಾಣ್ಣಿಗಳು ಒಂದೇರಾದರೂ ನುಡಿಗಟ್ಟಿ ಇದಕ್ಕಿಂತ ಭಿನ್ನವಾದ ಜಾಯಿವಣವನ್ನು ಪಡೆದು ಕೊಂಡಿದೆ. ನುಡಿಗಟ್ಟಿ ಎಂದರೆ ನುಡಿಯಲ್ಲಿ ಅಡಗಿರುವ ‘ಕಟ್ಟಿ’ (ಗುಟ್ಟಿ, ಗಂಟು) ಎನ್ನಬಹುದು. ಅಧ್ಯಕ್ಷೋತ್ಸದಲ್ಲಿ ಇಂಗ್ಲಿಷಿನ ‘Idioms’ ಪದಕ್ಕೆ ಸವಾನಾಗಿ ಕನ್ನಡ ದಲ್ಲಿ ನುಡಿಗಟ್ಟಿ ಎಂಬ ಪದ ಪ್ರಯೋಗವಿದೆ. ಅಧ್ಯಕ್ಷೋತ್ಸದಲ್ಲಿ ಇದಕ್ಕೆ “ಒಂದು ಭಾಪೆಯಲ್ಲಿ ಏಂಬ ವಿಶೇಷ ಧರ್ಮ” “ಭಾಪೆಯ ಜಾಯಿವಣ ಆ ಭಾಪೆಗೆ ಅನುಗುಣ ವಾದ, ದೇಶ್ಯ: ದೇಸಿ: ಬಳಕೆಮಾತ್ರ”<sup>34</sup> ಮುಂತಾದ ಅಧ್ಯಾವಿದೆ. ಎಲ್ಲ ಭಾಪೆಯಲ್ಲಿ ಅವರವರ ಭಾಪೆಗೇ ಇರುವ ವಿಶೇಷ ಜಾಯಿವಣ ಬಂದು ಇರುತ್ತದೆ. ಅವು ಆ ನೆಲದ ಸೌಗಡಿಸುವಂದಿಗೆ ಗುಪ್ತವಾಗಿ ಅಡಗಿದ್ದ ಅಧ್ಯಾವನ್ನು ಹೊರಸೂಸುತ್ತವೆ. ಸಣ್ಣ ನುಡಿಯಲ್ಲಿ ವಿಶೇಷ ಅಧ್ಯಾವನ್ನು ಏಸ್ಟ್ರಿಸಿಕೊಳ್ಳುತ್ತವೆ.

ದಾಸರಲ್ಲಿ ಗಾದೆಗಳು, ನಾಣ್ಣಿಗಳು ಬಳಕೆಗೊಂಡಿರುವಂತಹೀ ಸುಡಿಗಟ್ಟಿ

ಇಂಥಾ ಬಳಕೆಗೊಂಡಿವೆ. ಆದರೆ ಗಾದೆ, ನಾಣ್ಯಾದಿಗಳಷ್ಟು ಅಧಿಕ ಸಂಖ್ಯೆಯಲ್ಲಿ ನುಡಿಗಿಟ್ಟಿರುತ್ತಾರೆ ಬಳಕೆಗೊಂಡಿಲ್ಲ. ಬಹಳ ಸಾಮಾನ್ಯವಾಗಿ ಎಲ್ಲ ದಾಸರಲ್ಲಿ ಒಂದು ನುಡಿಗಿಟ್ಟು ಬಳಕೆಗೊಂಡಿದೆ. ‘ಕ್ಷೀರದೊಳಗದ್ದು ನೀರೊಳಗಾದರೂ ಅದ್ದು’ತಮ್ಮನ್ನು ಕ್ಷೀಸುವ ಹೊಳೆಗಾರಿಕೆಯನ್ನು ದಾಸರು ತಾವು ನಂಬಿದ ದೇವರಿಗೆ ಬಿಟ್ಟಿದ್ದಾರೆ. ಅಂದರೆ ಇಲ್ಲಿನ ಅರ್ಥಕ್ಕೊಂತದಲ್ಲಿ ಹೊಡುವ ಅರ್ಥಕ್ಕೊಂತ ವಿಶೇಷವಾದ ಅರ್ಥವನ್ನು ಲಡುತ್ತದೆ. ಭಾರತೀಯ ನಂಬಿಕೆಯ ಪ್ರಕಾರ ಕ್ಷೀರ (ಹಾಲು) ಎಂದರೆ ಅಮೃತ ಮೃತವನ್ನು ಸೇವಿಸುವ ಜನ ನಾಬಿನಿಂದ ಮುಕ್ತರಾಗುತ್ತಾರೆ. ನೀರು ಸಾವಿಗೆ ಹೊಡುವುದಿಂಬ ನಂಬಿಕೆ. ಅಂದರೆ ಹಾಲು ಮುಕ್ತಿಮಾರ್ಗಕ್ಕೆ ಸಂಕೀರ್ತವಾದರೆ ನೀರು ಹೃಕ್ತಿಯ ಅವಸ್ಥಿಗೆ ಸಂಕೀರ್ತವಾಗಿದೆ. ಹೀಗೆ ಎಲ್ಲ ನುಡಿಗಟ್ಟಿರುತ್ತಾರೆ ಅಯಾ ಅಪ್ಪುದ ನಂಬಿಕೆ, ಸಂಪ್ರದಾಯ, ನಿಯಮ, ನಿಷೇಧಗಳ ಹಿನ್ನಲೆಯಲ್ಲಿಯೇ ಸೃಷ್ಟಿ ಲಂಡಿರುತ್ತದೆ. ‘ವಾಯಕಾತಿ’ ‘ವಾರಿ’ ಎಂಬ ನುಡಿಗಟ್ಟಿರುತ್ತಾರೆ ಭಾರತೀಯ ನಸ್ಸಿನ ಬಿಂಬವನ್ನು ತೋರಿಸುತ್ತದೆ. ವರೂರಿ ದೇವತೆ ವೈದಿಕ ಧರ್ಮದಲ್ಲಿ ತಿರುತ್ತಿರುತ್ತಿರುತ್ತದೆ ದೇವತೆ. ಇದು ಕ್ಷೇತ್ರದೇವತೆ. ಹೆಣ್ಣಿನ್ನು ವಾಯಕಾತಿ, ವರೂರಿ ಎಂದು ಗುರುತಿಸುವುದು ನಿಷೇಧದ ಧೋರಣೆಯಿಂದಲೇ ಆಗಿದೆ. ವೈದಿಕ ಧರ್ಮದ ಕ್ರಾರ ಹೆಣ್ಣಿ ವಾಯಿ. ಹೀಗಾಗಿ ವಾಯೆಯನ್ನು ಉಂಟುಮಾಡುವವರು ವಾಯಿ ತಿರುಗಿದ್ದಾರೆ. ಹೀಗೆ ಆಯಾವೇಶದ ಧರ್ಮದ ಪ್ರತಿಬಿಂಬವನ್ನು ನುಡಿಗಟ್ಟಿರುತ್ತಿರುತ್ತಿರುತ್ತಿರುತ್ತಿರುತ್ತದೆ.

“ಬೂದಿಮುಚ್ಚಿದ ಚೆಂಡ” ವೃಕ್ತಿಯ ದುಷ್ಪತನವನ್ನು ಕುರಿತು ಹೇಳುವ ನುಡಿಗಟ್ಟಾಗಿದೆ. ಬೂದಿಮುಚ್ಚಿದ ಕೆಂಡ ಬೂದಿಮುಚ್ಚಿದ ಕೂಡಲೇ ಗಾಯವನ್ನು ಲಡುತ್ತದೆ. ಅಂದರೆ ಸುಡುತ್ತದೆ. ಈ ಗುಂಬಾವನ್ನು ವೃಕ್ತಿಗೆ ಅರೋಗ್ಯಸುವುದನ್ನು ಇಂತ್ತೇವೆ. “ಎಳ್ಳುಮೊನೆ” ಎಂಬ ನುಡಿಗಟ್ಟಿ ಕಿಂಚಿತ್ತು ಎಂಬ ಅರ್ಥವನ್ನು ಲಡುತ್ತದೆ. ಎಳ್ಳುಮೊನೆಯಷಟ್ಟು ಸುಖಿವಿಲ್ಲ ಎಂಬ ವರಾತು ದಾಸರಲ್ಲಿ ಬಳಕೆ ನಾಗಿದೆ. ಬದುಕಿನಲ್ಲಿ ಬಂದ ಕವ್ಯ ಸುಖಿಗಳನ್ನು ಭಾಷೆಯು ಮೂಲಕ ವೃಕ್ತಿಪಡಿಸುವ ತಿಂದಾಗಿದೆ. “ಸಂಟ್ಯಾ ಸುಟ್ಯಾ ಸುಣ್ಣಿದ ಹರಳಾಯಾತು” ಎಂಬ ನುಡಿಗಟ್ಟಿ ಕ್ಷೀಯ ನೋವನ್ನು, ಬವಣೆಯನ್ನೂ ಸಮರ್ಪಿಸಾಗಿ ಧ್ವನಿಸುತ್ತದೆ.

ದಾಸರಲ್ಲಿ ಅನೇಕ ನುಡಿಗಟ್ಟಿರುತ್ತಾರೆ ಬಳಕೆಯಾಗಿವೆ. ಅವು ಜೀವನದ ವಿಶಿಷ್ಟ ರೆಗಳನ್ನು ಹೇಳುವಲ್ಲಿ ಘಳಕಾರಿಯಾಗಿವೆ. ಹೊಲೆಯಾರು, ಮೊಲೆಯಾರು, ಏರಹಳ್ಳಿ, ಯರೊವನದೂರು, ದಾರಿಪ್ಪುಪೇಟೆ, ಹಳೆಬೆಂಡು ಮುಂತಾದವು. ಇವು ಕ್ಷೀಯ ಬಾಲ್ಕು, ಯರೊವನ, ಮುಖ್ಯ ಮತ್ತು ಸಾಮನ್ನು ಕುರಿತು ಹೇಳುತ್ತದೆ.

ಇದಲ್ಲಿದೆ ಕೆಲವು ನುಡಿಗಟ್ಟಿಗೆಳು ವ್ಯಕ್ತಿಯ ಗುಣವನ್ನು ಅವರಲ್ಲಿದ್ದ ಪದ್ಧತಿ ಗೆಳನ್ನು ಹೇಳುತ್ತವೆ. “ಹಾಳೂರ ಕೊಳ್ಳ” ಎಂಬುದು ಒಂದು ವಂದದಸಾಧನ. ಅಪರಾಧಿಯನ್ನು ಹಿಡಿದಾಗ ಕೋಳಿದಲ್ಲಿ ಕಾಲನ್ನು ತೂಕಿಗೆ ಸಿಕ್ಕಿಸಿ ಕೀಲು ಜಡಿದೂ ಬಂಧಿಸುವರು. ಇಂತಹ ಶೀಕ್ಕಿಯ ಪದ್ಧತಿಯೊಂದನ್ನು ದಾಸರು ಸಂಸಾರಕ್ಕೆ ಹೋಲಿಸಿದ್ದಾರೆ. ಸಂಸಾರ ಎಂಬುದು ಖಂಡನ ಎಂಬುದನ್ನೇ ಇದು ತಿಳಿಸುತ್ತದೆ. ನುಡಿಗಟ್ಟಿಗೆಳನ್ನು ಸಂದರ್ಭದಿಂದ ಹೊರತೆಗೆದು ವಿಶ್ಲೇಷಿಸುವುದು ಕವ್ಯಕರ. ನುಡಿಗಟ್ಟಿಗೆಳು ತಮ್ಮ ಅರ್ಥವನ್ನು ವಿಸ್ತರಿಸಿಕೊಳ್ಳುವುದು ಅವು ಬಳಕೆಗೊಳ್ಳುವ ಸಂದರ್ಭದಿಂದಲೇ ಆಗಿದೆ. ಇವು ಸಂದರ್ಭಕ್ಕನುಸಾರವಾಗಿ ಅರ್ಥದ ವಾಕ್ಯಗಳನ್ನು ವಿಸ್ತರಿಸಿಕೊಳ್ಳುತ್ತವೆ.

### ಉ. ಜನಪದ ಶಬ್ದರೂಪಗಳು

ಜನಪದ ಶಬ್ದರಚನೆಗಳಿಂದರೆ “ಜನಸಾವಾನ್ಯರ ಪ್ರಯೋಗ ಮತ್ತು ತಪ್ಪು ಪ್ರಯೋಗಗಳು, ಶಬ್ದಗಳು ಅರ್ಥ ಮತ್ತು ರೂಪಗಳ ಮೇಲೆ ಇಟ್ಟಕೊಂಡಿರುವ ಪ್ರಭಾವವನ್ನು ಬಹಾದು. ವಿಶೇಷ ಅರ್ಥದಲ್ಲಿ ಶಬ್ದಗಳು ಹೊಂದುವ ಅವನತಿಯನ್ನು ಅದು ಸೂಚಿಸುತ್ತದೆ. ಈ ಅವನತಿಯು ಅವುಗಳ ನಿಷ್ಪತ್ತಿಯನ್ನು ಕುರಿತು ತಪ್ಪು ಕಲ್ಪನೆಯಿಂದಾಗಿರಬಹುದು ಅಥವಾ ಅವುಗಳಿಗೆ ಸಂಬಂಧಿಸಿದ ಇತರ ಶಬ್ದಗಳೊಂದಿಗಿರುವ ಸಾಧ್ಯಕ್ಕೆ ದ ಶಪ್ತಪ್ರಗತಿಗಳಿಂದಾಗಿರಬಹುದು”<sup>35</sup>

ದಾಸರು ಶಿಷ್ಟಕವಿಗಳಾದರೂ ಅವರ ರಚನೆಗಳಲ್ಲಿ ನಾವು ಜನಸಾವಾನ್ಯರ ಪದಪ್ರಯೋಗಗಳನ್ನು ನೋಡಬಹುದು. ಶಿಷ್ಟದೇವತೆಗಳಾದ ಬ್ರಹ್ಮ, ಹನುಮಂತ, ಶಿವ ಮುಂತಾದ ದೇವತೆಗಳ ಜೆಸರನ್ನು ದಾಸರು ಜನಪದ ಶಬ್ದರೂಪವನ್ನಾಗಿ ಪರಿವರ್ತಿಸಿರುವುದನ್ನು ಕಾಣಬಹುದು. ಜನಪದ ಸರ್ವಾಜದಲ್ಲಿ ಹಿರಿಯರಾದವರನ್ನು ಅಪ್ಯಾ, ಅನ್ನು, ಅಣ್ಣ ಮುಂತಾದ ಗೋರವ ಸೂಚಿತ ಪದಗಳಿಂಡ ಸಂಬೋಧಿಸುವುದು ಸಾಧಾನ್ಯ. ಇವರಲ್ಲಿ ದೊಡ್ಡವರನ್ನು ಹೆಸರಿಸ್ತಿದು ಕರೆಯುವುದು ನಿಷಿದ್ಧ. ಇದರಿಂದಾಗಿ ಹನುಮ ಎಂಬ ಹೆಸರಿದ್ದರೆ ಹನುಮಪ್ಪ ಎಂದು ಕರೆಯುವುದು ಗೊರವವನ್ನು ಸೂಚಿಸಬ ಪದವಾಗುತ್ತದೆ. ಇಂತಹ ಉದಾಹರಣೆಗಳನ್ನು ದಾಸರ ಶಿರ್ಜನೆಗಳಲ್ಲಿ ಕಾಣಬಹುದು.

“ಡೊಳ್ಳಿನ ಮೇಲೆ ಕ್ಷೀಯಭರಮಪ್ಪ ಹಾಕ್ಕಾನು  
ತಾಳವ ಶಿವನಪ್ಪ ತಟ್ಟಾನ್ನಾ ಕ

ಒಳೆಲ್ಲೊಂದು ಪದಗಳ ಹನುಮಪ್ಪ ಹಾಡ್ಯಾನು  
ಚೀಲವ ಕನಕಪ್ಪ ಕುಣದಾ೦ನಾ೦ ” 35

ಇಲ್ಲಿ ಬಳಕೆಗೊಂಡಿರುವ ಶಿವನಪ್ಪ, ಹನುಮಪ್ಪ, ಭರಮಪ್ಪ, ಕನಕಪ್ಪ ಮುಂತಾದವನ್ನು ನೋಡಬಹುದು. ಪುರಂದರದಾಸರು ಹರಿಯ ದಶಾವತಾರದ ವರ್ಣನೆಯನ್ನು ವರಾಡುವ ಕೀರ್ತನೆಯೊಂದು ಹೀಗಿದೆ :

“ಏನಣ್ಣ ನಿನಗೇನಣ್ಣ  
ಕಟ್ಟೆ ಕಟ್ಟೆ ಮುಚ್ಚೆ ಹೋಲ್ಲೆ ತಣ್ಣೆ  
ಏನಣ್ಣ ನಿನ್ನ ಗೋಳಣ್ಣ  
ಕಟ್ಟೆ ಂದ ನೋಡಹೋಲ್ಲೆ ತಣ್ಣೆ ” 37

ಎಂಬುದು ಜನಪದ ಭಾಷೆಯನ್ನು ಚಿನ್ನಾಗಿ ಪರಿಚಯಿಸುತ್ತದೆ. “ಕಟ್ಟಣ್ಣ ಏಕಟ್ಟಣ್ಣ ಮುಚ್ಚೆವೆದಿಲ್ಲ ಅಣ್ಣ ” ಎಂಬುದು “ಕಟ್ಟೆ ಕಟ್ಟೆ ಮುಚ್ಚೆ ಹೋಲ್ಲೆ ತಣ್ಣೆ ಎಂದು ಪ್ರಯೋಗವಾಗಿದೆ. ಇಲ್ಲಿಯೂ ಅಣ್ಣ ಎಂಬ ಪದ ಗೌರವ ಸೂಚಕವಾಗಿಯೇ ಬಳಕೆಯಾಗಿದೆ.

ದಾಸರಲ್ಲಿ ಸಂಸಾರ ಮತ್ತು ಪ್ರಭುತ್ವದ ಬಗ್ಗೆ ಇದ್ದ ನಿರಾಕರಣ ಭಾಷೆಯ ಘಟಕಗಳಲ್ಲಿ ಚಿನ್ನಾಗಿ ವ್ಯಕ್ತವಾಗುತ್ತದೆ.

“ಲೊಟಪಾಟಿ ಸಂಸಾರ ಏನಣ್ಣ  
ಲೊಟಪಾಟಿ ಸಂಸಾರದೊಳಗ ಸಿಲುಕಿ” (ಪ್ರ.ಸಾ.ದ. ಪ್ರ. 357)

“ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ” (ಪ್ರ.ಸಾ.ದ-1 ಪ್ರ. 133)

‘ಲೊಳಲೊಟ್ಟೆ’ ಎಂಬ ಪದವೂ ‘ಏನೂ ಇರದೂ’ ‘ಬರಿಯ ತೋರಿಕೆ’ ಎಂಬ ಅರ್ಥ ವನ್ನು ಸೂಚಿಸುತ್ತದೆ. ‘ಲೊಟಪಾಟಿ’ ಎಂಬ ಪದ ಕೂಡ ‘ತೋರಿಕೆ’ ಎಂಬ ಅರ್ಥ ವನ್ನೇ ಕೊಡುತ್ತದೆ. ಅಂದರೆ ಸಂಸಾರ ಮತ್ತು ಪ್ರಭುತ್ವ, ಎಲ್ಲವೂ ಸಂಪೂರ್ಣ ಪ್ರಧಾನವಾಗಿರುವುದು ಎಂಬುದನ್ನು ಈ ಪದಗಳು ಅರ್ಥಪೂರ್ಣವಾಗಿ ಹೇಳುತ್ತವೆ.

ಜನಪದರಲ್ಲಿ ಹಿಗ್ಗಿದಿರು ಎಂಬ ಪದಕ್ಕೆ ‘ಉಬ್ಬದಿರು’ ಎಂಬ ಪದ ಪ್ರಯೋಗ ವಿದೆ. ‘ಉಬ್ಬದಿರು ಉಬ್ಬದಿರು ಎಲಿ ವಾನ(ಪ್ರಸಾದ. 3 ಪ್ರ. 354), ಮನಪ್ಪನು ಹಿಗ್ಗಿವುದು ವೈದಿಕಧರ್ಮದ ಪ್ರಕಾರ ಅವನತಿಗೆ ಹಾದಿ ಆಗುತ್ತದೆ ಎಂಬ ನಂಬಿಕೆ. ವ್ಯಕ್ತಿಗೆ ‘ಅಹಂ’ ಹೆಚ್ಚಿದಾಗಲೇ ಅವನು ಹಿಗ್ಗಿತ್ತಾನೆ ಎಂಬುದಾಗಿ ಹೇಳುವುದು ರೂಢಿ. ಹೀಗಾಗಿ ಇಲ್ಲಿ ವ್ಯಕ್ತಿಯ ಹಿಗ್ಗಿವಿಕೆಗೆ ಬೆಲೆಯಿಲ್ಲ. ಇದನ್ನು ಜನಪದರ ಭಾಷೆಯಲ್ಲಿಯೇ ದಾಸರು ಮನವರಿಕೆ ವರಾಡಿಕೊಟ್ಟಿದ್ದಾರೆ.

“ಸುಳ್ಳಾಪ ತಿಂದ ತಿಮ್ಮಣಿನ ಸಂದದಿ ಜೀದರಿ  
ಬಣ್ಣಪಣ್ಣನೇ ಕುಣಿ ಕುಣಿದಾಡಿ” (ಪ್ರಸಾದ.3 ಪು. 216)

ಟಿಪ್ಪೊಪಣಿನೆ ಎಂಬುದು ವ್ಯಕ್ತಿಯ ನಡುಗೆಯ ಜೋರನ್ನು ಮತ್ತು ಜಡಪಡಿಕೆಯನ್ನು ವಿವರಿಸುತ್ತದೆ. ಜನಪದರಲ್ಲಿ ಕ್ರಿಯೆಗೆ ಅನುಗುಣವಾಗಿ ಭಾಷೆ ಸೃಷ್ಟಿಯಾಗುತ್ತದೆ. ಇದೂ ಉಸಿರಾಡುವವ್ಯೇ ಸಹಜ ಕ್ರಿಯೆಯಾಗಿದೆ. ಇಂತಹ ಪ್ರಯೋಗಗಳು ದಾಸರಿಗೆ ಭಾಷೆಯ ಮೇಲಿದ್ದ ಪ್ರಭುತ್ವವನ್ನು ಜೆನ್ನಾಗಿ ಪರಿಚಯಿಸುತ್ತವೆ.

“ದುಗ್ಗಾಣಿ ಎಂಬುದು ದುರ್ಜನ ಸಂಗ  
ದುಗ್ಗಾಣಿ ಬಲು ಕೆಟ್ಟದಣಿ” 38

ದುಗ್ಗಾಣಿ ಎಂಬುದು ಒಂದು ಕಾಲಕ್ಕೆ ಅಲ್ಲ ಬೆಲೆಯುಳ್ಳ ನಾಣ್ಯವಾಗಿತ್ತು. ಇಂದು ಈ ನಾಣ್ಯ ಮರೆಯಾಗಿದೆ. ಇಂದು ದುಗ್ಗಾಣಿ ಅವನತಿ ಹೊಂದಿ, ಕಡಿಮೆ, ನೀಚೆ ಎಂಬ ಅರ್ಥವನ್ನು ಪಡೆದುಕೊಂಡಿದೆ.

“ತಾನು ಉಣಿದ ದ್ರವ್ಯ ತಾಳ್ಯದ್ದ ಇದ್ದರೇನು” (ಪ್ರಸಾದ.3 ಪು. 105)  
“ಭೋಗ್ಯ ಕರ್ಮಂಗಳು ಎಲ್ಲ” (ಪ್ರಸಾದ.3 ಪು. 93)

ಇಲ್ಲಿನ ತಾಳ್ಯದ್ದ, ಭೋಗ್ಯ ಎಂಬ ಪದಗಳು ತಪ್ಪು ಉಚ್ಚಾರದಲ್ಲಿ ಬಂದವು ಗ್ರಹಿತವೆ.

ದಾಸರ ಕೀರ್ತನೆಗಳಲ್ಲಿ ಕೆಲವು ಮರಾತಿ, ತೆಲುಗು, ಉದುರ್ ಪದಗಳು ಬಳಕೆಯನ್ನು ಕಾಣಬಹುದು. ಈ ಪದಗಳು ಕೆನ್ನಡಕ್ಕೆ ಬರುವಾಗ ರೂಪವನ್ನೇ ಬದಲಾಯಿಸಿಕೊಂಡಿವೆ. ಇವು ಅರ್ಥ ವ್ಯತ್ಯಾಸವಾಗದೆ ಬಳಕ್ಗೊಂಡಿವೆ. ಇವು ಉಚ್ಚಾರದೊಂಡಿದೆ ವಿರೂಪಗೊಂಡ ಪದಗಳು ಎಂದು ಬೇರೆ ಹೇಳಬೇಕಿಲ್ಲ.

“ಪಿತರ ಕಟಿಪಟಿ ಒಂದಿನ ಹೋಗುತ್ತಿ ಲಟಪಟಿ (ಪ್ರಸಾದ.3 ಪು. 204)

ಮರಾತಿಯ ‘ಶಿಟಪಟಿ’ ಎಂಬ ಪದ ಕೆನ್ನಡದಲ್ಲಿ ಕಟಿಪಟಿ ಎಂದಾಗಿದೆ. ಈ ಪದ ಹಿಂಸೆ ಎಂಬ ಅರ್ಥವನ್ನು ಕೊಡುತ್ತದೆ. ಲಟಪಟಿ ಎಂಬುದು ಪ್ರಸಕ್ತಾಗಿ ಬಳಕೆಗೊಂಡಿರುವುದಾದರೂ ಇದು ಮುರಿದುಹೋಗುವ, ನಾಶವಾಗುವ ಎಂಬ ಅರ್ಥದಲ್ಲಿ ಪ್ರಯೋಗವಾಗಿದೆ. ಇದು ಸಾವನ್ನು ಸೂಚಿಸುವ ಪದವಾಗಿದೆ.

ಮರಾತಿಯ ಕೋಟಾ ಕೆನ್ನಡದಲ್ಲಿ ಶಿಟಪಟಿ ಎಂಬ ಪದದಲ್ಲಿ ಬಳಕೆಯಲ್ಲಿದೆ.

ಇದರ ಅರ್ಥ ಸುಳ್ಳ ಎಂಬುದಾಗಿದೆ (ಇದು ಪರಭಾಷೆಯನ್ನು ಗೃಹಿಸುವಾಗ ಉಚ್ಛ್ರಾಯದ ದೋಷದಿಂದಾಗಿ ರೂಪಾಂಶರ ಹೊಂದಿದ ಪದ).

ಬುಗ್ಗಿಯ ಹೊಯೋಽಡು ಎಂಬ ಪದ ಬೂದಿಯ ಹೊಯೋಽಂಡು ಎಂಬ ಅರ್ಥವನ್ನು ಕೊಡುತ್ತದೆ. ತೆಲುಗಿನ ‘ಬುಗ್ಗಿ’ ಪದ ಕನ್ನಡದಲ್ಲಿ ಬುಗ್ಗಿ ಎಂಬುದಾಗಿದೆ. ಇದು ನುಡಿಗಟ್ಟಾಗಿ ಬಳಕೆಯಲ್ಲಿದೆ. ಇದು ವ್ಯಕ್ತಿಯ ನಾಶವನ್ನು ಕುರಿತು ಹೇಳುತ್ತದೆ,

ಬಪ್ಪರಿ > ಬಪರ : ಬುಕ್ಕಿಗಾಗಿ ಬಳಕೆ ಮಾಡಕೆಕೊರು ಉದ್ದುವಿನ ಬಪರ ಕನ್ನಡದಲ್ಲಿ ಬಪ್ಪರಿ ಎಂಬುದಾಗಿ ಬಳಕೆಯಲ್ಲದೆ. ಹೀಗೆ ಪರಭಾಷೆಯ ಪದ ಗಳು ಕನ್ನಡದಲ್ಲಿ ರೂಪಾಂಶರ ಹೊಂದಿ ಬಳಕೆಯಲ್ಲಿರುವುದನ್ನು ನಾವು ಕಾಣಬಹುದು, ವಿಜಯನಗರದ ಕಾಲದಲ್ಲಿ ದಾಸರು ಇದ್ದುದರಿಂದ, ಅಂದು ಮಹಾರಾಷ್ಟ್ರದ ಕೆಲವು ಭಾಗಗಳು ವಿಜಯನಗರದ ರಾಜರ ಆಳ್ವಿಕೆಗೆ ಒಳಪಟ್ಟಿದ್ದವು. ಇವರ ಕಾಲದಲ್ಲೇ ಮುಸ್ಲಿಂ ರಾಜರ ಪ್ರಾಬಲ್ಯವಿತ್ತು. ಹೀಗಾಗಿ ಮರಾಠಿ, ತೆಲುಗು, ಉದ್ದು ಪದಗಳನ್ನು ದಾಸರ ಕೀರ್ತನೆಗಳಲ್ಲಿ ಕಾಣಲು ಸಾಧ್ಯವಾಗಿದೆ.

ದಾಸರ ಭಾವಾಪ್ರಯೋಗವನ್ನು ಕುರಿತು ಚರ್ಚಿಸುವಾಗ ಹೆಚ್ಚಾಗಿ ಕನಕ ಮತ್ತು ಪ್ರರಂದರದಾಸರ ಉದಾಹರಣೆಗಳನ್ನೇ ಬಳಸಲಾಗಿದೆ. ಉತ್ತರ ದಾಸರ ಭಾಷೆ ಪ್ರಯೋಗಕ್ಕಿಂತ ಈ ದಾಸರ ರಚನೆಗಳು ಸರಳ, ಸ್ವಪ್ನಹಾಗೂ ಆಡುನುಡಿಗೆ ಹತ್ತಿರವಾದವು. ಇವರ ರಚನೆಗಳು ಜೆಚ್ಚು ರೂಪಕ, ಉಪವೇಗಾಂದ ಕೂಡಿವೆ. ಜಾನಪದ ದೃಷ್ಟಿಯಿಂದಲೂ ಇವರ ರಚನೆಗಳು ಅರ್ಥಪೂರ್ಣ. ವಾಕ್ಯಪರಂಪರೆಯಲ್ಲಿ ಇವರ ರಚನೆಗಳು ಹೆಚ್ಚು ಪ್ರಸಾರದಲ್ಲಿವೆ.

## ಕೊನೆಟಿಪ್ಪ ಜೀಗೆ ಇಂ

1. Myth and Archetype : William K. Winsalter and Cleanth Brooks  
(Third Indian Reprint ; 703 1967)
- 2) ಕನಕದಾಸರ ಭಕ್ತಿಗಳು (ಸಂ) ಬೆಂಗಳೂರು ಮತ್ತು ಬೆಂಗಳೂರು ರಾಯ, ಪ್ರ. 83, 1965
- 3) ಹಾವೆ ಮತ್ತು ಗಟ್ಟಿ ಪದಗಳು (ಸಂ) ಜಿ. ಜಿ. ಮಂಜುನಾಥನ್ ಪ್ರ. 5, 1986.
- 4) ಕನಕದಾಸರ ಭಕ್ತಿಗಳು ಪ್ರ. 154
- 5) ಅದೇ ಪ್ರ. 154,
- 6) ಪುರಂದರ ಸಾಹಿತ್ಯ ದರ್ಶನ : (ಸಂ) ಪ್ಲ್ಯಾ. ಸಾ. ಕೃ. ರಾಮಚಂದ್ರರಾವ್, ಪ್ರ. 231, ಭಾಗ-3, 1985
- 7) ಅದೇ ಭಾಗ-2 ಪ್ರ. 55
- 8) ಕನಕ ಸಾಹಿತ್ಯ ದರ್ಶನ : (ಸಂ) ಡಾ. ದೇ. ಜವರ್ಹೆಗಾಡ, ಪ್ರ. 494, 1990
- 9) ಬಸವಣ್ಣನ ವಚನಗಳಲ್ಲಿ ಪ್ರಾಚೀರೂಪಕ : ಸು. ಜ. ನಾ. ಪ್ರಬುಧ್ವ ಕನ್ನಾಟಕ ಸಂಪುಟ-42, ಸಂಚಿಕೆ-2 ಪ್ರ. 113
- 10) ಪುರಂದರ ಸಾಹಿತ್ಯ ದರ್ಶನ : ಪ್ರ. 118, ಭಾಗ-3
- 11) ಕನಕದಾಸರ ಭಕ್ತಿಗಳು, ಪ್ರ. 38
- 12) ಪುರಂದರ ಸಾಹಿತ್ಯ ದರ್ಶನ : ಪ್ರ. 92, ಭಾಗ-3
- 13) ಅದೇ ಪ್ರ. 153, ಭಾಗ-3
- 14) ಡಾ. ಜಿ. ವರದರಾಜರಾವ್, ಹರಿದಾಸ ಸಾಹಿತ್ಯಸಾರ, ಪ್ರ. 402, 1987
- 15) ಪುರಂದರ ಸಾಹಿತ್ಯ ದರ್ಶನ, ಪ್ರ. 205, ಭಾಗ-3
- 16) ಡಾ. ಡಿ. ರಾಜೀಂದ್ರ, ಜಾನಪದ ಸಂಪದ, ಪ್ರ. 17, 1982
- 17) ಹೆಳವನಕಟ್ಟಿ ಗಿರಿಯವುನ ಹಾಡುಗಳು, (ಸಂ) ಡಿ. ಕಿ. ಇಂದುಬಾಯಿ, ಪ್ರ. 127, 1987.
- 18) ಕನಕದಾಸರ ಭಕ್ತಿಗಳು, ಪ್ರ. 157
- 19) ವಾದಿರಾಜರ ಕೃತಿಗಳು (ಸಂ) ಟಿ. ಎನ್. ನಾಗರತ್ನ, ಪ್ರ. 10, 1987
- 20) ಶ್ರೀಪಾದರಾಜರ ಕೃತಿಗಳು (ಸಂ) ಡಾ. ಜಿ. ವರದರಾಜರಾವ್, ಪ್ರ. 232, 1973
- 21) ಡಾ. ಜಿ. ಎಸ್. ಶಿವರುದ್ರಪ್ಪ, ಕಾವ್ಯಾಧಿ ಚಿಂತನ, ಪ್ರ. 85, 1983
- 22) ಕನಕದಾಸರ ಭಕ್ತಿಗಳು, ಪ್ರ. 67
- 23) ಪುರಂದರ ಸಾಹಿತ್ಯ ದರ್ಶನ, ಭಾಗ-3, ಪ್ರ. 48

- 24) ಕನಕದಾಸರ ಭಕ್ತಿಗೀತೆಗಳು, ಪ್ರ. 142,
- 25) ಪ್ರರಂದರ ಸಾಹಿತ್ಯ ದರ್ಶನ, ಭಾಗ-1. ಪ್ರ. 129
- 26) ಕನಕದಾಸರ ಭಕ್ತಿಗೀತೆಗಳು, ಪು. 12
- 27) ಅದೇ ಪ್ರ. 26
- 28) ಅದೇ ಪ್ರ. 27
- 29) ಪುರಂದರ ಸಾಹಿತ್ಯ ದರ್ಶನ, ಭಾಗ-1. ಪು. 133
- 30) ಅದೇ ಪ್ರ. 148
- 31) ಅದೇ ಪ್ರ. 136
- 32) ಪುರಂದರ ಸಾಹಿತ್ಯ ದರ್ಶನ, ಭಾಗ-3, ಪು. 334
- 33) ಶ್ರೀ ಪ್ರಸನ್ನ ವೆಚಟಿದಾಸರು ಮತ್ತು ಅವರ ಕೃತಿಗಳು, ಎ. ಟಿ. ಪರಣೀಲು, ಪ್ರ. 74, 1916
- 34) ಇಂಗ್ಲಿಷ್ ಕನ್ನಡ ವಿಫಲಟು (ಸಂ) ಬಿ. ವೆಂಕಟನಾರಾಯಣ, 1936
- 35) ಭಾರತೀಯ ಜಾನಪದ ಸಮೀಕ್ಷೆ (ಅನು) ಕೆ. ಮರುಳಿಧ್ವನಿ, ಪ್ರ. 58, 1974
- 36) ಕನಕದಾಸರ ಭಕ್ತಿಗೀತೆಗಳು, ಪ್ರ. 87
- 37) ಪುರಂದರ ಸಾಹಿತ್ಯ ದರ್ಶನ, ಭಾಗ-2 ಪ್ರ. 257
- 38) ಅದೇ ಭಾಗ-3, ಪ್ರ. 207

ಅಧ್ಯಾಯ : ಏಳು

ದಾಸಸಾಹಿತ್ಯದಲ್ಲಿ ಬಳಕೆಗೊಂಡಿರುವ  
ಇತರ ಜಾನಪದ ಪ್ರಕಾರಗಳು

- ಅ) ಧರ್ಮ
- ಆ) ನಡಾವಳಿಗಳು
- ಇ) ಅಡುಗೆ
- ಕೂ) ಉಡುಗೆ-ತೊಡುಗೆ

ದಾಸಸಾಹಿತ್ಯದಲ್ಲಿ ಕಂಡುಬರುವ ಇತರೆ ಜಾನಪದ ರೂಪಗಳನ್ನು ಕುರಿತು ಚರ್ಚಿಸುವಾಗ, ಜನಪದ ನಡ್ವಾವಳಿಗಳು, ಧರ್ಮ, ಉಡುಗೆ-ತೊಡಗೆ, ಅಡುಗೆ ಮುಂತಾದ ವಿವರಗಳು ಮುಖ್ಯವಾಗುತ್ತವೆ. ಇವು ವ್ಯಕ್ತಿಯು ಬದುಕುವ ಸಂಸ್ಕೃತಿಯ ಸಂದರ್ಭದಲ್ಲಿ ಮುಖ್ಯವಾಗಿ ಪರಿಗಣಿಸಬೇಕಾದ ವಿಚಾರಗಳೂ ಹೌದು. ವ್ಯಕ್ತಿಯು ಬದುಕನ್ನು ರೂಪಿಸಿಕೊಳ್ಳುವಲ್ಲಿ ಧರ್ಮ ಬಹಳ ಮಂತ್ರಾದ ಸಾಫನ ವನ್ನು ಪಡೆದುಕೊಂಡಿರುತ್ತದೆ. ಅವನು ರೂಪಿಸಿಕೊಳ್ಳುವ ನಡವಳಿಕೆಯಲ್ಲಿ ಕೂಡ ಧರ್ಮ ಪ್ರಮುಖ ಪಾತ್ರವಹಿಸುತ್ತದೆ. ಸೇವೆಯ ಅಳಾರ, ಉಡುವ ಬಟ್ಟೆ, ತೊಡುವ ಆಭರಣ ಮುಂತಾದವು ಅವನ ನೀಲೆ, ಧರ್ಮ, ರೀತಿ ರಿವಾಜುಗಳನ್ನು ವ್ಯಕ್ತಪಡಿಸುತ್ತವೆ. ಈ ವಿಚಾರಗಳನ್ನು ಅಧ್ಯಯನ ಮಾಡುವುದರ ಮೂಲಕ ಅವನು ಬದುಕುವ ಸಂಸ್ಕೃತಿಯನ್ನು ಅರಿಯಬಹುದಾಗಿದೆ.

### ಅ) ಧರ್ಮ

ವರಾನಿವನು ನಿತ್ಯ ಜೀವನವನ್ನು ನಡೆಸಿಕೊಂಡು ಹೋಗಲು ಕೆಲವು ನಿಯಂತ್ರಣೆಗಳನ್ನು ರೂಪಿಸಿಕೊಂಡಿದ್ದಾನೆ. ತನ್ನ ದೃಷ್ಟಿಕೆ ಅಗತ್ಯಗಳನ್ನು ಪೂರ್ವಸಿಕೊಳ್ಳಲು ಮಂದುವೆ, ಕಾಟಿಂಬಿ ಇತ್ಯಾದಿ ವ್ಯಾಪಕೇಗಳನ್ನು ರೂಪಿಸಿಕೊಂಡಂತೆ ತನ್ನ ವರಾನಿಸಿಕೆ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮತ್ತು ಅತ್ಯವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಧರ್ಮದ ಸಂಸ್ಥೆಯನ್ನು ಸಾಫಿಸಿಕೊಂಡಿದ್ದಾನೆ.

ಧರ್ಮ ಬೇಳೆದಂತೆ ಕೆಲವು ಸಿದ್ಧಾಂತಗಳು ರೂಪಗೊಂಡವು. ಇವು ಕಾಲದಿಂದ ಕಾಲಕ್ಕೆ ಭಿನ್ನವಾಗುತ್ತಾ ರೂಪಗೊಂಡು ಬೇಳೆದವು. ಇಲ್ಲಿ ಬುದ್ಧ ಎಲ್ಲಾ ಚಿಂತನೆಗಳನ್ನು ಒಂದೇ ಚೋಕಟ್ಟನಲ್ಲಿ ಸೇರಿಕಲಾಗಿದ್ದಾಯಿತು. ಆಗ ಹೊಸ ಹೊಸ ಧಾರ್ಮಿಕ ಸಂಘರ್ಷನೆಗಳು ಹಂಟಿಕೊಂಡವು. ಒಂದೇ ಧರ್ಮವಾಗಿ ಬೇಳೆದು ಬೇರೆಬೇರೆ ಸಿದ್ಧಾಂತಗಳ ಒತ್ತುಡಿಂದ ಬೇರೆ ಬೇರೆ ವುತಗಳಾಗಿ ರೂಪಗೊಂಡವು. ಜನಪದ ಧರ್ಮ ಯಾವುದೇ ಧರ್ಮದ ಚೋಕಟ್ಟಿಗೆ ಒಳಗಾಗಿ ಎಲ್ಲಾ ಮತಗಳನ್ನು ಪ್ರೋತ್ಸಾಹಿಸುತ್ತಾ ಎಲ್ಲಾ ಮತಗಳಿಗೂ ಮೂಲ ಬೇರಾಗಿ ನಿಂತಿತು.

ಕಾಲಕ್ರಮೇಣ ಮಂಬಣ್ಯನ್ ಬುದ್ಧಿ-ಭಾವಗಳು ಬೇಳೆದಂತೆ ಧರ್ಮದ ಸ್ವರೂಪವೂ ಬದಲಾವಣೆಗೆ ಗುರಿಯಾಯಿತು. ಮಂಬಣ್ಯನಲ್ಲಿ ತರ್ಕಬದ್ಧ ವಿಚಾರಣೆಗೆ ಅವಕಾಶಗಳು ಹಂಟಿಕೊಂಡಂತೆ ಧಾರ್ಮಿಕ ಕಲ್ಪನೆಗಳಲ್ಲಿ ಹೊಸ ಅರಿವು ಮಾಡಿತು. ವೇದ-ವೇದಾಂತಗಳೂ, ಕಾವ್ಯ-ಪ್ರಾಣಾದಿಗಳೂ ‘ಇಂದ ತಳಹದಿಯಲ್ಲಿ ‘ಪರ’ದ

ಸುಂದರ ಕಲ್ಪನೆಯನ್ನು ಮೂಡಿ ಧರ್ಮ-ಕರ್ಮಗಳ ಸುಂದರ ಸಾರ್ಥಕವನ್ನು ತೋರಿದವು.

ವಾನವನ ಅಮೂಲ್ಯ ಗುಣಗಳಾದ ನ್ಯಾಯ, ತಾತ್ಕಾರ್ಯ, ಅಹಿಂಸೆ, ಸತ್ಯ ಮುಂತಾದ ಹೊಲ್ಯಾಗಳಿಂದ ವ್ಯಕ್ತಿಗೆ ದೇವರ ಪಟ್ಟವನ್ನು ಗಳಿಸಬಹುದು. “ಧರ್ಮೇಹಿ ಪರಲೋಕೇ ಧರ್ಮೇ ಸತ್ಯಂ ಪ್ರತಿಟಿಂತಂ”<sup>1</sup> ಎನ್ನುವ ಮಾತ್ರ ಲೋಕದಲ್ಲಿ ಎಲ್ಲಕ್ಕಿಂತ ದೊಡ್ಡದು ಧರ್ಮ ಎಂಬುದನ್ನು ಸೂಚಿಸುತ್ತದೆ. ಹಾಗೆಯೇ ಸತ್ಯವೂ ನಿಂತಿರುವುದು ಧರ್ಮದ ತಳಹದಿಯಲ್ಲಿಯೇ ಆಗಿದೆ. ಹೀಗೆ ಧರ್ಮವು ಸತ್ಯದ ಸರ್ವಾನಾಧರಕ ಶಬ್ದವಾಗಿಯೇ ಬಳಸಲ್ಪಟ್ಟಿದೆ. ಭಗವಂತನು ಜಗತ್ತಿನಲ್ಲಿ ಅವಶರಿಸಿ ಬರುವುದು ಕೂಡ ಧರ್ಮ ಸ್ಥಾಪನೆಗಾಗಿಯೇ ಎಂಬ ವಾದಗಳಿವೆ. ಇದೇ ಹಿನ್ನೆಲೆಯಲ್ಲಿಯೇ ವಿಷ್ಣುವಿನ ದಶಾವತಾರದ ಕಲ್ಪನೆಯೂ ಹಾಣಿಕೊಂಡಿದೆ. ಇದಲ್ಲದೆ ಜನಪದರಲ್ಲಿ ‘ಶಕ್ತಿ’ಯ ಹಲವು ರೂಪಗಳು ಕೂಡ ಇದೇ ಕಲ್ಪನೆಯನ್ನು ಪ್ರೌತ್ತಿಕಿಸುತ್ತವೆ. ಇದಲ್ಲದೆ ಆಹಿಂಸೆ ಕೂಡ ಧರ್ಮದ ಮತ್ತೊಂದು ರೂಪವೆಂದೇ ಹೇಳಲಾಗಿದೆ. ‘ಆಹಿಂಸೆಯೇ ಪರಧರ್ಮ’ ಎಂಬ ಹೇಳಿಕೆ ಇದಕ್ಕೆ ಸಾಕ್ಷಿ. ಇಂತಹ ಗಂಜಾಗಳನ್ನು ತೂಡಿಸಿಕೊಂಡ ವ್ಯಕ್ತಿಗಳು ಮುಂದೊಂದು ಕಾಲಕ್ಕೆ ದೇವರ ಸ್ಥಾನವನ್ನು ಪಡೆದುಕೊಳ್ಳಬೇಕು. ಇತಿಹಾಸದಲ್ಲಿಯೇ ಬರುವ ಅನೇಕ ಉದಾಹರಣೆಗಳು ಇದಕ್ಕೆ ಸಾಕ್ಷಿಯಾಗಿವೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಕೇರಣ ಸಾಹಿತ್ಯವನ್ನು ನೋಡುವುದರಿಂದ ದಾಸರ ಧರ್ಮದ ಕಲ್ಪನೆ ಮತ್ತು ಅವರು ಜನಪದರನ್ನು ಧರ್ಮದ ಮೂಲಕ ಸ್ವಂದಿಸಿದ ರೀತಿ ನಷ್ಟಿಗೆ ಗೋಚರವಾಗುತ್ತದೆ.

ಪ್ರಪಂಚದ ಉನ್ನತ ಧರ್ಮಗಳಲ್ಲಿ ಹಿಂದೂಧರ್ಮದ ಸ್ಥಾನವೂ ಮಹತ್ತ್ವದ ದ್ವಾರಿದೆ. ಅತ್ಯಂತ ಪ್ರಾಚೀನ ಕಾಲದಿಂದಲೇ ಅಸ್ತಿತ್ವದಲ್ಲಿ ಬಂದ ಈ ಧರ್ಮ ಯಾಗ ಧರ್ಮಕ್ಕನುಗುಣವಾಗಿ ಹೊಸ ರೂಪವನ್ನು ಹೊಸ ಸತ್ಯಾಘಾತವನ್ನು ಹೊಂದಿತನ್ನು ಇರುವಿಕೆಯನ್ನು ಸ್ಥಿರಪಡಿಸಿಕೊಂಡಿದೆ.

ಯಾಗಧರ್ಮಕ್ಕನುಗುಣವಾಗಿ ಹೊಸ ರೂಪವನ್ನು ಪಡೆದುಕೊಂಡು ಬಂದ ಹಿಂದೂಧರ್ಮದಲ್ಲಿ ಪುಧ್ರಾಚಾರ ಪ್ರಣೀತವಾದ ದ್ಯುತಿ ಸಿದ್ಧಾಂತವೂ ಒಂದು. ಅನೇಕ ದಾಸರು ವಾಧ್ಯ ಸಿದ್ಧಾಂತವನ್ನು ಒಟ್ಟಿಗೆ ನಡೆದವರು. ಇಲ್ಲಿ ಶ್ರೀಹರಿಯೇ ಸರ್ವೋತ್ತಮ. ಈ ಹಿನ್ನೆಲೆಯಲ್ಲಿ ಎಲ್ಲ ವಾನವರು ಅವನ ದಾಶರು ಎಂಬ ಕಲ್ಪನೆ ಬೇಕಿದು ನಿಂತಿದೆ. ಇಂತಹ ಕಲ್ಪನೆಗಳನ್ನು ರೂಡಿಸಿಕೊಂಡು ಬೇಕಿದ ಧರ್ಮ ಅನೇಕ ಹೇಳಿದೇವರನ್ನು ವಾನವೀಕರಿಸುವ ರೀತಿಯನ್ನು ಕಂಡಾಗ ಜನಪದ ಧರ್ಮದ ಕೆಲವು ಪಳೆಯುಳಿಕೆಗಳಿಂದೇ ಹೇಳಬಹುದು.

ಕೇರಣನೆಗಳಲ್ಲಿ ಕಂಡುಬರುವ ದೇವರ ಕಲ್ಪನೆ ಶಿಷ್ಟವಾದದ್ದು. ಇವರು ಜನಪದರಂತೆ ಅನೇಕ ದೈವಗಳ ಭಕ್ತರಲ್ಲ. ಇಲ್ಲಿ ಹರಿಯೇ ಸರ್ವೋತ್ತಮ. ಮನುಷ್ಯ

ಅವನ ದಾಸ ಎಂಬ ಭಾವನೆ ಎಲ್ಲ ಕೀರ್ತನೆಗಳಲ್ಲಿ ಕಂಡುಬರುತ್ತದೆ. ಹರಿಯ ದಶಾವತಾರದ ವಣಿನೆ, ಹರಿಸ್ತುತಿ, ಹರಿಯ ಲೀಲೆಗಳ ವೈಭವೀಕರಣ ಮುಂತಾದ ಪ್ರಸಂಗಗಳು ಹರಿಯನ್ನ ವಾನೇಕರಿಸಿ ಮನವ್ಯಾಸಂತೆ ಕಾಮ, ಪ್ರೇಮ, ತೃತೀಯಾಕೃತ್ಯಾಕೃತ್ಯಾಯಂತೆ ಚಿಕ್ಕಿಸಿ, ಮನವ್ಯಾಸಂತೆ ಅವನಿಗೂ ಸಂಸಾರ ಉಂಟು ಎಂಬ ಕಲ್ಪನೆಗಳು ಮಾಲತೆ ಜನಪದ ದೇವರ ಕಲ್ಪನೆಯಂತೆಯೇ ಇವೆ.

ಪಾಲಾಟೆಲ್ಲಿಚೋ ಎಂಬ ಪರಸಿದ್ಧ ಧರ್ಮಚಿಂತಕ ದೇವರ ಕಲ್ಪನೆಯನ್ನ ಮಾರು ರೈತಿಯಾಗಿ ವಿಭಾಗಿಸಿದ್ದಾನೆ, ಅದರಲ್ಲಿ “ಸುಪ್ರಾನ್ಯಾಚುರಲಿಸ್ಟ್ ಕಲ್ಪನೆ”ಯಾಲ್ಲಿ ದೇವರೇ ಈ ಜಗತ್ತಿನ ಸೃಷ್ಟಿಕರ್ತ. ಆತ ತನ್ನ ನಿರ್ದಿಷ್ಟ ಯೋಜನೆಯಂತೆ ಈ ಜಗತ್ತನ್ನ ಅಳುತ್ತಾನೆ. ಈ ಜಗತ್ತಿನ ದಿನಿತ್ಯದ ಆಗು ಹೋಗುಗಳಲ್ಲಿ ಭಾಗ ವಹಿಸುತ್ತಾನೆ. ವಣನವನ ಸುಖಿದಾಃಖಿಗಳಲ್ಲಿ ಆತ ಭಾಗಿ. ನಂಬಿ ಕರೆದರೆ ಆತ ಒಗ್ಗೊಡುತ್ತಾನೆ. ಈ ಕಲ್ಪನೆಯಾಲ್ಲಿ ದೇವರನ್ನ ಕೊಡ ವಾನೇಕರಿಸಲಾಗಿದೆ. ಈ ಸುಪ್ರಾನ್ಯಾಚುರಲಿಸ್ಟ್ ಕಲ್ಪನೆಯಲ್ಲಿಯೇ ನವ್ಯಾ ಎಲ್ಲ ಕೀರ್ತನಕಾರರ ಕೇರ್ತನಗಳು ಅಡಿಗಿವೆ. ಕವ್ಯದಲ್ಲಿ ಕರೆದರೆ ಹರಿ ಒಗ್ಗೊಡುತ್ತಾನೆ. ತಮ್ಮ ಎಲ್ಲಾ ಭಾರವನ್ನು ಹರಿ ಹೇಳೆ ಹೇರಿ ಅವನನ್ನ ಹೋಗಳಿ ಹಾಡಿ ಉಳಿದ ದೈವಗಳನ್ನ ತೆಗಳಿ ಹಾಡಿರುವ ಗೀತೆಗಳು ನವಗೆ ಬಹುಂಖ್ಯೇಯಲ್ಲಿ ದೂರೆಯುತ್ತವೆ.

ಹರಿ ಸರ್ವೋತ್ತಮನೆಂದು ಸ್ತುರಿಸದ ಜನರ ಸಂಗಬೇಡ (ಪ್ರ. ಸಾ. ಚ-3 ಪ್ರ. 174) ಎಂದು ಸಾರಿದ ದಾಸರು, ಕ್ಷಮಾದ್ರ ದೇವತೆಗಳು ಅಥವಾ ಜನಪದರ ದೇವತೆಗಳನ್ನ ಕುರಿತು ತೆಗಳಿ ಹಾಡಿರುವ ಕೀರ್ತನೆಗಳನ್ನೂ (ಎಲ್ಲಾ ದಾಸರಲ್ಲೂ) ಕಾಣುತ್ತೇವೆ.

“ಎಕ್ಕುನಾತಿ ಎಲ್ಲಮ್ಮ ಮಾರಿ ದುಗ್ಂ ಚೌಡಿಯರ  
ಅಕ್ಕರೆಯಿಂದಲೆ ಪೂಜೆ ಮಾಡಲೇಕಿ ?  
ಗಕ್ಕೆನ ಯಾಮನ ದೂತರು ಎಳೆದೊಯ್ಯಾಗ  
ಶಕ್ತಿಯರು ಬಿಡಿಸಿಕೊಂಬರೇನೂ ಮರುಳೆ (ಕ. ಭ. ಗೀ. ಪ್ರ. 165)

ದಾಸರು ಕ್ಷಮಾದ್ರದೇವತೆಗಳ ನಿರಾಕರಣೆಯು ಜೊತೆಯಲ್ಲಿಯೇ ಶಿಷ್ಟದೇವತೆಗಳನ್ನು ನಿರಾಕರಿಸುತ್ತಾರೆ. (ಕ್ಷಮಾದ್ರದೇವತೆ ಮತ್ತು ಈ ದೇವತೆಗಳಿಗೆ ಸಂಬಂಧಪಟ್ಟ ಸಂಪ್ರದಾಯ, ಅಂತರಾಳಗಳನ್ನ ವಿವರವಾಗಿ ಅಧ್ಯಾತ್ಮ ನಾಲ್ಕರಲ್ಲಿ ಚಟ್ಟಿಸಲಾಗಿದೆ). ಹಲವು ದಾಸರಲ್ಲಿ ವಿನಾಯಕ, ಲಕ್ಷ್ಮಿಗೆ ಸಂಬಂಧಪಟ್ಟ ಸ್ತುತಿಗಳನ್ನು ಕಾಣುತ್ತೇವೆ. ಅದರ ಬಂಧೂರೆ ಏಕದೇಪ್ಯೋಪಾಸನೆಯು ಇವರಲ್ಲಿ ಪ್ರಮುಖವಾದ ಅಂಶ. ಉಳಿದ ದೇವತೆಗಳ ಕುರಿತ ನಿರಾಕರಣ ಪ್ರರಂದರದಾಸರಲ್ಲಿ ಹೀಗೆ ವೃತ್ತವಾಗುತ್ತದೆ.

“ಬೀನಕನನೊಲ್ಲೆನವ್ವ  
ತುಲಕಿ ಆದುವನ  
ಷಣ್ಣಿನನೊಲ್ಲೆನವ್ವ  
ಬಹುಭಾಯಿಯವನ  
ಇಂದ್ರನನೊಲ್ಲೆನವ್ವ  
ಚುಲ್ಲೆಲ್ಲ ಕಣ್ಣನವನ  
ಚಂದ್ರನನೊಲ್ಲೆನವ್ವ  
ಕಳಿಗಂದುವವನ  
ರವಿಯನೊಲ್ಲೆನವ  
ಲುರಿದು ಮೂಡುವನ  
ಹರನನೊಲ್ಲೆನವ್ವ  
ಮರುಳುಗೊಂಬುವನ  
ಚಿನ್ನರಾಯ ಚೆಲುವ  
ಜಗ್ಗೆಲ್ಲಾ ಒಡೆಯನಕೆದು  
ತಾರೆ ಎನಗೆ ಪ್ರರಂದರವಿತಲನ

(ಪ್ರ. ಸಾ. ದ-4 ಪ್ರ. 312)

ಕಾಲದಿಂದ ಕಾಲಕ್ಕೆ ರೂಪುಗೊಂಡ ಬೀನಕ, ಷಣ್ಣಿ, ಇಂದ್ರ, ಚಂದ್ರ, ಸೂರ್ಯ,  
ಹರ ಮುಂತಾದ ದೇವತೆಗಳನ್ನು ಒಲ್ಲೆನವ್ವ ಎಂದಿದ್ದಾರೆ. ಆಧ್ಯಾತ್ಮಿಕ ಜೀವನ  
ಪ್ರರಂದರವಿತಲನೇ ಇಲ್ಲಿ ಪ್ರಮುಖವಾಗಿ ಬೇಕಾದ ದೇವರಾಗಿದ್ದಾನೆ. ಆದರೆ ಇವರ  
ಕೀರ್ತನೆಗಳಲ್ಲಿ ಗಣಪತಿ, ಲಕ್ಷ್ಮಿ, ಸರಸ್ವತಿ ಮುಂತಾದವರಿಗೆ ಸಂಬಂಧಪಟ್ಟ ಸೌತ್ರ  
ಗಳನ್ನೂ ಕಾಣಬಹುದಾಗಿದೆ. ದಾಸರ ಕೀರ್ತನೆಗಳನ್ನು ಸಂಪಾದಿಸಿರುವ ಎಲ್ಲ  
ಸಂಪಾದಕರು ಕೂಡ ಇಂತಹ ರಚನೆಗಳನ್ನು ಹೊಡಲ ಭಾಗದಲ್ಲಿಯೇ ಕೊಟ್ಟಿ  
ದ್ದಾರೆ.

ಯಾವುದೇ ಧರ್ಮ ನಾಗರಿಕತೆಗೆ ಗುರಿಯಾಗುತ್ತಾ ಮೂಲಧರ್ಮದ ಅಂಶ  
ಗಳನ್ನು ಉಳಿಸಿಕೊಂಡರೂ ಆದರ ಕೆಲವು ಸಿದ್ಧಾಂತಗಳು ಬದಲಾಗುತ್ತವೆ. ಇದೇ  
ರೀತಿಯಲ್ಲಿ ದ್ವಾಪತ್ರ ಸಿದ್ಧಾಂತ ಹೀಂದೂಧರ್ಮದ ಸಾರವನ್ನು ಉಳಿಸಿಕೊಂಡಿರುವುದನ್ನು  
ಕಾಣುತ್ತೇವೆ. ಪಾಪ-ಪುಣ್ಯ, ದಾನ-ಧರ್ಮ, ನಾಯಿ-ನೀತಿ, ಸತ್ಯ ಮುಂತಾದ  
ವರೋಲ್ಯಗಳು ಮೂಲ ಮನುಷ್ಯನ ಅಪೇಕ್ಷೆಗಳನ್ನೇ ಹೇಳುತ್ತವೆ.

ಯುಗಧರ್ಮಕ್ಕುನುಗುಣವಾಗಿ ನಿಯಮಗಳು ಬದಲಾದರೂ ವರೋಲ್ಯಗಳಿಗೆ ಎಲ್ಲ  
ಕಾಲಕ್ಕೂ ಬೆಲೆ ಇದೆ. ಆದರೆ ಆ ವರೋಲ್ಯಗಳನ್ನು ಅಳಿಯುವ ವರಾನದಂಡಗಳು  
ಕಾಲಕ್ಕುನುಗುಣವಾಗಿ ಬದಲಾವಣಿಗೆ ಗುರಿಯಾಗುತ್ತವೆ.

“ಮಿಂದು ಜಪ-ತಪ ಹೋಮ-ನೇಮಾಗಳ  
ವಿನು ಬಾರಿ ಮಾಡಿದರೂ ಫಲವೇನೊ-ಅದು ಭಲವೇನೊ

ವಾಸುದೇವನೆಂಬ ಒಳಗಿದ್ದ ಹಂಸನ ಸೇರಿ  
ಲೇಸೆನುಂಡು ಮೋಸೋಳದೆ ಮುಕ್ತನಾಗೋ-ಸೀ ಕರ್ತನಾಗೋ”

(ಕ.ಭ.ಗೀ. ಪ್ರ. 22)

ಹಿಂದೂಧರ್ಮದ ಕ್ಷಮೆಯೋಳಗೆ ಏರ್ಪಟ್ಟ ಹೋಮ, ಸೇಮು, ಜಪ, ತಪ, ಸ್ಥಾನ ಮುಂತಾದ ಶ್ರೀಯೆಗಳನ್ನು ಇವರು ಅಧ್ಯೈಸುವ ನೇಲಿ ಭಿನ್ನವಾದದ್ದು. ಹರಿಯ ಸ್ತುರಣ ಮುಕ್ತಿಗೆ ಸಾಧನವೆಂದು ಇವರು ಹೇಳುತ್ತಾರೆ. ಇದರಿಂದಾಗಿ ಹರಿಯ ಒಡನಾಟಿ ಇವರಿಗೆ ಬಹಳ ಇಷ್ಟವಾದದ್ದು. “ನಾನೇನು ಮಾಡಿದನೋ ಕೃಷ್ಣರು ನೀನೇನ್ನ ಸಲಹಬೇಕು” ಎಂದು ಕೃಷ್ಣನನ್ನು ಒತ್ತಾಯಿಸುವುದೇ ಇವರು ದೇವರೊಂದಿಗೆ ಪಡೆದುಕೊಂಡ ಸಂಖಾರದ ರೀತಿಯನ್ನು ತಿಳಿಸುತ್ತಾರೆ. ಧೂಮ, ಪ್ರಹಾರ, ಅಜಮಿಳರನ್ನು ಉದಾಹರಿಸಿ ಅವರನ್ನು ರಚಿಸಿದ ತಂದೆ ತನ್ನ ನೂಳಿ ರಚಿಸುವ ಹೊಣೆ ನಿನ್ನದೆಂದು ಒಷ್ಟಿಸುತ್ತಾರೆ.

ಮನುಷ್ಯ ಚಿರಂಜೀವಿಯಲ್ಲ. ಅವನು ಇರುವಷ್ಟು ದಿನ ವಣಿಕ ನೀತಿಯನ್ನು ತಿಳಿಯಬೇಕು. ಮತ್ತು ತಿಳಿದು ನಡೆಯಬೇಕು ಎಂಬುದು ಧರ್ಮದ ಮತ್ತೊಂದು ಗುರಿ. ಧರ್ಮ ಮನಸ್ಸಾಷ್ಟನ ಕ್ಲಾರಿನವನ್ನು ಮತ್ತು ಇತರೆ ಅನ್ಯತೀಕೆ ಶ್ರೀಯೆಗಳನ್ನು ನಿಷೇಧಿಸುವಲ್ಲಿ ಬಹಳ ಮನ್ಯಿಪಾತ್ರ ವಹಿಸುತ್ತಾರೆ. ಧರ್ಮಾಷ್ಟಸಾರಕ್ತಿ ನಿಂತ ಕೀರ್ತನ ಕಾರರ ಮತ್ತೊಂದು ಗುರಿ ಮನಸ್ಸಾಷ್ಟನ ಕ್ಲಾರಿನವನ್ನು ನಿಯಂತ್ರಿಸುವುದು.

ಜನಪದಧರ್ಮವು, ಮನುಷ್ಯನು ತನ್ನ ಕೆಟ್ಟಿಗಳಿಗಳಿಂದಾಗಿಯೇ ಸತ್ಯನಂತರ ನರಕವನ್ನು ಸೇರುತ್ತಾನೆ ಎಂಬುದನ್ನು ಹೇಳುತ್ತಾರೆ. ಇದು ಜನಪದರ ನಡವೆ ಪ್ರಚಲಿತವಿರುವ ನಂಬಿಕೆಯೇ ಆಗಿದೆ. ಒಳ್ಳಿಯಂತಹ ಸ್ವಾರ್ಥಾರ್ಥಿ ಪಡೆಯಬಹುದು ಎಂಬುದು ಇಂತಹ ನಂಬಿಕೆಯ ಜೊತೆಯಲ್ಲಿಯೇ ಇರುವಂತಹದು. ಈ ನಂಬಿಕೆಯನ್ನು ಮಧ್ಯಕಾಲೀನ ಕನ್ನಡ ಕವಿಗಳ ಬಹುಪಾಲು ಕೃತಿಗಳಲ್ಲಿ ಕಾಣುತ್ತೇವೆ. ಬಸವಣ್ಣನವರ “ಅರ್ಜುನೇ ಸ್ವಾರ್ಥ, ಅನಾಜಾರವೇ ನರಕ” ಮಂತ್ರದ ಹೇಳಿಕೆಗಳು ಇದನ್ನೇ ಪ್ರತಿಪಾದಿಸುತ್ತವೆ. ಎಲ್ಲ ದಾಸರಲ್ಲೂ ಇಂತಹ ನಂಬಿಕೆಯನ್ನು ಕಾಣುತ್ತೇವೆ. ಜಗನ್ನಾಧದಾಸರ ಒಂದು ಕೀರ್ತನನೇ ಕೂಡ ಇಂತಹ ಒಂದು ಚಿತ್ರಣ ವನ್ನು ನೀಡುತ್ತಾರೆ.

“ಸಾರಿದ ಡಂಗುರ ಯಾಮನು ಅಷ್ಟ  
ಸಾರಿಯಲೇಂದು ತಂದು ಸರಕಮೋಳಿಂದು ಎಂದು” || ಪ ॥

ಎಂಬ ಕೀರ್ತನೆ ಅಂದಿನ ಸರವಾಜದಲ್ಲಿ ಪೂತಿವ್ರತ್ತ ಧರ್ಮವು ಆದರ್ಶವಾಗಿತ್ತು ಎಂಬುದನ್ನು ತಿಳಿಸುತ್ತಾರೆ. ಸತಿಗೆ ಪತ್ತಿಯೇ ದೇವರು ಎಂಬ ಭಾವನೆಯಿತ್ತು. ಆದರ್ಶಗಳ ಪಾಲನೆಯು ಮಾನವಧರ್ಮದ ಉತ್ತಮ ಗುಣಗಳಿಂದು ಹೇಳಿದ್ದಾರೆ. ಇಂಥ ಗುಣ

ಗಳಿಂದ ಪ್ರಾರ್ಥನಾದ ವ್ಯಕ್ತಿಯು ಮೋಕ್ಷವನ್ನು ಪಡೆದುಕೊಳ್ಳುತ್ತಾನೆಂಬ ನಂಬಿಕೆಯನ್ನು ಕಾಣುತ್ತೇವೆ. ಇಂತಹ ಆದರ್ಥ ಬದುಕನ್ನು ಸದೆಸದ ಮತ್ತು ರೂಪಿಸಿಕೊಳ್ಳುವ ವ್ಯಕ್ತಿಯು ನರಕದಲ್ಲಿ ಸೇರುವವನೆಂಬ ನಂಬಿಕೆಯನ್ನು ಇವರಲ್ಲಿ ಕಾಣುತ್ತೇವೆ.

ಇದಲ್ಲದೆ ಗ್ರಾಮದೇವತೆಗಳ ಪೂಜೆ ಮತ್ತು ಬಲಿಯು ವ್ಯಕ್ತಿಯನ್ನು ನರಕಕ್ಕೆ ದೂಡುವುದು ಎಂದು ಹೇಳಲಾಗಿದೆ.

“ಜನಜಕ್ಕಿ ಸಾಳಿ ಕೆಂಬಲೋಳಿ ಜಕ್ಕಿ ಗೊಂ  
ದಲ ಮೊದಲಾದವು ದ್ಯುಮಂದು  
ತಿಳಿದು ಪಿಶಾಚಿ ಎಂಜಲನುಂಡು ಹಿಗ್ಗಿ ವ  
ಲಲನೇರ ನಾಲಸ್ಯಗೊಳಿದೆ ತನ್ನ ದೊ ಎಂದು”

ಇಲ್ಲಿ ಅಂದು ಪ್ರೈಕಲಿತರಿದ್ದ ಜನಪದ ದೇವತೆಗಳ ಪೂರ್ಣತ್ವದೆ. ಈ ದೇವತೆಗಳು ನಂಬಿದ ಭಕ್ತರಿಗೆ ಏನನ್ನೂ ಕೊಡಲು ಸಾಧ್ಯವಿಲ್ಲ. ಕಾರಣ ಇವು ಶಿಷ್ಟ ದೇವತೆಗಳಿಗೆ ಅಂಜುವ ದೇವತೆಗಳಿಂಬ ಅಭಿಪ್ರಾಯವಿದ್ದಂತೆ ಕಾಣುತ್ತದೆ. ಪ್ರರಂದರ ಪರಲನ ದಾಸರು ಇಂತಹ ಕ್ಷಮಾದೇವತೆಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ಕುರಿತ ಉಗಾಖೋಗವ್ಯಾಂದು ಹೀಗಿದೆ.

“ಮಾರ್ಕೈಯಿಂದ ನೀರ ತರಿಸುವರು  
ಮಾಸಣಿಯ ಕೈಯಿಂದ ಕಸೆವ ಬಳಿಸುವರು  
ಮೃತ್ಯುವಿನ ಕೈಯಿಂದ ಬತ್ತುವ ಕುಟ್ಟಿಸುವರು  
ಜವನವರ ಕೈಯಿಂದ ಜಂಗಲಿಯ ಕಾಯಿಸುವರು  
ಪ್ರರಂದರವಿಲನ ದಾಸರು ಸರಿಬಂದ ಹಾಗಿಷರು ಭೋಮಿಯ ಮೇಲೆ”

(ಪ್ರ.ಸಾ.ಧ.-4. ಪು. 322)

ಎಲ್ಲರಿಗೂ ಒಡೆಯನಾದ ಹರಿಯ ಸ್ತುರಣೆಯು ವ್ಯಕ್ತಿಯನ್ನು ಉದ್ದಾರ ವೊಡುವುದು ಎಂದು ಹೇಳಿದ್ದಾರೆ. ಒಟ್ಟುದೇ ಏಕದೇವೋಪಾಸನೆಯ ಉದ್ದೀಶ ಇವರಲ್ಲಿ ಎದ್ದು ಕಾಣುತ್ತದೆ. ಹರಿಯ ಹೆಚ್ಚಿಳವನ್ನು ವರ್ಣಿಸುವಾಗ ಇತರೆ ದೈವಗಳನ್ನು ನಿರಾಕರಿಸುವುದು ಇವರ ರಚನೆಗಳಲ್ಲಿ ಕಾಣುವ ಮುಖ್ಯ ಅಂಶವಾಗಿದೆ.

ಹೆಣ್ಣು—ಹೊನ್ನಾ—ಮಣ್ಣು ಮೂರಾರಿಂದಲೇ ಜಗದ ನಾಶ ಎಂದು ಹಿಂದೂಗಳಲ್ಲಿ ನಂಬಿಕೆ ಇದೆ. ಇದು ಹಿಂದೂಧರ್ಮದಲ್ಲಿಯೇ ಬಹಳ ಮುಖ್ಯವಾದ ಅಂಶ. ಜನಪದ ಧರ್ಮವೂ ಹಿಂದೂಧರ್ಮದ ಕ್ಷೇತ್ರೋಳಳಗೇ ಸೇರಿರುವುದರಿಂದ ಇಂತಹ ಪೂರ್ತಿಗಳು ಎಲ್ಲರಲ್ಲಿ ಸೇರಿಹೋಗಿವೆ. ಹೊನ್ನಾ—ಮಣ್ಣು—ಹೆಣ್ಣು—ತೆ ಮೂರು

ಯಂತ್ರ, ಕಲಹಗಳಿಗೆ ಕಾರಣವಾಗುತ್ತದೆ ಎಂದಿದ್ದಾರೆ ದಾಸರು. ಈ ಸಂಬಂಧ ಅವರು ಮಹಾಭಾರತ, ರಾಮಾಯಣ ಮುಂತಾದ ಮಹಾಕಾವ್ಯಗಳನ್ನು ಉದಾಹರಿಸುವುದನ್ನು ಕಾಣುತ್ತೇವೆ.

“ಹೋನಿಗೆ ಹೆಣ್ಣಿಗೆ ಬಾಯಿತೆರಿಯಬ್ಬಾಡಿರೋ  
ಕಣ್ಣಿಗೆಟ್ಟಿ ಹೋಗಿ ನೀವು ದಣ್ಣನೇ ದಣ್ಣಯು ಬ್ಬಾಡಿರೋ  
ಹೆಣ್ಣಿಗಾಗಿ ರಾವಣನೇನು ಪಡೆದುಕೊಂಡ ಕಾಣಿರೋ  
ಹೋನಿಗಾಗಿ ವಾಲಿ ಬಿನು ಸುಖಿವ ಪಡೆದ ನೋಡಿರೋ  
ಉರ್ವಾರ್ಥಿಯೋಳು ಬಂದು ನೀವು ಗರ್ವಹಿಡಿಯಬ್ಬಾಡಿರೋ  
ಕೌರವೇಶ ಮಣ್ಣಿಗೆ ಗರ್ವಹಿಡಿದು ಕೆಟ್ಟಿ ನೋಡಿರೋ”  
(ಶ್ರೀಮಂತಿಪತಿದಾಸರ ಕೃತಿಗಳು, ಪು. 139)

ಇಂಥ ಸಂಬಿಕೆ ನಮ್ಮ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಬೇರೂರಿವೆ. ಎಲ್ಲಾ ಜನಪದರ ಮನದಲ್ಲಾ ರಾಯನಾಯಣ ಮಹಾಭಾರತ ಕಾವ್ಯಗಳು ನೆನಷಿನಲ್ಲಿ ಉಳಿದಿವೆ. ಈಮ್ಮು ಮನಸ್ಸಿಗೆ ಸವಾರಾನ ತಂದುಕೊಳ್ಳಲು, ತಮ್ಮ ಸುಖಿಕ್ಕೆ ಕಷ್ಟಕ್ಕೆ ಅವರು ಆಧಾರವಾಗಿ ಉದಾಹರಿಸುವುದು ಈ ಮಹಾಕಾವ್ಯಗಳನ್ನೇ.

ಧರ್ಮಕ್ಕೆ ಜಯವೆಂದು ದಾಸರು ಸಂಬಿದಂತ ಕಾಣುತ್ತದೆ. ಇದರಿಂದಾಗಿ ಕ್ಷುಲ್ಲಕ ಮನುಷ್ಯನನ್ನು ಇವರು ಉದ್ದ್ವಾರ ವರಾಡಬೇಕಾದ ತಂತ್ರವೊಂದನ್ನು ಹಿಗೆ ವಿವರಿಸಿದ್ದಾರೆ.

“ಧರ್ಮವೇ ಜಯವೆಂಬ ದಿವ್ಯಮೆಂತ್ರ  
ಮಹರ್ವವನರಿತು ಮಾಡಲೇಬೇಕು ತಂತ್ರ  
ವಿಷವಿಕ್ಕಿದವರಿ ಪಡ್ಡಸಮನೀಸಲೆಬೇಕು  
ದ್ವೇಪ ಮಾಡಿದವನ ಪ್ರೋತ್ಸಾಹಲೆಬೇಕು  
ಪುಸಿ ಮಾಡಿಕೆಡಿಸುವವನ ಹಾಡಿ ಹರಸಲೆಬೇಕು  
ಮೋಸ ಮಾಡುವವನ ಹಸರು ಮಗನಿಡಬೇಕು  
(ಪು.ಸಾ.ದ-3, ಪು.78)

ಇಂತಹ ಸಂದರ್ಭಗಳಿಂದ ವ್ಯಕ್ತಿಯು ಬದಲಾಗಬ ಸಾಧ್ಯತೆಗಳಿವೆ ಎಂದೇ ಇವರು ಗ್ರಹಿಸಿದ್ದಾರೆ.

ಇದಲ್ಲದೆ ಧರ್ಮ ಎಂದರೆ ಏನು ಎಂದು ಕೀರ್ತನಕಾರರೇ ಕೆಲವು ಕಣೆ ಚಾರ್ಚಿಂಗ್‌ನಿಸಿರುವುದೂ ಉಂಟು.

“ಉತ್ತಮರ ಸಂಗೃಂತ ಅಧಿಕ ಧರ್ಮವಂಚಿ ?

ಧರ್ಮವಿಲ್ಲದ ಅರಸು ಮುರಿದಕಾಲಿನ ಹೊರಸು”

(ಕ.ಭ.ಗೀ. ಪು. 157)

“ಇಕ್ಕೆವ ಅನ್ನವೈ ಧರ್ಮ ಇಹಪರಕದು ಅತಿ ಧರ್ಮ”

(ಕ.ಭ.ಗೀ. ಪು. 156)

ಇವೆ ಸಾವಾನ್ಯರಲ್ಲಿ ರೂಢಿಯಲ್ಲಿರುವುದನ್ನು ಕಾಣುತ್ತೇವೆ. ಮತ್ತು ಕೆಲವು ಕಡೆ ದಾನಧರ್ಮ ಪದಗಳನ್ನು ಒಟ್ಟೊಟ್ಟಿಗೆ ಬಳಸಲಾಗಿದೆ.

“ಇದ್ದಾಗ ದಾನಧರ್ಮವ ಮಾಡದವ ಹೋಲೆಯು”

(ಪ್ರ.ಸಾ.ದ-3, ಪು. 108)

“ದಾನಧರ್ಮವ ಮಾಡು

ಜ್ಞಾನದಿಂದ ತಿಳಿದುನೋಡು”

(ಪ್ರ.ಸಾ.ದ-3 ಪು. 92)

ಇಲ್ಲಿ ದಾನ, ನೀತಿ, ನಡತೆ, ಸತ್ಯ ಮಂಬಾದ ಗುಣಗಳು ಧರ್ಮವನ್ನು ಸ್ಥಾಪಿಸುವ ಮುಖ್ಯ ಗುಣಗಳಿಂದು ಹೇಳಲಾಗಿದೆ. ಈ ವರ್ತುಲ್ಯಗಳಿಂದಲೇ ಧರ್ಮವು ಪುಟ್ಟಿಗೊಳಿಸುತ್ತದೆ ಎಂಬುದು ಇವರ ನಂಬಿಕೆ. ದಾನದಿಂದ ಪ್ರಣ್ಯ ದೋರೆಯುತ್ತದೆ ಏಬ ನಂಬಿಕೆ ಇವರದಾಗಿದೆ:

“ಹೇಳಿಮು ಬುದ್ವರಿಗೆ ಆಶನಮೀಯಲುಬೇಕು

ಶಿಶುವಿಂಗೆ ಪಾಲ್ಪಿತ್ತಣಿ ನಮೆನಬೇಕು

ಹಸನಾದ ಭೂಮಿಯನು ಧಾರೆಯಲುಬೇಕು

ಭೂತೆ ಕೊಟ್ಟಿಬಳಕ ನಿಜವಿರಬೀಕು

ದೋರೆಕನವೈ ಬಂದಾಗ ಕೆಟ್ಟಿಸುಡಿಯಲು ಬೇಡ

ಸಿರಿ ಬಂದ ಕಾಲಕ್ಕ ಮರೆಯಬೇಡ”

(ಕ.ಭ.ಗೀ. ಪು. 139)

ಜನಪದಕನ್ನು ಪ್ರತಿನಿಧಿಸುವಲ್ಲಿ ಈ ಸಾಲುಗಳು ಫಲಪತ್ರಾಗಿವೆ. ದಾನ ವಣಾಡುವುದ ರಲ್ಲಿ ಜನಪದರು ಎತ್ತಿದಕ್ಕೆ. ಹಸಿದ್ದೇನಂದೂ ಬಂದವರಿಗೆ ಇಲ್ಲವೆನ್ನುವವರಲ್ಲ. ಮನೋಗೀ ಬಂದ ಅನಾಧರಿಗೆ ತಮ್ಮಲ್ಲಿ ಇರುವುದನ್ನು ಕೊಟ್ಟು ಕಳುಹಿಸಬೇಕು ಜನ. ಸಹಕಾರ, ಸಹಬಾಳ್ಳೆ ಇಲ್ಲಿ ಬಹಳ ಮುಖ್ಯ. ಜನಪದ ಸಹಕಾರ ಬಹಳವ್ಯು ಆಕರ್ಷಕವಾಗಿರಲು ಇದೂ ಮುಖ್ಯ ಕಾರಣವಿರಬಹುದು.

ಧರ್ಮ ಜೀವನಕ್ಕೆ ಮಾರ್ಗವಾಗಬೇಕೇ ವಿನಹ ಆದು ಜೀವನಕ್ಕೆ ವಿಮುಖ ವಾಗಬಾರದು. ಬಂದಿನ ಎಲ್ಲಾ ರೀತಿಗಳಲ್ಲಿ ಅಂಟಿಕೊಂಡ ಕಲ್ಪತರಗಳನ್ನು ತೆಗೆಯು ಜೀವನವನ್ನು ಸುವಿಮಾಯಿವಾಗಿ ವಣಾಡುವುದರಲ್ಲಿ ಧರ್ಮ ಮುಖ್ಯ ಪಾತ್ರ

ವಹಿಸುತ್ತದೆ. ಧರ್ಮ ಜೀವನದ ಬಗ್ಗೆ ಬದುಕಿನ ಬಗ್ಗೆ ಗೌರವ, ಸ್ತ್ರೀತಿ, ಅದರ ಗಳನ್ನು ಹೇಚ್ಚಿಸುವಲ್ಲಿ ಫಲಕಾರಿಯಾಗಿದೆ. ಬದುಕು ಚಿಕ್ಕದು ಅದನ್ನು ಚೊಕ್ಕಿಟಿವಾಗಿ ವರಾಡಿಕೊಂಡು ನಮ್ಮ ಜೊತೆಯಲ್ಲಿ ಬದುಕುವರಿಗೂ ಸ್ತ್ರಿಯವಾಗಂತೆ ಸ್ನೇಹಪೂಜಾವಾಗಿ ಬದುಕುವುದು ಒಳ್ಳೆಯದೆಂದು ಸಾರಿದೆ. ತಪ್ಪಿಗಿಂತ ಹಿರಿಯ ರನ್ನ ಗೌರವಿಸುವುದು, ಸತ್ಯವನ್ನ ಪಾಲಿಸುವುದು ಒಳ್ಳೆಯ ಗುಣವೆಂದು ಹೇಳಿದೆ.

“ತಂದೆ ತಾಯಿಗೆ ಕೀಡ ನೀ ನೇಯಿಬೇಡ  
ಎಂದಿಗೂ ಹುಸಿ ಮಾತನಾಡಬೇಡ (ಪ.ಸಾ.ದ.-3 ಪು. 96)

ಈ ವರಾತುಗಳು ಧರ್ಮದ ಅಡಿಯಲ್ಲಿಯೇ ಸೇರುತ್ತವೆ. ಈ ನಿಯಮಗಳನ್ನು ಪಾಲಿಸುವರು ಧರ್ಮವರಂತರೆಂದೇ ಹೇಸರಾಗುವರು. ಇದರಿಂದಾಗಿ ಧರ್ಮದ ವ್ಯಾಪ್ತಿ ಬದುಕಿನೊಂದಿಗೆ ಬೆಸರಾಕೊಂಡಿರುತ್ತದೆ. ‘ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ’ ಎಂಬ ವರಾತಿದೆ. ಆದ್ದರಿಂದ ಮನುಷ್ಯ ಧರ್ಮರಕ್ಷೇಯಲ್ಲಿ ತೊಡಗುತ್ತಾನೆ. ಧರ್ಮ ಮನುಷ್ಯನನ್ನು ನಿಯಂತ್ರಿಸುತ್ತದೆ ಎಂಬುದು ಸತ್ಯ. ಧರ್ಮವು ಶಿಷ್ಟಗೊಂಡಂತೆಲ್ಲಾ ಅದರಲ್ಲಿ ನಿಬಂಧಗಳು ಹೆಚ್ಚಿಗುತ್ತವೆ. ಅದರೆ ಜನಪದಧರ್ಮದಲ್ಲಿ ಇಂತಹ ನಿಬಂಧಗಳು ಕಡಿಮೆ. ಇವರು ದೇವರ ಮೇಲಿ ತನ್ನ ಬದುಕಿನ ಭಾರವನ್ನೆಲ್ಲಾ ಹಾಕಿ ನಡೆಯುವರು. ಒಳ್ಳೆಯದಾದರೆ ಇವರು ದೇವರು ತನ್ನನ್ನೂ ರಕ್ಷಿಸಿದನೆಂದೂ, ಕೀಡಕಾದರೆ ತನ್ನ ಕೆರುವಂದೂ ಒಟ್ಟು ನಡೆಯುವವರು.

ಇದೇ ರೀತಿಯಲ್ಲಿ ಎಲ್ಲಾ ಕೆರುವಂತಹ ಕಾರಣ ಪರಂಪರೆಗೆ ಬದ್ದರಾದವರು. ತನ್ನ ಕಷ್ಟಕ್ಕೆ, ಲೋಕದ ಕಷ್ಟಕ್ಕೆ ದಾಸನಾಗಿ, ಹಂಬಲಿಸುವುದು, ತೊಳಿಲುವುದು, ಬಳಿಲುವುದು. ಕೊಸೆಗೆ ಶ್ರೀಹರಿಗೆ ಶರಣಹೋಗುವುದು—ಇವರು ಸಮಸ್ಯೆಗಳ ಪರಿಹಾರ ಹಾಡುಕುವ ದಾರಿ.

“ಕಷ್ಟಪಟ್ಟರೂ ಇಲ್ಲ ಕಥಭಳಿಸಿದರಿಲ್ಲ<sup>1</sup>  
ಭೃಷ್ಟಮಾನವ ಹಣೆಯ ಬರೆಹವ್ಲದೆ ಇಲ್ಲ” (ಕ.ಭ.ಗೀ. ಪು. 136)

“ತನ್ನ ಪ್ರಾಶ್ಚಿರು ಫಲವನಾರಿಯಾದೆ  
ಅನ್ನರಿಗೆ ಅದುವುದು ಅವಗುಣವು ಮರುಳಿ” (ಕ.ಭ.ಗೀ. ಪು. 137)

“ಅರಿಗಾದರೂ ಪೂರ್ವಕರು ಬಿಡದು  
ಹಾಲಿಜಭವ-ಭವರನು ಕಾಡುತ್ತಿಹುದು” (ಕ. ಭ. ಗೀ. ಪು. 140)

ಇದರ ಮೂಲಕ ನಮ್ಮ ಸವಾಜದಲ್ಲಿ ಹಾಡುಗಿಡ್ದ ಪಾಪಪ್ರಜ್ಞ ಪೂರ್ವ ಜನ್ಮದ ಕರ್ಮ, ಹಣೆಯಬರಹ, ವಿಧಿಲೀಲೆ ಮಾತ್ರಾದ ನಂಬಿಕೆಗಳನ್ನು ಸ್ನಾಪ್ತಪಡಿಸು

ತ್ವವೆ. ಈ ನಂಬಿಕೆಗಳು ನಮ್ಮ ಪರಂಪರೆಯಲ್ಲಿ ಧಾರ್ಮಿಕ ಕಲ್ಪನೆಯ ಹಿನ್ನೆಲೆಯಲ್ಲಿ ವಾನುಪ್ಯ ತನ್ನ ಕಷ್ಟವನ್ನು ನುಂಗಿ ಬದುಕಿನ ಬಗ್ಗೆ ಕಾಳಜಿಯನ್ನು ಪಡೆದುಕೊಳ್ಳಲು ರೂಪಿಸಿಕೊಂಡ ವರಾಗ್. ಮೇಲಿನ ಅನೇಕ ಸಾಲುಗಳು ಸಾವಾನ್ಯರು, ಜೀವನದಲ್ಲಿ ಎದುರಾದ ದುಃಖಕ್ಕೆ ತಾಪು ಪಡೆದುಕೊಂಡ ಸಮಾಧಾನದ ವರಾತುಗಳಾಗಿವೆ. ಇಲ್ಲಿ ದಾಶರು ಅಂದಿನ ಸಮಾಜವನ್ನು ಗ್ರಹಿಸಿದ ರೀತಿಯೂ ವ್ಯಕ್ತಿಗೊಳ್ಳುತ್ತದೆ.

ಹೀಗೆ ಕೀರ್ತನೆಗಳು ಧರ್ಮ ಸ್ಥಿರವಾಗಿ ನಿಲ್ಲಲು ಮತ್ತು ಮನುಪ್ಯನ ಆಸೆ ಆಕಾಂಕ್ಷೆಗಳನ್ನು ಹಿಡಿದಿಡಲು ಸಹಾಯವಾಡಿವೆ ಎನ್ನಬಹುದು. ಯಾವುದೇ ಧರ್ಮದಲ್ಲಿ ಒಳಿತು-ಕೆಡಕುಗಳಿರಡೂ ಉಂಟು. ಈ ಹಿನ್ನೆಲೆಯಲ್ಲಿ ಕೀರ್ತನೆಗಳೆ ದ್ವೀಪ ತತ್ತ್ವವನ್ನು ಹೇಳುವ ಮತ್ತು ಮೂಲ ಜನಪದ ಧರ್ಮದ ಅಶಯಗಳನ್ನು ಬಿತ್ತಿರಿಸುವ ಕೆಲಸವನ್ನೇ ವರಾಡಿವೆ ಎಂದು ಹೇಳಬಹುದು.

### ಆ) ಜನಪದ ನಡಾವಳಿಗಳು

‘ನಡಾವಳ’ ಎನ್ನುವ ಪದಕ್ಕೆ ಅರ್ಥಕ್ಕೊಂಡಲ್ಲಿ ಪರಂಪರೆಯಿಂದ ಬಂದ ಸದತೆ, ನಡೆಸುಡಿ, ಆಚಾರ, ವ್ಯವಹಾರ, ವರ್ತನೆ, ರೂಢಿ ಪದ್ಧತಿ, ಸಂಪ್ರದಾಯ ಮುಂತಾದ ಅರ್ಥಗಳನ್ನು ಕೊಟ್ಟಿದೆ. ವರಾನವ ತನ್ನ ಸಮಾಜದಲ್ಲಿ ಇತರರೊಡನೆ ಕೂಡಿ, ಬೆರೆತು, ಬದುಕು ಸಾಗಿಸುವಾಗ ಅವನ ನಡತೆಯಲ್ಲಿ ಬಾದು ಕ್ರಮಬದ್ಧತೆ ಅಗತ್ಯ. ಕೆಲವು ಬಾರಿ ಯಂಗಧರ್ಮಕ್ಕೆ ಅನುಗುಣವಾಗಿ ಈ ರೀತಿಯ ಕ್ರಮಬದ್ಧತೆ ಬದಲಾಗುತ್ತಲೂ ಇರುತ್ತದೆ. ಇದರೊಂದಿಗೆ ಪರಂಪರೆಯ ನಿಯಮಗಳು ಕೂಡ ಕೆಲವು ಬಾರಿ ಯಾವುದೇ ಬದಲಾವಣೆಯಲ್ಲದೆ ರೂಢಿಯಲ್ಲಿರೇತ್ತವೆ.

ನಡಾವಳಿಗಳು ಆಯಾ ಸಂಸ್ಕೃತಿಯಲ್ಲಿರುವ ನಂಬಿಕೆಗಳ ಹಿನ್ನೆಲೆಯಲ್ಲಿಯೇ ರೂಪುಗೊಳ್ಳುತ್ತವೆ. ಪರಂಪರೆಯಲ್ಲಿ ಬಂದ ನಡಾವಳಿಗಳ ವರಾಗದರ್ಶನ ಹಿರಿಯ ರಿಂದ ಕಿರಿಯಾರಿಗೆ ದೊರೆಯಾತ್ಮದೆ. ಮಗು ತನ್ನ ಬಾಲ್ಯದಲ್ಲಿ ಹಿರಿಯರನ್ನೇ ತನುಕರಿಸುವುದು ವಾಡಿಕೆ ; ಸ್ವಾಭಾವಿಕ. ಹೀಗಾಗೆ ಪರಂಪರೆಯಲ್ಲಿ ಬಂದ ನಂಬಿಕೆ ಅಚರಣೆಗಳ ಮೂಲಕವೇ ಏಕೆಂಬ ನಡತೆಯನ್ನು ಗುರುತಿಸುವರು. ಇದರಿಂದಾಗಿ ಸಾಮಾಜಿಕ ಸ್ಥಾನವಾನವನ್ನು ನಡಾವಳಿಗಳ ಮೂಲಕವೇ ನಿರ್ಧರಿಸುವರು.

ಜನಪದ ನಡಾವಳಿಗಳನ್ನು ಕುರಿತು W. G. Sumner ಹೇಗೆಂದಿದ್ದಾರೆ :

“The folkways at a time provide for all the needs of life then and there. They are uniform, universal in the group imperative and invariable. As time goes on, the folkways become more and more arbitrary, positive and imperative”<sup>2</sup> ಜನಪದ ನಡಾವಳಿಗಳು

ಮಾನುಷ್ಯನಿಗೆ ಅಂದಂದಿನ ಅವಶ್ಯಕತೆಗಳನ್ನು ಹೈಕ್ಕೆಸುವುದರ ಜೊತೆಗೆ ಅವನ ಬದುಕನ್ನು ನಿಯಂತ್ರಿಸುತ್ತವೆ. ಅವನನ್ನು ಸಾಮಾಜಿಕ ಬದ್ಧತೆಗೆ ಬಳಪಡಿಸುತ್ತವೆ. ಇವು ಪ್ರವಾಣವಿಲ್ಲದೆ ಬರಿಯ ಅಭಿಪ್ರಾಯದಿಂದ ಹಾಟ್ಟಿದ್ದವು. ಇವು ಪ್ರಜಾಳ್ಳಾಪ್ರಾರ್ಥಕ ವಾಗಿ ಸೃಷ್ಟಿಗೊಂಡವಲ್ಲ. ವ್ಯಕ್ತಿಯ ಪ್ರಜ್ಞತೆ ಬರುವುದಕ್ಕೆ ಮೊದಲೇ ಅವನ ಜೀವನದಲ್ಲಿ ಸ್ಥಾನವನ್ನು ಪಡೆದುಕೊಂಡಿರುತ್ತವೆ. ಇದನ್ನು ಕುರಿತು Sumner ಹೀಗೆಂದಿದ್ದಾರೆ : "The folkways, therefore, are not creations of human purpose and wit. They are like products of natural forces which men unconsciously set in operation, or they are like the instinctive ways of animals, which are developed out of experience".<sup>3</sup>

ಮಾನುಷ್ಯನ ಬದುಕಿನ ಎಲ್ಲಾ ಕಾಲದಲ್ಲಿಂದ ಮತ್ತು ಸಂಸ್ಕೃತಿಯ ಎಲ್ಲಾ ಫಂಟ್ಸ್ ಗಳಲ್ಲಿ ಪರಂಪರೆಯಿಂದ ಬಂದ ನಡಾವಳಿಗಳು ವ್ಯಕ್ತಿಯ ಬದುಕನ್ನು ನಿಯಂತ್ರಿಸುವಲ್ಲಿ ಮತ್ತು ರೂಪಿಸುವಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಪರಂಪರೆಯಲ್ಲಿ ಬಂದ ನಡಾವಳಿಗಳು ಹೀಗೆ ನೋಡಿದ್ದಾರೆ : "The folkways, therefore, are not creations of human purpose and wit. They are like products of natural forces which men unconsciously set in operation, or they are like the instinctive ways of animals, which are developed out of experience".<sup>4</sup> ಈಗಾಗಿ ವ್ಯಕ್ತಿಯ ಬದುಕು ಮಂಟಪಿನಿಂದ ಹಿಡಿದು ಸ್ಕರ್ವಾನದವರೆಗೆ ಒಂದಲ್ಲಿ ಒಂದು ಅಂತರ ಅವಶ್ಯಕತ್ವವನ್ನು ನಿರ್ಣಯಿಸುತ್ತಿದ್ದಾರೆ. ಅದರೆ ಅವು ತಮ್ಮ ಸಂಪೂರ್ಣ ರೂಪವನ್ನೇ ಬದಲಾವಣೆ ಮಾಡಿಕೊಂಡಿರುವುದಿಲ್ಲ. ನಂಬಿಕೆ, ನಿಯಂತ್ರಿಸಿದ ಮತ್ತು ನಿರ್ವಹಿಸಿದ ಸಾಂಸ್ಕಾರಿಕ ಪದ್ಧತಿಗಳಲ್ಲಿ ಮತ್ತು ನಿರ್ವಹಿಸಿಕೊಳ್ಳಲಿಲ್ಲ. ಪರಂಪರೆಯಲ್ಲಿ ಬಂದ ನಂಬಿಕೆಗಳು ಮತ್ತು ಆಚರಣೆಗಳು ವ್ಯಕ್ತಿಯ ಎಲ್ಲಾ ಕಾರ್ಯಗಳಲ್ಲಿ ಪಾತ್ರವಹಿಸುತ್ತವೆ. Custom regulates the whole of a man's actions, - his bathing, washing, cutting his hair, eating, drinking and fasting. From his cradle to his grave he is the slave of ancient usage."<sup>5</sup> ಈಗಾಗಿ ವ್ಯಕ್ತಿಯ ಬದುಕು ಮಂಟಪಿನಿಂದ ಹಿಡಿದು ಸ್ಕರ್ವಾನದವರೆಗೆ ಒಂದಲ್ಲಿ ಒಂದು ಆಚರಣೆಯಲ್ಲಿ ಬದ್ಧವಾಗಿರುತ್ತದೆ. ಅವನು ಯಾವುದೇ ವಿಷಯ ದಲ್ಲಿ ಸ್ವತಂತ್ರನಲ್ಲ, ಇಂತಹ ನಿಯಂತ್ರಿಸಬಹುದು ಬದುಕು ದಾಸರಲ್ಲಿ ಹೇಗೆ ವ್ಯಕ್ತಿಗಳಿಗೆ ಏಂಬುದನ್ನು ನೋಡುವುದೂ ಕುಶಾಹಲದ ವಿಚಾರವಾಗಿದೆ.

ದಾಸಸಾಹಿತ್ಯ ಶಿಷ್ಟಧರ್ಮದ ತತ್ತ್ವಗಳ ಹಿನ್ನಲೆಯನ್ನು ಹೊಂದಿ ಸೃಷ್ಟಿಯಾದ ಸಾಹಿತ್ಯ. ಆದರೂ ಇಲ್ಲಿ ಪರಂಪರೆಯಲ್ಲಿ ಬಂದ ಅನೇಕ ನಿಯಂತ್ರಿಸಿದ ನಂಬಿಕೆಗಳನ್ನು ಗುರುತಿಸಬಹುದು. ದಾಸಸಾಹಿತ್ಯದ ಸೃಷ್ಟಿಯಾಗಿರುವುದೇ ಜನಸಾಮಾನ್ಯರಿಗಾಗಿ. ಹೀಗಾಗಿ ಜನಸಾಮಾನ್ಯರ ಅನೇಕ ನಡಾವಳಿಗಳು ಇಲ್ಲಿ ಪ್ರಸ್ತಾವ

ಗೊಂಡಿವೆ. ಕೆಲವು ನಡಾವಳಿಗಳು ಟೀಕೆಗೆ ಗುರಿಯಾಗಿದ್ದರೆ ಇನ್ನೂ ಕೆಲವು ಪ್ರೋತ್ಸಾಹಕ್ಕೆ ಗುರಿಯಾಗಿವೆ.

ಪ್ರರಂದರದಾಸರ ಒಂದು ಕೀರ್ತನೆ ನಾಮಸ್ತರಣಿಯು ಯಾರಿಗೆ ಮುಖ್ಯ ಮತ್ತು ಏಕೆ ಮುಖ್ಯ ವೆಂಬುದನ್ನು ಹೇಳುತ್ತದೆ. ಈ ಕೀರ್ತನೆ ಕೆಳವರ್ಗದ ಜನರನ್ನು ಉದ್ದೇಶಿಸಿಯೇ ರಚಿತವಾದುದಾಗಿದೆ :

“ಸ್ವಾನ ಜಪಂಗಳ ಸಾಧಿಸದವನಿಗೆ ಹರಿಯನಾಮ  
ಜ್ಞಾನವರಿಯದ ಮೂರಾತ್ಮನಿಗೆ ಇದು ಹರಿಯನಾಮ  
ವೇದ ಶಾಸ್ತ್ರಂಗಳನೇಡದ ಮನುಜಗೆ ಹರಿಯನಾಮ” ५

ಇಲ್ಲಿ ನಾಮಸ್ತರಣಿ. ವೇದ, ಶಾಸ್ತ್ರಗಳನ್ನು ಓದದ, ಜ್ಞಾನವನ್ನು ತಿಳಿಯದ ಮತ್ತು ಸ್ವಾನ ಜಪಗಳನ್ನು ಸಾಧಿಸದ ವಾನುಜನಿಗೆ ಬಹಳ ಮುಖ್ಯವೆಂದಿದ್ದಾರೆ. ಅಂದರೆ ವೈದಿಕ ಕಲ್ಪನೆಯಲ್ಲಿ ರೂಢಿಬದ್ಧವಾಗಿ ಒಂದಂತಹ ಸ್ವಾನ, ಜಪತಪಗಳು, ವೇದ ಶಾಸ್ತ್ರಗಳು ಕೆಳವರ್ಗದ ಜನರಿಗೆ ನಿಷಿದ್ಧಾರೆ. ಇದು ಕೀರ್ತನಕಾರರ ಕಾಲದಲ್ಲಿ ಕಟ್ಟು ನಿಟ್ಟಾದ ನಿಯಮವಾಗಿದ್ದು. ಹೀಗಾಗೆ ಕೆಳವರ್ಗದ ಜನರ ಮುಕ್ತಿಗೆ ವೈದಿಕ ಧರ್ಮದ ಹಿನ್ನೆಲೆಯಲ್ಲಿ ಸೃಷ್ಟಿಯಾದ ಭಕ್ತಿಪಂಥಗಳು ನಾಮಸ್ತರಣಿಯ ಅವಕಾಶಗಳನ್ನು ಕಲ್ಪಿಸಿದವು. ಇಲ್ಲಿ ವೈದಿಕ ಧರ್ಮದ ಮೂಲಕವೇ ಕೀರ್ತನಕಾರರು ಜನಪದರ ನಡಾವಳಿಗಳನ್ನು ವಿಚಾರಣಾಡಿದರು. ಪರಂಪರೆಯಲ್ಲಿ ಒಂದ ಅನೇಕ ನಿಯಮಗಳಿಗನುಸಾರವಾಗಿಯೇ ಮೋಕ್ಷ ಅಧವಾ ಮುಕ್ತಿ ದೊರೆಯುವುದೆಂದು ಇವರು ಸಾರಿದರು. ಪರಂಪರೆಯಲ್ಲಿ ಒಂದ ನಿಯಮಗಳನ್ನು ಏರಿದವರಿಗೆ ನರಕ ಪ್ರಾಪ್ತಿಯಾಗುವುದು ಎಂಬ ನಂಬಿಕೆಯನ್ನು ಎಲ್ಲ ದಾಸರಲ್ಲಾ ಕಾಣಬಹುದು.

“ನಾಮಸ್ತರಣಿಯ ಮಹತ್ವವನ್ನು ಜನಪದಕರ್ತೆಗಳಲ್ಲಾ ಕಾಣಬಹುದು. ಕ್ಷಾನಾಯಕರು ಸ್ವರ್ಗಕ್ಕೆ ಹೋಗುತ್ತಾರೆ. ಅದರೆ ಇಲ್ಲಿ ಅವರಿಗೆ ಸ್ವರ್ಗಪ್ರಾಪ್ತಿಯಾದದ್ದು ಕೇವಲ ಅಧವಾ ಶ್ರೀಯೆಯ ಪರಿಣಾಮದಿಂದಲ್ಲ. ಅವರ ಚಿಂತನೆಯ ಫಲದಿಂದ ಅಂದರೆ, ವ್ಯಕ್ತಿಯ ಕರ್ಮ ಅಧವಾ ಶ್ರೀಯೆಯ ಪರಿಣಾಮದಿಂದ ಇಲ್ಲಿ ಮುಕ್ತಿ ದೊರೆಯದೆ, ವ್ಯಕ್ತಿಯ ಚಿಂತನೆ (ನಾಮಸ್ತರಣಿ)ಯಿಂದ ಮುಕ್ತಿ ದೊರೆಯುತ್ತದೆ. ತಮಿಳನ ಅಳ್ವಾರರ ನಾಯನಾರರ ಕಾಲದಿಂದಲೇ ಇಂತಹಕರ್ತೆಗಳು ದೊರೆಯುತ್ತವೆ. ಅಂದರೆ ಭಕ್ತಿಪಂಥಗಳು ರೂಪಿಸಿದ ಶಿಷ್ಟ ಮತ್ತು ಜನಪದರ ನಡುವಿನ ಸಂಧಾನದಿಂದಾಗಿ ಈ ಕಲ್ಪನೆ ಕರ್ತೆಗಳಲ್ಲಾ ಸ್ತಂಭಪಡೆದಿದೆ. ಹೀಗಾಗೆ ಅನೇಕ ನಂಬಿಕೆಗಳನ್ನು ನಾವು ಶಿಷ್ಟ ಮತ್ತು ಜನಪದರ ಸಂಸ್ಥಾತಿಗಳಿರದರಲ್ಲಾ ಕಾಣಬಹುದು. ಶಿಷ್ಟ ಮತ್ತು ಜನಪದ ನಂಬಿಕೆಗಳ ನಡುವೆ ಗೆರೆ ಎಳೆದು ವಿಂಗಡನೆ ವಣಾಡಲು ಕಷ್ಟ

ವಾಗುತ್ತದೆ. ದಾಸ್ಸಾಹಿತ್ಯದಲ್ಲಿ ಕಂಡುಬರುವ ಅನೇಕ ನಂಬಿಕೆಗಳು ಎರಡೂ ಸಂಸ್ಕೃತಿಯ ನಡಾವಳಿಗಳನ್ನು ರೂಪಿಸುವಲ್ಲಿ ಪಾಠ್ಯವಹಿಸಿದೆ.

ಧರ್ಮ, ಸರ್ವಾಜ ಮತ್ತೆ ಸಂಸ್ಕೃತಿಯೊಂದಿಗೆ ಸಂಬಂಧವನ್ನು ಪಡೆದು ಕೊಂಡಿರುತ್ತದೆ. ಇದರಿಂದಾಗಿ ಸರ್ವಾಜದ ನಡಾವಳಿಗಳು ಧರ್ಮದಿಂದ ನಿಯಂತ್ರಿಸಲ್ಪಡುತ್ತವೆ. ದಾಸರು ಜನಪದರ ಅನೇಕ ನಂಬಿಕೆ, ನಿಯಂತ್ರಿಸಿದೆ ದನ್ನ ನಾವು ಕಾಣಬಹುದು. ಅದರೆ ಕುಟುಂಬ ಮತ್ತು ಅದಕ್ಕೆ ಸಂಬಂಧಪಟ್ಟಿ ಎಲ್ಲಾ ನಿಯಂತ್ರಿಸಿದೆ, ನಂಬಿಕೆಗಳನ್ನು ಇವರು ಸರ್ವಾಜದಲ್ಲಿ ಇದ್ದ ರೀತಿಯ ನೆಲೆಗಳಲ್ಲಿಯೇ ಪರಿಗಣಿಸಿದ್ದಾರೆ.

ಭಾರತೀಯ ಕುಟುಂಬ ವ್ಯವಸ್ಥೆಯು ಹಿನ್ನೆಲೆಯಲ್ಲಿ ಈ ವಿಶ್ಲೇಷಣೆಯನ್ನು ಇನ್ನೂ ಸಮರ್ಪಿಸಬಹುದು. ವ್ಯಕ್ತಿಯು ನಡಾವಳಿಗಳು ರೂಪ್ಯಗೊಳ್ಳುವ ಮೊದಲ ಹಂತ ಅವನ ಕುಟುಂಬದಿಂದಲೇ ಪ್ರಾರಂಭವಾಗುತ್ತದೆ (ಭಾರತೀಯ ಕುಟುಂಬ ವ್ಯವಸ್ಥೆಯನ್ನು ಜೀರಿತು ಅನೇಕ ವಿದ್ವಾಂಸರು ಒಳಗೊಂಡಿದ್ದಾರೆ.) ಇಲ್ಲಿ ವ್ಯಕ್ತಿಯ ಎಲ್ಲ ವ್ಯವಹಾರಗಳು ಕೂಡ ಕೌಟುಂಬಿಕ ಚೌಕಟ್ಟಿಗೆ ನೋಡಿಗೆ ನಡೆಯಬೇಕಾಗಿತ್ತು. ಕುಟುಂಬವು ಹಾಕುವ ಎಲ್ಲಾ ನಿಯಂತ್ರಿಸಿದೆ, ನೀತಿಗಳು, ಸಂಪ್ರದಾಯಗಳನ್ನು ವ್ಯಕ್ತಿಯು ಏಂರುವಂತಿಲ್ಲ. ಒಂದು ಕುಟುಂಬಕ್ಕೆ ಸೇರಿದ ವ್ಯಕ್ತಿ ಆ ರಚನೆಯ ಒಳಗಡೆಯೇ ತನ್ನಲ್ಲಿ ಕರ್ತವ್ಯಗಳನ್ನು ಪೂರ್ಣವಾಗಿರುತ್ತದೆ. ಇಂತಹ ಮನೋಧರ್ಮವನ್ನು ಹೊಂದದದ ವ್ಯಕ್ತಿ ಕುಟುಂಬದ ಟೀಕೆಗೆ ಗುರಿಯಾಗೇಕು. ಕುಟುಂಬದ ನಿಯಂತ್ರಣೆಯನ್ನು ವಿಳಿಸಿ ಸರ್ವಾಜದಲ್ಲಿ ಸ್ಥಾನ ವಿರುದ್ಧದಿಲ್ಲ. ಹೀಗಾಗಿ ವ್ಯಕ್ತಿಯು ತನ್ನ ಕಾರ್ಯಸಾಧನೆಯನ್ನು ತೋರಿಸುವುದು ಆ ಕುಟುಂಬ ವ್ಯವಸ್ಥೆಯಲ್ಲಿ ಸರಿಯಾಗಿ ನಡೆದುಕೊಂಡಾಗ ವಾತ್ವಲ್ಲದ ಬೇರೊಂದು ಸಂದರ್ಭದಲ್ಲಿ ಅಲ್ಲ. ಕುಟುಂಬದ ನಿಯಂತ್ರಣೆಯನ್ನು ಏರಿದ ವ್ಯಕ್ತಿಯನ್ನು ಅನ್ವೇತಿಕ ನಡೆವಳಿಕೆಯನೆಂದೂ ಭೂಪ್ರಾನೆಂದೂ ಕುಲದ ಹೆಸರನ್ನು ಕಡೆಸಿದವನೆಂದೂ ಗುರುತಿಸಲಾಗುವುದು.

ದಾಸರ ಕೀರ್ತನೆಗಳಲ್ಲಿ ಕುಟುಂಬದ ನಿಯಂತ್ರಣೆಯನ್ನು ಉಲ್ಲಿಂಫಿಸಿದವರ ಬಗ್ಗೆ ಅಸರ್ವಾಧಾನ ಇರುವಂತೆ ಕಾಣುತ್ತದೆ. ವರಾನವನ ನಡಾವಳಿಗಳು ಜೀವನದ ವಿವಿಧ ಘಟ್ಟಗಳಲ್ಲಿ ಮತ್ತು ಸರ್ವಾಜದ ವಿವಿಧ ಸ್ತುರಗಳಲ್ಲಿ ಹೇಗಿದ್ದವು ಎಂಬುದನ್ನು ದಾಸರು ಗುರುತಿಸುತ್ತಾರೆ. ಹೀಗೆ ಗುರುತಿಸುವಾಗ ಸಾಂಪ್ರದಾಯಿಕ ನಡಾವಳಿಗಳು ಸರ್ವಾಜದಲ್ಲಿ ಹೇಗೆ ಸಡಿಲಗೊಳ್ಳುತ್ತಿದ್ದವು ಎಂಬುದನ್ನೂ ಚರ್ಚಿಸಿದ್ದಾರೆ. ಸಾಂಪ್ರದಾಯಿಕ

ಕುಟುಂಬವೈ ಒಡೆದು ಹಂಚಿಕೊಗುವುದನ್ನು ಅವರು ವಿವರಿಸಿದ್ದಾರೆ. ಕುಟುಂಬದ ಒಡಕಿಗೆ ಕಾರಣರಾದವರನ್ನೂ ಅವರು ಟೀಕಿಸಿದ್ದಾರೆ.

ಎತ್ತು, ಸಾಕಿ ಸಲಹಿದ ತಂದೆ ತಾಯಿಗಳಿಗೆ ನೋವನ್ನುಂಟು ವರೂಡಬಾದದು. ಹೀಗೆ ಹಿರಿಯರ ಮನಸ್ಸನ್ನು ನೋಯಿಸಿದವರನ್ನು ನಡತೆಗಟ್ಟಿವರೆಂದು ಹೇಳಲಾಗಿದೆ. ಇದು ಪರಂಪರೆಯಿಂದ ಬಂದ ನಿಯಮ. ಇಂತಹ ನಿಯಮಗಳನ್ನು ಏಿರಿದವರಿಗೆ ‘ಇಹ’ದಲ್ಲಿ ಶಿಕ್ಷೆಯಾಗದಿದ್ದ ರೂ ‘ಪರ’ ಅಂದರೆ ‘ಸ್ವಗ್ರಾಮ’ ದಲ್ಲಿ ಸ್ಥಾನವಿಲ್ಲ. ನರಕದಲ್ಲಿ ವಿವಿಧ ಕವ್ಯಗಳಿಗೆ ಗುರಿಯಾಃಬೇಕಾಗುತ್ತದೆ ಎಂಬುದು ಇವರ ನಂಬಿಕೆಯಾಗಿದೆ.

“ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ  
ನಿತ್ಯದಾನವ ಮಾಡಿ ಘಲವೇನು (ಪ್ರ.ಸಾ.ದ-3 ಪು. 138)

“ತಂದೆ ತಾಯಿಗೆ ಕೇಡೆನಿ ನೆನೆಯಬೇದ” (ಪ್ರ.ಸಾ.ದ-3 ಪು. 96)

“ತಾಂಡವ ಧನದಿಂದ ತಂದೆ ಮಾತು ಕೇಳಿದ  
ತೂಂಡು ಮಗನು ಇದ್ದು ಘಲವೇನು” (ಪ್ರ.ಸಾ.ದ-3 ಪು. 138)

“ಮಾತುಕೇಳಿದ ಮಲೆತು ನಡೆದ ಮಕ್ಕಳ್ಳಾತಕೆ” (ಜ. ಕ. ಸಂ. ಪು. 35)

“ತಾಯಿತಂದೆಗಳ ಬಲು ನೋಯಿಸಿದ  
ನ್ಯಾಯಿಗೆ ಮುಕುತಿಯು ದೂರಕೀತೆ” (ಜ.ಕ.ಸಂ. ಪು. 42)

“ತಾಪತ್ಯಯದಿ ಸಂಸಾರವ ಕೆಡಿಸುವೆಂಧ  
ಪಾಢಿಮಗನು ಇದ್ದು ಘಲವೇನು” (ಪ್ರ.ಸಾ.ದ-3 ಪು. 138)

ತಂದೆತಾಯಿಗಳನ್ನು ನೋಯಿಸಿ ದಾನಧರುವನ್ನು ವಾಡಿದರೂ ಮಗನಿಗೆ ವೋಕ್ಕೆ ದೊರೆಯುವುದಿಲ್ಲ. ದಾನ ವೋಕ್ಕೆಕ್ಕೆ ದಾರಿ ಮಾಡುವ ಒಳೆಯ ನಡತೆಯಾದರೂ ಸವಾಜದಲ್ಲಿ ಕುಟುಂಬ ವ್ಯವಸ್ಥೆಯಲ್ಲಿ ಸರಿಯಾಗಿ ನಡೆದುಕೊಳ್ಳಲ್ಪಡೆ ವ್ಯಕ್ತಿಗೆ ಸ್ಥಾನ ವಿಲ್ಲ. ಹಾಗೆಯೇ ಒಂದು ನಿಯಮವನ್ನು ಮುರಿದು ಅಥವಾ ತಂದೆ, ತಾಯಿ, ಹಿರಿಯರೂ ದಿಗಿಗೆ ಅವನು ಸರಿಯಾಗಿ ವರ್ತಿಸದೆ ದಾನ ಮಾಡಿದರೂ ಅದು ವೋಕ್ಕೆಯೇಗ್ಗೆ ವಲ್ಲ. ಹಿಂದೂ ಸಾಷಾಜಿಕ ವ್ಯವಸ್ಥೆಯಲ್ಲಿ ಗಂಡುಮಾಗ ವಂಶೋದ್ಧಾರಕ. ಇವನು ವಂಶದ ಗೌರವವನ್ನು ಕುಂದಿಸುವ ರೀತಿಯಲ್ಲಿ ನಡೆದುಕೊಳ್ಳಲ್ಪಡುವುದು ತಪ್ಪು.

ವಂಶವನ್ನು ಉದ್ದರಿಸಿದಂಥ ಮಗನು ಯಾತಕೆ ? (ಪ್ರ. 33. ವಿ. ದಾ. ಹಾ.)

ಎಂದು ಪಂಶದ ಹೆಸರನ್ನು ಕಾಪಾಡದ ಮಗನನ್ನು ಇವರು ಟೀಕಿಸುತ್ತಾರೆ. ಗಂಡು ಮಗನ ಮೂಲಕವೇ ತಂದೆತಾಯಿಗಳಿಗೆ ವೋಕ್ಕ. ಇದು ವೈದಿಕ ಧರ್ಮದ ನಂಬಿಕೆ. ಎಲ್ಲ ಹಿಂದೂ ಕುಟುಂಬಗಳಲ್ಲೂ ಈ ನಂಬಿಕೆ ಸಾಮಾನ್ಯ. ವಂಶದ ಹೆಸರನ್ನು ಹೇಳುವವನು ಮಗನೇ ವಿನಚ ಮಾತ್ರಲ್ಲ. ಹಿಂದೂ ಕುಟುಂಬಗಳಲ್ಲಿ ಮಗನಿಗಿರುವ ಸ್ನಾನವನ್ನು ಲೆನ್ನಾಯ್ ಹೀಗೆ ಗುರುತಿಸುತ್ತಾರೆ : "Families almost invariably hope for a son; producing a male heir is enjoined on the father as a religious and economic necessity. There is always great rejoicing when the first child is a male. A son guarantees the continuation of the generations and he will perform the last rites after the father's death to ensure a peaceable departure to the world of the ancestors. The word 'Putra' son, means the who protects from going to hell. Having a son not only assures a man social dignity and status, but through their functional solidarity father and son are jointly and successively responsible for the maintenance of all other members of the family. In fact, the relationship is one of '**Mutual Dependence.**' The son must obey his father unquestioningly, pay him formal respect."<sup>7</sup> ಹೀಗೆ ತಂದೆಗೆ ಮಗ ಎಲ್ಲ ವಿಚಾರಗಳಲ್ಲಿ ಸಹಾಯಕ ನಾಗುವುದರ ಜೊತೆಗೆ, ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಬೇಕು. ಹೀಗೆ ನಡೆದೂಕೊಂಡ ಮಗನಿಗೆ ಸಮಾಜದಲ್ಲಿ ಬೆಲೆಯೇ ವಿನೇ ಬೇಜವಾಬ್ದಾರಿಯಿಂದ ಇರುವವನಿಗಲ್ಲ.

ಭಾರತೀಯ ಸಮಾಜ ಪ್ರರೂಪಪ್ರಧಾನ ಸರ್ವಾಜ. ಇದರಿಂದಾಗಿ ಹೆಂಡತಿಯ ಮನೆಯಲ್ಲಿ ಗಂಡ ವಾಸಿಸುವಂತಿಲ್ಲ. ಹಾಗೆಯೇ ಮದುವೆಯ ನಂತರ ಹೆಣ್ಣು ತಂದ ಮನೆಯಲ್ಲಿ ಉಳಿಯುವಂತಿಲ್ಲ. ಹೆಂಡತಿಯ ಮನೆಯಲ್ಲಿ ಅಳಿಯ ಉಳಿದರೆ ಅಂತಹ ವೃಕ್ಷಗೆ ಸಮಾಜದಲ್ಲಿ ಬೆಲೆಯಿಲ್ಲ. ಅಲ್ಲದೆ ಅಂತಹ ವೃಕ್ಷಗೆ ಅಭಿವಾನವಿಲ್ಲ ಎಂದು ದಾಸರೂ ಹೇಳುತ್ತಾರೆ. ಇದು ಒಟ್ಟು ಸರ್ವಾಜದ ದೃಷ್ಟಿಕೋನವೇ ಆಗಿದ್ದುತ್ತು. ಹೀಗೆ ಅಭಿವಾನವನ್ನು ತೋರೆದು ಆತ್ಮಯ ಮನೆಯಲ್ಲಿ ವಾಸಿಸುವ ಅಳಿಯನ ಸ್ಥಿತಿಯನ್ನು ಪುರಂದರದಾಸರು ಹೀಗೆ ಗುರುತಿಸುತ್ತಾರೆ;

"ಹೆಣ್ಣು ಕೊಟ್ಟುತ್ತೇವಾವಂದಿರ ಮನೆಯಲ್ಲಿ  
ಸೇರಿಲಿಯರುವರೆ ಎಲೆ ಮನುಷ

ಬಂದ ವೇದಲು ಇತ್ಯ ಬಿನ್ನ ಕೆಳಗೆಂದು ಬಲು ಉಪವರ್ಶಿಸುವರು  
ಅಂದಿನ ಮರುದಿನ ಬಂದ ಸ್ವೇಹಿತರನ್ನು ಕಂಡಂತೆ ಕಾಣುವರೋ  
ಬಂದ ಮೂರುಕ್ಕೆ ಪರದೇಶಿಯ ಕಂಡಂತೆ ಸಂದ್ರಹಾದಕೆ ಇಹರೋ  
ಮಾಡಿದಂದೆ ನಾಲ್ಕು ದಿವಸೆ ಇದ್ದೆ ಮಾನಭಂಗ ಮಾಡಿ ಮಾತನಾಡುವರೋ

ಬಿದನೆ ದಿನದಲ್ಲಿ ಆಕಳು ಬರಲಿಲ್ಲ ಆರಸಿತರಬೇಕೆಂಬರೋ  
ಇಂದೆಯ್ತೀಗೆ ಕಲಾಜ್ಞ ನಿಕ್ಕದೆ ಎಲ್ಲಿ ಹೋದಿರೆಂಬರೋ  
ಬೀದಿಯಲ್ಲಿ ಕಸೆ ಬೆಟ್ಟಿದಂತೆ ಬಿದ್ದಿದೆ ಭೇದವೆ ನಿಮಗೆಂಬರೋ  
ಹಾದಿಯಲ್ಲಿ ಬೇಳಿದಿರುವ ಹುಲ್ಲುಗಳ ಕಿತ್ತು ತರಬಾರದಿತ್ತು ಎಂಬರೋ

“ಇಷ್ಟೆಂಟ್ ಶ್ರೀ ಮೇರಂದರವಿತಲನ ಇಹಪರವಿರಿಕೊಳ್ಳು ಮನುಜ”

(ಪ್ರ.ಸಾ.ದ.-3 ಪ್ರ. 145)

ಅತ್ಯೈಯ ಮನೆಯಲ್ಲಿ ಅಳಿಯ ಉಳಿದುಕೊಂಡರೆ ಆತನಿಗೆ ಕಾಲಕ್ರಮೇಣ  
ಮಂಯಾದೆ ಕಡಿಮೆ ಆಗುವುದು ಸ್ವಾಭಾವಿಕ. ದಿನದಿಂದ ದಿನಕ್ಕೆ ಆಗುವ ಬದಲಾ  
ವಣಿಗಳನ್ನು ಗುರುತಿಸಿ ಹೇಳುತ್ತಾ ಪ್ರದಂದರದಾಸರು ಆ ವ್ಯಕ್ತಿ ವಾವನ ಮನಗೆ ನೆಂಟಿ  
ನಾಗದೆ ಸಂಸಾರದ ಒಬ್ಬ ಸದಸ್ಯನಾಗಿ ವಾಪಾದು ಆಗುವುದನ್ನು ತಿಳಿಸುತ್ತಾರೆ.  
ಜೆಣ್ಣನ ಮನೆಯಲ್ಲಿ ಅಳಿಯ ನೆಂಟನೆ ವಿನಹ ಸದಸ್ಯನಲ್ಲ ಎಂಬುದನ್ನು ಈ ಕೀರ್ತನೆ  
ಪರೋಕ್ಷವಾಗಿ ತಿಳಿಸುತ್ತದೆ. ಇದೇ ವಸ್ತುವನ್ನು ಕಃರಿತ ಕನಕದಾಸರ ಕೀರ್ತನೆ  
ಹೀಗಿದೆ :

“ಮಾವನ ಮನೆಯೂಳ ಕೋವಿದರಿರೆಬಹುದೆ ?  
ಹಾವ ಹಿಡಿಯಲು ಬಹುದು ಹರಣ ನೀಡಲುಬಹುದು  
ಚೇವ ಕಿಷ್ಟನು ಹಿಡಿದು ನುಂಗಬಹುದು  
ಖಾವಯ ತಂದ ಮನೆಯಲ್ಲಿ ಜೀವಿಪ್ರದಕ್ಷಿಂತ  
ಸಾಷ್ಟದೇ ಲೇನು ಅಭಿಮಾನಿಗಳಿಗೆ” (ಕ. ಭ. ಗಿ. ಪ್ರ. 173)

ಅತ್ಯೈಯ ಮನೆಯಲ್ಲಿ ಬದುಕು ಸಾಗಿಸುವುದಕ್ಷಿಂತ ಸಾವುದೇ ಲೇನು ಎಂದು ದಾಸರಣ  
ಅಭಿಪ್ರಾಯ ಪಡುತ್ತಾರೆ. ಅಂದರೆ ಆ ಕಾಲದ ಸವರಾಜದ ದೃಷ್ಟಿಯೇ ಇದಾಗಿದೆ.  
ಇದು ಜನಪದ ಅಥವಾ ಶಿಷ್ಟ ನಿಯಮ ಎನ್ನುವುದಕ್ಷಿಂತ ಒಟ್ಟಾಗಿ ಹಿಂದೂಸವರಾಜದ  
ನಿಯಮವಾಗಿತ್ತು. ಇಂದಿಗೂ ಈ ನಿಯಮದ ಪಾಲನೆ ಸವಣಜದಲ್ಲಿದೆ.

ಜನಪದ ಸವರಾಜದಲ್ಲಿ ಸಹಬಾಳ್ಳಿಗೆ ಹೆಚ್ಚಿನ ಒತ್ತು ಕೊಡಲಾಗಿದೆ. ದಾಸ  
ರಲ್ಲಿ ಇದಕ್ಕೆ ಒತ್ತು ಇರುವಂತೆ ಕಾಣುತ್ತೇವೆ. ಪರಸ್ಪರ ಸಹಕಾರವನ್ನು ದಾಸರಣ

ಹೇಳುತ್ತಾರೆ. ಇದರ ಜೊತೆಯಲ್ಲಿಯೇ ಹಣದಿಂದ ಉಂಟಾಗುವ ತಾರತಮ್ಯ ಭಾವನೆಯನ್ನು ದಾಸರು ಗುರುತಿಸಿದ್ದಾರೆ :

“ಹಣವೇ ನಿನ್ನ ಯ ಗುಣವೇನು ಬಳ್ಳಿಪ್ಪನೋ  
ಹಣವಿಲ್ಲದವನೊಬ್ಬ ಹಣವೇ ಸರಿ ಕಂಡು  
ಬೆಲೆಯಾಗದವನ್ನಲ್ಲಿ ಬೆಲೆಯ ಮಾಡಿಸುವ  
ಕುಲಗಿಟ್ಟವರ ಸತ್ಯಲಕ್ಷ್ಯ ಸೇರಿಸುವಿ”\*4

ಹಣವು ಸಮಾಜದಲ್ಲಿ ಬೀರುವ ಪ್ರಭಾವವನ್ನು ವಾದಿರಾಜರು ದಾಖಿಲಿಸುತ್ತಾರೆ. ಆ ಕಾಲದ ನಿಯಮಗಳನ್ನು ಸಡಲಿಸುವಲ್ಲಿ ಹಣದ ಪಾತ್ರ ಹೇಗಿತ್ತು ಎಂಬುದನ್ನು ಇಲ್ಲಿ ಕಾಣುತ್ತೇವೆ. ಅಧಿಕ ಸೌಲಘ್ಯದಿಂದ ಮನುಷ್ಯ ಉನ್ನತ ಸ್ಥಾನವನ್ನು ಗಳಿಸಬಹುದೆಂದು ಸಮಾಜದ ಅಭಿಪ್ರಾಯವಾಗಿದೆ :

“ಆಚಾರ ಹೇಳೋದು ದುಗ್ಗಾಳಿ ಬಹು  
ನೀಡರೆ ಮಾಡೋದು ದುಗ್ಗಾಳಿ  
ನಾಡಿಕೆಯಿಲ್ಲದೆ ಮನ ಮನ ತಿರುಗಿಸಿ  
ಒಇ ಒಇ ಎನಿಸೋದು ದುಗ್ಗಾಳಿ ಅಣ್ಣಿ” (ಪ್ರ. ಸಾ. ದ.-3 ಪ್ರ. 207)

ಪ್ರರಂದರದಾಸರು ತಮ್ಮ ಕೀರ್ತನೆಯಲ್ಲಿ ಹಣವು ಉಂಟುವಾಡುವ ಬದುಕಿನ ಏರು ಪೇರುಗಳನ್ನು ವಿವರಿಸಿದ್ದಾರೆ. “ಮಾನವಾಗಿರಿಸೋದು ದುಗ್ಗಾಳಿ, ಬಹುದಾನ ಹಸಗೆಡಿಸೋದು ದುಗ್ಗಾಳಿ” ಹಣದಿಂದ ಸಮಾಜದಲ್ಲಿ ಉನ್ನತ ಸ್ಥಾನವನ್ನು ಗಳಿಸುವ ಹಾಗೆಯೇ ಬಹಳ ಅವಶಯಕಾನ್ಯ ಗುರಿಯಾಗಬೇಕು. ಯಾಕೆಂದರೆ ಹಣದಿಂದ ವ್ಯಕ್ತಿಯು ಹೆಚ್ಚು ನೀಡನಾಗಿ ಮತ್ತು ದಯಿ, ಧರ್ಮಗಳನ್ನು ಮಾಡಿ ಸಮಾಜಕ್ಕೆ ಕೆಟ್ಟಿದೆನಾಗುತ್ತಾನೆ ಎಂಬ ಅಭಿಪ್ರಾಯವನ್ನು ಇವರಲ್ಲಿ ಕಾಣುತ್ತೇವೆ.

ಜನಪದರು ಬಹಳ ಸ್ವಾಭಿವಾಹಿಗಳಾಗಿರುತ್ತಾರೆ. ಇವರು ನಂಟರಿಷ್ಟರಲ್ಲಿ ತಮ್ಮ ಸ್ವಾಭಿವಾಹನವನ್ನು ಬಿಡುವುದಿಲ್ಲ. ತಮಗೆ ಕಷ್ಟ ಬಂದಾಗ ನೆಂಟರಲ್ಲಿ ಕೇಳಿ ಪಡೆಯಬುದು ಸ್ವಾಭಿವಾಹನಕ್ಕೆ ಧಕ್ಕೆ ಎಂದು ತಿಳಿಯಾತ್ತಾರೆ. ಏಕೆಂದರೆ ಇದು ವಂಶವಾಯರ್ಥದೆಯು ಪ್ರಶ್ನೆಯಾಗಿರುತ್ತಿತ್ತು. ಗಂಡುಮಕ್ಕಳು ತಮ್ಮ ಹಿರಿಯರ ಪ್ರತಿನಿಧಿಗಳು ತಾವೆಂದು ತಿಳಿಯುತ್ತಿದ್ದರು. ಇದು ಸಮಾಜದ ಎಲ್ಲರ ಅಭಿಪ್ರಾಯವೂ ಆಗಿತ್ತು.

“ಕೆಟ್ಟು ನೆಂಟರ ಸೇರುವೆಡು ಬಲುಕಂಡ  
ಇನ್ನು ಹುಟ್ಟೇಳು ಜನ್ಮಕ್ಕೆ ಇದು ಬೇಡ ಹರಿಯಿ

ಶರ್ವದಿ ದುರುಪುಕೆಳಿಬಹುದು ಉರಗನಪ್ಪೆಲುಬಹುದು  
ಉರ ಮಾರಿಗೆ ಗ್ರಾಸವಾಗಲಿಬಹುದು  
ಪ್ರರುಪ ಮೃಗ ಮೇಲ್ಪಾಯ್ದ ಬರೆ ಶರ್ವ ಕೊಡಬಹುದು  
ಗರೆಗೆಸದಲಿ ಕೊರೆಳ ಕೊಯಿಸಿಕೊಳಿಬಹುದು  
ಕುಡುಗೋಲು ಪಿಡಿದು ಕೂಲಿಯ ವಾಡಿ ಉಣಬಹುದು''

(ಪ್ರ. ಸಾ. ದ.-3 ಪ್ರ. 299)

ಇದು ಸವಾಜದ ನಡ್ವಾವಳಿಗಳನ್ನು ತಿಳಿಕುತ್ತದೆ. ಬದುಕಿನ ಶ್ರದ್ಧೆಯನ್ನು ಮತ್ತು  
ಸ್ವಾಭಿವರಾನವನ್ನು ದಾಸರು ವಿವರಿಸುವುದನ್ನು ಹಲವು ಶೀರ್ಣನೆಗಳಲ್ಲಿ ಕಾಣಬಹುದು.

ಹಿಂದೂಧರ್ಮದ ಕ್ಷೇಯೋಳಗಡೆಯೇ ಸೇರಿಸಲಾದ ಯುಣದ ಕಲ್ಪನೆ ವರ್ಗ  
ಭೇದವುಳ್ಳ ಸವಾಜದಲ್ಲಿ ಬಹೆಳ ಮುಖ್ಯ ಪಾತ್ರವನ್ನು ವಹಿಸಿದೆ. ವರಾನವನ ಬದು  
ಹಿನಲ್ಲಿ ಇದು ನೈತಿಕತೆಯನ್ನು ಕಾಪಾಡಲು ಸೃಷ್ಟಿಯಾದ ಹೌಲ್ಯವಾಗಿದೆ. ಯುಣದ  
ಕಲ್ಪನೆ ಮೇಲುವರ್ಗದವರ ಸೃಷ್ಟಿಯಾದರೂ ಕೆಳವರ್ಗಗಳೂ ಒಷ್ಟಿಕೊಂಡ ಹೌಲ್ಯ.  
ಎಲ್ಲ ವರ್ಗದ ಜನರೂ ಇದರಲ್ಲಿ ನಂಬಿಕೆ ಉಳ್ಳವರಾಗಿದ್ದಾರೆ. ಇದು ಸವಾಜ  
ದಲ್ಲಿ ಎರಡುರೀತಿಯಲ್ಲಿ ಸ್ಥಾನ ಪಡೆದುಕೊಂಡಿದೆ:

1) ವ್ಯಕ್ತಿಯು ಈ ಪ್ರಪಂಚಕ್ಕೆ ಸಲ್ಲಿಸಬೇಕಾದ ಯುಣ ಶೀರಿಸಿದಾಗ ಈ  
ಪ್ರಪಂಚದ ಚಟುವಟಿಕೆಗಳಿಂದ ಬಿಡುಗಡೆ ಹೊಂದುತ್ತಾನೆ. ಅಂದರೆ ಸಾವು ಬರು  
ತ್ತದೆ. ಇನ್ನೊಂದು ಅರ್ಥದಲ್ಲಿ ಮುಕ್ತಿ ದೊರೆಯುತ್ತದೆ. ವ್ಯಕ್ತಿಯ ಯುಣ ಶೀರಿದ  
ಮೇಲೆ ಅವನು ಬದುಕಬೇಕಿಂದು ಆಸೆಪಟ್ಟಿರೂ ಅದು ಅಸಾಧ್ಯವೆಂಬುದು ಇಲ್ಲಿಯ  
ನಂಬಿಕೆ.

“ಪೇಳ್ಣ ನೆಂಟಿರಿಗೆ ಕರೆದು  
ಚೀಳಿ ಬೆಲ್ಲಿವನ್ನು ತಂದು  
ನಾಳಿ ಮಗನ ಮಂಡಿಯಂದು  
ತಾಳು ಎಂದರೆ ಯಮನು ಬಿಡನು” (ಪ್ರ. ಸಾ. ದ.-3 ಪ್ರ. 275)

“ಅಟ್ಟಿದಿಗಿಯನುಣಲ್ಲಿ ಇಪ್ಪ ದರುತನವಿಲ್ಲ<sup>1</sup>  
ಕೊಟ್ಟಿ ಸಾಲವ ಕೀಳ್ಳ ಹೊತ್ತನರಿಯೆ  
ಕಟ್ಟಲಿ ತಂಬಿದ ಮೇಲೆ ಕ್ಷಣ ಮಾತ್ರ ಇರಲಿಲ್ಲ” (ಪ್ರ. ಸಾ. ದ.-3 ಪ್ರ. 273)

2) ವ್ಯಕ್ತಿಯು ತಾನು ಉಂಡ ಮನಗೆ ದೊರ್ಮಿಹವನ್ನು ಬಗೆಯಿದೆ ಅವರು  
ನೀಡಿದ ಅನ್ವದ ಯುಣವನ್ನು ಶೀರಿಸಬೇಕಿಂಬುದು ಇಲ್ಲಿಯ ನಂಬಿಕೆ. ತನಗೆ ಅನ್ವ  
ವನ್ನು ನೀಡಿದ ಮನಗೆ ಕೇಡನ್ನು ಬಯಸದೆ ಅವರಿಗೆ ವಿಧೇಯವಾಗಿರಬೇಕಿಂಬುದು  
ಇಲ್ಲಿಯ ಒತ್ತಾನೆಯಾಗಿದೆ. ಇದು ಮೇಲುವರ್ಗದವರೂ ಕೆಳವರ್ಗದ ಜನರನ್ನು

ತಮ್ಮ ಕೈಕೆಳಗೆ ಇಲಿಸಿಕೊಳ್ಳಲು ಹಾಡಿಕೊಂಡ ನಿಯಮ. ಒಂದನೇಯು ಖೇಳಾದ ಕಲ್ಪನೆ ಅಲೋಕಿಕ ಮತ್ತು ಲೋಕಿಕ ಸಡುವೇಯ ಸಂಬಂಧವನ್ನು ಹೇಳಿರೆ, ಎರಡನೇಯು ರೀತಿಯದು ಲೋಕಿಕದಲ್ಲಿ ವರ್ಗ, ವರ್ಗಗಳ ಸಡುವೇ ಸೃಷ್ಟಿಯಾದ ನಿಯಮ ವಾಗಿದೆ.

“ಮುಂದಿರುವ ಮಾತಿಗೆ ಕೈಯೊಡ್ಡಿ ನಿಲ್ಲಿಸಬಹುದು  
ಧರೆಯೋಳಗೆ ಖೇಳಾದವನ ಜಯಸಲಳವಲ್ಲ” (ಪ್ರ.ಸಾ.ದ.-3 ಪ್ರ. 133)

ಮೃತ್ಯು ಸೂತಕವು ಹನ್ನರಡು ದಿನವೇ  
ಮತ್ತು ಖೇಳ ಸೂತಕವು ಜನ್ಮಜನ್ಮಾಂತರದಿ (ಅರ್ಥಭಾವ ಪ್ರ. 27)

ಖೇಳಿವು ಜನ್ಮ ಜನ್ಮಾಂತರದಲ್ಲಿ ಕಾಡುವ ಸೂತಕವಾದ ಕಾರಣ, ಖೇಳಭಾದೆಯಲ್ಲಿ ತನ್ನನ್ನು ಉಳಿಸಬೇದವೆಂದು ದಾಸರು ಹರಿಯಲ್ಲಿ ಪೋರೆಹೋಗಿದ್ದಾರೆ.

ಜಾತಿನಿಯಮವಿರುವ ಸಮಾಜದಲ್ಲಿ ಅದಕ್ಕೆ ಅನುಗುಣವಾಗಿ ನಿಯಮಗಳು ಸೃಷ್ಟಿಯಾಗಿರುತ್ತವೆ. ಇದು ಒಂದು ರೀತಿಯ ಸಾಂಪ್ರದಾಯಿಕ ನಡವಳಿಕೆ. ಇಲ್ಲಿ ಕೇಳ ಮತ್ತು ಮೇಲು ಜಾತಿಗೆಳೆಂಬ ಭೇದವಿರುವುದರಿಂದ ಮುದುವೆ, ಉಟಿ ಮಂಂತಾದವುಗಳಲ್ಲಿ ಸಾಂಪ್ರದಾಯಿಕವಾದ ಬದುಕು ರೂಪಗೊಳ್ಳುತ್ತದೆ. ಉಟಿ ವನ್ನು ಅವರವರ ನೆಂಟಿರಷ್ಟು ಜೊತೆಯಲ್ಲಿಯೇ ಮಾಡಲಾಗುವುದು. ಇತರರ ಜೊತೆಯಲ್ಲಿ ಕುಳಿತು ಉಟಿಮಾಡುವುದು ನಿಷಿದ್ಧ. “ಮುಣ್ಣಬಾರದವರ ಮನೆ ಪಾಯಸ ಕಜ್ಜಾಯವ ಅಟ್ಟಿರೇನು ಅಡದಿದ್ದ ರೇನು” (ಕ.ಭ.ಗೀ. ಪ್ರ. 154) ಇದು ದಾಸರು ಬದುಕುತ್ತಿದ್ದ ಸಮಾಜದಲ್ಲಿ ಒಟ್ಟಿತವಾದ ನಿಯಮಗಳೇ ಆಗಿದ್ದವು. ಇದಕ್ಕನುಗುಣವಾಗಿ ಜನರಲ್ಲಿ ಇವುಗಳ ಬಗ್ಗೆ ನಂಬಿಕೆ ಇರುವುದನ್ನು ಕಾಣುತ್ತೇವೆ.

ಹೆಣ್ಣು ಮಾಕ್ಕಳಿಗೆ ಮುದುವೆಯ ನಂತರ ಕೆಲವು ನಿಯಮಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕೆಂಬ ಒತ್ತಾನೆ ಇರುವುದನ್ನು ಕೀರ್ತನೆಗಳಲ್ಲಿ ಕಾಣುತ್ತೇವೆ. ಈ ನಿಯಮಗಳು ಕೊಟ್ಟಿಂಬಿಕ ಜೀವನದ ಸ್ತಾಪನೆಯಲ್ಲಿ ಹೆಣ್ಣಿದುಕೊಂಡಿರುತ್ತವೆ. ಇದನ್ನು ಎಲ್ಲ ಹೆಣ್ಣುಗಳೂ ಪಾಲಿಸಬೇಕೆಂದು ಹಿರಿಯರು ಹೇಳುತ್ತಾರೆ. ಗಂಡನ ಮನೆಗೆ ಮೊದಲು ಹೋಗುವಾಗ ಹಿರಿಯರು ಬಂದಿ ವಹಾತುಗಳನ್ನು ಮತ್ತು ನಡೆದುಕೊಳ್ಳಬೇಕಾದ ರೀತಿಯನ್ನೂ ತಿಳಿಸಬೋದುತ್ತಾರೆ.

“ಬಂದಿ ವಹಾತು ಹೇಳಿದರೆ ಕೇಕೆಬೇಕೆಮ್ಮು ಮಾಗಳಿ ಮನ

ಶುದ್ಧಿಂದಾಗಿ ಗಂಡನೊಡನೆ ಬಾಳಿಬೇಕೆಮ್ಮು ॥ಪ್ರ॥

“ಅತ್ಯುವಾವಗಂಜಿಕೊಂಡು ನಡೆಯಬೇಕೆಮ್ಮು

ಹೊತ್ತು ಹೊತ್ತಿಗೆ ಮನೆಯ ಕೆಲಸ ಮಾಡಬೇಕೆಮ್ಮು ಮಾಗಳಿ”

“ಕಟ್ಟಿ ಅಳುವ ಗಂಡನೊಡನೆ ಸಿಟ್ಟಿ ಬೇಡಮ್ಮು” (ಪ್ರ.ಸಾ.ದ.-3 ಪ್ರ. 202)

జేణ్ణ పూతిప్రత్యుద ఆదర్శదల్లి తన్న గండన యోగద్వైమగళన్న నోఎడి కొళ్ళవుదర జొతేగి, ఆత్మ, మాచ ముంతాదవర సంగదపూ ప్రేమ, త్పీతి గాంధ వ్యవహరిసబేకిందు ఏవరిసిద్దారే. ఇదు నియమవల్లదిద్దరూ కుటుంబదోందిగి జేణ్ణ వ్యవహరిశువ రీతియన్న సూచిసుత్తదే. పతి యోందిగి పత్తి నడెదుకొళ్ళవ రీతియన్న గురుతిసుత్తా కపాదియి ఓందూ సవాజద నీతియన్న హీగే హేళిద్దారే. ‘పూతిప్రత్యుద ఆదర్శద దృష్టి యింద పత్తి సంపూర్ణవాగి తన్నన్నో పత్తిగి అప్పిసికొండిరువుదన్న ప్రెరణిద కృతిగళు జనరల్లి వ్యాపకవాగి మనదట్టూగావంతే వాడిదవు. ఈ ఒందు ఆదర్శద అధిక హండతియాదవళు తన్న గండనిగి మాత్రమే నిష్పేయిందిర బేకు ఎందు వాత్రమే అల్లదే ఆవళు పతియి బగ్గె నివహిశువ కెతివ్యు వేల్పు ఆమే భావసెయింద కూడిరబేకు. ఆదే ఆవళ జేవనద జరమా లక్ష్మీవాగిరబేకు. నదియోందు సముద్రదల్లి లీనవాగి తన్న వ్యేయక్తిక స్నేరూపవన్న కళేదుకొళ్ళవంతే డండతియాదవళు తన్న ప్రత్యేకత్తవన్న తన్న గండనల్లో లీనగోళిసి అవసోందిగి బక్కగోళ్ళబేకాగుత్తదే.’’<sup>10</sup> ఇద రిందాగియే హష్ట్మన ఆదర్శవు కూడ సవాజదల్లి మాన్యవాగుపుదు. ఇదు ఒట్టు ఓందూ సవాజద అభిప్రాయవేన్న బధుదు. హీగాగియే దాసరు కూడ ఇంతహదే నడావళ ఇగే హష్ట్మన ప్రాముఖ్యవన్న నీడిద్దారే.

హీగే సాంప్రదాయిక సెలెయల్లియే జేణ్ణన్న నోఎడువుదన్న బహు పూలు వ్యేదిక ధముద హిన్నెలీయల్లో బంద సంతరల్లి కాణుత్తేవే. వచన కారరల్లి ఇంతక ఆనేక సాంప్రదాయిక నడావళగళన్న నిరాకరిసలాగిదే. ఇదే కాలదల్లి బంద తుకారామ, కబిర ముంతాదవరల్లూ ఈ ధోరణయన్న నాష్ట కాణుత్తేవే. “సాధు తుకారాపరోవరా కూడ స్తీయ సాన్నిధ్యవన్న కరుణిసదిరి....ఏకిందరే ఆదరింద నాను దేవర ఆరాధనేంస్నో మరేయు త్తేనే. నన్న మనస్సు కట్టోతియన్న మీరుత్తదే ఎందు కేళకొండరు. స్తీయరన్న ఒందు ఏధవాద నరకకూపవేందు కబిరో కరేదరు.”<sup>11</sup> ఆదరే దాసరు తన్న పత్తియిరన్న వానవియివాగి నహిసికొండ ఉదాహరణగలివే. ఓందూధముద తత్త్వాగ ప్రకార జేణ్ణ సాద్ధియూ హౌదు. ఆవళు ఒలిదరే నారియాగువంతే మునిదరే వారియూ ఆ ఉవళేంబ నంబికి ఇదే. ఇదన్న రిచర్డ్ లేనాయ్ హీగిందిద్దారే. “She is both raised to the level of a goddess in the home, and herself should revere her husband as a god.”<sup>12</sup> ఒట్టు దృష్టియల్లి జేణ్ణ తాను దేవర స్థానదల్లి ఇరుత్తలే గండనన్న దేవరెందు స్తోజిశుప్పుమ రూపి. జేణ్ణ మత్తు గండు

ಇಬ್ಬರೂ ನಡೆದುಕೊಳ್ಳುವ ರೀತಿ ಇದೇ ಆಗಿದೆ ಎಂಬುದನ್ನು ಮರೆಯುವ ಹಾಗಿಲ್ಲ. ಪ್ರರಂದರದಾಸರು ಒಂದು ಕೀರ್ತನೆಯಲ್ಲಿ

“ಹೆಂಡತಿ ಸಂತತಿ ಸಾವಿರವಾರೆ  
ದಂಡಿಗೆ ಬೆತ್ತೆ ಹಿಡಿಂದಳಿಯ್ಯೆ”

ಹೀಗೆ ಹೊಣ್ಣಿ ಗಂಡಿಗೆ ವಾತ್ರ ಭಾದರಳಾಗದೆ ಉದ್ದಾರವನ್ನು ವಾಡುವಳಿಂಬಿ ವಿಚಾರವನ್ನು ಹೇಳಿದ್ದಾರೆ. ಇಂತಹ ದೃಷ್ಟಿಕೋನ ಸಮಾಜದಲ್ಲಿ ಇರುವ ಏರಡೂ ರೀತಿಯ ಅಭಿಪ್ರಾಯಗಳನ್ನು ತಿಳಿಸುತ್ತದೆ. ಆದರೆ ಇಲ್ಲಿಲ್ಲ ಸಾಂಪ್ರದಾಯಿಕ ಹೆಣ್ಣಿನ ಚಿಶ್ರವೋಂದನ್ನು ಮೇಚ್ಚುವ ದೃಷ್ಟಿಕೋನವನ್ನು ಕಾಣಬಹುದಾಗಿದೆ. ಹೊಣ್ಣಿ ಗಂಡನನ್ನು ಒಟ್ಟಿನಡೆಯುವ ಒಂದು ಅಂಶದಿಂದಲೇ ವೋಕ್ಕವನ್ನು ಪಡೆಯಬಹುದಾಗಿದೆ ಎಂಬುದನ್ನು ದಾಸರ ರಚನೆಗಳಲ್ಲಿ ಕಾಣುತ್ತೇವೆ.

ಜಾನಪದ ಸಮಾಜದಲ್ಲಿ (ನೈತಿಕ ರೀತಿಗಳು) ಯಾವುದು ಒಳ್ಳೆಯದು, ಯಾವುದು ಕೆಟ್ಟಿದು ಎನ್ನುವ ಭಾವನೆ ವಾನವನ ಬದುಕಿನ ಅನುಭವದಿಂದ ರೂಪೀಗೊಂಡಿರುತ್ತದೆ. ಅಲ್ಲದೆ ಇದು ಆಯಾ ಸಂಸ್ಕೃತಿಗೆ ತಕ್ಷಂತೆ ರೂಪೀಗೊಂಡಿರುತ್ತದೆ ಮತ್ತು ಸಾವಾಚಿಕ ಸನ್ವಿವೇಶಕ್ಕೆ ಅನುಗ್ರಾಣವಾಗಿ ಜನರಲ್ಲಿ ರೂಧಿಯಲ್ಲಿರುತ್ತದೆ. ಇಲ್ಲಿ ವಾತಾವರಾರಿಕ ಸಂಬಂಧಗಳು ಕೆಡಿಮೆ ಇದ್ದು ನೈತಿಕ ಕ್ರಮಗಳು ಜಚ್ಚಾಗಿರುತ್ತವೆ. ಎಲ್ಲ ರೀತಿಯ ಬದುಕೂ ಈ ನೈತಿಕ ಪ್ರಾಲ್ಯಾಗಳ ಆಧಾರದ ಮೇಲೆಯೇ ನಿಂತಿರುತ್ತದೆ. ಇಲ್ಲಿ ಹೊಕ್ಕು, ಕಾಲಕ್ಕೆ ಹೆಚ್ಚಿನ ಪ್ರಾತಸ್ಯ, ಇರುವಂತೆ ಕಂಡುಬರುವುದಿಲ್ಲ. ಇಂತಹ ವಿಚಾರಗಳನ್ನೇ ಕುರಿತು ಹೇಳುವ ದಾಸರ ಹಲವು ರಚನೆಗಳನ್ನು ಕಾಣುತ್ತೇವೆ. ಹಣ, ಅಧಿಕಾರ, ಒಡತನ ಮುಂತಾದ ವಿಚಾರಗಳನ್ನು ದಾಸರು ವಿವರಿಸುವುದು ಈ ರೀತಿಯ ನೈತಿಕ ಕ್ರಮಗಳ ಹಿನ್ನೆಲೆಯಲ್ಲಿಯೇ ಆಗಿದೆ. ಇವರು ವಂಚನೆ, ವೋಸ, ಕಳ್ಳತನ, ಸುಳ್ಳಂಧನು ಮುಂತಾದ ಮನುಷ್ಯನ ಅವಗಣಗಳನ್ನು ತೀಕಿಸುವುದನ್ನು ಕಾಣುತ್ತೇವೆ.

ದಾಸರಲ್ಲಿ ಸಾಮಾಹಿಕವಾಗಿ ಅಂಗೀಕರಿಸಲಾದ, ನೈತಿಕ ನಡಾವಳಿಗಳನ್ನು ಏಿರಿದವರನ್ನು ಏರೋಧಿಸುವುದು ಇದೇ ಕಾರಣದಿಂದಾಗಿ. ಕುಟುಂಬದಿಂದ ಬಂದ ಸಂಬಂಧಗಳನ್ನು ಮುರಿದವರನ್ನು ಇವರು ಟೀಕಿಸುತ್ತಾರೆ. ಇದಲ್ಲದೆ ಸಮಾಜದ ನೈತಿಕತೆಯನ್ನು ಕಾಪಾಡಲು ಸ್ವರ್ಗ ನರಕದ ಕಲ್ಪನೆಯನ್ನು ಇವರ ರಚನೆಗಳು ಬಳಸಿಕೊಂಡಿವೆ. ನರಕದಲ್ಲಿ ಕೊಡುವ ಶ್ರೀಗಳು ಜನಪದ ಕರ್ತೆಗಳಲ್ಲಿ ತಪ್ಪಿತಸ್ಥರಿಗೆ ನೀಡುವ ಶ್ರೀಗಳಂತೆಯೇ ಇವೆ. ಇವು ವ್ಯಕ್ತಿಯನ್ನು ವ್ಯವಸ್ಥೆಗೆ ಬದ್ಧನಾಗಿ ನಡೆದುಕೊಳ್ಳಬಂತೆ ಮಾಡುತ್ತವೆ ಮತ್ತು ಸಮಾಜದ ನೈತಿಕತೆಯನ್ನು ಕಾಪಾಡುವಲ್ಲಿ ನೆರವಾಗುತ್ತಿದ್ದವು. ಇಂತಹ ಸಂಬಿಕೆಗಳು ಮನುಷ್ಯನಿಗೆ ಭಯವನ್ನು ಉಂಟು ವಾಡುತ್ತವೆ. ಮನಸ್ಸೆಯ ವನ್ನು ಅಲುಗಾಡಿಸುತ್ತವೆ. ಇಂತಹ ಕಲಸವನ್ನು

ದಾಸರ ರಚನೆಗಳು ಚೆನ್ನಾಗಿಯೇ ವಾಡಿವೆ. ಸಮಾಜದಲ್ಲಿ ಪ್ರಭಾವವನ್ನು ಬೀರಿವೆ.

ಹೀಗೆ ದಾಸರಲ್ಲಿ ಬಳಕೆಗೊಂಡಿರುವ ನಡಾವಳಿಗಳು ಸಮಾಜದ ಸಾಮೂಹಿಕ ವಾದ ಅಭಿಪ್ರಾಯವನ್ನೇ ಪರಿಚಯಿಸುತ್ತವೆ. ಅಂದಿನ ಸಮಾಜದ ಒಟ್ಟು ದೃಷ್ಟಿಯನ್ನು ತಮ್ಮ ಕೀರ್ತನೆಗಳಲ್ಲಿ ಇವರು ಸಾರಿದ್ದಾರೆ. ಇಲ್ಲಿ ಕೆಲವು ನಡಾವಳಿಗಳು ಸಮಾಜದಲ್ಲಿ ರೂಢಿಯಲ್ಲಿರುವಂತೆ ಪ್ರಕಟವಾದರೆ ಮತ್ತೂ ಕೆಲವು ಆ ಕಾಲದ ನಿಯಮಗಳಿಗನುಗಣವಾಗಿ ಪ್ರಸ್ತಾಪಗೊಂಡಿವೆ. ಇಂಥಂತಹ ಹಲವು ನಂಬಿಕೆ, ನಿಯಮ, ನಿರ್ವೇಧಗಳು, ಸಾಂಪ್ರದಾಯಿಕ ಬದುಕಿನ ವಾದರಿಗಳು ಇಂದಿಗೂ ನಾವು ಸಮಾಜದಲ್ಲಿ ಬಳಕೆಯಲ್ಲಿರುವುದನ್ನು ಕಾಣುತ್ತೇವೆ.

### ಇ) ಅಡುಗೆ

ಆಹಾರ ವಾನವನ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ಆಹಾರ ಶೋಧನೆಯಲ್ಲಿ ಮೂಲವಾನವರಿಂದ ನಡೆದುಬಂದ ಪರಿವರ್ತನೆ ತುಂಬ ಅಶ್ವಯು ವನ್ನು ಉಂಟುಮಾಡುತ್ತದೆ. ಮೂದಲು ವಾನವನು ಆಹಾರವನ್ನು ಬೇರಿಸದೆ ತಿನ್ನುತ್ತಿದ್ದನು. ಕಾದಿನ ಬೆಂಕಿಯಲ್ಲಿ ಸಿಕ್ಕಿ ಶುಟ್ಟಿ ವಾಂಸದಿಂದ ರುಚಿ ಸಿಕ್ಕಿದೇಲೆ, ಬೆಂಕಿಯಲ್ಲಿ ಆಹಾರ ಬೇರಿಸಿ ತಿನ್ನುವ ಅಭ್ಯಾಸವನ್ನು ಅವನು ರೂಢಿಸಿಕೊಂಡಿರ ಬಹುದು. ಇದಕ್ಕೆ ಅನೇಕ ಜನಪದ ಕಥೆಗಳ ಸಮಧಾನೆಯುಂಟು. ಇದರಿಂದಾಗಿ ಬೆಂಕಿಯ ಉಗಮದಿಂದ ಅಡುಗೆಯ ಉಗಮವೂ ಅಯಿತೆನ್ನುಬಹುದು.

ಒಂದು ಅಡುಗೆ ವೈಜ್ಞಾನಿಕ ಅಧ್ಯಯನದ ವಿಷಯವಾಗಿ ಬೆಂಕಿಯುತ್ತದೆ: ಅಧ್ಯಾನಿಕ ಕಾಲದಲ್ಲಿ ಅಡುಗೆ ಒಂದು ಕಲೆಯಾಗಿ ಪರಿಗಣಿತವಾಗಿದೆ. ನಮ್ಮ ಪ್ರಾಚೀನ ಕಾವ್ಯಗಳಲ್ಲಿ ಅಡುಗೆಯ ಪ್ರಸ್ತಾಪಗಳಿವೆ. ಮಹಾಭಾರತದ ನಳ ಮಹಾರಾಜ, ಭೀಮ ಒಳ್ಳಿಯ ಪಾಕಶಾಸ್ತ್ರದ ಪ್ರಮೀಣರಾಗಿದ್ದ ರೆಂಬುದನ್ನು ಇಲ್ಲಿ ನೆನೆಯಬಹುದು.

ಅಡುಗೆಯನ್ನೇ ಕುರಿತಂತೆ ಕನ್ನಡದಲ್ಲಿ ಕಾವ್ಯಗಳು ಒಂದಿವೆ. ಮುಗರಸನ ಸೂಬೆಶಾಸ್ತ್ರ (ಹದಿನ್ಯೇದನೆಯ ಶತಮಾನ) ಅಂದು ಬಳಕೆಯಲ್ಲಿದ್ದ ಅಡುಗೆಯ ವಿವರಗಳನ್ನು ತಿಳಿಸುತ್ತದೆ. ಅದರೆ ನಮ್ಮ ಕನ್ನಡ ಕಾವ್ಯಗಳಲ್ಲಿ ಪ್ರಸ್ತಾಪಗೊಂಡಿರುವ ಅಡುಗೆಗಳು ಸಾಮಾನ್ಯ ಜನರಿಗೆ ಎಟಕೂವಂತಹವಲ್ಲ. ಅರವನೆ, ಗುರುವನೆಗಳಿಗೆ, ಉನ್ನತ ಅಧಿಕಾರಿಗಳ ಮನೆಗಳಿಗೆ ಸೀಮಿತವಾದವುಗಳಾಗಿವೆ. ನಿತ್ಯಬಳಕೆಯಲ್ಲಿರುವ ಅಡುಗೆಯ ಪ್ರಸ್ತಾಪ ಕನ್ನಡ ಕಾವ್ಯಗಳಲ್ಲಿ ಇಲ್ಲವೆಂದೇ ಹೇಳಬೇಕು. ಅದರಲ್ಲಿ ಜನಪದರ ಆಹಾರಗಳ ಬಗ್ಗೆ ಇವರು ಲಕ್ಷ್ಮಿಸಿರುವುದೇ ಇಲ್ಲವೆನ್ನಬಹುದು.

ಮಾಂಸಾಹಾರ ಇಲ್ಲಿ ಬಳಕೆಯಿಲ್ಲ. ಬಹುತೇಕ ಎಲ್ಲಾ ಕವಿಗಳೂ ಸಸ್ಯಾಹಾರಿಗಳಾಗಿದ್ದೆ ರಿಂದ ಮಾಂಸಾಹಾರದ ವಿವರಗಳೇ ಈ ಕಾವ್ಯಗಳಲ್ಲಿ ದೂರೆಯುವುದಿಲ್ಲ. ಇಷ್ಟೇ ಅಲ್ಲದೆ ಮಾಂಸಾಹಾರವನ್ನು ತೀಕ್ಷಿಸಿಯೇ ಬಂದ ಕಾವ್ಯಗಳು ಹೆಚ್ಚು. ಧಾರೀಕರ ಕಾವ್ಯಗಳಲ್ಲಿದೆ ಭಕ್ತಿಪಂಥದಲ್ಲಿ ಬರುವ ಎಲ್ಲರೂ ಮಾಂಸಾಹಾರವನ್ನು ತೀಕ್ಷಿಸುತ್ತಾರೆ. ಅಹಿಂಸಾ ತತ್ತ್ವವನ್ನು ಸಾರಿದ್ದಾರೆ.

ಹದಿನಾರನೆಯ ಶತಮಾನದಲ್ಲಿ ಬದುಕಿ ಬಾಳಿದ ಕನಕದಾಸರ 'ರಾಮಧಾನ್ಯ ಚರಿತ' ಜನಸಾಖಾನ್ಯದ ಅಹಾರವನ್ನು ಗುರುತಿಸಿ ವೈಭವೀಕರಿಸಿದ ಕಾವ್ಯ. ಇದರಲ್ಲಿ ರಾಗಿ ರಾಘವನಿಂದ ಅಭಿನಂದನೆಗೆ ಒಳಗಾದ್ದರಿಂದ ರಾಗಿ ಎಂದು ಹಸರಾಯಿತು. ಇದಲ್ಲದೆ ಬತ್ತ ಮತ್ತು ರಾಗಿಯ ನಡುವೆ ನಡೆಯುವ ಮಾತುಗಳು ಅಂದಿನ ಸಮಾಜದಲ್ಲಿ ಆ ಎರಡೂ ಧಾನ್ಯಗಳು ಪಡೆದುಕೊಂಡಿದ್ದ ವರ್ಣನ್ಯತೆಯನ್ನು ವಿವರಿಸುತ್ತವೆ.

“ಶೂದ್ರಾನ್ನಾದೆಯಲ ನಾಕನಿಂಬುರು ಸಾಂಕ್ಷಿ  
ನಿನ್ನ ವಿವೇಕಗಳು ಮೆಚ್ಚುವರೆ ಬಾಹಿರು”<sup>13</sup>

ಅಂದಿನ ಸಮಾಜದಲ್ಲಿ ರಾಗಿಗೆ ಇದ್ದ ಸ್ಥಾನವನ್ನು ಚಿತ್ರಿಸುತ್ತದೆ. ಇದ್ದಳಿದೆ ಅರಮಣನೆ ಗುರಂತಹನಗಳ ಭೋಜನಕ್ಕೆ ನಿಷಿಧ್ಯವಾದದ್ದು, ವಿವೇಕಿಗಾಗು ಮೆಚ್ಚುದ್ದು ಎಂದು ಬತ್ತ ರಾಗಿಯನ್ನು ತೆಗಳಿ ತನ್ನ ಸ್ಥಾನ ಎಲೆತತದು ಎಂಬುದರ ಬಗ್ಗೆ ವಿವರ ಬೇಳಿಸುತ್ತದೆ:

“ಜನಪರಿಗೆ, ಮುಕ್ಕೆಳಿಗೆ, ಬ್ರಹ್ಮರ ಸಮಾರಾಥನೆಗೆ, ಭೂಸುರರ  
ಮನೆಗಳಲ್ಲಿ ಹರಿದಿವಸದಲ ಹೊಸಮನೆಯ ಪ್ರಕಾಂಚನೆಗೆ  
ಮುದುಮುಕ್ಕೆಳಿಗೆ, ಶಸ್ತ್ರಾಸ್ತ್ರದಚ್ಚನೆಗೆ ಇನ್ನು ಮುಂತಾಬಪ್ಪಕ್ಕೆ”

ಅಕ್ಷಯ ಅಗತ್ಯವನ್ನು ಕೆವಿ ವಿವರಿಸಿದ್ದಾರೆ. ಇದು ಅಂದಿನ ಮತ್ತು ಇಂದಿನ ಸಮಾಜದಲ್ಲಿ ಅಕ್ಷಯದೆಂದು ಸ್ಥಾನವಾಗಿದೆ. ಅಕ್ಷಯನಾಡ್ಯರ ಅನ್ನ ವಾದರೆ ರಾಗಿ ಬಡವರ ಬೆಂಬಲಿಗೆ ಎಂದು ಹೇಳುವ ಮುಖಾಂತರ ಅಂದಿನ ವರ್ಗ ಸಂಘರ್ಷದ ಬಗ್ಗೆ ಹೇಳುವುದರ ಜೊತೆಗೆ ಶೂದ್ರರ, ಬ್ರಹ್ಮಣರ ನಡುವಿನ ಆಹಾರದ ವ್ಯಾತಾಸವನ್ನೂ ಚಿತ್ರಿಸಿದ್ದಾರೆ.

ರಾಗಿಯಲ್ಲಿ ಮಾಡುವ (ಅಂಬಲಿಯನ್ನು ಬಿಟ್ಟು) ಯಾವ ಅಡುಗೆಯ ಉಲ್ಲೇಖವೂ ದಾಸಸಾಹಿತ್ಯದಲ್ಲಿ ಬರುವುದಿಲ್ಲ. ಪ್ರರಂದರದಾಸರು ಮೂರಢರಾಜನ ಸೇವೆಯನ್ನು ‘ಮಂಗಳ ರಾಗಿಯ ಹಿಟ್ಟಿಗೆ’ ಹೋಲಿಸಿದ್ದಾರೆ. ಗಿರಿಯಮ್ಮ ರಾಗಿಯಲ್ಲಿ ಮಾಡುವ ಅಂಬಲಿಯ ಪ್ರಸ್ತಾಪವನ್ನು ಮಾಡಿದ್ದಾರೆ.

“ಸಮ್ಮ ಮನೆಯಲ್ಲಿದ್ದ ಅಂಬಲಿಯನ್ನೇ ಉಂಡು  
ಸಂಭ್ರಮದಿಂದ ಬಾಹೋಳಿಂದ” (ಹ. ಗ. ಹಾ. ಪು. 77)

ತವರಿನ ಅಂಬಲಿಯಾಗ ಹೆಚ್ಚುವುಕ್ಕಳಿಗೆ ಪ್ರಯವೆಂದು ಈಳುವಲ್ಲಿ ತವರಿನ ಬಗೆ  
ಹೆಚ್ಚುವುಕ್ಕಳಿಗಿರುವ ವೋಹ, ಅಭಿಮಾನವನ್ನು ಹೇಳಿದ್ದಾರೆ.

“ಕಡಿಮೆ ಮಾಡಿದ ಒಂದು ಬೋಗಸೆ ಅಂಬಲಿಯನ್ನು ಒಡಲಿಗೆ  
ಸಾಲದಂಗಜಗೆ” (ಹ. ಗ. ಹಾ. ಪು. 73)

ಅಂಬಲಿಯನ್ನು ಜೀತದೆ ಅಳುಗಳಿಗೆ ಹಾಕುತ್ತಿದ್ದ ಉಂಟವೆಂಬುದನ್ನು ಇಲ್ಲಿ ಕಾಣು  
ತ್ತೇವೆ. ಅಂಬಲಿ, ಬಡವರ, ಅಳುಗಳ ಉಂಟವಾಗಿದ್ದಿತು.

ದಾಸಸಾಹಿತ್ಯದಲ್ಲಿ ಕಂಡುಬರುವ ಬಹುಪಾಲು ಅಡುಗೆಗಳು ಹೆಚ್ಚು ಹರಿದಿನ  
ಗಳಲ್ಲಿ ವಣಾಡುವಂಥಹವೇ ಆಗಿವೆ. ಕಾರಣ ಕೀರ್ತನೆಗಳಲ್ಲಿ ಅಡುಗೆಯ ಪ್ರಸ್ತಾಪ  
ಬರುವಲ್ಲಿ ಅದು ಕೃಷ್ಣನಿಗೆ ಇಡುವ ನೈವೇದ್ಯ ಅಧವಾ ಎಡೆಯಣಿರುತ್ತದೆ. ಜೊತೆಗೆ  
ದೇವರಿಗೆ ಬಡಿಸುವ ಉಂಟ ವಿಶೇಷವೇ ಆಗಿರಬೇಕೆಲ್ಲವೇ? ಇದರಿಂದಾಗಿ ಇಲ್ಲಿನ  
ಬಹುಪಾಲು ಅಡುಗೆಗಳು ಸಿಹಿ ಭಕ್ತಿಗಳಾಗಿವೆ. ಇದಲ್ಲದೆ ಹೆಚ್ಚು ಜನ ಕೀರ್ತನೆ  
ಕಾರರು ಬ್ರಹ್ಮಕೂರಾಗಿರುವರು. ಇವರಿಗೆ ಪರಿಚಯವಿರುವ ಎಲ್ಲ ಅಡುಗೆಗಳ  
ಪ್ರಸ್ತಾಪವನ್ನೂ ಮಾಡಿದ್ದಾರೆ. ಅದರಲ್ಲಿ ಹರಿಷನಹಳ್ಳಿ ಖೀಮಾವ್ಯವ ಕೀರ್ತನೆಗಳಲ್ಲಿ  
ಅನೇಕ ರೀತಿಯ ಸಿಹಿ ಭಕ್ತಿಗಳ ಪ್ರಸ್ತಾಪ ಕಂಡುಬರುತ್ತವೆ;

“ಹಷ್ಟ ಸಂಡಿಗೆ ಕಪ್ತರದ ಎಕ್ಕೊಂಡಿಗೆ  
ಮಿತ್ರ ಕಾಳಿಂದ ತಂದು ಬಡಿಸುತ್ತಿದ್ದರು  
ಬುತ್ತಿ ಚಿತ್ತಾನ್ನ ಶಾಲಾನ್ನ ಪರಮಾನ್ನಗಳನು  
ಲಕ್ಷ್ಮಿಕಾವಂತಿಯೇರು ಬಡಿಸುತ್ತಿದ್ದರು  
ರುಖ್ಯಿದಾಂಬೋಡೆ ಘೇಣ ಉಖ್ಯಿದ ಗುಳ್ಳೋರಿಗೆ  
ಭದ್ರ ಜಾಂಬವಂತಿಯೇರು ಬಡಿಸುತ್ತಿದ್ದರು

ಹಾಲು ತುಪ್ಪದ ಮಂಡಿಗೆ ಮಾಡುತ್ತಿರು ಬಿಳಿಯ ಸಕ್ಕರೆ  
ಭಾವೆ ರುಕ್ಕಿಣಿಯು ತಂದುಬಡಿಸುತ್ತಿದ್ದರು  
ದಂಡು ಚಕ್ಕಲಿಯು ಬಂಂದ್ಯಾದುಂಡೆ ಕರ್ಜಿಕಾಯ್ಲಿಂ  
ಉಂಡು ಕೆನೆಮೊಸಲು ಕ್ರಿತೋಳಿದು ಬಂದರು”

(ಹ. ಬಿ. ಹಾ. ಪು. 253)

ಇಲ್ಲಿ ಬಳಕೆಯಾದ ಬಹುಪಾಲು ವಿಶೇಷ ಅಡುಗೆಗಳು ಕನಾಟಿಕದಲ್ಲಿ ಬಳಕೆಯಲ್ಲಿವೆ.

ಎಲ್ಲ ವರ್ಗದಲ್ಲಿ ದಿನನಿತ್ಯದ ಅಹಾರದಲ್ಲಿ ಅಕ್ಷಿ ಪ್ರಮಂಬಿಸ್ತಾನ ಪದೆಯು

ಕೋಂಡಿದೆ. ಇದಲ್ಲದೆ ಗೋಧಿ, ಜೋಳ, ಸಜ್ಜಿ, ರಾಗಿ ಕೂಡ ಮುಖ್ಯವಾದವು, ನಿತ್ಯ ಬಳಸುವ ರೋಟಿ, ಅನ್ನ, ಮುದ್ದೆ, ಅಂಬಲಿ, ಗಂಜಿಯ ಪ್ರಸ್ತಾವ ಕೆಲವು ಕೀರ್ತನೆಗಳಲ್ಲಿ ಬಂದಿದೆ. ಅನ್ನದಲ್ಲಿಯೇ ಅನೇಕ ವಿಧವಾದ ವಿಶೇಷ ಅಡುಗೆಯನ್ನು ತಯಾರಿಸಬಹುದು. ಬುತ್ತಿ, ಚಿತ್ತಾನ್ನ, ದಧಾನ್ಯಾನ್ನ (ಮೊಸರನ್ನ), ಶಾಲಾನ್ನ. ಕೆಲಸನ್ನ ಮುಂತಾದವು ಇದರಲ್ಲಿ ಪರಾಡುವ ಬಗೆಗಳಾಗಿವೆ. ಇದಲ್ಲದೆ ಅಕ್ಷಿಯ ಜೊತೆಯಲ್ಲಿ ತರಕಾರಿ ಮಂತಾದ ಮಂಸಾಲೆಯನ್ನು ಹಾಕಿ ಪರಾಡುವ ಭಾತು (ಒಗರೆ) ಗಳ ಉಲ್ಲೇಖಿಸಿದ್ದಾನ್ನು ಕಾಣುತ್ತೇವೆ. ಭೀಮವ್ಯೇ ‘ಭಾತು’ ಎಂಬ ಪದವನ್ನೇ ಬಳಸಿದ್ದಾಳೆ. ಸಬ್ಜಿಭಾತು, ಸೌತೆಭಾತು, ಬಕಾಳಭಾತು, ಹಂಗ್ರಿ ಮಂತಾದವು ಈ ಬಗೆಯ ಅಡುಗೆಗಳಾಗಿವೆ.

“ಸಬ್ಜಿ ಭಾತು ಸೌತೆಭಾತು ಕೇಸರಿಭಾತು  
ಹಂಸಿ ಹಲ್ಲಿ ಬಿಸಿಹಾಲು ಹೊಸ ಚೆಣ್ಣಿ ಇಂಗಂಪ್ಪು  
ಕೆಲಸಿ ಬಕಾಳ ಭಾತುಗಳು”

(ಹ. ಭಿ. ಹಾ. ಪು. 205)

ಬಕಾಳಭಾತಿಗೆ ಹಾಕುವ ಪದಾರ್ಥಗಳೆ ವಿವರವು ಇಲ್ಲಿ ದೊರೆಯುತ್ತದೆ. ಆದರೆ ಎಲ್ಲಾ ಅಡುಗೆಗಳಿಗೆ ಒಳಸುವ ಪದಾರ್ಥಗಳ ವಿವರಗಳು ಇಲ್ಲಿ ದೊರೆಯುವುದಿಲ್ಲ. ಕೆಲವು ಅಡುಗೆಗಳ ತಯಾರಿಕೆಯ ವಿಧಾನವನ್ನೂ ಇವರು ನೀಡಿರುವುದು ಗಮನಾರ್ಹ.

ಕೀರ್ತನೆಗಳಲ್ಲಿ ವಿವಿಧ ಬಗೆಯ ಸಿಹಿ ಭಕ್ಕೆಗಳ ಪ್ರಸ್ತಾವವಿದೆ. ಇದರಲ್ಲಿ ಲೀವು ರೀತಿಯ ಅಡುಗೆಗಳು ಬಳಕೆಯಲ್ಲಿಯೇ ಇಲ್ಲದೆ ಹೋಗಿವೆ. ಈ ಪ್ರಸ್ತಾವಗಳು ಉತ್ತರ ಕನಾರಟಕದಲ್ಲಿ ಹೆಚ್ಚು ಬಳಕೆಯಲ್ಲಿರುವ ಸಿಹಿ ಭಕ್ಕೆಗಳಿಗೆ ಸಂಬಂಧಿಸಿವೆ. ಇವು ಬಹುಮಟ್ಟಿಗೆ ಬ್ರಹ್ಮಾಣದಲ್ಲಿಯೇ ಬಳಕೆಯಲ್ಲಿರುವವು. ಪರಮಾನ್ನ, ಗೌಲಿ, ಪರಡಿ, ಶಾವಿಗೆ, ಪಾರುಗಳ ವಿವರ ಇದೆ. ಇದರ ಜೊತೆಗೆ ಕೋಳಿಗೆ, ಲಡ್ಡಿಗೆ, ಸೂಸಲಗಡಬು, ಹೊಯ್ದಿಗಬು. ಹೂರಣದ ಕಡಬು, ಘೇಟೆ, ಬುಂದ್ಯದುಂಡೆ, ಸಜ್ಜಿಗೆ, ಏಕೊಳ್ಳೇರಿಗೆ, ಆತಿರನ, ಅಪ್ಪಾಲು, ಗುಳ್ಳೇರಿಗೆ, ಅನಾರನ, ಮಂಡಿಗೆ, ಮೋಹಿಚೊರು, ಚೊಮ್ಮಲಾಡು, ಗೇಹೂರ ಮಂತಾದವು ಈ ಬಗೆಯ ಸಿಹಿ ಅಡುಗೆಗಳಾಗಿವೆ.

ಉಟಿದ ಸವುರುದಲ್ಲಿ ಅನ್ನಕ್ಕೆ ನೆಂಟಿಕೊಳ್ಳುವ ಅನೇಕ ರೀತಿಯ ಮೇಲೊಂದರದ ಪ್ರಸ್ತಾವವಿದೆ. ಹಬ್ಬ ಹರಿದಿನಗಳಲ್ಲಿ ಬಗೆಬಗೆಯ ಮೇಲೊಂದರಗಳನ್ನು ಪರಾಡುವುದು ರೂಢಿ. ದಿನವೂ ಇಂತಹ ಬಗೆಯ ಅಡುಗೆಯನ್ನು ಕಾಣಲಾಗಿದು.

“ಪ್ರತಿ ಉಪ್ಪು ಜೀಟ್ಟಿ ಕೋಸಂಬಿ ಉಪ್ಪಿನಕಾಯಿ  
ಪಡುವಲಕಾಯಿ ಜೀವಳೀ ಕಾಯಿಯು  
ಅದವಿಗುಳ್ಳದ ಪರಿಧ್ಯ ಅಂಭೋಡೆ”      (ಶ್ಲೋ. ಗೋ. ಕೃ. ಪು. 238.)

“ಹಗಲವು ಹೀರೆ ಸೌತಿ ಹಂದರದೌರೆ ಚೋಳ  
ಬಾಲೆ ಬೆಂಡೆ ಕುಂಬಳವು  
ಮಾಗಿದ್ದ ಲಕಿನಕಾಯಿ ಕಲಸಿ ಮೇಲೋಗರ  
ಗೊಸು ಗುಳ್ಳದಕಾಯಿ ಬಜ್ಜಿಗಳು”      (ಹ. ಭೀ. ಹಾ. ಪು. 205)

ಇದಲ್ಲದೆ ಇನ್ನು ಹಲವು ತರಕಾರಿಗಳ ಪರಿಧ್ಯದ ಪ್ರಸ್ತಾಪವನ್ನೂ ನಾವು ಕಾಣಬಹುದು. ಕೋಸಂಬಿರಿಯು ವಿಶೇಷ ದಿನಗಳಲ್ಲಿ ಮಾಡಲೇಬೇಕಾದದ್ದು.

ಮಜ್ಜಿಗೆ ಅನ್ನದ ಉಟಪದನಂತರ ಹಣ್ಣಿನಿಂದ ತಯಾರಿಸಿದ ಶಸಾಯನ ಸೀಕರಣೆಯನ್ನು ಸೇವಿಸುವದು ರೂಢಿಯಿತ್ತು. ಇದರ ಪ್ರಸ್ತಾಪ ಕೂಡ ಕೀರ್ತನೆಗಳಲ್ಲಿ ಬರುತ್ತದೆ.

“ಕ್ಷೀರದಧಿಯು ಬೆಣ್ಣೆ ಘ್ರಾತ ಸೀಕರ್ಕಾಯ್ದ್ದಲು  
ಹೊಯ್ದಿದ್ದಾವಣಿಪ್ಪಿಟ್ಟ

.....  
“ನಿರೆ ನಿನಿಗೆ ಪ್ರೀರು ತಂದಿರುವೆ”      (ಹ. ಭೀ. ಹಾ. ಪು. 8)

ಉಟಪದ ಕೊನೆಯಲ್ಲಿ ನೀರುಮಜ್ಜಿಗೆ ಸೇವಿಸುವ ರೂಢಿ ಇದೆ. ಅದು ಉಟಪದುಗಿಯುತ್ತಿರುವುದರ ಸೂಚನೆ ;

“ನೀರು ಮಜ್ಜಿಗೆ ನಿಂಬಿಪಟ್ಟಿನೆ ಹಿಂಡಿ  
ಭಾರತೀಯೇವಿ ಏಡೆ ಮಾಡಿದಳೂ ತಂದು”      (ವ. ದಾ. ಹಾ. ಪು. 92)

ಉಟಪವು ಮುಗಿದನಂತರ ತಾಂಬೂಲಸೇವನೆ ಎಲ್ಲಾ ಕಡೆಯಲ್ಲಿ ರೂಢಿಯಲ್ಲಿರುವ ಪದ್ಧತಿ. ಪುರಂದರದಾಸರ ಕೀರ್ತನೆಯಲ್ಲಿ ಒಳ್ಳಿಯ ತಾಂಬೂಲದ ವಣನೆ ಹೀಗಿದೆ :

“ಚಕ್ಕಣ ಅಡಕೆ ಕೇದಿಗೆ ಕಾಚಕೂಡಿದ ವಿಲಕ್ಷ  
ಜಾಯಿಕಾಯಿ ಲವಂಗ ಜಾಯಿಪತ್ರೀಯು  
ವೋಕ್ಕೆದ ಸುಣ್ಣ ಕಪೂರ ಬರಸಿ”      (ಉ. ಪ್ರ. ಭಾಗ-3. ಪು. 36)

ತಾಂಚಾಲ ರಸಿಕತೆಯ ಚಿಹ್ನೆಯನಿಗೆತ್ತು. ಇದನ್ನು ನಮ್ಮ ಜನಪದ ಸಾಹಿತ್ಯದಲ್ಲಿ ಹೇರಳಾಗಿ ಕಾಣಬಹುದು.

ಕೀರ್ತನೆಗಳಲ್ಲಿ ಅಡಗಿ ತಯಾರಿಸಂವ ವಿಧಾನವನ್ನು ಹೇಳಲ್ಲ. ಆದರೆ ಕೆಲವು ಅಡಗಿ ತಯಾರಿಸಂವ ವಿಧಾನವನ್ನು ತಮ್ಮ ಆಧ್ಯಾತ್ಮಿಕ ಚಿಂತನೆಯ ಹಿನ್ನಲೆಯಲ್ಲಿ ದಾಸರು ಬಳಸಿಕೊಂಡಿದ್ದಾರೆ. ಕಡುಬನ್ನು ಘಾಡುವ ವಿಧಾನವನ್ನು ಪ್ರರಂದರ ದಾಸರು ಒಂದು ಕೀರ್ತನೆಯಲ್ಲಿ ಆಧ್ಯಾತ್ಮಿಕ ಹಿನ್ನಲೆಯಲ್ಲಿ ಬಳಸಿರುವ ಉದಾಹರಣೆ ಹೇಗಿದೆ :

“ಹೂರಣ ಕಡುಬನು ಮಾಡಿದೆ ನಾ  
ಕರಿದಾ ಹೂರಣ ಕಡುಬನು ಮಾಡಿದೆ ನಾ ॥ಯ॥

ಸಾಧನವೆಂಬೋ ಜರ್ತಾಷ್ಟುಯದ ಕಲ್ಲಲಿ  
ಸಂಶಯ ಜೀವನ ಗೋಧಿಯ ಬೀಳಿ  
ಸಾಭಿಯ ಅಪ್ಪಾಂಗದ ಹಸಿಕಲ್ಲಲಿ  
ನಾಲ್ಕು ಶ್ರುತದ ಗುಂಡಿಲಕುಟ್ಟೇ  
ರೋಮದ ಮಧ್ಯದಿ ಬರೆಗಳ ಹೂಡಿ  
ಕಡಿಲ್ಲದೆ ಆಗ್ನಿಯ ತಂಬಿ  
ಮದ ಅಪ್ಪವೆಂಬೋ ಕಾಷ್ಟವ ಹಚ್ಚಿ  
ಇಡಾಹಿಂಗಳ ಕೊಳಪೆಯ ಉದಿ  
ಕಾರಣವೆಂಬೋ ಮಂಡಿಯೋಳಿಗೆ  
ಕರುಣ ಕಡಲೇ ಬೇಳೆಯ ಹಾಕಿ  
ಪೂರ್ಣದಿ ಒಳತಾಗಿ ಕುದಿಸಿ  
ಪ್ರೇಮ ಹೇಯದ ಸೂಟಿಲಿ ತೊಳಿಸಿ  
ಗುರುಕರುಣವೆಂಬೋ ಬೆಲ್ಲವ ಹಾಕಿ  
ಗುರುವನೆನೆಸುವ ಕಣಕವ ನೆಗಚೆ  
ಪರಿ ಪರಿ ತೇಜದ ಹೂರಣ ತುಂಬಿ  
ಪರಿ ಪರಿ ಪೂರ್ಣವದ ಪದವ ಪಾಡುತ್ತಲೆ

ವರದನೆಂಬೆಣ್ಣೆ ಬಾಂಡ್ಲೆಯೋಳಿಗೆ  
ಕರಹಾಮೃತದ ತುಪ್ಪನ ಹಾಕಿ  
ಅರಿ ಹೂರಗೆ ಮುರಿಗಿಯ ಕರಿದು  
ಪ್ರರಂದರವಿರಲಿಗೆ ಎಡೆಯ ಮಾಡಿದನು”

(ತು. ಸಾ. ದ-3, ಪು. 37)

ಇಲ್ಲಿ ಹೂರಣದ ಕಡುಬಿಗೆ ಹಾಕುವ ಒಂದೊಂದು ಪದಾರ್ಥವನ್ನೂ ಪ್ರಸ್ತಾಪಿಸಿ ದ್ವಾರೆ. ದೇವರಿಗೆ ಹಾಕುವ ಎಡೆಯು ಹೇಗಿರಬೇಕಿಂಬುದನ್ನು ಕೂಡ ವಿವರಿಸಿ

ದ್ವಾರ. ಪ್ರೇಮ, ತೀರ್ಥ, ಕರುಣ, ತನುಮನಗಳ ಅರ್ಥಾಲ್ಯಾಯೇ ದೇವರಿಗೆ ಮನಸ್ಯಕೊಡಬೇಕಾದ ಎಡ. ಇದನ್ನು ಜನಸಾಧಾನ್ಯರಿಗೆ ಪರಿಚಯವಿದ್ದ ಕಡಂಬನ್ನು ತಯಾರಿಸುವ ವಿಧಾನದ ಮೂಲಕ ನಿರ್ಮಾಲವಾದ ಭಕ್ತಿಯ ಮಾರ್ಗವನ್ನು ಸ್ವಷ್ಟಿಸಿದ್ವಾರ.

ಕೃಷ್ಣನ ಬಾಲಲೀಲಗಳನ್ನು ವರ್ಣಿಸುವಲ್ಲಿ ಅವನು ಉಟಪಣಾಡುವ ಪ್ರಸ್ತಾಪ ವಾಡಿದ್ವಾರ. ಇದರಲ್ಲಿ ತನ್ನ ತಾಯಿಯಲ್ಲಿ ಮಗು ಯಾವ ಬಗೆಯ ಉಟ ಅಪೇಕ್ಷೆ ಸುತ್ತುದೆ ಎಂಬ ವಿವರ ಬರುವುದರ ಜೊತೆಗೆ ಮಗುವಿನ ಮಂಗ್ಲ ಚಿತ್ರಣವನ್ನು ಕಣ್ಣಗೆ ಕಟ್ಟುವಂತೆ ಚಿತ್ರಿಸಿದ್ವಾರ :

“ಹಿಕೆಯಾಗುತ್ತಿದೆ ಅಮೃತೀಳಿ  
ಹಾಸನಾದ ಅವಲಕ್ಷಿ ಬೆಲ್ಲ ಕಲಿಕೊಡೆ ॥ಪ್ರಾ.

ಬಿಸಿ ಬಿಸಿ ಅನ್ನ ಕೈಸುಡುತ್ತಿದೆ ಬದಿಯಲ್ಲಿ ಕೊಡೆ  
ಶಾರ ಸಾರು ಮಾಡಬೇಡ ಉಣಿಬಾರನೆ ಎನಗೆ ಸೀ  
ಸಾರು ಮಾಡಿದರೆ ಬೇಗನುಂಬುವೆ

ತೋಡ ತುಪ್ಪ ಹಾಕಿದರೆ ನೆಲಕೆ ಒತ್ತುವೆ । ಎನಗೆ  
ಗಟ್ಟಿ ತುಪ್ಪ ಹಾಕಿದರೆ ಬೇಗ ನುಂಗುವೆ  
ನೀರು ಮೊಸರು ಹಾಕಿದರೆ ನೆಲಕೆ ಒತ್ತುವೆ । ಎನಗೆ  
ಗಟ್ಟಿ ಮೊಸರು ಹಾಕಿದರೆ ತಟ್ಟ ನುಂಗುವೆ

ಕಂಡರೆಲ್ಲ ಕರೆಯ ಬಂದರೆಮ್ಮು ಕೇಳಿ । ಬಾಳಿ  
ಹಣ್ಣಿಬೆಲ್ಲ ಜೊರು ಕೈಯಲ್ಲಿ ಕೊಡೆ

ಕಂಡರೆಲ್ಲ ಕರೆಯ ಬಂದರು ತಾಯಿ ಕೇಳಿ । ಸಕ್ಕರೆ  
ಕೊಬರಿ ಕಟ್ಟಿ ಸೆರಗಲಿ ಹಾಕೆ” (ಉ. ಪ್ರ. ಭಾಗ-4, ಪ್ರ. 2)

ಈ ಕೀರ್ತನೆಗಳಲ್ಲಿ ಮಗುವಿನ ಮನೋಧವಾದ ಸಹಜ ಚಿತ್ರಣವಿದೆ. ಇಲ್ಲಿ ಕೃಷ್ಣನನ್ನು ಈ ರೀತಿ ವಾನವೀಕರಿಸುವ ಕಲ್ಪನೆ ಜನಪದ ಮೂಲದ್ದು. ಮಹಕ್ಕಳು ಇವ್ಯತ್ಯಾಪದುವ ಉಟ, ತಿಂಡಿಗಳ ವಿವರವನ್ನು ಇಲ್ಲಿ ಕಾಣುತ್ತೋವೆ. ಜನಪದರಲ್ಲಿ ದೇವರನ್ನು ತಂದ, ತಾಯಿ, ಮಗು, ರ್ಯಾಕ್, ನಾಯಕನನ್ನಾಗಿ ನೋಡುವ ಬಯಾಕೆ. ಅಲ್ಲಿ ದೇವರ ಮೇಲೆ ವಾನವೀಯ ವರ್ಣಿಲ್ಲಿಗಳನ್ನು ತೊಡಿಸಿ ತಮ್ಮ ಬಂಧುವಾಗಿ ಭಾವಿಸುವ ಹಂಬಲ. ಇದರಿಂದಾಗಿ ಇಂತಹ ಅನೇಕ ಕಲ್ಪನೆಗಳು ಜನಪದರಲ್ಲಿ ಹೇರಳವಾಗಿ ದೊರೆಯುತ್ತವೆ.

ಫಲಾಹಾರ ಸೇವನೆ ಮೇಲುಜಾತಿಗಳಲ್ಲಿ ಸಂಪೂರ್ಣದಾಯ. ಹಬ್ಬ ಹರಿದಿನಗಳಲ್ಲಿ ಉಪವಾಸ ವರಾಡುವಾಗ ಫಲಾಹಾರ ಸೇವಿಸಬಹುದು. ಮಾಡಿ ವಾಡುವ ಹೆಂಗಸರು

ಕೂಡ ದಿನಕ್ಕೆ ಒಂದು ಬಾರಿ ಮಾತ್ರ ಉಂಟಿ ಮಾಡುತ್ತಾರೆ. ರಾತ್ರಿ ಹೇಳಿ ಫಲಾಹಾರ ಸೇವಿಸುತ್ತಾರೆ. ಇಂಥ ಫಲಾಹಾರದ ವಿವರ ಹೀಗಿದೆ :

“ಕದಳ ಕೆಂಬಾಳಿ ಕಿತ್ತಳೆ ಕಂಬಿಫಲಗಳು  
ಬದರಿ ಬೆಂಬಲ ಜಂಬಿರ ದುರ್ಬೈಗಳು  
ಮಧುರದ ಮಾದಾಳ ಮಾವಿನ ಜಣ್ಣಗಳು  
ತುದಿ ಮೊದಲೀಲ್ಲದ ಪರಿ ಪರಿ ಫಲಗಳು  
ಉತ್ತರ್ತ ಜಂಬು ನಾರಂಗ ದಾಳಿಂಬಿ ಕಬ್ಬಿ  
ನೆಲಗಡಲೆ ವಿಜ್ಞಾರ ಹಾಲು ಸಕ್ಕರೆ ತುಷ್ಟಿ”

ಮುಂತಾದವು ಫಲಾಹಾರ ಕಾಲದಲ್ಲಿ ಸೇವಿಸುವಂಥವು.

ಪೂಜೆಯ ಉಗಮದಿಂದ ನೈವೇದ್ಯದ ಪ್ರಸ್ತಾಪ ಬೆಳೆದಂದಿರಬಹುದು. ಪೂಜೆಯ ಸಮಯದಲ್ಲಿ ನೈವೇದ್ಯಕ್ಕೆ ಇಟ್ಟಿ ಪದಾರ್ಥಗಳನ್ನು ಪೂಜೆಯ ನಂತರ ಪ್ರಸಾದವೆಂದು ಸ್ವೀಕರಿಸುವ ಮಾಡಿಕೆ ಉಂಟು. ಕರ್ಗಲೂ ಹಬ್ಬಿಹರಿದಿನಗಳಲ್ಲಿ ನೈವೇದ್ಯ ಇಡುವುದು ಬಳಕೆಯಲ್ಲಿದೆ. ಇದನ್ನು ‘ಎಡ ಹಾಕುವುದು’ ಎಂದು ಪ್ರಯೋಗಿಸುವುದು ರೂಢಿ. ದಾಸರಳೂ ಎಡಹಾಕುವ ಅಥವಾ ನೈವೇದ್ಯಕ್ಕಿಡುವ ಪ್ರಸ್ತಾಪಗಳು ಕಂಡುಬರುತ್ತವೆ :

“ಫಲಾಖಿಸುವ ಶಾಲ್ಕನ್ನ ಪಂಚಭ್ರಂಶ  
ಅಮೃತ ಕೂಡಿದ ದಿವ್ಯ ಪರಮಾನ್ವಯ  
ರಮಾಡೇವಿಯ ಸ್ವಹಂಸ್ತದಿ ಮಾಡಿದ ಪಾಕ  
ಭೂಮಿ ಮೊದಲಾದ ದೇವಿಯರ ಸಹಿತ ತಾನು  
ಆರತ್ಯಾ ಶಾಕ ಲವಣ ಶಾಕ ಮೊದಲಾದ  
ಸರಸ ಮೊಸರು ಬುತ್ತಿ ಚಿತ್ತನ್ನದ  
ಪರಮ ಮಂಗಳ ಅಪ್ಪಾಲು ಅತಿರಸಗಳ  
ಹರಂಡಿದಲ್ಲಿ ಇಟ್ಟಿ ಹೊಸ ತುಪ್ಪವ  
ವಡೆಯಂಬೊಳಿಯು ದಧಿ ವಡೆಯು ತಿಂಬಿಣ  
ಒಡೆಯನೆ ಬಡ್ಡಿಸಿದೆ ಅಧಿಕವಾಗಿ  
ದೃಢವಾದ ಪಡಿ ಪದಾರ್ಥವನ್ನಲ್ಲ ಇಡಿಸಿದೆ  
ಒಡೆಯೆ ಶ್ರೀ ಪ್ರೇರಂದರವಿಶಲ ನಿನ್ನಣ್ಣಿ” (ಪ್ರ.ಸಾ.ದ-1 ಪ್ರ. 22)

ಕನಕದಾಸರ ಒಂದು ಕೀರ್ತನೆಯಲ್ಲಿ ಕಜ್ಜಾಯ ಮೊದಲಾದ ಪದಾರ್ಥಗಳ ಪ್ರಸ್ತಾಪ ವಿದೆ. ದೇವಸ್ಥಾನದಲ್ಲಿ ಪ್ರಸಾದವೆಂದು ಮಾರಣವಾಗುತ್ತದ್ದು ಭಕ್ತಿಗಳ ಪಟ್ಟಿ ಹೀಗಿದೆ :

“ಅಪ್ಪಾಲು ಅತಿರಸ ತುಪ್ಪಕ್ಕಜ್ಜಾಯವು  
ಒಪ್ಪುವ ಯಾಲಕ್ಕಿ ಶುಂಠ ಹೆಣಸು  
ಅಪರೂಪವಾದ ಕೆಜ್ಜಾಯ ರಾಶಿಗಳ  
ಭಪ್ಪನ್ನ ದೇಶಕ್ಕೆ ಮಾರುವ ತೆಟ್ಟಿ” (ಕ.ಭ.ಗೀ. ಪು. 178)

ಇದು ತಿರುಪ್ಪತಿಯ ವೆಂಟಿರವುಣನನ್ನು ಕುರಿತು ಹಾಡಿರುವ ಗೀತೆಯಾಗಿದೆ. ಈಗಲೂ ವಡೆ ಕೆಜ್ಜುಯ ಲಾಡು ಮೊದಲಾದ ಪ್ರಸಾದವನ್ನು ಪಾರಾಟವಾಡುವ ರೂಧಿಯಿದೆ. ಇಂತಹ ಸಂಪೂರ್ಣದಾಯವನ್ನು ಪ್ರಮುಖವಾದ ಎಲ್ಲ ದೇವಸ್ಥಾನಗಳಲ್ಲಿ ಕಾಣಬಹುದು.

“ಒಡಲು ತುಂಬಿ ಏಕ್ಕ ಅನ್ನವ ಮಾರಿಸಿ  
ಒಡವೆಯ ಗೋಸುವ ಕಡುಲೋಭ ಶಟ್ಟಿ”

ಎಂದು ದೇವರನ್ನು ಆಣಕೆಸುವ ಮೂಲಕ ಅಂದಿನ ಸಮಾಜದಲ್ಲಿದ್ದ ಅನ್ನದ ಪಾರಾಟವನ್ನು ಗೇರಿಸಬಿಡ್ಡಾರೆ.

‘ದೇಶಕ್ಕೆ ಪ್ರಸಾದವ ನಡುಸುವ ಶಟ್ಟಿ’ ಎಂಬುಪಲ್ಲಿ ಪ್ರಸಾದದ ಹಂಚಿಕೆಯ ವಿಚಾರವಿದೆ.

ಕೀರ್ತನೆಗಳಲ್ಲಿ ಬಳಕೆಯಾಗಿರುವ ಅಡುಗೆಯ ಪ್ರಸ್ತಾಪದಿಂದ ನಮ್ಮ ಜನಪದ ಅಡುಗೆಯ ಪರಿಚಯವನ್ನು ಕಾಣಲು ಸಾಧ್ಯವಿಲ್ಲ. ಕೀರ್ತನಕಾರರಲ್ಲಿ ಹೆಚ್ಚು ಮಂದಿ ಬೃಹತ್ತಾರಾದ್ರ ರೀದ ಅವರ ಅನುಭವದ ಪರಿಮಿತಿಗೆ ಒಳಪಟ್ಟಿ ಅಡುಗೆಯ ಪ್ರಸ್ತಾಪವನ್ನಷ್ಟೇ ಇಲ್ಲಿ ಕಾಣಬಹುದು.

ಯಾವ ಕೀರ್ತನಕಾರರಲ್ಲಿ ಪರಾಂಸಾಹಾರದ ಉಲ್ಲೇಖಿಸುತ್ತು ಕಂಡು ಬರುವುದಿಲ್ಲ. ಇದಕ್ಕೆ ಮುಖ್ಯ ಕಾರಣ ದಾಸರಲ್ಲೂ ಅಹಿಂಸಾಧರ್ಮವನ್ನು ಬೋಧಿಸುಹೊರಿಟಿವರು. ಇದರಿಂದಾಗಿ ಜನಪದರಲ್ಲಿ ಕಂಡುಬರುವ ಬಲಿಯ ಪ್ರಸ್ತಾಪವನ್ನು ವಿಂಡಿಸಿ ನುಡಿಯುವುದನ್ನು ಕಾಣಬಹುದೇ ಹೊರತು ಅಡುಗೆ ತಯಾರಿಸುವ ರೀತಿಯನ್ನಲ್ಲಿ. ಅದಕ್ಕಾಗಿಯೇ ಅವರು ಅಂದಿನ ವಾಸ್ತವ ಜೀವನದ ಅಡುಗೆಗಳಿಗೆ ಹೆಚ್ಚಿನ ಬೆಲೆ ಕೊಟ್ಟಿಲ್ಲ. ಕೃಷ್ಣನ ಮತ್ತು ಉಳಿದ ವಿಷ್ಣುವಿನ ಅವತಾರಗಳ ಪರಿಚಯ ಮತ್ತು ಅವರಿಗೆ ಇಡುವ ಎಡೆಗಳ ಪರಿಚಯವನ್ನೂ ದಾಖರು ಪಾಡಿಕೊಟ್ಟಿದ್ದಾರೆ.

ಇಲ್ಲಿ ಪ್ರಸ್ತಾಪಕ್ಕೆ ಒಳಪಟ್ಟಿರುವ ಹೆಚ್ಚಿನ ಸಿಹಿ ಭಕ್ತಿಗಳು ಉತ್ತರ ಕನಾಟಕದಲ್ಲಿ ಇಂದಿಗೂ ಬಳಕೆಯಲ್ಲಿರುವ ಅಡುಗೆಗಳಾಗಿವೆ. ಅಕ್ಕಿಯಿಂದ ಪಾಡಿದ ಭಕ್ತಿಗಳು ಮತ್ತು ಮೇಲೋಗರಗಳು ಉತ್ತರ ಮತ್ತು ದಕ್ಷಿಣ ಕನಾಟಕದ ಎರಡೂ ಭಾಗಗಳಲ್ಲಿ ಬಳಕೆಯಲ್ಲಿರುವ ಅಡುಗೆಗಳಾಗಿವೆ. ಇದಲ್ಲದೆ ಪಾಯಸ, ಕಡಬು, ಘೇಣಿ, ಮಂಡಿಗೆ ಮೊದಲಾದ ಸಿಹಿ ತಿಂಡಿಗಳು ದಕ್ಷಿಣ ಕನಾಟಕದ ಭಾಗದಲ್ಲಿ ರೂಧಿಯಲ್ಲಿವೆ,

## (ಃ) ಉಡುಗೆ-ತೊಡುಗೆ

ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ನೀರು, ಆಹಾರ, ಗಾಳಿ, ಬೆಳಕು ಹೇಗೆ ಮನುಖ್ಯವಾಗುತ್ತವೆಯೋ. ಹಾಗೆಯೇ ವ್ಯಕ್ತಿ ಬದುಕುವ ಸಮಾಜದಲ್ಲಿ ಅವನು ಧರಿಸುವ ಉಡುಗೆ-ತೊಡುಗೆ-ಭಾಂ ಮನುಖ್ಯ ಅವಶ್ಯಕತೆಗಳಲ್ಲಿ ಒಂದಾಗುತ್ತವೆ. ಇದರ ಸತ್ಯವನ್ನು ಕಂಡ ದಾಸರು ‘ಎಲ್ಲರೂ ಪರಾಡುವುದು ಹೂಡಿಸ್ತೇಗಾಗಿ, ಗೇಣು ಬಟ್ಟಿಗಾಗಿ’ ಎಂದು ಸಾರಿದ್ದಾರೆ. ಇದರಿಂದಾಗಿ ಮನುಷ್ಯ ಆಹಾರಕ್ಕೆ ವಿಷ್ಪು ಪ್ರಮಾಣವ್ಯತೀತಿ ಕೊಡುತ್ತಾನೋ ಅಷ್ಟೇ ಮಹತ್ತದ ಸಾಫ್ತನವನ್ನು ಅವನು ತೊಡುವ ಉಡುಗೆಗಾಗಿ, ಅಭರಣಗಳಿಗೂ ಕೊಡುತ್ತಾನೆ.

ಉಡುಗೆ-ತೊಡುಗೆಯ ವೈವಿಧ್ಯ ವಿಶಿಷ್ಟವಾದದ್ದು. ಇದು ಪ್ರದೇಶದಿಂದ ಪ್ರದೇಶಕ್ಕೆ, ಜಾತಿಯಿಂದ ಜಾತಿಗೆ, ವರ್ಗದಿಂದ ವರ್ಗಕ್ಕೆ, ವೃತ್ತಿಯಿಂದ ವೃತ್ತಿಗೆ ಬೇರೆಯೇ ಆಗಿರುತ್ತದೆ. ಇದರ ಜೊತೆಗೆ ಸಂಸ್ಕೃತಿಯ ಚಲನೆಯಿಂದಾಗಿ ಇದು ಅನ್ಯ ಸಂಪರ್ಕಕ್ಕೆ ಬಳಗಾಗಿ ಶತಮಾನದಿಂದ ಶತಮಾನಕ್ಕೆ ಬೇರೆಯಾಗುವ ಸಾಧ್ಯತೆಯೂ ಹೇಬ್ಬಾಗಿ. ಇದಲ್ಲದೆ ದೇಶದ ಧಾರ್ಮಿಕ, ಸಾರ್ಥಕಾಚಿಕ ವರ್ಣಲ್ಕಾಗಳಿಂದಾಗಿಯೂ ಉಡುಗೆ-ತೊಡುಗೆಯ ಮೇಲೆ ಒತ್ತಡ ಬರುವುದುಂಟು. ಯಾವುದೇ ಜನಸಮಾಜದ ಪ್ರದೇಶಕ ಭಿನ್ನತೆಯನ್ನು ಗುರುತಿಸುವಲ್ಲಿ ಅಲ್ಲಿನ ಜನರ ಉಡುಗೆ-ತೊಡುಗೆಗಳು ಪ್ರಮಾಣವಾಗಿ ಪ್ರಾರ್ಥಿಸುತ್ತವೆ.

ಉಡುಗೆ-ತೊಡುಗೆಗಳು ರೂಪಗೊಳ್ಳುವುದು ಅಥವಾ ಹುಟ್ಟಿಕೊಳ್ಳುವುದು ಅವರವರ ಧಾರ್ಮಿಕ ಹಿನ್ನೆಲೆಯಿಂದ. ಇದರಲ್ಲಿ ಅವರ ಧರ್ಮದ ಮಂದಿರಗಳೂ ಇರುವುದರಿಂದ ಉಡುಪಿನ ಮೂಲಕ ವ್ಯಕ್ತಿಯು ಯಾವ ಧರ್ಮವನ್ನು ಅವಲಂಬಿಸಿರುವನು ಎಂಬುದನ್ನು ಗುರುತಿಸಬಹುದಾಗಿದೆ. ಉದಾಹರಣೆಗೆ, ಹೀಂದು, ಮಹಿಳೆ, ಕೃಷ್ಣರೂಪ ಭೇದವನ್ನು ಗುರುತಿಸುವಲ್ಲಿ ಉಡುಪು ನೇರವಿಗೆ ಬರುತ್ತದೆ. ಅಲಂಕಾರ ವಾಡಿಕೊಳ್ಳುವಲ್ಲಿ ಒಬ್ಬರಿಂದ ವಾತೋಬ್ಬರ ರೀತಿ ಬೇರೆಯೇ ಆಗಿರುತ್ತದೆ. ಒಂದೇ ಧರ್ಮವನ್ನು ಅನುಸರಿಸುವ ಜನರಲ್ಲಿ ವರಣಭೇದದಿಂದಾಗಿ ಕೆಲವು ವ್ಯತ್ಯಾಸಗಳಿಂಟು. ಉಡುಗೆ-ತೊಡುಗೆಗಳು ದೇಶದ ಸಂಸ್ಕೃತಿಯ ಅನೇಕ ಅಂಶಗಳನ್ನು ಪ್ರತಿನಿಧಿಸುತ್ತವೆ. ವ್ಯಕ್ತಿ ಧರಿಸುವ ಉಡುಪಿನಿಂದಾಗಿ ವ್ಯಕ್ತಿಯ ಸ್ತ್ರೀ-ಪುರಾಷ ಭೇದ, ಜಾತಿ, ವಯಸ್ಸು, ವೃತ್ತಿ. ಸಾರ್ಥಕಾಚಿಕ ಅಂಶಗಳು, ಕೆಲಸದ ವೇಳೆ, ಬಿಡುವಿನ ವೇಳೆ, ಹಬ್ಬ ಹರಿದಿನಗಳ ಮತ್ತು ಜೀವನದ ವಿಶೇಷ ಸಂದರ್ಭಗಳೇ ವಿವರವನ್ನು ಗುರುತಿಸಬಹುದು.

ಕೆರೆನೆಗಳಲ್ಲಿ ಉಡುಗೆ-ತೊಡುಗೆಯ ಅಧ್ಯಯನದಿಂದಾಗಿ ಅಂದಿನ ಸರ್ವಜ

ದಲ್ಲಿ ಬಳಕೆಯಲ್ಲಿದ್ದ ಉಡುಗೆ-ತೊಡುಗೆಯ ಕಿರುಪರಿಚಯ ನಮಗಾಗುತ್ತದೆ. ಕೀರ್ತನೆಗಳನ್ನು ರಚಿಸಿರುವ ಹರಿದಾಸರ ವೇಷಭೂಪಟಗಳ ಬಗ್ಗೆ ನಮಗೆ ವಿವರಗಳು ದೊರೆಯುತ್ತವೆ. ದಾಸರು ಆನುಸರಿಸಿದ ಧರ್ಮ ಹಿಂದೂ ಧರ್ಮವಾದರೂ ಅವರು ಮುಖ್ಯವಾಗಿ ವೈಷ್ಣವ ಪರಂಥಕ್ಕೆ ಸೇರಿದವರು. ವೈಷ್ಣವರಲ್ಲಿ ದಾಸನಾಗುವ ವೈಕ್ಕಿಗೆ ಅವನದೇ ಆದ ಉಡುಗೆ-ತೊಡುಗೆಗಳಂಟು. ಇದನ್ನು ಇಂದಿಗೂ ಕೆಲವು ವೈಷ್ಣವ ವರ್ತಗಳಲ್ಲಿ ಕಾಣಬಹುದು. ಆದರೆ ಯಥಾವತ್ತುದ ಉಡುಪ್ರ ಕಾಣಬೇ ಖಾದಿ ಬಣ್ಣದ ಬಹ್ಯದರಿಸಿದ ದಾಸರು ಕಂಡುಬರುತ್ತಾರೆ. ಹರಿಕಥೆ ವರಾಡುವ ದಾಸರ ವೇಷ-ಭೂಪಟಗಳು ನಮಗೆ ಹರಿದಾಸರ ನೆನಪನ್ನು ತರಿಸುತ್ತವೆ. ಇದಲ್ಲದೆ ಜೋಗಪ್ಪ-ದಾಸಪ್ಪರಲ್ಲಿ ಈ ಉಡುಪ್ರ ಇನ್ನೂ ಉಳಿಂಬಂದಿದೆ. ಭಿಕ್ಷಾಳಣೆ ವರಾಡುವ ದಾಸರು ಗಳು ಖಾದಿ ಉಡುಪ್ರ ಧರೀಸಿ, ದಟ್ಟ ಉಟ್ಟಿ ತಲೆಗೆ ಮಂಡಾಸು ಸುತ್ತಿ ಕೈಯಲ್ಲಿ ತಂಬೂರಿ ಹಿಡಿದು ಹೆಗಲಿಗೆ ಗುಂಡುತಂಬಿಕೆ ಗೋಪಾಳಭುಟ್ಟಿ ಜೋಳಿಗೆ ಹಾಕಿಕೊಂಡು ತಿರುಗಾಡುವುದನ್ನು ಕಾಣಬಹುದು. ಆದರೆ ಇವರು ವೈಷ್ಣವರಲ್ಲ. ಹೊಟ್ಟೆ ಹೊರೆಯಲು ವರಾಡುವ ವೈಕ್ಕಿ ಅಪ್ಪೇ. ಈಗಲೂ ಶ್ರವಣಿಷಾಸದಲ್ಲಿ ಕೈಯಲ್ಲಿ ತಂಬಿಗೆ ಹಿಡಿದು ಹಣಗಿ ನಾವಪನ್ನು ಹಾಕಿಕೊಂಡು ಭಿಕ್ಷೆ ತರುವ ಸಂಪ್ರದಾಯ ರೂದಿಯಲ್ಲಿದೆ. ಅಂದಿನ ದಾಸರ ವೈಕ್ಕಿ ಇಂದಿಗೆ ಬರೀ ಸಂಪ್ರದಾಯವಾಗಿ ಉಳಿದು ಕೊಂಡು ಬಂದಿದೆ.

ಕೀರ್ತನೆಗಳಲ್ಲಿ ಬರುವ ದಾಸರ ವೇಷಭೂಪಟಗಳ ವಿವರ ಹೀಗಿದೆ : ಡಂಭಾ ಕೂರದ ಭಕ್ತಿ ಮತ್ತು ದಾಸನನ್ನು ತೆಗಳುವುದರ ಮೂಲಕ ಇವರಿಗೇ ವಿಶಿಷ್ಟವಾದ ಉಡುಪಿನ ವಿವರವನ್ನು ದಾಸರು ನೀಡಿರುವುದುಂಟು .

“ದಾಸನೆಂಬಗೆನು ಧರೀಯೋಳಿಗೆ ನಾನು  
ವಾಸುದೇವನಲಿ ಲೇತ ಭಕ್ತಿ ಕಾಣೆ ॥ಪ್ರ॥

ಗೂಟ ನಾಮವ ಹೊಡೆದು ಗುಂಡು ತಂಬಿಗೆ ಹಿಡಿದು  
ಗೋಟಂಕು ಧೋತರ ಮಾಡಿಯನುಟ್ಟು  
ದಾಟು ಕಾಲಿಡುತ ನಾಧರೆಯೋಳಿಗೆ ಬರಲೆನ್ನ  
ಭಂಟಕನೆ ನೋಡಿ ಭೃತುಸದಿರಿ ಜನರೆ” (ಪ್ರ.ಸಾ.ಪ-1 ಪ್ರ. 113)

ನಾವಹಾಕ, ಧೋತರ ಉಟ್ಟಿ, ಗುಂಡು ತಂಬಿಗೆ ಹಿಡಿದು, ಭಿಕ್ಷಿಗೆ ಇವರು ಹೊರಡಿ ತ್ರಿದ್ವರೆಂಬ ಸೂಚನೆ ಇಲ್ಲಿ ದೊರೆಯುತ್ತದೆ. ಇದು ದೀಕ್ಷೆಪಡೆದ ಎಲ್ಲ ದಾಸರ ಉಡುಪ್ರ ಮತ್ತು ನಿಯಮಪೂ ಆಗಿದ್ದುತ್ತು.

ಕೂಸಿನ ಆಸೆಗಾಗಿಯೂ ದಾಸವೇಷವನ್ನು ಧರಿಸುತ್ತಿದ್ದ ರೆಂಬಿ ಹಾತು ಕೀರ್ತನೆ ಗಳಲ್ಲಿ ಬರುತ್ತದೆ. ದೇವರ ಹಸರಲ್ಲಿ ವಾರವಾನಗಳನ್ನು ಕಟ್ಟಿಕೊಂಡು ದಂಭಕತನ ವನ್ನು ಬೀರುವ ದಾಸರನ್ನು ಟೇಕೆಸಿರುವುದುಂಟು :

“ಕಾಸಿನಾಸಿಗೆ ಪ್ರೋಗಿ ದಾಸವೇಷವ ಧರಿಸಿ  
ಮೋಸ ಮಾಡುವ ಜನರ ಪಾಶಿಲಿ” (ಜ.ದಾ.ಹಾ. ಪ್ರ. 60)

ದಾಸರು ಕಾವಿಯನ್ನು ಉಡುತ್ತಿದ್ದ ಪ್ರಸ್ತಾವ ಹೀಗಿದೆ :

“ನೆಟ್ಟಿನೆ ಕಾವಿ-ಕಾಷಾಯಂಬರಗಳನು  
ಉಟ್ಟವರಿಗೆಲ್ಲ ಬಂಟಸೆಂದನಿಸೆನ್ನ” (ಕ.ಭ.ಗೀ. ಪ್ರ. 24)

ಮುಗ್ಗಿಂ ಧರ್ಮವನ್ನು ಅಧರಿಸಿ ದಾಸರಾಗುವವರಿಗೆ ಘಕೀರನೆಂಬ ಹೆಸರಿದೆ. ಇರೆ ಜನರಿಗಿಂತಲೂ ಘಕೀರನ ವೇಷ-ಭೂಷಣ ಭಿನ್ನ ಹಾಗಿರುತ್ತದೆ. ಘಕೀರನು ಮುಗ್ಗಿಂ ಮರಲ್ಲಿ ತಮ್ಮ ದಾಸರ ಸ್ಥಾನವನ್ನು ಪಡೆದಿರುತ್ತಾನೆ. ತಮ್ಮ ಅನುಭಾವದ ಪರಿಯನ್ನು ಜನರಿಗೆ ಸಾರುತ್ತ ಧರ್ಮದ ಕಲ್ಪನೆಯನ್ನು ಜನರಲ್ಲಿ ಮಾಡಿಸುವ ಕೆಲಸವನ್ನು ಅವರಾ ನಿರ್ವಹಿಸುತ್ತಾರೆ.

“ಮಾಡಿದ ಎನ್ನ ನು ಘಕೀರನ ಸದ್ಗುರು  
ಮಾಡಿದ ಎನ್ನ ಘಕೀರ ||ಪ||

ಅನುಭವ ವಿವೃತಿ ಹೈದರಾಬಾದ್ ಜೊಳಗೆ ಎನ್ನ ಯ ಕಂಕುಳೆಲಿಟ್ಟ  
ಅಮಿಷ ಧಟ್ಟಿ ಅರಗಿನ ರೆಹಟ್ಟಿ ಎನ್ನ ಯ ಕೈಯಲ್ಲಿಟ್ಟ  
ನಾದ ತರಿಯಿರ ಮೋದ ಮಂದಾರವು ನಿಟ್ಟಿಗಾದ ಓಂಖ್ಲುಗೊಂಟ್ಟ  
ಮೋಧದ ಭಂಗಿ ಅಮೃತದ ಲುಂಗಿ ಸಮಾನಗುಳಿಗೆಯನಿಟ್ಟ  
ಕೂಪಿ ಪಾಡಿ ಬುಮಲನು ತೋರಿ ಕರವನ ನೆತ್ತಿಯಲಿಟ್ಟ  
ಭೂಪ ಪುರಂದರವಿತಲರಾಯನು ತರುಗೆಂಡಪ್ಪಣಿ ಕೊಟ್ಟಿ (ಪ್ರ.ಸಾದ-2 ಪ್ರ. 97)

ಆಧಾತ್ಮಿಕ ಹಿನ್ನಲೆಯಲ್ಲಿ ಇಲ್ಲಿ ಉಡುಗೆಯನ್ನು ಬಳಸಿಕೊಂಡಿದ್ದಾರೆ. ಘಕೀರನು ಧರಿಸುವ ಉಡುಗೆಯ ಪರಿಚಯವೂ ಇಲ್ಲದೆ. ಅಲ್ಲದೆ ಇನ್ನು ಕೆಲವು ಅಭರಣಗಳನ್ನು ಆಧಾತ್ಮಿಕತೆಗೆ ಸಂಕೇತವಾಗಿ ಪುರಂದರದಾಸರು ಬಳಸಿರುವುದುಂಟು. ಮುತ್ತುಗೈತನ ವನ್ನು ಸಂಕೇತಸುವ ಅಭರಣಗಳನ್ನು ಈ ಹಿನ್ನಲೆಯಲ್ಲಿ ವಿವರಿಸಲಾಗಿದೆ :

“ಗುರುಮಧ್ಯ ಶಾಸ್ತ್ರವನು ಓದುವುದೇ ಮಾಂಗಲ,  
ವರವೈರಾಗ್ಯವೆಂದು ಒಪ್ಪಿವ ಮುಂಗುತಿ  
ತಾರತಮ್ಯವರಿಯೆ ತಾಯಿಕು ಮುತ್ತಸರ  
ಕರುಣರಸಗಳವು ಕಟ್ಟಿಕೊಂಡು”  
(ಕೀ : 4. ಸಂ-3, ಮಂಬಣಬಳ್ಳಿ ಪ್ರಕಾಶನ)

ಮಗುವಿನ ವರ್ಣನೆಯಲ್ಲಿ ಮಗುವಿಗೆ ತೊಡುವ ಆಭರಣಗಳ ವಿವರ ಬಂದಿದೆ. ಕೃಷ್ಣನನ್ನು ಮಗುವೆಂದು ಹಾಡುವ ದಾಸರು ತಮ್ಮ ರಚನೆಗಳಲ್ಲಿ ಈ ಕೆಳಗೆ ಕಾಣಿಸಿದ ರೀತಿಯಲ್ಲಿ ವರ್ಣನೆ ವರಾಡಿದ್ದಾರೆ :

“ಫಲು ಫಲು ಗೆಜ್ಜೆಯನಾದ  
ಭಾಳಭಾರೆ ನಿಮ್ಮ ಹೊಳೆವ ಬೆರಳಂಗರೆ ಕಿಂಕಿಣಿನಾದ  
ದುಂಡು ಮುತ್ತಿನ ಶೋರಳಹಾರ  
ಉದ್ದಂಡ ಮಣಿಯು ಪ್ರಚಂಡ ಏಂಟ ಮಿಣಿಸುವ ಹೊನ್ನಿನ ಶರ  
ನುಂಡಿತವಾದ ಕಂಕಣ ತೋಳಾಬಳಿಗಳು” (ಪ್ರ.ಸಾ.ದ-2, ಪು. 132)

ಗೋಪಾಲದಾಸರು ಸರಸ್ವತಿ ದೇವಿಯನ್ನು ಕುರಿತು ಹಾಡುವಾಗ ಹೆಣ್ಣು ತೊಡುವ ಅನೇಕ ರೀತಿಯ ಆಭರಣ ಭಾಗ ವರ್ಣನೆಯನ್ನು ಕೊಡುತ್ತಾರೆ :

“ಬೆರಳಲಿ ಪಿಲ್ಕ ಕಾಲುಂಗುರ ಹೆಂಟಿಕೆ ಕಿರುಗೆಜ್ಜ್ಯುಂದಿಗೆ ಪೆಂಡೆಯು  
ಕರಿಯಂದಂತೆ ಡಾನುದರ್ಪದ ಜಂಫೆ ಉಟ್ಟಿದಟ್ಟಿಯು ನೆರಿಗೆಯು  
ಹರಿಸಿ ಕಿಂಕಿಣಿ ಭರದಿ ಒಡ್ಡಾಣವು ಉದರ ಶ್ರೀವಳರೇಖೆ ವರ ಕಂಜಕಥಾರಿ  
ಕರಿಯ ಸೊಂಡಲಿನಂತೆ ಕರಿಯಿಗದೊಳಸೊಪ್ಪುವ ಬೆರಳು ಮಾಡಿಕ್ಕುದುಂಗುರ  
ಹರಡಿ ಕಂಕಣ ವಂತಿ ಬಿರುದಿನ ತೋಳ್ಳಂದಿ ಶಿರಭುಜದಲಿ ಕೇಯೂರ  
ಕೊರಳ ಒಪ್ಪುವ ಸರಗಳು ಪದಕವು ಉರ ವೈಜಯಂತೀ ಮಂದಾರ  
ಮೆರೆವ ಚುಬುಕ ಬಿಂಬಾಧರ ಕೊಮೂಕದ ಪ್ರಕರಿಂದಂತೆ ರತ್ನನದ ಕರಡಿಗೆ ವದನ”

(ಶ್ರೀ ಗೋ. ಕೃ. ಪು. 52)

ಅಂಗಾಂಗ ವರ್ಣನೆಯು ಜೊತೆಯಲ್ಲಿಯೇ ಪ್ರತಾಂಗಾಭರಣಗಳ ವರ್ಣನೆಯೂ ಬಂದಿದೆ. ಕಾಲಿನ ಬೆರಳಿಗೆ ಪಿಲ್ಕ ಕಾಲುಂಗುರ, ಹೆಂಟಿಕೆ, ಕಿರುಗೆಜ್ಜ್ಯುಂದಿಗೆ ಪೆಂಡೆ ಇವಿಟ್ಟಲ್ಲಿದೆ ರಾಳಿ. ಲಾಲ್ಲಾ, ಗೆಜ್ಜೆ, ವೈಜಯಾ, ಪಾಗಡ ಮುಂತಾದ ಆಭರಣಗಳನ್ನು ಕಾಲಿಗೆ ತೊಡುವರೆಂಬ ಪ್ರಸ್ತಾಪವನ್ನು ಕಾಣುತ್ತೇವೆ.

‘ಕಾಮನಷಿತ ಕೃಷ್ಣ ಕಾಮಿನಿಯಾದನು’ ಎಂದು ಹಾಡುವ ಭೀಮಾವ್ಯಾನ ಜಾಡಿನಲ್ಲಿ ಹಲವು ಆಭರಣಗಳ ಉಲ್ಲೇಖಿಗಳನ್ನು ಕಾಣುತ್ತೇವೆ. ಕೃಷ್ಣನು ಹೆಣ್ಣು ನ ವೇಷವನ್ನು ಧರಿಸಿದಾಗ ಧರಿಸಿದ ಉಡುಗೆ-ತೊಡುಗೆಯ ವರ್ಣನೆ ಹೀಗಿದೆ :

ನೋಟ : ಧಟ್ಟೆ, ಧಟ್ಟೆ - ಎರಡೂ ರೀತಿಯಲ್ಲಿ ಬರವಣಿಗೆ ರೂಧಿಯಲ್ಲಿದೆ. ಗಂಡಿನ ಉಡುಗೆಯ ಪ್ರಸ್ತಾಪದಲ್ಲಿ ಧಟ್ಟೆ ಬಳಕೆಯಾದರೆ ಅದು ಸೂಂಟಕ್ಕೆ ಕಟ್ಟುವ ಬಟ್ಟೆ ಎಂದು ಅಧ್ಯ. ಹೆಣ್ಣು ಉಡುಗೆಯ ಜೊತೆಯಲ್ಲಿ ಧಟ್ಟೆ ಪ್ರಸ್ತಾಪವಾದರೆ ‘ಕಿರುಗೆ’ ಸೂಂಟದಿಂದ ಕೆಳಕ್ಕೆ ನೆರಿಗಿಯಾಟ್ಟು ಉಡುವ ವಸ್ತು ಎಂದಾಗುತ್ತದೆ,

“ಬೀಡಿಮುತ್ತಿನುಡಿಗಂಟಿ ನುಡುವಿನೋಷ್ಟುಡ್ವಾಣ  
ಸಡಗರ ದಿಂದೊಪ್ಪೇವ ತಾಳಿ ಪದಕವನಿಟ್ಟು  
ಕಂಚುಕ ತೋಳನೆಲ್ಲುಂಕಿ ಬಾಜು ಬಂದು  
ಮಿಂಚಿನೆಂದದಿ ನಲಿದಾಡುತ ಗೊಂಡುತ್ತು  
ಕಂಕಣ ತೋಡ್ಯ ವಜ್ರದ್ವಾರ್ಯ ಹರಡಿಯು  
ಹಂಚೆರೆಳಿನಲ್ಲಿಂಗುರವಿಟ್ಟು ನೊಬಗಲಿ  
ಚಿಂತಾಕು ಸರಿಗೆ ಚಿನ್ನದ ಗುಂಡು ಹವಳಿ  
ಕೆಂಪು ಏಕಾವಳಿ ಮಲಕು ತಾಯಿತ ಮುತ್ತು  
ಮಿಂಚುಪ್ಪು ಪದಕ ಮುತ್ತಿನ ಕಟ್ಟುಣಿಯು  
ಹಂಚೆರೆತ್ತುದೆ ಹಾರ ಪರವಾತ್ಯಗೆಯಿಂತ  
ಪಂಜನ ವಾಲಿ ಬಾಕ್ಕಿ ಚಳ್ಳತುಂಬು  
ಚಂದ್ರ ಮುರುವು ಚಿನ್ನದ ಕಡ್ಡಿ ಕವಿಯಾಲ್ಲಿ  
ಕಂದಣ ಕುಸುರು ವಜ್ರಗಳು ಕೆಂಪ್ಯೂತ್ತಿಂದಿ  
ದುಂಡು ಮುತ್ತಿನ ಮಕ್ಕಳ್ಯ ಮಂಗಿನಿಟ್ಟು” (ವ.ಭಿ.ಹಾ. ಜ್. 94)

ಸ್ತ್ರೀಯು ವಿಶೇಷ ದಿನಗಳಲ್ಲಿ ತೋಡುವ ಅಭರಣ-ಳ ವಿವರ ವಿಸ್ತಾರವಾಗಿದೆ. ಇನ್ನು  
ಇತರೆ ದಾಸರ ರಚನೆಗಳಲ್ಲಿಯೂ ಇದೇ ರೀತಿಯ ಅಭರಣಗಳ ಪ್ರಸ್ತಾಪ ಬರುತ್ತದೆ.  
‘ಮುತ್ತಿನ ಪದಕ ಹಾರ ವೋಹನಸರ’ (ಪ್ರ. 7, ವಿ.ದಾ.ಹಾ.) ಇದಲ್ಲದೆ ದಾಸರಲ್ಲಿ  
ವಿವಿಧ ರೀತಿಯ ಓಲೆಗಳ ಪ್ರಸ್ತಾಪವಿದೆ. ಪಂಚರದೋಲೆ, ಹರಳೋಲೆ, ಪಂಜನ  
ವಾಲಿ, ವಾಣಿಕದೋಲೆ, ಮುತ್ತಿನೋಲೆ, ಸಾದ ಓಲೆ ಮುಂತಾದ ‘ವಾಲೆಗಳು  
ಈಗಲೂ ಕನಾಟಕದ ಎಲ್ಲ ಭಾಗದಲ್ಲೂ ಬಳಕೆಯಲ್ಲಿರುವದನ್ನು ಕಾಣುತ್ತೇವೆ.  
ಬುಗುಡಿ, ಬಾಕ್ಕಿ ಓಲೆ, ಚಿನ್ನದ ಕಡ್ಡಿ, ಮುಕ್ಕಳ್ಯ, ಚಂದ್ರ ಮುರುವು ಮುಂತಾದವು  
ಕಿಂಬಿಯಲ್ಲಿ ಇಡುವ ಇತರೆ ಅಭರಣಗಳಾಗಿವೆ. ಇವು ಮುತ್ತಿಗೆಯಾದವರಿಂದು ಮುಖ್ಯ  
ವಾಗಿ ತೋಡುವ ಅಭರಣಗಳೂ ಆಗಿದ್ದವು.

ಇಲ್ಲಿ ಬಳಕೆಯಾಗಿರುವ ತೋಳ್ಳಂದಿ, ಒಡ್ಡೊಣಿ, ಬಾಜುಬಂದು, ಕೆರೀಟ,  
ತೀರುಗಳೂ, ಚಿಂತಾಕು, ಏಕಾವಳಿ, ರತ್ನದಹಾರ ಮುಂತಾದ ಅಭರಣಗಳು ಹೋರಾ  
ಣಿಕ ನಾಟಕದ ಪಾತ್ರಧಾರಿಗಳ ಉಡುಪ್ರಗಳಾಗಿ ಇಂದಿಗೂ ಉಳಿದುಬಂದಿವೆ. ವಾಸ್ತವ  
ಒದುಕಿನಲ್ಲಿ ಇಂದು ಯಾರಲ್ಲೂ ಈ ಅಭರಣಗಳ ಉಪಯೋಗ ಕಾಣುವುದಿಲ್ಲ. ಅನ್ತಿ  
ಸಂಸ್ಕೃತಿಯ ಸಂಪರ್ಕದಿಂದಾಗಿ ಇಲ್ಲಿ ಬಳಕೆಯಾದ ಹಲವು ಅಭರಣಗಳು ಅಳಿದು  
ಹೋಗಿವೆ. ಮದುವೆ ಮುಂತಾದ ಸವಾರಂಭಗಳಲ್ಲಿ ಮೇಲುವರ್ಗದ ಜನರಲ್ಲಿ  
ಒಡ್ಡೊಣಿ, ತೋಳ್ಳಂದಿ, ಮುತ್ತಿನ ಸರಾಳು, ರಾಗಟೆ, ಪದಕಗಳನ್ನು ಬಳಕುವುದು  
ಕಾಣಬರುತ್ತದೆ. ಆದರೆ ಸಾಮಾನ್ಯರಲ್ಲಿ ಇವು ಕಂಡುಬರುವುದಿಲ್ಲ.

ಕೃಷ್ಣನ ವೇಷ ಭೂಷಣವನ್ನು ಚಿತ್ರಿಸಿರುವ ಶ್ರೀವಾದರಾಜರು ಅಂದು

ಗೊಲ್ಲರ ಹುಡುಗನ ಚಿತ್ರಣವೊಂದನ್ನು ಮತ್ತು ಆತನ ವೇಷಭೂಷಣಗಳನ್ನು ವರ್ಣಿಸಿದ್ದಾರೆ:

“ಕೋಲುಕೈಯಲಿ ಕೊಳಲು ಜೋಲುಗಂಬಳಿ ಹೆಗಲ  
ಮ್ಯಾಲಿ ಕಲ್ಲಿಚೀಲ ಕೊಂಕಳ್ಳಲಿ  
ಕಾಲಗಡಗವನಿಟ್ಟು ಕಾಡೊಳಿಹ ಪಶುಹಿಂಡ  
ಲಾಲಿಸುವ ಬಾಲಕರ ಮ್ಯಾಳದೊಳಗಿದ್ದನ್ನು

ಕಲ್ಲು ಮಣಿ ಕವಡೆಯನು ಕಾಡೊಳಿಹ ಗುಲಗಂಜಿ  
ಸಲ್ಲದೊಡವೆಯ ನೀನು ಸವಾರಂಗಕೆ  
ಅಲ್ಲಲ್ಲಿನೆಯೆ ಧರಿಸಿ ನವಿಲಗರಿಗಳಿಗೊಂಡೆ  
ಅಲ್ಲಿ ಗೊಲ್ಲರ ಕೂಡ ಚೆಲ್ಲಾಟ ಮಾಡುತ್ತೆ” (ಶ್ರೀಪಾ. ಕೃ. ಪು. 112)

ಗೊಲ್ಲರು ತಾವು ಕೃಷ್ಣನ ಕೆಲದವರು ಎಂದು ಹೇಳಿಕೊಳ್ಳುವುದು ವಾಡಿಕೆ. ಕೃಷ್ಣನ ಬಾಲ್ಯ ಗೊಲ್ಲರ ಸಂಗಡವಿತ್ತು ಎಂಬ ನಂಬಿಕೆ. “ಕೈಯಲ್ಲಿ ಕೋಲು, ಕೊಳಲು, ಹೆಗಲಲ್ಲಿ ಜೋಲುಗಂಬಳಿ ಕಲ್ಲಿಚೀಲ ಕಂಕಳ್ಳಲಿ” ಇಂಥ ಒಂದು ಚಿತ್ರಣ ಅಂದು ಪಶು ಪಾಲನ ವಣಾಡಲು ಕಾಡಿಗೆ ಹೋಗುವ ಒಬ್ಬ ಹುಡುಗನ ಚಿತ್ರವನ್ನು ಪ್ರತಿಬಿಂಬಿಸುತ್ತದೆ. ಕಾಡಿನಲ್ಲಿ ದನಕಾರುವ ಹುಡುಗನ ಅವಶ್ಯಕತೆಗಳು ಕೂಡ ಇವಾಗಿದ್ದವು. ಬೇಸರವಾದಾಗ ಕೊಳಲೂದುವುದು, ಹಾಸಿ ಕೂರಲು ಕಂಬಳಿ ಅವನ ಉಟಿದ ಚೀಲ ಮುಖ್ಯವಾಗುತ್ತವೆ. ಇದಲ್ಲದೆ ಕಾಡಿನಲ್ಲಿ ಸಿಗುವ ನವಿಲುಗರಿಗಳು ನೋಡಲು ಚಿಂದ. ಮಹಕ್ಕಳು ಇವುಗಳಿಂದ ಆಕಷಿಂತರಾಗುವುದು ಸಹಜ, ಅವನ್ನು ತೆಗೆದು ಕೊಂಡು ತಲೆಯಲ್ಲಿ ಮುಡಿಯುವ ವರ್ಣನೆಯನ್ನು ಇಲ್ಲಿ ಕಾಣುತ್ತೇವೆ. ಇದಲ್ಲದೆ ನಮ್ಮ ಆದಿವಾಸಿ ಬುಡಕಟ್ಟಿಟ್ಟಿಗಳನ್ನು ಗಮನಿಸಿದರೆ ಕಾಡಿನಲ್ಲಿ ಬದುಕುವ ಈ ಜನ ಕಾಡಿನಲ್ಲಿ ದೂರೆಯುವ ಮಣಿ, ಗರಿ, ಚಮ್ಮೆ ಅವರ ಉಡುಗೆ-ತೂಡುಗೆಗಳಾಗಿರುತ್ತವೆ. ವೊದಲು ಗೊಲ್ಲರು ಕಾಡಿನಲ್ಲಿ ವಾಸವಾಗಿದ್ದ ದರಿಂದ ಅವರ ಆಭ್ಯರಣಾಗಳು ನವಿಲುಗರಿ, ಗುಲಗಂಜಿ, ಮಣಿಗಳೇ ಆಗಿದ್ದವು. ಇದು ನಮ್ಮ ಮೂಲ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ.

ಪುರಂದರ ದಾಸರು ಕೊಡುವ ಸಾವಾನ್ಯ ಉಡುಪಿನ ಚಿತ್ರಣ ಹೀಗಿದೆ :

“ಹರಿಕರುಣವೆ ಅಂಗಿ ಗುರುಕರುಣ ಮುಂಡಾಸು  
ಡರಿದಾಸರ ದಯವೆಂಬೊ ವಲ್ಲ  
ಪರಮ ಪಾಷಿ ಕಲಿ ಎಂಬೊ ಪಾಪಾಸು ವೆಟ್ಟಿ” (ಪ್ರ.ಸಾ.ದ-1 ಪು. 111)

ದಿನನಿತ್ಯದಲ್ಲಿ ಅಂಗಿಯನ್ನು ತೊಟ್ಟು ಮುಂದಾಸನ್ನು ತಲೆಗೆ ಸುತ್ತುತ್ತಿದ್ದರು. ವಲ್ಲಿ ಯನ್ನು ಹೊಡ್ಡು ದಟ್ಟಿಯನ್ನು ಸೋಂಟಕ್ಕೆ ಕಟ್ಟುತ್ತಿದ್ದರು. ಇಂಥಹ ಉಡುಗೆ ಈಗ ಅಪರೂಪವಾಗಿದೆ. ಅನ್ನ ಸಂಪರ್ಕದಿಂದಾಗಿ ಬೇರೆ ರೀತಿಯ ಉಡುಗೆಗಳು ಬಳಕೆಯಲ್ಲಿವೆ. ಕೆಲವು ಹಳ್ಳಿಗಳಲ್ಲಿ ಹೊಲ ಗದ್ದೆಯಲ್ಲಿ ಕೆಲಸ ವರಾಡುವ ವುಂದಿ ಮುಂದಾಸನು, ವಲ್ಲಿ ಬಳಕೆಯಲ್ಲಿ ಹೊಂಟುತ್ತಿದ್ದರೆ. ಮುಂದಾಸನ್ನು ತಲೆಗೆ ಸುತ್ತು ಅಂಗಿ ಧರಿಸಿವಲ್ಲಿ ಹೊಡ್ಡು, ಸೋಂಟಕ್ಕೆ ದಟ್ಟಿ ಸುತ್ತುವೆಡು ಹರಿಕಳೆ ದಾಸರಲ್ಲಿ ವರಾಕ್ರ ರೂಧಿಯಲ್ಲಿದೆ.

ಹರಪನಹಳ್ಳಿ ಭೀಮವ್ವನ ಕೀರ್ತನೆಯಲ್ಲಿ ಅಂದು ಬಳಕೆಯಲ್ಲಿದ್ದ ಏವಿಧ ರೀತಿಯ ಸೀರೆಗಳ ಪ್ರಸ್ತಾಪ ಬಂದಿದೆ. ಗೋಪಿಕಾಂತೀಯರು ನೀರಾಟವಾದಲು ಹೋಗಿ ಅಲ್ಲಿ ತಮ್ಮ ಸೀರೆಗಳನ್ನು ಕೆಳೆದುಕೊಂಡು ಪರಿಪರಿಯಾಗಿ ಪರಿತಪಿಸುವ ಚಿಶ್ವಾನಿವೆ. ಇದರಲ್ಲಿ ಒಬ್ಬಿಬ್ಬಿಗೆ ಗೋಪಿಯೆಯ ಸೀರೆಯ ವರ್ಣನೆ ಮನರಂಜಿಸುವ ರೀತಿಯಲ್ಲಿದೆ:

“ಸಾರಾವಳಿ ಸೀರೆ ರಾಗಾವಳಿ ಸೀರೆ  
ದ್ವಾರ ಮುನಿ ಸೀರೆ ನಿಂದಲ್ಲೇಣೆ ಆಕ್ಷ  
ಗೋಧಿಮಂಗಿ ಸೀರೆ ಗುಬ್ಬಿ ಕಣ್ಣನ ಸೀರೆ  
ಸೋದರತ್ಯಾರುಣ್ಣ ಸೀರೆಗಳಿ

ಬಾಲಿ ಪಟ್ಟಿಸೀರೆ ಬದನೆಬಣ್ಣಿದ ಸೀರೆ  
ಸುರುತಿ ಸುರುತಿ ಬಣ್ಣಿದ ಸೀರೆಯನಂದು  
ಕಾಡಿಗಳ್ಳಿನ ಸೀರೆ ಕರಿಯ ಬೆಂದರಕಾಳಿ  
ನಾವಕ್ಕ ತಂಗಿಯೇರಿಟ್ಟಿದ್ದೇವೆ

ಸಾಸ್ತ್ರೆ ಚುಕ್ಕೆ ಸೀರೆ ಸರಪಳ್ಳಂಟನೆ ಸೀರೆ  
ರೇವೈ ಚುಕ್ಕೆ ಸೀರೆ ನಿಂದಲ್ಲೇನೆ ಆಕ್ಷ” (ಹ.ಭಿ.ಹಾ. ಪು. 105)

ಹೀಗೆ ಏವಿಧ ಸೀರೆಗಳ ವರ್ಣನೆ ಬರುತ್ತದೆ. ಈಗಲೂ ಅನೇಕ ರೀತಿಯ ಹೆಸರಿನ ಸೀರೆಗಳನ್ನು ನಾವು ಕಾಣುತ್ತೇವೆ. ಹೆಣ್ಣು ಮಕ್ಕಳು ನೆಂಟಿರಿಷ್ಟರ ವಾಸನೆ ಹೋದಾಗ ಶೀತಿಯ ಕಾಣಕೆಯಾಗಿ ಅವರಿಗೆ ಸೀರೆ ಕುಪ್ಪಿಸ ಕೊಡುವ ರೂಧಿಯಿದೆ.

“‘ಕರಿಯ ಮಧುರೆ ಸೀರೆ ಜರವಂಗಿ ಕುಪ್ಪಿಸ  
ಕರಿಸಿ ಸೋದರ ವಾವ ಉಡಿಸಿದ್ದನೆ’” (ಹ.ಭಿ.ಹಾ. ಪು. 105)

ಈಗಿನ ವಾವಹಾರಿಕ ಪ್ರವೇಂಚದಲ್ಲಿ ಕಂತುಗಳಲ್ಲಿ ಹಣಕಟ್ಟಿ ಸೀರೆ ಮುಂತಾದ ವಸ್ತು

ಗಳನ್ನು ಪಡೆಯಿಂದುವುದರಂಟು. ಇಂತಹ ವ್ಯವಹಾರ ಭೀಮೆವ್ಯಾನ ಕಾಲದಲ್ಲಾಗ ಇತ್ತೀಂದು ತಿಳಿದುಬಿರುತ್ತದೆ,

“ಕಡ್ಡಿ ವ್ಯಾರಣ ಸೀರೆ ಕಡ್ಡಾಯಿದಿಂದ ನಾ  
ಬಡ್ಡಿ ಸಾಲವ ಮಾಡಿ ತಂದಿದ್ದೇನೆ” (ಹ.ಭಿ.ಹಾ. ಪು. 106)

ಹೆಣ್ಣುವಾಕ್ಯಭಿತ್ತಿ ತಾವು ಇಷ್ಟವರಚ್ಚಿ ಸೀರೆಯನ್ನು ಹೊಂದಿದಾಗ ಸಂತೋಷವದುತ್ತಾರೆ. ಅಂತಹ ಸೀರೆ ಕಿಳಿದುಹೊಡಾಗ ಅವರ ದುಃಖ ಅಷ್ಟಿತ್ವಲಿ. ಇಂತಹ ಭಾವನೆಗಳ ಅಭಿವೃತ್ತಿ ಇಲ್ಲಿ ಚೆನಾಗಿ ಮಾಡಿದೆ.

“ಉದಿಬಣ್ಣದ ಸೀರೆ ಉದಿ, ಮಾಡ್ರಂದು ನಾ  
ನಿಂದು ಗೋಗಿಯೆ ಮುರಿದಾಟ್ಟಿನ ಆಕ್ಷ  
ನಾ ಯಾರಿಗ್ಗೇಇಲೆ ನನ್ನಾಸೆ ಪಪ್ಪಳ  
ಸೀರೆ ಎಲ್ಲಾಯಿತೆ ಸಿಗವಲ್ಲದು” (ಹ.ಭಿ.ಹಾ. ಪು. 106)

ಚೆನಾಗಿ ಅಲಂಕರಿಸಿಕೊಂಡಾಗ ಎಂತಹ ಕುರೂಪಿಯು ರೂಪವಂತಭಾಗಿ ಕಾಣಿ ತ್ವಾಕೆ. ಜರತಾರಿ ‘ಪುಂಡುರೆ ಪತ್ತಲ’ ಸೀರೆಯನ್ನು ಉಟಕ್ಕಾಗ ತನ್ನ ಗಂಡ ತನ್ನ ಪರಿನಾಗುತ್ತಿದ್ದ ಎಂಬ ಕಲ್ಪನೆ ಕೂಡ ನಮ್ಮ ಸಂಸ್ಕೃತಿಯನ್ನು ಚಿತ್ರಿಸುವಲ್ಲಿ ಮಾತ್ರವು ವಾಗಿತ್ತದೆ.

“ಮಾದುವಾಗ್ಗೆ ತಂದೆದ್ದು ಮಧುರೆ ಪತ್ತೆಲನಂದು  
ಚದುರಂಗಮನೆ ಸೀರೆ ಕೆದರನಿಂದು ನೋಡೆ  
ಪದು ಮಾರ್ದೂ ವಿನ ಸೀರೆ ಪತಿಪತ್ರಾಗೋದು  
ಅದರಲ್ಲಿತ್ತು ಮಾಯೂ ಮಂತ್ರಗಳು” (ಹ.ಭಿ.ಹಾ. ಪು. 107)

“ಅದರಲ್ಲಿತ್ತು ವಾಯೂ ಮಂತ್ರಗಳು” ಎಂಬುದು ಆ ಸೀರೆಯ ಜೀಲುವನ್ನು ತಿಳಿಸುತ್ತದೆ. ಇದ್ದಲ್ಲದೆ ಮಾದುವೆ, ಪ್ರಸ್ತುತಕ್ಕೆ, ಮೈನೆರೆದಾಗ ಮಾಂತಾದ ಶಬ್ದ ಸಂದರ್ಭಗಳಲ್ಲಿ ಹೆಣ್ಣು ವಾಗಿಗೆ ಸೀರೆ ತರುವ ರೂಢಿಯಾದೆ. ಅದು ಆ ಮನೆಯವರ ಅಂತ

ಸ್ತುಗೆ ತಕ್ಕದ್ದಾಗಿರುತ್ತದೆ. ಇಂತಹ ಸಂಪ್ರದಾಯ ಈಗಲೂ ರೂಢಿಯಲ್ಲಿರುವುದನ್ನು ಕಾಣಬಹುದು :

“ಪ್ರಸ್ತುತಕ್ಕ ತಂದೆದ್ದು ಉಪ್ಪಾಡಿ ಪತ್ತೆಲ  
ಕಸ್ತುರಿ ಬಣ್ಣದ ಕುಮಂದ ಪೇಟ ಅಂಚು

ಮುತ್ತಿನ ಬಟ್ಟಿನ ಸೀರೆ ಮೊದಲೆ ಮೈನೆರೆದಾಗ್ನಿ  
ಮೈತ್ತಿಗ್ನಿಕ್ಕೆ ರದಿಂದ ಕೊಟ್ಟಿದ್ದಳ್” (ಹ.ಭ.ಹಾ. ಪು. 107)

ಇಲ್ಲಿ ವಿವಿಧ ರೀತಿಯ ಸೀರೆಗಳ ವಿವರದ ಜೊತೆಗೆ ಕೆಲವು ಸಂಪ್ರದಾಯಗಳನ್ನು ಹೇಳಿ  
ಸಿರುವುದನ್ನು ಕಾಣಿತ್ತೇವೆ. ಸಂಪ್ರದಾಯಗಳನ್ನು ತಿಳಿಯುವಲ್ಲಿ ಭೀಮವ್ವನ  
ಕೀರ್ತನೆಗಳು ಹೆಚ್ಚು ಸಹಾಯಕವಾಗಿವೆ.

ಹೇಳವನಕಟ್ಟಿ ಗಿರಿಯಮ್ಮನ ಕೀರ್ತನಸೆಯಲ್ಲಿ ಕೊರವಿಯ ಪ್ರಸ್ತಾಪವಿದೆ.  
ಕೊರವಿಗೆ ನಮ್ಮ ಸಂಸ್ಕೃತಿಯಲ್ಲಿ ಏಳಿಷ್ಟ ಸ್ಥಾನವಿತ್ತು. ಅವಳು ಹೇಳುವುದು ಸತ್ಯ  
ವಂಬ ನಂಬಿಕೆ ಇತ್ತು. ಪುರಾಣಗಳಲ್ಲಿ ಬ್ರಹ್ಮ, ಕೃಷ್ಣ ರು ಕೊರವಿಯಾದಿ ಕಾಣಿ  
ತ್ತಾರೆ. ಇದು ಕೊರವಿಯ ಪಾಠಕ್ಕೆ ಮತ್ತೆಷ್ಟು ಹೆಚ್ಚುಗಾರಿಕೆಯನ್ನು ನೀಡಿದೆ.  
ಕೊರವಿಯ ಉಡುಗೆ—ತೊಡುಗೆಗಳು ಇತರ ಸ್ತೋತ್ರಗಳಿಂತ ಬೇರೆಯೇ ಆಗಿರುತ್ತು  
ದ್ದುವು. ತಲೆಯಲ್ಲಿ ತುರುಬುಕಟ್ಟಿ ಅದಕ್ಕಿಂತ ಹೂಡಿನ ದಂಡೆಯನ್ನು ಮುಂದಿದುರುವುದು  
ಇಲ್ಲಿನ ವಿಶೇಷ. ಕೊರವಿಯ ಅಭರಣಗಳು ಹಲವು ರೀತಿಯ ಮಣಿಯ, ಹವಳದ  
ಸರಗಳು:

“ಗುಂಜರು ದಂಡೆಯು ತೋಳಿ ಭಾಷ್ಟಕಿ ಗಲ್ಲಕೆಳತ್ತಿದ ಏಳ್ಳುವು  
ಮಂಜಾಡಿಯ ಸರ ಹವಳ ಸರ ಹತ್ತೆ ಸರವಾ ಕೊರಳಲಿ ಹೊಳಿಯಲು

---

“ಮುತ್ತು ಮಾಡಿಕ ಹೊನ್ನಿಗೂಡೆಯ ಹಿಡಿದು” (ಹ.ಗ.ಹಾ. ಪು. 129)

ಕೊರವಿಯ ಅಲಂಕಾರಕ್ಕೆ ಸಂಬಂಧಪಟ್ಟ ಕೆಲವು ವಾಹಿತಿಗಳು ಇಲ್ಲಿ ಪ್ರಸ್ತಾಪ  
ಗೊಂಡಿವೆ. ತಲೆಗೆ ಹೂ ಮುಂದಿಯುವುದು ಸೌಂದರ್ಯದ ಪೂರ್ಣಕ, ಹಾಗೆಯೇ  
ಮುತ್ತೆದೆಯ ಲ್ಕಾಣಪೂ ಆಗಿದೆ. ಹಣ್ಣಿನೆ ಅಲಂಕಾರದ ಜೊತೆಯಲ್ಲಿಯೇ  
ಹೂಮುಂದಿಯುವುದು ಸೇರಿರುತ್ತದೆ. ಇದರ ಜೊತೆಗೆ ತಿಲಕವಿಡುವುದು, ಮುಖಿಕ್ಕೆ  
ಅಲಂಕಾರ ಮಾಡಿಕೊಳ್ಳುವುದೂ ಉಂಟು. ಕೀರ್ತನೆಗಳಲ್ಲಿ ಮಾಲ್ಲಿಗೆ, ಜಾಜಿ, ಮರುಂಗ,  
ತುಲಸಿ, ಸಂಪಿಗೆ, ಕಾಂಡಿಗೆ ಮುಂತಾದ ಹೊಳೆ ಪ್ರಸ್ತಾಪವಿದೆ.

ಮುಖಿದ ಅಲಂಕಾರದಲ್ಲಿ ಮಾರ್ಗಿಗೆ ತೊಡುವ ಅಭರಣಗಳು ಮುಖ್ಯವಾಗು  
ತ್ತಿವೆ. ಮುಖಿದ ಅಂದವನ್ನು ಹೆಚ್ಚಿಸುವಲ್ಲಿ ಮಂಗಳಿತಿಯ ಪಾಠವೂ ಇದೆ.  
ಅನೇಕ ರೀತಿಯ ಮಂಗಳಿತಿಗಳ ಪ್ರಸ್ತಾಪವಿದೆ. ಮಂಕುರ್ತು, ಬುಲಾಕು, ಚಂದ್ರ  
ಹರಳಿನ ಮಂಗಳಿತ ಮುಂತಾದವುಗಳ ಬಳಕೆ ಇಂದಿಗೂ ರೂಢಿಯಲ್ಲಿದೆ.

ಈ ಮೇಲಿನ ವಿವರಗಳಿಂದ ಕನಾಟಿಕದ ಎಲ್ಲ ಭಾಗಗಳ ಅಭರಣಗಳ ಪರಿ

ಚಯ ಸಿಗುತ್ತದೆ. ಆದರೆ ಉಡುಪಿನ ವಿವರಗಳಲ್ಲಿ ಈ ಮಾತ್ರ ಹೇಳಲಾಗಿದೆ. ಕೆಲವು ಪಟ್ಟೆ ಏತಾಂಬರಗಳ ವಿವರಗಳನ್ನು ಹೆಚ್ಚು ಕಾಣುತ್ತೇವೆ. ಸಾವಣಾನ್ಯರ ಉಡುಗೆಯ ಪ್ರಸ್ತಾವ ಕೀರ್ತನೆಗಳಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ.

ಈ ಎಲ್ಲಾ ವಿವರಗಳಿಂದ ಹದಿನ್ಯೇದು, ಹದಿನಾರು ಹಾಗೂ ಹದಿನೇಳನೆಯ ಶತಮಾನದಲ್ಲಿ ಬಳಕೆಯಲ್ಲಿದ್ದ ಅಭರಣ ಮತ್ತು ಉಡುಪಿನ ಪರಿಚಯ ನಮಗಾಗು ತ್ವರಿತವಾಗಿದೆ. ವಿಜಯನಗರದ ಕಾಲದಲ್ಲಿ ಇಲ್ಲಿಗೆ ಪ್ರವಾಸ ಬಂದ ಅಬ್ಜುಲ್ ರಜಾಕ್ ನ ಬರಹದಲ್ಲಿ ಕನಾಟಕದಲ್ಲಿ ಜನರು ಯಾವ ರೀತಿಯ ಅಭರಣಗಳನ್ನು ತೊಡುತ್ತಿದ್ದರು ಎಂಬುದನ್ನು ಹೀಗೆ ಉಲ್ಲೇಖಿಸಲಾಗಿದೆ. “ಅವನು ಮೇಲ್ತುರಗತಿಯವನಾಗಿ ರಲಿ ಅಥವಾ ಸಾವಣಾನ್ಯನಾಗಿರಲಿ ಕೊನೆಗೆ ಅಂಗಡಿ ಬೀದಿಯಲ್ಲಿ ಕೆಲವ ವರ್ಷಾಡುವವನು ಕೂಡ ಕೊರಳು, ಕೈ, ತೋಳು ಮತ್ತು ಬೆರಳುಗಳಲ್ಲಿ ಮುತ್ತಗಳನ್ನೂ ರತ್ನವಿಚಿತ ವಾದ ಬೆಲೆಯಾಳ್ಬೃ ಒಡವೆಗಳನ್ನೂ ಧರಿಸುತ್ತಾನೆ”<sup>14</sup>.

ಇದರಿಂದಾಗಿ ಸಾವಣಾ ಜನರಲ್ಲಾ ಬೆಲೆಬಾಳುವ ಅಭರಣಗಳು ಬಳಕೆಯಲ್ಲಿದ್ದ ವೆಂದು ತಳಿದಬಿರುತ್ವದೆ. ಆದರೆ ಇಂದು ಈ ಅಭರಣಗಳನ್ನು ಜನಸಾವಣಾನ್ಯರಲ್ಲಿ ಕಾಣಲಾಗಿದು. ಶ್ರೀಮಂತ ವರ್ಗದಲ್ಲಿ ಮುತ್ತ, ರತ್ನದ ಒಡವೆಗಳನ್ನು ಕಾಣುತ್ತೇವೆ. ಕಾಲದ ಪರಿವರ್ತನೆಯಿಂದ ಮತ್ತು ಅನ್ಯರ ಧಾರ್ಷಿಗಳಿಂದ ನಮ್ಮ ಸಂಪದ್ವಿರತ ದೇಶ ಬರಿದಾದ್ದರಿಂದಲೂ ಸಾವಣಾನ್ಯರಲ್ಲಿ ರತ್ನ, ಮುತ್ತ ಮುಂತಾದ ಅಭರಣಗಳು ಇಂದು ಕಂಡುಬರುವುದಿಲ್ಲ.

## ಕೊನೆಟಿಪ್ಪ ಟಿಗಳು

- 1) ಜಾಗತಿಕ ಧರ್ಮಗಳು: ಎಸ್. ಆರ್. ನವರತ್ನ, ಪು. 11
- 2) W.G. Sumner' Folkways, p. 2, 1940
- 3) ಅಡೇ ಪು. 4, 1940
- 4) ಅಡೇ ಪು. 4, 1940
- 5) ಪುರಂದರ ಸಾಹಿತ್ಯ ದರ್ಶನ: ಸಂ: ಪ್ರೊ. ಸಾ. ಕೃ. ರಾಮಚಂದ್ರರಾವ್, ಭಾಗ-3, ಪು. 59, 1985
- 6) ಡಾ. ಚಂದ್ರಶೇಖರ ಕಂಬಾರೆ: ನಮ್ಮ ಜಾನಪದ, ಪು. 51, 1950
- 7) Richard Iannoy: Speaking tree, p. 100, 1975
- 8) ಶ್ರೀ ವಾದಿರಾಜರ ಕೃತಿಗಳು: ಸಂ: ಡಾ. ಟಿ. ಎನ್. ನಾಗರತ್ನ, ಪು. 225
- 9) ಪುರಂದರ ಸಾಹಿತ್ಯ ದರ್ಶನ: ಸಂ: ಪ್ರೊ. ಸಾ. ಕೃ. ರಾಮಚಂದ್ರರಾವ್. ಭಾಗ-3 ಪು. 229, 1985
- 0) ಕೆ.ಎಂ. ಕವಾದಿಯ: ಅನು: ಮಂಡೆಶ್ವರಪ್ಪ, ಭಾರತದಲ್ಲಿ ವಿವಾಹ ಮತ್ತು ಕಾಟುಂಬಿ, ಪು. 325, 1978
- 1) ಅಡೇ ಪು. 216
- 2) Richard Iannoy: Speaking tree, p. 88, 1975
- 3) ಜನಪ್ರಿಯ ಕನಕ ಸಂಪೂರ್ಣ: ಸಂ: ದೇ. ಇವರೇಗೌಡ. ಪು. 145, 1989
- 4) ರಾಳ್ಳಿಪಲ್ಲಿ ಅನಂತಕ್ಕಪ್ಪ ಇವರ್: ರಾಯರ ಕಾಲದ ರಸಿಕತೆ, ಪು. 45, 1971

ಉಪಸಂಹಾರ

ದಾಸಸಾಹಿತ್ಯವು ಮಂಧ್ಯಕಾಲೀನ ಕನ್ನಡ ಸಾಹಿತ್ಯದ ಮುಖ್ಯ ಕೊಡುಗೆ ಯಾಗಿದೆ. ಹರಿದಾಸರು ಶಿವದಾಸರಿಂದ ಪ್ರೇರಣೆ ಪಡೆದು ಕೀರ್ತನೆಗಳನ್ನು ರಚಿಸಿದ್ದರೂ ತಾತ್ಪರ್ಯವಾಗಿ ಈ ಎರಡೂ ಭಕ್ತಿಪಂಥಗಳು ಭಿನ್ನಧೋರಣೆಗಳನ್ನು ಹೊಂದಿವೆ. ಅದರೆ ಮಂಧ್ಯಕಾಲೀನದ ಕೆಲವು ಧೋರಣೆಗಳು ಇವರ ಸಾಹಿತ್ಯಕ್ಕೆ ಸಾಮ್ಮಾನನ್ನು ರೂಪಿಸಿವೆ.

ವಚನಸಾಹಿತ್ಯದಿಂದ ಸಾಖ್ಯತ್ವಹೊಂದಿ ಆರಂಭಗೊಂಡ ದಾಸಸಾಹಿತ್ಯ ಹೆಚ್ಚು ಜನಪ್ರಿಯವಾಗಿರುವುದನ್ನು ಕಾಣುತ್ತೇವೆ. ಜಾತಿ ಮತಗಳನ್ನು ಏಂದಿ ಈ ಸಾಹಿತ್ಯವು ಜನರ ಮನಸ್ಸನ್ನು ಗೆದ್ದಿದೆ. ಇದಕ್ಕೆ ಮುಖ್ಯಕಾರಣ ದಾಸರು ಜನರಲ್ಲಿಯೇ ಇದ್ದ ನಂಬಿಕೆಗಳನ್ನು ಪ್ರೇರಣೆಸಿದುದು. ಜನಪದ ಸಾಹಿತ್ಯದ ತಂತ್ರವನ್ನು ಕಾವ್ಯಕ್ಕೆ ಬಳಸಿಕೊಂಡೆದ್ದು. ಕೀರ್ತನಕಾರರ ಭಾಷೆ ಜನರನ್ನು ಆಕರ್ಷಿಸುವಂಥದಾಗಿರ್ದು ಹಾಡಲು ಅನುಕೂಲಕರವಾದದ್ದರಿಂದ ಇವರ ಅನೇಕ ಕೀರ್ತನೆಗಳು ಜನರಲ್ಲಿ ಹಿತ ನುಡಿಗಳಾಗಿ ಉಳಿಯಾವಂತಾಯಿತು. ರಾವಣಾಯಣ, ಮಹಾಭಾರತದ ವಸ್ತುವನ್ನು ಉದ್ದಕ್ಕೂ ಉದ್ದರಿಸಿರುವುದು ಇವರ ವೈಶಿಷ್ಟ್ಯಗಳು.

ಇದರ ಜೊತೆಗೆ ಹಿಂದೂಧರ್ಮದ ವಿಧಿಯಲ್ಲಿಯೇ ಬರುವ ಎಲ್ಲ ನಿಯಮಗಳನ್ನೂ ಇವರ ಒಟ್ಟಿರುವುದು ಇನ್ನೂಂದು ವಿಶೇಷ. ಕೆಟ್ಟಂಬ ಮತ್ತು ಅದಕ್ಕೆ ಸಂಬಂಧಿಸಿದ ಹಲವು ನಿಯಮಗಳನ್ನೂ ಇವರು ಒಟ್ಟಿಕೊಂಡಿದ್ದಾರೆ. ಹೆಣ್ಣು, ಪುತ್ರ, ಪತ್ನಿ ಮುಂತಾದ ಹಲವು ಸಂಬಂಧಗಳ ಬಗ್ಗೆ ಪರಂಪರೆಯ ನಿಯಮಕ್ಕೆ ಬಧ್ಯರಿರುವಂತೆ ಇವರು ಬೋಧಿಸಿದ್ದಾರೆ. ಈ ಅರ್ಥದಲ್ಲಿ ದಾಸರು ವೈದಿಕ ಧರ್ಮದ ಧೋರಣೆಗಳನ್ನಷ್ಟೇ ಇವರು ಬರಿಸಿದರು. ಈ ಸುಧಾರಣೆ ಸವಾಜ ದಕ್ಷಿಣಾರ್ಥಗಳ ಜನರನ್ನು ಕುರಿತದ್ದಾಗಿತ್ತು. ಆ ಜನರಲ್ಲಿ ಕಂಡುಬರುವ ಅಶ್ವಾಧ್ಯತೆಯನ್ನು ಹೋಗಲಾಡಿಸುವ ಪ್ರಯತ್ನವಂದೇ ದಾಸರು ಬಗೆದರು. ಹರಿಯನ್ನು ನಂಬಿವುದರ ಮೂಲಕ ಪುನರ್ಜನ್ಮದಲ್ಲಿ ತಮ್ಮ ಹುಟ್ಟಿನ್ನು ಸ್ಥಿತಾಂತರಗೊಳಿಸಿಕೊಳ್ಳಬಹುದೆಂದು ಸಾರಿದರು.

ವರ್ಣ ವ್ಯವಸ್ಥೆಯ ಬಗ್ಗೆ ಇವರ ಪ್ರತಿಭಟನೆ ಸೌಮ್ಯವಾದದ್ದು. ಅದರ ಕಾಳಜಿಗಳಿಂದ್ದರೂ ಇವರು ವೈದಿಕಧರ್ಮದ ನಿಯಮಗಳನ್ನು ಒಟ್ಟಿದ್ದರೆ ಅಗಿದ್ದರು. ಕನಕದಾಸರು ದೀಕ್ಷೆ ಪಡೆದು ವೈದಿಕ ಧರ್ಮದಲ್ಲಿ ತಮ್ಮನ್ನು ಗುರುತಿಸಿಕೊಂಡರೂ ಅವರಿಗೆ ಯಾವುದೇ ಪೂಜ್ಯಸ್ಥಾನ ಅಥವಾ ಗೌರವ ಸಳ್ಳಲಿಲ್ಲ. ಅವರ ಬಗ್ಗೆ

ಪ್ರಚಲಿತವಿರುವ ಪತಿಹ್ಯಗಳು ಇದನ್ನು ದಾಖಲಿಸಿವೆ. ಇದು ಆ ಧರ್ಮದ ಏಂತಿಯನ್ನು ಮತ್ತು ವ್ಯಕ್ತಿಯ ಸ್ಥಾನವನ್ನು ಸಾಮಾಜಿಕವಾಗಿ ಪರಿಚಯಿಸುತ್ತದೆ. ಇಂತಹ ವ್ಯಧೆ ಮತ್ತು ಜಾತಿಯ ಬಗ್ಗೆ ಇರುವ ಅಂಧಶ್ರದ್ಧೆಯನ್ನು ಕೆನಕದಾಸರ ಶೀತ್ಯನೆಗಳಲ್ಲಿ ಕಾಣುತ್ತೇವೆ :

“ಕಪ್ಪುಪಟ್ಟರು ಇಲ್ಲ ಕಳೆವಳಿಸಿದರಿಲ್ಲ  
ಭೃಷ್ಟವಾನವ ಹಣೆಯ ಬರೆವಲ್ಲದೆ ಇಲ್ಲ ॥೨॥

ಕಟ್ಟಳೆ ಕಡುಜಾಣನಾಗಿ ಪ್ರಪ್ತಿದರಿಲ್ಲ<sup>1</sup>  
ಬೆಟ್ಟಗಳನು ಕಿತ್ತಿ ಇಟ್ಟರಿಲ್ಲ<sup>2</sup>  
ಸೃಷ್ಟಿಯೊಳು ಕಾಗೆನೆಲೆಯಾದಿಕೇಶವರಾಯ  
ಕೊಟ್ಟವರಿಗೆ ಉಂಟು ಕೊಡದವರಿಗೆ ಇಲ್ಲ (ಕ. ಭ. ೧೧. ಪ್ರ. 136)

ಈ ರಚನೆ ಅವರ ವ್ಯಧೆಯನ್ನೂ ವ್ಯವಸ್ಥೆಯ ಬಗ್ಗೆ ಅವರಿಗಿಧ್ಯ ಅಸಮಾಧಾನವನ್ನೂ ತಿಳಿಸುತ್ತದೆ.

ಇಂತಹ ನಿಯಮಗಳ ಬಗ್ಗೆ ತೋರಿದ ದಾಸರ ನಿಪ್ತ್ತಿ ದಾಸರ ರಚನೆಗಳು ಜನಪ್ರಿಯಗೊಳ್ಳಲು ಕಾರಣವಾಯಿತು. ಸಂಪ್ರದಾಯಕ್ಕೆ ವೈದಿಕರಿಗೆ ಈ ಪಂಥದಿಂದ ಯಾವುದೇ ಪೆಟ್ಟು ಬೀಳಿಲ್ಲ, ಪರಿಣಾಮವಾಗಿ ಎಲ್ಲ ಜಾತಿಯ ಜನ ಇದನ್ನು ಒಬ್ಬಕೊಂಡಂತೆ ಸಂಪ್ರದಾಯಕ್ಕೆ ವೈದಿಕರೂ ಒಬ್ಬಕೊಂಡರು.

ದಾಸರು ಜನಸಾಮಾನ್ಯರಲ್ಲಿ ರೂಢಿಯಲ್ಲಿದ್ದ ನಂಬಿಕೆ, ಆಚಾರ, ವಿಚಾರಗಳನ್ನು ಟೀಕಿಸುವಾಗ ಯಾವುದೇ ದ್ವಾಂದ್ವವನ್ನು ಪ್ರದರ್ಶಿಸುವುದಿಲ್ಲ. ಆದರೆ ಅವರು ವೈದಿಕ ಆಚರಣೆಗಳನ್ನು ನಿರಾಕರಿಸುವಾಗ ತನ್ನ ಇಬ್ಬಂದಿ ನಿಲುವನ್ನು ಬಯಲುಗೊಳಿಸಿದ್ದಾರೆ. ದಾಸರು ಏಕದೇವೇಂಪಾವಕರು. ಇವರು ಹರಿಸ್ತರಣಣಿಗೆ ವಾತ್ತವೇ ಬೆಲೆಕೊಟ್ಟವರು. ಹೀಗಾಗಿ ಆಚರಣೆಯ ರೂಪದಲ್ಲಿದ್ದ ಹಬ್ಬ, ಪೂಜಾವಿಧಾನ, ಜಾತ್ರೆ, ಸಿಡಿ ಮಾತಾದ ಹಲವು ಸಂಪ್ರದಾಯಗಳನ್ನು ನಿರಾಕರಿಸಿದ್ದಾರೆ. ದಾಸರ ರಚನೆಗಳು ಪೂಜಾವಿಧಾನವನ್ನು ಪ್ರೋತ್ಸಾಹಿಸುವುದಿಲ್ಲ. ಆದರೆ ಮಹಿಳೆಯರಲ್ಲಿ ವೃತ್ತಗಳ ಅಪೇಕ್ಷೆ ಇರುವುದನ್ನು ಕಾಣುತ್ತೇವೆ. ಇದಕ್ಕೆ ಅವರ ವೈಯಕ್ತಿಕ ಬದುಕು ಕೂಡ ಕಾರಣವಿರಬಹುದು.

ಹರಿಸ್ತರಣೆ, ಕ್ಷೇತ್ರದರ್ಶನ, ಭಿಕ್ಷಾಟನೆ, ದೀಕ್ಷೆ ಪಡೆದು ಅಂಕಿತ ಸ್ವೀಕರಿಸುವುದು ಮತ್ತು ಗುರುವಿನ ದಯೆ—ಇವು ದಾಸರು ಪ್ರತಿಪಾದಿಸಿದ ಪ್ರಮುಖ ಸಂಪ್ರದಾಯ ಗಳು. ಭಿಕ್ಷಾಟನೆ ಅವರಿಗೆ ಕಾಯಕವೇ ಆಗಿತ್ತು. ಏಕೆಂದರೆ ದೀಕ್ಷೆ ಪಡೆದ ಮೇಲೆ ಇವರಾರೂ ತನ್ನ ಸಂಪತ್ತಿನಲ್ಲಿ ಉಳಿದು ಸುಖಿಪಡೆದಂತೆ ತಿಳಿದುಬರುವುದಿಲ್ಲ. ದಾನ ವಾಡುವುದು ಇವರಿಗೆ ಮುಖ್ಯವಾಗಿತ್ತು. “ಒಷ್ಟುತ್ತು ಬೇಡು ಒಬ್ಬರಿಗೆ ಒಂದಿಷ್ಟು

ನೀಡು” ಎಂಬ ಧೋರಣೆ ಇವರದಾಗಿತ್ತು. ಭಿಕ್ಷಾಟನೆಯ ಸಮಯವನ್ನು ಇವರು ಸದುಪಯೋಗಪಡಿಸಿಕೊಂಡು ತಮ್ಮ ಹೆಲವು ವಿಚಾರಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಿದರು. ಇದರಿಂದಾಗಿ ಇವರ ತತ್ತ್ವಗಳು, ಚಿಂತನೆಗಳು ಜನರಿಗೆ ಸುಲಭವಾಗಿ ದೊರಕಿದವು. ಹೀಗಾಗಿ ದಾಸರ ರಚನೆಗಳು ಹೆಚ್ಚು ಜನರನ್ನು ತಲುಪಲು ಸಾಧ್ಯವಾಯಿತು. ಇದಕ್ಕೆ ದಾಸರ ಕೀರ್ತನೆಗಳ ರಚನಾವಿಧಾನ ಮತ್ತು ಭಾವೆಯು ಹೆಚ್ಚು ಪರಿಣಾಮಕಾರಿಯಾಗಿತ್ತು.

ಹರಿದಾಸರು ತಮ್ಮ ಧಾರ್ಮಿಕ ಸಿದ್ಧಾಂತಗಳನ್ನು ಹೇಳುವಾಗ ಜನಪದ ಧಾರ್ಮಿಕಗಳನ್ನು ಬಳಸಿಕೊಂಡಿರುವುದು ಕುಶಾಪಲಕರ ಸಂಗತಿ. ಹರಿಯ ದಶಾವತಾರದವರ್ಣನೆಗಳು ಮುಖ್ಯವಾಗಿ ಇಂತಹ ತಂತ್ರವನ್ನು ಒಳಗೊಂಡ ರಚನೆಗಳಾಗಿವೆ. ಗಾದೆಗಳು ಮತ್ತು ಗಾದೆ ರೀತಿಯ ವಾಕ್ಯ ರಚನೆ ಇವರ ರಚನೆಗಳಲ್ಲಿ ಮುಖ್ಯವಾಗಿ ಗುರುತಿಸಬಹುದು. ಸಾವಾಚಿಕ ಜೀವನದ ವಿಡಂಬನೆ, ಸಂಸಾರ ನಿರಾಕರಣೆ ಮುಂತಾದ ಅಂಶಗಳನ್ನು ಇವರ ಬೆಡಗಿನ ರಚನೆಗಳು ಪ್ರತಿವಾ ವಿಧಾನದಲ್ಲಿ ನೀಡುತ್ತವೆ. ಆಧ್ಯಾತ್ಮಿಕ ಮತ್ತು ಬದುಕಿನ ನಶ್ಯಾರ್ಥಿಯನ್ನು ಹೇಳುವಲ್ಲಿ ಜನಪದ ಕಲೆಗಳ ಪ್ರಸ್ತಾಪವಿದೆ. ಗೊಂಬಿಯಾಟದ ಪ್ರತಿಮೆಯನ್ನು ದಾಸರು ಹೆಚ್ಚು ಬಳಸಿಕೊಂಡಿದ್ದಾರೆ. ಕೈಷ್ಟಲೀಲಿಗಳ ವರ್ಣನೆ ಎಲ್ಲ ದಾಸರಲ್ಲಿ ಸಾಮಾನ್ಯ. ಇವು ಭಾವಗೀತಾತ್ಮಕವಾಗಿ ನಿರೂಪಣೆಗೊಂಡಿವೆ. ಪ್ರಾಣಿ ರೂಪಕೆಗಳನ್ನು ದಾಸರು ಹೆಚ್ಚು ಬಳಸಿಕೊಂಡಿರುವುದು ಕಂಡುಬರುತ್ತದೆ. ವ್ಯಕ್ತಿಯ ವಿಶಿಷ್ಟ ಗುಣಗಳನು ವಿವರಿಸುವಲ್ಲಿ ಇವು ಪರಿಣಾಮಕಾರಿಯಾಗಿವೆ.

ಪುರಂದರ, ಕನಕ, ವಾದಿರಾಜ, ವ್ಯಾಸರಾಯ, ಶ್ರೀಪಾದರಾಜರ ರಚನೆಗಳಿಗಿಂತ ಎರಡನೆಯ ಘಟ್ಟದಲ್ಲಿ ಬರುವ ಕೀರ್ತನಕಾರರ ಧಾರ್ಮಿಕಿನ್ನು ವಾಗಿದೆ. ಪ್ರಥಮ ಘಟ್ಟದ ದಾಸರು ಧರ್ಮದ ಕಾಳಜಿಯ ಜೊತೆ ಜೊತೆಯೇ ಸಾವಾಚಿಕ ಕಾಳಜಿಯನ್ನು ಉಳ್ಳವರಾಗಿಇದ್ದರು. ಎರಡನೆಯ ಘಟ್ಟದ ದಾಸರ ಕಾಲದಲ್ಲಿಯೇ ಬರುವ ಮಾಹಿತಾ ಕೀರ್ತನಕಾರರು ಮುಖ್ಯವಾಗಿ ಮಾಹಿತಿಯರು ಮೂತ್ತೆದೆ ಭಾಗ್ಯವನ್ನು ಉಳಿಸಿಕೊಳ್ಳಲು ಕೈಕೊಳ್ಳುವ ಪ್ರತಗಳ ಬಗ್ಗೆ ವಾಹಿತಿ ಕೊಡುತ್ತಾರೆ. ಅಂದರೆ ಬ್ರಾಹ್ಮಣ ಮಾಹಿತಿಯರು ವಿಧವೆಯರಾದರೆ ಅದು ಶಾಪವೇ ಆಗಿತ್ತು. ಅಂತಹ ಸ್ಥಿತಿಯಿಂದ ಮುಕ್ತಗೊಳ್ಳಲು ಅವರು ಹುಡುಕಿದ ದಾರಿ ಪ್ರತಗಳಿಂದರೆ ತಪ್ಪಲ್ಲ. ಹರಿಸ್ತರಣೆಯು ಇಂತಹ ಕಂಟಕವನ್ನು ತಪ್ಪಿಸುತ್ತದೆ ಎನ್ನುವುದು ಇವರ ಆಶಯ ವಾಗಿತ್ತು. “ಹರಿಸ್ತರಣೆಯಿಂದ ಕೀರ್ತಕಂಟಕವು ಪರಿಹರವು” ಎಂಬ ವಾತು ಇದಕ್ಕೆ ಸಾಕ್ಷಿಯಾಗಿದೆ.

ದಾಸಸಾಹಿತ್ಯದ ಮುಖ್ಯ ಧೋರಣೆಗಳನ್ನು ಗುರುತಿಸುವಾಗ ಪುರಂದರದಾಸರು ಒಹಳ್ಳಿ ಮುಖ್ಯರಾಗುತ್ತಾರೆ. ಏಕೆಂದರೆ ಆ ಪಂಥದ ರೀತಿಗಳನ್ನು, ಆಶಯಗಳನ್ನು

ಅವರು ತನ್ನ ರಚನೆಗಳಲ್ಲಿ ಸ್ವೇಷ್ಟಪಡಿಸುತ್ತಾರೆ. ಚಚನ್ನಾಹಿತ್ಯದಲ್ಲಿ ಬಸವಣ್ಣ ಹೇಗೆ ಮುಖ್ಯವೋ ಹಾಗೆಯೇ ದಾಸರಲ್ಲಿ ಪುರಂದರದಾಶರು ಮುಖ್ಯರಾಗುತ್ತಾರೆ. ವೈರಿಕ ಧರ್ಮದಲ್ಲಿ ಬರುವ ಎಲ್ಲ ಅಚರಣೆ ವಿಧಾನಗಳನ್ನು ಅವರು ಮರುವಾಯಾಗಿ ನಿಸಿದ್ದಾರೆ. ಇದು ಅವರ ವೈಶಿಷ್ಟ್ಯವಾಗಿದೆ.

ದಾಸಪಂಥದಲ್ಲಿ ಪುರಂದರರ, ಕನಕದಾಸರಿಗೆ ಹೆಚ್ಚಿನ ಜನಸಾಮಾನ್ಯ ಶೈಲೀತ್ವ ವರ್ಗವಿರುವುದನ್ನು ಕಾಣಿಸ್ತೇವೆ. ಹೀಗಾಗಿ ಇವರ ರಚನೆಗಳಿಗೆ ಪಾಠಾಂತರಗಳೂ ಹೆಚ್ಚು; ಇವರ ಕೀರ್ತನೆಗಳನ್ನು ಸಂಪಾದಿಸಿರುವ ಎಲ್ಲ ಜಂಪಾದಕರ ಪತ್ರ ಕೂಡ ಸ್ವಲ್ಪ ಭಿನ್ನವಾಗಿರುವುದನ್ನು ಗುರುತಿಸಬಹುದು. ಇದಕ್ಕೆ ಈ ರಚನೆಗಳ ಜನಪ್ರಿಯೆ ತೆಯೇ ಮುಖ್ಯ ಕಾರಣ ಏನಿಸುತ್ತದೆ.

ಈ ದಾಸರ ರಚನೆಗಳಲ್ಲಿ ಹಲವು ಒಂದೇ ಪಲ್ಲವಿಯಿಂದ ಪ್ರಾರಂಭವಾಗಿ ಭಿನ್ನ ಪಾಠವನ್ನು ಹೊಂದಿದೆ. ಕೆಲವು ಹಾಡಿನ ಎಲ್ಲಾ ಭಾಗವೂ ಒಂದೇ ರೀತಿ ಇದ್ದು ಕೆಲವು ಪಾಠಾಂತರಗಳನ್ನು ವೊತ್ತುವೇ ಕಾಣಿಸ್ತೇವೆ.

#### ಉದಾಹರಣೆ :

“ಹೂವ ತರುವರ ಮನಿಗೆ ಹೆಲ್ಲು ತರುವ  
ಆವ ಪರಿಯಲಿ ಸಲಹೂ ದೇವ ಜನ್ಮಯಾನೆ” (ಜ.ಕ.ಸಂ-19)

“ಹೂವ ತರುವರ ಮನಿಗೆ ಹೆಲ್ಲು ತರುವ  
ಅನ್ನ ಲಕುಮಾರಮಣ ಇವಗಿಲ್ಲ ಗರುವ (ಪ.ಸಾ.ದ.-2 ಪ್ರ. 424)

ಇಲ್ಲಿ ಪಲ್ಲವಿಯ ಹೊದಲನೆಯ ಸಾಲು ಯಾವುದೇ ವ್ಯತ್ಯಾಸವಿಲ್ಲದೆ ರೂಢಿಯಿಲ್ಲದೆ. ಅದರೆ ನಂತರ ಬರುವ ಯಾವುದೇ ಸಾಲು ಒಂದನೇಂದು ಹೋಲುವುದಿಲ್ಲ. ಚರಣಗಳ ಅಧ್ಯ ಪೂರ್ತಿ ಭಿನ್ನ. ಇಂತಹ ರಚನೆಗಳು ಮೂಲಕ ಇದ್ದುವೇ ಅಧವಾ ನಂತರದಲ್ಲಿ ಹಾಟ್ಟಿಕೊಂಡ ಪಾಠಾಂತರಗಳೇ ಎಂಬುದನ್ನು ನಿರ್ದರಿಸುವುದು ಕಷ್ಟ. ಅದರೆ ಆ ಪಂಥದ ಬಹು ಮುಖ್ಯರಾದ ಇಬ್ಬರು ವ್ಯಕ್ತಿಗಳಲ್ಲಿ ಹಂಟ್ಯು ಕೊಳ್ಳುವ ಪಾಠಾಂತರಗಳನ್ನು ಯೋಚಿಸುವುದು ಮುಖ್ಯವಾಗುತ್ತದೆ:

“ಅರೇಳು ಜನುಮದಿಂ ದಾಸನಾಗಿಹೆ ನಾನು  
ಸೇರಿದೆನೂ ತವ ತರಣರ ಸೇವಗೆ  
ಫೋಇ ದುರಿತಗಳಿಂಬ ವಾರಧಿಯ ಬತ್ತಿಸಿ  
ನಾರಸಿಂಹನೆ ದಯಾದ ಸಲಹನ್ನು” (ಜ.ಕ.ಸಂ.-19)

“ಒಂದು ದಳ ಶ್ರೀ ತುಳಸಿ ಬಿಂದು ಗಂಗೋದಕೆವ  
ಇಂದಿರಾ ರಮಣ ಗರ್ಭತವೆನ್ನಲು

ಒಂದೇ ಮನದಲಿ ಸಿಂಧುಶಯನ  
ಎಂದೆಂದುವಿಷಣು ಮಂದಿರಮೋಳಗೆ” (ಪ್ರ.ಸಾ.ದ.-2 ಪ್ರ.424)

ಪುರಂದರದಾಸರ ಈ ರಚನೆಯನ್ನು ವಾಹಿಳಿಯರು ಹಲವು ಬಾರಿ ಹಾಡುವರು. ಮನೆಯ ಶುಭ ಸವಾರಂಭಗಳಲ್ಲಿ, ಹಬ್ಬ, ವೃತ್ತಗಳಲ್ಲಿ ಹಾಡುವುದು ಸಾಮಾನ್ಯ.

ಕನಕ, ಪುರಂದರರ ಒಂದು ರಚನೆ ಒಂದೇ ಪಾಠದ ಎರಡು ಪಾಠಾಂತರದಂತೆ ಕಂಡುಬರುತ್ತದೆ. ಈ ಎರಡೂ ರಚನೆಗಳು ಮುಖ್ಯವಾಗಿ ಭಕ್ತಿಯ ದಂಬಾಚಾರ ನನ್ನ ಕುರಿತು ಹೇಳುವವು. ಒಂದೇ ರೀತಿಯ ಉಪವೇಗಗಳನ್ನು ಇಲ್ಲಿ ಕಾಣುತ್ತೇವೆ :

“ಎಳ್ಳು ಕಾಳಿನಷ್ಟು ಭಕ್ತಿಯಿಲ್ಲವಯ್ಯ  
ಬೆಳ್ಳಕ್ಕಿಂತೆ ನಿನ್ನ ಧ್ಯಾನವ ಮಾಡುವೆನಿಯಾ

ಗಂಡು ಮುಳಗ ಹಕ್ಕಿಯಂತೆ ನೀರೆ ಕಂಡ ಕಡೆಗೆ ಮುಳಗಿ  
ಮಂಡ ಶೂಲಿಯಲ್ಲದೆ ಗತಿಯು ಇಲ್ಲ<sup>1</sup>  
ಮಂಡ ಮುಸುಕವಿಕ್ಕಿ ಮಂತ್ರ ಜಪಿಸುವೆನಿಯು” (ಪ್ರ.ಸಾ.ದ. ಪ್ರ. 230)

“ಎಳ್ಳುಕಾಳಿನಷ್ಟು ಭಕ್ತಿಯಿನೊಳ್ಳಿಲ್ಲ<sup>2</sup>  
ಕೆಳ್ಳಿರಿಗೆ ಕೆಳ್ಳಿನಂತೆ ಬೆಳ್ಳಕ್ಕಿಂತುಂದಿದ ದಂಬ

ಗಂಡು ವುಣಿಗಿನ ಹಕ್ಕಿಯಂತೆ ಕಂಡ ನೀರೆ ಮುಳಗಿ  
ಮಂಡಕೂಲೆ ಬಾಹುದ್ಯೇನೆ ಗತಿಯ ಕಾಣೆನೂ  
ಮಂಡುಕನೆಂದಿದ ಕೆಯೆಯ ದಂಡೆಯಲ್ಲಿ ಕುಳಿತುಕೊಂಡು  
ಮಂಡ ಮುಸುಕನಿಟ್ಟು ಮೂಗ ಹಿಡಿವ ಭ್ರಮಿತ ನಾನಯ್ಯ”

(ಕ.ಭ.ಗೀ.-12)

ಇಲ್ಲಿ ಬರುವ ಎರಡೂ ರಚನೆಗಳು ಭಿನ್ನ ಅಂಶತದಿಂದಾಗಿ ಇಬ್ಬರು ದಾಸರ ರಚನೆಗಳಾಗಿ ಶೂಧಿಯಲ್ಲಿವೆ. ಇದು ವಾಕ್ ಪರಂಪರೆಯಲ್ಲಿ ಉಂಟಾದ ವ್ಯತ್ಯಾಸವನ್ನು ಬಹುದು. ಮೂಲತಃ ಒಟ್ಟಿರ ರಚನೆಯಾಗಿದ್ದಿಲ್ಲಂದು ಇಳಿಯಬೇಕಾಗುತ್ತದೆ. ಆದರೆ ಹಾಡುವಾಗ ಅಲ್ಪಸ್ವಲ್ಪ ವ್ಯತ್ಯಯ ಉಂಟಾಗಿ ಇಬ್ಬರ ಅಂಶತದಲ್ಲಾ ರೂಪಿಯಲ್ಲಿ ಬಂದಿರಬೇಕು. ಹೀಗೆ ಅದು ನಿರ್ದಿಷ್ಟ ದಾಸರ ರಚನೆಯಂದು ಹೇಳುವುದು ಕವ್ಯ ಕರವೇ ಸರಿ. ಹಾಗೂ ಅದು ಹಲವು ವಿವಾದಗಳಿಗೆ ಎಡವಾಡಿಕೊಡುತ್ತದೆ. ಹೀಗಾಗಿ ‘ಜಾನಪದ’ದಲ್ಲಿ ಪ್ರತಿಯೊಂದು ಪಾರವನ್ನೂ ಸ್ವತಂತ್ರ ಪಾಠವೆಂದೇ ಗೃಹಿಸಬೇಕಾಗುತ್ತದೆ. ದಾಸರ ಇಂತಹ ರಚನೆಗಳನ್ನು ಹೀಗೆ ಗೃಹಿಸಿ ಅಧ್ಯಾತ್ಮಾನ ವಾಡುವುದು ಇಂದು ಯಾಕ್ತವೇ ಆಗಿದೆ. ಇಂತಹ ಗೊಂದಲವಿರುವುದು ಪುರಂದರ ಚಂತ್ರ

ಕನಕದಾಸರ ರಚನೆಗಳಲ್ಲೀ ಹೆಚ್ಚು. ಈ ದಾಸರ “ಎಲ್ಲಿರೂ ಪಾಡಬ್ಯಂದು ಹೊಟ್ಟಿಗಾಗಿ ಗೇಣಿ ಬಟ್ಟಿಗಾಗಿ” ಎಂಬ ರಚನೆಯ ಬಗ್ಗೆ ಕಣಡ ಇಂತಹ ವಿವಾದವಿದೆ. ಇದರಿಂದಾಗಿ ಪ್ರತೀಯೋಂದು ಸಂಪಾದಿತ ಪಾಠವನ್ನು ಸ್ವತಂತ್ರ ಪಾಠವೆಂದು ಅಧ್ಯಯನ ವರಾಡಬ್ಯಂದು ಸಮಂಜಸ.

ಮಂಬ್ಯಾವಾಗಿ ಮಂಧ್ಯಾಕಾಲೀನ ಕನ್ನಡ ಸಾಹಿತ್ಯವನ್ನು ಅಧ್ಯಯನ ಪರಾಡುವಾಗ ಈ ಸಮನ್ಯ ಹೆಚ್ಚಾಗಿದೆ. ಮಂಧ್ಯಾಕಾಲೀನ ರಚನೆಗಳ ರಚನಾ ತಂತ್ರವನ್ನು ಕುರಿತು ಕೀ.ಎ. ನಾರಾಯಣ ಅವರು ಹಿಂಗೆ ಅಭಿಪ್ರಾಯ ಪಡುತ್ತಾರೆ: “ಮಂಧ್ಯಾಕಾಲೀನ ಕಾವ್ಯ ಬಂಧಗಳು ಬಹುಮಟ್ಟಿಗೆ ವಿವೃತ. ಆದ ಅಂತ್ಯಗಳಿಂದ ರೂಪ ಸಂಪನ್ಮೂಲ ವಿಸ್ತಾರ ಪರಾಶ್ರ ಅನಿಯತ. ಅನಿಯತ ಎಂದಾಗ ನಿರ್ದಿಷ್ಟ ವಿನ್ಯಾಸಕ್ಕೆ ಬದ್ದವಾಗದೆ ಸಡಿದ ಜಲನೆ ಎಂಬುದಷ್ಟೇ ಅಥವ. ಈ ಲಕ್ಷಣದ ಸೇರ ಪರಿಖಾಮವೆಂದರೆ ಕೃತಿಯನ್ನು ಹಿಗ್ಗಿಸುವುದಾ ಹಾಗೂ ಸಂಗ್ರಹಿಸುವುದು ಸಾಧ್ಯವಾದದ್ದು; ಜೀವತೆಗೆ ಇಡೀಯಾಗಿ ಕೃತಿಯನ್ನು ಮತ್ತೊಂದು ಭಂಡೊರೂಪದಲ್ಲಿ ವಿನ್ಯಾಸಗೊಳಿಸಲೂ ಸಾಧ್ಯವಾದದ್ದು. ಇದು ಶೈಲೀಕೃತ ಪರಂಪರೆಗೆ ಬದ್ದವಾದ ಎಲ್ಲಾ ಕಾವ್ಯಗಳ ಸಾಮಾನ್ಯ ಸೆಲೆಗಳಿಂದ (ಪ್ರ. 490, ಕನಕಸಾಹಿತ್ಯ ದರ್ಶನ ಸಂಪುಟ-1). ಈ ಕಾರಣದಿಂದ ಕೀರ್ತನೆಗಳಲ್ಲಿ ಹೆಚ್ಚು ಪಾಠಾಂತರಗಳಿರಲು ಸಾಧ್ಯವಾಗಿದೆ.

ದಾಸರ ರಚನೆಗಳು ಪಾಕ್ಯಾಪರಂಪರೆಯಲ್ಲಿ ರೂಢಿಯಲ್ಲಿವೆ. ಪಾಕ್ಯಾಪರಂಪರೆಯ ಪಠ್ಯವನ್ನು ಸಂಪಾದಿತ ಪಠ್ಯದೊಂದಿಗೆ ಹೋಲಿಸಿದಾಗ ಅಪ್ರಾಗಳ ಪಾಠಾಂತರವನ್ನು ಗುರುತಿಸಬಹುದಾಗಿದೆ. ಇಲ್ಲಿ ಸಂಪಾದಿತ ಪಠ್ಯ ಹಾಗೂ ಪಾಕ್ಯಾಪರಂಪರೆಯ ಪಠ್ಯವನ್ನು ಕೂಟಿಸು ಪಾಠಾಂತರಗಳನ್ನು ಗೆರೆ ಎಳೆದು ಗುರುತಿಸಲಾಗಿದೆ.

“ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಶ್ರೀ ಹರಿಯ  
ಅಂಜನೆರೆಂದ್ರಾದ್ವಾದಿಗಳು ಅದಿವಂದಿತ ಪಾದ ॥ಪ್ರ॥

ಪಾಕಶಾಸನಗೊಳಿದು ಬಲೆಯ ಮೆಚ್ಚಿದ ಪಾದ  
ಕಾಕುತಕುನ ತುಳಿದು ಕೊಂದ ಪಾದ  
ಲೋಕೇಶನಿಗೆ ಒಲಿದು ಪೂಜೆಗೊಂಬುವಪಾದ  
ಲೋಕ ಪಾವನೆ ಗಂಗೆ ಜನಿಸಿದಾ ಪಾದ -1

ಶಿಲೆಯ ಸತಿಯಳನು ಸೌಂದರ್ಯಗೊಳಿಸಿದ ಪಾದ  
ಒಲಿದು ಪಾಫ್ರಾಗೆ ಧರಿಯನೇತ್ತಿದ ಪಾದ  
ಕೊಲಿಸಿ ಕೌರವರ ಕಾಳಿಗದಿ ಕೆಡಹಿದ ಪಾದ  
ಬಲಿದ ಕಾಳಿಗನನು ತುಳಿದ ಪಾದ” (ಕ.ಭ.ಗೀ. 39)

ವಾಕೆಪರಂಪರೆಯ ಪಾಠ :

“ಭಜಿ ಬದುಕಿಲೊ ಮನುಜ ಮನುಮಟ್ಟಿ ಶ್ರೀಹರಿಯ  
ಅಜಭವ ಸುರೇಂದ್ರ ವಂದಿತ ಪಾದಯಂಗವ ||೨||

ಪಾಠ ಶಾಸನಗೊಲಿದು ಬಲಿಯ ಮೆಟ್ಟಿದ ಪಾದ  
ಕಾಕಶಕಟಾಸುರನ ತುಳಿದ ಪಾದ  
ನಾಕೇತರೊಲಿದು ಪ್ರಾಜಿಸುವ ಪಾವನ ಪಾದ  
ಲೋಕ ಪಾವನೆ ಗಂಗೆ ಜನಸಿದ್ಧ ಪದವಾ -1

ಶಿಲೆಯಾದ ಸತಿಗೆ ಶಂಭೋದಯಃದ ಮಾಡಿದ ಪಾದ  
ಬಲಿದು ಪಾಧ್ರಾಗೆ ಧರೆಯನೊತ್ತಿದ್ದ ಪಾದ  
ಕಲಿಸುಯೋಧನನ ಓಲಗಂಧಿ ಕಡೆಹಿದ ಪಾದ  
ಖಳಕಳಿಂಗನ ಮೆಟ್ಟಿ ತುಳಿದ ಪದವಾ” -2

ಈ ಎರಡೂ ರೀತಿಯ ಪಾಠಗಳು ಕೂಡ ವಿಷ್ಣುವಿನ ಮಹಿಮೆಯನ್ನು ಕುರಿತ ರಚನೆ ಗೊಗಿವೆ. ವರೋಧಿಕ ಪರಂಪರೆಯಲ್ಲಿ ರಾಧಿಯಲ್ಲಿರುವ ಈ ಕೀರ್ತನೆ ವರೋಧಿಕ ಪರಂಪರೆಯ ಲಕ್ಷ್ಯಗಳನ್ನು ತನ್ನ ರಚನೆಯಲ್ಲಿ ಅಳವಡಿಸಿಕೊಂಡಿದೆ. ಇಲ್ಲಿ ಶ್ಲೋತ್ತ್ರಗಳು ಹಾಡನ್ನು ಕೇಳುವುದು; ನೆನಪಿಡುವುದು; ನೋಡುವುದು; ಅನುಕರಣೆ ಮಾಡುವುದು ಸಾಧಾನ್ಯ. ಹೀಗಾಗೆ ಕೇಳಿದ್ದನ್ನು ನೆನಪಿನಲ್ಲಿಟ್ಟುಕೊಂಡು ಮತ್ತೆ ಹಾಡುವಾಗ ಅದರ ಅನುಕರಣೆ ವಣಾಡುವರು. ಕೆಲವು ಬಾರಿ ಹಾಡು ನೆನಪಿಗೆ ಬಾರದೆ ಹೋದರೆ ತಕ್ಷಣವೇ ಅದಕ್ಕೆ ಹೊಂದುವಂತೆ ಹೊಸ ಸಾಲನ್ನು ಸ್ವಷ್ಟಿಸಿ ಹಾಡುವುದುಂಟು. ಹೀಗೆ ಪಾಠಾಂತರಗಳು ಹುಟ್ಟಿಕೊಳ್ಳುತ್ತವೆ.

ಇವ್ಯೇ ಅಲ್ಲದೆ ಇಬ್ಬರಿ ಸಂಪಾದಕರ ಒಬ್ಬರೇ ದಾಸರ ರಚನೆಗಳಲ್ಲಾ ಭಿನ್ನ ಪಾಠಗಳು ಕಂಡುಬರುತ್ತವೆ. ಇದಕ್ಕೆ ದಾಸರ ರಚನೆಗಳ ರಚನಾ ವಿಧಾನವೇ ಕಾರಣವಾಗಿದೆ.

ಮಧ್ಯಕಾಲೀನ ಕನ್ನಡ ಸಾಹಿತ್ಯವು ಶ್ಲೋತ್ತ್ರಗಳನ್ನು ಒಳಗೊಂಡ ರಚನೆಗಳನ್ನು ಹೊಂದಿರುವುದರಿಂದ ಇಂತಹ ಪಾಠಾಂತರಗಳಿಗೆ ಅವಕಾಶವಾಗಿದೆ. ನಮ್ಮ ಸಂಸ್ಕೃತ ಯನನ್ನು ಅರಿಯಲು ಈ ಸಾಹಿತ್ಯವೇ ಬಹು ಮುಖ್ಯ ಸಾಧನವಾಗಿದೆ. ಆ ಕಾಲದ ಸಾಹಿತ್ಯದ ವಿವಿಧ ಪ್ರಕಾರಗಳು ಮತ್ತು ಆ ಸಾಹಿತ್ಯದ ವಿಶಿಷ್ಟ ಧೋರಣೆಗಳು ಬದುಕಿನ ಹಲವು ದ್ವಾಂದ್ವಗಳನ್ನು, ರೀತಿ-ನೀತಿಗಳನ್ನು, ನಿಯಮಗಳನ್ನು ಬಹು ಸ್ವಷ್ಟವಾಗಿ ತಿಳಿಸುತ್ತವೆ. ಅನುಭಾವಿ ಕವಿಗಳು, ಬಹಳ ಮುಖ್ಯವಾಗಿ ಬದುಕನ್ನೇ

ಹೆಚ್ಚು ವಿಮುಕ್ತಿಸಲು, ವಿವರಿಸಲು ತೊಡಗಿದವರು. ಹೀಗಾಗೆ ಅಂದು ಪ್ರಚಲಿತವಿದ್ದ ಬದುಕಿನ ವಿವಿಧ ರೀತಿಯ ಪೈರುಧ್ಯಗಳನ್ನು ಅವರು ದಾಖಿಲಿಸಿದರು. ಅವು ಇಂದಿಗೂ ಜನಸಾಂಸ್ಕಾರಿಕ ಬದುಕಿನಲ್ಲಿ ಹಾಸುಹೊಕ್ಕಾಗಿ ನುಡಿಮಂತ್ರಗಳಾಗಿ ಕಾಯ್ದು ನಿರ್ವಹಿಸುತ್ತಿವೆ. ಇದರಿಂದಾಗಿಯೇ ಈ ಸಾಹಿತ್ಯ ಶೈಷಣಿಪೂರ್ವಕ ಆಗಾಗ್ಗೆದೆ.

## : ಅನುಭಂದ್ :

**ದಾಸರ ಕೃತ್ಯಾಳಲ್ಲಿ ಬಳಕೆಯಾಗಿರುವ ಗಾದೆಗಳು :—**

1. ಅಂಗನೆ ಸತಿ ಇರಲಿಕ್ಕೆ ಬಣಗು ಹೆಣ್ಣುಗಳೇಕೆ-40, ಕ. ಭ. ೧೧.
2. ಅಂದಿಗ ಆರಳೆಲೆ ಇಟ್ಟರೆ ಕೋಡಗ ಕಂದನಾಗಬಲ್ಲುದೆ-44-3
3. ಅಂಥಕನು ಕಣ್ಣು ಮುಚ್ಚ ಲದು ಧಾತ್ನವೇ-156-3
4. ಅಚ್ಚ ಹೆಣ್ಣು ನ ಸಂಗ ಹಂಡೇನು ಬಲ್ಲ-139-1
5. ಅಡಿಕೆ ಹೋಳಿಗೆ ಹೋಡ ಮಾನ  
ಅನೆ ಕೊಟ್ಟರೂ ಬಾರದೂ-93-3
6. ಅಟ್ಟಪೇಲೆ ಒಲೆಯು ಉರಿಯುವಂತೆ ಎನಗೀಗ  
ಕೆಟ್ಟ ಪೇಲೆ ಅರಿವು ಬಂಡಿತಯ್ಯ-142-3
7. ಅಚ್ಚಾನಿಗಳ ಕೂಡ ಅಧಿಕ ಸ್ವೇಹಕ್ಕಿಂತ  
ಸುಜ್ಞಾನಿಗಳ ಕೂಡ ಜಗಳವೇ ಲೇಸು-178-3
8. ಅಂಬಲಿಯನುಂಬುವಗೆ ಅಮೃತಾನ್ನತಾನೇಕೆ-179-3
9. ಅರಸು ಮುಟ್ಟಲು ದಾಸಿ ರಂಭೆಯುದೇವ  
ಪರುಪ ಮುಟ್ಟಲು ಲೋಹ ಹೊನ್ನು ಗೋವಿಂದ-226-2
10. ಅರಸು ಮುಟ್ಟಲು ದಾಸಿ ರಂಬೆಯಾದಳು ದೇವ  
ಪರುಶು ಮುಟ್ಟಲು ಲೋಹ ಸ್ಟ್ರೋಫ ಗೋವಿಂದ-71, ಶ್ರೀ ಪಾ. ಕೃ.
11. ಅರಸ ಒಲಿದ ಪೇಲೆ ಪಿಸುಣರ ಭರಯವುಂಟೆ-140. ಶ್ರೀ ಪ್ರ. ವೆ. ಕೃ.
12. ಅರಸು ಮುಟ್ಟಿದ ನಾರಿ ವರಾನ್ಸಿಳ್ಳಾ  
ಪರಸು ಮುಟ್ಟಿದ ಲೋಹ ಜಿನ್ಸು-140, ಶ್ರೀ ಪ್ರ, ವೆ. ಕೃ.
13. ಅಕ್ಕರಿಲ್ಲದವಗಿನ್ನು ಮಕ್ಕಳಿದ್ದು ಘಲವೇನು-35, ಕ. ಭ. ೧೧.

**ಸೂಚನೆ:-** ಉಲ್ಲೇಖಿಗಳನ್ನು ಕೊಡುವಾಗ 142-3 ಇತ್ಯಾದಿ ಸಂಖ್ಯೆಗಳಿಂದ ಅವು  
‘ಪುರಂದರ ಸಹಿತ್ಯ ದರ್ಶನ’ದ ಪ್ರಟಿಸಂಖ್ಯೆ ಮತ್ತು ಸಂಪೂರ್ಣದ ಸಂಖ್ಯೆಯನ್ನು  
ಸೂಚಿಸುತ್ತದೆ. ಉಳಿದ ದಾಸರ ಗಾದೆಗಳನ್ನು ಕೊಡುವಾಗ ಸಂಕೀರ್ತಾಕ್ಷರಗಳನ್ನು  
ನೀಡಿದ್ದು ಅದರೂಂದಿಗೆ ಪ್ರಟಿದ ಸಂಖ್ಯೆಯನ್ನು ಕೊಡಲಾಗಿದೆ.

14. ಅಲ್ಪ ದೊರೆಗಳ ಜೀತೆ ಎಪ್ಪು ಮಾಡಿದರೇನು-35, ಕ. ಭ. ಗೀ.
15. ಅತ್ಯೇ ಚನೆ ಸೇರುವಗೆ ಅಭಿವಾಸವುಂಟೆ-153, ಕ. ಭ. ಗೀ.
16. ಆಕಳು ದೊಂಕಾದರೇನು  
ಹಾಲು ಡೋರೆ-70-4
17. ಅಚಾರ ಹಿಂನ ಮನೆಯೊಳ್ಳಣಿ ಮಾಡಬಾರದು-100-3
18. ಅನೆ ಸಿಂಹನ ಕೂಡೆ ಸ್ನೇಹ ಬೆಳೆಸುವುದುಂಟೆ-392-2
19. ಅರಿಗೆ ಆರಿಲ್ಲವರ್ಯು ಆಪತ್ತಿ ಕಾಲಕೆ-35, ಕ. ಭ. ಗೀ.
20. ಆರು ಹಿತವರು ಎಂದು ನಂಬಬೇಡ  
ಆರಿಗಾರಿಲ್ಲ ಆಪತ್ತಿ ಬಂದೊಡಗಿದದೆ-37, ಕ. ಭ. ಗೀ.
21. ಆಳಾಗಿ ಅರಸಂಗೆ ಕೀಡು ಬಗೆವಚ ಹೊಲೆಯು-108-3
22. ಆಳಿಲ್ಲದವನಿಗೆ ಅರಸುತ್ತನವ್ಯಾತಕೆ-298-4
23. ಇಂದಿಗಳನವಲ್ಲ ನಿಂದಿರೆ ನೆರಳಿಲ್ಲ-128-3
24. ಇಕ್ಕುಲಾರದ ಕೃ ಎಂಜಲು-142-1
25. ಉಂಡ ಮನೆಗೆರಡನ್ನು ಬಗೆವಾತನೇ ಮೂರ್ಖ-319-3
26. ಉಂಬುಡುವುದಕ್ಕಿರುವ ಅರಸನೋಲಿಗಕ್ಕಿಂತ  
ತುಂಬಿದೂರೊಳಗೆ ತಿರಿದುಂಬುವುದೆ ಲೇಸು-178-3
27. ಉಂಡಮನೆಗೆರಡನ್ನು ಬಗೆವಾತನೇ ಹೊಲೆಯು-108-3
28. ಉಂಡು ನಗರಿಹ ವೋರೆ ಅದು ಕೆಹಿಯು ಸೋರೆ-157, ಕ. ಭ. ಗೀ.
29. ಉತ್ತೇವರ ಸಂಗದಿದು ಅಧಿಕ ಧರ್ಮವುಂಟೆ ?-151, ಕ. ಭ. ಗೀ.
30. ಉತ್ತಾ ಬರದವರಲ್ಲಿ ಉರಳಣಿಪಾದರೆ ಏನು-35, ಕ. ಭ. ಗೀ.
31. ಉರಗಕ್ಕೆ ಕ್ಷೇರವನೆರೆಯಲು ಅದರ ವಿಷಪು ಹೋಗಬಲ್ಲಾದ-44-3
32. ಉರ ಒಳಗಿನ ಕಳ್ಳು ಅವ ನಂಟನೇ-156-3
33. ಉರ ಹಂದಿಗೆ ಪಡ್ಡಾಸಾನ್ನವನಿಕ್ಕುಲು  
ನಾರುವ ದುಗ್ರಾಂಥ ಬಿಡಬಲ್ಲಾದ-171-3
34. ಉರಲ್ಲು ನಂಟರು ಉಣಬಡಿಕುವವರಿಲ್ಲ-378-2
35. ಉರಲ್ಲು ತೋಳಿದರೆ ಮನಿ ಬೆಳ್ಳಿಗಾಗುವುದೆ-172-3
36. ಎಲ್ಲರೂ ಪರಾಡುವುದು ಹೊಟ್ಟಿಗಾಗಿ ಗೇಣಿ ಬಟ್ಟಿಗಾಗಿ-303-3
37. ಎಲ್ಲರೂ ಪರಾಡುವುದು ಹೊಟ್ಟಿಗಾಗಿ ಗೇಣಿ ಬಟ್ಟಿಗಾಗಿ-160, ಕ. ಭ. ಗೀ.
38. ಏಡಿ ಕಡಗವಿಟ್ಟು ಫಲವೇನು-139-1
39. ಒಡನೆ ಹಂಗಿಸುವವನ ಪಾಲೋಗರಕ್ಕಿಂತ  
ಕುಡಿ ನೀರು ಕುಡಿದುಕೊಂಡಿಹುದೆ ಲೇಸು-178-3

40. ಒಡಲ ಕಚ್ಚಿಗೆ ಬಡಿಗಲ್ಲು ಕೀಡಹಿಕೊಂಡು ಬಿದ್ದ ಮೂರುಪಕನಂತಾದನಲ್ಲೊಲ್ಲ—ಲು. ಪ್ರ., 5-64
  41. ಒಪ್ಪತ್ತು ಭಿಕ್ಷೆವ ಬೇಡು ಒಬ್ಬರಿಗೊಂದಿಪ್ಪು ನೀಡು—93-3
  42. ಒಳ್ಳೆ ತುಳಿಸಿಯಿಡೆ ಕಗ್ಗೊಲ್ಲ ರಲಯೇಕೆ ?—40, ಕ. ಭ. ಗೀ.
  43. ಓಡೊಳಗೆ ತಿಂಬುವಗೆ ಹರಿವಾಣವೇಕೆ—179-3
  44. ಕಂದರನ್ನ ಮಾರುತಿಪ್ಪ ತಂದೆಯಾತಕೆ—33, ವಿ. ದಾ. ಹಾ.
  45. ಕಂಡು ಕರೆಯಾದ ನಂಟ ಮೊನೆಯು ಕಚ್ಚಿಹಕಂಟ—157, ಕ. ಭ. ಗೀ.
  46. ಕತ್ತಲ ಮನಗೆ ದೀವಿಗೆಯನಿತ್ತಂತ—86, ಹೆ. ಗಿ. ಹಾ.
  47. ಕತ್ತಲ ಹೂರಣಾದ ರುಚಿ ತಿಳಿಯಲಿಲ್ಲ—139-1
  48. ಕತ್ತಲ ಮರಿಯನೆ ತಂದು ಗಾನವನ ಹೇಳಿದರೆ ಬಿತ್ತರಿಸಲದೂ ಮತ್ತೆ ಕೇಳುವರೆ ಬಲ್ಲಾದೆ—172-3
  49. ಕತ್ತಲ ಬಲ್ಲಾದೆ ಹೊತ್ತ ಕತ್ತಲಿರು ಪರಿಮಳಪ—301-3
  50. ಕಣ್ಣಲ್ಲಿದವಗಿನ್ನು ಕನ್ನಡಿಯಿದ್ದು ಫಲವೇನು—35, ಕ. ಭ. ಗೀ.
  51. ಕಣ್ಣ ಕಾಣದವನಿಗೆ ಕನ್ನಡಿಯಾ ತೋರಿದಂತೆ—171-1
  52. ಕದ್ದು ಹೊಟ್ಟೆ ಹೊರೆಯಾವವಗೆ ಶುದ್ಧ ಶೀಲವೃತ್ತಿಯೇಕೆ—152-3
  53. ಕದ್ದು ತರಲ್ಲೊಂದವಗೆ ಕೊಳ್ಳಿಕೊಗುವ ಚಿಂತೆ—146-1
  54. ಕನ್ನಡಿಯೊಳಗಿನ ಗಂಟು ಕಳ್ಳು ಕನ್ನವಿಕ್ಕಲಬನ ವಶವಹುದು—429-2
  55. ಕಬ್ಬಿ ಡೊಂಕಾದರೇನು ಸಿಹಿ ಡೊಂಕೆ—70-4
  56. ಕಯ್ಯಿಗೆ ಬಂದಪರಂಜಿ ಕಬ್ಬಿಣವಾಯಿತು—105-1
  57. ಕರಿಗಂಜಿ ದಾರಿ ಗುಜೆಯಾ ಪ್ರೋಗುವದುಂಟೆ—140, ಶ್ರೀ ಪ್ರ. ವೆ. ಕೀ.
  58. ಕಾಗೆ ಬಲ್ಲಾದೆ ಒಳ್ಳೆ ಕೊಗಿಲೆಯಾ ಸ್ವರವ—301-3
  59. ಕಾಟಗೆ ಕಾಸು ಕಾಣದವರು ರಾಯರ ಪಂಕ್ತಿಯೂಟ ಬಯಸಿದಂತೆ.
- 30, ಕ. ಭ. ಗೀ.
60. ಕಾಡಕಪಿ ಬಲ್ಲಾದೇ ವಣಣಕೆದ ಬೆಲೆಯ—182-3
  61. ಕಾಡ್ದು ಇಗ್ಗಾಡ ತಾಅರಸಾಗಲಿಲ್ಲ—139-1
  62. ಕಾಡೊಳಗೆ ತಿರುಗುವಗೆ ಕನಕ ಭೂಷಣವೇಕೆ—178-3
  63. ಕಾಮಿನಿಯರಿಗೆ ಒಡವೆ ವಸ್ತ್ರದ ಚಿಂತೆ—146-1
  64. ಕಾವ ಬೇಲಿ ಎದ್ದು ಹೊಲಬ ಮೆದ್ದ ಮೇಲಿನ್ನೇನ್ನೇನು—136-3

65. ಕಿಟ್ಟಿಗೆ ಇರುವೆ ಮುತ್ತುವ್ಯಾದೆ-429-2
66. ಕುನ್ನಿ ಕಿಟ್ಟಿದರಾನೆ ಅಳಕುವ್ಯಾದೆ-140, ಶ್ರೀ ಪ್ರ. ವೆ. ಕೀ.
67. ಕುನ್ನಿ ಸಂತೆಗೆ ಹೋವಂತೆ-56, ಶ್ರೀ ಪ್ರ. ವೆ. ಕೀ.
68. ಕುಲವಿಲ್ಲದ ದಾಸ ಕುನ್ನಿದಾಸ-27, ಕ. ಭ. ಗೀ.
69. ಕುಸುಮೆಯ ಹೊಲದಲ್ಲಿ ಕಳ್ಳು ಹೊಕ್ಕುಂತೆ-300-3
70. ಕೆಂಡಕ್ಕೆ ಒರಳಿ ಮುತ್ತುವ್ಯಾದುಂಟೆ-392-2
71. ಕೆಂಡಕ್ಕೆ ಗೊಂಲಿ ಮುಟ್ಟಿಪದೇನೆ ಎಲೆ ತಾಲು ಜಂದ್ರಮಾಗೆ ರವಿ ಬಿಸಲುಂಟೆ-145, ಹೆ. ಗಿ. ಹಾ.
72. ಕೇಳಬ್ಲುನೆ ಕ್ಷೇತ್ರದನೇಕಾಂತ ಮೂತುಗಳ-301-3
73. ಕೈಮಿಂದಿ ಹೋದ ಮಾತಿಗೆ ಹುಡುಕಾಡಬಾರದು-99-3
74. ಕೊಂಡ ಸಾಲವನ್ನು ತಿದ್ದು ದಾಕನೆ ಹೊಲೆಯ-108-3
75. ಕೊಣಿಸೆದುರಿಗೆ ಕಿನ್ನುರಿಯ ಏಂಟಿಹಂತೆ-71-1
76. ಕೊಣಬ್ಲುದೆ ಏಣ ನುಡಿಯುವ ಸುಸಾದವನು-182-3
77. ಕೊಡಗವು ಬ್ಲುದೆ ರತ್ನ ದಾಭರಣವನು-301-3
78. ಕೊಳಿಗೆ ಯೂತಕ್ಕೆ ಹೊನ್ನ ಪಂಡರವು-298-4
79. ಕ್ಷೋಣಿಯೊಳ್ಳು ಕರುಡ ಬ್ಲುನೆ ಹ್ಯಾಲು ಇರುಳ-182-3
80. ಗಂಟನೊಬ್ಬರ ಕೃಂತಿಲಿಡುವಾತ ಮೂಲಿಂ-19-3
81. ಗಂಡಗಂಜದ ನಾಡಿಯಾಳ ಹೇವ್ಯಾರ್-159, ಕ. ಭ. ಗೀ.
82. ಗಾಳಿಗೆ ಗಿರಿಯು ಅಲ್ಲಾಡಬ್ಲುದೆ-429-2
83. ಗಾಳಿ ಬಂದ ಕೈಯಲ್ಲಿ ತೂರಿಕೊಳ್ಳುರೂ-264-2
84. ಗಾಣದತ್ತ ತಿರುಗಿ ಬಳಲಿದಂತೆ-70, ಏ. ದಾ. ಹಾ.
85. ಗಾಣದತ್ತಿನಂತೆ ತಿರುಗಾಡಲಾರ-86, ಹೆ. ಗಿ. ಹಾ.
86. ಗುಬ್ಬಿ ಕೊರಳಿನಲ್ಲಿ ಗೋದಿಕಲ್ಲು ಕಟ್ಟಿದಂತೆ-39, ಶ್ರೀ ಗೊ. ಕ್ರೀ.
87. ಗೂಗೆ ಬ್ಲುದೆ ಹಗಲು ಹರಿದಾಟವ-301-3
88. ಗೋಡೆಯ ಮುಂದೆ ನಾಟ್ಯವನಾಡಲು ನೋಡಿ ಸುಖಿಸಬ್ಲುದೆ-44-3
89. ಗೋಣ ಬ್ಲುದೆ ಎತ್ತಿನ ದುಃಖಿವ-182-3
90. ಚಂದಿರನ ಪೂರ್ಣ ಕಳೆಯನು ತೋರಲು ತಂಧ ನೋಡಬ್ಲುನೆ-44-3
91. ಚಂದ್ರಮಾಗೆ ರವಿಬಿಸಲುಂಟೆ-145, ಹೆ. ಗಿ. ಹಾ.
92. ಚಂದುರ ನುಡಿಯಾಡ ಬ್ಲುನೆ ಪೂಕನು-182-3
93. ಚಳಿಯಾರಿಗೆ ಚಂದನದ ಲೇಪಹಿತವೆ-108, ಕ. ಭ. ಗೀ.
94. ಚಿನ್ನದ ಗಿರಿಯಾರಲಿಕ್ಕೆ ಕಟ್ಟಣದ ಮೊರಡಿಯೇಕೆ-40, ಕ. ಭ. ಗೀ.

95. ಚೋರಗೆ ಚಂದೋರ್ವದಯ ಸೋಗಸುವುದೆ-311-4
96. ಜಾಲಿಯ ಮರದಂತೆ ಧರೆಯೊಳ್ಳು ದುರ್ಜನರು-171-3
97. ಜಾರೆಗೆ ಸೂರ್ಯೋದಯ ಸೋಗಸುವುದೆ-311-4
98. ಡೊಂಬಾಟವಿಕ್ಕುವರ್ಗ ಗಂಭೀರತನವೇಕೆ-179-3
99. ತಂಡೆ-ತಾಯನು ಬೈದು ಬಾಧಿಸುವವನ ಸಂಗ  
ಬಹು ಭಂಗ ರಂಗ-145, ಕ. ಭ.ಗೀ.
100. ತಲೆಹುಳಿತ ನಾಯಂತೆ-13, ಕ. ಭ. ಗೀ.
101. ತಲೆಹುಳಿತ ನಾಯಂತೆ ಬಯಲಾಸೆಗೆ ಸಿಲಾಕಿದೆ-47-3
102. ತಲೆಹುಳಿತ ನಾಯಂತೆ ಹಲವು ಬೀದಿಯ ತಿರುಗಿ-25, ಕ. ಭ. ಗೀ.
103. ತಾನು ಶನ್ವರಿಯದಂಥ ಪ್ರೌಢನೇತಕೆ-149, ಕ. ಭ. ಗೀ.
104. ತಾನು ಉಣ್ಣಿದ ದ್ರವ್ಯ ಕಾಳ್ಜುದ್ದ ಇದ್ದರೇನು-105-3
105. ತಾಯಿ ಶೀರಿದ ಪ್ರೇಲೆ ತವರಾಸೆಯೇ-168, ಕ. ಭ. ಗೀ.
106. ತಾಳಿದವರಿಗೆ ವಿರಾದ್ದ ಲೋಕದೊಳುಂಟೆ-29-2
107. ತುದಿನಾಲಿಗೆ ಬೆಲ್ಲ ಎಡೆ ವಿಷವುಳ್ಳವರ ಸಂ ಬೇಡ-174-3
108. ತೋಡಲು ಬಾವಿ ಬೇತಾಳಹೊರಟಿತು-105-1
109. ತೋಗಲ ಮೂಗು ಹರಿದು ಚಿನ್ನದ ಮೂಗ ಸಿತ್ತುಂತೆ-99-3
110. ದಂಡಿಗಂಜುವ ಬಂಟ ಒಡೆದ ಜರಿವಿಯ ಕಂಟಿ-157, ಕ. ಭ. ಗೀ.
111. ದುಷ್ಪಜನರು ಈ ಸೃಷ್ಟಿಯೊಳಿದ್ದರೆ  
ಶಿಷ್ಪಜನರಿಗೆಲ್ಲ ಕೀರ್ತಿಗಳು-176-3
112. ದುರ್ಜನರ ಮನೆಯೊಳಿಹ ಹಾಲು ಸವಿಗಂತ  
ಸಜ್ಜನರ ಮನೆಯೊಳಿಹ ನೀರು ಲೇಸು-354-2
113. ದುರ್ಜನರ ಸಂಗದೆಡೆ ಕೂಡಿಯಾಟಕ್ಕಿಂತ  
ಸಜ್ಜನರ ಕೂಡೆ ಕಾದಾಡುವುದೆ ಲೇಸು-354-2
114. ಧನಿಕರ ಕಂಡು ದೈನ್ಯವ ಪಟ್ಟಿರೆ  
ಶನ್ವದಾರಿದ್ರುವು ಹಂಗಿತೆ-367-2
115. ಧನಲಾಭದಿಂದ ಅಧಿಕ ಲಾಭವುಂಟೆ-151, ಕ. ಭ. ಗೀ.
116. ಧಮರ್ವಿಲ್ಲದ ಅರಸು ಮುರಿದ ಕಾಲಿನ ಹೊತಸು-157, ಕ. ಭ. ಗೀ.
117. ನವ ನೀರದಾಭರಟಕೆ ನವಿಲುಗಳು ನಲಿವಂತೆ  
ಕಾವು ಕಾವೆಂಬ ಕಾಕವು ನಲಿವುದೆ-369-2
118. ನದಿಯು ಡೊಂಕಾದರೇನು  
ಉದಕ ಡೊಂಕೆ ಏತಲ-70-4

119. ನಾದವ ಹೇಳ್ಣಿ ಹರಿಣನಂತೆ-18, ಕ.ಭ.ಗೀ.
120. ನಾಯಬಾಯ ಅರಿವೆಯಂತೆ-22, ಕ.ಭ.ಗೀ.
121. ನಾಯಿ ಕುನ್ನಿಯ ತಂದು ಜ್ವಾನವನು ಹೇಳಿದರೆ  
ಕಾಲುಕಚ್ಚೈವ ಏಡೈ ಬಿಡಬಲ್ಲಾದೆ-172-3
122. ನೀರ ಕಡೆದರುಂಟ ಬೆಣ್ಣೆ-226-3
123. ನೀರೋಳಿಗಿನ ಕಲ್ಲು ಮುದುವಾಗಬಲ್ಲಾದೆ-172-3
124. ನಟ್ಟನ ದಾರಿಯ ಬಟ್ಟೆಯೊಳಿರುತ್ತಿರೆ ಬೆಟ್ಟೆವ ಬಳಕರಿನ್ನೇಕಯ್ಯ  
—58, ಕ.ಭ.ಗೀ.
125. ಪರಹಿತಾಫ್ರೆದ ಧರ್ಮ ಪಡೆಯದಾತನ ಸಂಗ  
ಪರಮ ಪಾಮರಸಂಗ ಬಹುಭಂಗ ರಂಗ-146, ಕ.ಭ.ಗೀ.
126. ಪರಿ ಪರಿ ಬಂಗಾರವಿಟ್ಟಿರೆ ದಾಸಿಯು ಅರಸಿಯಾಗಬಲ್ಲಾಳೆ-14-3
127. ಪಂಕ್ತಿಯಲ್ಲಿ ಪರಪಂಕ್ತಿ ವಣಡಬಾರದು-105-3
128. ಪಾಡಲರಿಯದವರಿಗೆ ಪ್ರೌಢತನವೇಕ-179-3
129. ಪಿಶುಣಿನಿಂತ ಅಧಿಕ ಹೀನರುಂಟೆ-151, ಕ.ಭ.ಗೀ.
130. ಪುರಾಣ ಹೇಳುವ ಪುಂಡ  
ಅವ ಮಂದ್ರದ ಹರವಿಯಕೊಂಡ-156-3
131. ಪುಟ್ಟ ಡೊಂಕಾದರೇನು  
ಪರಿಮಳ ಡೊಂಕೆ-70-4
132. ಪುಣ್ಯವ್ಲಿದವನ ಪ್ರೌಢಿಮೆ ಮೆರದರೇನು ?-35,—ಕ.ಭ.ಗೀ
133. ಬಧಿತ ಬಲ್ಲನ ಸುಸಂಗೀತ ಸ್ವಾರಸ್ಯವನು-182-3
134. ಬಹುಣಿಗೆ ಸತತ ಮೃಷಣ್ಣನ್ನದ ಚಿಂತೆ-146-1
135. ಬಲೆಗೆ ಸಿಲುಕಿದ ಮೃಗದಂತ ಬಾಯ್ಯಿದುತ್ತಿ-47-3
136. ಬಲ್ಲಂಧವ್ಲಿದವನ ಬಾಳ್ಳೆಯೇನು?—35, ಕ.ಭ.ಗೀ.
137. ಬಾಯಿನಾರಿದ ಮೇಲೆ ಏಕಾಂತವೆ  
ತಾಯಿ ತೀರಿದ ವೇಲೆ ತಪರಾಸೆಯೆ?—168, ಕ.ಭ.ಗೀ.
138. ಬಾಲ ಹನುಮನಿರಲಿಕ್ಕೆ ಹುಲ್ಲುಕಟಿಗಳೇಕ-40, ಕ.ಭ.ಗೀ.
139. ಬಿಟ್ಟು ಆಡುವ ಗೆಣೆಯ ಹರಕೆ ತೊಗಲಿನ ವಿಣಿಯು—157, ಕ.ಭ.ಗೀ.
140. ಬಿಲ್ಲು ಡೊಂಕಾದರೇನು  
ಬಾಣ ಡೊಂಕೆ ವಿಶಲ-70-4
141. ಬೆಲೆ ಬಿದ್ದ ಸರಕಿನೆಳು ಲಾಭವುಂಟೆ-168, ಕ.ಭ.ಗೀ.
142. ಬೆಲ್ಲವು ಕರದೊಳಗಿರುತ್ತಿರೆ ಕಾಡಿನ  
ಕಲ್ಲುನು ಕಡಿಯಲಿನ್ನೇಕಯ್ಯ—58, ಕ.ಭ.ಗೀ.

143. ಬೆಟ್ಟದ ಸವಿಶೇಗೆ ಕಣ್ಣೀರು ಬಂದರೆ  
ಬೇಟೆಗಾರನಿಗೆ ದಯಾಪುಟ್ಟಿತ್ತೆ-367-2
144. ಬೇಡ ತಾಮುತ್ತಿನ ಬೆಲೆ ಪನು ಬಲ್ಲ-139-1
145. ಬೇವಿನ ಬೀಜಬಿತ್ತಿ ಬೆಲ್ಲದ ಕಟ್ಟೆಯಾಕಟ್ಟಿ  
ಜೀನು ವಂಚಿಗೆದರೆ ಷ ಹೋಹಂದೇನಯ್ಯ-293-4
146. ಬೇವು ಬೆಲ್ಲದೊಳಿಡಲೇನು ಫಲ  
ಹಾವಿಗೆ ಹಾಲೆರೆದೇನು ಫಲ-163-3
147. ಭಂಡು ಮಾತಿನ ಕವಿಯ ಬಹು ಪಾಂಡಿತ್ಯವೇತಕೆ-152-3
148. ಭರದಿಂದ ಶ್ವಾಸನ ಬಾಲವ ತಿದ್ದಲು ಸರಳವಾಗಬಲ್ಲುದೆ-44-3
149. ಭೀಕನಾಗಿ ಓಡಿಬರುವ ಬಂಟನೇತಕೆ-149, ಕ.ಭ.ಗೀ.
150. ಮಂಗನ ಕೈಯ ವಾಣಿಕ್ತದಂತೆ  
ಹಾಂಗೂ ಹೀಂಗೂ ಕಳೆದೀತಂತೆ-353-3
೧೧. ಮಂಗಳಾಕ್ತನಿರಲಿಕ್ಕ ಪರದ್ಯೆವವೇಕೆ?-40, ಕ.ಭ.ಗೀ.
152. ಮರ್ಕಣಿನ ಕೈನಾಲ ಕುಕ್ಕಾಡಿಯ ತೆರನಂತೆ-339-4
153. ಮರ್ಕಣಿನ ಕೈಯೊಳಗೆ ವಾಣಿಕ್ತವಿದ್ದ ರೇನು-35, ಕ.ಭ.ಗೀ.
154. ಮಕ್ಕಳಿಲ್ಲದ ತಾಯಿ ಕೊಳಿತ ತಂಗಿನಕಾಯಿ-157, ಕ.ಭ.ಗೀ.
155. ಮಣಿನ ಹಾಲ ಕೊಡ ಒಡೆದಂತೆ-56, ಶ್ರೀ ಪ್ರ.ವೆ.ಕೀ.
156. ಮದ್ದಾನೆ ಹೋದುದೆ ಬೀದಿ-67-3
157. ಮದ್ದಿಕ್ಕು ಕೊಲ್ಲಿವವ ವಣಿ ಹೊಲೆಯು-108-3
158. ಮಧುರ ವಚನವ ಬಲ್ಲನೆ ದುಷ್ಪ ಮನುಜ-182-3
159. ಮರ್ಮವಿಲ್ಲದ ಮಾತು ಒಡವೋಗೆಯ ತಾತು-157, ಕ.ಭ.ಗೀ.
160. ಮಾಡಿದ ಗಣಪತಿ ಮಂಗನಾದ ಮೇಲಿನ್ನೆನಿನ್ನೆನು-136-3
161. ಮಾಣಿಕ್ಯ ಕೋಡಗನ ಕೈಯಲ್ಲಿ ಇದ್ದಂತೆ-171-1
162. ಮಾತು ಕೇಳಿದೆ ಮಲೆತ್ತಾ ಸಡೆವ ಮಕ್ಕಳೀತಕೆ-149, ಕ.ಭ.ಗೀ.
163. ಮಾತು ಕೇಳಿದ ಮಕ್ಕಳ ಹೆಸರು ತೆಗೆಯಬಾರದು-99-3
164. ಮಾತಿಗೆ ಬಾರದ ವಸ್ತು ಬಹಳಿದ್ದ ರೇನು-105-3
165. ಮಾನ ಭಂಗವ ಮಾಡಿ ಚಂತ್ರ ಉಪಚಾರಗಳ  
ಎನು ಮಾಡಿದರಲ್ಲಿ ಇರಬಾರದಯ್ಯ-91-3
166. ಮಂದುವರಿಯದ ಬಾಳ್ಳ ಮೂಡ ನೃಪನ ಸೇವೆ  
ಮಂಗ್ನಿರಾಗಿಯ ಹಿಟ್ಟು-352-2
167. ಮಂದೆ ಭಂಗಿಸಿ ಹಿಂದೆ ಉಂಬಳಿಯ ನೀಡುವುದು  
ಮಂದಲೆಯ ಕೈಯ್ಯ ಮಾತಿಗೆ ಹಾವ್ಯ ಮಾಡಿಸಿದಂತೆ-99-3

168. ಮೂಕ ತಾ ವಾತಿನ ಸವಿ ಏನು ಬಲ್ಲ-139-1
169. ಮೂಡ ಬಲ್ಲನೆ ಜ್ಞಾನ ದೃಢ ಭಕ್ತಿಯ-182-3
170. ಎನುಟ್ಟಿಬಾರದವರ ಮನಮಾರ್ಯಾಸ ಕಜ್ಞಾಯವ ಅಪ್ಯರೇನು ಆದದಿದ್ದರೆ ಏನು-174, ಕ.ಭ.ಗೀ.
171. ಮೇಲು ನಾಮವಿರಲಿಕ್ಕೆ ಕಟಕು ಇನ್ನೇಕೆ-40, ಕ.ಭ.ಗೀ.
172. ಮೋಲೆ ಬಿದ್ದ ಹೆಣ್ಣನೊಳು ಮೋಹಕ್ಕೆ ಸೋಗಸಹಂದೆ-168, ಕ.ಭ.ಗೀ.
173. ಮೋಡಕೆ ಮಂಯಾರ ಕುಣವಂತೆ ಕುಕ್ಕಾಟ ನೋಡಿ ಕುಣಯಬಲ್ಲಂದೆ-44-3
174. ರೋಕ್ಕಿವಿಲ್ಲದವಗೆ ಬಂಧಾಗಳು ಇದ್ದರೇನು-35, ಕ.ಭ.ಗೀ.
175. ವಂಶವನ್ನು ಧ್ರಿಷಿದಂಥ ಮಗನು ಯಾತಕೆ-33, ವಿ.ದಾ.ಹಾ.
176. ವ್ಯಾಘ್ರನ ನೋಡಿ ನರಿ ಸುಟ್ಟುಕೊಂಡಂತೆ-137, ಶ್ರೀ ಗೋ.ಕ್ರೀ.
177. ವಿಚಾರ ಇಲ್ಲದ ಸಭೆಯೊಳು ಕೂಡಬಾರದು-98-3
178. ವಿವರಿಕ್ಕಿದವಗೆ ಪತ್ರ ಸವನುಳೆಳಿಯೇಕು-78-3
179. ವೇಣು ಧ್ವನಿ ಬಧಿರನ ಬಳಿ ವಾಡಿದಂತೆ ಕಣ್ಣ  
ಕಾಣದವನಿಗೆ ಕನ್ನಡಿಯ ತೋರಿದಂತೆ-171-1
180. ವೇದ ಶಾಸ್ತ್ರಕ್ಕೆ ಮೂಡ ತಲೆದೂಗಲಿಲ್ಲ-139-1
181. ಶರ್ವ-ವಿಲ್ಲದ ಗಂಡು ಕರಿಯ ಒನಕೆಯ ತುಂಡು-157, ಕ.ಭ.ಗೀ.
182. ಶಟ್ಟಿ ತಾ ಬೀಡುಬಿಟ್ಟಿದ್ದ ಪಟ್ಟಣವು-67-3
183. ಶ್ವಾಸನ ಮೋಲೆಯೊಳಗೆ ಹಾಲಿದ್ದರೇನು-105-3
184. ಶ್ವಾಸ ಬಲ್ಲಾದ ರಾಗಬೇದಂಗಳ-301-3
185. ಶ್ವಾಸನಿಗೆ ಹೆಬ್ಬಲಿ ಕೂಡೆ ಸರಸವುಂಟೆ-392-2
186. ಶ್ವಾಸವ ಕಂಕುಳೊಳಿಟ್ಟ ವಾರಣಾಸಿಗೆ ಪ್ರೋದಂತೆ-299-4
187. ಶ್ವಾಸ ಮುಂಟ್ಟಿದ ಭಾಂಡ ಬಾಹದೆನಿಳಯಕ್ಕೆ ದೇವ  
ಬ್ರಹ್ಮರಿಗ್ಯೋಗ್ಯವಿಹಂದೆ-49, ಹೆ.ಗಿ.ಹಾ.
188. ಸತ್ತ-ಕರುವಿನ ತಾಯ ಹಾಲ ಕರೆದವ ಮೂರಿ-19-3
189. ಸ್ವಷ್ಟಿದೀಪದ ಬೆಳಕು ಕುರುಡೇನು ಬಲ್ಲ-139-1
190. ಸತ್ಯವಂತರ ಸಂಗವಿರಲು ತೀರ್ಥಪೇತಕೆ-149, ಕ.ಭ.ಗೀ.
191. ಸರಕು ಒಳ್ಳಿಸಿದ ಮಾತ್ರಲೇ ಸುಂಕ ಉಂಟೇ ದೇವಾ-71, ಶ್ರೀ ಚಾ.ಕ್ರೀ.
192. ಸನ್ನೇಯರಿತು ಸಡೆಯಂಥ ಸತಿಯಂದ್ದೆ ಇತಕೆ-149, ಕ.ಭ.ಗೀ.
193. ಸಾವಿಲ್ಲದೌಪಧಿಯು ಸುಂಚಿ ತುಂಬಿ ಇದ್ದರೇನು-233-3
194. ಸಿಟ್ಟಿನ ವೇಳೆಗೆ ಮೂಗ ಕೊಯ್ದು ರೆ ಅಣ್ಣ  
ಶಾಂತ ವೇಳೆಗೆ ಹತ್ತುವದೆ-145, ಹೆ.ಗಿ.ಹಾ.

195. ಸಿರಿಕೋಂದ ಮರುದಿನ ಬಡತನ ಬಂದರೆ  
ಹುರುಕು ಹತ್ತಿದಂತೆ ಕೆರಕೊಂಬರಂತ್ಯಾ-137-3
196. ಸಣ್ಣಿ ವಿಲ್ಲದ ಏಳ್ಳುವದು ಸ್ವಾದುವಾಯಾವ? -168, ಕ.ಭ.ಗೀ.
197. ಸೂಸಲಾಸೇಗೆ ಪ್ರೇಗಿ ಬಡಿಗಲ್ಲಿನೊಳು ಸಿಕ್ಕಿದ  
ಮೂಷಕನ ತೆರನಾದೇನೂ-343-4
198. ಸೂಳಿ ಬಲ್ಲಳೆ ಕವ್ಯದನೇಕಾಂತ ಮಾತುಗಳ-301-3
199. ಹಂದಿಯಿದ್ದರೆ ಕೇರಿ ಹ್ಯಾಂಗೆ ತುದ್ದಿಯೂ-176-3
200. ಹಂದಿಯ ಮರಿಗೆ ಶ್ರೀಗಂಥವ ಪ್ರಾಸಿದರೆ  
ಸಂದುಗೊಂದಿನ ಬಯಕ ಬಡಬಲ್ಲುದೆ-172-3
201. ಹಂದಿಗೆ ಸಕ್ಕರೆ ತುಪ್ಪತಿನಿಖಲು ಗಜೇಂದ್ರನಾಗ ಬಲ್ಲುದೆ-44-3
202. ಹಚ್ಚಿದದ ಮೇಲೊಂದು ಲಜ್ಜೆಗೆಯಿಃಟ್ಯಾಂತೆ-148, ಕ.ಭ.ಗೀ.
203. ಹಣ್ಣಿ ಬಿಡದ ಮರಗಳು ಹಾಳಾದರೇನು-35, ಕ.ಭ.ಗೀ.
204. ಹಸಿಕಬ್ಬಿ ಡೊಂಕಿರಲು ಅದರ  
ರಸ ತಾನು ಡೊಂಕೇನೂ-110-3
205. ಹಸಿವೆಗಾರದೆ ಬೆಕ್ಕು ಹತ್ತಿಯನು ಮೆದ್ದಂತೆ-300-3
206. ಹಾವಿನ ಮರಿಯ ತಂದು ಹಾಲನೆರೆದು ಸಾಕಿದರೆ  
ಬಾಯಿಯೋಳಿಗಿನ ವಿವ್ರವು ತಾ ಮಾಸಬಲ್ಲುದೆ-172-3
207. ಹಾವಿಗೆ ಹಾಲೆರೆದೇನು ಫಲ-163-3
208. ಹಾಡಿನ ಸವಿಯನು ಬಧಿರನು ಕೇಳಿ ಹರುವ ಪಡಲುಬಲ್ಲನೆ-44-3
209. ಹಾಲು-ಹಳ್ಳಿವಿರಲಿಕ್ಕೆ ವಾಳಿಯಾವ ತರಲೇಕೆ-46, ಕ.ಭ.ಗೀ.
210. ಹಿಂಸೆಯಾನ್ನು ಪಡಿಕುವಂಥ ಅರಸುಯಾತಕೆ-33, ಎ.ದಾ.ಹಾ.
211. ಹಾಟ್ಟಿಸಿದ ದೇವಹೂಲ್ಲು ಮೇಲಿಯಸುವನಲ್ಲ  
ಬೆಟ್ಟಿದ ಮೇಲಿದ್ದ ರೇನು ವನದೊಳಿದ್ದ ರೇನು-299-4
212. ಹಾಟ್ಟು ಕುರುಡನ ಕೈಗೆ ಕನ್ನಡಿಯ ಕೊಟ್ಟರೆ  
ಮುಟ್ಟಿ ತನ್ನಂಗವನು ನೋಡಿಕೊಳ್ಳಬಲ್ಲನೆ-172-3
213. ಹೆಂಗಸು ಹೆಡೆತಲೆ ವೃತ್ತುವೆಂಬರು-145, ಹ.ಗ.ಹಾ.
214. ಹೆತ್ತು ಮಾಕ್ಕೆಳು ಹುಬ್ಬಿ ರಾದರೆ ತಾಯ್ಯಂದೆ ಎತ್ತುದೆ  
ನಲಕೆ ಬಿಸುಡುವರೆ ಗೋವಿಂದ-20, ಶ್ರೀ ಪಾ.ಕೃ.
215. ಹೆತ್ತು ಮಾಕ್ಕೆಳು ಮಾರುಳಾದರೆ ತಾಯ್ಯಂದೆ  
ಎತ್ತುದೆ ನೆಲಕೆ ಬಿಸುಡುವರೆ ಗೋವಿಂದ-226-2
216. ಹೇರೊಟ್ಟಿಸಿದ ಮೇಲ್ಯಾತರ ಸುಂಕವ್ಯಾ-8, ಹ.ಗ.ಹಾ.
217. ಹೇಳಬಲ್ಲನ ಮೂಕ ಕನಸು ಕಂಡುದನು-301-3

218. ಹೊಟ್ಟೆಲಿ ಸುತರಿಲ್ಲೆ ಎಡತ್ತು ಕರೆದರೆ  
ಹುಟ್ಟು ಬಂಜೆಗೆ ಮಕ್ಕಳಾದೀತೆ-367-2
219. ಹೊನ್ನುಳ್ಳ ಹೊಲೆಯರುತ್ತವರು ಅವರ  
ಬಣ್ಣೆಸಿ ಬಾರೆಂದು ಮನಗೆ ಕರೆವರು-169-3
220. ಹೊಲ ಬೇಲಿ ವೆಯ್ದುರ ಹೊಲ ಇರಿಯ ಬಂದರೆ-98, ವಿ.ದಾ.ಹಾ.
221. ಹೋಗದೂರಿನ ದಾರಿ ಕೇಳಿ ವರಾಡುವುದೇನು-105-3
222. ಹೋತ್ತಿನ ಕೊರಚೊಳಗೆ ವೊಲೆ ಇದ್ದರೇನು-105-3

## ಮುಖ್ಯ ಆಕರ ಗ್ರಂಥಗಳು

- ಇಂದುಬಾಯಿ ಟಿ. ಕಿ. (ಸಂ) : ಹೆಳವನಕಟ್ಟಿ ಗಿರಿಯವ್ಯಾನ ಹಾಡುಗಳು  
ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು,  
ವಿಶ್ವವಿದ್ಯಾನಿಲಯ, 1987
- ಕಾವ್ಯಪ್ರೇರಿ (ಸಂ) : ಪುರಂದರದಾಸರ ಹಾಡುಗಳು, ಸಮಾಜ  
ಪ್ರಸ್ತುಕಾಲಯ, ಧಾರವಾಡ, 1976  
ವಿಜಯದಾಸರ ಹಾಡುಗಳು, ಸಮಾಜ  
ಪ್ರಸ್ತುಕಾಲಯ, ಧಾರವಾಡ, 1976  
ವ್ಯಾಸರಾಯರ ಹಾಡುಗಳು, ಸಮಾಜ  
ಪ್ರಸ್ತುಕಾಲಯ, ಧಾರವಾಡ, 1977  
ಜಗನ್ನಾಧದಾಸರ ಹಾಡುಗಳು, ಸಮಾಜ  
ಪ್ರಸ್ತುಕಾಲಯ, ಧಾರವಾಡ, 1977
- ಕೃಷ್ಣಶವು ಬೆಂಗೇರಿ  
ಹಂಕ್ಕುರಾವ್ ಬೆಂಗೇರಿ (ಸಂ) : ಕನಕದಾಸರ ಭಕ್ತಿಗಿರಿತೆಗಳು, ಸಮಾಜ  
ಪ್ರಸ್ತುಕಾಲಯ, ಧಾರವಾಡ, 1965  
ಪ್ರಜಾತತ್ತ್ವ (1963), ಆರ್ಥಿಕ  
(1963), ವಾಹಾತ್ಮ್ಯಜ್ಞಾನ (1964),  
ಕೃಷ್ಣಲೀಲಾ (1965), ಲೋಕನೀತಿ  
(1965), ಸಂಕೀರ್ಣ ಸಂಗ್ರಹ (1966).  
ಮಿಂಚಿನಬಳ್ಳಿ ಕಾರ್ಯಾಲಯ, ಧಾರವಾಡ:  
ಹರಪನಹಳ್ಳಿ ಭೀಮಪ್ಪನ ಹಾಡುಗಳು.
- ನಾಗರತ್ನ ಟಿ. ಎನ್. (ಸಂ) : ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು  
ವಿಶ್ವವಿದ್ಯಾನಿಲಯ, ಮೈಸೂರು, 1984  
ಗೌಪಾಲದಾಸರ ಕೃತಿಗಳು, ಕನ್ನಡ  
ಅಧ್ಯಯನ ಸಂಸ್ಥೆ, ಮೈಸೂರು ವಿಶ್ವ  
ವಿದ್ಯಾನಿಲಯ, 1977  
ಶ್ರೀ ವಾದಿರಾಜರ ಕೃತಿಗಳು, ಕನ್ನಡ  
ಅಧ್ಯಯನ ಸಂಸ್ಥೆ, ಮೈಸೂರು ವಿಶ್ವ  
ವಿದ್ಯಾನಿಲಯ, 1977

ಶ್ರೀ ಜಗನ್ನಾಥದಾಸರ ಕೃತಿಗಳು, ಕನ್ನಡ  
ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲ್ಯಾ  
ನಿಲಯ, 1987

- ಪಾಟೀಲ್ ಎ. ಟಿ. : ಶ್ರೀ ಪ್ರಸನ್ನ ವೆಂಕಟದಾಸರು ಮತ್ತು  
ಅವರ ಕೃತಿಗಳು, ವಿಂಚಿನಬಳಿ ಕಾರ್ಯಾ  
ಲಯ, ಧಾರವಾಡ, 1956
- ರಾಮಚಂದ್ರರಾವ್ ಸಾ. ಕೃ. (ಸಂ) : ಪ್ರರಂದರ ಸಾಹಿತ್ಯ ದರ್ಶನ, ನಾಲ್ಕು  
ಸಂಪುಟಗಳು, ಕನ್ನಡ ಮತ್ತು ಸಂಸ್ಕೃತ  
ನಿರ್ದೇಶನಾಲಯ, ಬೆಂಗಳೂರು, 1985
- ವರದರಾಜರಾವ್ ಜಿ. (ಸಂ) : ಶ್ರೀಪಾದರಾಜರ ಕೃತಿಗಳು, ಕನ್ನಡ  
ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾ  
ನಿಲಯ, 1973
- ಶ್ರೀ ಮಹಿಂತಿರಾಯರ ಕೃತಿಗಳು, ಕನ್ನಡ  
ಅಧ್ಯಯನ ಸಂಸ್ಥೆ, ಮೈಸೂರು ವಿಶ್ವ  
ವಿದ್ಯಾನಿಲಯ, 1976
- ಜನಪ್ರಿಯ ಕನಕ ಸಂಪುಟ : ಕನಕದಾಸರ 500ನೆಯ ಜಯಂತ್ಯಾಶ್ವರದ  
ನೆನಪಿಗಾಗಿ, ಕನ್ನಡ ಮತ್ತು ಸಂಸ್ಕೃತ  
ನಿರ್ದೇಶನಾಲಯ, ಬೆಂಗಳೂರು, 1989

## ಉಪ್ಯೇಯಸ್ತ ಗ್ರಂಥಸೂಚಿ

- ಅಕ್ಷಯಹಾದೇವ : ಪ್ರರಂದರದಾಸರ ಮತ್ತು ಅನ್ನವರ್ಣಾಚಾರ್ಯರ ಕೀರ್ತನೆಗಳ ಸಂಸ್ಕೃತಿಕ ಅಧ್ಯಯನ. ಏಂತ್ರ ಬ್ರಿಂಡಿರ್ಸ್, ಮೈಸೂರು, 1989
- ಅನಂತಕೃಷ್ಣ ಶರ್ಮ ರಾಜ್ಯಪಳಿ : ಸಾಹಿತ್ಯ ಮತ್ತು ಜೀವನಕಲೆ, ಕಾವ್ಯಲಯ ಪ್ರಕಾಶನ, ಮೈಸೂರು, 1971
- ಎಚ್‌ಸೆಚ್ (ಎಂ) : ದಾಸಸಾಹಿತ್ಯ ದರ್ಶನ, ಮಂಗಳ ಭಾರತ ಪ್ರಕಾಶನ, ಮೈಸೂರು, 1985
- ಕಪಾಡಿಯ ಕೆ. ಎಂ. (ಅನು) : ಭಾರತದಲ್ಲಿ ವಿವಾಹ ಮತ್ತು ಕುಟುಂಬ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, 1978
- ಕಾರೇಗೋಡ ನಾಗವಾರ (ಎಂ) : ಬೀದಿ ಮಕ್ಕಳು ಬೆಳೆದೊ, ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು, 1977
- ಕೃಷ್ಣ ಕುಮಾರ್ ಸಿ. ಪಿ. : ಜನಪದ ಸಾಹಿತ್ಯ ಪ್ರವೇಶಿಕೆ, ಮೈಸೂರು ಬ್ರಿಂಡಿಂಗ್ ಅಂಡ್ ಪಬ್ಲಿಕ್ ಹೌಸ್, ಮೈಸೂರು, 1981
- ಗದ್ದಿಗುರುತ ಬಿ. ಎಸ್. : ಕನ್ನಡ ಜಾನಪದ ಗೀತೆಗಳು, ಕನಾಂಟಿಕ ವಿಶ್ವವಿದ್ಯಾನಿಲಯ, ಧಾರವಾಡ, 1963
- ಗುರುಂಮೂರ್ತಿ ಕೆ. ಜಿ. : ಅ) ಜನಪದ ಸಂಸ್ಕೃತಿ ಮತ್ತು ಸಾಹಿತ್ಯ, ಕನ್ನಡ ಅಧ್ಯಯನ ಪೀಠ, ಕನಾಂಟಿಕ ವಿಶ್ವವಿದ್ಯಾನಿಲಯ, ಧಾರವಾಡ, 1979  
ಅ) ಜಾನಪದ ರೀತಿ-ನೀತಿಗಳು, ಕನಾಂಟಿಕ ಜಾನಪದ ಪ್ರಸಾರ ನಿಧಿ, ಬೆಂಗಳೂರು, 1981
- ಗೋವಿಂದರಾಜ ಗಿರಿಧೂ : ಜನಪದ ಕಾವ್ಯ, ಕನಾಂಟಿಕ ವಿಶ್ವವಿದ್ಯಾನಿಲಯ, ಧಾರವಾಡ, 1980

ಉಪಯುಕ್ತ ಗ್ರಂಥಸೂಚಿ

- ಚಂದ್ರಶೇಖರ ಕಂಬಾರ : ನವ್ಯ ಜಾನಪದ, ಅಭಿಜಾತ ಗ್ರಂಥವಾಲೆ, ಬೆಂಗಳೂರು, 1980
- ಚಂದ್ರ ಕಾಳೇನಹಳ್ಳಿ : ನಗರ ಜಾನಪದ, ಭಾರತೀ ಪ್ರಕಾಶನ, ಮೈಸೂರು, 1978
- ಚನ್ನಬಸವ್ವ ಗೊ. ರು. (ಸಂ) : ಗ್ರಾಮಚೋಧಿ, ಕೆ. ಆರ್. ಲಿಂಗಪ್ಪ ಅಭಿನಂದನ ಸಮಿತಿ, 1979
- ಚಿಕ್ಕಣ್ಣ ಕಾ. ತ. (ಸಂ) : ಕನಕಕಿರಣ, ಕಾಳಿದಾಸ ಸಾಂಸ್ಕೃತಿಕ ಸಂಘ, ಬೆಂಗಳೂರು, 1982
- ಚಿದಾನಂದ ಮಾತ್ರಿಕ ಎಂ : ಅ) ಕನ್ನಡಶಾಸನಗಳ ಸಾಂಸ್ಕೃತಿಕ ಅಧ್ಯಯನ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, 1979  
ಆ) ಸಂಶೋಧನಾ ಶರಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, 1970 (ಭಾಗ-2)  
ಇ) ವಚನ ಸಾಹಿತ್ಯ (ಸಾವಾನನ್ದನಿಗೆ ಸಾಹಿತ್ಯ ಚರಿತ್ರೆ, ಸಂಪುಟ 5) ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, 1975
- ಚನ್ನಮಲ್ಲಪ್ಪ ಹಲಸಂಗಿ. ಲಿಂಗಪ್ಪ, ರೇವಣ್ಣ (ಸಂ) : ಗರತಿಯ ಹಾಡು, ಸಮಾಜ ಪ್ರಸ್ತುಕಾಲಯ, ಧಾರವಾಡ, 1984
- ಜಯರಾಮಪ್ಪ ಇಲ್ಲಾರು : ದಾಸಸಾಹಿತ್ಯ ಹಾಗೂ ಸಾವಾಚಿಕ ವರ್ಣಲ್ಪಗಳು, ಕನಾಂಟಿಕ ವಿಶ್ವವಿದ್ಯಾಲಯ, ಧಾರವಾಡ, 1981
- ಜಯಲಕ್ಷ್ಮಿ ಜೆ. : ತೊಗಲು ಬೊಂಬೆ ಆಟ, ಪಿ. ಎ. ಎನ್. ಪಬ್ಲಿಷರ್ಸ್, ಡಿಸ್ಟ್ರಿಬ್ಯೂಟರ್ಸ್, ಬೆಂಗಳೂರು, 1984
- ಜವರೇಗಾಡ ದೇ. (ಸಂ) : ಅ) ಕನಕ ಸಾಹಿತ್ಯ ದರ್ಶನ-1, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, 1990  
ಆ) ರಾಮಧಾನ್ಯ ಚರಿತ್ರೆ, ಡಿ. ಎ. ಕಿ. ಮಾತ್ರಿಕ, ಮೈಸೂರು, 1979

- ತಪಸ್ಸಿಕುವೂರ್ ನಂ. : ಕನ್ನಡ ಜನಪದ ಗೀತೆಗಳು ಸಾಂಸ್ಕೃತಿಕ ಅಧ್ಯಯನ, ಮೈಸೂರು ವಿಶ್ವವಿದ್ಯಾಲಯ, ನಿಲಯ, ಮೈಸೂರು, 1982
- ತಿಪ್ಪೇರುದ್ರಸ್ವಾಮಿ ಎಚ್ : ಕನ್ನಡದಲ್ಲಿ ಅನುಭಾವ ಸಾಹಿತ್ಯ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, 1970
- ದುರ್ಗಾಭಾಗವತ್ : ಭಾರತೀಯ ಜಾನಪದ ಸಮೀಕ್ಷೆ, ಬೆಂಗಳೂರು, 1970
- (ಅನು) ಕೆ. ಮರುಳಸಿದ್ದಪ್ಪ : ಶಾರತ್ ಭಾರತೀಯ ವಿಶ್ವವಿದ್ಯಾಲಯ, ಬೆಂಗಳೂರು, 1970
- ದೇಶಪಾಂಡಿ ಟಿ. ವೈ. : ಜಾನ್ನಾನದೇವ, ಸಾಹಿತ್ಯ ಅಕಾಡೆಮಿ, ನವದೆಹಲಿ, 1986
- (ಅನು) ಭಾ. ಗೋ. ಗೋವಿಲೆ ಪವರತ್ನ ಎಸ್. ಆರ್. : ಜಾಗತಿಕ ಧರ್ಮಗಳು, ಸರ್ವಾಜ ಪ್ರಸ್ತಕಾಲಯ, ಧಾರವಾಡ, 1976
- ನಾಗರಾಜಯ್ಯ ಹಂಪ (ಸಂ) : ಜಾನಪದ ಅಧ್ಯಯನ ವಿಚಾರ ಸಂಕೀರಣ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, 1982
- ಪರಮಾತ್ಮಿವಯ್ಯ ಜಿ. ಶ್ರೀ. (ಸಂ) : ಅ) ಜಾನಪದ, ಶ್ರೀ ರಘುವೀರ್ ಪ್ರೇಸ್, ಮೈಸೂರು, 1978  
ಆ) ಜಾನಪದ ಸರ್ವಾರ್ಥ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, 1979  
ಇ) ದಕ್ಷಿಣ ಕರ್ನಾಟಕ ಜನಪದ ಕಾವ್ಯ ಪ್ರಕಾರಗಳು, ಮೈಸೂರು ವಿಶ್ವವಿದ್ಯಾಲಯ, 1979  
ಉ) ಜಾನಪದ ಸಂಗಮ, ಸಾಹಿತ್ಯ ಸದನ, ಮೈಸೂರು, 1978
- ಪಾಂಡ್ರಸಾರಧಿ ಅರಳು ಮಲ್ಲಿಗೆ (ಸಂ) : ಕಲಾಚೀತನ, ರಾಘವೇಂದ್ರ ಪ್ರಕಾಶನ, ಬೆಂಗಳೂರು, 1986
- ಪುಟ್ಟಪ್ಪ ಕಿ. ವಿ. ಮತ್ತು ವಾಸಿ ವೆಂಕಟೇಶ ಅಯ್ಯಂಗಾರ್ (ಸಂ) : ಕುಂಬಾರವಾಸ ಭಾರತ, ಸರಕಾರಿ ಮುದ್ರಾಲಯ, ಮೈಸೂರು, 1958
- ಪ್ರಭಾಕರ ವಾಟ್ಟಿ (ಅನು) ಜಿ. ವೆಂಕಟಸುಖ್ಯಯ್ಯ : ಕಬೀರ್. ಸಾಹಿತ್ಯ ಅಕಾಡೆಮಿ, ನಂಜಾದೆಹಲಿ, 1986

- ಒಸವರಾಜ ಕಲ್ಲುಡಿ : ಮುಧ್ಯಕಾಲೀನ ಭಕ್ತಿ ಮತ್ತು ಅನುಭಾವ  
ಸಾಹಿತ್ಯ ಹಾಗೂ ಚಾರಿತ್ರಿಕ ಪ್ರದೇಶ,  
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು,  
1988
- ಒಸವರಾಜು ಎಲ್ (ಸಂ) : ಅ) ಶಿವದಾಸ ಗೀತಾಂಜಲಿ, ಜಗದ್ಗುರು  
ಶಿವರಾತ್ರಿಶ್ವರ ಗ್ರಂಥಮಾಲಾ,  
ಮೈಸೂರು, 1963  
ಅ) ಅಲ್ಲಮ್ಮನ ವಚನ ಚಂದ್ರಿಕೆ, ನಳಿನೀ  
ಶಂಕರ ಪ್ರಕಾಶನ, ಮೈಸೂರು,  
1960  
ಇ) ದೇವರ ದಾಸಿಮಯನ ವಚನಗಳು,  
ಗೀತಾ ಬುಕ್ ಹೌಸ್, ಮೈಸೂರು,  
1970
- ಒಸವನಾಳ ಶಿ. ಶಿ. (ಸಂ) : ಒಸವಣ್ಣನವರ ಷಟ್ಷಾಷ್ಟಾಳದ ವಚನಗಳು,  
ಒಸವೇಶ್ವರ ಎಂಟನಯ ಶತವಾಸೀಲೀ  
ಶ್ವವ ಸಮಿತಿ, 1968
- ಒಸವರಾಜ ಮಲಶೈಪ್ಪಿ : ಉತ್ತರ ಕನಾರಿಟಕದ ಜನಪದ ವಾದ್ಯಗಳು,  
ಯಕ್ಷಗಾನ ಕಲಾ ಕೇಂದ್ರ, ಉಡುಪಿ, 1987
- ಬಿರಾದಾರ ಮು. ಗು. (ಸಂ) : ಕಾಯಕ (ಸ್ತುರಣ ಸಂಚಿಕೆ), 1987
- ಬೆಟಗೇರಿ ಕೃಷ್ಣಶರ್ಮ : ಸಾಹಿತ್ಯ ವಿಹಾರ, ಕನ್ನಡ ಸಾಹಿತ್ಯ ಪರಿ  
ಷತ್ತು, ಬೆಂಗಳೂರು, 1981
- ಬೇಂದ್ರ ದ. ರಾ. : ಸಾಹಿತ್ಯದ ವಿರಾಟ ಸ್ವರೂಪ, ಸಮಾಜ  
ಪ್ರಸ್ತುತಾಲಯ, ಧಾರವಾಡ, 1974
- ಬಾಲಚಂದ್ರ ವೇವಣಡೆ (ಅನು) : ತುಕರಾಮು, ಸಾಹಿತ್ಯ ಅಕಾಡೆಮಿ, ನವ  
ದೇಹಲಿ, 1986
- ಕೃಷ್ಣಕೋಲ್ಕಾರ ಕುಲಕರ್ಮ : ಶ್ರೀ ಕನಾರಿಟಕ ಭಕ್ತಿವಿಜಯ, ಸಂಬೋಧ,  
ಪ್ರಕಟನಾಲಯ, 1963
- ಬೇಲೂರು ಕೇಶವದಾಸರು : ವಾವೆ ಮತ್ತು ಗಟ್ಟಿ ಪದಗಳು, ಕನ್ನಡ  
ಅಧ್ಯಯನ ಸಂಸ್ಥೆ, ಮೈಸೂರು, 1986
- ಮಂಜುನಾಥನ್ ಜಿ. ಜಿ. (ಸಂ) : ವಾವೆ ಮತ್ತು ಗಟ್ಟಿ ಪದಗಳು, ಕನ್ನಡ  
ಅಧ್ಯಯನ ಸಂಸ್ಥೆ, ಮೈಸೂರು, 1986

- ಮರಿಯವ್ಯ ಭಟ್ಟೆ ಎಂ (ಸಂ) : ಸರ್ವಜ್ಞನ ವಚನ ಸಂಗ್ರಹ, ಸಾಹಿತ್ಯ ಅಕಾಡೆಮಿ, ಬೆಂಗಳೂರು, 1971
- ಮುಳಿಯ ತಿಮ್ಮಪ್ಪಯ್ಯ : ಕನ್ನಡನಾಡೂ ದೇಸಿ ಸಾಹಿತ್ಯವೂ, ಕನ್ನಡ ಸಂಶೋಧನೆ ಸಂಸ್ಥೆ, ಧಾರವಾಡ, 1954
- ರಾಗೌ : ಜಾನಪದ ಸಂಶೋಧನೆ, ಜಿತ್ರಕೂಟಿ ಪ್ರಕಾಶನ, ಮೈಸೂರು, 1982
- ರಾಘವಾಚಾರ್ಯ ಕ. ವೆಂ. (ಸಂ) : ಯಶೋಧರ ಚರಿತ್ರೆ, ಶಾರದಾ ಮಂದಿರ, ಮೈಸೂರು, 1941
- ಶಾಜಶೇಖರ ಪಿ. ಕೆ. : ನಮ್ಮ ಜನಪದ ವಾದ್ಯಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, 1980
- ಶಾಜೇಂದ್ರ ಡಿ. ಕೆ. : ಜಾನಪದ ಸಂಪದ, ತಳಗಾಡಿ ಪ್ರಕಾಶನ, ಮೈಸೂರು, 1982
- ರಾಮಚಂದ್ರೇಗೌಡ ಹಿ. ಶಿ. : ಜಾನಪದ ವ್ಯಕ್ತಿ ಮತ್ತು ಏಜಾರೆ, ವರ್ಣನವಿ ಪ್ರಕಾಶನ, ಮೈಸೂರು, 1982
- ವರದರಾಜರಾವ್ ಜಿ. : ಅ) ಹರಿದಾಸ ಸಾಹಿತ್ಯ ಸಾರ, ಮೈಸೂರು ಏಶ್ವರ್ವಿದ್ಯಾನಿಲಯ, ಮೈಸೂರು, 1987  
ಅ) ಪುರಂದರದಾಸರು, ಸಾಹಿತ್ಯ ಅಕಾಡೆಮಿ ನವದಹಲಿ, 1983
- (ಸಂ) ; ಇ) ಹರಿದಾಸ ಸಾಹಿತ್ಯ ಸರ್ವಿಷ್ಟೀ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ಏಶ್ವರ್ವಿದ್ಯಾನಿಲಯ, ಮೈಸೂರು, 1987
- ವಾಮನ ಬೇಂದ್ರೆ (ಸಂ) : ಒಲವೆ ನಮ್ಮ ಬದುಕು. ಗೀತಾ ಬುಕ್ ಹೋಸ್, ಬೆಂಗಳೂರು, 1981
- ವಿವೇಕ ರೈ ಬಿ. ಎಂ. (ಸಂ) : ಅ) ಅನ್ನಯಿಕ ಜಾನಪದ, ರಾಜೀಶ್ ಪರರ್ ಪ್ರೇಸ್, ಪುತ್ತೂರು, 1985  
ಅ) ಜನಪದ ಆಟಗಳು, ಕನಾಟಿಕ ಜಾನಪದ ಮತ್ತು ಯಾಕ್ರಿಗಾನ ಅಕಾಡೆಮಿ, 1990
- ವೀರಣ್ಣ ದಂಡೆ : ಜಾನಪದ ಕಾವ್ಯ ಮಿವರಾಂಸೆ, ಮೂಡಲ ಪ್ರಕಾಶನ, ಕಲ್ಪಗಿರಿ, 1982

- ವೆಂಕಟ್ಟಯ್ಯ, ಟಿ. ಎಸ್. (ಸಂ) : ಬಸವರಾಜದೇವರ ರಾಗಳೀ, ಶ್ರೀ ವೆಂಕಟ್ಟೆ ಶ್ವರ ಪ್ರೈಸ್, ಮೈಸೂರು, 1959
- ವೆಂಕಟೇಶಮಾರ್ತಿ ಎಚ್. ಎಸ್. : ಕೆರ್ನಿಕಾರರು [ಸಾವಣಾನ್ಯನಿಗೆ ಸಾಹಿತ್ಯ ಚರಿತ್ರೆ ಸಂಪುಟ-5] ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು, 1975
- ವೇದವಾಸಾಚಾರ್ಯ ಎಚ್. ಕೆ. : ಕನಾರಿಕ ಹರಿದಾಸರು, ಶ್ರೀ ಪರಿಚಾಲಕ ಸಂಶೋಧನ ಮತ್ತು ಪ್ರಕಾಶನ ವಾಂದಿರ, ನಂಜನಗೂಡು, 1965
- ಶಂಕರ ನಾರಾಯಣ ತೀ. ನಂ. : ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು, ಮೈಸೂರು ವಿಶ್ವವಿದ್ಯಾನಿಲಯ, 1982
- ಶಾಂತನಾಥ ದೇಸಾಯಿ : ಸಾಹಿತ್ಯ ಮತ್ತು ಭಾಷೆ ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು, 1980
- ಶಾಸ್ತ್ರಿ ಕೆ. ಜಿ. ಮುತ್ತು ಇತರರು : ದಾಸ ಸಾಹಿತ್ಯದ : ದ್ವಿತೀಯ ಫಳ್ಳದ ಸಾಧನೆ, ಕನಾರಿಕ ವಿಶ್ವವಿದ್ಯಾನಿಲಯ, ಧಾರವಾಡ, 1970
- ಶಿವರಂದ್ರಪ್ಪ ಜಿ. ಎಸ್. (ಸಂ) : ಅ) ಕನಾರಿಕ ಜಾನಪದ, ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು, 1981  
ಅ) ಕನ್ನಡ ಸಾಹಿತ್ಯ ಸಮೀಕ್ಷೆ [ಸಾವಣಾನ್ಯನಿಗೆ ಸಾಹಿತ್ಯ ಚರಿತ್ರೆ, ಸಂಪುಟ-1] ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು, 1975  
ಆ) ಕಾವ್ಯಾಧಿ ಚಿಂತನ, ಶಾರದಾ ಪ್ರಕಾಶನ, ಬೆಂಗಳೂರು, 1983
- ಶ್ರೀಕಂತ ಕೂಡಿಗೆ : ಭೂಮಿ ಹುಣ್ಣಿಮೇ, ದವಿನ್ ಪಟ್ಟಿಕೆಷನ್ ಬೆಂಗಳೂರು, 1982

- ಶ್ರೀಕಂಠಯ್ಯ ತೀ. ನೆ. 1 : ಭಾರತೀಯ ಕಾವ್ಯವಿಷಯಾಂಸೆ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, 1973
- ಶ್ರೀನಿವಾಸ 1 : ನವರಾತ್ರಿ ಸಂಕಲನ ಜೀವನ ಕಾರ್ಯಾಲಯ, ಬೆಂಗಳೂರು, 1979
- ಶ್ರೀನಿವಾಸರಾವ್ ಕೊರಟ್ 1 : ಹರಿದಾಸ ಸಾಹಿತ್ಯ ಪರಂಪರೆ, ಆನಂದ ನಿಲಯ, 1982
- ಸುಂಕಾಪ್ತರೆ ಎಂ. ಎಸ್. 1 : ಜನಪದ ಧರ್ಮ, ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು, 1983
- ಸುಧಾಕರೆ (ಸಂ) 1 : ಜನಪದ ಬೆಡಗಿನ ವಚನಗಳು, ಮೈಸೂರು ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು, 1970
- ಹಿರಿಯಣ್ಣ ಅಂಬಳಕೆ 1 : ಅ) ಜಾನಪದ ಕೆಲವು ವಿಚಾರಗಳು, ಪ್ರಜ್ಞಲ ಪ್ರಕಾಶನ, ಮೈಸೂರು 1984  
ಅ) ಜಾನಪದ ಪರಿಶೋಧನ, ಪ್ರಜ್ಞಲ ಪ್ರಕಾಶನ, ಮೈಸೂರು, 1985  
ಇ) ಜಾನಪದ ಏಳ್ಳಣಿ, ಪ್ರಜ್ಞಲ ಪ್ರಕಾಶನ, ಮೈಸೂರು, 1987

### : ಸಾಹಿತ್ಯ ಚರಿತ್ರೆ ನಿಷ್ಫಂಟೀ ಮತ್ತು ಪತ್ರಿಕೆಗಳು :

- ಮಂಗಳಿ ರಂ. ಶ್ರೀ 1 : ಕನ್ನಡ ಸಾಹಿತ್ಯ ಚರಿತ್ರೆ, ಉಪಾ ಸಾಹಿತ್ಯ ವಾಲೆ, ಮೈಸೂರು, 1953
- ಕನ್ನಡ ಅಧ್ಯಯನ ಸಂಸ್ಥೆಯು 1 : ಸಂಪುಟ 1, 2, 3, 4, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು, 1974, 75, 76, 77
- ಸಾಹಿತ್ಯ ಚರಿತ್ರೆ  
ಸವಂಗ್ರ ಕನ್ನಡ ಸಾಹಿತ್ಯ ಚರಿತ್ರೆ ; 1 : ಸಂಪುಟ, 4 ಮತ್ತು 5, ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು 1977, 1982

### ನಿಷ್ಫಂಟೀಗಳು

- ಕನ್ನಡ ಸಾಹಿತ್ಯ ಪರಿಪತ್ತಿನ  
ಕನ್ನಡ ನಿಷ್ಫಂಟು 1 : 5 ಸಂಪುಟಗಳು

- ಸಂಕ್ಷಿಪ್ತ ಕನ್ನಡ ನಿಘಂಟು ; ಸಂ: ಜಿ, ಪೆಂಕಟಿಸುಬ್ಬಯ್ಯ ಕನ್ನಡ ಸಾಹಿತ್ಯ ಪರಿಪತ್ತಿ, ಬೆಂಗಳೂರು, 1979
- ಇಂಗ್ಲೀಷ್‌ಕನ್ನಡ ನಿಘಂಟು ; ಮೈಸೂರು ವಿಶ್ವವಿದ್ಯಾನಿಲಯ, 1936
- ಕೆಷ್ಟುಲರ ಕನ್ನಡ-ಇಂಗ್ಲೀಷ್ ನಿಘಂಟು.
- ಕನ್ನಡ ಸಾಹಿತ್ಯ ಪರಿಪಠ್ಯತ್ರಿಕೆ ; ಕನ್ನಡ ಸಾಹಿತ್ಯ ಪರಿಪತ್ತಿ. ಬೆಂಗಳೂರು, ಸಂಪುಟ-70, ಸಂಚಿಕೆ-2, 1985
- ಜಾನಪದ ಗಂಗೋತ್ತಿ  
ಜಾನಪದ ಸಾಹಿತ್ಯ ದರ್ಶನ ; ವಿಶೇಷ ಸಂಚಿಕೆ. ವಾರ್ಷಿಕ 1988
- ಪ್ರಬುಂದ್ದ ಕರ್ಕಾರಣಕ ; ಭಾಗ 1, 2, 3, 4, 5, 6, ಕನ್ನಡ ಅಧ್ಯಯನ ಪೀಠ, ಕರ್ಕಾರಣಕ ವಿಶ್ವವಿದ್ಯಾನಿಲಯ, ಧಾರವಾಡ
- ಶೂದ್ರ  
ಸಾಧನ ; ಸಂಪುಟ 65, ಸಂಚಿಕೆ 1,2,3 ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, 1985
- Dundes Alan (Ed) ; ಸಂಚಿಕೆ 6 ಸಂಪುಟ 11, 1986
- Dundes Alan ; ಬೆಂಗಳೂರು ವಿಶ್ವವಿದ್ಯಾನಿಲಯ ಬೆಂಗಳೂರು, ಸಂಪುಟ 14, ಸಂಚಿಕೆ 4, 1985
- Harry M. Johnson ; The study of folklore, Prentice Hall, Printed in the United states of America, 1965
- Hiriyanna Ambalike ; Analytic Essays in folklore Mouton, 1975
- Krishnaswami ; Sociology : A systematic introduction, Allied publishers, New Delhi, 1988
- Maria leach (Ed) ; Four Facets of Karnataka Folklore Chaitrapallavi, Mysore, 1982
- Marshall McLuhan ; Musical instruments of India, Publication division, 1977
- Standard dictionary of folklore Mythology and legend, Funk and wagnalls company, Newyork, 1949
- The Gutenberg galaxy Amentor book New American Library time Mirror. 1969

- ನಡೋವಳಿ—273  
ನಯಸೇನ—57  
ನರಕ ಮತ್ತು ಸ್ತುತಿ—183  
ನರಗೊಂಬೆ—203  
ನಾದ ಸವಿಕರಣ—239  
ನಾಮನ್ಯಾಸ—276  
ನೀರಾಟ—218  
ನುಡಿಗಟ್ಟು—223  
ಪಂಡತಂತ್ರ—235  
ಪಂಪ—61  
ಪಲ್ಲವಿ—246  
ಪ್ರವಾಡಗಳು—51  
ಪಾತಿವ್ರತ್ಯ—285  
ಪಾಲೆಟಿಲ್ಟಿಚ್—265  
ಪುರಾಣ ಕಾವ್ಯ—230  
ಪುನರ್ಜಾನ್ಯದ ಕಲ್ಪನೆ—155, 159  
ಪುರುಷವೃಧಾನ ಸವಾಜ—  
106, 119, 280  
ಪ್ರಾಣಿರೂಪಕे—234  
ಬಿಸವಣಿ—56, 62  
ಬಸವರಾಜು ಎಲ್.—140  
ಬೇಂದ್ರೆ—54  
ಭಕ್ತಿಯುಗ—58  
ದಂಗರಸ—288  
ಮದುವೆ—101, 104  
ಮುಂಡಗೆ—239  
ಮರೊಬಿಕ ಪರಂಪರೆ—7  
ರಾಘವಾಂಕ—64  
ರಾನಡೆ ಎಂ. ಜ.—50  
ರಿಚರ್ಡ್ ಎಂ. ಡಾಸ್‌ನ್—23  
ರೋಮಿಲಾಧಾರ್ಪರ್—46  
ಲೆನ್ನಾಯ್—279, 286  
ಲೆವಿಸ್‌ನ್ಯೂ ಸ್—129  
ಲೋಹವಾದ್ಯ—210  
ವಚನಗಳು—235, 243  
ವಚನಸಾಹಿತ್ಯ—53  
ವರದರಾಜರಾವ್ ಜ.—238  
ವಣಿ ವ್ಯವಸ್ಥೆ—124  
ವಾಕ್ ಪರಂಪರೆ—107, 242  
ವಾದ್ಯಗಳು—209  
ವಿಜಯನಗರ ಸಾಮ್ರಾಜ್ಯ—45, 50  
ವಿಡಂಬನೆ—251  
ವಿದ್ಯಾರಣ್ಯರು—44  
ವಿರೋಧಾಭಾಸ—  
140, 168, 182, 184  
ವೃದಿಕ ಧರ್ಮ—44, 53, 249  
ವೃತ್ತಗಳು—16, 179  
ವ್ಯಾಸಕಳಿ—55, 74  
ಶಿವ—165  
ಶಿವದಾಸರು—31  
ಶಿವರಂದ್ರಪ್ರ ಜ. ಎಸ್.—33, 152  
ಶಿವ್ಯಕೆವಿ—18  
ಶಿವ್ಯಪದ—9  
ಶಿವ್ಯಸಾಹಿತ್ಯ—10, 13, 22  
ಶೋಭಾನೆ—102  
ಶ್ಲೋಷೆ—22  
ಶ್ಲೋತ್ಯಗಳು—20, 37, 188  
ಸಂಸಾರ—247, 248  
ಸಂಪ್ರದಾಯಗಳು—155, 161  
ಸಂಪ್ರದಾಯದ ಹಾಡು—20, 97, 188  
ಸರ್ವಜ್ಞ—37  
ಸಾವಾಜಿಕ ಪ್ರಜ್ಞೆ—35, 136  
ಸಿದಿ—191  
ಸು. ಜ. ನಾ.—235

ಶಬ್ದ ಸೂಚಿ

ಸುಧಾಕರ-116, 140	ಸ್ವಾನೆ-173
ಸುಪ್ರನಾಷುರಲಿಂಗ್‌ಪ್ರಕಲ್ಪನೆ-265	ಹಕ್ಕ ಮತ್ತು ಬಾಕ್ಕರು-44
ಸುಖಾದಿ-243	ಹರಿಕಥೆ-221
ಸೂತಕ-185	ಹರಿದಾಸರು-171
ಸೂತ್ರಧಾರ-204	ಹಬ್ಬ-171
ಸೂತ್ರದ ಗೊಂಬೆಯಾಟ-206	ಹಡ್ಡನೆ-55

## ತೆಸ್ವೋಳಿ

ಪ್ರಾಚೀನ ಸಂಖ್ಯೆ	ತಪ್ಪಿ	ಸರಿ
17.	ರಾಜಾಶ್ರಯಾಗನಸ್ಸು	ರಾಜಾಶ್ರಯಗಳನ್ನು
18.	ಪ್ರಜೋದಕ	ಪ್ರಜೋದಕ
19.	ವಾಕೋಪಂಪರೆಯ	ವಾಕೋಪರಂಪರೆಯ
19.	ಸುಗಣಾತ್ಮಕವಾಗಿ	ಸುಗಣಾತ್ಮಕವಾಗಿ
20.	ವಾಸ್ತವಿ	ವಾಸ್ತವಿಕ
28.	ನಿರಾಕರಿಸಲು	ನಿರಾಕರಿಸಲು
48.	ವ್ಯಕ್ತವಾಗುತ್ತದೆ	ವ್ಯಕ್ತವಾಗುತ್ತದೆ
48.	ಮುಖಿ	ಮುಖಿ
48.	ಮೈದಳೆಯಲ್ಕ	ಮೈದಳೆಯಲು
48.	ಪಟ್ಟದಿ	ಪಟ್ಟದಿ
49.	ಸಾವಣಾನ್ಯನಾಗಿ	ಸಾವಣಾನ್ಯವಾಗಿ
51.	ದೇವರು	ದೇವರ
51.	ಮುಖಿಸ್ತಳಿ	ಮುಖಿಸ್ತಳಿ
51.	ವಾಜಿಯದವರು	ವಾಜ್ಯಯದವರು
51.	‘ಇಯಲ’ ಸೇವ್ಯ	‘ಇಯಲ್’ ಸೇವ್ಯ
52.	ಕೊಂಡೆವು	ಕೊಂಡೆವು
56.	ದಾಸ್ಯಸಾಹಿತ್ಯದ	ದಾಸಸಾಹಿತ್ಯದ
58.	ನಂತರ	ಸಂತರ
59.	ಗುರುಕ್ಕಣಿರೋ	ಗುರುಕಾಣಿರೋ
60,	‘ಕುಲವಿಲ್ಲದ	‘ಕುಲವಿಲ್ಲ
60.	ಹೊಲಿ	ಹೊಲಿ
62.	ಹೇಳುತ್ತೇವೆ	ಹೇಳುತ್ತವೆ
62.	ಡಿನುಗಳು	ನುಡಿಗಳು
131.	ತಾಕಿಕ	ಲೌಕಿಕ
146.	ದ್ವಾರ್ಡ್ವಾ	ದ್ವಾರ್ಡ್ವಾ